ಕರ್ನಾಟಕ ಸರ್ಕಾರ

ಸಂ: ಗ್ರಾಅಪ/ / /2018

ಕರ್ನಾಟಕ ಸರ್ಕಾರದ ಸಚಿವಾಲಯ
ಸುವರ್ಣ ಸೌಧ,
ಬೆಳಗಾವಿ, ದಿನಾಂಕ: 12.12.2018.

ಇಂದ,
ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ

86

U/S 13/12/18

ಇವರಿಗೆ,
ಕಾರ್ಯದರ್ಶಿಗಳು,
ಕರ್ನಾಟಕ ವಿಧಾನ ಸಭೆ,
ಸುವರ್ಣ ಸೌಧ ಬೆಳಗಾವಿ.

ವಿಷಯ: ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಡಾ: ಎಚ್ ಡಿ ರಂಗನಾಥ್ (ಕುಣಿಗಲ್) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂ: 970 ಕ್ಕೆ ಉತ್ತರವನ್ನು ಒದಗಿಸುವ ಕುರಿತು.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಡಾ: ಎಚ್ ಡಿ ರಂಗನಾಥ್ (ಕುಣಿಗಲ್) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂ: 970 ಕ್ಕೆ ಉತ್ತರಗಳನ್ನು (250 ಪ್ರತಿಗಳನ್ನು) ಇದರೊಂದಿಗೆ ಲಗತ್ತಿಸಿ ತಮಗೆ ಕಳುಹಿಸಲು ನಿರ್ದೇಶಿತನಾಗಿರುತ್ತೇನೆ.

ತಮ್ಮ ವಿಶ್ವಾಸಿ,

12/12/18
(ಡಿ.ಎಸ್.ವಿಜಯ್)
ಸರ್ಕಾರದ ಅಧೀನ ಕಾರ್ಯದರ್ಶಿ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ
(ಸೇವೆಗಳು ಬಿ & ಸಿ)

ಪ್ರತಿಯನ್ನು ಇವರಿಗೆ ಮಾಹಿತಿಗಾಗಿ ಕಳುಹಿಸಿದೆ.

1) ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರ ಆಪ್ತ ಕಾರ್ಯದರ್ಶಿಗಳು
2) ಸರ್ಕಾರದ ಪ್ರಧಾನ ಕಾರ್ಯದರ್ಶಿ ಗ್ರಾಮೀಣಾವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಇವರ ಆಪ್ತ ಕಾರ್ಯದರ್ಶಿ
3) ಸರ್ಕಾರದ ಅಧೀನ ಕಾರ್ಯದರ್ಶಿ ಸೇವೆಗಳು ಎ ಹಾಗೂ ಸಮನ್ವಯ ಶಾಖೆ.

ಕರ್ನಾಟಕ ವಿಧಾನಸಭೆ

ಸದಸ್ಯರ ಹೆಸರು : ಶ್ರೀ ಡಾ॥ ಹೆಚ್.ಡಿ ರಂಗನಾಥ್ (ಕುಣಿಗಲ್)
ಚುಕ್ಕೆ ರಹಿತ ಪ್ರಶ್ನೆ ಸಂಖ್ಯೆ : 970
ಉತ್ತರ ದಿನಾಂಕ : 13.12.2018


ಕ್ರಸ	ಪ್ರಶ್ನೆ	ಉತ್ತರ
ಅ)	ಕುಣಿಗಲ್ ಮತಕ್ಷೇತ್ರಕ್ಕೆ ಕಳೆದ ಮೂರು ವರ್ಷಗಳಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಪಿ.ಎಂ.ಜಿ.ಎಸ್.ವೈ ಮತ್ತು ವಿಶೇಷ ಅಭಿವೃದ್ಧಿ ಯೋಜನೆಯಡಿಯಲ್ಲಿ ಬಿಡುಗಡೆಯಾಗಿರುವ ಅನುದಾನ ಎಷ್ಟು; ಎಷ್ಟು ಕಾಮಗಾರಿಗಳು ಪೂರ್ಣಗೊಂಡಿದೆ; ಎಷ್ಟು ಕಾಮಗಾರಿ ಪ್ರಗತಿಯಲ್ಲಿದೆ; ಇವರೆಗೂ ಕೈಗೊಳ್ಳದ ಕಾಮಗಾರಿಗಳು ಎಷ್ಟು ಮತ್ತು ಅದಕ್ಕೆ ಕಾರಣವೇನು (ಜಿಲ್ಲಾ ಪಂಚಾಯತ್ ಕ್ಷೇತ್ರವಾರು ವಿವರ ಒದಗಿಸುವುದು):	ತುಮಕೂರು ಜಿಲ್ಲೆಯಲ್ಲಿ ಕುಣಿಗಲ್ ಮತಕ್ಷೇತ್ರ ವ್ಯಾಪ್ತಿಯ ವಿಶೇಷ ಅಭಿವೃದ್ಧಿ ಯೋಜನೆಯಡಿಯಲ್ಲಿ ಬಿಡುಗಡೆಯಾಗಿರುವ ಅನುದಾನ ಮತ್ತು ಕಾಮಗಾರಿಗಳ ವಿವರಗಳು ಈ ಕೆಳಕಂಡಂತಿದೆ. (ಕೋಷ್ಟಕ ಕೆಳಗಿದೆ) ಕಾಮಗಾರಿವಾರು ವಿವರಗಳನ್ನು **ಅನುಬಂಧ-1**ರಲ್ಲಿ ಲಗತ್ತಿಸಿದೆ.
ಆ)	ಕುಣಿಗಲ್ ಮತಕ್ಷೇತ್ರಕ್ಕೆ ಗ್ರಾಮೀಣ ಕುಡಿಯುವ ನೀರಿನ ವಿವಿಧ ಯೋಜನೆಯಡಿಯಲ್ಲಿ ಸರ್ಕಾರದಿಂದ ಈವರೆಗೂ ಕೈಗೊಂಡಿರುವ ಕ್ರಮಗಳೇನು; ಅನುಷ್ಠಾನದಲ್ಲಿರುವ ಕಾಮಗಾರಿಗಳ ವಿವರ ಹಾಗೂ ಕುಡಿಯುವ ನೀರಿನ ತೊಂದರೆ ಇರುವ ಗ್ರಾಮಗಳ ಸಂಪೂರ್ಣ ವಿವರ ನೀಡುವುದು:	ಕುಣಿಗಲ್ ಮತ ಕ್ಷೇತ್ರಕ್ಕೆ ಗ್ರಾಮೀಣ ಕುಡಿಯುವ ನೀರಿನ ವಿವಿಧ ಯೋಜನೆಯಡಿಯಲ್ಲಿ ಕೊಳಾಯಿ ನೀರು ಸರಬರಾಜು, ಕಿರು ನೀರು ಸರಬರಾಜು ಹಾಗೂ ಪುನಃಶ್ಚೇತನ ಕಾಮಗಾರಿಗಳನ್ನು ಕೈಗೆತ್ತಿಕೊಂಡು ನೀರನ್ನು ಒದಗಿಸಲಾಗುತ್ತಿದೆ. ಅನುಷ್ಠಾನದಲ್ಲಿರುವ ಕಾಮಗಾರಿಗಳ ವಿವರವನ್ನು **ಅನುಬಂಧ-2**ರಲ್ಲಿ ಲಗತ್ತಿಸಿದೆ. ಕುಡಿಯುವ ನೀರಿನ ತೊಂದರೆ ಇರುವ ಗ್ರಾಮಗಳ ವಿವರವನ್ನು **ಅನುಬಂಧ-3ರಲ್ಲಿ** ಲಗತ್ತಿಸಿದೆ. ಕುಣಿಗಲ್ ತಾಲ್ಲೂಕನ್ನು ಬರಪೀಡಿತವೆಂದು ಘೋಷಿಸಿದ್ದು, ಸರ್ಕಾರವು ರೂ.50.00ಲಕ್ಷ ಅನುದಾನವನ್ನು ಮಂಜೂರು ಮಾಡಿದ್ದು, ರೂ.25.00ಲಕ್ಷ ಅನುದಾನವನ್ನು ಮೊದಲ ಕಂತಾಗಿ ಬಿಡುಗಡೆಗೊಳಿಸಲಾಗಿದೆ. ಕುಡಿಯುವ ನೀರಿನ ತೊಂದರೆ ಇರುವ ಗ್ರಾಮಗಳಿಗೆ ಸರ್ಕಾರದಿಂದ ಬರಪೀಡಿತ ತಾಲ್ಲೂಕುಗಳಿಗೆ ವಿಶೇಷವಾಗಿ ನೀಡಿರುವ ಅನುದಾನದಲ್ಲಿ ಕ್ರಿಯಾ ಯೋಜನೆ ರೂಪಿಸಿ ಅದರಲ್ಲಿ ಅಳವಡಿಸಿಕೊಂಡು ನೀರಿನ ಬವಣೆ ನೀಗಿಸಲು ಕ್ರಮಕೈಗೊಳ್ಳಲಾಗುವುದು.
ಇ)	ಕುಣಿಗಲ್ ತಾಲ್ಲೂಕಿನಾದ್ಯಂತ ಸರ್ಕಾರವು ಎಷ್ಟು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿದೆ:	ಕುಣಿಗಲ್ ತಾಲ್ಲೂಕಿನಾದ್ಯಂತ ಒಟ್ಟಾರೆ 96 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಅಳವಡಿಸಲು ಅನುಮೋದನೆಗೊಂಡಿದ್ದು, ಈವರೆವಿಗೂ 85 ಘಟಕಗಳನ್ನು ಸ್ಥಾಪಿಸಲಾಗಿದೆ. ವಿವರಗಳನ್ನು **ಅನುಬಂಧ-4 & 4(a)** ರಲ್ಲಿ ಲಗತ್ತಿಸಿದೆ

ಶಾಖೆ	ಬಿಡುಗಡೆಯಾದ ಅನುದಾನ	ಪೂರ್ಣಗೊಂಡ ಕಾಮಗಾರಿಗಳು	ಪ್ರಗತಿಯಲ್ಲಿರುವ ಕಾಮಗಾರಿಗಳು	ಕೈಗೊಳ್ಳಲಾದ ಕಾಮಗಾರಿಗಳು	ಷರಾ
2015-16					
ಗ್ರಾಕುನೀ&ನೈಇ	168	66	0	0	
ಪಿ.ಎಂ.ಜಿ.ಎಸ್.ವೈ. (ಎಸ್.ಡಿ.ಪಿ)	Nil				
ಪಿ.ಎಂ.ಜಿ.ಎಸ್.ವೈ.	18.99	1	0	0	
2016-17					
ಗ್ರಾಕುನೀ&ನೈಇ. (ಎಸ್.ಡಿ.ಪಿ)	220.00	75	1	0	
ಪಿ.ಎಂ.ಜಿ.ಎಸ್. ವೈ. (ಎಸ್.ಡಿ.ಪಿ)	296.05	2	0	0	ಮೂರನೇ ವರ್ಷದ ನಿರ್ವಹಣೆಯಲ್ಲಿದೆ
ಪಿ.ಎಂ.ಜಿ.ಎಸ್. ವೈ.	3.16	1	0	0	
2017-18					
ಗ್ರಾಕುನೀ&ನೈಇ. (ಎಸ್.ಡಿ.ಪಿ)	130.00	30	13	03	03 ಕಾಮಗಾರಿಗೆ ಟೆಂಡರ್ ಆಹ್ವಾನಿಸಬೇಕಾಗಿದೆ
ಪಿ.ಎಂ.ಜಿ.ಎಸ್. ವೈ (ಎಸ್.ಡಿ.ಪಿ)	342.97	0	4	0	
ಪಿ.ಎಂ.ಜಿ.ಎಸ್. ವೈ.	4.66	1	0	0	

ಈ)	ಸ್ಥಾಪಿಸಿರುವ ಘಟಕಗಳೆಲ್ಲವೂ ಕಾರ್ಯವ್ಯವಸ್ಥೆಯಲ್ಲಿರುವುದೇ; ಇಲ್ಲವಾದಲ್ಲಿ, ಇದಕ್ಕೆ ಕಾರಣವೇನು ಹಾಗೂ ತಾಲ್ಲೂಕಿನ ಎಲ್ಲಾ ಘಟಕಗಳನ್ನು [illegible] ಘಟಕಗಳನ್ನು [illegible] ಹಾಗೂ ಸಂಸ್ಥೆಯು ಘಟಕಗಳನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲದಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಬಂದಿದ್ದಲ್ಲಿ, ಸರ್ಕಾರವು ಕೈಗೊಂಡಿರುವ ಅಥವಾ ಕೈಗೊಳ್ಳುವ ಕ್ರಮಗಳೇನು.	ಸ್ಥಾಪಿಸಿರುವ 85 ಘಟಕಗಳ ಪೈಕಿ 77 ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, 8 ಘಟಕಗಳು ತಾತ್ಕಾಲಿಕವಾಗಿ ಕಾರ್ಯನಿರ್ವಹಿಸುತ್ತಿರುವುದಿಲ್ಲ. ಕಾರ್ಯನಿರ್ವಹಿಸದೇ ಇರುವ ಘಟಕಗಳ ವಿವರ ಹಾಗೂ ಕಾರಣಗಳನ್ನು ಅನುಬಂಧ-5ರಲ್ಲಿ ಲಗತ್ತಿಸಿದೆ. ಇಲಾಖೆ ಟೆಂಡರ್ ಮೂಲಕ ಅಳವಡಿಸಿರುವ ಘಟಕಗಳ ಪೈಕಿ 5 ಘಟಕಗಳು ತಾತ್ಕಾಲಿಕವಾಗಿ ಕಾರ್ಯನಿರ್ವಹಿಸುತ್ತಿರುವುದಿಲ್ಲ. ಈ ಘಟಕಗಳ ನಿರ್ವಹಣೆಯನ್ನು ಗುತ್ತಿಗೆದಾರರೇ ನಿರ್ವಹಿಸಬೇಕಾಗಿದ್ದು, ಶೀಘ್ರವಾಗಿ ದುರಸ್ತಿಪಡಿಸಲು ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ. ಎಂ.ಪಿ. ಅನುದಾನದಲ್ಲಿ 3 ಘಟಕಗಳು ತಾತ್ಕಾಲಿಕವಾಗಿ ಕಾರ್ಯ ನಿರ್ವಹಿಸುತ್ತಿರುವುದಿಲ್ಲ. ಇವುಗಳನ್ನು ಗ್ರಾಮ ಪಂಚಾಯಿತಿಯವರೇ ನಿರ್ವಹಿಸಬೇಕಾಗಿರುತ್ತದೆ. ಆದಾಗ್ಯೂ ಟಾಸ್ಕ್‌ಫೋರ್ಸ್, NRDWP ಹಾಗೂ ಇತರೆ ಅನುದಾನ ಬಳಸಿಕೊಂಡು ಘಟಕಗಳನ್ನು ದುರಸ್ತಿಪಡಿಸಲು ಸೂಚನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಘಟಕಗಳ ನಿರ್ವಹಣೆಗಾಗಿ ಟೆಂಡರ್ ಆಹ್ವಾನಿಸುವ ಸಲುವಾಗಿ ತಾಂತ್ರಿಕ ಸಮಿತಿ ಡಾಕ್ಯುಮೆಂಟ್ ತಯಾರಿಕಾ ಹಂತದಲ್ಲಿದ್ದು, ನಿಯಮಾನುಸಾರ ಟೆಂಡರ್ ಕರೆದು ಕ್ರಮ ಕೈಗೊಳ್ಳಲಾಗುವುದು.
ಉ)	ಈ ತಾಲ್ಲೂಕಿನಾದ್ಯಂತ ನರೇಗಾ ಯೋಜನೆಯಡಿಯಲ್ಲಿ ಯಾವ ಯಾವ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ; (ಸಂಪೂರ್ಣ ವಿವರ ನೀಡುವುದು)	ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನಾದ್ಯಂತ ಕಳೆದ 3 ವರ್ಷಗಳಲ್ಲಿ (2015-16, 2016-17 ಮತ್ತು 2017-18) ಕೈಗೊಂಡಿರುವ ಕಾಮಗಾರಿಗಳ ವಿವರಗಳನ್ನು ಅನುಬಂಧ-6ರಲ್ಲಿ ಲಗತ್ತಿಸಿದೆ.
ಊ)	ಈವರೆಗೂ ಎಷ್ಟು ಅನುದಾನ ಬಿಡುಗಡೆ ಮಾಡಲಾಗಿದೆ?	ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಅನುದಾನವನ್ನು ಬಿಡುಗಡೆ ಮಾಡುವುದಿಲ್ಲ. ಖರ್ಚಾಗಿರುವ ಅನುದಾನವನ್ನೇ ಬಿಡುಗಡೆ ಅನುದಾನವೆಂದು ಪರಿಗಣಿಸಲಾಗುವುದು. ಈ ಯೋಜನೆಯಡಿ ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನಾದ್ಯಂತ ಕಳೆದ 3 ವರ್ಷಗಳಲ್ಲಿ ಬಿಡುಗಡೆ / ಖರ್ಚು ಆಗಿರುವ ಅನುದಾನದ ವಿವರಗಳು ಕೆಳಕಂಡಂತಿದೆ.

ಕ್ರ.ಸಂ	ವರ್ಷ	ಬಿಡುಗಡೆ/ಖರ್ಚು (ರೂ.ಲಕ್ಷಗಳಲ್ಲಿ)
1.	2015-16	959.12
2.	2016-17	3246.64
3.	2017-18	2896.67

ಸಂ:ಗ್ರಾಅಪ 85 ಗ್ರಾನೀಸ(3)18



(ಕೃಷ್ಣ ಬೈರೇಗೌಡ)
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು

970

2015-16 RWS (SDP)

ಅನುಬಂಧ-1

(1)

Sl. No.	Block	Panchayat Name	Village Name	Habitation Name	Scheme Name	Sanction Year	Estimated Cost	Expenditure	Remarks
1	2	3	4	5	6	7	8	9	10
1	KUNIGAL	HUTHRIDURGA	MUGANAPURA	MUGANAPURA	PROVIDING MWS REVIVAL at MUGANAPURA	2014-15	4.00	2.56	Completed
2	KUNIGAL	MADAKEHALLI	RAYAGONAHALLI	RAYAGONAHALLI	Providing PWS to Rayagonahalli tsp HHC 54	2014-15	20.00	5.26	Completed
3	KUNIGAL	YADAVANI	HANCHIPURA	HANCHIPURA J.H.C	Providing PWS Scheme to Hanchipura	2014-15	20.00	1.29	Completed
4	KUNIGAL	YADAVANI	PALLERAYANAHALLI	PALLERAYANAHALLI	Providing PWS Scheme to Pallerayanahalli and Other Villages	2014-15	20.00	1.39	Completed
5	KUNIGAL	IPPADI	IPPADI	IPPADI	Providing MWS Revival at Bovi colony	2014-15	3.30	1.26	Completed
6	KUNIGAL	HALEVUR	HALEVUR	HALEVUR	Providing MWS Revival at Helevuru	2014-15	5.00	2.96	Completed
7	KUNIGAL	TAVAREKERE	GANGAPURA	KENCHANAHALLI	Revival of MWS to Kenchanahalli	2014-15	5.00	1.56	Completed
8	KUNIGAL	HALEVUR	KICHAVADI	KICHAVADI	Providing MWS Revival at Kichhavadi	2014-15	3.00	1.84	Completed
9	KUNIGAL	K.HONNAMACHANAHALLI	HALAGERE	RAMEDEVARAPALYA	Providing PWS Scheme to Ramadevarapalya	2014-15	20.00	1.49	Completed
10	KUNIGAL	K.HONNAMACHANAHALLI	SANABAGHATTA	VADDARAHALLI	Providing MWS Revival at Vaddarahalli	2014-15	3.00	1.49	Completed
11	KUNIGAL	KITHNAMANAGALA	GANTAGANAHALLI	GANTAGANAHALLI	Providing PWS scheme to Gujjenahalli	2014-15	20.00	5.56	Completed
12	KUNIGAL	KODIGEHALLI	KODIGEHALLI	MADIHALLIPALYA	(TF)providing mws scheme to madihalli palya	2014-15	3.00	1.49	Completed
13	KUNIGAL	MARKONAHALLI	MARKONAHALLI	MARKONAHALLI	Providing PWS Scheme to Markonahalli	2014-15	20.00	3.56	Completed
14	KUNIGAL	NADEMAVINAPURA	ADONAHALLI	ADONAHALLI	Providing PWS Scheme to Adonahalli	2014-15	20.00	3.51	Completed
15	KUNIGAL	NAGASANDRA	KOTEKERE	KOTEKERE	Providing PWS Scheme to Turuganuru,Kotekere and other villages	2014-15	20.00	3.96	Completed
16	KUNIGAL	NIDASALE	CHALUMASANDRA	CHALUMASANDRA	Providing PWS Scheme to Chalamasandra	2014-15	20.00	5.56	Completed

2

Sl. No.	Block	Panchayat Name	Village Name	Habitation Name	Scheme Name	Sanction Year	Estimated Cost	Expenditure	Remarks
17	KUNIGAL	T.HOSAHALLI	ARAKERE	ARAKERE	PROVIDING PWS to ARAKERE	2014-15	20.00	6.95	Completed
18	KUNIGAL	TAVAREKERE	TAVAREKERE	HOSADODDI	PROVIDING MWS REVIVAL at Hosa doddi	2014-15	5.00	3.26	Completed
19	KUNIGAL	UJJANI	KACHIHALLI	KACHIHALLI	Providing PWS Scheme to Kachihalli	2014-15	20.00	1.39	Completed
20	KUNIGAL	YADAVANI	YADAVANI	YADAVANI J.H.C	Providing PWS at Yadavani JHC..	2014-15	20.00	6.35	Completed
21	KUNIGAL	BAGENAHALLI	SHETTIGERE	SHETTIGERE	Providing MWS Revival at Shettigere Ajaripalya	2014-15	2.90	1.90	Completed
22	KUNIGAL	D.HOSAHALLI	D HOSAHALLI	D.HOSAHALLI	(TF)providing mws revival D hosahalli	2014-15	2.90	1.38	Completed
23	KUNIGAL	HALEVUR	HALEVUR	HALEVUR	Providing MWS Revival at Siddapura colony	2014-15	2.90	2.51	Completed
24	KUNIGAL	NIDASALE	CHALUMASANDRA	CHALUMASANDRA	(TF) providing mws revival at chalumasandra	2014-15	2.90	1.46	Completed
25	KUNIGAL	CHOWDANAKUPPE	HANGARAHALLI	HANGARAHALLI	Providing MWS Revival at hangarahalli	2014-15	2.80	2.79	Completed
26	KUNIGAL	HUTHRIDURGA	HUTHRIDURGA (SANTHEPETE)	SHANKARAVADEYARAPALYA	PROVIDING MWS REVIVAL at SHAKARAODEYARAPALYA	2014-15	2.80	1.79	Completed
27	KUNIGAL	JODIHOSAHALLI	JODIHOSAHALLI	SEEGEPALYA	PROVIDING MWS REVIVAL at SEEGEPALYA	2014-15	2.80	1.79	Completed
28	KUNIGAL	KODIGEHALLI	TUBINAKERE	BYADARAHALLI	(TF) providing mws revival at byadarahalli	2014-15	2.70	1.56	Completed
29	KUNIGAL	TAVAREKERE	GANGAPURA	GANGAPURA	Revival of MWS to Gangapura	2014-15	5.00	2.35	Completed
30	KUNIGAL	BILIDEVALAYA	MUTHUGADAHALLI	MUTHUGADAHALLI	Providing MWS Revival at Mutugadahalli	2014-15	4.00	1.40	Completed
31	KUNIGAL	HUTHRIDURGA	HALUVAGILU	HALUVAGILU J.H.C	Providing MWS Revival at channaiahnapalya	2014-15	4.00	2.56	Completed
32	KUNIGAL	TERADAKUPPE	CHIKKAMALALAVADI CHATHURBAGA	YALAVARAHATTI	Providing MWS revival at Yalavarahatti	2014-15	4.00	2.59	Completed
33	KUNIGAL	KITHNAMANAGALA	KADAMATHIKERE	KADAMATHIKERE	Sinking of Borewell at Kadamattikere JHC	2014-15	4.00	1.39	Completed
34	KUNIGAL	AMRUTHUR	AMRUTHUR	AMRUTHUR JHC	Singing of Bore well at Amruthur 3 rd black	2014-15	5.00	2.60	Completed

Sl. No.	Block	Panchayat Name	Village Name	Habitation Name	Scheme Name	Sanction Year	Estimated Cost	Expenditure	Remarks
35	KUNIGAL	HALEVUR	LAXMIPURA	LAXMIPURA	Providing MWS Revival at Nanjegowdanapalya	2014-15	5.00	3.31	Completed
36	KUNIGAL	KITHNAMANAGALA	KITHNAMANGALA	KALPALYA	(TF)providing mws revival at kallupalya	2014-15	2.50	0.00	Completed
37	KUNIGAL	CHOWDANAKUPPE	CHOWDANAKUPPE	CHOWDANAKUPPE	Sinking of Bore well at Chowdanakuppe	2014-15	2.40	1.29	Completed
38	KUNIGAL	K.HONNAMACHANAHAL LI	KORATI	KORATI	Providing PWS Revival at Korati	2014-15	5.00	1.40	Completed
39	KUNIGAL	K.HONNAMACHANAHAL LI	SANABAGHATTA	SANABAGHATTA GATE	Providing MWS Revival at SAnabaghatta gate	2014-15	5.00	1.40	Completed
40	KUNIGAL	KEMPANAHALLI	KADASINGANAHALLI	DODDAPALYA	Providing MWS Revival at Doodapalya	2014-15	5.00	2.96	Completed
41	KUNIGAL	KODIGEHALLI	KANTANAHALLI	GOLLARAHATTI	Providing MWs revival at Gollarahatti	2014-15	5.00	2.56	Completed
42	KUNIGAL	BAGENAHALLI	BAGENAHALLI	BAGENAHALLI	Providing MWS Revival at Gangammanagudde	2014-15	2.30	1.56	Completed
43	KUNIGAL	JINNAGARA	HANDALAGERE	HOSAKERE	Repairs of OHT at Hosakere	2014-15	3.50	1.17	Completed
44	KUNIGAL	D.HOSAHALLI	DODDAMAVATHUR	DODDAMAVATHUR	Sinking of Borewell at Doddamavaturu	2014-15	2.20	2.20	Completed
45	KUNIGAL	IPPADI	THIPPANAYAKANAHALLI	THIPPANAYAKANAHAL LI	Providing PWS to Thippanayakanahalli	2014-15	20.00	3.06	Completed
46	KUNIGAL	KITHNAMANAGALA	HITHLAHALLI	HITHLAHALLIPALYA	(TF)providing mws revival at hittalahalli jhv	2014-15	2.00	1.99	Completed
47	KUNIGAL	KODAVATTI	BANDIHALLI	VARADEGOWDANADO DDI	(TF)providing mws scheme at varadappanadoddi	2014-15	2.00	1.80	Completed
48	KUNIGAL	MADAKEHALLI	DASANAPURA	DASANAPURA	Providing MWS Revival at Dasanapura	2014-15	3.00	2.83	Completed
49	KUNIGAL	PADUVAGERE	KAGGALAPURA	KAGGALAPURA	Providing PWS at Kaggalapura(KT Palya) and other villages	2014-15	18.67	1.29	Completed
50	KUNIGAL	PADUVAGERE	VALAGEREPURA	VALAGEREPURA J H C	Providing PWS Scheme to Valagerepura	2014-15	20.00	1.29	Completed
51	KUNIGAL	BEGUR	BEGUR	HANUMEGOWDANAPA LYA	Providing MWS Revival at Hanumegowdanapalya	2014-15	3.00	2.83	Completed
52	KUNIGAL	NADEMAVINAPURA	THUVEKERE	HONNAGIRIGOWDANA PALYA	Providing MWS revival at honnariraiahnapalya	2014-15	3.00	1.63	Completed

2

Sl. No.	Block	Panchayat Name	Village Name	Habitation Name	Scheme Name	Sanction Year	Estimated Cost	Expenditure	Remarks
53	KUNIGAL	NADEMAVINAPURA	THUVEKERE	MUDIGERESHETTIPALYA	Providing MWS Revival at Mudigere Shettipalya	2014-15	3.00	0.00	Completed
54	KUNIGAL	T.HOSAHALLI	ARAKERE	KEREMEGALAPALYA	Providing Internal Wiring at Keremegalapalya	2014-15	3.00	0.15	Completed
55	KUNIGAL	YELIYUR	HOSUR	KALLANAYAKANAHALLI	Providing PWS to Mudigerepalya and Kallanayakanahalli	2014-15	20.00	5.63	Completed
56	KUNIGAL	JODIHOSAHALLI	NAGANAHALLI	LAMBANITHANDA -1	Providing MWS Revival at Lambanitandya 1	2014-15	3.40	1.39	Completed
57	KUNIGAL	YADAVANI	UNGRA	UNGRA J.H.C	Revival of MWS to Ungra JHC(.)	2014-15	5.00	3.56	Completed
58	KUNIGAL	HALEVUR	KICHAVADI	KICHAVADI	Providing MWS Revival at Kicchavadi(Sinking of Borewell)	2014-15	4.00	2.36	Completed
59	KUNIGAL	IPPADI	THIPPANAYAKANAHALLI	SALUPALYA CROSS	PROVIDING MWS REVIVAL AT SALUPALYA	2014-15	4.00	3.90	Completed
60	KUNIGAL	MARKONAHALLI	MANTYA	MANTYA	Providing MWS Revival at mantya	2014-15	4.00	1.59	Completed
61	KUNIGAL	IPPADI	THIPPANAYAKANAHALLI	HOSAKERE	Providing MWS Revival at Hosakere	2014-15	3.00	2.89	Completed
62	KUNIGAL	BAGENAHALLI	BAGENAHALLI	BAGENAHALLI	Revival of MWS at Gangammanagudde	2014-15	5.00	2.39	Completed
63	KUNIGAL	HULIYURDURGA	HULIYURDURGA	HULIYURDURGA	Revival of MWS at Huliyurdurga IB	2014-15	5.00	2.50	Completed
64	KUNIGAL	HULIYURDURGA	HULIYURDURGA	HULIYURDURGA	Revival of MWS to Huliyurdurg to rajendrapura near guest house	2014-15	5.00	1.50	Completed
65	KUNIGAL	KAGGERE	AVARAGERE	GOWDAGERE	Revival of MWS at Gowdagere	2014-15	5.00	1.39	Completed
66	KUNIGAL	HUTHRIDURGA	BHIMANAPURA	LAMBANITHANDYA	PROVIDING MWS REVIVAL AT HUTHRIDURGA	2014-15	0.50	0.49	Completed
	TOTAL						**499.47**	**155.07**	

ಅನುಬಂಧ–1

RWS

Sl. No.	Block	Panchayat Name	Village Name	Habitation Name	Scheme Name	Sanction Year	Estimated Cost	Expenditure	Remarks
1	2	3	4	5	6	7	8	9	10
2016-17ನೇ ಸಾಲಿನ ಕಾಮಗಾರಿಗಳು									
1	Kunigal	AMRUTHUR	HOSPALYA	HOSPALYA	(SDP)-Providing MWS Revival to Hospalya village(bw)	2016-17	3.50	3.40	Completed
2	Kunigal	AMRUTHUR	AMRUTHUR	AMRUTHUR	(TSP-IHH-45)- Providing PWS Revival To Amruthur village.	2016-17	1.00	0.96	Completed
3	Kunigal	BAGENAHALLI	MUDALAPALYA	MUDALAPALYA	(SDP)-Providing MWS Revival to Mudalapalya village	2016-17	1.00	0.98	Completed
4	Kunigal	BAGENAHALLI	SOBAGANAHALLI	SOBAGANAHALLI AKC	(SDP)-Providing MWS Revival to Sobaganahalli AKC village	2016-17	4.00	3.70	Completed
5	Kunigal	BHAKTHARAHALLI	SINGONAHALLI	SINGONAHALLI JHC	(SCP-IHH-40)-Providing MWS Revival to Singonahalli JHC village	2016-17	3.00	2.90	Completed
6	Kunigal	BHAKTHARAHALLI	VAANIGERE	VAANIGERE	(QA)-Providing MWS Revival to Vaanigere village	2016-17	2.00	1.86	Completed
7	Kunigal	BHAKTHARAHALLI	DODDAMALAVADI	DODDAMALAVADI	(SDP)-Providing MWS Revival to Doddamalalavadi village	2016-17	4.00	3.80	Completed
8	Kunigal	BHAKTHARAHALLI	SINGONAHALLI	KATTEPALYA	(SDP)-Providing MWS Revival to Kattepalya(Kuriboranapalya) village	2016-17	2.00	1.80	Completed
9	Kunigal	BILIDEVALAYA	CHOWDRIPALYA	CHOWDRIPALYA	(SDP)-Providing MWS Revival to Chowdripalya village(BW)	2016-17	4.00	3.50	Completed
10	Kunigal	BILIDEVALAYA	BILIDEVALAYA	BILIDEVALAYA	(SCP-IHH-50)-Providing MWS Revival to Bilidevalaya village(BW)	2016-17	4.00	3.50	Completed
11	Kunigal	BILIDEVALAYA	MUTHUGADAHALLI	MUTHUGADAHALLI	(SDP)-Providing electrification to Muthugadahalli village.	2016-17	1.50	1.21	Completed
12	Kunigal	CHOWDANKUPPE	CHOWDANKUPPE	EDIGARAPALYA	(SDP)-Sinking of Borewell to Edigarapalya(Hangarahalli) village	2016-17	1.50	1.45	Completed
13	Kunigal	HALEVUR	PAVASANDRA	PAVASANDRA	(SDP)-Providing MWS Revival to Pavasandra village	2016-17	2.00	1.95	Completed
14	Kunigal	HALEVUR	KICHAVADI	KANTHAIAHNAPALYA	(SDP)-Providing MWS Revival to Kanthaiahpalya village	2016-17	2.00	1.92	Completed

Sl. No.	Block	Panchayat Name	Village Name	Habitation Name	Scheme Name	Sanction Year	Estimated Cost	Expenditure	Remarks
15	Kunigal	HALEVUR	KICHAVADI	CHUJEGUDDEPALYA	(SDP)-Providing MWS Revival to Chujeguddepalya village(bw)	2016-17	3.50	3.40	Completed
16	Kunigal	HALEVUR	KEBBALLI	KEBBALLI	(SDP)-Providing MWS Revival to Kebballi village	2016-17	4.00	3.90	Completed
17	Kunigal	HALEVUR	LAKSHMIPURA	KUMBARAPALYA	(SDP)-Providing MWS Revival to Kumbarapalya village	2016-17	4.00	3.90	Completed
18	Kunigal	HUTHRIDURGA	MUGANAPURA	ARALIMARADAPALYA	(QA)-Providing MWS Revival to Aralimaradapalya village	2016-17	1.50	1.40	Completed
19	Kunigal	IPPADI	IPPADI	SHIVAPURA	(QA)-Providing MWS Revival to Shivapura village	2016-17	3.00	2.90	Completed
20	Kunigal	JINNAGARA	HOSAKERE	HOSAKERE JHC	(SDP)-Providing MWS Revival to Hosakere JHC village	2016-17	2.00	1.98	Completed
21	Kunigal	JINNAGARA	KUPPE	KUPPE	(SDP)-Providing MWS Revival to Kuppe village	2016-17	2.00	1.90	Completed
22	Kunigal	JODIHOSAHALLI	NAGANAHALLI	NAGANAHALLI	(QA)-Providing MWS Revival to Naganahalli JHC village(bw)	2016-17	5.00	4.90	Completed
23	Kunigal	JODIHOSAHALLI	HUNASE KUPPE	SIDDARAMAIAHNAPALYA	(SDP)-Providing MWS Revival to Siddaramaiahnapalya	2016-17	1.00	0.98	Completed
24	Kunigal	JODIHOSAHALLI	YALAGALAVADI	YALAGALAVADI	(SDP)-Providing PWS Revival to Yalagalavadi village	2016-17	3.00	2.94	Completed
25	Kunigal	K.HONNAMACHANAHALLI	SANABHAGHATTA	SANABHAGHATTA	(SDP)-Providing MWS Revival to Sanabaghatta village(ele)	2016-17	4.00	2.60	Completed
26	Kunigal	K.HONNAMACHANAHALLI	BALEKATTE	BALEKATTE	(SDP)-Providing MWS Revival to balekatte village	2016-17	2.50	2.40	Completed
27	Kunigal	K.HONNAMACHANAHALLI	PUTTANAPALYA	PUTTANAPALYA	(SDP)-Providing electrification to Puttanapalya village.	2016-17	2.00	1.21	Completed
28	Kunigal	KAGGERE	DASANAPURA	DASANAPURA	(QA)-Providing MWS Revival to Dasanapura village	2016-17	2.00	1.98	Completed
29	Kunigal	KAGGERE	HURALIBORASANDRA	HURALIBORASANDRA JHC	(QA)-Providing MWS Revival to Huraliborasandra JHC(Bhuvanapalya) village	2016-17	3.00	2.90	Completed
30	Kunigal	KODAVATTI	VARADEGOWDANADHODDI	VARADEGOWDANADHODDI	(SDP)-Providing MWS Revival to Varadegowdanadhoddi village	2016-17	2.00	1.90	Completed
31	Kunigal	KODAVATTI	BANDIHALLI	BANDIHALLI	(SDP)-Providing MWS Revival to Bandihalli village	2016-17	4.00	3.90	Completed

Sl. No.	Block	Panchayat Name	Village Name	Habitation Name	Scheme Name	Sanction Year	Estimated Cost	Expenditure	Remarks
32	Kunigal	KODAVATTI	BANDIHALLI	KURUBARADHODDI	(SDP)-Providing MWS Revival to Kurubaradoddi village	2016-17	4.00	3.80	Completed
33	Kunigal	KODAVATTI	PURA	PURA JHC	(SDP)-Providing MWS Revival to Pura JHC village	2016-17	2.00	1.95	Completed
34	Kunigal	KODAVATTI	KENKERE	KENKERE	(SDP)-Providing MWS Revival to Kenkere village	2016-17	2.00	1.90	Completed
35	Kunigal	KODAVATTI	KURUBARADHODDI	KURUBARADHODDI	(SDP)-Providing electrification to Kurubaradhoddi village.	2016-17	1.50	1.40	Completed
36	Kunigal	KODAVATTI	DODDAKOPPALU	DODDAKOPPALU	(SDP)-Revival of PWS to Doddakoppalu village	2016-17	20.00	16.10	Completed
37	Kunigal	KODIGEHALLI	KODIGEHALLI	KODIGEHALLI	(SDP)-Providing electrification to Kodigehalli village.	2016-17	1.80	1.21	Completed
38	Kunigal	KODIGEHALLI	MADIHALLI	MADIHALLI	(SDP)-Providing PWS to Madihalli(Thubinakere) and other villages.	2016-17	20.00	12.56	Completed
39	Kunigal	KOTTAGERE	MAVINAKATTE	MAVINAKATTE	(SDP)-Providing MWS Revival to Mavinakattepalya village	2016-17	3.00	2.90	Completed
40	Kunigal	KOTTAGERE	KODIHALLIPALYA	KODIHALLIPALYA	(SDP)-Providing electrification to Kodihalllipalya village.	2016-17	1.50	1.35	Completed
41	Kunigal	KOTTAGERE	HOSAHALLI	HOSAHALLI	(SDP)-Sinking of Borewell to Hosahalli village(Kottagere) (bw)	2016-17	4.00	3.60	Completed
42	Kunigal	KOTTAGERE	KOTTAGERE	KOTTAGERE	(SDP)-Revival of PWS to Kottagere village	2016-17	20.00	1.50	Under Progress
43	Kunigal	MADAKEHALLI	KANTHAIAHNAPALYA	KANTHAIAHNAPALYA	(SAGY)-Providing MWS Revival to Kanthaiahpalya village	2016-17	1.00	0.95	Completed
44	Kunigal	MADAKEHALLI	RAYAGONAHALLI	RAYAGONAHALLI	(SAGY)-Providing MWS Revival to Rayagonahalli village	2016-17	2.00	1.90	Completed
45	Kunigal	MADAKEHALLI	BOREGOWDANAPALYA	BOREGOWDANAPALYA	(SAGY)-Providing MWS Revival to Boregowdanapalya village	2016-17	1.00	0.95	Completed
46	Kunigal	MADAKEHALLI	HERURUTHIMMEGOWDANAPALYA	HERURUTHIMMEGOWDANAPALYA	(SAGY)-Providing MWS Revival to Heruruthimmegowdanapalya village.	2016-17	2.00	1.90	Completed
47	Kunigal	MADAKEHALLI	RAMEGOWDANAPALYA	RAMEGOWDANAPALYA	(SAGY)-Providing MWS Revival to Ramegowdanapalya village.	2016-17	1.50	1.40	Completed
48	Kunigal	MADAKEHALLI	THIRUMALAIAHNAPALYA	THIRUMALAIAHNAPALYA	(SAGY)-Providing MWS Revival to Thirumalaiahanpalya village.	2016-17	2.00	1.90	Completed

Sl. No.	Block	Panchayat Name	Village Name	Habitation Name	Scheme Name	Sanction Year	Estimated Cost	Expenditure	Remarks
49	Kunigal	MADAKEHALLI	KANTHAIAHNAPALYA	KANTHAIAHNAPALYA	(SAGY)-Providing electrification to Kantaiahnapalya village.	2016-17	1.50	1.40	Completed
50	Kunigal	MADAKEHALLI	RANGANATHASWAMI BETTA	RANGANATHASWAMI BETTA	(SAGY)-Providing electrification to Rangaswami betta village.	2016-17	1.50	1.21	Completed
51	Kunigal	MADAKEHALLI	MENASINAHALLI	MENASINAHALLI	(SAGY)-Providing electrification to Menasinahalli village.	2016-17	1.50	1.21	Completed
52	Kunigal	MADAKEHALLI	HEERAMESTHRIPALYA	HEERAMESTHRIPALYA	(SAGY)-Providing electrification to Heeramesthripalya village.	2016-17	1.50	1.21	Completed
53	Kunigal	MARKONAHALLI	CHINNAHALLI	CHINNAHALLI	(SDP)-Providing electrification to Chinnahalli village.	2016-17	1.50	1.21	Completed
54	Kunigal	NAGASANDRA	SHETTIBEEDU	SHETTIBEEDU	(SDP)-Providing MWS Revival to Shettibeedu village	2016-17	2.00	1.80	Completed
55	Kunigal	NIDASALE	VARADEGOWDANA DHODDI	VARADEGOWDANA DODDI	(SDP)-Providing MWS Revival to Varadegowdandoddi(Chalamasandra) village(BW)	2016-17	4.00	3.60	Completed
56	Kunigal	PADUVAGERE	CHIKKAARJUNAHALLI	CHIKKAARJUNAHALLI	(SDP)-Providing MWS Revival to Chikkaarjunahalli village	2016-17	2.00	1.95	Completed
57	Kunigal	PADUVAGERE	LAKSHMINARAYANPURA	LAKSHMINARAYANPURA	(SDP)-Providing Electrification to Lakshminarayanpura village	2016-17	5.00	0.00	Completed
58	Kunigal	PADUVAGERE	BENAVARA	BENAVARA	(SCP)-Providing borewell and electrification to Benavara village.	2016-17	4.00	0.00	Completed
59	Kunigal	SANTHEMAVATHUR	AREPALYA	AREPALYA	(SDP)-Providing MWS Revival to Arepalya village	2016-17	2.00	1.98	Completed
60	Kunigal	SANTHEMAVATHUR	DHODDEGOWDANAPALYA	DHODDEGOWDANAPALYA	(SDP)-Providing MWS Revival to Dhoddegowdanapalya village	2016-17	3.00	2.90	Completed
61	Kunigal	SANTHEMAVATHUR	GOLLARAHATTI	GOLLARAHATTI	(SDP)-Providing MWS Revival to Gollarahatti village	2016-17	2.00	1.92	Completed
62	Kunigal	SANTHEMAVATHUR	MODUR	JALADIGEREPALYA	(SDP)-Providing MWS Revival to Jaladigerepalya village	2016-17	2.00	1.96	Completed
63	Kunigal	SANTHEMAVATHUR	KADARAPURA	NANJEGOWDANAPALYA	(SDP)-Providing MWS Revival to Nanjegowdanapalya village	2016-17	2.00	1.95	Completed
64	Kunigal	SANTHEMAVATHUR	KADARAPURA	KADARAPURA	(SDP)-Providing electrification to Kadarapura village.	2016-17	1.50	1.21	Completed
65	Kunigal	T.HOSAHALLI	YACHAGHATTA	YACHAGHATTA	(SCP-IHH-30)-Providing PWS to Yachaghatta villages.	2016-17	1.00	0.96	Completed

(9)

Sl. No.	Block	Panchayat Name	Village Name	Habitation Name	Scheme Name	Sanction Year	Estimated Cost	Expenditure	Remarks
66	Kunigal	T.HOSAHALLI	AREKERE	AREKERE	(SDP)-Providing electrification to Arekere village.	2016-17	3.00	1.21	Completed
67	Kunigal	TAVAREKERE	KEMPANAHALLI	KEMPANAHALLI	(SCP-IHH-40)-Providing electrification to Kempanahalli village.	2016-17	4.00	1.21	Completed
68	Kunigal	TAVAREKERE	KEMPANAHALLI	ARALIMARADADODDI	(SDP)-Sinking of Borewell to Aralimaradadoddi(Hosadoddi) village	2016-17	1.50	1.40	Completed
69	Kunigal	TAVAREKERE	KEMPANAHALLI	KARIGOWANADODDI	(SDP)-Sinking of Borewell to Karigowdanadoddi(Kempanahalli) village	2016-17	1.50	1.48	Completed
70	Kunigal	TERADAKUPPE	NARJANKUPPE	NARJANKUPPE	(SDP)-Providing MWS Revival to Narjankuppe village	2016-17	1.00	0.96	Completed
71	Kunigal	TERADAKUPPE	HALUGONAHALLI	HALUGONAHALLI	(SDP)-Providing MWS Revival to Halugonahalli village	2016-17	3.00	2.96	Completed
72	Kunigal	TERADAKUPPE	SULEKUPPE	SULEKUPFE	(SDP)-Providing electrification to Sulekuppe village.	2016-17	1.50	1.21	Completed
73	Kunigal	YADAVANI	HANCHIPURA	HANCHIPURA	(QA)-Providing MWS Revival to Hanchipura(MA Colony) village	2016-17	4.00	3.48	Completed
74	Kunigal	YADAVANI	YADAVANI	YADAVANI	(SCP-IHH-20)-Providing PWS Revival and electrification to Yadavani village	2016-17	2.00	1.96	Completed
75	Kunigal	YEDIYUR	GOTTIKERE	GOTTIKERE	(SDP)-Providing electrification to Gottikere village.	2016-17	2.00	1.90	Completed
76	Kunigal	YEDIYUR	DHODDAMADURE	DHODDAMADURE	(SDP)-Providing electrification to Dhoddamadure village.	2016-17	2.20	1.21	Completed
76							237.00	180.74	Completed
2017-18ನೇ ಸಾಲಿನ ಕಾಮಗಾರಿಗಳು .									
1	Kunigal	AMRUTHUR	AMRUTHUR 1ST BLOCK	AMRUTHUR 1ST BLOCK	Sinking of Borewell at Amruthur 1st block village in amruthur GP in Kunigal taluk	2017-18	1.70	0.00	Completed
2	Kunigal	AMRUTHUR	AMRUTHUR 3RD BLOCK	AMRUTHUR 3RD BLOCK	Sinking of Borewell at Amruthur 3rd block village in amruthur GP in Kunigal taluk	2017-18	1.65	0.00	Completed

5

Sl. No.	Block	Panchayat Name	Village Name	Habitation Name	Scheme Name	Sanction Year	Estimated Cost	Expenditure	Remarks
3	Kunigal	BAGENAHALLI	SOBAGANAHALLI	SOBAGANAHALLI	Sinking of Borewell at Sobaganahalli village in Bagenahalli GP in Kunigal taluk	2017-18	1.70	1.60	Completed
4	Kunigal	BEGUR	BEGUR	BEGUR	Sinking of Borewell at BEGUR village in BEGUR GP in Kunigal taluk	2017-18	4.00	0.00	Completed
5	Kunigal	BILIDEVALAYA	URKEHALLI	URKEHALLI	Providing PWS Revival to Urkehalli village in Bilidevalaya GP in Kunigal taluk	2017-18	2.00	0.00	Under Progress
6	Kunigal	D.HOSAHALLI	SINGONAHALLI	SINGONAHALLI	Sinking of Borewell at Singonahalli village in D.Hosahalli GP in Kunigal taluk	2017-18	1.80	1.75	Completed
7	Kunigal	HALEVUR	SHRUNGARASAGARA	SHRUNGARASAGARA	Sinking of Borewell at Shrungarasagara village in Halevur GP in Kunigal taluk .	2017-18	1.80	1.65	Completed
8	Kunigal	HULIYURDURGA	HULIYURDURGA	HULIYURDURGA	Sinking of Borewell at Huliyurdurga village in Huliyurdurga GP in Kunigal taluk	2017-18	1.70	0.00	Under Progress
9	Kunigal	HULIYURDURGA	HULIYURDURGA(HOSPETE)	HULIYURDURGA(HOSPETE)	Sinking of Borewell at Huliyurdurga(Hospete) village in Huliyurdurga GP in Kunigal taluk	2017-18	1.80	0.00	Under Progress
10	Kunigal	HUTHRIDURGA	RAJAGERE	RAJAGERE	Providing PWS to Rajagere village in Huthridurga GP in Kunigal taluk	2017-18	20.00	0.00	Tender to be called for
11	Kunigal	JINNAGARA	SHETIPURA	SHETIPURA	Sinking of Borewell at Shettipura village in Jinnagara GP in Kunigal taluk	2017-18	1.70	1.65	Completed
12	Kunigal	JINNAGARA	BELLIGERE	BELLIGERE	Sinking of Borewell at Belligere village in Jinnagara GP in Kunigal taluk	2017-18	1.80	0.00	Completed
13	Kunigal	JINNAGARA	JINNAGARA	JINNAGARA	Sinking of Borewell at Jinnagara village in Jinnagara GP in Kunigal taluk	2017-18	1.80	0.00	Completed
14	Kunigal	K H HALLI	GAJANAPALYA	GAJANAPALYA	Sinking of Borewell at Gajanapalya village in K H Halli GP in Kunigal taluk	2017-18	1.70	1.68	Completed

11

Sl. No.	Block	Panchayat Name	Village Name	Habitation Name	Scheme Name	Sanction Year	Estimated Cost	Expenditure	Remarks
15	Kunigal	K.H HALLI	K.HONNAMACHANAHALLI	K.HONNAMACHANAHALLI	Sinking of Borewell at K.H.Halli village in K H Halli GP in Kunigal taluk	2017-18	1.85	0.00	Completed
16	Kunigal	KAGGERE	SIDDALINGESHWARA TEMPLE	SIDDALINGESHWARA TEMPLE	Sinking of Borewell at Siddalingeshwara Temple-1 village in Kaggere GP in Kunigal taluk	2017-18	1.70	0.00	Under Progress
17	Kunigal	KAGGERE	SIDDALINGESHWARA TEMPLE	SIDDALINGESHWARA TEMPLE	Sinking of Borewell at Siddalingeshwara Temple-2 village in Kaggere GP in Kunigal taluk	2017-18	1.70	0.00	Under Progress
18	Kunigal	KODAVATTI	KENKERE	KENKERE	Sinking of Borewell at Kenkere village in Kodavatti GP in Kunigal taluk	2017-18	1.80	1.78	Completed
19	Kunigal	KODAVATTI	KENKERE	KENKERE-2	Sinking of Borewell at Kenkere-2 village in Kodavatti GP in Kunigal taluk	2017-18	1.85	0.00	Completed
20	Kunigal	KODIGEHALLI	HOSAPURA GOLLARAHATTI	HOSAPURA GOLLARAHATTI	Sinking of Borewell at Hosapura Gollarahatti village in Kodigehalli GP in Kunigal taluk	2017-18	1.70	0.00	Completed
21	Kunigal	KODIGEHALLI	INDIRANAGARA	INDIRANAGARA	Sinking of Borewell at Indiranagara village in Kodigehalli GP in Kunigal taluk	2017-18	1.70	1.69	Completed
22	Kunigal	KOPPA	MAGADIPALYA	MAGADIPALYA	Sinking of Borewell at Magadipalya village in Koppa GP in Kunigal taluk	2017-18	1.75	0.00	Completed
23	Kunigal	KOPPA	BYALADAKERE	BYALADAKERE	Providing PWS Revival to Byaladakere village in Koppa GP in Kunigal taluk	2017-18	2.00	1.80	Completed
24	Kunigal	MARKONAHALLI	BEESNELE	BEESNELE	Sinking of Borewell at Beesnele village in Markonahalli GP in Kunigal taluk	2017-18	1.70	0.00	Completed
25	Kunigal	MARKONAHALLI	KODAVATTI	KODAVATTI	Sinking of Borewell at Kodavatti village in Markonahalli GP in Kunigal taluk	2017-18	1.80	1.75	Completed
26	Kunigal	NADEMAVINAPURA	KODIPALYA	KODIPALYA	Sinking of Borewell at Kodipalya village in Nademavinapura GP in Kunigal taluk	2017-18	1.70	1.65	Completed

6

Sl. No.	Block	Panchayat Name	Village Name	Habitation Name	Scheme Name	Sanction Year	Estimated Cost	Expenditure	Remarks
27	Kunigal	NADEMAVINAPURA	NADEMAVINAPURA ANEHA	NADEMAVINAPURA ANEHA	Sinking of Borewell at Nademavinapura Aneha village in Nademavinapura GP in Kunigal taluk	2017-18	1.70	0.00	Under Progress
28	Kunigal	NADEMAVINAPURA	SIDDAPURA	SIDDAPURA	Sinking of Borewell at Siddapura village in Nademavinapura GP in Kunigal taluk	2017-18	1.65	1.61	Completed
29	Kunigal	NAGASANDRA	HULIPURA	HULIPURA	Sinking of Borewell at Hulipura village in Nagasandra GP in Kunigal taluk	2017-18	1.90	0.00	Under Progress
30	Kunigal	NIDASALE	NIDASALE	NIDASALE	Sinking of Borewell at Nidasale village in Nidasale GP in Kunigal taluk	2017-18	1.80	1.80	Completed
31	Kunigal	NIDASALE	NIDASALE	NIDASALE-2	Sinking of Borewell at Nidasale-2 village in Nidasale GP in Kunigal taluk	2017-18	1.90	0.00	Under Progress
32	Kunigal	NIDASALE	MUSAIAHNAPALYA	MUSAIAHNAPALYA	Sinking of Borewell at Musaiahnapalya village in Nidasale GP in Kunigal taluk	2017-18	1.90	0.00	Under Progress
33	Kunigal	NIDASALE	HOSAHALLI DODDI	HOSAHALLI DODDI	Providing PWS to Hosahalli doddi village in Nidasale GP in Kunigal taluk	2017-18	20.00	0.00	Tender to be called for
34	Kunigal	PADUVAGERE	PADUVAGERE	PADUVAGERE	Sinking of Borewell at Paduvagere village in Paduvagere GP in Kunigal taluk	2017-18	1.75	1.74	Completed
35	Kunigal	SANTHEMAVATHUR	KADARAPURA	KADARAPURA	Sinking of Borewell at Kadarapura village in Santhemavathur GP in Kunigal taluk	2017-18	1.70	0.00	Completed
36	Kunigal	SANTHEMAVATHUR	SANTHEMAVATHUR	SANTHEMAVATHUR	Providing PWS to Santhemavathur village in Santhemavathur GP in Kunigal taluk	2017-18	22.00	0.00	Tender to be called for
37	Kunigal	TAVAREKERE	TAVAREKERE	TAVAREKERE	Sinking of Borewell at Tavarekere village in Tavarekere GP in Kunigal taluk	2017-18	1.65	1.65	Completed

Sl. No.	Block	Panchayat Name	Village Name	Habitation Name	Scheme Name	Sanction Year	Estimated Cost	Expenditure	Remarks
38	Kunigal	TAVAREKERE	KARIGOWDANDODDI-1	KARIGOWDANDODDI-1	Sinking of Borewell at Karigowdandoddi village in Tavarekere GP in Kunigal taluk	2017-18	1.70	0.00	Under Progress
39	Kunigal	TAVAREKERE	KARIGOWDANDODDI-2	KARIGOWDANDODDI-2	Sinking of Borewell at Karigowdandoddi-2 village in Tavarekere GP in Kunigal taluk	2017-18	1.80	0.00	Under Progress
40	Kunigal	TERADKUPPE	MUDALAYANAPALYA	MUDALAYANAPALYA	Sinking of Borewell at Mudlaiahnapalya village in Teradkuppe GP in Kunigal taluk	2017-18	1.80	0.00	Under Progress
41	Kunigal	UJJANI	YELEKADAKALU	YELEKADAKALU	Sinking of Borewell at Yelekadakalu village in Ujjani GP in Kunigal taluk	2017-18	1.65	1.64	Completed
42	Kunigal	YADAVANI	YADAVANI	YADAVANI	Sinking of Borewell at Yadavani village in Yadavani GP in Kunigal taluk	2017-18	1.80	0.00	Completed
43	Kunigal	YADAVANI	PALLERAYANAHALLI	PALLERAYANAHALLI	Sinking of Borewell at Pallerayanahalli village in Yadavani GP in Kunigal taluk	2017-18	1.75	0.00	Completed
44	Kunigal	YEDIYUR	AMMANAHATTI	AMMANAHATTI	Sinking of Borewell at Ammanahatti village in Yediyur GP in Kunigal taluk	2017-18	1.75	1.65	Completed
45	Kunigal	YEDIYUR	BEERGANAHALLI	BEERGANAHALLI	Sinking of Borewell at Beeraganahalli village in Yediyur GP in Kunigal taluk	2017-18	1.80	0.00	Completed
46	Kunigal	YELIYUR	BOMMENAHALLI	BOMMENAHALLI	Sinking of Borewell at Bommenahalli village in Yeliyur GP in Kunigal taluk	2017-18	1.60	1.55	Under Progress
				TOTAL			140.00	28.64	

2018-19ನೇ ಸಾಲಿನ ಕಾಮಗಾರಿಗಳು

SL. NO	Vidhan sabha constituency	Grama Panchayath Name	Village Name	Habitation Name	Name of Work	Sanction Year	Estimated Cost	Total Allocation	Remarks
1	2	3	4	5	6	7	8	9	10
1	KUNIGAL	AMRUTHUR	AMRUTHURU	AMRUTHURU	SDP 2017/18 FRESH Sinking of borewell to Amruthur GP in Amruthur 1st block Village in kunigal taluk	2017-18	1.70	1.70	Completed
2	KUNIGAL	AMRUTHUR	AMRUTHURU	AMRUTHURU	SDP 2017/18 FRESH Sinking of borewell to Amruthur GP in Amruthur 3rd block Village in kunigal taluk	2017-18	1.65	1.65	Completed
3	KUNIGAL	BAGENAHALLI	SOBAGANAHALLI	SOBAGANAHALLI	SDP 2017/18 FRESH Sinking of borewell to Bagenahalli GP in Sobaganahalli Village in kunigal taluk	2017-18	1.70	1.70	Completed

PMGSY

Annexure-I (SDP)

Sl. No	District	Taluk	Year	Name of ZP	Grants Released(in Lakhs)	Name of work	Length (in Km)	Estimate Amount (in Lakhs)	Status of work
1	Tumkur	Kunigal	2015-16	Nil					
2			2016-17	Yedeyur	296.05	Improvements to Road-Gottikere to MDR -10 (Jaladagere)	2.42	153.48	Under 3rd year maintenance
3						Improvements to Road-Huligere Gate to MDR-11 (Nagasandra Main road) via Devarakannasandra	2.31	137.59	
4			2017-18	Yedeyur	342.97	Improvements to Road-Adonahalli to Kodipalya (Ch-0.00km to CH-1.200km)	1.2	96.17	Work is under progress
5						Improvements to Road-Adonahalli to Kodipalya (Ch-1.20km to CH-2.80km)	1.08	62.85	
6				Kottagere		Improvements to Road-Honnegowdanapalya to Shettigere A.K Colony (CH-0.00Km to CH-1.90km)	1.9	141.25	
7						Improvements to Road-Honnegowdanapalya to Shettigere A.K Colony (CH-1.90Km to CH-2.54km)	0.64	42.7	
8			2018-19	Nil					

7A

Annexure-7 (PMGSY)

Sl. No	District	Taluk	Year	Name of ZP	Grants Released (in Lakhs)	Name of work	Length (in Km)	Status of work
1	Tumkur	Kunigal	2015-16	Hutridurga and Huliyurudurga	18.99	MRL3-Road from MDR-4 K-Bydarahalli to MDR-3 via R-Byadarahalli, kempanahalli, and Tavarakere.	11.57	Work Completed
2			2016-17		3.16			Work under maintenance
3			2017-18		4.66			

ANNEXURE - 2

SL..O	Vidhan sabha	Grama Panchayath	Village Name	Habitation Name	Name of Work	Sanction Year	Estimated Cost	Total Allocation
1	2	3	4	5	6	7	8	9
.	KUNIGAL	AMRUTHUR	AMRUTHURU	AMRUTHURU	SDP 2017/18 FRESH Sinking of borewell to Amruthur GP in Amruthur 1st block Village in kunigal taluk	2017-18	1.70	1.70
2	KUNIGAL	AMRUTHUR	AMRUTHURU	AMRUTHURU	SDP 2017/18 FRESH Sinking of borewell to Amruthur GP in Amruthur 3rd block Village in kunigal taluk	2017-18	1.65	1.65
3	KUNIGAL	BAGENAHALLI	SOBAGANAHALLI	SOBAGANAHALLI	SDP 2017/18 FRESH Sinking of borewell to Bagenahalli GP in Sobaganahalli Village in kunigal taluk	2017-18	1.70	1.70
4	KUNIGAL	BEGUR	BEGUR	BEGUR	SDP 2017/18 FRESH Revival MWS to Begur GP in Begur Village	2017-18	4.00	4.00
5	KUNIGAL	BILIDEVALAYA	MUTHUGADAHALLI	MUTHUGADAHALLI	(SDP)-Providing electrification to Muthugadahalli village.	2016-17	1.50	1.50
6	KUNIGAL	BILIDEVALAYA	URKEHALLI	URKEHALLI	SDP 2017/18 FRESH Providing PWS Revival to Bilidevalaya GP in Urkehalli Village in kunigal taluk	2017-18	2.00	2.00
7	KUNIGAL	D.HOSAHALLI	SINGONAHALLI	SINGONAHALLI	SDP 2017/18 FRESH Sinking of borewell to D.Hosahalli GP in Singonahalli Village in Kunigal Taluk	2017-18	1.80	1.80
8	KUNIGAL	HALEVUR	KUMBARAPALYA	KUMBARAPALYA	(SDP)-Providing MWS Revival to Kumbarapalya village	2016-17	4.00	0.20
9	KUNIGAL	HALEVUR	SHRUNGARASAGARA	SHRUNGARASAGARA	SDP 2017/18 FRESH Sinking of borewell to Halevur GP in Shrungarasagara Village in Kunigal Taluk	2017-18	1.80	1.80
10	KUNIGAL	HULIYURDURGA	HULIYURDURGA	HULIYURDURGA	SDP 2017/18 FRESH Sinking of borewell to Huliyurdurga GP in Huliyurdurga(Hospete) Village in Kunigal Taluk	2017-18	1.80	1.80
11	KUNIGAL	HULIYURDURGA	HULIYURDURGA	HULIYURDURGA	SDP 2017/18 FRESH Sinking of borewell to Huliyurdurga GP in Huliyurdurga Village in kunigal taluk	2017-18	1.70	1.70
12	KUNIGAL	IPPADI	SHIVAPURA	SHIVAPURA	(QA)-Providing MWS Revival to Shivapura village	2016-17	3.00	0.17
13	KUNIGAL	JINNAGARA	SHETTIPURA	SHETTIPURA	SDP 2017/18 FRESH Sinking of borewell to Jinnagara GP in Shettipura Village in kunigal taluk	2017-18	1.70	1.70
14	KUNIGAL	JINNAGARA	BELLIGERE	BELLIGERE	SDP 2017/18 FRESH Sinking of borewell to Jinnagara GP in Belligere Village in kunigal taluk	2017-18	1.80	1.80
15	KUNIGAL	JINNAGARA	JINNAGARA	JINNAGARA	SDP 2017/18 FRESH Sinking of borewell to Jinnagara GP in Jinnagara Village in kunigal taluk	2017-18	1.80	1.80
16	KUNIGAL	K.HONNAMACHANAHALLI	K.HONNAMACHANAHALLI	K.HONNAMACHANAHALLI	SDP 2017/18 FRESH Sinking of borewell to KH Halli GP in KH Halli(Gajanapalya) Village in kunigal taluk	2017-18	1.70	1.70
17	KUNIGAL	K.HONNAMACHANAHALLI	K.HONNAMACHANAHALLI	K.HONNAMACHANAHALLI	SDP 2017/18 FRESH Sinking of borewell to KH Halli GP in KH Halli Village in kunigal taluk	2017-18	1.85	1.85
18	KUNIGAL	K.HONNAMACHANAHALLI	PUTTANAPALYA	PUTTANAPALYA	(SDP)-Providing electrification to Puttanapalya village.	2016-17	2.00	2.00

17

9	KUNIGAL	KAGGERE	SIDDALING ESWARA TEMPLE	SIDDALINGES WARA TEMPLE	SDP 2017/18 FRESH Sinking of borewell to Kaggere GP in Siddalingeshwara temple Village in kunigal taluk	2017-18	1.70	1.70
20	KUNIGAL	KAGGERE	SIDDALING ESWARA TEMPLE	SIDDALINGES WARA TEMPLE	SDP 2017/18 FRESH Sinking of borewell to Kaggere GP in Siddalingeshwara temple Village in kunigal taluk	2017-18	1.70	1.70
21	KUNIGAL	KEMPANAHA LLI	RAJAGERE	RAJAGERE	SDP 2017/18 FRESH Providing PWS to Kempanahalli GP in Rajagere Village in Kunigal Taluk	2017-18	20.00	20.00
22	KUNIGAL	KODAVATTI	KENKERE	KENKERE	SDP 2017/18 FRESH Sinking of borewell to Kodavatti GP in Kenkere Village in kunigal taluk	2017-18	1.80	1.80
23	KUNIGAL	KODAVATTI	KENKERE	KENKERE	SDP 2017/18 FRESH Sinking of borewell to Kodavatti GP in Kenkere Village in kunigal taluk	2017-18	1.85	1.85
24	KUNIGAL	KODAVATTI	KURUBARA DHODDI	KURUBARAD HODDI	(SDP)-Providing MWS Revival to Kurubaradoddi village	2016-17	4.00	0.20
25	KUNIGAL	KODAVATTI	KURUBARA DHODDI	KURUBARAD HODDI	(SDP)-Providing electrification to Kurubaradhoddi village.	2016-17	1.50	1.50
26	KUNIGAL	KODAVATTI	DODDAKOP PALU	DODDAKOPP ALU	(SDP)-Revival of PWS to Doddakoppalu village	2016-17	20.00	4.72
27	KUNIGAL	KODIGEHALLI	GOLLARAH ATTI	GOLLARAHA TTI	SDP 2017/18 FRESH Sinking of borewell to Kodigehalli GP in Hosapura Gollarahatti Village in kunigal taluk	2017-18	1.70	1.70
28	KUNIGAL	KODIGEHALLI	INDIRANAG ARA	INDIRANAGA RA	SDP 2017/18 FRESH Sinking of borewell to Kodigehalli GP in Indiranagara Village in kunigal taluk	2017-18	1.70	1.70
29	KUNIGAL	KODIGEHALLI	KODIGEHA LLI	KODIGEHALL I	(SDP)-Providing electrification to Kodigehalli village.	2016-17	1.80	1.80
30	KUNIGAL	KODIGEHALLI	MADIHALLI	MADIHALLI	(SDP)-Providing PWS to Madihalli(Thubinakere) and other villages.	2016-17	20.00	7.32
31	KUNIGAL	KOPPA	BYALADAK ERE	BYALADAKE RE	SDP 2017/18 FRESH Providing PWS Revival to Koppa GP in Byladakere Village in Kunigal Taluk	2017-18	2.00	2.00
32	KUNIGAL	KOPPA	MAGADIPA LYA	MAGADIPAL YA	SDP 2017/18 FRESH Sinking of borewell to Koppa GP in Magadipalya Village in kunigal taluk	2017-18	1.75	1.75
33	KUNIGAL	KOTTAGERE	KOTTAGER E	KOTTAGERE	(SDP)-Revival of PWS to Kottagere village	2016-17	20.00	19.50
34	KUNIGAL	MADAKEHAL LI	KANTHAIA HNAPALYA	KANTHAIAH NAPALYA	(SAGY)-Providing electrification to Kantaiahnapalya village.	2016-17	1.50	1.25
35	KUNIGAL	MADAKEHAL LI	MENASINA HALLI	MENASINAH ALLI	(SAGY)-Providing electrification to Menasinahalli village.	2016-17	1.50	1.50
36	KUNIGAL	MADAKEHAL LI	HEERAMES THRIPALYA	HEERAMEST HRIPALYA	(SAGY)-Providing electrification to Heeramesthripalya village.	2016-17	1.50	1.50
37	KUNIGAL	MARKONAHA LLI	BEESNELE	BEESNELE	SDP 2017/18 FRESH Sinking of borewell to Markonahalli GP in Beesnele Village in kunigal taluk	2017-18	1.70	1.70
38	KUNIGAL	MARKONAHA LLI	KODAVATT I	KODAVATTI	SDP 2017/18 FRESH Sinking of borewell to Markonahalli GP in Kodavatti Village in kunigal taluk	2017-18	1.80	1.80

39	KUNIGAL	MARKONAHALLI	CHINNAHALLI	CHINNAHALLI	(SDP)-Providing electrification to Chinnahalli village.	2016-17	1.50	1.50
40	KUNIGAL	NADEMAVINAPURA	NADEMAVINAPURA ANEHA	NADEMAVINAPURA ANEHA	SDP 2017/18 FRESH Sinking of borewell to Nademavinapura GP in Nademavinapura Ancha Village in kunigal taluk	2017-18	1.70	1.70
41	KUNIGAL	NADEMAVINAPURA	SIDDAPURA	SIDDAPURA	SDP 2017/18 FRESH Sinking of borewell to Nademavinapura GP in Siddapura Village in kunigal taluk	2017-18	1.65	1.65
42	KUNIGAL	NADEMAVINAPURA	KODIPALYA	KODIPALYA	SDP 2017/18 FRESH Sinking of borewell to Nademavinapura GP in Kodipalya Village in kunigal taluk	2017-18	1.70	1.70
43	KUNIGAL	NAGASANDRA	HULIPURA	HULIPURA	SDP 2017/18 FRESH Sinking of borewell to Nagasandra GP in Hulipura Village in kunigal taluk	2017-18	1.90	1.90
44	KUNIGAL	NIDASALE	NIDASALE	NIDASALE	SDP 2017/18 FRESH Sinking of borewell to Nidasale GP in Nidasale(Musaiahanpalya) Village in kunigal taluk	2017-18	1.90	1.90
45	KUNIGAL	NIDASALE	NIDASALE	NIDASALE	SDP 2017/18 FRESH Sinking of borewell to Nidasale GP in Nidasale Village in Kunigal Taluk	2017-18	1.90	1.90
46	KUNIGAL	NIDASALE	HOSAHALLI DODDI	HOSAHALLI DODDI	SDP 2017/18 FRESH Providing PWS to Nidasale GP in Hosahalli doddi Village in Kunigal Taluk	2017-18	20.00	20.00
47	KUNIGAL	NIDASALE	NIDASALE	NIDASALE	SDP 2017/18 FRESH Sinking Borewell to Nidasale GP in Nidasale 2 Village in Kunigal Taluk	2017-18	1.80	1.80
48	KUNIGAL	PADUVAGERE	PADUVAGERE	PADUVAGERE	SDP 2017/18 FRESH Sinking of borewell to Paduvagere GP in Paduvagere Village in Kunigal Taluk	2017-18	1.75	1.75
49	KUNIGAL	SANTHEMAVATHUR	KADARAPURA	KADARAPURA	SDP 2017/18 FRESH Sinking of borewell to Santhemavathur GP in Kadarapura Village in kunigal taluk	2017-18	1.70	1.70
50	KUNIGAL	SANTHEMAVATHUR	SANTHEMAVATHUR	SANTHEMAVATHUR	SDP 2017/18 FRESH Providing PWS to Santhemavathur GP in Santhemavathur Village in Kunigal Taluk	2017-18	22.00	20.00
51	KUNIGAL	SANTHEMAVATHUR	KADARAPURA	KADARAPURA	(SDP)-Providing electrification to Kadarapura village.	2016-17	1.50	1.50
52	KUNIGAL	T.HOSAHALLI	AREKERE	AREKERE	(SDP)-Providing electrification to Arekere village.	2016-17	3.00	3.00
53	KUNIGAL	TAVAREKERE	KARIGOWDANADODDI	KARIGOWDANADODDI	SDP 2017/18 FRESH Sinking of borewell to Tavarekere GP in Karigowdandoddi 2 Village in kunigal taluk	2017-18	1.80	1.80
54	KUNIGAL	TAVAREKERE	KARIGOWDANADODDI	KARIGOWDANADODDI	SDP 2017/18 FRESH Sinking of borewell to Tavarekere GP in Karigowdandoddi 1 Village in kunigal taluk	2017-18	1.70	1.70
55	KUNIGAL	TAVAREKERE	TAVAREKERE	TAVAREKERE	SDP 2017/18 FRESH Sinking of borewell to Tavarekere GP in Tavarekere Village in kunigal taluk	2017-18	1.65	1.65
56	KUNIGAL	TAVAREKERE	KEMPANAHALLI	KEMPANAHALLI	(SCP-IHH-40)-Providing electrification to Kempanahalli village.	2016-17	4.00	4.00
57	KUNIGAL	TAVAREKERE	KEMPANAHALLI	KEMPANAHALLI	(SDP-3000) Providing RO Plant to Kempanahalli village.	2016-17	12.00	9.60
58	KUNIGAL	TERADAKUPPE	TERADAKUPPE	TERADAKUPPE	SDP 2017/18 FRESH Sinking of borewell to Teradkuppe GP in Teradkuppe(Mudalayanapalya) Village in kunigal taluk	2017-18	1.80	1.80

[illegible]	KUNIGAL	TERADAKUPPE	SULEKUPPE	SULEKUPPE	(SDP)-Providing electrification to Sulekuppe village.	2016-17	1.50	1.50
60	KUNIGAL	UJJANI	YELEKADAKALU	YELEKADAKALU	SDP 2017/18 FRESH Sinking of borewell to Ujjani GP in Yelekadakalu Village in kunigal taluk	2017-18	1.65	1.65
61	KUNIGAL	YADAVANI	PALLERAYANAHALLI	PALLERAYANAHALLI	SDP 2017/18 FRESH Sinking of borewell to Yadavani GP in Pallerayanahalli Village in kunigal taluk	2017-18	1.75	1.75
62	KUNIGAL	YADAVANI	YADAVANI	YADAVANI	SDP 2017/18 FRESH Sinking of borewell to Yadavani GP in Yadavani Village in kunigal taluk	2017-18	1.80	1.80
63	KUNIGAL	YADAVANI	HANCHIPURA	HANCHIPURA	(QA)-Providing MWS Revival to Hanchipura(MA Colony) village	2016-17	4.00	0.20
64	KUNIGAL	YEDIYUR	BEERAGANAHALLI	BEERAGANAHALLI	SDP 2017/18 FRESH Sinking of borewell to Yediyur GP in Beerganahalli Village in kunigal taluk	2017-18	1.80	1.80
65	KUNIGAL	YEDIYUR	KODIPALYA	KODIPALYA	SDP 2017/18 FRESH Sinking of borewell to Yediyur GP in Kodipalya(Ammanahatti) Village in Kunigal Taluk	2017-18	1.75	1.75
66	KUNIGAL	YEDIYUR	GOTTIKERE	GOTTIKERE	(SDP)-Providing electrification to Gottikere village.	2016-17	2.00	2.00
67	KUNIGAL	YELIYUR	BOMMENAHALLI	BOMMENAHALLI	SDP 2017/18 FRESH Sinking of borewell to Yeliyur GP in Bommenahalli Village in Kunigal Taluk	2017-18	1.60	1.60
68	KUNIGAL	THAVAREKERE	KEMPANAHALLI	KEMPANAHALLI	WPP 3000 Series Providing R.O.Plant at KEMPANAHALLI Village inTHAVAREKERE G.P	2017-18	12.00	9.80
69	KUNIGAL	PADUVAGERE	BENAVARA	BENAVARA	(SCP)-Providing borewell and electrification to Benavara village.	2016-17	4.00	4.00
70	KUNIGAL	MADAKEHALLI	RANGANATHASWAMI BETTA	RANGANATHASWAMI BETTA	(SAGY)-Providing electrification to Rangaswami betta village.	2016-17	1.50	1.50
70	**SPILL OVER TOTAL**						**269.30**	**219.76**
1	KUNIGAL	HERUR	SHETTIGEHALLI	SHETTIGEHALLI	Providing PWS to Shettigehalli Village in Herur GP in Kunigal taluk	2018-19	20.00	20.00
2	KUNIGAL	YADIYUR	BEERAGANAHALLI	BEERAGANAHALLI	Providing PWS to Beeraganahalli Village in Yadiyur GP in Kunigal taluk	2018-19	20.00	20.00
3	KUNIGAL	KEMPANAHALLI	KEMPANAHALLI	SIDDAMANIPALYA	Providing PWS to Siddamanipalya Village in Kempanahalli GP in Kunigal Taluk	2018-19	20.00	20.00
4	KUNIGAL	UJJANI	UJJANI	UJJANI	Providing PWS to Ujjani Villages in Ujjani GP in Kunigal Taluk	2018-19	18.20	18.20
5	KUNIGAL	CHOWDANAKUPPE	HANGARAHALLI	HANGARAHALLI	Providing Electrification to Hangarahalli Village in Chowdankuppe GP in Kunigal Taluk	2018-19	3.29	3.29
6	KUNIGAL	BAGENAHALLI	AREPALYA	AREPALYA	Providing MWS Revival to ArepalyaVillage in Bagenahalli GP in Kunigal Taluk	2018-19	1.20	1.20
7	KUNIGAL	SANTHEMAVATHUR	HOSUR	HOSUR	Providing PWS Revival to Hosur Village in Santhemavathur GP in Kunigal Taluk	2018-19	1.50	1.50

8	KUNIGAL	SANTHEMAVATHUR	KADARAPURA	KADARAPURA	Providing MWS Revival to Kadarapura Village in Santhemavathur GP in Kunigal Taluk	2018-19	2.50	2.50
9	KUNIGAL	KODAVATTHI	SUGGANAHALLI	SUGGANAHALLI	Providing MWS Revival to Sugganahalli Village in Kodavatthi GP in Kunigal Taluk	2018-19	2.00	2.00
10	KUNIGAL	YADAVANI	UNGRA	UNGRA	Providing MWS Revival to Ungra Village in Yadavani GP in Kunigal Taluk	2018-19	3.00	3.00
11	KUNIGAL	HALEVUR	SHRUNGARASAGARA	SHRUNGARASAGARA J.H.C	Providing MWS Revival to Shrungarasagara JHC Village in Halevur GP in Kunigal Taluk	2018-19	2.50	2.50
12	KUNIGAL	JINNAGARA	BELLIGERE	BELLIGERE	Providing MWS Revival to Belligere Village in Jinnagra GP in Kunigal Taluk	2018-19	2.50	2.50
13	KUNIGAL	JINNAGARA	KACHONAHALLI	KACHONAHALLI	Providing MWS Revival to kachonahalli Village in Jinnagra GP in Kunigal Taluk	2018-19	1.50	1.50
14	KUNIGAL	SANTHEMAVATHUR	HEGGADATHIHALLI	HESIGE HOBLI	Providing MWS Revival to Hasigehobli(Shivajinagara) Village in Santhemavathur GP in Kunigal Taluk	2018-19	4.00	4.00
15	KUNIGAL	K.HONNAMACHANAHALLI	PUTTANAPALYA	PUTTANAPALYA	Providing MWS Revival to Puttanapalya Village in K H halli GP in Kunigal Taluk	2018-19	1.50	1.50
16	KUNIGAL	BHAKTHARAHALLI	KURUDIHALLI	KURUDIHALLI	Providing MWS Revival to Kurudihalli Village in Bhaktarahalli GP in Kunigal Taluk	2018-19	1.50	1.50
17	KUNIGAL	YADIYUR	KITTHAGHATTA	KITTHAGHATTA	Providing MWS Revival to Kitthaghatta Village inYadiyur GP in Kunigal Taluk	2018-19	1.52	1.52
18	KUNIGAL	YELIYUR	HOSAHALLI	HOSAHALLI	Providing MWS Revival to Hosahalli village Yeliyur GP in Kunigal taluk	2018-19	1.40	1.40
19	KUNIGAL	HUTHRIDURGA	YALACHAVADI	YALACHAVADI	Providing MWS Revival to Yalachavadi village Huthridurga GP in Kunigal taluk	2018-19	1.00	1.00
20	KUNIGAL	IPPADI	SIGEPALYA	SIGEPALYA	Sinking of Borewell to Sigepalya village Ippadi GP in Kunigal taluk	2018-19	1.65	1.65
21	KUNIGAL	JODIHOSAHALLI	JODIHOSAHALLI	JODIHOSAHALLI	Sinking of Borewell to Jodihosahalli village Jodihosahalli GP in Kunigal taluk	2018-19	1.60	1.60
22	KUNIGAL	JODIHOSAHALLI	HANUMANNANAPALYA	HANUMANNANAPALYA	Providing MWS Revival to Hanumannanapalya village Jodihosahalli GP in Kunigal taluk	2018-19	2.50	2.50
23	KUNIGAL	KEMPANAHALLI	DODDAPALYA	DODDAPALYA	Sinking of Borewell to Doddapalya village Kempanahalli GP in Kunigal taluk	2018-19	1.60	1.60

24.	KUNIGAL	KEMPANAHALLI	THITTAMEGALAPALYA	THITTAMEGALAPALYA	Providing MWS Revival to Tittamegalapalya Village in Kempanahalli GP in Kunigal Taluk	2018-19	1.00	1.00
25	KUNIGAL	YELIYUR	ALKERE	ALKERE	Sinking of Borewell to Alkere village Yeliyur GP in Kunigal taluk	2018-19	1.50	1.50
26	KUNIGAL	JODIHOSAHALLI	YALAGALAVADI	BETTADAHINDALAPALYA	Sinking fo Borewel to bettadahindalapalya village in Jodihosahalli GP in Kunigal taluk	2018-19	1.65	1.65
27	KUNIGAL	KEMPANAHALLI	KEMPANAHALLI	SIDDAMANIPALYA	Sinking fo Borewel to Siddamanipalya village in Kempanahalli GP in Kunigal taluk	2018-19	1.65	1.65
28	KUNIGAL	JODIHOSAHALLI	JODIHOSAHALLI	SEEGEPALYA	Sinking fo Borewel to bettadahindalapalya village in Jodihosahalli GP in Kunigal taluk	2018-19	1.70	1.70
29	KUNIGAL	HUTHRIDURGA	HUTHRIDURGA (SANTHEPETE)	BHEEMANAPURA	Providing MWS Revival to Bheemanapura Village in Huthridurga GP in Kunigal Taluk	2018-19	1.50	1.50
30	KUNIGAL	KITHNAMANAGALA	KITHNAMANGALA	KITHNAMANGALA	Providing MWS Revival to Kithnamangala Village in Kithnamangala GP in Kunigal Taluk	2018-19	4.80	4.80
31	KUNIGAL	JODIHOSAHALLI	YEDEHALLI	CHANDANAPALYA	Providing MWS Revival to Chandanapalya Village in Jodihosahalli GP in Kunigal Taluk	2018-19	3.00	3.00
32	KUNIGAL	TAVAREKERE	R BYADARAHALLI	R BYADARAHALLI	Providing MWS Revival to R Byadarahalli Village in Tavarekere GP in Kunigal Taluk	2018-19	3.00	3.00
33	KUNIGAL	CHOWDANKUPPE	MENASGEREDODDI	MENASGEREDODDI	Providing MWS Revival to Menasgeredoddi Village in Chowdankuppe GP in Kunigal Taluk	2018-19	1.00	1.00
34	KUNIGAL	D.HOSAHALLI	MUSAIAHNAPALYA	MUSAIAHNAPALYA	Providing MWS Revival to Musaiahnapalya village D.Hosahalli GP in Kunigal taluk	2018-19	2.20	2.20
35	KUNIGAL	NIDASALE	CHALUMASANDRA	VARADEGOWDANA DODDI	Drilling of Borewell at P.Honnamachanahalli Village in Nidasale GP in Kunigal Taluk	2018-19	1.70	1.70
36	KUNIGAL	NIDASALE	KAMIDODDI	KAMIDODDI	Providing MWS Revival to Kamidoddi GP in Nidasale Village in Kunigal Taluk	2018-19	2.00	2.00
37	KUNIGAL	TAVAREKERE	TAVAREKERE HIGH SCHOOL	TAVAREKERE HIGH SCHOOL	Providing MWS Revival to Tavarekere High school village D.Hosahalli GP in Kunigal taluk	2018-19	1.40	1.40
38	KUNIGAL	UJJANI	ELEKADAKALU	ELEKADAKALU	Providing PWS Revival to Elekadakalu Village in Ujjani GP in Kunigal Taluk	2018-19	4.00	4.00

(22)

39	KUNIGAL	D.HOSAHALLI	DODDAMAVATHUR	DODDAMAVATHUR	Providing PWS Revival to Doddamavathur Village in D.Hosahalli GP in Kunigal Taluk	2018-19	2.00	2.00
40	KUNIGAL	TAVAREKERE	KENCHANAHALLI	BANDIGOWDANAPALYA	Providing MWS Revival to Bandigowdanpalya Village in Tavarekere GP in Kunigal Taluk	2018-19	1.70	1.70
41	KUNIGAL	D.HOSAHALLI	NAGATHIHALLI	NAGATHIHALLI	Providing PWS Revival to Nagathihalli Village in D.Hosahalli GP in Kunigal Taluk	2018-19	2.00	2.00
42	KUNIGAL	CHOWDANAKUPPE	HANGARAHALLI	HANGARAHALLI	Providing MWS Revival to Hangarahalli Village in Chowdankuppe GP in Kunigal Taluk	2018-19	1.60	1.60
43	KUNIGAL	UJJANI	K BYDARAHALLI	K BYDARAHALLI	Providing MWS Revival to K Byadarahalli Village in Ujjani GP in Kunigal Taluk	2018-19	1.70	1.70
44	KUNIGAL	UJJANI	UJJANI	KADABORANAHALLI	Providing MWS Revival to Kadboranahalli Village in Ujjani GP in Kunigal Taluk	2018-19	1.65	1.65
45	KUNIGAL	HULIYURDURGA	HULIYURDURGA	ANATHIHALLI	Providing MWS Revival to Anathihalli Village in Huliyurdurga GP in Kunigal Taluk	2018-19	1.60	1.60
46	KUNIGAL	HULIYURDURGA	HULIYURDURGA	HULIYURDURGA	Providing MWS Revival to Huliyurdurga Village in Huliyurdurga GP in Kunigal Taluk	2018-19	1.50	1.50
47	KUNIGAL	BEGUR	GOTTIKERE	GOTTIKERE	Providing MWS Revival to Gottikere village Begur GP in Kunigal taluk	2018-19	1.00	1.00
48	KUNIGAL	JODIHOSAHALLI	SIDDARAMAIAHNAPALYA	SIDDARAMAIAHNAPALYA	Providing MWS Revival to Siddaramaiahnapalya Village in Jodihosahalli GP in Kunigal Taluk	2018-19	1.95	1.95
49	KUNIGAL	KITHNAMANGALA	IYYANAKATTE	IYYANAKATTE	Providing MWS Revival to Iyyanakatte Village in Kithnamangala GP in Kunigal Taluk	2018-19	1.50	1.50
49	**FRESH WORKS TOTAL**						**166.76**	**166.76**
119	**Grand Total**						**436.06**	**386.52**

ಅನುಬಂಧ-3

ಕುಡಿಯುವ ನೀರಿನ ತೊಂದರೆ ಇರುವ ಗ್ರಾಮಗಳ ಸಂಪೂರ್ಣ ವಿವರ

ಕುಣಿಗಲ್ ತಾಲ್ಲೂಕು

ಕ್ರ.ಸಂ	ಗ್ರಾಮ ಪಂಚಾಯಿತಿ	ಸಮಸ್ಯೆಯಿರುವ ಗ್ರಾಮ	ಸಮಸ್ಯೆಯ ಸ್ವರೂಪ	ಕೈಗೊಂಡ ಕ್ರಮ
1	ಬಾಗೇನಹಳ್ಳಿ	ತಿಮ್ಮೇಗೌಡನಪಾಳ್ಯ	ಕುಣಿಗಲ್ ತಾಲ್ಲೂಕು ಬಾಗೇನಹಳ್ಳಿ ಗ್ರಾ.ಪಂ. ತಿಮ್ಮೇಗೌಡನಪಾಳ್ಯ ಗ್ರಾಮದಲ್ಲಿ ಯೋಜನೆಗೆ ಪಂಪುಮೋಟಾರ್ ಮತ್ತು ಪೈಪ್‌ಲೈನ್ ಅಳವಡಿಕೆ	ಸರ್ಕಾರದಿಂದ ಬರಪೀಡಿತ ತಾಲ್ಲೂಕುಗಳಿಗೆ ವಿಶೇಷವಾಗಿ ನೀಡಿರುವ ಅನುದಾನದ ಕ್ರಿಯಾ ಯೋಜನೆಯಲ್ಲಿ ಅಳವಡಿಸಿಕೊಳ್ಳಲಾಗುವುದು.
2	ಬಾಗೇನಹಳ್ಳಿ	ಅರೇಪಾಳ್ಯ	ಕುಣಿಗಲ್ ತಾಲ್ಲೂಕು ಬಾಗೇನಹಳ್ಳಿ ಗ್ರಾ.ಪಂ. ಅರೆಪಾಳ್ಯ ಗ್ರಾಮದಲ್ಲಿ ಕಿ.ನೀ.ಸ ಯೋಜನೆಗೆ ಹೊಸದಾಗಿ ಕೊಳವೆ ಬಾವಿ ಕೊರೆಯುವುದು	2018–19 ನೇ NRDWP ಕ್ರಿಯಾಯೋಜನೆಯಲ್ಲಿ ಸೇರ್ಪಡೆಯಾಗಿದೆ.
3	ಬೇಗೂರು	ಹನುಮೇಗೌಡನಪಾಳ್ಯ	ಕುಣಿಗಲ್ ತಾಲ್ಲೂಕು ಬೇಗೂರು ಗ್ರಾ.ಪಂ. ಹನುಮೇಗೌಡನಪಾಳ್ಯ ಗ್ರಾಮದಲ್ಲಿ ಹೊಸದಾಗಿ ಕೊಳವೆ ಬಾವಿ ಕೊರೆಯುವುದು	ಸರ್ಕಾರದಿಂದ ಬರಪೀಡಿತ ತಾಲ್ಲೂಕುಗಳಿಗೆ ವಿಶೇಷವಾಗಿ ನೀಡಿರುವ ಅನುದಾನದ ಕ್ರಿಯಾ ಯೋಜನೆಯಲ್ಲಿ ಅಳವಡಿಸಿಕೊಳ್ಳಲಾಗುವುದು.
4	ಬೇಗೂರು	ಕುರುಪಾಳ್ಯ	ಕುಣಿಗಲ್ ತಾಲ್ಲೂಕು ಬೇಗೂರ್‍ರು ಗ್ರಾ.ಪಂ. ಕುರುಪಾಳ್ಯ ಗ್ರಾಮದಲ್ಲಿ ಕಿ.ನೀ.ಸ ಯೋಜನೆಗೆ ಪೈಪ್‌ಲೈನ್ ಅಳವಡಿಕೆ	
5	ಬೇಗೂರು	ಕುತಾರಹಳ್ಳಿ	ಕುಣಿಗಲ್ ತಾಲ್ಲೂಕು ಬೇಗೂರು ಗ್ರಾ.ಪಂ. ಕುತಾರಹಳ್ಳಿ ಗ್ರಾಮದಲ್ಲಿ ಕಿ.ನೀ.ಸ ಯೋಜನೆಗೆ ಪೈಪ್‌ಲೈನ್ ಅಳವಡಿಕೆ	
6	ಭಕ್ತರಹಳ್ಳಿ	ಕಟ್ಟೆಪಾಳ್ಯ	ಕುಣಿಗಲ್ ತಾಲ್ಲೂಕು ಭಕ್ತರಹಳ್ಳಿ ಗ್ರಾ.ಪಂ. ಕಟ್ಟೆಪಾಳ್ಯ ಗ್ರಾಮದಲ್ಲಿ ಹೊಸದಾಗಿ ಕೊಳವೆ ಬಾವಿ ಕೊರೆಯುವುದು	
7	ಚೌಡನಕುಪ್ಪೆ	ಗುಡ್ಡೆತಿಪ್ಪಸಂದ್ರ	ಕುಣಿಗಲ್ ತಾಲ್ಲೂಕು ಚೌಡನಕುಪ್ಪೆ ಗ್ರಾ.ಪಂ. ಗುಡ್ಡೆತಿಪ್ಪಸಂದ್ರ ಗ್ರಾಮದಲ್ಲಿ ಕಿ.ನೀ.ಸ ಯೋಜನೆಗೆ ಪಂಪುಮೋಟಾರ್ ಮತ್ತು ಪೈಪ್‌ಲೈನ್ ಅಳವಡಿಕೆ	
8	ಚೌಡನಕುಪ್ಪೆ	ಹಂಗರಹಳ್ಳಿ	ಕುಣಿಗಲ್ ತಾಲ್ಲೂಕು ಚೌಡನಕುಪ್ಪೆ ಗ್ರಾ.ಪಂ. ಹಂಗರಹಳ್ಳಿ ಗ್ರಾಮದಲ್ಲಿ ಕಿ.ನೀ.ಸ ಯೋಜನೆ ಪುನಃಶ್ಚೇತನ ಕಾಮಗಾರಿ	2018–19 ನೇ NRDWP ಕ್ರಿಯಾಯೋಜನೆಯಲ್ಲಿ ಸೇರ್ಪಡೆಯಾಗಿದೆ.
9	ಚೌಡನಕುಪ್ಪೆ	ಬೆಣಚಕಲ್ಲು	ಕುಣಿಗಲ್ ತಾಲ್ಲೂಕು ಚೌಡನಕುಪ್ಪೆ ಗ್ರಾ.ಪಂ. ಬೆಣಚಕಲ್ಲು ಗ್ರಾಮದಲ್ಲಿ ಕಿ.ನೀ.ಸ ಯೋಜನೆಗೆ ಪೈಪ್‌ಲೈನ್ ಅಳವಡಿಕೆ	ಸರ್ಕಾರದಿಂದ ಬರಪೀಡಿತ ತಾಲ್ಲೂಕುಗಳಿಗೆ ವಿಶೇಷವಾಗಿ ನೀಡಿರುವ ಅನುದಾನದ ಕ್ರಿಯಾ ಯೋಜನೆಯಲ್ಲಿ ಅಳವಡಿಸಿಕೊಳ್ಳಲಾಗುವುದು.
10	ಹಳೇವೂರು	ಪಾವಸಂದ್ರ	ಕುಣಿಗಲ್ ತಾಲ್ಲೂಕು ಹಳೇವೂರು ಗ್ರಾ.ಪಂ. ಪಾವಸಸಂದ್ರ ಗ್ರಾಮದಲ್ಲಿ ಕಿ.ನೀ.ಸ ಯೋಜನೆಗೆ ಪಂಪುಮೋಟಾರ್ ಮತ್ತು ಪೈಪ್‌ಲೈನ್ ಅಳವಡಿಕೆ	
11	ಹಳೇವೂರು	ಕಿಚ್ಚವಾಡಿ ಹೈಸ್ಕೂಲ್	ಕುಣಿಗಲ್ ತಾಲ್ಲೂಕು ಹಳೇವೂರು ಗ್ರಾ.ಪಂ. ಕಿಚ್ಚವಾಡಿ ಗ್ರಾಮದ ಹೈಸ್ಕೂಲಿನಲ್ಲಿ ಕಿ.ನೀ.ಸ ಯೋಜನೆಗೆ ಸಿಸ್ಟನ್ ಮತ್ತು ಪೈಪ್‌ಲೈನ್ ಅಳವಡಿಕೆ	
12	ಹೇರೂರು	ಹೇರೂರು	ಕುಣಿಗಲ್ ತಾಲ್ಲೂಕು ಹೇರೂರು ಗ್ರಾ.ಪಂ. ಹೇರೂರು ಗ್ರಾಮದಲ್ಲಿ ಹೊಸದಾಗಿ ಕೊಳವೆ ಬಾವಿ ಕೊರೆಯುವುದು	
13	ಹೇರೂರು	ತೆಪ್ಪಸಂದ್ರ	ಕುಣಿಗಲ್ ತಾಲ್ಲೂಕು ಹೇರೂರು ಗ್ರಾ.ಪಂ. ತೆಪ್ಪಸಂದ್ರ ಗ್ರಾಮದಲ್ಲಿ ಕಿ.ನೀ.ಸ ಯೋಜನೆಗೆ ಪಂಪುಮೋಟಾರ್ ಮತ್ತು ಪೈಪ್‌ಲೈನ್ ಅಳವಡಿಕೆ	2018–19 ನೇ NRDWP ಕ್ರಿಯಾಯೋಜನೆಯಲ್ಲಿ ಸೇರ್ಪಡೆಯಾಗಿದೆ.
14	ಹೇರೂರು	ಹನುಮಾಪುರ	ಕುಣಿಗಲ್ ತಾಲ್ಲೂಕು ಹೇರೂರು ಗ್ರಾ.ಪಂ. ಹನುಮಾಪುರ ಗ್ರಾಮದಲ್ಲಿ ಹೊಸದಾಗಿ ಕೊಳವೆ ಬಾವಿ ಕೊರೆಯುವುದು	2018–19 ನೇ NRDWP ಕ್ರಿಯಾಯೋಜನೆಯಲ್ಲಿ ಸೇರ್ಪಡೆಯಾಗಿದೆ.
15	ಹುಲಿಯೂರುದುರ್ಗ	ಹುಲಿಯೂರುದುರ್ಗ	ಕುಣಿಗಲ್ ತಾಲ್ಲೂಕು ಹುಲಿಯೂರುದುರ್ಗ ಗ್ರಾ.ಪಂ. ಹುಲಿಯೂರುದುರ್ಗ ಗ್ರಾಮದಲ್ಲಿ ಕಿ.ನೀ.ಸ ಯೋಜನೆ ಪುನಃಶ್ಚೇತನ ಕಾಮಗಾರಿ	2018–19 ನೇ NRDWP ಕ್ರಿಯಾಯೋಜನೆಯಲ್ಲಿ ಸೇರ್ಪಡೆಯಾಗಿದೆ.
16	ಜಿನ್ನಾಗರ	ಸಣಬ	ಕುಣಿಗಲ್ ತಾಲ್ಲೂಕು ಜಿನ್ನಾಗರ ಗ್ರಾ.ಪಂ. ಸಣಬ ಗ್ರಾಮದಲ್ಲಿ ಕೊ.ನೀ.ಸ ಯೋಜನೆಗೆ ಪೈಪ್‌ಲೈನ್ ಅಳವಡಿಕೆ	2018–19 ನೇ ಬರಪರಿಹಾರ ಕ್ರಿಯಾಯೋಜನೆಯಲ್ಲಿ ಸೇರ್ಪಡೆಯಾಗಿದೆ.
17	ಜಿನ್ನಾಗರ	ಜಿನ್ನಾಗರ	ಕುಣಿಗಲ್ ತಾಲ್ಲೂಕು ಜಿನ್ನಾಗರ ಗ್ರಾ.ಪಂ. ಜಿನ್ನಾಗರ ಗ್ರಾಮದಲ್ಲಿ ಕೊ.ನೀ.ಸ ಯೋಜನೆ ಪುನಃಶ್ಚೇತನ ಕಾಮಗಾರಿ	ಸರ್ಕಾರದಿಂದ ಬರಪೀಡಿತ ತಾಲ್ಲೂಕುಗಳಿಗೆ ವಿಶೇಷವಾಗಿ ನೀಡಿರುವ ಅನುದಾನದ ಕ್ರಿಯಾ ಯೋಜನೆಯಲ್ಲಿ ಅಳವಡಿಸಿಕೊಳ್ಳಲಾಗುವುದು.
18	ಜಿನ್ನಾಗರ	ಕುಪ್ಪೆ	ಕುಣಿಗಲ್ ತಾಲ್ಲೂಕು ಜಿನ್ನಾಗರ ಗ್ರಾ.ಪಂ. ಕುಪ್ಪೆ ಗ್ರಾಮದಲ್ಲಿ ಹೊಸದಾಗಿ ಕೊಳವೆ ಬಾವಿ ಕೊರೆಯುವುದು	

19	ಜಿನ್ನಾಗರ	ಬೆಳ್ಳಿಗೆರೆ	ಕುಣಿಗಲ್ ತಾಲ್ಲೂಕು ಜಿನ್ನಾಗರ ಗ್ರಾ.ಪಂ. ಬೆಳ್ಳಿಗೆರೆ ಗ್ರಾಮದಲ್ಲಿ ಕಿ.ನೀ.ಸ ಯೋಜನೆ ಪುನಃಶ್ಚೇತನ ಕಾಮಗಾರಿ	2018-19 ನೇ SDP ಕ್ರಿಯಾಯೋಜನೆಯಲ್ಲಿ ಸೇರ್ಪಡೆಯಾಗಿದೆ.
20	ಜೋಡಿಹೊಸಹಳ್ಳಿ	ಸೀಗೆಪಾಳ್ಯ	ಕುಣಿಗಲ್ ತಾಲ್ಲೂಕು ಜೋಡಿಹೊಸಹಳ್ಳಿ ಗ್ರಾ.ಪಂ. ಸೀಗೆಪಾಳ್ಯ ಗ್ರಾಮದಲ್ಲಿ ಕಿ.ನೀ.ಸ ಯೋಜನೆಗೆ ಪಂಪುಮೋಟಾರ್ ಮತ್ತು ಪೈಪ್‌ಲೈನ್ ಅಳವಡಿಕೆ	ಸರ್ಕಾರದಿಂದ ಬರಪೀಡಿತ ತಾಲ್ಲೂಕುಗಳಿಗೆ ವಿಶೇಷವಾಗಿ ನೀಡಿರುವ ಅನುದಾನದ ಕ್ರಿಯಾ ಯೋಜನೆಯಲ್ಲಿ ಅಳವಡಿಸಿಕೊಳ್ಳಲಾ..ವುದು.
21	ಕೆ.ಹೆಚ್.ಹಳ್ಳಿ	ಪುಟ್ಟನಪಾಳ್ಯ	ಕುಣಿಗಲ್ ತಾಲ್ಲೂಕು ಕೆ.ಹೆಚ್.ಹಳ್ಳಿ ಗ್ರಾ.ಪಂ. ಪುಟ್ಟನಪಾಳ್ಯ ಗ್ರಾಮದಲ್ಲಿ ಕೊ.ನೀ.ಸ ಯೋಜನೆಗೆ ಪೈಪ್‌ಲೈನ್ ಅಳವಡಿಕೆ	2018-19 ನೇ SDP ಕ್ರಿಯಾಯೋಜನೆಯಲ್ಲಿ ಸೇರ್ಪಡೆಯಾಗಿದೆ.
22	ಕೆ.ಹೆಚ್.ಹಳ್ಳಿ	ಬ್ಯಾಡಗೆರೆ	ಕುಣಿಗಲ್ ತಾಲ್ಲೂಕು ಕೆ.ಹೆಚ್.ಹಳ್ಳಿ ಗ್ರಾ.ಪಂ. ಬ್ಯಾಡಗೆರೆ ಗ್ರಾಮದಲ್ಲಿ ಕೊ.ನೀ.ಸ ಯೋಜನೆಗೆ ಪೈಪ್‌ಲೈನ್ ಅಳವಡಿಕೆ	ಸರ್ಕಾರದಿಂದ ಬರಪೀಡಿತ ತಾಲ್ಲೂಕುಗಳಿಗೆ ವಿಶೇಷವಾಗಿ ನೀಡಿರುವ ಅನುದಾನದ ಕ್ರಿಯಾ ಯೋಜನೆಯಲ್ಲಿ ಅಳವಡಿಸಿಕೊಳ್ಳಲಾಗುವುದು.
23	ಕೆ.ಹೆಚ್.ಹಳ್ಳಿ	ಬುದಾನಹಳ್ಳಿ	ಕುಣಿಗಲ್ ತಾಲ್ಲೂಕು ಕೆ.ಹೆಚ್.ಹಳ್ಳಿ ಗ್ರಾ.ಪಂ. ಬುದಾನಹಳ್ಳಿ ಗ್ರಾಮದಲ್ಲಿ ಕೊ.ನೀ.ಸ ಯೋಜನೆಗೆ ಪೈಪ್‌ಲೈನ್ ಅಳವಡಿಕೆ	2018-19 ನೇ SDP ಕ್ರಿಯಾಯೋಜನೆಯಲ್ಲಿ ಸೇರ್ಪಡೆಯಾಗಿದೆ.
24	ಕೆ.ಹೆಚ್.ಹಳ್ಳಿ	ಕೆ.ಹೆಚ್.ಹಳ್ಳಿ	ಕುಣಿಗಲ್ ತಾಲ್ಲೂಕು ಕೆ.ಹೆಚ್.ಹಳ್ಳಿ ಗ್ರಾ.ಪಂ. ಕೆ.ಹೆಚ್.ಹಳ್ಳಿ ಗ್ರಾಮದಲ್ಲಿ ಕಿ.ನೀ.ಸ ಯೋಜನೆಗೆ ಪಂಪುಮೋಟಾರ್ ಮತ್ತು ಪೈಪ್‌ಲೈನ್ ಅಳವಡಿಕೆ	2018-19 ನೇ NRDWP ಕ್ರಿಯಾಯೋಜನೆಯಲ್ಲಿ ಸೇರ್ಪಡೆಯಾಗಿದೆ.
25	ಕಿತ್ನಾಮಂಗಲ	ಕಾಡಮತ್ತಿಕೆರೆ	ಕುಣಿಗಲ್ ತಾಲ್ಲೂಕು ಕಿತ್ನಾಮಂಗಲ ಗ್ರಾ.ಪಂ. ಕಾಡಮತ್ತಿಕೆರೆ ಗ್ರಾಮದಲ್ಲಿ ಕೊ.ನೀ.ಸ ಯೋಜನೆಗೆ ಪೈಪ್‌ಲೈನ್ ಅಳವಡಿಕೆ	2018-19 ನೇ NRDWP ಕ್ರಿಯಾಯೋಜನೆಯಲ್ಲಿ ಸೇರ್ಪಡೆಯಾಗಿದೆ.
26	ಕಿತ್ನಾಮಂಗಲ	ಹಿತ್ತಲಹಳ್ಳಿ(sc ಕಾಲೊನಿ)	ಕುಣಿಗಲ್ ತಾಲ್ಲೂಕು ಕಿತ್ನಾಮಂಗಲ ಗ್ರಾ.ಪಂ. ಹಿತ್ತಲಹಳ್ಳಿ(ಪ.ಕಾಲೊನಿ) ಗ್ರಾಮದಲ್ಲಿ ಕಿ.ನೀ.ಸ ಯೋಜನೆಗೆ ಪೈಪ್‌ಲೈನ್ ಅಳವಡಿಕೆ	ಸರ್ಕಾರದಿಂದ ಬರಪೀಡಿತ ತಾಲ್ಲೂಕುಗಳಿಗೆ ವಿಶೇಷವಾಗಿ ನೀಡಿರುವ ಅನುದಾನದ ಕ್ರಿಯಾ ಯೋಜನೆಯಲ್ಲಿ ಅಳವಡಿಸಿಕೊಳ್ಳಲಾಗುವುದು.
27	ಕಿತ್ನಾಮಂಗಲ	ಹಿತ್ತಲಹಳ್ಳಿ(ದೊಡ್ಡಯ್ಯನಕಟ್ಟೆ)	ಕುಣಿಗಲ್ ತಾಲ್ಲೂಕು ಕಿತ್ನಾಮಂಗಲ ಗ್ರಾ.ಪಂ. ಹಿತ್ತಲಹಳ್ಳಿ(ದೊಡ್ಡಯ್ಯನಕಟ್ಟೆ) ಗ್ರಾಮದಲ್ಲಿ ಕಿ.ನೀ.ಸ ಯೋಜನೆಗೆ ಪೈಪ್‌ಲೈನ್ ಅಳವಡಿಕೆ	
28	ಕಿತ್ನಾಮಂಗಲ	ಗುಜ್ಜೇನಹಳ್ಳಿ JHC	ಕುಣಿಗಲ್ ತಾಲ್ಲೂಕು ಕಿತ್ನಾಮಂಗಲ ಗ್ರಾ.ಪಂ. ಗುಜ್ಜೇನಹಳ್ಳಿ ಎಚ್ಎಚ್ ಗ್ರಾಮದಲ್ಲಿ ಕಿ.ನೀ.ಸ ಯೋಜನೆಗೆ ಪಂಪುಮೋಟಾರ್ ಮತ್ತು ಪೈಪ್‌ಲೈನ್ ಅಳವಡಿಕೆ	2018-19 ನೇ ಬರಪರಿಹಾರ ಯೋಜನೆಯಲ್ಲಿ ಸೇರ್ಪಡೆಯಾಗಿದೆ.
29	ಕಿತ್ನಾಮಂಗಲ	ಅರೆಶಂಕರಮಠ	ಕುಣಿಗಲ್ ತಾಲ್ಲೂಕು ಕಿತ್ನಾಮಂಗಲ ಗ್ರಾ.ಪಂ. ಅರೆಶಂಕರಮಠ ಗ್ರಾಮದಲ್ಲಿ ಕಿ.ನೀ.ಸ ಯೋಜನೆಗೆ ಪಂಪುಮೋಟಾರ್ ಮತ್ತು ಪೈಪ್‌ಲೈನ್ ಅಳವಡಿಕೆ	ಸರ್ಕಾರದಿಂದ ಬರಪೀಡಿತ ತಾಲ್ಲೂಕುಗಳಿಗೆ ವಿಶೇಷವಾಗಿ ನೀಡಿರುವ ಅನುದಾನದ ಕ್ರಿಯಾ ಯೋಜನೆಯಲ್ಲಿ ಅಳವಡಿಸಿಕೊಳ್ಳಲಾಗುವುದು.
30	ಕೊಡವತ್ತಿ	ಬೈರನಾಯಕನಹಳ್ಳಿ	ಕುಣಿಗಲ್ ತಾಲ್ಲೂಕು ಕೊಡವತ್ತಿ ಗ್ರಾ.ಪಂ. ಬೈರನಾಯಕನಹಳ್ಳಿ ಗ್ರಾಮದಲ್ಲಿ ಕಿ.ನೀ.ಸ ಯೋಜನೆಗೆ ಪಂಪುಮೋಟಾರ್ ಮತ್ತು ಪೈಪ್‌ಲೈನ್ ಅಳವಡಿಕೆ	2018-19 ನೇ ಬರಪರಿಹಾರ ಕ್ರಿಯಾಯೋಜನೆಯಲ್ಲಿ ಸೇರ್ಪಡೆಯಾಗಿದೆ.
31	ಕೊಡವತ್ತಿ	ವರದೇಗೌಡನದೊಡ್ಡಿ	ಕುಣಿಗಲ್ ತಾಲ್ಲೂಕು ಕೊಡವತ್ತಿ ಗ್ರಾ.ಪಂ. ವರದೇಗೌಡನದೊಡ್ಡಿ ಗ್ರಾಮದಲ್ಲಿ ಹೊಸದಾಗಿ ಕೊಳವೆ ಬಾವಿ ಕೊರೆಯುವುದು ಹಾಗೂ ಪಂಪು ಮೋಟಾರ್ ಅಳವಡಿಸುವುದು	2018-19 ನೇ ಕಾರ್ಯಪಡೆ ಕ್ರಿಯಾಯೋಜನೆಯಲ್ಲಿ ಸೇರ್ಪಡೆಯಾಗಿದೆ.
32	ಕೊಡವತ್ತಿ	ಬೊಮ್ಮನಹಳ್ಳಿ	ಕುಣಿಗಲ್ ತಾಲ್ಲೂಕು ಕೊಡವತ್ತಿ ಗ್ರಾ.ಪಂ. ಬೊಮ್ಮನಹಳ್ಳಿ ಗ್ರಾಮದಲ್ಲಿ ಕಿ.ನೀ.ಸ ಯೋಜನೆ ಪುನಃಶ್ಚೇತನ ಕಾಮಗಾರಿ	ಸರ್ಕಾರದಿಂದ ಬರಪೀಡಿತ ತಾಲ್ಲೂಕುಗಳಿಗೆ ವಿಶೇಷವಾಗಿ ನೀಡಿರುವ ಅನುದಾನದ ಕ್ರಿಯಾ ಯೋಜನೆಯಲ್ಲಿ ಅಳವಡಿಸಿಕೊಳ್ಳಲಾಗುವುದು.
33	ಕೊಡವತ್ತಿ	ಕೆಂಕೆರೆ	ಕುಣಿಗಲ್ ತಾಲ್ಲೂಕು ಕೊಡವತ್ತಿ ಗ್ರಾ.ಪಂ. ಕೆಂಕೆರೆ ಗ್ರಾಮದಲ್ಲಿ ಕಿ.ನೀ.ಸ ಯೋಜನೆ ಯೋಜನೆಗೆ ಪೈಪ್‌ಲೈನ್ ಅಳವಡಿಕೆ	
34	ಮಡಕೆಹಳ್ಳಿ	ದಾಸನಪುರ(ವೃದ್ಧಾಶ್ರಮ)	ಕುಣಿಗಲ್ ತಾಲ್ಲೂಕು ಮಡಕೆಹಳ್ಳಿ ಗ್ರಾ.ಪಂ. ದಾಸನಪುರ(ವೃದ್ಧಾಶ್ರಮ) ಗ್ರಾಮದಲ್ಲಿ ಕೊಳವೆ ಬಾವಿ ಕೊರೆಯುವುದು	2018-19 ನೇ NRDWP ಕ್ರಿಯಾಯೋಜನೆಯಲ್ಲಿ ಸೇರ್ಪಡೆಯಾಗಿದೆ.
35	ಮಡಕೆಹಳ್ಳಿ	ಬೊಮ್ಮಾಡಿಗೆರೆ	ಕುಣಿಗಲ್ ತಾಲ್ಲೂಕು ಮಡಕೆಹಳ್ಳಿ ಗ್ರಾ.ಪಂ. ಬೊಮ್ಮಾಡಿಗೆರೆ ಗ್ರಾಮದಲ್ಲಿ ಕಿ.ನೀ.ಸ ಯೋಜನೆಗೆ ಪೈಪ್‌ಲೈನ್ ಅಳವಡಿಕೆ	2018-19 ನೇ NRDWP ಕ್ರಿಯಾಯೋಜನೆಯಲ್ಲಿ ಸೇರ್ಪಡೆಯಾಗಿದೆ.
36	ಮಡಕೆಹಳ್ಳಿ	ಬೋರೆಗೌಡನಪಾಳ್ಯ	ಕುಣಿಗಲ್ ತಾಲ್ಲೂಕು ಮಡಕೆಹಳ್ಳಿ ಗ್ರಾ.ಪಂ. ಬೋರೆಗೌಡನಪಾಳ್ಯ ಗ್ರಾಮದಲ್ಲಿ ಕಿ.ನೀ.ಸ ಯೋಜನೆಗೆ ಪಂಪುಮೋಟಾರ್ ಮತ್ತು ಪೈಪ್‌ಲೈನ್ ಅಳವಡಿಕೆ	2018-19 ನೇ NRDWP ಕ್ರಿಯಾಯೋಜನೆಯಲ್ಲಿ ಸೇರ್ಪಡೆಯಾಗಿದೆ.
37	ಮಡಕೆಹಳ್ಳಿ	ಹೇರುತಿಮ್ಮನಪಾಳ್ಯ	ಕುಣಿಗಲ್ ತಾಲ್ಲೂಕು ಮಡಕೆಹಳ್ಳಿ ಗ್ರಾ.ಪಂ. ಹೇರುತಿಮ್ಮನಪಾಳ್ಯ ಗ್ರಾಮದಲ್ಲಿ ಕಿ.ನೀ.ಸ ಯೋಜನೆಗೆ ಪಂಪುಮೋಟಾರ್ ಮತ್ತು ಪೈಪ್‌ಲೈನ್ ಅಳವಡಿಕೆ	ಸರ್ಕಾರದಿಂದ ಬರಪೀಡಿತ ತಾಲ್ಲೂಕುಗಳಿಗೆ ವಿಶೇಷವಾಗಿ ನೀಡಿರುವ

38	ಮಡಕೆಹಳ್ಳಿ	ಮೆಣಸಿನಹಳ್ಳಿ	ಕುಣಿಗಲ್ ತಾಲ್ಲೂಕು ಮಡಕೆಹಳ್ಳಿ ಗ್ರಾ.ಪಂ. ಮೆಣಸಿನಹಳ್ಳಿ ಗ್ರಾಮದಲ್ಲಿ ಕಿ.ನೀ.ಸ ಯೋಜನೆಗೆ ಸಿಸ್ಟನ್ ಮತ್ತು ಪೈಪ್‌ಲೈನ್ ಅಳವಡಿಕೆ	ಅನುದಾನದ ಕ್ರಿಯಾ ಯೋಜನೆಯಲ್ಲಿ ಅಳವಡಿಸಿಕೊಳ್ಳಲಾಗುವುದು.
39	ನಿಡಸಾಲೆ	ಕಾಮಿದೊಡ್ಡಿ	ಕುಣಿಗಲ್ ತಾಲ್ಲೂಕು ನಿಡಸಾಲೆ ಗ್ರಾ.ಪಂ. ಕಾಮಿದೊಡ್ಡಿ ಗ್ರಾಮದಲ್ಲಿ ಕಿ.ನೀ.ಸ ಯೋಜನೆ ಪುನಃಶ್ಚೇತನ ಕಾಮಗಾರಿ	2018-19 ನೇ NRDWP ಕ್ರಿಯಾಯೋಜನೆಯಲ್ಲಿ ಸೇರ್ಪಡೆಯಾಗಿದೆ.
40	ಪಡುವಗೆರೆ	ಲಕ್ಷ್ಮಿನಾರಾಯಣಪುರ	ಕುಣಿಗಲ್ ತಾಲ್ಲೂಕು ಪಡುವಗೆರೆ ಗ್ರಾ.ಪಂ. ಲಕ್ಷ್ಮಿನಾರಾಯಣಪುರ ಗ್ರಾಮದಲ್ಲಿ ಕಿ.ನೀ.ಸ ಯೋಜನೆ ಪುನಃಶ್ಚೇತನ ಕಾಮಗಾರಿ	2018-19 ನೇ NRDWP ಕ್ರಿಯಾಯೋಜನೆಯಲ್ಲಿ ಸೇರ್ಪಡೆಯಾಗಿದೆ.
41	ಪಡುವಗೆರೆ	ಬೆನವಾರಕೊಪ್ಪಲು	ಕುಣಿಗಲ್ ತಾಲ್ಲೂಕು ಪಡುವಗೆರೆ ಗ್ರಾ.ಪಂ. ಬೆನವಾರಕೊಪ್ಪಲು ಗ್ರಾಮದಲ್ಲಿ ಕಿ.ನೀ.ಸ ಯೋಜನೆಗೆ ಪಂಪುಮೋಟಾರ್ ಮತ್ತು ಪೈಪ್‌ಲೈನ್ ಅಳವಡಿಕೆ	ಸರ್ಕಾರದಿಂದ ಬರಪೀಡಿತ ತಾಲ್ಲೂಕುಗಳಿಗೆ ವಿಶೇಷವಾಗಿ ನೀಡಿರುವ ಅನುದಾನದ ಕ್ರಿಯಾ ಯೋಜನೆಯಲ್ಲಿ ಅಳವಡಿಸಿಕೊಳ್ಳಲಾಗುವುದು.
42	ಪಡುವಗೆರೆ	ದೊಡ್ಡಕೊಪ್ಪಲು	ಕುಣಿಗಲ್ ತಾಲ್ಲೂಕು ಪಡುವಗೆರೆ ಗ್ರಾ.ಪಂ. ದೊಡ್ಡಕೊಪ್ಪಲು ಗ್ರಾಮದಲ್ಲಿ ಹೊಸದಾಗಿ ಕೊಳವೆ ಬಾವಿ ಕೊರೆಯುವುದು	2018-19 ನೇ ಕಾರ್ಯಪಡೆ ಯೋಜನೆಯಲ್ಲಿ ಸೇರ್ಪಡೆಯಾಗಿದೆ.
43	ಪಡುವಗೆರೆ	ಪಡುವಗೆರೆ	ಕುಣಿಗಲ್ ತಾಲ್ಲೂಕು ಪಡುವಗೆರೆ ಗ್ರಾ.ಪಂ. ಪಡುವಗೆರೆ ಗ್ರಾಮದಲ್ಲಿ ಹೊಸದಾಗಿ ಕೊಳವೆ ಬಾವಿ ಕೊರೆಯುವುದು	ಸರ್ಕಾರದಿಂದ ಬರಪೀಡಿತ ತಾಲ್ಲೂಕುಗಳಿಗೆ ವಿಶೇಷವಾಗಿ ನೀಡಿರುವ ಅನುದಾನದ ಕ್ರಿಯಾ ಯೋಜನೆಯಲ್ಲಿ ಅಳವಡಿಸಿಕೊಳ್ಳಲಾಗುವುದು.
44	ಪಡುವಗೆರೆ	ಚಿಕ್ಕರ್ಜುನಹಳ್ಳಿ	ಕುಣಿಗಲ್ ತಾಲ್ಲೂಕು ಪಡುವಗೆರೆ ಗ್ರಾ.ಪಂ. ಚಿಕ್ಕರ್ಜುನಹಳ್ಳಿ ಗ್ರಾಮದಲ್ಲಿ ಹೊಸದಾಗಿ ಕೊಳವೆ ಬಾವಿ ಕೊರೆಯುವುದು	2018-19 ನೇ NRDWP ಕ್ರಿಯಾಯೋಜನೆಯಲ್ಲಿ ಸೇರ್ಪಡೆಯಾಗಿದೆ.
45	ಪಡುವಗೆರೆ	ವಳಗೆರೆಪುರ ಎಉಊಅ	ಕುಣಿಗಲ್ ತಾಲ್ಲೂಕು ಪಡುವಗೆರೆ ಗ್ರಾ.ಪಂ. ವಳಗೆರೆಪುರ ಎಉಊಅ ಗ್ರಾಮದಲ್ಲಿ ಹೊಸದಾಗಿ ಕೊಳವೆ ಬಾವಿ ಕೊರೆಯುವುದು	2018-19 ನೇ ಬರಪರಿಹಾರ ಕ್ರಿಯಾಯೋಜನೆಯಲ್ಲಿ ಸೇರ್ಪಡೆಯಾಗಿದೆ.
46	ಪಡುವಗೆರೆ	ಬೆನಾವರ	ಕುಣಿಗಲ್ ತಾಲ್ಲೂಕು ಪಡುವಗೆರೆ ಗ್ರಾ.ಪಂ. ಬೆನಾವರ ಗ್ರಾಮದಲ್ಲಿ ಹೊಸದಾಗಿ ಕೊಳವೆ ಬಾವಿ ಕೊರೆಯುವುದು	2018-19 ನೇ NRDWP ಕ್ರಿಯಾಯೋಜನೆಯಲ್ಲಿ ಸೇರ್ಪಡೆಯಾಗಿದೆ.
47	ಪಡುವಗೆರೆ	ಕಗ್ಗಲಪುರ	ಕುಣಿಗಲ್ ತಾಲ್ಲೂಕು ಪಡುವಗೆರೆ ಗ್ರಾ.ಪಂ. ಕಗ್ಗಲಪುರ ಗ್ರಾಮದಲ್ಲಿ ಹೊಸದಾಗಿ ಕೊಳವೆ ಬಾವಿ ಕೊರೆಯುವುದು	2018-19 ನೇ ಕಾರ್ಯಪಡೆ ಕ್ರಿಯಾಯೋಜನೆಯಲ್ಲಿ ಸೇರ್ಪಡೆಯಾಗಿದೆ.
48	ಸಂತೆಮಾವತ್ತೂರು	ಶಿವಾಜಿನಗರ್	ಕುಣಿಗಲ್ ತಾಲ್ಲೂಕು ಸಂತೆಮಾವತ್ತೂರು ಗ್ರಾ.ಪಂ. ಶಿವಾಜಿನಗರ್ ಗ್ರಾಮದಲ್ಲಿ ಕಿ.ನೀ.ಸ ಯೋಜನೆಗೆ ಪಂಪುಮೋಟಾರ್ ಮತ್ತು ಪೈಪ್‌ಲೈನ್ ಅಳವಡಿಕೆ	2018-19 ನೇ NRDWP ಕ್ರಿಯಾಯೋಜನೆಯಲ್ಲಿ ಸೇರ್ಪಡೆಯಾಗಿದೆ.
49	ಸಂತೆಮಾವತ್ತೂರು	ಅರೆಪಾಳ್ಯ	ಕುಣಿಗಲ್ ತಾಲ್ಲೂಕು ಸಂತೆಮಾವತ್ತೂರು ಗ್ರಾ.ಪಂ. ಅರೆಪಾಳ್ಯ ಗ್ರಾಮದಲ್ಲಿ ಕಿ.ನೀ.ಸ ಯೋಜನೆ ಪುನಃಶ್ಚೇತನ ಕಾಮಗಾರಿ	ಸರ್ಕಾರದಿಂದ ಬರಪೀಡಿತ ತಾಲ್ಲೂಕುಗಳಿಗೆ ವಿಶೇಷವಾಗಿ ನೀಡಿರುವ ಅನುದಾನದ ಕ್ರಿಯಾ ಯೋಜನೆಯಲ್ಲಿ ಅಳವಡಿಸಿಕೊಳ್ಳಲಾಗುವುದು.
50	ಸಂತೆಮಾವತ್ತೂರು	ಹಂಗರಹಳ್ಳಿ	ಕುಣಿಗಲ್ ತಾಲ್ಲೂಕು ಸಂತೆಮಾವತ್ತೂರು ಗ್ರಾ.ಪಂ. ಹಂಗರಹಳ್ಳಿ ಗ್ರಾಮದಲ್ಲಿ ಕಿ.ನೀ.ಸ ಯೋಜನೆಗೆ ಪಂಪುಮೋಟಾರ್ ಮತ್ತು ಪೈಪ್‌ಲೈನ್ ಅಳವಡಿಕೆ	2018-19 ನೇ ಬರಪರಿಹಾರ ಕ್ರಿಯಾಯೋಜನೆಯಲ್ಲಿ ಸೇರ್ಪಡೆಯಾಗಿದೆ.
51	ಸಂತೆಮಾವತ್ತೂರು	ಸಂತೆಮಾವತ್ತೂರು	ಕುಣಿಗಲ್ ತಾಲ್ಲೂಕು ಸಂತೆಮಾವತ್ತೂರು ಗ್ರಾ.ಪಂ. ಸಂತೆಮಾವತ್ತೂರು ಗ್ರಾಮದಲ್ಲಿ ಕಿ.ನೀ.ಸ ಯೋಜನೆಗೆ ಪಂಪುಮೋಟಾರ್ ಮತ್ತು ಪೈಪ್‌ಲೈನ್ ಅಳವಡಿಕೆ	ಸರ್ಕಾರದಿಂದ ಬರಪೀಡಿತ ತಾಲ್ಲೂಕುಗಳಿಗೆ ವಿಶೇಷವಾಗಿ ನೀಡಿರುವ ಅನುದಾನದ ಕ್ರಿಯಾ ಯೋಜನೆಯಲ್ಲಿ ಅಳವಡಿಸಿಕೊಳ್ಳಲಾಗುವುದು.
52	ಸಂತೆಮಾವತ್ತೂರು	ಮೋದೂರು	ಕುಣಿಗಲ್ ತಾಲ್ಲೂಕು ಸಂತೆಮಾವತ್ತೂರು ಗ್ರಾ.ಪಂ. ಮೋದೂರು ಗ್ರಾಮದಲ್ಲಿ ಕಿ.ನೀ.ಸ ಯೋಜನೆಗೆ ಸಿಸ್ಟನ್ ಮತ್ತು ಪೈಪ್‌ಲೈನ್ ಅಳವಡಿಕೆ	
53	ಸಂತೆಮಾವತ್ತೂರು	ಕದರಾಪುರ	ಕುಣಿಗಲ್ ತಾಲ್ಲೂಕು ಸಂತೆಮಾವತ್ತೂರು ಗ್ರಾ.ಪಂ. ಕದರಾಪುರ ಗ್ರಾಮದಲ್ಲಿ ಕಿ.ನೀ.ಸ ಯೋಜನೆಗೆ ಪೈಪ್‌ಲೈನ್ ಅಳವಡಿಕೆ	2018-19 ನೇ NRDWP ಕ್ರಿಯಾಯೋಜನೆಯಲ್ಲಿ ಸೇರ್ಪಡೆಯಾಗಿದೆ.
54	ಟಿ.ಹೊಸಹಳ್ಳಿ	ಗಿರಿಗೌಡನಪಾಳ್ಯ	ಕುಣಿಗಲ್ ತಾಲ್ಲೂಕು ಟಿ.ಹೊಸಹಳ್ಳಿ ಗ್ರಾ.ಪಂ. ಗಿರಿಗೌಡನಪಾಳ್ಯ ಗ್ರಾಮದಲ್ಲಿ ಕಿ.ನೀ.ಸ ಯೋಜನೆಗೆ ಪೈಪ್‌ಲೈನ್ ಅಳವಡಿಕೆ	ಸರ್ಕಾರದಿಂದ ಬರಪೀಡಿತ ತಾಲ್ಲೂಕುಗಳಿಗೆ ವಿಶೇಷವಾಗಿ ನೀಡಿರುವ ಅನುದಾನದ ಕ್ರಿಯಾ ಯೋಜನೆಯಲ್ಲಿ ಅಳವಡಿಸಿಕೊಳ್ಳಲಾಗುವುದು.
55	ನಡೆಮಾವಿನಪುರ	ಹೊನ್ನಗಿರಯ್ಯನಪಾಳ್ಯ	ಕುಣಿಗಲ್ ತಾಲ್ಲೂಕು ಟಿ.ಹೊಸಹಳ್ಳಿ ಗ್ರಾ.ಪಂ. ಹೊನ್ನಗಿರಯ್ಯನಪಾಳ್ಯ ಗ್ರಾಮದಲ್ಲಿ ಕಿ.ನೀ.ಸ ಯೋಜನೆಗೆ ಪಂಪುಮೋಟಾರ್ ಮತ್ತು ಪೈಪ್‌ಲೈನ್ ಅಳವಡಿಕೆ	
56	ತಾವರೆಕೆರೆ	ತಾವರೆಕೆರೆ	ಕುಣಿಗಲ್ ತಾಲ್ಲೂಕು ತಾವರೆಕೆರೆ ಗ್ರಾ.ಪಂ. ತಾವರೆಕೆರೆ ಗ್ರಾಮದಲ್ಲಿ ಕಿ.ನೀ.ಸ ಯೋಜನೆ ಪುನಃಶ್ಚೇತನ ಕಾಮಗಾರಿ	2018-19 ನೇ SDP ಕ್ರಿಯಾಯೋಜನೆಯಲ್ಲಿ ಸೇರ್ಪಡೆಯಾಗಿದೆ.

57	ತಾವರೆಕೆರೆ	ಕರಿಗೌಡನದೊಡ್ಡಿ	ಕುಣಿಗಲ್ ತಾಲ್ಲೂಕು ತಾವರೆಕೆರೆ ಗ್ರಾ.ಪಂ. ಕರಿಗೌಡನದೊಡ್ಡಿ ಗ್ರಾಮದಲ್ಲಿ ಕಿ.ನೀ.ಸ ಯೋಜನೆಗೆ ಪೈಪ್‌ಲೈನ್ ಅಳವಡಿಕೆ	ಸರ್ಕಾರದಿಂದ ಬರಪೀಡಿತ ತಾಲ್ಲೂಕುಗಳಿಗೆ ವಿಶೇಷವಾಗಿ ನೀಡಿರುವ ಅನುದಾನದ ಕ್ರಿಯಾ ಯೋಜನೆಯಲ್ಲಿ ಅಳವಡಿಸಿಕೊಳ್ಳಲಾಗುವುದು.
58	ತಾವರೆಕೆರೆ	ಹೊಸದೊಡ್ಡಿ	ಕುಣಿಗಲ್ ತಾಲ್ಲೂಕು ತಾವರೆಕೆರೆ ಗ್ರಾ.ಪಂ. ಹೊಸದೊಡ್ಡಿ ಗ್ರಾಮದಲ್ಲಿ ಕಿ.ನೀ.ಸ ಯೋಜನೆಗೆ ಪೈಪ್‌ಲೈನ್ ಅಳವಡಿಕೆ	
59	ತಾವರೆಕೆರೆ	ಅರಳಿಮರದ ದೊಡ್ಡಿ	ಕುಣಿಗಲ್ ತಾಲ್ಲೂಕು ತಾವರೆಕೆರೆ ಗ್ರಾ.ಪಂ. ಅರಳಿಮರದ ದೊಡ್ಡಿ ಗ್ರಾಮದಲ್ಲಿ ಹೊಸದಾಗಿ ಕೊಳವೆ ಬಾವಿ ಕೊರೆಯುವುದು	
60	ತೆರೆದಕುಪ್ಪೆ	ಕಲ್ಲುಪಾಳ್ಯ	ಕುಣಿಗಲ್ ತಾಲ್ಲೂಕು ತೆರೆದಕುಪ್ಪೆ ಗ್ರಾ.ಪಂ. ಕಲ್ಲುಪಾಳ್ಯ ಗ್ರಾಮದಲ್ಲಿ ಕಿ.ನೀ.ಸ ಯೋಜನೆಗೆ ಪಂಪುಮೋಟಾರ್ ಮತ್ತು ಪೈಪ್‌ಲೈನ್ ಅಳವಡಿಕೆ	2018-19 ನೇ ಬರಪರಿಹಾರ ಕ್ರಿಯಾಯೋಜನೆಯಲ್ಲಿ ಸೇರ್ಪಡೆಯಾಗಿದೆ.
61	ತೆರೆದಕುಪ್ಪೆ	ಬನ್ನಿಮರದಕಟ್ಟೆ	ಕುಣಿಗಲ್ ತಾಲ್ಲೂಕು ತೆರೆದಕುಪ್ಪೆ ಗ್ರಾ.ಪಂ. ಬನ್ನಿಮರದಕಟ್ಟೆ ಗ್ರಾಮದಲ್ಲಿ ಕಿ.ನೀ.ಸ ಯೋಜನೆಗೆ ಪಂಪುಮೋಟಾರ್ ಮತ್ತು ಪೈಪ್‌ಲೈನ್ ಅಳವಡಿಕೆ	ಸರ್ಕಾರದಿಂದ ಬರಪೀಡಿತ ತಾಲ್ಲೂಕುಗಳಿಗೆ ವಿಶೇಷವಾಗಿ ನೀಡಿರುವ ಅನುದಾನದ ಕ್ರಿಯಾ ಯೋಜನೆಯಲ್ಲಿ ಅಳವಡಿಸಿಕೊಳ್ಳಲಾಗುವುದು.
62	ಉಜ್ಜನಿ	ಕಾಚಿಹಳ್ಳಿ	ಕುಣಿಗಲ್ ತಾಲ್ಲೂಕು ಉಜ್ಜನಿ ಗ್ರಾ.ಪಂ. ಹೊನ್ನಗಿರಯ್ಯನಪಾಳ್ಯ ಗ್ರಾಮದಲ್ಲಿ ಯೋಜನೆಗೆ ಸಿಸ್ಟನ್ ಮತ್ತು ಪೈಪ್‌ಲೈನ್ ಅಳವಡಿಕೆ	2018-19 ನೇ SDP ಕ್ರಿಯಾಯೋಜನೆಯಲ್ಲಿ ಸೇರ್ಪಡೆಯಾಗಿದೆ.
63	ಉಜ್ಜನಿ	ಕೆ.ಬ್ಯಾಡರಹಳ್ಳಿ	ಕುಣಿಗಲ್ ತಾಲ್ಲೂಕು ಉಜ್ಜನಿ ಗ್ರಾ.ಪಂ. ಕೆ.ಬ್ಯಾಡರಹಳ್ಳಿ ಗ್ರಾಮದಲ್ಲಿ ಯೋಜನೆಗೆ ಸಿಸ್ಟನ್ ಮತ್ತು ಪೈಪ್‌ಲೈನ್ ಅಳವಡಿಕೆ	2018-19 ನೇ SDP ಕ್ರಿಯಾಯೋಜನೆಯಲ್ಲಿ ಸೇರ್ಪಡೆಯಾಗಿದೆ.
64	ಉಜ್ಜನಿ	ಉಜ್ಜನಿ	ಕುಣಿಗಲ್ ತಾಲ್ಲೂಕು ಉಜ್ಜನಿ ಗ್ರಾ.ಪಂ. ಉಜ್ಜನಿ ಗ್ರಾಮದಲ್ಲಿ ಕಿ.ನೀ.ಸ ಯೋಜನೆಗೆ ಸಿಸ್ಟನ್ ಮತ್ತು ಪೈಪ್‌ಲೈನ್ ಅಳವಡಿಕೆ	ಸರ್ಕಾರದಿಂದ ಬರಪೀಡಿತ ತಾಲ್ಲೂಕುಗಳಿಗೆ ವಿಶೇಷವಾಗಿ ನೀಡಿರುವ ಅನುದಾನದಲ್ಲಿ ಕ್ರಿಯಾ ಯೋಜನೆ ರೂಪಿಸಿ ಅದರಲ್ಲಿ ಅಳವಡಿಸಿಕೊಳ್ಳಲಾಗುವುದು.
65	ಉಜ್ಜನಿ	ಹಿತ್ತಲಪುರ	ಕುಣಿಗಲ್ ತಾಲ್ಲೂಕು ಉಜ್ಜನಿ ಗ್ರಾ.ಪಂ. ಹಿತ್ತಲಪುರ ಗ್ರಾಮದಲ್ಲಿ ಕಿ.ನೀ.ಸ ಯೋಜನೆಗೆ ಪೈಪ್‌ಲೈನ್ ಅಳವಡಿಕೆ	
66	ಯಡವಾಣಿ	ಒ.ಂ.ಕಾಲೊನಿ	ಕುಣಿಗಲ್ ತಾಲ್ಲೂಕು ಯಡವಾಣಿ ಗ್ರಾ.ಪಂ. ಒ.ಂ.ಕಾಲೊನಿ ಗ್ರಾಮದಲ್ಲಿ ಹೊಸದಾಗಿ ಕೊಳವೆ ಬಾವಿ ಕೊರೆಯುವುದು	
67	ಯಡವಾಣಿ	ಯಡವಾಣಿ	ಕುಣಿಗಲ್ ತಾಲ್ಲೂಕು ಯಡವಾಣಿ ಗ್ರಾ.ಪಂ. ಯಡವಾಣಿ ಗ್ರಾಮದಲ್ಲಿ ಕಿ.ನೀ.ಸ ಯೋಜನೆ ಪುನಃಶ್ಚೇತನ ಕಾಮಗಾರಿ	
68	ಯಡವಾಣಿ	ಕೀಲಾರ	ಕುಣಿಗಲ್ ತಾಲ್ಲೂಕು ಯಡವಾಣಿ ಗ್ರಾ.ಪಂ. ಕೀಲಾರ ಗ್ರಾಮದಲ್ಲಿ ಕಿ.ನೀ.ಸ ಯೋಜನೆಗೆ ಪಂಪುಮೋಟಾರ್ ಮತ್ತು ಪೈಪ್‌ಲೈನ್ ಅಳವಡಿಕೆ	2018-19 ನೇ ಬರಪರಿಹಾರ ಕ್ರಿಯಾಯೋಜನೆಯಲ್ಲಿ ಸೇರ್ಪಡೆಯಾಗಿದೆ.
69	ಯಡವಾಣಿ	ಚಂದನಹಳ್ಳಿ	ಕುಣಿಗಲ್ ತಾಲ್ಲೂಕು ಯಡವಾಣಿ ಗ್ರಾ.ಪಂ. ಚಂದನಹಳ್ಳಿ ಗ್ರಾಮದಲ್ಲಿ ಕಿ.ನೀ.ಸ ಯೋಜನೆಗೆ ಪಂಪುಮೋಟಾರ್ ಮತ್ತು ಪೈಪ್‌ಲೈನ್ ಅಳವಡಿಕೆ	ಸರ್ಕಾರದಿಂದ ಬರಪೀಡಿತ ತಾಲ್ಲೂಕುಗಳಿಗೆ ವಿಶೇಷವಾಗಿ ನೀಡಿರುವ ಅನುದಾನದ ಕ್ರಿಯಾ ಯೋಜನೆಯಲ್ಲಿ ಅಳವಡಿಸಿಕೊಳ್ಳಲಾಗುವುದು.
70	ಯಡವಾಣಿ	ಅರ್ಜುನಹಳ್ಳಿ	ಕುಣಿಗಲ್ ತಾಲ್ಲೂಕು ಯಡವಾಣಿ ಗ್ರಾ.ಪಂ. ಅರ್ಜುನಹಳ್ಳಿ ಗ್ರಾಮದಲ್ಲಿ ಕೊ.ನೀ.ಸ ಯೋಜನೆಗೆ ಪೈಪ್‌ಲೈನ್ ಅಳವಡಿಕೆ	
71	ಯಡವಾಣಿ	ಕಗ್ಗನಹಳ್ಳಿ	ಕುಣಿಗಲ್ ತಾಲ್ಲೂಕು ಯಡವಾಣಿ ಗ್ರಾ.ಪಂ. ಕಗ್ಗನಹಳ್ಳಿ ಗ್ರಾಮದಲ್ಲಿ ಕೊ.ನೀ.ಸ ಯೋಜನೆಗೆ ಪೈಪ್‌ಲೈನ್ ಅಳವಡಿಕೆ	
72	ಕೋಡಿಗೆಹಳ್ಳಿ	ಹೊಸಹಳ್ಳಿ	ಕುಣಿಗಲ್ ತಾಲ್ಲೂಕು ಕೋಡಿಗೆಹಳ್ಳಿ ಗ್ರಾ.ಪಂ. ಹೊಸಹಳ್ಳಿ ಗ್ರಾಮದಲ್ಲಿ ಕೊ.ನೀ.ಸ ಯೋಜನೆಗೆ ಪೈಪ್‌ಲೈನ್ ಅಳವಡಿಕೆ	
73	ಇಪ್ಪಾಡಿ	ತಿಪ್ಪನಾಯಕನಹಳ್ಳಿ	ಕುಣಿಗಲ್ ತಾಲ್ಲೂಕು ತಾವರೆಕೆರೆ ಗ್ರಾ.ಪಂ. ಅರಳಿಮರದದೊಡ್ಡಿ ಗ್ರಾಮದಲ್ಲಿ ಕೊ.ನೀ.ಸ ಯೋಜನೆಗೆ ಪೈಪ್‌ಲೈನ್ ಅಳವಡಿಕೆ	2018-19 ನೇ ಬರಪರಿಹಾರ ಕ್ರಿಯಾಯೋಜನೆಯಲ್ಲಿ ಸೇರ್ಪಡೆಯಾಗಿದೆ.
74	ಹಳೇವೂರು	ಶೃಂಗಾರಸಾಗರ(ನವಗ್ರಾಮ)	ಕುಣಿಗಲ್ ತಾಲ್ಲೂಕು ಹಳೇವೂರು ಗ್ರಾ.ಪಂ. ಶೃಗಾರಸಾಗರ ಗ್ರಾಮದಲ್ಲಿ ಕಿ.ನೀ.ಸ ಯೋಜನೆಗೆ ಸಿಸ್ಟನ್ ಮತ್ತು ಪೈಪ್‌ಲೈನ್ ಅಳವಡಿಕೆ	2018-19 ನೇ SDPಯಲ್ಲಿ ಸೇರ್ಪಡೆಯಾಗಿದೆ.
75	ಕಗ್ಗೆರೆ	ಕೆ.ಹುರುಳಿಬೋರಸಂದ್ರ	ಕುಣಿಗಲ್ ತಾಲ್ಲೂಕು ಕಗ್ಗೆರೆ ಗ್ರಾ.ಪಂ. ಕೆ.ಹುರುಳಿಬೋರಸಂದ್ರ ಗ್ರಾಮದಲ್ಲಿ ಬೋರ್‌ವೆಲ್ ಕೊರೆಯುವುದು	ಸರ್ಕಾರದಿಂದ ಬರಪೀಡಿತ ತಾಲ್ಲೂಕುಗಳಿಗೆ ವಿಶೇಷವಾಗಿ ನೀಡಿರುವ ಅನುದಾನದ ಕ್ರಿಯಾ ಯೋಜನೆಯಲ್ಲಿ ಅಳವಡಿಸಿಕೊಳ್ಳಲಾಗುವುದು.

76	ತೆರದಕುಪ್ಪೆ	ಮಂದನಪಾಳ್ಯ	ಕುಣಿಗಲ್ ತಾಲ್ಲೂಕು ತೆರೆದಕುಪ್ಪೆ ಗ್ರಾ.ಪಂ. ಮಂದನಪಾಳ್ಯ ಗ್ರಾಮದಲ್ಲಿ ಕಿ.ನೀ.ಸ ಯೋಜನೆಗೆ ಸಿಸ್ಟನ್ ಮತ್ತು ಪೈಪ್‌ಲೈನ್ ಅಳವಡಿಕೆ	2018-19 ನೇ ಬರಪರಿಹಾರ ಕ್ರಿಯಾಯೋಜನೆಯಲ್ಲಿ ಸೇರ್ಪಡೆಯಾಗಿದೆ.
77	ಜಿನ್ನಾಗರ	ಹಂದಲಗೆರೆ	ಕುಣಿಗಲ್ ತಾಲ್ಲೂಕು ಜಿನ್ನಾಗರ ಗ್ರಾ.ಪಂ. ಹಂದಲಗೆರೆ ಗ್ರಾಮದಲ್ಲಿ ಬೋರವೆಲ್ ಕೊರೆಯುವುದು.	2018-19 ನೇ ಕಾರ್ಯಪಡೆ ಕ್ರಿಯಾಯೋಜನೆಯಲ್ಲಿ ಸೇರ್ಪಡೆಯಾಗಿದೆ.
78	ಕೊಡಿಗೆಹಳ್ಳಿ	ಸಂಕೇನಮರ ಕಾಲೋನಿ	ಕುಣಿಗಲ್ ತಾಲ್ಲೂಕು ಕೊಡಿಗೆಹಳ್ಳಿ ಗ್ರಾ.ಪಂ. ಸಂಕೇನಮರ ಕಾಲೋನಿ ಗ್ರಾಮದಲ್ಲಿ ಕಿ.ನೀ.ಸ ಯೋಜನೆಗೆ ಸಿಸ್ಟನ್ ಮತ್ತು ಪೈಪ್‌ಲೈನ್ ಅಳವಡಿಕೆ	2018-19 ನೇ NRDWP ಕ್ರಿಯಾಯೋಜನೆಯಲ್ಲಿ ಸೇರ್ಪಡೆಯಾಗಿದೆ.
79	ತೆರದಕುಪ್ಪೆ	ಕಲ್ಲಿಕಟ್ಟೆಪಾಳ್ಯ	ಕುಣಿಗಲ್ ತಾಲ್ಲೂಕು ತೆರೆದಕುಪ್ಪೆ ಗ್ರಾ.ಪಂ. ಕಲ್ಲಿಕಟ್ಟೆಪಾಳ್ಯ ಗ್ರಾಮದಲ್ಲಿ ಬೋರ್‌ವೆಲ್ ಕೊರೆಯುವುದು.	2018-19 ನೇ ಕಾರ್ಯಪಡೆ ಕ್ರಿಯಾಯೋಜನೆಯಲ್ಲಿ ಸೇರ್ಪಡೆಯಾಗಿದೆ.
80	ಭಕ್ತರಹಳ್ಳಿ	ಕುರುಡಿಹಳ್ಳಿ	ಕುಣಿಗಲ್ ತಾಲ್ಲೂಕು ಭಕ್ತರಹಳ್ಳಿಗ್ರಾ.ಪಂ. ಕುರುಡಿಹಳ್ಳಿಗ್ರಾಮದಲ್ಲಿ ಬೋರ್‌ವೆಲ್ ಕೊರೆಯುವುದು.	2018-19 ನೇ SDP ಕ್ರಿಯಾಯೋಜನೆಯಲ್ಲಿ ಸೇರ್ಪಡೆಯಾಗಿದೆ.
81	ಚೌಡನಕುಪ್ಪೆ	ಚೌಡನಕುಪ್ಪೆ	ಕುಣಿಗಲ್ ತಾಲ್ಲೂಕು ಚೌಡನಕುಪ್ಪೆ ಗ್ರಾ.ಪಂ. ಚೌಡನಕುಪ್ಪೆ ಗ್ರಾಮದಲ್ಲಿ ಬೋರ್‌ವೆಲ್ ಕೊರೆಯುವುದು.	2018-19 ನೇ ಕಾರ್ಯಪಡೆ ಕ್ರಿಯಾಯೋಜನೆಯಲ್ಲಿ ಸೇರ್ಪಡೆಯಾಗಿದೆ.

ಅನುಬಂಧ-4

ಚುಕ್ಕೆ ರಹಿತ ಪ್ರಶ್ನೆ ಸಂಖ್ಯೆ:970ರ ಲಗತ್ತು :

ಕುಣಿಗಲ್ ತಾಲ್ಲೂಕಿನ ವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿರುವ / ಕಾರ್ಯನಿರ್ವಹಿಸುತ್ತಿರುವ ಘಟಕಗಳ ವಿವರಗಳು :

ಕ್ರ.ಸಂ.	ಘಟಕಗಳನ್ನು ಸ್ಥಾಪಿಸಿರುವ ಇಲಾಖೆ/ಸಂಘ ಸಂಸ್ಥೆಗಳ ವಿವರಗಳು	ಅನುಮೋದನೆಯಾದ ಘಟಕಗಳ ಸಂಖ್ಯೆ	ಈಗಾಗಲೇ ಸ್ಥಾಪಿಸಿರುವ ಘಟಕಗಳ ಸಂಖ್ಯೆ	ಕಾಮಗಾರಿ ಪ್ರಗತಿಯಲ್ಲಿರುವ ಘಟಕಗಳ ಸಂಖ್ಯೆ	ಕಾರ್ಯನಿರ್ವಹಿಸುತ್ತಿರುವ ಘಟಕಗಳ ಸಂಖ್ಯೆ	ಕಾರ್ಯನಿರ್ವಹಿಸದೇ ಇರುವ ಘಟಕಗಳ ಸಂಖ್ಯೆ
1	ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ	52	51	1	46	5
2	ಕೆ.ಆರ್.ಐ.ಡಿ.ಎಲ್	13	13	0	13	0
3	ಸಹಕಾರ ಸಂಘ/ಸಂಸ್ಥೆ	4	4	0	4	0
4	ಇತರೆ ಅನುದಾನದಲ್ಲಿ (ಎಂ.ಪಿ.ಎಲ್.ಡಿ.ಎಸ್.)	27	17	10	14	3
ಒಟ್ಟು :		**96**	**85**	**11**	**77**	**8**

ಅನುಬಂಧ-4 (a)

ಚುಕ್ಕೆ ರಹಿತ ಪ್ರಶ್ನೆ ಸಂಖ್ಯೆ:970ರ ಲಗತ್ತು :

ಕುಣಿಗಲ್ ತಾಲ್ಲೂಕಿನ ಶುದ್ಧ ಕುಡಿಯುವ ನೀರಿನ ಘಟಕಗಳ ವಿವರ :

Sl. No.	District \ Division	Taluk	Grama Panchayat	Village/ Habitation	Approved Year	Agency (Dept. Tender / KRIDL/ Co opr / Others)	Remarks
1	2	3	4	5	6	7	8
1	Tumkur	Kunigal	D.HOSAHALLI	MADUGONAHALLI	2015-16	Dept. Tender	
2	Tumkur	Kunigal	D.HOSAHALLI	MADAPPANAHALLI	2015-16	Dept. Tender	
3	Tumkur	Kunigal	HALEVUR	PAVASANDRA	2015-16	Dept. Tender	
4	Tumkur	Kunigal	HERURU	HERURU	2015-16	Dept. Tender	
5	Tumkur	Kunigal	JINNAGARA	JINNAGARA	2015-16	Dept. Tender	
6	Tumkur	Kunigal	KODAVATHI	SUGGANAHALLI	2015-16	Dept. Tender	
7	Tumkur	Kunigal	NIDASALE	P.HONNAMACHANAHA LLI	2015-16	Dept. Tender	
8	Tumkur	Kunigal	PADUVAGERE	BETTAHALLI	2015-16	Dept. Tender	
9	Tumkur	Kunigal	PADUVAGERE	DODDAKALLAHALLI	2015-16	Dept. Tender	
10	Tumkur	Kunigal	SANTHEMAVATHU R	HANGRAHALLI	2015-16	Dept. Tender	
11	Tumkur	Kunigal	UJJANI	K.Byadarahalli	2015-16	Dept. Tender	
12	Tumkur	Kunigal	UJJANI	ELEKADALU	2015-16	Dept. Tender	
13	Tumkur	Kunigal	YADAVANI	KEELARA	2015-16	Dept. Tender	
14	Tumkur	Kunigal	YADAVANI	UNGRA	2015-16	Dept. Tender	
15	Tumkur	Kunigal	K.HONNAMACHA NAHALLI	K.HONNAMACHANAHA LLI	2015-16	Dept. Tender	
16	Tumkur	Kunigal	YALIYUR	YALIYUR	2015-16	Dept. Tender	
17	Tumkur	Kunigal	BAGENAHALLI	HONNENAHALLI	2014-15	Dept. Tender	
18	Tumkur	Kunigal	BAGENAHALLI	SHETTIGERE	2014-15	Dept. Tender	
19	Tumkur	Kunigal	BHAKTHARAHALLI	SINGONAHALLI	2014-15	Dept. Tender	
20	Tumkur	Kunigal	HUTHRIDURGA	YALACHAVADI GULLALLIPURA	2014-15	Dept. Tender	
21	Tumkur	Kunigal	IPPADI	THIPPANAYAKANAHALL I	2014-15	Dept. Tender	
22	Tumkur	Kunigal	JINNAGARA	HOSAKERE	2014-15	Dept. Tender	

Sl. No.	District \ Division	Taluk	Grama Panchayat	Village/ Habitation	Approved Year	Agency (Dept. Tender / KRIDL/ Co opr / Others)	Remarks
1	2	3	4	5	6	7	8
23	Tumkur	Kunigal	JINNAGARA	SANABA	2014-15	Dept. Tender	
24	Tumkur	Kunigal	JODIHOSAHALLI	YALAGALAVADI	2014-15	Dept. Tender	
25	Tumkur	Kunigal	K.HONNAMACHA NAHALLI	HALAGERE	2014-15	Dept. Tender	
26	Tumkur	Kunigal	KAGGERE	KATTIGEHALLI	2014-15	Dept. Tender	
27	Tumkur	Kunigal	KEMPANAHALLI	KADASINGANAHALLI	2014-15	Dept. Tender	
28	Tumkur	Kunigal	KEMPANAHALLI	SONDALAGERE	2014-15	Dept. Tender	
29	Tumkur	Kunigal	KODIGEHALLI	TUBINAKERE	2014-15	Dept. Tender	
30	Tumkur	Kunigal	KOTTAGERE	KOTTAGERE	2014-15	Dept. Tender	
31	Tumkur	Kunigal	AMRUTHUR	AMRUTHURU	2015-16	Dept. Tender	
32	Tumkur	Kunigal	BAGENAHALLI	SOBAGANAHALLI	2015-16	Dept. Tender	
33	Tumkur	Kunigal	CHOWDANAKUPP E	CHOWDANAKUPPE	2015-16	Dept. Tender	
34	Tumkur	Kunigal	HULIYURDURGA	HULIYURDURGA	2015-16	Dept. Tender	
35	Tumkur	Kunigal	IPPADI	IPPADI	2015-16	Dept. Tender	
36	Tumkur	Kunigal	JINNAGARA	HANDALAGERE	2015-16	Dept. Tender	
37	Tumkur	Kunigal	JINNAGARA	KUPPE	2015-16	Dept. Tender	
38	Tumkur	Kunigal	KAGGERE	GOWDAGERE	2015-16	Dept. Tender	
39	Tumkur	Kunigal	KITHNAMANAGAL A	KITHNAMANAGALA	2015-16	Dept. Tender	
40	Tumkur	Kunigal	KODAVATTI	BYRANAYAKANAHALLI	2015-16	Dept. Tender	
41	Tumkur	Kunigal	MADAKEHALLI	GUNNAGARA	2015-16	Dept. Tender	
42	Tumkur	Kunigal	MARKONAHALLI	MARKONAHALLI	2015-16	Dept. Tender	
43	Tumkur	Kunigal	NADEMAVINAPUR A	NADEMAVINAPURA	2015-16	Dept. Tender	
44	Tumkur	Kunigal	NIDASALE	NIDASALE	2015-16	Dept. Tender	
45	Tumkur	Kunigal	PADUVAGERE	PADUVAGERE	2015-16	Dept. Tender	
46	Tumkur	Kunigal	PADUVAGERE	VALAGEREPURA	2015-16	Dept. Tender	
47	Tumkur	Kunigal	TAVAREKERE	R.BYDARAHALLI	2015-16	Dept. Tender	
48	Tumkur	Kunigal	TAVAREKERE	TAVAREKERE	2015-16	Dept. Tender	

Sl. No.	District \ Division	Taluk	Grama Panchayat	Village/ Habitation	Approved Year	Agency (Dept. Tender / KRIDL/ Co opr / Others)	Remarks
1	2	3	4	5	6	7	8
49	Tumkur	Kunigal	TERADAKUPPE	TERADAKUPPE	2015-16	Dept. Tender	
50	Tumkur	Kunigal	YADAVANI	CHANDANAHALLI	2015-16	Dept. Tender	
51	Tumkur	Kunigal	YEDIYUR	DODDAMADURE	2015-16	Dept. Tender	
52	Tumkur	Kunigal	TAVAREKERE	KEMPANAHALLI	2017-18	Dept. Tender	
53	Tumkur	Kunigal	KODIGEHALLI	KODIGEHALLI	2015-16	KRIDL	
54	Tumkur	Kunigal	BILIDEVALAYA	BILIDEVALAYA	2015-16	KRIDL	
55	Tumkur	Kunigal	HUTHRIDURGA	HALUVAGILU	2015-16	KRIDL	
56	Tumkur	Kunigal	HUTHRIDURGA	KATHRIGHATTA	2015-16	KRIDL	
57	Tumkur	Kunigal	JODIHOSAHALLI	VADHAGHATTA	2015-16	KRIDL	
58	Tumkur	Kunigal	K.HONNAMACHA NAHALLI	SANABAGHATTA	2015-16	KRIDL	
59	Tumkur	Kunigal	YELIYUR	BOMMENAHALLI	2015-16	KRIDL	
60	Tumkur	Kunigal	HUTHRIDURGA	HUTHRI	2015-16	KRIDL	
61	Tumkur	Kunigal	KOTTAGERE	NEELATHALLI	2015-16	KRIDL	
62	Tumkur	Kunigal	AMRUTHURU	AMRUTHURU	2016-17	KRIDL	
63	Tumkur	Kunigal	UJJANI	UJJANI	2016-17	KRIDL	
64	Tumkur	Kunigal	HULIYURUDURGA	HULIYURUDURGA	2016-17	KRIDL	
65	Tumkur	Kunigal	TAVAREKERE	GIDADA KENCHANAHALLI	2016-17	KRIDL	
66	Tumkur	Kunigal	KODIGEHALLI	KODIGEHALLI	2016-17	Co-Operative	
67	Tumkur	Kunigal	NADEMAVINAPUR A	KANNAGUNI	2016-17	Co-Operative	
68	Tumkur	Kunigal	KOPPA	THIPPURU	2016-17	Co-Operative	
69	Tumkur	Kunigal	KOPPA	KOPPA	2016-17	Co-Operative	
70	Tumkur	Kunigal	HULIYURUDYRGA	HOSA PETE	2013-14	Others	MPLADS
71	Tumkur	Kunigal	HULIYURUDYRGA	HALE PETE	2013-14	Others	MPLADS
72	Tumkur	Kunigal	HALEVOORU	HALEVOORU	2015-16	Others	MPLADS
73	Tumkur	Kunigal	AMRUTHURU	AMRUTHURU	2015-16	Others	MPLADS

Sl. No.	District \ Division	Taluk	Grama Panchayat	Village/ Habitation	Approved Year	Agency (Dept. Tender / KRIDL/ Co opr / Others)	Remarks
1	2	3	4	5	6	7	8
74	Tumkur	Kunigal	SANTHEMAVATHURU	SANTHEMAVATHURU	2013-14	Others	MPLADS
75	Tumkur	Kunigal	UJJANI	UJJANI	2015-16	Others	MPLADS
76	Tumkur	Kunigal	YELIYURU	YELIYURU	2015-16	Others	MPLADS
77	Tumkur	Kunigal	YELIYURU	A.HOSAHALLI	2015-16	Others	MPLADS
78	Tumkur	Kunigal	KEMPANAHALLI	KEMPANAHALLI	2016-17	Others	MPLADS
79	Tumkur	Kunigal	BHAKTARAHALLI	VADDARAKUPPE GATE	2014-15	Others	MPLADS
80	Tumkur	Kunigal	YADIYUR	YADIYUR	2014-15	Others	MPLADS
81	Tumkur	Kunigal	JODIHOSAHALLI	HALAVAGILU	2016-17	Others	MPLADS
82	Tumkur	Kunigal	YADAVANI	YADAVANI	2013-14	Others	MPLADS
83	Tumkur	Kunigal	MADIKEHALLI	MADAKEHALLI	2017-18	Others	MPLADS
84	Tumkur	Kunigal	YADIYUR	JALADAGERE	2017-18	Others	MPLADS
85	Tumkur	Kunigal	YADIYUR	YADIYUR TEMPLE	2017-18	Others	MPLADS
86	Tumkur	Kunigal	KODAVATHI	KODAVATHI	2017-18	Others	MPLADS
87	Tumkur	Kunigal	NIDASALE	NIDASALE	2017-18	Others	MPLADS
88	Tumkur	Kunigal	KODAVATHI	BANDAHALLI	2017-18	Others	MPLADS
89	Tumkur	Kunigal	THAVAREKERE	THAVAREKERE	2017-18	Others	MPLADS
90	Tumkur	Kunigal	HALEVOORU	KICHEWADI	2017-18	Others	MPLADS
91	Tumkur	Kunigal	NAGASANDRA	NAGASANDRA	2017-18	Others	MPLADS
92	Tumkur	Kunigal	MADIKEHALLI	GUNNAGARE	2017-18	Others	MPLADS
93	Tumkur	Kunigal	BEGUR	GOTTIKERE	2017-18	Others	MPLADS
94	Tumkur	Kunigal	CHOWDANAKUPPE	HANGARAHALLI	2017-18	Others	MPLADS
95	Tumkur	Kunigal	KODIGEHALLI	HOLALAGUNDA	2017-18	Others	MPLADS
96	Tumkur	Kunigal	AMRUTHURU	SONDEKOPPA	2017-18	Others	MPLADS

(33)

ಅನುಬಂಧ-5

ಚುಕ್ಕೆ ರಹಿತ. ಪ್ರಶ್ನೆ ಸಂಖ್ಯೆ:970ರ ಲಗತ್ತು :

ಕುಣಿಗಲ್ ತಾಲ್ಲೂಕಿನಲ್ಲಿ ಕಾರ್ಯನಿರ್ವಹಿಸದೇ ಇರುವ ಶುದ್ಧ ಕುಡಿಯುವ ನೀರಿನ ಘಟಕಗಳ ವಿವರಗಳು

ಕ್ರ ಸಂ	ಗ್ರಾಮ ಪಂಚಾಯಿತಿ	ಗ್ರಾಮ	ಕಾರ್ಯ ನಿರ್ವಹಿಸದೇ ಇರಲು ಕಾರಣ	ಘಟಕಗಳನ್ನು ಸ್ಥಾಪಿಸಿರುವ/ನಿರ್ವಹಣೆ ಮಾಡುತ್ತಿರುವ ಏಜೆನ್ಸಿ ಹೆಸರು	ಇಲಾಖೆ ವಿವರ	ಕೈಗೊಂಡಿರುವ ಕ್ರಮಗಳು	ಷರಾ
1	ಕಗ್ಗೆರೆ	ಗೌಡಗೆರೆ	Pump Motor Problem	M/S Scientific Aqua System	ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ	ದುರಸ್ಥಿಗೊಳಿಸಲು ಸಂಬಂಧಿಸಿದ ಏಜೆನ್ಸಿಯವರಿಗೆ ಸೂಚನೆ ನೀಡಲಾಗಿದೆ	
2	ಬಾಗೇನಹಳ್ಳಿ	ಹೊನ್ನೇನಹಳ್ಳಿ	Membrane Problem	Pentapure			
3	ನಿಡಸಾಲೆ	ಪಿ.ಹೆಚ್.ಹಳ್ಳಿ	Panel Board Problem	Leotech			
4	ಕೆಂಪನಹಳ್ಳಿ	ಕಡಸಿಂಗನಹಳ್ಳಿ	Pump Motor Problem	Pentapure			
5	ಸಂತೆಮಾವತ್ತೂರು	ಹಂಗರಹಳ್ಳಿ	Coin box Problem	Leotech			
6	ಉಜ್ಜನಿ	ಉಜ್ಜನಿ	Maintenance Problem	M.P.L.A.D.S	M.P.L.A.D.S	ಗ್ರಾಮ ಪಂಚಾಯಿತಿ ವತಿಯಿಂದ ನಿರ್ವಹಣೆಯಲ್ಲಿದೆ	
7	ಕೊಡವತ್ತಿ	ಕೊಡವತ್ತಿ	Maintenance Problem	M.P.L.A.D.S			
8	ಅಮ್ಮತೂರು	ಅಮ್ಮತೂರು	Maintenance Problem	M.P.L.A.D.S			

21

Annexure-6 for LAQ-970
MGNREGS

Sl.No	Category of Works	Total No of Works Taken		
		2015-16	2016-17	2017-18
1	Anganwadi/Other Rural Infrastructure	3	14	23
2	Bharat Nirman Rajeev Gandhi Sewa Kendra	7	5	6
3	Coastal Areas	13	0	0
4	Drought Proofing	269	109	85
5	Fisheries	0	0	3
6	Flood Control and Protection	13	12	14
7	Food Grain	0	0	1
8	Land Development	768	192	96
9	Micro Irrigation Works	9	17	16
10	Other Works	236	81	67
11	Play Ground	16	6	18
12	Renovation of traditional water bodies	1	8	11
13	Rural Connectivity	1081	1226	1556
14	Rural Drinking Water	46	260	281
15	Rural Sanitation	5113	231	79
16	Water Conservation and Water Harvesting	706	824	1639
17	Works on Individuals Land (Category IV)	4451	6037	7112
Total		**12732**	**9022**	**11007**

Joint Director (Technical)
Rural Development Commissionerate
Rural Development & Panchayath Raj Department
Bangalore

ಕರ್ನಾಟಕ ಸರ್ಕಾರ

ಸಂಖ್ಯೆ: ಆಕುಕ 53 HSD 18

33

ಕರ್ನಾಟಕ ಸರ್ಕಾರದ ಸಚಿವಾಲಯ
ಸುವರ್ಣ ಸೌಧ,
ಬೆಳಗಾವಿ, ದಿನಾಂಕ: 12-12-2018

U/S 13/12/18

ಇವರಿಂದ:
ಸರ್ಕಾರದ ಪ್ರಧಾನ ಕಾರ್ಯದರ್ಶಿ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,
ಸುವರ್ಣ ಸೌಧ, ಬೆಳಗಾವಿ.

ಇವರಿಗೆ:
ಕಾರ್ಯದರ್ಶಿ,
ಕರ್ನಾಟಕ ವಿಧಾನ ಸಭೆ,
ಸುವರ್ಣ ಸೌಧ, ಬೆಳಗಾವಿ.

ಮಾನ್ಯರೆ,

ವಿಷಯ:- ಮಾನ್ಯ ಕರ್ನಾಟಕ ವಿಧಾನ ಸಭಾ ಸದಸ್ಯರಾದ ಶ್ರೀ ಬಿ. ಶ್ರೀರಾಮುಲು ಇವರ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ: 931 ಕ್ಕೆ ಉತ್ತರಿಸುವ ಬಗ್ಗೆ.

*****

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ಕರ್ನಾಟಕ ವಿಧಾನ ಸಭಾ ಸದಸ್ಯರಾದ ಶ್ರೀ ಬಿ. ಶ್ರೀರಾಮುಲು ಇವರ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ: 931 ಕ್ಕೆ ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ದಿನಾಂಕ: 13-12-2018 ರಂದು ಸದನದಲ್ಲಿ ಉತ್ತರಿಸಬೇಕಾಗಿದ್ದು, ಸದರಿ ಪ್ರಶ್ನೆಗೆ ಉತ್ತರದ 350 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಲು ನಿರ್ದೇಶಿತನಾಗಿದ್ದೇನೆ.

ತಮ್ಮ ನಂಬುಗೆಯ,

12/12/2018
(ಕೆ. ನಾರಾಯಣ)
ಸರ್ಕಾರದ ಉಪ ಕಾರ್ಯದರ್ಶಿ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

ಕರ್ನಾಟಕ ವಿಧಾನ ಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:	931
ಮಾನ್ಯ ಸದಸ್ಯರ ಹೆಸರು	ಶ್ರೀ ಬಿ. ರಾಮುಲು (ಮೊಳಕಾಲ್ಮೂರು)
ಉತ್ತರಿಸಬೇಕಾದ ದಿನಾಂಕ	13-12-2018
ಉತ್ತರಿಸುವ ಸಚಿವರು	ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು

ಕ್ರ.ಸಂ.	ಪ್ರಶ್ನೆ	ಉತ್ತರ
ಅ	ರಾಜ್ಯದಲ್ಲಿ ಬರುವ ಜಿಲ್ಲಾ ಆಸ್ಪತ್ರೆ, ತಾಲ್ಲೂಕು ಆಸ್ಪತ್ರೆ, ಸಮುದಾಯ ಆಸ್ಪತ್ರೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಮಂಜೂರಾದ ಹುದ್ದೆಗಳೆಷ್ಟು; ಹಾಗೂ ಖಾಲಿಯಿರುವ ಹುದ್ದೆಗಳೆಷ್ಟು; (ತಾಲ್ಲೂಕುವಾರು ವಿವರ ನೀಡುವುದು)	ರಾಜ್ಯದಲ್ಲಿ ಬರುವ ಜಿಲ್ಲಾ ಆಸ್ಪತ್ರೆ, ತಾಲ್ಲೂಕು ಆಸ್ಪತ್ರೆ, ಸಮುದಾಯ ಆಸ್ಪತ್ರೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಮಂಜೂರಾದ ಹಾಗೂ ಖಾಲಿಯಿರುವ ಹುದ್ದೆಗಳ ತಾಲ್ಲೂಕುವಾರು ವಿವರಗಳನ್ನು ಅನುಬಂಧ-1 ರಲ್ಲಿ ನೀಡಲಾಗಿದೆ.
ಆ	ಮೊಳಕಾಲ್ಮೂರು ತಾಲ್ಲೂಕಿನಲ್ಲಿ ಬರುವ ಆಸ್ಪತ್ರೆಗಳಲ್ಲಿ ವೈದ್ಯರು ಮತ್ತು ವೈದ್ಯಕೀಯೇತರ ಹುದ್ದೆಗಳು ಖಾಲಿಯಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಬಂದಿದ್ದಲ್ಲಿ, ತಾತ್ಕಾಲಿಕವಾಗಿ ಯಾವ ಕ್ರಮ ಕೈಗೊಳ್ಳಲಾಗಿದೆ;	ಬಂದಿದೆ. ಖಾಲಿ ಇರುವ ವೈದ್ಯರ ಹುದ್ದೆಗಳಿಗೆ ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಂಡು ಸಾರ್ವಜನಿಕರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಇ	ರಾಜ್ಯದಲ್ಲಿ ಸರ್ಕಾರಿ ಆಸ್ಪತ್ರೆಗಳಿಗೆ ಅದರಲ್ಲೂ ಹಳ್ಳಿಗಳಿಗೆ ವೈದ್ಯರು ಕೆಲಸ ಮಾಡಲು ಬರುವುದಕ್ಕೆ ಸರ್ಕಾರ ಇದುವರೆವಿಗೂ ಯಾವ ಕ್ರಮ ಕೈಗೊಳ್ಳಲಾಗಿದೆ; ಹಾಗಿದ್ದಲ್ಲಿ, ವಿವರ ನೀಡುವುದು;	ವೈದ್ಯರ ನೇಮಕಾತಿ ಸಮಾಲೋಚನೆ ನಂತರ ಹೆಚ್ಚಿನ ವೈದ್ಯರು ಕರ್ತವ್ಯಕ್ಕೆ ವರದಿ ಮಾಡಿಕೊಳ್ಳದೆ ಇರುವುದರಿಂದ ಕೆಪಿಎಸ್‌ಸಿ ಯಿಂದ ತಜ್ಞ ವೈದ್ಯರು ಮತ್ತು ಸಾ.ಕ.ವೈದ್ಯಾಧಿಕಾರಿಗಳ ಹೆಚ್ಚುವರಿ ಪಟ್ಟಿಯನ್ನು ಕಳುಹಿಸಿಕೊಡುವಂತೆ ಕರ್ನಾಟಕ ಲೋಕಸೇವಾ ಆಯೋಗಕ್ಕೆ ದಿ:01.12.2018 ರಂದು ಪತ್ರ ಬರೆಯಲಾಗಿದೆ.
ಈ	ಮೊಳಕಾಲ್ಮೂರು ತಾಲ್ಲೂಕಿನಲ್ಲಿ ಆಸ್ಪತ್ರೆಗಳಲ್ಲಿರುವ ವೈದ್ಯರ ಕೊರತೆಯನ್ನು ನೀಗಿಸಲು ಸರ್ಕಾರ ಯಾವ ಕ್ರಮ ಕೈಗೊಳ್ಳಲಾಗಿದೆ?	ಹಾಗೆಯೇ, ವಯೋನಿವೃತ್ತಿ ಹೊಂದಿದ ತಜ್ಞರು ಹಾಗೂ ವೈದ್ಯರನ್ನು 65 ವರ್ಷ ವಯಸ್ಸಿನವರೆಗೆ ಪ್ರತೀ ವರ್ಷ ನವೀಕರಿಸುವ ಷರತ್ತಿಗೊಳಪಟ್ಟು ಗುತ್ತಿಗೆ ಆಧಾರದಲ್ಲಿ ಮರು ನೇಮಕಾತಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದೆ. ಎಂ.ಬಿ.ಬಿ.ಎಸ್. ಪದವಿಯನ್ನು ಸರ್ಕಾರಿ ಕೋಟಾದಲ್ಲಿ ಪೂರ್ಣಗೊಳಿಸಿದ ವೈದ್ಯರುಗಳನ್ನು ಒಂದು ವರ್ಷ ಕಡ್ಡಾಯ ಗ್ರಾಮೀಣ ಸೇವೆಯಡಿಯಲ್ಲಿ ಸೇವೆ ಸಲ್ಲಿಸಲು ನೇಮಿಸಲಾಗುತ್ತಿದೆ ಹಾಗೂ ವೈದ್ಯರುಗಳನ್ನು ಖಾಲಿ ಹುದ್ದೆಗೆ ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲಾಗುತ್ತಿದೆ.

ಪತ್ರ ಸಂಖ್ಯೆ: ಆಕುಕ 53 ಹೆಚ್‌ಎಸ್‌ಡಿ 2018

(ಶಿವಾನಂದ ಎಸ್. ಪಾಟೀಲ್)
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು

Taluk wise Sanction, Working & Vacancy Position of Specialist, SMO / DCMO/CMO & Dental in the Dept of Health and F W Services												
					Specialist				DENTAL			
Sl No	Taluk	Sl No	Type	Name of Hospital	Sanctioned	Working	Contract	Vacant	Sanctioned	Working	Contract	Vacant
1	2	3	4	5	6	7	8	9	10	11	12	13
1 BENGALURU URBAN												
1	Anekal	1	GH	Anekal	9	9		0	1	1		
2	Bengaluru North	2	GH	Yelahanka	10	10		0	1	1		
		3	CHC	Kadugondana Halli	4	4		0	1	1		
3	Bengaluru East	4	GH	Krishnarajapuram	10	10		0	1	1	0	0
			CHC	Avalahalli	4	4		0	1	1		
4	Bengaluru South	5	CHC	Chandrappa Circle	4	4		0	1	1		
		6	CHC	Kaggalipura	4	4		0	1	1		
		7	CHC	Kengeri	4	4		0	1	1		
5		8	HOSP	K C General Hospital, Malleshwaram,	47	46		1	2	2	0	0
6		9	HOSP	General Hospital, Jayanagara, Bangalore	46	46		0	2	2		
				W & C H (100Beds)	2	2		0	0	0		
7		10	GH	Sir C.V.Raman, Gen. Hosp. Indiranagar,	50	40		10	1	1		
10		13	HOSP	Leprosy Hospital, Bangalore	6	6		0	0	0		
13		16	GMS	GMS, Bangalore office	2	2		0	0	0	0	0
14		17	PHI	PHI, Bangalore office	3	3		0	0	0		0
15		18		LH Dispensery. Bangalore	4	[illegible]		0	0	0		0
[illegible]		[illegible]	FC	Bangalore	2			0				
[illegible]		[illegible]	[illegible]	SSPL ?	1			0				

Sl No	Taluk	Sl No	Type	Name of Hospital	Specialist				DENTAL			
					Sanctioned	Working	Contract	Vacant	Sanctioned	Working	Contract	Vacant
1	2	3	4	5	6	7	8	9	10	11	12	13
21		21	DHS	Dispensery	1	1		0		0		0
				TOTAL	**213**	**202**		**11**	**13**	**13**	**0**	**0**
2 BENGALURU RURAL												
1	Devanahalli	1	GH	Devanahalli	8	6		2	1	1	0	0
		2	CHC	Vijayapura, Devanahalli Tq	4	3		1	1	1		0
2	Doddaballapura	3	GH	Doddaballapura	8	7		1	1	1		0
				W &CH Doddaballapura	3	3		0	0	0	0	0
3	Hoskote	4	GH	Hosakote	10	10		0	1	1		0
4	Nelamangala	5	GH	Nelamangala	10	10		0	1	1		0
		6	CHC	Thyamagonglu, Nelamangala Tq	4	4		0	1	1		0
				TOTAL	**47**	**43**		**4**	**6**	**6**		**0**
3 RAMANAGAR												
1	Ramnagara	1	DH	Ramanagara	18	14		4	2	2		0
		2	CHC	Bidadi, Ramanagara Tq	4	4		0	1	1		0
2	Channapatna	3	GH	Channapatna	14	13		1	1	1		0
3	Kanakapura	4	GH	Kanakapura	12	11		1	1	1		0
		5	CHC	Harohalli, Kanakapura Tq	4	4		0	1	1		0
		6	CHC	Sathanoor, Kanakapura Tq	4	3		1	1	1		0
4	Magadi	7	GH	Magadi	10	8		2	2	2		0
		8	CHC	Solur Magadi Tq	4	3		1	1	1		0
				[illegible]	[illegible]	60		[illegible]	[illegible]	[illegible]		[illegible]

					Specialist				DENTAL			
Sl No	Taluk	Sl No	Type	Name of Hospital	Sanctioned	Working	Contract	Vacant	Sanctioned	Working	Contract	Vacant
1	2	3	4	5	6	7	8	9	10	11	12	13
1	Kolar	1	GH	K G F Kolar	9	9		0	0	0	0	0
		2		Women and Children KGF	4	4		0	0	0	0	0
				KGF ED HOSPITAL	1	1		0	0	0	0	0
		3	DH	S N R Hospital Kolar	30	25		5	2	2		0
2	Bangarpet	4	GH	Bangarpet	10	7		3	1	1		0
		5	CHC	Bethamangala, Bangarpet Tq	4	2		2	1	1		0
3	Malur	6	GH	Malur	10	8		2	1	1		0
4	Mulabagal	7	GH	Mulabagilu	10	9		1	1	1		0
5	Srinivaspura	8	GH	Srinivasapura	10	8		2	1	1		0
		9	CHC	Gownapalli, Srinivaspura Tq	4	3		1	1	1		0
				TOTAL	**92**	**76**		**16**	**8**	**8**		**0**
5 CHIKKABALLAPUR												
1	Chikkaballapura	1	DH	Chikkaballapur	32	28		4	1	1		0
2	Bagepalli	2	GH	Bagepalli	8	5		3	1	1		0
		3	CHC	Guluru, Bagepalli Tq	4	3		1	1	1		0
3	Chintamani	4	GH	Chintamani	10	10		0	1	0		1
				W& CH Chintamani	2	2		0		0		0
		5	CHC	Batlahalli	4	1		3	1	1		0
4	Gowribidanur	6	GH	Gowribidanur	9	8		1	1	1		0
				W&CH Gowribidanur	[illegible]	2		0		0		[illegible]

Sl No	Taluk	Sl No	Type	Name of Hospital	Specialist				DENTAL			
					Sanctioned	Working	Contract	Vacant	Sanctioned	Working	Contract	Vacant
1	2	3	4	5	6	7	8	9	10	11	12	13
5	Gudibande	7	GH	Gudibande	4	2	1	1	1	1		0
6	Sidlagatta	8	GH	Shidlagatta	8	7		1	1	1		0
				TOTAL	83	68	1	14	8	7		1
6 TUMKUR												
1	Tumkur	1	DH	Tumkur	37	36		1	3	3		0
2	Chikkanayakanahalli	2	GH	Chikkanayakanahalli	10	7		3	1	0	1	0
3	Gubbi	3	GH	Gubbi	11	10		1	1	1		0
		4	CHC	M N Kote, Gubbi Tq	4	4		0	1	1	0	0
4	Koratagere	5	GH	Koratagere	12	11		1	1	1		0
5	Kunigal	6	GH	Kunigal	12	10		2	1	1		0
		7	CHC	Amruturu, Kunigal Tq	4	3		1	1	1		0
6	Madhugiri	8	GH	Madhugiri	11	10	1	0	1	1		0
7	Pavagada	9	GH	Pavagada	11	9		2	1	0	1	0
		10	CHC	Y N Hoskote, Pavagada Tq	4	1		3	1	1		0
		11	CHC	Tirumani, Pavagada Tq	4	1		3	1	1		0
8	Sira	12	GH	Sira	17	14		3	2	2		0
9	Tiptur	13	GH	Tiptur	11	9		2	1	0	1	0
				W & C H (60Beds)	6	4		2		0		0
10	[illegible]	14	[illegible]	Turuvekere	11	7		4	1	1		
				TOTAL	16[illegible]		1	[illegible]	17	14	[illegible]	

Sl No	Taluk	Sl No	Type	Name of Hospital	Specialist Sanctioned	Specialist Working	Specialist Contract	Specialist Vacant	DENTAL Sanctioned	DENTAL Working	DENTAL Contract	DENTAL Vacant
1	2	3	4	5	6	7	8	9	10	11	12	13
1	Chitradurga	1	DH	Chitradurga	33	31		2	2	1		1
				Trama care centre, Chitradurga	6	4		2	0	0		0
		2	CHC	Sirigere	4	2		2	1	0	1	0
		3	CHC	Bharama Sagara	4	0		4	1	1		0
2	Challakere	4	GH	Challakere	10	9	1	1	1	1		0
		5	CHC	Nayakanahatti	4	1		3	1	1		0
		6	CHC	Parashuramapura	4	0		4	1	0	0	1
3	Hiriyur	7	GH	Hiriyur	10	8		2	1	1		0
		8	CHC	Maradihalli, Hiriyur Tq	4	3		1	1	1		0
		9	CHC	Dharmapura, Hiriyur Tq	4	0		4	1	1		0
4	Holalkere	10	GH	Holalkere	10	9		1	1	1		0
		11	CHC	B Durga, Holalkere Tq	4	0		4	1	1		0
5	Hosadurga	12	GH	Hosadurga	10	6	1	3	1	1		0
		13	CHC	Belaguru, Hosadurga Tq	4	1		3	1	1		0
		14	CHC	K Kenchanapura, Hosadurga Tq	4	1		3	1	1		0
		15	CHC	Srirampura, Hosadurga Tq	4	1		3	1	0	0	1
6	Molakalmuru	16	GH	Molakalmuru	10	3		7	1	0	1	0
		17	CHC	Rampura, Molakalmuru Tq	4	0		4	1	1		0
				TOTAL	[illegible]	79	[illegible]	53	18	13	2	

Sl No	Taluk	Sl No	Type	Name of Hospital	Specialist Sanctioned	Specialist Working	Specialist Contract	Specialist Vacant	DENTAL Sanctioned	DENTAL Working	DENTAL Contract	DENTAL Vacant
1	2	3	4	5	6	7	8	9	10	11	12	13
1	Davanagere	1	DH	Chigateri General Hospital	42	40		2	2	1		1
		2	HOSP	Davanagere W&C	5	5		0	0	0		0
2	Channagiri	3	GH	Channagiri	10	9		1	1	1		0
		4	CHC	Santhebennur, Channagiri Tq	4	0		4	1	1		0
		5	CHC	Kerebilachi	4	1		3	1	1		0
3	Honnali	6	GH	Honnali	10	9		1	1	1		0
			CHC	Nyamathi	4	2		2	1	1		0
4	Harihara	7	GH	Harihara	10	9		1	1	1		0
		8	CHC	Malebennur, Harihara Tq	4	2		2	1	1		0
5	Harapanahalli	9	GH	Harapanahalli	10	8		2	1	1		0
		10	CHC	Telagi, Harapaanahalli Tq	4	1		3	1	1		0
		11	CHC	Arasikere, Harappanahalli Tq	4	2		2	1	1		0
6	Jagaluru	12	GH	Jagalur	10	7		3	1	1		0
				TOTAL	121	95		26	13	12		1
9 SHIMOGA												
1	Shimoga	1	CHC	Ayanur, Shimoga Tq	4	2		2	1	1		0
			CHC	Holaluru, Shimoga Tq.	4	3		1	1	1		0
2	Bhadravathi	2	GH	Bhadravathi	14	13		1	1	1		0
		3	CHC	Holehonnur, Bhadravathi Tq	[illegible]	4		[illegible]	1	1		0
			[illegible]	[illegible]								

					Specialist				DENTAL			
Sl No	Taluk	Sl No	Type	Name of Hospital	Sanctioned	Working	Contract	Vacant	Sanctioned	Working	Contract	Vacant
1	2	3	4	5	6	7	8	9	10	11	12	13
4	Sagar	5	GH	Sagar	14	8		6	1	1		0
				W & C H (60 Beds)	8	5		3	0	0		0
		6	CHC	Anandapuram	4	0		4	1	1		0
5	Shikaripura	6	GH	Shikaripura	29	21		8	2	2		0
		7	CHC	Shiralkoppa	4	0		4	1	1		0
6	Soraba	8	GH	Soraba	10	2		8	1	0		1
		9	CHC	Anavatti	4	2		2	1	0	1	0
7	Thirthahalli	10	GH	Thirthahalli	10	7		3	1	1		0
		11	CHC	Kannangi, Thirthahalli	4	2		2	1	1		0
				TOTAL	**123**	**73**		**50**	**14**	**11**	**2**	**1**
10	**MYSORE**											
1	Mysore	1	HOSP	E D Hospital Mysore	5	5		0	0	0		0
		2	HFWT	HFWTC, Mysore	1	1		0	0	0		0
		3	HOSP	SMT Dispensary	3	3		0	0	0		0
		4	HOSP	V V Puram Dispensary	2	2		0	0	0		0
		5	CHC	Jayanagara, Mysore	4	4			1	1		
		6	CHC	Jayaprua, Mysore	4	4		0	1	1		0
		7	HOSP	N P C Dispensary	1	1		0	0	0		0
2	Heggadadevanakote	8	GH	Heggadadevanakote	13	13		0	1	1		0
		9	[illegible]	Sarguru, H D Kote	1	2		2	1	1		0

Sl No	Taluk	Sl No	Type	Name of Hospital	Specialist				DENTAL			
					Sanctioned	Working	Contract	Vacant	Sanctioned	Working	Contract	Vacant
1	2	3	4	5	6	7	8	9	10	11	12	13
3	Hunsur	10	GH	Hunsur	9	9		0	1	1		0
4	Krishnarajanagar	11	GH	K R Nagar	12	12		0	2	2		0
				W& CH K R Nagar	3	3		0	0	0		0
		12	CHC	Saligrama, K R Nagara	4	4		0	1	1		0
5	Nanjanagudu	13	GH	Nanjanagudu	10	7		3	2	1		1
				W& CH Nanjanagudu	3	3		0	0	0		0
		14	CHC	Hullahalli, Nanjanagud Tq	4	4		0	1	1		0
		15	CHC	Tagadur, Nanjanagudu Tq	4	2		2	1	1		0
6	Piriyapatna	16	GH	Piriyapatna	13	11		2	2	2		0
7	T Narasipura	17	GH	T Narasipura	14	13		1	1	1		0
		18	CHC	Bannur	4	3		1	1	1		0
		19	CHC	Talkad	4	-1		5	1	1		0
		20	CHC	Mugur	4	4		0	1	1		0
				TOTAL	125	109		16	18	17		1
11	MANDYA											
1	Mandya	1	CHC	Shivalli	4	1		3	1	1		0
		2	CHC	Kilara	4	3		1	1	1		0
2	Krishnara[illegible]	3	GH	Krishnarajapete	12	11		1	2	1		1
		[illegible]	CHC	Bo[illegible]	4	2		2	1	1		[illegible]
										1		

					Specialist				DENTAL			
Sl No	Taluk	Sl No	Type	Name of Hospital	Sanctioned	Working	Contract	Vacant	Sanctioned	Working	Contract	Vacant
1	2	3	4	5	6	7	8	9	10	11	12	13
3	Maddur	6	GH	Maddur	12	10		2	1	1		0
		7	CHC	K M Doddi (Bharathinagara)	4	4		0	1	1		0
4	Malavalli	8	GH	Malavalli	11	11		0	1	1		0
		9	CHC	Kirugavalu	4	2		2	1	1		0
5	Nagamangala	10	GH	Nagamangala	12	11		1	2	2		0
		11	CHC	Belluru	5	5		0	1	1		0
		12	CHC	Bindiganavile, Nagamangala Tq	4	3		1	1	1		0
6	Pandavapura	13	GH	Pandavapura	12	11		1	2	1		1
		14	CHC	Chinakurali, Pandavapura Tq	4	3		1	1	1		0
7	Sri Rangapatna	15	GH	Srirangapatna	10	9		1	1	1		0
		16	CHC	Arakere, Srirangapatna Tq	4	4		0	1	1		0
				TOTAL	**110**	**92**		**18**	**19**	**17**		**2**
12	**CHAMARAJANAGARA**											
1	Chamaraja-nagara	1	DH	Chamarajanagara	23	17		6	2	2		0
		2		W & C H (60 Beds)	6	0		6		0		0
		3	CHC	Santhemarahalli, Chamarajanagara Tq	4	2		2	1	1		0
				W& GH Santhemarahalli,	4	4		0		0		0
2	Gundlupet	3	GH	Gundlupete	9	7		2	1	1		0
				W& CH Gundlupete	3	3		0		0		0
			[illegible]	Kabballi	4	2		2	1	1		[illegible]

Sl No	Taluk	Sl No	Type	Name of Hospital	Specialist				DENTAL			
					Sanctioned	Working	Contract	Vacant	Sanctioned	Working	Contract	Vacant
1	2	3	4	5	6	7	8	9	10	11	12	13
		5	CHC	Beguru	4	3		1	1	1		0
3	Kollegala	6	GH	Kollegala	12	11		1	1	1		0
4	Yelandur	7	GH (CHC)	Yalandur	4	4		0	1	1		0
				TOTAL	73	53		20	8	8		0
13	KODAGU											
1	Madikeri	1	DH	Madikeri	34	15		19	1	1		0
		2	CHC	Napoklu, Madikere Tq	4	3		1	1	1		0
2	Somwarpet	3	GH	Somwarpet	10	3		7	1	0	1	0
		4	CHC	kushalnagar	6	4		2	1	1		0
		5	CHC	Shanivarsanthe, Somwarpet Tq	4	1		3	1	1		0
3	Virajpet	6	GH	Virajpet	13	7		6	1	1		0
		7	CHC	Gonikoppa	5	5		0	1	1		0
		8	CHC	Siddapura, Virajpet Tq	4	0		4	1	1		0
		9	CHC	Polibetta	6	3		3	1	1		0
		10	CHC	Kutta	4	0		4	1	0	1	0
				TOTAL	90	41		49	10	8	2	0
14	HASSAN											
1	Alur	1	GH	Alur	11	10		1	1	1		0
2	Arkalgudu	2	GH	Arkalgudu	15	7		8	2	2		0
		3	CHC	Konanur [illegible] Tq	[illegible]	0		4	1	1		[illegible]
			GH	[illegible]				[illegible]				

					Specialist				DENTAL			
Sl No	Taluk	Sl No	Type	Name of Hospital	Sanctioned	Working	Contract	Vacant	Sanctioned	Working	Contract	Vacant
1	2	3	4	5	6	7	8	9	10	11	12	13
		5	CHC	Gandasi, Arsikere Tq	4	0		4	1	1		0
		6	CHC	J C Pura, Arasikere Tq	4	3		1	1	1		0
4	Belur	7	GH	Belur	10	9		1	1	1		0
		8	CHC	Halebeedu, Belur tq	4	0		4	1	1		0
		9	CHC	Arehalli, Belur Tq	4	1		3	1	1		0
5	Hassan	10	CHC	Dudda, Hassan Tq	4	0		4	1	1		0
		11	CHC	Mosalehosahalli, Hassan Tq	4	2		2	1	1		0
		12	CHC	Shanthigrama, Hassan Tq	4	3		1	1	1		0
6	Holenarasipura	13	GH	Holenarasipura	21	15		6	1	1		0
				W& CH Holenarasipura	3	3		0		0		0
		14	CHC	Padavalahippe, H N Pura Tq	4	3		1	1	1	0	0
		15	CHC	Doddakunche, Holenarasipura	4	3		1	1	1		0
		16	CHC	Halli Mysore, H N Pura	4	0		4	1	1		0
7	Sakaleshpura	17	GH	Sakaleshpura	10	3		7	1	1		0
8	Channarayapatna	18	GH	Channarayapatna	10	8		2	1	1		0
		19	CHC	Hirisave, C R Patna Tq	4	1		3	1	1		0
		20	CHC	Udayapura, C R Patna Tq	4	2		2	1	1		0
		21	CHC	Nuggehalli, Channarayapatna Tq	4	2		2	1	1		0
		22	CHC	Sravanabelagola, C R Patna	[illegible]	2		2	[illegible]	1		0

					Specialist				DENTAL			
Sl No	Taluk	Sl No	Type	Name of Hospital	Sanctioned	Working	Contract	Vacant	Sanctioned	Working	Contract	Vacant
1	2	3	4	5	6	7	8	9	10	11	12	13
				TOTAL	149	83	1	65	23	23		0
15	CHIKKMAGALUR											
1	Chikkamagalur	1	DH	Chikkamagaluru	27	20		7	2	2		0
		2	DH	Chikkamagalur (W&C)	5	4		1		0		0
2	Kadur	3	GH	Kadur	11	9		2	2	2		0
		4	GH	Birur	6	4		2	1	1		0
		5	CHC	Panchanahalli, Kadur Tq	4	1		3	1	0		1
3	Koppa	6	GH	Koppa	11	7		4	2	2		0
4	Mudigere	7	GH	Mudigere	15	9		6	1	1		0
		8	CHC	Kalasa, Mudigere Tq	4	0		4	1	1		0
5	Narasimharajapura	9	GH	Narasimharajapura	11	9		2	2	2		0
6	Sringeri	10	GH	Sringeri	4	2		2	1	1		0
7	Tarikere	11	GH	Tarikere	11	9		2	1	1		0
		12	CHC	Ajjampura, Tarikere Tq	4	1		3	1	1		0
				TOTAL	113	75		38	15	14		1
16	UDUPI											
1	Udupi	1	DH	Udupi	22	20		2	1	1		0
		2	HOSP	Udupi (W&C)	6	6		0		0		0
		3	CHC	Brahmavara, Udupi Tq	4	3		1	1	1		0
		4	[illegible]	[illegible]	4	1		[illegible]	1	1		
					1				1			

Sl No	Taluk	Sl No	Type	Name of Hospital	Specialist Sanctioned	Specialist Working	Specialist Contract	Specialist Vacant	DENTAL Sanctioned	DENTAL Working	DENTAL Contract	DENTAL Vacant
1	2	3	4	5	6	7	8	9	10	11	12	13
2	Karkala	6	GH	Karkala	12	8		4	1	1		0
		7	CHC	Hebri, Karkala Tq	4	1		3	1	1		0
		8	CHC	Nitte, Karkala Tq	4	0		4	1	1		0
3	Kundapur	9	GH	Kundapur	10	10		0	1	1		0
		10	CHC	Bainduru, Kundapura Tq	4	3		1	1	1		0
				TOTAL	**74**	**56**		**18**	**9**	**9**		**0**
17	**DAKSHINA KANNADA**											
1	Mangalore	1	DH	Wenlock Hospital, Mangalore	33	23		10	2	1		1
		2	HOSP	T B Hospital, Mudushedde,	3	3		0		0		0
		3	HOSP	Lady Goshen Hospital, Mangalore	4	3		1		0		0
		4		Urban Welfare Centre, Kadri, Mangalore (PHC)	1	1		0		0		0
		5	CHC	Mudubidare, Mangalore	5	3		2	1	1		0
		6	CHC	Mulki, Mangalore	5	5		0	1	1		0
2	Bantwala	7	GH	Bantwala	9	7		2	2	2		0
		8	CHC	Vamanapaduvu, Bantwal Tq	4	1		3	1	1		0
		9	CHC	Vitla, Bantwal Tq	4	2		2	1	1		0
3	Belthangadi	10	GH	Belthangadi	10	7		3	2	2		0
4	Puttur	11	GH	Puttur	13	6		7	2	2		0
5	Sulya	12	GH	Sulya	8	5		3	2	2		0
				TOTAL	99	66		[illegible]	14	13		

Sl No	Taluk	Sl No	Type	Name of Hospital	Specialist				DENTAL			
					Sanctioned	Working	Contract	Vacant	Sanctioned	Working	Contract	Vacant
1	2	3	4	5	6	7	8	9	10	11	12	13
18	BELGAUM											
1	Athani	1	GH	Athani	14	9		5	2	1		1
		2	CHC	Kagawad, Athani Tq	5	5		0	1	1		0
2	Belgaum	3	CHC	Hirebagewadi, Belgaum Tq	5	3		2	1	1		0
3	Chikkodi	4	GH	Chikkodi	14	8		6	2	2		0
		5	CHC	Nippani Chikkodi Tq	5	5		0	1	1		0
		6	CHC	Examba, Chikkodi Tq	6	2		4	1	1		0
		7	CHC	Kabburu, Chikkodi Tq	5	3		2	1	1		0
4	Gokak	8	GH	Gokak	17	12		5	2	1		1
			GH	W & C H (100Beds)	8	2		6	0	0		0
		9	CHC	Mudalagi, Gogak Tq	5	2		3	1	0		1
5	Hukkeri	10	GH	Hukkeri	11	10		1	1	1		0
		11	CHC	Ammanagi (Nidasosi), Hukkeri Tq	5	3		2	1	1		0
		12	CHC	Sankeshwar, Hukkeri Tq	7	6		1	1	1		0
6	Khanapur	13	GH	Khanapur	11	7		4	1	1		0
		14	CHC	Nandagada, Khanapur Tq	5	1		4	1	1		0
7	Bailhongala	15	GH	Bailhongala	13	10		3	2	2		0
		16	CHC	Naganur, Bailhongal Tq	5	2		3	1	1		0
		[illegible]	[illegible]	Kithur [illegible] Tq	5	4		1	1			

Sl No	Taluk	Sl No	Type	Name of Hospital	Specialist Sanctioned	Specialist Working	Specialist Contract	Specialist Vacant	DENTAL Sanctioned	DENTAL Working	DENTAL Contract	DENTAL Vacant
1	2	3	4	5	6	7	8	9	10	11	12	13
			CHC	Tq								
8	Ramadurga	18	GH	Ramadurga	13	8		5	2	0		2
		19	CHC	Hosakoti, Ramdurg Tq	5	2		3	1	0	1	0
9	Raybag	20	GH	Raybag	11	9		2	1	1		0
		21	CHC	Kuduchi, Raybag Tq	5	2		3	1	1		0
		22	CHC	Mugalkhed, Raybag Tq	5	3		2	1	0		1
10	Soundatti	23	GH	Soundathi	18	13		5	2	1		1
		24	CHC	Yeragatti, Sounadatti Tq	5	3		2	1	1		0
				TOTAL	**213**	**135**		**78**	**31**	**22**	**1**	**8**
19	**UTTARA KANNADA (Karwara)**											
1	Karwar	1	DH	Karwar	16	0		16	2	0	1	1
2	Ankola	2	GH	Ankola	8	2	1	5	2	2		0
3	Bhatkal	3	GH	Bhatkal	8	1		7	1	1		0
		4	CHC	Shirali	4	4		0	1	1		0
4	Haliyal	5	GH	Haliyal	7	2		5	1	0	1	0
		6	GH	Dandeli, Haliyal Tq	5	1		4	1	0	1	0
				W& CH Dandeli,	4	2		2		0		0
5	Hoonnavar	7	GH	Honnavara	8	1		7	1	1		0
6	Kumta	8	GH	Kumta	8	7		1	1	1		0
7	Mundgod	9	GH	Mundgod	8	2		6	1	1		0
		10	CHC	Pala	4	0		4	1	0		0

					Specialist				DENTAL			
Sl No	Taluk	Sl No	Type	Name of Hospital	Sanctioned	Working	Contract	Vacant	Sanctioned	Working	Contract	Vacant
1	2	3	4	5	6	7	8	9	10	11	12	13
8	Siddapura	11	GH	Siddapura	10	5		5	1	1	0	0
9	Sirsi	12	GH	Sirsi	9	7		2	1	0	1	0
10	Supa (Joida)	13	GH	Supa (Joida)	10	2		8	1	0	1	0
11	Yellapura	14	GH	Yellapura	9	2		7	1	1		0
				TOTAL	**118**	**38**	**1**	**79**	**16**	**9**	**6**	**1**
20	**DHARWAD**											
1	Dharwad	1	DH	Dharwad	25	22		3	1	1		0
2	Hubli	2	HFWT	HFWTC, Hubli	2	0		2	0	0		0
		3	SSAU	Hubli	1	1		0	0	0		0
3	Kalaghatagi	4	GH	Kalaghatagi	10	9		1	1	1		0
4	Kundgol	5	GH	Kundgol	10	8		2	1	1		0
5	Navalgund	6	GH	Navalgund	10	5		5	1	1		0
				TOTAL	**58**	**45**		**13**	**4**	**4**		**0**
21	**GADAG**											
1	Gadag	1	DH	Gadag	15	6		9	2	0		2
				W& CH Gadag	4	4		0		0		0
2	Mundargi	3	GH	Mundargi	10	5	1	4	1	1		0
3	Nargund	4	GH	Nargund	10	5	1	4	1	1		0
4	Rona	5	GH	Rona	10	5		5	1	1		0
		6	[illegible]	[illegible]	1	0		3	1	1		0
	[illegible]	7				[illegible]		3				[illegible]

					Specialist				DENTAL			
Sl No	Taluk	Sl No	Type	Name of Hospital	Sanctioned	Working	Contract	Vacant	Sanctioned	Working	Contract	Vacant
1	2	3	4	5	6	7	8	9	10	11	12	13
		8	CHC	Lakshmeshwar, Shirahatti Tq	4	2		2	1	1		0
				TOTAL	66	32		30	8	6		2
22 HAVERI												
1	Haveri	1	DH	Haveri	57	39		18	3	1	0	2
				W & C H (30 Beds)	5	1		4		0		0
		2	CHC	Guttala, Haveri Tq	4	1		3	1	1		0
2	Byadgi	3	GH	Byadgi	10	8		2	1	1		0
3	Hanagal	4	GH	Hanagal	10	8		2	1	1		0
		5	CHC	Akki Alur, Hangal Tq	5	2		3	1	0		1
4	Hirekerur	6	GH	Hirekerur	12	7		5	1	1		0
		7	CHC	Masur, Hirekerur Tq	4	4		0	1	1		0
		8	CHC	Rattihalli, Hirekerur Tq	4	1		3	1	1		0
5	Ranibennur	9	GH	Ranibennur	10	10		0	1	1		0
6	Savanur	10	GH	Savanur	10	5		5	1	1	0	0
7	Shiggaon	11	GH	Shiggaon	10	8		2	1	1		0
		12	CHC	Bankapura, Shiggaon Tq	4	2		2	1	0		1
				TOTAL	145	96	4	49	14	10		4
23 VIJAYAPURA												
1	Basavana Bagewadi	1	GH	B-Bagewadi	10	6		4	1	1		0
		2	CHC	Nidagundi, B Bagewadi Tq	4	1		3	1	0		1
2	Vijayapura	3	DH	Vijayapura	33	28		5	3	3		0

Sl No	Taluk	Sl No	Type	Name of Hospital	Specialist Sanctioned	Specialist Working	Specialist Contract	Specialist Vacant	DENTAL Sanctioned	DENTAL Working	DENTAL Contract	DENTAL Vacant
1	2	3	4	5	6	7	8	9	10	11	12	13
				W & CHVijayapura	4	4		0				
3	Indi	4	GH	Indi	10	8	1	1	1	1		0
		5	CHC	Tadawalaga, Indi Tq	4	3		1	1	1		0
		6	CHC	Chadachan, Indi Tq	4	1		3	1	0		1
4	Muddebihal	7	GH	Muddebihal	10	3		7	1	0	1	0
		8	CHC	Talikote, Muddebihal Tq	4	1		3	1	0	1	0
		9	CHC	Kalgi, Muddebihal Tq	4	2		2	1	0		1
		10	CHC	Nalattawada, Muddebihal Tq	4	1		3	1	0	1	0
5	Sindagi	11	GH	Sindagi	10	3		7	1	0	1	0
		12	CHC	Almelu, Sindagi Tq	4	0		4	1	0		1
		13	CHC	Kalkeri, Sindagi Tq	4	0		4	1	0		1
		14	CHC	Moratagi, Sindagi Tq	4	1		3	1	0	1	0
				TOTAL	113	62	1	50	16	6	5	5
24	BAGALKOTE											
1	Bagalkote	1	DH	Bagalkote	29	23		6	1	1	0	0
				W & CH Bagalkote	5	5		0		0		0
		2	GH	50 Beded Old Hospital, Bagalkote	4	3		1	1	1		0
2	Badami	3	GH	Badami	10	9		1	1	1		0
		4	[illegible]	[illegible]edgudda, Badami	4	1		3	1	[illegible]	[illegible]	0
		[illegible]		[illegible]dami Tq	1			3	1			

Sl No	Taluk	Sl No	Type	Name of Hospital	Specialist Sanctioned	Specialist Working	Specialist Contract	Specialist Vacant	DENTAL Sanctioned	DENTAL Working	DENTAL Contract	DENTAL Vacant
1	2	3	4	5	6	7	8	9	10	11	12	13
		[illegible]	GH	Bilagi	[illegible]	[illegible]		[illegible]	[illegible]	[illegible]		[illegible]
		7	CHC	Girisagara, Bilagi Tq	4	0		4	1	0		1
4	Hunugund	8	GH	Hunugund	11	4		7	1	1		0
		9	CHC	Kudala Sangama, Hungunda Tq	4	1		3	1	1		0
		10	GH	Ilkal	6	4		2	1	0	1	0
				W & C H (30 Beds)	7	1		6				
5	Jamakhandi	11	GH	Jamakhandi	12	9		3	1	0		1
		12	CHC	Rabkavi Banahatti, Jamakhandi Tq	4	3		1	1	1		0
6	Mudhol	13	GH	Mudhol	12	8		4	1	1		0
		14	CHC	Mahalingapur, Mudhol Tq	5	0		5	1	1		0
				TOTAL	**131**	**80**	**0**	**51**	**14**	**9**	**2**	**3**
25	**KALBURGI**											
1	Kalburgi	1	DH	Kalburgi	96	46		50	2	2	0	0
		2	RFWTC	Kalburgi	2	2		0		0		0
		3	SSAU	Kalburgi	2	2		0				0
		4	LTC	Kalburgi	2	2		0		0		0
2	Afzalpur	5	GH	Afzalpura	14	7	2	5	1	1		0
		6	CHC	D Ganagapura, Afzalpura Tq	4	1		3	1	1		0
		7	CHC	S Ganagapura, Afzalpura Tq	4	1		3	1	1		0
3	Aland	8	GH	Aland	13	5		8	2	1		1
		9	CHC	Madanahipparagi, Aland Tq	4	0		4	1	1		0
		10	CHC	Nimbarga Aland Tq	5	3		2	1			0

Sl No	Taluk	Sl No	Type	Name of Hospital	Specialist Sanctioned	Specialist Working	Specialist Contract	Specialist Vacant	DENTAL Sanctioned	DENTAL Working	DENTAL Contract	DENTAL Vacant
1	2	3	4	5	6	7	8	9	10	11	12	13
		11	CHC	Narona, Aland Tq	5	1		4	1	0		1
4	Chincholi	12	GH	Chincholi	12	6	1	5	2	1		1
		13	CHC	Gadikeshwar, Chincholi Tq	4	1		3	1	1		0
		14	CHC	Kunchavaram, Chincholi Tq	4	1		3	1	1		0
5	Chittapur	15	GH	Chittapur	9	4	2	2	1	1		0
		16	CHC	Shahbad, Chittapur Tq	4	3		1	1	1		0
		17	CHC	Wadi, Chittapur Tq	4	2		2	1	1		0
		18	CHC	Gundugurthi, Chittapur Tq	4	1		3	1	1		0
		19	CHC	Hebbal, Chittapura Tq	4	2		2	1	1		0
		20	CHC	Kalgi, Chittapura Tq	4	1		3	1	1		0
6	Jevargi	21	GH	Jevargi	11	7	3	1	1	1		0
		22	CHC	Nelogi, Jevargi Tq	4	2		2	1	1		0
		23	CHC	Yadrami, Jevargi Tq	4	1		3	1	1		0
7	Sedum	24	GH	Sedum	12	7	1	4	2	2		0
		25	CHC	Malkhed, Sedum Tq	4	3		1	1	1		0
		26	CHC	Mudhol, Sedum Tq	4	3		1	1	1		0
				TOTAL	239	114	9	115	27	24	0	3
26	YADAGIRI											
	Shahapur	1	[illegible]	Shahapur	11			[illegible]	1	0	1	0
		2		[illegible]								

					Specialist				DENTAL			
Sl No	Taluk	Sl No	Type	Name of Hospital	Sanctioned	Working	Contract	Vacant	Sanctioned	Working	Contract	Vacant
1	2	3	4	5	6	7	8	9	10	11	12	13
		3	CHC	Doranahalli , Shapur TQ.	4	3		1	1	0	1	0
2	Shorapur (Surapur)	4	GH	Shorapur (Surapur)	10	4		6	1	1		0
		5	CHC	Hunasagi, Surpur Tq	4	0		4	1	0		1
3	Yadgir	6	DH	Yadgir	15	10		5	2	0	1	1
				W& CH Yadgir	3	3						
		7	CHC	Gurumitkal, Yadgiri Tq	4	1		3	1	1		0
		8	CHC	Sydapura, Yadgir Tq	4	1		3	1	1		0
		9	CHC	Arekera B, Yadgir Tq	4	0		4	1	1		0
				TOTAL	**63**	**33**	**0**	**30**	**9**	**4**	**3**	**2**
27	**BIDAR**											
1	Aurad	1	GH	Aurad	17	11	1	5	2	2		0
		2	CHC	Santapur, Aurad Tq	4	3		1	1	1		0
		3	CHC	Kamalanagar, Aurad Tq	4	0		4	1	1		0
2	Basavakalyana	4	GH	Basavakalyana	17	15	1	1	2	1	0	1
				W & C H (30 Beds)	9	2		7				
		5	CHC	Rajeshwar, Basavakalyan Tq	4	2		2	1	1		0
		6	CHC	Hulsoor, Basavakalyana Tq,	4	1		3	1	1		0
3	Bhalki	7	GH	Bhalki	15	12		3	2	1	0	1
		8	CHC	Nitturu, Bhalki Tq	4	3		1	1	1		0
4	Bidar	9	MW	[illegible] Ward	8	8		0		[illegible]		0
[illegible]	Humnabad	9	GH	[illegible]	[illegible]	10		[illegible]	2		0	1

					Specialist				DENTAL			
Sl No	Taluk	Sl No	Type	Name of Hospital	Sanctioned	Working	Contract	Vacant	Sanctioned	Working	Contract	Vacant
1	2	3	4	5	6	7	8	9	10	11	12	13
		10	CHC	Chitaguppa, Humnabad Tq	4	1		3	1	1		0
		11	CHC	Hallikhed-B, Humnabad Tq	4	4		0	1	1		0
		12	CHC	Mannekhalli, Humnabad Tq	5	3		2	1	1		0
				TOTAL	116	75	3	38	16	13	0	3
28	RAICHUR											
1	Raichur	1	CHC	J Mallapura, Raichur Tq	4	2		2	1	1		0
2	Devadurga	2	GH	Devadurga	11	7	1	3	2	2	0	0
		3	CHC	Arakere, Devadurga Tq	4	1		3	1	1		0
		4	CHC	Jalahalli, Devadurga Tq	4	0		4	1	1		0
3	Lingasugur	5	GH	Lingasugur	13	10		3	1	1		0
		6	CHC	Mudgal, Lingasugur Tq	4	0		4	1	0	1	0
					4	0		4	1	0		1
		7	CHC	Anehosuru,	13	8		5	2	2		0
4	Manvi	8	GH	Manvi	4	0		4	1	1		0
		9	CHC	Kavital, Manvi Tq								
5	Sindhanoor	10	GH	Sindhanoor	11	7		4	2	2		0
				TOTAL	72	35	1	36	13	11	1	1
29	BELLARY											
1	Bellary	1	DH	Bellary	27	20		7	2	1		[illegible]
		[illegible]	[illegible]	Pappanagudi, Ballarii	4	[illegible]		[illegible]	1	0		

					Specialist				DENTAL			
Sl No	Taluk	Sl No	Type	Name of Hospital	Sanctioned	Working	Contract	Vacant	Sanctioned	Working	Contract	Vacant
1	2	3	4	5	6	7	8	9	10	11	12	13
		4	CHC	Kurugodu, Ballarii Tq	4	0		4	1	0	1	0
2	Hadagali	5	GH	Hadagali	9	6		3	1	1		0
		6	CHC	Itagi, Hadagali Tq	4	3		1	1	1		0
3	Hagaribommanahalli	7	GH	Hagaribommanahalli	11	7		4	1	1		0
		8	CHC	Hampasagar, H B Halli Tq	4	0		4	1	0	1	0
4	Hospet	9	GH	Hospet	12	11		1	1	1		0
		10	CHC	Kampli, Hospete Tq	4	2		2	1	1		0
5	Kudligi	11	GH	Kudligi	11	4		7	1	0	0	1
		12	CHC	Kottur, Kudlagi Tq	4	1		3	1	1		0
		13	GH	Chikkajogihalli, Kudlagi Tq	6	1		5	1	0	1	0
		14	CHC	Ujjani, Kudlgi Tq	4	0		4	1	0	1	0
6	Sandur	15	GH	Sandur	12	5		7	2	0	1	1
		16	CHC	Toranagal, Sandur Tq	4	0		4	1	1		0

Sl No	Taluk	Sl No	Type	Name of Hospital	Specialist Sanctioned	Specialist Working	Specialist Contract	Specialist Vacant	DENTAL Sanctioned	DENTAL Working	DENTAL Contract	DENTAL Vacant
1	2	3	4	5	6	7	8	9	10	11	12	13
7	Siruguppa	17	GH	Siruguppa	12	8		4	2	1		1
		18	CHC	Tekkalkote, Siraguppa Tq	4	0		4	1	1		0
				TOTAL	140	75		65	21	11	5	5
30	**KOPPAL**											
1	Koppal	5	DH	Koppal	13	8		5	2	0		2
		6	MH	Talkal, Koppal	2	1		1				
		7	CHC	Hiresindagi, Koppal Tq	4	1		3	1	0		1
		8	CHC	Munirabad, Koppal Tq	4	3		1	1	0		1
2	Gangavathi	1	GH	Gangavathi	10	9		1	1	1		0
		2	CHC	Kanakagiri, Gangavathi Tq	4	2		2	1	0		1
		3	CHC	Karatagi, Gangavathi Tq	4	3		1	1	1		0
		4	CHC	Sri Ramnagara, Gangawathi Tq	4	3		1	0	0		0
3	Kushtagi	9	GH	Kushtagi	10	8		2	1	1		0
		10	CHC	Tavaragera, Kushtagi Tq	4	1		3	1	1		0
4	Yelburga	11	GH	Yelburga	10	6		4	1	0	1	0
		12	CHC	H Vankalakunte, Yalburga Tq	4	0		4	1	0	1	0
		13	CHC	Kukanoor, Yelburga Tq	4	3		1	1	1		0
		14	CHC	Mangalore, Yelburga Tq	4	0		4	1	0		1
				TOTAL	81	48		33	13	5	2	6
				GRAND TOTAL	[illegible]	[illegible]	24	1136		337	[illegible]	[illegible]

					Specialist				DENTAL			
Sl No	Taluk	Sl No	Type	Name of Hospital	Sanction ed	Working	Contract	Vacant	Sanctioned	Working	Contract	Vacant
1	2	3	4	5	6	7	8	9	10	11	12	13

Talukwise Sanction, Working & Vacancy Position of GDMO in the Dept of Health and F W Services

Sl	Name of the Institution	S	W	MBBS	AYUSH	V
1	2	3	4	5	6	7
1	BANGLORE URBAN DISTRICT					
	PHC, Anekal Taluk	18	18			0
	Bangalore East Taluk	27	27			0
	Bangalore South Taluk	25	24			1
	Bangalore North Taluk	47	47			0
	TOTAL	117	116			1
2	BANGLORE RURAL DISTRICT					
	Devanahalli Taluk	10	10			0
	Doddaballapura Taluk	18	17			1
	Nelamangala Taluk	10	9			1
	Hosakote Taluk	10	10			0
	TOTAL	48	46			2
3	RAMANAGAR DISTRICT					
	Ramanagara Taluk	15	15			
	Channapattana Taluk	15	12	3		
	Magadi Taluk	13	11	1		1
	Kanakapura Taluk	18	15	3		0
	TOTAL	61	53	7	0	1
4	CHITRADURGA		0			
	Chitradurga Taluk	15	7	7		1
	Challakere Taluk	16	10	2	4	
	Hiriyuru Taluk	18	5	6	7	
	Holalkere Taluk	9	2	5	2	
	Hosadurga Taluk	9	5	3	1	
	Molakalmur Taluk	6	3	2	1	
	TOTAL	73	32	25	15	1
5	CHIKKABALLAPURA					
	Chikkaballapura Tq	6	6			
	Chintamani Taluk	9	8	1		
	Shidlaghatta Taluk	11	8	3		
	Gowribidanur Taluk	23	15	5	3	
	Gudibande Taluk	3	2	1		
	Bagepalli Taluk	10	7	3		0
	TOTAL	62	46	13	3	0
6	SHIMOGA		0			
	Shimoga Taluk	18	17	1		
	Bhadravathi Taluk	14	13	1		
	Thirtahalli Taluk	16	8	6		2
	Hosanagara Taluk	12	5		3	4
	Sagara Taluk	20	11	3	4	2
	Soraba Taluk	17	6	3	5	3
	Shikaripura Taluk	19	9	8		2

Sl	Name of the Institution	S	W	MBBS	AYUSH	V
1	2	3	4	5	6	7
	Total	**116**	**69**	**22**	**12**	**13**
7	**Tumkur**		0			
	Tumkur Taluk	22	19	3		
	Gubbi Taluk	21	11	10		
	Kunigal Taluk	20	16	4		
	Chikkanayakanahalli Taluk	16	11	2		3
	Turuvekere Taluk	11	4	4		3
	Thiptur Taluk	12	8	4		
	Sira Taluk	22	16	5	1	
	Madhugiri Taluk	19	11	8		
	Pavagada Taluk	9	5	3		1
	Koratagere Taluk	14	12	2		
	Total	**166**	**113**	**45**	**1**	**7**
8	Dhavanagere					
	Davanagere Taluk	34	33			1
	Harihara Taluk	11	9	2		
	Jagaluru Taluk	11	5	4		2
	Harapanahalli Taluk	22	19	3		
	Channagiri Taluk	25	17	6		2
	Honnali Taluk	11	10	1		
	TOTAL	**114**	**93**	**16**	**0**	**5**
9	Kolar District					
	Kolar Taluk	15	13	1		1
	Bangarapete Taluk	9	8	1		
	Srinivasapura Taluk	14	11	2	1	
	Maluru Taluk	10	9	1		
	Mulabagalu Taluk	18	14	4		
	Total	**66**	**55**	**9**	**1**	**1**
10	MYSORE DISTRICT					
	Mysore Rural Taluk	22	22	0		
	Mysore Taluk,	16	15	1		
	Nanjanagudu Taluk	24	24			
	T.Narasipura Taluk	16	16			
	H.D.Kote Taluk	18	16	2		
	Hunasuru Taluk	22	21			1
	Piriya Pattana Taluk	23	21	2		
	K.R. Nagara Taluk	19	15	3		1
	Total	**160**	**150**	**8**	**0**	**2**
11	CHAMARAJANAGAR DISTRICT					
	Chamarajanagara Tq	22	14	3	5	
	Kollegala Taluk	24	17	3	4	
	Gundlupete Taluk	22	17	2	3	

Sl	Name of the Institution	S	W	MBBS	AYUSH	V
1	2	3	4	5	6	7
	Yalanduru Taluk	4	3	1		
	Total	**72**	**51**	**9**	**12**	**0**
12	**MANDYA DISTRICT**					
	Mandya Taluk	40	39			1
	Maddur Taluk	30	27	3		
	Malavalli Taluk	24	19	5		
	Pandavapura Taluk,	9	9			
	Srirangapattana Taluk,	13	13			
	K.R.Pete Taluk,	22	15	6	1	
	Nagamangala Taluk,	14	12	2		
	Total	**152**	**134**	**16**	**1**	**1**
13	**KODAGU DISTRICT**					
	Madikeri Taluk,	5	1		2	2
	Virajpete Taluk,	12	5		6	1
	Somavarapete Taluk,	17	9	3	5	
	Total	**34**	**15**	**3**	**13**	**3**
14	**CHIKKAMAGALORE DISTRICT**					
	Chikkamagalore Tq	20	9	4	7	
	Mudigere Taluk	20	11	2	6	1
	Koppa Taluk	11	5	5	1	
	Sringeri Taluk	2	0		2	
	N.R.Pura Taluk	5	2		3	
	Tarikere Taluk	18	11	3	4	
	Kaduru Taluk	15	5	4	4	2
	Total	**91**	**43**	**18**	**27**	**3**
15	D.kannada Mangalore Taluk	22	16	5		1
	Bantwala Taluk	19	7	2	6	4
	Putturu Taluk	11	3	3	5	
	Beltangadi Taluk	15	6	3	5	1
	Sulya Taluk	7	4		3	
	TOTAL	**74**	**36**	**13**	**19**	**6**
16	**HASSAN DISTRICT**					
	Hassan Taluk	25	17	5	2	1
	Aluru Taluk	6	3	2		1
	Arasikere Taluk	20	11	4	2	3
	Arakalagudu Taluk	18	11	5	2	
	Beluru Taluk	11	8	2	1	
	Channarayapattana Taluk	26	18	4	3	1
	Holenarasipura Taluk	20	9	5	5	1
	Sakaleshpura Taluk	8	0		4	4
	Total	**134**	**77**	**27**	**19**	**11**
17	**UDUPI DISTRICT**					

Sl	Name of the Institution	S	W	MBBS	AYUSH	V
1	2	3	4	5	6	7
	Udupi Taluk	23	21	1		1
	Kundapura Taluk	28	27	1		
	Karkala Taluk	16	14	1		1
	TOTAL	**67**	**62**	**3**	**0**	**2**
18	**BAGALKOTE DISTRICT**					
	Bagalkote Taluk	8	7		1	
	Badami Taluk	12	9		1	2
	Bilagi Taluk	3	1			2
	Mudhol Taluk,	10	7	2		1
	Hunagunda Taluk	14	3		4	7
	Jamakandi Taluk	13	6	2	2	3
	Total	**60**	**33**	**4**	**8**	**15**
19	**GADAG DISTRICT**					
	GADAG Taluk	15	13	1	1	
	Mundaragi Taluk	7	3	2	2	
	Rona Taluk	15	12	3		
	Shirahatti Taluk	7	3	2	2	
	Naragunda Taluk	3	0	0	3	
	Total	**47**	**31**	**8**	**8**	**0**
20	**BELAGAVI DISTRICT**					
	Belgaum Taluk	20	18	2		
	Bylahongala Taluk	14	9	4		1
	Khanapura Taluk	9	4	4		1
	Ramadurga Taluk	6	4			2
	Savadatti Taluk	17	13	1	1	2
	Chikkodi taluk	19	11	1	5	2
	Athani Taluk	19	10	3	2	4
	Gokak Taluk	20	11	7	2	
	Hukkeri Taluk	16	9	5	1	1
	Raibag Taluk	7	4	1	2	
		147	**93**	**28**	**13**	**13**
21	**DHARWAD DISTRICT**					
	Dharwad Taluk	14	14			
	Hubbli Taluk	14	14			
	Kundagola Taluk	6	3	1	1	1
	Kalagatagi Taluk	9	2	2	2	3
	Navalagunda Taluk	7	4	3		
	Total	**50**	**37**	**6**	**3**	**4**
22	**HAVERI DISTRICT**					
	Haveri Taluk	18	13	1	4	
	Hangal Taluk	15	6	2	6	1
	Savanur Taluk	8	4		4	
	Shiggaon Taluk	7	4	1	2	
	Hirekerura Taluk	13	5	3	5	0
	Ranebennura Taluk	17	12	5		

Sl	Name of the Institution	S	W	MBBS	AYUSH	V
1	2	3	4	5	6	7
	Byadagi Taluk	5	2	3		
	Total	**83**	**46**	**15**	**21**	**1**
23	**KARWARA DISTRICT**					
	Karwara Taluk	18	4	6	6	2
	Ankola Taluk	10	3		3	4
	Kumata Taluk	15	9	4	2	
	Honnavara Taluk	12	9		3	
	Bhatkal Taluk	4	0	2	2	
	Sirsi Taluk	16	9		7	
	Yallapura Taluk	11	4		7	
	Siddapura Taluk	9	-4	4	4	5
	Haliyala Taluk	12	3	4	5	
	Mundagoda Taluk	5	4			1
	Joyida Taluk	9	4		5	
	Total	**121**	**45**	**20**	**44**	**12**
24	**VIJAYAPURA DISTRICT**					
	Bijapura Taluk	20	18	2		
	B.Bagewadi Taluk	15	12	2		1
	Muddebihala Taluk	11	6	4	1	
	Indi Taluk	14	11	3		
	Sindagi Taluk	9	8		0	1
	Total	**69**	**55**	**11**	**1**	**2**
25	**BIDAR DISTRICT**					
	Bidar Taluk	15	12	3		
	Humnabad Taluk	12	10	2		
	Bhalki Taluk	12	10	2		
	Aurad Taluk	10	8	2		
	Basavakalyan Taluk	14	8	6		
	Total	**63**	**48**	**15**	**0**	**0**
26	**KOPPAL DISTRICT**					
	KOPPAL TALUK	14	5	4	2	3
	GANGAVATHI TALUK	10	7	3		
	YALBURGA TALUK	14	7	4		3
	KUSHTAGI TALUK	9	6	1		2
	Total	**47**	**25**	**12**	**2**	**8**
27	**RAICHUR DISTRICT**					
	Raichur Taluk	17	14	2	0	1
	Devadurga Taluk	6	3	2		1
	Manvi Taluk	9	3	3	0	3
	Lingasaguru Taluk	11	9	2		
	Sindhanuru Taluk	9	4	2	0	3
	Total	**52**	**33**	**11**	**0**	**8**
28	**BELLARY DISTRICT**					
	Bellary Taluk	28	26	2		

Sl	Name of the Institution	S	W	MBBS	AYUSH	V
1	2	3	4	5	6	7
	H.B Halli Taluk	9	6			3
	HOSPET TALUK	14	12	2		
	Siraguppa Taluk	9	9			
	Sandooru, Taluk	7	5		1	1
	HIREHADAGALI	14	5	5	1	3
	Kudligi Taluk	9	6	3		
	TOTAL	**90**	**69**	**12**	**2**	**7**
29	**YADAGIRI DISTRICT**					
	Yadagiri Taluk	18	16	1	1	
	Shahapura Taluk	13	12			1
	Surpura Taluk	18	13	1	1	3
	Total	**49**	**41**	**2**	**2**	**4**
30	**KALURGI DISTRICT**					
	KALURGI TALUKA	24	24			
	AFZALPUR TALUKA	11	9	2		
	ALAND TALUKA	17	13	4		
	CHINCHOLI DISTRICT	11	11			
	CHITAPUR TALUKA	18	18			
	JEWARGI TALUKA	11	7	3		1
	SEDAM TALUKA	9	8	1		
	Total	**101**	**90**	**10**	**0**	**1**
	GRAND TOTAL	2586	1837	388	227	134

ಕರ್ನಾಟಕ ಸರ್ಕಾರ

ಸಂಖ್ಯೆ: ಆಕುಕ 507 HSM 2018

ಕರ್ನಾಟಕ ಸರ್ಕಾರದ ಸಚಿವಾಲಯ
ಸುವರ್ಣ ಸೌಧ,
ಬೆಳಗಾವಿ, ದಿನಾಂಕ: 13-12-2018

205 DS 13/12/18

ಇವರಿಂದ:
ಸರ್ಕಾರದ ಪ್ರಧಾನ ಕಾರ್ಯದರ್ಶಿ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,
ಸುವರ್ಣ ಸೌಧ, ಬೆಳಗಾವಿ.

ಇವರಿಗೆ:
ಕಾರ್ಯದರ್ಶಿ,
ಕರ್ನಾಟಕ ವಿಧಾನ ಸಭೆ,
ಸುವರ್ಣ ಸೌಧ, ಬೆಳಗಾವಿ.

ಮಾನ್ಯರೆ,

ವಿಷಯ:- ಮಾನ್ಯ ಕರ್ನಾಟಕ ವಿಧಾನ ಸಭಾ ಸದಸ್ಯರಾದ ಶ್ರೀ ಶ್ರೀಮಂತ ಬಾಳಾಸಾಹೇಬ ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 454 ಕ್ಕೆ ಉತ್ತರಿಸುವ ಬಗ್ಗೆ.

*****

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ಕರ್ನಾಟಕ ವಿಧಾನ ಸಭಾ ಸದಸ್ಯರಾದ ಶ್ರೀ ಶ್ರೀಮಂತ ಬಾಳಾಸಾಹೇಬ ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 454 ಕ್ಕೆ ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ದಿನಾಂಕ: 13-12-2018 ರಂದು ಸದನದಲ್ಲಿ ಉತ್ತರಿಸಬೇಕಾಗಿದ್ದು, ಸದರಿ ಪ್ರಶ್ನೆಗೆ ಉತ್ತರದ 350 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಲು ನಿರ್ದೇಶಿತನಾಗಿದ್ದೇನೆ.

ತಮ್ಮ ನಂಬುಗೆಯ,

(ಕೆ. ನಾರಾಯಣ) 13/12/2018
ಸರ್ಕಾರದ ಉಪ ಕಾರ್ಯದರ್ಶಿ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

<u>ಕರ್ನಾಟಕ ವಿಧಾನ ಸಭೆ</u>

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:	454
ಮಾನ್ಯ ಸದಸ್ಯರ ಹೆಸರು	ಶ್ರೀ ಶ್ರೀಮಂತ್ ಬಾಳಾಸಾಹೇಬ್ ಪಾಟೀಲ್(ಕಾಗವಾಡ)
ಉತ್ತರಿಸಬೇಕಾದ ದಿನಾಂಕ	13.12.2018.
ಉತ್ತರಿಸಬೇಕಾದ ಸಚಿವರು	ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು

ಕ್ರ.ಸಂ	ಪ್ರಶ್ನೆ	ಉತ್ತರ
(ಅ)	ಬೆಳಗಾವಿ ಜಿಲ್ಲೆಯ ಕಾಗವಾಡ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳಲ್ಲಿ ಹುದ್ದೆಗಳು ಖಾಲಿ ಇರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ(ಸಂಪೂರ್ಣ ಮಾಹಿತಿ ಒದಗಿಸುವುದು);	ಬಂದಿದೆ ಕಾಗವಾಡ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಆರೋಗ್ಯ ಕೇಂದ್ರಗಳ ಸಂಖ್ಯೆ: 10 1) ಪ್ರಾಥಮಿಕ ಆರೋಗ್ಯ ಕೇಂದ್ರ ಅನಂತಪೂರ 2) ಪ್ರಾಥಮಿಕ ಆರೋಗ್ಯ ಕೇಂದ್ರ ಶಿವನೂರ 3) ಪ್ರಾಥಮಿಕ ಆರೋಗ್ಯ ಕೇಂದ್ರ ಸಂಬರಗಿ 4) ಪ್ರಾಥಮಿಕ ಆರೋಗ್ಯ ಕೇಂದ್ರ ಮದಭಾವಿ 5) ಪ್ರಾಥಮಿಕ ಆರೋಗ್ಯ ಕೇಂದ್ರ ಮಂಗಸೂಳಿ 6) ಪ್ರಾಥಮಿಕ ಆರೋಗ್ಯ ಕೇಂದ್ರ ಮೋಳೆ 7) ಪ್ರಾಥಮಿಕ ಆರೋಗ್ಯ ಕೇಂದ್ರ ಐನಾಪೂರ 8) ಪ್ರಾಥಮಿಕ ಆರೋಗ್ಯ ಕೇಂದ್ರ ಉಗಾರ ಕೆಡಿ 9) ಪ್ರಾಥಮಿಕ ಆರೋಗ್ಯ ಕೇಂದ್ರ ಶಿರಗುಪ್ಪಿ 10) ಸಮುದಾಯ ಆರೋಗ್ಯ ಕೇಂದ್ರ ಕಾಗವಾಡ ಮೇಲ್ಕಂಡ ಕೇಂದ್ರಗಳಲ್ಲಿ ಖಾಲಿ ಇರುವ ಹುದ್ದೆಗಳ ಮಾಹಿತಿಯನ್ನು ಅನುಬಂಧ-1ರಲ್ಲಿ ನೀಡಲಾಗಿದೆ.
(ಆ)	ಖಾಲಿ ಹುದ್ದೆಗಳ ಭರ್ತಿ ಮಾಡುವುದಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ: ಹಾಗಿದ್ದಲ್ಲಿ, ಸದರಿ ಪ್ರಸ್ತಾವನೆ ಬಗ್ಗೆ ಸರ್ಕಾರ ಕೈಗೊಂಡ ಕ್ರಮವೇನು:	ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಇಲಾಖೆ ತೆಗೆದುಕೊಂಡ ಕ್ರಮದ ಬಗ್ಗೆ ಅನುಬಂಧ-2 ರಲ್ಲಿ ನೀಡಲಾಗಿದೆ.
(ಇ)	ಸದರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಿಬ್ಬಂದಿಗಳ ಕೊರತೆಯಿಂದ ರೋಗಿಗಳಿಗೆ ತೊಂದರೆಯಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ: ಹಾಗಿದ್ದಲ್ಲಿ, ಈ ಬಗ್ಗೆ ಸರ್ಕಾರ ಕೈಗೊಂಡ ಕ್ರಮವೇನು?	ಸದರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಖಾಲಿ ಇರುವ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ/ಕಿರಿಯ ಪುರುಷ ಆರೋಗ್ಯ ಸಹಾಯಕ ಹುದ್ದೆಗಳಿಗೆ ಪರ್ಯಾಯ ಕಾರ್ಯವ್ಯವಸ್ಥೆ ಮಾಡಿ ಹಾಗೂ ಗ್ರೂಪ್-ಡಿ ಹುದ್ದೆಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿಗಳನ್ನು ನೇಮಿಸಿ ರೋಗಿಗಳಿಗೆ ತೊಂದರೆಯಾಗದಂತೆ ಕ್ರಮ ವಹಿಸಲಾಗಿದೆ.

ಆಕುಕ 507 ಹೆಚ್‌ಎಸ್‌ಎಂ 2018

(ಶಿವಾನಂದ ಎಸ್. ಪಾಟೀಲ್)
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು

ಪ್ರಶ್ನೆ ಸಂಖ್ಯೆ: 454ಕ್ಕೆ ಅನುಬಂಧ-1

ಕಾಗವಾಡ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಆರೋಗ್ಯ ಸಂಸ್ಥೆಗಳ ಅಧಿಕಾರ/ಸಿಬ್ಬಂದಿಯವರ ವಿವರ

ಕ್ರ.ಸಂ	ಸಂಸ್ಥೆಯ ಹೆಸರು	ವೈದ್ಯಾಧಿಕಾರಿಗಳು			ತಜ್ಞ ವೈದ್ಯರು			ದಂತ ವೈದ್ಯರು			ಶುಶ್ರೂಷಕಿ			ಫಾರ್ಮಾಸ್ಟಿಸ್			ಕಿರಿಯ ಪ್ರಯೋಗ ಶಾಲಾ ತಂತ್ರಜ್ಞರು			ಕಚೇರಿ ಅಧೀಕ್ಷಕರು			ಪ್ರ ದ ಸಹಾಯಕರು			ದ್ವಿ ದ ಸಹಾಯಕರು			ಬೆರಳಚ್ಚು ಕಂ ಸಹಾಯಕರು			ಹಿರಿಯ ಪುರುಷ ಆರೋಗ್ಯ ಸಹಾಯಕರು			ಹಿರಿಯ ಮಹಿಳಾ ಆರೋಗ್ಯ ಸಹಾಯಕರು		
		ಮಂ	ಕಾ	ಖಾ	ಮಂ	ಕಾ	ಖಾ	ಮಂ	ಕಾ	ಖಾ	ಮಂ	ಕಾ	ಖಾ	ಮಂ	ಕಾ	ಖಾ	ಮಂ	ಕಾ	ಖಾ	ಮಂ	ಕಾ	ಖಾ	ಮಂ	ಕಾ	ಖಾ	ಮಂ	ಕಾ	ಖಾ	ಮಂ	ಕಾ	ಖಾ	ಮಂ	ಕಾ	ಖಾ	ಮಂ	ಕಾ	ಖಾ
1	ಪ್ರಾಥಮಿಕ ಆರೋಗ್ಯ ಕೇಂದ್ರ ಅನಂತಪೂರ	1	1	0	–	–	–	–	–	–	1	1	0	1	1	0	1	0	1	–	–	–	1	0	1	–	–	–	–	–	–	1	1	0	1	0	1
2	ಪ್ರಾಥಮಿಕ ಆರೋಗ್ಯ ಕೇಂದ್ರ ಶಿವನೂರ	1	1	0	–	–	–	–	–	–	–	–	–	1	1	0	1	1	0	–	–	–	1	0	1	–	–	–	–	–	–	–	–	–	–	–	–
3	ಪ್ರಾಥಮಿಕ ಆರೋಗ್ಯ ಕೇಂದ್ರ ಸಂಬರಗಿ	1	0	1	–	–	–	–	–	–	1	0	1	1	0	1	1	0	1	–	–	–	1	0	1	–	–	–	–	–	–	–	–	–	–	–	–
4	ಪ್ರಾಥಮಿಕ ಆರೋಗ್ಯ ಕೇಂದ್ರ ಮದಭಾವಿ	1	1	0	–	–	–	–	–	–	1	1	0	1	1	0	1	1	0	–	–	–	–	–	–	2	2	0	–	–	–	–	–	–	1	1	0
5	ಪ್ರಾಥಮಿಕ ಆರೋಗ್ಯ ಕೇಂದ್ರ ಮಂಗಸೂಳಿ	1	1	0	–	–	–	–	–	–	–	–	–	1	1	0	1	0	1	–	–	–	1	0	1	–	–	–	–	–	–	–	–	–	1	1	0
6	ಪ್ರಾಥಮಿಕ ಆರೋಗ್ಯ ಕೇಂದ್ರ ಮೋಳೆ	1	1	0	–	–	–	–	–	–	–	–	–	1	1	0	1	1	0	–	–	–	1	0	1	–	–	–	–	–	–	1	1	0	1	1	0
7	ಪ್ರಾಥಮಿಕ ಆರೋಗ್ಯ ಕೇಂದ್ರ ಐನಾಪೂರ	1	1	0	–	–	–	–	–	–	1	1	0	1	1	0	1	0	1	–	–	–	1	0	1	–	–	–	–	–	–	1	1	0	1	1	0
8	ಪ್ರಾಥಮಿಕ ಆರೋಗ್ಯ ಕೇಂದ್ರ ಉಗಾರ ಕೆ.ಡಿ	1	1	0	–	–	–	–	–	–	–	–	–	1	1	0	1	1	0	–	–	–	1	1	0	–	–	–	–	–	–	1	1	0	1	1	0
9	ಪ್ರಾಥಮಿಕ ಆರೋಗ್ಯ ಕೇಂದ್ರ ಶಿರಗುಪ್ಪಿ	1	1	0	–	–	–	–	–	–	1	1	0	1	1	0	1	1	0	–	–	–	1	1	0	–	–	–	–	–	–	–	–	–	–	–	–
10	ಸಮುದಾಯ ಆರೋಗ್ಯ ಕೇಂದ್ರ ಕಾಗವಾಡ	–	–	–	4	3	1	1	1	0	6	6	0	2	2	0	1	0	1	1	1	0	1	0	1	1	1	0	1	0	1	1	1	0	1	1	0
	ಒಟ್ಟು	9	8	1	4	3	1	1	1	0	11	10	1	11	10	1	10	5	5	1	1	0	9	2	7	3	3	0	1	0	1	5	5	0	7	6	1

ಅಧಿಕಾರ/ಸಿಬ್ಬಂದಿಯವರ ವಿವರ

ಕ್ರ.ಸಂ	ಸಂಸ್ಥೆಯ ಹೆಸರು	ಕಿರಿಯ ಮಹಿಳಾ ಆರೋಗ್ಯ ಸಹಾಯಕರು			ಕಿರಿಯ ಪುರುಷ ಆರೋಗ್ಯ ಸಹಾಯಕರು			ನೇತ್ರಾಧಿಕಾರಿ			ಕ್ಷ ಕಿರಣ ತಂತ್ರಜ್ಞರು			ವಾಹನ ಚಾಲಕರು			ಗ್ರೂಪ್ ಡಿ		
		ಮಂ	ಕಾ	ಖಾ	ಮಂ	ಕಾ	ಖಾ	ಮಂ	ಕಾ	ಖಾ	ಮಂ	ಕಾ	ಖಾ	ಮಂ	ಕಾ	ಖಾ	ಮಂ	ಕಾ	ಖಾ
1	ಪ್ರಾಥಮಿಕ ಆರೋಗ್ಯ ಕೇಂದ್ರ ಆನಂತಪೂರ	6	2	4	4	1	3	–	–	–	–	–	–	–	–	–	2	2	0
2	ಪ್ರಾಥಮಿಕ ಆರೋಗ್ಯ ಕೇಂದ್ರ ಶಿವನೂರ	3	0	3	2	1	1	–	–	–	–	–	–	–	–	–	1	0	1
3	ಪ್ರಾಥಮಿಕ ಆರೋಗ್ಯ ಕೇಂದ್ರ ಸಂಬರಗಿ	–	–	–	–	–	–	–	–	–	–	–	–	–	–	–	2	0	2
4	ಪ್ರಾಥಮಿಕ ಆರೋಗ್ಯ ಕೇಂದ್ರ ಮದಭಾವಿ	5	1	4	3	0	3	–	–	–	–	–	–	1	0	1	3	1	2
5	ಪ್ರಾಥಮಿಕ ಆರೋಗ್ಯ ಕೇಂದ್ರ ಮಂಗಸೂಳಿ	5	3	2	3	0	3	–	–	–	–	–	–	–	–	–	1	1	0
6	ಪ್ರಾಥಮಿಕ ಆರೋಗ್ಯ ಕೇಂದ್ರ ಮೋಳೆ	3	2	1	2	1	1	–	–	–	–	–	–	–	–	–	2	0	2
7	ಪ್ರಾಥಮಿಕ ಆರೋಗ್ಯ ಕೇಂದ್ರ ಐನಾಪೂರ	3	1	2	3	1	2	–	–	–	–	–	–	–	–	–	2	1	1
8	ಪ್ರಾಥಮಿಕ ಆರೋಗ್ಯ ಕೇಂದ್ರ ಉಗಾರ ಕೆ.ಡಿ	5	3	2	4	2	2	–	–	–	–	–	–	–	–	–	1	1	0
9	ಪ್ರಾಥಮಿಕ ಆರೋಗ್ಯ ಕೇಂದ್ರ ಶಿರಗುಪ್ಪಿ	–	–	–	–	–	–	–	–	–	–	–	–	–	–	–	2	0	2
10	ಸಮುದಾಯ ಆರೋಗ್ಯ ಕೇಂದ್ರ ಕಾಗವಾಡ	5	2	3	4	1	3	1	1	0	1	1	0	2	2	0	12	2	10
	ಒಟ್ಟು	35	14	21	25	7	18	1	1	0	1	1	0	3	2	1	28	8	20

ಅನುಬಂಧ-2

ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಈ ಕೆಳಕಂಡಂತೆ ಕ್ರಮ ಕೈಗೊಳ್ಳಲಾಗಿದೆ.

- ಇಲಾಖೆಯಲ್ಲಿ ಖಾಲಿ ಇರುವ 365+111=476 (ಈ ಪೈಕಿ 111-ಹೈ-ಕರ್ನಾಟಕ) ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳನ್ನು ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ಭರ್ತಿ ಮಾಡಲು ಕೋರಲಾಗಿತ್ತು, ಆದರೆ 457 ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳ ಅಂತಿಮ ಪಟ್ಟಿ ಪ್ರಕಟಣೆಗೊಂಡಿದ್ದು, ಆದರಲ್ಲಿ 260 ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳು ಕೌನ್ಸಿಲಿಂಗ್‌ಗೆ ಹಾಜರಾಗಿದ್ದು, ಈ ಪೈಕಿ 255 ವೈದ್ಯರು ನೇಮಕಾತಿ ಆದೇಶ ಪಡೆದು, ದಿನಾಂಕ: 04-09-2018 ರಿಂದ 230 ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳು ಪ್ರಸುತ ಕಾರ್ಯನಿರ್ವಹಿಸುತ್ತಿದ್ದಾರೆ.

- ಇಲಾಖೆಯಲ್ಲಿ ಖಾಲಿ ಇರುವ 1065 ತಜ್ಞ ವೈದ್ಯರನ್ನು ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ಭರ್ತಿ ಮಾಡಲು ಕೋರಲಾಗಿತ್ತು, ಆದರೆ 382 ತಜ್ಞ ವೈದ್ಯರ ಅಂತಿಮ ಪಟ್ಟಿ ಪ್ರಕಟಣೆಗೊಂಡಿದ್ದು, ಆದರಲ್ಲಿ 265 ತಜ್ಞ ವೈದ್ಯರು ಕೌನ್ಸಿಲಿಂಗ್‌ಗೆ ಹಾಜರಾಗಿದ್ದು, ಈ ಪೈಕಿ 255 ತಜ್ಞ ವೈದ್ಯರು ನೇಮಕಾತಿ ಆದೇಶ ಪಡೆದು, ದಿನಾಂಕ: 16-07-2018 ರಿಂದ 156 ತಜ್ಞ ವೈದ್ಯರು ಪ್ರಸುತ ಕಾರ್ಯನಿರ್ವಹಿಸುತ್ತಿದ್ದಾರೆ.

- ವೈದ್ಯರ ನೇಮಕಾತಿ ಸಮಲೋಚನೆ ನಂತರ ಹೆಚ್ಚಿನ ವೈದ್ಯರು ಕರ್ತವ್ಯಕ್ಕೆ ವರದಿ ಮಾಡಿಕೊಳ್ಳದೆ ಇರುವ ತಜ್ಞರು ಮತ್ತು ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳ ಹುದ್ದೆಗಳನ್ನು ಭರ್ತಿ ಮಾಡುವಂತೆ ಕರ್ನಾಟಕ ಲೋಕಸೇವಾ ಅಯೋಗಕ್ಕೆ ಪ್ರಸ್ತಾವನೆ ಸಲ್ಲಿಸಲು ಕ್ರಮವಹಿಸಲಾಗಿದೆ.

- ವೈದ್ಯರ ನೇಮಕಾತಿ ಸಮಾಲೋಚನೆ ನಂತರ ಹೆಚ್ಚಿನ ವೈದ್ಯರು ಕರ್ತವ್ಯಕ್ಕೆ ವರದಿ ಮಾಡಿಕೊಳ್ಳದೆ ಇರುವುದರಿಂದ ಕೆಪಿಎಸ್‌ಸಿ ಯಿಂದ ತಜ್ಞ ವೈದ್ಯರು ಮತ್ತು ಸಾ.ಕ.ವೈದ್ಯಾಧಿಕಾರಿಗಳ ಹೆಚ್ಚುವರಿ ಪಟ್ಟಿಯನ್ನು ಕಳುಹಿಸಿಕೊಡುವಂತೆ ಕರ್ನಾಟಕ ಲೋಕಸೇವಾ ಆಯೋಗಕ್ಕೆ ದಿ:01.12.2018 ರಂದು ಪತ್ರ ಬರೆಯಲಾಗಿದೆ.

- ಇಲಾಖೆಯಲ್ಲಿ ತಜ್ಞರು ಹಾಗೂ ವೈದ್ಯಾಧಿಕಾರಿಗಳ ಕೊರತೆ ಇರುವುದರಿಂದ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡಲು ಸಾಧ್ಯವಾಗಿರುವುದಿಲ್ಲ. ಖಾಲಿ ಇರುವ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಕಾಲಕಾಲಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ.

- ಖಾಲಿ ಇರುವ ತಜ್ಞ ವೈದ್ಯರನ್ನು ಎನ್.ಹೆಚ್.ಎಂ ಅಡಿಯಲ್ಲಿ ಬಿಡ್ ಮೂಲಕ ನೇಮಕಗೊಳಿಸಲು ಕ್ರಮಕೈಗೊಳ್ಳಲಾಗುತ್ತಿದೆ. ಜೊತೆಗೆ, ಗುತ್ತಿಗೆ ಆಧಾರದಲ್ಲಿ ಹಾಗೂ ಕರೆ ಆಧಾರದಲ್ಲಿ (on call basis) ಸಹ ನೇಮಕಾತಿ ಮಾಡಲು ಅವಕಾಶ ಕಲ್ಪಿಸಿದೆ.

- ಹಾಗೆಯೇ, ವಯೋನಿವೃತ್ತಿ ಹೊಂದಿದ ತಜ್ಞರು ಹಾಗೂ ವೈದ್ಯರನ್ನು 65 ವರ್ಷ ವಯಸ್ಸಿನವರೆಗೆ ಪ್ರತೀ ವರ್ಷ ನವೀಕರಿಸುವ ಷರತ್ತಿಗೊಳಪಟ್ಟು ಗುತ್ತಿಗೆ ಆಧಾರದಲ್ಲಿ ಮರು ನೇಮಕಾತಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದೆ.

- ವೈದ್ಯರ ಪದವಿಯನ್ನು ಸರ್ಕಾರಿ ಕೋಟಾದಲ್ಲಿ ಪೂರ್ಣಗೊಳಿಸಿದ ವೈದ್ಯರುಗಳನ್ನು 1 ವರ್ಷ ಕಡ್ಡಾಯ ಗ್ರಾಮೀಣ ಸೇವೆಯಡಿಯಲ್ಲಿ ವೈದ್ಯರುಗಳನ್ನು ಖಾಲಿ ಹುದ್ದೆಗೆ ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲಾಗುತ್ತಿದೆ.

- ರಾಷ್ಟ್ರೀಯ ಆರೋಗ್ಯ ಅಭಿಯಾನ ವೈದ್ಯರನ್ನು ಬಿಡ್ಡಿಂಗ್/ಗುತ್ತಿಗೆ ಎಂಬಿಬಿಎಸ್ ವೈದ್ಯರನ್ನು ಮತ್ತು ಆಯುಷ್ ವೈದ್ಯರನ್ನು ಗುತ್ತಿಗೆ ಆಧಾರದ ಮೇಲೆ ತಾತ್ಕಾಲಿಕವಾಗಿ ನೇಮಿಸಿಕೊಳ್ಳಲಾಗಿದೆ.

- ➢ ಕಿರಿಯ ವೈದ್ಯಕೀಯ ಪ್ರಯೋಗಾಶಾಲಾ ಟೆಕ್ನಾಲಜಿಸ್ಟ್/ಫಾರ್ಮಸಿಸ್ಟ್/ ಎಲೆಕ್ಟ್ರೀಷಿಯನ್/ಸೋಷಿಯಲ್‌ವರ್ಕರ್/ ಡೆಂಟಲ್ ಮೆಕ್ಯಾನಿಕ್/ ಗ್ರೂಪ್-ಡಿ ಹುದ್ದೆಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಸರ್ಕಾರದಿಂದ ಅನುಮತಿ ನೀಡಲಾಗಿದೆ.

- ➢ ಇಲಾಖೆಯ ವಿಶೇಷ ನೇರ ನೇಮಕಾತಿ ಸಮಿತಿ ಮುಖಾಂತರ 2017-18ನೇ ಸಾಲಿನಲ್ಲಿ ವಿವಿಧ ವೈದ್ಯಕೀಯ ಹುದ್ದೆಗಳಲ್ಲಿ 1665 ಹುದ್ದೆಗಳನ್ನು ನೇಮಕಾತಿ ಮಾಡಿ ಆದೇಶ ಹೊರಡಿಸಲಾಗಿದೆ.
- ➢ ಕಿರಿಯ ಆರೋಗ್ಯ ಸಹಾಯಕರು (ಮಹಿಳೆ)-496 ಹುದ್ದೆಗಳಿಗೆ ಪೊಲೀಸ್ ಪೂರ್ವಾಪ಼ ಸಿಂಧುತ್ವ/ಹೈ-ಕ ಮೀಸಲಾತಿ ಸಿಂಧುತ್ವ ವರದಿಗಳು ಸ್ವೀಕೃತವಾದ ನಂತರ ಹಂತ ಹಂತವಾಗಿ ನೇಮ಼ ಆದೇಶ ನೀಡಲಾಗುವುದು. ಮತ್ತು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳು-62 ಹುದ್ದೆಗಳಿಗೆ ಹೊರರಾಜ್ಯ ವಿಶ್ವವಿದ್ಯಾನಿಲಯಗಳಿಂದ ಪದವಿ ಪಡೆದಿರುವ ಅಭ್ಯರ್ಥಿಗಳ ಅಂಕಪಟ್ಟಿಗಳ ನೈಜತೆಯ ಬಗ್ಗೆ ಪತ್ರ ಬರೆಯಲಾಗಿದ್ದು, ಸ್ಪಷ್ಟ ಮಾಹಿತಿ ಬಂದ ನಂತರ ತಾತ್ಕಾಲಿಕ ಆಯ್ಕೆಪಟ್ಟಿ ತಯಾರಿಸಲಾಗುವುದು. ಹಾಗೂ 889 ಶುಶ್ರೂಷಕರ ಹುದ್ದೆಗಳನ್ನು ಭರ್ತಿ ಮಾಡಲು ಮಾನ್ಯ ಕರ್ನಾಟಕ ಆಡಳಿತ ನ್ಯಾಯಮಂಡಳಿಯಲ್ಲಿ ದಾವೆ ಹೂಡಿದ್ದು, ಸದರಿ ನ್ಯಾಯಾಲಯದಲ್ಲಿ ತಡೆಅಜ್ಞೆ ಆದೇಶ ಇರುವ ಹಿನ್ನಲ್ಲೆಯಲ್ಲಿ ಅಂತಿಮ ತೀರ್ಪು ಬಂದ ನಂತರ ನೇಮಕಾತಿ ಪ್ರಕ್ರಿಯೆ ಚಾಲನೆಗೊಳಿಸಲಾಗುವುದು.

- ➢ ಉಳಿದ 981 ಶುಶ್ರೂಷಕರ ಹುದ್ದೆಗಳಿಗೆ ನೇಮಕಾತಿ ಮಾಡಲು ಕ್ರಮ ಕೈಗೊಂಡಿದೆ ಹಾಗೂ ಪದೋನ್ನತಿ ನೀಡುವ ಮೂಲಕ ಸಹ ಭರ್ತಿ ಮಾಡಲು ಕ್ರಮಕೈಗೊಳ್ಳಲಾಗುವುದು.

- ➢ ಪ್ರಸ್ತುತ ಇಲಾಖೆಯಲ್ಲಿ ಖಾಲಿ ಇರುವ ಪ್ಯಾರ ಮೆಡಿಕಲ್ ಹುದ್ದೆಗಳ ಪೈಕಿ 5274 ಅರೆ ವೈದ್ಯಕೀಯ ಹುದ್ದೆಗಳನ್ನು ಭರ್ತಿ ಮಾಡಲು ದಿನಾಂಕ:02.02.2018ರಂದು ಸರ್ಕಾರದ ಆರ್ಥಿಕ ಮತ್ತು ಆಡಳಿತ ಅನುಮೋದನೆಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುಮೋದನೆ ದೂರತೆ ನಂತರ ನೇಮಕಾತಿ ಪ್ರಕ್ರಿಯೆ ಚಾಲನೆ ನೀಡಲಾಗುವುದು

- ➢ ಇಲಾಖೆಯಲ್ಲಿ ಖಾಲಿ ಇರುವ 177 ಪ್ರಥಮ ದರ್ಜೆ ಸಹಾಯಕರು ಮತ್ತು 143 ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳನ್ನು ಭರ್ತಿ ಮಾಡಲು ಆರ್ಥಿಕ ಇಲಾಖೆಯ ಅನುಮೋದನೆ ದೊರೆತಿದ್ದು, ಕೆಪಿಎಸ್‌ಸಿ ಮುಖಾಂತರ ಭರ್ತಿಮಾಡುವ ಸಲುವಾಗಿ ಪತ್ರ ಬರೆಯಲಾಗಿದೆ

<u>ಕರ್ನಾಟಕ ಸರ್ಕಾರ</u>

ಸಂಖ್ಯೆ: ಆಕುಕ 60 / 18

ಕರ್ನಾಟಕ ಸರ್ಕಾರದ ಸಚಿವಾಲಯ
ಸುವರ್ಣ ಸೌಧ,
ಬೆಳಗಾವಿ, ದಿನಾಂಕ: 13-12-2018

<u>ಇವರಿಂದ:</u>
ಸರ್ಕಾರದ ಪ್ರಧಾನ ಕಾರ್ಯದರ್ಶಿ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,
ಸುವರ್ಣ ಸೌಧ, <u>ಬೆಳಗಾವಿ.</u>

<u>ಇವರಿಗೆ:</u>
ಕಾರ್ಯದರ್ಶಿ,
ಕರ್ನಾಟಕ ವಿಧಾನ ಸಭೆ,
ಸುವರ್ಣ ಸೌಧ, <u>ಬೆಳಗಾವಿ.</u>

ಮಾನ್ಯರೆ,

ವಿಷಯ:- ಮಾನ್ಯ ಕರ್ನಾಟಕ ವಿಧಾನ ಸಭಾ ಸದಸ್ಯರಾದ ಶ್ರೀ ಎನ್. ಹ್ಯಾರಿಸ್ ಶಾಂತಿನಗರ ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 60 ಕ್ಕೆ ಉತ್ತರಿಸುವ ಬಗ್ಗೆ.

*****

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ಕರ್ನಾಟಕ ವಿಧಾನ ಸಭಾ ಸದಸ್ಯರಾದ ಶ್ರೀ ಎನ್. ಹ್ಯಾರಿಸ್ ಶಾಂತಿನಗರ ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 60 ಕ್ಕೆ ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ದಿನಾಂಕ: 13-12-2018 ರಂದು ಸದನದಲ್ಲಿ ಉತ್ತರಿಸಬೇಕಾಗಿದ್ದು, ಸದರಿ ಪ್ರಶ್ನೆಗೆ ಉತ್ತರದ 350 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಲು ನಿರ್ದೇಶಿತನಾಗಿದ್ದೇನೆ.

ತಮ್ಮ ನಂಬುಗೆಯ,

(ಕೆ. ನಾರಾಯಣ) 13/12/2018
ಸರ್ಕಾರದ ಉಪ ಕಾರ್ಯದರ್ಶಿ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

ಕರ್ನಾಟಕ ವಿಧಾನಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	60
ಮಾನ್ಯ ಸದಸ್ಯರ ಹೆಸರು	ಶ್ರೀ ಎಸ್ ಸುರೇಶ ಕುಮಾರ್ (ರಾಜಾಜಿನಗರ)
ಉತ್ತರಿಸಬೇಕಾದ ದಿನಾಂಕ	13-12-2018
ಉತ್ತರಿಸಬೇಕಾದ ಸಚಿವರು	ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು

ಕ್ರ. ಸಂ.	ಪ್ರಶ್ನೆಗಳು	ಉತ್ತರಗಳು
ಅ)	ರಾಜ್ಯದಲ್ಲಿ ಎಚ್1ಎನ್1 ವ್ಯಾಪಕವಾಗಿ ಹರಡಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ರಾಜ್ಯದ ಯಾವ ಯಾವ ಜಿಲ್ಲೆಗಳಲ್ಲಿ ಎಚ್1ಎನ್1 ಕಾಣಿಸಿಕೊಂಡಿದೆ;	ಬಂದಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಹೆಚ್1ಎನ್1 ಪ್ರಕರಣಗಳು ವರದಿಯಾಗಿವೆ.
ಆ)	ಕಳೆದ ಒಂದು ವರ್ಷದಿಂದ ರಾಜ್ಯದಲ್ಲಿ ಎಚ್1ಎನ್1 ಗೆ ತುತ್ತಾಗಿರುವವರ ಸಂಖ್ಯೆ ಎಷ್ಟು;	ರಾಜ್ಯದಲ್ಲಿ ಜನವರಿ-18 ರಿಂದ ದಿನಾಂಕ:5-12-2018 ವರೆಗೆ 1517 ಖಚಿತ ಪ್ರಕರಣಗಳು ವರದಿಯಾಗಿವೆ.
ಇ)	ಈವರೆಗೆ ಎಷ್ಟು ಪ್ರಕರಣಗಳು ದೃಢಪಟ್ಟಿವೆ;	ಜನವರಿ-2018 ರಿಂದ ದಿನಾಂಕ:05-12-2018 ವರೆಗೆ 1517 ಪ್ರಕರಣಗಳು ಪ್ರಯೋಗಾಲಯದಿಂದ ದೃಢಪಟ್ಟಿವೆ.
ಈ)	ಈ ರೋಗಕ್ಕೆ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿರುವವರ ವಿವರ ನೀಡುವುದು;	ರಾಜ್ಯದಲ್ಲಿ 9641 ಶಂಕಿತ ಹೆಚ್1ಎನ್1 ರೋಗಿಗಳನ್ನು ಗುರುತಿಸಲಾಗಿದೆ. ಅದರಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ 3066 ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 6575 ಮಂದಿ ಚಿಕಿತ್ಸೆ ಪಡೆದಿರುತ್ತಾರೆ.
ಉ)	ಈ ಪೈಕಿ ಮೃತಪಟ್ಟಿರುವವರ ಸಂಖ್ಯೆ ಎಷ್ಟು (ಜಿಲ್ಲಾವಾರು ವಿವರ ನೀಡುವುದು)	ರಾಜ್ಯದಲ್ಲಿ ಜನವರಿ-18 ರಿಂದ ದಿನಾಂಕ:5-12-2018 ವರೆಗೆ 59 ಮರಣಗಳು ಸಂಭವಿಸಿವೆ. ಜಿಲ್ಲಾವಾರು ವಿವರಗಳನ್ನು ಅನುಬಂಧ (1) ರಲ್ಲಿ ನೀಡಲಾಗಿದೆ.
ಊ)	ಮೃತಪಟ್ಟವರ ಚಿಕಿತ್ಸೆಯ ವೆಚ್ಚವನ್ನು ಪೂರ್ಣ ಪ್ರಮಾಣದಲ್ಲಿ ಭರಿಸುವ ಕುರಿತು ಸರ್ಕಾರದ ನಿಲುವೇನು;	ಹೆಚ್1ಎನ್1 ಜ್ವರದಿಂದ ಬಳಲುತ್ತಿರುವವರಿಗೆ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ 5 ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ. ಎಲ್ಲಾ ಜಿಲ್ಲೆಗಳಲ್ಲಿರುವ ಸೋಂಕಿನ ವ್ಯಕ್ತಿಯ ಗಂಟಲಿನ ದ್ರವ ಮಾದರಿಗಳನ್ನು ಉಚಿತವಾಗಿ ಪರೀಕ್ಷೆ ಮಾಡಲಾಗುತ್ತಿದೆ. ಹಾಗೂ ಒಟ್ಟಾರೆಯಾಗಿ ಈ ಸೋಂಕಿಗೆ ಸರಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ಲಭ್ಯವಿದೆ
ಋ)	ಎಚ್1ಎನ್1 ರೋಗದ ಲಕ್ಷಣಗಳೇನು; ಈ ರೋಗ ಯಾವ ರೀತಿ ಹರಡುತ್ತದೆ; ರೋಗಕ್ಕೆ ತುತ್ತಾದವರಿಗೆ ಚಿಕಿತ್ಸೆ ನೀಡಲು ಸರ್ಕಾರಿ ಆಸ್ಪತ್ರೆಗಳಲ್ಲಿ ಸೌಲಭ್ಯ ಕಲ್ಪಿಸಲಾಗಿದೆಯೇ;	ತೀವ್ರ ಸ್ವರೂಪದ ಜ್ವರ, ನಗಡಿ ಮತ್ತು ಗಂಟಲು ಕೆರೆತ, ಕೆಮ್ಮು ಮತ್ತು ಹಳದಿ ಕಫ, ಅತೀಯಾದ ಭೇದಿ/ವಾಂತಿ, ಅತೀಯಾದ ಮೈಕೈ ನೋವು ಮತ್ತು ತಲೆ ನೋವು, ಉಸಿರಾಟದ ತೊಂದರೆ ಇವುಗಳು ಹೆಚ್1ಎನ್1 ರೋಗದ ಲಕ್ಷಣಗಳಾಗಿವೆ. ಇದೊಂದು ಸಾಂಕ್ರಾಮಿಕ ರೋಗವಾಗಿದ್ದು, ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ರೋಗಿಯು ಕೆಮ್ಮುವಾಗ ಮತ್ತು ಸೀನುವಾಗ ಉಂಟಾಗುವ ಕಫದ ತುಂತುರುಗಳಿಂದ ಈ ರೋಗವು ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ಹೆಚ್1ಎನ್1 ಹರಡುವಿಕೆಯನ್ನು ಕಡಿಮೆ ಮಾಡಲು ರೋಗ ಲಕ್ಷಣಗಳು ಇದ್ದಾಗ ಕೆಮ್ಮುವಾಗ ಮತ್ತು ಸೀನುವಾಗ ಬಾಯಿಯನ್ನು ಕರವಸ್ತ್ರದಿಂದ ಮುಚ್ಚುಕೊಳ್ಳುವುದು ಹಾಗೂ ಇತರರಿಂದ ಅಂತರವನ್ನು ಕಾಪಾಡಿಕೊಳ್ಳಬೇಕು. ಆರೋಗ್ಯವಂತ ವ್ಯಕ್ತಿಗಳು ಮೇಲಿಂದ ಮೇಲೆ ಕೈತೊಳೆದುಕೊಳ್ಳುವುದು ಹಾಗೂ ರೋಗ ಲಕ್ಷಣಗಳಿರುವ ವ್ಯಕ್ತಿಗಳಿಂದ ಅಂತರ ಕಾಯ್ದುಕೊಳ್ಳುವುದು. ಈ ರೀತಿ ಮಾಡಿದ್ದಲ್ಲಿ ರೋಗ ಹರಡುವಿಕೆಯನ್ನು ಕಡಿಮೆ ಮಾಡಬಹುದಾಗಿದೆ.

		ಹೆಚ್1ಎನ್1 ಜ್ವರದಿಂದ ಬಳಲುತ್ತಿರುವವರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ 5 ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ. ಎಲ್ಲಾ ಜಿಲ್ಲೆಗಳಲ್ಲಿರುವ ಸೋಂಕಿನ ವ್ಯಕ್ತಿಯ ಗಂಟಲಿನ ದ್ರವ ಮಾದರಿಗಳನ್ನು ಉಚಿತವಾಗಿ ಪರೀಕ್ಷೆ ಮಾಡಲಾಗುತ್ತಿದೆ. ಈ ಸೋಂಕಿನವರಿಗೆ ಎಲ್ಲಾ ಆಸ್ಪತ್ರೆಗಳಲ್ಲಿ ಉಚಿತವಾಗಿ ಔಷಧಿಗಳನ್ನು ನೀಡಲಾಗುತ್ತಿದೆ.
ಎ)	ಎಚ್1ಎನ್1 ರೋಗವನ್ನು ತಡೆಯಲು ಸರ್ಕಾರ ಕೈಗೊಂಡಿರುವ ಕ್ರಮಗಳೇನು; ಈ ರೋಗವನ್ನು ತಡೆಗಟ್ಟಲು ರೂಪಿಸಿರುವ ಯೋಜನೆಗಳೇನು;	ಹೆಚ್1ಎನ್1 ರೋಗವನ್ನು ತಡೆಗಟ್ಟಲು ತೆಗೆದುಕೊಂಡಿರುವ ಮುಂಜಾಗ್ರತಾ ಕ್ರಮಗಳು ಹಾಗೂ ರೋಗವನ್ನು ತಡೆಗಟ್ಟಲು ರೂಪಿಸಿರುವ ಯೋಜನೆಗಳನ್ನು ಅನುಬಂಧ (2) ರಲ್ಲಿ ನೀಡಲಾಗಿದೆ.
ಏ)	ಎಚ್ 1 ಎನ್ 1 ಸೋಂಕಿತರಿಂದ ಆಸ್ಪತ್ರೆಗಳಲ್ಲಿ ಹಣ ಸುಲಿಗೆ ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಈ ಕಾಯಿಲೆ ಮಾರಣಾಂತಿಕ ಆಗಿರುವುದರಿಂದ ಇದಕ್ಕೆ ತುತ್ತಾದ ರೋಗಿಗಳಿಗೆ ಉಚಿತ ಚಿಕಿತ್ಸೆ ದೊರಕಿಸಿಕೊಡುವ ಕುರಿತು ಸರ್ಕಾರ ಕ್ರಮ ಕೈಗೊಳ್ಳುವುದೇ?	ಇಲ್ಲ. ಹೆಚ್1ಎನ್1 ಗಂಟಲಿನ ದ್ರವ ಮಾದರಿಗಳನ್ನು ಸರಕಾರಿ ಪ್ರಯೋಗಾಲಯಗಳಲ್ಲಿ ಉಚಿತವಾಗಿ ಮಾಡಲಾಗುತ್ತಿದ್ದು, ಖಾಸಗಿ ಪ್ರಯೋಗಾಲಯಗಳಿಗೆ ರೂ-2500/-ಗಳನ್ನು ನಿಗದಿ ಪಡಿಸಲಾಗಿದೆ. ಇದಕ್ಕಿಂತ ಹೆಚ್ಚು ಹಣ ವಸೂಲಿ ಮಾಡುತ್ತಿರುವ ಪ್ರಯೋಗಾಲಯಗಳ ವಿರುದ್ಧ ಕ್ರಮ ಕೈಗೊಳ್ಳಲು ಆಯಾ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಕೆ.ಪಿ.ಎಂ.ಇ ಕಾಯ್ದೆ ಅಡಿಯಲ್ಲಿ ಅಧಿಕಾರ ನೀಡಲಾಗಿದೆ. ಹೆಚ್1ಎನ್1 ಜ್ವರದಿಂದ ಬಳಲುತ್ತಿರುವವರಿಗೆ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಸುಸಜ್ಜಿತ 5 ಹಾಸಿಗೆಯುಳ್ಳ ವಾರ್ಡನ್ನು ಕಾಯ್ದಿರಿಸಲಾಗಿದೆ. ಎಲ್ಲಾ ಜಿಲ್ಲೆಗಳಲ್ಲಿರುವ ಹೆಚ್1ಎನ್1 ಸೋಂಕಿನ ವ್ಯಕ್ತಿಯ ಗಂಟಲಿನ ದ್ರವ ಮಾದರಿಗಳನ್ನು ಉಚಿತವಾಗಿ ಪರೀಕ್ಷೆ ಮಾಡಲಾಗುತ್ತಿದೆ. ದೃಢೀಕರಿಸಲಟ್ಟ ಎಲ್ಲಾ ರೋಗಿಗಳಿಗೆ ಸರಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸೋಂಕಿಗೆ ನೀಡಲಾಗುವ ಟಾಮಿಫ್ಲೂ ಮಾತ್ರೆಗಳು ಎಲ್ಲಾ ತಾಲ್ಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ದಾಸ್ತಾನು ಲಭ್ಯವಿದೆ.

ಸಂಖ್ಯೆ: ಆಕುಕ 69 ಎಸ್ಎಂಎಂ 2018

(ಶಿವಾನಂದ ಎಸ್. ಪಾಟೀಲ್)
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು

ಅನುಬಂಧ-1

2018 ರಲ್ಲಿ ಸಂಭವಿಸಿರುವ ಜಿಲ್ಲಾವಾರು ಹೆಚ್1ಎನ್1 ಮರಣಗಳು		
ಕ್ರಮ ಸಂ	ಜಿಲ್ಲೆಗಳು	2018
1	ಬಿ.ಬಿ.ಎಂ.ಪಿ.	1
2	ಬೆಂಗಳೂರು ನಗರ ಜಿಲ್ಲೆ	3
3	ಬೆಂಗಳೂರು (ಗ್ರಾ) ಜಿಲ್ಲೆ	2
4	ಚಿತ್ರದುರ್ಗ	5
5	ದಾವಣಗೆರೆ	6
6	ಕೋಲಾರ	1
7	ಶಿವಮೊಗ್ಗ	2
8	ತುಮಕೂರು	5
9	ರಾಮನಗರ	1
10	ಚಿಕ್ಕಬಳ್ಳಾಪುರ	0
11	ಬೆಳಗಾಂ	2
12	ಬಿಜಾಪುರ	0
13	ಬಾಗಲಕೋಟೆ	0
14	ಧಾರವಾಡ	11
15	ಗದಗ	1
16	ಹಾವೇರಿ	3
17	ಉತ್ತರ ಕನ್ನಡ ಜಿಲ್ಲೆ	1
18	ಬಳ್ಳಾರಿ	0
19	ಬೀದರ್	0
20	ಗುಲ್ಬರ್ಗ	0
21	ಯಾದಗೀರ್	1
22	ಕೊಪ್ಪಳ	1
23	ರಾಯಚೂರ್	1
24	ಚಿಕ್ಕಮಗಳೂರು	0
25	ದಕ್ಷಿಣ ಕನ್ನಡ	3
26	ಉಡುಪಿ	0
27	ಹಾಸನ	5
28	ಕೊಡಗು	0
29	ಮಂಡ್ಯ	1
30	ಮೈಸೂರು	2
31	ಚಾಮರಾಜನಗರ	1
	ಒಟ್ಟು	59

6.12.18

ಅನುಬಂಧ-2

ಹೆಚ್1ಎನ್1 ಸೋಂಕು ತಡೆಗಟ್ಟಲು ಇಲಾಖೆಯು ತೆಗೆದುಕೊಂಡಿರುವ ಮುಂಜಾಗ್ರತಾಕ್ರಮಗಳು

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಹೆಚ್ಚಾಗಿ ಶ್ವಾಸಕೋಶದ ಸೋಂಕು (Acute Respiratory Infection) ಕಾಣಿಸಿಕೊಂಡು ನೆಗಡಿ, ಕೆಮ್ಮು ಜ್ವರದ ಜೊತೆಗೆ ಉಸಿರಾಟದ ತೊಂದರೆಯಿಂದ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ದಾಖಲಾದವರನ್ನು ಪರೀಕ್ಷಿಸಿದಾಗ ಇನ್‌ಫ್ಲೂಯೆಂಜಾ ಬಿ, ಇನ್‌ಫ್ಲೂಯೆಂಜಾ ಎ (ಹೆಚ್1ಎನ್1) ಹಾಗೂ ಇನ್‌ಫ್ಲೂಯೆಂಜಾ ಹೆಚ್3ನ2 ಪತ್ತೆಯಾಗುತ್ತಿರುವುದು ಪ್ರಯೋಗಾಲಯಗಳಿಂದ ವರದಿಯಾಗುತ್ತಿವೆ.

ಜನವರಿ 2018 ರಿಂದ ದಿನಾಂಕ:04-12-2018 ವರೆಗೆ 9148 ಶಂಕಿತ ಮಾದರಿಗಳನ್ನು ಪರೀಕ್ಷಿಸಿದಾಗ **1482** ದೃಡಪಟ್ಟ ಹೆಚ್1ಎನ್1 ಪ್ರಕರಣಗಳು ಪತ್ತೆಯಾಗಿದ್ದು **59** ಮರಣಗಳು ಸಂಭವಿಸಿವೆ.

ಹೊರ ರೋಗಿಗಳ ಪ್ರತ್ಯೇಕ ವಿಭಾಗದಲ್ಲಿ (Screening room) ರೋಗಿಗಳನ್ನು ಪರೀಕ್ಷಿಸಿ, ಭಾರತ ಸರ್ಕಾರದ ಮಾರ್ಗಸೂಚಿಯಂತೆ ಶಂಕಿತ ರೋಗಿಗಳಿಗೆ ಸೂಕ್ತ ಚಿಕಿತ್ಸೆ, ಅಗತ್ಯ ಸಲಹೆ ಸೂಚನೆ, ಚಿಕಿತ್ಸಾ ನಂತರದ ಅನುಸರಣೆ ಮುಂತಾದ ಕಾರ್ಯಕ್ರಮಗಳನ್ನು ಕಟ್ಟು ನಿಟ್ಟಿನಲ್ಲಿ ನಡೆಸಲು ಎಲ್ಲಾ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅದರಂತೆ ಅವರು

- ರಾಜ್ಯದಲ್ಲಿ ಬೆಂಗಳೂರಿನ ನಿಮ್ಹಾನ್ಸ್, ನಾರಾಯಣ ನೇತ್ರಾಲಯ, ಮಣಿಪಾಲ್ ಆಸ್ಪತ್ರೆ ಬೆಂಗಳೂರು, ಕಮಾಂಡ್ ಆಸ್ಪತ್ರೆ ಬೆಂಗಳೂರು ಮತ್ತು ಉಡುಪಿಯ ಮಣಿಪಾಲ್ ಆಸ್ಪತ್ರೆಯ ಪರೀಕ್ಷಾ ಕೇಂದ್ರಗಳಲ್ಲಿ ಮಾದರಿಗಳ ಪರೀಕ್ಷೆಯನ್ನು ನಡೆಸಲಾಗುತ್ತಿದೆ.
- ಹೆಚ್1ಎನ್1 ಪ್ರಕರಣಗಳು ವರದಿಯಾದ ಮನೆ ಮತ್ತು ಸುತ್ತಮುತ್ತಲಿನ ಸಾರ್ವಜನಿಕರಲ್ಲಿ ರೋಗ ಲಕ್ಷಣಗಳ ಪತ್ತೆಗಾಗಿ ಕ್ಷೇತ್ರಮಟ್ಟದಲ್ಲಿ/ವಾರ್ಡ್‌ಗಳಲ್ಲಿ ಆರೋಗ್ಯ ಕಾರ್ಯಕರ್ತರುಗಳಿಂದ **ILI Clusters** ಬಗ್ಗೆ ಸಕ್ರಿಯ ಸಮೀಕ್ಷೆ ನಡೆಸಿ ಆರೋಗ್ಯ ಶಿಕ್ಷಣವನ್ನು ನೀಡುವುದು. ಸಂಶಯಾಸ್ಪದ 'ಸಿ' ವರ್ಗದ ಪ್ರಕರಣಗಳಿದ್ದಲ್ಲಿ ಗಂಟಲಿನ ಮಾದರಿ (ಸ್ವಾಬ್) ಗಳನ್ನು ಕೂಡಲೇ ಪರೀಕ್ಷೆಗೆ ಒಳಪಡಿಸಿ, ಪಲಿತಾಂಶ ಪಡೆದು ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ.
- ರಾಜ್ಯ ಮಟ್ಟ, ಜಿಲ್ಲಾ ಮಟ್ಟ ಮತ್ತು ತಾಲ್ಲೂಕು ಮಟ್ಟದ ಕ್ಷಿಪ್ರ ಕಾರ್ಯಾಚರಣೆ ತಂಡ (RRT) ಗಳನ್ನು ರಚಿಸಲಾಗಿದ್ದು ತುರ್ತು ಸಂದರ್ಭಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ.
- ರೋಗ-ಲಕ್ಷಣಗಳು ಪತ್ತೆಯಾದ ನಿಕಟವರ್ತಿಗಳು ಹಾಗೂ ಖಾಯಿಲೆ ಇರುವವರಿಗೆ ಭಾರತ ಸರ್ಕಾರದ ಮಾರ್ಗಸೂಚಿಯಂತೆ 'ಬಿ' ಮತ್ತು 'ಸಿ' ವರ್ಗದ ರೋಗಿಗಳಿಗೆ ತಕ್ಷಣ ಟಾಮಿಫ್ಲೂ ಮಾತ್ರೆ ಸೇರಿದಂತೆ ಸೂಕ್ತ ಚಿಕಿತ್ಸೆ ನೀಡುವುದು 'ಎ' ವರ್ಗೀಕರಣದಲ್ಲಿರುವ ರೋಗಿಗಳನ್ನು ಅನುಸರಣೆ (Follow up) ಮಾಡಲಾಗುತ್ತಿದೆ.
- ಟಾಮಿಫ್ಲೂ ಮಾತ್ರೆಗಳನ್ನು ಸಾಕಷ್ಟು ಪ್ರಮಾಣದಲ್ಲಿ ಎಲ್ಲಾ ಆರೋಗ್ಯ ಸಂಸ್ಥೆ/ಆಸ್ಪತ್ರೆಗಳಲ್ಲಿ ದಾಸ್ತಾನು ಇಡುವುದು. ಹೆಚ್1ಎನ್1 ಚಿಕಿತ್ಸೆಗೆ ಬೇಕಾದ ಔಷಧಿಗಳು ಕೊರತೆಯಿದ್ದಲ್ಲಿ ***'ರಾಷ್ಟ್ರೀಯ ಆರೋಗ್ಯ ಅಭಿಯಾನದ ಉಚಿತ ಔಷಧಿ ವಿತರಣೆ'*** ಕಾರ್ಯಕ್ರಮದ ಅಡಿಯಲ್ಲಿ ಅವಶ್ಯಕತೆಗೆ ಅನುಗುಣವಾಗಿ ಔಷಧಿಗಳನ್ನು ಖರೀದಿಸಿ ಸಮರ್ಪಕವಾಗಿ ರೋಗ ನಿರ್ವಹಣೆ ಮಾಡಲು ಸೂಕ್ತ ನಿರ್ದೇಶನ ನೀಡಲಾಗಿದೆ. ಅದರಂತೆ ಎಲ್ಲಾ ಪ್ರಾ. ಆ. ಕೇಂದ್ರ ಸಮುದಾಯ ಆರೋಗ್ಯ ಕೇಂದ್ರ , ತಾಲ್ಲುಕು ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಔಷಧಗಳು ಲಭ್ಯವಿರುತ್ತವೆ.
- ಹೆಚ್1ಎನ್1 ಸೋಂಕನ್ನು ನಿರ್ವಹಿಸುವ ಆರೋಗ್ಯ ಸಿಬ್ಬಂದಿ ಹಾಗೂ ವೈದ್ಯರುಗಳಿಗೆ ಹೆಚ್1ಎನ್1 ವಿರುದ್ಧ ಲಸಿಕೆಗಳನ್ನು ನೀಡಲು ಜಿಲ್ಲಾ ಆರೋಗ್ಯ ಮತ್ತು ಕುಕ ಅಧಿಕಾರಿಗಳಿಗೆ ಅಗತ್ಯತೆಗೆ ಅನುಗುಣವಾಗಿ ಲಸಿಕೆ ಖರೀದಿಸಲು ರೂ-25,000=00 ಸಾವಿರಗಳ ಅನುದಾನವನ್ನು ಬಿಡುಗಡೆ ಮಾಡಲಾಗಿದೆ.

- ದಿನಾಂಕ:11-10-2018 ರಂದು ಮಾನ್ಯ ಆಯುಕ್ತರ ಅಧ್ಯಕ್ಷತೆಯಲ್ಲಿ ಹೆಚ್1ಎನ್1 ಸೊಂಕಿನ ಬಗ್ಗೆ ಚರ್ಚೆ ನಡೆಸಲಾಯಿತು. ಈ ಸಭೆಯಲ್ಲಿ ಬೆಂಗಳೂರು ಮಹಾನಗರ ಪಾಲಿಕೆಯ ವೈದ್ಯರು, ಆರ್.ಜಿಐಸಿಡಿ ಅಧೀಕ್ಷಕರು. ಎನ್ಐವಿ ಪ್ರಯೋಗಾಲಯ ಬೆಂಗಳೂರು ಇಲ್ಲಿನ ಮುಖ್ಯಸ್ತರು ಬೆಂಗಳೂರು ನಗರ ಜಿಲ್ಲೆಯ ಸರ್ವೇಕ್ಷಣಾಧಿಕಾರಿಗಳು ಹಾಜರಿದ್ದು, ಜಿಲ್ಲೆಗಳಲ್ಲಿರುವ ಎಲ್ಲಾ ಸರಕಾರಿ ಹಾಗೂ ಖಾಸಗಿ ವೈದ್ಯರುಗಳಿಗೆ ಹೆಚ್1ಎನ್1 ರೋಗದ ಕುರಿತು ಹಾಗೂ 48 ಗಂಟೆಯೊಳಗಾಗಿ ಶಂಕಿತ ಹೆಚ್1ಎನ್1 ರೋಗಿಗಳಿಗೆ ಟಾಮಿಫ್ಲೂ ಚಿಕಿತ್ಸೆ ಪ್ರಾರಂಭಿಸುವ ಕುರಿತು ಪುನರ್ಮನನ ತರಬೇತಿ ಏರ್ಪಡಿಸಲು ಸೂಚಿಸಲಾಯಿತು.
- ದಿನಾಂಕ:19-11-2018 ರಂದು ಮಾನ್ಯ ಆರೋಗ್ಯ ಸಚಿವರ ಅಧ್ಯಕ್ಷತೆಯಲ್ಲಿ ಹೆಚ್1ಎನ್1 ಸೋಂಕು ವ್ಯಾಪಕವಾಗಿ ಹರಡುತ್ತಿರುವ ಬಗ್ಗೆ ಸಭೆ ಕರೆಯಲಾಗಿತ್ತು. ಈ ಸಭೆಯಲ್ಲಿ ಎಲ್ಲಾ ಕಾರ್ಯಕ್ರಮಾಧಿಕಾರಿಗಳು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು ಹಾಜರಿದ್ದರು. ಸಭೆಯಲ್ಲಿ ಈಗಿನ ಹೆಚ್1ಎನ್1 ಪರಿಸ್ಥಿತಿ ಬಗ್ಗೆ ಚರ್ಚಿಸಲಾಯಿತು. ಆರೋಗ್ಯ ಸಿಬ್ಬಂದಿಗಳಿಗೂ ಹಾಗೂ ಎಲ್ಲಾ ವೈದ್ಯಾಧಿಕಾರಿಗಳಿಗೂ ಪನರ್ಮನನ ತರಭೇತಿ ನೀಡುವುದು ಮತ್ತು ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ ಸಮಿತಿಗಳ ಮುಖಾಂತರ ಗ್ರಾಮಾಂತರ ಜನರಿಗೆ ರೋಗದ ಬಗ್ಗೆ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸೂಚಿಸಿದರು.
- ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ವರ್ಗ 'ಬಿ" ಮತ್ತು 'ಸಿ' ವರ್ಗದ ಹೆಚ್1ಎನ್ ಸೋಂಕಿನವರನ್ನು ಗುರುತಿಸಿ ಅವರ ವಿಳಾಸ, ದೂರವಾಣಿ ಸಂಕ್ಯೆ ಇತ್ಯಾದಿ ವವಿರಗಂನ್ನು ರಾಜ್ಯದ ಸಹಾಯವಾಣಿ ಕೇಂದ್ರದ ಸಂಖ್ಯೆ:104 ಇವರಿಗೆ ಪ್ರತಿ ದಿನ ನೀಡುವಂತೆ ಯೋಜನಾ ನಿರ್ದೇಶಕರು) ಐಡಿಎಸ್‌ಪಿ ಇವರಿಂದ ದಿನಾಂಕ:25-10-2018 ರಂದು ಸುತ್ತೋಲೆ ನೀಡಲಾಗಿದೆ.
- ಸಾರ್ವಜನಿಕರಿಗೆ ಹೆಚ್1ಎನ್1 ಸೋಂಕಿನ ಬಗ್ಗೆ ಮಾಹಿತಿ ನೀಡಲು, ಆಕಾಶವಾಣಿ ಮತ್ತು ದೂರದರ್ಶನದಲ್ಲಿ ಪ್ರಚುರ ಪಡಿಸಲಾಗುತ್ತಿದೆ. ಜನಸಂದಣಿ ಇರುವ ರೈಲ್ವೆ ಮತ್ತು ಬಸ್ ನಿಲ್ದಾಣಗಳಲ್ಲಿ ಎಲೆಕ್ಟ್ರಾನಿಕ್ ಮೀಡಿಯಾ ಮುಖಾಂತರ ಮಾಹಿತಿ ಮತ್ತು ಆರೋಗ್ಯ ಶಿಕ್ಷಣ ನೀಡಲಾಗಿದೆ.

<u>ಸಾರ್ವಜನಿಕರ ತಿಳುವಳಿಕೆಗಾಗಿ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿಯನ್ನು IEC ಮೂಲಕ ತಿಳಿಸಲಾಗಿದೆ.</u>

<u>ಏನು ಮಾಡಬೇಕು:-</u>

- ಸೋಂಕು ಪೀಡಿತರ ಸಂಪರ್ಕದಿಂದ ದೂರವಿರುವುದು, ಶಂಕಿತ ರೋಗಿಯು ಮನೆಯಲ್ಲಿಯೇ ಪ್ರತ್ಯೇಕವಾಗಿರುವುದು.
- ವೈಯ್ಯಕ್ತಿಕ ಸ್ವಚ್ಚತೆ ಕಾಪಾಡಿಕೊಳ್ಳುವುದು. ವಿಶೇಷವಾಗಿ ಆಗಾಗ್ಗೆ ಸಾಬೂನಿನಿಂದ ಕೈ ತೊಳೆದುಕೊಳ್ಳುವುದು.
- ಕೆಮ್ಮುವಾಗ ಮತ್ತು ಸೀನುವಾಗ ಮಾಸ್ಕ್/ಕೈವಸ್ತ್ರ ಉಪಯೋಗಿಸುವುದು. ಉಸಿರಾಟದ ತೊಂದರೆಯಾದಲ್ಲಿ ತಕ್ಷಣ ವೈದ್ಯರ ಸಲಹೆ ಪಡೆಯುವುದು
- ಪೌಷ್ಟಿಕ ಆಹಾರಗಳನ್ನು ಉಪಯೋಗಿಸುವುದು, ಚೆನ್ನಾಗಿ ನಿದ್ದೆ ಮಾಡುವುದು, ಒತ್ತಡಗಳನ್ನು ನಿಭಾಯಿಸುವುದು

<u>ಏನು ಮಾಡಬಾರದು:-</u>

- ಸೋಂಕಿತರ ಕೈ ಕುಲುಕುವುದು, ಚುಂಬಿಸುವುದು ಮತ್ತು ಆಲಂಗಿಸಿಕೊಳ್ಳುವುದನ್ನು ಮಾಡಬಾರದು.
- ತಜ್ಞ ವೈದ್ಯರ ಸಲಹೆ ಇಲ್ಲದೆ ಔಷದೋಪಚಾರ ಮಾಡಬಾರದು.
- ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬಾರದು. ಆಸ್ಪಿರಿನ್ ಮಾತ್ರೆಗಳನ್ನು ಮಕ್ಕಳಿಗೆ ನೀಡಬಾರದು.

ಈ ಮೇಲಿನ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಲಾಗುತ್ತಿದ್ದು, ತೀವ್ರಾ ನಿಗಾವಣೆ ಮಾಡಲಾಗುತ್ತಿದೆ.

6.12.18

ಸಹ ನಿರ್ದೇಶಕರು (ಪಿವಿಂಡಿ)

ಆರೋಗ್ಯ ಮತ್ತುಕುಟುಂಬ ಕಲ್ಯಾಣ ಸೇವೆಗಳು.

ಕರ್ನಾಟಕ ಸರ್ಕಾರ

ಸಂಖ್ಯೆ: ಆಕುಕ 90 SBV 18

ಕರ್ನಾಟಕ ಸರ್ಕಾರದ ಸಚಿವಾಲಯ
ಸುವರ್ಣ ಸೌಧ,
ಬೆಳಗಾವಿ, ದಿನಾಂಕ: 13-12-2018

ಇವರಿಂದ:
ಸರ್ಕಾರದ ಪ್ರಧಾನ ಕಾರ್ಯದರ್ಶಿ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,
ಸುವರ್ಣ ಸೌಧ, ಬೆಳಗಾವಿ.

ಇವರಿಗೆ:
ಕಾರ್ಯದರ್ಶಿ,
ಕರ್ನಾಟಕ ವಿಧಾನ ಸಭೆ,
ಸುವರ್ಣ ಸೌಧ, ಬೆಳಗಾವಿ.

13/12/18

ಮಾನ್ಯರೆ,

ವಿಷಯ:- ಮಾನ್ಯ ಕರ್ನಾಟಕ ವಿಧಾನ ಸಭಾ ಸದಸ್ಯರಾದ ಶ್ರೀ ಯಶವಂತ ರಾಯಗೌಡ ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 985 ಕ್ಕೆ ಉತ್ತರಿಸುವ ಬಗ್ಗೆ.

*****

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ಕರ್ನಾಟಕ ವಿಧಾನ ಸಭಾ ಸದಸ್ಯರಾದ ಶ್ರೀ ಯಶವಂತ ರಾಯಗೌಡ ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 985 ಕ್ಕೆ ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ದಿನಾಂಕ: 13-12-2018 ರಂದು ಸದನದಲ್ಲಿ ಉತ್ತರಿಸಬೇಕಾಗಿದ್ದು, ಸದರಿ ಪ್ರಶ್ನೆಗೆ ಉತ್ತರದ 350 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಲು ನಿರ್ದೇಶಿತನಾಗಿದ್ದೇನೆ.

ತಮ್ಮ ನಂಬುಗೆಯ,

(ಪದ್ಮ ವಿ.) 13/12
ಶಾಖಾಧಿಕಾರಿ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

ಕರ್ನಾಟಕ ವಿಧಾನಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	985
ಮಾನ್ಯ ಸದಸ್ಯರ ಹೆಸರು	ಶ್ರೀ ಯಶವಂತರಾಯಗೌಡ ವಿಠ್ಠಲಗೌಡ ಪಾಟೀಲ್ (ಇಂಡಿ)
ಉತ್ತರಿಸಬೇಕಾದ ದಿನಾಂಕ	13-12-2018
ಉತ್ತರಿಸುವ ಸಚಿವರು	ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು

ಕ್ರಮ ಸಂಖ್ಯೆ	ಪ್ರಶ್ನೆ	ಉತ್ತರ
ಅ	ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ ಯೋಜನೆಗೆ ಸರ್ಕಾರದ ಚಾಲನೆ ನೀಡಲಾಗಿದೆಯೇ, ಈ ಯೋಜನೆಯ ರೂಪುರೇಷೆಗಳೇನು;	ಆಯುಷ್ಮಾನ್ ಭಾರತ್ ಯೋಜನೆಯನ್ನು ರಾಜ್ಯದಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ ಆರೋಗ್ಯ ಯೋಜನೆಗಳನ್ನು ಸಾರ್ವತ್ರಿಕ ಆರೋಗ್ಯ ರಕ್ಷಣೆ – ಆರೋಗ್ಯ ಕರ್ನಾಟಕ ಯೋಜನೆಯೊಂದಿಗೆ ಸಂಯೋಜಿತಗೊಳಿಸಿ "ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ" ಎಂದು ಹೆಸರಿಸಲಾಗಿದೆ. ಸಂಯೋಜಿತ "ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ" ಯೋಜನೆಯನ್ನು ಭರವಸೆಯ ಮಾದರಿಯಲ್ಲಿ ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರದೊಂದಿಗೆ ದಿನಾಂಕ 30.10.2018ರಂದು ಒಡಂಬಡಿಕೆ ಸಹಿ ಹಾಕಲಾಗಿದೆ ಮತ್ತು ಸಹಿ ಹಾಕಿದ ದಿನದಿಂದ ಜಾರಿಯಲ್ಲಿರುತ್ತದೆ. **ಸಂಯೋಜಿತ ಯೋಜನೆಯ ರೂಪು-ರೇಷೆಗಳು ಅನುಬಂಧ-1 ರಲ್ಲಿ ಲಗತ್ತಿಸಿದೆ.**
ಆ	ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ ಯೋಜನೆಯಿಂದ ಯಾವ ಯಾವ ಕಾಯಿಲೆಗಳಿಗೆ ಉಚಿತವಾಗಿ ಎಷ್ಟು ಮೊತ್ತದವರೆಗೆ ಚಿಕಿತ್ಸೆ ಪಡೆಯಲು ಅವಕಾಶವಿದೆ;	ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ ಯೋಜನೆಯಡಿ ನಿಗಧಿತ ಪ್ರಾಥಮಿಕ ಆರೋಗ್ಯ ಆರೈಕೆ, ಸರಳ ದ್ವಿತೀಯ ಆರೋಗ್ಯ ಆರೈಕೆ –291 ಚಿಕಿತ್ಸಾ ವಿಧಾನಗಳು, ಕ್ಲಿಷ್ಟಕರ ದ್ವಿತೀಯ ಆರೋಗ್ಯ ಆರೈಕೆ – 254 ಚಿಕಿತ್ಸಾ ವಿಧಾನಗಳು, ತೃತೀಯ ಆರೋಗ್ಯ ಆರೈಕೆ – 900 ಚಿಕಿತ್ಸಾ ವಿಧಾನಗಳು ಮತ್ತು ತುರ್ತು ಆರೋಗ್ಯ ಆರೈಕೆಗಳಿಗೆ 169 ಚಿಕಿತ್ಸಾ ವಿಧಾನಗಳು– ನಿರ್ಧಿಷ್ಟಪಡಿಸಿರುವಂತೆ 1614 ಪರಿಷ್ಕೃತ ಚಿಕಿತ್ಸಾ ವಿಧಾನಗಳಿರುತ್ತದೆ. "ಅರ್ಹತಾ ರೋಗಿ"ಗೆ ನಿಗಧಿತ ಸಾಮಾನ್ಯ ದ್ವಿತೀಯ ಹಂತದ ಆರೋಗ್ಯ ಚಿಕಿತ್ಸೆ, ಸಂಕೀರ್ಣ ದ್ವಿತೀಯ ಹಂತದ ಆರೋಗ್ಯ ಚಿಕಿತ್ಸೆ, ತೃತೀಯ ಹಂತದ ಆರೋಗ್ಯ ಚಿಕಿತ್ಸೆ ಮತ್ತು ತುರ್ತು ಆರೋಗ್ಯ ಚಿಕಿತ್ಸೆಗೆ ವರ್ಷಕ್ಕೆ ರೂ.5.00 ಲಕ್ಷಗಳವರೆಗೆ ಒದಗಿಸಲಾಗುವುದು. ಇದನ್ನು ಪ್ರತಿ ಕುಟುಂಬಕ್ಕೆ ಫ್ಲೋಟರ್ ಆಧಾರದಲ್ಲಿ ಒದಗಿಸಿದ್ದು, ಕುಟುಂಬದ ಒಬ್ಬ ಅಥವಾ ಹೆಚ್ಚು ವ್ಯಕ್ತಿಗಳು ಸಂಪೂರ್ಣವಾಗಿ ರೂ.5.00 ಲಕ್ಷದ ಮಿತಿಯ ಸೇವೆಯನ್ನು ಪಡೆದುಕೊಳ್ಳಬಹುದು. "ಸಾಮಾನ್ಯ ರೋಗಿ"ಗೆ ಸೇವಾ ಪ್ರಯೋಜನದ ಮಿತಿ ಸರ್ಕಾರಿ ಪ್ಯಾಕೇಜ್ ದರದ 30% ರಷ್ಟು ಇದ್ದು, ಸಹ-ಪಾವತಿಯ ಆಧಾರದ ಮೇಲೆ ಒಟ್ಟಾರೆ ವಾರ್ಷಿಕ ಮಿತಿ ಪ್ರತಿ ಕುಟುಂಬಕ್ಕೆ ರೂ.1.50 ಲಕ್ಷ ಇರುತ್ತದೆ.

ಇ	ಈ ಯೋಜನೆಯ ಪ್ರಯೋಜನ ಪಡೆಯಲು ಅರ್ಹತೆಗಳೇನು; (ವಿವರ ನೀಡುವುದು)	ಯೋಜನೆಯಡಿ ಆರೋಗ್ಯ ಸೇವೆಯ ಸೌಲಭ್ಯಗಳನ್ನು ಪಡೆದುಕೊಳ್ಳುವ ರೋಗಿಗಳನ್ನು ಈ ಕೆಳಗಿನಂತೆ ವಿಂಗಡಿಸಲಾಗಿದೆ: • **ಅರ್ಹತಾ ರೋಗಿ:** ಕರ್ನಾಟಕ ರಾಜ್ಯದ ನಿವಾಸಿಯಾಗಿರುವ ಒಬ್ಬ ರೋಗಿಯು ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆ, 2013ರಡಿ "ಅರ್ಹ ಕುಟುಂಬ"ಕ್ಕೆ ಸೇರಿರುವರು; ಈ ವರ್ಗಕ್ಕೆ ಸಾಮಾಜಿಕ-ಆರ್ಥಿಕ ಜಾತಿ ಗಣತಿಯ (SECC) ಡೇಟಾ ದಲ್ಲಿರುವ ಫಲಾನುಭವಿಗಳು ಮತ್ತು ಈ ಹಿಂದೆ ರಾಷ್ಟ್ರೀಯ ಸ್ವಾಸ್ಥ್ಯ ಬೀಮಾ ಯೋಜನೆಯ ನೋಂದಾಯಿತ ಫಲಾನುಭವಿಗಳು. • **ಸಾಮಾನ್ಯ ರೋಗಿ:** ಕರ್ನಾಟಕ ರಾಜ್ಯದ ನಿವಾಸಿಯಾಗಿದ್ದು, ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆ, 2013ರಡಿ "ಅರ್ಹ ಕುಟುಂಬ" ವ್ಯಾಖ್ಯಾನದಡಿ ಸೇರಿಲ್ಲದೇ ಇರುವ ಅಥವಾ ಅರ್ಹ ಕುಟುಂಬಕ್ಕೆ ಸೇರಿದ ಕಾರ್ಡ್‌ನ್ನು ಒದಗಿಸದೇ ಇರುವವರು. ರಾಜ್ಯದ ಬಿ.ಪಿ.ಎಲ್. ಎ.ಪಿ.ಎಲ್ ಪಡಿತರ ಚೀಟಿ ಮತ್ತು ಆಧಾರ್ ಕಾರ್ಡು ಹೊಂದಿರುವವರು ಹಾಗೂ ಈ ಹಿಂದೆ ಅರ್.ಎಸ್.ಬಿ.ವೈ ನೋಂದಾಯಿತ ಫಲಾನುಭವಿಗಳು ಯೋಜನೆಯಡಿ ನಿಗಧಿತ ಚಿಕಿತ್ಸೆಯನ್ನು ಪಡೆಯಬಹುದು.
ಈ	ಈ ಯೋಜನೆಗೆ ಯಾವ ಮಾನದಂಡದ ಆಧಾರದ ಮೇಲೆ ನೋಂದಾವಣೆ ಮಾಡಿಕೊಳ್ಳಲಾಗುತ್ತದೆ. ಈ ಯೋಜನೆಗೆ ಈಗಾಗಲೇ ನೋಂದಾಯಿಸಿರುವ ಕಾರ್ಡ್‌ದಾರರ ಸಂಖ್ಯೆ ಎಷ್ಟು;	ಯೋಜನೆಯಡಿ ಚಿಕಿತ್ಸೆ ಪಡೆಯಲು ರೋಗಿಯ ಪಡಿತರ ಚೀಟಿ (ಬಿ.ಪಿ.ಎಲ್/ಎ.ಪಿ.ಎಲ್) ಮತ್ತು ಆಧಾರ್ ಕಾರ್ಡ್ ಮಾನದಂಡವಾಗಿರುತ್ತದೆ. ಆರೋಗ್ಯ ಕರ್ನಾಟಕ ಯೋಜನೆಯಡಿ ದಿನಾಂಕ 01.12.2018ರವರೆಗೆ ಒಟ್ಟು 469663 ಕಾರ್ಡ್‌ಗಳು ವಿತರಣೆಯಾಗಿರುತ್ತದೆ.
ಉ	ಇದುವರೆಗೂ ಈ ಯೋಜನೆಯಡಿ ಎಷ್ಟು ಜನರು ಪ್ರಯೋಜನ ಪಡೆದಿದ್ದಾರೆ; (ವಿವರ ನೀಡುವುದು)	ದಿನಾಂಕ 30/10/2018 ರಿಂದ 5/12/2018 ರವರೆಗೆ "ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ" ಯೋಜನೆಯಡಿ 14950 ಫಲಾನುಭವಿಗಳಿಗೆ ವಿವಿಧ ಚಿಕಿತ್ಸಾ ವಿಧಾನಗಳಲ್ಲಿ ಚಿಕಿತ್ಸೆ ನೀಡಲಾಗಿದೆ. ಜಿಲ್ಲಾವಾರು ಫಲಾನುಭವಿಗಳ ವಿವರಗಳನ್ನು ಅನುಬಂಧ-2ರಲ್ಲಿ ಲಗತ್ತಿಸಿದೆ.
ಊ	ಈ ಯೋಜನೆಯ ಪ್ರಯೋಜನ ಪಡೆಯಲು ಯಾವ ಯಾವ ಪ್ರಕ್ರಿಯೆಗಳು ಜರುಗಬೇಕು;	ರೋಗಿಯು ಅನಾರೋಗ್ಯಗೊಂಡರೆ ಅವರು ಹತ್ತಿರದ ಸಾರ್ವಜನಿಕ ಆರೋಗ್ಯ ಕೇಂದ್ರಗಳಿಗೆ ಹೋಗಬಹುದು. ಪರೀಕ್ಷಿಸಿದ ನಂತರ ಒಂದು ವೇಳೆ ಸದರಿ ಚಿಕಿತ್ಸೆಗಳಿಗೆ ಬೇಕಾದ ಅವಶ್ಯಕ ವೈದ್ಯಕೀಯ ಸಾಮರ್ಥ್ಯ ಆ ಜಿಲ್ಲೆಯ ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ಲಭ್ಯವಿಲ್ಲದಿದ್ದ ಪಕ್ಷದಲ್ಲಿ ರೋಗಿಯು ಜಿಲ್ಲಾ ಅಥವಾ ತಾಲ್ಲೂಕು ಮಟ್ಟದ ಸಾರ್ವಜನಿಕ ಆರೋಗ್ಯ ಸಂಸ್ಥೆಗಳಿಂದ ರೆಫರಲ್ ಪಡೆದುಕೊಂಡು ನೋಂದಾಯಿತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು. ರೋಗಿಯು ಚಿಕಿತ್ಸೆ ಪಡೆಯಲು ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್‌ನ್ನು ಹಾಜರುಪಡಿಸತಕ್ಕದ್ದು. ತುರ್ತು ಸಂದರ್ಭದಲ್ಲಿ ನಿಗದಿತ 169 ಚಿಕಿತ್ಸಾ ವಿಧಾನಗಳಿಗೆ ರೋಗಿಯು ನೇರವಾಗಿ ನೋಂದಾಯಿತ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ರೆಫೆರಲ್ ಇಲ್ಲದೆ ಚಿಕಿತ್ಸೆ ಪಡೆಯಬಹುದು.

ಋ	ಈ ಯೋಜನೆಯ ಬಗ್ಗೆ ಸಾರ್ವಜನಿಕರಿಗೆ ತಿಳುವಳಿಕೆ /ಅರಿವು ಮೂಡಿಸಲು /ಪ್ರಚಾರ ಪಡಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳೇನು; (ವಿವರ ನೀಡುವುದು)	ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಲು ಸರ್ಕಾರವು ಕೆಳಕಂಡ ಕ್ರಮಗಳನ್ನು ಕೈಗೊಂಡಿವೆ; 1. ಮಾನ್ಯ ವೈದ್ಯಕೀಯ ಶಿಕ್ಷಣ ಸಚಿವರು ಹಾಗೂ ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸುವ ಬಗ್ಗೆ ಯೋಜನೆಯ ವಿವರಗಳನ್ನು ಪತ್ರಿಕೆಗಳಿಗೆ ನೀಡಿರುತ್ತಾರೆ. 2. ರಾಜ್ಯಮಟ್ಟದಲ್ಲಿ ದಿನಾಂಕ 20.11.2018ರಂದು ಆರೋಗ್ಯ ಇಲಾಖೆಯ ಎಲ್ಲಾ ಅಧಿಕಾರಿಗಳಿಗೆ ಮಾಹಿತಿ ಶಿಬಿರವನ್ನು ನಡೆಸಲಾಗಿದೆ. 3. ಅಲ್ಲದೇ ದಿನಾಂಕ 4.12.2018ರಿಂದ 8.12.2018ರವರೆಗೆ ವಿಭಾಗೀಯ ಮಟ್ಟದಲ್ಲಿ ಸಂಯೋಜಿತ ಯೋಜನೆಯ ಮಾಹಿತಿ ಶಿಬಿರಗಳನ್ನು ನಡೆಸಲಾಗಿದೆ ಹಾಗೂ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಲು ಎಲ್ಲಾ ಹಂತದ ಅಧಿಕಾರಿಗಳು ಕ್ರಮ ವಹಿಸುತ್ತಿದ್ದಾರೆ. 4. ಜಿಲ್ಲಾ ಮಟ್ಟದಲ್ಲಿ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾ ಸಂಯೋಜಕರು ಆಯಾ ಜಿಲ್ಲೆಗಳಲ್ಲಿರುವ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಯೋಜನೆಯ ಬಗ್ಗೆ ಮಾಹಿತಿ ನೀಡುತ್ತಿರುತ್ತಾರೆ.
ಎ	ಕೆಲವು ಖಾಸಗಿ ಆಸ್ಪತ್ರೆಗಳು ಬಿ.ಪಿ.ಎಲ್ ಪಡಿತರ ಚೀಟಿ ಇದ್ದರೂ ಸಹ ಉಚಿತ ಚಿಕಿತ್ಸೆ ನೀಡದೇ ಇರಲು ಕಾರಣಗಳೇನು; (ವಿವರ ನೀಡುವುದು)	ಯೋಜನೆಯ ನಿಯಮದ ಪ್ರಕಾರ ಫಲಾನುಭವಿಗಳು ಸರ್ಕಾರಿ ಆಸ್ಪತ್ರೆಗಳಿಂದ ರೆಫರಲ್ ಪಡೆದು ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದಾಗಿರುತ್ತದೆ.

ಆಕುಕ 91 ಎಸ್‌ಬಿವಿ 2018

(ಶಿವಾನಂದ ಎಸ್. ಪಾಟೀಲ)
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು

ಪ್ರ.ಸಂ: 985- ಅನುಬಂಧ-I

ಸಂಯೋಜಿತ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯ ರೂಪುರೇಷೆಗಳು

ವ್ಯಾಪ್ತಿ:

ಸಂಯೋಜಿತ ಆರೋಗ್ಯ ಯೋಜನೆಯು ಪ್ರಾಥಮಿಕ ಆರೋಗ್ಯ ಆರೈಕೆ, ಸರಳ ದ್ವಿತೀಯ ಆರೋಗ್ಯ ಆರೈಕೆ-291 ಚಿಕಿತ್ಸಾ ವಿಧಾನಗಳು, ಕ್ಲಿಷ್ಟಕರ ದ್ವಿತೀಯ ಆರೋಗ್ಯ ಆರೈಕೆ- 254 ಚಿಕಿತ್ಸಾ ವಿಧಾನಗಳು, ತೃತೀಯ ಆರೋಗ್ಯ ಆರೈಕೆ- 900 ಚಿಕಿತ್ಸಾ ವಿಧಾನಗಳು ಮತ್ತು ತುರ್ತು ಆರೋಗ್ಯ ಆರೈಕೆಗಳಿಗೆ 169 ಚಿಕಿತ್ಸಾ ವಿಧಾನಗಳು- ನಿರ್ಧಿಷ್ಟ ಪಡಿಸಿರುವಂತೆ 1614 ಪರಿಷ್ಕೃತ ಚಿಕಿತ್ಸಾ ವಿಧಾನಗಳಿರುತ್ತದೆ.

ರೋಗಿಗಳ ನೊಂದಣಿ :

ನಿರ್ಧಿಷ್ಟ ಪಡಿಸಿರುವ ನೊಂದಣಿ ಕೇಂದ್ರಗಳಲ್ಲಿ ರೋಗಿಗಳು ಮೊದಲ ಬಾರಿಗೆ ಯಾವುದೇ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಚಿಕಿತ್ಸೆಗಾಗಿ ಮೊದಲ ಬಾರಿಗೆ ಸಂಪರ್ಕಿಸಿದಾಗ ಅಳವಡಿಸಿರುವ ಐಟಿ ಸಾಫ್ಟ್‌ವೇರ್ ಬಳಸಿಕೊಂಡು ಅವರನ್ನುಒಂದು ಬಾರಿ ನೋಂದಣಿ ಮಾಡಿಕೊಳ್ಳಬೇಕು. ತುರ್ತು ಸಂದರ್ಭದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಶಿಫಾರಸಿನ ಹೊರತಾಗಿ ದಾಖಲಿಸಿಕೊಂಡಿರುವ ಖಾಸಗಿ ಆಸ್ಪತ್ರೆಯನ್ನು ಒಬ್ಬ ರೋಗಿಯು ಸಂಪರ್ಕಿಸಿದಲ್ಲಿ ನಿಯೋಜಿತ ದಾಖಲಾತಿ ಕೇಂದ್ರ ಅಥವಾ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ ನಂತರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಲ್ಲಿಸಬಹುದು. ಆ ಸನ್ನಿವೇಶದಲ್ಲಿ ಈ ಒಂದು ಚಿಕಿತ್ಸೆಗಾಗಿ ತಮ್ಮ ಆಧಾರ್ ಕಾರ್ಡ್ ಮತ್ತು ಪಡಿತರ ಚೀಟಿಯನ್ನು ಸಲ್ಲಿಸುವ ಮೂಲಕ ಚಿಕಿತ್ಸೆಯನ್ನು ಪಡೆಯಬಹುದು.

'ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ' ಯೋಜನೆಯಡಿಯಲ್ಲಿ ನೋಂದಾಯಿತ ಕಾರ್ಡ್‌ನ್ನು "ಎಬಿ-ಎಆರ್‌ಕೆ" ಕಾರ್ಡ್ ಎಂದು ಕರೆಯಲಾಗುವುದು ಮತ್ತು "ಎಬಿ-ಎಆರ್‌ಕೆ" ಎಂದು ಕರೆಯಲಾಗುವ ಕಾರ್ಡ್‌ನ್ನು ನೋಂದಣಿ ಸಮಯದಲ್ಲಿ ವಿಶಿಷ್ಟ ಐಡಿ ಸಂಖ್ಯೆಯೊಂದಿಗೆ ನೀಡಲಾಗುವುದು

ಯಶಸ್ವಿಯಾಗಿ ದಾಖಲಾತಿ ಪಡೆಯುವ ಫಲಾನುಭವಿಗಳಿಗೆ ಈ ರೀತಿ ಸೃಷ್ಟಿಯಾಗುವ ವಿಶೇಷ ಗುರುತು (ಐಡಿ)ಯನ್ನು ನಿಗದಿತ ರೂ.10/- ಶುಲ್ಕದೊಂದಿಗೆ ನೀಡಲಾಗುತ್ತದೆ.

ಒಂದು ವೇಳೆ ಈ ಹೆಲ್ತ್‌ಕಾರ್ಡ್ ಕಳೆದು ಹೋದರೆ ಯಾವುದೇ ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ಅಥವಾ ನೋಂದಣಿ ಕೇಂದ್ರಗಳಲ್ಲಿ ಆಧಾರ್ ಅಥವಾ ಪಡಿತರಚೀಟಿ ಹಾಜರುಪಡಿಸಿ, ಆಧಾರ್ ದೃಢೀಕರಣದ ನಂತರ ರೂ.20/-(ಇಪ್ಪತ್ತು) ಪಾವತಿಸಿ ನಕಲು ಹೆಲ್ತ್‌ಕಾರ್ಡ್‌ನ್ನು ಪಡೆದುಕೊಳ್ಳುವುದು.

ಆಧಾರ್ ಕಾರ್ಡು ಹೊಂದಿಲ್ಲದ ರೋಗಿಗೆ, ಪಡಿತರಚೀಟಿ ಆಧಾರದ ಮೇಲೆ ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ನೊಂದಣಿ ಮಾಡಲಾಗುವುದು. ಅಂತಹ ವ್ಯಕ್ತಿಗೆ ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ಚಿಕಿತ್ಸೆ ಒದಗಿಸಲಾಗುವುದು. ಆದರೆ ಖಾಸಗಿ ಆಸ್ಪತ್ರೆಯಲ್ಲಿ ರೆಫರಲ್ ಮೂಲಕ ಚಿಕಿತ್ಸೆ ಪಡೆಯಲು ಆಧಾರ್ ಅನ್ನು ನೊಂದಣಿ ಮಾಡುವುದು ಅವಶ್ಯವಿರುತ್ತದೆ.

ಬೆಂಗಳೂರು ಒನ್ ಮತ್ತು ಕರ್ನಾಟಕ ಒನ್ ಕೇಂದ್ರಗಳ ಮೂಲಕ ಕಾರ್ಡ್‌ಗಳನ್ನು ವಿತರಿಸಲು ಇ-ಆಡಳಿತ ಇಲಾಖೆಯೊಂದಿಗೆ ಒಡಂಬಡಿಕೆ ಮಾಡಿಕೊಂಡು ಕಾರ್ಡುಗಳನ್ನು ವಿತರಿಸಲಾಗುತ್ತದೆ.

ಯೋಜನೆಯಡಿ ಆರೋಗ್ಯ ಸೇವೆಯ ಸೌಲಭ್ಯಗಳನ್ನು ಪಡೆದುಕೊಳ್ಳುವ ರೋಗಿಗಳನ್ನು ಈ ಕೆಳಗಿನಂತೆ ವಿಂಗಡಿಸತಕ್ಕದ್ದು:

- **ಅರ್ಹತಾ ರೋಗಿ:** ಕರ್ನಾಟಕರಾಜ್ಯದ ನಿವಾಸಿಯಾಗಿರುವ ಒಬ್ಬ ರೋಗಿಯು ರಾಷ್ಟ್ರೀಯಆಹಾರ ಭದ್ರತೆ ಕಾಯ್ದೆ, 2013ರಡಿ "ಅರ್ಹ ಕುಟುಂಬ"ಕ್ಕೆ ಸೇರಿರುವರು; ಈ ವರ್ಗಕ್ಕೆ ಸಾಮಾಜಿಕ-ಆರ್ಥಿಕ ಜಾತಿಗಣತಿಯ (SECC) ಡೇಟಾದಲ್ಲಿರುವ ಫಲಾನುಭವಿಗಳು ಮತ್ತು ಈ ಹಿಂದೆ ರಾಷ್ಟ್ರೀಯ ಸ್ವಾಸ್ಥ್ಯ ಬೀಮಾ ಯೋಜನೆಯ ನೊಂದಾಯಿತ ಫಲಾನುಭವಿಗಳು.
- **ಸಾಮಾನ್ಯ ರೋಗಿ:** ಕರ್ನಾಟಕರಾಜ್ಯದ ನಿವಾಸಿಯಾಗಿದ್ದು, ರಾಷ್ಟ್ರೀಯ ಆಹಾರ ಭದ್ರತೆಕಾಯ್ದೆ, 2013ರಡಿ "ಅರ್ಹ ಕುಟುಂಬ" ವ್ಯಾಖ್ಯಾನದಡಿ ಸೇರಿಲ್ಲದೇ ಇರುವ ಅಥವಾ ಅರ್ಹ ಕುಟುಂಬಕ್ಕೆ ಸೇರಿದ ಕಾರ್ಡ್‌ನ್ನು ಒದಗಿಸದೇ ಇರುವವರು.

ಸರ್ಕಾರದಿಂದ ಭರಿಸುವ ವೈದ್ಯಕೀಯ ವೆಚ್ಚ:

1. "ಅರ್ಹತಾ ರೋಗಿ"ಗೆ ನಿಗಧಿತ ಸಾಮಾನ್ಯ ದ್ವಿತೀಯ ಹಂತದ ಆರೋಗ್ಯ ಚಿಕಿತ್ಸೆ, ಸಂಕೀರ್ಣ ದ್ವಿತೀಯ ಹಂತದ ಆರೋಗ್ಯ ಚಿಕಿತ್ಸೆ, ತೃತೀಯ ಹಂತದ ಆರೋಗ್ಯ ಚಿಕಿತ್ಸೆ ಮತ್ತು ತುರ್ತು ಆರೋಗ್ಯ ಚಿಕಿತ್ಸೆಗೆ ವರ್ಷಕ್ಕೆ ರೂ.5.00 ಲಕ್ಷಗಳವರೆಗೆ ಒದಗಿಸಲಾಗುವುದು. ಇದನ್ನು ಪ್ರತಿ ಕುಟುಂಬಕ್ಕೆ ಫ್ಲೋಟರ್ ಆಧಾರದಲ್ಲಿ ಒದಗಿಸಿದ್ದು, ಕುಟುಂಬದ ಒಬ್ಬ ಅಥವಾ ಹೆಚ್ಚು ವ್ಯಕ್ತಿಗಳು ಸಂಪೂರ್ಣವಾಗಿ ರೂ.5.00 ಲಕ್ಷದ ಮಿತಿಯ ಸೇವೆಯನ್ನು ಪಡೆದುಕೊಳ್ಳಬಹುದು.

2. "ಸಾಮಾನ್ಯ ರೋಗಿ"ಗೆ ಸೇವಾ ಪ್ರಯೋಜನದ ಮಿತಿ ಸರ್ಕಾರಿ ಪ್ಯಾಕೇಜ್ ದರದ 30% ರಷ್ಟು ಇದ್ದು, ಸಹ-ಪಾವತಿಯ ಆಧಾರದ ಮೇಲೆ ಒಟ್ಟಾರೆ ವಾರ್ಷಿಕ ಮಿತಿ ಪ್ರತಿ ಕುಟುಂಬಕ್ಕೆ ರೂ.1.50 ಲಕ್ಷ ಇರುತ್ತದೆ.

ರೆಫರಲ್ ಇಲ್ಲದ ರೋಗಿ:

ಅರ್ಹತಾ ರೋಗಿಯಾಗಲಿ ಅಥವಾ ಸಾಮಾನ್ಯ ರೋಗಿಯಾಗಲಿ ಸರ್ಕಾರಿ ಆಸ್ಪತ್ರೆಗಳಿಂದ ರೆಫರ್ ಆಗದೆ ನೇರವಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಂಡಲ್ಲಿ, ಅಂತಹ ಚಿಕಿತ್ಸೆಗೆ ಮರುಪಾವತಿಗೆ ಅವಕಾಶ ಇರುವುದಿಲ್ಲ. ಅಂತಹ ರೋಗಿ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಸ್ವತಃ ಭರಿಸಬೇಕಾಗುತ್ತದೆ.

ಶಿಫಾರಸ್ಸು ವ್ಯವಸ್ಥೆ (ರೆಫರಲ್):

1. ನಿಗಧಿತ ಸಂಕೀರ್ಣ ದ್ವಿತೀಯ ಹಂತದ ಆರೋಗ್ಯ ಚಿಕಿತ್ಸೆಯ ಅಗತ್ಯವು ರೋಗಿಗೆ ಇದ್ದಲ್ಲಿ, ಅಥವಾ ನಿಗಧಿತ ತೃತೀಯ ಹಂತದ ಕಾಯಿಲೆಗಳಿಗೆ ಚಿಕಿತ್ಸೆಯ ಅಗತ್ಯವಿದ್ದಲ್ಲಿ, ಸಮೀಪದ ತಾಲ್ಲೂಕು ಅಥವಾ ಜಿಲ್ಲಾ ಮಟ್ಟದ ಸಾರ್ವಜನಿಕ ಆರೋಗ್ಯ ಸಂಸ್ಥೆಯ ವೈದ್ಯರನ್ನು ಮೊದಲು ಸಂಪರ್ಕಿಸಬೇಕು. ಆ ವೈದ್ಯರು ನೀಡುವಆರೋಗ್ಯ ಸಲಹೆ, ಚಿಕಿತ್ಸಾ ವಿವರಗಳು ಮತ್ತು ಚಿಕಿತ್ಸಾ

ಕ್ಷಮತೆ ಪ್ರಸ್ತುತ ವೈದ್ಯಕೀಯ ಸಾಮರ್ಥ್ಯವನ್ನು ಆಧರಿಸಿ ಅದೇ ಸಾರ್ವಜನಿಕ ಆರೋಗ್ಯ ಸಂಸ್ಥೆಯಲ್ಲಿ ಚಿಕಿತ್ಸೆಯನ್ನು ಕೊಡಬಹುದು ಅಥವಾ ಅದೇ ಜಿಲ್ಲೆಯ ಅಥವಾ ಪಕ್ಕದ ಜಿಲ್ಲೆಯ ಮೇಲಿನ ಸ್ಥರದ ಸಾರ್ವಜನಿಕ ಆರೋಗ್ಯ ಸಂಸ್ಥೆಗೆ ಶಿಫಾರಸ್ಸು ಮಾಡಲಾಗುವುದು. ರೋಗಿಯು ಇಚ್ಛೆಸಿದಲ್ಲಿ, ರಾಜ್ಯದಲ್ಲಿನ ಯಾವುದೇ ಜಿಲ್ಲೆಗಳಲ್ಲಿನ ಶಿಫಾರಸುಗೊಂಡ (ರೆಫರಲ್) ರೋಗಿಯು ರಾಜ್ಯದ ರಾಜಧಾನಿಯ ಅತ್ಯುನ್ನತ ಕೇಂದ್ರಗಳಲ್ಲಿ ಅಥವಾ ಹೆಚ್ಚಿನ ಮಟ್ಟದ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆಯನ್ನು ಪಡೆಯಬಹುದು.

2. ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ರೋಗ ನಿರ್ಣಯ ಮಾಡಲು ಅವಶ್ಯಕವಿರುವ ವೈದ್ಯಕೀಯ ಪರೀಕ್ಷೆ/ಡಯಾಗ್ನೋಸ್ಟಿಕ್ ಸೌಲಭ್ಯಗಳು ಲಭ್ಯವಿಲ್ಲದಿದ್ದ ಪಕ್ಷದಲ್ಲಿ ರೋಗ ನಿರ್ಣಯ ಪರೀಕ್ಷೆಗಳಿಗಾಗಿ ನೋಂದಾಯಿತ ವೈದ್ಯಕೀಯ ಪರೀಕ್ಷೆ / ಡಯಾಗ್ನೋಸ್ಟಿಕ್ ಪ್ರಯೋಗಾಲಯಗಳಿಗೆ ರೆಫರ್ ಮಾಡಲು ಅವಕಾಶವಿರುತ್ತದೆ.
3. ಒಂದು ವೇಳೆ, ಅಗತ್ಯವಿರುವ ಸಂಕೀರ್ಣ ದ್ವಿತೀಯ ಆರೋಗ್ಯ ಆರೈಕೆ ಚಿಕಿತ್ಸೆ ಅಥವಾ ತೃತೀಯ ಹಂತದ ಆರೋಗ್ಯ ಆರೈಕೆ ಚಿಕಿತ್ಸೆಯು ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ದೊರಕದಿದ್ದಲ್ಲಿ, ನೋಂದಾಯಿಸಿಕೊಂಡಿರುವ ಯಾವುದೇ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ರೆಫರ್ ಮಾಡಲಾಗುವುದು.

ರೋಗಿಗಳ ಸ್ವಾಧೀನ:

ರೋಗಿಯು ಚಿಕಿತ್ಸೆ ಪಡೆಯಲು ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ನಿಯೋಜಿತ ಪ್ರಾಧಿಕಾರವನ್ನು ನೋಂದಣೆಗಾಗಿ ನಿಗಧಿಪಡಿಸಿರುವ ಕೇಂದ್ರಗಳಲ್ಲಿ ಒಂದು ಬಾರಿ ಮಾತ್ರ ಸಂಪರ್ಕಿಸಬೇಕು. ಯಾವುದೇ ಅನುಸರಣಾ ಭೇಟಿ ಅಥವಾ ನಂತರದ ಯಾವುದೇ ಚಿಕಿತ್ಸೆಯ ಹೊರರೋಗಿ ವಿಭಾಗದ ಭೇಟಿಗಾಗಿ ಆಧಾರ್ ಪ್ರಮಾಣೀಕರಣದ ಆಧಾರದ ಮೇಲೆ "ಎಬಿ-ಎಆರ್‌ಕೆ" ಕಾರ್ಡ್ ಒದಗಿಸಿದರೆ ಸಾಕಾಗುತ್ತದೆ.

ಪ್ರಾಥಮಿಕ ಆರೋಗ್ಯ ಆರೈಕೆ ಸೇವೆಗಳು:

ನಿಗಧಿತ ಪ್ರಾಥಮಿಕ ಆರೋಗ್ಯ ಆರೈಕೆ ಸೇವೆಗಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮಾತ್ರವೇ ಒದಗಿಸಲಾಗುವುದು.

ಸಾಮಾನ್ಯ ದ್ವಿತೀಯ ಆರೋಗ್ಯ ಆರೈಕೆ ಸೇವೆಗಳು:

ನಿಗಧಿತ ಸಾಮಾನ್ಯ ದ್ವಿತೀಯ ಆರೋಗ್ಯ ಆರೈಕೆ ಸೇವೆಗಳನ್ನು ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಮಾತ್ರವೇ ಒದಗಿಸಲಾಗುವುದು.

ಕ್ಲಿಷ್ಟಕರ ದ್ವಿತೀಯ ಹಂತದ ಆರೋಗ್ಯ ಆರೈಕೆ ಸೇವೆಗಳು:

ನಿಗಧಿತ ದ್ವಿತೀಯ ಆರೋಗ್ಯ ಆರೈಕೆ ಸೇವೆಗಳನ್ನು ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಒದಗಿಸಲಾಗುವುದು. ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಸಾಮರ್ಥ್ಯವಿಲ್ಲದಿದ್ದಲ್ಲಿ ರೆಪರಲ್ ಮೂಲಕ ಉನ್ನತ

ಸರ್ಕಾರಿ ಆಸ್ಪತ್ರೆಗಳಲ್ಲಿ ಒದಗಿಸಲಾಗುವುದು ಅಲ್ಲಿಯೂ ಸಾಮರ್ಥ್ಯವಿಲ್ಲದಿದ್ದಲ್ಲಿ ನೊಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಒದಗಿಸಲಾಗುವುದು.

ತೃತೀಯ ಹಂತದ ಆರೋಗ್ಯ ಆರೈಕೆ ಸೇವೆಗಳು:

ನಿಗಧಿತ ತೃತೀಯ ಹಂತದ ಆರೋಗ್ಯ ಆರೈಕೆ ಸೇವೆಗಳನ್ನು ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಒದಗಿಸಲಾಗುವುದು. ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಸಾಮರ್ಥ್ಯವಿಲ್ಲದಿದ್ದಲ್ಲಿ ರೆಪರಲ್ ಮೂಲಕ ಉನ್ನತ ಸರ್ಕಾರಿ ಆಸ್ಪತ್ರೆಗಳಲ್ಲಿ ಒದಗಿಸಲಾಗುವುದು ಅಲ್ಲಿಯೂ ಸಾಮಥ್ಯವಿಲ್ಲದಿದ್ದಲ್ಲಿ ನೊಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಒದಗಿಸಲಾಗುವುದು.

ತುರ್ತು ಸಂದರ್ಭದ ಆರೋಗ್ಯ ಆರೈಕೆ ಸೇವೆಗಳು:

ತುರ್ತು ಸಮಯದಲ್ಲಿ ಫಲಾನುಭವಿಗಳಿಗೆ (ರೋಗಿಗಳಿಗೆ) ನೋಂದಾಯಿತ ಖಾಸಗಿ ಆಸ್ಪತ್ರೆಯಾಗಲಿ ಯಾವುದೆ ಸರ್ಕಾರಿ ಆಸ್ಪತ್ರೆಯಾಗಲಿ ರೇಫರಲ್ ಇಲ್ಲದೆ ಚಿಕಿತ್ಸೆಯನ್ನು ಪಡೆಯಬಹುದಾಗಿದೆ. ಈ ಕಾಯಿಲೆಗಳನ್ನು ಆರೋಗ್ಯ ಕರ್ನಾಟಕ ಅಡಿ 169 ತುರ್ತು ಚಿಕಿತ್ಸಾ ವಿಧಾನಗಳನ್ನು ಗುರುತಿಸಲಾಗಿದೆ.

******

ಪ್ರ.ಸಂ. 985- ಅನುಬಂಧ-2

AB ARK Perofrmance 2018

patient district	Case
BAGALKOTE	441
BALLARI	439
BELAGAVI	1073
BENGALURU RURAL	235
BENGALURU URBAN	1054
BIDAR	307
CHAMARAJANAGARA	358
CHIKKABALLAPURA	368
CHIKKAMAGALURU	417
CHITRADURGA	543
DAKSHINA KANNADA	623
DAVANAGERE	646
DHARWADA	277
GADAG	256
HASSAN	698
HAVERI	448
KALABURAGI	506
KODAGU	158
KOLAR	440
KOPPAL	310
MANDYA	801
MYSURU	1054
RAICHUR	342
RAMANAGARA	347
SHIVAMOGGA	483
TUMAKURU	820
UDUPI	329
UTTARA KANNADA	399
VIJAYAPURA	557
YADAGIRI	221
Grand Total	**14950**

ಕರ್ನಾಟಕ ಸರ್ಕಾರ

ಸಂಖ್ಯೆ: ಆಕುಕ 845 BV 18

ಕರ್ನಾಟಕ ಸರ್ಕಾರದ ಸಚಿವಾಲಯ
ಸುವರ್ಣ ಸೌಧ,
ಬೆಳಗಾವಿ, ದಿನಾಂಕ: 12-12-2018

184 WS
13/12/18

ಇವರಿಂದ:
ಸರ್ಕಾರದ ಪ್ರಧಾನ ಕಾರ್ಯದರ್ಶಿ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,
ಸುವರ್ಣ ಸೌಧ, ಬೆಳಗಾವಿ.

ಇವರಿಗೆ:
ಕಾರ್ಯದರ್ಶಿ,
ಕರ್ನಾಟಕ ವಿಧಾನ ಸಭೆ,
ಸುವರ್ಣ ಸೌಧ, ಬೆಳಗಾವಿ.

ಮಾನ್ಯರೆ,

ವಿಷಯ:- ಮಾನ್ಯ ಕರ್ನಾಟಕ ವಿಧಾನ ಸಭಾ ಸದಸ್ಯರಾದ ಶ್ರೀ ಎಸ್. ಎನ್. ಸುಬ್ಬಾರೆಡ್ಡಿ ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 1415ಕ್ಕೆ ಉತ್ತರಿಸುವ ಬಗ್ಗೆ.

*****

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ಕರ್ನಾಟಕ ವಿಧಾನ ಸಭಾ ಸದಸ್ಯರಾದ ಶ್ರೀ ಎಸ್. ಎನ್. ಸುಬ್ಬಾರೆಡ್ಡಿ ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 1415 ಕ್ಕೆ ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ದಿನಾಂಕ: 13-12-2018 ರಂದು ಸದನದಲ್ಲಿ ಉತ್ತರಿಸಬೇಕಾಗಿದ್ದು, ಸದರಿ ಪ್ರಶ್ನೆಗೆ ಉತ್ತರದ 350 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಲು ನಿರ್ದೇಶಿತನಾಗಿದ್ದೇನೆ.

ತಮ್ಮ ನಂಬುಗೆಯ,

(ಕೆ. ನಾರಾಯಣ) 12/12/2018
ಸರ್ಕಾರದ ಉಪ ಕಾರ್ಯದರ್ಶಿ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

<u>ಕರ್ನಾಟಕ ವಿಧಾನಸಭೆ</u>

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	1415
ಮಾನ್ಯ ಸದಸ್ಯರ ಹೆಸರು	ಶ್ರೀ ಎಸ್.ಎನ್.ಸುಬ್ಬಾರೆಡ್ಡಿ (ಬಾಗೇಪಲ್ಲಿ)
ಉತ್ತರಿಸಬೇಕಾದ ದಿನಾಂಕ	13-12-2018
ಉತ್ತರಿಸುವ ಸಚಿವರು	ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು

ಕ್ರಮ ಸಂಖ್ಯೆ	ಪ್ರಶ್ನೆ	ಉತ್ತರ
ಅ)	ರಾಜ್ಯದಲ್ಲಿ ಆರೋಗ್ಯ ಕರ್ನಾಟಕ ಯೋಜನೆಯನ್ನು ಜಾರಿಗೆ ತರಲಾಗಿದೆಯೇ:	ಸರ್ಕಾರದ ಆದೇಶ ಸಂಖ್ಯೆ: ಆಕುಕ 91 ಸಿಜಿಇ 2017, ದಿನಾಂಕ 01.03.2018 ರನ್ವಯ ರಾಜ್ಯದಲ್ಲಿ "ಆರೋಗ್ಯ ಕರ್ನಾಟಕ" (ಯುನಿವರ್ಸಲ್ ಹೆಲ್ತ್ ಕವರೇಜ್) ಯೋಜನೆಯನ್ನು ಭರವಸೆ ಮಾದರಿಯಲ್ಲಿ ದಿನಾಂಕ 2/3/2018 ರಿಂದ ಅನುಷ್ಠಾನಗೊಳಿಸಲಾಗುತ್ತಿದೆ.
ಆ)	ಈ ಯೋಜನೆಯ ರೂಪುರೇಷಗಳೇನು?	ಆರೋಗ್ಯ ಕರ್ನಾಟಕ ಯೋಜನೆಯ ರೂಪು-ರೇಷೆಗಳು ಕೆಳಕಂಡಂತಿದೆ: ಆರೋಗ್ಯ ಕರ್ನಾಟಕ ಯೋಜನೆಯ ಅಡಿಯಲ್ಲಿ ಸೌಲಭ್ಯ ಪಡೆಯಲು ಫಲಾನುಭವಿ/ರೋಗಿಗಳನ್ನು ಎರಡು ವರ್ಗಗಳಾಗಿ ವಿಂಗಡಿಸಲಾಗಿದೆ. **ಅರ್ಹತಾ ರೋಗಿ:** ಕರ್ನಾಟಕ ರಾಜ್ಯದ ನಿವಾಸಿಯಾಗಿರುವ ಒಬ್ಬ ರೋಗಿಯು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ, 2013ರಡಿ "ಅರ್ಹ ಕುಟುಂಬ"ಕ್ಕೆ ಸೇರಿರುವರು **ಸಾಮಾನ್ಯ ರೋಗಿ:** ಕರ್ನಾಟಕ ರಾಜ್ಯದ ನಿವಾಸಿಯಾಗಿದ್ದು, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ, 2013ರಡಿ "ಅರ್ಹ ಕುಟುಂಬ" ವ್ಯಾಖ್ಯಾನದಡಿ ಸೇರಿಲ್ಲದೇ ಇರುವ ಅಥವಾ ಅರ್ಹ ಕುಟುಂಬಕ್ಕೆ ಸೇರಿದ ಕಾರ್ಡ್‌ನ್ನು ಒದಗಿಸದೇ ಇರುವರು. ನಿಗದಿತ ಪ್ರಾಥಮಿಕ, ಸಾಮಾನ್ಯ ದ್ವಿತೀಯ ಹಂತದ ಚಿಕಿತ್ಸೆಗಳು ಸರ್ಕಾರಿ ಆರೋಗ್ಯ ಸಂಸ್ಥೆಗಳಿಗೆ ಮೀಸಲಿಡಲಾಗಿದೆ. ನಿಗದಿತ ಕ್ಲಿಷ್ಟಕರ ದ್ವಿತೀಯ ಮತ್ತು ತೃತೀಯ ಚಿಕಿತ್ಸೆಗಳನ್ನು ಸರ್ಕಾರಿ ಹಾಗೂ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ರೆಫರಲ್ ಮೂಲಕ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ನಿಗದಿತ ತುರ್ತು ಚಿಕಿತ್ಸೆಗಳಿಗೆ ಅರ್ಹ ಕುಟುಂಬಗಳಿಗೆ ಸರ್ಕಾರಿ ಆರೋಗ್ಯ ಸಂಸ್ಥೆಗಳಿಂದ ರೆಫರಲ್ ಇಲ್ಲದೇ ಕೂಡ ಹತ್ತಿರದ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲೂ ಚಿಕಿತೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ. 5 ಸದಸ್ಯರವರೆಗೆ ಇರುವ ಒಂದು ಕುಟುಂಬಕ್ಕೆ ಸೂಚಿತ ಕ್ಲಿಷ್ಟಕರ ದ್ವಿತೀಯ ಹಂತದ ಆರೋಗ್ಯ ಚಿಕಿತ್ಸೆಗಾಗಿ ಒಂದು ವರ್ಷಕ್ಕೆ ರೂ. 30,000/-ಗಳವರೆಗೆ ಆರ್ಥಿಕ ನೆರವನ್ನು ನೀಡಲಾಗುವುದು. ಯಾವುದೇ ಕುಟುಂಬಕ್ಕೆ ತೃತೀಯ ಹಂತದ ಆರೋಗ್ಯ ಚಿಕಿತ್ಸೆ ಬೇಕಾದಲ್ಲಿ, ಈ ಮಿತಿಯನ್ನು ಒಂದು ವರ್ಷಕ್ಕೆ ರೂ. 1.50 ಲಕ್ಷಗಳವರೆಗೆ ಒದಗಿಸಲಾಗುವುದು. ಈ ಹೆಚ್ಚಿನ ಮಿತಿಯು ಪೂರ್ಣವಾಗಿ ಉಪಯೋಗವಾದ ಮೇಲೆ ತೃತೀಯ ಹಂತದ ತುರ್ತು ಚಿಕಿತ್ಸಾ ಸಂದರ್ಭದಲ್ಲಿ ಇನ್ನೂ ಹೆಚ್ಚಿನ ಅಂದರೆ ರೂ. 50,000/-ಗಳ ಆರ್ಥಿಕ ನೆರವನ್ನು ಒದಗಿಸಲಾಗುವುದು.

ಕ್ರಮ ಸಂಖ್ಯೆ	ಪ್ರಶ್ನೆ	ಉತ್ತರ
		ಆರೋಗ್ಯ ಕರ್ನಾಟಕ ಯೋಜನೆಯು ಬಿಪಿಎಲ್ ಕುಟುಂಬಗಳಿಗೆ ಬಹುತೇಕ ಉಚಿತ ಚಿಕಿತ್ಸೆ ಒದಗಿಸುತ್ತಿದ್ದು, ಸಾಮಾನ್ಯ ಕುಟುಂಬಗಳಿಗೆ (ಎ.ಪಿ.ಎಲ್) ಪ್ಯಾಕೇಜ್ ದರದ ಶೇ.30 ರಷ್ಟು ವೆಚ್ಚವನ್ನು ಸರ್ಕಾರ ಭರಿಸುತ್ತದೆ. **ಐಟಿ ತಂತ್ರಾಂಶದ ಮೂಲಕ ಆರೋಗ್ಯ ಕರ್ನಾಟಕ ಯೋಜನೆಯಡಿ ನೋಂದಾವಣೆ ಪ್ರಕ್ರಿಯೆ ಮಾಡಲಾಗುತ್ತಿದೆ.** ಸರ್ಕಾರಿ ಆದೇಶದನ್ವಯ ಈಗಾಗಲೇ ರಾಜ್ಯದ 8 ಜಿಲ್ಲೆಗಳ ಆಸ್ಪತ್ರೆಗಳಲ್ಲಿ ಮೊದಲ ಹಂತದ ನೊಂದಾವಣೆ ಪ್ರಾರಂಭವಾಗಿದ್ದು, ಹಂತ-ಹಂತವಾಗಿ ನೋಂದಾವಣೆ ಪ್ರಕ್ರಿಯೆಯನ್ನು ಎಲ್ಲಾ ಸರ್ಕಾರಿ ಆಸ್ಪತ್ರೆ (ಜಿಲ್ಲಾ ಮತ್ತು ತಾಲ್ಲುಕು)ಗಳಿಗೂ ವರ್ಷಾಂತ್ಯದೊಳಗೆ ವಿಸ್ತರಿಸಲಾಗುವುದು. ಆದಾಗ್ಯೂ, ಸರ್ಕಾರಿ ಆದೇಶ ಸಂ: ಆಕುಕ 91 ಸಿಜಿಇ 2017, ದಿನಾಂಕ 1.6.2018ರನ್ವಯ ರಾಜ್ಯಾದ್ಯಂತ ನೋಂದಣಿ ವಿಸ್ತರಣೆಗೊಳ್ಳುವವರೆಗೆ ಪಡಿತರ ಚೀಟಿ ಮತ್ತು ಆಧಾರ್ ಕಾರ್ಡಿನ ಆಧಾರದ ಮೇಲೆ ಯೋಜನೆಯಡಿ ಚಿಕಿತ್ಸೆ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಇದರನ್ವಯ ಪಡಿತರ ಚೀಟಿ ಮತ್ತು ಆಧಾರ್ ಸಂಖ್ಯೆ ಹೊಂದಿರುವ ರಾಜ್ಯದ ಎಲ್ಲಾ ನಾಗರೀಕರು ಯೋಜನೆಯ ಪ್ರಯೋಜನವನ್ನು ಪಡೆಯಬಹುದು. **ಪ್ರಾಥಮಿಕ ಆರೋಗ್ಯ ಆರೈಕೆ ಸೇವೆಗಳು ಮತ್ತು ಸಾಮಾನ್ಯ ದ್ವಿತೀಯ ಆರೋಗ್ಯ ಆರೈಕೆ ಚಿಕಿತ್ಸೆಗಳು:** ಎಲ್ಲಾ ಪ್ರಾಥಮಿಕ ಆರೋಗ್ಯ ಚಿಕಿತ್ಸೆ ಅಥವಾ ಸಾಮಾನ್ಯ ದ್ವಿತೀಯ ಆರೋಗ್ಯ ಚಿಕಿತ್ಸೆಗಳನ್ನು ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿಯೇ ಪಡೆದುಕೊಳ್ಳಬೇಕು. ಇದಕ್ಕೆ ಪಡಿತರ ಚೀಟಿ ಅಥವಾ ಬೇರೆ ಯಾವುದೇ ಗುರುತಿನ ಚೀಟಿ ಹಾಜರು ಪಡಿಸುವ ಅವಶ್ಯಕತೆ ಇರುವುದಿಲ್ಲ. **ಕ್ಲಿಷ್ಟಕರ ದ್ವಿತೀಯ ಮತ್ತು ತೃತೀಯ ಆರೋಗ್ಯ ಚಿಕಿತ್ಸೆಗಳು:** ಸರ್ಕಾರಿ ಆದೇಶ ಸಂ: ಆಕುಕ 91 ಸಿಜಿಇ 2017, ದಿನಾಂಕ 1.3.2018ರ ಅನುಬಂಧ-2ಬಿ ಮತ್ತು 3ರಲ್ಲಿ ಪಟ್ಟಿ ಮಾಡಿರುವ ದ್ವಿತೀಯ ಹಂತದ ಕ್ಲಿಷ್ಟಕರ ಚಿಕಿತ್ಸೆಗಳು ಮತ್ತು ತೃತೀಯ ಹಂತದ ಚಿಕಿತ್ಸೆಗಳನ್ನು ಅವಶ್ಯಕ ವೈದ್ಯಕೀಯ ಸಾಮರ್ಥ್ಯಗಳಿಗನುಗುಣವಾಗಿ ಆ ಜಿಲ್ಲೆಯ ರೋಗಿಗೆ ಸಾರ್ವಜನಿಕ ಆರೋಗ್ಯ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳಬಹುದು. ಒಂದು ವೇಳೆ ಸದರಿ ಚಿಕಿತ್ಸೆಗಳಿಗೆ ಬೇಕಾದ ಅವಶ್ಯಕ ವೈದ್ಯಕೀಯ ಸಾಮರ್ಥ್ಯ ಆ ಜಿಲ್ಲೆಯ ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ಲಭ್ಯವಿಲ್ಲದಿದ್ದ ಪಕ್ಷದಲ್ಲಿ ರೋಗಿಯು ಜಿಲ್ಲಾ ಅಥವಾ ತಾಲ್ಲೂಕು ಮಟ್ಟದ ಸಾರ್ವಜನಿಕ ಆರೋಗ್ಯ ಸಂಸ್ಥೆಗಳಿಂದ ರೆಫರಲ್ ಪಡೆದುಕೊಂಡು ನೋಂದಾಯಿತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು. **ತುರ್ತು ಚಿಕಿತ್ಸೆ:**

ಕ್ರಮ ಸಂಖ್ಯೆ	ಪ್ರಶ್ನೆ	ಉತ್ತರ
		ಸರ್ಕಾರಿ ಆದೇಶ ಸಂ: ಆಕುಕ 91 ಸಿಜಿಇ 2017, ದಿನಾಂಕ 1.3.2018ರ ಅನುಬಂಧ-4ರಲ್ಲಿ ಪಟ್ಟಿ ಮಾಡಿರುವ 154 ನಿರ್ದಿಷ್ಟ ತುರ್ತು ಚಿಕಿತ್ಸೆಗಳಿಗೆ ಅರ್ಹತಾ ರೋಗಿಯು ಸರ್ಕಾರಿ ಆಸ್ಪತ್ರೆಗಳಿಂದ ರೆಫರೆಲ್ ಇಲ್ಲದೆಯೇ ನೇರವಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಬಹುದು. ರೋಗಿಯು ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್ ಹಾಜರುಪಡಿಸಿ ಆರೋಗ್ಯ ಕರ್ನಾಟಕ ಯೋಜನೆಯಡಿ ಚಿಕಿತ್ಸೆ ಪಡೆಯಬಹುದು.
ಇ)	ಈ ಯೋಜನೆಯಡಿ ಕಾರ್ಡ್ ನೀಡಲು ಎಲ್ಲಾ ಜಿಲ್ಲೆಗಳಲ್ಲಿ ಅನುಷ್ಠಾನಕ್ಕೆ ತರಲಾಗಿದೆಯೇ:	ಆರೋಗ್ಯ ಕರ್ನಾಟಕ ಯೋಜನೆಯಡಿ ಮೊದಲ ಹಂತದಲ್ಲಿ 8 ಜಿಲ್ಲೆಗಳ ಪ್ರಮುಖ 11 ಆಸ್ಪತ್ರೆಗಳಲ್ಲಿ ರೋಗಿಗಳ ನೋಂದಣಿ ಮಾಡಿ ಕಾರ್ಡ್ ವಿತರಿಸಲಾಗುತ್ತಿದೆ. ಇ-ಆಡಳಿತ ಇಲಾಖೆಯೊಂದಿಗೆ ಬೆಂಗಳೂರು-ಒನ್ ಮತ್ತು ಕರ್ನಾಟಕ-ಒನ್ ಕೇಂದ್ರಗಳ ಮೂಲಕ ಕಾರ್ಡ್‌ಗಳನ್ನು ವಿತರಿಸಲು ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ರೋಗಿಗಳು ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್ ಆಧಾರದ ಮೇಲೆ ಚಿಕಿತ್ಸೆ ಪಡೆಯಬಹುದು.
ಈ)	ಈ ಯೋಜನೆಗೆ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರದ ಯಾವ ಯಾವ ಆಸ್ಪತ್ರೆಗಳಲ್ಲಿ ಅನುಷ್ಠಾನಕ್ಕೆ ತರಲಾಗಿದೆಯೆ;	ಈ ಯೋಜನೆಯು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅನುಷ್ಠಾನಗೊಳ್ಳುತ್ತಿದ್ದು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ನೋಂದಾಯಿತಗೊಂಡಿರುವ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ವಿವರವನ್ನು ಅನುಬಂಧದಲ್ಲಿ ಲಗತ್ತಿಸಿದೆ.
ಉ)	ಈ ಯೋಜನೆಯಡಿಯಲ್ಲಿ ಯಾವ ಯಾವ ಖಾಯಿಲೆಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ; ಈ ಯೋಜನೆಯನ್ನು ಕೇವಲ ಶಸ್ತ್ರ ಚಿಕಿತ್ಸೆ ಮಾಡಿಸುವ ರೋಗಿಗಳಿಗೆ ಮಾತ್ರ ಅನ್ವಯಿಸುತ್ತಿದೆಯೇ;	ರಾಜ್ಯದ ಜನತೆಗೆ ಈ ಯೋಜನೆಯಡಿ ಪ್ರಾಥಮಿಕ, ನಿಗಧಿತ ಸಾಮಾನ್ಯ ದ್ವಿತೀಯ ಹಂತ, ಕ್ಲಿಷ್ಟಕರ ದ್ವಿತೀಯ ಹಂತ, ತೃತೀಯ ಹಂತ ಮತ್ತು ತುರ್ತ ಚಿಕಿತ್ಸೆಗಳನ್ನು ಒಳಗೊಂಡಂತೆ ಒಟ್ಟು 1516 ಚಿಕಿತ್ಸಾ ವಿಧಾನಗಳಿರುತ್ತವೆ. ಈ ಚಿಕಿತ್ಸಾ ವಿಧಾನಗಳಲ್ಲಿ ಶಸ್ತ್ರ ಚಿಕಿತ್ಸೆ ಹಾಗೂ ವೈದ್ಯಕೀಯ ಚಿಕಿತ್ಸೆಗಳು ಸಹ ಒಳಗೊಂಡಿರುತ್ತದೆ.
ಊ)	ಈ ಯೋಜನೆಯಡಿಯಲ್ಲಿ ಎಲ್ಲಾ ರೋಗಗಳಿಗೆ ಚಿಕಿತ್ಸೆ ಮತ್ತು ಶಸ್ತ್ರ ಚಿಕಿತ್ಸೆ ಎಲ್ಲಾ ರೀತಿಯ ರೋಗಗಳಿಗೆ ವಿಸ್ತರಿಸಲು ಸಾಧ್ಯವಿಲ್ಲವೇ?	ಪ್ರಸ್ತುತ ಸಂಯೋಜಿತ "ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ" ಯೋಜನೆಯನ್ನು ಭರವಸೆಯ ಮಾದರಿಯಲ್ಲಿ ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರದೊಂದಿಗೆ ದಿನಾಂಕ 30.10.2018ರಿಂದ ಒಡಂಬಡಿಕೆ ಸಹಿ ಹಾಕಲಾಗಿದೆ ಮತ್ತು ಸಹಿ ಹಾಕಿದ ದಿನದಿಂದ ಜಾರಿಯಲ್ಲಿರುತ್ತದೆ. ಈ ಸಂಯೋಜಿತ ಯೋಜನೆಯ ಅನುಷ್ಠಾನದ ಕುರಿತು ಸರ್ಕಾರದ ಅದೇಶ ಸಂಖ್ಯೆ: ಆಕುಕ/69/ಸಿಜಿಇ/2018, ದಿನಾಂಕ: 15.11.2018ರಂದು ಹೊರಡಿಸಲಾಗಿದೆ. ಈ ಯೋಜನೆಯಡಿ ಪ್ರಾಥಮಿಕ ಆರೋಗ್ಯ ಆರೈಕೆ, ಸರಳ ದ್ವಿತೀಯ ಆರೋಗ್ಯ ಆರೈಕೆ -291 ಚಿಕಿತ್ಸಾ ವಿಧಾನಗಳು, ಕ್ಲಿಷ್ಟಕರ ದ್ವಿತೀಯ ಆರೋಗ್ಯ ಆರೈಕೆ - 254 ಚಿಕಿತ್ಸಾ ವಿಧಾನಗಳು, ತೃತೀಯ ಆರೋಗ್ಯ ಆರೈಕೆ - 900 ಚಿಕಿತ್ಸಾ ವಿಧಾನಗಳು ಮತ್ತು ತುರ್ತು ಆರೋಗ್ಯ ಆರೈಕೆಗಳಿಗೆ 169 ಚಿಕಿತ್ಸಾ ವಿಧಾನಗಳು-

ಕ್ರಮ ಸಂಖ್ಯೆ	ಪ್ರಶ್ನೆ	ಉತ್ತರ
		ನಿರ್ಧಿಷ್ಟಪಡಿಸಿರುವಂತೆ 1614 ಪರಿಷ್ಕೃತ ಚಿಕಿತ್ಸಾ ವಿಧಾನಗಳಿರುತ್ತದೆ. ಈ ಸಂಯೋಜಿತ ಯೋಜನೆಯಲ್ಲಿ ಶಸ್ತ್ರ ಚಿಕಿತ್ಸಾ ವಿಧಾನಗಳಲ್ಲದೆ ಮೆಡಿಕಲ್ ಮ್ಯಾನೇಜ್‌ಮೆಂಟ್ ಮೂಲಕ ಚಿಕಿತ್ಸೆ ನೀಡಲು ಅವಕಾಶವಿದ್ದು ಅದಕ್ಕಾಗಿ ಕೆಲವು ಚಿಕಿತ್ಸಾ ಪ್ಯಾಕೇಜ್‌ಗಳು ಲಭ್ಯವಿರುತ್ತದೆ. ಗಂಭೀರ ಸ್ವರೂಪದ ವೈದ್ಯಕೀಯ ಚಿಕಿತ್ಸಾ ವಿಧಾನಗಳು ತುರ್ತು ಸಂದರ್ಭದ ಚಿಕಿತ್ಸಾ ಪ್ಯಾಕೇಜ್‌ಗಳ ಪಟ್ಟಿಯಲ್ಲಿ ಲಭ್ಯವಿರುತ್ತದೆ. ಹಲವಾರು ಮೆಡಿಕಲ್ ಮ್ಯಾನೇಜ್‌ಮೆಂಟ್ ಚಿಕಿತ್ಸೆ ನೀಡಲು ಸರ್ಕಾರಿ ಸ್ವಾಮ್ಯದ ಆಸ್ಪತ್ರೆಗಳಿಗೆ ಸಾಮರ್ಥ್ಯ ಇರುವ ಕಾರಣ ಈ ವೈದ್ಯಕೀಯ ಚಿಕಿತ್ಸಾ ವಿಧಾನಗಳನ್ನು ನಿಗದಿಪಡಿಸಲಾಗಿದೆ. ತುರ್ತು ಸಂದರ್ಭದಲ್ಲಿ ಅಥವಾ ಸಾಮರ್ಥ್ಯ ಮೀರಿದ ಚಿಕಿತ್ಸಾ ವಿಧಾನಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿಲ್ಲದಿದ್ದಲ್ಲಿ ರೆಫೆರಲ್ ಮೂಲಕ ಖಾಸಗಿ ನೊಂದಾಯಿತ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಪಡೆಯಲು ಯೋಜನಾ ಫಲಾನುಭವಿಗಳು ಅರ್ಹರಾಗಿರುತ್ತಾರೆ.

ಆಕುಕ 84 ಎಸ್‌ಬಿವಿ 2018

(ಶಿವಾನಂದ ಎಸ್. ಪಾಟೀಲ)
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು

AROGYA KARNATAKA EMPANELLED HOSPITALS (GOVT AND PRIVATE)

Government hospitals

Sl. No.	Hospital Name	Address	District	Govt/Private
1	Talk Hospital Devanahalli	Taluk Hospital Devanahalli, Vijayapura Road, Near Degree College, Bengaluru Rural-562110	Bangalore	Govt
2	Community Health Centre Vijayapura	Community Health Centre Vijayapura, Devanahalli Road, Vijayapura, Devanhalli Taluk, Bengaluru Rural-562135	Bangalore	Govt
3	Indira Gandhi Institute Of Child Health	Indira Gandhi Institute Of Child Health, South Hosptial Complex, Dharmaram College Post, Bangalore-560 029	Bangalore	Govt
4	K C General Hospital	K C General Hospital, K C General Hospital, Malleshwaram, Bangalore-03	Bangalore	Govt
5	SDS TRC RGICD	Sds Trc Rgicd, Someshwaranagar, 1St Main Dharmaram College Post, Near Nimhans Bangalore-29	Bangalore	Govt
6	Taluk Hospital Hosakote	Taluk Hospital Hosakote, Old Madras Road, Santhe Gate Hosakote, Bangalore - Rural-562114	Bangalore	Govt
7	Taluk Hospital Nelamangala	Taluk Hospital Nelamangala, General Govt Hospital, Bh Road, Nelamangala, Bangalore - Rural-562123	Bangalore	Govt
8	Taluka Heath Center	Taluka Heath Center, Near Old Bus Stand, Ghandhinagara, Doddaballapura Taluk, Bangalore Rural District, Bangalore - Rural-561203	Bangalore	Govt
9	Bmcri Ssh Pmssy	BMCRI SSH PMSSY, Victoria Hospital Campus, K.R. Road, Fort Bangalore - Urban-560002	Bangalore	Govt
10	Bowring And Lady Curzon Hospitals	Bowring And Lady Curzon Hospitals, Shivajinagar, Bangalore - Urban-560001	Bangalore	Govt
11	General Hospital Anekal	General Hospital, Anekal Near Bus Stop, Anekal Talluk, Bangalore - Urban-562106	Bangalore	Govt
12	General Hospital Kr Puram	General Hospital Kr Puram, Old Madras Road, Bangalore - Urban-560036	Bangalore	Govt
13	Institute Of Nephrourology	Institute Of Nephrourology, Victoria Hospital Campus, Bangalore-560002	Bangalore	Govt
14	Minto Eye Hospital	Minto Eye Hospital, Av Road, Opp Central Police Station, Chamarajpet, Bengaluru, Karnataka 560002	Bangalore	Govt
15	Sanjay Gandhi Institute Of Trauma And Orthopaedic	Sanjay Gandhi Institute Of Trauma And Orthopaedic, Byrasandra, Jayanagara, Bangalore - 560011	Bangalore	Govt
16	Victoria Hospital	Victoria Hospital, K R Road, Fort, K R Market, Bangalore -560002	Bangalore	Govt
17	Nimhans Hospital	Nimhans Hospital, Hosur Road, Bengaluru- 560029	Bangalore	Govt
18	Vani Vilas Hospitalbangalore	Vani Vilas Hospital, K R Market, Bangalore - 560002	Bangalore	Govt
19	SJICR	Sjicr, Bannerghatta Road, Jayanagar 9Th Block, Bangalore - 560069	Bangalore	Govt
20	General Hospital Jayanagar	General Hospital Jayanagar 4Th T Block, Jayanagar Bengaluru 560041.	Bangalore	Govt
21	Sir C V Raman General Hopsital Indiranagar	Sir C V Raman General Hopsital Indiranagar, Near Swami Vivekananda Metro Station, Indiranagar Bangalore -560038	Bangalore	Govt
22	General Hospital Yelahanka	General Hospital Yelahanka, Old Town Yelahanka, Bangalore North - 560064	Bangalore	Govt
23	Kidwai Memorial Institute Of Oncology	Kidwai Memorial Institute Of Oncologydr. M H Marigowda Road, Bangalore - Urban-560029	Bangalore	Govt
24	Govt HSIS Gosha Hospital	Govt Hsis Gosha Hospital, Shivajinagar Bus Stop, Bangalore - 560001	Bangalore	Govt
25	Trauma And Emergency Care Centre	Bmc And Ri Victoria Hospital Campus, Bangalore - 560002	Bangalore	Govt

Sl. No.	Hospital Name	Address	District	Govt/Private
26	Community Health Centre Kengeri	B M Road, Kengeri Kote, Bangalore 560060	Bangalore	Govt
27	Community Health Centre Thyamagondlu	Community Health Centre Thyamagondlu,Near Police Station,Bangalore - Rural-562132	Bangalore	Govt
28	Community Health Center Avalahalli	Community Health Center, Near Water Plantation,Bangalore - Urban-560049	Bangalore	Govt
29	CHC Chandrappa Cercle	Tavarekere Hobli, South Taluk,Bengaluru - 562130	Bangalore	Govt
30	CHC Kaggalipura	Bengaluru South Taluk , Bengaluru.	Bangalore	Govt
31	Community Health Centre Kadagonadanahalli	Tany Road, Kadagondanahalli, Bangalore Urban 560045	Bangalore	Govt
32	General Hospital Chintamani	General Hospital Chintamanim G Road, Chintamani, Chikkaballapur-563125	Chickaballapur	Govt
33	Govt Hospital Allipura	Govt Hospital Allipura,Chikkaballapur-561213	Chickaballapur	Govt
34	CHC Batlahalli	CHC Batlahalli, Near Govt Priymari School, Chikkaballapur-563123	Chickaballapur	Govt
35	CHC Gulur Bagepalli Taluk	CHC Gulur Bagepalli Taluk, Opp:-Govt.Veternery Hospital Gulur Bagepalli Taluk, Chikkaballapur-561207	Chickaballapur	Govt
36	General Hospital Bagepalli Taluk	General Hospital Bagepalli,Taluk Near Ksrtc Bus Stop Dvg Road, Chikkaballapura-561207	Chickaballapur	Govt
37	Govt Genaral Hospital Gowribidanur	Govt Genaral Hospital Gowribidanur, Gowribidanur Taluk , Chikkaballapura Dist-561208	Chickaballapur	Govt
38	General Hospital Sidlaghatta	General Hospital, T.B.Road Near Taluk Office, Sidlaghatta, Chikkaballapur-562105	Chickaballapur	Govt
39	General Hospital Gudibande	General Hospital Gudibande, Opp:-Tps Office.Near Post Office Main Road Gudibande, Chikkaballapur-561209	Chickaballapur	Govt
40	District Hospital Chikkaballapur	District Hospital Chikkaballapur , M.G.Road,Near Marlu Siddeshwara Temple, Chikkaballapur-562101	Chickaballapur	Govt
71	General Hospital Mulbagal	General Hospital Mulbagal Mc Road Mulbagal, Kolar-563131	Kolar	Govt
72	General Hospital Srinivaspur	General Hospital Srinivaspur, Ranga Road Srinivaspura, Kolar-563135	Kolar	Govt
73	General Hospital Bangarpet	General Hospital Bangarpet, Kolar Main Road Near Police Station, Bangarpet - 563114	Kolar	Govt
74	Community Health Centre Gownipalli	Bsnl Office Opp, Kodipalli Road, Gownipalli Village And Post, Srinivaspur Tq, Kolar Dist-563161	Kolar	Govt
75	SNR District Hospital	SNR District Hospital , OPP IB OFFICE, NEAR BANGARPET CIRCEL, Kolar - 563101	Kolar	Govt
76	General Hospital Kgf CHC	General Hospital, Robortsonpet Kgf, Bangarapete Taluku, Kolar District - 563122	Kolar	Govt
77	General Hospital Malur	Near Bus Stand Malur Town, Kolar - 563130	Kolar	Govt
78	Community Health Center Bethmangala	Chc Bethamangala K>G>F (Tq) Kolar (D),Kolar-563116	Kolar	Govt

Sl. No.	Hospital Name	Address	District	Govt/Private
1	Akash Hospital	Akash Hospital , Near Kempegowda International Airport,Devanahalli, Bangalore Rural-562110	Bangalore	Private
2	Aster CMI Hospital	Aster Cmi Hospital , # 43/2 ,Nh-7 Sahakarnagar, Bengaluru-560092	Bangalore	Private
3	Aveksha Hospital	Aveksha Hospital, No 122, Varadaraja Swamy Layout, Singapura Main Road, Vidyaranyapura Post, Bangalore - 560097	Bangalore	Private
4	B W Lions Superspeciality Eye Hospital	B W Lions Superspeciality Eye Hospital , # 05 Lions Eye Hospital Road (Off J C Road) Bangalore South-560002	Bangalore	Private
5	Bangalore Cancer Centre Private Limited	118/1-2 , Mookambika Temple Road, Machohalli Forest Gate , Magadi Main Road, Bangalore - 560091	Bangalore	Private
6	Bangalore Nethralaya	Bangalore Nethralaya,946, 21St Main, Near Bda Complex Banashankari, 2Nd Stage Bangalore - Urban-560070	Bangalore	Private
7	Belaku Eye Hospital	Belaku Eye Hospital , #769, 1St Cross, Ring Road, Kengeri Upanagara,Bangalore South-560060	Bangalore	Private
8	Bhagwan Mahaveer Jain Hospital	Bhagwan Mahaveer Jain Hospital , Millers Road ,Vasanthnagar,Bangalore-560052	Bangalore	Private
9	Bharathy Hospital	Bharathy Hospital , #4, Nagarbhavi Main Road, Prashanth Nagar, Bangalore West-560079	Bangalore	Private
10	East Point Hospital	East Point Hospital , 113 Bidarahalli,Virgonagara,Bangalore East-560049	Bangalore	Private
11	G.E.F. Eye Hospital, (Charitable)	G.E.F. Eye Hospital, (Charitable) , Air Extension, Old Madras Road, Nh-4 Hoskote, Bangalore Rural District, -562114	Bangalore	Private
12	Healthcare Global Enterprises Ltd	Healthcare Global Enterprises Ltd , No.44-45/2, 2Nd Cross, Raja Rammohan Roy Extn., (Off Lalbagh Double Road) Bangalore-560027	Bangalore	Private
13	Karthik Netralaya Institute Of Ophthalmology Pvt L	Karthik Netralaya Institute Of Ophthalmology Pvt Ltd, 6Th Cross Ashoknagar Bsk 1St Stage, Bangalore - Urban-560050	Bangalore	Private
14	M S Ramaiah Hospital	M S Ramaiah Hospital , Msr Nagar, Msrit Post, Bangalore North-560054	Bangalore	Private
15	M S Ramaiah Narayana Hrudayalaya	M S Ramaiah Narayana Hrudayalaya , Msr It Post, Msr Nagar, New Bel Road,Bangalore-560054	Bangalore	Private
16	Mallya Hospital	Mallya Hospital#2, Vittal Mallya Road, Bangalorebangalore- Urban-560001	Bangalore	Private
17	Manasa Hospital	Manasa Hospital , D Cross Main Road, Doddaballapur-561203	Bangalore	Private
18	Medihope Hospitals And Research Centre Pvt Ltd	Medihope Hospitals And Research Centre Pvt Ltd , No 114/1 ,Malleshpalya Main Road, New Thippasandra Post , Bangalore 560075	Bangalore	Private
19	MVJ Medical College And Research Hospital	Mvj Medical College And Research Hospital , 30Th Km Milestone, National Highway 04,Hoskote , Dandupalya-562114	Bangalore	Private
20	Narayana Hrudayalaya Private Limited	Narayana Hrudayalaya Private Limited , 258/A, Bommasandra Industrial Area, Anekal Taluk , Bangalore - 560099	Bangalore	Private
21	Narayana Multispeciality Hospital- Whitefield	Plot No 3&4 Sadarmangala Industrial Area, Bangalore - 560066	Bangalore	Private
22	Narayana Super Speciality Hospital	Narayana Super Speciality Hospital, No 24 , 9Th Cross Margosa Road, Malleshwaram,Bangalore 560003	Bangalore	Private

l. o.	Hospital Name	Address	District	Govt/Pri. .te
:3	Nethrakashi Eye Hospital And Micro Surgical Center	Nethrakashi Eye Hospital And Micro Surgical Center , No. 33, 1St Main, Subramanya Pura Main Road, Telecom Layout, Padmanabhanagar , Bangalore South-560061	Bangalore	Private
:4	Nu Hospitals Pvt Ltd	Nu Hospitals Pvt Ltd , C.A.6, 15Th Main, 11Th Cross, Padmanabhanagar, Bangalore-560070	Bangalore	Private
:5	Padmabhushan Dr M C Modi Eye Hospital	Padmabhushan Dr M C Modi Eye Hospital , C A Site No. 01, Dr M C Modi Road, Mahalakshmipuram, Opp Kfc, Bangalore North-560086	Bangalore	Private
:6	Rajarajeswari Medicalcollege And Hospital	Rajarajeswari Medicalcollege And Hospital , Kambipura,Mysore Road, Bangalore-560074	Bangalore	Private
:7	Rotary Bangalore North Eye Hospital	Rotary Bangalore North Eye Hospital , 68Th Cross, 10Th A Main ,5Th Block Rajajnagar, Bangalore North-560010	Bangalore	Private
:8	Sagar Hospitals	Sagar Hospitals , Shavige Malleshwara Hills, Kumarswamy Layout, Banashankari,Bangalore South-560078	Bangalore	Private
:9	Samrudhi Eye Hospital	Samrudhi Eye Hospital , No 2, Near Fortuna Vista Apt.Kodigehalli Main Road,Thindlu.Vidyaranyapura Post, Bangalore West-560097	Bangalore	Private
30	Sapthagiri Super Speciality Hospital	Sapthagiri Super Speciality Hospital , No 15, Chikkasandra, Hesargatta Road, Bangalore-560090	Bangalore	Private
31	Shrinivasa Eye Hospital	Shrinivasa Eye Hospital, #95, P Square Homes, Near Banaswadi Bus Stop, Bangalore-43.	Bangalore	Private
32	Specialist Health System Pvt Limited	Specialist Health System Pvt Limited , No 216 ,7 Th Main ,80 Ft Road ,1 St Block, Hrbr Layout, Kalayanagar, Bangalore -560043	Bangalore	Private
33	Spine Care And Ortho Care Hospital	Spine Care And Ortho Care Hospital,No 14/1, 6Th Block, Police Quarters Junction, Tollgate, Magadi Road, Rajajinagar, Bangalore-560023	Bangalore	Private
34	St Marthas Heart Centre	St Marthas Heart Centre, No 05 Nrupathunga Road, Bangalore-560001	Bangalore	Private
35	Suprabha Maternity And Medical Center	No 170 12 Th Cross 1St Main Mahalakshmi Layout Bangalore - 560086	Bangalore	Private
36	The Heart Center	No.3, Millers Tank Bund Road, Cunningham Road, Opp. To Fortune Hotel, Vasanth Nagar, Bangalore - 560052	Bangalore	Private
37	Trinity Hospital And Heart Foundation	Trinity Hospital And Heart Foundation , No. 27, Sri Rama Mandir Road, Bangalore South-560004	Bangalore	Private
38	Vasan Eye Care Hospital	Vasan Eye Care Hospital , # 533, 108 'B' Circle, Vijayalakshmi Arcade, Ganganagar, R.T.Nagar Post, Bangalore-560032	Bangalore	Private
39	Vasan Eye Care Hospital	Vasan Eye Care Hospital, G B Palya, Bommanahalli Bangalore - Rural-560068	Bangalore	Private
40	Vasan Eye Care Hospital	Vasan Eye Care Hospital, # 28 & 29, 7Th Main,4Th Blk,Diagonal Road, Jayanagar,Banglore-560011	Bangalore	Private
41	Vasan Eye Care Hospital	46 19Th Main Road 1St Block Rajajinagar Bangalore	Bangalore	Private
42	Vasan Eye Care Hospital	No. 483, 16Th Cross, Seetha Complex, 18Th Main, Rajarajeshwari Nagar, Bangalore	Bangalore	Private
43	Vasaneye Care Hospital	No : 205/-4C 4Th Cross 3Rd Block Hrbr Layout Near Hennur Bus Depot, Bangalore	Bangalore	Private
44	Vijaya Nethralaya	Vijaya Nethralaya , Nagarabhavi, Bangalore - Urban-560091	Bangalore	Private

Sl No.	Hospital Name	Address	District	Govt/Private
45	Vittala International Institute Of Ophthalmology	Vittala International Institute Of Ophthalmology, C.A. Site No.1, 2Nd Cross, 2Nd Main, 7Th Block, Banashankari 3Rd Stage, Hosakerehalli, Bangalore-560085	Bangalore	Private
46	Vydehi Hospital	Vydehi Hospital , #82, Epip Area, Whitefield,Bangalore-560066	Bangalore	Private
47	SSNMC Super Specialty Hospital	No.8,Ideal Homes,HBCS Layout , Rajarajeshwari Nagar, Bangalore South - 560098	Bangalore	Private
48	St Johns Medical College Hospital	Sarjapur Road, John Nagar, Koramangala	Bangalore	Private
49	Rainbow Childrens Medicare Private Limited	Sy No 8/5, Marathalli- Kr Puram Outer Ring Road, Doddanekundi, Marathalli, Bengaluru 560037	Bangalore	Private
50	BGS Global Hospital	BGS Global Hospitals, BGS Health & education city, #67, Uttarhalli Road, Kengeri, Bangalore-60	Bangalore	Private
51	Darshan Eye Care Hospital	Darshan Eye Care Hospital , Kothari Sawmill , Near K S R T C Bus Stand, U B Road, Kadur-577548	Chickaballapur	Private
52	Deccan Hospital	Deccan Hospital, Opp Ksrtc Depot, Ashwini Extension Chikkaballapur-563125	Chickaballapur	Private
53	Jeevan Hospital	Jeevan Hospital , B B Road ,Shidlaghatta Circle, Chickkballapur-562101	Chickaballapur	Private
54	Lakshmi Eye Hospital	Lakshmi Eye Hospital , No.433/1, Csi Hospital Raod , Beside Karnataka Bank , Chikkaballapur-562101	Chickaballapur	Private
55	Manasa Sln Hospital Bagepalli	Manasa Hospital , AGS Complex Near Ragavendra Mata D V G Road Bagepalli, Chikkaballapura - 561207	Chickaballapur	Private
56	Manjula Nethralaya	Manjula Nethralaya , Mg Road (Old Bsnl Office) , Chikkaballapur-562101	Chickaballapur	Private
57	Mysore hospital	opp samrat college venteshwara extension, Chintamani, Chikkaballapura - 563125	Chickaballapur	Private
58	Nandeeshwara Super Speciality Eye Hospital	Nandeeshwara Super Speciality Eye Hospital , Amn Complex ,751/693,3Rd Division , 29Th Ward Chamrajpet,Chikkaballapur-562101	Chickaballapur	Private
59	Poorna Eye Hospital	Poorna Eye Hospital , Vasavi Choultry Road, Nr Extension, Chintamani-563125	Chickaballapur	Private
60	Prasad Hospital	Prasad Hospital , M G Road ,Gouribidanur-561208	Chickaballapur	Private
61	Someshwara Hospital	SBM Circle Near Railway Sation Road Gowribidanur, Chikkaballapura - 561208	Chickaballapur	Private
87	Dr C Poornima	Poornima Hospital And Maternity Centre , Near Govt Bus Stand Mulbagal,Mulbagal-563131	Kolar	Private
88	New Kolar Nursing Home	New Kolar Nursing Home , 2Nd Cross Kuvempu Nagar, Behind Narayani Theatre, Near Ksrtc Bus Stand, Kolar-563101	Kolar	Private
89	R L Jalappa Hospital And Research Centre	R L Jalappa Hospital And Research Centre , Nh 75, Tamaka Kolar -563103	Kolar	Private
90	R L Jalappa Narayana Hrudayalaya Heart Centre	R L Jalappa Narayana Hrudayalaya Heart Centre , Tamaka, Kolar-563101	Kolar	Private
91	Sanjana Hospital	Sanjana Hospital , Maruthi Extention, Malur, Kolar - 563130	Kolar	Private
92	Srinavaratna Surgical And Maternity Nursing Home	Srinavaratna Surgical And Maternity Nursing Home , #20, Pc Extension ,Tekal Main Road, Kolar-563101	Kolar	Private
93	Suguna Nursing Home	Suguna Nursing Home , Near Ksrtc Bustand, Antargange Road, Kolar-563101	Kolar	Private

AROGYA KARNATAKA EMPANELLED HOSPITALS (GOVT AND PRIVATE)		
Government hospitals		
Sl. No.	Hospital Name	District
1	Talk Hospital Devanahalli	Bangalore
2	Community Health Centre Vijayapura	Bangalore
3	Indira Gandhi Institute Of Child Health	Bangalore
4	K C General Hospital	Bangalore
5	SDS TRC RGICD	Bangalore
6	Taluk Hospital Hosakote	Bangalore
7	Taluk Hospital Nelamangala	Bangalore
8	Taluka Heath Center	Bangalore
9	Bmcri Ssh Pmssy	Bangalore
10	Bowring And Lady Curzon Hospitals	Bangalore
11	General Hospital Anekal	Bangalore
12	General Hospital Kr Puram	Bangalore
13	Institute Of Nephrourology	Bangalore
14	Minto Eye Hospital	Bangalore
15	Sanjay Gandhi Institute Of Trauma And Orthopaedic	Bangalore
16	Victoria Hospital	Bangalore
17	Nimhans Hospital	Bangalore
18	Vani Vilas Hospitalbangalore	Bangalore
19	SJICR	Bangalore
20	General Hospital Jayanagar	Bangalore
21	Sir C V Raman General Hopsital Indiranagar	Bangalore
22	General Hospital Yelahanka	Bangalore
23	Kidwai Memorial Institute Of Oncology	Bangalore
24	Govt HSIS Gosha Hospital	Bangalore
25	Trauma And Emergency Care Centre	Bangalore
26	Community Health Centre Kengeri	Bangalore
27	Community Health Centre Thyamagondlu	Bangalore
28	Community Health Center Avalahalli	Bangalore
29	CHC Chandrappa Cercle	Bangalore
30	CHC Kaggalipura	Bangalore
31	Community Health Centre Kadagonadanahalli	Bangalore
32	General Hospital Chintamani	Chickaballapur
33	Govt Hospital Allipura	Chickaballapur
34	CHC Batlahalli	Chickaballapur
35	CHC Gulur Bagepalli Taluk	Chickaballapur
36	General Hospital Bagepalli Taluk	Chickaballapur
37	Govt Genaral Hospital Gowribidanur	Chickaballapur
38	General Hospital Sidlaghatta	Chickaballapur
39	General Hospital Gudibande	Chickaballapur
40	District Hospital Chikkaballapur	Chickaballapur
41	General Hospital Mulbagal	Kolar
42	General Hospital Srinivaspur	Kolar
43	General Hospital Bangarpet	Kolar
44	Community Health Centre Gownipalli	Kolar
45	SNR District Hospital	Kolar
46	General Hospital Kgf CHC	Kolar
47	General Hospital Malur	Kolar

Sl. No.	Hospital Name	District
48	Community Health Center Bethmangala	Kolar
	Private	
1	Akash Hospital	Bangalore
2	Aster CMI Hospital	Bangalore
3	Aveksha Hospital	Bangalore
4	B W Lions Superspeciality Eye Hospital	Bangalore
5	Bangalore Cancer Centre Private Limited	Bangalore
6	Bangalore Nethralaya	Bangalore
7	Belaku Eye Hospital	Bangalore
8	Bhagwan Mahaveer Jain Hospital	Bangalore
9	Bharathy Hospital	Bangalore
10	East Point Hospital	Bangalore
11	G.E.F. Eye Hospital, (Charitable)	Bangalore
12	Healthcare Global Enterprises Ltd	Bangalore
13	Karthik Netralaya Institute Of Ophthalmology Pvt L	Bangalore
14	M S Ramaiah Hospital	Bangalore
15	M S Ramaiah Narayana Hrudayalaya	Bangalore
16	Mallya Hospital	Bangalore
17	Manasa Hospital	Bangalore
18	Medihope Hospitals And Research Centre Pvt Ltd	Bangalore
19	MVJ Medical College And Research Hospital	Bangalore
20	Narayana Hrudayalaya Private Limited	Bangalore
21	Narayana Multispeciality Hospital- Whitefield	Bangalore
22	Narayana Super Speciality Hospital	Bangalore
23	Nethrakashi Eye Hospital And Micro Surgical Center	Bangalore
24	Nu Hospitals Pvt Ltd	Bangalore
25	Padmabhushan Dr M C Modi Eye Hospital	Bangalore
26	Rajarajeswari Medicalcollege And Hospital	Bangalore
27	Rotary Bangalore North Eye Hospital	Bangalore
28	Sagar Hospitals	Bangalore
29	Samrudhi Eye Hospital	Bangalore
30	Sapthagiri Super Speciality Hospital	Bangalore
31	Shrinivasa Eye Hospital	Bangalore
32	Specialist Health System Pvt Limited	Bangalore
33	Spine Care And Ortho Care Hospital	Bangalore
34	St Marthas Heart Centre	Bangalore
35	Suprabha Maternity And Medical Center	Bangalore
36	The Heart Center	Bangalore
37	Trinity Hospital And Heart Foundation	Bangalore
38	Vasan Eye Care Hospital	Bangalore
39	Vasan Eye Care Hospital	Bangalore
40	Vasan Eye Care Hospital	Bangalore
41	Vasan Eye Care Hospital	Bangalore
42	Vasan Eye Care Hospital	Bangalore
43	Vasaneye Care Hospital	Bangalore
44	Vijaya Nethralaya	Bangalore
45	Vittala International Institute Of Ophthalmology	Bangalore
46	Vydehi Hospital	Bangalore
47	SSNMC Super Specialty Hospital	Bangalore

Sl. No.	Hospital Name	District
48	St Johns Medical College Hospital	Bangalore
49	Rainbow Childrens Medicare Private Limited	Bangalore
50	BGS Global Hospital	Bangalore
51	Darshan Eye Care Hospital	Chickaballapur
52	Deccan Hospital	Chickaballapur
53	Jeevan Hospital	Chickaballapur
54	Lakshmi Eye Hospital	Chickaballapur
55	Manasa Sln Hospital Bagepalli	Chickaballapur
56	Manjula Nethralaya	Chickaballapur
57	Mysore hospital	Chickaballapur
58	Nandeeshwara Super Speciality Eye Hospital	Chickaballapur
59	Poorna Eye Hospital	Chickaballapur
60	Prasad Hospital	Chickaballapur
61	Someshwara Hospital	Chickaballapur
62	Dr C Poornima	Kolar
63	New Kolar Nursing Home	Kolar
64	R L Jalappa Hospital And Research Centre	Kolar
65	R L Jalappa Narayana Hrudayalaya Heart Centre	Kolar
66	Sanjana Hospital	Kolar
67	Srinavaratna Surgical And Maternity Nursing Home	Kolar
68	Suguna Nursing Home	Kolar

ಕರ್ನಾಟಕ ಸರ್ಕಾರ

ಸಂಖ್ಯೆ:ಗ್ರಾಅಪ: 44 :ಕಗ್ರಾಮೂ:2018

ಕರ್ನಾಟಕ ಸರ್ಕಾರದ ಸಚಿವಾಲಯ,
ಬಹುಮಹಡಿ ಕಟ್ಟಡ,
ಬೆಂಗಳೂರು, ದಿನಾಂಕ: 10.12.2018.

ಇವರಿಂದ,
ಸರ್ಕಾರದ ಪ್ರಧಾನ ಕಾರ್ಯದರ್ಶಿ,
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆ,

13/12/18

ಇವರಿಗೆ,
ಕಾರ್ಯದರ್ಶಿಗಳು,
ಕರ್ನಾಟಕ ವಿಧಾನ ಸಭೆ,
ವಿಧಾನಸೌಧ, ಬೆಂಗಳೂರು.

ಮಾನ್ಯರೆ,

ವಿಷಯ: ಮಾನ್ಯ ವಿಧಾನ ಸಭೆ ಸದಸ್ಯರಾದ ಶ್ರೀ.ಸಿ.ಟಿ.ರವಿ (ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ) ರವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 380 ಕ್ಕೆ ಉತ್ತರ ನೀಡುವ ಬಗ್ಗೆ.

****

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ವಿಧಾನ ಸಭೆ ಸದಸ್ಯರಾದ ಶ್ರೀ.ಸಿ.ಟಿ.ರವಿ (ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ) ರವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 380 ಕ್ಕೆ (250 ಪ್ರತಿಗಳನ್ನು) ಇದರೊಂದಿಗೆ ಲಗತ್ತಿಸಿ ತಮಗೆ ಕಳುಹಿಸಲು ನಿರ್ದೇಶಿತನಾಗಿರುತ್ತೇನೆ.

ತಮ್ಮ ವಿಶ್ವಾಸಿ,

ಉಪ ನಿರ್ದೇಶಕರು (ಸುಗ್ರಾಯೋ)
ಪದನಿಮಿತ್ತ ಸರ್ಕಾರದ ಅಧೀನ ಕಾರ್ಯದರ್ಶಿ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ.

ಕರ್ನಾಟಕ ವಿಧಾನಸಭೆ

ಸದಸ್ಯರ ಹೆಸರು	:	ಶ್ರೀ ಸಿ.ಟಿ.ರವಿ (ಚಿಕ್ಕಮಗಳೂರು)
ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ.	:	380
ಉತ್ತರಿಸುವ ದಿನಾಂಕ	:	13.12.2018
ಉತ್ತರಿಸುವವರು	:	ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವರು

ಕ್ರ. ಸಂ	ಪ್ರಶ್ನೆ	ಉತ್ತರ
ಅ)	ಕಳೆದ ಮೂರು ವರ್ಷಗಳಿಂದ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಗೆ ಆಯ್ಕೆಯಾಗಿರುವ ಗ್ರಾಮಗಳ ಅಭಿವೃದ್ಧಿಗೆ ಸರ್ಕಾರದಿಂದ ಇದುವರೆಗೂ ಬಿಡುಗಡೆಯಾಗಿರುವ ಅನುದಾನವೆಷ್ಟು;	ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರಕ್ಕೆ 5 ಗ್ರಾಮಗಳು ಆಯ್ಕೆಯಾಗಿದ್ದು, ಇದುವರೆಗೂ ರೂ.127.00 ಲಕ್ಷಗಳನ್ನು ಬಿಡುಗಡೆ ಮಾಡಲಾಗಿದೆ.
ಆ)	ಈ ಅನುದಾನದಲ್ಲಿ ವೆಚ್ಚ ಮಾಡಿರುವ ಅನುದಾನವೆಷ್ಟು	ರೂ.127.00 ಲಕ್ಷಗಳನ್ನು ವೆಚ್ಚ ಮಾಡಲಾಗಿದೆ.
ಇ)	ಮುಖ್ಯಮಂತ್ರಿ ಗ್ರಾಮವಿಕಾಸ ಯೋಜನೆಗೆ ಪೂರ್ಣ ಅನುದಾನ ನೀಡದೇ ಇರಲು ಕಾರಣಗಳೇನು;	ಮೊದಲ ತ್ರೈಮಾಸಿಕ ಕಂತುಗಳಲ್ಲಿ ಬಿಡುಗಡೆ ಮಾಡಿದ ಅನುದಾನವನ್ನು ವೆಚ್ಚ ಮಾಡಿ ಜಿಲ್ಲಾ ಪಂಚಾಯಿತಿಯಿಂದ ಬೇಡಿಕೆ ಸಲ್ಲಿಸದ ಕಾರಣ ಬಿಡುಗಡೆ ಮಾಡಿರುವುದಿಲ್ಲ.
ಈ)	ಪೂರ್ಣ ಅನುದಾನವನ್ನು ಯಾವಾಗ ಬಿಡುಗಡೆ ಮಾಡಿ ಬಾಕಿ ಕಾಮಗಾರಿಗಳನ್ನು ಯಾವಾಗ ಪೂರ್ಣಗೊಳಿಸಲಾಗುವುದು? (ವಿವರ ಒದಗಿಸುವುದು)	ಇದುವರೆವಿಗೂ ಬಿಡುಗಡೆ ಮಾಡಿರುವ ರೂ.127.00ಲಕ್ಷಗಳು ವೆಚ್ಚವಾಗಿದ್ದು, ದಿನಾಂಕ: 15.11.2018 ರಂದು ಜಿಲ್ಲಾ ಪಂಚಾಯಿತಿಯಿಂದ ಅನುದಾನ ಬಿಡುಗಡೆಗೆ ಬೇಡಿಕೆ ಬಂದಿದ್ದು, ಮೂರನೇ ತ್ರೈಮಾಸಿಕ ಕಂತಿನಲ್ಲಿ ಬಿಡುಗಡೆ ಮಾಡಲಾಗುತ್ತಿದೆ. 2019-20ನೇ ಸಾಲಿನ ಅನುದಾನ ಹಂಚಿಕೆಯನ್ನಾಧರಿಸಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು.

ಸಂ.ಗ್ರಾಅಪ:46:ಗ್ರಾವಿಯೋ:2018

(ಕೃಷ್ಣ ಭೈರೇಗೌಡ)
ಗ್ರಾಮೀಣಾಭಿವೃದ್ಧಿ ಮತ್ತು ಪಂ:ರಾಜ್,

ಕರ್ನಾಟಕ ಸರ್ಕಾರ

ಸಂ: ಗ್ರಾಅಪ/70/ಗ್ರಾನೀಸ(3)/2018

ಕರ್ನಾಟಕ ಸರ್ಕಾರದ ಸಚಿವಾಲಯ
ಸುವರ್ಣ ಸೌಧ,
ಬೆಳಗಾವಿ, ದಿನಾಂಕ: 11.12.2018.

ಇಂದ,
ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ

82

U/S
13/12/18

ಇವರಿಗೆ,
ಕಾರ್ಯದರ್ಶಿಗಳು,
ಕರ್ನಾಟಕ ವಿಧಾನ ಸಭೆ,
ಸುವರ್ಣ ಸೌಧ ಬೆಳಗಾವಿ.

ವಿಷಯ: ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀಮತಿ ಅಂಜಲಿ ಹೇಮಂತ್ ನಿಂಬಾಳ್ಕರ್ (ಖಾನಾಪೂರ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂ: 96 ಕ್ಕೆ ಉತ್ತರವನ್ನು ಒದಗಿಸುವ ಕುರಿತು.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀಮತಿ ಅಂಜಲಿ ಹೇಮಂತ್ ನಿಂಬಾಳ್ಕರ್ (ಖಾನಾಪೂರ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂ: 96 ಕ್ಕೆ ಉತ್ತರಗಳನ್ನು (350 ಪ್ರತಿಗಳನ್ನು) ಇದರೊಂದಿಗೆ ಲಗತ್ತಿಸಿ ತಮಗೆ ಕಳುಹಿಸಲು ನಿರ್ದೇಶಿತನಾಗಿರುತ್ತೇನೆ.

ತಮ್ಮ ವಿಶ್ವಾಸಿ,

11/12/18
(ಡಿ.ಎಸ್.ವಿಜಯ್)
ಸರ್ಕಾರದ ಅಧೀನ ಕಾರ್ಯದರ್ಶಿ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ
(ಸೇವೆಗಳು ಬಿ & ಸಿ)

ಪ್ರತಿಯನ್ನು ಇವರಿಗೆ ಮಾಹಿತಿಗಾಗಿ ಕಳುಹಿಸಿದೆ.

1) ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರ ಆಪ್ತ ಕಾರ್ಯದರ್ಶಿಗಳು
2) ಸರ್ಕಾರದ ಪ್ರಧಾನ ಕಾರ್ಯದರ್ಶಿ ಗ್ರಾಮೀಣಾವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಇವರ ಆಪ್ತ ಕಾರ್ಯದರ್ಶಿ
3) ಸರ್ಕಾರದ ಅಧೀನ ಕಾರ್ಯದರ್ಶಿ ಸೇವೆಗಳು ಎ ಹಾಗೂ ಸಮನ್ವಯ ಶಾಖೆ.

ಕರ್ನಾಟಕ ವಿಧಾನಸಭೆ

ಸದಸ್ಯರ ಹೆಸರು : ಶ್ರೀಮತಿ ಅಂಜಲಿ ಹೇಮಂತ್ ನಿಂಬಾಳ್ಕರ್ (ಖಾನಾಪೂರ)
ಚುಕ್ಕೆ ರಹಿತ ಪ್ರಶ್ನೆ ಸಂಖ್ಯೆ : 96
ಉತ್ತರ ದಿನಾಂಕ : 13.12.2018

ಕ್ರ.ಸಂ.	ಪ್ರಶ್ನೆ	ಉತ್ತರ
ಅ)	ಬೆಳಗಾವಿ ಜಿಲ್ಲೆ ಖಾನಾಪೂರ ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಜನವರಿ ತಿಂಗಳ ನಂತರ ಕುಡಿಯುವ ನೀರಿನ ಕೊರತೆಯಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ;	ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲ್ಲೂಕು ವ್ಯಾಪ್ತಿಯ ಗ್ರಾಮಗಳಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ತರಹದ ಕುಡಿಯುವ ನೀರಿನ ಸಮಸ್ಯೆ ಇರುವುದಿಲ್ಲ. ಜನವರಿ ತಿಂಗಳ ನಂತರ ಕೊರತೆಯುಂಟಾದಲ್ಲಿ ಕುಡಿಯುವ ನೀರಿನ ಕೊರತೆಯನ್ನು ನೀಗಿಸಲು ಅಗತ್ಯತೆಗನುಗುಣವಾಗಿ ಕ್ರಮ ವಹಿಸಲಾಗುವುದು.
ಆ)	ಹಾಗಿದ್ದಲ್ಲಿ, ಈ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಲು ಸರ್ಕಾರವು ತೆಗೆದುಕೊಂಡಿರುವ ಕ್ರಮಗಳೇನು; ಬಿಡುಗಡೆ ಮಾಡಿರುವ ಅನುದಾನವೆಷ್ಟು (ಸಂಪೂರ್ಣ ಮಾಹಿತಿಯನ್ನೊದಗಿಸುವುದು)?	ಗ್ರಾಮೀಣ ಪ್ರದೇಶಗಳ ಕುಡಿಯುವ ನೀರಿನ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹರಿಸಲು ಇನ್ನು ಮುಂದೆ ಜೀವನದಿ ಅಥವಾ ಜಲಾಶಯಗಳಿಂದ ನೀರನ್ನು ಶುದ್ಧೀಕರಿಸಿ 85 LPCDಯಂತೆ "**ಜಲಧಾರೆ**" ಯೋಜನೆಯಡಿ ಕುಡಿಯುವ ನೀರು ಪೂರೈಸಲು ಉದ್ದೇಶಿಸಲಾಗಿದೆ.

ಸಂ:ಗ್ರಾಅಪ 70 ಗ್ರಾನೀಸ(3) 2018

(ಕೃಷ್ಣ ಬೈರೇಗೌಡ)
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು

ಕರ್ನಾಟಕ ಸರ್ಕಾರ

ಸಂ: ಗ್ರಾಅಪ/73/ಗ್ರಾನೀಸ(3)/2018

ಕರ್ನಾಟಕ ಸರ್ಕಾರದ ಸಚಿವಾಲಯ
ಸುವರ್ಣ ಸೌಧ,
ಬೆಳಗಾವಿ, ದಿನಾಂಕ: 11.12.2018.

ಇಂದ,
ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು
ಗ್ರಾಮಿಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ

ಇವರಿಗೆ,
ಕಾರ್ಯದರ್ಶಿಗಳು,
ಕರ್ನಾಟಕ ವಿಧಾನ ಸಭೆ,
ಸುವರ್ಣ ಸೌಧ ಬೆಳಗಾವಿ.

200
U/S
13/12/18

ವಿಷಯ: ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಸೋಮನಗೌಡ ಬಿ. ಪಾಟೀಲ್ (ದೇವರಹಿಪ್ಪರಗಿ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂ: 386 ಕ್ಕೆ ಉತ್ತರವನ್ನು ಒದಗಿಸುವ ಕುರಿತು.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಸೋಮನಗೌಡ ಬಿ. ಪಾಟೀಲ್ (ದೇವರಹಿಪ್ಪರಗಿ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂ: 386 ಕ್ಕೆ ಉತ್ತರಗಳನ್ನು (350 ಪ್ರತಿಗಳನ್ನು) ಇದರೊಂದಿಗೆ ಲಗತ್ತಿಸಿ ತಮಗೆ ಕಳುಹಿಸಲು ನಿರ್ದೇಶಿತನಾಗಿರುತ್ತೇನೆ.

ತಮ್ಮ ವಿಶ್ವಾಸಿ,

11/12/18
(ಡಿ.ಎಸ್.ವಿಜಯ್)
ಸರ್ಕಾರದ ಅಧೀನ ಕಾರ್ಯದರ್ಶಿ
ಗ್ರಾಮಿಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ
(ಸೇವೆಗಳು ಬಿ & ಸಿ)

ಪ್ರತಿಯನ್ನು ಇವರಿಗೆ ಮಾಹಿತಿಗಾಗಿ ಕಳುಹಿಸಿದೆ.

1) ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರ ಆಪ್ತ ಕಾರ್ಯದರ್ಶಿಗಳು
2) ಸರ್ಕಾರದ ಪ್ರಧಾನ ಕಾರ್ಯದರ್ಶಿ ಗ್ರಾಮೀಣಾವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಇವರ ಆಪ್ತ ಕಾರ್ಯದರ್ಶಿ
3) ಸರ್ಕಾರದ ಅಧೀನ ಕಾರ್ಯದರ್ಶಿ ಸೇವೆಗಳು ಎ ಹಾಗೂ ಸಮನ್ವಯ ಶಾಖೆ.

ಕರ್ನಾಟಕ ವಿಧಾನಸಭೆ

ಸದಸ್ಯರ ಹೆಸರು : ಶ್ರೀ ಸೋಮನಗೌಡ ಬಿ. ಪಾಟೀಲ್ (ದೇವರಹಿಪ್ಪರಗಿ)
ಚುಕ್ಕೆ ರಹಿತ ಪ್ರಶ್ನೆ ಸಂಖ್ಯೆ : 386
ಉತ್ತರ ದಿನಾಂಕ : 13.12.2018

ಕ್ರ.ಸಂ.	ಪ್ರಶ್ನೆ	ಉತ್ತರ
ಅ)	ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲ್ಲೂಕಿನ ನಾವದಗಿ ಹಾಗೂ ಇತರೆ 11 ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆ ಮಂಜೂರಾತಿಗಾಗಿ ಪ್ರಸ್ತಾವನೆಯನ್ನು ಸಲ್ಲಿಸಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ;	ಬಂದಿದೆ.
ಆ)	ಸದರಿ ಪ್ರಸ್ತಾವನೆಗೆ ಅನುಮೋದನೆ ನೀಡಿ ಕಾಮಗಾರಿಗೆ ಯಾವಾಗ ಚಾಲನೆ ನೀಡಲಾಗುವುದು; (ಸಂಪೂರ್ಣ ವಿವರ ನೀಡುವುದು)	ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಗಳನ್ನು ಇನ್ನು ಮುಂದೆ ರಾಜ್ಯ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದಾದ **"ಜಲಧಾರೆ"** ಯೋಜನೆಯಡಿ ಕೈಗೊಳ್ಳಲಾಗುತ್ತಿದೆ.
ಇ)	ಈ ಯೋಜನೆಯನ್ನು ಯಾವ ಕಾಲಮಿತಿಯೊಳಗೆ ಪೂರ್ಣಗೊಳಿಸಲಾಗುವುದು? (ಸಂಪೂರ್ಣ ವಿವರ ನೀಡುವುದು)	

ಸಂ:ಗ್ರಾಪ 73 ಗ್ರಾನೀಸ(3)18

(ಕೃಷ್ಣ ಬೈರೇಗೌಡ)
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು

ಕರ್ನಾಟಕ ಸರ್ಕಾರ

ಸಂ: ಗ್ರಾಅಪ/78/ಗ್ರಾನೀಸ(3)/2018

ಕರ್ನಾಟಕ ಸರ್ಕಾರದ ಸಚಿವಾಲಯ
ಸುವರ್ಣ ಸೌಧ,
ಬೆಳಗಾವಿ, ದಿನಾಂಕ: 11.12.2018.

10 U/S
13/12/18

ಇಂದ,
ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ

ಇವರಿಗೆ,
ಕಾರ್ಯದರ್ಶಿಗಳು,
ಕರ್ನಾಟಕ ವಿಧಾನ ಸಭೆ,
ಸುವರ್ಣ ಸೌಧ ಬೆಳಗಾವಿ.

ವಿಷಯ: ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಐಹೊಳೆ ಡಿ. ಮಹಾಲಿಂಗಪ್ಪ (ರಾಯಬಾಗ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂ: 457 ಕ್ಕೆ ಉತ್ತರವನ್ನು ಒದಗಿಸುವ ಕುರಿತು.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಐಹೊಳೆ ಡಿ. ಮಹಾಲಿಂಗಪ್ಪ (ರಾಯಬಾಗ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂ: 457 ಕ್ಕೆ ಉತ್ತರಗಳನ್ನು (350 ಪ್ರತಿಗಳನ್ನು) ಇದರೊಂದಿಗೆ ಲಗತ್ತಿಸಿ ತಮಗೆ ಕಳುಹಿಸಲು ನಿರ್ದೇಶಿತನಾಗಿರುತ್ತೇನೆ.

ತಮ್ಮ ವಿಶ್ವಾಸಿ,

11/12/18
(ಡಿ. ಎನ್. ವಿಜಯ್)
ಸರ್ಕಾರದ ಅಧೀನ ಕಾರ್ಯದರ್ಶಿ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ
(ಸೇವೆಗಳು ಬಿ & ಸಿ)

ಪ್ರತಿಯನ್ನು ಇವರಿಗೆ ಮಾಹಿತಿಗಾಗಿ ಕಳುಹಿಸಿದೆ.

1) ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರ ಆಪ್ತ ಕಾರ್ಯದರ್ಶಿಗಳು
2) ಸರ್ಕಾರದ ಪ್ರಧಾನ ಕಾರ್ಯದರ್ಶಿ ಗ್ರಾಮೀಣಾವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಇವರ ಆಪ್ತ ಕಾರ್ಯದರ್ಶಿ
3) ಸರ್ಕಾರದ ಅಧೀನ ಕಾರ್ಯದರ್ಶಿ ಸೇವೆಗಳು ಎ ಹಾಗೂ ಸಮನ್ವಯ ಶಾಖೆ.

ಕರ್ನಾಟಕ ವಿಧಾನಸಭೆ

ಸದಸ್ಯರ ಹೆಸರು : ಶ್ರೀ ಐಹೊಳೆ ಡಿ. ಮಹಾಲಿಂಗಪ್ಪ (ರಾಯಭಾಗ)
ಚುಕ್ಕೆ ರಹಿತ ಪ್ರಶ್ನೆ ಸಂಖ್ಯೆ : 457
ಉತ್ತರ ದಿನಾಂಕ : 13.12.2018

ಕ್ರ.ಸಂ.	ಪ್ರಶ್ನೆ	ಉತ್ತರ
ಅ)	ರಾಯಭಾಗ ತಾಲ್ಲೂಕಿನ ಬಿರನಾಳ ಹಾಗೂ ಇತರೆ 13 ಗ್ರಾಮಗಳ ಮತ್ತು ಕೆಂಪಟ್ಟಿ ಇತರೆ 4 ಗ್ರಾಮಗಳ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಪ್ರಸ್ತಾವನೆ ಸರ್ಕಾರದ ಮುಂದಿದೆಯೇ;	ಹೌದು.
ಆ)	ಹಾಗಿದ್ದಲ್ಲಿ ಈ ಯೋಜನೆಗಳಿಗೆ ಈವರೆವಿಗೂ ಮಂಜೂರಾತಿ ನೀಡದಿರಲು ಕಾರಣಗಳೇನು?	ಇನ್ನು ಮುಂದೆ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಗಳನ್ನು ರಾಜ್ಯ ಸರ್ಕಾರದ ಪ್ರತಿಷ್ಠಿತ ಯೋಜನೆಗಳಲ್ಲಿ ಒಂದಾದ **"ಜಲಧಾರೆ"** ಯೋಜನೆಯಡಿ ಕೈಗೊಳ್ಳಲಾಗುವುದು.
ಇ)	ಯಾವ ಕಾಲಮಿತಿಯಲ್ಲಿ ಈ ಯೋಜನೆಗಳಿಗೆ ಮಂಜೂರಾತಿ ನೀಡಿ ಕಾಮಗಾರಿಯನ್ನು ಪೂರ್ಣಗೊಳಿಸಿ ಇಲ್ಲಿನ ಸಾರ್ವಜನಿಕರಿಗೆ ಕುಡಿಯುವ ನೀರನ್ನು ಪೂರೈಸಲಾಗುವುದು; ಇದಕ್ಕೆ ತಗಲಬಹುದಾದ ಅಂದಾಜು ಮೊತ್ತವೆಷ್ಟು?	ಪ್ರಸ್ತುತ ಯೋಜನಾ ವರದಿ ತಯಾರಿಕೆ ಹಂತದಲ್ಲಿರುವ "ಜಲಧಾರೆ" ಯೋಜನೆಗೆ ಅನುಮೋದನೆ ದೊರೆತ ನಂತರ ಮುಂದಿನ ಕ್ರಮವಹಿಸಲಾಗುವುದು.
ಈ)	ಇಲ್ಲದಿದ್ದಲ್ಲಿ, ಕಾರಣಗಳೇನು (ವಿವರ ನೀಡುವುದು)?	

ಸಂ:ಗ್ರಾಅಪ 78 ಗ್ರಾನೀಸ(3)18

(ಕೃಷ್ಣ ಬೈರೇಗೌಡ)
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು

ಕರ್ನಾಟಕ ಸರ್ಕಾರ

ಸಂ: ಗ್ರಾಅಪ/79/ಗ್ರಾನೀಸ(3)/2018

ಕರ್ನಾಟಕ ಸರ್ಕಾರದ ಸಚಿವಾಲಯ
ಸುವರ್ಣ ಸೌಧ,
ಬೆಳಗಾವಿ, ದಿನಾಂಕ: 11.12.2018.

ಇಂದ,
ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು
ಗ್ರಾಮಿಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ

ಇವರಿಗೆ,
ಕಾರ್ಯದರ್ಶಿಗಳು,
ಕರ್ನಾಟಕ ವಿಧಾನ ಸಭೆ,
ಸುವರ್ಣ ಸೌಧ ಬೆಳಗಾವಿ.

ವಿಷಯ: ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಐಹೊಳೆ ಡಿ. ಮಹಾಲಿಂಗಪ್ಪ (ರಾಯಬಾಗ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂ: 458 ಕ್ಕೆ ಉತ್ತರವನ್ನು ಒದಗಿಸುವ ಕುರಿತು.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಐಹೊಳೆ ಡಿ. ಮಹಾಲಿಂಗಪ್ಪ (ರಾಯಬಾಗ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂ: 458 ಕ್ಕೆ ಉತ್ತರಗಳನ್ನು (350 ಪ್ರತಿಗಳನ್ನು) ಇದರೊಂದಿಗೆ ಲಗತ್ತಿಸಿ ತಮಗೆ ಕಳುಹಿಸಲು ನಿರ್ದೇಶಿತನಾಗಿರುತ್ತೇನೆ.

ತಮ್ಮ ವಿಶ್ವಾಸಿ,

11/12/18
(ಡಿ.ಎಸ್.ವಿಜಯ್)
ಸರ್ಕಾರದ ಅಧೀನ ಕಾರ್ಯದರ್ಶಿ
ಗ್ರಾಮಿಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ
(ಸೇವೆಗಳು ಬಿ & ಸಿ)

ಪ್ರತಿಯನ್ನು ಇವರಿಗೆ ಮಾಹಿತಿಗಾಗಿ ಕಳುಹಿಸಿದೆ.

1) ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರ ಆಪ್ತ ಕಾರ್ಯದರ್ಶಿಗಳು
2) ಸರ್ಕಾರದ ಪ್ರಧಾನ ಕಾರ್ಯದರ್ಶಿ ಗ್ರಾಮೀಣಾವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಇವರ ಆಪ್ತ ಕಾರ್ಯದರ್ಶಿ
3) ಸರ್ಕಾರದ ಅಧೀನ ಕಾರ್ಯದರ್ಶಿ ಸೇವೆಗಳು ಎ ಹಾಗೂ ಸಮನ್ವಯ ಶಾಖೆ.

ಕರ್ನಾಟಕ ವಿಧಾನಸಭೆ

ಸದಸ್ಯರ ಹೆಸರು : ಶ್ರೀ ಐಹೊಳೆ ಡಿ. ಮಹಾಲಿಂಗಪ್ಪ (ರಾಯಭಾಗ)
ಚುಕ್ಕೆ ರಹಿತ ಪ್ರಶ್ನೆ ಸಂಖ್ಯೆ : 458
ಉತ್ತರ ದಿನಾಂಕ : 13.12.2018

ಕ್ರಸ	ಪ್ರಶ್ನೆ	ಉತ್ತರ
ಅ)	ರಾಯಭಾಗ ತಾಲ್ಲೂಕಿನ ಗ್ರಾಮೀಣ ಪ್ರದೇಶದ ಸಾರ್ವಜನಿಕರಿಗಾಗಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಾಣ ಮಾಡಿರುವುದು ಸರ್ಕಾರ ಗಮನಕ್ಕೆ ಬಂದಿದೆಯೇ;	ಬಂದಿದೆ.
ಆ)	ಹಾಗಿದ್ದಲ್ಲಿ, ಈ ಕುಡಿಯುವ ನೀರಿನ ಘಟಕಗಳ ನಿರ್ವಹಣೆ ಸರಿಯಾಗಿ ಮಾಡದ ಕಾರಣ ಈ ಘಟಕಗಳು ಸಮರ್ಪಕ ರೀತಿಯಲ್ಲಿ ಕಾರ್ಯ ನಿರ್ವಹಿಸದಿರುವುದರಿಂದ ಸಾರ್ವಜನಿಕರು ಶುದ್ಧ ಕುಡಿಯುವ ನೀರಿನಿಂದ ವಂಚಿತರಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ;	ಬಂದಿದೆ. ರಾಯಭಾಗ ತಾಲ್ಲೂಕಿನಲ್ಲಿ ಒಟ್ಟು 108 ಘಟಕಗಳು ಮಂಜೂರಾಗಿವೆ. 84 ಘಟಕಗಳನ್ನು ಸ್ಥಾಪಿಸಲಾಗಿದೆ. ಇದರಲ್ಲಿ 77 ಘಟಕಗಳು ಚಾಲನೆಯಲ್ಲಿವೆ ಮತ್ತು 7 ಘಟಕಗಳು ತಾತ್ಕಾಲಿಕವಾಗಿ ದುರಸ್ಥಿಯಲ್ಲಿರುತ್ತದೆ.
ಇ)	ಬಂದಿದ್ದಲ್ಲಿ, ಈ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ವಹಣೆ ಮಾಡಲು ಸರ್ಕಾರದ ಕ್ರಮ ಕೈಗೊಳ್ಳವುದೇ; ಇಲ್ಲದಿದ್ದಲ್ಲಿ, ಕಾರಣಗಳೇನು (ವಿವರ ನೀಡುವುದು)?	ದುರಸ್ತಿಯಾಗಬೇಕಾದ 7 ಘಟಕಗಳಲ್ಲಿ 5 ಘಟಕಗಳು ಇಲಾಖಾ ಟೆಂಡರ್ ಮುಖಾಂತರ ವಹಿಸಿದ್ದ ಕಾಮಗಾರಿಗಳಾಗಿರುತ್ತದೆ, ಅವುಗಳನ್ನು ಗುತ್ತಿಗೆದಾರರೇ ಕರಾರಿನನ್ವಯ ನಿರ್ವಹಿಸಬೇಕಾಗಿದೆ. ಅವುಗಳನ್ನು ಶೀಘ್ರವಾಗಿ ದುರಸ್ತಿಪಡಿಸಲು ಸೂಚಿಸಲಾಗಿದೆ. KRIDL ವತಿಯಿಂದ ಸ್ಥಾಪಿಸಿದ್ದ, 2 ಘಟಕಗಳಲ್ಲಿ ಜಲಮೂಲದಲ್ಲಿ ನೀರಿನ ಪ್ರಮಾಣದ ಕೊರತೆ ಉಂಟಾಗಿದ್ದು, ಬದಲಿ ಜಲಮೂಲ ಗುರುತಿಸಿ, ಘಟಕಗಳನ್ನು ಚಾಲನೆಗೊಳಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ.

ಸಂ:ಗ್ರಾಅಪ 79 ಗ್ರಾನೀಸ(3)18

(ಕೃಷ್ಣ ಬೈರೇಗೌಡ)
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು

ಕರ್ನಾಟಕ ಸರ್ಕಾರ

ಸಂ: ಗ್ರಾಅಪ/91/ಗ್ರಾನೀಸ(3)/2018

ಕರ್ನಾಟಕ ಸರ್ಕಾರದ ಸಚಿವಾಲಯ
ಸುವರ್ಣ ಸೌಧ,
ಬೆಳಗಾವಿ, ದಿನಾಂಕ: 11.12.2018.

ಇಂದ,
ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು
ಗ್ರಾಮಿಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ

ಇವರಿಗೆ,
ಕಾರ್ಯದರ್ಶಿಗಳು,
ಕರ್ನಾಟಕ ವಿಧಾನ ಸಭೆ,
ಸುವರ್ಣ ಸೌಧ ಬೆಳಗಾವಿ.

ವಿಷಯ: ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಬಸನಗೌಡ ದದ್ದಲ್ (ರಾಯಚೂರ ಗ್ರಾಮಾಂತರ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂ: 1386 ಕ್ಕೆ ಉತ್ತರವನ್ನು ಒದಗಿಸುವ ಕುರಿತು.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಬಸನಗೌಡ ದದ್ದಲ್ (ರಾಯಚೂರ ಗ್ರಾಮಾಂತರ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂ: 1386 ಕ್ಕೆ ಉತ್ತರಗಳನ್ನು (350 ಪ್ರತಿಗಳನ್ನು) ಇದರೊಂದಿಗೆ ಲಗತ್ತಿಸಿ ತಮಗೆ ಕಳುಹಿಸಲು ನಿರ್ದೇಶಿತನಾಗಿರುತ್ತೇನೆ.

ತಮ್ಮ ವಿಶ್ವಾಸಿ,

11/12/18
(ಡಿ.ಎಸ್.ವಿಜಯ್)
ಸರ್ಕಾರದ ಅಧೀನ ಕಾರ್ಯದರ್ಶಿ
ಗ್ರಾಮಿಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ
(ಸೇವೆಗಳು ಬಿ & ಸಿ)

ಪ್ರತಿಯನ್ನು ಇವರಿಗೆ ಮಾಹಿತಿಗಾಗಿ ಕಳುಹಿಸಿದೆ.

1) ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರ ಆಪ್ತ ಕಾರ್ಯದರ್ಶಿಗಳು
2) ಸರ್ಕಾರದ ಪ್ರಧಾನ ಕಾರ್ಯದರ್ಶಿ ಗ್ರಾಮೀಣಾವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಇವರ ಆಪ್ತ ಕಾರ್ಯದರ್ಶಿ
3) ಸರ್ಕಾರದ ಅಧೀನ ಕಾರ್ಯದರ್ಶಿ ಸೇವೆಗಳು ಎ ಹಾಗೂ ಸಮನ್ವಯ ಶಾಖೆ.

ಕರ್ನಾಟಕ ವಿಧಾನ ಸಭೆ

ಸದಸ್ಯರ ಹೆಸರು : ಶ್ರೀ ಬಸನಗೌಡ ದದ್ದಲ್ (ರಾಯಚೂರು ಗ್ರಾಮಾಂತರ)
ಚುಕ್ಕೆ ರಹಿತ ಪ್ರಶ್ನೆ ಸಂಖ್ಯೆ : 1386
ಉತ್ತರ ದಿನಾಂಕ : 13.12.2018

ಕ.ಸಂ.	ಪ್ರಶ್ನೆ	ಉತ್ತರ
ಅ)	ರಾಜ್ಯದಲ್ಲಿ ಕುಡಿಯುವ ನೀರನ್ನು ಗ್ರಾಮೀಣ ಭಾಗದ ಜನರಿಗೆ ಸರ್ಮಪಕವಾಗಿ ತಲುಪಿಸಲು ಪೈಲಟ್ ಯೋಜನೆಯನ್ನು ತೆಲಂಗಾಣ ಮಾದರಿಯಲ್ಲಿ ಅನುಷ್ಠಾನಗೊಳಿಸಲು ಸರ್ಕಾರ ವಿಚಾರ ಮಾಡಿದೆಯೆ; ಹಾಗಿದ್ದಲ್ಲಿ, ಈ ಬಗ್ಗೆ ಸರ್ಕಾರ ಕೈಗೊಂಡ ಕ್ರಮಗಳೇನು;	2018-19ನೇ ಸಾಲಿನ ಬಜೆಟ್‌ನಲ್ಲಿ ಮಾನ್ಯ ಮುಖ್ಯಮಂತ್ರಿಗಳು ರಾಜ್ಯದಲ್ಲಿನ ಗ್ರಾಮೀಣ ಪ್ರದೇಶಗಳಿಗೆ ಶಾಶ್ವತ ಕುಡಿಯುವ ನೀರನ್ನು ಒದಗಿಸುವ ಸಲುವಾಗಿ ರೂ.53000ಕೋಟಿಗಳ ಅಂದಾಜು ಮೊತ್ತದಲ್ಲಿ ಜಲಧಾರೆ ಯೋಜನೆಯನ್ನು ಕೈಗೊಳ್ಳುವುದಾಗಿ ಘೋಷಿಸಿರುತ್ತಾರೆ. ಸದರಿ ಯೋಜನೆಯನ್ನು ಮುಂದಿನ 5 ವರ್ಷಗಳಲ್ಲಿ ಕಾರ್ಯರೂಪಕ್ಕೆ ತರಲು ಯೋಜಿಸಲಾಗುತ್ತಿದೆ.ಸದರಿ ಯೋಜನೆಯ ಸಚಿವ ಸಂಪುಟದ ಅನುಮೋದನೆಗೆ ಕ್ರಮವಹಿಸಲಾಗಿದೆ.
ಆ)	ರಾಯಚೂರು ಗ್ರಾಮೀಣ ಭಾಗದ ಎಷ್ಟು ಹಳ್ಳಿಗಳಿಗೆ ಕುಡಿಯುವ ನೀರಿನ ಕೊರತೆ ಇದೆ; ಕೊರತೆಯಿದ್ದಲ್ಲಿ, ಈ ಬಗ್ಗೆ ಸರ್ಕಾರ ಕೈಗೊಂಡ ಕ್ರಮಗಳೇನು;	ರಾಯಚೂರು ಜಿಲ್ಲೆಯ ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 38 ಹಳ್ಳಿಗಳಿಗೆ ನೀರಿನ ಕೋರತೆ ಇದ್ದು, ಅದರಲ್ಲಿ 05 ಹಳ್ಳಿಗಳಿಗೆ ಖಾಸಗಿ ಕೊಳವೆ ಬಾವಿಗಳಿಂದ ನೀರು ಸರಬರಾಜು ಮಾಡಲಾಗುತ್ತಿದೆ ಮತ್ತು ರಾಯಚೂರು ಗ್ರಾಮೀಣ ಕ್ಷೇತ್ರಕ್ಕೆ ಮಾನ್ಯ ಜಿಲ್ಲಾಧಿಕಾರಿಗಳ SDRF ಅಡಿಯಲ್ಲಿ ರೂ 40.00 ಲಕ್ಷಗಳ ಮೊತ್ತವನ್ನು ಹಂಚಿಕೆ ಮಾಡಲಾಗಿರುತ್ತದೆ ಸದರಿ ಅನುದಾನದಲ್ಲಿ ಗ್ರಾಮೀಣ ಕ್ಷೇತ್ರಕ್ಕೆ 17 ಕುಡಿಯುವ ನೀರಿನ ಕಾಮಗಾರಿಗಳು ಕೈಗೊಂಡಿದ್ದು, 11 ಕಾಮಗಾರಿಗಳು ಪೂರ್ಣಗೊಂಡಿದ್ದು, 6 ಕಾಮಗಾರಿಗಳು ಪ್ರಗತಿಯಲ್ಲಿರುತ್ತವೆ. ಬರ ಪರಿಹಾರಕ್ಕಾಗಿ ರಾಯಚೂರು ಜಿಲ್ಲೆಗೆ ರೂ.250.00ಲಕ್ಷಗಳ ಅನುದಾನವನ್ನು ದಿನಾಂಕ:15-10-2018ರಂದು ಅನುದಾನ ಹಂಚಿಕೆ ಮಾಡಲಾಗಿದ್ದು, ರಾಯಚೂರು ಗ್ರಾಮೀಣ ಕ್ಷೇತ್ರಕ್ಕೆ ರೂ.49.22ಲಕ್ಷಗಳ ಅನುದಾನ ಹಂಚಿಕೆಯಾಗಿದ್ದು ಸದರಿ ಮೊತ್ತದಲ್ಲಿ ಒಟ್ಟು 53 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. 2018-19ನೇ ಸಾಲಿನಲ್ಲಿ ರಾಯಚೂರು ಜಿಲ್ಲೆಯಲ್ಲಿ 1425 ಕಾಮಗಾರಿಗಳನ್ನು ರೂ.8628.37 ಲಕ್ಷಗಳಲ್ಲಿ ಅನುಷ್ಠಾನಗೊಳಿಸುವ ಕ್ರಿಯಾ ಯೋಜನೆ ಅನುಮೋದಿತವಾಗಿರುತ್ತದೆ.
ಇ)	ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು 2017-18 ಹಾಗೂ 2018-19ನೇ ಸಾಲಿನಲ್ಲಿ ಎಷ್ಟು ಮಂಜೂರು ಮಾಡಲಾಗಿದೆ?	ರಾಯಚೂರು ಜಿಲ್ಲೆಯ ರಾಯಚೂರು ಗ್ರಾಮೀಣ ವಿಧಾನ ಸಭಾ ಕ್ಷೇತ್ರಕ್ಕೆ 2017-18ನೇ ಸಾಲಿನಲ್ಲಿ NRDWP ಯೋಜನೆ ಅಡಿಯಲ್ಲಿ 3 ಶುದ್ಧ ಕುಡಿಯುವ ನೀರಿನ ಘಟಕಗಳು ಉಮಳಿಪನ್ನೂರು ಜಾಲಿಬೆಂಚಿ ಹಾಗೂ ತುಂಗಭದ್ರ ಕ್ಯಾಂಪ್ ಗ್ರಾಮಗಳಿಗೆ ಅನುಮೊದನೆಯಾಗಿರುತ್ತವೆ. 2018-19ನೇ ಸಾಲಿನಲ್ಲಿ ರಾಯಚೂರು ಗ್ರಾಮೀಣ ವಿಧಾನ ಸಭಾ ಕ್ಷೇತ್ರಕ್ಕೆ SDP ಯೋಜನೆ ಅಡಿಯಲ್ಲಿ ಹುಣಸಿಹಾಳಹುಡಾ ಗ್ರಾಮಕ್ಕೆ ಶುದ್ಧ ಕುಡಿಯುವ ನೀರಿನ ಘಟಕ ಅನುಮೊದನೆಯಾಗಿರುತ್ತದೆ.

ಸಂ:ಗ್ರಾಅಪ 91 ಗ್ರಾನೀಸ(3)18

(ಕೃಷ್ಣ ಬೈರೇಗೌಡ)
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು

ಕರ್ನಾಟಕ ಸರ್ಕಾರ

ಸಂ: ಗ್ರಾಅಪ/75/ಗ್ರಾನೀಸ(3)/2018

ಕರ್ನಾಟಕ ಸರ್ಕಾರದ ಸಚಿವಾಲಯ
ಸುವರ್ಣ ಸೌಧ,
ಬೆಳಗಾವಿ, ದಿನಾಂಕ: 11.12.2018.

ಇಂದ,
ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು
ಗ್ರಾಮಿಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ

ಇವರಿಗೆ,
ಕಾರ್ಯದರ್ಶಿಗಳು,
ಕರ್ನಾಟಕ ವಿಧಾನ ಸಭೆ,
ಸುವರ್ಣ ಸೌಧ ಬೆಳಗಾವಿ.

ವಿಷಯ: ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಎಸ್. ಟಿ. ಸೋಮಶೇಖರ್ (ಯಶವಂತಪುರ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂ: 434 ಕ್ಕೆ ಉತ್ತರವನ್ನು ಒದಗಿಸುವ ಕುರಿತು.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಎಸ್. ಟಿ. ಸೋಮಶೇಖರ್ (ಯಶವಂತಪುರ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂ: 434 ಕ್ಕೆ ಉತ್ತರಗಳನ್ನು (350 ಪ್ರತಿಗಳನ್ನು) ಇದರೊಂದಿಗೆ ಲಗತ್ತಿಸಿ ತಮಗೆ ಕಳುಹಿಸಲು ನಿರ್ದೇಶಿತನಾಗಿರುತ್ತೇನೆ.

ತಮ್ಮ ವಿಶ್ವಾಸಿ,

11/12/18
(ಡಿ.ಎಸ್.ವಿಜಯ್)
ಸರ್ಕಾರದ ಅಧೀನ ಕಾರ್ಯದರ್ಶಿ
ಗ್ರಾಮಿಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ
(ಸೇವೆಗಳು ಬಿ & ಸಿ)

ಪ್ರತಿಯನ್ನು ಇವರಿಗೆ ಮಾಹಿತಿಗಾಗಿ ಕಳುಹಿಸಿದೆ.

1) ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರ ಆಪ್ತ ಕಾರ್ಯದರ್ಶಿಗಳು
2) ಸರ್ಕಾರದ ಪ್ರಧಾನ ಕಾರ್ಯದರ್ಶಿ ಗ್ರಾಮೀಣಾವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಇವರ ಆಪ್ತ ಕಾರ್ಯದರ್ಶಿ
3) ಸರ್ಕಾರದ ಅಧೀನ ಕಾರ್ಯದರ್ಶಿ ಸೇವೆಗಳು ಎ ಹಾಗೂ ಸಮನ್ವಯ ಶಾಖೆ.

ಕರ್ನಾಟಕ ವಿಧಾನಸಭೆ

ಸದಸ್ಯರ ಹೆಸರು : ಶ್ರೀ ಎಸ್.ಟಿ. ಸೋಮಶೇಖರ್ (ಯಶವಂತಪುರ)
ಚುಕ್ಕೆ ರಹಿತ ಪ್ರಶ್ನೆ ಸಂಖ್ಯೆ : **434**
ಉತ್ತರ ದಿನಾಂಕ : 13.12.2018

ಕ್ರ.ಸಂ	ಪ್ರಶ್ನೆ	ಉತ್ತರ
ಅ)	ಯಶವಂತಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸರ್ಕಾರದಿಂದ ಮಂಜೂರಾತಿ ಪಡೆದು ಕಾರ್ಯಾರಂಭಗೊಂಡಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ಎಷ್ಟು;	ಯಶವಂತಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸರ್ಕಾರದಿಂದ 133 ಶುದ್ಧ ಕುಡಿಯುವ ನೀರಿನ ಘಟಕಗಳು ಮಂಜೂರಾಗಿರುತ್ತದೆ. ಅವುಗಳು ಕಾರ್ಯಾರಂಭಗೊಂಡಿರುತ್ತವೆ.
ಆ)	ಕೆಲವು ಘಟಕಗಳು ಅನೇಕ ತಿಂಗಳ ಕಾಲ ದುರಸ್ಥಿಗೊಂಡು ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆಯಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ;	ಕೆಲವು ಘಟಕಗಳು ದುರಸ್ಥಿಗೆ ಬಂದಿರುವುದು. ಸರ್ಕಾರದ ಗಮನಕ್ಕೆ ಬಂದಿದೆ.
ಇ)	ಈ ಘಟಕಗಳ ತ್ವರಿತ ನಿರ್ವಹಣೆ ಹಾಗೂ ದುರಸ್ತಿಪಡಿಸಲು ತೆಗೆದುಕೊಂಡ ಕ್ರಮವೇನು?	ಕೆ.ಆರ್.ಐ.ಡಿ.ಎಲ್ ವತಿಯಿಂದ ಈಗಾಗಲೇ ದುರಸ್ಥಿ ಪಡಿಸಲಾಗಿದೆ ಹಾಗೂ ಚಾಲನಾ ಸ್ಥಿತಿಯಿಲ್ಲದ ಘಟಕಗಳ ಬಗ್ಗೆ ಮಾಹಿತಿ ನೀಡಲು ಪ್ರತಿಕಾ ಪ್ರಕಟಣೆ ನೀಡಲಾಗಿದೆ. ದೂರು ಬಂದಲ್ಲಿ ಕೂಡಲೇ ದುರಸ್ಥಿಗೊಳಿಸಿ ಚಾಲನಾ ಸ್ಥಿತಿಯಲ್ಲಿ ಇಡಲಾಗುವುದು. O&M ಸಹಿತ ನೀಡಲಾದ ಗುತ್ತಿಗೆ ವ್ಯಾಪ್ತಿಯಲ್ಲಿ ಬರುವ ಘಟಕಗಳ ನಿರ್ವಹಣೆಯನ್ನು ಗುತ್ತಿಗೆದಾರರು ನಿರ್ವಹಿಸುತ್ತಿದ್ದಾರೆ. ಉಳಿದಂತೆ ತಾಲ್ಲೂಕುವಾರು ಘಟಕಗಳನ್ನು ಪರಿಗಣಿಸಿ ಎಲ್ಲಾ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆಗಾಗಿ ಟೆಂಡರ್ ಮೂಲಕ ಗುತ್ತಿಗೆ ವಹಿಸಲು ಕ್ರಮ ವಹಿಸಲಾಗುತ್ತಿದೆ.

ಸಂ:ಗ್ರಾಅಪ 75 ಗ್ರಾನೀಸ(3)18

(ಕೃಷ್ಣ ಬೈರೇಗೌಡ)
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು

ಕರ್ನಾಟಕ ಸರ್ಕಾರ

ಸಂ: ಗ್ರಾಅಪ/82/ಗ್ರಾನೀಸ(3)/2018

ಕರ್ನಾಟಕ ಸರ್ಕಾರದ ಸಚಿವಾಲಯ
ಸುವರ್ಣ ಸೌಧ,
ಬೆಳಗಾವಿ, ದಿನಾಂಕ: 11.12.2018.

ಇಂದ,
ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು
ಗ್ರಾಮಿಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ

ಇವರಿಗೆ,
ಕಾರ್ಯದರ್ಶಿಗಳು,
ಕರ್ನಾಟಕ ವಿಧಾನ ಸಭೆ,
ಸುವರ್ಣ ಸೌಧ ಬೆಳಗಾವಿ.

ವಿಷಯ: ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ದತ್ತಾತ್ರೇಯ ಸಿ. ಪಾಟೀಲ್ ರೇವೂರ (ಅಪ್ಪುಗೌಡ) ಗುಲ್ಬರ್ಗಾ(ದಕ್ಷಿಣ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂ: 969 ಕ್ಕೆ ಉತ್ತರವನ್ನು ಒದಗಿಸುವ ಕುರಿತು.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ದತ್ತಾತ್ರೇಯ ಸಿ. ಪಾಟೀಲ್ ರೇವೂರ (ಅಪ್ಪುಗೌಡ) ಗುಲ್ಬರ್ಗಾ (ದಕ್ಷಿಣ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂ: 969 ಕ್ಕೆ ಉತ್ತರಗಳನ್ನು (350 ಪ್ರತಿಗಳನ್ನು) ಇದರೊಂದಿಗೆ ಲಗತ್ತಿಸಿ ತಮಗೆ ಕಳುಹಿಸಲು ನಿರ್ದೇಶಿತನಾಗಿರುತ್ತೇನೆ.

ತಮ್ಮ ವಿಶ್ವಾಸಿ,
11/12/18
(ಡಿ.ಎಸ್.ವಿಜಯ್)
ಸರ್ಕಾರದ ಅಧೀನ ಕಾರ್ಯದರ್ಶಿ
ಗ್ರಾಮಿಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ
(ಸೇವೆಗಳು ಬಿ & ಸಿ)

ಪ್ರತಿಯನ್ನು ಇವರಿಗೆ ಮಾಹಿತಿಗಾಗಿ ಕಳುಹಿಸಿದೆ.

1) ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರ ಆಪ್ತ ಕಾರ್ಯದರ್ಶಿಗಳು
2) ಸರ್ಕಾರದ ಪ್ರಧಾನ ಕಾರ್ಯದರ್ಶಿ ಗ್ರಾಮೀಣಾವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಇವರ ಆಪ್ತ ಕಾರ್ಯದರ್ಶಿ
3) ಸರ್ಕಾರದ ಅಧೀನ ಕಾರ್ಯದರ್ಶಿ ಸೇವೆಗಳು ಎ ಹಾಗೂ ಸಮನ್ವಯ ಶಾಖೆ.

<u>**ಕರ್ನಾಟಕ ವಿಧಾನಸಭೆ**</u>

ಸದಸ್ಯರ ಹೆಸರು	:	ಶ್ರೀ ದತ್ತಾತ್ರೇಯ ಸಿ. ಪಾಟೀಲ್ ರೇವೂರ (ಅಪ್ಪುಗೌಡ) ಗುಲ್ಬರ್ಗಾ (ದಕ್ಷಿಣ)
ಚುಕ್ಕೆ ರಹಿತ ಪ್ರಶ್ನೆ ಸಂಖ್ಯೆ	:	969
ಉತ್ತರ ದಿನಾಂಕ	:	13.12.2018

ಕ್ರ.ಸಂ.	ಪ್ರಶ್ನೆ	ಉತ್ತರ
ಅ)	ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಿಗೆ ವಿಶೇಷ ಅಭಿವೃದ್ಧಿ ಯೋಜನೆಯಡಿಯಲ್ಲಿ ಕುಡಿಯುವ ನೀರಿನ ಯೋಜನೆಗಾಗಿ 2017-18ನೇ ಸಾಲಿನಲ್ಲಿ ಕಾಮಗಾರಿ ಪ್ರಸ್ತಾವನೆಯನ್ನು ರೂ.99.00ಲಕ್ಷಕ್ಕೆ ಸಲ್ಲಿಸಲಾಗಿರುವ ಸಂಬಂಧ ಈ ಯೋಜನೆಗಾಗಿ ಈವರೆಗೆ ಅನುದಾನ ಬಿಡುಗಡೆಯಾಗದಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ;	ವಿಶೇಷ ಅಭಿವೃದ್ಧಿ ಯೋಜನೆಯಡಿಯಲ್ಲಿ ಅನುದಾನವನ್ನು ತಾಲ್ಲೂಕುವಾರು ಬಿಡುಗಡೆ ಮಾಡಲಾಗುತ್ತಿದ್ದು, ವಿಧಾನಸಭಾ ಕ್ಷೇತ್ರವಾರು ಬಿಡುಗಡೆ ಮಾಡುತ್ತಿರುವುದಿಲ್ಲ. 2017-18ನೇ ಸಾಲಿನಲ್ಲಿ ಕಲಬುರಗಿ ತಾಲ್ಲೂಕಿಗೆ ರೂ.90.08ಲಕ್ಷಗಳನ್ನು ಬಿಡುಗಡೆ ಮಾಡಲಾಗಿರುತ್ತದೆ.
ಆ)	ಹಾಗಿದ್ದಲ್ಲಿ, ಅನುದಾನ ಬಿಡುಗಡೆ ಮಾಡದಿರುವುದಕ್ಕೆ ಕಾರಣಗಳೇನು;	ಕ್ರಿಯಾ ಯೋಜನೆಯು ವರ್ಷದ ಅಂತ್ಯದಲ್ಲಿ ದಿನಾಂಕ:27.01.2018ರಲ್ಲಿ ಅನುಮೋದನೆಯಾದ ಕಾರಣ ಅನುದಾನ ಬಿಡುಗಡೆಯಲ್ಲಿ ವಿಳಂಬವಾಗಿರುತ್ತದೆ.
ಇ)	ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರ ಹೊರತುಪಡಿಸಿ ಜಿಲ್ಲೆಯ ಉಳಿದ ಎಲ್ಲಾ ವಿಧಾನ ಸಭಾ ಕ್ಷೇತ್ರಗಳಿಗೂ ಅನುದಾನ ಬಿಡುಗಡೆ ಮಾಡಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ;	ವಿಶೇಷ ಅಭಿವೃದ್ಧಿ ಯೋಜನೆಯಡಿಯಲ್ಲಿ ಅನುದಾನವನ್ನು ತಾಲ್ಲೂಕುವಾರು ಬಿಡುಗಡೆ ಮಾಡಲಾಗುತ್ತಿದ್ದು, ವಿಧಾನಸಭಾ ಕ್ಷೇತ್ರವಾರು ಬಿಡುಗಡೆ ಮಾಡುತ್ತಿರುವುದಿಲ್ಲ. 2017-18ನೇ ಸಾಲಿನಲ್ಲಿ ಕಲಬುರಗಿ ತಾಲ್ಲೂಕಿಗೂ ರೂ.90.08ಲಕ್ಷಗಳನ್ನು ಬಿಡುಗಡೆ ಮಾಡಲಾಗಿರುತ್ತದೆ.
ಈ)	ಈ ಅನುದಾನ ಬಿಡುಗಡೆಯ ನಿಟ್ಟಿನಲ್ಲಿ ಸರ್ಕಾರ ಕೈಗೊಳ್ಳುವ ಕ್ರಮವೇನು?	

ಸಂ:ಗ್ರಾಅಪ 82 ಗ್ರಾನೀಸ(3)18

(ಕೃಷ್ಣ ಬೈರೇಗೌಡ)
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು

ಕರ್ನಾಟಕ ಸರ್ಕಾರ

ಸಂ: ಗ್ರಾಅಪ/95/ಗ್ರಾನೀಸ(3)/2018

ಕರ್ನಾಟಕ ಸರ್ಕಾರದ ಸಚಿವಾಲಯ
ಸುವರ್ಣ ಸೌಧ,
ಬೆಳಗಾವಿ, ದಿನಾಂಕ: 11.12.2018.

ಇಂದ,
ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು
ಗ್ರಾಮಿಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ

ಇವರಿಗೆ,
ಕಾರ್ಯದರ್ಶಿಗಳು,
ಕರ್ನಾಟಕ ವಿಧಾನ ಸಭೆ,
ಸುವರ್ಣ ಸೌಧ ಬೆಳಗಾವಿ.

ವಿಷಯ: ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಎಸ್.ಎನ್. ಸುಬ್ಬಾರೆಡ್ಡಿ (ಬಾಗೇಪಲ್ಲಿ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂ: 1412 ಕ್ಕೆ ಉತ್ತರವನ್ನು ಒದಗಿಸುವ ಕುರಿತು.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಎಸ್.ಎನ್. ಸುಬ್ಬಾರೆಡ್ಡಿ (ಬಾಗೇಪಲ್ಲಿ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂ: 1412 ಕ್ಕೆ ಉತ್ತರಗಳನ್ನು (350 ಪ್ರತಿಗಳನ್ನು) ಇದರೊಂದಿಗೆ ಲಗತ್ತಿಸಿ ತಮಗೆ ಕಳುಹಿಸಲು ನಿರ್ದೇಶಿತನಾಗಿರುತ್ತೇನೆ.

ತಮ್ಮ ವಿಶ್ವಾಸಿ,

11/12/18

(ಡಿ.ಎಸ್.ವಿಜಯ್)
ಸರ್ಕಾರದ ಅಧೀನ ಕಾರ್ಯದರ್ಶಿ
ಗ್ರಾಮಿಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ
(ಸೇವೆಗಳು ಬಿ & ಸಿ)

ಪ್ರತಿಯನ್ನು ಇವರಿಗೆ ಮಾಹಿತಿಗಾಗಿ ಕಳುಹಿಸಿದೆ.

1) ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರ ಆಪ್ತ ಕಾರ್ಯದರ್ಶಿಗಳು
2) ಸರ್ಕಾರದ ಪ್ರಧಾನ ಕಾರ್ಯದರ್ಶಿ ಗ್ರಾಮೀಣಾವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಇವರ ಆಪ್ತ ಕಾರ್ಯದರ್ಶಿ
3) ಸರ್ಕಾರದ ಅಧೀನ ಕಾರ್ಯದರ್ಶಿ ಸೇವೆಗಳು ಎ ಹಾಗೂ ಸಮನ್ವಯ ಶಾಖೆ.

ಕರ್ನಾಟಕ ವಿಧಾನಸಭೆ

ಸದಸ್ಯರ ಹೆಸರು : ಶ್ರೀ. ಎಸ್.ಎನ್. ಸುಬ್ಬಾರೆಡ್ಡಿ (ಬಾಗೇಪಲ್ಲಿ)

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : **1412**

ಉತ್ತರಿಸಬೇಕಾದ ದಿನಾಂಕ : 13.12.2018

<table>
<tr><th>ಕ್ರ. ಸಂ.</th><th>ಪ್ರಶ್ನೆ</th><th>ಉತ್ತರ</th></tr>
<tr><td>ಅ)</td><td>ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಾಗೇಪಲ್ಲಿ ಮತ್ತು ಗುಡಿಬಂಡೆ ತಾಲ್ಲೂಕುಗಳಿಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ವತಿಯಿಂದ ವಿಶೇಷ ಅಭಿವೃದ್ಧಿ ಯೋಜನೆಯಡಿ 2017-18ನೇ ಸಾಲಿನಲ್ಲಿ ಮಂಜೂರಾದ ಅನುದಾನ ಎಷ್ಟು; ಯಾವ ದಿನಾಂಕದಂದು ಅನುದಾನ ಬಿಡುಗಡೆ ಮಾಡಲಾಗಿದೆ;</td><td>ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಾಗೇಪಲ್ಲಿ ಮತ್ತು ಗುಡಿಬಂಡೆ ತಾಲ್ಲೂಕುಗಳಿಗೆ 2017-18ನೇ ಸಾಲಿನಲ್ಲಿ ವಿಶೇಷ ಅಭಿವೃದ್ಧಿ ಯೋಜನೆಯಡಿ ಮಂಜೂರಾದ ಅನುದಾನದ ವಿವರಗಳು ಈ ಕೆಳಕಂಡಂತಿವೆ:
<table>
<tr><th>ತಾಲ್ಲೂಕು</th><th>ಮಂಜೂರಾತಿ ದಿನಾಂಕ</th><th>ಮಂಜೂರಾದ ಮೊತ್ತ (ರೂಲಕ್ಷಗಳು)</th></tr>
<tr><td>ಗುಡಿಬಂಡೆ</td><td>23.10.2017</td><td>25.00</td></tr>
<tr><td>ಗುಡಿಬಂಡೆ</td><td>29.07.2017</td><td>25.00</td></tr>
<tr><td>ಗುಡಿಬಂಡೆ</td><td>31.01.2018</td><td>74.06</td></tr>
<tr><td>ಬಾಗೇಪಲ್ಲಿ</td><td>29.07.2017</td><td>25.00</td></tr>
<tr><td>ಬಾಗೇಪಲ್ಲಿ</td><td>31.01.2018</td><td>161.09</td></tr>
<tr><td>ಒಟ್ಟು</td><td></td><td>310.15</td></tr>
</table></td></tr>
<tr><td>ಆ)</td><td>ಈ ಅನುದಾನವನ್ನು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಅಳವಡಿಕೆ ಮಾಡಲು ಕ್ರಿಯಾ ಯೋಜನೆ ತಯಾರು ಮಾಡಿ ಸುಮಾರು ತಿಂಗಳುಗಳು ಕಳೆದರೂ ಅನುದಾನವನ್ನು ಬಳಕೆ ಮಾಡುವಲ್ಲಿ ವಿಳಂಬವಾಗುತ್ತಿರಲು ಕಾರಣ ಏನು;</td><td>ವಿಶೇಷ ಅಭಿವೃದ್ಧಿ ಯೋಜನೆಯಡಿ 2017-18 ನೇ ಸಾಲಿನಲ್ಲಿ ಘಟಕ ಒಂದಕ್ಕೆ ರೂ.10.00 ಲಕ್ಷಗಳಂತೆ ಬಾಗೇಪಲ್ಲಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 44 ಘಟಕಗಳಿಗೆ ಅನುಮೋದನೆ ದೊರೆತಿರುತ್ತದೆ. ಸದರಿ ಅನುದಾನದಲ್ಲಿ 500LPH ಸಾಮರ್ಥ್ಯದ ಘಟಕಗಳನ್ನು ಅಳವಡಿಸಲು ಉದ್ದೇಶಿಸಲಾಗಿತ್ತು. ಆದರೆ, 500LPH ಸಾಮರ್ಥ್ಯದ ಘಟಕಗಳನ್ನು ಈ ಹಿಂದೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅಳವಡಿಸಲಾಗಿದ್ದು ಅವುಗಳ ನಿರ್ವಹಣಾ ವೆಚ್ಚ ನೀರಿನ ಬಳಕೆಯಿಂದ ಬರುವ ಆದಾಯಕ್ಕಿಂತ ತುಂಬಾ ಅಧಿಕವಾಗಿರುವುದು ಕಂಡುಬಂದಿರುತ್ತದೆ. ಅದೇರೀತಿ 1000LPH ಸಾಮರ್ಥ್ಯದ ಘಟಕಗಳನ್ನು ಜನಸಂಖ್ಯೆ 1000 ಕ್ಕಿಂತ ಕಡಿಮೆ ಇರುವ ಜನವಸತಿಗಳಲ್ಲಿ ಅಳವಡಿಸಿದರೂ ಸಹಾ ನೀರಿನ ಬಳಕೆ ಪ್ರಮಾಣ ಕಡಿಮೆಯಾಗುವುದರಿಂದ ಅವುಗಳ ನಿರ್ವಹಣೆ ಮಾಡುವುದು ಕಷ್ಟಸಾಧ್ಯವಾಗಿರುತ್ತದೆ. ಆದುದರಿಂದ ಪ್ರಸ್ತಾಪಿತ ಜನವಸತಿಗಳ ಜನಸಂಖ್ಯೆ 1000 ಕ್ಕಿಂತ ಕಡಿಮೆ ಇದ್ದಲ್ಲಿ ಒಂದಕ್ಕಿಂತ ಹೆಚ್ಚು ಜನವಸತಿಗಳನ್ನು ಕ್ರೋಢಿಕರಿಸಿ ಅನುಮೋದನೆ ನೀಡಲು ಯೋಜಿಸಲಾಗಿದೆ.</td></tr>
</table>

<table>
<tr><td>ಇ)</td><td>ಗ್ರಾಮೀಣ ಪ್ರದೇಶಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಕೆ ಮಾಡಲು 1000 ಜನಸಂಖ್ಯೆಯನ್ನು ಹೊಂದಿರುವ ಗ್ರಾಮಗಳಿಗೆ ಮಾತ್ರ ನಿಗದಿ ಮಾಡಲಾಗಿದೆಯೇ;</td><td rowspan="2">1000 ಕ್ಕಿಂತ ಕಡಿಮೆ ಜನಸಂಖ್ಯೆ ಇರುವ ಜನವಸತಿಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿದರೆ ಶುದ್ಧೀಕರಿಸಿದ ನೀರಿನ ಬಳಕೆ ಪ್ರಮಾಣ ಕಡಿಮೆಯಾಗುವುದರಿಂದ ಅವುಗಳ ನಿರ್ವಹಣೆ ಆರ್ಥಿಕವಾಗಿ ಕಾರ್ಯಸಾಧುವಾಗಿರುವದಿಲ್ಲ, ಆದುದರಿಂದ ಜನವಸತಿಗಳ ಜನಸಂಖ್ಯೆ 1000 ಕ್ಕಿಂತ ಕಡಿಮೆ ಇದ್ದಲ್ಲಿ ಒಂದಕ್ಕಿಂತ ಹೆಚ್ಚು ಜನವಸತಿಗಳನ್ನು ಕ್ರೋಢಿಕರಿಸಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲು ಯೋಜಿಸಲಾಗಿದೆ.</td></tr>
<tr><td>ಈ)</td><td>ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಅತೀ ಚಿಕ್ಕ ಚಿಕ್ಕ ಗ್ರಾಮಗಳಿದ್ದು 400 ರಿಂದ 500 ಜನಸಂಖ್ಯೆ ಹೊಂದಿದ್ದು, ಈ ಗ್ರಾಮಗಳಲ್ಲಿ ಕಡಿಮೆ ಅನುದಾನದಲ್ಲಿ 500 ಎಲ್.ಪಿ.ಹೆಚ್ ಘಟಕ ಅಳವಡಿಕೆ ಅಳವಡಿಸಲು ಅನುಮೋದನೆ ನೀಡಲು ಸರ್ಕಾರಕ್ಕೆ ಇರುವ ತೊಂದರೆಗಳೇನು? (ವಿವರ ನೀಡುವುದು)</td></tr>
</table>

ಸಂ:ಗ್ರಾಅಪ 95 ಗ್ರಾನೀಸ(3)18

(ಕೃಷ್ಣ ಬೈರೇಗೌಡ)
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು

ಕರ್ನಾಟಕ ಸರ್ಕಾರ

ಸಂ: ಗ್ರಾಅಪ/494/ಗ್ರಾನೀಸ(3)/2018

ಕರ್ನಾಟಕ ಸರ್ಕಾರದ ಸಚಿವಾಲಯ
ಸುವರ್ಣ ಸೌಧ,
ಬೆಳಗಾವಿ, ದಿನಾಂಕ: 11.12.2018.

ಇಂದ,
ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು
ಗ್ರಾಮಿಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ

ಇವರಿಗೆ,
ಕಾರ್ಯದರ್ಶಿಗಳು,
ಕರ್ನಾಟಕ ವಿಧಾನ ಸಭೆ,
ಸುವರ್ಣ ಸೌಧ ಬೆಳಗಾವಿ.

ವಿಷಯ: ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಕೆ. ಶಿವನಗೌಡ ನಾಯಕ್ ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂ: 907 ಕ್ಕೆ ಉತ್ತರವನ್ನು ಒದಗಿಸುವ ಕುರಿತು.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಕೆ. ಶಿವನಗೌಡ ನಾಯಕ್ ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂ: 907 ಕ್ಕೆ ಉತ್ತರಗಳನ್ನು (350 ಪ್ರತಿಗಳನ್ನು) ಇದರೊಂದಿಗೆ ಲಗತ್ತಿಸಿ ತಮಗೆ ಕಳುಹಿಸಲು ನಿರ್ದೇಶಿತನಾಗಿರುತ್ತೇನೆ.

ತಮ್ಮ ವಿಶ್ವಾಸಿ,
11/12
(ಡಿ.ಎಸ್.ವಿಜಯ್)
ಸರ್ಕಾರದ ಅಧೀನ ಕಾರ್ಯದರ್ಶಿ
ಗ್ರಾಮಿಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ
(ಸೇವೆಗಳು ಬಿ & ಸಿ)

ಪ್ರತಿಯನ್ನು ಇವರಿಗೆ ಮಾಹಿತಿಗಾಗಿ ಕಳುಹಿಸಿದೆ.

1) ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರ ಆಪ್ತ ಕಾರ್ಯದರ್ಶಿಗಳು
2) ಸರ್ಕಾರದ ಪ್ರಧಾನ ಕಾರ್ಯದರ್ಶಿ ಗ್ರಾಮೀಣಾವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಇವರ ಆಪ್ತ ಕಾರ್ಯದರ್ಶಿ
3) ಸರ್ಕಾರದ ಅಧೀನ ಕಾರ್ಯದರ್ಶಿ ಸೇವೆಗಳು ಎ ಹಾಗೂ ಸಮನ್ವಯ ಶಾಖೆ.

ಕರ್ನಾಟಕ ವಿಧಾನ ಸಭೆ

1. ಸದಸ್ಯರ ಹೆಸರು : ಶ್ರೀ ಕೆ. ಶಿವನಗೌಡ ನಾಯಕ್
2. ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 907
3. ಉತ್ತರಿಸಬೇಕಾದ ದಿನಾಂಕ : 13–12–2018

<table>
<tr><th>ಕ್ರ. ಸಂ.</th><th>ಪ್ರಶ್ನೆ</th><th>ಉತ್ತರ</th></tr>
<tr><td>ಅ)</td><td>ರಾಯಚೂರು ಜಿಲ್ಲೆಗೆ ಕಳೆದ ಮೂರು ವರ್ಷಗಳಿಂದ ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳಿಗೆ ಬಿಡುಗಡೆಯಾದ ಎಂ.ಜಿ.ಎನ್.ಆರ್.ಇ.ಜಿ.ಎ ಯೋಜನೆಯ ಆಡಳಿತಾತ್ಮಕ ಮೊತ್ತ ಎಷ್ಟು; ಯಾವ ಉದ್ಧೇಶಕ್ಕಾಗಿ ಆಡಳಿತಾತ್ಮಕ ವೆಚ್ಚವನ್ನು ಭರಿಸಲಾಗಿದೆ;</td><td>ಮಹಾತ್ಮಗಾಂದಿ ನರೇಗಾ ಯೋಜನೆಯಡಿ ಕಳೆದ 3 ವರ್ಷಗಳಿಂದ ಇಲ್ಲಿಯವರೆಗೆ ರಾಯಚೂರು ಜಿಲ್ಲೆಯ ವಿವಿಧ ಗ್ರಾಮ ಪಂಚಾಯತಿಗಳಿಗೆ ಬಿಡುಗಡೆಯಾದ ಆಡಳಿತಾತ್ಮಕ ಮೊತ್ತವು ಕೆಳಕಂಡಂತಿದೆ.
<table>
<tr><th>ಕ್ರ.ಸಂ.</th><th>ವರ್ಷ</th><th>ಬಿಡುಗಡೆಯಾದ ಆಡಳಿತಾತ್ಮಕ ಮೊತ್ತ (ರೂ.ಲಕ್ಷಗಳಲ್ಲಿ)</th></tr>
<tr><td>1</td><td>2015–16</td><td>22.19</td></tr>
<tr><td>2</td><td>2016–17</td><td>12.52</td></tr>
<tr><td>3</td><td>2017–18</td><td>11.75</td></tr>
<tr><td>4</td><td>2018–19 (ಇಲ್ಲಿಯವರೆಗೆ)</td><td>15.76</td></tr>
</table>
ಆಡಳಿತಾತ್ಮಕ ಮೊತ್ತವನ್ನು ಈ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ಸಿಬ್ಬಂದಿಗಳ ಸಂಭಾವನೆ ಪಾವತಿ, ಹೊರಗುತ್ತಿಗೆ ವಾಹನದ ವೆಚ್ಚ, ಲೇಖನ ಸಾಮಗ್ರಿಗಳು, ಕೂಲಿ ಕಾರ್ಮಿಕರಿಗೆ ಕಾಮಗಾರಿಗಳ ಸ್ಥಳಗಳಲ್ಲಿ ಒದಗಿಸುವ ಸೌಲಭ್ಯಗಳ ವೆಚ್ಚಕ್ಕೆ ಹಾಗೂ ಕಛೇರಿಯ ಇತರೆ ವೆಚ್ಚಕ್ಕಾಗಿ ಭರಿಸಲಾಗುತ್ತಿದೆ.</td></tr>
<tr><td>ಆ)</td><td>ಆರ್ಥಿಕ ವರ್ಷದ ವೆಚ್ಚಕ್ಕೆ ಅನುಗುಣವಾಗಿ ಶೇ.10 ಮೊತ್ತವನ್ನು ಆಡಳಿತಾತ್ಮಕ ವೆಚ್ಚಕ್ಕೆ ಗ್ರಾಮ ಪಂಚಾಯಿತಿಗಳಿಗೆ ಬಿಡುಗಡೆಗೊಳಿಸಬೇಕಂಬುವ ನಿಯಮವಿದ್ದರೂ ಬಡುಗಡೆಗೊಳಿಸದೆ ಇರುವುದರ ಬಗ್ಗೆ ಸರ್ಕಾರದ ಗಮನಕ್ಕೆ ಬಂದಿದೆಯೇ; ಬಂದಿದ್ದರೆ ಈ ಬಗ್ಗೆ ಕೈಗೊಳ್ಳುವ ಕ್ರಮಗಳೇನು;</td><td>ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಒಟ್ಟಾರೆಯಾಗಿ ವೆಚ್ಚವಾದ ಮೊತ್ತಕ್ಕೆ ಅನುಗುಣವಾಗಿ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಶೇಕಡಾ 6ರಷ್ಟಿನ ಮಿತಿಯಲ್ಲಿ ಆಡಳಿತ ವೆಚ್ಚ ಮಾಡಲು ಅವಕಾಶವಿರುತ್ತದೆ. ಈಗ ಜಾರಿಯಲ್ಲಿರುವಂತೆ, ಆಡಳಿತಾತ್ಮಕ ವೆಚ್ಚದ ಅನುದಾನವನ್ನು ಗ್ರಾಮ ಪಂಚಾಯತಿಗಳಿಗೆ ನೇರವಾಗಿ ಬಿಡುಗಡೆ ಮಾಡುವ ಪ್ರಕಿಯೆ ಇರುವುದಿಲ್ಲ. ಗ್ರಾಮ ಪಂಚಾಯತಿಗಳು ಅಗತ್ಯಕ್ಕೆ ಅನುಗುಣವಾಗಿ ಬೇಡಿಕೆಯನ್ನು ಜಿಲ್ಲಾ ಪಂಚಾಯತಿಗೆ ಸಲ್ಲಿಸಿ, ಆಡಳಿತಾತ್ಮಕ ವೆಚ್ಚಕ್ಕೆ ಅನುದಾನವನ್ನು ಪಡೆಯಬಹುದಾಗಿರುತ್ತದೆ. ಸರ್ಕಾರದಿಂದ ಜಿಲ್ಲಾ ಪಂಚಾಯಿತಿಗಳಿಗೆ ಆಡಳಿತಾತ್ಮಕ ಶೇಕಡಾ 6ರಷ್ಟಿನ ಅನುದಾನವನ್ನು ಬೇಡಿಕೆಗೆ ಅನುಗುಣವಾಗಿ ಬಿಡುಗಡೆ ಮಾಡಲಾಗುತ್ತಿದೆ.</td></tr>
<tr><td>ಇ)</td><td>ಆಡಳಿತಾತ್ಮಕ ಮೊತ್ತವನ್ನು ಯೋಜನೆಯ ಅಧಿನಿಯಮದ ಅನುಸಾರ ಬಳಕೆಯಾಗದೆ ಇರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಬಂದಿದ್ದಲ್ಲಿ, ಈ ಸಮಸ್ಯೆಯನ್ನು ಪರಿಹರಿಸಲು ಸರ್ಕಾರ ಯಾವ ಕ್ರಮಗಳನ್ನು ಕೈಗೊಳ್ಳುವುದು?</td><td>ಯೋಜನೆಯ ಅನುಷ್ಠಾನದ ಆಡಳಿತ ವೆಚ್ಚವನ್ನು ಕೇಂದ್ರ ಸರ್ಕಾರವು ತಿಳಿಸಿದ ಮಾರ್ಗಸೂಚಿಗಳ ಚೌಕಟ್ಟಿನಲ್ಲಿ ಶೇಕಡಾ 6ರ ಮಿತಿಯಲ್ಲಿ ನಿರ್ವಹಿಸಲಾಗುತ್ತಿದೆ ಮತ್ತು ಯಾವುದೇ ಸಮಸ್ಯೆಗಳು ಎದುರಾಗಿರುವುದಿಲ್ಲ.</td></tr>
</table>

ಸಂಖ್ಯೆ: ಗ್ರಾಅಪ 494 ಉಖಾಯೋ 2018

(ಕೃಷ್ಣ ಬೈರೇಗೌಡ)

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು

ಕರ್ನಾಟಕ ಸರ್ಕಾರ

ಸಂ: ಗ್ರಾಅಪ/74/ಗ್ರಾನೀಸ(3)/2018

ಕರ್ನಾಟಕ ಸರ್ಕಾರದ ಸಚಿವಾಲಯ
ಸುವರ್ಣ ಸೌಧ,
ಬೆಳಗಾವಿ, ದಿನಾಂಕ: 11.12.2018.

2015
13/12/18

ಇಂದ,
ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ

ಇವರಿಗೆ,
ಕಾರ್ಯದರ್ಶಿಗಳು,
ಕರ್ನಾಟಕ ವಿಧಾನ ಸಭೆ,
ಸುವರ್ಣ ಸೌಧ ಬೆಳಗಾವಿ.

ವಿಷಯ: ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಸೋಮನಗೌಡ ಬಿ. ಪಾಟೀಲ್ (ದೇವರಹಿಪ್ಪರಗಿ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂ: 387 ಕ್ಕೆ ಉತ್ತರವನ್ನು ಒದಗಿಸುವ ಕುರಿತು.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಸೋಮನಗೌಡ ಬಿ. ಪಾಟೀಲ್ (ದೇವರಹಿಪ್ಪರಗಿ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂ: 387 ಕ್ಕೆ ಉತ್ತರಗಳನ್ನು (350 ಪ್ರತಿಗಳನ್ನು) ಇದರೊಂದಿಗೆ ಲಗತ್ತಿಸಿ ತಮಗೆ ಕಳುಹಿಸಲು ನಿರ್ದೇಶಿತನಾಗಿರುತ್ತೇನೆ.

ತಮ್ಮ ವಿಶ್ವಾಸಿ,

11/12/18
(ಡಿ.ವಿಸ್ ವಿಜಯ್)
ಸರ್ಕಾರದ ಅಧೀನ ಕಾರ್ಯದರ್ಶಿ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ
(ಸೇವೆಗಳು ಬಿ & ಸಿ)

ಪ್ರತಿಯನ್ನು ಇವರಿಗೆ ಮಾಹಿತಿಗಾಗಿ ಕಳುಹಿಸಿದೆ.

1) ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರ ಆಪ್ತ ಕಾರ್ಯದರ್ಶಿಗಳು
2) ಸರ್ಕಾರದ ಪ್ರಧಾನ ಕಾರ್ಯದರ್ಶಿ ಗ್ರಾಮೀಣಾವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಇವರ ಆಪ್ತ ಕಾರ್ಯದರ್ಶಿ
3) ಸರ್ಕಾರದ ಅಧೀನ ಕಾರ್ಯದರ್ಶಿ ಸೇವೆಗಳು ಎ ಹಾಗೂ ಸಮನ್ವಯ ಶಾಖೆ.

ಕರ್ನಾಟಕ ವಿಧಾನಸಭೆ

ಸದಸ್ಯರ ಹೆಸರು : ಶ್ರೀ ಸೋಮನಗೌಡ ಬಿ. ಪಾಟೀಲ್ (ದೇವರಹಿಪ್ಪರಗಿ)
ಚುಕ್ಕೆ ರಹಿತ ಪ್ರಶ್ನೆ ಸಂಖ್ಯೆ : 387
ಉತ್ತರ ದಿನಾಂಕ : 13.12.2018

ಕ್ರ.ಸಂ.	ಪ್ರಶ್ನೆ	ಉತ್ತರ
ಅ)	ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲ್ಲೂಕಿನ ಪೀರಾಪೂರ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯ ಕಾಮಗಾರಿಯು ಅರ್ಧದಲ್ಲಿ ಸ್ಥಗಿತಗೊಂಡಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ;	ಬಂದಿದೆ.
ಆ)	ಬಂದಿದ್ದಲ್ಲಿ, ಈ ಕಾಮಗಾರಿಯನ್ನು ಪ್ರಾರಂಭಿಸಲು ಸರ್ಕಾರ ಯಾವ ಕ್ರಮಕೈಗೊಂಡಿದೆ; (ಸೂಂಪೂರ್ಣ ವಿವರ ನೀಡುವುದು)	ಈ ಯೋಜನೆಯನ್ನು ಶ್ರೀ ಕೆ. ಭೂಪಾಲ, ಗುತ್ತಿಗೆದಾರರು ಹೈದ್ರಾಬಾದ್ ಇವರಿಗೆ ಟೆಂಡರ್ ಆಧಾರದ ಮೇಲೆ ದಿನಾಂಕ:20-02-2009ರಂದು ರೂ.976.10ಲಕ್ಷಗಳಿಗೆ ಗುತ್ತಿಗೆ ನೀಡಲಾಗಿತ್ತು. ಅಗ್ನಿ ಗ್ರಾಮದ ಹತ್ತಿರ ಇಂಪೌಂಡಿಂಗ್ ರಿಸರ್ವಾಯರ್ ನಿರ್ಮಿಸಲು ಸರ್ವೆ ನಂ.170/1 ರಲ್ಲಿ 15 ಎಕರೆ 14 ಗುಂಟೆ ಜಮೀನನ್ನು ಹಸ್ತಾಂತರಿಸಲು ಕಾರ್ಯನಿರ್ವಾಹಕ ಅಭಿಯಂತರರು, ಕೆ.ಬಿ.ಜೆ.ಎನ್.ಎಲ್, ಹುಣಸಗಿ ಇವರಿಗೆ ಪತ್ರದ ಮುಖೇನ ದಿನಾಂಕ:09-09-2008ರಂದು ಕೋರಲಾಗಿತ್ತು. ಸತತ ಪ್ರಯತ್ನದ ನಂತರ ಸದರಿ ಸ್ಥಳವನ್ನು ಇಲಾಖೆಗೆ ದಿನಾಂಕ:03-12-2013ರಂದು ಹಸ್ತಾಂತರಗೊಂಡಿರುತ್ತದೆ. ನಂತರ ಯುಕೆಪಿಯಿಂದ ಭೂಸ್ವಾಧೀನ ಪೂರ್ವದಲ್ಲಿ ಸಾಗುವಳಿ ಮಾಡಿಕೊಂಡಿದ್ದ ಜಮೀನಿನ ಮಾಲೀಕರು ಅಕ್ರಮವಾಗಿ ಸಾಗುವಳಿ ಮಾಡಿಕೊಂಡು ಬರುತ್ತಿದ್ದು, IR ಕಾಮಗಾರಿ ಪ್ರಾರಂಭಿಸಲು ತಕರಾರು ಮಾಡಿ ಅಡ್ಡಿ ಪಡಿಸಿದರು. ಇವರನ್ನು ತೆರವುಗೊಳಿಸಲು ಕೆಲಸದ ಸ್ಥಳದಲ್ಲಿ ಅಡಚಣೆಯಾಗದಂತೆ ನೋಡಿಕೊಳ್ಳಲು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ, ಯಾದಗಿರಿ ರವರಿಗೆ ದಿನಾಂಕ:26-05-2014ರಲ್ಲಿ ಪತ್ರ ಬರೆಯಲಾಗಿತ್ತು. IR ಸ್ಥಳ ಹಸ್ತಾಂತರಿಸಲು ಸುಮಾರು 5 ವರ್ಷಗಳಷ್ಟು ತಡವಾದ ಕಾರಣ ಗುತ್ತಿಗೆದಾರರು ಹೊಸ ದರಗಳನ್ನು ನೀಡಲು ಬೇಡಿಕೆ ಇಟ್ಟು ಕೆಲಸವನ್ನು ಸ್ಥಗಿತಗೊಳಿಸಿರುತ್ತಾರೆ. ಆ ನಂತರ ಆಗಸ್ಟ್-2014ರಲ್ಲಿ IR ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ. ಈ ಯೋಜನೆಯಲ್ಲಾಗಿರುವ ಆರ್ಥಿಕ ವೆಚ್ಚವನ್ನು ಭರಿಸುವ ಸಂಬಂಧ ವರ್ಕ್‌ಸ್ಲಿಪ್, EIRL ಮತ್ತು Compensation Event ಇತ್ಯಾದಿಗಳನ್ನೊಳಗೊಂಡ ಪ್ರಸ್ತಾವನೆಯ ಕೆಲವು ಐಟಂಗಳಿಗೆ ಪರಿಗಣಿಸಿರುವ ದರಗಳು ಹೆಚ್ಚುವರಿಯಾಗಿರುವುದರಿಂದ ಇವುಗಳನ್ನು ಸರಿಪಡಿಸಿ ಮುಂದಿನ Variation in tender items & in new items ಪ್ರಾಧಿಕಾರ ಸಭೆಯಲ್ಲಿ ಮಂಡಿಸಲಾಗುವುದು. ಪ್ರಾಧಿಕಾರದ ತೀರ್ಮಾನದನ್ವಯ ಮುಂದಿನ ಕ್ರಮವಹಿಸಲಾಗುವುದು.
ಇ)	ಈ ಯೋಜನೆಗೆ ಭೂಸ್ವಾಧೀನಪಡಿಸಿಕೊಂಡ ಜಮೀನುಗಳು ಅತಿಕ್ರಮಣವಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ;	ಬಂದಿದೆ. ಜಮೀನಿನ ಅತಿ ಕ್ರಮಣವನ್ನು ತೆರವುಗೊಳಿಸಲಾಗಿದೆ.

ಈ)	ಬಂದಿದ್ದಲ್ಲಿ, ಅತಿಕ್ರಮಣ ಮಾಡಿಕೊಂಡಿರುವವರ ವಿರುದ್ಧ ಕಾನೂನು ಕ್ರಮಕೈಗೊಳ್ಳದಿರುವ ಕಾರಣ; ಕಾಮಗಾರಿ ಸ್ಥಗಿತಗೊಂಡಿದ್ದರು ಸರ್ಕಾರ ನಿಷ್ಕ್ರಿಯವಾಗಿರುವುದೇಕೆ;	ಭೂಸ್ವಾಧೀನಕ್ಕಾಗಿ ಅತಿಕ್ರಮಣ ಮಾಡಿದವರನ್ನು ತೆರವುಗೊಳಿಸಲು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಯಾದಗಿರಿ ಇವರಿಗೆ ಕೆಲಸದ ಸ್ಥಳದಲ್ಲಿ ಅಡಚಣೆಯಾಗದಂತೆ ನೋಡಿಕೊಳ್ಳಲು ತಿಳಿಸಲಾಗಿದ್ದು, ಪೋಲೀಸ್ ಇಲಾಖೆ ಸಹಕಾರದೊಂದಿಗೆ ಕಾಮಗಾರಿ ಪುನರಾರಂಭಿಸಿ ಐಆರ್ ಕಾರ್ಯವನ್ನು ಪೂರ್ಣಗೊಳಿಸಲಾಯಿತು. ಬಾಕಿ ಇರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ಹೆಚ್ಚುವರಿ ವೆಚ್ಚಗಳನ್ನು ಮಂಜೂರು ಮಾಡುವ ಸಮಿತಿಯಲ್ಲಿ ಮಂಡಿಸಿ ಸಮಿತಿಯ ತೀರ್ಮಾನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು.
ಉ)	ಕಾಮಗಾರಿಯನ್ನು ಯಾವಾಗ ಪುನರಾರಂಭಿಸಿ ಸದರಿ ಗ್ರಾಮಗಳಿಗೆ ಕುಡಿಯುವ ನೀರು ಒದಗಿಸಲು ನಿರ್ದಿಷ್ಟ ಅವಧಿಯನ್ನು ನಿಗದಿಗೊಳಿಸಲಾಗುವುದೇ? (ಸಂಪೂರ್ಣ ವಿವರ ನೀಡುವುದು)	ಕಾಮಗಾರಿಯ ಸ್ಥಳ ಬದಲಾವಣೆಯಿಂದಾಗಿ ಕೆಲವು ಕಾಂಪೋನೆಂಟ್‌ಗಳಲ್ಲಿ ಮೂಲ ಅಂದಾಜಿನಲ್ಲಿರುವ ಪ್ರಮಾಣದಲ್ಲಿ ಹೆಚ್ಚುವರಿಯಾಗಿರುತ್ತದೆ. ಈ ಪ್ರಸ್ತಾವನೆಯನ್ನು ಮುಂದಿನ ಹೆಚ್ಚುವರಿ ವೆಚ್ಚಗಳನ್ನು ಮಂಜೂರು ಮಾಡುವ ಸಮಿತಿಯಲ್ಲಿ ಮಂಡಿಸಿ ಸಮಿತಿಯ ತೀರ್ಮಾನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು.

ಸಂ:ಗ್ರಾಪ 74 ಗ್ರಾನೀಸ(3)18

(ಕೃಷ್ಣ ಬೈರೇಗೌಡ)
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು

ಕರ್ನಾಟಕ ಸರ್ಕಾರ

ಸಂ: ಗ್ರಾಅಪ/86/ಗ್ರಾನೀಸ(3)/2018

ಕರ್ನಾಟಕ ಸರ್ಕಾರದ ಸಚಿವಾಲಯ
ಸುವರ್ಣ ಸೌಧ,
ಬೆಳಗಾವಿ, ದಿನಾಂಕ: 11.12.2018.

08 U/S
13/12/18

ಇಂದ,
ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ

ಇವರಿಗೆ,
ಕಾರ್ಯದರ್ಶಿಗಳು,
ಕರ್ನಾಟಕ ವಿಧಾನ ಸಭೆ,
ಸುವರ್ಣ ಸೌಧ ಬೆಳಗಾವಿ.

ವಿಷಯ: ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಆಚಾರ್ ಹಾಲಪ್ಪ ಬಸಪ್ಪ (ಯಲಬುರ್ಗ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂ: 975 ಕ್ಕೆ ಉತ್ತರವನ್ನು ಒದಗಿಸುವ ಕುರಿತು.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ವಿಧಾನ ಸಭಾ ಸದಸಶ್ರೀ ಆಚಾರ್ ಹಾಲಪ್ಪ ಬಸಪ್ಪ (ಯಲಬುರ್ಗ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂ: 975 ಕ್ಕೆ ಉತ್ತರಗಳನ್ನು (350 ಪ್ರತಿಗಳನ್ನು) ಇದರೊಂದಿಗೆ ಲಗತ್ತಿಸಿ ತಮಗೆ ಕಳುಹಿಸಲು ನಿರ್ದೇಶಿತನಾಗಿರುತ್ತೇನೆ.

ತಮ್ಮ ವಿಶ್ವಾಸಿ,

11/12/18
(ಡಿ.ಎಸ್. ವಿಜಯ್)
ಸರ್ಕಾರದ ಅಧೀನ ಕಾರ್ಯದರ್ಶಿ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ
(ಸೇವೆಗಳು ಬಿ & ಸಿ)

ಪ್ರತಿಯನ್ನು ಇವರಿಗೆ ಮಾಹಿತಿಗಾಗಿ ಕಳುಹಿಸಿದೆ.

1) ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರ ಆಪ್ತ ಕಾರ್ಯದರ್ಶಿಗಳು
2) ಸರ್ಕಾರದ ಪ್ರಧಾನ ಕಾರ್ಯದರ್ಶಿ ಗ್ರಾಮೀಣಾವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಇವರ ಆಪ್ತ ಕಾರ್ಯದರ್ಶಿ
3) ಸರ್ಕಾರದ ಅಧೀನ ಕಾರ್ಯದರ್ಶಿ ಸೇವೆಗಳು ಎ ಹಾಗೂ ಸಮನ್ವಯ ಶಾಖೆ.

ಕರ್ನಾಟಕ ವಿಧಾನಸಭೆ

ಸದಸ್ಯರ ಹೆಸರು	:	ಶ್ರೀ ಆಚಾರ್ ಹಾಲಪ್ಪ ಬಸಪ್ಪ (ಯಲಬುರ್ಗಾ)
ಚುಕ್ಕೆ ರಹಿತ ಪ್ರಶ್ನೆ ಸಂಖ್ಯೆ	:	975
ಉತ್ತರ ದಿನಾಂಕ	:	13.12.2018

ಕ್ರ.ಸ	ಪ್ರಶ್ನೆ	ಉತ್ತರ
ಅ)	ಕೊಪ್ಪಳ ಜಿಲ್ಲೆ ಯಲಬುರ್ಗಾ-ಕುಷ್ಟಗಿ ತಾಲ್ಲೂಕುಗಳ 329 ಜನವಸತಿ ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಯೋಜನೆಯನ್ನು ಮೊದಲು ಯಾವ ದಿನದಂದು ಮಂಜೂರಾತಿ ಪಡೆಯಲಾಗಿದೆ; ಮೂಲ ವಿನ್ಯಾಸ, ರೂಪರೇಷ ಹಾಗೂ ಮೂಲ ಅಂದಾಜು ಮೊತ್ತವೆಷ್ಟು; (ವಿವರ ಒದಗಿಸುವುದು)	2010-11ನೇ ಸಾಲಿನಲ್ಲಿ ಕುಷ್ಟಗಿ ಮತ್ತು ಯಲಬುರ್ಗಾ ತಾಲ್ಲೂಕಿನ ಎಲ್ಲಾ ಜನವಸತಿಗಳಿಗೆ 40 LPCD ಯಂತೆ ಕುಡಿಯುವ ನೀರು ಸರಬರಾಜು ಯೋಜನೆಯನ್ನು DBOT ಅಡಿಯಲ್ಲಿ ತೆಗೆದುಕೊಳ್ಳಲು ಜಲನಿರ್ಮಲ ಯೋಜನೆಯಡಿ 2008-09ರ ಸಾಲಿನ ದರಗಳನ್ವಯ ರೂ.120.00ಕೋಟಿಗಳಿಗೆ ಟೆಂಡರ್ ಕರೆಯಲಾಗಿತ್ತು. ಈ ಕೆಳಕಂಡ ಕಾಂಪೊನೆಂಟ್‌ಗಳನ್ನು ಅಳವಡಿಸಿಕೊಳ್ಳಲಾಗಿತ್ತು. 1. Head works and Raw water rising main upto WTP and WTP components. 2. Pure water rising main upto MBT's and ZBT's to all villages entry points of Kushtagi taluka. 3. Pure water rising main upto MBT's and ZBT's to all villages entry points of Yalburga taluka. ಸದರಿ ಟೆಂಡರ್‌ನಲ್ಲಿ ಗುತ್ತಿಗೆದಾರರು ರೂ.225.80ಕೋಟಿ ನಮೂದಿಸಿದ್ದರು ಟೆಂಡರ್ ಪ್ರೀಮಿಯಂ ಶೇ.117.40 ರಷ್ಟು ಹೆಚ್ಚಾಗಿದ್ದುದರಿಂದ ಟೆಂಡರ್ ರದ್ದುಪಡಿಸಲಾಯಿತು. ಪುನಃ ಈ ಯೋಜನೆಯನ್ನು ಪರಿಷ್ಕರಿಸಿ 2008- 09ನೇ ಸಾಲಿನ ದರಗಳನ್ವಯ ರೂ.259.00ಕೋಟಿಗಳಿಗೆ ದಿನಾಂಕ:05.04.2014ರಲ್ಲಿ ಅನುಮೋದನೆ ನೀಡಲಾಗಿತ್ತು. ಸದರಿ ಯೋಜನೆಯನ್ನು 2032ರ ಜನಸಂಖ್ಯೆಗೆ ವಿನ್ಯಾಸಗೊಳಿಸಿದಾಗ WTP Capacity ಹೆಚ್ಚಳವಾಗಿರುತ್ತದೆ ಹಾಗೂ ನೀರು ಸರಬರಾಜು ಮಟ್ಟವನ್ನು 55ಎಲ್.ಪಿ.ಸಿ.ಡಿ ಗೆ ವಿನ್ಯಾಸಗೊಳಿಸಲಾಗಿತ್ತು. ಟೆಂಡರ್ ಸಮಯದಲ್ಲಿ ಪೈಪು, ಮರಳು, ಜಲ್ಲಿ ಕಲ್ಲು, ಸಿಮೆಂಟ್, ಕಬ್ಬಿಣ, ಕಾರ್ಮಿಕರ ಬಾಬತ್ತು, ಡೀಸಲ್ ಬಾಬತ್ತು, ಪ್ಲಾಂಟ್ & ಮೆಷಿನರಿ ಹಾಗೂ DI pipes pig Iron wholesale price index ಗಳಿಗೆ 2013-14ನೇ ಸಾಲಿನ ಎಸ್.ಆರ್ ದರಗಳನ್ನು ಅಳವಡಿಸಿದಾಗ ಪರಿಷ್ಕೃತ ಗುತ್ತಿಗೆಗೆ ಇಟ್ಟ ಮೊತ್ತ ರೂ.689.60ಕೊಟಿಗಳಾಗುತ್ತಿತ್ತು. ಕನಿಷ್ಟ ದರಗಳನ್ನು ನಮೂದಿಸಿದ್ದ ಗುತ್ತಿಗೆದಾರರು ರೂ.769.00ಕೋಟಿಗೆ ಸಲ್ಲಿಸಿದ್ದು, ಟೆಂಡರ್ ಪ್ರೀಮಿಯಂ ಶೇ.9.88ರಷ್ಟು ಹೆಚ್ಚಳವಾಗುತ್ತಿತ್ತು. ಮೂಲ ಹಾಗೂ ಪರಿಷ್ಕೃತ ಟೆಂಡರ್‌ಗೆ ಇಟ್ಟ ಮೊತ್ತಗಳಲ್ಲಿ ರೂ.430.60ಕೋಟಿಗಳಷ್ಟು ವ್ಯತ್ಯಾಸವಿದ್ದ ಕಾರಣದಿಂದ ಸದರಿ ಯೋಜನೆಯನ್ನು ಬಗ್ಗೆ ವಿಸ್ತೃತವಾಗಿ ಪರಿಶೀಲಿಸಿ ಪಿ.ಎಸ್.ಆರ್ ತಯಾರಿಸಲು ಸೂಚಿಸಲಾಯಿತು. ನಂತರ ಪಿ.ಎಸ್.ಆರ್ ತಯಾರಿಸಲು M/s STUP Consultants ರವರಿಗೆ ಟೆಂಡರ್ ಕರೆದು ವಹಿಸಲಾಯಿತು.
ಆ)	ಪ್ರಸ್ತುತ, ಈ ಯೋಜನೆಯ ವಿನ್ಯಾಸ, ರೂಪರೇಷ ಹಾಗೂ ಅಂದಾಜು ಮೊತ್ತವೆಷ್ಟು; (ವಿವರ ಒದಗಿಸುವುದು)	
ಇ)	ಈ ಯೋಜನೆಯ ವಿನ್ಯಾಸ, ರೂಪರೇಷ ಹಾಗೂ ಅಂದಾಜು ಪಟ್ಟಿಯನ್ನು ಎಷ್ಟು ಬಾರಿ ಬದಲಾವಣೆ ಮಾಡಲಾಗಿದೆ; ಪ್ರತಿ ಸಲ ಪರಿಷ್ಕರಿಸಿದ ಯೋಜನೆ ವಿನ್ಯಾಸ, ರೂಪರೇಷ, ಅಂದಾಜು ಪತ್ರಿಕೆ ಮಾಹಿತಿ ಒದಗಿಸುವುದು;	
ಈ)	ಈ ಯೋಜನೆಯ ಮೂಲ ವಿನ್ಯಾಸಕ್ಕೂ ಪ್ರಸ್ತುತ ಇರುವ ವಿನ್ಯಾಸಕ್ಕೂ ಇರುವ ವ್ಯತ್ಯಾಸಗಳೇನು;	
ಉ)	ಪದೇ ಪದೇ ಯೋಜನೆಯನ್ನು ಯಾವ ಕಾರಣಗಳಿಗಾಗಿ ಪರಿಷ್ಕರಿಸಲಾಗಿದೆ;	
ಊ)	ಈ ರೀತಿ ಪರಿಷ್ಕರಿಸುತ್ತಿರುವುದರಿಂದ ಯೋಜನೆಯನ್ನು ಯಾವಾಗ ಸಾರ್ವಜನಿಕರ ಉಪಯೋಗಕ್ಕೆ ಒದಗಿಸಲಾಗುವುದು?	

		ಅದರನ್ವಯ ಯೋಜನೆಯನ್ನು ಪರಿಷ್ಕರಿಸಿ ದಿನಾಂಕ:24.02.2016ರಲ್ಲಿ 2013-14ನೇ ಸಾಲಿನ ದರಗಳನ್ವಯ ರೂ.670.50ಕೋಟಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿರುತ್ತದೆ. ತದನಂತರ ಆಯವ್ಯಯ ಘೋಷಣೆಯಂತೆ ಯೋಜನೆಯನ್ನು 85 LPCD ಯಂತೆ ಮರು ವಿನ್ಯಾಸಗೊಳಿಸಲಾಗಿದೆ. ತಾಂತ್ರಿಕ ಮೌಲ್ಯಮಾಪನ ಮತ್ತು ವಿಸ್ತೃತ ಯೋಜನಾ ವರದಿ (DSR) ಪರಿಶೀಲನೆಗೆ ರಚಿಸಿದ್ದ ತಾಂತ್ರಿಕ ಸಮಿತಿಯು ಲಭ್ಯವಿರುವ OHTಗಳ ಜೊತೆಗೆ ಲಭ್ಯವಿಲ್ಲದೆಡೆ ಹೊಸ OHT ನಿರ್ಮಾಣ, SCADA ಅಳವಡಿಸಿರುವುದರಿಂದ ಮತ್ತು 50% Capacity DG set, Express feederline, 5 ವರ್ಷಗಳ ವಾರ್ಷಿಕ ಕಾರ್ಯಚರಣೆ ಮತ್ತು ನಿರ್ವಹಣೆ ಹಾಗೂ ಯೋಜನೆಯನ್ನು 2048ರ ಜನಸಂಖ್ಯೆಗೆ ವಿನ್ಯಾಸಗೊಳಿಸಿದ ಕಾರಣಗಳಿಂದ ಯೋಜನೆಯ ಅಂದಾಜು ಪರಿಷ್ಕೃತವಾಗಿರುತ್ತದೆ. ಪರಿಷ್ಕೃತ ಅಂದಾಜು ಮೊತ್ತವಾದ ರೂ.762.30ಕೋಟಿಗಳಿಗೆ ಸರ್ಕಾರದ ಆದೇಶ ಸಂ:RDP 64 RWS(5)2017 Date:07.08.2017ರಂದು ಪರಿಷ್ಕೃತ ಆಡಳಿತಾತ್ಮಕ ಅನುಮೋದನೆ ನೀಡಲಾಗಿರುತ್ತದೆ. ಸದರಿ ಕಾಮಗಾರಿಯಲ್ಲಿ Head works, Booster pumping stations, WTP, Clear water storage reservoirs, Intermediate booster pumping stations, MBR, Raw water rising main, Clear water bulk transmission, OHT's, Electrical works, SCADA and O&M for 5 years ಸೇರಿಸಿ ಟೆಂಡರ್ ಕರೆಯಲಾಗಿದೆ. ಕೆ.ಟಿ.ಪಿ.ಪಿ ನಿಯಮಗಳಂತೆ ಟೆಂಡರ್ ಕರೆದು M/s L&T Constructions Pvt, Ltd ರವರ ಆರ್ಥಿಕ ಬಿಡ್ ಅನ್ನು ರೂ.697.90ಕೋಟಿಗಳಿಗೆ ಗುತ್ತಿಗೆ ವಹಿಸಲಾಗಿದೆ. ದಿನಾಂಕ:06.10.2017ರಂದು ಕಾರ್ಯಪಾಲಕ ಅಭಿಯಂತರರು, ಗ್ರಾ.ಕು.ನೀ&ನೈ, ವಿಭಾಗ, ಕೊಪ್ಪಳರವರು M/s L&T Constructions Pvt, Ltd ರವರೊಂದಿಗೆ ಕರಾರು ಒಪ್ಪಂದವನ್ನು ಮಾಡಿಕೊಂಡಿರುತ್ತಾರೆ. ಈಗಾಗಲೇ ಕಾಮಗಾರಿಯನ್ನು ಪ್ರಾರಂಭಿಸಿದ್ದು, ರೂ.70.35ಕೋಟಿ ವೆಚ್ಚ ಮಾಡಲಾಗಿರುತ್ತದೆ. ಸದರಿ ಕಾಮಗಾರಿಯನ್ನು ದಿನಾಂಕ:5.10.2020ರಂದು ಪೂರ್ಣಗೊಳಿಸಲು ಯೋಜಿಸಲಾಗಿರುತ್ತದೆ.

ಸಂ:ಗ್ರಾಅಪ 86 ಗ್ರಾನೀಸ(3)18

(ಕೃಷ್ಣ ಬೈರೇಗೌಡ)
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು

ಕರ್ನಾಟಕ ಸರ್ಕಾರ

ಸಂಖ್ಯೆ: ಆಕುಕ 583 ಎಂಪಿಎಸ್ 2018

ಕರ್ನಾಟಕ ಸರ್ಕಾರದ ಸಚಿವಾಲಯ,
ಬಹುಮಹಡಿಗಳ ಕಟ್ಟಡ,
ಬೆಂಗಳೂರು, ದಿನಾಂಕ: 11 -12-2018

ಇವರಿಂದ:
ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,
(ವೈದ್ಯಕೀಯ ಶಿಕ್ಷಣ)

ಇವರಿಗೆ:
ಕಾರ್ಯದರ್ಶಿಗಳು,
ಕರ್ನಾಟಕ ವಿಧಾನ ಸಭೆ/~~ಪರಿಷತ್ತು~~
ಸುವರ್ಣಸೌಧ,
ಬೆಳಗಾವಿ.

ಮಾನ್ಯರೆ,

ವಿಷಯ: ವಿಧಾನ ಸಭೆ/~~ಪರಿಷತ್~~ ಸದಸ್ಯರಾದ ಮಾನ್ಯ ಶ್ರೀ ಸಿ.ಟಿ.ರವಿ ರವರು ಮಂಡಿಸಿರುವ ಚುಕ್ಕೆ ~~ಗುರುತಿನ~~/ಗುರುತಿಲ್ಲದ ಪ್ರಶ್ನೆ ಸಂಖ್ಯೆ: 384 ಕ್ಕೆ ಉತ್ತರಿಸುವ ಬಗ್ಗೆ.

* - *

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ವಿಧಾನ ಸಭೆ/~~ಪರಿಷತ್ತಿನ~~ ಸದಸ್ಯರಾದ ಮಾನ್ಯ ಶ್ರೀ ಸಿ.ಟಿ.ರವಿ ರವರು ಮಂಡಿಸಿರುವ ಚುಕ್ಕೆ ~~ಗುರುತಿನ~~/ಗುರುತಿಲ್ಲದ ಪ್ರಶ್ನೆ ಸಂಖ್ಯೆ: 384 ಕ್ಕೆ ಉತ್ತರಗಳ ~~150~~/350 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಲು ನಿರ್ದೇಶಿತನಾಗಿದ್ದೇನೆ.

ನಿಮ್ಮ ನಂಬುಗೆಯ,

(ವೈ.ಎಸ್.ದಳವಾಯಿ)
ಸರ್ಕಾರದ ಅಧೀನ ಕಾರ್ಯದರ್ಶಿ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
(ವೈದ್ಯಕೀಯ ಶಿಕ್ಷಣ)

ಕರ್ನಾಟಕ ವಿಧಾನ ಸಭೆ

1.	ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ	:	817
2.	ಸದಸ್ಯರ ಹೆಸರು	:	ಶ್ರೀ ಬಸವರಾಜ ಎಸ್. ಬೊಮ್ಮಾಯಿ
3.	ಉತ್ತರಿಸಬೇಕಾದ ದಿನಾಂಕ	:	13.12.2018
4.	ಉತ್ತರಿಸಬೇಕಾದ ಸಚಿವರು	:	ಮಾನ್ಯ ಭಾರಿ ಮತ್ತು ಮಧ್ಯಮ ನೀರಾವರಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರು

ಕ್ರ ಸಂ	ಪ್ರಶ್ನೆಗಳು	ಉತ್ತರಗಳು
(ಅ)	ಹಾವೇರಿ ಜಿಲ್ಲೆಗೆ ಹೊಸ ವೈದ್ಯಕೀಯ ಕಾಲೇಜು ಮಂಜೂರಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ;	**ಹೌದು**
(ಆ)	ಬಂದಿದ್ದಲ್ಲಿ, ಇದುವರೆವಿಗೂ ಸರ್ಕಾರ ವೈದ್ಯಕೀಯ ಕಾಲೇಜು ಸ್ಥಾಪಿಸದಿರಲು ಕಾರಣಗಳೇನು;	ಪ್ರತಿ ಹೊಸ ವೈದ್ಯಕೀಯ ಕಾಲೇಜಿನ ಸ್ಥಾಪನೆಗೆ ಅಂದಾಜು ರೂ.610.00 ಕೋಟಿಗಳ ಅನಾವರ್ತಕ ವೆಚ್ಚ ಹಾಗೂ ವಾರ್ಷಿಕ ರೂ.60.00 ಕೋಟಿಗಳ ಆವರ್ತಕ ವೆಚ್ಚದ ಅವಶ್ಯಕತೆ ಇರುತ್ತದೆ. ಅನುದಾನ ಲಭ್ಯತೆಗೆ ಅನುಗುಣವಾಗಿ ಹೊಸ ವೈದ್ಯಕೀಯ ಕಾಲೇಜುಗಳ ಸ್ಥಾಪನೆಯ ಕಾರ್ಯವನ್ನು ಕೈಗೊಳ್ಳಲು ಪರಿಶೀಲಿಸಲಾಗುವುದು.
(ಇ)	ಪ್ರಸ್ತುತ ಸಾಲಿನಲ್ಲಿಯಾದರೂ ವೈದ್ಯಕೀಯ ಕಾಲೇಜ್‌ನ್ನು ಸ್ಥಾಪಿಸಲು ಸರ್ಕಾರ ಕ್ರಮಕೈಗೊಳ್ಳುವುದೇ? (ಸಂಪೂರ್ಣ ವಿವರಗಳನ್ನು ಒದಗಿಸುವುದು)	

ಸಂಖ್ಯೆ: ಆಕುಕ 584 ಎಂಪಿಎಸ್ 2018

(ಡಿ.ಕೆ.ಶಿವಕುಮಾರ್)
ಭಾರಿ ಮತ್ತು ಮಧ್ಯಮ ನೀರಾವರಿ ಹಾಗೂ
ವೈದ್ಯಕೀಯ ಶಿಕ್ಷಣ ಸಚಿವರು

ಕರ್ನಾಟಕ ಸರ್ಕಾರ

ಸಂ: ಗ್ರಾಅಪ/233/15/ಆರ್‌ಆರ್‌ಸಿ/2018

ಕರ್ನಾಟಕ ಸರ್ಕಾರದ ಸಚಿವಾಲಯ
ಸುವರ್ಣ ಸೌಧ,
ಬೆಳಗಾವಿ, ದಿನಾಂಕ: 10.12.2018.

ಇಂದ,
ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ

13/12/18

ಇವರಿಗೆ,
ಕಾರ್ಯದರ್ಶಿಗಳು,
ಕರ್ನಾಟಕ ವಿಧಾನ ಪರಿಷತ್ತು
ಸುವರ್ಣ ಸೌಧ ಬೆಳಗಾವಿ.

ವಿಷಯ: ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಗೋವಿಂದ ಎಂ ಕಾರಜೋಳ (ಮುಧೋಳ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂ: 994 ಕ್ಕೆ ಉತ್ತರವನ್ನು ಒದಗಿಸುವ ಕುರಿತು.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಗೋವಿಂದ ಎಂ ಕಾರಜೋಳ (ಮುಧೋಳ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂ: 994 ಕ್ಕೆ ಉತ್ತರಗಳನ್ನು (350 ಪ್ರತಿಗಳನ್ನು) ಇದರೊಂದಿಗೆ ಲಗತ್ತಿಸಿ ತಮಗೆ ಕಳುಹಿಸಲು ನಿರ್ದೇಶಿತನಾಗಿರುತ್ತೇನೆ.

ತಮ್ಮ ವಿಶ್ವಾಸಿ,

10/12/18
(ಜಿ.ಎಸ್ ವಿಜಯ್)
ಸರ್ಕಾರದ ಅಧೀನ ಕಾರ್ಯದರ್ಶಿ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ
(ಸೇವೆಗಳು ಬಿ & ಸಿ)

ಪ್ರತಿಯನ್ನು ಇವರಿಗೆ ಮಾಹಿತಿಗಾಗಿ ಕಳುಹಿಸಿದೆ.

1) ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರ ಆಪ್ತ ಕಾರ್ಯದರ್ಶಿಗಳು
2) ಸರ್ಕಾರದ ಪ್ರಧಾನ ಕಾರ್ಯದರ್ಶಿ ಗ್ರಾಮೀಣಾವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಇವರ ಆಪ್ತ ಕಾರ್ಯದರ್ಶಿ
3) ಸರ್ಕಾರದ ಅಧೀನ ಕಾರ್ಯದರ್ಶಿ ಸೇವೆಗಳು ಎ ಹಾಗೂ ಸಮನ್ವಯ ಶಾಖೆ.

ಕರ್ನಾಟಕ ವಿಧಾನ ಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	994
ಸದಸ್ಯರ ಹೆಸರು	ಶ್ರೀ ಗೋವಿಂದ ಎಂ.ಕಾರಜೋಳ (ಮುಧೋಳ)
ಉತ್ತರಿಸಬೇಕಾದ ದಿನಾಂಕ	13.12.2018

ಕ್ರಸಂ	ಪ್ರಶ್ನೆಗಳು	ಉತ್ತರ
ಅ.	ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಮಂಗಲಖೋಡ ಗ್ರಾಮದಿಂದ ಕಲ್ಲೋಳ್ಳಿ ಗ್ರಾಮದವರೆಗೆ ರಸ್ತೆ ಅಭಿವೃದ್ಧಿ ಮತ್ತು ಡಾಂಬರೀಕರಣ ಕಾಮಗಾರಿಗೆ ಸರ್ಕಾರವು ಆಡಳಿತಾತ್ಮಕ ಅನುಮೋದನೆ ನೀಡಿ, ಈ ಕಾಮಗಾರಿಯನ್ನು ಅನುಷ್ಠಾನಗೊಳಿಸಲು ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮಕ್ಕೆ ವಹಿಸಿದ್ದು, ಅನುದಾನ ಬಿಡುಗಡೆಯಾಗದೇ ಇರುವುದರಿಂದ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿರುವುದರಿಂದ, ಸಾರ್ವಜನಿಕರಿಗೆ ತೊಂದರೆಯಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ;	ಬಂದಿದೆ
ಆ.	ಬಂದಿದ್ದಲ್ಲಿ, ಈ ಕಾಮಗಾರಿಗೆ ಅನುದಾನ ಮಂಜೂರು ಮಾಡಲು ಸರ್ಕಾರಕ್ಕಿರುವ ತೊಂದರೆಗಳೇನು?	ಕಾಮಗಾರಿಯ ಪ್ರಗತಿಯನ್ನು ಮತ್ತು ಅನುದಾನ ಲಭ್ಯತೆಯನ್ನಾಧರಿಸಿ ಬಿಡುಗಡೆಗೆ ಕ್ರಮ ವಹಿಸಲಾಗುವುದು.

ಕಡತ ಸಂಖ್ಯೆ: ಗ್ರಾಅಪ:233/15:ಆರ್‌ಆರ್‌ಸಿ:18

(ಕೃಷ್ಣ ಬೈರೇಗೌಡ)
ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್, ಕಾನೂನು,
ನ್ಯಾಯ ಮತ್ತು ಮಾನವ ಹಕ್ಕುಗಳು ಹಾಗೂ ಸಂಸದೀಯ
ವ್ಯವಹಾರಗಳು ಮತ್ತು ಶಾಸನ ರಚನಾ ಸಚಿವರು

ಕರ್ನಾಟಕ ಸರ್ಕಾರ

ಸಂ: ಗ್ರಾಅಪ/233/17/ಆರ್‌ಆರ್‌ಸಿ/2018

ಕರ್ನಾಟಕ ಸರ್ಕಾರದ ಸಚಿವಾಲಯ
ಸುವರ್ಣ ಸೌಧ,
ಬೆಳಗಾವಿ, ದಿನಾಂಕ: 10.12.2018.

ಇಂದ,
ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು
ಗ್ರಾಮಿಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ

13/12/18

ಇವರಿಗೆ,
ಕಾರ್ಯದರ್ಶಿಗಳು,
ಕರ್ನಾಟಕ ವಿಧಾನ ಪರಿಷತ್ತು
ಸುವರ್ಣ ಸೌಧ ಬೆಳಗಾವಿ.

ವಿಷಯ: ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಮಹದೇವಪ್ಪ ಶಿವಲಿಂಗಪ್ಪ ಯಡವಾಡ್ (ರಾಮದುರ್ಗ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂ: 560 ಕ್ಕೆ ಉತ್ತರವನ್ನು ಒದಗಿಸುವ ಕುರಿತು.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಮಹದೇವಪ್ಪ ಶಿವಲಿಂಗಪ್ಪ ಯಡವಾಡ್ (ರಾಮದುರ್ಗ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂ: 560 ಕ್ಕೆ ಉತ್ತರಗಳನ್ನು (350 ಪ್ರತಿಗಳನ್ನು) ಇದರೊಂದಿಗೆ ಲಗತ್ತಿಸಿ ತಮಗೆ ಕಳುಹಿಸಲು ನಿರ್ದೇಶಿತನಾಗಿರುತ್ತೇನೆ.

ತಮ್ಮ ವಿಶ್ವಾಸಿ,

10/12/18
(ಡಿ.ಎನ್.ವಿಜಯ್)
ಸರ್ಕಾರದ ಅಧೀನ ಕಾರ್ಯದರ್ಶಿ
ಗ್ರಾಮಿಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ
(ಸೇವೆಗಳು ಬಿ & ಸಿ)

ಪ್ರತಿಯನ್ನು ಇವರಿಗೆ ಮಾಹಿತಿಗಾಗಿ ಕಳುಹಿಸಿದೆ.

1) ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರ ಆಪ್ತ ಕಾರ್ಯದರ್ಶಿಗಳು
2) ಸರ್ಕಾರದ ಪ್ರಧಾನ ಕಾರ್ಯದರ್ಶಿ ಗ್ರಾಮೀಣಾವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಇವರ ಆಪ್ತ ಕಾರ್ಯದರ್ಶಿ
3) ಸರ್ಕಾರದ ಅಧೀನ ಕಾರ್ಯದರ್ಶಿ ಸೇವೆಗಳು ಎ ಹಾಗೂ ಸಮನ್ವಯ ಶಾಖೆ.

ಕರ್ನಾಟಕ ವಿಧಾನ ಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	560
ಸದಸ್ಯರ ಹೆಸರು	ಶ್ರೀ ಮಹದೇವಪ್ಪ ಶಿವಲಿಂಗಪ್ಪ ಯಡವಾಡ್ (ರಾಮದುರ್ಗ)
ಉತ್ತರಿಸಬೇಕಾದ ದಿನಾಂಕ	13.12.2018

ಕ್ರಸಂ	ಪ್ರಶ್ನೆಗಳು	ಉತ್ತರ
ಅ.	ರಾಮದುರ್ಗ ತಾಲ್ಲೂಕಿಗೆ 2017-18 ನೇ ಸಾಲಿನಲ್ಲಿ ವಿಶೇಷ 10.00 ಕೋಟಿ ಅನುದಾನ ಹಾಗೂ 19 ಕಾಮಗಾರಿಗಳ ಅನುಷ್ಠಾನಕ್ಕೆ ಅನುಮೋದನೆ ನೀಡಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ;	ಬಂದಿದೆ.
ಆ.	ಈ 10.00 ಕೋಟಿ ಮೊತ್ತದಲ್ಲಿ ಕೇವಲ 5 ಕೋಟಿ ಮೊತ್ತ ಬಿಡುಗಡೆ ಮಾಡಿ ಇನ್ನುಳಿಕೆ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಸರ್ಕಾರವು ಅನುದಾನವನ್ನು ಬಿಡುಗಡೆ ಮಾಡುವುದೇ; (ವಿವರ ನೀಡುವುದು)	ಆರಂಭಗೊಳ್ಳದಿರುವ ಕಾಮಗಾರಿಗಳಿಗೆ ಹಣ ಅನುದಾನ ಬಿಡುಗಡೆ ಮಾಡುವ ಪ್ರಸ್ತಾವನೆ ಇರುವುದಿಲ್ಲ.
ಇ	ಬಾಕಿ ಇರುವ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಸರ್ಕಾರ ದಿಂದ ವಿಳಂಬ ನೀತಿ ಅನುಸರಿಸು ತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ;	ಬಂದಿಲ್ಲ
ಈ	ಈ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಬೇಕಾಗಿರುವ ಉಳಿಕೆ ರೂ.5.00 ಕೋಟಿ ಮೊತ್ತವನ್ನು ಯಾವಾಗ ಬಿಡುಗಡೆ ಗೊಳಿಸಲಾಗುವುದು? (ವಿವರ ನೀಡುವುದು)	ಪೂರ್ಣಗೊಂಡಿರುವ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಲಾಗಿದ್ದು, ಆರಂಭಗೊಳ್ಳದಿರುವ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡುವ ಪ್ರಸ್ತಾವನೆ ಇರುವುದಿಲ್ಲ.

ಕಡತ ಸಂಖ್ಯೆ: ಗ್ರಾಅಪ:233/17:ಆರ್‌ಆರ್‌ಸಿ:18

(ಕೃಷ್ಣ ಬೈರೇಗೌಡ)

ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್, ಕಾನೂನು,
ನ್ಯಾಯ ಮತ್ತು ಮಾನವ ಹಕ್ಕುಗಳು ಹಾಗೂ ಸಂಸದೀಯ
ವ್ಯವಹಾರಗಳು ಮತ್ತು ಶಾಸನ ರಚನಾ ಸಚಿವರು

ಕರ್ನಾಟಕ ಸರ್ಕಾರ

ಸಂ: ಗ್ರಾಅಪ/93/ಗ್ರಾನೀಸ(3)/2018

ಕರ್ನಾಟಕ ಸರ್ಕಾರದ ಸಚಿವಾಲಯ
ಸುವರ್ಣ ಸೌಧ,
ಬೆಳಗಾವಿ, ದಿನಾಂಕ: 11.12.2018.

ಇಂದ,
ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು
ಗ್ರಾಮಿಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ

ಇವರಿಗೆ,
ಕಾರ್ಯದರ್ಶಿಗಳು,
ಕರ್ನಾಟಕ ವಿಧಾನ ಸಭೆ,
ಸುವರ್ಣ ಸೌಧ ಬೆಳಗಾವಿ.

13

ವಿಷಯ: ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಡಾ: ಉಮೇಶ್ ಜಿ ಜಾಧವ್ (ಚಿಂಚೋಳಿ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂ: 1403 ಕ್ಕೆ ಉತ್ತರವನ್ನು ಒದಗಿಸುವ ಕುರಿತು.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಡಾ: ಉಮೇಶ್ ಜಿ. ಜಾಧವ್ (ಚಿಂಚೋಳಿ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂ: 1403 ಕ್ಕೆ ಉತ್ತರಗಳನ್ನು (350 ಪ್ರತಿಗಳನ್ನು) ಇದರೊಂದಿಗೆ ಲಗತ್ತಿಸಿ ತಮಗೆ ಕಳುಹಿಸಲು ನಿರ್ದೇಶಿತನಾಗಿರುತ್ತೇನೆ.

ತಮ್ಮ ವಿಶ್ವಾಸಿ,

12/12/18
(ಡಿ.ಎಸ್.ವಿಜಯ್)
ಸರ್ಕಾರದ ಅಧೀನ ಕಾರ್ಯದರ್ಶಿ
ಗ್ರಾಮಿಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ
(ಸೇವೆಗಳು ಬಿ & ಸಿ)

ಪ್ರತಿಯನ್ನು ಇವರಿಗೆ ಮಾಹಿತಿಗಾಗಿ ಕಳುಹಿಸಿದೆ.

1) ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರ ಆಪ್ತ ಕಾರ್ಯದರ್ಶಿಗಳು
2) ಸರ್ಕಾರದ ಪ್ರಧಾನ ಕಾರ್ಯದರ್ಶಿ ಗ್ರಾಮೀಣಾವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಇವರ ಆಪ್ತ ಕಾರ್ಯದರ್ಶಿ
3) ಸರ್ಕಾರದ ಅಧೀನ ಕಾರ್ಯದರ್ಶಿ ಸೇವೆಗಳು ಎ ಹಾಗೂ ಸಮನ್ವಯ ಶಾಖೆ.

ಕರ್ನಾಟಕ ವಿಧಾನಸಭೆ

ಸದಸ್ಯರ ಹೆಸರು : ಶ್ರೀ. ಡಾ.ಉಮೇಶ್ ಜಿ ಜಾಧವ್ (ಚಿಂಚೋಳಿ)

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : **1403**

ಉತ್ತರಿಸಬೇಕಾದ ದಿನಾಂಕ : 13.12.2018

ಕ್ರ. ಸಂ.	ಪ್ರಶ್ನೆ	ಉತ್ತರ
ಅ)	ಹೈದ್ರಾಬಾದ್ ಕರ್ನಾಟಕದ ವ್ಯಾಪ್ತಿಯಲ್ಲಿ ಬರುವ ತಾಲ್ಲೂಕುಗಳಲ್ಲಿ ಬರಗಾಲದಿಂದ ಕುಡಿಯುವ ನೀರಿನ ಅಭಾವ ಉಂಟಾಗಿದ್ದು ಸರ್ಕಾರದ ಗಮನಕ್ಕೆ ಬಂದಿದೆಯೇ;	ಬಂದಿದೆ, ತುರ್ತು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಬರಪೀಡಿತ ತಾಲ್ಲೂಕಿಗೆ ರೂ.50.00 ಲಕ್ಷಗಳ ಅನುದಾನ ನಿಗಧಿ ಪಡಿಸಿದ್ದು, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪ್ರತಿ ಬರಪೀಡಿತ ತಾಲ್ಲೂಕಿಗೆ ರೂ.25.00 ಲಕ್ಷದ ದರದಲ್ಲಿ ಬಿಡುಗಡೆ ಮಾಡಿ ಅನಿವಾರ್ಯವಿದ್ದ ಕಡೆ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸುವ ಸಲುವಾಗಿ ಉಪಯೋಗಿಸಲು ಸೂಚಿಸಿದೆ.
ಆ)	ಕೊಳವೆ ಬಾವಿಗಳ ಮೋಟರಿಂಗ್/ಪೈಪ್ ಲೈನ್ ತುರ್ತು ಕಾಮಗಾರಿಗಳ ಅನುಷ್ಠಾನಗೊಳಿಸಲು "ಗಾಂಧಿ ಸಾಕ್ಷಿ" ತಂತ್ರಾಂಶದಿಂದ ವಿನಾಯತಿ ನೀಡುವುದು ಸಾಧ್ಯವೇ;	ಕೊಳವೆ ಬಾವಿಗಳ ಮೋಟರಿಂಗ್/ಪೈಪ್ ಲೈನ್ ತುರ್ತು ಕಾಮಗಾರಿಗಳ ಅನುಷ್ಠಾನಗೊಳಿಸಲು "ಗಾಂಧಿ ಸಾಕ್ಷಿ" ತಂತ್ರಾಂಶದಿಂದ ವಿನಾಯತಿ ನೀಡಲು ಸಾಧ್ಯವಿರುವುದಿಲ್ಲ.
ಇ)	ಹಾಗಿದ್ದಲ್ಲಿ ಅಧಿಕಾರವು ಯಾವ ಮಟ್ಟದ ಅಧಿಕಾರಿಗಳಿಗೆ ಇದೆ? (ವಿವರ ಒದಗಿಸುವುದು)	ಕಾಮಗಾರಿಗಳ ಭೌತಿಕ & ಆರ್ಥಿಕ ಪ್ರಗತಿಯ ವಿವರಗಳನ್ನು "ಗಾಂಧಿ ಸಾಕ್ಷಿ" ತಂತ್ರಾಂಶದಲ್ಲಿ ದಾಖಲಿಸುವುದು ಕಡ್ಡಾಯವಾಗಿರುತ್ತದೆ.

ಸಂ:ಗ್ರಾಅಪ 93 ಗ್ರಾನೀಸ(3)18

(ಕೃಷ್ಣ ಬೈರೇಗೌಡ)
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು

LAQ- 913

ಕರ್ನಾಟಕ ಸರ್ಕಾರ

ಸಂಖ್ಯೆ:ಗ್ರಾಅಪ:233:ಆರ್‌ಆರ್‌ಸಿ:18

ಕರ್ನಾಟಕ ಸರ್ಕಾರದ ಸಚಿವಾಲಯ
ಬಹುಮಹಡಿ ಕಟ್ಟಡ,
ಬೆಂಗಳೂರು, ದಿನಾಂಕ:10 -12-2018.

Unstarred LAQ-913

ಇವರಿಂದ:

ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆ.

ಇವರಿಗೆ :
ಕಾರ್ಯದರ್ಶಿಗಳು,
ಕರ್ನಾಟಕ ವಿಧಾನ ಸಭೆ / ~~ಪರಿಷತ್~~,
ವಿಧಾನ ಸೌಧ,
ಬೆಂಗಳೂರು.

ಮಾನ್ಯರೆ,

ವಿಷಯ: ಮಾನ್ಯ ವಿಧಾನ ಸಭೆ / ~~ಪರಿಷತ್~~ ಸದಸ್ಯರಾದ ಶ್ರೀ ಬಾಲಚಂದ್ರ ಲಕ್ಷ್ಮಣರಾವ್ ಜಾರಕಿಹೊಳಿ (ಅರಭಾವಿ) ರವರ ಚುಕ್ಕೆ ~~ಗುರುತಿನ~~/ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 913 ಕ್ಕೆ ಉತ್ತರಿಸುವ ಕುರಿತು.

ಮಾನ್ಯ ವಿಧಾನ ಸಭೆ / ~~ಪರಿಷತ್~~ ಸದಸ್ಯರಾದ ಶ್ರೀ ಬಾಲಚಂದ್ರ ಲಕ್ಷ್ಮಣರಾವ್ ಜಾರಕಿಹೊಳಿ (ಅರಭಾವಿ) ರವರ ಚುಕ್ಕೆ ~~ಗುರುತಿನ~~/ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 913ಕ್ಕೆ ಉತ್ತರದ 150 ಪ್ರತಿಗಳನ್ನು ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ಈ ಪತ್ರದೊಂದಿಗೆ ಲಗತ್ತಿಸಿ ತಮ್ಮ ಮುಂದಿನ ಕ್ರಮಕ್ಕಾಗಿ ಸಲ್ಲಿಸಲಾಗಿದೆ.

ತಮ್ಮ ವಿಶ್ವಾಸಿ,

ಉಪ ನಿರ್ದೇಶಕರು
ರಸ್ತೆ ಮತ್ತು ಸೇತುವೆಗಳು ಶಾಖೆ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ.

CEO-16

ಕರ್ನಾಟಕ ವಿಧಾನ ಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	913
ಸದಸ್ಯರ ಹೆಸರು	ಶ್ರೀ ಬಾಲಚಂದ್ರ ಲಕ್ಷಣರಾವ್ ಜಾರಕಿಹೊಳಿ (ಅರಭಾವಿ)
ಉತ್ತರಿಸಬೇಕಾದ ದಿನಾಂಕ	13.12.2018

ಕ್ರಸಂ	ಪ್ರಶ್ನೆಗಳು	ಉತ್ತರ
ಅ.	2017-18 ನೇ ಸಾಲಿನಲ್ಲಿ ಆರಭಾವಿ ಮತಕ್ಷೇತ್ರಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ "ಪಿ.ಎಂ.ಜಿ.ಎಸ್.ವೈ" ಯೋಜನೆಯಡಿ ಆಯ್ಕೆಗೊಂಡಿರುವ ರಸ್ತೆ ಕಾಮಗಾರಿಗಳಾವುವು;	ಕೇಂದ್ರ ಪುರಸ್ಕೃತ "ಪಿ.ಎಂ.ಜಿ.ಎಸ್.ವೈ" ಯೋಜನೆಯನ್ನು 2017-18 ನೇ ಸಾಲಿನಲ್ಲಿ ಭಾರತ ಸರ್ಕಾರವು ಹೊಸದಾಗಿ ಮಂಜೂರು ಮಾಡಿರುವುದಿಲ್ಲ. ಆದ್ದರಿಂದ ಅರಭಾವಿ ಮತಕ್ಷೇತ್ರದಲ್ಲಿ ಯಾವುದೇ ರಸ್ತೆ ಕಾಮಗಾರಿಗಳು ಆಯ್ಕೆಯಾಗಿರುವುದಿಲ್ಲ. ಆದರೆ 2013-14ನೇ ಸಾಲಿನಲ್ಲಿ ಪಿ.ಎಂ.ಜಿಎಸ್.ವೈ-2 ರಡಿ ಅರಭಾವಿ ಕ್ಷೇತ್ರದಲ್ಲಿ ಆಯ್ಕೆಯಾಗಿ ಅನುಷ್ಠಾನದಲ್ಲಿದ್ದು, ಮುಂದುವರೆದ ಕಾಮಗಾರಿಯಾದ ಕಮಲದಿನ್ನಿ ಯಿಂದ ಡವಲೇಶ್ವರ ರಸ್ತೆ 2018-19ನೇ ಸಾಲಿನಲ್ಲಿ ಪೂರ್ಣಗೊಂಡಿರುತ್ತದೆ. ಈ ಕಾಮಗಾರಿಗೆ ರೂ. 497.61 ಲಕ್ಷಗಳ ವೆಚ್ಚ ಮಾಡಿದೆ.
ಆ.	ಈ ಯೋಜನೆಯಡಿ ಆಯ್ಕೆಯಾದ ಕಾಮಗಾರಿಗಳಿಗೆ ಕೇಂದ್ರ ಸರ್ಕಾರವು ಹಣ ಬಿಡುಗಡೆ ಮಾಡಿದೆಯೇ;	-ಅನ್ವಯಿಸುವುದಿಲ್ಲ-
ಇ	ಹಾಗಿದ್ದಲ್ಲಿ, ಈ ಕಾಮಗಾರಿಗಳು ಪ್ರಸ್ತುತ ಯಾವ ಹಂತದಲ್ಲಿದೆ; ಯಾವಗ ಪೂರ್ಣಗೊಳಿಸಲಾಗುವುದು;	-ಅನ್ವಯಿಸುವುದಿಲ್ಲ-
ಈ	ಹಾಗಿದ್ದಲ್ಲಿ, ಯಾವಾಗ ಹಣ ಬಿಡುಗಡೆ ಮಾಡಿ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು? (ಸಂಪೂರ್ಣ ಮಾಹಿತಿ ನೀಡುವುದು)	-ಅನ್ವಯಿಸುವುದಿಲ್ಲ-

ಕಡತ ಸಂಖ್ಯೆ: ಗ್ರಾಅಪ:233/7:ಆರ್‌ಆರ್‌ಸಿ:18

(ಕೃಷ್ಣ ಬೈರೇಗೌಡ)
ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್, ಕಾನೂನು,
ನ್ಯಾಯ ಮತ್ತು ಮಾನವ ಹಕ್ಕುಗಳು ಹಾಗೂ ಸಂಸದೀಯ
ವ್ಯವಹಾರಗಳು ಮತ್ತು ಶಾಸನ ರಚನಾ ಸಚಿವರು

LAQ-1395

ಕರ್ನಾಟಕ ಸರ್ಕಾರ

ಸಂಖ್ಯೆ:ಗ್ರಾಅಪ: 283:ಆರ್‌ಆರ್‌ಸಿ:18

ಕರ್ನಾಟಕ ಸರ್ಕಾರದ ಸಚಿವಾಲಯ
ಬಹುಮಹಡಿ ಕಟ್ಟಡ,
ಬೆಂಗಳೂರು, ದಿನಾಂಕ: 10-12-2018.

ಇವರಿಂದ:

ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆ.

Unstarred
LAQ-1395

ಇವರಿಗೆ :
ಕಾರ್ಯದರ್ಶಿಗಳು,
ಕರ್ನಾಟಕ ವಿಧಾನ ಸಭೆ / ~~ಪರಿಷತ್~~,
ವಿಧಾನ ಸೌಧ,
ಬೆಂಗಳೂರು.

ಮಾನ್ಯರೆ,

ವಿಷಯ: ಮಾನ್ಯ ವಿಧಾನ ಸಭೆ / ~~ಪರಿಷತ್~~ ಸದಸ್ಯರಾದ ಶ್ರೀ [illegible] ರವರ ಚುಕ್ಕೆ ~~ಗುರುತಿನ~~ / ಗುರುತಿಲ್ಲದ ಪ್ರಶ್ನೆ ಸಂಖ್ಯೆ: ಕ್ಕೆ ಉತ್ತರಿಸುವ ಕುರಿತು.

ಮಾನ್ಯ ವಿಧಾನ ಸಭೆ / ~~ಪರಿಷತ್~~ ಸದಸ್ಯರಾದ ಶ್ರೀ [illegible] ರವರ ಚುಕ್ಕೆ ಗುರುತಿನ / ಗುರುತಿಲ್ಲದ ಪ್ರಶ್ನೆ ಸಂಖ್ಯೆ:1395 ಕ್ಕೆ ಉತ್ತರದ 100 ಪ್ರತಿಗಳನ್ನು ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ಈ ಪತ್ರದೊಂದಿಗೆ ಲಗತ್ತಿಸಿ ತಮ್ಮ ಮುಂದಿನ ಕ್ರಮಕ್ಕಾಗಿ ಸಲ್ಲಿಸಲಾಗಿದೆ.

ತಮ್ಮ ವಿಶ್ವಾಸಿ,

(ಸಹಿ)
ಉಪ ನಿರ್ದೇಶಕರು
ರಸ್ತೆ ಮತ್ತು ಸೇತುವೆಗಳು ಶಾಖೆ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ.

CEO-16

ಕರ್ನಾಟಕ ವಿಧಾನ ಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	1395
ಸದಸ್ಯರ ಹೆಸರು	ಶ್ರೀ ವಿಶ್ವನಾಥ ಚಂದ್ರಶೇಖರ ಮಾಮನಿ (ಸವದತ್ತಿ ಯಲ್ಲಮ್ಮ)
ಉತ್ತರಿಸಬೇಕಾದ ದಿನಾಂಕ	13.12.2018

ಕ್ರಸಂ	ಪ್ರಶ್ನೆಗಳು	ಉತ್ತರ
ಅ.	ಪ್ರಸ್ತುತ ಸಾಲಿನಲ್ಲಿ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆ ಅಡಿಯಲ್ಲಿ ರಸ್ತೆಗಳನ್ನು ಮಂಜೂರು ಮಾಡುವ ಪ್ರಸ್ತಾವನೆಯು ಸರ್ಕಾರದ ಮುಂದಿದೆಯೇ;	ಪ್ರಸ್ತುತ ಸಾಲಿನಲ್ಲಿ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ಮಂಜೂರು ಮಾಡುವ ಯಾವುದೇ ಪ್ರಸ್ತಾವನೆ ಇರುವುದಿಲ್ಲ.
ಆ.	ಹಾಗಿದ್ದಲ್ಲಿ, ಸವದತ್ತಿ ಮತಕ್ಷೇತ್ರಕ್ಕೆ ಎಷ್ಟು ಕಿ.ಮೀ ರಸ್ತೆಯನ್ನು ಮಂಜೂರು ಮಾಡಲಾಗಿದೆ;	ಉದ್ಭವಿಸುವುದಿಲ್ಲ
ಇ	ಸದರಿ ಯೋಜನೆಯ ರಸ್ತೆ ಕಾಮಗಾರಿಗಳಿಗೆ ಬಿಡುಗಡೆ ಆದ ಅನುದಾನದ ವಿವರಣೆ ನೀಡುವುದು?	ಉದ್ಭವಿಸುವುದಿಲ್ಲ

ಕಡತ ಸಂಖ್ಯೆ: ಗ್ರಾಅಪ:233/8:ಆರ್‌ಆರ್‌ಸಿ:18

(ಕೃಷ್ಣ ಬೈರೇಗೌಡ)
ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್, ಕಾನೂನು,
ನ್ಯಾಯ ಮತ್ತು ಮಾನವ ಹಕ್ಕುಗಳು ಹಾಗೂ ಸಂಸದೀಯ
ವ್ಯವಹಾರಗಳು ಮತ್ತು ಶಾಸನ ರಚನಾ ಸಚಿವರು

ಕರ್ನಾಟಕ ಸರ್ಕಾರ

ಸಂ: ಗ್ರಾಅಪ/44/ಗ.ಕೋಶ/2018

ಕರ್ನಾಟಕ ಸರ್ಕಾರದ ಸಚಿವಾಲಯ
ಸುವರ್ಣ ಸೌಧ,
ಬೆಳಗಾವಿ, ದಿನಾಂಕ: 10.12.2018.

ಇಂದ,
ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ

ಇವರಿಗೆ,
ಕಾರ್ಯದರ್ಶಿಗಳು,
ಕರ್ನಾಟಕ ವಿಧಾನ ಪರಿಷತ್ತು
ಸುವರ್ಣ ಸೌಧ ಬೆಳಗಾವಿ.

U/S 13/12/18

ವಿಷಯ: ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಸಿ ಎಂ ನಿಂಬಣ್ಣನವರ್ (ಕಲಘಟಗಿ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂ: 1394 ಕ್ಕೆ ಉತ್ತರವನ್ನು ಒದಗಿಸುವ ಕುರಿತು.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಸಿ ಎಂ ನಿಂಬಣ್ಣನವರ್ (ಕಲಘಟಗಿ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂ: 1394 ಕ್ಕೆ ಉತ್ತರಗಳನ್ನು (350 ಪ್ರತಿಗಳನ್ನು) ಇದರೊಂದಿಗೆ ಲಗತ್ತಿಸಿ ತಮಗೆ ಕಳುಹಿಸಲು ನಿರ್ದೇಶಿತನಾಗಿರುತ್ತೇನೆ.

ತಮ್ಮ ವಿಶ್ವಾಸಿ,

10/12/18
(ಡಿ.ಎಸ್.ವಿಜಯ್)
ಸರ್ಕಾರದ ಅಧೀನ ಕಾರ್ಯದರ್ಶಿ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ
(ಸೇವೆಗಳು ಬಿ & ಸಿ)

ಪ್ರತಿಯನ್ನು ಇವರಿಗೆ ಮಾಹಿತಿಗಾಗಿ ಕಳುಹಿಸಿದೆ.

1) ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರ ಆಪ್ತ ಕಾರ್ಯದರ್ಶಿಗಳು
2) ಸರ್ಕಾರದ ಪ್ರಧಾನ ಕಾರ್ಯದರ್ಶಿ ಗ್ರಾಮೀಣಾವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಇವರ ಆಪ್ತ ಕಾರ್ಯದರ್ಶಿ
3) ಸರ್ಕಾರದ ಅಧೀನ ಕಾರ್ಯದರ್ಶಿ ಸೇವೆಗಳು ಎ ಹಾಗೂ ಸಮನ್ವಯ ಶಾಖೆ.

ಕರ್ನಾಟಕ ವಿಧಾನ ಸಭೆ

ಪ್ರಶ್ನೆ ಸಂಖ್ಯೆ : 1394
ಸದಸ್ಯರ ಹೆಸರು : ಶ್ರೀ ಸಿ.ಎಂ. ನಿಂಬಣ್ಣನವರ್ (ಕಲಘಟಗಿ), ವಿಧಾನ ಸಭೆಯ ಸದಸ್ಯರು
ಉತ್ತರಿಸಬೇಕಾದ ದಿನಾಂಕ : 13.12.2018
ವಿಷಯ : ರಾಜ್ಯಾದ್ಯಂತ ಒಂದೇ ಸೂರಿನಡಿ ನೂರು ಸೇವೆಗಳು.
ಉತ್ತರಿಸುವವರು : ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು.

ಕ್ರ.ಸಂ	ಪ್ರಶ್ನೆ	ಉತ್ತರ
ಅ)	ರಾಜ್ಯಾದ್ಯಂತ ಒಂದೇ ಸೂರಿನಲ್ಲಿ ಗ್ರಾಮೀಣ ಭಾಗದ ಜನರಿಗೆ ನೂರು ಸೇವೆಗಳನ್ನು ನೀಡಲು ಬಾಪೂಜಿ ಕೇಂದ್ರ ಗ್ರಾಮ ಪಂಚಾಯತಿ ಮಟ್ಟದಲ್ಲಿ ತೆರೆಯಲಾಗಿದ್ದು, ಅವು ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ;	43 ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಸೇವೆಗಳನ್ನು ಪ್ರಸ್ತುತ 25 ಸೇವೆಗಳಾಗಿ ಪರಿಷ್ಕರಿಸಿ ಸರ್ಕಾರದ ಸುತ್ತೋಲೆ ಸಂ: ಗ್ರಾಅಪ/07/ಗ.ಕೋಶ/2018, ದಿನಾಂಕ:30.10.2018 ರಲ್ಲಿ ಹೊರಡಿಸಿದೆ. ಹಾಗೂ ಕಂದಾಯ ಇಲಾಖೆಯ 40 ಸೇವೆಗಳನ್ನು ನೀಡಲಾಗುತ್ತಿದೆ. ಬಾಪೂಜಿ ಸೇವಾ ಕೇಂದ್ರಗಳಲ್ಲಿ ಒಟ್ಟು 65 ಸೇವೆಗಳನ್ನು ನೀಡಲಾಗುತ್ತಿದೆ. ಪರಿಷ್ಕೃತ ಸೇವೆಗಳನ್ನು ಕಡ್ಡಾಯವಾಗಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ Digital Signature ನೊಂದಿಗೆ ವಿತರಿಸಲು ಹಾಗೂ ಬಾಪೂಜಿ ಸೇವಾ ಕೇಂದ್ರಕ್ಕಾಗಿ ಪ್ರತ್ಯೇಕ ತಂತ್ರಾಂಶವನ್ನು ಅಭಿವೃದ್ಧಿಪಡಿಸಲು ಕ್ರಮವಹಿಸಲಾಗುತ್ತಿದೆ. ಬಾಪೂಜಿ ಸೇವಾ ಕೇಂದ್ರಗಳ ನಿರ್ವಹಣೆಗೆ ಹೆಚ್ಚುವರಿ ಡಾಟಾಎಂಟ್ರಿ ಆಪರೇಟರ್‌ಗಳ ನೇಮಕ ಮಾಡುವ ಪ್ರಕ್ರಿಯೆಯು ಸರ್ಕಾರದ ಪರಿಶೀಲನೆಯಲ್ಲಿದೆ.
ಆ)	ಬಾಪೂಜಿ ಸೇವಾ ಕೇಂದ್ರದಿಂದ ಸಕಾಲದಲ್ಲಿ ಸಾರ್ವಜನಿಕರಿಗೆ ಸೇವೆ ಒದಗಿಸಲು ಈ ಕೇಂದ್ರಕ್ಕೆ ಬೇಕಾದ ಪ್ರತ್ಯೇಕ ಕೊಠಡಿ, ಗಣಕಯಂತ್ರ, ಅಂತರ್ಜಾಲ ವ್ಯವಸ್ಥೆ ಹಾಗೂ ಸಿಬ್ಬಂದಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆಯೇ;	ಬಾಪೂಜಿ ಸೇವಾ ಕೇಂದ್ರದಿಂದ ಸಕಾಲದಲ್ಲಿ ಸಾರ್ವಜನಿಕರಿಗೆ ಸೇವೆ ಒದಗಿಸಲು ಹಾಲಿ ಗ್ರಾಮ ಪಂಚಾಯತಿಗಳಲ್ಲಿ ಲಭ್ಯವಿರುವ ಕೊಠಡಿ, ಗಣಕಯಂತ್ರ, ಅಂತರ್ಜಾಲ ವ್ಯವಸ್ಥೆಯನ್ನೇ ಉಪಯೋಗಿಸಿಕೊಳ್ಳಲಾಗುತ್ತಿದೆ. ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಡಾಟಾಎಂಟ್ರಿ ಆಪರೇಟರ್‌ಗಳೇ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇ)	ಪ್ರಸ್ತುತ ಎಷ್ಟು ಬಾಪೂಜಿ ಸೇವಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ ಮತ್ತು ಇದುವರೆಗೆ ಸಾರ್ವಜನಿಕರಿಗೆ ನೀಡಿರುವ ಸೇವೆಗಳ ಅಂಕಿ-ಅಂಶಗಳ ಮಾಹಿತಿ ನೀಡುವುದು?	ಪ್ರಸ್ತುತ 5676 ಬಾಪೂಜಿ ಸೇವಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಬಾಪೂಜಿ ಸೇವಾ ಕೇಂದ್ರಗಳಲ್ಲಿ ಒಟ್ಟು 65 ಸೇವೆಗಳನ್ನು ನೀಡಲಾಗುತ್ತಿದೆ. ಸದರಿ ಮಾಹಿತಿಯನ್ನು **ಅನುಬಂಧ -1** ಮತ್ತು **ಅನುಬಂಧ-2** ರಲ್ಲಿ ಲಗತ್ತಿಸಿದೆ.

ಸಂಖ್ಯೆ: ಗ್ರಾಅಪ/44/ಗ.ಕೋಶ/2018, ದಿನಾಂಕ:05.12.2018

(ಕೃಷ್ಣ ಬೈರೇಗೌಡ)
ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಹಾಗೂ
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು.

ಅನುಬಂಧ - 1

39 G2C Nada Kacheri Services of Revenue Department

Sl. No.	Services Name	Services names in Kannada
1	Population Certificate	ಜನಸಂಖ್ಯೆ ದೃಢೀಕರಣ ಪತ್ರ
2	Caste and Income Certficate	ಜಾತಿ ಮತ್ತು ಆದಾಯ ದೃಢೀಕರಣ ಪತ್ರ
3	Caste Certificate (Cat-A)	ಹಿಂದುಳಿದ ವರ್ಗಗಳ ಪ್ರಮಾಣ ಪತ್ರ (ಪ್ರವರ್ಗ-I)
4	Caste Certificate (SC/ST)	ಅನುಸೂಚಿತ ಜಾತಿ ಅಥವಾ ಅನುಸೂಚಿತ ಪಂಗಡಗಳ ಪ್ರಮಾಣ ಪತ್ರ (ಪ.ಜಾ/ಪ.ಪಂ)
5	OBC Certificate (Central)	ಇತರೆ ಹಿಂದುಳಿದ ವರ್ಗಗಳ ದೃಢೀಕರಣ ಪತ್ರ (ಕೇಂದ್ರ)
6	Residence Certificate	ವಾಸಸ್ಥಳ ದೃಢೀಕರಣ ಪತ್ರ
7	Income Certificate	ಆದಾಯ ದೃಢೀಕರಣ ಪತ್ರ
8	Non Tenancy Certificate	ಗೇಣಿ ರಹಿತ ದೃಢೀಕರಣ ಪತ್ರ
9	Widow Certificate	ವಿಧವಾ ದೃಢೀಕರಣ ಪತ್ರ
10	Living Certificate	ಜೀವಂತ ದೃಢೀಕರಣ ಪತ್ರ
11	Agricultural Family member certificate	ವ್ಯವಸಾಯಗಾರರ ಕುಟುಂಬದ ಸದಸ್ಯ ದೃಢೀಕರಣ ಪತ್ರ
12	No Re-Marriage Certificate	ಮರು ವಿವಾಹವಾಗದಿರುವ ದೃಢೀಕರಣ ಪತ್ರ
13	Land less Certificate	ಜಮೀನು ಇಲ್ಲದಿರುವ ದೃಢೀಕರಣ ಪತ್ರ
14	Surviving Family Members Certificate	ಮೃತರ ಕುಟುಂಬದ ಜೀವಂತ ಸದಸ್ಯರ ದೃಢೀಕರಣ ಪತ್ರ
15	Unemployment Certificate	ನಿರುದ್ಯೋಗಿ ದೃಢೀಕರಣ ಪತ್ರ
16	No Govt. Job Certificate	ಸರ್ಕಾರಿ ನೌಕರಿಯಲ್ಲಿ ಇಲ್ಲದಿರುವ ದೃಢೀಕರಣ ಪತ್ರ
17	Agriculturist Certificate	ವ್ಯವಸಾಯಗಾರರ ದೃಢೀಕರಣ ಪತ್ರ
18	Small / Marginal farmer Certificate	ಸಣ್ಣ/ಅತಿ ಸಣ್ಣ ಹಿಡುವಳಿದಾರರ ದೃಢೀಕರಣ ಪತ್ರ
19	Agricultural Labour Certficate	ಕೃಷಿ ಕಾರ್ಮಿಕ ದೃಢೀಕರಣ ಪತ್ರ
20	Non creamy layer Certificate	ಮೇಲುಸ್ಥರಕ್ಕೆ ಸೇರಿಲ್ಲವೆಂಬ ದೃಢೀಕರಣ ಪತ್ರ
21	Land holding Certificate	ಭೂ ಹಿಡುವಳಿ ಪ್ರಮಾಣ ಪತ್ರ
22	Bonafide Certificate	ಬೋನಫೈಡ್ ದೃಢೀಕರಣ ಪತ್ರ
23	Solvency Certificate	ಸಾಲ ತೀರಿಸುವ ಶಕ್ತಿ ದೃಢೀಕರಣ ಪತ್ರ
24	Domicile Certificate	ವಸತಿ ದೃಢೀಕರಣ ಪತ್ರ
25	Income Certificate for Employment	ಉದ್ಯೋಗದ ಉದ್ದೇಶಕ್ಕೆ ಆದಾಯ ದೃಢೀಕರಣ ಪತ್ರ
26	Income Certificate for compass for Employment	ಅನುಕಂಪದ ಆಧಾರದದ ನೇಮಕಾತಿಗೆ ಆದಾಯ ದೃಢೀಕರಣ ಪತ್ರ
27	Attestation of Family Tree	ವಂಶವೃಕ್ಷದ ದೃಢೀಕರಣ ಪತ್ರ
28	HK Region Residence and Eligibility	ಹೈದ್ರಾಬಾದ್ ಕರ್ನಾಟಕ ಪ್ರದೇಶದ ವಸತಿ & ಅರ್ಹತಾ ದೃಢೀಕರಣ ಪತ್ರ
29	Crop Certificate	ಬೆಳೆ ದೃಢೀಕರಣ ಪತ್ರ
30	Physically Handicapped Pension	ಅಂಗವಿಕಲರ ವೇತನ
31	Widow Pension	ವಿಧವಾ ವೇತನ
32	Sandhya Suraksha Yojane	ಸಂಧ್ಯಾ ಸುರಕ್ಷಾ
33	National Family Benefit Scheme	ರಾಷ್ಟ್ರೀಯ ಸಾಮಾಜಿಕ ಭದ್ರತಾ ಯೋಜನೆ
34	Indira Gandhi National Old Age Pension	ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ
35	Mythiri	ಮೈತ್ರಿ
36	Manaswini	ಮನಸ್ವಿನಿ

Sl. No.	Services Name	Services names in Kannada
37	Anthya Samskara Yojane	ಅಂತ್ಯ ಸಂಸ್ಕಾರ ಯೋಜನೆ
38	Acid Victim Pention	ಆಸಿಡ್ ದಾಳಿಗೊಳಗಾದವರಿಗೆ ಪಿಂಚಣಿ
39	Farmer Widow Pension	ರೈತರ ವಿಧವೆಯರ ಪಿಂಚಣಿ

Bhoomi G2C Services of Revenue Department

Sl.No	Services name	Services names in Kannada
1	RTC	ಪಹಣಿ ಪ್ರತಿ

(3)

ಅನುಬಂಧ-2

	ಪರಿಷ್ಕೃತ ಗ್ರಾ.ಅ.ಪಂ.ರಾಜ್ ಸೇವೆಗಳ ಪಟ್ಟಿ	Revised List of RDPR Services
Sl.No	ಕಟ್ಟಡ ಸಂಬಂಧಿತ	**Building Related**
1	ಕಟ್ಟಡ ಅನುಮತಿ ವಿತರಣೆ	Issuance of Building License
2	ತೆರಿಗೆ ನಿರ್ಧರಣಾ ಪಟ್ಟಿ ವಿತರಣೆ	Issuance of Alteration to Assessment List(Mutation)
3	ಬೇಡಿಕೆ/ಕಂದಾಯ ನಕಲು ಪಟ್ಟಿ	Copy of Demand/ Assessment List (Existing)
4	ಆಸ್ತಿ ತೆರಿಗೆ ಮನ್ನಾ ಅರ್ಜಿ	Application to waive off property tax
5	ಕಟ್ಟಡ ಕಾಮಗಾರಿಯ ಮುಕ್ತಾಯ ಪ್ರಮಾಣ ಪತ್ರ ವಿತರಣೆ	Issuance of Building Completion Certificate
6	ಹೊಸ ನೀರಿನ ಸಂಪರ್ಕಕ್ಕಾಗಿ ಅರ್ಜಿ	Application for new Water connection
7	ಕೊಳವೆ ಬಾವಿ ನಿರ್ಮಾಣದ ವಿವರ ತಿಳಿಸುವುದು	Intimation of Digging of Borewell
8	ನೀರಿನ ಸಂಪರ್ಕ ಕಡಿತ	Application for Disconnecting Water Connection
9	ಕೊಳವೆ ಬಾವಿ ನಿರ್ಮಾಣ ಮುಕ್ತಾಯ	Intimation for closure of Borewells
	ವ್ಯಾಪಾರ ಪರವಾನಗಿ ಸಂಬಂಧಿತ	**Trade Related**
10	ವ್ಯಾಪಾರ ಪರವಾನಗಿ ವಿತರಣೆ	Issuance of Trade license
11	ಕಾರ್ಖಾನೆ ಪರವಾನಗಿ ವಿತರಣೆ	Issuance of NOC to Factories
12	ಜಾಹೀರಾತು ಪರವಾನಗಿ ವಿತರಣೆ	Issuance of Advertisement license
	ಫಲಾನುಭವಿ ಸಂಬಂಧಿತ	**Individial Beneficairy Related**
13	ಗ್ರಾಮ ಪಂಚಾಯತಿಗಳಿಂದ NDC	No Due Certificate from Gram Panchayat
14	25% ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿ ಕಲ್ಯಾಣ ನಿಧಿ ಅಡಿಯಲ್ಲಿ ಸೇವೆಗಳ ಅರ್ಜಿ	Application to avail service under 25% SC and ST GP welfare fund
15	3% ಅಂಗವಿಕಲರ ಕಲ್ಯಾಣ ನಿಧಿ ಅಡಿಯಲ್ಲಿ ಸೇವೆಗಳ ಅರ್ಜಿ	Application to avail services under 3% Physically Handicapped
16	ಅಸ್ತಿತ್ವದಲ್ಲಿರುವ ಸಾಲುಗಳಲ್ಲಿ ಹೊಸ ಬೀದಿ ದೀಪಗಳ ಅರ್ಜಿ	Application for New Street Lights in Existing Lines
17	2% ಕ್ರೀಡೆ ಕಲ್ಯಾಣ ನಿಧಿ ಅಡಿಯಲ್ಲಿ ಸೇವೆಗಳ ಅರ್ಜಿ	Application to Youth affairs(sports) welfare fund avail services under 2% Sports Services
	ನಿರ್ವಹಣೆ ಸಂಬಂಧಿತ	**Maintenance Related**
18	ಕುಡಿಯುವ ನೀರಿನ ನಿರ್ವಹಣೆ (ಸಣ್ಣ ರಿಪೇರಿ)	Maintenance of drinking water
19	ಬೀದಿ ದೀಪಗಳ ನಿರ್ವಹಣೆ	Maintanence of Street Light
20	ಗ್ರಾಮ ನೈರ್ಮಲ್ಯ ನಿರ್ವಹಣೆ	Maintanace of Village sanitation
	ಇತರೆ	**Others**
21	ದಾಖಲೆಗಳ ವಿತರಣೆ (ಜನಸಂಖ್ಯೆ, ಬೆಳೆ, ಜಾನುವಾರು ಗಣತಿ, ಬಿಪಿಎಲ್ ಪಟ್ಟಿ)	Issuance of records (population, crop,cattle census, BPL list)
22	ಇತರೆ ಇಲಾಖೆಗಳಿಗೆ ಆಕ್ಷೇಪಣೆ ರಹಿತ ಪತ್ರ ವಿತರಣೆ	NOC to Other Authorities/Departments
23	ವಿದ್ಯಾರ್ಥಿಗಳಿಗೆ ದೂರ ಪ್ರಮಾಣ ಪತ್ರ ವಿತರಣೆ	Issuance of Distance Certificate for School/College Students/Others
24	ESCOMS - ಆಕ್ಷೇಪಣೆ ರಹಿತ ಪತ್ರ ವಿತರಣೆ	Issuances of NOC for ESCOMS
25	ಮನರಂಜನೆ ಪರವಾನಗಿ ನೀಡಿಕೆ (ಹೊಸ/ಹೆಚ್ಚುವರಿ/ ಬದಲಾವಣೆ)	NOC to Entertainment activities

ಕರ್ನಾಟಕ ಸರ್ಕಾರ

ಸಂಖ್ಯೆ:ಗ್ರಾಅಪ: 253/ಆರ್‌ಆರ್‌ಸಿ:18

ಕರ್ನಾಟಕ ಸರ್ಕಾರದ ಸಚಿವಾಲಯ
ಬಹುಮಹಡಿ ಕಟ್ಟಡ,
ಬೆಂಗಳೂರು, ದಿನಾಂಕ: 18-12-2018.

ಇವರಿಂದ:

ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆ.

Unstarred
LAQ-1376

ಇವರಿಗೆ :
ಕಾರ್ಯದರ್ಶಿಗಳು,
ಕರ್ನಾಟಕ ವಿಧಾನ ಸಭೆ / ~~ಪರಿಷತ್~~,
ವಿಧಾನ ಸೌಧ,
ಬೆಂಗಳೂರು.
ಮಾನ್ಯರೆ,

ವಿಷಯ: ಮಾನ್ಯ ವಿಧಾನ ಸಭೆ / ~~ಪರಿಷತ್~~ ಸದಸ್ಯರಾದ ಶ್ರೀ ನಾರಾಯಣಸ್ವಾಮಿ S.N. ರವರ ಚುಕ್ಕೆ ~~ಗುರುತಿನ~~ / ಗುರುತಿಲ್ಲದ ಪ್ರಶ್ನೆ ಸಂಖ್ಯೆ: 1376 ಕ್ಕೆ (ಬಂಗಾರಪೇಟೆ) ಉತ್ತರಿಸುವ ಕುರಿತು.

ಮಾನ್ಯ ವಿಧಾನ ಸಭೆ / ~~ಪರಿಷತ್~~ ಸದಸ್ಯರಾದ ಶ್ರೀ ನಾರಾಯಣಸ್ವಾಮಿ S.N. (ಬಂಗಾರಪೇಟೆ) ರವರ ಚುಕ್ಕೆ ~~ಗುರುತಿನ~~ / ಗುರುತಿಲ್ಲದ ಪ್ರಶ್ನೆ ಸಂಖ್ಯೆ: 1376 ಕ್ಕೆ ಉತ್ತರದ 100 ಪ್ರತಿಗಳನ್ನು ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ಈ ಪತ್ರದೊಂದಿಗೆ ಲಗತ್ತಿಸಿ ತಮ್ಮ ಮುಂದಿನ ಕ್ರಮಕ್ಕಾಗಿ ಸಲ್ಲಿಸಲಾಗಿದೆ.

ತಮ್ಮ ವಿಶ್ವಾಸಿ,

ಉಪ ನಿರ್ದೇಶಕರು
ರಸ್ತೆ ಮತ್ತು ಸೇತುವೆಗಳು ಶಾಖೆ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ.

CEO-16

ಕರ್ನಾಟಕ ವಿಧಾನ ಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	1376
ಸದಸ್ಯರ ಹೆಸರು	ಶ್ರೀ ನಾರಾಯಣಸ್ವಾಮಿ.ಎಸ್.ಎನ್. (ಬಂಗಾರಪೇಟೆ)
ಉತ್ತರಿಸಬೇಕಾದ ದಿನಾಂಕ	13.12.2018

ಕ್ರಸಂ	ಪ್ರಶ್ನೆಗಳು	ಉತ್ತರ
ಅ.	ರಾಜ್ಯಾದ್ಯಂತ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕೆರೆಗಳ ಸಂಖ್ಯೆ ಎಷ್ಟು?	ರಾಜ್ಯಾದ್ಯಂತ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 28345 ಕೆರೆಗಳಿವೆ.
ಆ.	ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಕೆರೆಗಳ ಕೋಡಿ ರಾಜ ಕಾಲುವೆ ಕಟ್ಟೆಗಳ ಅಭಿವೃದ್ಧಿಗಾಗಿ ಕಳೆದ 3 ವರ್ಷಗಳಲ್ಲಿ ಖರ್ಚು ಮಾಡಿದ ಹಣ ಎಷ್ಟು?	ಕಳೆದ 3 ವರ್ಷಗಳಲ್ಲಿ ಕೆರೆಗಳ ಅಭಿವೃದ್ಧಿಗಾಗಿ ವೆಚ್ಚದ ವಿವರ ಕೆಳಗಿನಂತಿದೆ. (ರೂ.ಲಕ್ಷಗಳಲ್ಲಿ) (ಕೆಳಗಿನ ಕೋಷ್ಟಕ ನೋಡಿ)

(ರೂ.ಲಕ್ಷಗಳಲ್ಲಿ)

ವರ್ಷವಾರು	ಲೆಕ್ಕಶೀರ್ಷಿಕೆವಾರು ಖರ್ಚು ಮಾಡಿದ ಅನುದಾನ		
	4702- ನಬಾರ್ಡ್	2702 ನಿರ್ವಹಣೆ	ಕೆರೆ ಸಂಜೀವಿನಿ
2015-16	882.70	1330.67	0.00
2016-17	2009.80	1773.03	2500.00
2017-18	3797.26	1829.95	5061.00

ಕ್ರಸಂ	ಪ್ರಶ್ನೆಗಳು	ಉತ್ತರ
ಇ	ರಾಜ್ಯದಲ್ಲಿ ಎಷ್ಟು ಕೆರೆಗಳು ಸಂಪೂರ್ಣ ಮುಚ್ಚಿ ಹೋಗಿರುತ್ತದೆ.	ರಾಜ್ಯದಲ್ಲಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿನ ಯಾವುದೇ ಕೆರೆಗಳು ಸಂಪೂರ್ಣವಾಗಿ ಮುಚ್ಚಿ ಹೋಗಿರುವುದಿಲ್ಲ.
ಈ	ಕಳೆದ 3 ವರ್ಷಗಳಲ್ಲಿ ಎಷ್ಟು ಕೆರೆಗಳನ್ನು ಅಭಿವೃದ್ಧಿಪಡಿಸಲಾಗಿದೆ; ಅಭಿವೃದ್ಧಿ ಮಾಡಿದಲ್ಲಿ, ಕೆರೆಗಳ ವಿವರಗಳನ್ನು ನೀಡುವುದು?	ಕಳೆದ ಮೂರು ವರ್ಷಗಳಲ್ಲಿ 271 ಕೆರೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಪ್ರಗತಿಯ ವಿವರಗಳನ್ನು ಅನುಬಂಧದಲ್ಲಿ ನೀಡಿದೆ.

ಕಡತ ಸಂಖ್ಯೆ: ಗ್ರಾಅಪ:233/11:ಆರ್‌ಆರ್‌ಸಿ:18

(ಕೃಷ್ಣ ಬೈರೇಗೌಡ)
ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್, ಕಾನೂನು,
ನ್ಯಾಯ ಮತ್ತು ಮಾನವ ಹಕ್ಕುಗಳು ಹಾಗೂ ಸಂಸದೀಯ
ವ್ಯವಹಾರಗಳು ಮತ್ತು ಶಾಸನ ರಚನಾ ಸಚಿವರು

Annexure

							(Rs. in lakhs)	
Sl. No.	RO Code	District / Division	Taluk	Constituency	Name of the work	Estimated Cost	Total Expenditure	Status of the work, PCR, Target Date etc.,
1	2	3	4	5	6	7	8	9
1	T20014	Bangalore Rural	Doddaballapura	Doddaballapura	Improvements to Kattihosalli tank in Doddaballapura taluk	10.00	8.17	Completed
2	T20015	Bangalore Rural	Doddaballapura	Doddaballapura	Improvements to Hulikunte tank in Doddabapura taluk	10.00	7.55	Completed
3	T20016	Bangalore Rural	Doddaballapura	Doddaballapura	Improvement of Chikkatumakur tank	20.00	16.80	Completed
4	T20017	Bangalore Rural	Doddaballapura	Doddaballapura	Improvements to Mutkadahalli tank	10.00	9.75	Completed
5	T20018	Bangalore Rural	Hosakote	Hosakote	Improvements to Sulibele tank in Hoskote taluk	20.00	17.22	Completed
6	T20019	Bangalore Rural	Hosakote	Hosakote	Improvements to Chikkatagali tank in Hosakote taluk	20.00	7.65	Completed
7	T20020	Bangalore Rural	Hosakote	Hosakote	Improvements to Govindapura Tank	20.00	15.33	Completed
8	T20006	Bangalore Urban	Bangalore North tq.	Yasavantapur	Improvement to Hunnigere tank in Sonadekoppa Gram Panchayat Dasanapura Hobali, Bangalore North taluk	10.00	6.49	Completed
9	T20007	Bangalore Urban	Anekal	Anekal	Imprvt. To Billapura tank in Anekal taluk	10.00	7.58	Completed
10	T20008	Bangalore Urban	Anekal	Anekal	Improvements to Hompalaghatta tank in Anekal taluk	10.00	6.70	Completed
11	T20009	Bangalore Urban	Anekal	Anekal	Improvements to Doddatimmasandra tank in Anekal taluk	10.00	7.24	Completed
12	T20010	Bangalore Urban	Anekal	Anekal	Improvements to S Medihalli tank	10.00	7.30	Completed
13	T20011	Bangalore Urban	Anekal	Anekal	Improvements to Katriguppe tank	10.00	7.95	Completed
14	T20013	Bangalore Urban	Bangalore North Tq.	Yalahanka	Improvement to Lingenahalli tank in Bangalore North taluk	10.00	8.43	Completed
15	T20103	Tumkur	Gubbi	Gubbi	Impvt. To Madenahalli Tank in Hosakere Grama Panchayat	18.00	14.02	Completed
16	T20101	Madhugiri	Chikka nayakahalli	Chikka nayakahalli	Improvement to Otikere Tank of Otikere Village in Chikkanayakanahalli Taluk	10.00	6.60	Completed
17	T20111	Madhugiri	Chikka nayakahalli	Chikka nayakahalli	Improvement to Siddanakatte Tank of Doddahullenahalli Village in Chikkanayakanahalli Taluk	10.00	6.39	Completed
18	T20112	Madhugiri	Chikka nayakahalli	Chikka nayakahalli	Improvement to Ramappanakere Tank in Dasudi Village in Chikkanayakanahalli Taluk	10.00	7.10	Completed
19	T20021	D.Kannada	Puttur	Puttur	Construction of tank near SRI Panchalingeshwara temple in Nettanige Mundur village	50.00	47.02	Completed
20	T20115	Chikmagalure	N R Pura	Sringeri	Imprvt. To Jakkundi tank in Varkate village Honnekodige G.P. N.R. Pura Tq.	10.00	9.69	Completed
21	T20116	Chikmagalure	N R Pura	Sringeri	Imprvt. To Heggere tank in Nagalapura village Nagalapura G.P. N.R. Pura Tq.	15.00	14.69	Completed
22	T20117	Chikmagalure	N R Pura	Sringeri	Imprvt. To Doddinatale Devagal tank in Kusuburu village Muthinkoppa G.P. N.R. Pura Tq.	15.00	14.48	Completed
23	T20102	Udupi	Kundapura	Byndoor	Impvt. To Shri. Mahaganapathi temple road side tank in Hemmady gram panchayat	25.00	17.72	Completed

Sl. No.	RO Code	District / Division	Taluk	Constituency	Name of the work	Estimated Cost	Total Expenditure	Status of the work, PCR, Target Date etc.,
24	T20045	Davangere	Chennagiri	Chennagiri	Improvements to Basappanakere Tank in Kagathm village	20.00	19.67	Physically Completed
25	T20046	Davangere	Chennagiri	Mayakonda	Improvements to tank at Basavapatna in Chennaginte	40.00	39.21	Completed
26	T20048	Davanagere	Channagiri	Channagiri	Imprvt. of Doddakere tank in garag Village	20.00	16.18	Physically Completed
27	T20049	Davanagere	Honnali	Honnali	Improvements to Tyagadakatte Kere Tank	15.00	12.27	Physically Completed
28	T20050	Harapanahalli	Jagalur	Jagalur	Imprvt. & Rejuvenation of Kelagote Kere Tank at Jaglur Taluk	20.00	12.89	Completed
29	T20113	Harapanahalli	Jagalur	Jagalur	Imprvt. & Rejuvenation of Chikkamallanahole Kere Tank at Jaglur Taluk	20.00	17.23	Completed
30	T20114	Harapanahalli	Jagalur	Jagalur	Imprvt. & Rejuvenation of Bidara Kere Tank at Jaglur Taluk	40.00	30.26	Completed
31	T20124	Harapanahalli	Jagalur	Jagalur	Imprvt. & Rejuvenation of Agasanahalli Kere Tank at Jaglur Taluk	20.00	12.67	Completed
32	T20106	Dharwad	Dharwad	Kalaghatagi	Imprvt. To Vaddina Tank at Kalakeri village	15.00	14.93	Completed
33	T20107	Dharwad	Dharwad	Kalaghatagi	Imprvt. To Tavangere Tank at Devagiri village	15.00	14.93	Completed
34	T20108	Dharwad	Dharwad	Kalaghatagi	Imprvt. To Tank at Halligeri village	15.00	12.26	Completed
35	T20109	Dharwad	Dharwad	Kalaghatagi	Imprvt. To Tank at Yarikoppa Village	15.00	13.98	Completed
36	T20110	Dharwad	Dharwad	Kalaghatagi	Imprvt. To Bagoji Tank at Banadur village	10.00	9.86	Completed
37	T20120	Dharwad	Navalgund	Navalgund	Imprvt. To Drinking Water Tank at Datanal village	20.00	18.79	Completed
38	T20121	Dharwad	Navalgund	Navalgund	Imprvt. To Drinking Water Tank in Hanasi village	10.00	9.72	Completed
39	T20122	Dharwad	Dharwad	Kalaghatagi	Imprvt. To Tank infront of Chikkamalligawada village	10.00	9.88	Completed
40	T20123	Dharwad	Navalgund	Navalgund	Imprvt. To Drinking Water Tank in Tirlapur village	10.00	11.64	Completed
41	T20127	Dharwad	Navalgund	Navalgund	Improvements to Drinking Water tank at Shelawadi village	10.00	7.65	Completed
42	T20052	Haveri	Ranebennur	Ranebennur	Improvements to Konantele tank in Ranebennur taluk	20.00	19.73	Completed
43	T20125	Haveri	Savanur	Haveri & Savanur	Imprvt. To Kadkol Tank in Kadakol Village	10.00	7.64	Completed
44	T20053	Sirsi	Mundgod	Yallapur Mundagoda Banavasi	Rejuvenation of MI tark Sy. No. 33 (Jalageri) Bekkoda village in Bedasoan Grama Panchayat	10.00	8.79	Completed
45	T20054	Sirsi	Mundgod	Yallapur Mundagoda Banavasi	Rejuvenation of MI tank Sy. No. 6 Nyasrgi village in Bachanaki Grama Panchayat (TSP)	12.00	9.60	Completed
46	T20055	Sirsi	Mundgod	Yallapur Mundagoda Banavasi	Rejuvenation of MI tank Sy. No. 42 Haraganalli village in Malagi Grama Panchayat (SCP)	10.00	8.80	Completed
47	T20056	Sirsi	Sirsi	Sirsi	Improvements to Hanumanti tank	25.00	15.55	Completed
48	T20057	Sirsi	Mundgod	Yallapur Mundagoda Banavasi	Rejuvenation of tank in Sy. No. 22 of Kalakikare village (TSP)	10.00	7.93	Completed
49	T20058	Sirsi	Mundgod	Yallapur Mundagoda Banavasi	Rejuvination of tank in Sy. No. 22 of Baddigeri village (TSP)	10.00	8.31	Completed
50	T20059	Sirsi	Mundgod	Yallapur Mundagoda Banavasi	Rejuvination of tank in Sy. No. 212 of Salgaon village	10.00	7.87	Completed
51	T20060	Sirsi	Yellapur	Yallapur Mundagoda Banavasi	Rejuvenation to Kundargi tank in Sy. No. 86 of Yellapur taluk (Right Bank)	10.00	9.79	Completed

Sl. No.	RO Code	District / Division	Taluk	Constituency	Name of the work	Estimated Cost	Total Expenditure	Status of the work, PCR, Target Date etc.,
52	T20061	Sirsi	Siddapur	Sirsi	Improvements to tank at Kolagi Jodkere of Shiralagi GP	25.00	4.40	Physically Completed
53	T20128	Sirsi	Joida	Haliyala	Improvements to Ambarda Tank of Joida GP Jurdiction in Joida taluk (TSP)	10.00	6.96	Completed
54	T20129	Sirsi	Joida	Haliyala	Improvements to Gavegali Tank of Pradhani GP Juridction in Joida taluk	15.00	10.42	Completed
55	T20001	Bagalkot	Bilagi	Bilagi	Imprvt. To Amalazeri Tank near village in Bilagi Tq.	10.00	8.91	Completed
56	T20002	Bagalkot	Bilagi	Bilagi	Imprvt. To Yedahalli Tank near village in Bilagi Tq.	10.00	9.05	Completed
57	T20003	Bagalkot	Bagalkot	Bilagi	Imprvt. To Tulasigeri Tank	10.00	9.10	Completed
58	T20004	Bagalkot	Bagalkot	Bagalkot	Imprvt. To Timmapur tank	10.00	8.84	Completed
59	T20005	Bagalkot	Hnagund	Bagalkot	Impvrt. Of tank in Aminagad village	40.00	37.27	Completed
60	T20023	Belgaum	Bailhongal	Kittur	Improvements to Tigadoli tank at Bailhongal tq.	10.00	8.64	Physically Completed
61	T20024	Belgaum	Bailhongal	Kittur	Improvement to Ambadgatti tank at Bailhongal tq.	10.00	8.60	Physically Completed
62	T20025	Belgaum	Bailhongal	Kittur	Improvements to Neginal tank at Bailhongal tq.	10.00	8.93	Completed
63	T20026	Belgaum	Bailhongal	Kittur	Improvements to Holehosur tank at Bailhongal tq	10.00	8.20	Completed
64	T20027	Belgaum	Bailhongal	Kittur	Improvements to Sampgaon tank	10.00	10.15	Completed
65	T20031	Belgaum	Khanapur	Khanapur	Improvements of Tank in Karajagi village	10.00	9.84	Completed
66	T20033	Belgaum	Khanapur	Khanapur	Improvements of tank in Nandgad village	10.00	9.74	Completed
67	T20034	Belgaum	Khanapur	Khanapur	Improvments of tank in Bhutewadi village	10.00	9.07	Completed
68	T20035	Belgaum	Khanapur	Khanapur	Improvements of tank in Balagund village	10.00	7.72	Completed
69	T20037	Belgaum	Khanapur	Khanapur	Improvement of tank in Halashiwadi village in khanapur Tq.	10.00	8.69	Completed
70	T20118	Belgaum	Saundatti	Bailhongal	Imprvt. To Tank at Inchal village (near Math) of Saundatti taluka	25.00	20.29	Completed
71	T20028	Chikkodi	Athani	Kagwada	Improvements of Balligeri Tank	50.00	29.84	Completed
72	T20029	Chikkodi	Hukkeri	Hukkeri	Improvements to Ankali Tank	10.00	10.36	Completed
73	T20030	Chikkodi	Chikodi	Yamakanamaradi	Improvements to Karaguppi tank	10.00	8.95	Completed
74	T20032	Chikkodi	Hukkeri	Yamakanamaradi	Improvements to Karaguppi tank	14.50	13.77	Completed
75	T20036	Chikkodi	Hakkeri	Yamakanamaradi	Improvements to Gutaguddi Tank	10.00	9.55	Completed
76	T20043	Bellary	Hospet	Vijayanagar	Imprvt. To tank at Byluvaddigeri village	50.00	50.00	Completed
77	T20038	Hadagali	Bommanahalli	H.B.Halli	Improvemets to Tank in Keshavaraana Bandi Kere	10.00	6.60	Completed
78	T20039	Hadagali	Hagari Bommanahalli	H.B.Halli	Improvements to Tank in Obalapura Kere	10.00	4.34	Completed
79	T20040	Hadagali	Hagari Bommanahalli	H.B.Halli	Imprvt. To Upparagatta Kere in Hagari Bommanahalli tq.	10.00	5.68	Completed
80	T20041	Hadagali	Hagari Bommanahalli	H.B.Halli	Improvements to Tank Hampapatna Thigalana Kere	20.00	17.00	Completed
81	T20042	Hadagali	Huvinahadagali	Huvinahadagali	Imprvt. To M M Wada Tank in Huvinahadagali Tq	10.00	9.94	Completed
82	T20044	Hadagali	Huvinahadagali	Huvinahadagali	Improvement to Hyrada Hosamaliyamma tank in Huvinahadagali Tq.	10.00	8.38	Completed
83	T20104	Hadagali	Huvinahadagali	Huvinahadagali	Impvt. To Koilaragatti Tank in Huvinahadagali (SCP)	10.00	9.46	Completed

Sl. No.	RO Code	District / Division	Taluk	Constituency	Name of the work	Estimated Cost	Total Expenditure	Status of the work, PCR, Target Date etc.,
84	T20105	Hadagali	Huvinahadagali	Huvinahadagali	Imprvt. To Giriyapura Tank in Huvinahadagali (SCP)	10.00	9.08	Completed
85	T22059	Tumkur	Tiptur	Tiptur	Construction of pickup to Halla near Ajjanna/Nanjundappa land near Chikkahanavalli village, Tiptur Taluk	25.00	20.75	Completed
86	T22060	Tumkur	Tiptur	Tiptur	Construction of pickup across Doddahalla near Eralagere Huchagondanahally G.P., Tiptur Taluk	25.00	18.00	Completed
87	T22162	Tumkur	Gubbi	Gubbi	Construction of pickup at Sy.No.28 of Huvinakatte village in Manchaladore GP in Gubbi Taluk	25.00	17.26	Completed
88	T22163	Tumkur	Gubbi	Gubbi	Construction of Pickup in Survey No.9 in Honnenahalli village in Ankasandra G.P, Hagalavadi Hobli, Gubbi Taluk	23.00	16.14	Completed
89	T22166	Tumkur	Turvekere	Turuvekere	Improvements of Dabbegatta Hosakere Tank in Turvekere Taluk	18.00	11.88	Completed
90	T22167	Tumkur	Turvekere	Turuvekere	Improvements of Badagara Halli Tank in Turvekere Taluk	12.00	6.89	Completed
91	T22173	Tumkur	Turvekere	Turuvekere	Improvements of Honnenahalli Tank in Turvekere Taluk	12.00	7.76	Completed
92	T22174	Tumkur	Turvekere	Turuvekere	Improvement of Muddenahalli Tank in Turvekere Taluk	8.00	5.33	Completed
93	T22270	Tumkur	Tiptur	Tiptur	Improvements to Huvinakatte tank in Huchgondanahalli GP in Tiptur Taluk	25.50	12.84	Completed
94	T22271	Tumkur	Tiptur	Tiptur	Construction of pickup at Adinayakanahalli near Kumbarkatte in Tiptur Taluk	25.00	18.45	Completed
95	T22061	Madhugiri	Pavagada	Pavagadi	Improvements to Maridasanahalli Tank (Gantara Katte) in Pavagada Taluk	20.00	10.78	Physically Completed
96	T22065	Madhugiri	Pavagada	Pavagadi	Improvements to Palavalli Agrahar tank in Pavagada Taluk	15.00	5.40	Physically Completed
97	T22272	Madhugiri	Sira	Sira	Renovation/Improvements to Dandinakere Tank in Sira Taluk	35.00	25.99	Physically Completed
98	T22127	K.R.Nagar	Periyapatna	Periyapatna	Revival of Kitturu Doddakere Tank in Periyapatna Taluk	50.00	49.14	Completed
99	T22220	Mandya	Maddur	Maddur	Rejuvenation of Arekalkoddi tank in Maddur Taluk	48.60	3.55	Bund Work under progress (SE inspected on 23.10.18)
100	T22221	Mandya	Pandavapura	Melukote	Rejuvenation of Kadalagere-Hosakere Tank in Pandavapura Taluk	50.00	33.35	Completed
101	T22222	Mandya	Nagamangala	Nagamangala	Rejuvenation of Somenahalli Tank in Nagamangala Taluk	50.00	20.01	Physically Completed
102	T22266	Hassan	Hassan	Hassan	Improvements and Desilting to Doddakere Tank of Karekere village, Madenur GP, Shanthi Grama Hobli, Hassan Taluk	20.00	15.78	Completed

Sl. No.	RO Code	District / Division	Taluk	Constituency	Name of the work	Estimated Cost	Total Expenditure	Status of the work, PCR, Target Date etc.,
103	T22159	D.Kannada	Puttur	Puttur	Improvements to Uppinangady Mata Tank in Uppinangady village, Puttur Taluk	25.00	24.10	Completed
104	T22160	D.Kannada	Bantwal	Bantwal	Improvements to Nelya Tank in Irvathuru village, Bantwal Taluk	25.00	24.10	Completed
105	T22257	D.Kannada	Mangaluru	Mangaluru	Rejuvenation of Thodama Kere Tank in Talipady village, Kinnigoli GP, Mangaluru Taluk	50.00	45.20	Completed
106	T22016	Davangere	Honnali	Honnali	Rejuvenation of Isrampura Balekattekere Tank in Honnali Taluk	39.00	23.90	Physically Completed
107	T22103	Chitradurga	Challakere	Challakere	Construction of Checkdam across Government Halla in between Dodda- chelluru and P. Obenahalli in Challakere Taluk	19.00	17.74	Completed
108	T22106	Chitradurga	Holalkere	Holalkere	Construction of Checkdam across Government gundi halla near H.D.Pura Village in Holalkere Taluk	22.00	21.94	Completed
109	T22258	Dharwad	Kundagol	Kundagol	Improvements to Drinking Water Tank at Yaraguppi in Kundagol Taluk	50.00	50.14	Completed
110	T22259	Dharwad	Kundagol	Kundagol	Improvements to tank at Yaraguppi and Chakalabbi village in Kundagol Taluk	30.00	24.08	Completed
111	T22260	Dharwad	Dharwad	Dharwad	Improvements to Tank at Hebballi village in Dharwad Taluk	20.00	12.72	Completed
112	T22261	Dharwad	Dharwad	Dharwad	Improvements to Bogur Village Tank in Dharwad Taluk	25.00	20.41	Completed
113	T22262	Dharwad	Dharwad	Dharwad	Improvements to Tank at Kashinatti (TSP) village (Sy.No.134)	25.00	12.51	Physically Completed
114	T22084	Gadag	Gadag	Gadag	Rejuvenation to Beladadi Tank in Gadag Taluk	30.00	27.65	Completed
115	T22085	Gadag	Gadag	Gadag	Rejuvenation to Nabhapur Tank in Gadag Taluk	25.00	22.33	Completed
116	T22086	Gadag	Shirahatti	Shirahatti	Construction of Check Dam across Halla near Adarahalli village in Shirahatti Taluk	50.00	45.64	Completed
117	T22097	Gadag	Gadag	Gadag	Construction of Checkdam cum Causeway across Halla near Belahoda village in Gadag Taluk	50.00	28.45	Completed
118	T22098	Gadag	Mundargi	Mundargi	Construction of Barriage cum Bridge across Halla between Petalur and Junthali Sirur in Mundargi Taluk	85.00	85.03	Completed
119	T22143	Gadag	Gadag	Gadag	Construction of Check Dam across Halla near Hulikote (site-1) village in Gadag Taluk	65.00	47.96	Completed
120	T22144	Gadag	Gadag	Gadag	Construction of Check Dam across Halla near Hulikote (site-2) village in Gadag Taluk	46.00	39.70	Completed
121	T22145	Gadag	Ron	Ron	Construction of Barriage cum Bridge across Benni Halla in between Menasagi-Holemannur village in Ron Taluk	300.00	160.00	Physically Completed
122	T22146	Gadag	Mundargi	Mundargi	Construction of Bhandara near Nagarahalli village in Mundargi Taluk	50.00	40.68	Completed
123	T22187	Gadag	Mundargi	Mundargi	Construction of Bhandara across Halla in Mundawad village in Mundargi Taluk	88.00	75.07	Completed

Sl. No.	RO Code	District / Division	Taluk	Constituency	Name of the work	Estimated Cost	Total Expenditure	Status of the work, PCR, Target Date etc.,
124	T22236	Gadag	Shirahatti	Shirahatti	Construction of Barrage cum Bridge across Halla between Shigli and Ullati village, Shirahatti Taluk	91.00	90.87	Completed
125	T22237	Gadag	Gadag	Gadag	Construction of Barrage cum Bridge across Doddahalla near Mulagund, Gadag Taluk	92.00	64.92	Completed
126	T22263	Gadag	Gadag	Gadag	Construction of Barrage cum Bridge across Eechalahalla near Asundi in Gadag Taluk	72.00	57.96	Completed
127	T22264	Gadag	Ron	Ron	Construction of Checkdam at Lakkihalla near Sri Rudrappa Fadheerappa Hadagali's land in Dindura village, Ron Taluk	5.00	4.56	Completed
128	T22265	Haveri	Byadagi	Byadagi	Improvements to Gubbi Ajjana Tank at Hirehalli village, Byadagi Taluk	45.00	45.01	Physically Completed
129	T22256	Bagalkot	Bagalkot	Bagalkot	Construction of Hosakere Tank in Timmapur village in Bagalkot Taluk	48.00	43.68	Completed
130	T22155	Belagavi	Bailhongal	Bailhongal	Revival to Tank at Benachinamaradi village of Bailhongal Taluk	50.00	47.37	Completed
131	T22007	Chikkodi	Chikkodi	Chikkodi	Lift irrigation scheme to Vadagol villae in Chikkodi Taluk	127.00	101.29	Physically Completed
132	T22008	Chikkodi	Chikkodi	Chikkodi	Lift irrigation scheme to Padalihal village in Chikodi Taluk	115.00	103.13	Completed
133	T22124	Chikkodi	Athani	Athani	Construction of Tank near Kannal village in Athani Taluk	91.00	88.35	Completed
134	T22125	Chikkodi	Athani	Athani	Construction of Check Dam across Agrni Nala near Khilegaon village of Athani Taluk	140.00	159.30	Completed
135	T22130	Chikkodi	Hukkeri	Hukkeri	Construction of New Tank across local Nala near Haragapur village in Hukkeri Taluk	132.00	136.26	Completed
136	T22135	Chikkodi	Hukkeri	Hukkeri	Rejuvenation to Existing Barrae near Hebbal village in Hukkeri Taluk	50.00	39.11	Completed
137	T22153	Chikkodi	Chikkodi	Chikkodi	Providing LIS scheme to Bhimagouda Siddagouda Patil and other farmers field in Chinchani village of Chikkodi Taluk	285.00	122.93	Pipe Line laying Work under progress
138	T22154	Chikkodi	Hukkeri	Hukkeri	Construction of Bridge cum Barrage near Modage village in Hukkeri Taluk	150.00	98.22	Physically Completed
139	T22126	Vijayapura	Sindagi	Sindagi	Construction of MI Percolation tank in survey No.111/112 of Bekinal village of Sindagi Taluk	100.00	0.65	Physically Completed
140	T22273	Vijayapura	Indi	Indi	Construction of new / Percolation Tank near Kankanagaon village	50.00	31.57	Completed
141	T22268	Koppal	Koppal	Koppal	Improvements to Koluru Tank near Koluru village in Koppal Taluk	50.00	32.56	Physically Completed
142	T22269	Raichur	Sindhanur	Sindhanur	Construction of checkdam, Government Hall near EJ Basapura, Pagadadinni village, in Sindhanur Taluk	75.00	37.34	Physically Completed
143	T22267	Kalaburgi	Chittapur	Chittapur	Improvements to Pradhanahalli Tank near Nalwar village	63.00	34.23	Physically Completed

Sl. No.	RO Code	District / Division	Taluk	Constituency	Name of the work	Estimated Cost	Total Expenditure	Status of the work, PCR, Target Date etc.,
144	T22037	Bidar	Basavakalyan	Basavakalyan	Construction of Percolation Tank on Dhangar Dhara Nala near village Bderwadi (Ujlambwadi) in Basavakalyan Taluk	50.00	25.00	Physically Completed
145	T22038	Bidar	Bhalki	Bhalki	Construction of Bhandara near Konmelkunda village in Bhalki Taluk	50.00	35.14	Completed
146	T22039	Bidar	Aurad	Aurad	Construction of Bhandara near Handikheda village in Aurad Taluk	50.00	0.15	Physically Completed
147	T22034	Yadgir	Shahapur	Shahapur	Improvements to Halisagar Nagarkeri Tank near Shahapur Taluk	63.00	59.14	Completed
148	T22035	Yadgir	Yadgir	Gurmitkal	Rejuvenation of Shettikera tank near Shettikera village in Yadgir Taluk	15.00	14.47	Completed
149	T22036	Yadgir	Yadgir	Gurmitkal	Rejuvenation of Arakeri Tank near Arakeri (B) village in Yadgir Taluk	15.00	9.53	Completed
150	T22041	Yadgir	Yadgir	Yadgir	Rejuvenation to Pagalpur Tank near Pagalpur village in Yadgir Taluk	25.00	20.70	Completed
151	T22224	Bangalore Rural	Devanahalli	Devanahalli	Rejuvenation of Juttanahalli Tank in Kundana Hobli	20.00	0.00	Physically Completed
152	T22063	Bangalore Urban	Bangalore North	Bangalore North	Improvements to Byapanahalli tank in Bangalore North taluk, Bangalore Urban district	25.00	7.61	Periphiral bund work under progress
153	T22176	Bangalore Urban	Anekal	Anekal	Improvements to Doddahagade tank in Anekal taluk, Bangalore Urban district	7.50	5.46	Physically Completed
154	T22177	Bangalore Urban	Anekal	Anekal	Improvement to S.Medcahalli (Dakalenayakanahalli Tank) in Anekal taluk, Bangalore Urban dist.	7.50	0.07	Physically Completed
155	T22178	Bangalore Urban	Anekal	Anekal	Improvements to Rachamaraahalli tank in Anekal Taluk, Bangalore Urban district	7.50	5.77	Physically Completed
156	T22239	Ramanagara	Channapatna	Channapatna	Rejuvenation of Hottiganahalli Tank in Channapatna Taluk	25.00	15.15	Physically Completed
157	T22238	Ramanagara	Channapatana	Channapatana	Rejuvenation of Chakere Halekere Tank in Channapatna Taluk	25.00	14.82	Physically Completed
158	T22067	CHIKBALLAPUR	Bagepalli	Bagepalli	Rejuvenation of Korlakunte Kere in Bagepalli Village	25.00	10.00	Physically Completed
159	T22169	Tumkur	Tumkur	Tumkur	Improvements to Naruganahalli Tank at Naruganahalli village Holakallu Panchayath	20.00	14.94	Physically Completed
160	T22170	Tumkur	Tumkur	Tumkur	Improvements to Tank Bund of Banavara Tank in Holkal Gram Panchayat in Tumkur taluk	10.00	8.33	Completed
161	T22164	Tumkur	Kunigal	Kunigal	Improvements to Hadonahalli tank in Kunigal Tq	10.00	6.11	Completed
162	T22165	Tumkur	Kunigal	Kunigal	Rejuvination to Beeraganhalli tank in Kunigal taluk	10.00	6.00	Completed
163	T22168	Tumkur	Tumakuru	Tumakuru	Improvements to Tank Bund and Waste Weir of Kottihalli Kampaiana katte in Malasandra Grama Panchayat in Tumakuru taluk and dist	20.00	17.56	Completed
164	T22066	Tumkur	Sira	Sira	Renovation of Girinathanahally tank in Kasaba Hobli, Sira taluk, Tumakuru dist	40.00	18.28	Physically Completed

Sl. No.	RO Code	District / Division	Taluk	Constituency	Name of the work	Estimated Cost	Total Expenditure	Status of the work, PCR, Target Date etc.,
165	T22171	Tumkur	Pavagada	Pavagada	Improvements to K T Halli Tank, (Vuramundina Kotte) in Pavagada Taluk	20.00	9.55	Phys. ally Completed
166	T22172	Tumkur	Pavagada	Pavagada	Construction of Percolation Tank near (Metta Betta Sara) Oblapura village in Pavagada taluk , Tumakuru dist	30.00	10.82	Physically Completed
167	T22223	Tumkur	Madhugiri	Madhugiri	Improvements to Egihalli tank and Hanumanthapura village	25.00	17.84	Physically Completed
168	T22243	Tumkur	C N Halli	C N Halli	Improvements to Naduvanahalli tank in C N Halli taluk, Tumakuru dist	10.00	6.84	Completed
169	T22245	Tumkur	Sira	Sira	Construction of wasteweir, improvements to Tank Bund and Feeder Canal of Yadaladaku new Tank in Sira raluk of Tumakarua dist.	50.00	25.88	Physically Completed
170	T22107	Mysuru	Hunsur	Hunsur	Improvements to Chikkahunsur Tank in Hunsur Tq.	50.00	0.20	Work order issued (Water stored in Tank)
171	T22129	Mysuru	H D Kote	H D Kote	Revival to Netkalkere Tank in machur village in H D Kote taluk, Mysuru dist	20.00	0.12	Physically Completed
172	T22138	Mysuru	K R Nagara	K R Nagara	Revival to Gayanahally tank in Gayanahally village , Salaigrama Hobli, K R Nagara taluk, in Mysuru dist	20.00	0.13	Physically Completed
173	T22139	Mandya	K R Pet	K R Pet	Rejuvenation to Bannenahally-Machinakatte Tank in Bannenahally village, KR Pet Tq.	50.00	18.09	Physically Completed
174	T22219	Mandya	Srirangapatna	Srirangapatna	Rejuvenation to Neralakere-Mariyaiahna Kere Tank in Neralakere village	30.00	21.83	Physically Completed
175	T22131	Hassan	Belur	Belur	Rejuvenation of Kalasinakere tank in Chikka Medur GP in Belur Tq.	25.00	0.11	Physically Completed
176	T22132	Hassan	Belur	Belur	Rejuvenation of Kalyanpura tank in Kalyanpura village Savasihalli GP in Belur Tq.	25.00	17.33	Physically Completed
177	T22204	Hassan	Sakleshpura	Sakleshpura	Rejuvenation of Thotadakere of Hunasavalli village of Hunasavalli GP, Belur Taluk	25.00	14.23	Physically Completed
178	T22233	Hassan	Arakalgud	Arakalgud	Rejuvenation of Allapattana Jaganatha Tank at Hulikal GP	25.00	0.00	Physically Completed
179	T22234	Hassan	Arakalgud	Arakalgud	Impts.to Barguru Kalkere Tank at Doddamagge GP	25.00	0.00	Physically Completed
180	T22197	Hassan	Hassan	Hassan	Rejuvenation of Thimmenahalli village Tank of Kandali GP in Hassan Taluk	25.00	15.83	Physically Completed
181	T22235	Hassan	Arakalgud	Arakalgud	Rejuvenation of Hodenur Tank at Bannur Grama Panchayath in Arakalagud taluk, Hassan district	22.80	5.68	Physically Completed
182	T22108	Hassan	Arasikere	Arasikere	Improvements to Shanegere Rangana Kere Tank	50.00	22.72	Physically Completed
183	T22133	Hassan	Channarayapatna	Channarayapatna	Improvements to Uramundina Kere @ Gollarahosahalli village in Kalkere GP	50.00	27.18	Physically Completed

Sl. No.	RO Code	District / Division	Taluk	Constituency	Name of the work	Estimated Cost	Total Expenditure	Status of the work, PCR, Target Date etc.,
184	T22109	D.Kannada	Belthangady	Belthangady	Revival to Tank near Malekeddu of Peradi village in Belthangady Taluk	50.00	42.67	Physically Completed
185	T22134	D.Kannada	Mangalore	Mangalore	Improvements to Tank in Mulki Karnad Madivalakere in Mangalore Tq.	100.00	25.39	Side retaining wall work under progress
186	T22112	D.Kannada	Mangalore tq	Mangalore tq	Construction of Vented Dam at Uriyala in Daragudde village of Daragudde Grama Panchayath of Mangalore taluk in Dakshin Kannada dist.	50.00	28.17	Abutment work under progress
187	T22113	D.Kannada	Bantwal	Bantwal	Construction of Vented Dam at Morla in naringana village of Bantwal taluk in Dakshina Kannada dist	20.00	14.67	Physically Completed
188	T22114	D.Kannada	Belthangady	Belthangady	Construction of Vented dam at Darkasu in Sulkeri Mogru village Belthangady taluk	75.00	0.02	Foundation work under progress. Delayed due to rain.
189	T22115	D.Kannada	Mangalore	Mangalore	Construction of Vented Dam near Kajegutthu Ashwathkatte in Kolambe village, Kandavara GP, Mangalore Taluk	30.00	10.68	Abutment work under progress
190	T22121	Chikkamagaluru	Kadur	Kadur	Construction of Barrage to Veda Halla in Chowlahiriyur G.P.	50.00	0.20	Physically Completed
191	T22122	Chikkamagaluru	Kadur	Kadur	Construction of Barrage near Thubinakere village	50.00	23.04	Physically Completed
192	T22147	Chikkamagaluru	Tarikere	Tarikere	Rejuvenation of Ammana Kere in Makanahalli village, Chikkanavangala GP., Shivani Hobli	50.00	0.20	Physically Completed
193	T22111	Chikkamagaluru	Kadur	Kadur	Rejuvenation of Hosakere Tank in Ballekere village, Ballakere G.P. of Kadur Taluk	30.00	0.15	Physically Completed
194	T22161A	Chikkamagaluru	Mudigere	Mudigere	Impts.to Uddinamakki kere Tank in Mavinakere village in Mavinakere village Kalasa GP in Mudigere taluk	15.00	0.10	Work under progress
195	T22161B	Chikkamagaluru	Mudigere	Mudigere	Impts. To tank infront of village Bettagere G.P. in Mudigere taluk	10.00	0.10	Physically Completed
196	T22161C	Chikkamagaluru	Mudigere	Mudigere	Impts.to tank Thotadakere in Banahalli village Phalguni GP in Mudigere taluk	15.00	0.10	Work under progress
197	T22116	Udupi	Kundapur	Kundapur	Construction of Vented Dam at Halthuru Hunsekatte Nala Near Surendra Hegde House in Ulthuru village in Kedoor GP of Kundapur taluk	50.00	24.94	Physically Completed
198	T22118	Udupi	Karkala	Karkala	Construction of Bridge cum VD near Posarmakoppa of Bola village, Karkala Taluk	80.00	0.06	Nearing completion
199	T22015	Davangere	Channagiri	Channagiri	Construction of Check Dam across Kalluhalla in Mavinahole village of Channagiri Taluk	50.00	31.52	Physically Completed
200	T22022	Davangere	Davanagere	Davanagere	Revival to Echagatta Village Tank of Davanagere Taluk	30.00	18.24	Physically Completed
201	T22020	Davangere	Harihar	Harihar	Improvements to Komaranahalli Tank	50.00	17.29	Physically Completed

Sl. No.	RO Code	District / Division	Taluk	Constituency	Name of the work	Estimated Cost	Total Expenditure	Status of the work, PCR, Target Date etc.,
202	T22013	Davangere	Davanagere	Davanagere	Rejuvenation of Kenchalappa Katte tank in Mayakonda-Bullapura village tank in Davangere taluk of Davangere district	30.00	14.26	Physically Completed
203	T22014	Davangere	Davanagere	Davanagere	Rejuvenation of Siddanur village tank in Davangere taluk of Davangere district	25.00	19.97	Completed
204	T22021	Davangere	Davanagere	Davanagere	Rejuvenation of Kogganuru Village tank in Davanagere taluk, Davanagere district	30.00	26.04	Completed
205	T22017	Davangere	Harapannahalli	Harapannahalli	Revival to Tank in Yallapura Village, Harapanahalli Tq.	25.00	21.51	Completed
206	T22017A	Davangere	Harapannahalli	Harapannahalli	Revival to Tank in Chikkamajigere Village, Harapanahalli Tq.	25.00	10.58	Physically Completed
207	T22018	Davangere	Jagalur	Jagalur	Rejuvenation of Rastemachikere village in Jagaluru Taluk	20.00	10.47	Physically Completed
208	T22019	Davangere	Jagalur	Jagalur	Rejuvenation MI Tank near Havaladandi village in Jagaluru Taluk	20.00	11.22	Physically Completed
209	T22102	Chitradurga	Challakere	Challakere	Revival to Hiriyur Tank in Hiriyur village in Holalkere Taluk	25.00	19.78	Completed
210	T22105	Chitradurga	Chitradurga	Chitradurga	Construction of Checkdam across Halla in Balla-Samudra and Ullagandi in Hosadurga tq, Chitradurga dist	100.00	64.75	Physically Completed
211	T22216	Chitradurga	Chitradurga	Chitradurga	Revival of Sakkara Kere Tank in Hiriyur taluk	25.00	15.79	Completed
212	T22023	Shimoga	Soraba	Soraba	Construction of Check Dam to Gowri Halla of T.G.Koppa village of Kuppagadde G.P., Soraba Taluk	30.00	24.72	Physically Completed
213	T22025	Shimoga	Shikaripura	Shikaripura	Revival to Yarana katte (Varana Katte) Kere tank in Yalagere Village in Shikaripur Taluk	15.00	6.52	Physically Completed
214	T22024	Shimoga	Shikaripura	Shikaripura	Rejuvenation to Agasana katte kere tank in Kaginalli village Kaginalli Grama Panchayat Shikaripura taluk Shivamogga district	10.00	6.28	Physically Completed
215	T22026	Shimoga	Shikaripura	Shikaripura	Rejuvenation to Doddakere at Mudubasiddapura village in Shikaripur taluk, Shivamogga dist	20.00	0.00	Physically Completed
216	T22027	Shimoga	Theerthahalli	Theerthahalli	Revival to Hosahalli Tank in Munduvally Village in Hedduru G.P in Theerthahalli Taluk	9.70	5.42	Completed
217	T22031	Shimoga	Bhadravathi	Bhadravathi	Construction of Check Dam in Thorehalla at Bisilamane village, Dodderi GP	50.00	8.30	Work stopped due to hevy Rain (Work under progress)
218	T22032	Shimoga	Bhadravathi	Bhadravathi	Revival to Tank in Kallihal Village (Ooramundina kere)	30.00	24.50	Physically Completed
219	T22192	Dharwad	Navalagund	Navalagund	Rejuvenation to Tank at Survey No.461/2 near Kumarakoppa cross in Navalgund taluk	49.20	20.00	Physically Completed
220	T22101	Dharwad	Kundagol	Kundagol	Revival to Inamkoppa Tank in Kundagol Taluk	50.00	8.88	Physically Completed
221	T22188	Dharwad	Dharwad	Dharwad	Rejuvenation of Tank at chikkamalligawad village of Dharwad taluk and district	8.50	0.12	Nearing completion
222	T22189	Dharwad	Dharwad	Dharwad	Rejuvenation to Tank at Devagiri village of Dharwad Taluk	16.90	0.28	Nearing completion

Sl. No.	RO Code	District / Division	Taluk	Constituency	Name of the work	Estimated Cost	Total Expenditure	work, PCR, Target Date etc.,
223	T22190	Dharwad	Dharwad	Dharwad	Rejuvenation to Tank at Devrahubblli village of Dharwad Taluk	18.50	0.08	Physically Completed
224	T22191	Dharwad	Dharwad	Dharwad	Rejuvenation to Tank at Garag village of Dharwad Taluk	46.25	0.11	Nearing completion
225	T22094	Uttara Kannada	Mundgod	Mundgod	Rejuvenation to Gunjavati Kere Sy.No.50 at Gunjavati Village (TSP) in Mundgod Tq.	20.00	15.81	Completed
226	T22193	Uttara Kannada	Haliyal	Haliyal	Rejuvenation of M.I. Tank Golehalli village in Haliyal taluk	25.00	0.26	Desilting done bund improvement Work under progress
227	T22087	Haveri	Haveri	Haveri	Rejuvenation of Basapur Village Tank in Haveri Taluk	10.00	1.40	Bund Work under progress
228	T22088	Haveri	Haveri	Haveri	Rejuvenation of Haleratti Village Tank in Haveri Taluk	20.00	0.02	Bund Work under progress
229	T22091	Haveri	Hanagal	Hanagal	Revival to Doddakere Tank in Nadasingi M.Basapur village in Hanagal Taluk	50.00	0.02	Revetment Work under progress
230	T22229	Haveri	Haveri	Haveri	Rejuvenation of Mallavvanakatte Tank near Somanakatte village in Haveri Taluk	20.00	19.38	Physically Completed
231	T22089	Haveri	Ranebennur	Ranebennur	Rejuvenation to Menasinahal village Tank in Ranebennur Taluk	15.00	0.02	Jungle Clearence Work under progress
232	T22180	Haveri	Shiggaon	Shiggaon	Rejevenation to Doddakere Tank in Sy.70 in Kalyana village, Shiggaon Taluk	17.30	4.02	Physically Completed
233	T22181	Haveri	Shiggaon	Shiggaon	Rejevenation of Basavanahonda Tank in Sy.16 in Hosur village, Shiggaon Taluk	10.00	0.82	Physically Completed
234	T22184	Haveri	Ranebennur	Ranebennur	Rejuvination to Aremallapura village Shivajinagar tank Sy. No. 154 in Ranebennur taluk	13.30	2.41	Physically Completed
235	T22185	Haveri	Ranebennur	Ranebennur	Rejuvenation to tank at Y.T. Medleri village of Ranebennur taluk	20.00	3.04	Physically Completed
236	T22186	Haveri	Byadagi	Byadagi	Rejuvenation of Tumbinakatte tank (sy no.83, at Chinnikatti village in Byadagia taluk, Havery district	32.00	23.94	Physically Completed
237	T22156	Belagavi	Soundatti	Soundatti	Construction of Check dam at Akkisagar village, Soundatti Tq.	25.00	18.24	Physically Completed
238	T22157	Belagavi	Soundatti	Soundatti	Construction of Check dam at Marakumbi village, Soundatti Tq.	25.00	15.18	Physically Completed
239	T22158	Belagavi	Soundatti	Soundatti	Construction of Check dam at Mugalihal village, Soundatti Tq.	25.00	0.40	Physically Completed
240	T22150	Belagavi	Ramdurg	Ramdurg	Construction of Pickup across Malaprabha river near Turnur village in Ramdurg taluka, Belagavi district	100.00	15.25	Physically Completed
241	T22225	Belagavi	Khanapura	Khanapura	Revival of Channewadi village Tank in Khanapura Taluk	25.00	4.84	Physically Completed
242	T22226	Belagavi	Khanapura	Khanapura	Revival of Halaga village Tank in Khanapura Taluk	25.00	0.04	Physically Completed
243	T22277	Belagavi	Bailhongal	Bailhongal	Construction of bridge-cum-barrage near Neginala in Bailahongala taluk	100.00	95.59	Physically Completed

Sl. No.	RO Code	District / Division	Taluk	Constituency	Name of the work	Estimated Cost	Total Expenditure	Status of the work, PCR, Target Date etc.,
244	T22009	Belagavi	Raibag	Raibag	Rejuvenation of Tank at Hanigund village near lakkawan temple of Raibag Tq.	50.00	43.38	Completed
245	T22011	Belagavi	Raibag	Raibag	Rejuvenation of Tank at Mavinhonda village of Raibag taluk , Belagavi dist	50.00	52.17	Completed
246	T22001	Vijayapura	Vijayapura	Vijayapura	Impts.to Percolation Tank near Nagaral village in Vijayapura Tq.	24.00	0.08	Work under progress
247	T22010	Vijayapura	Sindagi	Sindagi	Construction of Bandhar across nala near Karvinal village in Sindagi Tq.	25.00	0.08	Physically Completed
248	T22128	Vijayapura	B Bagewadi	B Bagewadi	Construction of Bandara near Mukrataihal Village in B.Bagewadi Tq.	53.00	17.00	Physically Completed
249	T22005	Vijayapura	Muddebihal	Muddebihal	Construction of Bhandar across nalla near Kyathanadoni and Yargal village in Muddebihal taluk, Vijayapura dist	45.00	0.09	Physically Completed
250	T22151	Vijayapura	Indi	Indi	Construction of Bandara across Nalla near Miragi village in INDI taluka aof Vijapura district	25.00	0.06	Physically Completed
251	T22152	Vijayapura	Indi	Indi	Construction of Bhandara (Bridge cum Bandhara) Across nalla near sy.no.132 of Padanur village in Indi taluka of Vijayapura district	25.00	0.07	Physically Completed
252	T22149	Bagalkot	Jamakhandi	Jamakhandi	Improvements to Tank Siddapur Katte kere Tank (Jamakhandi Road side)	160.00	57.73	Nearing completion
253	T22004	Bagalkot	Badami	Badami	Revival of tank in Hulageri village of Badami Tq.	49.00	10.56	Nearing completion
254	T22012	Bagalkot	Mudhol	Mudhol	Rejuvenation of Tank in Mantur village of Mudhol Tq.	50.00	11.04	Pitching work done balance Work under progress
255	T22073	Bellary	Sandur	Sandur	Improvements to Shivapura Tank	100.00	7.31	Work under progress
256	T22072	Bellary	Siruguppa	Siruguppa	Construction of Checkdam near Bommalapura village in Siruguppa Tq.	46.00	0.00	Work under progress
257	T22070	Bellary	Kudilagi	Kudilagi	Revival to Lottinakere Tank near Lottinakere village of H.B.Hally Constituency in Kudligi Tq.	30.00	11.42	Physically Completed
258	T22077	Raichur	Raichur	Raichur	Construction of CD at Jagira Venkatapura Village	100.00	0.11	Physically Completed
259	T22078	Raichur	Sindhanur	Sindhanur	Construction of Check Dam for Maski Nala of Hullur Village in Sindhanur Tq	100.00	0.08	Physically Completed
260	T22136	Raichur	Sindhannur	Sindhannur	Construction of Pick-up across Sindhanur halla near Pagadinni - Elekudlagi village in Sindhannur	50.00	37.54	Physically Completed
261	T22198	Raichur	Devadurga	Devadurga	Construction of Checkdam for west nala of Hanumappa Temple near Arakere village in Devadurga Tq.	50.00	0.42	Foundation work under progress.
262	T22079	Koppal	Yelburga	Yelburga	Improvements to Bannikoppa village Tank in Yelburga Tq.	80.00	33.00	Physically Completed
263	T22080	Koppal	Koppal	Koppal	Improvement to B.Hosalli Tank Near B. Hosalli village in Koppal district	50.00	0.00	Bund Construction Work under progress
264	T22081	Koppal	Gangavathi	Gangavathi	Revival to Laxminarayana Tank @ Sangapura Village in Gangavathi Tq.	40.00	0.00	Work under progress

Sl. No.	RO Code	District / Division	Taluk	Constituency	Name of the work	Estimated Cost	Total Expenditure	Status of the work, PCR, Target Date etc.,
265	T22255	Kalaburgi	Sedam	Sedam	Construction of Barrage near Malkhed village Across Malkhed Nala, Sedam Tq.	160.00	113.09	Physically Completed
266	T22100	Kalaburgi	Chitapur	Chitapur	Improvements to Ramapurhalli Tank in Ramapurhalli village	88.00	2.63	Physically Completed
267	T22099	Bidar	Humnabad	Humnabad	Consturction of Bandhara across Nala near Bhadlapur Village in Humanabad Taluk	95.60	45.00	Physically completed
268	T22040	Bidar	Humnabad	Humnabad	Construction of Bridge cum Barriage near Chithkota village in Humnabad taluk, Bidar dist.	50.00	22.00	Physically completed
269	T22206	Bidar	Bidar	Bidar	Construction of Bandhara across Aliamber Nala	40.00	18.00	Physically completed
270	T22276	Bidar	Basavakalyan	Basavakalyan	Construction of bridge cum barrage at Ujalam to Ladavanthi village road in Basavakalyana taluk	90.00	0.10	Physically completed
271	T22042	Yadgir	Yadgir	Yadgir	Rejuvenation to Rampur tank near Rampur village (G) in Yadgir taluk , Yadgir district	20.00	1.09	Physically Completed

ಕರ್ನಾಟಕ ವಿಧಾನ ಸಭೆ

ಸದಸ್ಯರ ಹೆಸರು	:	ಡಾ: ಕೆ. ಅನ್ನದಾನಿ (ಮಳವಳ್ಳಿ)
ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	:	978
ಉತ್ತರಿಸುವ ದಿನಾಂಕ	:	13.12.2018.

ಕ್ರ.ಸಂ	ವಿಷಯ	ಉತ್ತರ
(ಅ)	ಮಳವಳ್ಳಿ ತಾ: ಹುಸ್ಕೂರು ಗ್ರಾಮ ಪಂ. ಕೇಂದ್ರವಾಗಿದ್ದು, ಇಲ್ಲಿ ಹೆಚ್ಚಾಗಿ ಪರಿಶಿಷ್ಟ ಜಾತಿಯವರು ವಾಸವಾಗಿದ್ದು ಇಲ್ಲಿನ ಬೀದಿಗಳಿಗೆ ಸೌರಬೆಳಕು ಯೋಜನೆಯಡಿ ಸೋಲಾರ್ ಲೈಟ್ ಅಳವಡಿಸುವ ಪ್ರಸ್ತಾವನೆ ಸರ್ಕಾರದ ಮುಂದೆ ಇದೆಯೇ;	ಇಲ್ಲ.
(ಆ)	ಹಾಗಿದ್ದಲ್ಲಿ, ಎಷ್ಟು ಕಾಲಮಿತಿಯೊಳಗೆ ಸೋಲಾರ್ ಲೈಟ್ ಅಳವಡಿಸಲಾಗುವುದು?	ಅನ್ವಯಿಸುವುದಿಲ್ಲ.

ಕಡತ ಸಂಖ್ಯೆ: ಗ್ರಾಅಪ 77 ಜೈಅಯೋ 2018. ಬೆಂಗಳೂರು, ದಿನಾಂಕ.07.12.2018.

(ಕೃಷ್ಣ ಬೈರೇಗೌಡ)
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್,
ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು ಹಾಗೂ
ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಸಚಿವರು.

ಕರ್ನಾಟಕ ಸರ್ಕಾರ

ಸಂ: ಗ್ರಾಅಪ/67/ಗ್ರಾಮೂಸೌ/ಎಲ್‌ಎ/2018

ಕರ್ನಾಟಕ ಸರ್ಕಾರದ ಸಚಿವಾಲಯ
ಸುವರ್ಣ ಸೌಧ,
ಬೆಳಗಾವಿ, ದಿನಾಂಕ: 12.12.2018.

ಇಂದ,
ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ

ಇವರಿಗೆ,
ಕಾರ್ಯದರ್ಶಿಗಳು,
ಕರ್ನಾಟಕ ವಿಧಾನ ಪರಿಷತ್ತು
ಸುವರ್ಣ ಸೌಧ ಬೆಳಗಾವಿ.

ವಿಷಯ: ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ದಿನಕರ್ ಕೇಶವ್ ಶೆಟ್ಟಿ (ಕುಮಟ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂ: 181 ಕ್ಕೆ ಉತ್ತರವನ್ನು ಒದಗಿಸುವ ಕುರಿತು.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ದಿನಕರ್ ಕೇಶವ್ ಶೆಟ್ಟಿ (ಕುಮಟ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂ: 181 ಕ್ಕೆ ಉತ್ತರಗಳನ್ನು (250 ಪ್ರತಿಗಳನ್ನು) ಇದರೊಂದಿಗೆ ಲಗತ್ತಿಸಿ ತಮಗೆ ಕಳುಹಿಸಲು ನಿರ್ದೇಶಿತನಾಗಿರುತ್ತೇನೆ.

ತಮ್ಮ ವಿಶ್ವಾಸಿ,

(ಡಿ.ಎಸ್. ವಿಜಯ್)
ಸರ್ಕಾರದ ಅಧೀನ ಕಾರ್ಯದರ್ಶಿ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ
(ಸೇವೆಗಳು ಬಿ & ಸಿ)

ಪ್ರತಿಯನ್ನು ಇವರಿಗೆ ಮಾಹಿತಿಗಾಗಿ ಕಳುಹಿಸಿದೆ.

1) ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರ ಆಪ್ತ ಕಾರ್ಯದರ್ಶಿಗಳು
2) ಸರ್ಕಾರದ ಪ್ರಧಾನ ಕಾರ್ಯದರ್ಶಿ ಗ್ರಾಮೀಣಾವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಇವರ ಆಪ್ತ ಕಾರ್ಯದರ್ಶಿ
3) ಸರ್ಕಾರದ ಅಧೀನ ಕಾರ್ಯದರ್ಶಿ ಸೇವೆಗಳು ಎ ಹಾಗೂ ಸಮನ್ವಯ ಶಾಖೆ.

ಕರ್ನಾಟಕ ಸರ್ಕಾರ

ಕರ್ನಾಟಕ ವಿಧಾನಸಭೆ

ವಿಧಾನಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ : 181

ಉತ್ತರಿಸಬೇಕಾದ ದಿನಾಂಕ : 13/12/2018

ಪ್ರಶ್ನೆ ಕೇಳಿದ ಮಾನ್ಯ ವಿಧಾನಸಭಾ ಸದಸ್ಯರ ಹೆಸರು : ಶ್ರೀ/ಶ್ರೀಮತಿ ದಿನಕರ್ ಕೇಶವ್ ಶೆಟ್ಟಿ(ಕುಮಟ)

ಕ್ರಮ ಸಂಖ್ಯೆ	ಪ್ರಶ್ನೆ	ಉತ್ತರ
ಅ)	ಕುಮಟಾ ತಾಲ್ಲೂಕು ಹಿರೇಗುತ್ತಿ ಗ್ರಾಮ ಪಂಚಾಯತಿ ಕಟ್ಟಡವೂ ಶಿಥಿಲಾವಸ್ಥೆಗೊಂಡಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಬಂದಿದ್ದಲ್ಲಿ ಕೈಗೊಂಡಿರುವ ಕ್ರಮಗಳೇನು?	ಹೌದು, ಸರ್ಕಾರದ ಗಮನಕ್ಕೆ ಬಂದಿದೆ.
ಆ)	ಹೊಸ ಗ್ರಾಮ ಪಂಚಾಯತಿ ಕಟ್ಟಡ ನಿರ್ಮಾಣ ಮಾಡುವ ಪ್ರಸ್ತಾವಣೆಯು ಸರ್ಕಾರದ ಮುಂದೆ ಇದೆಯೇ; ಹಾಗಿದ್ದಲ್ಲಿ, ಯಾವಾಗ ಕಟ್ಟಡ ನಿರ್ಮಾಣ ಮಾಡಲಾಗುವುದು;	ಹೌದು, ಕಟ್ಟಡ ನಿರ್ಮಾಣ ಮಾಡಲು ಮಂಜೂರಾತಿ ಆದೇಶ ನೀಡಲಾಗಿದೆ. (ಲಗತ್ತಿಸಿದೆ)
ಇ)	ಈ ತಾಲ್ಲೂಕಿನ ಗೋಕರ್ಣ ಪಂಚಾಯತ್ ಅನ್ನು ಮೇಲ್ದರ್ಜೆಗೇರಿಸುವ ಪ್ರಸ್ತಾವನೆ ಸರ್ಕಾರದ ಮುಂದೆ ಇದೆಯೇ; ಇದ್ದಲ್ಲಿ, ಯಾವ ಹಂತದಲ್ಲಿದೆ? (ಸಂಪೂರ್ಣ ವಿವರ ನೀಡುವುದು)	ಪ್ರಸ್ತಾವನೆ ಬಂದಿರುವುದಿಲ್ಲ, ಬಂದ ಬಳಿಕ ಪರಿಗಣಿಸಲಾಗುವುದು.

ಸಂ:ಗ್ರಾಅಪ/67/ಗ್ರಾಮೂಸೌ/ಎಲ್ಎ/2018.

(ಕೃಷ್ಣ ಬೈರೇಗೌಡ)
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್,
ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು ಹಾಗೂ
ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಸಚಿವರು

ಕರ್ನಾಟಕ ಸರ್ಕಾರ

ಸಂಖ್ಯೆ: ಆಕುಕ ೨೧೮ ಪಿನ್ಸಿಬಿ ೧೮

ಕರ್ನಾಟಕ ಸರ್ಕಾರದ ಸಚಿವಾಲಯ
ಸುವರ್ಣ ಸೌಧ,
ಬೆಳಗಾವಿ, ದಿನಾಂಕ: 12-12-2018

ಇವರಿಂದ:
ಸರ್ಕಾರದ ಪ್ರಧಾನ ಕಾರ್ಯದರ್ಶಿ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,
ಸುವರ್ಣ ಸೌಧ, ಬೆಳಗಾವಿ.

ಇವರಿಗೆ:
ಕಾರ್ಯದರ್ಶಿ,
ಕರ್ನಾಟಕ ವಿಧಾನ ಸಭೆ,
ಸುವರ್ಣ ಸೌಧ, ಬೆಳಗಾವಿ.

ಮಾನ್ಯರೆ,

ವಿಷಯ:- ಮಾನ್ಯ ಕರ್ನಾಟಕ ವಿಧಾನ ಸಭಾ ಸದಸ್ಯರಾದ ಶ್ರೀ ಜೆ. ಸಿ. ಮಾಧುಸ್ವಾಮಿ. ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 563 ಕ್ಕೆ ಉತ್ತರಿಸುವ ಬಗ್ಗೆ.

*****

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ಕರ್ನಾಟಕ ವಿಧಾನ ಸಭಾ ಸದಸ್ಯರಾದ ಶ್ರೀ ಜೆ. ಸಿ. ಮಾಧುಸ್ವಾಮಿ ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 563 ಕ್ಕೆ ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ದಿನಾಂಕ: 13-12-2018 ರಂದು ಸದನದಲ್ಲಿ ಉತ್ತರಿಸಬೇಕಾಗಿದ್ದು, ಸದರಿ ಪ್ರಶ್ನೆಗೆ ಉತ್ತರದ 350 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಲು ನಿರ್ದೇಶಿತನಾಗಿದ್ದೇನೆ.

ತಮ್ಮ ನಂಬುಗೆಯ,

12/12/2018
(ಕೆ. ನಾರಾಯಣ)
ಸರ್ಕಾರದ ಉಪ ಕಾರ್ಯದರ್ಶಿ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

ಕರ್ನಾಟಕ ವಿಧಾನ ಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:	**563**
ಮಾನ್ಯ ಸದಸ್ಯರ ಹೆಸರು	ಶ್ರೀ ಜೆ.ಸಿ.ಮಾಧುಸ್ವಾಮಿ(ಚಿಕ್ಕನಾಯಕನಹಳ್ಳಿ)
ಉತ್ತರಿಸಬೇಕಾದ ದಿನಾಂಕ	**13.12.2018.**
ಉತ್ತರಿಸಬೇಕಾದ ಸಚಿವರು	ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು

<table>
<tr><th>ಕ್ರ.ಸಂ</th><th>ಪ್ರಶ್ನೆ</th><th>ಉತ್ತರ</th></tr>
<tr><td>(ಅ)</td><td>ರಾಜ್ಯದಲ್ಲಿರುವ ವಿವಿಧ ಆಸ್ಪತ್ರೆಗಳಲ್ಲಿ ಖಾಲಿ ಇರುವ ಪ್ಯಾರಾ ಮೆಡಿಕಲ್ ಸಿಬ್ಬಂದಿಗಳ ಸಂಖ್ಯೆ ಎಷ್ಟು:</td><td>ರಾಜ್ಯದಲ್ಲಿರುವ ವಿವಿಧ ಆಸ್ಪತ್ರೆಗಳಲ್ಲಿ ಖಾಲಿ ಇರುವ ಪ್ಯಾರಾ ಮೆಡಿಕಲ್ ಸಿಬ್ಬಂದಿಗಳ ಸಂಖ್ಯೆ: 9308</td></tr>
<tr><td>(ಆ)</td><td>ಈ ಹುದ್ದೆಗಳನ್ನು ಖಾಲಿ ಇಡಲು ಕಾರಣವೇನು:</td><td>ಸದರಿ ಹುದ್ದೆಗಳು ವಯೋನಿವೃತ್ತಿ, ಸ್ವ-ಇಚ್ಛಾ ನಿವೃತ್ತಿ, ಪದೋನ್ನತಿ ಇಂದ ಖಾಲಿಯಾಗಿರುತ್ತದೆ.</td></tr>
<tr><td>(ಇ)</td><td>ತರಬೇತಿಯಾದ ಬಹಳಷ್ಟು ಯುವಕರು ಹುದ್ದೆಗಾಗಿ ಅಲೆದಾಡುತ್ತಿದ್ದು ಈ ಹುದ್ದೆಗಳನ್ನೇನಾದರು ಹೊರಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲಾಗುವುದೇ:</td><td>ಸರ್ಕಾರದ ಆದೇಶದಂತೆ ಟೆಂಡರ್ ಮೂಲಕ ಹೊರಗುತ್ತಿಗೆ ಆಧಾರದ ಮೇಲೆ ಖಾಲಿ ಇರುವ ಈ ಕೆಳಕಂಡ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ರಾಜ್ಯದ ಎಲ್ಲಾ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ದಿನಾಂಕ:03.06.2017 ರಂದು ಆದೇಶ ನೀಡಲಾಗಿದೆ.
<table>
<tr><th>ಕ್ರ.ಸಂ.</th><th>ಹುದ್ದೆಯ ಹೆಸರು</th><th>ಸಂಖ್ಯೆ</th></tr>
<tr><td>1</td><td>ಫಾರ್ಮಸಿಸ್ಟ್</td><td>510</td></tr>
<tr><td>2</td><td>ಕಿರಿಯ ವೈದ್ಯಕೀಯ ಪ್ರಯೋಗಾಶಾಲಾ ತಂತ್ರಜ್ಞರು</td><td>506</td></tr>
<tr><td>3</td><td>ಎಲೆಕ್ಟ್ರೀಷಿಯನ್</td><td>7</td></tr>
<tr><td>4</td><td>ಸೋಷಿಯಲ್ ವರ್ಕರ್</td><td>9</td></tr>
<tr><td>5</td><td>ಡೆಂಟಲ್ ಮೆಕ್ಯಾನಿಕ್</td><td>5</td></tr>
<tr><td colspan="2">ಒಟ್ಟು</td><td>1037</td></tr>
</table></td></tr>
<tr><td>(ಈ)</td><td>ಬೇರೆ ಕೆಲಸ ಗೊತ್ತಿಲ್ಲದೆ ಇದೇ ಕೆಲಸಕ್ಕೆ ನಿಗಧಿಪಡಿಸಿದ ವಿದ್ಯಾರ್ಹತೆ, ತರಬೇತಿ ಹೊಂದಿರುವವರನ್ನು ಆಸ್ಪತ್ರೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ತುಂಬುವುದು ಉಚಿತವಲ್ಲವೇ:</td><td rowspan="2">ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿಯಿರುವ 5274 ವಿವಿಧ ಅರೆ ವೈದ್ಯಕೀಯ ಹುದ್ದೆಗಳನ್ನು ಖಾಯಂ ಆಗಿ ಭರ್ತಿ ಮಾಡುವ ಬಗ್ಗೆ ಆರ್ಥಿಕ ಇಲಾಖೆಯೊಡನೆ ಸಮಾಲೋಚಿಸಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು.</td></tr>
<tr><td>(ಈ)</td><td>ಈ ಪ್ರಕ್ರಿಯೆಯನ್ನು ಯಾವಾಗ ಆರಂಭಿಸಲಾಗುವುದು?</td></tr>
</table>

ಸಂಖ್ಯೆ: ಆಕುಕ **295** ಪಪ್ಸೀರ **2018**

(ಶಿವಾನಂದ ಎಸ್. ಪಾಟೀಲ್)
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು

ಕರ್ನಾಟಕ ಸರ್ಕಾರ

ಸಂಖ್ಯೆ: ಆಕುಕ 64 ಎಸ್‌ಎಂಎಂ 18

ಕರ್ನಾಟಕ ಸರ್ಕಾರದ ಸಚಿವಾಲಯ
ಸುವರ್ಣ ಸೌಧ,
ಬೆಳಗಾವಿ, ದಿನಾಂಕ: 12-12-2018

ಇವರಿಂದ:
ಸರ್ಕಾರದ ಪ್ರಧಾನ ಕಾರ್ಯದರ್ಶಿ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,
ಸುವರ್ಣ ಸೌಧ, ಬೆಳಗಾವಿ.

ಇವರಿಗೆ:
ಕಾರ್ಯದರ್ಶಿ,
ಕರ್ನಾಟಕ ವಿಧಾನ ಸಭೆ,
ಸುವರ್ಣ ಸೌಧ, ಬೆಳಗಾವಿ.

ಮಾನ್ಯರೆ,

ವಿಷಯ:- ಮಾನ್ಯ ಕರ್ನಾಟಕ ವಿಧಾನ ಸಭಾ ಸದಸ್ಯರಾದ ಶ್ರೀ ನಾರಾಯಣಸ್ವಾಮಿ. ಎಸ್. ಎನ್ ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 1374ಕ್ಕೆ ಉತ್ತರಿಸುವ ಬಗ್ಗೆ.

*****

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ಕರ್ನಾಟಕ ವಿಧಾನ ಸಭಾ ಸದಸ್ಯರಾದ ಶ್ರೀ ನಾರಾಯಣಸ್ವಾಮಿ. ಎಸ್. ಎನ್ ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 1374 ಕ್ಕೆ ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ದಿನಾಂಕ: 13-12-2018 ರಂದು ಸದನದಲ್ಲಿ ಉತ್ತರಿಸಬೇಕಾಗಿದ್ದು, ಸದರಿ ಪ್ರಶ್ನೆಗೆ ಉತ್ತರದ 350 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಲು ನಿರ್ದೇಶಿತನಾಗಿದ್ದೇನೆ.

ತಮ್ಮ ನಂಬುಗೆಯ,

(ಕೆ. ನಾರಾಯಣ) 13/12/2018
ಸರ್ಕಾರದ ಉಪ ಕಾರ್ಯದರ್ಶಿ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

ಕರ್ನಾಟಕ ವಿಧಾನ ಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:	1374
ಮಾನ್ಯ ಸದಸ್ಯರ ಹೆಸರು	ಶ್ರೀ ನಾರಾಯಣಸ್ವಾಮಿ ಎಸ್.ಎನ್. (ಬಂಗಾರಪೇಟೆ)
ಉತ್ತರಿಸಬೇಕಾದ ದಿನಾಂಕ	13-12-2018
ಉತ್ತರಿಸುವ ಸಚಿವರು	ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು

ಕ್ರ.ಸಂ.	ಪ್ರಶ್ನೆ	ಉತ್ತರ
ಅ	ರಾಜ್ಯದಲ್ಲಿ ಕಳೆದ 3 ವರ್ಷಗಳ ಅವಧಿಯಲ್ಲಿ 50 ಹಾಸಿಗೆಗಳಿಂದ 100 ಹಾಸಿಗೆಗೆ ಉನ್ನತೀಕರಿಸಿದ ಆಸ್ಪತ್ರೆಗಳು ಎಷ್ಟು; ಅವು ಯಾವುವು; (ವಿವರ ಒದಗಿಸುವುದು)	ಕಳೆದ ಮೂರು ವರ್ಷದಲ್ಲಿ 50 ರಿಂದ 100 ಹಾಸಿಗೆಗಳಿಗೆ ಯಾವುದೇ ಆಸ್ಪತ್ರೆಗಳನ್ನು ಉನ್ನತೀಕರಿಸಿರುವುದಿಲ್ಲ.
ಆ	ಆಸ್ಪತ್ರೆಗಳ ಉನ್ನತೀಕರಣಕ್ಕೆ ಮಂಜೂರು ಮಾಡಲಾದ ಮೊತ್ತ ಎಷ್ಟು; ಯಾವ ಯಾವ ಯೋಜನೆಗಳಲ್ಲಿ ಈ ಮೊತ್ತವನ್ನು ಮಂಜೂರು ಮಾಡಲಾಗಿದೆ; (ಆಸ್ಪತ್ರೆವಾರು ವಿವರ ನೀಡುವುದು)	ಉದ್ಭವಿಸುವುದಿಲ್ಲ.
ಇ	ಆಸ್ಪತ್ರೆಗಳು ಉನ್ನತೀಕರಣಗೊಂಡು ಮೂಲಭೂತ ಸೌಲಭ್ಯಗಳು ಒದಗಿಸಿ ಹೆಚ್ಚುವರಿ ಸಿಬ್ಬಂದಿಯನ್ನು ನೇಮಿಸಿದ ನಂತರ ಈ ಆಸ್ಪತ್ರೆಗಳನ್ನು ಜಿಲ್ಲಾ ಪಂಚಾಯ್ತಿ ವಲಯದಿಂದ ರಾಜ್ಯ ವಲಯಕ್ಕೆ ವರ್ಗಾಯಿಸಲಾಗಿದೆಯೇ; ವರ್ಗಾಯಿಸಿದ್ದಲ್ಲಿ, ಆದೇಶ ಪ್ರತಿ ಒದಗಿಸುವುದು?	ಉದ್ಭವಿಸುವುದಿಲ್ಲ.

(ಶಿವಾನಂದ ಎಸ್. ಪಾಟೀಲ್)
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು

ಸಂಖ್ಯೆ: ಆಕುಕ 64 ಎಸ್ಎಂಎಂ 2018

ಕರ್ನಾಟಕ ಸರ್ಕಾರ
ಸಣ್ಣ ನೀರಾವರಿ ಮತ್ತು ಅಂರ್ತಜಲ ಅಭಿವೃದ್ಧಿ ಇಲಾಖೆ

ಸಂಖ್ಯೆ: ಸನೀಇ 110 ವಿಸವಿ 2018

ಕರ್ನಾಟಕ ಸರ್ಕಾರದ ಸಚಿವಾಲಯ
ಸುವರ್ಣ ವಿಧಾನಸೌಧ,
ಬೆಳಗಾವಿ, ದಿನಾಂಕ:12.12.2018

ಇಂದ:
ಸರ್ಕಾರದ ಕಾರ್ಯದರ್ಶಿ
ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ
ಸುವರ್ಣ ವಿಧಾನಸೌಧ,
ಬೆಳಗಾವಿ

ಇವರಿಗೆ
ಕಾರ್ಯದರ್ಶಿಗಳು,
ಕರ್ನಾಟಕ ವಿಧಾನ ಸಭೆ ಸಚಿವಾಲಯ
ಸುವರ್ಣ ವಿಧಾನಸೌಧ,
ಬೆಳಗಾವಿ.

ಮಾನ್ಯರೆ

ವಿಷಯ: ಶ್ರೀ ದಿನಕರ್ ಕೇಶವ್ ಶೆಟ್ಟಿ, ಮಾನ್ಯ ವಿಧಾನ ಸಭೆ ಸದಸ್ಯರು ಮಂಡಿಸಿರುವ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:182ಕ್ಕೆ ಉತ್ತರಿಸುವ ಕುರಿತು.

****

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಶ್ರೀ ದಿನಕರ್ ಕೇಶವ್ ಶೆಟ್ಟಿ, ಮಾನ್ಯ ವಿಧಾನ ಸಭೆ ಸದಸ್ಯರು ಮಂಡಿಸಿರುವ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:182ರ ಉತ್ತರದ 350 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಿಕೊಡಲು ನಿರ್ದೇಶಿತನಾಗಿದ್ದೇನೆ.

ತಮ್ಮ ವಿಶ್ವಾಸಿ

(ಬಿ. ಬಾಲಸುಬ್ರಮಣ್ಯ) 14/12/18
ಪದನಿಮಿತ್ತ ಸರ್ಕಾರದ ಅಧೀನ ಕಾರ್ಯದರ್ಶಿ
ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ

ಕರ್ನಾಟಕ ವಿಧಾನ ಸಭೆ

1. ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 182
2. ಸದಸ್ಯರ ಹೆಸರು : ಶ್ರೀ ದಿನಕರ್ ಕೇಶವ್ ಶೆಟ್ಟಿ
3. ಉತ್ತರಿಸಬೇಕಾದ ದಿನಾಂಕ : 13/12/2018
4. ಉತ್ತರಿಸುವ ಸಚಿವರು : ಮಾನ್ಯ ಸಣ್ಣ ನೀರಾವರಿ ಸಚಿವರು.

ಕ್ರ. ಸಂ.	**ಪ್ರಶ್ನೆಗಳು**	**ಉತ್ತರಗಳು**
ಅ	ಕುಮಟಾ ತಾಲ್ಲೂಕು, ಅಳಕೋಡ ಪಂಚಾಯತ್ ಯಾಣ ಭಂಡಾರಿ ಗದ್ದೆಯ ನಾಯಿ ಹೊಳೆಗೆ ಬಾಂದಾರು ಮತ್ತು ಸೇತುವೆ ನಿರ್ಮಾಣ ಮಾಡಿದ್ದಲ್ಲಿ ಕೃಷಿ ಜಮೀನಿಗೆ ಹಾಗೂ ರೈತರಿಗೆ ಅನುಕೂಲ ಆಗುವುದು ಸರ್ಕಾರದ ಗಮನಕ್ಕೆ ಬಂದಿದೆಯೇ;	ಬಂದಿದೆ.
ಆ	ಬಂದಿದ್ದಲ್ಲಿ, ಈ ಸ್ಥಳದಲ್ಲಿ ಬಾಂದಾರು ನಿರ್ಮಾಣ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿದೆಯೇ;	ಕುಮಟಾ ತಾಲ್ಲೂಕು ಅಳಕೋಡ ಪಂಚಾಯತ್ ಯಾಣ ಭಂಡಾರಿ ಗದ್ದೆಯ ನಾಯಿ ಹೊಳೆಯು ಮಳೆಗಾಲದ ಸಮಯದಲ್ಲಿ ಅಪಾಯದ ಮಟ್ಟದಲ್ಲಿ ಹರಿಯುವುದರಿಂದ ನದಿ ಪಾತ್ರದಲ್ಲಿನ ಸುತ್ತಮುತ್ತಲಿನ ಜನರು ಓಡಾಡಲು ತೂಗು ಸೇತುವೆಯನ್ನು ಅನುಸರಿಸಬೇಕಾಗಿದ್ದು ಇದರಿಂದ ಶಾಲಾ-ಕಾಲೇಜು ಮಕ್ಕಳಿಗೆ ಬಹಳಷ್ಟು ತೊಂದರೆಯಾಗಿದೆ. ಈ ಸ್ಥಳದಲ್ಲಿ ಸೇತುವೆ ಸಹಿತ ಬಂದಾರ ನಿರ್ಮಾಣ ಮಾಡಿದಲ್ಲಿ ಮತ್ತಳ್ಳಿ, ಸಂಡಳ್ಳಿ, ಬೆಳ್ಳಂಗಿ, ಮಾಸ್ತಿಬೇಣ ಮತ್ತು ಯಾಣ ಗ್ರಾಮದ ರೈತರಿಗೆ ನೀರಾವರಿ ಸೌಲಭ್ಯದ ಅನುಕೂಲದೊಂದಿಗೆ ಗ್ರಾಮಸ್ಥರ ಓಡಾಟಕ್ಕೆ ಸೌಲಭ್ಯ ಕಲ್ಪಿಸಿದಂತಾಗುತ್ತದೆ. ಅಲ್ಲದೆ, ವ್ಯರ್ಥವಾಗಿ ನೀರು ಚಂಡಿಕಾ ನದಿಯ ಮೂಲಕ ಅಘನಾಶಿನಿ ನದಿ ಸೇರುವುದನ್ನು ತಪ್ಪಿಸಬಹುದಾಗಿದೆ. ಸದರಿ ಕಾಮಗಾರಿಗೆ ರೂ.125.00 ಲಕ್ಷ ವೆಚ್ಚ ತಗಲಬಹುದೆಂದು ಅಂದಾಜಿಸಲಾಗಿದ್ದು, ಅನುದಾನದ ಲಭ್ಯತೆಯನ್ನು ಆಧರಿಸಿ ಕಾಮಗಾರಿಯನ್ನು ಕೈಗೊಳ್ಳಲು ಪರಿಶೀಲಿಸಲಾಗುವುದು.
ಇ	ಹಾಗಿದ್ದಲ್ಲಿ, ಬಾಂದಾರು ಮತ್ತು ಸೇತುವೆ ನಿರ್ಮಾಣ ಕಾಮಗಾರಿಯನ್ನು ಯಾವಾಗ ಪ್ರಾರಂಭಿಸಲಾಗುತ್ತದೆ?	

ಸಂಖ್ಯೆ:ಸನೀಇ 110 ವಿಸವಿ 2018.

(ಸಿ.ಎಸ್. ಪುಟ್ಟರಾಜು)
ಸಣ್ಣ ನೀರಾವರಿ ಸಚಿವರು.

ಕರ್ನಾಟಕ ಸರ್ಕಾರ
ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ

ಸಂಖ್ಯೆ: ಸನೀಇ 126 ವಿಸವಿ 2018

ಕರ್ನಾಟಕ ಸರ್ಕಾರದ ಸಚಿವಾಲಯ
ಸುವರ್ಣ ವಿಧಾನಸೌಧ,
ಬೆಳಗಾವಿ, ದಿನಾಂಕ:12.12.2018

ಇಂದ:
ಸರ್ಕಾರದ ಕಾರ್ಯದರ್ಶಿ
ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ
ಸುವರ್ಣ ವಿಧಾನಸೌಧ,
ಬೆಳಗಾವಿ

ಇವರಿಗೆ
ಕಾರ್ಯದರ್ಶಿಗಳು,
ಕರ್ನಾಟಕ ವಿಧಾನ ಸಭೆ ಸಚಿವಾಲಯ
ಸುವರ್ಣ ವಿಧಾನಸೌಧ,
ಬೆಳಗಾವಿ.

ಮಾನ್ಯರೆ

ವಿಷಯ: ಶ್ರೀ ಎಸ್.ಕುಮಾರ ಬಂಗಾರಪ್ಪ ಮಾನ್ಯ ವಿಧಾನ ಸಭೆ ಸದಸ್ಯರು ಮಂಡಿಸಿರುವ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:988ಕ್ಕೆ ಉತ್ತರಿಸುವ ಕುರಿತು.

****

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಶ್ರೀ ಎಸ್.ಕುಮಾರ ಬಂಗಾರಪ್ಪ ಮಾನ್ಯ ವಿಧಾನ ಸಭೆ ಸದಸ್ಯರು ಮಂಡಿಸಿರುವ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:988ರ ಉತ್ತರದ 350 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಿಕೊಡಲು ನಿರ್ದೇಶಿತನಾಗಿದ್ದೇನೆ.

ತಮ್ಮ ವಿಶ್ವಾಸಿ

(ಬಿ. ಬಾಲಸುಬ್ರಮಣ್ಯ) 12/12/18
ಪದನಿಮಿತ್ತ ಸರ್ಕಾರದ ಅಧೀನ ಕಾರ್ಯದರ್ಶಿ
ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ

ಕರ್ನಾಟಕ ವಿಧಾನ ಸಭೆ

1) ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 988
2) ಸದಸ್ಯರ ಹೆಸರು : ಶ್ರೀ ಎಸ್. ಕುಮಾರ ಬಂಗಾರಪ್ಪ.
3) ಉತ್ತರಿಸಬೇಕಾದ ದಿನಾಂಕ : 13.12.2018.
4) ಉತ್ತರಿಸುವ ಸಚಿವರು : ಸಣ್ಣ ನೀರಾವರಿ ಸಚಿವರು.

ಕ್ರಮ ಸಂಖ್ಯೆ	ಪ್ರಶ್ನೆಗಳು	ಉತ್ತರಗಳು
ಅ	ಸೊರಬ ತಾಲ್ಲೂಕಿನ ಮೂಡಿ ಮತ್ತು ಮೂಗೂರು ಏತ ನೀರಾವರಿ ಯೋಜನೆಗಳನ್ನು ಅನುಷ್ಠಾನ ಮಾಡಲಾಗಿದೆಯೇ	ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಿಂದ ಸೊರಬ ತಾಲ್ಲೂಕಿನ ಮೂಡಿ ಮತ್ತು ಮೂಗೂರು ಏತ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಿರುವುದಿಲ್ಲ. ಸೊರಬ ತಾಲ್ಲೂಕು ಮೂಡಿ ಏತ ನೀರಾವರಿ ಯೋಜನೆಯು 1991-92 ನೇ ಸಾಲಿನಲ್ಲಿ ಅಂದಾಜು ವೆಚ್ಚ ರೂ 12.00 ಕೋಟಿಗಳಲ್ಲಿ ಕೈಗೆತ್ತಿಕೊಳ್ಳಲು ಸರ್ಕಾರದ ಆದೇಶ ಸಂಖ್ಯೆ ಲೋಇ32/ಸನೀಶಿ/90ಬೆಂಗಳೂರು ದಿನಾಂಕ :16-02-1991 ರಂತೆ ಆಡಳಿತಾತ್ಮಕ ಅನುಮೋದನೆ ದೊರೆತಿರುತ್ತದೆ. ಸದರಿ ಯೋಜನೆಗೆ ಆಯವ್ಯಯಗಳಲ್ಲಿ ಅನುದಾನ ಲಭ್ಯವಾಗದ ಕಾರಣ ಕಾಮಗಾರಿಯನ್ನು ಕೈಗೆತ್ತಿಕೊಂಡಿರುವುದಿಲ್ಲ. ಸೊರಬ ತಾಲ್ಲೂಕು ಮೂಗೂರು ಏತ ನೀರಾವರಿ ಯೋಜನೆ ಹಾಗೂ ಬ್ರಿಡ್ಜ್ ಕಂ ಬ್ಯಾರೇಜ್ ಕಾಮಗಾರಿ 1991-92ನೇ ಸಾಲಿನಲ್ಲಿ ಅಂದಾಜು ಮೊತ್ತ ರೂ.7.50ಕೋಟಿಗಳಿಗೆ ಕೈಗೆತ್ತಿಕೊಳ್ಳಲು ಸರ್ಕಾರದ ಆದೇಶ ಸಂ: ಲೋಇ31/ಸನೀಶಿ/91ಬೆಂಗಳೂರು ದಿನಾಂಕ :16-02-1991 ರಂತೆ ಆಡಳಿತಾತ್ಮಕ ಅನುಮೋದನೆ ದೊರೆತಿರುತ್ತದೆ. ಈ ಕಾಮಗಾರಿಯನ್ನು ತ್ವರಿತವಾಗಿ ಕೈಗೆತ್ತಿಕೊಳ್ಳಲು ಸ್ಥಳೀಯ ರೈತರು ಹಾಗೂ ಜನತೆ ಒತ್ತಾಯಿಸಿರುವುದಲ್ಲದೆ ಮಾನ್ಯ ಸಣ್ಣ ನೀರಾವರಿ ಸಚಿವರು ದಿ:25-11-1999 ಮತ್ತು

		19-10-2000 ರಂದು ಜರುಗಿದ ಸಭೆಗಳಲ್ಲಿ ಸೂಚಿಸಿರುವುದರಿಂದ ಲಭ್ಯವಿರುವ ಅನುದಾನ ಆಧರಿಸಿ ಮೂಲ ಅಂದಾಜಿನಲ್ಲಿ ಅಳವಡಿಸಿರುವ ಮೂಗೂರು ಗ್ರಾಮದ ಬಳಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಕಾಮಗಾರಿಯನ್ನು ಮಾತ್ರ ಟೆಂಡರ್ ಮುಖೇನ ಕೈಗೊಳ್ಳಲು ಕೆಲವು ಷರತ್ತುಗಳೊಂದಿಗೆ ಮೂಗೂರು ಗ್ರಾಮದ ಬಳಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಂಡು ಭೌತಿಕವಾಗಿ ಪೂರ್ಣಗೊಳಿಸಲಾಗಿದೆ.
ಆ	ಅನುಷ್ಠಾನವಾಗದಿದ್ದಲ್ಲಿ ಅನುಷ್ಠಾನ ಮಾಡಲು ಸರ್ಕಾರ ಯಾವ ಕ್ರಮ ತೆಗೆದುಕೊಳ್ಳಲಾಗಿದೆ:	ಸೊರಬ ತಾಲ್ಲೂಕಿನ ಮೂಡಿ ಮತ್ತು ಮೂಗೂರು ಏತ ನೀರಾವರಿ ಯೋಜನೆಗಳ ಕಾಮಗಾರಿಗಳನ್ನು ಮಧ್ಯಮ ಮತ್ತು ಬೃಹತ್ ನೀರಾವರಿ ಇಲಾಖೆಯಿಂದ ಕೈಗೆತ್ತಿಕೊಳ್ಳುವ ಕುರಿತು ಮಾನ್ಯ ಶಾಸಕರು, ಸೊರಬ ಕ್ಷೇತ್ರ, ವ್ಯವಸ್ಥಾಪಕ ನಿರ್ದೇಶಕರು, ಕನೀನಿನಿ, ಬೆಂಗಳೂರು ಮತ್ತು ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಸಣ್ಣ ನೀರಾವರಿ ವಿಭಾಗ, ಶಿವಮೊಗ್ಗ ಇವರುಗಳು ದಿನಾಂಕ 01.08.2018 ರಂದು ಸಭೆ ನಡೆಸಿ ಚರ್ಚಿಸಿರುತ್ತಾರೆ.
ಇ	ಈ ಕಾಮಗಾರಿಗಳನ್ನು ಮಧ್ಯಮ ಮತ್ತು ಬೃಹತ್ ನೀರಾವರಿ ಇಲಾಖೆಗೆ ಹಸ್ತಾಂತರಿಸಲು ಕ್ರಮ ತೆಗೆದುಕೊಳ್ಳಲಾಗಿದೆಯೇ:	ವ್ಯವಸ್ಥಾಪಕ ನಿರ್ದೇಶಕರು, ಕನೀನಿನಿ, ಬೆಂಗಳೂರು ಇವರ ಅಭಿಪ್ರಾಯವನ್ನು ನಿರೀಕ್ಷಿಸಲಾಗುತ್ತಿದೆ.
ಈ	ಹಾಗಿದ್ದಲ್ಲಿ ಹಸ್ತಾಂತರ ಪ್ರಕ್ರಿಯೆ ಯಾವ ಹಂತದಲ್ಲಿದೆ?	ಹಸ್ತಾಂತರ ಪ್ರಕ್ರಿಯೆ ಕರಿತು ಮಧ್ಯಮ ಮತ್ತು ಬೃಹತ್ ನೀರಾವರಿ ಇಲಾಖೆಯ ಅಭಿಪ್ರಾಯ ನಿರೀಕ್ಷಿಸಲಾಗುತ್ತಿದೆ.

ಸಂಖ್ಯೆ: ಸನೀಇ 126 ವಿಸವಿ 2018.

(ಸಿ.ಎಸ್ ಪುಟ್ಟರಾಜು)
ಸಣ್ಣ ನೀರಾವರಿ ಸಚಿವರು.

ಕರ್ನಾಟಕ ಸರ್ಕಾರ
ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ

ಸಂಖ್ಯೆ: ಸನೀಇ 172 ವಿಸವಿ 2018

ಕರ್ನಾಟಕ ಸರ್ಕಾರದ ಸಚಿವಾಲಯ
ಸುವರ್ಣ ವಿಧಾನಸೌಧ,
ಬೆಳಗಾವಿ, ದಿನಾಂಕ:12.12.2018

ಇಂದ:
ಸರ್ಕಾರದ ಕಾರ್ಯದರ್ಶಿ
ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ
ಸುವರ್ಣ ವಿಧಾನಸೌಧ,
ಬೆಳಗಾವಿ

ಇವರಿಗೆ
ಕಾರ್ಯದರ್ಶಿಗಳು,
ಕರ್ನಾಟಕ ವಿಧಾನ ಸಭೆ ಸಚಿವಾಲಯ
ಸುವರ್ಣ ವಿಧಾನಸೌಧ,
ಬೆಳಗಾವಿ.

ಮಾನ್ಯರೆ

ವಿಷಯ: ಶ್ರೀ ಎಂ. ಎಸ್. ಸೋಮಲಿಂಗಪ್ಪ, ಮಾನ್ಯ ವಿಧಾನ ಸಭೆ ಸದಸ್ಯರು ಮಂಡಿಸಿರುವ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:1392ಕ್ಕೆ ಉತ್ತರಿಸುವ ಕುರಿತು.

****

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಶ್ರೀ ಎಂ. ಎಸ್. ಸೋಮಲಿಂಗಪ್ಪ, ಮಾನ್ಯ ವಿಧಾನ ಸಭೆ ಸದಸ್ಯರು ಮಂಡಿಸಿರುವ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:1392ರ ಉತ್ತರದ 350 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಿಕೊಡಲು ನಿರ್ದೇಶಿತನಾಗಿದ್ದೇನೆ.

ತಮ್ಮ ವಿಶ್ವಾಸಿ

(ಬಿ. ಬಾಲಸುಬ್ರಮಣ್ಯ) 12/12/18
ಪದನಿಮಿತ್ತ ಸರ್ಕಾರದ ಅಧೀನ ಕಾರ್ಯದರ್ಶಿ
ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ

<u>ಕರ್ನಾಟಕ ವಿಧಾನ ಸಭೆ</u>

1. ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 1392
2. ಸದಸ್ಯರ ಹೆಸರು : ಶ್ರೀ ಎಂ.ಎಸ್. ಸೋಮಲಿಂಗಪ್ಪ
3. ಉತ್ತರಿಸಬೇಕಾದ ದಿನಾಂಕ : 13.12.2018
4. ಉತ್ತರಿಸುವ ಸಚಿವರು : ಮಾನ್ಯ ಸಣ್ಣ ನೀರಾವರಿ ಸಚಿವರು.

ಕ್ರ.ಸಂ	ಪ್ರಶ್ನೆಗಳು:	ಉತ್ತರಗಳು:
ಅ	ಸಿರುಗುಪ್ಪ ಮಧ್ಯ ಭಾಗದಲ್ಲಿ ಹರಿದು ಹೋಗಿರುವ ವೇದಾವತಿ ನದಿಗೆ ಬಲಕುಂದಿ ಮತ್ತು ಮುದೇನೂರು ಮಧ್ಯ ನದಿಗೆ ಅಡ್ಡಲಾಗಿ ಸೇತುವೆ ಹಾಗೂ ಬ್ಯಾರೇಜ್ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ;	ಬಂದಿದೆ.
ಆ	ಹಾಗಿದ್ದಲ್ಲಿ, ವೇದಾವತಿ ನದಿಗೆ ಬಲಕುಂದಿ ಮತ್ತು ಮುದೇನೂರು ಮಧ್ಯ ನದಿಗೆ ಅಡ್ಡಲಾಗಿ ಸೇತುವೆ ಹಾಗೂ ಬ್ಯಾರೇಜ್ ನಿರ್ಮಿಸಲು ಸಲ್ಲಿಸಿರುವ ಪ್ರಸ್ತಾವನೆಯನ್ನು ಸರ್ಕಾರವು ಪರಿಗಣಿಸಿದೆಯೇ?	ಸಿರುಗುಪ್ಪ ಮಧ್ಯ ಭಾಗದಲ್ಲಿ ಹರಿದು ಹೋಗಿರುವ ವೇದಾವತಿ ನದಿಗೆ ಬಲಕುಂದಿ ಮತ್ತು ಮುದೇನೂರು ಗ್ರಾಮಗಳ ಮಧ್ಯೆ ವೇದಾವತಿ ನದಿಗೆ ಅಡ್ಡಲಾಗಿ ಸೇತುವೆ ಸಹಿತ ಬ್ಯಾರೇಜ್ ನಿರ್ಮಾಣಕ್ಕಾಗಿ ರೂ.1800.00 ಲಕ್ಷಗಳು ವೆಚ್ಚವಾಗುವುದೆಂದು ಅಂದಾಜಿಸಲಾಗಿದೆ. ತಾಂತ್ರಿಕ ಶಕ್ಯತೆ ಹಾಗೂ ಅನುದಾನದ ಲಭ್ಯತೆಯನುಸಾರ ಕಾಮಗಾರಿಯನ್ನು ಕೈಗೊಳ್ಳಲು ಪರಿಶೀಲಿಸಲಾಗುವುದು.

ಕಡತ ಸಂಖ್ಯೆ: ಸನೀಇ 172 ವಿಸವಿ 2018

(ಸಿ.ಎಸ್. ಪುಟ್ಟರಾಜು)
ಸಣ್ಣ ನೀರಾವರಿ ಸಚಿವರು.

ಕರ್ನಾಟಕ ಸರ್ಕಾರ

ಸಂಖ್ಯೆ:ಜಸಂಇ 57 ಡಬ್ಲ್ಯೂಬಿಎಂ 2018

ಕರ್ನಾಟಕ ಸರ್ಕಾರದ ಸಚಿವಾಲಯ,
ವಿಕಾಸ ಸೌಧ,
ಬೆಂಗಳೂರು, ದಿನಾಂಕ:12/12/2018

ಇಂದ:

ಸರ್ಕಾರದ ಕಾರ್ಯದರ್ಶಿಗಳು,
ಜಲಸಂಪನ್ಮೂಲ ಇಲಾಖೆ,
ಬೆಂಗಳೂರು.

ಇವರಿಗೆ:

ಕಾರ್ಯದರ್ಶಿಗಳು,
ಕರ್ನಾಟಕ ವಿಧಾನಸಭೆ
ಸುವರ್ಣಸೌಧ, ಬೆಳಗಾವಿ.

ಮಾನ್ಯರೆ,

ವಿಷಯ:- ಕರ್ನಾಟಕ ವಿಧಾನ ಸಭೆ ಸದಸ್ಯರಾದ ಶ್ರೀಮತಿ ಲಕ್ಷ್ಮಿ ಆರ್. ಹೆಬ್ಬಾಳ್ಕರ್ (ಬೆಳಗಾವಿ ಗ್ರಾಮಾಂತರ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 944ಕ್ಕೆ ಉತ್ತರ ನೀಡುವ ಬಗ್ಗೆ.

***

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಕರ್ನಾಟಕ ವಿಧಾನ ಸಭೆ ಸದಸ್ಯರಾದ ಶ್ರೀಮತಿ ಲಕ್ಷ್ಮಿ ಆರ್. ಹೆಬ್ಬಾಳ್ಕರ್ (ಬೆಳಗಾವಿ ಗ್ರಾಮಾಂತರ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 944ಕ್ಕೆ ದಿನಾಂಕ:13.12.2018 ರಂದು ಮಾನ್ಯ ಜಲಸಂಪನ್ಮೂಲ ಸಚಿವರು ಉತ್ತರಿಸಬೇಕಾಗಿದ್ದು, ಸದರಿ ಪ್ರಶ್ನೆಗೆ ಉತ್ತರಗಳನ್ನು ಸಿದ್ಧಪಡಿಸಿ 350 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಿಕೊಡಲಾಗಿದೆ.

ತಮ್ಮ ವಿಶ್ವಾಸಿ,

(ಶ್ರೀಹರಿ ಎಸ್.ಆರ್.)
ಸರ್ಕಾರದ ಅಧೀನ ಕಾರ್ಯದರ್ಶಿ(ತಾಂತ್ರಿಕ-1)
ಜಲ ಸಂಪನ್ಮೂಲ ಇಲಾಖೆ

ಕರ್ನಾಟಕ ವಿಧಾನ ಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 944

ಸದಸ್ಯರ ಹೆಸರು : ಶ್ರೀಮತಿ ಲಕ್ಷ್ಮೀ ಆರ್. ಹೆಬ್ಬಾಳ್ಕರ್ (ಬೆಳಗಾಂ ಗ್ರಾಮಾಂತರ)

ಉತ್ತರಿಸುವ ದಿನಾಂಕ : 13.12.2018

ಉತ್ತರಿಸುವ ಸಚಿವರು : ಜಲ ಸಂಪನ್ಮೂಲ ಸಚಿವರು

ಕ್ರಮ ಸಂಖ್ಯೆ:	ಪ್ರಶ್ನೆ	ಉತ್ತರ
ಅ)	ಮಹದಾಯಿ ನದಿಯನ್ನು ಮಲಪ್ರಭಾ ನದಿಗೆ ಜೋಡಿಸುವ ಹಾಗೂ ಅನುಷ್ಠಾನಗೊಳಿಸುವ ಪ್ರಸ್ತಾವನೆ ಯಾವ ಹಂತದಲ್ಲಿದೆ (ಸಂಪೂರ್ಣ ಮಾಹಿತಿ ಒದಗಿಸುವುದು)	ದಿನಾಂಕ:14.08.2018 ರಂದು ಮಾನ್ಯ ಮಹಾದಾಯಿ ನ್ಯಾಯಾಧೀಕರಣವು ಮೂರು ರಾಜ್ಯಗಳಿಗೆ ನೀರಿನ ಹಂಚಿಕೆ ಮಾಡಿ ಅಂತಿಮ ತೀರ್ಪನ್ನು ಪ್ರಕಟಿಸಿದ್ದು, ಮಹದಾಯಿ ನ್ಯಾಯಾಧೀಕರಣದ ತೀರ್ಪಿನ ಪ್ರಕಾರ ಕರ್ನಾಟಕ ರಾಜ್ಯಕ್ಕೆ 13.42 ಟಿ.ಎಂ.ಸಿ. ನೀರಿನ ಹಂಚಿಕೆಯನ್ನು ಮಾಡಿರುತ್ತದೆ. ನ್ಯಾಯಾಲಯದ ತೀರ್ಪಿನ ಅನ್ವಯ ಮಾಡಲಾದ ನೀರಿನ ಹಂಚಿಕೆಯ ಅನುಗುಣವಾಗಿ ಯೋಜನಾವಾರು ವಿವರವಾದ ಯೋಜನಾ ವರದಿ (ಡಿ.ಪಿ.ಆರ್.) ತಯಾರಿಸುವ ಕಾರ್ಯ ಪ್ರಗತಿಯಲ್ಲಿದೆ.
ಆ)	ಕಳಸಾ ಬಂಡೂರಿ ಯೋಜನೆಯ ಅನುಷ್ಠಾನ ಯಾವ ಹಂತದಲ್ಲಿದೆ; ಈ ವಿಷಯದಲ್ಲಿ ಸರ್ಕಾರ ಕೈಗೊಂಡಿರುವ ಕಾರ್ಯಗಳೇನು (ಸಂಪೂರ್ಣ ವಿವರ ನೀಡುವುದು)?	ಕಳಸಾ ನಾಲಾ ಯೋಜನೆಯ ಅಂತರ್ ಜೋಡಣೆಯ ಕಾಮಗಾರಿಯನ್ನು ಅರಣ್ಯೇತರ ಪ್ರದೇಶದಲ್ಲಿ 2006ರಲ್ಲಿ ಆರಂಭಿಸಲಾಗಿತ್ತು, ಸದರಿ ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿದೆ. ಕಳಸಾ ನಾಲಾ ಮತ್ತು ಬಂಡೂರಿ ನಾಲಾ ಯೋಜನೆಗಳಿಗೆ ಒಟ್ಟು 7.65 ಟಿ.ಎಂ.ಸಿ. ನೀರಿನ ಹಂಚಿಕೆಯ ಬೇಡಿಕೆಯನ್ನು ನ್ಯಾಯಾಧೀಕರಣಕ್ಕೆ ಸಲ್ಲಿಸಲಾಗಿತ್ತು. ಮಹದಾಯಿ ನ್ಯಾಯಾಧೀಕರಣವು ಕಳಸಾ ನಾಲಾ ಯೋಜನೆಗೆ 1.72 ಟಿ.ಎಂ.ಸಿ. ಹಾಗೂ ಬಂಡೂರಿ ನಾಲಾ ಯೋಜನೆಗೆ 2.18 ಟಿ.ಎಂ.ಸಿ. ನೀರಿನ ಹಂಚಿಕೆ ಮಾಡಿದೆ. ಗೆಜೆಟ್ ನೋಟಿಫಿಕೇಷನ್ ಆಗಿರುವುದಿಲ್ಲ. ಇದಲ್ಲದೇ ಸದರಿ ತೀರ್ಪಿನ ಅಂಶಗಳ ಕುರಿತು ಸರ್ವೋಚ್ಚ ನ್ಯಾಯಾಲಯಕ್ಕೆ ದಿನಾಂಕ:12/11/2018ರಂದು ವಿಶೇಷ ಅನುಮತಿ ಅರ್ಜಿ ಸಲ್ಲಿಸಲಾಗಿದೆ. ಹಾಗೂ Inter State river Dispute Act 5(3)ಅಡಿಯಲ್ಲಿ ಸಹ ನ್ಯಾಯಾಧೀಕರಣದ ಮುಂದೆ ದಿನಾಂಕ:13.11.2018 ರಂದು ಅರ್ಜಿಯನ್ನು Clarification, Explanation & Guidance ದಾಖಲಿಸಲಾಗಿರುತ್ತದೆ. ರಾಜ್ಯದ ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿರುವ ವಿಶೇಷ ಅನುಮತಿ ಅರ್ಜಿ ಮತ್ತು ನ್ಯಾಯಾಧೀಕರಣಕ್ಕೆ ಸಲ್ಲಿಸಿರುವ Clarification, Explanation & Guidance ಸಂಬಂಧವಾಗಿ ಸಲ್ಲಿಸಿರುವ ಅರ್ಜಿ ಇವುಗಳಲ್ಲಿನ ರಾಜ್ಯದ ಹಕ್ಕನ್ನು ಕಾಯ್ದಿರಿಸಿಕೊಂಡು(without prejudices) ನ್ಯಾಯಾಧೀಕರಣ ತೀರ್ಪನ್ನು ಗೆಜೆಟ್ ಪ್ರಕಟಣೆ ಮಾಡುವಂತೆ ಕೇಂದ್ರ ಸರ್ಕಾರವನ್ನು ದಿನಾಂಕ:29/11/2018 ಮತ್ತು 13/10/2018ರಲ್ಲಿ ಕೋರಿರುತ್ತದೆ. ಪ್ರಕಟಿತ ತೀರ್ಪಿಗೆ ಕೇಂದ್ರ ಸರಕಾರವು Gazette Notification ಹೊರಡಿಸಿದ ನಂತರ ಕಳಸಾ-ಬಂಡೂರಿ ಯೋಜನೆಯ ಅನುಷ್ಠಾನ ಕುರಿತು ಮುಂದಿನ ಕ್ರಮ ಜರುಗಿಸಬಹುದಾಗಿದೆ.

ಸಂಖ್ಯೆ: ಜಸಂಇ 57 ಡಬ್ಲ್ಯೂಬಿಎಂ 2018

(ಡಿ.ಕೆ. ಶಿವಕುಮಾರ್)
ಜಲ ಸಂಪನ್ಮೂಲ ಸಚಿವರು

ಯೋಜಿಸಲಾದಅಣೆಕಟ್ಟಿನಜಲಾನಯನ ಪ್ರದೇಶವು 25.50 ಚ.ಕಿ.ಮೀ ಇದ್ದುಒಟ್ಟು 403 ಹೆಕ್ಟೇರಜಮೀನುಅಗತ್ಯವಾಗಿರುತ್ತದೆ. ಇದರಲ್ಲಿ 258 ಹೆಕ್ಟೇರಜಮೀನುರಕ್ಷಿತಅರಣ್ಯ ಪ್ರದೇಶದಲ್ಲಿ ಬರುತ್ತಿರುವದರಿಂದ ಸದರಿಅರಣ್ಯ ಪ್ರದೇಶದ ಬಿಡುಗಡೆಗಾಗಿ ಪ್ರಸ್ತಾವನೆಯನ್ನುಕೇಂದ್ರ ಸರಕಾರದಅರಣ್ಯ ಮತ್ತು ಪರಿಸರ ಇಲಾಖೆಗೆ ಸಲ್ಲಿಸಲಾಗಿರುತ್ತದೆ.

2.2 ಮಲಪ್ರಭಾ ನದಿಯಜಲಾನಯನ ಪ್ರದೇಶದಲ್ಲಿ ನೀರಿನಕೊರತೆಉಂಟಾದಕಾರಣ ಈ ಯೋಜನೆಯ ನೀರಿನ ಹಂಚಿಕೆ ಪ್ರಮಾಣ 44.00 ಟಿ.ಎಂ.ಸಿ. ರಿಂದ 27.00 ಟಿ.ಎಂ.ಸಿ. ಗೆ ಇಳಿದಿದ್ದರಿಂದ ಕರ್ನಾಟಕ ಸರಕಾರವು ಕಳಸಾ ಕೂಡುಕಾಲುವೆಯಕಾಮಗಾರಿಯನ್ನು ಸರ್ಕಾರದಅಧಿಸೂಚನೆ ಸಂ:WRD/36/2006, Date:15/03/2007 ಅಡಿ ಅರಣ್ಯೇತರ ಪ್ರದೇಶದಲ್ಲಿ ಕೈಗೊಳ್ಳಲು ಅನುಮೋದನೆ ನೀಡಿತು. ಈ ಅನುಮೋದನೆಯಂತೆ ಕಳಸಾ ಕೂಡುಕಾಲುವೆಯ ಕೆಲಸವನ್ನು ಮೊದಲುತುಂಡುಗುತ್ತಿಗೆಆಧಾರದ ಮೇಲೆ ತದನಂತರಟೆಂಡರ್ಆಧಾರದ ಮೇಲೆ ವಹಿಸಲಾಯಿತು. ಈ ಕೆಲಸ ನಿರ್ವಹಣೆಯಲ್ಲಿ ಅನೇಕ ತಾಂತ್ರಿಕ ಸಮಸ್ಯೆಗಳು ಹಾಗೂ ಮಣ್ಣು ಸಡಿಲ (loose soil)ಗುಣಧರ್ಮದಿಂದಕೂಡಿರುವಕಾರಣಅಲ್ಲದೇ ವರ್ಷದಲ್ಲಿ ಕೇವಲ 4 ತಿಂಗಳ ಕಾಲಾವಧಿ ಮಾತ್ರ ನಿವ್ವಳ ಕೆಲಸ ಮಾಡಲುದೊರೆಯುವಕಾರಣ ಕೆಲಸದ ಪ್ರಗತಿಗೆಅಡ್ಡಿಉಂಟಾಗಿರುತ್ತದೆ. ಈಗ ಈ ಕೆಲಸ ಮುಕ್ತಾಯದ ಹಂತದಲ್ಲಿದೆ.

2.3 ಈ ಕಳಸಾ ಕೂಡುಕಾಲುವೆಯಒಟ್ಟುಉದ್ದವು 5.15 ಕಿ.ಮೀ. ಇದ್ದು, ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿದ್ದು, ಇಲ್ಲಿಯವರೆಗೆ ಈ ಕೆಲಸಕ್ಕೆ ರೂ. 250.54 ಕೋಟಿ ವೆಚ್ಚವಾಗಿರುತ್ತದೆ. ಸದರಿಕಾಲುವೆಯಲ್ಲಿ 4 ಇನ್‌ಲೆಟ್‌ಗಳು ಬರುತ್ತಿವೆ,

2.4 ಈ ಯೋಜನೆಯಅಣೆಕಟ್ಟಿನ ನಿರ್ಮಾಣದ ಸ್ಥಳವು ಕಾಯ್ದಿಟ್ಟಅರಣ್ಯ ಪ್ರದೇಶದಲ್ಲಿ ಬರುವುದರಿಂದಕೇಂದ್ರ ಸರ್ಕಾರದ ಸಿ.ಡಬ್ಲ್ಯೂ.ಸಿ. ಇಲಾಖೆ ಹಾಗೂ ಅರಣ್ಯ ಇಲಾಖೆಗಳ ಅನುಮೋದನೆದೊರೆತ ನಂತರ ಪೂರ್ಣ ಪ್ರಮಾಣದಲ್ಲಿಅಣೆಕಟ್ಟಿನ ಹಾಗೂ ಇತರಎಲ್ಲ ಕಾಮಗಾರಿಗಳನ್ನು ಪ್ರಾರಂಭಿಸಲಾಗುವುದು.

2.5 ದಿನಾಂಕ:17.08.2017ರಂದು ಮಾನ್ಯ ಸರ್ವೋಚ್ಚ ನ್ಯಾಯಾಲಯಆದೇಶ"Learned counsel for the State of Karnataka says that no construction is going on in the forest area in question i.e. Kalasa-Bhandura project and that no construction will be carried out" ರನ್ವಯಕಳಸಾ-ಬಂಡೂರಿಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿದೆ.

3. ಬಂಡೂರ ನಾಲಾ ತಿರುವುಯೋಜನೆ:

3.1 ಈ ಯೋಜನೆಯುಖಾನಾಪೂರತಾಲೂಕಿನ ನೆರಸೆಗ್ರಾಮದ ಹತ್ತಿರ ಪಶ್ಚಿಮಾಭಿಮುಖವಾಗಿ ಹರಿದು ಗೋವಾ ರಾಜ್ಯಕ್ಕೆ ಸೇರುವ ಬಂಡೂರ ಹಳ್ಳಕ್ಕೆ ಅಣೆಕಟ್ಟು ನಿರ್ಮಿಸಿ ಬಂಡೂರಜಲಾಶಯದಿಂದಕೂಡು ಕಾಲುವೆ ನಿರ್ಮಿಸಿ ನೀರನ್ನು ಮಲಪ್ರಭಾ ನದಿಗೆ ತಿರುಗಿಸುವಯೋಜನೆಯಾಗಿರುತ್ತದೆ. ಈ ಯೋಜನೆಯಿಂದ 4.00 ಟಿ.ಎಂ.ಸಿ ನೀರನ್ನು ಪಡೆಯಲುಯೋಜಿಸಲಾಗಿದೆ. ಸದರಿಯೋಜನೆಗೆಕರ್ನಾಟಕ ಸರ್ಕಾರವು ದಿನಾಂಕ:22.08.2000ರಂದು ರೂ.49.20 ಕೋಟಿಗಳಿಗೆ ಆಡಳಿತಾತ್ಮಕ ಅನುಮೋದನೆಯನ್ನು ನೀಡಲಾಗಿದೆ. ಈ ಯೋಜನೆಗೆಒಟ್ಟು 402.51 ಹೆಕ್ಟೇರಜಮೀನುಅವಶ್ಯಕವಾಗಿದ್ದು, ಇದರಲ್ಲಿ 242.51 ಹೆಕ್ಟೇರಜಮೀನುರಕ್ಷಿತಅರಣ್ಯ ಪ್ರದೇಶದಲ್ಲಿ ಬರುತ್ತದೆ. 242.51 ಹೆ. ಅರಣ್ಯ ಪ್ರದೇಶದ ಬಿಡುಗಡೆಗಾಗಿ ಪ್ರಸ್ತಾವನೆಯನ್ನುಕೇಂದ್ರ ಸರ್ಕಾರದಅರಣ್ಯ

ಅನುಬಂಧ–1

ಮಾನ್ಯ ವಿಧಾನ ಸಭೆಯ ಸದಸ್ಯರಾದ ಶ್ರೀಮತಿ.ಲಕ್ಷ್ಮೀಆರ್. ಹೆಬ್ಬಾಳ್ಕರ್ (ಬೆಳಗಾಂ ಗ್ರಾಮಾಂತರ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:944 ಕ್ಕೆ ಮಹದಾಯಿಕಣಿವೆತಿರುವುಯೋಜನೆಕುರಿತು ಸಂಕ್ಷಿಪ್ತಟಿಪ್ಪಣಿ.

ಮಹಾದಾಯಿಕಣಿವೆತಿರುವುಯೋಜನೆಕುರಿತುಟಿಪ್ಪಣಿ

1. ಮಹಾದಾಯಿ ನದಿ:

1.1 ಮಹಾದಾಯಿ ನದಿಯು ಪಶ್ಚಿಮ ಘಟ್ಟದಲ್ಲಿ ಪಶ್ಚಿಮಾಭಿಮುಖವಾಗಿ ಹರಿಯುವಅಂತರರಾಜ್ಯ ನದಿಯಾಗಿದ್ದು, ಈ ನದಿಯ ಮೂಲ ಕರ್ನಾಟಕದಖಾನಾಪೂರತಾಲೂಕಿನದೇಗಾಂಗ್ರಾಮದಲ್ಲಿದೆ. ಮಹಾದಾಯಿ ನದಿಯುಅರಬ್ಬಿ ಸಮುದ್ರ ಸೇರುವ ಮೊದಲುಕರ್ನಾಟಕದಲ್ಲಿ 35 ಕಿ.ಮೀ. ಮತ್ತುಗೋವಾದಲ್ಲಿ 82 ಕಿ.ಮೀ. ಹರಿಯುತ್ತದೆ. ಮಹಾದಾಯಿ ನದಿಯುಒಟ್ಟು 2032 ಚದರ ಕಿ.ಮೀ.ನಷ್ಟು ಜಲಾನಯನ ಪ್ರದೇಶ ಹೊಂದಿದ್ದುಇದರಲ್ಲಿಕರ್ನಾಟಕರಾಜ್ಯದಲ್ಲಿ 375 ಚದರ ಕಿ.ಮೀ. ಮಹಾರಾಷ್ಟ್ರರಾಜ್ಯದಲ್ಲಿ 77 ಚದರ ಕಿ.ಮೀ. ಮತ್ತುಗೋವಾದಲ್ಲಿ 1580 ಚ.ಕಿ.ಮೀ. ಪ್ರದೇಶಇರುತ್ತದೆ.

1.2 ಕೇಂದ್ರ ಜಲ ಆಯೋಗವು(CWC) ನಡೆಸಿರುವ ಅಧ್ಯಯನದ ವರದಿಯಲ್ಲಿ ಶೇ.75ರ ಅವಲಂಬನೆಯಲ್ಲಿ ಈ ನದಿಯ ನೀರಿನ ಇಳುವರಿ (Yield) 199.60 ಟಿ.ಎಂ.ಸಿ. ಮತ್ತು ಶೇ.50ರ ಅವಲಂಬನೆಯಲ್ಲಿ 220 ಟಿ.ಎಂ.ಸಿ. ಎಂದುಅಂದಾಜಿಸಲಾಗಿದೆ. ಸದರಿ ಪ್ರಮಾಣದಲ್ಲಿಕರ್ನಾಟಕರಾಜ್ಯದಜಲಾನಯನ ಪ್ರದೇಶವು ಶೇ.75ರ ಅವಲಂಬನೆಯಲ್ಲಿ 44.15 ಟಿ.ಎಂ.ಸಿ. ಮತ್ತು ಶೇ.50ರ ಅವಲಂಬನೆಯಲ್ಲಿ 52.60 ಟಿ.ಎಂ.ಸಿ. ನೀರಿನ ಪ್ರಮಾಣವನ್ನುಅಂಶದಾನ(Contribute) ಮಾಡುತ್ತದೆ. ಪ್ರಸ್ತುತವಾಗಿಅತ್ಯಲ್ಪ ಪ್ರಮಾಣ ಹೊರತುಪಡಿಸಿ, ಒಟ್ಟಾರೆ ಹರಿವು ಸುಮಾರು 200 ಟಿ.ಎಂ.ಸಿ. ಯಷ್ಟು ನೀರುಯಾವುದೇ ರಾಜ್ಯಗಳು ಬಳಸದೇ ಅನುಪಯುಕ್ತವಾಗಿ ಹರಿದುಅರಬ್ಬಿ ಸಮುದ್ರವನ್ನು ಸೇರುತ್ತಿದೆ.

1.3 ಮಹಾದಾಯಿ ನದಿಯ ಉಪನದಿಗಳಾದ ಕಳಸಾ ಮತ್ತು ಬಂಡೂರಿ ನಾಲೆಗಳಿಂದ ಕ್ರಮವಾಗಿ 3.56 ಟಿ.ಎಂ.ಸಿ. ಮತ್ತು 4 ಟಿ.ಎಂ.ಸಿ. ನೀರನ್ನು ಮಲಪ್ರಭಾ ನದಿಗೆ ತಿರುವುಗೊಳಿಸಲು ಕಳಸಾ–ಬಂಡೂರಿ ನಾಲಾ ಯೋಜನೆಗಳನ್ನು ರೂಪಿಸಿ, ದಿನಾಂಕ:22.08.2000ರಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

1.4 ಕಳಸಾ ಬಂಡೂರಿಯೋಜನೆಗೆಕೇಂದ್ರ ಜಲ ಸಂಪನ್ಮೂಲ ಮಂತ್ರಾಲಯದ ದಿನಾಂಕ:30.04.2002ರ ಪತ್ರದಲ್ಲಿತತ್ವಾಧಾರಿತ ತೀರುವಳಿ ನೀಡಲಾಗಿತ್ತು. ಆದರೆ, ಗೋವಾ ಸರ್ಕಾರದಆಕ್ಷೇಪಣೆಯ ಹಿನ್ನೆಲೆಯಲ್ಲಿ, ದಿನಾಂಕ:19.09.2002 ರಕೇಂದ್ರ ಜಲ ಸಂಪನ್ಮೂಲ ಮಂತ್ರಾಲಯದ ಪತ್ರದಲ್ಲಿತತ್ವಾಧಾರಿತ ತೀರುವಳಿಯನ್ನು ತಡೆಹಿಡಿಯಲಾಗಿದೆ.

2. ಕಳಸಾ ನಾಲಾ ತಿರುವುಯೋಜನೆ :

2.1 ಈ ಯೋಜನೆಯಅಡಿಯಲ್ಲಿ 3.56 ಟಿ.ಎಂ.ಸಿ. ನೀರನ್ನು ಮಲಪ್ರಭಾ ನದಿಗೆ ಸೇರಿಸಲು, ಕಳಸಾ ನಾಲಾ ಮತ್ತು ಹಲತಾರ ನಾಲಾಗಳ ಮೇಲೆ ಆಣೆಕಟ್ಟು ನಿರ್ಮಿಸಿ ಕೂಡುಕಾಲುವೆಯ ಮುಖಾಂತರ ನೀರು ಹರಿಸಲುಯೋಜನೆರೂಪಿಸಲಾಗಿದೆ. ಸದರಿಯೋಜನೆಗೆಕರ್ನಾಟಕ ಸರ್ಕಾರವು ದಿನಾಂಕ: 22.08.2000 ರಂದು ರೂ.44.78 ಕೋಟಿಗಳಿಗೆ ಆಡಳಿತಾತ್ಮಕ ಅನುಮೋದನೆಯನ್ನು ನೀಡಿರುತ್ತದೆ.

ಮತ್ತು ಪರಿಸರಇಲಾಖೆಗೆ ಸಲ್ಲಿಸಲಾಗಿರುತ್ತದೆ. ಬಂಡೂರಕೂಡುಕಾಲುವೆಯಕಾಮಗಾರಿಯನ್ನು ಸರ್ಕಾರದಅಧಿಸೂಚನೆ ಸಂ:WRD/22/VBT/2004 (Part-I)/Bangalore Dt:09/10/2006 ಅಡಿ ಅರಣ್ಯೇತರ ಪ್ರದೇಶದಲ್ಲಿ ಕೈಗೊಳ್ಳಲು ಅನುಮೋದನೆ ನೀಡಲಾಗಿದೆ.

3.2 ಈ ಯೋಜನೆಯಅಣೆಕಟ್ಟು ನಿರ್ಮಾಣದ ಸ್ಥಳವು ಕಾಯ್ದಿಟ್ಟಅರಣ್ಯ ಪ್ರದೇಶದಲ್ಲಿ ಬರುವುದರಿಂದಕೇಂದ್ರ ಸರ್ಕಾರದ ಸಿ.ಡಬ್ಲ್ಯೂಸಿ ಹಾಗೂ ಅರಣ್ಯ ಇಲಾಖೆಗಳ ಅನುಮೋದನೆದೊರೆತ ನಂತರಅಣೆಕಟ್ಟಿನ ಹಾಗೂ ಕೂಡುಕಾಲುವೆಯಕಾಮಗಾರಿಯನ್ನು ಪ್ರಾರಂಭಿಸಲಾಗುವುದು.

3.3 ಯೋಜನೆಗಳನ್ನು ಅನುಷ್ಠಾನಗೊಳಿಸಲು ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳು ಆಕ್ಷೇಪಣೆಗಳು ಮಾಡಿರುವ ಹಿನ್ನೆಲೆಯಲ್ಲಿ ಮಹಾದಾಯಿ ಜಲ ವಿವಾದ ನ್ಯಾಯಾಧೀಕರಣದರಚನೆಆಗಿದ್ದು, ನ್ಯಾಯಾಧೀಕರಣದ ಕಾರ್ಯಕಲಾಪಗಳು ದಿನಾಂಕ:16.11.2010ರಿಂದಜಾರಿಯಲ್ಲಿರುತ್ತವೆ.

4. ಮಹಾದಾಯಿ ನ್ಯಾಯಾಧೀಕರಣದತೀರ್ಪು:

ಮಹದಾಯಿ ನ್ಯಾಯಾಧೀಕರಣವುತನ್ನ ವರದಿ/ತೀರ್ಪನ್ನು ದಿನಾಂಕ: 14.08.2018 ರಂದು ನೀಡಿದ್ದು, ನ್ಯಾಯಾಧೀಕರಣವು ಮಹಾದಾಯಿ ನದಿಯುಒಟ್ಟು ಇಳುವರಿಯು 75 % ಅವಲಂಬನೆ ಮೇಲೆ 188.06 ಟಿ.ಎಂ.ಸಿ. ಎಂದು ತಿಳಿಸಿದೆ.ಮಹದಾಯಿ ನ್ಯಾಯಾಧೀಕರಣದ ಮುಂದೆಕರ್ನಾಟಕ ಸರ್ಕಾರದಿಂದ ಪ್ರಸ್ತಾಪಿಸಲಾದ ಯೋಜನೆಗಳು ಹಾಗೂ ನ್ಯಾಯಾಧೀಕರಣದ ಮುಂದೆಕರ್ನಾಟಕ ಸರ್ಕಾರದಿಂದ ಪ್ರಸ್ತಾಪಿಸಲಾದ ಯೋಜನೆಗಳು ಹಾಗೂ ನ್ಯಾಯಾಧೀಕರಣವುರಾಜ್ಯಕ್ಕೆ ಹಂಚಿಕೆ ಮಾಡಿದ ನೀರಿನ ವಿವರಗಳು ಈ ಕೆಳಗಿನಂತಿವೆ.

ಅ.ಸಂ.	ಯೋಜನೆಯ ಹೆಸರು	ನ್ಯಾಯಾಧೀಕರಣದ ಮುಂದೆ ಪ್ರತಿಪಾದಿಸಿದ ನೀರಿನ ಪ್ರಮಾಣ (ಟಿ.ಎಂ.ಸಿ)	ನ್ಯಾಯಾಧೀಕರಣದಿಂದ ಹಂಚಿಕೆಯಾದ ನೀರಿನ ಪ್ರಮಾಣ (ಟಿ.ಎಂ.ಸಿ)	ವ್ಯತ್ಯಾಸ (ಟಿ.ಎಂ.ಸಿ)
1.	ಕಳಸಾ ಯೋಜನೆ	**3.56**	**1.72**	**1.84**
2.	ಬಂಡೂರಾಯೋಜನೆ	**4.00**	**2.18**	**1.82**
3.	ಮಹಾದಾಯಿ ಜಲ ವಿದ್ಯುತ್‌ಯೋಜನೆ	**14.971**	**8.02**	**6.951**
4.	ಮಹಾದಾಯಿ ಕಣಿವೆಯೊಳಗಿನ ಪ್ರದೇಶಗಳ ನೀರಾವರಿ, ಕುಡಿಯುವ ನೀರಿನ ಬಳಕೆ ಮತ್ತುಇತರೆ ಸೌಲಭ್ಯಗಳಿಗಾಗಿ	**1.50**	**1.50**	**---**
5.	ಕಾಳಿಜಲ ವಿದ್ಯುತ್‌ಯೋಜನೆಯಡಿ ಹೆಚ್ಚುವರಿ ವಿದ್ಯುತ್‌ಉತ್ಪಾದನೆಗಾಗಿ ಮಹಾದಾಯಿ ನೀರನ್ನು ಕಾಳಿ ನದಿಗೆ ತಿರುವುಗೊಳಿಸಲು	**5.527**	**---**	**5.527**
6	ಮಹಾದಾಯಿ ನದಿಯ ನೀರನ್ನು ಮಲಪ್ರಭಾ ನದಿಗೆ ತಿರುವುಗೊಳಿಸಿ ರಾಮದುರ್ಗ, ಬೈಲಹೊಂಗಲ ಮತ್ತು ಸೌದತ್ತಿ ತಾಲೂಕುಗಳಲ್ಲಿ (DPAP Talukas)ಕುಡಿಯುವ ಹಾಗೂ ನೀರಾವರಿ ಯೋಜನೆಗಳಿಗೆ (ಶೇ.75 ರ ಅವಲಂಬನಯ ಮೇಲೆ ಲಭ್ಯವಾಗುವ ಹೆಚ್ಚುವರಿ ನೀರಿನ ಪ್ರಮಾಣದಲ್ಲಿ).	**7.00**	**---**	**7.00**

4

	ಒಟ್ಟು	36.558	13.42	23.138

ಮಹಾದಾಯಿ ನ್ಯಾಯಾಧೀಕರಣದಟಿಪ್ಪಣಿ:

ಕಳಸಾ ಮತ್ತು ಬಂಡೂರ ನಾಲಾ ತಿರುವು ಯೋಜನೆಗಳಿಗೆ ಗೋವಾ ಸರ್ಕಾರದಆಕ್ಷೇಪಣೆ ಹಿನ್ನಲೆಯಲ್ಲಿ ನೀಡಿದ್ದ "ತತ್ವಾಧಾರಿತ ತೀರುವಳಿ" ಗೆ ಕೇಂದ್ರ ಸರ್ಕಾರವು ದಿನಾಂಕ:19.09.2002ರಂದುತಡೆಯಾಜ್ಞೆಯನ್ನು ನೀಡಿದೆ. ತಡೆಯಾಜ್ಞೆಯನ್ನು ತೆರವುಗೊಳಿಸಲು ರಾಜ್ಯ ಸರ್ಕಾರವು ಹಲವಾರು ಮನವಿ/ಪತ್ರಗಳನ್ನು ಕೇಂದ್ರ ಸರ್ಕಾರಕ್ಕೆ ಬರೆಯಲಾಯಿತು. ಗೋವಾ ಸರ್ಕಾರವು ಸದರಿಯೋಜನೆಯ ಅನುಷ್ಠಾನಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿ ದಿನಾಂಕ:15.09.2006ರಲ್ಲಿ ನ್ಯಾಯಾಧೀಕರಣವನ್ನುರಚಿಸಲು ಸರ್ವೋಚ್ಚ ನ್ಯಾಯಾಲಯಕ್ಕೆ ವಿನಂತಿಸಿದ ಕಾರಣ ಸರ್ವೋಚ್ಚ ನ್ಯಾಯಲಯವುಕೇಂದ್ರ ಸರ್ಕಾರಕ್ಕೆ ನೀಡಿದಆದೇಶದಂತೆ, ಕೇಂದ್ರ ಸರ್ಕಾರವು ದಿನಾಂಕ:16.11.2010 ರಂದು ಮಹಾದಾಯಿ ನ್ಯಾಯಾಧೀಕರಣವನ್ನು ರಚಿಸಿದ್ದು, ನೂತನವಾಗಿರಚಿತವಾಗಿರುವ ನ್ಯಾಯಾಧೀಕರಣವುತನ್ನ ಕಲಾಪಗಳನ್ನು ಪ್ರಾರಂಭಿಸಿದೆ.

- ಕರ್ನಾಟಕದ ಪರ ವಾದ ಮಂಡಿಸಲು ಶ್ರೀ.ಎಫ್.ಎಸ್.ನಾರಿಮನ್, ಹಿರಿಯ ವಕೀಲರ ಹಾಗೂ ಇತರ ವಕೀಲರತಂಡವನ್ನು ಸರ್ಕಾರವು ರಚಿಸಿದೆ.
- ದಿನಾಂಕ:14.08.2018ರಂದು ಮಹಾಧಾಯಿ ನ್ಯಾಯಾಧೀಕರಣ, ನೀರಿನ ಹಂಚಿಕೆ ಪ್ರಮಾಣ ಹಾಗೂ ಅಂತಿಮತೀರ್ಪನ್ನು ಪ್ರಕಟಿಸಿದೆ.
- ದಿನಾಂಕ: 14.09.2018 ರಂದು ಮಾನ್ಯ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರಇವರಅಧ್ಯಕ್ಷತೆಯಲ್ಲಿ ಮಹದಾಯಿ ನ್ಯಾಯಾಧೀಕರಣದಐ–ತೀರ್ಪಿನಇತ್ತೀಚಿನ ಬೆಳವಣಿಗೆಗಳ ಕುರಿತು ಸಭೆ ನಡೆದಿರುತ್ತದೆ. ಸಭೆಯ ಸಂಕ್ಷೀಪ್ತ ತೀರ್ಮಾನಗಳು ಈ ಕೆಳಗಿನಂತಿವೆ.

1. ನ್ಯಾಯಾಧೀಕರಣದಐ–ತೀರ್ಪಿನ್ನು ಪ್ರಶ್ನಿಸಿ SLPಯನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಲು ಮತ್ತು ಸೆಕ್ಷನ್ 5(3) ರಅಡಿಯಲ್ಲಿ ನ್ಯಾಯಾಧೀಕರಣದ ಮುಂದೆ ಸಲ್ಲಿಸುವುದು.
2. ನ್ಯಾಯಾಧೀಕರಣಐ–ತೀರ್ಪಿನಲ್ಲಿ ನೀಡಿರುವ ಆದೇಶಗಳ ಅನ್ವಯ ನಮ್ಮಯೋಜನಾ ವರದಿಗಳನ್ನು ಸೂಕ್ತವಾಗಿ ಮಾರ್ಪಡಿಸಿ, ಅಗತ್ಯವಾದಎಲ್ಲಾ ಅನುಮೋದನೆಗಳನ್ನು ಕೇಂದ್ರ ಸರ್ಕಾರದಿಂದ ಪಡೆಯುವುದು.
3. ಈಗ ಸ್ಥಗಿತಗೊಂಡಿರುವ ಕಾಮಗಾರಿಗಳನ್ನು ಪೂರ್ಣಗೊಳಿಸುವ ಮತ್ತುಇನ್ನೂ ಪ್ರಾರಂಭವಾಗದೇಇರುವ ಕಾಮಗಾರಿಗಳನ್ನು ಶೀಘ್ರವಾಗಿ ಕೈಗೆತ್ತಿಕೊಳ್ಳುವ ದೃಷ್ಟಿಯಿಂದರಾಜ್ಯ ಸರ್ಕಾರವುಐ–ತೀರ್ಪನ್ನು ಪ್ರಶ್ನಿಸುವುದು.
4. ಗೋವಾ ಸರ್ಕಾರವು ಹಾಕಿರುವContempt Petition ಬಗ್ಗೆ ಅಡ್ವೋಕೇಟ್‌ರವರೊಂದಿಗೆ ಚರ್ಚಿಸಿ ಅವರ ಸಲಹೆ ಪಡೆದು ಮುಂದಿನ ಸೂಕ್ತ ಕ್ರಮ ಕೈಗೊಳ್ಳುವುದು.

- ದಿನಾಂಕ:26.09.2018ರಂದು ಶ್ರೀ. ಡಿ. ಕೆ. ಶಿವಕುಮಾರಜಿ, ಸನ್ಮಾನ್ಯ ಜಲ ಸಂಪನ್ಮೂಲ ಸಚಿವರುಕರ್ನಾಟಕ ಸರ್ಕಾರಇವರುಖಾನಾಪೂರತಾಲೂಕಿನ ಕಳಸಾ ನಾಲಾ ಯೋಜನೆಯಎಲ್ಲ ಕಾಮಗಾರಿಗಳ ಪರಿವೀಕ್ಷಣೆ ಮಾಡಿರುತ್ತಾರೆ. ಮಾನ್ಯ ಸಚಿವರುಕಣಕುಂಬಿಯಲ್ಲಿಆಯಾ ಭಾಗದ ಶಾಸಕರು, ಮಹಾದಾಯಿ ಹೊರಾಟ ಸಮಿತಿಯ ಸದಸ್ಯರು ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ Press Meet ಜರುಗಿಸಿ, "ಕಳಸಾ ನಾಲಾ ತೀರುವುಯೋಜನೆಯಡಿಯಲ್ಲಿಅರಣ್ಯೇತರ ಪ್ರದೇಶದಲ್ಲಿ ಕೈಕೊಳ್ಳಲಾದ ಕಳಸಾ ಕೂಡು ಕಾಲುವೆ ಕಾಮಗಾರಿಗಳು ಮುಕ್ತಾಯಹಂತದಲ್ಲಿದ್ದು ಸಧ್ಯಕ್ಕೆ ಮಾನ್ಯ ಸರ್ವೋಚ್ಚ

ನ್ಯಾಯಲಯದ ದಿನಾಂಕ:17.08.2017 ರಆದೇಶದನ್ವಯ ಕಾಮಗಾರಿಗಳನ್ನು ಸ್ಥಗಿತಗೊಳಿಸಲಾಗಿದೆಯಂದು ತಿಳಿಸಿದರು.

- ಪ್ರಕಟಿತಐತೀರ್ಪಿನ ವಿರುದ್ಧ ಸರ್ವೋಚ್ಚ ನ್ಯಾಯಾಲಯದಲ್ಲಿ ದಿನಾಂಕ:12.11.2018ರಂದುಎಸ್.ಎಲ್.ಪಿ ದಾಖಲಿಸಲಾಗಿರುತ್ತದೆ. ಹಾಗೂ Inter State river Dispute Act 5(3)ಅಡಿಯಲ್ಲಿ ಸಹ ನ್ಯಾಯಾಧೀಕರಣದ ಮುಂದೆ ದಿನಾಂಕ:13.11.2018 ರಂದುಅರ್ಜಿಯನ್ನುClarification, Explanation & Guidance ಸಂಬಂಧವಾಗಿದಾಖಲಿಸಲಾಗಿರುತ್ತದೆ. ಪ್ರಕಟಿತತೀರ್ಪಿಗೆಕೇಂದ್ರ ಸರಕಾರವುGazatte Notification ಹೊರಡಿಸಿದ ನಂತರ ಕಳಸಾ-ಬಂಡೂರಿಯೋಜನೆಯ ಅನುಷ್ಠಾನ ಕುರಿತು ಮುಂದಿನ ಕ್ರಮಜರುಗಿಸ ಬಹುದಾಗಿದೆ. ಮುಂದುವರೆದು ಮಾನ್ಯ ಮುಖ್ಯ ಮಂತ್ರಿಗಳು ಮಾನ್ಯಕೇಂದ್ರ ಜಲ ಸಂಪನ್ಮೂಲ ಸಚಿವರಿಗೆ ದಿನಾಂಕ:29.09.2018ರಂದು ಪತ್ರ ಬರೆದು ಪ್ರಕಟಿತತೀರ್ಪಿಗೆGazatte Notification ಹೊರಡಿಸಲು ವಿನಂತಿಸಿರುತ್ತಾರೆ.

*****

ಕರ್ನಾಟಕ ಸರ್ಕಾರ
ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ

ಸಂಖ್ಯೆ: ಸನೀಇ 132 ವಿಸವಿ 2018

ಕರ್ನಾಟಕ ಸರ್ಕಾರದ ಸಚಿವಾಲಯ
ಸುವರ್ಣ ವಿಧಾನಸೌಧ,
ಬೆಳಗಾವಿ, ದಿನಾಂಕ:12.12.2018

ಇಂದ:
ಸರ್ಕಾರದ ಕಾರ್ಯದರ್ಶಿ
ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ
ಸುವರ್ಣ ವಿಧಾನಸೌಧ,
ಬೆಳಗಾವಿ

ಇವರಿಗೆ
ಕಾರ್ಯದರ್ಶಿಗಳು,
ಕರ್ನಾಟಕ ವಿಧಾನ ಸಭೆ ಸಚಿವಾಲಯ
ಸುವರ್ಣ ವಿಧಾನಸೌಧ,
ಬೆಳಗಾವಿ.

ಮಾನ್ಯರೆ

ವಿಷಯ: ಡಾ॥ ಉಮೇಶ್ ಜಿ ಜಾಧವ್, ಮಾನ್ಯ ವಿಧಾನ ಸಭೆ ಸದಸ್ಯರು ಮಂಡಿಸಿರುವ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:1405ಕ್ಕೆ ಉತ್ತರಿಸುವ ಕುರಿತು.

****

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಡಾ॥ ಉಮೇಶ್ ಜಿ ಜಾಧವ್, ಮಾನ್ಯ ವಿಧಾನ ಸಭೆ ಸದಸ್ಯರು ಮಂಡಿಸಿರುವ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:1405ರ ಉತ್ತರದ 350 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಿಕೊಡಲು ನಿರ್ದೇಶಿತನಾಗಿದ್ದೇನೆ.

ತಮ್ಮ ವಿಶ್ವಾಸಿ

(ಬಿ. ಬಾಲಸುಬ್ರಮಣ್ಯ) 12/12/18
ಪದನಿಮಿತ್ತ ಸರ್ಕಾರದ ಅಧೀನ ಕಾರ್ಯದರ್ಶಿ
ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ

ಕರ್ನಾಟಕ ವಿಧಾನ ಸಭೆ

1. ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 1405
2. ಸದಸ್ಯರ ಹೆಸರು : ಡಾ: ಉಮೇಶ್ ಜಿ. ಜಾಧವ್
3. ಉತ್ತರಿಸಬೇಕಾದ ದಿನಾಂಕ : 13.12.2018
4. ಉತ್ತರಿಸುವ ಸಚಿವರು : ಮಾನ್ಯ ಸಣ್ಣ ನೀರಾವರಿ ಸಚಿವರು.

ಕ್ರ.ಸಂ	ಪ್ರಶ್ನೆಗಳು:	ಉತ್ತರಗಳು:
ಅ	ಚಿಂಚೋಳಿ ತಾಲ್ಲೂಕಿನ ವ್ಯಾಪ್ತಿಯಲ್ಲಿ ಸಣ್ಣ ನೀರಾವರಿಯ ಯೋಜನೆಗಳಿಗೆ ಹಂಚಿಕೆಯಾದ ನೀರಿನ ಪ್ರಮಾಣವೆಷ್ಟು;	ಸಣ್ಣ ನೀರಾವರಿ ಇಲಾಖಾ ವ್ಯಾಪ್ತಿಯಡಿ ತಾಲ್ಲೂಕುವಾರು ನೀರಿನ ಹಂಚಿಕೆಯನ್ನು ಮಾಡಿರುವುದಿಲ್ಲ. ಚಿಂಚೋಳಿ ತಾಲ್ಲೂಕು, ಕೃಷ್ಣಾ ಕಣಿವೆಯ ಕೆ-6 ಉಪಕಣಿವೆಯಲ್ಲಿ ಬರುತ್ತಿದ್ದು, ಸದರಿ ಉಪಕಣಿವೆಯಡಿ ಸಣ್ಣ ನೀರಾವರಿ ಯೋಜನೆಗಳಿಗೆ 9.10 ಟಿ.ಎಂ.ಸಿ. ನೀರಿನ ಹಂಚಿಕೆಯಾಗಿದೆ.
ಆ	ಅದರಲ್ಲಿ ಎಷ್ಟು ಪ್ರಮಾಣ ಉಪಯೋಗಿಸಲಾಗಿದೆ, ಕಳೆದ ಮೂರು ವರ್ಷಗಳಲ್ಲಿ ಎಷ್ಟು ಎಕರೆ ನೀರಾವರಿ ಕ್ಷೇತ್ರ ಸೃಷ್ಟಿಸಲಾಗಿದೆ? (ಯೋಜನೆವಾರು ವಿವರ ಒದಗಿಸುವುದು)	ನೀರಿನ ಬಳಕೆಯ ಪ್ರಮಾಣದ ವಿವರಗಳನ್ನು ಅನುಬಂಧ-1 ರಲ್ಲಿ ನೀಡಲಾಗಿದೆ. ಸೃಷ್ಟಿಸಲಾದ ನೀರಾವರಿ ಕ್ಷೇತ್ರದ ವಿವರಗಳನ್ನು ಅನುಬಂಧ-2 ರಲ್ಲಿ ನೀಡಲಾಗಿದೆ.

ಕಡತ ಸಂಖ್ಯೆ: ಸನೀಇ 132 ವಿಸವಿ 2018

(ಸಿ.ಎಸ್. ಪುಟ್ಟರಾಜು)
ಸಣ್ಣ ನೀರಾವರಿ ಸಚಿವರು.

ಡಾ: ಉಮೇಶ್ ಜಿ. ಜಾಧವ್ ಮಾನ್ಯ ವಿಧಾನ ಸಭೆ ಸದಸ್ಯರು ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 1405ಕ್ಕೆ ಅನುಬಂಧ–1

ಯೋಜಿತ ನೀರಿನ ಬಳಕೆಯ ಪ್ರಮಾಣದ ವಿವರಗಳು

ಕ್ರ.ಸಂ	ಜಿಲ್ಲೆ	ತಾಲ್ಲೂಕು	ಕೆರೆಯ ಹೆಸರು	ಗ್ರಾಮ	ವಿಸ್ತೀರ್ಣ ಹೆ.ಗಳಲ್ಲಿ	ಯೋಜಿತ ನೀರಿನ ಬಳಕೆ ಪ್ರಮಾಣ (ಎಂ.ಸಿ.ಎಫ್.ಟಿ)	ಅಚ್ಚುಕಟ್ಟು ಹೆ. ಗಳಲ್ಲಿ	ಷರಾ
1	2	3	4	5	6	7	8	9
(1) ಕೆರೆಗಳು								
1	ಕಲಬುರಗಿ	ಚಿಂಚೋಳಿ	ಬೀರನಹಳ್ಳಿ ಕೆರೆ	ಬೀರನಳ್ಳಿ	65.00	284.82	1950.00	
2	ಕಲಬುರಗಿ	ಚಿಂಚೋಳಿ	ಪಂಗರಗಾ ಕೆರೆ	ಪಂಗರಗಾ	13.00	21.72	220.00	
3	ಕಲಬುರಗಿ	ಚಿಂಚೋಳಿ	ಚಿಕ್ಕಲಿಂಗದಹಳ್ಳಿ ಕೆರೆ	ಚಿಕ್ಕಲಿಂಗದಳ್ಳಿ	65.00	150.10	1006.00	
4	ಕಲಬುರಗಿ	ಚಿಂಚೋಳಿ	ತುಮಕುಂಟಾ ಕೆರೆ	ತುಮಕುಂಟಾ	29.87	43.62	283.00	
5	ಕಲಬುರಗಿ	ಚಿಂಚೋಳಿ	ಹುಡದಹಳ್ಳಿ ಕೆರೆ	ಹುಡದಹಳ್ಳಿ	35.68	55.19	369.00	
6	ಕಲಬುರಗಿ	ಚಿಂಚೋಳಿ	ನಾಗಾಯಿದಿಲಾಯಿ ಕೆರೆ	ನಾಗಇದಲಾಯಿ	28.81	46.82	311.00	
7	ಕಲಬುರಗಿ	ಚಿಂಚೋಳಿ	ಧೋತಿಕೋಳ ಕೆರೆ	ಧೋತಿಕೊಳ	33.60	57.42	348.00	
8	ಕಲಬುರಗಿ	ಚಿಂಚೋಳಿ	ಹುಲಸಗೂಡ ಕೆರೆ	ಹುಲಸಗೂಡ	49.03	7.99	393.00	
9	ಕಲಬುರಗಿ	ಚಿಂಚೋಳಿ	ಕೊಳ್ಳೂರ ಕೆರೆ	ಕೊಳ್ಳುರ	11.90	25.68	113.00	
10	ಕಲಬುರಗಿ	ಚಿಂಚೋಳಿ	ಹಸರಗುಂಡಗಿ ಕೆರೆ	ಹಾಸರಗುಂಡಗಿ	53.40	62.54	334.00	
11	ಕಲಬುರಗಿ	ಚಿಂಚೋಳಿ	ಚಂದನಕೇರಾ ಕೆರೆ	ಚಂದನಕೇರಾ	19.68	13.63	87.00	
12	ಕಲಬುರಗಿ	ಚಿಂಚೋಳಿ	ಐನಾಪೂರ ಕೆರೆ	ಐನಾಪೂರ	18.62	14.71	113.00	
13	ಕಲಬುರಗಿ	ಚಿಂಚೋಳಿ	ಮುಕರಂಬಾ ಕೆರೆ	ಮುಕರಂಬಾ	22.26	20.29	193.00	
14	ಕಲಬುರಗಿ	ಚಿಂಚೋಳಿ	ಖಾನಾಪೂರ ಕೆರೆ	ಖಾನಾಪೂರ	8.39	11.21	68.00	
15	ಕಲಬುರಗಿ	ಚಿಂಚೋಳಿ	ಕೊಡ್ಲಿಅಲ್ಲಾಪೂರ ಕೆರೆ	ಕೋಡ್ಲಿ	97.94	204.82	1050.00	

ಕ್ರ.ಸಂ	ಜಿಲ್ಲೆ	ತಾಲ್ಲೂಕು	ಕೆರೆಯ ಹೆಸರು	ಗ್ರಾಮ	ವಿಸ್ತೀರ್ಣ ಹೆ.ಗಳಲ್ಲಿ	**ಯೋಜಿತ ನೀರಿನ ಬಳಕೆ ಪ್ರಮಾಣ (ಎಂ.ಸಿ.ಎಫ್.ಟಿ)**	ಅಚ್ಚುಕಟ್ಟು ಹೆ. ಗಳಲ್ಲಿ	ಷರಾ
1	2	3	4	5	6	7	8	9
16	ಕಲಬುರಗಿ	ಚಿಂಚೋಳಿ	ಧರ್ಮಸಾಗರ ಕೆರೆ	ಧರ್ಮಸಾಗರ	6.88	2.54	100.00	
17	ಕಲಬುರಗಿ	ಚಿಂಚೋಳಿ	ಅಂತಾವರಂ ಸ.ನೀ.ಕೆರೆ	ಅಂತಾವರಂ	15.44	17.06	90.00	
18	ಕಲಬುರಗಿ	ಚಿಂಚೋಳಿ	ಐನಾಪೂರ ಸ.ನೀ.ಕೆರೆ	ಐನಾಪೂರ	2.80	6.05	42.00	
19	ಕಲಬುರಗಿ	ಚಿಂಚೋಳಿ	ಲಿಂಗಾನಗರ ಕೆರೆ	ಲಿಂಗಾನಗರ	10.00	15.40	30.00	
						1061.61	**7100.00**	

(2) ಜಿನುಗು ಕೆರೆಗಳು

1	ಕಲಬುರಗಿ	ಚಿಂಚೋಳಿ	ಚಿಂದಾನೂರ ಜಿನುಗು ಕೆರೆ	ಚಂದನೂರ	6.87	6.95	48.00	
						6.95	**48.00**	
(3) ಏತ ನೀರಾವರಿ ಯೋಜನೆಗಳು								
1	ಕಲಬುರಗಿ	ಚಿಂಚೋಳಿ	ಕರಚಖೇಡ ಏ.ನೀ.ಯೋ .	ಕರಚಿಖೇಡ	–	23.18	150	
						23.18	**150**	
(4) ಬಂದಾರ/ಬ್ಯಾರೇಜ್/ಬಿಸಿಬಿ								
1	ಕಲಬುರಗಿ	ಚಿಂಚೋಳಿ	ಕನಕಪೂಗ ಮುಗಗಪ್ಪಳ್ಳಿ ಬಿ.ಸಿ.ಬಿ.	ಕನಕಪೂರ		5.60	99.00	
2	ಕಲಬುರಗಿ	ಚಿಂಚೋಳಿ	ದಿಗಲಮಡಿ ಗ್ರಾಮದ ಹತ್ತಿರ ಬಿ.ಸಿ.ಬಿ.	ದೇಗಲಮಡಿ		14.88	200.00	
3	ಕಲಬುರಗಿ	ಚಿಂಚೋಳಿ	ಹೊಸಹಳ್ಳಿ (ಎಚ್) ಬ್ಯಾರೇಜ ನಿರ್ಮಾಣ	ಹೊಸಹಳ್ಳಿ (ಎಚ್)		12.72	55.00	
4	ಕಲಬುರಗಿ	ಚಿಂಚೋಳಿ	ಗೌಡನಳ್ಳಿ ಬಿ.ಸಿ.ಬಿ	ಗೌಡನಳ್ಳಿ		14.96	198.00	
5	ಕಲಬುರಗಿ	ಚಿಂಚೋಳಿ	ಕೊಟಗಾ ಬಿ.ಸಿ.ಬಿ	ಕೊಟಗಾ		6.09	65.00	
6	ಕಲಬುರಗಿ	ಚಿಂಚೋಳಿ	ಭಾವನಗುಡಿ ಬಿ.ಸಿ.ಬಿ	ಭಾವನಗುಡಿ		25.03	100.00	

ಕ್ರ.ಸಂ	ಜಿಲ್ಲೆ	ತಾಲ್ಲೂಕು	ಕೆರೆಯ ಹೆಸರು	ಗ್ರಾಮ	ವಿಸ್ತೀರ್ಣ ಹೆ.ಗಳಲ್ಲಿ	**ಯೋಜಿತ ನೀರಿನ ಬಳಕೆ ಪ್ರಮಾಣ (ಎಂ.ಸಿ.ಎಫ್.ಟಿ)**	ಅಚ್ಚುಕಟ್ಟು ಹೆ. ಗಳಲ್ಲಿ	ಷರಾ
1	2	3	4	5	6	7	8	9
7	ಕಲಬುರಗಿ	ಚಿಂಚೋಳಿ	ಶಾದಿಪುರ ಬ್ಯಾರೇಜ	ಶಾದಿಪುರ		20.00	90.00	
8	ಕಲಬುರಗಿ	ಚಿಂಚೋಳಿ	ಚಿಂಚೋಳಿ ಪಟ್ಟಣ ಬ್ಯಾರೇಜ	ಚಿಂಚೋಳಿ		9.94	56.00	
9	ಕಲಬುರಗಿ	ಚಿಂಚೋಳಿ	ಮುಕರಂಬಾ ಆಣೆಕಟ್ಟು	ಮುಕರಂಬ		4.56	42.00	
10	ಕಲಬುರಗಿ	ಚಿಂಚೋಳಿ	ಸೋಮಲಿಂಗದಳ್ಳಿ ಆಣೆಕಟ್ಟು	ಸೋಮಲಿಂಗದಳ್ಳೀ		11.25	58.00	
11	ಕಲಬುರಗಿ	ಚಿಂಚೋಳಿ	ಹಲಚೇರಾ ಆಣೆಕಟ್ಟು	ಹಲಚೇರಾ		15.79	41.00	
12	ಕಲಬುರಗಿ	ಚಿಂಚೋಳಿ	ಶಿವರಮನಾಯಕ ಆಣೆಕಟ್ಟು	ಶಿವರಾಮ ನಾಯಕ ತಾಂಡಾ		13.40	41.00	
13	ಕಲಬುರಗಿ	ಚಿಂಚೋಳಿ	ಕೊರವಿತಾಂಡಾ ಅಣೆಕಟ್ಟು	ಕೊರವಿ ತಾಂಡಾ		11.09	50.00	
						165.31	**1095.00**	
				ಒಟ್ಟು		**1257.05**	**8393.00**	
						1.257 TMC		

ಡಾ: ಉಮೇಶ್ ಜಿ. ಜಾಧವ್ ಮಾನ್ಯ ವಿಧಾನ ಸಭೆ ಸದಸ್ಯರು ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 1405ಕ್ಕೆ ಅನುಬಂಧ-2 4

ಚಿಂಚೋಳಿ ತಾಲ್ಲೂಕಿನ ವ್ಯಾಪ್ತಿಯಲ್ಲಿ ಕಳೆದ 3 ವರ್ಷಗಳಲ್ಲಿ ಸೃಷ್ಟಿಸಿದ ನೀರಾವರಿ ಕ್ಷೇತ್ರದ ವಿವರ.

ಕ್ರ.ಸಂ.	ಕಾಮಗಾರಿ ಹೆಸರು	ಸೃಷ್ಟಿಸಿದ ನೀರಾವರಿ ಕ್ಷೇತ್ರ (ಹೆ.ಗಳಲ್ಲಿ)			ಒಟ್ಟು (ಹೆ. ಗಳಲ್ಲಿ) (3+4+5)	ಷರಾ
		2015-16	2016-17	2017-18		
1	2	3	4	5	6	7
1	ಕೊಟಗಾ ಗ್ರಾಮದ ಹತ್ತಿರ ಮುಲ್ಲಾಮಾರಿ ನದಿಗೆ ಚಂದಾಪೂರ- ಖಾನಾಪೂರ ರಸ್ತೆಯ ಮೇಲೆ ಬಿ.ಸಿ.ಬಿ. ನಿರ್ಮಾಣ	65.00	0.00	0.00	65.00	
2	ದೇಗಲಮಡಿ ಗ್ರಾಮದ ಹತ್ತಿರ ಬಿ.ಸಿ.ಬಿ. ನಿರ್ಮಾಣ	200.00	0.00	0.00	200.00	
3	ಹೊಸಳ್ಳಿ ಹೆಚ್. ಗ್ರಾಮದ ಹತ್ತಿರ ಬ್ಯಾರೇಜ ನಿರ್ಮಾಣ	55.00	0.00	0.00	55.00	
4	ಚಿಂದನೂರ ಗ್ರಾಮದ ಹತ್ತಿರ ಇಂಗು ಕೆರೆ ನಿರ್ಮಾಣ	48.00	0.00	0.00	48.00	
5	ಬಾವನ ಗುಡಿ ತಾಂಡಾದ ಹತ್ತಿರ ಸ್ಥಳೀಯ ನಾಲಾಕ್ಕೆ ಅಡ್ಡಲಾಗಿ ಬ್ರಿಡ್ಜ ಕಮ್ ಬ್ಯಾರೇಜ ನಿರ್ಮಾಣ	100.00	0.00	0.00	100.00	
6	ಹಲಚೇರಾ ಗ್ರಾಮದ ಹತ್ತಿರ ನಾಲಾಕ್ಕೆ ಬಿ.ಸಿ.ಬಿ. ನಿರ್ಮಾಣ	41.00	0.00	0.00	41.00	
7	ಮುಕರಂಬಾ ಗ್ರಾಮದ ಹತ್ತಿರ ಸ್ಥಳೀಯ ನಾಲಾಕ್ಕೆ ಅಡ್ಡಲಾಗಿ ಆಣೆಕಟ್ಟು ನಿರ್ಮಾಣ ಕಾಮಗಾರಿ.	42.00	0.00	0.00	42.00	
8	ಸೋಮಲಿಂಗದಳ್ಳಿ, ಕಲ್ಲೂರ ಗ್ರಾಮದ ಹತ್ತಿರ ಸ್ಥಳೀಯ ನಾಲಾಕ್ಕೆ ಅಡ್ಡಲಾಗಿ ಆಣೆಕಟ್ಟು ನಿರ್ಮಾಣ ಕಾಮಗಾರಿ	58.00	0.00	0.00	58.00	
9	ಗೌಡೇನಹಳ್ಳಿ ಗ್ರಾಮದ ಹತ್ತಿರ ಮುಲ್ಲಾಮಾರಿ ನದಿಗೆ ಅಡ್ಡಲಾಗಿ ಬಿ.ಸಿ.ಬಿ. ನಿರ್ಮಾಣ	198.00	0.00	0.00	198.00	
10	ಕೊರವಿ ತಾಂಡಾದ ಹತ್ತಿರ ಸ್ಥಳಿಯ ನಾಲಾಕ್ಕೆ ಅಡ್ಡಲಾಗಿ ಆಣೆಕಟ್ಟು ನಿರ್ಮಾಣ	50.00	0.00	0.00	50.00	
11	ಶಿವರಾಮ ನಾಯಕ ತಾಂಡಾದ ಹತ್ತಿರ ಆಣೆಕಟ್ಟು ನಿರ್ಮಾಣ	0.00	41.00	0.00	41.00	
	ಒಟ್ಟು	857.00	41.00	0.00	898.00	

ಕರ್ನಾಟಕ ಸರ್ಕಾರ

ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ

ಸಂಖ್ಯೆ: ಸನೀಇ 127 ವಿಸವಿ 2018

ಕರ್ನಾಟಕ ಸರ್ಕಾರದ ಸಚಿವಾಲಯ
ಸುವರ್ಣ ವಿಧಾನಸೌಧ,
ಬೆಳಗಾವಿ, ದಿನಾಂಕ:12.12.2018

ಇಂದ:
ಸರ್ಕಾರದ ಕಾರ್ಯದರ್ಶಿ
ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ
ಸುವರ್ಣ ವಿಧಾನಸೌಧ,
ಬೆಳಗಾವಿ

ಇವರಿಗೆ
ಕಾರ್ಯದರ್ಶಿಗಳು,
ಕರ್ನಾಟಕ ವಿಧಾನ ಸಭೆ ಸಚಿವಾಲಯ
ಸುವರ್ಣ ವಿಧಾನಸೌಧ,
ಬೆಳಗಾವಿ.

ಮಾನ್ಯರೆ

ವಿಷಯ: ಶ್ರೀ ಉಮಾನಾಥ ಎ ಕೋಟ್ಯಾನ್ ಮಾನ್ಯ ವಿಧಾನ ಸಭೆ ಸದಸ್ಯರು ಮಂಡಿಸಿರುವ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:1001ಕ್ಕೆ ಉತ್ತರಿಸುವ ಕುರಿತು.

****

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಶ್ರೀ ಉಮಾನಾಥ ಎ ಕೋಟ್ಯಾನ್ ಮಾನ್ಯ ವಿಧಾನ ಸಭೆ ಸದಸ್ಯರು ಮಂಡಿಸಿರುವ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:1001ರ ಉತ್ತರದ 350 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಿಕೊಡಲು ನಿರ್ದೇಶಿತನಾಗಿದ್ದೇನೆ.

ತಮ್ಮ ವಿಶ್ವಾಸಿ

(ಬಿ. ಬಾಲಸುಬ್ರಮಣ್ಯ) 12/12/18
ಪದನಿಮಿತ್ತ ಸರ್ಕಾರದ ಅಧೀನ ಕಾರ್ಯದರ್ಶಿ
ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ

ಕರ್ನಾಟಕ ವಿಧಾನ ಸಭೆ

1) ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 1001
2) ಸದಸ್ಯರ ಹೆಸರು : ಶ್ರೀ ಉಮಾನಾಥ ಎ ಕೋಟ್ಯಾನ್.
3) ಉತ್ತರಿಸಬೇಕಾದ ದಿನಾಂಕ : 13.12.2018.
4) ಉತ್ತರಿಸುವ ಸಚಿವರು : ಸಣ್ಣ ನೀರಾವರಿ ಸಚಿವರು.

ಕ್ರಮ ಸಂಖ್ಯೆ	ಪ್ರಶ್ನೆಗಳು	ಉತ್ತರಗಳು
ಅ	ರಾಜ್ಯದಲ್ಲಿನ ಸಣ್ಣ ನೀರಾವರಿ ಇಲಾಖೆಯಡಿ ಬರುವ ಯೋಜನೆಗಳಿಗೆ ಸಾಕಷ್ಟು ಅನುದಾನ ಮಂಜೂರಾಗುತ್ತಿದ್ದರೂ ಅವುಗಳ ಕಾರ್ಯನಿರ್ವಹಣೆ ಸಮರ್ಪಕವಾಗಿಲ್ಲ ಮತ್ತು ಅವುಗಳು ಸೂಕ್ತ ರೀತ್ಯಾ ರೈತರಿಗೆ ತಲುಪುತ್ತಿಲ್ಲ ಎಂಬ ದೂರುಗಳು ಸರ್ಕಾರದ ಗಮನಕ್ಕೆ ಬಂದಿದೆಯೇ:	ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ವ್ಯಾಪ್ತಿಯಲ್ಲಿ ಬಿಡುಗಡೆಯಾಗುತ್ತಿರುವ ಅನುದಾನವನ್ನು ಸಮರ್ಪಕ ರೀತಿಯಲ್ಲಿ ಬಳಸಿಕೊಳ್ಳಲಾಗುತ್ತಿದೆ ಹಾಗೂ ರೈತರಿಂದ ಯಾವುದೇ ದೂರುಗಳು ಬಂದಿರುವುದಿಲ್ಲ.
ಆ	2013-14 ರಿಂದ 2015-16ನೇ ಸಾಲಿನಲ್ಲಿ ಈ ಯೋಜನೆಗಳಿಗೆ ವರ್ಷವಾರು ನಿಗಧಿಪಡಿಸಿದ/ಬಿಡುಗಡೆಯಾದ ಅನುದಾನವೆಷ್ಟು: (ವರ್ಷವಾರು ವಿವರಗಳು ಯಾವುವು)	ವಿವರಗಳನ್ನು ಅನುಬಂಧದಲ್ಲಿ ನೀಡಲಾಗಿದೆ.
ಇ	ಸದರಿ ಅವಧಿಯಲ್ಲಿ ರಾಜ್ಯದಲ್ಲಿ ಕೈಗೊಳ್ಳಲಾದ ವಿದೇಶಿ ನೆರವಿನ, ಕೇಂದ್ರ ಪ್ರಯೋಜಿತ, ಜಿಲ್ಲಾ ಪಂಚಾಯತ್ ಪ್ರಾಯೋಜಿತ ಸಣ್ಣ ನೀರಾವರಿ ಯೋಜನೆಗಳ ಯೋಜನಾವಾರು ವಿವರ, ಅವುಗಳ ಯೋಜನಾ ಮೊತ್ತ, ಇಲ್ಲಿಯವರೆವಿಗೂ ವರ್ಷವಾರು ಬಿಡುಗಡೆಯಾದ ಮತ್ತು ಖರ್ಚಾದ ಅನುದಾನದ ವಿವರಗಳೇನು:	
ಈ	ಪ್ರಗತಿಯಲ್ಲಿರುವ ವಿವಿಧ ಸಣ್ಣ ನೀರಾವರಿ ಯೋಜನೆಗಳ ಜಿಲ್ಲಾವಾರು, ತಾಲ್ಲೂಕುವಾರು ವಿವರಗಳು, ಯೋಜನೆಗಳನ್ನು ನಿರ್ವಹಿಸುತ್ತಿರುವ ಇಲಾಖೆ/ಸೇವೆ ಸಂಸ್ಥೆಗಳ ವಿವರ, ಯೋಜನೆಗಳ ನಿರ್ವಹಣೆಗಾಗಿ ಸ್ವಯಂ ಸೇವಾ ಸಂಸ್ಥೆಗಳಿಗೆ ಹಣವನ್ನು ಬಿಡುಗಡೆ ಮಾಡಿದಲ್ಲಿ ಅದರ ವರ್ಷವಾರು ವಿವರಗಳೇನು?	

ಸಂಖ್ಯೆ: ಸನೀಇ 127 ವಿಸವಿ 2018.

(ಸಿ.ಎಸ್ ಪುಟ್ಟರಾಜು)
ಸಣ್ಣ ನೀರಾವರಿ ಸಚಿವರು.

ಮಾನ್ಯ ವಿಧಾನಸಭಾ ಸದಸ್ಯರಾದ ಶ್ರೀ ಉಮಾನಾಥ ಎ ಕೋಟ್ಯಾನ್ ರವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 1001ಕ್ಕೆ ಅನುಬಂಧ

2013–14, 2014–15 ಮತ್ತು 2015–16ನೇ ಸಾಲಿನ ಅನುದಾನ ಮತ್ತು ವೆಚ್ಚದ ವಿವರ.

ಕ್ರ.ಸಂ	ಲೆಕ್ಕ ಶೀರ್ಷಿಕೆ	ಒಟ್ಟು (ರೂ. ಲಕ್ಷಗಳಲ್ಲಿ)		ಒಟ್ಟು (ರೂ. ಲಕ್ಷಗಳಲ್ಲಿ)		ಒಟ್ಟು (ರೂ. ಲಕ್ಷಗಳಲ್ಲಿ)	
		2013–14ನೇ ಸಾಲಿನ ಅನುದಾನ	03/2014ರ ವರೆಗಾದ ಒಟ್ಟು ವೆಚ್ಚ	2014–15ನೇ ಸಾಲಿನ ಅನುದಾನ	3/2015ರ ವರೆಗಾದ ಒಟ್ಟು ವೆಚ್ಚ	2015–16ನೇ ಸಾಲಿನ ಅನುದಾನ	3/2016ರ ವರೆಗಾದ ಒಟ್ಟು ವೆಚ್ಚ
1	2	3	4	5	6	7	8
ಅ) ಕೇಂದ್ರ ಪುರಸ್ಕೃತ ಯೋಜನೆಗಳು							
1	4702–00–101–1–09–132 ಕೃಷಿಗೆ ನೇರವಾಗಿ ಸಂಬಂಧಿಸಿದ ನೀರಾವರಿ ಯೋಜನೆಗಳ ದುರಸ್ತಿ, ನವೀಕರಣ ಹಾಗೂ ಪುನರುಜ್ಜೀವನ– ಪ್ರಧಾನ ಕಾಮಗಾರಿಗಳು	2,000.00	411.61	1000.00	197.37	–	–
2	4702–00–101–1–10–139–ಎ.ಐ.ಬಿ.ಪಿ ಪ್ರಧಾನ ಕಾಮಗಾರಿಗಳು	20,000.00	14897.46	15180.00	15119.12	13749.00	13716.38
3	4702–00–101–1–10–422– ಎ.ಐ.ಬಿ.ಪಿ. ಕಾಮಗಾರಿಗಳು ಎಸ್.ಸಿ.ಪಿ.	–	–	3430.00	–	–	–
4	4702–00–101–1–10–422– ಎ.ಐ.ಬಿ.ಪಿ. ಕಾಮಗಾರಿಗಳು ಟಿ.ಎಸ್.ಪಿ	–	–	1390.00	–	–	–
5	4711–01–103–2–02–139 ನದಿ ನಿರ್ವಹಣೆ ಮತ್ತು ಪ್ರವಾಹ ನಿಯಂತ್ರಣ (ಭಾರತ ಸರ್ಕಾರದ ಯೋಜನೆ)	2,100.00	2,099.99	2000.00	1999.50	984.00	673.99
6	4702–00–101–1–12–050–13ನೇ ಹಣಕಾಸು ಆ.ಆ ಅನುದಾನ ಕೃಷಿಗೆ ನೇರವಾಗಿ ಸಂಬಂಧಿಸಿದ ಕೆರೆ ನೀರಾವರಿ ಯೋಜನೆಗಳ ಜೀರ್ಣೋದ್ಧಾರ–ಇತರೆ ಖರ್ಚುಗಳು	8,750.00	8,740.70	8721.68	7882.54	–	–
7	4702–00–101–1–12–422–13ನೇ ಅ.ಅ. ಕೃಷಿಗೆ ನೇರವಾಗಿ ಸಂಬಂಧಿಸಿದಂತೆ ಕೆರೆ ನೀರಾವರಿ ಯೋಜನೆ ಜೀರ್ಣೋದ್ಧಾರ ಮತ್ತು ಇತರೆ ಖರ್ಚು (ಎಸ್.ಸಿ.ಪಿ)	–	–	1970.70	–	–	–
8	4702–00–101–1–12–422–13ನೇ ಅಅ. ಕೃಷಿಗೆ ನೇರವಾಗಿ ಸಂಬಂಧಿಸಿದಂತೆ ಕೆರೆ ನೀರಾವರಿ ಯೋಜನೆ ಜೀರ್ಣೋದ್ಧಾರ ಮತ್ತು ಇತರೆ ಖರ್ಚು (ಟಿ.ಎಸ್.ಪಿ)	–	–	798.62	–	–	–

ಆ) 4702 ಸಣ್ಣ ನೀರಾವರಿ ಮೇಲಿನ ಬಂಡವಾಳ ವೆಚ್ಚ ನಬಾರ್ಡ್ ಕಾಮಗಾರಿಗಳು							
9	4702-00-101-1-02-436 ಹೊಸ ಕೆರೆಗಳ ನಿರ್ಮಾಣ	904.24	769.76	2000.00	875.31	479.89	449.89
10	4702-00-101-1-07-436 ಕೆರೆಗಳ ಆಧುನೀಕರಣ	2,861.92	2,839.67	4996.10	2038.39	2783.97	2122.07
11	4702-00-101-5-01-436 ಅಣೆಕಟ್ಟು ಮತ್ತು ಬಂದಾರಗಳು	9,984.20	8,856.15	7753.90	5041.05	7134.87	7119.34
12	4702-00-101-3-01-436 ಏತ ನೀರಾವರಿ ಯೋಜನೆಗಳು	4,491.11	4,275.97	6500.00	1684.34	2472.27	2381.06
ಇ) 4702 ಸಣ್ಣ ನೀರಾವರಿ ಮೇಲಿನ ಬಂಡವಾಳ ವೆಚ್ಚ – 139 – ಪ್ರಧಾನ ಕಾಮಗಾರಿಗಳು							
	4702 -00-101-1-02-139 ಹೊಸ ಕೆರೆಗಳ ನಿರ್ಮಾಣ	816.53	811.68	1026.54	955.24	516.00	494.59
	4702-00-101-1-06-139 ಮಳೆಯ ಒಡೆದುಹೋದ ಕೆರೆಗಳ ಜೀರ್ಣೋದ್ಧಾರ/ ಹೂಳೆತ್ತುವುದು	–	–	1.00	–	–	–
	4702-00-101-1-07-139 ಕೆರೆಗಳ ಆಧುನೀಕರಣ	2,180.00	2,176.50	7973,55	7925.56	7869.00	7848.87
	4702-00-101-5-01-139 ಅಣೆಕಟ್ಟು ಮತ್ತು ಬಂದಾರಗಳು	12,170.00	12,144.45	10118.64	10102.12	14409.00	14348.64
	4702-00-101-5-01-422 ಅಣೆಕಟ್ಟು ಮತ್ತು ಬಂದಾರಗಳು (ಎಸ್.ಸಿ.ಪಿ)	–	–	2110.32	1654.63	–	–
	4702-00-101-5-01-423 ಅಣೆಕಟ್ಟು ಮತ್ತು ಬಂದಾರಗಳು (ಟಿ.ಎಸ್.ಪಿ)	–	–	855.20	619.99	–	–
	4702-00-101-3-01-139 ಏತ ನೀರಾವರಿ ಯೋಜನೆಗಳು	8,869.36	8,864.93	9015.88	8994.17	14611.00	14573.00
	4702-00-101-1-13-132- ಕೆರೆಗಳ ದುರಸ್ಥಿ ಮತ್ತು ಪುನಃಶ್ಚೇತನ	–	–	6378.00	1628.49	9385.00	9384.61
ಈ) 4702-2702 ಯೋಜನೆ ಇತರೆ ಶೀರ್ಷಿಕೆಗಳು							
	4702-00-800-8-00-133 ವಿಶೇಷ ಅಭಿವೃದ್ಧಿ ಯೋಜನೆ	4,000.00	3,999.91	5000.00	4510.73	5800.00	4953.55
	4702-00-789-0-00-422 ವಿಶೇಷ ಘಟಕ ಯೋಜನೆ	16,005.00	13,886.09	16000.00	15113.33	19047.00	18565.41
	4702-00-796-0-00-423 ಗಿರಿಜನ ಉಪ ಯೋಜನೆ	7,088.00	4,491.49	8000.00	7163.18	9300.00	8383.13
	4702-00-101-1-09-132 ಕೇಂದ್ರ ಸರ್ಕಾರದ ನೆರವಿನಿಂದ ಕೆರೆಗಳ ದುರಸ್ತಿ ಜೀರ್ಣೋದ್ಧಾರ ಮತ್ತು ಪುನರುಜ್ಜೀವನ ರಾಷ್ಟ್ರೀಯ ಯೋಜನೆ	1,787.27	1,729.18	–	–	–	–
	4702-00-800-1-00-132 ಭೂಸ್ವಾಧೀನ ವೆಚ್ಚಗಳು	3,900.00	3,889.87	5804.00	5462.65	9275.00	8712.59

	(ಬಂಡವಾಳ ವೆಚ್ಚಗಳು)						
	2702–80–005–1–132 ಸಮೀಕ್ಷಾ ಕಾರ್ಯಗಳು ಬಂಡವಾಳ ವೆಚ್ಚಗಳು (ನೀರಾವರಿ ಕೇಂದ್ರ ವಲಯ ಮುನಿರಾಬಾದ್ ಇದಕ್ಕೆ ನೀಡಿದ್ದ ರೂ 60.50 ಲಕ್ಷ ಅನುದಾನ ಮತ್ತು ವೆಚ್ಚ ಸೇರಿ)	176.00	151.39	350.00	56.36	250.00	167.57
	2702–80–005–1–15–051 ಹೋಲ್ಡರಿಂಗ್	–	–	–	–	26.08	26.08
	2702–80–001–1–03–051 5ನೇ ಸಣ್ಣ ನೀರಾವರಿ ಗಣತಿ	–	–	–	–	2.69	2.69
	2702–80–001–1–01 ರಿಂದ 03 ಮತ್ತು 2702–80–001–3–02 ರಿಂದ 07 ಮತ್ತು 2702–80–001–4–02 ರಿಂದ 04 ಸಾಮಾನ್ಯ ನಿರ್ದೇಶನ ಮತ್ತು ಆಡಳಿತ (ಸಿ.ಎಸ್.ಎಸ್ 2702 ಯೋಜನೆ ಸಿಬ್ಬಂದಿ ಸೇರಿ)	4,096.41	3,595.40	4400.72	40.59.00	4376.00	4582.19
ಉ) 4711 ಪ್ರವಾಹ ಸಂರಕ್ಷಣಾ ಕಾಮಗಾರಿಗಳು							
	4711–01–103–1–00–436 ಪ್ರವಾಹ ನಿಯಂತ್ರಣ ನಬಾರ್ಡ್ ಕಾಮಗಾರಿಗಳು	1,000.00	735.13	1250.00	507.42	647.00	646.33
	4711–01–103–1–00–140 ಪ್ರವಾಹ ನಿಯಂತ್ರಣ ಸಣ್ಣ ಕಾಮಗಾರಿಗಳು	1,189.06	1,174.04	450.00	444.96	1300.00	1285.03
	4711–01–103–2–01–200 ಪ್ರವಾಹ ನಿಯಂತ್ರಣ ನಿರ್ವಹಣೆ	50.00	45.12	50.00	23.33	50.00	1.24
	4711–02–001–0–01 ಬೆಂಗ್ರೆ ಕಾಮಗಾರಿಗಳು	59.16	111.20	59.66	51.63	74.00	64.17
	4711–02–001–0–02 ಇತರೆ ಕಾಮಗಾರಿಗಳು	87.52		72.06	60.41	75.00	61.32
	2702 ಯೋಜನೇತರ						
	2702–01–101–0–02–200 ಕೆರೆಗಳ ವಾರ್ಷಿಕ ನಿರ್ವಹಣೆ ಮತ್ತು ದುರಸ್ತಿಗಳು	4,690.00	4,679.45	5190.00	4859.77	6876.00	5124.73
	2702–01–102–1–02–200 ಏತ ನೀರಾವರಿ ನಿರ್ವಹಣೆ ಮತ್ತು ದುರಸ್ತಿಗಳು	4,500.00	4,487.65	5000.00	4632.60	6243.00	4657.39
	2702–80–052–1–01–221 ಹೊಸ ಸರಬರಾಜು	34.08	10.09	35.44	0.50	37.00	16.50
	2702–80–052–1–02–182 ದುರಸ್ತಿ ಹಾಗೂ ಸಾಗಾಣಿಕೆ	134.20	129.56	142.76	138.35	232.00	163.12
	2702–80–800–0–01–132 ಸರ್ವೆ ಸಮೀಕ್ಷೆ (ಸ.ನೀ)	7.85	6.54	8.16	8.76	9.00	4.27
2701 – ಭಾರಿ ಮತ್ತು ಮಧ್ಯಮ ನೀರಾವರಿ							
	ಬೆಂಗಳೂರು – ಬೈರಮಂಗಲ (28) **(200)**	14.00	14.00	13.00	–	15.00	12.50
	ಚಿತ್ರದುರ್ಗ – ನಾರಾಯಣಪುರ (353) **(200)**	15.00	15.00	13.00	13.00	15.00	14.90

	ಬಿಜಾಪುರ – ನಾಗಠಾಣ (54) **(200)**	5.00	4.99	5.00	5.00	6.00	6.00
	ಬಿಜಾಪುರ – ಅರೆಶಂಕರ (55) **(200)**	11.00	10.98	10.00	10.00	12.00	12.00
	ಬಿಜಾಪುರ – ಕಳಸಕೊಪ್ಪ (57) **(200)**	10.00	10.00	9.00	6.00	11.00	11.00
	ಬಿಜಾಪುರ – ಚಿತವಾಡಗಿ (58) **(200)**	8.00	8.00	7.00	2.00	9.00	9.00
	ಹಳಿಯಾಳ – ಬಾಚಣಿಕೆ (93) **(200)**	16.00	16.00	14.00	6.76	16.00	16.00
	ರಾಮನಹಳ್ಳಿ	17.00	–	–	–	18.00	0.00
	2711-02-103-0-01-200 – ಪ್ರವಾಹ ನಿಯಂತ್ರಣ ಸ್ಪರ್ಸ್ ನಿರ್ವಹಣೆ	52.80	52.79	55.00	54.69	0.00	0.00
	ಸಿಬ್ಬಂದಿ ವೆಚ್ಚ 2702 ಯೋಜನೇತರ	3827.09	3600.30	4220.79	4041.35	4583.00	4486.72

ಕರ್ನಾಟಕ ಸರ್ಕಾರ

ಸಂ: ಗ್ರಾಅಪ/17/ಗ್ರಾಪಸ/2018

ಕರ್ನಾಟಕ ಸರ್ಕಾರದ ಸಚಿವಾಲಯ
ಸುವರ್ಣ ಸೌಧ,
ಬೆಳಗಾವಿ, ದಿನಾಂಕ: 11.12.2018.

168

ಇಂದ,
ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು
ಗ್ರಾಮಿಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ

ಇವರಿಗೆ,
ಕಾರ್ಯದರ್ಶಿಗಳು,
ಕರ್ನಾಟಕ ವಿಧಾನ ಸಭೆ,
ಸುವರ್ಣ ಸೌಧ ಬೆಳಗಾವಿ.

ವಿಷಯ: ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ರಾಜೇಶ್ ನಾಯಕ್ ಯು. (ಬಂಟ್ವಾಳ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂ: 993 ಕ್ಕೆ ಉತ್ತರವನ್ನು ಒದಗಿಸುವ ಕುರಿತು.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ರಾಜೇಶ್ ನಾಯಕ್ ಯು. (ಬಂಟ್ವಾಳ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂ: 993 ಕ್ಕೆ ಉತ್ತರಗಳನ್ನು (350 ಪ್ರತಿಗಳನ್ನು) ಇದರೊಂದಿಗೆ ಲಗತ್ತಿಸಿ ತಮಗೆ ಕಳುಹಿಸಲು ನಿರ್ದೇಶಿತನಾಗಿರುತ್ತೇನೆ.

ತಮ್ಮ ವಿಶ್ವಾಸಿ,

11/12/18
(ಡಿ.ವಿಸ್.ವಿಜಯ್)
ಸರ್ಕಾರದ ಅಧೀನ ಕಾರ್ಯದರ್ಶಿ
ಗ್ರಾಮಿಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ
(ಸೇವೆಗಳು ಬಿ & ಸಿ)

ಪ್ರತಿಯನ್ನು ಇವರಿಗೆ ಮಾಹಿತಿಗಾಗಿ ಕಳುಹಿಸಿದೆ.

1) ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರ ಆಪ್ತ ಕಾರ್ಯದರ್ಶಿಗಳು
2) ಸರ್ಕಾರದ ಪ್ರಧಾನ ಕಾರ್ಯದರ್ಶಿ ಗ್ರಾಮೀಣಾವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಇವರ ಆಪ್ತ ಕಾರ್ಯದರ್ಶಿ
3) ಸರ್ಕಾರದ ಅಧೀನ ಕಾರ್ಯದರ್ಶಿ ಸೇವೆಗಳು ಎ ಹಾಗೂ ಸಮನ್ವಯ ಶಾಖೆ.

ಕರ್ನಾಟಕ ವಿಧಾನ ಸಭೆ
15ನೇ ವಿಧಾನ ಸಭೆ
2ನೇ ಅಧಿವೇಶನ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	:	993
ವಿಧಾನ ಸಭಾ ಸದಸ್ಯರ ಹೆಸರು	:	ಶ್ರೀ ರಾಜೇಶ್ ನಾಯಕ್ ಯು. (ಬಂಟ್ವಾಳ)
ಉತ್ತರಿಸುವ ದಿನಾಂಕ	:	13-12-2018
ಉತ್ತರಿಸುವವರು	:	ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಕಾನೂನು ಸಂಸದೀಯ ವ್ಯವಹಾರಗಳ ಸಚಿವರು.

ಕ್ರ.ಸಂ	ಪ್ರಶ್ನೆಗಳು	ಉತ್ತರ
(ಅ)	ಕಳೆದ ಮೂರು ವರ್ಷಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗ್ರಾಮ ಪಂಚಾಯತಿಗಳಿಗೆ 13ನೇ ಮತ್ತು 14ನೇ ಹಣಕಾಸು ಆಯೋಗದಡಿ ಬಿಡುಗಡೆಯಾದ ಅನುದಾನ ಎಷ್ಟು (ಗ್ರಾಮ ಪಂಚಾಯತಿವಾರು ವಿವರ ನೀಡುವುದು);	13ನೇ ಹಣಕಾಸು ಆಯೋಗ ಅನುದಾನದ ಅವಧಿಯು ದಿನಾಂಕ:31-03-2015ಕ್ಕೆ ಮುಕ್ತಾಯಗೊಂಡಿರುತ್ತದೆ. 14ನೇ ಹಣಕಾಸು ಆಯೋಗದಡಿ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮ ಪಂಚಾಯತಿಗಳಿಗೆ ಈ ಕೆಳಗಿನಂತೆ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. 2016-17 – ರೂ.33,29,84,884/-, 2017-18 – ರೂ.51,34,42,009/- 2018-19 – ರೂ.65,60,27,052/- ಗ್ರಾಮ ಪಂಚಾಯತಿವಾರು ಬಿಡುಗಡೆಯಾಗಿರುವ ಅನುದಾನದ ವಿವರವನ್ನು ಅನುಬಂಧದಲ್ಲಿ ಲಗತ್ತಿಸಿದೆ.
(ಆ)	ಹಾಗಿದ್ದಲ್ಲಿ, ಈ ಅನುದಾನದಲ್ಲಿ ವಿದ್ಯುತ್ ಬಿಲ್ಲು ಪಾವತಿ ಮಾಡಿರುವ ವಿವರ ನೀಡುವುದು?	14ನೇ ಹಣಕಾಸು ಆಯೋಗದಡಿ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮ ಪಂಚಾಯತಿಗಳಿಗೆ ವಿದ್ಯುತ್ ಬಿಲ್ಲು ಪಾವತಿ ಮಾಡಿರುವ ವಿವರ ಈ ಕೆಳಕಂಡಂತಿದೆ. 2016-17 – ರೂ.7,37,93,064/- 2017-18 – ರೂ. 11,56,23,440/- 2018-19 – ರೂ. 10,53,91,010/-

ಸಂಖ್ಯೆ:ಗ್ರಾಅಪ 17 ಗ್ರಾಪಸ 2018

(ಕೃಷ್ಣ ಬೈರೇಗೌಡ)
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ
ಕಾನೂನು ಸಂಸದೀಯ ವ್ಯವಹಾರಗಳ ಸಚಿವರು.

ಅನುಬಂಧ

ಕರ್ನಾಟಕ ವಿಧಾನಸಭೆಯ ಸದಸ್ಯರಾದ ಮಾನ್ಯ ಶ್ರೀ ರಾಜೇಶ್ ನಾಯಕ್ ಯು. (ಬಂಟ್ವಾಳ)ರವರು ಕೇಳಿರುವ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂ:993ಗೆ ಸಂಬಂಧಿಸಿದ ಮಾಹಿತಿ

ಕ್ರ.ಸಂ	ಜಿಲ್ಲೆಯ ಹೆಸರು	ತಾಲ್ಲೂಕು	ಗ್ರಾಮ ಪಂಚಾಯತಿ	14ನೇ ಹಣಕಾಸು ಆಯೋಗದಡಿ ಬಿಡುಗಡೆಯಾದ ಅನುದಾನದ ವಿವರ (ರೂ.ಗಳಲ್ಲಿ)		
				2015-16	2016-17	2017-18
1	ದಕ್ಷಿಣ ಕನ್ನಡ	ಬೆಳ್ತಂಗಡಿ	ಕಾಣಿಯುರು	1982342	2787504	3167228
2	ದಕ್ಷಿಣ ಕನ್ನಡ	ಬೆಳ್ತಂಗಡಿ	ಕಲ್ಮಂಜ	927833	1304690	1482415
3	ದಕ್ಷಿಣ ಕನ್ನಡ	ಬೆಳ್ತಂಗಡಿ	ಕಳಿಯ	1410217	1983003	2253117
4	ದಕ್ಷಿಣ ಕನ್ನಡ	ಬೆಳ್ತಂಗಡಿ	ಕುಕ್ಕೇಡಿ	1098741	1545014	2504248
5	ದಕ್ಷಿಣ ಕನ್ನಡ	ಬೆಳ್ತಂಗಡಿ	ಕುವೆಟ್ಟು	2358559	3316541	3768244
6	ದಕ್ಷಿಣ ಕನ್ನಡ	ಬೆಳ್ತಂಗಡಿ	ಕಾಶಿಪಟ್ನ	675625	950041	1079459
7	ದಕ್ಷಿಣ ಕನ್ನಡ	ಬೆಳ್ತಂಗಡಿ	ಕೊಯ್ಯೂರು	1319263	1855103	2107825
8	ದಕ್ಷಿಣ ಕನ್ನಡ	ಬೆಳ್ತಂಗಡಿ	ಕೊಕ್ಕಡ	1315437	2225897	2998623
9	ದಕ್ಷಿಣ ಕನ್ನಡ	ಬೆಳ್ತಂಗಡಿ	ಆರಂಬೋಡಿ	1177472	1655723	2683698
10	ದಕ್ಷಿಣ ಕನ್ನಡ	ಬೆಳ್ತಂಗಡಿ	ಚಾರ್ಮಾಡಿ	3081589	4333204	4923655
11	ದಕ್ಷಿಣ ಕನ್ನಡ	ಬೆಳ್ತಂಗಡಿ	ಪಟ್ರಮೆ	634452	892141	1448679
12	ದಕ್ಷಿಣ ಕನ್ನಡ	ಬೆಳ್ತಂಗಡಿ	ಪಡಂಗಡಿ	1689473	2858755	2699299
13	ದಕ್ಷಿಣ ಕನ್ನಡ	ಬೆಳ್ತಂಗಡಿ	ಪುದುವೆಟ್ಟು	962560	1353510	2200319
14	ದಕ್ಷಿಣ ಕನ್ನಡ	ಬೆಳ್ತಂಗಡಿ	ಧರ್ಮಸ್ಥಳ	2441699	3433440	3901133
15	ದಕ್ಷಿಣ ಕನ್ನಡ	ಬೆಳ್ತಂಗಡಿ	ಉಜಿರೆ	3264426	5523535	5215573
16	ದಕ್ಷಿಣ ಕನ್ನಡ	ಬೆಳ್ತಂಗಡಿ	ಇಂದಬೆಟ್ಟು	1068610	1502645	1707332
17	ದಕ್ಷಿಣ ಕನ್ನಡ	ಬೆಳ್ತಂಗಡಿ	ಇಳಂತಿಲ	1369832	1926216	3119453
18	ದಕ್ಷಿಣ ಕನ್ನಡ	ಬೆಳ್ತಂಗಡಿ	ಬಂದಾರು	1597312	2246084	2552077
19	ದಕ್ಷಿಣ ಕನ್ನಡ	ಬೆಳ್ತಂಗಡಿ	ಬಳಂಜ	1315444	1849732	2101720
20	ದಕ್ಷಿಣ ಕನ್ನಡ	ಬೆಳ್ತಂಗಡಿ	ಬಾರ್ಯ	1645523	2313884	2629064
21	ದಕ್ಷಿಣ ಕನ್ನಡ	ಬೆಳ್ತಂಗಡಿ	ಬೆಳಾಲು	1220641	2065550	1950272
22	ದಕ್ಷಿಣ ಕನ್ನಡ	ಬೆಳ್ತಂಗಡಿ	ನಡ	1403879	2375588	2243027
23	ದಕ್ಷಿಣ ಕನ್ನಡ	ಬೆಳ್ತಂಗಡಿ	ನಾರಾವಿ	1639059	2304774	2618847
24	ದಕ್ಷಿಣ ಕನ್ನಡ	ಬೆಳ್ತಂಗಡಿ	ನೆರಿಯ	2161490	3658260	3453685
25	ದಕ್ಷಿಣ ಕನ್ನಡ	ಬೆಳ್ತಂಗಡಿ	ತಣ್ಣೀರುಪಂತ	2152875	3027307	4902295
26	ದಕ್ಷಿಣ ಕನ್ನಡ	ಬೆಳ್ತಂಗಡಿ	ಮಾಲಾಡಿ	1685244	2369741	2692519
27	ದಕ್ಷಿಣ ಕನ್ನಡ	ಬೆಳ್ತಂಗಡಿ	ಮರೋಡಿ	1050904	1477746	1679060
28	ದಕ್ಷಿಣ ಕನ್ನಡ	ಬೆಳ್ತಂಗಡಿ	ಮಡಂತ್ಯಾರು	1536660	2600118	3498703
29	ದಕ್ಷಿಣ ಕನ್ನಡ	ಬೆಳ್ತಂಗಡಿ	ಮಲವಂತಿಗೆ	1076380	1513540	1719916
30	ದಕ್ಷಿಣ ಕನ್ನಡ	ಬೆಳ್ತಂಗಡಿ	ಮುಂಡಾಜೆ	1068337	1807732	1706900

ಕ್ರಸಂ	ಜಿಲ್ಲೆಯ ಹೆಸರು	ತಾಲ್ಲೂಕು	ಗ್ರಾಮ ಪಂಚಾಯತಿ	14ನೇ ಹಣಕಾಸು ಆಯೋಗದಡಿ ಬಿಡುಗಡೆಯಾದ ಅನುದಾನದ ವಿವರ (ರೂ.ಗಳಲ್ಲಿ)		
31	ದಕ್ಷಿಣ ಕನ್ನಡ	ಬೆಳ್ತಂಗಡಿ	ಮಚ್ಚಿನ	1333361	2256213	3038932
32	ದಕ್ಷಿಣ ಕನ್ನಡ	ಬೆಳ್ತಂಗಡಿ	ಲಾಯಿಲ	1913896	2691262	4357699
33	ದಕ್ಷಿಣ ಕನ್ನಡ	ಬೆಳ್ತಂಗಡಿ	ಮಿತ್ತಬಾಗಿಲು	980747	1379098	1566943
34	ದಕ್ಷಿಣ ಕನ್ನಡ	ಬೆಳ್ತಂಗಡಿ	ವೇಣೂರು	2341095	3291971	3740413
35	ದಕ್ಷಿಣ ಕನ್ನಡ	ಬೆಳ್ತಂಗಡಿ	ಮೇಲಂತಬೆಟ್ಟು	1264314	1777829	2885472
36	ದಕ್ಷಿಣ ಕನ್ನಡ	ಬೆಳ್ತಂಗಡಿ	ಶಿಬಾಜೆ	726048	1228784	1160092
37	ದಕ್ಷಿಣ ಕನ್ನಡ	ಬೆಳ್ತಂಗಡಿ	ಶಿರ್ಲಾಲು	1159464	1630393	1852541
38	ದಕ್ಷಿಣ ಕನ್ನಡ	ಬೆಳ್ತಂಗಡಿ	ಶಿಶಿಲ	750048	1269549	1198481
39	ದಕ್ಷಿಣ ಕನ್ನಡ	ಬೆಳ್ತಂಗಡಿ	ಅಂಡಿಂಜೆ	1285034	2174465	2929843
40	ದಕ್ಷಿಣ ಕನ್ನಡ	ಬೆಳ್ತಂಗಡಿ	ಅರಸಿನಮಕ್ಕಿ	1322549	2238057	2113111
41	ದಕ್ಷಿಣ ಕನ್ನಡ	ಬೆಳ್ತಂಗಡಿ	ಅಳದಂಗಡಿ	1245874	1751903	1990579
42	ದಕ್ಷಿಣ ಕನ್ನಡ	ಬೆಳ್ತಂಗಡಿ	ಹೊಸಂಗಡಿ	1181522	1999253	1887738
43	ದಕ್ಷಿಣ ಕನ್ನಡ	ಬೆಳ್ತಂಗಡಿ	ನಿಡ್ಲೆ	829789	1166816	1325807
44	ದಕ್ಷಿಣ ಕನ್ನಡ	ಬೆಳ್ತಂಗಡಿ	ಕಡಿರುದ್ಯಾವರ	769163	1241724	1410887
45	ದಕ್ಷಿಣ ಕನ್ನಡ	ಬೆಳ್ತಂಗಡಿ	ಕಳಂಜ	1238732	1999776	2272293
46	ದಕ್ಷಿಣ ಕನ್ನಡ	ಬೆಳ್ತಂಗಡಿ	ನಾವೂರು	923461	1490802	1694044
47	ದಕ್ಷಿಣ ಕನ್ನಡ	ಬೆಳ್ತಂಗಡಿ	ಸುಲ್ಕೇರಿ	561292	906139	1029592
48	ದಕ್ಷಿಣ ಕನ್ನಡ	ಬೆಳ್ತಂಗಡಿ	ತೆಕ್ಕಾರು	685734	1107040	1257827
49	ದಕ್ಷಿಣ ಕನ್ನಡ	ಬಂಟ್ವಾಳ	ಅಳಿಕೆ	1433446	2425473	3263855
50	ದಕ್ಷಿಣ ಕನ್ನಡ	ಬಂಟ್ವಾಳ	ಅಮ್ಟಾಡಿ	1925545	2707643	4384675
51	ದಕ್ಷಿಣ ಕನ್ನಡ	ಬಂಟ್ವಾಳ	ಅನಂತಾಡಿ	596909	1009998	953684
52	ದಕ್ಷಿಣ ಕನ್ನಡ	ಬಂಟ್ವಾಳ	ಬಡಗಬೆಳ್ಳೂರು	1248490	1755589	2842451
53	ದಕ್ಷಿಣ ಕನ್ನಡ	ಬಂಟ್ವಾಳ	ಬಡಗಕಜೆಕಾರು	1176281	1990355	2679011
54	ದಕ್ಷಿಣ ಕನ್ನಡ	ಬಂಟ್ವಾಳ	ಬಾಳ್ತಿಲ	1523415	2142183	3467733
55	ದಕ್ಷಿಣ ಕನ್ನಡ	ಬಂಟ್ವಾಳ	ಬಾಳೆಪುಣಿ	2691911	4554680	6122749
56	ದಕ್ಷಿಣ ಕನ್ನಡ	ಬಂಟ್ವಾಳ	ಗೋಳ್ತಮಜಲು	2266498	3834930	5156809
57	ದಕ್ಷಿಣ ಕನ್ನಡ	ಬಂಟ್ವಾಳ	ಚೆನ್ನೈತ್ತೋಡಿ	2011121	3403028	4582460
58	ದಕ್ಷಿಣ ಕನ್ನಡ	ಬಂಟ್ವಾಳ	ಇಡ್ಕಿದು	1768017	2486135	4024486
59	ದಕ್ಷಿಣ ಕನ್ನಡ	ಬಂಟ್ವಾಳ	ಇರಾ	1785546	3021205	2852764
60	ದಕ್ಷಿಣ ಕನ್ನಡ	ಬಂಟ್ವಾಳ	ಕಡೇಶ್ವಾಲ್ಯ	1233053	1733882	2807546
61	ದಕ್ಷಿಣ ಕನ್ನಡ	ಬಂಟ್ವಾಳ	ಕರೋಪಾಡಿ	1517724	2134177	3455682
62	ದಕ್ಷಿಣ ಕನ್ನಡ	ಬಂಟ್ವಾಳ	ಕನ್ಯಾನ	1860874	3148671	2973119
63	ದಕ್ಷಿಣ ಕನ್ನಡ	ಬಂಟ್ವಾಳ	ಕೇಪು	1518398	2569222	3457575
64	ದಕ್ಷಿಣ ಕನ್ನಡ	ಬಂಟ್ವಾಳ	ಕರಿಯಂಗಳ	1241191	2100321	1983104

ಕ್ರ.ಸಂ	ಜಿಲ್ಲೆಯ ಹೆಸರು	ತಾಲ್ಲೂಕು	ಗ್ರಾಮ ಪಂಚಾಯತಿ	14ನೇ ಹಣಕಾಸು ಆಯೋಗದಡಿ ಬಿಡುಗಡೆಯಾದ ಅನುದಾನದ ವಿವರ (ರೂ.ಗಳಲ್ಲಿ)		
65	ದಕ್ಷಿಣ ಕನ್ನಡ	ಬಂಟ್ವಾಳ	ಕುರ್ನಾಡು	665939	1126811	1063973
66	ದಕ್ಷಿಣ ಕನ್ನಡ	ಬಂಟ್ವಾಳ	ಕೆದಿಲ	1346388	1893253	3064255
67	ದಕ್ಷಿಣ ಕನ್ನಡ	ಬಂಟ್ವಾಳ	ಕುಕ್ಕಿಪಾಡಿ	1125259	1904034	2563084
68	ದಕ್ಷಿಣ ಕನ್ನಡ	ಬಂಟ್ವಾಳ	ಮಂಚಿ	1928865	3263686	4389540
69	ದಕ್ಷಿಣ ಕನ್ನಡ	ಬಂಟ್ವಾಳ	ಮಾಣಿ	880177	1237681	1406255
70	ದಕ್ಷಿಣ ಕನ್ನಡ	ಬಂಟ್ವಾಳ	ಮೇರಮಜಲು	1156730	1957226	2632919
71	ದಕ್ಷಿಣ ಕನ್ನಡ	ಬಂಟ್ವಾಳ	ನರಿಕೊಂಬು	2401820	4063841	3837352
72	ದಕ್ಷಿಣ ಕನ್ನಡ	ಬಂಟ್ವಾಳ	ನರಿಂಗಾಣ	1569118	2654973	3570270
73	ದಕ್ಷಿಣ ಕನ್ನಡ	ಬಂಟ್ವಾಳ	ನಾವೂರು	1539988	2605632	3502688
74	ದಕ್ಷಿಣ ಕನ್ನಡ	ಬಂಟ್ವಾಳ	ಕಾವಳಮುಡೂರು	1162863	1967672	1857925
75	ದಕ್ಷಿಣ ಕನ್ನಡ	ಬಂಟ್ವಾಳ	ಕಾವಳಪಡೂರು	1718399	2907615	3912255
76	ದಕ್ಷಿಣ ಕನ್ನಡ	ಬಂಟ್ವಾಳ	ಪಂಜಿಕಲ್ಲು	1554350	2185676	2483416
77	ದಕ್ಷಿಣ ಕನ್ನಡ	ಬಂಟ್ವಾಳ	ಪಜೀರು	1591640	2693114	3623072
78	ದಕ್ಷಿಣ ಕನ್ನಡ	ಬಂಟ್ವಾಳ	ಪುದು	3181578	5383154	7235698
79	ದಕ್ಷಿಣ ಕನ್ನಡ	ಬಂಟ್ವಾಳ	ಪುಣಚ	2003835	2817729	4565359
80	ದಕ್ಷಿಣ ಕನ್ನಡ	ಬಂಟ್ವಾಳ	ಕೊಲ್ನಾಡು	2962579	4165892	4733312
81	ದಕ್ಷಿಣ ಕನ್ನಡ	ಬಂಟ್ವಾಳ	ಪಿಲಾತಬೆಟ್ಟು	812329	1374527	1850366
82	ದಕ್ಷಿಣ ಕನ್ನಡ	ಬಂಟ್ವಾಳ	ಪೆರ್ನೆ	1427467	2007262	3249916
83	ದಕ್ಷಿಣ ಕನ್ನಡ	ಬಂಟ್ವಾಳ	ರಾಯಿ	1018887	1724040	1627889
84	ದಕ್ಷಿಣ ಕನ್ನಡ	ಬಂಟ್ವಾಳ	ಸಜಿಪನಡು	1406991	2380667	3201927
85	ದಕ್ಷಿಣ ಕನ್ನಡ	ಬಂಟ್ವಾಳ	ಸಜಿಪಮುಡ	1816680	2554565	4133375
86	ದಕ್ಷಿಣ ಕನ್ನಡ	ಬಂಟ್ವಾಳ	ಸಜಿಪಮುನ್ನೂರು	2154356	3029394	4904026
87	ದಕ್ಷಿಣ ಕನ್ನಡ	ಬಂಟ್ವಾಳ	ಸರಪಾಡಿ	1080177	1827748	1725812
88	ದಕ್ಷಿಣ ಕನ್ನಡ	ಬಂಟ್ವಾಳ	ಸಂಗಬೆಟ್ಟು	1471131	2489269	3350452
89	ದಕ್ಷಿಣ ಕನ್ನಡ	ಬಂಟ್ವಾಳ	ಪೆರುವಾಯಿ	764138	1074507	1220875
90	ದಕ್ಷಿಣ ಕನ್ನಡ	ಬಂಟ್ವಾಳ	ಉಳಿ	1079619	1518127	2458901
91	ದಕ್ಷಿಣ ಕನ್ನಡ	ಬಂಟ್ವಾಳ	ತುಂಬೆ	1574078	2663513	2514936
92	ದಕ್ಷಿಣ ಕನ್ನಡ	ಬಂಟ್ವಾಳ	ವೀರಕಂಬ	1333967	1875786	2131273
93	ದಕ್ಷಿಣ ಕನ್ನಡ	ಬಂಟ್ವಾಳ	ವಿಟ್ಲಪಡ್ನೂರು	1611213	2265642	2574240
94	ದಕ್ಷಿಣ ಕನ್ನಡ	ಬಂಟ್ವಾಳ	ವಿಟ್ಲಮುಡ್ನೂರು	1116771	1570370	2543577
95	ದಕ್ಷಿಣ ಕನ್ನಡ	ಬಂಟ್ವಾಳ	ಅಮ್ಮುಂಜೆ	1080929	1745038	1982709
96	ದಕ್ಷಿಣ ಕನ್ನಡ	ಬಂಟ್ವಾಳ	ಅರಳ	808514	1305254	1483037
97	ದಕ್ಷಿಣ ಕನ್ನಡ	ಬಂಟ್ವಾಳ	ಬರಿಮಾರು	627074	1012338	1150232
98	ದಕ್ಷಿಣ ಕನ್ನಡ	ಬಂಟ್ವಾಳ	ಬೋಳಂತೂರು	888441	1434287	1629643

ಕ್ರಸಂ	ಜಿಲ್ಲೆಯ ಹೆಸರು	ತಾಲ್ಲೂಕು	ಗ್ರಾಮ ಪಂಚಾಯತಿ	14ನೇ ಹಣಕಾಸು ಆಯೋಗದಡಿ ಬಿಡುಗಡೆಯಾದ ಅನುದಾನದ ವಿವರ (ರೂ.ಗಳಲ್ಲಿ)		
99	ದಕ್ಷಿಣ ಕನ್ನಡ	ಬಂಟ್ವಾಳ	ಇರ್ವತ್ತೂರು	894698	1444390	1641129
100	ದಕ್ಷಿಣ ಕನ್ನಡ	ಬಂಟ್ವಾಳ	ಕಳ್ಳಿಗೆ	880506	1421478	1615084
101	ದಕ್ಷಿಣ ಕನ್ನಡ	ಬಂಟ್ವಾಳ	ಮಾಣಿಲ	684076	1104362	1254800
102	ದಕ್ಷಿಣ ಕನ್ನಡ	ಬಂಟ್ವಾಳ	ಮಣಿನಾಲ್ಕೂರು	1097649	1772026	2013401
103	ದಕ್ಷಿಣ ಕನ್ನಡ	ಬಂಟ್ವಾಳ	ನೆಟ್ಲಮುಡ್ನೂರು	837748	1352449	1536652
104	ದಕ್ಷಿಣ ಕನ್ನಡ	ಬಂಟ್ವಾಳ	ಪೆರಾಜೆ	619926	1000802	1137115
105	ದಕ್ಷಿಣ ಕನ್ನಡ	ಬಂಟ್ವಾಳ	ಸಜಿಪಪಡು	642698	1037563	1178887
106	ದಕ್ಷಿಣ ಕನ್ನಡ	ಬಂಟ್ವಾಳ	ಸಾಲೆತ್ತೂರು	571090	921960	1047536
107	ದಕ್ಷಿಣ ಕನ್ನಡ	ಮಂಗಳೂರು	ಕಂದಾವರ	2617783	4429272	5955080
108	ದಕ್ಷಿಣ ಕನ್ನಡ	ಮಂಗಳೂರು	ಕಲ್ಲಮುಂಡ್ಕೂರು	1568034	2653301	2505284
109	ದಕ್ಷಿಣ ಕನ್ನಡ	ಮಂಗಳೂರು	ಕುಪ್ಪೆಪದವು	816830	1382165	1305067
110	ದಕ್ಷಿಣ ಕನ್ನಡ	ಮಂಗಳೂರು	ಕೆಮ್ರಾಲ್	1615470	2733397	2581025
111	ದಕ್ಷಿಣ ಕನ್ನಡ	ಮಂಗಳೂರು	ಕೋಣಾಜೆ	2698757	3794920	6139306
112	ದಕ್ಷಿಣ ಕನ್ನಡ	ಮಂಗಳೂರು	ಕಿನ್ಯಾ	1136588	1923099	2585573
113	ದಕ್ಷಿಣ ಕನ್ನಡ	ಮಂಗಳೂರು	ಕಿಲ್ಪಾಡಿ	804666	1361491	1285605
114	ದಕ್ಷಿಣ ಕನ್ನಡ	ಮಂಗಳೂರು	ಕಿನ್ನಿಗೋಳಿ	1907610	2682431	3047753
115	ದಕ್ಷಿಣ ಕನ್ನಡ	ಮಂಗಳೂರು	ಚೇಳ್ಯೆರು	1192321	2017455	2714165
116	ದಕ್ಷಿಣ ಕನ್ನಡ	ಮಂಗಳೂರು	ಪಡುಪಣಂಬೂರು	1520261	2572289	2428907
117	ದಕ್ಷಿಣ ಕನ್ನಡ	ಮಂಗಳೂರು	ಪಡುಪೆರಾರು	2274015	3197660	5172909
118	ದಕ್ಷಿಣ ಕನ್ನಡ	ಮಂಗಳೂರು	ಪಡುಮಾರ್ನಾಡು	1781332	3014153	4057351
119	ದಕ್ಷಿಣ ಕನ್ನಡ	ಮಂಗಳೂರು	ಪುತ್ತಿಗೆ	2040875	3453296	3260720
120	ದಕ್ಷಿಣ ಕನ್ನಡ	ಮಂಗಳೂರು	ಪಾಲಡ್ಕ	1621468	2743751	3696492
121	ದಕ್ಷಿಣ ಕನ್ನಡ	ಮಂಗಳೂರು	ಪಾವೂರು	1445085	2445120	3288863
122	ದಕ್ಷಿಣ ಕನ್ನಡ	ಮಂಗಳೂರು	ಪೆರ್ಮುದೆ	1442428	2440595	2304554
123	ದಕ್ಷಿಣ ಕನ್ನಡ	ಮಂಗಳೂರು	ಜೋಕಟ್ಟೆ	1799953	3045576	4096868
124	ದಕ್ಷಿಣ ಕನ್ನಡ	ಮಂಗಳೂರು	ದರೆಗುಡ್ಡೆ	1214038	2054291	2766573
125	ದಕ್ಷಿಣ ಕನ್ನಡ	ಮಂಗಳೂರು	ಉಳ್ಳೈಬೆಟ್ಟು	998029	1688679	1594545
126	ದಕ್ಷಿಣ ಕನ್ನಡ	ಮಂಗಳೂರು	ಬಜಪೆ	2351040	3978045	5351338
127	ದಕ್ಷಿಣ ಕನ್ನಡ	ಮಂಗಳೂರು	ಬಳ್ಕುಂಜೆ	1184972	1666271	2698834
128	ದಕ್ಷಿಣ ಕನ್ನಡ	ಮಂಗಳೂರು	ಬಾಳ	890044	1505947	1422011
129	ದಕ್ಷಿಣ ಕನ್ನಡ	ಮಂಗಳೂರು	ಬೆಳ್ಮ	1548163	2176986	3522905
130	ದಕ್ಷಿಣ ಕನ್ನಡ	ಮಂಗಳೂರು	ಬೆಳುವಾಯಿ	2512778	4251770	4014681
131	ದಕ್ಷಿಣ ಕನ್ನಡ	ಮಂಗಳೂರು	ಬೋಳಿಯಾರು	1370626	2319103	3118298
132	ದಕ್ಷಿಣ ಕನ್ನಡ	ಮಂಗಳೂರು	ನೆಲ್ಲಿಕಾರು	1214272	2054696	1940071

ಕ್ರ.ಸಂ	ಜಿಲ್ಲೆಯ ಹೆಸರು	ತಾಲ್ಲೂಕು	ಗ್ರಾಮ ಪಂಚಾಯತಿ	14ನೇ ಹಣಕಾಸು ಆಯೋಗದಡಿ ಬಿಡುಗಡೆಯಾದ ಅನುದಾನದ ವಿವರ (ರೂ.ಗಳಲ್ಲಿ)		
133	ದಕ್ಷಿಣ ಕನ್ನಡ	ಮಂಗಳೂರು	ತಲಪಾಡಿ	2297385	3887231	5228418
134	ದಕ್ಷಿಣ ಕನ್ನಡ	ಮಂಗಳೂರು	ತೆಂಕಮಿಜಾರು	2099098	3551831	4780586
135	ದಕ್ಷಿಣ ಕನ್ನಡ	ಮಂಗಳೂರು	ಮಂಜನಾಡಿ	2492558	4217438	5671704
136	ದಕ್ಷಿಣ ಕನ್ನಡ	ಮಂಗಳೂರು	ಮಳವೂರು	2079974	3519282	4730988
137	ದಕ್ಷಿಣ ಕನ್ನಡ	ಮಂಗಳೂರು	ಮುಚ್ಚೂರು	1214946	2055796	2767461
138	ದಕ್ಷಿಣ ಕನ್ನಡ	ಮಂಗಳೂರು	ಮುಡುಶೆಡ್ಡೆ	2124725	3595022	3394645
139	ದಕ್ಷಿಣ ಕನ್ನಡ	ಮಂಗಳೂರು	ಮುನ್ನೂರು	2131472	2997217	3405433
140	ದಕ್ಷಿಣ ಕನ್ನಡ	ಮಂಗಳೂರು	ಮೆನ್ನಬೆಟ್ಟು	1053805	1783057	1683659
141	ದಕ್ಷಿಣ ಕನ್ನಡ	ಮಂಗಳೂರು	ಶಿರ್ತಾಡಿ	1488909	2093655	2378859
142	ದಕ್ಷಿಣ ಕನ್ನಡ	ಮಂಗಳೂರು	ಗಂಜಿಮಠ	2847102	4817266	4548773
143	ದಕ್ಷಿಣ ಕನ್ನಡ	ಮಂಗಳೂರು	ಗುರುಪುರ	2655200	4492731	4242220
144	ದಕ್ಷಿಣ ಕನ್ನಡ	ಮಂಗಳೂರು	ಸೂರಿಂಜೆ	1096232	1854838	2494599
145	ದಕ್ಷಿಣ ಕನ್ನಡ	ಮಂಗಳೂರು	ಸೋಮೇಶ್ವರ	5640304	7931251	12826360
146	ದಕ್ಷಿಣ ಕನ್ನಡ	ಮಂಗಳೂರು	ಅಡ್ಯಾರು	2863609	4845190	6513593
147	ದಕ್ಷಿಣ ಕನ್ನಡ	ಮಂಗಳೂರು	ಅಂಬ್ಲಮೊಗರು	1177545	1992411	1881353
148	ದಕ್ಷಿಣ ಕನ್ನಡ	ಮಂಗಳೂರು	ಹರೇಕಳ	1617312	2274221	3679157
149	ದಕ್ಷಿಣ ಕನ್ನಡ	ಮಂಗಳೂರು	ಹಳೆಯಂಗಡಿ	2013869	2831850	4580618
150	ದಕ್ಷಿಣ ಕನ್ನಡ	ಮಂಗಳೂರು	ಹೊಸಬೆಟ್ಟು	1117018	1890148	1784688
151	ದಕ್ಷಿಣ ಕನ್ನಡ	ಮಂಗಳೂರು	ಐಕಳ	1331537	2253080	2127419
152	ದಕ್ಷಿಣ ಕನ್ನಡ	ಮಂಗಳೂರು	ನೀರುಮಾರ್ಗ	2855150	4014819	4561722
153	ದಕ್ಷಿಣ ಕನ್ನಡ	ಮಂಗಳೂರು	ಎಕ್ಕಾರು	1462893	2475322	3331629
154	ದಕ್ಷಿಣ ಕನ್ನಡ	ಮಂಗಳೂರು	ಎಡಪದವು	1511974	2126094	2415679
155	ದಕ್ಷಿಣ ಕನ್ನಡ	ಮಂಗಳೂರು	ಅತಿಕಾರಿಬೆಟ್ಟು	817663	1320024	1499823
156	ದಕ್ಷಿಣ ಕನ್ನಡ	ಮಂಗಳೂರು	ಬಡಗ ಎಡಪದವು	903640	1458822	1657531
157	ದಕ್ಷಿಣ ಕನ್ನಡ	ಮಂಗಳೂರು	ಇರುವೈಲು	1282888	2071074	2353184
158	ದಕ್ಷಿಣ ಕನ್ನಡ	ಮಂಗಳೂರು	ಕಟೀಲು	958595	1547542	1758333
159	ದಕ್ಷಿಣ ಕನ್ನಡ	ಮಂಗಳೂರು	ಮಲ್ಲೂರು	741870	1197666	1360780
160	ದಕ್ಷಿಣ ಕನ್ನಡ	ಮಂಗಳೂರು	ಮುತ್ತೂರು	918694	1483128	1685135
161	ದಕ್ಷಿಣ ಕನ್ನಡ	ಮಂಗಳೂರು	ವಾಲ್ಪಾಡಿ	770052	1243159	1412505
162	ದಕ್ಷಿಣ ಕನ್ನಡ	ಪುತ್ತೂರು	ಬಿಳಿನೆಲೆ	1199256	1686330	2750111
163	ದಕ್ಷಿಣ ಕನ್ನಡ	ಪುತ್ತೂರು	ಕಡಬ	2341314	3292286	5330897
164	ದಕ್ಷಿಣ ಕನ್ನಡ	ಪುತ್ತೂರು	ಕಬಕ	1082837	1832165	1730039
165	ದಕ್ಷಿಣ ಕನ್ನಡ	ಪುತ್ತೂರು	ಕುಟ್ರುಪ್ಪಾಡಿ	1799871	3045720	4106177
166	ದಕ್ಷಿಣ ಕನ್ನಡ	ಪುತ್ತೂರು	ಕಾಣಿಯುರು	1654910	2327076	3773403

ಕ್ರ.ಸಂ	ಜಿಲ್ಲೆಯ ಹೆಸರು	ತಾಲ್ಲೂಕು	ಗ್ರಾಮ ಪಂಚಾಯತಿ	14ನೇ ಹಣಕಾಸು ಆಯೋಗದಡಿ ಬಿಡುಗಡೆಯಾದ ಅನುದಾನದ ವಿವರ (ರೂ.ಗಳಲ್ಲಿ)		
167	ದಕ್ಷಿಣ ಕನ್ನಡ	ಪುತ್ತೂರು	ಕೌಕ್ರಾಡಿ	1804022	1524495	2469115
168	ದಕ್ಷಿಣ ಕನ್ನಡ	ಪುತ್ತೂರು	ಕೆದಂಬಾಡಿ	885620	1245334	1414960
169	ದಕ್ಷಿಣ ಕನ್ನಡ	ಪುತ್ತೂರು	ಕೊಡಿಂಬಾಡಿ	1084147	2536754	2882344
170	ದಕ್ಷಿಣ ಕನ್ನಡ	ಪುತ್ತೂರು	ಕೊಂಬಾರು	1149352	1616152	2636884
171	ದಕ್ಷಿಣ ಕನ್ನಡ	ಪುತ್ತೂರು	ಕೊಯಿಲ	1487501	2516979	3388413
172	ದಕ್ಷಿಣ ಕನ್ನಡ	ಪುತ್ತೂರು	ಕೊಳ್ತಿಗೆ	1584865	2228582	3614027
173	ದಕ್ಷಿಣ ಕನ್ನಡ	ಪುತ್ತೂರು	ಆರ್ಯಾಪು	2277319	3853357	5185569
174	ದಕ್ಷಿಣ ಕನ್ನಡ	ಪುತ್ತೂರು	ಆಲಂಕಾರು	1040443	1463039	2370425
175	ದಕ್ಷಿಣ ಕನ್ನಡ	ಪುತ್ತೂರು	ಪಾಣಾಜೆ	983052	1382338	1570636
176	ದಕ್ಷಿಣ ಕನ್ನಡ	ಪುತ್ತೂರು	ಪೆರಾಬೆ	1454001	2044567	2323099
177	ದಕ್ಷಿಣ ಕನ್ನಡ	ಪುತ್ತೂರು	ರಾಮಕುಂಜ	1573907	2663174	2514651
178	ದಕ್ಷಿಣ ಕನ್ನಡ	ಪುತ್ತೂರು	ಉಪ್ಪಿನಂಗಡಿ	1868832	2627900	4252235
179	ದಕ್ಷಿಣ ಕನ್ನಡ	ಪುತ್ತೂರು	ಬಜತ್ತೂರು	1483231	2085672	3379149
180	ದಕ್ಷಿಣ ಕನ್ನಡ	ಪುತ್ತೂರು	ಬಡಗನ್ನೂರು	1742676	2450496	3970144
181	ದಕ್ಷಿಣ ಕನ್ನಡ	ಪುತ್ತೂರು	ಬನ್ನೂರು	1254915	1764624	2857417
182	ದಕ್ಷಿಣ ಕನ್ನಡ	ಪುತ್ತೂರು	ಬಲ್ನಾಡು	1011752	1422694	2305134
183	ದಕ್ಷಿಣ ಕನ್ನಡ	ಪುತ್ತೂರು	ಬೆಟ್ಟಂಪಾಡಿ	1705257	2885445	3884423
184	ದಕ್ಷಿಣ ಕನ್ನಡ	ಪುತ್ತೂರು	ಬೆಳಂದೂರು	1397722	1965434	3183339
185	ದಕ್ಷಿಣ ಕನ್ನಡ	ಪುತ್ತೂರು	ನರಿಮೊಗ್ರು	2564808	3606554	5841409
186	ದಕ್ಷಿಣ ಕನ್ನಡ	ಪುತ್ತೂರು	ನೂಜಿಬಾಳ್ತಿಲ	1285850	1808116	2931821
187	ದಕ್ಷಿಣ ಕನ್ನಡ	ಪುತ್ತೂರು	ನೆಟ್ಟಣಿಗೆ ಮುಡ್ನೂರು	2089257	2937850	4758058
188	ದಕ್ಷಿಣ ಕನ್ನಡ	ಪುತ್ತೂರು	ನೆಲ್ಯಾಡಿ	1374209	1932369	3130411
189	ದಕ್ಷಿಣ ಕನ್ನಡ	ಪುತ್ತೂರು	34 ನೆಕ್ಕಿಲಾಡಿ	490896	1425908	1620121
190	ದಕ್ಷಿಣ ಕನ್ನಡ	ಪುತ್ತೂರು	ಮರ್ದಾಳ	865935	1217651	1383515
191	ದಕ್ಷಿಣ ಕನ್ನಡ	ಪುತ್ತೂರು	ಮುಂಡೂರು	1943673	3288832	4426361
192	ದಕ್ಷಿಣ ಕನ್ನಡ	ಪುತ್ತೂರು	ಶಿರಾಡಿ	1055218	1483784	2423054
193	ದಕ್ಷಿಣ ಕನ್ನಡ	ಪುತ್ತೂರು	ಸವಣೂರು	2107106	2962944	4800802
194	ದಕ್ಷಿಣ ಕನ್ನಡ	ಪುತ್ತೂರು	ಅರಿಯಡ್ಕ	2282074	3208982	3646088
195	ದಕ್ಷಿಣ ಕನ್ನಡ	ಪುತ್ತೂರು	ಹಿರೇಬಂಡಾಡಿ	1406244	1977418	3202646
196	ದಕ್ಷಿಣ ಕನ್ನಡ	ಪುತ್ತೂರು	ಒಳಮೊಗ್ರು	1441847	2027480	2303650
197	ದಕ್ಷಿಣ ಕನ್ನಡ	ಪುತ್ತೂರು	ಐತ್ತೂರು	1183203	1663775	2700824
198	ದಕ್ಷಿಣ ಕನ್ನಡ	ಪುತ್ತೂರು	ಗೋಳಿತೊಟ್ಟು	1695787	2384559	3866033
199	ದಕ್ಷಿಣ ಕನ್ನಡ	ಪುತ್ತೂರು	ಕೆಯ್ಯೂರು	1281655	2069082	2350932
200	ದಕ್ಷಿಣ ಕನ್ನಡ	ಪುತ್ತೂರು	ಕುಡಿಪ್ಪಾಡಿ	673016	1086507	1234496

ಕ್ರಸಂ	ಜಿಲ್ಲೆಯ ಹೆಸರು	ತಾಲ್ಲೂಕು	ಗ್ರಾಮ ಪಂಚಾಯತಿ	14ನೇ ಹಣಕಾಸು ಆಯೋಗದಡಿ ಬಿಡುಗಡೆಯಾದ ಅನುದಾನದ ವಿವರ (ರೂ.ಗಳಲ್ಲಿ)		
201	ದಕ್ಷಿಣ ಕನ್ನಡ	ಪುತ್ತೂರು	ಕದ್ಯ ಕೋಣಾಜೆ	444600	717750	815561
202	ದಕ್ಷಿಣ ಕನ್ನಡ	ಪುತ್ತೂರು	ನಿಡ್ಪಳ್ಳಿ	712194	1149756	1306376
203	ದಕ್ಷಿಣ ಕನ್ನಡ	ಸುಳ್ಯ	ಕನಕಮಜಲು	602332	1019190	1371893
204	ದಕ್ಷಿಣ ಕನ್ನಡ	ಸುಳ್ಯ	ಕಲ್ಮಡ್ಕ	913948	1285162	2084201
205	ದಕ್ಷಿಣ ಕನ್ನಡ	ಸುಳ್ಯ	ಕಳಂಜ	535935	906848	1220734
206	ದಕ್ಷಿಣ ಕನ್ನಡ	ಸುಳ್ಯ	ಕೊಡಿಯಾಲ	596906	839348	1360888
207	ದಕ್ಷಿಣ ಕನ್ನಡ	ಸುಳ್ಯ	ಕೊಲ್ಲಮೊಗರು	871362	1225271	1392249
208	ದಕ್ಷಿಣ ಕನ್ನಡ	ಸುಳ್ಯ	ಆಲೆಟ್ಟಿ	2268621	3190044	5180614
209	ದಕ್ಷಿಣ ಕನ್ನಡ	ಸುಳ್ಯ	ಪಂಜ	1338174	1881692	3051838
210	ದಕ್ಷಿಣ ಕನ್ನಡ	ಸುಳ್ಯ	ಜಾಲ್ಸೂರು	1617502	2274483	2584289
211	ದಕ್ಷಿಣ ಕನ್ನಡ	ಸುಳ್ಯ	ದೇವಚಳ್ಳ	1073553	1509587	1715294
212	ದಕ್ಷಿಣ ಕನ್ನಡ	ಸುಳ್ಯ	ಉಬರಡ್ಕಮಿತ್ತೂರು	911632	1281901	2080969
213	ದಕ್ಷಿಣ ಕನ್ನಡ	ಸುಳ್ಯ	ಬಳ್ಪ	1094771	1539426	1749159
214	ದಕ್ಷಿಣ ಕನ್ನಡ	ಸುಳ್ಯ	ಬಾಳಿಲ	920560	1294464	1470791
215	ದಕ್ಷಿಣ ಕನ್ನಡ	ಸುಳ್ಯ	ಬೆಳ್ಳಾರೆ	1280040	1799955	2045123
216	ದಕ್ಷಿಣ ಕನ್ನಡ	ಸುಳ್ಯ	ನೆಲ್ಲೂರುಕೆಮ್ರಾಜೆ	737030	1036384	1177577
217	ದಕ್ಷಿಣ ಕನ್ನಡ	ಸುಳ್ಯ	ಮರ್ಕಂಜ	904438	1271788	2063071
218	ದಕ್ಷಿಣ ಕನ್ನಡ	ಸುಳ್ಯ	ಮಡಪ್ಪಾಡಿ	705485	992005	1623012
219	ದಕ್ಷಿಣ ಕನ್ನಡ	ಸುಳ್ಯ	ಮಂಡೆಕೋಲು	1520365	2137878	2429172
220	ದಕ್ಷಿಣ ಕನ್ನಡ	ಸುಳ್ಯ	ಗುತ್ತಿಗಾರು	1838218	2584828	2937029
221	ದಕ್ಷಿಣ ಕನ್ನಡ	ಸುಳ್ಯ	ಸಂಪಾಜೆ	1356182	1907020	3089389
222	ದಕ್ಷಿಣ ಕನ್ನಡ	ಸುಳ್ಯ	ಸುಬ್ರಹ್ಮಣ್ಯ	1990360	2798760	4546570
223	ದಕ್ಷಿಣ ಕನ್ನಡ	ಸುಳ್ಯ	ಅಜ್ಜಾವರ	1750474	2461460	3988207
224	ದಕ್ಷಿಣ ಕನ್ನಡ	ಸುಳ್ಯ	ಅರಂತೋಡು	1702090	2880479	2719569
225	ದಕ್ಷಿಣ ಕನ್ನಡ	ಸುಳ್ಯ	ಅಮರಮುಡ್ನೂರು	1735730	2440723	2773235
226	ದಕ್ಷಿಣ ಕನ್ನಡ	ಸುಳ್ಯ	ಹರಿಹರಪಲ್ಲತ್ತಡ್ಕ	1104127	1552561	1764228
227	ದಕ್ಷಿಣ ಕನ್ನಡ	ಸುಳ್ಯ	ಐವರ್ನಾಡು	1267997	2145675	2892386
228	ದಕ್ಷಿಣ ಕನ್ನಡ	ಸುಳ್ಯ	ಎಣ್ಮೂರು	1106960	1556568	1768625
229	ದಕ್ಷಿಣ ಕನ್ನಡ	ಸುಳ್ಯ	ಎಡಮಂಗಲ	946549	1331006	2157603
230	ದಕ್ಷಿಣ ಕನ್ನಡ	ಸುಳ್ಯ	ಪೆರುವಾಜೆ	662612	1069710	1215429
ಒಟ್ಟು				**332984884**	**513442009**	**656027052**

ಕರ್ನಾಟಕ ಸರ್ಕಾರ

ಸಂ: ಗ್ರಾಅಪ/71/ಗ್ರಾನೀಸ(3)/2018

ಕರ್ನಾಟಕ ಸರ್ಕಾರದ ಸಚಿವಾಲಯ
ಸುವರ್ಣ ಸೌಧ,
ಬೆಳಗಾವಿ, ದಿನಾಂಕ: 11.12.2018.

ಇಂದ,
ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು
ಗ್ರಾಮಿಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ

ಇವರಿಗೆ,
ಕಾರ್ಯದರ್ಶಿಗಳು,
ಕರ್ನಾಟಕ ವಿಧಾನ ಸಭೆ,
ಸುವರ್ಣ ಸೌಧ ಬೆಳಗಾವಿ.

ವಿಷಯ: ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ನಾರಾಯಣ ಸ್ವಾಮಿ ಎಲ್.ಎನ್. (ದೇವನಹಳ್ಳಿ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂ: 294 ಕ್ಕೆ ಉತ್ತರವನ್ನು ಒದಗಿಸುವ ಕುರಿತು.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ನಾರಾಯಣ ಸ್ವಾಮಿ ಎಲ್.ಎನ್. (ದೇವನಹಳ್ಳಿ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂ: 294 ಕ್ಕೆ ಉತ್ತರಗಳನ್ನು (350 ಪ್ರತಿಗಳನ್ನು) ಇದರೊಂದಿಗೆ ಲಗತ್ತಿಸಿ ತಮಗೆ ಕಳುಹಿಸಲು ನಿರ್ದೇಶಿತನಾಗಿರುತ್ತೇನೆ.

ತಮ್ಮ ವಿಶ್ವಾಸಿ,

12/12/18

(ಡಿ.ಎಸ್.ವಿಜಯ್)
ಸರ್ಕಾರದ ಅಧೀನ ಕಾರ್ಯದರ್ಶಿ
ಗ್ರಾಮಿಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ
(ಸೇವೆಗಳು ಬಿ & ಸಿ)

ಪ್ರತಿಯನ್ನು ಇವರಿಗೆ ಮಾಹಿತಿಗಾಗಿ ಕಳುಹಿಸಿದೆ.

1) ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರ ಆಪ್ತ ಕಾರ್ಯದರ್ಶಿಗಳು
2) ಸರ್ಕಾರದ ಪ್ರಧಾನ ಕಾರ್ಯದರ್ಶಿ ಗ್ರಾಮೀಣಾವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಇವರ ಆಪ್ತ ಕಾರ್ಯದರ್ಶಿ
3) ಸರ್ಕಾರದ ಅಧೀನ ಕಾರ್ಯದರ್ಶಿ ಸೇವೆಗಳು ಎ ಹಾಗೂ ಸಮನ್ವಯ ಶಾಖೆ.

ಕರ್ನಾಟಕ ವಿಧಾನಸಭೆ

ಸದಸ್ಯರ ಹೆಸರು : ಶ್ರೀ. ನಾರಾಯಣ ಸ್ವಾಮಿ ಎಲ್.ಎನ್ (ದೇವನಹಳ್ಳಿ)

ಚುಕ್ಕೆ ರಹಿತ ಪ್ರಶ್ನೆ ಸಂಖ್ಯೆ : **294**

ಉತ್ತರ ದಿನಾಂಕ : 13.12.2018

ಕ್ರ.ಸಂ	ಪ್ರಶ್ನೆ	ಉತ್ತರ
ಅ)	ದೇವನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರಿನ ಸಮಸ್ಯೆ ಇರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ;	ಬಂದಿದೆ.
ಆ)	ಬಂದಿದ್ದಲ್ಲಿ, ಪರಿಹರಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳೇನು;	ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರು ಸರಬರಾಜು ಮಾಡಲು ಅನುಮೋದನೆಗೊಂಡ ಘಟಕಗಳ ವಿವರಗಳು ಈ ಕೆಳಕಂಡಂತಿವೆ.

ಕ್ರ ಸಂ	ವರ್ಷ	ಇಲಾಖಾ ವತಿಯಿಂದ	KRIDL	Co-operative	ಒಟ್ಟಾರೆ
1	2015-16	0	23	16	39
2	2016-17	0	11	0	11
3	2017-18	28	0	0	28
	ಒಟ್ಟು	**28**	**34**	**16**	**78**

ಇವುಗಳ ಪೈಕಿ 63 ಘಟಕಗಳನ್ನು ಪ್ರಾರಂಭಿಸಲಾಗಿದ್ದು, ಕಾಮಗಾರಿಗಳು ಮುಕ್ತಾಯಗೊಂಡಿರುತ್ತವೆ. ಬಾಕಿ 15 ಕಾಮಗಾರಿಗಳಲ್ಲಿ 13 ಇಲಾಖಾ ವತಿಯಿಂದ, 1 KRIDL **ಹಾಗೂ 1** Co-operative ಸಂಸ್ಥೆ ಮೂಲಕ ನಿರ್ಮಿಸುತ್ತಿರುವ ನೀರು ಶುದ್ಧೀಕರಣ ಘಟಕಗಳ ಸ್ಥಾಪನೆ ಪ್ರಗತಿಯಲ್ಲಿವೆ. ಪ್ರಗತಿಯಲ್ಲಿರುವ ಕಾಮಗಾರಿಗಳ ವಿವರಗಳು ಈ ಕೆಳಕಂಡಂತಿವೆ.

ಕ್ರ ಸ	ಇಲಾಖೆ	ಸಂಖ್ಯೆ	ಷರಾ
1	**ಇಲಾಖಾ ವತಿಯಿಂದ**	13	ಗುತ್ತಿಗೆದಾರರಿಂದ ಕಾಮಗಾರಿಯನ್ನು ಪ್ರಾರಂಭಿಸಲು ವಿಳಂಬವಾಗಿರುತ್ತದೆ. ಸದರಿ ಗುತ್ತಿಗೆದಾರರಿಗೆ ನೋಟಿಸ್ ನೀಡಲಾಗಿ ಕಾಮಗಾರಿಯು ಪ್ರಗತಿಯಲ್ಲಿದ್ದು, ಡಿಸಂಬರ್ ಅಂತ್ಯಕ್ಕೆ ಪೂರ್ಣಗೊಳ್ಳುವುದು.
2	**KRIDL**	1	ನಿವೇಶನದ ಕೊರತೆಯಾಗಿದ್ದು, ಅದನ್ನು ಪರಿಹರಿಸಿ ಮುಂದಿನ ಕ್ರಮ ನಿಯಮಾನುಸಾರ ಕೈಗೊಳ್ಳಲಾಗುವುದು.
3	**Co-operative**	1	ನಿವೇಶನದ ಕೊರತೆಯಿಂದ ವಿಳಂಬವಾಗಿದ್ದು, ಸದರಿ ಕಾಮಗಾರಿಗೆ ಈಗ ನಿವೇಶನ ಲಭ್ಯವಾಗಿದ್ದು, ಕಾಮಗಾರಿ ಪ್ರಗತಿಯಲ್ಲಿರುತ್ತದೆ.
	ಒಟ್ಟಾರೆ	**15**	ವಿವರಗಳನ್ನು ಅನುಬಂಧದಲ್ಲಿ ಲಗತ್ತಿಸಿದೆ.

2018–19ನೇ ಸಾಲಿನ ಕ್ರಿಯಾ ಯೋಜನೆಯಡಿ ದೇವನಹಳ್ಳಿ ತಾಲ್ಲೂಕಿನಲ್ಲಿ 143 ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ರೂ.465.88 ಲಕ್ಷ ಹಂಚಿಕೆಯಾಗಿರುತ್ತದೆ.

		ಕಂದಾಯ ಇಲಾಖೆಯಿಂದ ದೇವನಹಳ್ಳಿ ತಾಲ್ಲೂಕು ಬರಪೀಡಿತ ಪ್ರದೇಶವೆಂದು ಘೋಷಿತವಾಗಿರುತ್ತದೆ. ಈ ಹಿನ್ನಲೆಯಲ್ಲಿ ದೇವನಹಳ್ಳಿ ತಾಲ್ಲೂಕಿಗೆ ರೂ.50.00 ಲಕ್ಷಗಳ ಅನುದಾನ ಮಂಜೂರಾಗಿದ್ದು, ಅದರಲ್ಲಿ ರೂ.25.00 ಲಕ್ಷಗಳ ಈಗಾಗಲೇ ಬಿಡುಗಡೆ ಮಾಡಲಾಗಿದ್ದು, ಅದರಲ್ಲಿ ಈ ಕೆಳಕಂಡ ಕಾರ್ಯಕ್ರಮಗಳಿಗೆ ಅನುದಾನವನ್ನು ವಿನಿಯೋಗಿಸಲು ಸೂಚಿಸಲಾಗಿದೆ. ಈ ಹಣದಲ್ಲಿ ತೀವ್ರ ಅನಿವಾರ್ಯವಿರುವ ಕಡೆ ಮಾತ್ರ ಭೂ ವಿಜ್ಞಾನಿಗಳ ಸಲಹೆ ಮೇರೆಗೆ ಹೊಸ ಬೋರ್‌ವೆಲ್‌ಗಳನ್ನು ಕೊರಸಿ ಸಾರ್ವಜನಿಕ ಉಪಯೋಗಕ್ಕಾಗಿ ನೀಡಲಾಗುತ್ತಿದೆ. ಇದಲ್ಲದೆ ಕೊಳವೆ ಬಾವಿ ಸ್ವಚ್ಛಗೊಳಿಸುವುದು, ಹೈಡ್ರೋಫ್ಯಾಕ್ಚರಿಂಗ್‌ಗೊಳಿಸುವುದು, ಫ್ಲಶಿಂಗ್, ಪಂಪ್ ಮೋಟಾರ್ ಅಳವಡಿಸುವುದು, ಪೈಪ್‌ಲೈನ್ ವಿಸ್ತರಣೆ, ವಿದ್ಯುತ್‌ಸಂಪರ್ಕ ದಂತಹ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಹಾಗೂ ಖಾಸಗಿ ಬೋರ್‌ವೆಲ್‌ಗಳ ಸೇವೆ ಪಡೆಯುವಂತಹ ಕ್ರಮಗಳಿಗೆ ಈ ಅನುದಾನವನ್ನು ಉಪಯೋಗಿಸಲು ಸೂಚಿಸಿದೆ.
ಇ)	ಇಲ್ಲಿ ದೊರೆಯುವ ನೀರಿನಲ್ಲಿ ಫ್ಲೋರೈಡ್ ಅಂಶ ಅಧಿಕವಾಗಿದ್ದು, ಈ ಬಗ್ಗೆ ಸೂಕ್ತ ಪರಿಹಾರ ಕೈಗೊಳ್ಳಲಾಗಿದೆಯೇ;	ಕೊಳವೆ ಬಾವಿಗಳ ನೀರನ್ನು ಕುಡಿಯಲು ಯೋಗ್ಯವಾಗುವಂತೆ ಒದಗಿಸಲು 78 ನೀರು ಶುದ್ಧೀಕರಣ ಘಟಕಗಳನ್ನು ಅನುಮೋದಿಸಿದೆ.
ಈ)	ಯಾವ ಕಾಲಮಿತಿಯಲ್ಲಿ ಶುದ್ಧ ಕುಡಿಯುವ ನೀರನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು; (ವಿವರ ನೀಡುವುದು)	ಈಗಾಗಲೇ ಇಲಾಖೆ ವತಿಯಿಂದ ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಯಾವುದೇ ಜನವಸತಿಗಳ ನೀರು ಸರಬರಾಜಿನಲ್ಲಿ ಕಲುಷಿತೆ ಕಂಡು ಬಂದಲ್ಲಿ ಅವಶ್ಯಕತೆಗೆ ಹಾಗೂ ಸಂದರ್ಭಕ್ಕೆ ಅನುಗುಣವಾಗಿ ಸೂಕ್ತ ಕ್ರಮವಹಿಸಲಾಗುವುದು.
ಉ)	ದೇವನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆಗೆ ಯಾವ ಕ್ರಮಕೈಗೊಂಡಿದೆ; ಎಷ್ಟು ಘಟಕಗಳನ್ನು ಮಂಜೂರು ಮಾಡುವ ಪ್ರಸ್ತಾವನೆ ಸರ್ಕಾರದ ಹಂತದಲ್ಲಿದೆ?	2018-19ನೇ ಸಾಲಿನಲ್ಲಿ IMIS ಪ್ರಕಾರ ಯಾವುದೇ ಜನವಸತಿಗಳ ಜಲಮೂಲಗಳಲ್ಲಿ ನೀರು ಕಲುಷಿತಗೊಂಡಿರುವುದಿಲ್ಲ. ಸರ್ಕಾರದ ಮುಂದೆ ಸದ್ಯದಲ್ಲಿ ಯಾವುದೇ ನೀರು ಶುದ್ಧೀಕರಣ ಘಟಕ ಮಂಜೂರು ಮಾಡುವ ಪ್ರಸ್ತಾವನೆ ಇರುವುದಿಲ್ಲ.

ಸಂ:ಗ್ರಾಅಪ 71 ಗ್ರಾನೀಸ(3)18

(ಕೃಷ್ಣ ಬೈರೇಗೌಡ)
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು

ಚುಕ್ಕೆ ರಹಿತ ಪ್ರಶ್ನೆ ಸಂಖ್ಯೆ: 294

Habitationwise Status Report of Water Purification Plants
(Total number of units Under Progress)

Sl.no	District \ Division	Constituency	Taluk	Grama Panchayat	Village/ Habitation	Approved Year	Agency (Dept. Tender / KRIDL/ Co opr / Others)	Mention Dept Agency Name (only Dept. Tender)	Status	Remarks	
1	2		3	4	5	6	7	8	9	10	11
1	Bangalore Rural	Devanahalli	Devanahalli	Channarayapattana	Dinnuru	2017-18	Dept.Tender	Earth Water Ltd	Basement	Work order issued 25.8.2018, delay by contractor	Work will be comleted by 31.12.2018
2	Bangalore Rural	Devanahalli	Devanahalli	Ibasapura	Ibasapura	2017-18	Dept.Tender	Earth Water Ltd	Basement	Work order issued 25.8.2018, delay by contractor	Work will be comleted by 31.12.2018
3	Bangalore Rural	Devanahalli	Devanahalli	Vishwanathapura	Shetterahalli	2017-18	Dept.Tender	Earth Water Ltd	Basement	Work order issued 25.8.2018, delay by contractor	Work will be comleted by 31.12.2018
4	Bangalore Rural	Devanahalli	Devanahalli	Avathi	Kurubarakunte	2017-18	Dept.Tender	Essavyasa	Cabin erected	Delay due to contractor	Work will be completed by 20.12.2018
5	Bangalore Rural	Devanahalli	Devanahalli	Gangavara Chowdappanahalli	Bhatramarenahalli	2017-18	Dept.Tender	Essavyasa	Basement	Delay due to contractor	Work will be completed by 20.12.2018
6	Bangalore Rural	Devanahalli	Devanahalli	Gangavara Chowdappanahalli	Somathanahalli	2017-18	Dept.Tender	Essavyasa	Cabin erected	Delay due to contractor	Work will be completed by 20.12.2018
7	Bangalore Rural	Devanahalli	Devanahalli	Godlumuddenahalli	Narayanapura	2017-18	Dept.Tender	Essavyasa	Cabin erected	Delay due to contractor	Work will be completed by 20.12.2018
8	Bangalore Rural	Devanahalli	Devanahalli	Jalige	Singrahalli	2017-18	Dept.Tender	Essavyasa	Cabin erected	Delay due to contractor	Work will be completed by 20.12.2018
9	Bangalore Rural	Devanahalli	Devanahalli	Jalige	Bettenahalli colony (Near Sri Rama Temple	2017-18	Dept.Tender	Essavyasa	Cabin erected	Delay due to contractor	Work will be completed by 20.12.2018
10	Bangalore Rural	Devanahalli	Devanahalli	Kundana	Bachahalli	2017-18	Dept.Tender	Essavyasa	Cabin erected	Delay due to contractor	Work will be completed by 20.12.2018
11	Bangalore Rural	Devanahalli	Devanahalli	Mandibele	Chikkathathamangala	2017-18	Dept.Tender	Essavyasa	Cabin erected	Delay due to contractor	Work will be completed by 20.12.2018
12	Bangalore Rural	Devanahalli	Devanahalli	Mandibele	Mandibele	2017-18	Dept.Tender	Essavyasa	Cabin erected	Delay due to contractor	Work will be completed by 20.12.2018
13	Bangalore Rural	Devanahalli	Devanahalli	Nalluru	Doddakurubarahalli	2017-18	Dept.Tender	Essavyasa	Cabin erected	Delay due to contractor	Work will be completed by 20.12.2018
14	Bangalore Rural	Devanahalli	Devanahalli	Avathi	Avathi	2016-17	KRIDL		Site Problem	Site Problem	Site Problem
15	BANGALORE RURAL	Devanahalli	DODDABALLAPUR	HADONAHALLI	BACHAHALLI	2015-16	CO-OPERATIVE		WORK UNDER PROGRESS	WORK UNDER PROGRESS	WORK UNDER PROGRESS

ಕರ್ನಾಟಕ ಸರ್ಕಾರ

ಸಂ: ಗ್ರಾಅಪ/87/ಗ್ರಾನೀಸ(3)/2018

ಕರ್ನಾಟಕ ಸರ್ಕಾರದ ಸಚಿವಾಲಯ
ಸುವರ್ಣ ಸೌಧ,
ಬೆಳಗಾವಿ, ದಿನಾಂಕ: 11.12.2018.

ಇಂದ,
ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು
ಗ್ರಾಮಿಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ

ಇವರಿಗೆ,
ಕಾರ್ಯದರ್ಶಿಗಳು,
ಕರ್ನಾಟಕ ವಿಧಾನ ಸಭೆ,
ಸುವರ್ಣ ಸೌಧ ಬೆಳಗಾವಿ.

ವಿಷಯ: ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಬಿ. ಶ್ರೀರಾಮುಲು (ಮೊಳಕಾಲ್ಮೂರು) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂ: 976 ಕ್ಕೆ ಉತ್ತರವನ್ನು ಒದಗಿಸುವ ಕುರಿತು.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಬಿ. ಶ್ರೀರಾಮುಲು (ಮೊಳಕಾಲ್ಮೂರು) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂ: 976 ಕ್ಕೆ ಉತ್ತರಗಳನ್ನು (350 ಪ್ರತಿಗಳನ್ನು) ಇದರೊಂದಿಗೆ ಲಗತ್ತಿಸಿ ತಮಗೆ ಕಳುಹಿಸಲು ನಿರ್ದೇಶಿತನಾಗಿರುತ್ತೇನೆ.

ತಮ್ಮ ವಿಶ್ವಾಸಿ,

12/12/18
(ಡಿ.ಎಸ್.ವಿಜಯ್)
ಸರ್ಕಾರದ ಅಧೀನ ಕಾರ್ಯದರ್ಶಿ
ಗ್ರಾಮಿಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ
(ಸೇವೆಗಳು ಬಿ & ಸಿ)

ಪ್ರತಿಯನ್ನು ಇವರಿಗೆ ಮಾಹಿತಿಗಾಗಿ ಕಳುಹಿಸಿದೆ.

1) ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರ ಆಪ್ತ ಕಾರ್ಯದರ್ಶಿಗಳು
2) ಸರ್ಕಾರದ ಪ್ರಧಾನ ಕಾರ್ಯದರ್ಶಿ ಗ್ರಾಮೀಣಾವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಇವರ ಆಪ್ತ ಕಾರ್ಯದರ್ಶಿ
3) ಸರ್ಕಾರದ ಅಧೀನ ಕಾರ್ಯದರ್ಶಿ ಸೇವೆಗಳು ಎ ಹಾಗೂ ಸಮನ್ವಯ ಶಾಖೆ.

ಕರ್ನಾಟಕ ವಿಧಾನಸಭೆ

ಸದಸ್ಯರ ಹೆಸರು : ಶ್ರೀ ಬಿ. ಶ್ರೀರಾಮುಲು (ಮೊಳಕಾಲ್ಮೂರು)

ಚುಕ್ಕೆ ರಹಿತ ಪ್ರಶ್ನೆ ಸಂಖ್ಯೆ : 976

ಉತ್ತರ ದಿನಾಂಕ : 13.12.2018

ಕ್ರ.ಸಂ.	ಪ್ರಶ್ನೆ	ಉತ್ತರ
ಅ)	ಮೊಳಕಾಲ್ಮೂರು, ಪಾವಗಡ, ಕೂಡ್ಲಿಗಿ, ಚಳ್ಳಕೆರೆ ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ತುಂಗಭದ್ರ ಹಿನ್ನೀರು ಯೋಜನೆ ಯಾವ ಹಂತದಲ್ಲಿದೆ; (ಸಂಪೂರ್ಣ ವಿವರ ನೀಡುವುದು)	ಸರ್ಕಾರದ ಆದೇಶ ದಿನಾಂಕ:14.09.2018ರಲ್ಲಿ ಈ ಯೋಜನೆಯ ಟೆಂಡರ್ ಮೊತ್ತ ರೂ.213202.91ಲಕ್ಷಗಳಿಗೆ ಮೆ:ಮೆಘಾ ಇಂಜಿನಿಯರಿಂಗ್ ಅಂಡ್ ಇನ್‌ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್, ಹೈದರಾಬಾದ್‌ರವರಿಗೆ ಅನುಮೋದನೆ ದೊರೆತಿರುತ್ತದೆ. ಟೆಂಡರ್ ಕರಾರು ಪ್ರಕ್ರಿಯೆ ಪ್ರಗತಿಯಲ್ಲಿರುತ್ತದೆ.
ಆ)	ಈ ಯೋಜನೆಯಿಂದ ಈ ನಾಲ್ಕು ತಾಲ್ಲೂಕಿನ ಯಾವ ಯಾವ ಭಾಗಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ. (ತಾಲ್ಲೂಕುವಾರು ವಿವರ ನೀಡುವುದು)	ತುಮಕೂರು ಜಿಲ್ಲೆ, ಪಾವಗಡ ಪಟ್ಟಣ ಮತ್ತು ಪಾವಗಡ ತಾಲ್ಲೂಕಿನ ಗ್ರಾಮೀಣ ಜನವಸತಿಗಳು, ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಪಟ್ಟಣ ಮತ್ತು ಮೊಳಕಾಲ್ಮೂರು ತಾಲ್ಲೂಕಿನ ಗ್ರಾಮೀಣ ಜನವಸತಿಗಳು, ಚಳ್ಳಕೆರೆ ತಾಲ್ಲೂಕಿನ ಗ್ರಾಮೀಣ ಜನವಸತಿಗಳು, ಚಿತ್ರದುರ್ಗ ತಾಲ್ಲೂಕಿನ ತುರುವನೂರು ಹೋಬಳಿಯ 59 ಜನವಸತಿಗಳು, ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಉಜ್ಜನಿ ಮತ್ತು ಇತರೆ 216 ಜನವಸತಿಗಳು ಹಾಗೂ ಹೊಸಪೇಟೆ ತಾಲ್ಲೂಕಿನ ಚಿಲಕನಹಟ್ಟಿ ಮತ್ತು ಇತರೆ 14 ಜನವಸತಿಗಳಿಗೆ DBOT ಆಧಾರದ ಮೇಲೆ ಅನುಷ್ಠಾನಗೊಳಿಸಿ ನೀರು ಪೂರೈಕೆ ವ್ಯವಸ್ಥೆ ಕಲ್ಪಿಸಲು ಉದ್ದೇಶಿಸಲಾಗಿದೆ. ತಾಲ್ಲೂಕುವಾರು ವಿವರವನ್ನು **ಅನುಬಂಧ-1ರಲ್ಲಿ** ನೀಡಲಾಗಿದೆ.
ಇ)	ಈ ಯೋಜನೆಗೆ ಬೇಕಾದ ಒಟ್ಟು ಅನುದಾನ ಎಷ್ಟು; ಹಾಗೂ ಯಾವ ಯಾವ ಇಲಾಖೆಯಿಂದ ಪಡೆಯಲಾಗುತ್ತದೆ.	ಈ ಯೋಜನೆಗೆ ಒಟ್ಟು ರೂ.2528.63ಕೋಟಿ ಅನುದಾನದ ಅಗತ್ಯತೆಯಿದೆ. ಯೋಜನೆ ಅಂದಾಜು ಮೊತ್ತದ ಶೇ.50ರಷ್ಟನ್ನು (ರೂ.1264.315ಕೋಟಿ) ವಿಶೇಷ ಘಟಕ ಹಾಗೂ ಗಿರಿಜನ ಉಪಯೋಜನೆಗಳ ಅನುದಾನದಡಿ ಭರಿಸಲು ರಾಜ್ಯ ಅನುಸೂಚಿತ ಜಾತಿಗಳು ಹಾಗೂ ಅನುಸೂಚಿತ ಪಂಗಡಗಳ ಅಭಿವೃದ್ಧಿ ಪರಿಷತ್‌ನಲ್ಲಿ ತೀರ್ಮಾನಿಸಲಾಗಿದೆ. ಪಾವಗಡ ಮತ್ತು ಮೊಳಕಾಲ್ಮೂರು ಪಟ್ಟಣ ಪ್ರದೇಶಗಳಿಗೆ ನೀರು ಪೂರೈಸುವ ಬಾಬ್ತು ನಗರಾಭಿವೃದ್ಧಿ ಇಲಾಖೆ ರೂ.222.65ಕೋಟಿ ಅನುದಾನ ಭರಿಸಬೇಕಾಗಿದೆ. ಉಳಿದ ಅನುದಾನ ರೂ.1041.665ಕೋಟಿಗಳನ್ನು NRDWP ಕಾರ್ಯಕ್ರಮದಡಿ ಭರಿಸಲಾಗುವುದು.
ಈ)	ಈ ಯೋಜನೆಗೆ ಒಟ್ಟು ಬೇಕಾಗಿರುವ ನೀರಿನ ಲಭ್ಯತೆ ಎಷ್ಟು; ಈ ಯೋಜನೆಯನ್ನು ಮುಕ್ತಾಯಗೊಳಿಸಲು ಏನಾದರೂ ಕಾಲಮಿತಿ ಹಾಕಿಕೊಳ್ಳಲಾಗಿದೆಯೇ?	ಈ ಯೋಜನೆಗೆ ಒಟ್ಟು 2.30ಟಿಎಂಸಿ ನೀರಿನ ಅವಶ್ಯಕತೆ ಇರುತ್ತದೆ. ಈ ಯೋಜನೆ ಮುಕ್ತಾಯಗೊಳಿಸಲು ಮೂರು ವರ್ಷಗಳ ಕಾಲಮಿತಿ ನಿಗಧಿಪಡಿಸಲಾಗಿರುತ್ತದೆ.

ಸಂ:ಗ್ರಾಅಪ 87 ಗ್ರಾನೀಸ(3)18

(ಕೃಷ್ಣ ಬೈರೇಗೌಡ)
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು

ಚುಕ್ಕೆ ರಹಿತ ಪ್ರಶ್ನೆ ಸಂ:976ರ ಲಗತ್ತು ಅನುಬಂಧ-1

Sl. No.	Village Name	Sl. No.	Village Name	Sl. No.	Village Name
A) Pavagada Taluk:		B) Challakere Taluk:		C) Molakalmuru Taluk:	
1	Arasikere	1	Abbenahalli	1	Ashoka Siddapura
2	Kalarajanahally	2	Chowlakere	2	Hosakote
3	Kamanahatty	3	Koradihalli	3	Kadasidapura
4	Kondapura	4	Maleboranahatti	4	Roppa
5	Budasanahally	5	Mustalagummi	5	S. Hanamapura
6	Budasanahally A.K.C.	6	Tore Kolammnahalli	6	Siddapura Akc
7	J. Hosahally	7	Guntakolammana Halli	7	Chikkanahally
8	Jangamarahally	8	Banjigere	8	G. Basaveshwara Nagara
9	Jangamarahally, G. Hatti	9	Bedareddy Halli	9	Gowrasamudra
10	Maroor	10	Chikkahalli	10	Heruru
11	Thumakunte	11	Belagere	11	Hosuru
12	B.K. Hally	12	Belagere Kaval	12	Machenahally
13	Dalavaihally	13	Narayanapura	13	Ramasagara
14	K. Sevalalapura	14	Ranganathapura	14	Veerapura
15	Kyathaganakere	15	Gorlathu	15	Aravinaddi
16	Kyathaganakere Thanda	16	Gorlattu Shakthi Badavane	16	B.G.Kere
17	Madlerahally	17	Hulikunte	17	Basaveshwaranagara
18	Thimmammanahally	18	Hulikunte Gollarahati	18	Ravalakunte
19	Vaddarevu	19	Hulikunte Bowicolony	19	Duppi
20	Budibetta	20	Jali Gollarahati	20	Mogalahally
21	Rachamaranahally	21	Kalamarahalli	21	Kamaiahanahatty
22	Saravatapura	22	Yelavarahatty	22	Muthigarahally
23	Saravatapura A.K.C.	23	Kyathanamale	23	Myasarahatty
24	Yarammanahally	24	Narayanapura 2	24	Suravvanahalli
25	Yathenahally	25	Siddeshwara Badavane	25	Amakundi
26	Yathenahally J.H.C.	26	Budnahatti	26	Bhatrahally
27	Byadanur	27	Kerehindalahatty	27	Byarapura
28	Byadanur, Doddahatti	28	Lambanihatty	28	Chikkerahally
29	Byadanur, G.Hatti	29	Maradihatty	29	Obalapura
30	Byadanur, Vaddarahatti	30	Srikrishnanagara	30	Devasamudra
31	Gundarlahally	31	Duggavara	31	Pennammanahally
32	Maddibande	32	Kolapaladevarahatty	32	Thimmalapura
33	Kotabande	33	Kerehindalahatti	33	Urthal
34	Aladamaradahatti	34	Borappanahatty	34	Venkatapura
35	K. Gollarahatti	35	Hosur Thanda	35	Vitalapura
36	K. Hosahatti	36	Ramjihatty	36	Bommalinganahally
37	Krishnagiri	37	Veeradimmanahalli	37	Halekere
38	Beemakunte Cross	38	Channammanagathihalli	38	Hanagal
39	Beemanakunte	39	Rajeevanagara	39	Hanagal Devaragudda
40	Chikkahally	40	Chattekamba	40	Kattekapale
41	Chikkahally A.K.C.	41	Dyavaranahalli	41	Kommanapatty
42	Chikkahally Cross	42	Halagondanahalli	42	Pujarahatty
43	Chikkahally J.H.C.	43	Mathsamudra	43	Katanayakanahally
44	Chikkahally Thanda	44	Purlalli	44	Kelagalahatty
45	Doddahalli Cross	45	Chowlur	45	Megalahatty
46	Doddahally	46	Chowlur Kaval	46	Mahimana Hatty
47	K. Rampura / Hanumabetta	47	Malligi Kapile	47	Matadhajogihalli
48	Nagalapura	48	Basaveshwaracolony	48	Rangaiahanadurga
49	Nagalapura A.K.C.	49	Jagajeevan Ram Colony	49	Sulenally
50	Nagalapura Bovi Colony	50	Laxmi Narasimha Colony	50	Thuppadakkanahally
51	Nagalapura Cross	51	Ganjurgunte	51	Guddadahalli
52	Nagalapura Kumbarahatti	52	Suranahally	52	Hirekerehally
53	Thimmammanakunte	53	Vishwanathapura	53	Jayanthinagar
54	C.K. Pura	54	Bhoganahalli	54	Kodikelagalahatty
55	Channasagarahatti	55	Bukkambudi	55	Mysarahatty
56	Devarahatti	56	Devareddy Halli	56	Gollarahatti
57	Uddandappanapalya	57	Devarahalli	57	Myasarahatty
58	Hariharapura	58	Gowrasamudra Kaval	58	Talavarahally
59	Hanumasagara	59	Mallasamudra	59	Basapura
60	Kottur	60	Bomberahalli	60	Chinnavaladagudda
61	Kottur J.H.C.	61	Devara Marikunte	61	Dadagur
62	Santhebande	62	Gollarahatty	62	Haledagur
63	T.N. Kote	63	Hosahatty	63	Jahajir Buddanahally
64	T.N. Kote J.H.C	64	Kasturithimmanahalli	64	Gollarahatty

65	Dommathamari	65	Nallurahalli	65	Jambalemaliki
66	Dommathamari J.H.C.	66	Vaderahalli	66	Malleharavu
67	Murarayanahally	67	Kurumaradi	67	Nallareddy Kondapura
68	Akkammanahally	68	Yalagatta	68	Dosareddykere
69	Bodarahally	69	Yalagatta Hale Gollarahatti	69	Obalapura
70	Chinnammareddyhalli	70	Yalagatta Hosa Gollarahatti	70	Pokurthy
71	Gummagatta	71	Mitlakatte	71	Konasagara
72	J. Achammanahalli	72	Pinjarahatti	72	Udevu
73	Megalapalya	73	Yarrasiddaiahnahatti	73	Kapadabandehatty
74	Megalapalya A.K.C.	74	Metlagere	74	Kenga Obaiahna Hatty
75	Megalapalya Thanda	75	Chikka Challur	75	Kuntobaiahnahatty
76	Ballenahally	76	Dodda Beeranahalli	76	Myakaralaobaiahnahatty
77	Kothalamma Ramakrishnapura	77	Honniahana Koppa	77	Nethranahalli
78	Thippaganahalli	78	Kamari Kaple	78	Sannapapaiahna Hatty
79	Davadabetta	79	Siradar Kaple	79	Yenimegalahatty
80	Davadabetta Thanda	80	Dodda Challur	80	Gollarahatty
81	A.H. Palya	81	Doddajjana Kapile	81	Kondlahally
82	C.H. Palya	82	Palanethrapura	82	Picharahatty
83	C.R. Palya	83	Shanthipura	83	Marammanahalli
84	Gujjanadu	84	Gowdarahatti	84	Huchaingidurga
85	Gujjanadu A.K.C.	85	Chikkaullarthi	85	Nagasamudra
86	Bommanahatti	86	Megalahatty	86	G. Gollarahatti
87	Jogarahatti	87	Doddaullarthi	87	Gundaluru
88	Konanakurike	88	Gowdarahatty	88	Badasurainahatty
89	Chinnammanahally	89	Janamanahally	89	Bangerahatty
90	Chinnammanahally Bovi Colony	90	Kaluve Halli	90	Kunataobaiahnahatty
91	Chithappanahatti	91	Kelagalahatty	91	Maralahalli
92	Gowdakaranahatti	92	Ullavarthi Kaval	92	Marlahalli
93	Mutharayanahatti	93	Agasarakaple	93	Mudaiahnahatty
94	T.N. Betta	94	B. Lambanihatti	94	Belavinamaradhahatty
95	Yarrammanahatti	95	Bharamsagara	95	Jangalisurainahatty
96	Buddareddyhally	96	Bomsamudra	96	Kudligarahatty
97	Bommaganahalli	97	Dodderi	97	Neralahally
98	Bupoor	98	Dodderi Gollarahatti	98	Neralahally Akc
99	Bupoor Thanda	99	Kenchaveeranahalli	99	Odobaiahnahatty
100	D.N. Thanda	100	Upparatti	100	Picharahatty
101	Kamanadurga J.H.C.	101	Kenchaveeranahalli Gollarahatti	101	Sunkadharahatty
102	Kamandurga	102	Banavegondanahalli	102	Kerekondapura
103	Kamandurga A.K.C.	103	Channaganahalli	103	Rampura
104	Nelammanahalli A.K.C.	104	Channaganahally L.Hatty	104	Vaderahally
105	Nilammanahalli	105	Ajjanahalli	105	Iyenahalli
106	Papaiahna Roppa	106	Ghattaparthy	106	Myasarahatty
107	Meenakuntanahally	107	Honnur	107	Rayapura
108	Rampet	108	Marammanahally	108	Mahantesha Nagara
109	Suranayakanahalli A.K.C.	109	Valase	109	S. Hosuru
110	Suranayakanahalli, G. Hatti	110	Valase L.Hatty	110	Siddaiahana Kote
111	Suranayakanahally	111	Adavi Chikkenahalli	111	Yarrapothajogihally
112	Chittaganahally	112	Gollarahatty	112	Yerjenahally
113	Chittaganahally Akc	113	Gopanahalli	113	Yerrenahally
114	Devaiahanapalya	114	Mummadisagara	114	B.Hanumapura
115	Hanumaiahnapalya	115	Srikrishnagiri	115	Bandravi
116	Kannamedi	116	Yadavanagar	116	Hanumanagudda
117	Kattalepalya	117	Reddy Halli	117	Kelaginakanive
118	Kurubarapalya	118	Gowdgere	118	Megalakanive
119	Killarlahally	119	Hosajogihati	119	Santhegudda
120	Killarlahally Thanda	120	Jogihatti	120	Bommadevarahally
121	Obenahally	121	Kavalahalli	121	Bommakkanahally
122	Veeralagondi	122	Mallurahatti	122	Kanakuppe
123	Veeralagondi Ghc	123	Bande Thimlapura	123	Karadihally
124	Kadapalakere	124	Doddanagaiahnahatti	124	Konapura
125	Arekyathanahally	125	Kutlarahatty	125	Murudi
126	Kotagudda	126	Gollarahatty	126	Rajapura
127	Kotagudda Akc	127	Gowrasamudra Kaval	127	Sirekola
128	Kotagudda Jhc	128	Hosur	128	Thammenahally
129	Madlerahally	129	Beldarahatti	129	Chikkobanahally
130	Shailapura	130	Gowrsamudra	130	Hosur (Vaddarapente)
131	Shailapura Akc	131	Hanumanthanahalli	131	Chikkumthi
132	Shailapura Jhc	132	Obannanahalli	132	Done Thammenahally
133	Bommanagathihally	133	Obannanahalli Kaval	133	Gowdarahatty
134	Devalakere	134	Buklarahalli	134	Tumkuralahally

(3)

135	Kariyajjanapalya	135	Bandekatte	**D) Chilakanahatti and 14 villages in Hospet taluk of Bellary district:**	
136	Ramaiahnapalya	136	Butter Kapile	1	G.Nagalapura
137	K.T. Halli, G.Hatti	137	Hirehalli	2	G.Nagalapura Tanda
138	K.T. Hally	138	Kakiboranahalli	3	Gunda
139	Kariyammana Palya	139	Palanayakanakote	4	Gunda Tanda
140	Mugadalabetta	140	Rudrammanahalli	5	Byalakundi
141	Mugadalabetta J.H.C.	141	Jajur	6	Garaga
142	Siddappanakatte	142	Kamasamudra	7	Hosa Garaga
143	Karekyathanahally	143	Jajur Kaval	8	Gollarahalli
144	Karekyathanahally Jhc	144	Kyatagondanahalli	9	Chilakanahatti
145	Kenchappanapalya	145	Lakamagondanahalli	10	Haravanahalli
146	Madde	146	Nagagondanahalli	11	T.Basapura
147	Madde Jhc	147	Bharamsagara	12	T.Basapura Tanda
148	Mangalavada	148	Dasaramuttenahalli	13	Thimmalapura
149	Mangalavada Gollarahatti	149	Kamplisagara	14	Pothalakatta
150	V.H. Palya	150	Ballanayakanahati	15	Telugubalu
151	V.H. Palya Jhc	151	M. Lambhanihati	**E) Ujjini and 216 villages in Kudligi taluk of Bellary district:**	
152	Uddaghatta	152	Mallurahalli	1	Jangamasovenahalli
153	B. Hosahally	153	Mugugoabaiahna Hatti	2	Shivapur Gollarahatti
154	Kulumehalli	154	Myasarahatti	3	Shivapur
155	Hanumanthanahally	155	R.Lamganihatti	4	B.B. Tanda
156	Hanumanthanahally Jhc	156	Rekhalagere	5	Kaivalyapur
157	Katikyathanahally	157	Rekhalagere A.K.Colony	6	Ammanakeri
158	Katikyathanahally Akc	158	Rekhalagere G.Hatty	7	Kakkuppi
159	Maridasanahally	159	Rekhalagere L.Hatti	8	Virupapur
160	Maridasanahally Jhc	160	Rekhalagere Kaval	9	Adavisuravvanahalli
161	Thippainadurga	161	Kereyaghalahalli	10	Jarmalal
162	Thippainadurga Akc	162	Bhovicolony	11	Arodi(Haravadi)
163	Thippainadurga G. Hatti	163	Gagarani Cross	12	A.Dibbadahalli
164	Gyadikunte	164	Hosahally	13	Nagarahunasi
165	Nagalamadike	165	K.T.Kapile	14	Ramadurga
166	Nagalamadike Akc	166	Kodihally	15	K. Gollarahatti
167	Nagalamadike Jhc	167	Mannekote	16	Kuduredavu
168	Pendlijeevi	168	Thippaiahnakote Kaledahalli	17	Chandrashekharapur
169	M. M. Thanda	169	Karikere	18	Shrikantapur Tanda
170	Srirangapura	170	Kaldevarahatti	19	Shrikantapur
171	Srirangapura Akc	171	Meerasabhalli	20	Linganahalli Tanda
172	Srirangapura Jhc	172	Rangawwarahatti	21	Errobanahatti
173	Thapaganadoddi	173	Vidyappanakunte	22	Gudekote
174	Upparahalli	174	Vishveshwarapura	23	Sarvodaya
175	Upparahalli Jhc	175	Chitranayakanahalli	24	Mahadevapur
176	Upparahalli Thanda	176	Gudi Halli	25	Halasagar
177	Balamannahally	177	Budi Halli	26	Devarahatti
178	Balammanahally Thanda	178	Mylanahali	27	Chilumanahalli Tanda
179	Arlahalli	179	Gollarahatty	28	Appenahalli
180	D. Gollarahatti	180	Yadalagatta	29	D.Siddapur
181	Devarabetta	181	Kudhapura	30	Appenahalli Tanda
182	Devarabetta Jhc	182	Kuriform	31	Borayanahatti
183	Maradipalya	183	Manamyanahatti	32	B.B. Colony
184	Dandapalya	184	N. Devarahalli	33	K.Rayapur
185	Gundlahally	185	N.Gowripura	34	Kasapur
186	Yerapalya	186	Lambanihati	35	Sidegallu
187	Kurubarahally	187	N.Mahadevapura	36	Bellagatta
188	Nalliganahally	188	Hottappanahalli	37	Katrahalli
189	Palakunte	189	Hottappanahalli Gollarahatti	38	Narasim hagiri
190	Gollanakunte	190	Nandapura	39	Geddalagatti
191	Gujjarahalli	191	Solvent Colony	40	Morab
192	Kadirehalli	192	Laxmipura	41	Biralagudda
193	S.R. Palya	193	Dasa Nayakana Hatti	42	Moraban Gollarhatti
194	Hottebommanahalli	194	Ganappanahatti	43	Marabanahalli
195	Kodagihalli	195	Nagaramgere	44	Badeladaku
196	Kodagihally Bovicolony	196	Naraharinagar	45	Kengalahatti
197	Kodagihally Jhc	197	Siddapura	46	Ichalabommanahalli
198	Mummudisagara	198	Gorlakatte	47	Kuppinakere
199	Nidagallu	199	Imampura	48	Sasalawad
200	Barmaiahnapalya	200	Banagaradevarahatti	49	Hegdalu
201	Chikkathimmanahatti	201	Bandihatti	50	Biralagudda Myasarahatti

202	Devarayanaroppa	202	Bommadevarahatty	51	Morab Gollarahatti
203	Nyayadagunte	203	Chandragirihatti	52	Boppalapur
204	Rangappanahalli	204	Chikkakatlarahatti	53	Sanihalli
205	Thimmalapura	205	Deshappanahally	54	Battanahalli
206	Dasarammanahalli	206	Doddakataiahanahatty	55	Akkapur
207	Dasarammanahalli Thanda	207	Dorehatti	56	Gajapur
208	Hosahalli	208	Ethinagowdarahatty	57	Kandagallu
209	Hosahalli Jhc	209	Gaddadarahatti	58	Timmalapur
210	Hosahalli Tanda	210	Jannenahally Thammai	59	Timmalapur Tanda
211	Kenchaganahalli	211	Karekatlatti	60	Dupadahalli Tanda
212	Kenchaganahalli Akc	212	Kavalarahatti	61	Gollarahalli
213	Kenchaganahalli G. Hatti	213	Kuriboraiahanahatty	62	Dupadahalli
214	Palavalli	214	Naklarahatti	63	Bevooru
215	Palavalli Jhc	215	Nannivala G.Hatty	64	Motikal Tanda
216	Palavalli Thanda	216	Niglarahatti	65	Hyalaya
217	Thimmapura	217	Pataiah Gowdarahatti	66	Lottinakere
218	Veerammanahalli	218	Pethammarahatti	67	Mallanayakanahalli
219	Veerammanahalli Akc	219	Pujara Palaiahnahatti	68	Tuppakanahalli
220	Veerammanahalli Thanda	220	Rathnagirihatti	69	Kamayyanahatti
221	B. Acchammanahalli	221	Rayabarihatti	70	Dodda gollarahatti
222	Gangasagara	222	Todlarahatti	71	Sanna gollarahatti
223	Gangasagara Jhc	223	Tolubalaiahnahatty	72	Gundinahole
224	Kanikalabande	224	Udedarahatty	73	Boragatti
225	Kumarlahalli	225	Varavinarahati	74	Kyasanakeri
226	Ponnasamudra	226	Basaveshwara Nagara	75	Kyasanakeri Gollarahatti
227	Ponnasamudra Akc	227	Bosedevarahatti	76	Siddayyanahatti
228	Ponnasamudra Jhc	228	Channabasaiahnahatti	77	Ullanahalli
229	Singareddihalli	229	Gangaiahanahati	78	Chikkobanahalli
230	Singareddihalli Jhc	230	Jaganoorahatti	79	Kenchobanahalli
231	Thalemaradahalli	231	Kondaiahnakapile	80	Madlayakanahalli
232	Dalavayihalli	232	Madaiahanagatti	81	Nelabommanahalli
233	Dalavayihalli G. Hatti	233	Nayakanahatti	82	Kadekolla
234	Hosadurga	234	Bheemagondanahalli	83	Karadihalli
235	Kunihalli	235	Byiranayakanahatti	84	Bheemasamudra
236	Kunihalli Jhc	236	Gollahalli	85	Hosahatti
237	R.D. Roppa	237	Uapparahatti A.K. Colony	86	Hulikunte
238	Indrabetta	238	Hirekerekaval	87	A. Chinnanahalli
239	Pothaganahally	239	Nelagethanahatty	88	Erralinganahalli
240	Pothaganahally Jhc	240	Doregalahatti	89	Sankalapur Koracharahatti
241	B.N. Betta	241	Ramdurga	90	Sankalapur
242	Chikkanayakanahalli	242	Sarajawanahally	91	Meese Borayanahatti
243	Chikkanayakanahalli Thanda	243	Bheemanakere	92	Naduavalahalli
244	Iwarlahalli	244	Katawwanahalli	93	Ekkegundi
245	Kanivenahalli	245	Bathaiahanahatti	94	Gandabommanahalli
246	Kanivenahalli Thanda	246	Karthikenahati	95	K.Dibbadahalli
247	Medihalli	247	Kurubara Hatti	96	Yarragundalahatti
248	Nayakarahatti	248	Neralagunte	97	Ramasagarhatti
249	R. Hosakote	249	Yarramanchaiahnahati	98	Hurudihalli
250	Rajavanti	250	Dasaragiddaiahnahati	99	Marammanahalli
251	Rajavanti Jhc	251	Keremunadalahatti	100	Nunkanahalli
252	Bellibattlu	252	Maraiahanhatti	101	Gaddada Borayanahatti
253	Giddaiahna Roppa	253	Purichannaiahnahatti	102	Timmanahalli
254	Doddenahalli	254	Varavoo	103	M.B. Ayyanahalli
255	Doddenahalli Akc	255	Varavoo Kaval	104	Makanadaku
256	Kashipura	256	Chikkabadi Halli	105	Kurihatti
257	Karanaganahatti	257	Dodda Badihalli	106	Madakalakatte
258	Karanaganahatti Akc	258	Donehalli	107	Obalashettihalli
259	Karanaganahatti Cross	259	Donehally Kaval	108	Hurulihalu Mysarhatti.
260	Karanaganahatti G. Hatti	260	Dasarahalli	109	Chiratagundu
261	Oblapura	261	Kodihatti	110	Kombihalli
262	Oblapura Gollarahatti	262	Oblapura	111	Meenakere
263	Rangasamudra	263	Pathappanagudi	112	Valase
264	Rangasamudra Akc	264	Ippareddy Halli	113	Karnarahatti
265	Rangasamudra Jhc	265	Nagannanapalya	114	Hurulihalu
266	Aralikunte	266	Padli Thimaiahanapalya	115	Obalapur
267	Byrapura	267	Khadehude	116	Gundumunugu
268	Byrapura Gate	268	Obanahalli	117	Chikkajogihalli
269	Bommattanahalli	269	Obanahalli Bowi Colony	118	Chikkajogihalli Tanda
270	Gorasmavu	270	P.Mahadevapura	119	Siddapur
271	Kadamalakunte	271	P.Mahadevapura Horagadde	120	Siddapur Vaddarahatti

272	Kadamalakunte Thanda	272	Omkarnagar	121	S. Immadapur
273	Kodamadagu	273	Bolapppana Gudi	122	Kumati
274	Denabai Tanda	274	Allapura	123	Tammayyanagudda
275	Hulibetta Thanda	275	Bommanakunte	124	Jummobanahalli Myasarahatti
276	Nalladigalabande	276	Gollarahatty	125	Jummobanahalli
277	Roppa	277	H.Gollarahatti	126	Tayakanahalli
278	Roppa Thanda	278	Haravigondanahalli	127	Suttakarnarahatti
279	T.N. Pete	279	Badagadde G.Hatty	128	Naduvalahatti
280	Sunkarlakunte	280	Korla Kunte	129	Choutayyanahatti
281	Bugadoor	281	Vaddarahatty	130	Hudem
282	Bugadoor Jhc	282	Vrindavanahalli	131	Pujarhalli Tanda
283	Husenpura	283	Pagadalabande	132	Lokikere
284	Husenpura Akc	284	Pagadalbande2	133	Pujarhalli
285	Husenpura Jhc	285	Putlarahalli	134	Kannaboranahatti
286	Indira Nagara	286	Dodda Gollarahatti	135	Hosuru
287	Appajihalli	287	Hurulikatti	136	Katrikehatti
288	Nagenahalli	288	Karekal Gollarahatti	137	Tippehalli
289	Nagenahalli Jhc	289	Parushuramapura	138	Malehalli
290	Nagenahalli Thanda	290	Tammajjana Kapile	139	Kallahalli
291	Reddivarlahalli	291	Parushuramapura Kaval	140	Kenchammanahalli
292	Ryapte	292	Balenahalli	141	Maluru
293	Ryapte Jhc	293	Avalara Hatti	142	Aluru
294	Yerabanchi Cross	294	Gollarahatty	143	Pichharahatti
295	Jadenahalli	295	Hosamuchgunte	144	Yambali
296	Basavanahalli	296	Jannenahalli	145	Yambali vadrahatti
297	Basavanahalli Akc	297	Jannenahalli Lambanihatti	146	Sakalapuradahatti Gollarhatti
298	Kenchammanahalli	298	Kurdihalli	147	Sakalapuradahatti
299	Kenchammanahalli G. Hatti	299	Kurdihalli Lambanihatti	148	Gollarahatti
300	Megalahatti	300	Nalajamanahatti	149	Kanamadugu
301	Pennobanahalli	301	Ramajogihalli	150	Hulikere
302	Pennobanahalli G. Hatti	302	Basapura	151	Hosahalli
303	Pennobanahallii Akc	303	Basapura Gollarahatty	152	Chikkakumbalakunte
304	Polenahalli	304	K.D Kote	153	Hirekumbalakunte
305	Polenahalli Akc	305	Kasavagondanahalli	154	Dasobanahalli Gollarahatti
306	Polenahalli Jhc	306	Kasavigondanahally G	155	Dasobanahalli
307	Mallammanahalli	307	Modur	156	Juttilinganahatti
308	Mallammanahalli G. Hatti	308	Modur Kaval	157	Ranganathanahalli
309	Sasalukunte	309	Renukapura	158	Bayala Tumarguddi
310	Sasalukunte Akc	310	Thappagondanahalli	159	T. Suravvanahalli
311	Sasalukunte Jhc	311	Badavanahally	160	Ganagatti
312	Gowdathimmanahalli	312	Badavanahally Kaval	161	Errammanahalli
313	Gowdathimmanahalli Akc	313	Heggere	162	Nimbalageri
314	Chikkajalodu	314	Hottajjana Kaple	163	Mangapur
315	Jalodu	315	Hotteppanahally G.Hatti	164	Nagenahalli
316	Marammanahalli	316	Jadekunte	165	Beladeri
317	Marammanahalli Akc	317	Jadekunte Indranagara	166	Benakanahalli
318	Surappana Colony	318	Kaprahalli	167	Ujjini
319	Siddapura	319	Kapralli Mahalingeshwara	168	Bishnahalli
320	Y.N. Halli	320	Kallugudda Gollarahatti	169	Bellikatte Gollarahatti
321	Annadanapura	321	Kamth Marikunte	170	Bellikatte
322	Annadanapura Jhc	322	Kandenalli Gollarahati	171	Harakabavi
323	R. Achammanahally	323	Sanikere	172	Santanahalli
324	Rayacharlu Kona	324	Kyadigunte	173	Banavikallu
325	Rayacherlu	325	P.G0Wri Pura	174	Suladahalli
326	Rayacherlu Jhc	326	Pillahalli	175	Agrahar
327	Thirumani	327	Maradi Hatti	176	Gunasagar
328	Kyathaganahalli	328	Nagappanahalli Gate	177	Palayyanakote
329	Kyathaganahalli Bovi Colony	329	S.Golarahatti	178	Boradevargudda
330	Kyathaganahalli G. Hatti	330	Siddeshwara Durga	179	Sunkadakallu
331	Muddaganahally	331	Chikkamadure	180	Amalapur
332	Lingadahally	332	Chigathanahalli	181	Iyagala Mallapur
333	Lingadahally Cross	333	Ganjigunte	182	Choudapur Gollarahatti
334	Lingadahally G. Hatti	334	Ganjigunte Lambani Hatti	183	Choudapur
335	Lingadahally Jhc	335	Gollarahatty	184	T.Basapur
336	Lingadahally Julappainapalya	336	Hiremadure	185	Nagalapur
337	Lingadahally Phc	337	Hiremadure Upparahatti	186	Gangammanahalli
338	Vadanakallu	338	Kannenahally	187	Chiribi
339	Vadanakallu G. Hatti	339	Somguddu	188	Rampur
340	Vadanakallu Navagrama	340	Gosikere	189	Kodihalli
341	J. Ranganathapura	341	Sharada Colony	190	Boranahalli

342	Jajurayanahally	342	Konigarahalli	191	Suttakodihalli
343	Jajurayanahally Thanda	343	Konigarahalli A.K Colony	192	Shirinayakanahalli
344	Krishnapura	344	Oblapura	193	Chapparadahalli
345	Madurayanapalya	345	T.N Kote	194	K. Ayyanahalli
346	Neralekunte	346	Basaveshwara Gollarahatti	195	Haralu
347	Sreenivasapura	347	Melukote	196	Ramanayakanahalli
348	Venkatapura	348	Torebeeranahalli	197	Maruru
349	Venkatapura Jhc	349	Bangaraichanniaihnah	198	Kannanayakanakatte
350	Venkatapura Weavers Colony	350	Chikkammanahalli	199	Jagatageri
351	Gowdehatti	351	Devarahally	200	Murti Nayakanahalli
352	Basavanahalli	352	Mykalarahatty	201	Hirevadrahalli
353	Gangavara	353	Nimblura Kapile	202	Hunasikatte
354	Kanakapura	354	Pattaiahna Kapile	203	Jolada kudligi
355	Macharajanahally	355	Giriyammanahalli	204	Manganahalli
356	Gollarahatti	356	Kengiahanahatty	205	Chinnanahalli
357	Natgalapura	357	Kuribommaiahnahatty	206	Harakanalu
358	Virupasamudra	358	Kyathaiahnahatty	207	Nadumavinahalli
359	Virupasamudra Akc	359	Talak	208	Kalapur
360	Kyathaganacherlu	360	Thalak Lb Hatty	209	Konanahalli
361	Venkatammanahalli	361	Thimmannanahalli	210	Nagarakatte
362	Venkatammanahally Jhc	362	Gajjaganahalli	211	Kurubanahalli
363	Venkatammanahally New Jhc	363	Giddapur	212	Hanumanahalli
364	Ballasamudra	364	N.Obaiahanahatti Golarahati	213	Tulahalli
365	Ballasamudra Akc	365	N.Obaiahnahatty	214	Siddapur Gollarahatti
366	Inturayanahalli	366	Ramsagar	215	Hosakeri Papayyanhatti.
367	Vollur	367	Gollarahally	216	Bayala Tumarguddi Gollarahatti
368	Vollur Jhc	368	Jambaihanahatty	217	Koracharahatti(Battana)
369	Y.N. Hosakote	369	Thimmappaianahalli		
F) Thuruvanur & 58 villages / habitations of Chitradurga Taluk, Chitradurga					
1	Baggalarangavvanahalli	19	Vaddanahalli	37	Hirekabbigere
2	Belagatta	20	Bagenahal	38	Hirekabbigere G.Hatty
3	Haikal	21	Bommakkanahalli	39	Hirekabbigere L.Hatty
4	Chinnuri Thippaiahnahatti	22	Manneboranahatti	40	Muddapura
5	Bandihobbayanahatti	23	Ragobanahalli	41	Jogiboranahatti
6	Haikal Gollarahatti	24	Chikkajagalur	42	Muddapura Hosahatti
7	Vael Nagar	25	Hunsekatte	43	M.Mysarahatti
8	Kotehatti	26	Kariyammanahatti	44	Siddavvanadurga
9	Pelarahatti	27	Kunabevu	45	Surenanahalli
10	Halechuripapaiahnahatti	28	Kunabevu Gollarahatti	46	Surenahalli G.Hatty
11	Hasachiri Papaiahnahatti	29	Chikkappanahalli	47	Avalenahalli
12	Hosa Katappanahatty	30	Madanayakanahalli	48	Turuvnur
13	Chikkagondanahalli	31	Papenahalli	49	Bangarakkanahalli
14	C.G. Gollrahatti	32	Rayanahalli	50	Bogalerahatti
15	Chikkagondanahalli Hosagollarahatti	33	Rummagatta	51	Doddagatta
16	Chippeinakere	34	Sultanipura	52	Kadabanakatte
17	Yalavarthi	35	Chikkabbigere	53	Mysarahatti
18	Malenahalli	36	Chikkabigere G.Hatty	54	Upparahatti
				55	Basthi Halli
				56	Hullehal
				57	Hullehal G.Hatti
				58	Yalagodu
				59	Yalagodu M.Hatti

Executive Engineer
Rural Drinking Water & Sanitation Department
2nd Floor, 'E' Block, KHB Complex,
Cauvery Bhavan, K.G. Road, Bangalore-9.

ಕರ್ನಾಟಕ ಸರ್ಕಾರ

ಸಂ: ಗ್ರಾಅಪ/97/ಯೋಉಮಾ/2018

ಕರ್ನಾಟಕ ಸರ್ಕಾರದ ಸಚಿವಾಲಯ
ಸುವರ್ಣ ಸೌಧ,
ಬೆಳಗಾವಿ, ದಿನಾಂಕ: 12.12.2018.

ಇಂದ,
ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು
ಗ್ರಾಮಿಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ

ಇವರಿಗೆ,
ಕಾರ್ಯದರ್ಶಿಗಳು,
ಕರ್ನಾಟಕ ವಿಧಾನ ಸಭೆ,
ಸುವರ್ಣ ಸೌಧ ಬೆಳಗಾವಿ.

ವಿಷಯ: ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಬಿ. ಸಿ. ನಾಗೇಶ್ (ತಿಪಟೂರು) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂ: 1117 ಕ್ಕೆ ಉತ್ತರವನ್ನು ಒದಗಿಸುವ ಕುರಿತು.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಬಿ. ಸಿ. ನಾಗೇಶ್ (ತಿಪಟೂರು) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂ: 1117 ಕ್ಕೆ ಉತ್ತರಗಳನ್ನು (350 ಪ್ರತಿಗಳನ್ನು) ಇದರೊಂದಿಗೆ ಲಗತ್ತಿಸಿ ತಮಗೆ ಕಳುಹಿಸಲು ನಿರ್ದೇಶಿತನಾಗಿರುತ್ತೇನೆ.

ತಮ್ಮ ವಿಶ್ವಾಸಿ,

12/12/18
(ಕೆ.ಎಸ್. ವಿಜಯ್)
ಸರ್ಕಾರದ ಅಧೀನ ಕಾರ್ಯದರ್ಶಿ
ಗ್ರಾಮಿಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ
(ಸೇವೆಗಳು ಬಿ & ಸಿ)

ಪ್ರತಿಯನ್ನು ಇವರಿಗೆ ಮಾಹಿತಿಗಾಗಿ ಕಳುಹಿಸಿದೆ.

1) ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರ ಆಪ್ತ ಕಾರ್ಯದರ್ಶಿಗಳು
2) ಸರ್ಕಾರದ ಪ್ರಧಾನ ಕಾರ್ಯದರ್ಶಿ ಗ್ರಾಮೀಣಾವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಇವರ ಆಪ್ತ ಕಾರ್ಯದರ್ಶಿ
3) ಸರ್ಕಾರದ ಅಧೀನ ಕಾರ್ಯದರ್ಶಿ ಸೇವೆಗಳು ಎ ಹಾಗೂ ಸಮನ್ವಯ ಶಾಖೆ.

ಕರ್ನಾಟಕ ವಿಧಾನಸಭೆ

ಸದಸ್ಯರ ಹೆಸರು	:	ಶ್ರೀ ಬಿ.ಸಿ.ನಾಗೇಶ್ (ತಿಪಟೂರು)
ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	:	1117
ಉತ್ತರ ದಿನಾಂಕ	:	13/12/2018

<table>
<tr><th>ಕ್ರ.ಸಂ.</th><th>ಪ್ರಶ್ನೆ</th><th>ಉತ್ತರ</th></tr>
<tr><td>ಅ</td><td>ತುಮಕೂರು ಜಿಲ್ಲೆ ತಿಪಟೂರು ತಾಲ್ಲೂಕಿಗೆ ಕಳೆದ ಮೂರು ವರ್ಷಗಳಲ್ಲಿ ಗ್ರಾಮೀಣಾಭೀವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖಾ ವತಿಯಿಂದ ಮಂಜೂರಾದ ಕಾಮಗಾರಿಗಳು ಎಷ್ಟು ; ಅದರ ಅಂದಾಜು ಮೊತ್ತವೇನು ; (ಕಾಮಗಾರಿಗಳು, ವರ್ಷವಾರು ವಿವರ ನೀಡುವುದು)</td><td rowspan="4">ತಿಪಟೂರು ತಾಲ್ಲೂಕಿಗೆ ಸಂಬಂಧಿಸಿದಂತೆ ಕಾಮಗಾರಿಗಳ ಲೆಕ್ಕ ಶೀರ್ಷಿಕೆವಾರು ಹಾಗೂ ವರ್ಷವಾರು ಯೋಜನೆಗಳ ವಿವರಗಳನ್ನು ಅನುಬಂಧ 1, 2 ಮತ್ತು 3 ರಲ್ಲಿ ನೀಡಲಾಗಿದೆ.</td></tr>
<tr><td>ಆ</td><td>ಈ ಕಾಮಗಾರಿಗಳು ಯಾವ ಯಾವ ಲೆಕ್ಕ ಶೀರ್ಷಿಕೆಯಲ್ಲಿ ಮಂಜೂರಾಗಿದೆ; (ವಿವರ ನೀಡುವುದು)</td></tr>
<tr><td>ಇ</td><td>ಮಂಜೂರಾಗಿರುವ ಕಾಮಗಾರಿಗಳಲ್ಲಿ ಎಷ್ಟು ಕಾಮಗಾರಿಗಳು ರದ್ದಾಗಿವೆ; ರದ್ದಾಗಿರುವ ಕಾಮಗಾರಿಗಳ ವಿವರ ನೀಡುವುದು;</td></tr>
<tr><td>ಈ</td><td>ಸದರಿ ಕಾಮಗಾರಿಗಳು ರದ್ದಾಗಲು ಕಾರಣವೇನು? (ಕಾಮಗಾರಿವಾರು ವಿವರ ನೀಡುವುದು)</td></tr>
</table>

(ಕೃಷ್ಣ ಬೈರೇಗೌಡ)
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್,
ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು ಹಾಗೂ
ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಸಚಿವರು

ಸಂಖ್ಯೆ: ಗ್ರಾಅಪ/97/ಯೋಉಮಾ/2018

(1)

ವಿಧಾನ ಸಭೆ ಪ್ರಶ್ನೆ ಸಂಖ್ಯೆ 1117 ರ ಉತ್ತರದ ಅನುಬಂಧ –1

2015–16 ನೇ ಸಾಲಿಗೆ ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಅನುಷ್ಠಾನಿಸಲಾದ ಪ್ರಮುಖ ಯೋಜನೆಗಳಡಿ ಕೈಗೊಂಡ ಕಾಮಗಾರಿಗಳ ವಿವರಗಳು

ಕ್ರಸಂ	ಯೋಜನೆ/ ಲೆಕ್ಕ ಶಿರ್ಷಿಕೆ	ಮಂಜೂರಾದ ಕಾಮಗಾರಿಗಳ ಸಂಖ್ಯೆ	(ರೂ ಲಕ್ಷಗಳಲ್ಲಿ)		ಕೈಗೊಂಡ ಕಾಮಗಾರಿಗಳ ಸ್ವರೂಪ		ಕಾಮಗಾರಿಗಳ ವಿವರ			
			ಬಿಡುಗಡೆ	ವೆಚ್ಚ		ಅಂದಾಜು ಮೊತ್ತ	ಪೂರ್ಣ	ಪ್ರಗತಿ	ರದ್ದುಗೊಳಿಸಿದ ಕಾಮಗಾರಿಗಳ ಸಂಖ್ಯೆ	ಕಾಮಗಾರಿಗಳು ರದ್ದಾಗಲು ಕಾರಣ
1	2	3	4	5	6	7	8	9	10	11
1	ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ 2505-60-196-6-05	5243	486.86	486.86	ವೈಯಕ್ತಿಕ / ಸಮುದಾಯ ಆಧಾರಿತ ಕಾಮಗಾರಿಗಳು	486.86	3173	2070	0	–
2	ಸ್ವಚ್ಛ ಭಾರತ್ ಅಭಿಯಾನ 2215-01-198-6-01	3179	201.00	201.00	ವೈಯಕ್ತಿಕ / ಶೌಚಾಲಯ ಕಾಮಗಾರಿಗಳು	201.00	1341	1838	0	–
3	ಸಿಎಂಜಿಎಸ್‌ವೈ 3054-80-197-1-01	20	44.38	44.38	ಮೂಲಭೂತ ಸೌಕರ್ಯ,ರಸ್ತೆಗಳು	44.38	20	–	–	–
4	ಪಿಎಂಜಿಎಸ್‌ವೈ 5054-03-337-0-71	36	85.20	85.20	ಮೂಲಭೂತ ಸೌಕರ್ಯ, ರಸ್ತೆ ನಿರ್ವಹಣೆ	85.20	36	–	–	–
5	ನಮ್ಮ ಗ್ರಾಮ ನಮ್ಮ ರಸ್ತೆ /3054-04-337-1-12	31	398.26	398.26	ರಸ್ತೆ ಕಾಮಗಾರಿ	2632.64	–	31	–	–
6	ಪಿಎಂಜಿಎಸ್‌ವೈ ರಸ್ತೆಗಳ ನಿರ್ವಹಣೆ 2515-00-101-0-31	5	13.37	13.37	ನಿರ್ವಹಣೆ ಕಾಮಗಾರಿ	13.75	5	–	–	–
7	ಗ್ರಾಮ ವಿಕಾಸ 4215-02-500-0-02	108	361.16	–	ಮೂಲಭೂತ ಸೌಕರ್ಯ,ರಸ್ತೆ, ಚರಂಡಿ ಸಮುದಾಯ ಕಾಮಗಾರಿಗಳು, ಕಟ್ಟಡಗಳು, ಇತರೆ	375.00	–	–	–	ಕಾಮಗಾರಿಗಳು ಪ್ರಾರಂಭವಾಗಿರುವುದಿಲ್ಲ
8	ಆರ್ ಐ ಡಿ ಎಫ್ ನಬಾರ್ಡ್ –23 5054-03-337-0-74	5	18.00	18.00	ಮೂಲಭೂತ ಸೌಕರ್ಯ, ಕಟ್ಟಡ	18.00	5	–	–	–
9	ಕೆರೆಗಳ ಪುನರುಜ್ಜೀವನ ಹಾಗೂ ಪುನಃಶ್ಚೇತನ ಕಾರ್ಯಕ್ರಮ 4702-00-101-1-14	7	9.30	9.30	ಕೆರೆಗಳು	9.30	7	–	–	–
10	ಜಿಲ್ಲಾ ಪಂಚಾಯತಿ ಅನುದಾನ ಶಾಸನಬದ್ಧ 2515-00-196-1-22	13	15.15	15.15	ಮೂಲಭೂತ ಸೌಕರ್ಯ,	15.15	13	–	–	

(2)

ವಿಧಾನ ಸಭೆ ಪ್ರಶ್ನೆ ಸಂಖ್ಯೆ 1117 ರ ಉತ್ತರದ ಅನುಬಂಧ -1

2015-16 ನೇ ಸಾಲಿಗೆ ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಅನುಷ್ಠಾನಿಸಲಾದ ಪ್ರಮುಖ ಯೋಜನೆಗಳಡಿ ಕೈಗೊಂಡ ಕಾಮಗಾರಿಗಳ ವಿವರಗಳು

ಕ್ರ.ಸಂ	ಯೋಜನೆ/ ಲೆಕ್ಕ ಶಿರ್ಷಿಕೆ	ಮಂಜೂರಾದ ಕಾಮಗಾರಿಗಳ ಸಂಖ್ಯೆ	(ರೂ ಲಕ್ಷಗಳಲ್ಲಿ)		ಕೈಗೊಂಡ ಕಾಮಗಾರಿಗಳ ಸ್ವರೂಪ		ಕಾಮಗಾರಿಗಳ ವಿವರ			
			ಬಿಡುಗಡೆ	ವೆಚ್ಚ		ಅಂದಾಜು ಮೊತ್ತ	ಪೂರ್ಣ	ಪ್ರಗತಿ	ರದ್ದುಗೊಳಿಸಿದ ಕಾಮಗಾರಿಗಳ ಸಂಖ್ಯೆ	ಕಾಮಗಾರಿಗಳು ರದ್ದಾಗಲು ಕಾರಣ
1	2	3	4	5	6	7	8	9	10	11
11	14 ನೇ ಹಣಕಾಸು 2515-00-198-06-11& 12	499	243.06	225.92	ಮೂಲಭೂತ ಸೌಕರ್ಯ,ರಸ್ತೆ, ಚರಂಡಿ ಸಮುದಾಯ ಕಾಮಗಾರಿಗಳು,ಕುಡಿಯುವ ನೀರು ಅಂಗವಿಕಲರಿಗೆ ಸೌಲಭ್ಯ, ಇತರೆ	243.06	499	-	-	-
12	ಅನಿರ್ಬಂಧಿತ ಅನುದಾನ 2515-00-102-0-62	122	100.00	90.75	ಮೂಲಭೂತ ಸೌಕರ್ಯ,ರಸ್ತೆ, ಚರಂಡಿ ಸಮುದಾಯ ಕಾಮಗಾರಿಗಳು, ಅಂಗವಿಕಲರಿಗೆ ಸೌಲಭ್ಯ, ಇತರೆ	100.00	99	-	23	ಸ್ಥಳದ ಸಮಸ್ಯೆಯಿಂದ ಪ್ರಾರಂಭಿಸದೆ ಇರುವ ಮತ್ತು ಅನುದಾನ ಸಾಕಾಗದೆ ಮಾಡಿರುವುದಿಲ್ಲ
13	ಅಭಿವೃದ್ಧಿ ಅನುದಾನ 2515-00-102-0-66	1	4.00	3.57	ತಾ.ಪಂ ತೋಟದಲ್ಲಿ ತೆಂಗಿನ ಸಸಿ ನೆಡುವ ಕಾಮಗಾರಿ	4.00	1	-	-	-
14	ರಸ್ತೆ ಮತ್ತು ಡಾಂಬರೀಕರಣ 3054-00-101-0-62	1	1.00	0.98	ರಸ್ತೆ ನಿರ್ಮಾಣ	1.00	1	-	-	-
15	ನೀರು ಮತ್ತು ನೈರ್ಮಲ್ಯ ದುರಸ್ಥಿ 2215-00-101-0-61	1	1.29	1.20	ಪೈಪ್ ಲೈನ್	1.29	1	-	-	-
16	ಗ್ರಾಮೀಣ ನೀರು ಸರಬರಾಜು 2215-00-101-0-62	1	0.32	0.29	ಪೈಪ್ ಲೈನ್	0.40	1	-	-	-

(3)

ವಿಧಾನ ಸಭೆ ಪ್ರಶ್ನೆ ಸಂಖ್ಯೆ 1117 ರ ಅನುಬಂಧ -2

2016-17 ನೇ ಸಾಲಿಗೆ ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಅನುಷ್ಠಾನಿಸಲಾದ ಪ್ರಮುಖ ಯೋಜನೆಗಳಡಿ ಕೈಗೊಂಡ ಕಾಮಗಾರಿಗಳ ವಿವರಗಳ

ಕ್ರಸಂ	ಯೋಜನೆ/ ಲೆಕ್ಕ ಶೀರ್ಷಿಕೆ	ಮಂಜೂರಾದ ಕಾಮಗಾರಿಗಳ ಸಂಖ್ಯೆ	(ರೂ ಲಕ್ಷಗಳಲ್ಲಿ)		ಕೈಗೊಂಡ ಕಾಮಗಾರಿಗಳ ಸ್ವರೂಪ		ಕಾಮಗಾರಿಗಳ ವಿವರ			
			ಬಿಡುಗಡೆ	ವೆಚ್ಚ		ಅಂದಾಜು ಮೊತ್ತ	ಪೂರ್ಣ	ಪ್ರಗತಿ	ರದ್ದುಗೊಳಿಸಿದ ಕಾಮಗಾರಿಗಳ ಸಂಖ್ಯೆ	ಕಾಮಗಾರಿಗಳು ರದ್ದಾಗಲು ಕಾರಣ
1	2	3	4	5	6	7	8	9	10	11
1	ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ 2505-60-196-6-05	4382	720.00	720.00	ವೈಯಕ್ತಿಕ / ಸಮುದಾಯ ಆಧಾರಿತ ಕಾಮಗಾರಿಗಳು	720.00	1823	2559	0	–
2	ಸ್ವಚ್ಛ ಭಾರತ್ ಅಭಿಯಾನ 2215-01-198-6-01	2840	248.32	248.32	ವೈಯಕ್ತಿಕ / ಶೌಚಾಲಯ ಕಾಮಗಾರಿಗಳು	248.32	1992	848	0	–
3	ಗ್ರಾಮೀಣ ನೀರು ಸರಬರಾಜು / (ಎನ್‌ಆರ್‌ಡಿಡಬ್ಲ್ಯುಪಿಪಿ) 2215-01-102-2-01	326	2147.62	2147.62	ಕುಡಿಯುವ ನೀರು	2147.62	326	–	–	–
4	ಗ್ರಾಮೀಣ ನೀರು ಸರಬರಾಜು ಟಾಸ್ಕ್ ಪೋರ್ಸ್	115	150.00	150.00	ಕುಡಿಯುವ ನೀರು	150.00	115	–	–	–
5	ಗ್ರಾಮೀಣ ನೀರು ಸರಬರಾಜು / ಬರ ಪರಿಹಾರ	44	90.00	90.00	ಕುಡಿಯುವ ನೀರು	90.00	44	–	–	–
6	ಸಿಎಂಜಿಎಸ್‌ವೈ 3054-80-197-1-01	46	64.79	64.79	ಮೂಲಭೂತ ಸೌಕರ್ಯ,ರಸ್ತೆಗಳು	64.79	46	–	–	–
7	ಪಿಎಂಜಿಎಸ್‌ವೈ 5054-03-337-0-71	48	82.65	82.65	ಮೂಲಭೂತ ಸೌಕರ್ಯ, ರಸ್ತೆ ನಿರ್ವಹಣೆ	82.65	48	–	–	–
8	ನಮ್ಮ ಗ್ರಾಮ ನಮ್ಮ ರಸ್ತೆ 3054-04-337-1-12	38	603.40	603.40	ರಸ್ತೆ ಕಾಮಗಾರಿ	4398.15	–	38	–	–
9	ಪಿಎಂಜಿಎಸ್‌ವೈ ರಸ್ತೆಗಳ ನಿರ್ವಹಣೆ 2515-00-101-0-31	5	16.59	16.59	ನಿರ್ವಹಣೆ ಕಾಮಗಾರಿ	17.13	5	–	–	–

(4)

ವಿಧಾನ ಸಭೆ ಪ್ರಶ್ನೆ ಸಂಖ್ಯೆ 1117 ರ ಅನುಬಂಧ -2

2016-17 ನೇ ಸಾಲಿಗೆ ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಅನುಷ್ಠಾನಿಸಲಾದ ಪ್ರಮುಖ ಯೋಜನೆಗಳಡಿ ಕೈಗೊಂಡ ಕಾಮಗಾರಿಗಳ ವಿವರಗಳ

ಕ್ರಸಂ	ಯೋಜನೆ/ ಲೆಕ್ಕ ಶೀರ್ಷಿಕೆ	ಮಂಜೂರಾದ ಕಾಮಗಾರಿಗಳ ಸಂಖ್ಯೆ	(ರೂ ಲಕ್ಷಗಳಲ್ಲಿ)		ಕೈಗೊಂಡ ಕಾಮಗಾರಿಗಳ ಸ್ವರೂಪ		ಕಾಮಗಾರಿಗಳ ವಿವರ			
			ಬಿಡುಗಡೆ	ವೆಚ್ಚ		ಅಂದಾಜು ಮೊತ್ತ	ಪೂರ್ಣ	ಪ್ರಗತಿ	ರದ್ದುಗೊಳಿಸಿದ ಕಾಮಗಾರಿಗಳ ಸಂಖ್ಯೆ	ಕಾಮಗಾರಿಗಳು ರದ್ದಾಗಲು ಕಾರಣ
1	2	3	4	5	6	7	8	9	10	11
10	ಗ್ರಾಮ ವಿಕಾಸ 4215-02-500-0-02	108	29.72	-	ಮೂಲಭೂತ ಸೌಕರ್ಯ,ರಸ್ತೆ, ಚರಂಡಿ ಸಮುದಾಯ ಕಾಮಗಾರಿಗಳು, ಕಟ್ಟಡಗಳು, ಇತರೆ	375.00	-	-	-	-
11	ಆರ್ ಐ ಡಿ ಎಫ್ ನಬಾರ್ಡ್ F -23 5054-03-337-0-74	7	18.65	18.65	ಮೂಲಭೂತ ಸೌಕರ್ಯ, ಕಟ್ಟಡ	18.65	7	-	-	-
12	ಕೆರೆಗಳ ಪುನರುಜ್ಜೀವನ ಹಾಗೂ ಪುನಶ್ಚೇತನ ಕಾರ್ಯಕ್ರಮ 4702-00-101-1-14	6	10.00	10.00	ಕೆರೆಗಳು	10.00	6	-	-	-
13	ಜಿಲ್ಲಾ ಪಂಚಾಯತಿ ಅನುದಾನ ಶಾಸನಬದ್ಧ 2515-00-196-1-22	25	27.80	27.80	ಮೂಲಭೂತ ಸೌಕರ್ಯ.	27.80	25	-	-	-
14	14 ನೇ ಹಣಕಾಸು 2515-00-198-06-11 & 12	837	477.06	426.23	ಮೂಲಭೂತ ಸೌಕರ್ಯ,ರಸ್ತೆ, ಚರಂಡಿ ಸಮುದಾಯ ಕಾಮಗಾರಿಗಳು, ಅಂಗವಿಕಲರಿಗೆ ಸೌಲಭ್ಯ, ಕುಡಿಯುವ ನೀರು ಇತರೆ	477.06	814	23	-	-

ವಿಧಾನ ಸಭೆ ಪ್ರಶ್ನೆ ಸಂಖ್ಯೆ 1117 ರ ಅನುಬಂಧ –2

2016–17 ನೇ ಸಾಲಿಗೆ ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಅನುಷ್ಠಾನಿಸಲಾದ ಪ್ರಮುಖ ಯೋಜನೆಗಳಡಿ ಕೈಗೊಂಡ ಕಾಮಗಾರಿಗಳ ವಿವರಗಳ

ಕ್ರ.ಸಂ	ಯೋಜನೆ/ ಲೆಕ್ಕ ಶೀರ್ಷಿಕೆ	ಮಂಜೂರಾದ ಕಾಮಗಾರಿಗಳ ಸಂಖ್ಯೆ	(ರೂ ಲಕ್ಷಗಳಲ್ಲಿ) ಬಿಡುಗಡೆ	ವೆಚ್ಚ	ಕೈಗೊಂಡ ಕಾಮಗಾರಿಗಳ ಸ್ವರೂಪ	ಅಂದಾಜು ಮೊತ್ತ	ಕಾಮಗಾರಿಗಳ ವಿವರ ಪೂರ್ಣ	ಪ್ರಗತಿ	ರದ್ದುಗೊಳಿಸಿದ ಕಾಮಗಾರಿಗಳ ಸಂಖ್ಯೆ	ಕಾಮಗಾರಿಗಳು ರದ್ದಾಗಲು ಕಾರಣ
1	2	3	4	5	6	7	8	9	10	11
15	ಹೊಸ ಗ್ರಾಮ ಪಂಚಾಯಿತಿ ಕಟ್ಟಡ ನಿರ್ಮಾಣ 2515-01-102-1-16	4	60.00	60.00	ಕಟ್ಟಡ	60.00	4	–	–	–
16	ಕೆರೆ ಸಂಜೀವಿನಿ ಯೋಜನೆ	9	43.00	43.00	ಕೆರೆಗಳ ನಿರ್ವಹಣೆ	43.00	9	–	–	–
17	ರಸ್ತೆ ಸುರಕ್ಷತೆ	3	78.37	78.37	ರಸ್ತೆ ನಿರ್ವಹಣೆ	78.37	3	–	–	–
18	ಅನಿರ್ಬಂಧಿತ ಅನುದಾನ 2515-00-102-0-62	160	100.00	91.74	ಮೂಲಭೂತ ಸೌಕರ್ಯ,ರಸ್ತೆ, ಚರಂಡಿ ಸಮುದಾಯ ಕಾಮಗಾರಿಗಳು, ಅಂಗವಿಕಲರಿಗೆ ಸೌಲಭ್ಯ, ಕುಡಿಯುವ ನೀರು ಇತರೆ	100.00	153	–	7	ಕೆಲ ಕಾಮಗಾರಿಗಳನ್ನು ಸ್ಥಳದ ಸಮಸ್ಯೆಯಿಂದ ಪ್ರಾರಂಭಿಸದೆ ಇರುವ ಮತ್ತು ಅನುಷ್ಠಾನ ಸಾಕಾಗದೆ ಮತ್ತು ಪ್ರಸ್ತುತ ಸಾಲಿನಲ್ಲಿ ಮಾಡಿರುವುದಿಲ್ಲ
19	ಅಭಿವೃದ್ಧಿ ಅನುದಾನ 2515-00-102-0-66	2	3.98	3.78	ಕಟ್ಟಡ ದುರಸ್ಥಿ	4.00	2	–	–	–
20	ರಸ್ತೆ ಮತ್ತು ಡಾಂಬರೀಕರಣ 3054-00-101-0-62	1	0.98	0.98	ರಸ್ತೆ ನಿರ್ಮಾಣ	1.00	1	–	–	–
21	ನೀರು ಮತ್ತು ನೈರ್ಮಲ್ಯ ದುರಸ್ಥಿ 2215-00-101-0-61	1	1.39	1.38	ಪೈಪ್ ಲೈನ್	1.39	1	–	–	–
22	ಗ್ರಾಮೀಣ ನೀರು ಸರಬರಾಜು 2215-00-101-0-62	1	0.40	0.38	ಪೈಪ್ ಲೈನ್	0.40	1	–	–	–

(6)

ವಿಧಾನ ಸಭೆ ಪ್ರಶ್ನೆ ಸಂಖ್ಯೆ 1117 ರ ಅನುಬಂಧ –3

2017–18 ನೇ ಸಾಲಿಗೆ ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಅನುಷ್ಠಾನಿಸಲಾದ ಪ್ರಮುಖ ಯೋಜನೆಗಳಡಿ ಕೈಗೊಂಡ ಕಾಮಗಾರಿಗಳ [illegible]

ಕ್ರಸಂ	ಯೋಜನೆ/ ಲೆಕ್ಕ ಶಿರ್ಷಿಕೆ	ಮಂಜೂರಾದ ಕಾಮಗಾರಿಗಳ ಸಂಖ್ಯೆ	(ರೂ ಲಕ್ಷಗಳಲ್ಲಿ)		ಕೈಗೊಂಡ ಕಾಮಗಾರಿಗಳ ಸ್ವರೂಪ		ಕಾಮಗಾರಿಗಳ ವಿವರ			
			ಬಿಡುಗಡೆ	ವೆಚ್ಚ		ಅಂದಾಜು ಮೊತ್ತ	ಪೂರ್ಣ	ಪ್ರಗತಿ	ರದ್ದುಗೊಳಿಸಿದ ಕಾಮಗಾರಿಗಳ ಸಂಖ್ಯೆ	ಕಾಮಗಾರಿಗಳ [illegible] ಕಾರಣ
1	2	3	4	5	6	7	8	9	10	11
1	ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ 2505–60–196–6–05	4387	486.00	486.00	ವೈಯಕ್ತಿಕ / ಸಮುದಾಯ ಆಧಾರಿತ ಕಾಮಗಾರಿಗಳು	486.00	1205	3182	0	–
2	ಸ್ವಚ್ಛ ಭಾರತ್ ಅಭಿಯಾನ 2215–01–198–6–01	13235	1404.00	1404.00	ವೈಯಕ್ತಿಕ / ಶೌಚಾಲಯ ಕಾಮಗಾರಿಗಳು	1404.00	11062	2173	0	–
3	ಗ್ರಾಮೀಣ ನೀರು ಸರಬರಾಜು / (ಎನ್‌ಆರ್‌ಡಿಡಬ್ಲ್ಯುಪಿ) 2225–01–102–2–01	196	1615.97	1615.97	ಕುಡಿಯುವ ನೀರು	1615.97	196	–	–	–
4	ಗ್ರಾಮೀಣ ನೀರು ಸರಬರಾಜು ಟಾಸ್ಕ್ ಫೋರ್ಸ್	25	40.00	40.00	ಕುಡಿಯುವ ನೀರು	40.00	25	–	–	–
5	ಗ್ರಾಮೀಣ ನೀರು ಸರಬರಾಜು / ಬರ ಪರಿಹಾರ	63	100.00	100.00	ಕುಡಿಯುವ ನೀರು	100.00	63	–	–	–
6	ಪಿಎಂಜಿಎಸ್‌ವೈ 3054–80–197–1–01	36	45.00	45.00	ಮೂಲಭೂತ ಸೌಕರ್ಯ,ರಸ್ತೆಗಳು	45.00	36	–	–	–
7	ಪಿಎಂಜಿಎಸ್‌ವೈ 5054–03–337–0–71	46	82.60	82.60	ಮೂಲಭೂತ ಸೌಕರ್ಯ, ರಸ್ತೆ ನಿರ್ವಹಣೆ	82.60	43	–	3	[illegible]

(7)

ವಿಧಾನ ಸಭೆ ಪ್ರಶ್ನೆ ಸಂಖ್ಯೆ 1117 ರ ಅನುಬಂಧ -3

2017-18 ನೇ ಸಾಲಿಗೆ ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಅನುಷ್ಠಾನಿಸಲಾದ ಪ್ರಮುಖ ಯೋಜನೆಗಳಡಿ ಕೈಗೊಂಡ ಕಾಮಗಾರಿಗಳ [illegible]

ಕ್ರಸಂ	ಯೋಜನೆ/ ಲೆಕ್ಕ ಶಿರ್ಷಿಕೆ	ಮಂಜೂರಾದ ಕಾಮಗಾರಿಗಳ ಸಂಖ್ಯೆ	(ರೂ ಲಕ್ಷಗಳಲ್ಲಿ)		ಕೈಗೊಂಡ ಕಾಮಗಾರಿಗಳ ಸ್ವರೂಪ		ಕಾಮಗಾರಿಗಳ ವಿವರ			
			ಬಿಡುಗಡೆ	ವೆಚ್ಚ		ಅಂದಾಜು ಮೊತ್ತ	ಪೂರ್ಣ	ಪ್ರಗತಿ	ರದ್ದುಗೊಳಿಸಿದ ಕಾಮಗಾರಿಗಳ ಸಂಖ್ಯೆ	ಕಾಮಗಾರಿಗಳು [illegible] ಕಾರಣ
1	2	3	4	5	6	7	8	9	10	11
8	ನಮ್ಮ ಗ್ರಾಮ ನಮ್ಮ ರಸ್ತೆ 3054-04-337-1-12	38	670.22	670.22	ರಸ್ತೆ ಕಾಮಗಾರಿ	4398.15	7	31	-	-
9	ಪಿಎಂಜಿಎಸ್‌ವೈ ರಸ್ತೆಗಳ ನಿರ್ವಹಣೆ 2515-00-101-0-31	5	18.34	18.34	ನಿರ್ವಹಣೆ ಕಾಮಗಾರಿ	19.04	5	-	-	-
10	ಸುವರ್ಣ ಗ್ರಾಮೋದಯ 4215-02-500-0-02	6	29.72	29.53	ಐಇಸಿ,ಘನತ್ಯಾಜ್ಯ, ಸೋಲಾರ್ ಬೀದಿ ದೀಪ	29.72	6	-	-	
11	ಗ್ರಾಮ ವಿಕಾಸ 4215-02-500-0-02	-	400.00	-	-	400.00	-	-	-	ಕ್ರಿಯಾ ಯೋಜನೆ ಅನುಮೋದನೆ [illegible]
12	ಮುಖ್ಯ ಮಂತ್ರಿ ಗ್ರಾಮ ವಿಕಾಸ ಯೋಜನೆ 4215-02-800-0-02	-	100.00	-	-	100.00	-	-	-	ಕ್ರಿಯಾ ಯೋಜನೆ ಅನುಮೋದನೆ [illegible]
13	ಕೆರೆಗಳ ಪುನರುಜ್ಜೀವನ ಹಾಗೂ ಪುನಶ್ಚೇತನ ಕಾರ್ಯಕ್ರಮ 4702-00-101-1-14	8	12.50	12.50	ಕೆರೆಗಳು	12.50	8	-	-	...
14	ಜಿಲ್ಲಾ ಪಂಚಾಯತಿ ಅನುದಾನ ಶಾಸನಬದ್ಧ 2515-00-196-1-22	26	31.15	31.15	ಮೂಲಭೂತ ಸೌಕರ್ಯ,	31.15	24	-	2	ಕಾಮಗಾರಿಗಳು [illegible] ಅನುಷ್ಠಾನದಿಂದ [illegible] ಇರುವ ಮತ್ತು [illegible] ಕಾರಣದ [illegible]

ವಿಧಾನ ಸಭೆ ಪ್ರಶ್ನೆ ಸಂಖ್ಯೆ 1117 ರ ಅನುಬಂಧ –3

2017–18 ನೇ ಸಾಲಿಗೆ ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಅನುಷ್ಠಾನಿಸಲಾದ ಪ್ರಮುಖ ಯೋಜನೆಗಳಡಿ ಕೈಗೊಂಡ ಕಾಮಗಾರಿಗಳ [illegible]

ಕ್ರಸಂ	ಯೋಜನೆ/ ಲೆಕ್ಕ ಶೀರ್ಷಿಕೆ	ಮಂಜೂರಾದ ಕಾಮಗಾರಿಗಳ ಸಂಖ್ಯೆ	(ರೂ ಲಕ್ಷಗಳಲ್ಲಿ) ಬಿಡುಗಡೆ	ವೆಚ್ಚ	ಕೈಗೊಂಡ ಕಾಮಗಾರಿಗಳ ಸ್ವರೂಪ	ಅಂದಾಜು ಮೊತ್ತ	ಕಾಮಗಾರಿಗಳ ವಿವರ: ಪೂರ್ಣ	ಪ್ರಗತಿ	ರದ್ದುಗೊಳಿಸಿದ ಕಾಮಗಾರಿಗಳ ಸಂಖ್ಯೆ	ಕಾಮಗಾರಿಗಳು [illegible] ಕಾರಣ
1	2	3	4	5	6	7	8	9	10	11
15	14 ನೇ ಹಣಕಾಸು 2515–00–198–06–11& 12	666	436.37	386.63	ಮೂಲಭೂತ ಸೌಕರ್ಯ,ರಸ್ತೆ, ಚರಂಡಿ ಸಮುದಾಯ ಕಾಮಗಾರಿಗಳು,ಕುಡಿಯುವ ನೀರು ಅಂಗವಿಕಲರಿಗೆ ಸೌಲಭ್ಯ, ಇತರೆ	436.37	642	24	--	
17	ಕೆರೆ ಸಂಜೀವಿನಿ –03 ಯೋಜನೆ	3	15.00	15.00	ಕೆರೆಗಳ ನಿರ್ವಹಣೆ	15.00	2	–	1	[illegible]
18	3054–80–196–1–03–300 ಲಂಪ್ ಸಮ್ ಯೋಜನೆ	18	540.00	540.00	ರಸ್ತೆ ನಿರ್ವಹಣೆ	540.00	11	7	--	[illegible]
19	ಅನಿರ್ಬಂಧಿತ ಅನುದಾನ 2515–00–102–0–62	165	100.00	82.30	ಮೂಲಭೂತ ಸೌಕರ್ಯ,ರಸ್ತೆ, ಚರಂಡಿ ಸಮುದಾಯ ಕಾಮಗಾರಿಗಳು, ಅಂಗವಿಕಲರಿಗೆ ಸೌಲಭ್ಯ, ಇತರೆ	100.00	131	–	34	[illegible]
20	ಅಭಿವೃದ್ಧಿ ಅನುದಾನ 2515–00–102–0–66	3	4.00	2.98	ಕಟ್ಟಡ ದುರಸ್ತಿ ಧ್ವನಿವರ್ಧಕ ಖರೀದಿ	4.00	2	–	1	[illegible]
21	ರಸ್ತೆ ಮತ್ತು ಡಾಂಬರೀಕರಣ 3054–00–101–0–62	1	1.51	0.99	ರಸ್ತೆ ನಿರ್ಮಾಣ	1.00	1	–	--	

ವಿಧಾನ ಸಭೆ ಪ್ರಶ್ನೆ ಸಂಖ್ಯೆ 1117 ರ ಅನುಬಂಧ –3

2017–18 ನೇ ಸಾಲಿಗೆ ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಅನುಷ್ಠಾನಿಸಲಾದ ಪ್ರಮುಖ ಯೋಜನೆಗಳಡಿ ಕೈಗೊಂಡ ಕಾಮಗಾರಿಗಳ ವಿವರ

ಕ್ರಸಂ	ಯೋಜನೆ/ ಲೆಕ್ಕ ಶೀರ್ಷಿಕೆ	ಮಂಜೂರಾದ ಕಾಮಗಾರಿಗಳ ಸಂಖ್ಯೆ	(ರೂ ಲಕ್ಷಗಳಲ್ಲಿ) ಬಿಡುಗಡೆ	ವೆಚ್ಚ	ಕೈಗೊಂಡ ಕಾಮಗಾರಿಗಳ ಸ್ವರೂಪ	ಅಂದಾಜು ಮೊತ್ತ	ಕಾಮಗಾರಿಗಳ ವಿವರ: ಪೂರ್ಣ	ಪ್ರಗತಿ	ರದ್ದುಗೊಳಿಸಿದ ಕಾಮಗಾರಿಗಳ ಸಂಖ್ಯೆ	ಕಾಮಗಾರಿಗಳು ರದ್ದಾಗಲು ಕಾರಣ
1	2	3	4	5	6	7	8	9	10	11
22	ನೀರು ಮತ್ತು ನೈರ್ಮಲ್ಯ ದುರಸ್ತಿ 2215–00–101–0–61	1	1.49	0.99	ಕುಡಿಯುವ ನೀರು	1.49	1	–	–	–
23	ಗ್ರಾಮೀಣ ನೀರು ಸರಬರಾಜು 2215–00–101–0–62	1	0.40	0.39	ಪೈಪ ಲೈನ್	0.40	1	–	–	–

ಕರ್ನಾಟಕ ಸರ್ಕಾರ

ಸಂ: ಗ್ರಾಅಪ/80/ಎಯುಡಿ/2018

ಕರ್ನಾಟಕ ಸರ್ಕಾರದ ಸಚಿವಾಲಯ
ಸುವರ್ಣ ಸೌಧ,
ಬೆಳಗಾವಿ, ದಿನಾಂಕ: 12.12.2018.

157
12/12

ಇಂದ,
ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ

ಇವರಿಗೆ,
ಕಾರ್ಯದರ್ಶಿಗಳು,
ಕರ್ನಾಟಕ ವಿಧಾನ ಸಭೆ,
ಸುವರ್ಣ ಸೌಧ ಬೆಳಗಾವಿ.

ವಿಷಯ: ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಪಿ. ರಾಜೀವ್ (ಕುಡಚಿ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂ: 1366 ಕ್ಕೆ ಉತ್ತರವನ್ನು ಒದಗಿಸುವ ಕುರಿತು.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಪಿ. ರಾಜೀವ್ (ಕುಡಚಿ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂ: 1366 ಕ್ಕೆ ಉತ್ತರಗಳನ್ನು (350 ಪ್ರತಿಗಳನ್ನು) ಇದರೊಂದಿಗೆ ಲಗತ್ತಿಸಿ ತಮಗೆ ಕಳುಹಿಸಲು ನಿರ್ದೇಶಿತನಾಗಿರುತ್ತೇನೆ.

ತಮ್ಮ ವಿಶ್ವಾಸಿ,

12/12/18
(ಡಿ.ಎಸ್.ವಿಜಯ್)
ಸರ್ಕಾರದ ಅಧೀನ ಕಾರ್ಯದರ್ಶಿ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ
(ಸೇವೆಗಳು ಬಿ & ಸಿ)

ಪ್ರತಿಯನ್ನು ಇವರಿಗೆ ಮಾಹಿತಿಗಾಗಿ ಕಳುಹಿಸಿದೆ.

1) ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರ ಆಪ್ತ ಕಾರ್ಯದರ್ಶಿಗಳು
2) ಸರ್ಕಾರದ ಪ್ರಧಾನ ಕಾರ್ಯದರ್ಶಿ ಗ್ರಾಮೀಣಾವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಇವರ ಆಪ್ತ ಕಾರ್ಯದರ್ಶಿ
3) ಸರ್ಕಾರದ ಅಧೀನ ಕಾರ್ಯದರ್ಶಿ ಸೇವೆಗಳು ಎ ಹಾಗೂ ಸಮನ್ವಯ ಶಾಖೆ.

ಕರ್ನಾಟಕ ವಿಧಾನ ಸಭೆ
15ನೇ ವಿಧಾನ ಸಭೆ
2ನೇ ಅಧಿವೇಶನ

ಕರ್ನಾಟಕ ವಿಧಾನ ಸಭೆ ಸದಸ್ಯರ ಹೆಸರು	:	ಶ್ರೀ ಪಿ. ರಾಜೀವ್ (ಕುಡಚಿ)
ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	:	1366
ಉತ್ತರಿಸುವ ದಿನಾಂಕ	:	**13/12/2018**
ಉತ್ತರಿಸುವ ಸಚಿವರು	:	ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವರು

ಕ್ರ.ಸಂ.	ಪ್ರಶ್ನೆ	ಉತ್ತರ
ಅ)	2018–19ನೇ ಸಾಲಿನ ಆಯವ್ಯಯದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ನಿಗದಿ ಮಾಡಿರುವ ಅನುದಾನ ಎಷ್ಟು ?	2018–19ನೇ ಸಾಲಿನ ಆಯವ್ಯಯದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ನಿಗಧಿಪಡಿಸಿರುವ ಅನುದಾನದ ಮೊತ್ತ ₹ 14,44917.00 ಲಕ್ಷಗಳು
ಆ)	2018–19ನೇ ಸಾಲಿನ ಆಯವ್ಯಯದಲ್ಲಿ ನಿಗದಿಪಡಿಸಿದ ಕಾರ್ಯಕ್ರಮಗಳಿಗೆ ಇದುವರೆವಿಗೆ ಎಷ್ಟು ಹಣ ಬಿಡುಗಡೆಯಾಗಿದೆ ; ಯಾವ ಕಾರ್ಯಕ್ರಮದ ಅನುಷ್ಠಾನಕ್ಕೆ ಬಿಡುಗಡೆಯಾಗಿದೆ ? (ವಿವರ ಒದಗಿಸುವುದು)	ವಿವರಗಳನ್ನು ಅನುಬಂಧ -1ರಲ್ಲಿ ಲಗತ್ತಿಸಿದೆ.
ಇ)	ಬಿಡುಗಡೆಯಾಗಿರುವ ಅನುದಾನವನ್ನು ಯಾವ ಲೆಕ್ಕಶೀರ್ಷಿಕೆಯಡಿ ಯಾವ ಯಾವ ವಿಧಾನಸಭಾ ಕ್ಷೇತ್ರಕ್ಕೆ ಹಂಚಿಕೆ ಮಾಡಲಾಗಿದೆ ? (ಮೊತ್ತದೊಂದಿಗೆ ವಿವರ ನೀಡುವುದು)	2018–19ನೇ ಸಾಲಿನ ಆಯವ್ಯಯದಲ್ಲಿನ ಕಾರ್ಯಕ್ರಮಗಳಿಗೆ ಅನುದಾನವನ್ನು ಕ್ಷೇತ್ರವಾರು ಬಿಡುಗಡೆ ಮಾಡುವ ಪದ್ಧತಿ ಇರುವುದಿಲ್ಲ. ಜಿಲ್ಲಾವಾರು ಬಿಡುಗಡೆಯಾದ – ಯೋಜನಾವಾರು ಅನುದಾನಗಳ ಮಾಹಿತಿಯನ್ನು ಅನುಬಂಧ –2(a) ರಿಂದ 2(j) ರಲ್ಲಿ ನೀಡಲಾಗಿದೆ.

ಗ್ರಾಅಪ 80 ಎಯುಡಿ 2018

(ಕೃಷ್ಣ ಭೈರೇಗೌಡ)
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವರು.

ಕರ್ನಾಟಕ ವಿಧಾನ ಸಭೆ

15ನೇ ವಿಧಾನ ಸಭೆ

2ನೇ ಅಧಿವೇಶನ

ಕರ್ನಾಟಕ ವಿಧಾನ ಸಭೆ ಸದಸ್ಯರ ಹೆಸರು	:	ಶ್ರೀ ಗೋವಿಂದ ಎಂ ಕಾರಜೋಳ (ಮುಧೋಳ)
ಚುಕ್ಕೆ ಗುರುತಿಲ್ಲದ ಪ್ರಶ್ನೆ	:	996
ಉತ್ತರಿಸಬೇಕಾದ ದಿನಾಂಕ	:	13.12.2018
ಉತ್ತರಿಸುವ ಸಚಿವರು	:	ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವರು

ಕ್ರಸಂ	ಪ್ರಶ್ನೆ	ಉತ್ತರ
ಅ)	2018–19ನೇ ಸಾಲಿನ ಆಯುವ್ಯಯದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ನಿಗಧಿಪಡಿಸಿರುವ ಅನುದಾನದ ಮೊತ್ತವೆಷ್ಟು	2018–19ನೇ ಸಾಲಿನ ಆಯುವ್ಯಯದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ನಿಗಧಿಪಡಿಸಿರುವ ಅನುದಾನದ ಮೊತ್ತ ರೂ 14,44917.00 (₹ಲಕ್ಷಗಳಲ್ಲಿ)
ಆ)	2018 –19ನೇ ಸಾಲಿನಲ್ಲಿ ಯಾವ ಯಾವ ಉದ್ದೇಶಕ್ಕಾಗಿ ಅನುದಾನ ಮಂಜೂರು ಮಾಡಲಾಗಿದೆ, ಈ ಕಾಮುಗಾರಿಗಳಿಗೆ ಬಿಡುಗಡೆಯಾದ ಮೊತ್ತವೆಷ್ಟು;ಖರ್ಚಾದ ಮೊತ್ತವೆಷ್ಟು (ಸಂಪೂರ್ಣ ಮಾಹಿತಿ ನೀಡುವುದು)	ಅನುಬಂಧದಲ್ಲಿ ಲಗತ್ತಿಸಿದೆ

ಸಂಖ್ಯೆ: ಗ್ರಾಅಪ 413 ಎಎಫ್‌ಎನ್ 2018

(ಕೃಷ್ಣ ಭೈರೇಗೌಡ)
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
ಸಚಿವರು

ಅನುಬಂಧ

ವಿಧಾನ ಸಭೆಯ ಸದಸ್ಯರಾದ ಮಾನ್ಯ ಶ್ರೀ ಗೋವಿಂದ ಎಂ. ಕಾರಜೋಳ ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 996ಗೆ ಉತ್ತರಿಸುವ ಬಗ್ಗೆ
2018-19ನೇ ಸಾಲಿನ ಆಯವ್ಯಯದಲ್ಲಿ ಗ್ರಾಮೀಣಾಣಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ನಿಗದಿಪಡಿಸಿರುವ ಅನುದಾನದ ವಿವರ: (ರೂ. ಲಕ್ಷಗಳಲ್ಲಿ)

ಕ್ರ.ಸ.	ಯೋಜನೆ / **Programme**	ಅಂದಾಜು ಆಯವ್ಯಯ **Original Budget**	ಆರಂಭಿಕ ಶಿಲ್ಕು **O.B**	ಆರಂಭಿಕ ಶಿಲ್ಕು + ಅಂದಾಜು ಆಯವ್ಯಯ **OB + Original Budget**	ಒಟ್ಟು ಬಿಡುಗಡೆ **Total Releases**	ವೆಚ್ಚ (ಅಕ್ಟೋಬರ್ 2018ರವರೆಗೆ) **Expdr. Upto October 2018**
1	**2**	**3**	**4**	**5**	**6**	**9**
1	ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ Mahatma Gandhi National Rural Employment Guarantee Scheme MGNREGA DS 2505-60-196-6-04	174000.00	9243.17	183243.17	244497.65	212405.99
2	ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಯೋಜನೆ NRDWP 2215-01-102-9-08 -SS - Revenue	118827.00	50594.54	169421.54	84337.58	74169.87
3	ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಯೋಜನೆ NRDWP 4215-01-102-2-01-SS - Capital	76173.00	0.00	76173.00	29433.50	21848.69

4	ಗ್ರಾಮೀಣ ನೀರು ಸರಬರಾಜು ಯೋಜನೆ – ವಿ.ಅ.ಕಾ. RWS (SDP) 2215-01-102-9-08 - SS	3400.00	14192.94	17592.94	2000.00	6961.74
5	RWS (SDP) 4215-01-102-2-01-SS - Capital	21600.00	0.00	21600.00	3000.00	0.00
NRDWP total (from 2 to 5)		**220000.00**	**64787.48**	**284787.48**	**118771.08**	**102980.30**
6*	*ಕೊಳವೆ ಬಾವಿಗಳ ನಿರ್ವಹಣೆ* *Maintanance of Bore Wells,* *2215-01-198-2-02, 2702-80-198-1-02, 2702-80-198-1-02 -DS*	*3449.00*	0.00	3449.00	748.96	748.96

7	ಸ್ವಚ್ಛ ಭಾರತ್ ಅಭಿಯಾನ (ಸಂಪೂರ್ಣ ಸ್ವಚ್ಛತಾ ಆಂದೋಲನ)	181033.00	20869.92	201902.92	72078.96	83202.51
Total from 1 to 7		**578482.00**	**94900.57**	**673382.57**	**436096.65**	**399337.76**

8	ಸುವರ್ಣ ಗ್ರಾಮೋದಯ ಯೋಜನೆ Suvarna Gramodaya Yojane 4215-02-800-0-02 - SS	39804.00	0.00	39804.00	9951.00	9951.00
9	Unspent Balance of SCP-TSP 4515-00-800-0-07-SS - Grama Vikasa	155.00	0.00	155.00	0.00	0.00
10	ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ –ರಸ್ತೆ ನಿರ್ವಹಣೆ Prime Minister's Gram Sadak Yojana 5054-03-337-0-71 (PMGSY) -SS	25000.00	8344.91	33344.91	0.00	621.51

11	ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ -ರಸ್ತೆ ನಿರ್ವಹಣೆ *Maintenance of PMGSY Roads* *2515-00-101-0-30- SS*	*2500.00*	6135.58	8635.58	1250.00	537.49
12	ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆ Namma Grama Namma Rasthe Yojane(NGNR) 3054-04-337-1-12 - SS Revenue	40845.00	25000.00	65845.00	34344.60	59333.17
13	ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆ Namma Grama Namma Rasthe Yojane(NGNR) 5054- 03-337-0-75- Capital	96533.00	0.00	96533.00	30377.00	30187.35
14	ಕಂದಾಯ NGNR-SDP - Revenue 3054-04-337-1-12-133 - SS	6250.00	6547.00	12797.00	6250.00	1107.47
15	ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆ Namma Grama Namma Rasthe Yojane(NGNR) -SDP-5054- 03-337-0-75-132 - Capital	18750.00	0.00	18750.00	6250.00	0.00
16	NGNR- SDP-SCP 3054-04-337-1-12-135	0.00	24126.00	24126.00	0.00	3773.22
17	NGNR- SDP-TSP 3054-04-337-1-12-136	0.00	4327.00	4327.00	0.00	755.12
Total of Revenue releases to GPs- Rural Roads		**162378.00**	**60000.00**	**222378.00**	**77221.60**	**95156.33**

18	Unspent SCSP-TSP amount as per the SCSP-TSP Act 2013 2515-00-001-0-04-SS	826.00	0.00	826.00	0.00	0.00
19	CMGSY 3054-80-196-1-03 -DS	25550.00	0.00	25550.00	20549.45	5148.72
*20**	*Asphalting Roads-* *3054-80-197-1-01 DS*	*852.00*	0.00	852.00	836.60	836.60
21	ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ ಕಾಮಗಾರಿಗಳು ROAD Works in Rural Areas - RIDF NABARD WORKS 5054-03-337-0-74-436 SS	4946.00	0.00	4946.00	1236.50	614.28
22	ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ ಕಾಮಗಾರಿಗಳು ROAD Works in Rural Areas - RIDF NABARD WORKS (SDP) 5054-03-337-0-74-436 SS	6698.00	0.00	6698.00	1454.00	498.79
23	*ಕೆರೆಗಳು, ಹೊಸ ಕೆರೆಗಳ ನಿರ್ಮಾಣ* *Water Tanks - Construction of newTanks, Pick Ups, etc.* *4702-00-101-1-14-SS*	*2038.00*	0.00	2038.00	509.50	317.67
	Total from 8 to 23	**270747.00**	**74480.49**	**345227.49**	**113008.65**	**113682.39**

24	Shyam Prasad Mukharjee Rurban Mission 2515-00-102-0-14- SS	4000.00	34.00	4034.00	0.00	2.00

25*	Rapid response to Food Price & Malnutrition World Bank (Japan Social Development Fund) _ EAP 2236-80-800-0-02-SS ಆಹಾರ ಬೆಲೆ ಮತ್ತು ಅಪೌಷ್ಠಿಕತೆಗೆ ತ್ವರಿತ ಪರಿಹಾರ ವಿಶ್ವಬ್ಯಾಂಕ್	563.00	39.00	602.00	100.75	139.75
Total from 24 to 25		**4563.00**	**73.00**	**4636.00**	**100.75**	**141.75**

26	ಪಶ್ಚಿಮ ಘಟ್ಟಗಳ ಸಮಗ್ರ ಅಭಿವೃದ್ಧಿ ಯೋಜನೆ Integrated Development of Western Ghats Development Region(Lumpsum) IDWGP 2551-01-198-6-02 (10:90) - DS	300.00	223.39	523.39	150.00	124.73
27	ಜೈವಿಕ ಅನಿಲ ಯೋಜನೆ Biogas Development 2810-60-196-6-01 - DS	470.00	0.00	470.00	235.00	231.94
28	ಅನಿಲ ಯೋಜನೆ Anila Yojane 2810-01-198-1-01 - DS	1.00	0.00	1.00	0.00	0.00
29	ಸೌರ ಬೆಳಕು (ಗ್ರಾಮ ಪಂಚಾಯಿತಿಗಳಲ್ಲಿ ಸೌರ ಬೀದಿ ದೀಪಗಳ ಅಳವಡಿಕೆ) / Installing Solar Street Lights in GPs 2810-01-198-1-01-DS	350.00	0.00	350.00	0.00	0.00
30	ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ/ Bio-Energy Development Board 2501-04-105-0-03 - SS	387.00	279.16	666.16	96.75	207.37

31	IREP Project Implementation IREP Center(MGIRED) 2501-04-105-0-02-059 - SS	284.00	427.27	711.27	142.00	503.50
	Total from 26 to 31	**1792.00**	**929.82**	**2721.82**	**623.75**	**1067.54**

32	RDPR Computerisation 2515-00-101-0-24-059 SS	2123.00	0.00	2123.00	1061.50	45.12

33	Various Devepolment Schemes in Gps 2215-01-102-9-09-SS	2000.00	0.00	2000.00	0.00	0.00
34	ರಾಷ್ಟ್ರೀಯ ಗ್ರಾಮ ಸ್ವರಾಜ್ ಯೋಜನೆ Rashtriya Gram Swaraj Abhiyan 2515-00-101-0-31-SS	767.00	0.00	767.00	767.00	756.13
35	Strengthening district planning-SIRD 50:50 2515-00-102-0-08 SS	769.00	34.32	803.32	203.46	237.78
36	*Grants to GPs* *2515-00-198-1-07 DS* *ಗ್ರಾಮ ಪಂಚಾಯತಿಗಳಿಗೆ ಅನುದಾನ*	90299.00	0.00	90299.00	45149.50	45140.10
37	Grants to TP-Lumpsum (Untied Grants) (17600) 2515-00-197-1-07 untied-DS	17700.00	0.00	17700.00	17700.00	17700.00
*38**	*Grants to -TPs* *2515-00-197-1-22 DS (774)* *ತಾಲ್ಲೂಕ್ ಪಂಚಾಯತಿಗಳಿಗೆ ಅನುದಾನ*	*789.00*	0.00	789.00	777.11	777.11

39	Development Grants-ZP untied - Lumpsum 2515-00-196-1-22 -DS ಅಭಿವೃದ್ಧಿ ಅನುದಾನಗಳು, ಜಿಲ್ಲಾ ಪಂಚಾಯತ್	12000.00	0.00	12000.00	12000.00	12000.00
40*	Development Grants-ZP untied 2515-00-196-1-22 -DS ಅಭಿವೃದ್ಧಿ ಅನುದಾನಗಳು, ಜಿಲ್ಲಾ ಪಂಚಾಯತ್	716.00	0.00	716.00	715.70	715.70
*41**	*Construction of ZP Office Buildging* *2515-00-196-1-14 - DS* *ಜಿಲ್ಲಾ ಪಂಚಾಯತ್ ಕಛೇರಿ ಕಟ್ಟಡಗಳ ನಿರ್ಮಾಣ*	4285.00	0.00	4285.00	4284.70	4284.70
42*	*Karnataka Panchayath Strengthening Project -Grama Swaraj-EAP* *2515-00-101-0-80 EAP SS* *ಕರ್ನಾಟಕ ಪಂಚಾಯತಿ ಬಲವರ್ಧನೆ ಯೋಜನೆ (ಗ್ರಾಮ ಸ್ವರಾಜ್)*	1001.00	0.00	1001.00	89.44	75.06
43	*Loans To Grama Panchayaths-Grama Swaraj 6515-00-800-0-03-SS* *ಗ್ರಾಮ ಪಂಚಾಯತಿಗೆ ಸಾಲಗಳು- ಗ್ರಾಮ ಸ್ವರಾಜ್ ಯೋಜನ*	*5000.00*	0.00	5000.00	0.00	0.00

44	*Karnataka Rural Development and Panchayat University. 4515-00-101-0-01-SS* ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ವಿಶ್ವ ವಿದ್ಯಾಲಯ ಸ್ಥಾಪನೆ	*1000.00*	0.00	1000.00	0.00	0.00
45	*Other Rural Development (GAB) 2215-01-102-1-16-SS*	*2034.00*	0.00	2034.00	0.00	0.00
46	Karnataka Panchayat Raj Grants 2515-00-101-0-09- SS	604.00	0.00	604.00	14.28	14.28
47*	Maintenance Grants 3054-00-101-0-28 (3054-80-196-1-01) ನಿರ್ವಹಣಾ ಅನುದಾನ	20442.00	0.00	20442.00	20442.00	10196.68
48	Machinery & Equipment (Repairs & Carriages) 2215-01-052-3-00	22.00	0.00	22.00	5.50	1.62
49*	Repairs & Carriages 2215-00-101-0-61 (2215-01-197-2-01) / New Supplies 2215-00-101-0-62 (2215-01-197-2-01)-DS ದುರಸ್ತಿ ಮತ್ತು ಸಾಗಾಣಿಕೆ	527.00	0.00	527.00	506.71	506.71
50	Elections to PRIs 2515-00-101-0-11-SS ಜಿ.ಪಂ, ತಾ.ಪಂ. ಮತ್ತು ಗ್ರಾ.ಪಂ.ಗಳಿಗೆ ಚುನಾವಣೆ	645.00	0.00	645.00	322.50	322.50

51	Grants to PRIs under XIV FC Recommendations (GP) Basic grants 2515-00-198-6-11 (2515-00-103-0-96)-DS 14 ನೇ ಹಣಕಾಸು ಆಯೋಗದ ಶಿಫಾರಸ್ಸು- ಮೂಲ ಅನುದಾನ	185602.00	0.00	185602.00	92076.96	92076.96
52	Grants to PRIs under XIV FC Recommendations (GP) Performance grants 2515-00-103-0-96 (2515-00-198-6-12)-DS	23408.00	0.00	23408.00	20407.69	20407.69
53*	Royalty on Sand mining to be passed on to GPs 2515-00-198-1-10 (2515-00-103-0-94)-DS /ಮರಳು ಗಾಣಿಗಾರಿಕೆಯಿಂದ ಬಂದ ರಾಯ ಧನವನ್ನು ಗ್ರಾಮ ಪಂಚಾಯತ್‌ಗಳಿಗೆ ವರ್ಗಾಯಿಸುವ ಬಗ್ಗೆ	657.00	0.00	657.00	26.24	26.24
54	Grants to Grama Panchayaths Lumpsum -ZP 2515-00-198-1-12-DS ಗ್ರಾಮ ಪಂಚಾಯತಿಗಳಿಗೆ ಅನುದಾನ	31843.00	0.00	31843.00	0.00	0.00
	Total from 32 to 54	**404233.00**	**34.32**	**404267.32**	**216550.29**	**205284.38**
	(A) DEVELOPMENT SCHEMES TOTAL	**1259817.00**	**170418.20**	**1430235.20**	**766380.09**	**719513.82**

55	MGNREGA Cell 2505-60-101-004 -SS	432.00	0.00	432.00	324.00	143.47

56	*Setting up of Water supply & Sanitation Engg. Dept.* *2215-01-001-1-03-SS* *ನೀರು ಸರಬರಾಜು ಮತ್ತು ನೈರ್ಮಲ್ಯ ಇಂಜಿನಿಯರಿಂಗ ವಿಭಾಗದ ಸ್ಥಾಪನ*	*9298.00*	0.00	9298.00	9298.00	4508.67
57	Rural Infrastructure Cell-Administration 2215-02-001-0-01 (P)-SS	87.00	0.00	87.00	87.00	29.98
58	Panchayat Raj Engg 2215-01-001-1-01-SS	1672.00	0.00	1672.00	1254.00	733.30
59	WGDP cell 2551-01-001-0-01 SS	48.00	0.00	48.00	35.00	34.39
60	SEP Administration 2515-00-001-0-0	94.00	0.00	94.00	94.00	49.88
61	D R D A Administration 2515-00-196-6-06 ಜಿ.ಗ್ರಾ.ಅ.ಸಂ-ಆಡಳಿತ ಜಿಲ್ಲಾ ಗ್ರಾಮೀಣ ಅಭಿವೃದ್ಧಿ ಏಜೆನ್ಸಿ	4835.00	1607.29	6442.29	1238.53	1661.50
62	Bio-Energy Direction & Administration 2810-01-001-0-02 -SS	50.00	0.00	50.00	50.00	18.41
*63**	*ZP Maintainance Grants / Reimbursement of Medical Expenses* *2515-00-196-1-05 - DS* *ಜಿಲ್ಲಾ ಪಂಚಾಯತಿಗಳಿಗೆ ನಿರ್ವಹಣಾ ಅನುದಾನ*	20325.00	0.00	20325.00	13094.99	13094.99
64	*Karnataka Panchayat Raj University* *- Grants in Aid -* *2515-00-102-0-13-SS* *ಕರ್ನಾಟಕ ಪಂಚಾಯತ್ ರಾಜ್ ವಿಶ್ವ ವಿದ್ಯಾಲಯ*	*1850.00*	0.00	1850.00	925.00	925.00

65*	SGSY Monitering Cell Block Assistance to ZPs & TPs 2501-01-197-1-01 (2501-00-102-0-61) ಎಸ್.ಜಿ.ಎಸ್.ವೈ. – ಉಸ್ತುವಾರಿ ಘಟಕ	103.00	0.00	103.00	95.10	95.10
66*	Training Scheme in Panchayat Raj Engineering 2215-01-003-0-01	11.00	0.00	11.00	0.31	0.31
67	Agra Prashasti 2515-00-102-0-11-SS	880.00	0.00	880.00	0.00	0.00
68*	Provision for Vacant Posts and Medical Reimbursement (Taluk Panchayats) 2515-00-102-0-63 (2515-00-197-1-10)-DS	119328.00	0.00	119328.00	78757.75	78757.75
69*	Vacant Post Provision 2515-00-800-0-19 SS	294.00	0.00	294.00	0.00	0.00
70*	Payments under the Karnataka Guarantee of service Act- Compensatory Cost 2515-00-103-0-93 (2515-00-198-1-08)-DS	50.00	0.00	50.00	0.00	0.00
71	Honorarium to Grama Panchayath Members2515-00-198-1-11 (2515-00-103-0-98)-DS ಗ್ರಾಮ ಪಂಚಾಯತ್ ಸದಸ್ಯರಿಗೆ ಗೌರವ ಧನ	13820.00	0.00	13820.00	6909.48	6909.48
72	Development Commissioner (Direction & Administration) 2515-00-001-0-01-SS ಅಭಿವೃದ್ಧಿ ಆಯುಕ್ತರು ನಿರ್ದೇಶನ ಮತ್ತು ಆಡಳಿತ	164.00	0.00	164.00	164.00	91.42

73*	State Election Commission (Administration) 2515-00-101-0-17-SS ರಾಜ್ಯ ಚುನಾವಣಾ ಆಯೋಗ	788.00	0.00	788.00	487.09	487.09
74	Additional Provision for salaries - 6th Pay Commission 2515-00-800-0-20-SS	6795.00	0.00	6795.00	0.00	0.00
75*	ರಾಜ್ಯ ಹಣಕಾಸು ಆಯೋಗ State Finance Commission 2052-00-092-0-10-SS	77.00	0.00	77.00	47.33	47.33
76*	Forest Grants Uttara Kannada 2515-00-101-0-16 ಉತ್ತರ ಕನ್ನಡ ಜಿಲ್ಲೆಗೆ ಅರಣ್ಯ ಅನುದಾನ	1.00	0.00	1.00	0.00	0.00
77	Karnataka Rural Road Development Agency - Grants in Aid 3054-80-190-0-02-SS ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆ – ಯೋಜನಾ ವಿಭಾಗ/	339.00	447.75	786.75	169.50	404.90
78	Karnataka Rural Road Development - Project Division and Sub Division 3054-80-001-0-02-SS ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆ – ಯೋಜನಾ ವಿಭಾಗ/ ಉಪ ವಿಭಾಗ	3759.00	0.00	3759.00	2441.25	2360.52
55 to 78 - (B) SALARY SCHEMES and OTHER		**185100.00**	**2055.04**	**187155.04**	**115472.33**	**110353.49**
Grand Total (A+B)		**1444917.00**	**172473.24**	**1617390.24**	**881852.42**	**829867.31**

ಕರ್ನಾಟಕ ಸರ್ಕಾರ

ಸಂ: ಗ್ರಾಅಪ/413/ಎಎಫ್‌ಎನ್/2018

ಕರ್ನಾಟಕ ಸರ್ಕಾರದ ಸಚಿವಾಲಯ
ಸುವರ್ಣ ಸೌಧ,
ಬೆಳಗಾವಿ, ದಿನಾಂಕ: 11.12.2018.

ಇಂದ,
ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ

ಇವರಿಗೆ,
ಕಾರ್ಯದರ್ಶಿಗಳು,
ಕರ್ನಾಟಕ ವಿಧಾನ ಸಭೆ,
ಸುವರ್ಣ ಸೌಧ ಬೆಳಗಾವಿ.

ವಿಷಯ: ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಗೋವಿಂದ ಎಂ. ಕಾರಜೋಳ (ಮುಧೋಳ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂ: 996 ಕ್ಕೆ ಉತ್ತರವನ್ನು ಒದಗಿಸುವ ಕುರಿತು.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಗೋವಿಂದ ಎಂ. ಕಾರಜೋಳ (ಮುಧೋಳ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂ: 996 ಕ್ಕೆ ಉತ್ತರಗಳನ್ನು (350 ಪ್ರತಿಗಳನ್ನು) ಇದರೊಂದಿಗೆ ಲಗತ್ತಿಸಿ ತಮಗೆ ಕಳುಹಿಸಲು ನಿರ್ದೇಶಿತನಾಗಿರುತ್ತೇನೆ.

ತಮ್ಮ ವಿಶ್ವಾಸಿ,

11/12/18

(ಡಿ.ಎಸ್.ವಿಜಯ್)
ಸರ್ಕಾರದ ಅಧೀನ ಕಾರ್ಯದರ್ಶಿ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ
(ಸೇವೆಗಳು ಬಿ & ಸಿ)

ಪ್ರತಿಯನ್ನು ಇವರಿಗೆ ಮಾಹಿತಿಗಾಗಿ ಕಳುಹಿಸಿದೆ.

1) ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರ ಆಪ್ತ ಕಾರ್ಯದರ್ಶಿಗಳು
2) ಸರ್ಕಾರದ ಪ್ರಧಾನ ಕಾರ್ಯದರ್ಶಿ ಗ್ರಾಮೀಣಾವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಇವರ ಆಪ್ತ ಕಾರ್ಯದರ್ಶಿ
3) ಸರ್ಕಾರದ ಅಧೀನ ಕಾರ್ಯದರ್ಶಿ ಸೇವೆಗಳು ಎ ಹಾಗೂ ಸಮನ್ವಯ ಶಾಖೆ.

ಅನುಬಂಧ

1. ಅ) ಗ್ರಾಮೀಣ ಉದ್ಯೋಗ ಕಾರ್ಯಕ್ರಮಗಳು

1.1 ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ:

1. ಗ್ರಾಮೀಣ ಕೂಲಿ ಉದ್ಯೋಗ ಕಾರ್ಯಕ್ರಮಗಳು

i. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ:

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಅಧಿನಿಯಮ-2005 ನ್ನು 07 ಸೆಪ್ಟೆಂಬರ್ 2005ರಂದು ಅಧಿಸೂಚಿಸಿ ಸದರಿ ಅಧಿನಿಯಮದನ್ವಯ ರಾಜ್ಯಗಳು ಯೋಜನೆಯನ್ನು ರೂಪಿಸಿಕೊಂಡು 2006-07ನೇ ಸಾಲಿನಿಂದ ಹಂತ ಹಂತವಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸುತ್ತ ಬರಲಾಗಿದೆ. ಸದರಿ ಯೋಜನೆಯು ಕೇವಲ ಯೋಜನೆಯಾಗಿರದೆ ಅಧಿನಿಯಮವಾಗಿದ್ದು ಈ ಹಿಂದೆ ಇರುವ ಕೂಲಿ ಉದ್ಯೋಗದಾಯಕ ಯೋಜನೆಗಳಿಗಿಂತ ವಿಭಿನ್ನವಾಗಿರುತ್ತದೆ. ಅಂದರೆ ಈ ಯೋಜನೆಯು ಒಂದು ಕಾನೂನು ಬದ್ಧ ಮತ್ತು ಹಕ್ಕು ಆಧಾರಿತ ಕಾರ್ಯಕ್ರಮವಾಗಿರುತ್ತದೆ. ಕೇಂದ್ರ ಪುರಸ್ಕೃತ ಯೋಜನೆಯಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಅನುಷ್ಠಾನವನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮೂಲಕ ಮೇಲ್ವಿಚಾರಣೆ ಮಾಡಲಾಗುತ್ತಿದೆ.

ii. ಅಧ್ಯಾದೇಶ:

ಗ್ರಾಮೀಣ ಪ್ರದೇಶದಲ್ಲಿರುವ ಪ್ರತಿಯೊಂದು ಕುಟುಂಬದ ವಯಸ್ಕ ಸದಸ್ಯರುಗಳು ಸ್ವಯಂ ಪ್ರೇರಿತರಾಗಿ ಅಕುಶಲ ಕೆಲಸ ಕೇಳಿ ಅರ್ಜಿ ಸಲ್ಲಿಸಿದರೆ, ಒಂದು ಆರ್ಥಿಕ ವರ್ಷದಲ್ಲಿ ಪ್ರತಿ ಕುಟುಂಬಕ್ಕೆ ಕನಿಷ್ಠ ನೂರು ದಿನಗಳ ಕೂಲಿ ಸಹಿತ ಉದ್ಯೋಗವನ್ನು ಒದಗಿಸುವುದು ಈ ಕಾಯ್ದೆಯ ಅಧ್ಯಾದೇಶ ಹಾಗೂ ಉದ್ದೇಶವಾಗಿದೆ.

iii. ಗುರಿಗಳು ಮತ್ತು ಉದ್ದೇಶಗಳು:

a. ಉದ್ಯೋಗಾವಕಾಶಗಳನ್ನು ಒದಗಿಸುವುದರ ಮೂಲಕ ಗ್ರಾಮೀಣ ಭಾರತದಲ್ಲಿ ವಾಸವಾಗಿರುವ ದುರ್ಬಲ ಜನರಿಗೆ ಸಾಮಾಜಿಕ ರಕ್ಷಣೆಯನ್ನು ಒದಗಿಸುವುದು.

b. ದೀರ್ಘಕಾಲೀನ ಬಾಳಿಕೆ ಬರುವ ಆಸ್ತಿಗಳನ್ನು ಸೃಜಿಸುವುದು, ಉತ್ತಮ ನೀರಿನ ಭದ್ರತೆಯನ್ನು ಒದಗಿಸುವುದು, ಮಣ್ಣು ಸಂರಕ್ಷಣೆ ಮಾಡುವುದು ಹಾಗೂ ಹೆಚ್ಚಿನ ಭೂ ಉತ್ಪಾದಕತೆ ಹೆಚ್ಚಿಸುವುದರ ಮೂಲಕ ಬಡ ಹಾಗೂ ದುರ್ಬಲ ವರ್ಗಗಳ ಜನರಿಗೆ ಜೀವನೋಪಾಯದ ಮಾರ್ಗಗಳ ಭದ್ರತೆಯನ್ನು ಒದಗಿಸುವುದು.

c. ಗ್ರಾಮೀಣ ಭಾರತದಲ್ಲಿ ಬರ ಪರಿಸ್ಥಿತಿ ನೀಗಿಸುವುದು ಹಾಗೂ ಪ್ರವಾಹ ಪರಿಸ್ಥಿತಿಯನ್ನು ನಿರ್ವಹಿಸುವುದು.

d. ಹಕ್ಕುಗಳ ಆಧಾರಿತ ಶಾಸನ ರಚನೆಯ ಮೂಲಕ ಸಮಾಜದಲ್ಲಿ ಹಿಂದುಳಿದ ವರ್ಗಗಳಾದ, ವಿಶೇಷವಾಗಿ ಮಹಿಳೆಯರು, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಹಕ್ಕುಗಳನ್ನು ನೀಡಿ ಅವರನ್ನು ಸಬಲೀಕರಿಸುವುದು.

e. ವಿವಿಧ ಬಡತನ ನಿರ್ಮೂಲನ ಯೋಜನೆಗಳು ಮತ್ತು ಜೀವನೋಪಾಯದ ಕಾರ್ಯಕ್ರಮಗಳನ್ನು ಒಗ್ಗೂಡಿಸುವುದರ ಮುಖಾಂತರ ವಿಕೇಂದ್ರೀಕೃತ ಮತ್ತು ಜನ ಸಹಭಾಗಿತ್ವ ಯೋಜನೆಗಳನ್ನು ಪರಿಣಾಮಕಾರಿಯಾಗಿ ರೂಪಿಸುವುದು.

f. ಪಂಚಾಯತ್ ರಾಜ್ ಸಂಸ್ಥೆಗಳನ್ನು ಬಲಿಷ್ಠಗೊಳಿಸುವುದರ ಮುಖಾಂತರ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ತಳ ಹಂತದಲ್ಲಿ ಬೇರೂರುವಂತೆ ಮಾಡುವುದು.

g. ಆಡಳಿತದಲ್ಲಿ ಪರಿಣಾಮಕಾರಿಯಾದ ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ತರುವುದು.

ಆದುದರಿಂದ, ಜನಸಹಭಾಗಿತ್ವದ ಬೆಳವಣಿಗೆಯ ಮೂಲಕ ಗ್ರಾಮೀಣ ಭಾರತದಲ್ಲಿ ಸಾಮಾಜಿಕ ರಕ್ಷಣೆ, ಜೀವನೋಪಾಯ ಮಾರ್ಗಗಳ ಬಲಪಡಿಸುವಿಕೆ ಮತ್ತು ಪ್ರಜಾಪ್ರಭುತ್ವ ಸಬಲೀಕರಣದ ಖಾತರಿಯನ್ನು ನೀಡಲು ಎಂ.ಜಿ.ಎನ್.ಆರ್.ಇ.ಜಿ ಕಾಯ್ದೆಯ ಪರಿಣಾಮಕಾರಿಯಾದ ಸಾಧನವಾಗಿದೆ.

iv. ಕೂಲಿ ಕಾರ್ಮಿಕರಿಗೆ ಯೋಜನೆಯಡಿ ಕೂಲಿ ಪಾವತಿಗಾಗಿ ಅಧಿನಿಯಮದ ಪ್ರಕರಣ 3(3)ರ ಪ್ರಕಾರ ಕೇಂದ್ರ ಸರ್ಕಾರವು ಕಾಲಕಾಲಕ್ಕೆ ನಿಗದಿಪಡಿಸಿದ ಕೂಲಿ ದರದಂತೆ ವೇತನವನ್ನು ಒಂದು ವಾರದ ಒಳಗೆ ಅಥವಾ ಗರಿಷ್ಠ 15 ದಿನಗಳೊಳಗಾಗಿ ಪಾವತಿಸಬೇಕಾಗಿರುತ್ತದೆ. ಮಹಿಳೆಯರಿಗೆ ಮತ್ತು ಪುರುಷರಿಗೆ ಸಮಾನ ಕೂಲಿ ವೇತನ. ಕೂಲಿ ಪಾವತಿಯಲ್ಲಿ ಯಾವುದೇ ಲಿಂಗ ಭೇದ ಮಾಡಲು ಅವಕಾಶ ಇರುವುದಿಲ್ಲ.

v. ಈ ಕೆಳಕಂಡ ಬಾಧ್ಯಸ್ಥರು/ಭಾಗೀದಾರರು – ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಅನುಷ್ಠಾನದಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ:

(a) ಕೂಲಿ ಬಯಸುವರು
(b) ಗ್ರಾಮಸಭಾ
(c) ಮೂರು ಹಂತಗಳ ಪಂಚಾಯತಿ ರಾಜ್ ಸಂಸ್ಥೆಗಳು, ಅದರಲ್ಲೂ ವಿಶೇಷವಾಗಿ ಗ್ರಾಮ ಪಂಚಾಯತಿ
(d) ತಾಲ್ಲೂಕು ಹಂತದಲ್ಲಿ ಕಾರ್ಯಕ್ರಮ ಅಧಿಕಾರಿ
(e) ಜಿಲ್ಲಾ ಹಂತದಲ್ಲಿ ಜಿಲ್ಲಾ ಕಾರ್ಯಕ್ರಮ ಸಮನ್ವಯಾಧಿಕಾರಿ
(f) ರಾಜ್ಯ ಸರ್ಕಾರ
(g) ಗ್ರಾಮೀಣಾಭಿವೃದ್ಧಿ ಮಂತ್ರಾಲಯ (ಕೇಂದ್ರ ಸರ್ಕಾರ)
(h) ನಾಗರೀಕ ಸಂಘ ಸಂಸ್ಥೆಗಳು
(i) ಇತರೆ ಬಾಧ್ಯಸ್ಥರುಗಳು/ಭಾಗೀದಾರರು

2. ಯೋಜನೆಯಡಿ ಕೈಗೊಳ್ಳುವ ಕಾಮಗಾರಿಗಳ ವಿವರ (ಅನುಮತಿಸಲ್ಪಡುವ ಕಾಮಗಾರಿಗಳು)

I. ಪ್ರವರ್ಗ- A: ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆಗೆ ಸಂಬಂಧಿಸಿದ ಲೋಕೋಪಯೋಗಿ ಕಾಮಗಾರಿಗಳು

i) **ಕುಡಿಯುವ ನೀರಿನ ಮೂಲಗಳು** ನೀರಿನ ಕೊಯ್ಲು ಸೇರಿದಂತೆ ಅಂತರ್‌ಜಲದ ಮರುಪೂರಣ ಕಾಮಗಾರಿಗಳಿಗೆ ವಿಶೇಷ ಒತ್ತು ನೀಡುವ ತಡೆಗಟ್ಟುಗಳು, ಮಣ್ಣಿನ ಅಣೆಕಟ್ಟುಗಳು, ನಿಲುಗಡೆ ಕಟ್ಟುಗಳು ತಳಹದಿಯ ತಡೆಗಳು (dykes), ಇವುಗಳಿಂದ ಅಂತರ್‌ಜಲ ಮಟ್ಟವನ್ನು ಸುಧಾರಣೆ ಮಾಡಲು ಹಾಗೂ ಹೆಚ್ಚಿಸುವ ಸಲುವಾಗಿ ಜಲ ಸಂರಕ್ಷಣೆ ಹಾಗೂ ನೀರು ಕೊಯ್ಲು ವಿನ್ಯಾಸದ ಕಾಮಗಾರಿಗಳು.

ii) **ಜಲಾನಯನ ನಿರ್ವಹಣೆ** ಸಮಪಾತಳಿ ಕಂದಕಗಳು ಟೆರೆಸಿಂಗ್ (terracing). ಸಮಪಾತಳಿ ಬದುಗಳ ರಚನೆ ಕಲ್ಲುಗಳ ತಡೆ (Boulder checks) ಹೊದರು ಕಡ್ಡಿಯ ರಚನೆ (gabion structures) ಮತ್ತು spring shed ಅಭಿವೃದ್ಧಿಯಂತಹ ಈ ಕಾಮಗಾರಿಗಳ ಪರಿಣಾಮದಿಂದಾಗಿ ಜಲಾನಯನ ಪ್ರದೇಶಕ್ಕೆ ಪರಿಪೂರ್ಣತೆಯ ಚಿಕಿತ್ಸೆ.

iii) **ಅತಿ ಸೂಕ್ಷ್ಮ ಮತ್ತು ಸಣ್ಣ ನೀರಾವರಿ ಕಾಮಗಾರಿಗಳು** ಮತ್ತು ಸೃಷ್ಟಿ, ಜೀರ್ಣೋದ್ಧಾರ ಮತ್ತು ಸಣ್ಣ ನೀರಾವರಿ ನಾಲೆಗಳ ಮತ್ತು ಚರಂಡಿಗಳ ನಿರ್ಮಾಣ.

iv) **ಸಾಂಪ್ರದಾಯಿಕ ಜಲಸಂಚಯಗಳ** ಪುನಶ್ಚೇತನಗೊಳಿಸುವ ಕಾಮಗಾರಿಗಳು, ಕೆರೆಗಳ ಹೂಳೆತ್ತುವುದು ಸೇರಿದಂತೆ ಹಾಗೂ ಇತರೆ ನೀರಿನ ಸಂಚಯ ಕಾಮಗಾರಿಗಳು.

v) **ಅರಣ್ಯೀಕರಣ,** ನೆಡುತೋಪುಗಳು, ಅರಣ್ಯ ಜಮೀನಿನಲ್ಲಿ ಮತ್ತು ಸಾಮಾನ್ಯ ಜಮೀನುಗಳಲ್ಲಿ ಗಿಡಗಳ ನೆಡುವಿಕೆ ಮತ್ತು ತೋಟಗಾರಿಕೆ, ರಸ್ತೆ ಅಂಚುಗಳು, ನಾಲೆಗಳ

ಬದುಗಳು, ಕೆರೆ ಅಂಗಳಗಳು ಮತ್ತು ಕರಾವಳಿ ಪ್ರದೇಶಗಳು ಮತ್ತು ಕಂಡಿಕೆ(5)ರಲ್ಲಿ ಇರುವ ಅರ್ಹ ಪ್ರವರ್ಗಗಳ ಫಲಾನುಭವಿಗಳ ಕುಟುಂಬಗಳಿಗೆ ಹಕ್ಕು ಆಧಾರಿತ ಸೌಲಭ್ಯಗಳನ್ನು ನೀಡುವಿಕೆ ಮತ್ತು

vi) ಸಾಮಾನ್ಯ/ಸಾರ್ವಜನಿಕರ ಜಮೀನುಗಳಲ್ಲಿ ಭೂ ಅಭಿವೃದ್ಧಿ ಕಾಮಗಾರಿಗಳು.

II. ಪ್ರವರ್ಗ– B: **ದುರ್ಬಲ ವರ್ಗದವರಿಗೆ ವೈಯಕ್ತಿಕ ಆಸ್ತಿಗಳ ನಿರ್ಮಾಣ (ಕಂಡಿಕೆ (5)ರಲ್ಲಿ ಇರುವ ಕುಟುಂಬಗಳಿಗೆ ಮಾತ್ರ).**

i) ಕಂಡಿಕೆ(5) ರಲ್ಲಿ ನಿರ್ದಿಷ್ಟವಾಗಿ ಸೂಚಿಸಲಾದ ಕುಟುಂಬಗಳ **ಜಮೀನುಗಳ ಉತ್ಪಾದಕತೆಯನ್ನು ಸುಧಾರಿಸುವ** ಸಲುವಾಗಿ ಅಗೆದ ಬಾವಿಗಳು (Dug wells), ಕೃಷಿ ಹೊಂಡಗಳು ಮತ್ತು ಇತರೆ ನೀರು ಕೊಯ್ಲು ವಿನ್ಯಾಸದ ಕಾಮಗಾರಿಗಳು ಸೇರಿದಂತೆ ನೀರಾವರಿಗಾಗಿ ಸೂಕ್ತವಾದ ಮೂಲಭೂತ ಸೌಲಭ್ಯಗಳನ್ನು ಭೂ ಅಭಿವೃದ್ಧಿ ಮೂಲಕ ಒದಗಿಸುವುದು.

ii) ಕೃಷಿ, ಅರಣ್ಯದ ಕಾಮಗಾರಿಗಳು, ನೆಡುತೋಪು, ರೇಷ್ಮೆ ಮತ್ತು ತೋಟಗಾರಿಕೆ ಇಲಾಖೆಗಳ ಕಾಮಗಾರಿಗಳ ಮೂಲಕ **ಜೀವನೋಪಾಯವನ್ನು ಸುಧಾರಣೆ ಮಾಡುವುದು**.

iii) ಕಂಡಿಕೆ(5) ರಲ್ಲಿ ಸೂಚಿಸಲಾದ ಕುಟುಂಬಗಳ ಬಂಜರು ಭೂಮಿಗಳಲ್ಲಿ ಅಥವಾ ಯೋಗ್ಯವಲ್ಲದ ಜಮೀನುಗಳನ್ನು ಕೃಷಿಗೆ ಯೋಗ್ಯವಾಗುವಂತೆ ಮಾಡಲು ಕ್ರಮ ವಹಿಸುವುದು.

iv) ಇಂದಿರಾ ಆವಾಜ್ ಯೋಜನೆ ಅಥವಾ ರಾಜ್ಯ ಮತ್ತು ಕೇಂದ್ರ ಪುರಸ್ಕೃತ ಇತರೆ ಯೋಜನೆಗಳಡಿ ಮಂಜೂರಾದ ಮನೆಗಳ ನಿರ್ಮಾಣದಲ್ಲಿ ಅಕುಶಲ ಕೂಲಿ ಘಟಕದ ವೆಚ್ಚವನ್ನು ಭರಿಸಲು ಕ್ರಮ ವಹಿಸುವುದು.

v) ಜಾನುವಾರು/ಪಶು ಸಂಪತ್ತು ಕಾರ್ಯಕ್ರಮಗಳನ್ನು ಉತ್ತೇಜಿಸುವುದಕ್ಕಾಗಿ ಕೋಳಿಗಳಿಗೆ ಫಾರಂ, ಮೇಕೆಗಳಿಗೆ ದೊಡ್ಡಿ, ದನಗಳ ಕೊಟ್ಟಿಗೆ ಮತ್ತು ಮೇವುಗಳ ತೊಟ್ಟಿಗಳಂತಹ ಮೂಲಭೂತ ಸೌಲಭ್ಯಗಳಿಗೆ ನಿರ್ಮಾಣವನ್ನು ಕಲ್ಪಿಸುವುದು.

vi) ಮೀನುಗಾರಿಕೆಯನ್ನು ಉತ್ತೇಜಿಸಲು ಮೂಲಭೂತ ಸೌಲಭ್ಯಗಳಾದ ಮೀನು ಒಣಗಿಸುವ ಕಣ, ಶೇಖರಣೆ ಸೌಲಭ್ಯಗಳು ಮತ್ತು ಸಾರ್ವಜನಿಕ ಜಮೀನುಗಳಲ್ಲಿ ಆಯಾ ಋತುಮಾನ ಕಾಲದಲ್ಲಿ ನೀರಿನ ಸಂಚಯಗಳಲ್ಲಿ ಮೀನುಗಾರಿಕೆಯನ್ನು ಅಭಿವೃದ್ಧಿ ಪಡಿಸುವುದು.

III. ಪ್ರವರ್ಗ– C: **ರಾಷ್ಟ್ರೀಯ ಗ್ರಾಮೀಣ ಜೀವನೋಪಾಯದ ಅಭಿಯಾನದ ಸ್ವ-ಸಹಾಯ ಗುಂಪುಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು.**

i) ಕೃಷಿ ಉತ್ಪನ್ನಗಳಿಗೆ ಪಕ್ಕ ಸಂಗ್ರಹಣೆ/ದಾಸ್ತಾನು ಮಾಡುವ ಸೌಲಭ್ಯಗಳು ಒಳಗೊಂಡಂತೆ, ಕೊಯ್ಲು ನಂತರದ ಮತ್ತು ಜೈವಿಕ ಗೊಬ್ಬರಗಳ ಸೌಲಭ್ಯಗಳಿಗೆ ಬೇಕಾಗುವ ದೀರ್ಘಕಾಲ ಬಾಳಿಕೆ ಬರುವ ಮೂಲಭೂತ ಸೌಲಭ್ಯಗಳನ್ನು ಸೃಜಿಸುವ ಮೂಲಕ ಕೃಷಿ ಉತ್ಪಾದನೆಯನ್ನು ಉತ್ತೇಜಿಸುವ ಕಾಮಗಾರಿಗಳು.

ii) ಸ್ವಸಹಾಯ ಗುಂಪುಗಳ ಜೀವನೋಪಾಯದ ಚಟುವಟಿಕೆಗಳಿಗಾಗಿ ಸಾರ್ವಜನಿಕ ಕೆಲಸಗಳಿಗೆ ಷೆಡ್‌ಗಳ ನಿರ್ಮಾಣ.

IV. ಪ್ರವರ್ಗ– D: **ಗ್ರಾಮೀಣ ಮೂಲಭೂತ ಸೌಲಭ್ಯಗಳು**

i) ಗ್ರಾಮೀಣ ನೈರ್ಮಲ್ಯಕ್ಕೆ ಸಂಬಂಧಿಸಿದ ಬಯಲು ಮಲ ವಿಸರ್ಜನೆ ಮುಕ್ತಸ್ಥಿತಿ ಸಾಧಿಸುವ ಸಲುವಾಗಿ ಇತರೆ ಸರ್ಕಾರಿ ಇಲಾಖೆಗಳ ಯೋಜನೆಯನ್ನು ಒಗ್ಗೂಡಿಸುವಿಕೆಯ ಮೂಲಕ ಅಥವಾ ಸ್ವತಂತ್ರವಾಗಿ/ನೇರವಾಗಿ ಅನುಷ್ಠಾನಗೊಳಿಸುವ ಮೂಲಕ, ವೈಯುಕ್ತಿಕ ಶೌಚಾಲಯ, ಶಾಲೆಗಳಲ್ಲಿ ಶೌಚಾಲಯದ ಘಟಕಗಳು,

ಅಂಗನವಾಡಿ ಶೌಚಾಲಯಗಳ ನಿರ್ಮಾಣದಂತಹ ಕಾಮಗಾರಿಗಳ ಹಾಗೂ ನಿಗಧಿಪಡಿಸಲಾದ ಮಾರ್ಗಸೂಚಿಗಳಂತೆ ಘನ ಮತ್ತು ದ್ರವ್ಯ ತ್ಯಾಜ್ಯಗಳ ನಿರ್ವಹಣೆ.

ii) ಸಂಪರ್ಕವಿಲ್ಲದ ಗ್ರಾಮಗಳಿಗೆ ಸರ್ವಋತು ರಸ್ತೆಗಳ ಸಂಪರ್ಕವನ್ನು ಒದಗಿಸುವುದು ಮತ್ತು ಗುರುತಿಸಲಾದ ಗ್ರಾಮೀಣ ಉತ್ಪನ್ನಗಳ ಕೇಂದ್ರಗಳನ್ನು ಹಾಲಿ ಇರುವ ಪಕ್ಕಾ ರಸ್ತೆಗಳಿಗೆ ಸಂಪರ್ಕವನ್ನು ಕಲ್ಪಿಸುವುದು ಮತ್ತು ಗ್ರಾಮದೊಳಗೆ ಪಕ್ಕಾ ಅಂತರ್ ರಸ್ತೆಗಳ ನಿರ್ಮಾಣ ಅಥವಾ ಗ್ರಾಮದೊಳಗೆ ಬೀದಿಗಳನ್ನು ಒಳಗೊಂಡಿರುವ ಬದಿ ಚರಂಡಿಗಳು ಮತ್ತು ಅಡಿಕಾಲುವೆಗಳು.

iii) ಆಟದ ಮೈದಾನಗಳ ನಿರ್ಮಾಣ

iv) ರಸ್ತೆಗಳನ್ನು ಪುನರ್‌ಸ್ಥಿತಿಗೆ ತರುವುದು ಅಥವಾ ವಿಪತ್ತು ನಿರ್ವಹಣೆಯ ಸಿದ್ಧತೆಗಳನ್ನು ಸುಧಾರಣೆ ಮಾಡುವುದಕ್ಕೆ ಕಾಮಗಾರಿಗಳು ಅಥವಾ ಪ್ರವಾಹ ನಿಯಂತ್ರಣ ಸಂರಕ್ಷಣಾ ಕಾಮಗಾರಿಗಳು, ಜವಳು ಪ್ರದೇಶದಲ್ಲಿ ಚರಂಡಿಗಳನ್ನು ನಿರ್ಮಾಣ ಮಾಡುವುದು, ಆಳಗೊಳಿಸುವುದು, ಪ್ರವಾಹ ಕಾಲುವೆಗಳನ್ನು ದುರಸ್ತಿ ಮಾಡುವುದು, ತೋಡುಗಳನ್ನು ಜೀರ್ಣೋದ್ಧಾರ ಮಾಡುವುದು, ಕರಾವಳಿ ಪ್ರದೇಶಗಳ ಸಂರಕ್ಷಣೆಗಾಗಿ ನೀರಿನ ರಭಸದ ಚರಂಡಿಗಳ ನಿರ್ಮಾಣ

v) ತಾಲ್ಲೂಕು ಮಟ್ಟದಲ್ಲಿ ಅಥವಾ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಕಟ್ಟಡಗಳ ನಿರ್ಮಾಣ, ಮಹಿಳಾ ಸ್ವ ಸಹಾಯ ಗುಂಪುಗಳ ಸಂಯುಕ್ತ ಕೂಟಗಳು, ನೆರೆ ಹಾವಳಿಗೆ/ಪ್ರಕೃತಿ ವಿಕೋಪಕ್ಕೆ ಗುರಿಯಾದವರಿಗೆ ಆಶ್ರಯ ನೀಡುವ ಕಟ್ಟಡಗಳು, ಅಂಗನವಾಡಿ ಕೇಂದ್ರಗಳ ನಿರ್ಮಾಣ, ಗ್ರಾಮಗಳ ಗುಡಿಸಲುಗಳ ನಿರ್ಮಾಣ ಮತ್ತು ಗ್ರಾಮ ಪಂಚಾಯತಿ ಅಥವಾ ಬ್ಲಾಕ್ ಮಟ್ಟದಲ್ಲಿ ಚಿತಾಗಾರಗಳ ನಿರ್ಮಾಣ.

vi) ರಾಷ್ಟ್ರೀಯ ಆಹಾರ ಭದ್ರತಾ ಅಧಿನಿಯಮ 2013ರ ಉಪಬಂಧಗಳನ್ನು ಅನುಷ್ಠಾನಗೊಳಿಸುವುದಕ್ಕಾಗಿ ಆಹಾರಧಾನ್ಯಗಳನ್ನು ಸಂಗ್ರಹಿಸುವ ಗೋದಾಮುಗಳ ನಿರ್ಮಾಣ.

vii) ಅಧಿನಿಯಮದಡಿ ನಿರ್ಮಾಣ ಕಾಮಗಾರಿಗಳ ಅಂದಾಜುಗಳಲ್ಲಿನ ಭಾಗವಾಗಿರುವಂತೆ ಕಾಮಗಾರಿಗಳ ನಿರ್ಮಾಣಕ್ಕಾಗಿ ಬೇಕಾಗಿರುವ ಕಟ್ಟಡ ಸಾಮಗ್ರಿಗಳ ಉತ್ಪಾದನೆ.

viii) ಅಧಿನಿಯಮದಡಿ ಸೃಷ್ಟಿಸಲಾದ ಗ್ರಾಮೀಣ ಸಾರ್ವಜನಿಕರ ಆಸ್ತಿಗಳ ನಿರ್ಮಾಣದ ನಿರ್ವಹಣೆ.

ix) ಈ ಸಂಬಂಧ ರಾಜ್ಯಸರ್ಕಾರದ ಸಮಾಲೋಚನೆಯೊಂದಿಗೆ ಕೇಂದ್ರ ಸರ್ಕಾರವು ಪ್ರಕಟಿಸಬಹುದಾದ ಇನ್ನಿತರೆ ಕಾಮಗಾರಿಗಳು(2) ಕಂಡಿಕೆ(9) ರ ಉಪಬಂಧಗಳ ಪ್ರಕಾರ ಮತ್ತು ಸ್ಥಳೀಯ ಸಂಪನ್ಮೂಲಗಳು ಮತ್ತು ಅಗತ್ಯತೆಗಳು, ಸ್ಥಳೀಯ ಪ್ರದೇಶದ ಸಾಮರ್ಥ್ಯವನ್ನು ಗಣನೆಗೆ ತೆಗೆದುಕೊಂಡು ಪ್ರತಿ ಗ್ರಾಮ ಪಂಚಾಯಿತಿಯ ಗ್ರಾಮಸಭೆಗಳಲ್ಲಿ ಕಾಮಗಾರಿಗಳನ್ನು ಆದ್ಯತಾವಾರು ಶ್ರೇಣಿಯ ಮೇಲೆ ನಿರ್ಧರಿಸತಕ್ಕದ್ದು.

2) ಸಮರ್ಪಕವಲ್ಲದ ಕಾಮಗಾರಿಗಳು, ಅಳತೆ ಮಾಡಲಾಗದ ಕಾಮಗಾರಿಗಳು, ಪುನರಾವರ್ತನೆ ಕಾಮಗಾರಿಗಳು ಅಂದರೆ, ಕಳೆಗಳನ್ನು ತೆಗೆಯುವುದು, ಕಲ್ಲುಗಳನ್ನು ತೆಗೆಯುವುದು ಮತ್ತು ಕೃಷಿ ಚಟುವಟಿಕೆಗಳನ್ನು ತೆಗೆದುಕೊಳ್ಳುವಂತಿಲ್ಲ.

ಈ ಕೆಳಕಂಡ ಪ್ರವರ್ಗಗಳಿಗೆ ಸೇರಿದ ಕುಟುಂಬಗಳ/ಫಲಾನುಭವಿಗಳ ಜಮೀನುಗಳಲ್ಲಿ ಅಥವಾ ತೋಟದಲ್ಲಿ ವೈಯುಕ್ತಿಕ ಆಸ್ತಿಗಳನ್ನು ಸೃಜಿಸುವ ಕಾಮಗಾರಿಗಳನ್ನು ಆದ್ಯತಾವಾರು ಶ್ರೇಣಿ ಮಾಡತಕ್ಕದ್ದು.

a) ಪರಿಶಿಷ್ಟ ಜಾತಿ

b) ಪರಿಶಿಷ್ಟ ಪಂಗಡ,

c) ಅಲೆಮಾರಿ ಜನಗಳು

d) ಪ್ರಕಟಣೆಯಿಂದ ತೆಗೆದುಹಾಕಿದ ಬುಡಕಟ್ಟು ಜನಾಂಗದವರು

e) ಬಡತನರೇಖೆ ಕೆಳಮಟ್ಟದಲ್ಲಿ ಇರುವ ಇತರೆ ಕುಟುಂಬಗಳು

f) ಸ್ತ್ರೀ ಪ್ರಧಾನ ಕುಟುಂಬಗಳು

g) ವಿಕಲಚೇತನ ಪ್ರಧಾನ ಕುಟುಂಬಗಳು

h) ಭೂಸುದಾರಣಾ ಫಲಾನುಭವಿಗಳು

i) ಇಂದಿರಾ ಆವಾಜ್ ಯೋಜನೆಯ ಫಲಾನುಭವಿಗಳು

j) ಅನುಸೂಚಿತ ಬುಡಕಟ್ಟುಗಳ ಮತ್ತು ಇತರೆ ಪಾರಂಪರಿಕ ಅರಣ್ಯವಾಸಿಗಳ ಅರಣ್ಯ ಹಕ್ಕುಗಳನ್ನು ಮಾನ್ಯಮಾಡುವ ಅಧಿನಿಯಮ 2006 (2007 ರ 2) ಮತ್ತು

ಮೇಲಿನ ಪ್ರವರ್ಗಗಳಡಿ ಅರ್ಹ ಫಲಾನುಭವಿಗಳು ಪೂರ್ಣವಾದ ನಂತರ ಕೃಷಿ ಋಣ ಮನ್ನ ಮತ್ತು ಋಣ ಪರಿಹಾರ ಯೋಜನೆ 2008ರಲ್ಲಿ ವಿವರಿಸಿದಂತೆ ಹಾಗೂ ಉದ್ಯೋಗ ಚೀಟಿ ಹೊಂದಿರುವ ಕುಟುಂಬಗಳ ಕನಿಷ್ಠ ಒಬ್ಬ ಸದಸ್ಯರು ತಮ್ಮ ಜಮೀನಿನಲ್ಲಿ ಅಥವಾ ತೋಟದಲ್ಲಿ ಕೈಗೊಳ್ಳುವ ಕಾಮಗಾರಿಯಲ್ಲಿ ಕೆಲಸ ಮಾಡಲು ಇಚ್ಛಿಸುವ ಷರತ್ತಿಗೆ ಒಳಪಟ್ಟಿರುವ ಸಣ್ಣ ಮತ್ತು ಅತಿಸಣ್ಣ ರೈತರ ಜಮೀನುಗಳಲ್ಲಿ ಕೈಗೊಳ್ಳುವ ಕಾಮಗಾರಿಗಳು.

3. ಗ್ರಾಮೀಣ ಕುಟುಂಬವೊಂದಕ್ಕೆ ಆರ್ಥಿಕ ವರ್ಷದಲ್ಲಿ ಕನಿಷ್ಠ 100 ದಿನಗಳ ಉದ್ಯೋಗವನ್ನು ಒದಗಿಸಿ ಸಮುದಾಯ ಆಸ್ತಿಗಳನ್ನು ನಿರ್ಮಿಸುವುದರ ಮೂಲಕ ಅವರ ಜೀವನೋಪಾಯದ ಆಧಾರಗಳನ್ನು ಬಲಪಡಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿರುತ್ತದೆ. ಉದ್ಯೋಗ ಕೋರಿ ಅರ್ಜಿ ಸಲ್ಲಿಸುವ ಗ್ರಾಮೀಣ ಜನರಿಗೆ 15 ದಿನಗಳ ಒಳಗಾಗಿ ಸರ್ಕಾರ ಕೆಲಸ ನೀಡಬೇಕು. ತಪ್ಪಿದಲ್ಲಿ ನಿರುದ್ಯೋಗ ಭತ್ಯೆ ನೀಡಬೇಕಾಗುತ್ತದೆ. ಯೋಜನೆಯು ಬೇಡಿಕೆ ಆಧಾರಿತ ಕಾರ್ಯಕ್ರಮವಾಗಿದ್ದು, ವಾರ್ಷಿಕ ಹಂಚಿಕೆಯ ಆಧಾರಿತ ಕಾರ್ಯಕ್ರಮವಾಗಿರುವುದಿಲ್ಲ. ಈ ಯೋಜನೆಯ ಮೂಲ ಉದ್ದೇಶ ಅಕುಶಲ ಕಾರ್ಮಿಕರಿಗೆ ಉದ್ಯೋಗ ನೀಡುವುದು, ಉತ್ಪಾದನೆಯುತ ಆಸ್ತಿಗಳ ಸೃಜನೆ, ಪರಿಸರ ಸಂರಕ್ಷಣೆ ಮತ್ತು ಗ್ರಾಮೀಣ ಮಹಿಳೆಯರ ಜೀವನಶೈಲಿಯನ್ನು ಉತ್ತಮಪಡಿಸುವುದು ಹಾಗೂ ಗ್ರಾಮೀಣ ಪ್ರದೇಶದಿಂದ ಪಟ್ಟಣ ಪ್ರದೇಶಗಳಿಗೆ ವಲಸೆಯನ್ನು ತಡೆಗಟ್ಟುವುದು ಯೋಜನೆಯ ಮತ್ತೊಂದು ಉದ್ದೇಶವಾಗಿರುತ್ತದೆ.

4. **ಅನುದಾನ ಬಳಕೆಯ ವಿಧಾನಗಳು**

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯೋಜನೆಯ ಅನುದಾನದ ವೆಚ್ಚವನ್ನು 90:10ರ ಸಮೀಪದ ಅನುಪಾತದಲ್ಲಿ ಹಂಚಿಕೊಂಡು ಭರಿಸುತ್ತವೆ. ಒಟ್ಟಾರೆ ಯೋಜನೆಯ ಅನುದಾನದಲ್ಲಿ ಕೂಲಿ ವೆಚ್ಚವನ್ನು ಸಂಪೂರ್ಣವಾಗಿ ಕೇಂದ್ರ ಸರ್ಕಾರವೇ ಭರಿಸುತ್ತದೆ. ಸಾಮಗ್ರಿ ವೆಚ್ಚವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶೇಕಡ 75:25ರ ಅನುಪಾತದಲ್ಲಿ ಭರಿಸುತ್ತವೆ. ಒಟ್ಟಾರೆ ಯೋಜನೆಯ ವೆಚ್ಚದಲ್ಲಿ ಆಡಳಿತಾತ್ಮಕ ವೆಚ್ಚಗಳನ್ನು ಕೇಂದ್ರ ಸರ್ಕಾರವು ನಿಗಧಿಪಡಿಸಿರುವ ಶೇಕಡ 6ರ ಮಿತಿಯಲ್ಲಿ ಭರಿಸಲು ಅವಕಾಶವಿರುತ್ತದೆ. ನಿರುದ್ಯೋಗ ಭತ್ಯೆ ಮತ್ತು ಕೂಲಿ ವಿಳಂಬ ಪಾವತಿಗೆ ಪರಿಹಾರ ಭತ್ಯೆಗಳನ್ನು ರಾಜ್ಯ ಸರ್ಕಾರವೇ ತನ್ನ ಸ್ವಂತ ಸಂಪನ್ಮೂಲಗಳಿಂದ ಭರಿಸಬೇಕಾಗುತ್ತದೆ.

5. **ಕೂಲಿ ಮತ್ತು ಸಾಮಗ್ರಿಗಳ ಅನುಪಾತ**

ಕೂಲಿ ಮತ್ತು ಸಾಮಗ್ರಿಗಳ ವೆಚ್ಚಗಳನ್ನು ಕನಿಷ್ಠ 60:40ರ ಅನುಪಾತದಲ್ಲಿಯೇ ಕಾಮಗಾರಿಗಳನ್ನು ಕಡ್ಡಾಯವಾಗಿ ನಿರ್ವಹಿಸಬೇಕಾಗಿರುತ್ತದೆ. ಜಿಲ್ಲಾ ಮಟ್ಟದಲ್ಲಿ ಕೈಗೊಂಡ ಎಲ್ಲಾ ಕಾಮಗಾರಿಗಳಿಗೆ ಈ ಅನುಪಾತವನ್ನು ಒಟ್ಟಾರೆ ನಿರ್ವಹಣೆ ಮಾಡತಕ್ಕದ್ದು.

6. **2016-17 ಮತ್ತು 2017-18ನೇ ಸಾಲಿನ ಪ್ರಗತಿ ಹಾಗೂ 2018-19ನೇ ಸಾಲಿನ ಯೋಜನೆಯ ಸ್ಥಾನಮಾನ**

2016-17 ನೇ ಸಾಲಿನಲ್ಲಿ ಒಟ್ಟು ಲಭ್ಯವಿರುವ ರೂ. 3338.95 ಕೋಟಿಗಳ ಅನುದಾನದಲ್ಲಿ ರೂ. 3317.09 ಕೋಟಿಗಳನ್ನು ವೆಚ್ಚ ಮಾಡಲಾಗಿರುತ್ತದೆ. ಈ ಅವಧಿಯಲ್ಲಿ 914.06 ಲಕ್ಷ ಮಾನವ ದಿನಗಳನ್ನು ಉತ್ಪಾದನೆ ಮಾಡಿ 18.18 ಲಕ್ಷ ಗ್ರಾಮೀಣ ಕುಟುಂಬಗಳಿಗೆ ಉದ್ಯೋಗವನ್ನು ಒದಗಿಸಲಾಗಿರುತ್ತದೆ.

2017-18 ನೇ ಸಾಲಿನಲ್ಲಿ ಒಟ್ಟು ಲಭ್ಯವಿರುವ ರೂ. 3194.86 ಕೋಟಿಗಳ ಅನುದಾನದಲ್ಲಿ ರೂ. 3007.91 ಕೋಟಿಗಳನ್ನು ವೆಚ್ಚ ಮಾಡಲಾಗಿರುತ್ತದೆ.(Provisional). ವೆಚ್ಚ ಮಾಡಿದ ಬಾಬ್ತಿನಲ್ಲಿ ರೂ. 163.19 ಕೋಟಿ ಬಾಬ್ತಿನ ಎಫ್.ಟಿ.ಓ. ಪಾವತಿಯಾಗಿರುವುದಿಲ್ಲ. ಈ ಅವಧಿಯಲ್ಲಿ 860.00 ಲಕ್ಷ

ಮಾನವ ದಿನಗಳನ್ನು ಉತ್ಪಾದನೆ ಮಾಡಿ 20.92 ಲಕ್ಷ ಗ್ರಾಮೀಣ ಕುಟುಂಬಗಳಿಗೆ ಉದ್ಯೋಗವನ್ನು ಒದಗಿಸಲಾಗಿರುತ್ತದೆ.

2018-19ನೇ ಸಾಲಿನಲ್ಲಿ ಕೇಂದ್ರ ಸರ್ಕಾರವು ಕರ್ನಾಟಕ ರಾಜ್ಯಕ್ಕೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಅನುಷ್ಠಾನಕ್ಕಾಗಿ ರೂ. 3739.15 ಕೋಟಿಗಳಿಗೆ ಅನುಮೋದನೆ ನೀಡಿ 850 ಲಕ್ಷ ಮಾನವ ದಿನಗಳನ್ನು ಉತ್ಪಾದನೆ ಮಾಡಲು ಗುರಿಯನ್ನಾಗಿ ನಿಗಧಿಪಡಿಸಿ ಅನುಮೋದಿಸಿರುತ್ತದೆ. ಪ್ರಸ್ತುತ ಸಾಲಿನ ಮೇ 2018ರ ಮಾಹೆಯ ಅಂತ್ಯದವರೆಗೆ ಒಟ್ಟು ಲಭ್ಯವಿರುವ ರೂ. 1479.00 ಕೋಟಿಗಳ ಅನುದಾನದಲ್ಲಿ ರೂ. 246.01 ಕೋಟಿಗಳನ್ನು ಎಂ.ಐ.ಎಸ್. ರೀತ್ಯಾ ವೆಚ್ಚ ಮಾಡಲಾಗಿರುತ್ತದೆ. ಇದರಲ್ಲಿ 2017-18 ನೇ ಸಾಲಿನಲ್ಲಿ ಪಾವತಿಯಾಗದೇ 2018-19 ನೇ ಸಾಲಿನ ಅನುದಾನದಲ್ಲಿ ಪಾವತಿಯಾಗಿರುವ ಹಿಂದಿನ ಸಾಲಿನ ರೂ. 163.19 ಕೋಟಿ ಎಫ್.ಟಿ.ಪಿ ಸೇರಿರುವುದಿಲ್ಲ. ಈ ಅವಧಿಯಲ್ಲಿ 60.79ಲಕ್ಷ ಮಾನವ ದಿನಗಳನ್ನು ಉತ್ಪಾದನೆ ಮಾಡಿ 3.21 ಲಕ್ಷ ಗ್ರಾಮೀಣ ಕುಟುಂಬಗಳಿಗೆ ಉದ್ಯೋಗವನ್ನು ಒದಗಿಸಲಾಗಿರುತ್ತದೆ.

7. ಯೋಜನೆಯ ಮಾಹಿತಿ ನಿರ್ವಹಣಾ ವ್ಯವಸ್ಥೆ (MIS)

ಮಾಹಿತಿ ನಿರ್ವಹಣಾ ವ್ಯವಸ್ಥೆಯನ್ನು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ ದಿನಾಂಕ: 01-04-2009ರಿಂದ ನಿರ್ವಹಿಸಲಾಗುತ್ತಿದೆ. ಸದರಿ ಯೋಜನೆಗೆ NICಯವರು ಸಿದ್ಧಪಡಿಸಿದ ನರೇಗಾ ಸಾಫ್ಟ್‌ನಲ್ಲಿ ಯೋಜನೆಯಡಿ ಅನುಷ್ಠಾನಗೊಳಿಸಿದ ಎಲ್ಲಾ ಪ್ರಕ್ರಿಯೇಗಳ ಮಾಹಿತಿಗಳನ್ನು ಹಾಗೂ ಪ್ರಗತಿಯನ್ನು ಅಳವಡಿಸಿ ಇದರ ಮೂಲಕ ಕೇಂದ್ರ ಸರ್ಕಾರಕ್ಕೆ ವರದಿ ಮಾಡಲಾಗುತ್ತಿದೆ. ಒಟ್ಟಾರೆ ರಾಜ್ಯದಲ್ಲಿ ಮಾಹಿತಿ ನಿರ್ವಾಹಣ ವ್ಯವಸ್ಥೆಯು ಶೇಕಡ 100ರಷ್ಟು ನಿರ್ವಹಣೆ ಆಗುತ್ತಿದೆ.

8. ವಿದ್ಯುನ್ಮಾನ ನಿಧಿ ನಿರ್ವಹಣೆಯ ವ್ಯವಸ್ಥೆ (e-FMS)

ಯೋಜನೆಯ ಕಾಮಗಾರಿಗಳ ಅನುಷ್ಠಾನದಡಿ ಕೆಲಸ ನಿರ್ವಹಿಸಿದ ಕೂಲಿಕಾರರ ಸಂದಾಯಗಳನ್ನು ಹಾಗೂ ಯೋಜನೆಯ ಸಾಮಗ್ರಿ ವೆಚ್ಚಗಳಿಗೆ ಸಂಬಂಧಿಸಿದ ಸಂದಾಯಗಳನ್ನು ಕೂಲಿ ಕಾರರ ಹಾಗೂ ಸರಬರಾಜುದಾರರ ಉಳಿತಾಯ ಖಾತೆಗಳಿಗೆ e-FMS ಮೂಲಕ ಜಮೆ ಮಾಡಿ ಪಾವತಿಸಲಾಗುತ್ತಿದೆ. ಪ್ರಸ್ತುತ ಸಾಲಿನಲ್ಲಿ ವ್ಯಕ್ತಿಗತ ಫಲಾನುಭವಿಗಳಿಗೆ ಸಂಬಂಧಿಸಿದ ಸಾಮಗ್ರಿ ವೆಚ್ಚಗಳನ್ನು ಸಹ e-FMS ಮೂಲಕವೇ ಅವರವರ ಖಾತೆಗಳಿಗೆ ಜಮೇಮಾಡಿ ಪಾವತಿಸಲು ಕ್ರಮವಹಿಸಲಾಗಿದೆ. 2017-18ನೇ ಸಾಲಿನಲ್ಲಿ ದಿನಾಂಕ: 31-03-2018 ರಂದು MISನಲ್ಲಿ ಇರುವಂತೆ Ne-FMS & e-FMS ವಹಿವಾಟುಗಳಲ್ಲಿ ರೂ. 3007.91 ಕೋಟಿಗಳಷ್ಟು ಪಾವತಿ ಮಾಡಲಾಗಿರುತ್ತದೆ. ಇದರಲ್ಲಿ ಆಡಳಿತಾತ್ಮಕ ವೆಚ್ಚಗಳನ್ನೂ ಸಹ e-FMS ಮೂಲಕ ಪಾವತಿಸಲಾಗುತ್ತಿದೆ.

9. ನರೇಗಾ ಯೋಜನೆಯಡಿ ಆಧಾರ್ ಸಂಖ್ಯೆಗಳ ಜೋಡಣೆ

ರಾಜ್ಯದ 30 ಜಿಲ್ಲೆಗಳಲ್ಲಿ ನರೇಗಾ ಯೋಜನೆಯ ಕೂಲಿ ಕಾರ್ಮಿಕರ ಉದ್ಯೋಗ ಚೀಟಿಗಳೊಂದಿಗೆ ಒಟ್ಟು 56.61 ಲಕ್ಷ ಆಧಾರ್ ಚೀಟಿಗಳ ಸಂಖ್ಯೆಗಳನ್ನು ಜೋಡಣೆ ಮಾಡಲಾಗಿದೆ.

10. ಕೂಲಿದರ

ಕೂಲಿ ವೇತನವನ್ನು ಕೂಲಿ ಕಾರ್ಮಿಕರಿಗೆ ವಾರಕೊಮ್ಮೆ ಪಾವತಿಸಲಾಗುವುದು ಮತ್ತು ಯಾವುದೇ ಕಾರಣಕ್ಕೂ 15ದಿನಗಳಿಗೆ ಮೀರುವಂತಿಲ್ಲ. ಕೂಲಿಕಾರರ ಕೂಲಿಯನ್ನು ನಿಗಧಿಪಡಿಸಿದ ಕೆಲಸದ ಪ್ರಮಾಣದ ಆಧಾರದ ಮೇಲೆ ಪಾವತಿಸಲಾಗುವುದು. ಕೂಲಿಯನ್ನು ನಿಗದಿತ ಅವಧಿಯೊಳಗೆ ಸಂದಾಯ ಮಾಡದಿದ್ದಲ್ಲಿ ಪರಿಹಾರ ಭತ್ಯೆಯನ್ನು ಶೇಕಡ 0.05 ದರದಲ್ಲಿ ನೀಡಬೇಕಾಗುತ್ತದೆ. ಯೋಜನೆಯ ಪ್ರಾರಂಭದಿಂದ ಈ ವರೆಗೂ ಕೇಂದ್ರ ಸರ್ಕಾರವು ವರ್ಷವಾರು ಅಕುಶಲ ಕೂಲಿ ಕಾರ್ಮಿಕರಿಗೆ ನಿಗಧಿಪಡಿಸಿದ ಕೂಲಿದರದ ವಿವರಗಳು ಈ ಕೆಳಕಂಡಂತಿವೆ.

ಕ್ರಮ ಸಂಖ್ಯೆ	ವರ್ಷ	ನಿಗಧಿಪಡಿಸಿದ ಕೂಲಿದರ (ರೂ. ಗಳಲ್ಲಿ)

1	2006-07	69/-
2	2007-08	74/-
3	2008-09	82/-
4	2009-10	82/-
5	2010-11	100/-
6	2011-12	125/-
7	2012-13	155/-
8	2013-14	174/-
9	2014-15	191/-
10	2015-16	204/-
11	2016-17	224/-
12	2017-18	236/-
13	2018-19	249/-

11. ಒಗ್ಗೂಡಿಸುವಿಕೆ

ಒಗ್ಗೂಡಿಸುವಿಕೆಯ ಅನುಷ್ಠಾನದ ಕಾರ್ಯಕ್ರಮಕ್ಕೆ ಪ್ರಸ್ತುತ ಸಾಲಿನಲ್ಲಿ ಹೆಚ್ಚು ಒತ್ತನ್ನು ಕೊಡಲಾಗಿದೆ ಇದರ ಜೊತೆಗೆ ವ್ಯಕ್ತಿಗತ ಫಲಾನುಭವಿಗಳಿಗೆ ತಮ್ಮ ಜಮೀನುಗಳನ್ನು ಅಭಿವೃದ್ಧಿ ಪಡಿಸಿಕೊಳ್ಳಲು ವೈಯಕ್ತಿಕ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಒತ್ತನ್ನು ಕೊಡಲಾಗಿದೆ. ಒಗ್ಗೂಡಿಸುವಿಕೆಯ ಸಂಬಂಧ ನರೇಗಾ ಯೋಜನೆಯಲ್ಲಿ ಭಾಗಿಗಳಾದ ಈ ಕೆಳಕಂಡ ಅನುಷ್ಠಾನ ಇಲಾಖೆಗಳನ್ನು ಅನುಷ್ಠಾನ ಸಂಸ್ಥೆಗಳನ್ನಾಗಿ ಘೋಷಿಸಲಾಗಿದೆ. ಸದರಿ ಅನುಷ್ಠಾನ ಸಂಸ್ಥೆಗಳು ನರೇಗಾ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ.

1. ಅರಣ್ಯ
2. ಕೃಷಿ
3. ತೋಟಗಾರಿಕೆ
4. ಜಲಾನಯನ ಅಭಿವೃದ್ಧಿ
5. ಜಲಸಂಪನ್ಮೂಲ (ಸಣ್ಣ ನೀರಾವರಿ)
6. ರೇಷ್ಮೆ
7. ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ
8. ಮೀನುಗಾರಿಕೆ
9. ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ
10. ಕರ್ನಾಟಕ ಗ್ರಾಮೀಣ ರಸ್ತ ಅಭಿವೃದ್ಧಿ ಸಂಸ್ಥೆ (ಕೆ.ಆರ್.ಆರ್.ಡಿ.ಎ.)

ಮೇಲ್ಕಂಡ ಇಲಾಖೆಗಳನ್ನು ಅನುಷ್ಠಾನ ಸಂಸ್ಥೆಗಳನ್ನಾಗಿ ಘೋಷಿಸಿರುವುದರಿಂದ ತಮ್ಮ ಇಲಾಖೆಯ ಕಾಮಗಾರಿಗಳನ್ನು ನರೇಗಾ ಯೋಜನೆಯಡಿ ನೇರವಾಗಿ ಅಥವಾ ಪರೋಕ್ಷವಾಗಿ (ಒಗ್ಗೂಡಿಸುವಿಕೆಯ ಮೂಲಕ) ಯಾವುದೇ ವಿಳಂಬವಿಲ್ಲದೆ ಅನುಷ್ಠಾನಗೊಳಿಸಲು ಅನುಕೂಲವಾಗಿರುತ್ತದೆ. ಇದರಿಂದ ದೀರ್ಘಕಾಲ ಬಾಳಿಕೆ ಬರುವ ಆಸ್ತಿಗಳನ್ನು ಸೃಷ್ಟಿಸಲು ಹಾಗೂ ಹೆಚ್ಚಿನ ಪ್ರಗತಿಯನ್ನು ಸಾಧಿಸಲು ಸಾಧ್ಯವಾಗುತ್ತದೆ. ಒಗ್ಗೂಡಿಸುವಿಕೆಯ ಮೂಲಕ ಕಾಮಗಾರಿಗಳನ್ನು ಅನುಷ್ಠಾನಗೊಳಿಸಿ ಗ್ರಾಮೀಣ ಭಾಗದ ಜನರ ಬದುಕಿಗೆ ಆಧಾರವಾಗುವ ಆಸ್ತಿಗಳನ್ನು ಸೃಜನೆ ಮಾಡಲು ಅವಕಾಶವಿರುತ್ತದೆ. ತ್ವರಿತವಾಗಿ ಕಾರ್ಯಕ್ರಮಗಳನ್ನು ಅನುಷ್ಠಾನಿಸಿ ಎಂ.ಐ.ಎಸ್.ನಲ್ಲಿ ನಿರ್ವಹಿಸಲು ಎಲ್ಲಾ ಘೋಷಿತ ಅನುಷ್ಠಾನ ಸಂಸ್ಥೆಗಳಿಗೆ ಲಾಗಿನ್ ಐಡಿಗಳನ್ನು ನೀಡಲಾಗಿದೆ.

12. ದೂರುಗಳನ್ನು ನಿವಾರಿಸಲು ರಾಜ್ಯ ಮಟ್ಟದಲ್ಲಿ ಟೋಲ್ ಫ್ರೀ ದೂರವಾಣಿಯ ಸ್ಥಾಪನೆ

ದಿನಾಂಕ: 25-02-2013ರಂದು ರಾಜ್ಯ ಮಟ್ಟದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ ಟೋಲ್ ಫ್ರೀ ಸಂಖ್ಯೆ: 1800-425-8666 ದೂರವಾಣಿಯನ್ನು

ಸ್ಥಾಪಿಸಲಾಗಿದೆ. ಸದರಿ ದೂರವಾಣಿಯ ಮೂಲಕ ಸಾರ್ವಜನಿಕರು ನಾಲ್ಕು ಸೇವಾ ಸೌಲಭ್ಯಗಳನ್ನು ಪಡೆಯಬಹುದಾಗಿರುತ್ತದೆ.

- ಉದ್ಯೋಗಕ್ಕಾಗಿ ಬೇಡಿಕೆ
- ಉದ್ಯೋಗ ಚೀಟಿಗೆ ನೊಂದಣಿ
- ದೂರುಗಳು
- ಯೋಜನೆಯ ಇತರೆ ಮಾಹಿತಿಗಳು

2017–18 ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಉಚಿತ ಸಹಾಯವಾಣಿ ಮೂಲ ಉದ್ಯೋಗ ಬೇಡಿಕೆ, ದೂರು ಮತ್ತು ಸಾಮಾನ್ಯ ವಿಚಾರಣೆ ಕುರಿತು 7336 ಕರೆಗಳು ಸ್ವೀಕೃತವಾಗಿರುತ್ತದೆ. ಉದ್ಯೋಗ ಬೇಡಿಕೆ, ದೂರು ಹಿಂಬಾಲಿಕೆ ಮತ್ತು ಉದ್ಯೋಗ ಬೇಡಿಕೆ ಪಡೆಯಲು ಕಾಲ್ ಸೆಂಟರ್‌ನಿಂದ 6799 ಕರೆಗಳನ್ನು ಮಾಡಲಾಗಿದ್ದು, ಒಟ್ಟು 14135 ಕರೆಗಳು ದಾಖಲಾಗಿರುತ್ತವೆ (ಏಪ್ರಿಲ್ 2017 ರಿಂದ ಮಾರ್ಚ್ 2018 ರವರೆಗೆ). ಈ ಸೌಲಭ್ಯವನ್ನು / ಸೇವೆಯನ್ನು ಪ್ರಸ್ತುತ ಸಾಲಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಡಿ ನಿರ್ವಹಿಸಲಾಗುತ್ತಿರುವ ಗ್ರಾಮೀಣ ನೀರು ಸರಬರಾಜು ಯೋಜನೆಯ ವಿಭಾಗಕ್ಕೂ ವಿಸ್ತರಿಸಲಾಗಿದೆ.

13. ಪಂಚಾಯತ್ ರಾಜ್ ಸಂಸ್ಥೆಗಳಿಗೆ ಸಿಬ್ಬಂದಿ ಬಲಪಡಿಸುವಿಕೆ

ನರೇಗಾ ಯೋಜನೆಯಡಿ ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ತಾಂತ್ರಿಕ ಸಿಬ್ಬಂದಿಗಳ ಕೊರತೆ ಇರುವುದರಿಂದ ಸಿಬ್ಬಂದಿ ಸೇವೆಗಳನ್ನು ಒದಗಿಸಲು ರಾಜ್ಯದ 29 ಜಿಲ್ಲೆಗಳಿಗೆ KTPP ನಿಯಮಗಳನ್ವಯ ಟೆಂಡರ್‌ಗಳನ್ನು ಕರೆದು ಇದರ ಮೂಲಕ ಮಾನವ ಸಂಪನ್ಮೂಲ ಸಂಸ್ಥೆಗಳನ್ನು ಆಯ್ಕೆ ಮಾಡಿ ಕ್ರಮ ವಹಿಸಿದೆ.

14. ನರೇಗಾ ಯೋಜನೆಯಲ್ಲಿ end2end ತಂತ್ರಾಂಶದ ಪಾತ್ರ

end2end ತಂತ್ರಾಂಶವು ರಾಜ್ಯ ಸರ್ಕಾರದ ತಂತ್ರಾಂಶವಾಗಿದ್ದು, ಕೇಂದ್ರ ಸರ್ಕಾರದ ನರೇಗಾ ಯೋಜನೆಯ ತಂತ್ರಾಂಶಕ್ಕೆ ಸಮಾನಂತರವಾಗಿ ಜೊತೆಯಲ್ಲಿ ನಿರ್ವಹಿಸಲಾಗುತ್ತಿದೆ. ಅತಿ ಹೆಚ್ಚಿನ ಪಾರದರ್ಶಕತೆಯನ್ನು ಕಾಪಾಡಲು ಮುಂದುವರೆದ ತಂತ್ರಜ್ಞಾನವನ್ನು ಅಳವಡಿಸಲಾಗಿದ್ದು ಅನುಷ್ಠಾನದಲ್ಲಿ ಹೆಚ್ಚಿನ ಅನುಕೂಲತೆಯನ್ನು ಪಡೆಯಲು ಕಲ್ಪಿಸಲಾಗಿದೆ. ಈ ತಂತ್ರಾಂಶದಲ್ಲಿ ಒಟ್ಟು 17 ಲಕ್ಷಣಗಳು ಲಭ್ಯವಿದ್ದು ಅದರ ಪೈಕಿ ಕೆಲವನ್ನು ಸಿದ್ಧಪಡಿಸಿ ಜಾರಿಗೊಳಿಸಲಾಗಿರುತ್ತದೆ. ಈಗ ಬಳಕೆಯಲ್ಲಿರುವ HRMS ಅಂತಿಮ ಹಂತದಲ್ಲಿದ್ದು ವೇತನ ಪರಿಷ್ಕರಣೆಯನ್ನು ಮಾಡಬಹುದಾಗಿರುತ್ತದೆ. Estimate Freezing, GIS, Ward Sabha/Grama Sabha ಮುಂತಾದವುಗಳಿಗೆ ಅವಕಾಶಗಳು ಇರುತ್ತವೆ. ಇದರ ಜೊತೆಗೆ GIS Photo Capture ಇದರ ವಿಶೇಷ ಸೌಲಭ್ಯವನ್ನು end2end ತಂತ್ರಾಂಶದಲ್ಲಿ ಕಲ್ಪಿಸಲಾಗಿದೆ. ಇದರಿಂದ ಅನುಷ್ಠಾನಗೊಂಡ ಕಾಮಗಾರಿಗಳ ನಕ್ಷೆ ಛಾಯಚಿತ್ರ ಮತ್ತು GEO Co-ordinate ಒಂದೇ ಸ್ಥಳದಿಂದಲೇ ಪರಿಶೀಲಿಸುವ ಅವಕಾಶವಿರುತ್ತದೆ.

15. ದೂರುಗಳನ್ನು ವಿಚಾರಣೆ ಮಾಡಿ ವಿಲೇ ಮಾಡಲು ಜಿಲ್ಲೆಗಳಿಗೆ ಓಂಬುಡ್ಸ್‌ಮನ್‌ಗಳ ನೇಮಕಾತಿ

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣಾ ಉದ್ಯೋಗ ಖಾತರಿ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದ ದೂರುಗಳು ಹಾಗೂ ಕುಂದುಕೊರತೆಗಳ ವಿಲೇವಾರಿಗಾಗಿ ಜಿಲ್ಲೆಗಳಲ್ಲಿ ಓಂಬುಡ್ಸ್‌ಮನ್‌ಗಳನ್ನು ನೇಮಕ ಮಾಡಲು ಅವಕಾಶವಿರುತ್ತದೆ. ಬೆಂಗಳೂರು ಗ್ರಾಮಾಂತರ ಮತ್ತು ನಗರ ಜಿಲ್ಲೆ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಹಾಸನ ಮತ್ತು ಕೊಡಗು ಜಿಲ್ಲೆಗಳಿಗೆ ತಲಾ ಒಬ್ಬ ಓಂಬಡ್ಸಮನ್‌ರಂತೆ ಒಟ್ಟು 27 ಮಂದಿ ಓಂಬುಡ್ಸ್‌ಮನ್‌ಗಳನ್ನು ನೇಮಕ ಮಾಡಬಹುದಾಗಿರುತ್ತದೆ. ಪ್ರಸ್ತುತ 23 ಮಂದಿ ಓಂಬುಡ್ಸ್‌ಮನ್‌ರವರು ಕಾರ್ಯ ನಿರ್ವಹಿಸುತ್ತಿದ್ದು, 04 ಓಂಬುಡ್ಸ್‌ಮನ್ ಹುದ್ದೆಗಳು ಖಾಲಿ ಇರುತ್ತವೆ. ಸದರಿ ಖಾಲಿ ಹುದ್ದೆಗಳನ್ನು ತುಂಬುವ ಸಲುವಾಗಿ ನೇಮಕಾತಿ/ಆಯ್ಕೆ ಪ್ರಕ್ರಿಯೆಯು ಚಾಲ್ತಿಯಲ್ಲಿದೆ. ಖಾಲಿ ಇರುವ ಓಂಬುಡ್ಸ್‌ಮನ್ ಹುದ್ದೆಗಳಿಗೆ ಪಕ್ಕದ ಜಿಲ್ಲೆಗಳ

ಓಂಬುಡ್ಸ್‌ಮನ್‌ರವರನ್ನು ಪ್ರಭಾರ ವ್ಯವಸ್ಥೆ ಮಾಡಲಾಗಿದೆ. ಓಂಬುಡ್ಸಮನ್‌ಗಳು ಹೊರಡಿಸಿರುವ ತೀರ್ಮಾನ ಆದೇಶಗಳ ಮೇಲಿನ ಮೇಲ್ಮನವಿಗಳನ್ನು ಪರಿಶೀಲಿಸಲು ರಾಜ್ಯಮಟ್ಟದಲ್ಲಿ ಮೇಲ್ಮನವಿ ಪ್ರಾಧಿಕಾರವನ್ನು ರಚಿಸಲಾಗಿದ್ದು, ಪ್ರಸ್ತುತ ಮೂವರು ಸದಸ್ಯರೊಂದಿಗೆ ಮೇಲ್ಮನವಿ ಪ್ರಾಧಿಕಾರವು ಕಾರ್ಯ ನಿರ್ವಹಿಸುತ್ತಿದೆ.

16. ರಾಜ್ಯದಲ್ಲಿ ರಾಜ್ಯ ಮತ್ತು ಜಿಲ್ಲಾ ಗುಣ ನಿಯಂತ್ರಣ ಮಾನಿಟರ್‌ಗಳ ಎಂಪ್ಯಾನಲ್‌ಮೆಂಟ್

ಯೋಜನೆಯಡಿ ಸೃಜಿಸಲಾದ ಆಸ್ತಿಗಳ ಗುಣಮಟ್ಟ ಕಾಪಾಡಲು, ಗುಣಮಟ್ಟವನ್ನು ಪರಿಶೀಲಿಸಲು ಮತ್ತು ಅನುಷ್ಠಾನ ಅಧಿಕಾರಿಗಳಿಗೆ ಅಗತ್ಯ ಮಾರ್ಗದರ್ಶನ ನೀಡಲು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯ ಇತರೆ ಯೋಜನೆಗಳಿಗೆ ರಾಜ್ಯ ಮತ್ತು ಜಿಲ್ಲಾ ಗುಣನಿಯಂತ್ರಣದ ಮಾನಿಟರ್‌ಗಳನ್ನು ಎಂಪ್ಯಾನಲ್ ಮಾಡಲಾಗಿದೆ. ಇದಕ್ಕೆ ತಗಲುವ ವೆಚ್ಚವನ್ನು ಆಯಾ ಸಂಬಂಧಿಸಿದ ಯೋಜನೆಗಳ ಆಡಳಿತಾತ್ಮಕ ವೆಚ್ಚಗಳಿಂದ ಭರಿಸಲು ಆದೇಶಿಸಲಾಗಿದೆ.

ಆ) ಪ್ರದೇಶಾಭಿವೃದ್ಧಿ ಕಾರ್ಯಕ್ರಮಗಳು

1.2 ಪಶ್ಚಿಮ ಘಟ್ಟಗಳ ಅಭಿವೃದ್ಧಿ ಕಾರ್ಯಕ್ರಮ:

1. ಪಶ್ಚಿಮ ಘಟ್ಟ ಅಭಿವೃದ್ಧಿ ಯೋಜನೆಯ ಅಭಿವೃದ್ಧಿ ಯೋಜನೆಯು 5ನೇ ಪಂಚವಾರ್ಷಿಕ ಯೋಜನೆಯ ಮೂಲಕ ಜಾರಿಗೆ ಬಂತು(1974-79). ಈ ಕಾರ್ಯಕ್ರಮದಡಿ ವಿಶೇಷ ಕೇಂದ್ರ ಅನುದಾನವನ್ನು ರಾಜ್ಯದ ಪಶ್ಚಿಮ ಘಟ್ಟಗಳ ತಾಲ್ಲೂಕುಗಳಲ್ಲಿ ಆ ಪ್ರದೇಶಗಳ ಪರಿಸರ ಸಮತೋಲನವನ್ನು ಕಾಪಾಡಲು ಹಾಗು ಪ್ರದೇಶದ ಅಭಿವೃದ್ಧಿಗಾಗಿ ನೀಡಲಾಗುತ್ತಿದೆ. ಈ ಗುಡ್ಡಗಾಡು ಪ್ರದೇಶಗಳನ್ನು ರಾಷ್ಟ್ರೀಯ ಅಭಿವೃದ್ಧಿ ಮಂಡಳಿ ಮತ್ತು ಕೇಂದ್ರಯೋಜನ ಆಯೋಗದ ಉನ್ನತಾಧಿಕಾರ ಸಮಿತಿ 1972ರಲ್ಲಿ ಆಯ್ಕೆಮಾಡಿತು.

2. ಪಶ್ಚಿಮ ಘಟ್ಟ ಅಭಿವೃದ್ಧಿ ಯೋಜನೆಯನ್ನು ರಾಜ್ಯದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ರಾಜ್ಯದ 11 ಜಿಲ್ಲೆಗಳ(ಬೆಳಗಾಂ,ಚಾಮರಾಜನಗರ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಧಾರವಾಡ, ಹಾಸನ, ಕೊಡಗು, ಮೈಸೂರು, ಶಿವಮೊಗ್ಗ, ಉತ್ತರ ಕನ್ನಡ, ಉಡುಪಿ) 40 ತಾಲ್ಲೂಕುಗಳಲ್ಲಿ ಅನುಷ್ಠಾನಗೊಳಿಸುತ್ತಿದೆ.

3. ಈ ಯೋಜನೆಯಡಿ ಅನುದಾನ ಹಂಚಿಕೆ ಮಾಡುವ ರೀತಿಯು ಈ ಕೆಳಕಂಡಂತಿದೆ.
   75% ಪ್ರದೇಶದ ವಿಸ್ತೀರ್ಣವನ್ನು ಆಧರಿಸಿ.
   25% ಪ್ರದೇಶದ ಜನಸಂಖ್ಯೆಯನ್ನು ಆಧರಿಸಿ.

4. 2015-16ನೇ ಸಾಲಿನಿಂದ ಕೇಂದ್ರ ಸರ್ಕಾರ ಯಾವುದೇ ಅನುದಾನವನ್ನು ಬಿಡುಗಡೆ ಮಾಡಿರುವುದಿಲ್ಲ. ರಾಜ್ಯ ಸರ್ಕಾರದಿಂದ ಮಾತ್ರ ಹಣ ಬಿಡುಗಡೆಯಾಗಿರುತ್ತದೆ.

ಗುಡ್ಡಗಾಡು ಪ್ರದೇಶಗಳ ಅಭಿವೃದ್ಧಿ, ಅರಣ್ಯ ಸಂರಕ್ಷಣೆ ಮತ್ತು ಪರಿಸರ ನಿರ್ವಹಣೆ, ಗುಡ್ಡಗಾಡು ಪ್ರದೇಶಗಳಲ್ಲಿನ ಕೃಷಿಕರಿಗೆ ನೀರಾವರಿ ಸೌಲಭ್ಯಗಳನ್ನು ಒದಗಿಸುವುದು. ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುವವರಿಗೆ ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ ಚಟುವಟಿಕೆಗಳನ್ನು ಒದಗಿಸುವುದು. ಈ ಪ್ರದೇಶಗಳಲ್ಲಿನ ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯಗಳನ್ನು ಒದಗಿಸುವುದು, ಗುಡ್ಡಗಾಡು ಪ್ರದೇಶಗಳಲ್ಲಿ ಎರಡನೇ ಬೆಳೆಯನ್ನು ಬೆಳೆಯಲು ಅನುಕೂಲವಾಗುವಂತೆ ಕಿಂಡಿ ಅಣೆಕಟ್ಟು ಮತ್ತು ಕಾಲುಸಂಕಗಳ ನಿರ್ಮಾಣವನ್ನು ಕೈಗೊಳ್ಳುವುದು ಚೆಕ್ ಡ್ಯಾಂ/ಕೃಷಿಹೊಂಡ/ನಾಲಾಬದು/ ಬೆಂಚ್ ಟೆರೆಸಿಂಗ್ ಇತ್ಯಾದಿಗಳು ಈ ಕಾರ್ಯಕ್ರಮದ ಮುಖ್ಯ ಉದ್ದೇಶಗಳಾಗಿರುತ್ತವೆ.

2017-18ರ ಆಯವ್ಯಯ ಹಂಚಿಕೆ : ` 4.46 ಕೋಟಿಗಳು. ಬಿಡುಗಡೆ : ` 4.46 ಕೋಟಿಗಳು. ಸಾಧನೆ : ` 4.99(ಆರಂಭಿಕ ಶಿಲ್ಕು ಸೇರಿದಂತೆ) ಶೇಕಡವಾರು ಪ್ರಗತಿ : 82%

ಕಳೆದ ಐದು ವರ್ಷಗಳಲ್ಲಿ ಸಾಧಿಸಿದ ಆರ್ಥಿಕ ಪ್ರಗತಿಯ ವಿವರಗಳನ್ನು ಈ ಕೆಳಗಿನ ಕೋಷ್ಟಕಗಳಲ್ಲಿ ನೀಡಲಾಗಿದೆ.

(` ಕೋಟಿಗಳಲ್ಲಿ)

ವರ್ಷ	ಗುರಿ	ಸಾಧನೆ
2013-14	32.40	32.61 (ಆರಂಭಿಕ ಶಿಲ್ಕು ಸೇರಿದಂತೆ)
2014-15	32.40	21.73
2015-16	6.12	10.47 (ಆರಂಭಿಕ ಶಿಲ್ಕು ಸೇರಿದಂತೆ)
2016-17	4.46	6.73 (ಆರಂಭಿಕ ಶಿಲ್ಕು ಸೇರಿದಂತೆ)
2017-18	4.46	4.99(ಆರಂಭಿಕ ಶಿಲ್ಕು ಸೇರಿದಂತೆ)

ಈ ಕಾರ್ಯಕ್ರಮದ ಇತರೆ ಧ್ಯೇಯಗಳು:-

1. ಜಲಾನಯನ ಕಾಮಗಾರಿಗಳನ್ನು ಹಮ್ಮಿಕೊಂಡು ನೀರು ಸರಬರಾಜನ್ನು ಕಲ್ಪಿಸಿ ಸವಕಳಿಯನ್ನು ತಡೆಗಟ್ಟುವುದು ಮತ್ತು ಪರಿಸರವನ್ನು ಕಾಪಾಡುವುದು.
2. ಈ ಪ್ರದೇಶಗಳಲ್ಲಿರುವ ನೀರಾವರಿ ಕಾಲುವೆಗಳಭಿವೃದ್ಧಿ ಮತ್ತು ದುರಸ್ತಿಗೊಳಿಸುವುದು.
3. ಪರಿಸರ ಸಂರಕ್ಷಣೆಗೆ ಅರಣ್ಯೀಕರಣವನ್ನು ಅರಣ್ಯ ಇಲಾಖೆಯ ವತಿಯಿಂದ ಹಮ್ಮಿಕೊಂಡು ಔಷದೀಯ ಗುಣಗಳ ಸಸ್ಯಗಳನ್ನು, ಬಿದಿರು,ಹಣ್ಣಿನ ಮರಗಳನ್ನು ಹಾಗೂ ಜತ್ರೋಪ ಸಸ್ಯಗಳನ್ನು ಬೆಳೆಸುವುದು.
4. ಗುಡ್ಡಗಾಡು ಪ್ರದೇಶಗಳಲ್ಲಿ ಎರಡನೇ ಬೆಳೆಯನ್ನು ಬೆಳೆಯಲು ಅನುಕೂಲವಾಗುವಂತೆ ಕಿಂಡಿ ಅಣೆಕಟ್ಟು ಮತ್ತು ಕಾಲುಸಂಕಗಳ ನಿರ್ಮಾಣವನ್ನು ಕೈಗೊಳ್ಳುವುದು.
5. ವರಮಾನ ಬೆಳೆಗಳಾದ ಔಷದೀಯ ಸಸ್ಯಗಳು, ಬಿದಿರು, ಜತ್ರೋಪ ಮತ್ತು ಕೃಷಿ ಅರಣ್ಯ ಬೆಳೆಗಳನ್ನು ಬೆಳೆಯಲು ಯೋಜನೆಗಳನ್ನು ಹಮ್ಮಿಕೊಳ್ಳುವುದು.
6. ಪರಿಸರ ಸಂರಕ್ಷಣೆಗೆ ಅವಶ್ಯವಿರುವ ಕಾಮಗಾರಿಗಗಳನ್ನು ಹಮ್ಮಿಕೊಳ್ಳುವುದು.
7. ಭೂಸಾರ ಮತ್ತು ನೀರಿನ ಸಂರಕ್ಷಣೆಗಾಗಿ ಜಮೀನಿನ ಸಮತಟ್ಟು, ಬೆಂಚ್ ಟೆರೇಸಿಂಗ್, ಜಮೀನುಗಳ ಆಕೃತಿಯನ್ನು ಬದಲಾಯಿಸುವುದು, ಭತ್ತ ಬೆಳೆಯುವ ಪ್ರದೇಶಗಳನ್ನು ಒಗ್ಗೂಡಿಸುವುದು ಮತ್ತು ಬದುಗಳ ನಿರ್ಮಾಣ ನಿರ್ವಹಿಸುವುದು.
8. ಹರಿಯುವ ನೀರನ್ನು ತಡೆಗಟ್ಟಲು ಕೃಷಿ ಹೊಂಡ, ತಿರುವು ಕಾಲುವೆ, ನೀರು ಹರಿಯುವ ದಾರಿಗಳನ್ನು ಮತ್ತು ನೀರು ಪೂರ್ಣವಾಗಿ ಇಂಗದಿರುವಂತೆ ಹುಲ್ಲಿನ ಬದುಗಳ ನಿರ್ಮಾಣ.
9. ಭೂಸಾರ ಸಂರಕ್ಷಣೆ,ಪರಿಸರ ರಕ್ಷಣೆ ಮತ್ತು ಜೀವನ ನಿರ್ವಹಣೆಗೆ ಅವಶ್ಯವಿರುವ ಕ್ರಮಗಳನ್ನು ಸಮುದಾಯದ ವತಿಯಿಂದ ನಿರ್ವಹಿಸುವುದು.
10. ನೀರಿನ ಕೊಳವೆಗಳ ಅಳವಡಿಕೆ, ಕಾಲುಸಂಕಗಳ ನಿರ್ಮಾಣ ಮತ್ತು ಅಂತರಗಳನ್ನು ಮುಚ್ಚಲು ಮೂಲಸೌಕರ್ಯಗಳನ್ನು ಒದಗಿಸುವುದು.

11. ಮೇವಿನ ಬೆಳೆ ಬೆಳೆಯುವ ಜಮೀನುಗಳನ್ನು ಅಭಿವೃದ್ಧಿ ಪಡಿಸುವ ಮೂಲಕ ಪಶುಸಂಗೋಪನೆ ಕಾರ್ಯಕ್ರಮಗಳನ್ನು ಸರ್ಕಾರಿ ಫಾರಂಗಳಲ್ಲಿ ಹಮ್ಮಿಕೊಳ್ಳುವುದು. ಜೊತೆಗೆ ಹಂದಿ,ಮೊಲ,ಕೋಳಿ ಸಾಕಾಣಿಕೆ ಮಾಡುವುದು/ ಅಭಿವೃದ್ಧಿ ಪಡಿಸುವುದು. ಈ ಪ್ರದೇಶಗಳಲ್ಲಿ

ಆರೋಗ್ಯ ಶಿಬಿರಗಳನ್ನು ಹಮ್ಮಿಕೊಳ್ಳುವುದು. ಔಷಧಿ ಮತ್ತು ಪೌಷ್ಟಿಕಾಂಶಗಳ ವಿತರಣೆ ಮಾಡುವುದು ಸಾಂಬಾರು ಬೆಳೆಗಳ ಅಭಿವೃದ್ಧಿ/ಉತ್ಪತ್ತಿಗಾಗಿ ಸಾಂಬಾರು ಮಂಡಳಿಯ ಕಾರ್ಯವ್ಯಾಪ್ತಿಯ ನಿಯಂತ್ರಣ ಮತ್ತು ಅನುದಾನವನ್ನು ನಿರಂತರವಾಗಿ ನೀಡುವುದು.

ಪಶ್ಚಿಮ ಘಟ್ಟ ಅಭಿವೃದ್ಧಿ ಕಾರ್ಯಕ್ರಮದಡಿ 2017-18ನೇ ಸಾಲಿನಲ್ಲಿ ಸಾಧಿಸಿದ ಪ್ರಗತಿ (ಮಾರ್ಚ್ 2018ರ ಅಂತ್ಯದವರೆಗೆ) (` ಲಕ್ಷಗಳಲ್ಲಿ)

ಕ್ರ. ಸಂ.	ಜಿಲ್ಲೆ	ಆರ್ಥಿಕ					
		ವಾರ್ಷಿಕ ಅನುದಾನ (2017-18)	ಆರಂಭಿಕ ಶಿಲ್ಕು (1-4-2017ರಂತೆ)	ಒಟ್ಟು ಬಿಡುಗಡೆ	ಒಟ್ಟು ಲಭ್ಯತೆ	ಸಂಚಿತ ವೆಚ್ಚ	ಒಟ್ಟು ಲಭ್ಯತೆಗೆ ಶೇಕಡ %
1	2	3	4	5	6	7	8
1	ಬೆಳಗಾವಿ	73.48	46.19	73.48	119.67	119.67	100
2	ಚಾಮರಾಜನಗರ	13.69	13.99	13.69	27.68	25.86	93
3	ಚಿಕ್ಕಮಗಳೂರು	42.17	38.72	42.17	80.89	80.89	100
4	ಧಾರವಾಡ	11.54	1.15	11.54	12.69	10.38	82
5	ದಕ್ಷಿಣ ಕನ್ನಡ	33.83	5.79	33.83	39.62	23.35	59
6	ಹಾಸನ	33.59	22.25	33.59	55.84	31.76	57
7	ಕೊಡಗು	38.35	1.16	38.35	39.51	26.45	67
8	ಮೈಸೂರು	15.99	1.16	15.99	17.15	14.99	87
9	ಶಿವಮೊಗ್ಗ	61.85	13.67	61.85	75.52	61.81	82
10	ಉಡುಪಿ	42.66	5.52	42.66	48.18	33.87	70
11	ಉತ್ತರ ಕನ್ನಡ	78.85	15.57	78.85	94.42	70.33	74
	ಒಟ್ಟು:	446.00	*165.17*	446.00	*611.17*	*499.36*	82

ಇ) ಇತರೆ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳು

1.3 ಸಂಪೂರ್ಣ ಕೇಂದ್ರ ಅನುದಾನಿತ ಜೀತ ವಿಮುಕ್ತರ ಪುನರ್ವಸತಿ ಕಾರ್ಯ ಯೋಜನೆ: 'ಜೀತದಾಳುಗಳ ಪುನರ್ವಸತಿ ಯೋಜನೆ'ಯನ್ನು ನಿರ್ದೇಶಕರು, ಗ್ರಾಮೀಣ ಮೂಲಭೂತ ಸೌಲಭ್ಯಗಳು-II ರವರ ಉಸ್ತುವಾರಿಯಲ್ಲಿ ನಿರ್ವಹಿಸಲಾಗುತ್ತಿದೆ.

ಜೀತಕಾರ್ಮಿಕರನ್ನು ಹಾಗು ಬಾಲ ಜೀತ ಕಾರ್ಮಿಕರನ್ನು ಜೀತ ಪದ್ಧತಿಯಿಂದ ಬಿಡುಗಡೆಗೊಳಿಸಿ ಅವರುಗಳಿಗೆ ಪುನವರ್ಸತಿ ಕಲ್ಪಿಸುವ ಸಲುವಾಗಿ ಕೇಂದ್ರ ಸರ್ಕಾರವು ಸದರಿ ಯೋಜನೆಯನ್ನು 1978 ರಲ್ಲಿ ಜಾರಿಗೆ ತಂದಿದೆ. ರಾಜ್ಯದ ಎಲ್ಲಾ ಪ್ರದೇಶಗಳಲ್ಲಿ ಜೀತ ಪದ್ಧತಿಯಡಿ ದುಡಿಯುತ್ತಿರುವ ಜೀತದಾಳುಗಳನ್ನು ಗುರುತಿಸುವುದು ಹಾಗು ಅವರನ್ನು ಜೀತ ಪದ್ಧತಿಯಿಂದ ವಿಮುಕ್ತಿಗೊಳಿಸಿ ಅವರಿಗೆ ಪುನರ್ವಸತಿ ಕಲ್ಪಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.

ಜಿಲ್ಲಾ ಹಂತದಲ್ಲಿ ಕಂದಾಯ ಇಲಾಖಾ ವ್ಯಾಪ್ತಿಯ ಅಧಿಕಾರಿ ಹಾಗು ಸಿಬ್ಬಂದಿ ವರ್ಗದವರು ಜೀತದಾಳುಗಳನ್ನು ಗುರುತಿಸಿ, ಬಿಡುಗಡೆಗೊಳಿಸಿ ಅವರಿಗೆ ಪುನರ್ವಸತಿ ಕಲ್ಪಿಸಲು ಪ್ರಸ್ತಾವನೆಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಕಳುಹಿಸುವುದು. ಹೀಗೆ ಬಂದ ಪ್ರಸ್ತಾವನೆಗಳನ್ನು ಪರಿಶೀಲಿಸಿ ಅನುದಾನ ಒದಗಿಸುವ ಜವಾಬ್ದಾರಿಯನ್ನು ಹಾಗು 1/4/2015ರ ನಂತರ ಬಿಡುಗಡೆಯಾದ ಜೀತದಾಳುಗಳಿಗೆ ಮೊದಲ 2 ವರ್ಷಗಳ ಅವಧಿಯಲ್ಲಿ ಪ್ರತಿ ತಿಂಗಳಿಗೆ ರೂ.1000/- ಗಳನ್ನು ಸಹಾಯಧನ ರೂಪದಲ್ಲಿ ಸಂಬಂಧಿಸಿದ ಜಿಲ್ಲಾ ಪಂಚಾಯತಿಗಳ ಮುಖೇನ ಬಿಡುಗಡೆ ಮಾಡುವ ಕಾರ್ಯವನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಮಾಡುತ್ತಿದೆ. 2000ನೇ ವರ್ಷದಿಂದ ಮೇ17, 2016ರ ದಿನಾಂಕದವರೆಗೂ ಬಿಡುಗಡೆ ಹೊಂದಿದ ಜೀತದಾಳುಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು

50:50ರ ಅನುಪಾತದಲ್ಲಿ ಒಬ್ಬ ಜೀತದಾಳಿಗೆ ರೂ.20,000/-ಗಳನ್ನು ಬಿಡುಗಡೆ ಮಾಡಲಾಗುವುದು. ಇದು ಬೇಡಿಕೆ ಆಧಾರಿತ ಯೋಜನೆಯಾಗಿದೆ.

ಕೇಂದ್ರ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಮಂತ್ರಾಲಯವು "ಜೀತ ನಿರ್ಮೂಲನೆ ಮತ್ತು ಪುನರ್ವಸತಿ ಯೋಜನೆ"ಯನ್ನು ದಿನಾಂಕ 17/5/2016ರಿಂದ ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಅನುದಾನಿತ ಯೋಜನೆಯೆಂದು ಘೋಷಿಸಿದೆ. ಈ ಹಿಂದೆ ಅಸ್ತಿತ್ವದಲ್ಲಿದ್ದ 1978 ಹಾಗು 2000ದ ಕಾರ್ಯಕ್ರಮದ ಸ್ವರೂಪ, ಪುನರ್ವಸತಿ ಅನುದಾನ ಮಿತಿಯನ್ನು ಹಿಗ್ಗಿಸಿ ಹಾಗು ಯೋಜನೆಯ ರೂಪುರೇಷಗಳನ್ನು ತಿದ್ದುಪಡಿಮಾಡಿದೆ.

2017-18ನೇ ಸಾಲಿನಲ್ಲಿ ಸದರಿ ಯೋಜನೆಗೆ ಲೆಕ್ಕ ಶೀರ್ಷಿಕೆ 2230-01-198-6-01-300 (2230-01-101-0-01) ರಡಿ ರೂ.422.00 ಲಕ್ಷಗಳನ್ನು ಆಯವ್ಯಯದಲ್ಲಿ ನಿಗದಿಮಾಡಲಾಗಿದೆ. ಈ ಪೈಕಿ ತುಮಕೂರು-505 ಪ್ರಕರಣಗಳು, ಮೈಸೂರು-253 ಪ್ರಕರಣಗಳು ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪತ್ತೆಯಾದ 923 ಪ್ರಕರಣಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು 50:50ರ ಅನುಪಾತದಲ್ಲಿ ಪ್ರತೀ ಜೀತದಾಳಿಗೆ ರೂ.20,000/-ದಂತೆ, ಒಟ್ಟು 1681 ಜೀತದಾಳುಗಳಿಗೆ ರೂ. 3,36,20,000/-ಗಳನ್ನು ಬಿಡುಗಡೆ ಮಾಡಿದೆ. ಮುಂದುವರೆದು ರಾಜ್ಯ ಸರ್ಕಾರ ಪ್ರಾಯೋಜಿತ ಜೀತದಾಳುಗಳ ಸಹಾಯಧನ ಯೋಜನೆಯಡಿ ಚಿಕ್ಕಬಳ್ಳಾಪುರ ಜಿಲ್ಲೆಯ 923 ಜೀತದಾಳುಗಳಿಗೆ ರೂ.66,45,600/-ಗಳನ್ನು ಬಿಡುಗಡೆ ಮಾಡಿದೆ.

ಸದರಿ ಆರ್ಥಿಕ ವರ್ಷದಲ್ಲಿ ನಿಗಧಿಯಾಗಿದ್ದ ರೂ.422.00 ಲಕ್ಷಗಳ ಪೈಕಿ ರೂ.402.66 ಲಕ್ಷಗಳನ್ನು ಯೋಜನೆ ಸಲುವಾಗಿ ಬಳಕೆ ಮಾಡಲಾಗಿದೆ.

2017-18ರಿಂದ ಬಿಡುಗಡೆಗೊಂಡ ಜೀತದಾಳುಗಳ ತುರ್ತು ಪರಿಹಾರಕ್ಕೆಂದು ಕಾರ್ಪಸ್ ನಿಧಿಯನ್ನು ಲೆಕ್ಕ ಶೀರ್ಷಿಕೆ 2230-01-112-0-01ರಲ್ಲಿ ಸ್ಥಾಪಿಸಿದ್ದು, ನಿಗಧಿಯಾಗಿದ್ದ ರೂ.3.00 ಕೋಟಿಗಳನ್ನು ಎಲ್ಲಾ 30 ಜಿಲ್ಲಾಧಿಕಾರಿಗಳಿಗೆ ತಲಾ.ರೂ.10.00 ಲಕ್ಷದಂತೆ ಬಿಡುಗಡೆ ಮಾಡಿದೆ.

*****

2. ಗ್ರಾಮೀಣ ಮೂಲಭೂತ ಸೌಲಭ್ಯ ಕಾರ್ಯಕ್ರಮಗಳು

2.1 ಗ್ರಾಮೀಣ ನೀರು ಸರಬರಾಜು

ರಾಜ್ಯದ 60,248 ಗ್ರಾಮೀಣ ಜನವಸತಿಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಸುರಕ್ಷಿತ ಕುಡಿಯವ ನೀರನ್ನು ಒದಗಿಸುವ ಮೂಲಕ ಜನರ ಜೀವನ ಮಟ್ಟವನ್ನು ಸುಧಾರಿಸಲು ಸರ್ಕಾರ ಹೆಚ್ಚಿನ ಮಹತ್ವವನ್ನು ನೀಡಿದೆ. ಪ್ರತಿ ದಿನ ಪ್ರತಿ ವ್ಯಕ್ತಿಗೆ ತಲಾ 55 ಲೀಟರ್ ಕುಡಿಯುವ ನೀರು ಒದಗಿಸಲಾಗುತ್ತಿದೆ. ಆಯವ್ಯಯ ಭಾಷಣದಲ್ಲಿ ಮಾನ್ಯ ಮುಖ್ಯಮಂತ್ರಿಗಳು ಘೋಷಿಸಿದಂತೆ ಕುಡಿಯುವ ನೀರಿನ ಯೋಜನೆಗಳಿಗೆ ಪ್ರತಿದಿನ ಪ್ರತಿವ್ಯಕ್ತಿಗೆ ತಲಾ 85ಲೀ. ಕುಡಿಯುವ ನೀರು ಒದಗಿಸುವಂತೆ ಯೋಜಿಸಲಾಗುತ್ತಿದೆ.

ಗ್ರಾಮೀಣ ಪ್ರದೇಶಗಳಿಗೆ ಕೆಳಕಂಡ ಕಾರ್ಯಕ್ರಮಗಳ ಮೂಲಕ ಸುರಕ್ಷಿತ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ. (NRDWP ಮಾರ್ಗಸೂಚಿ–2013 ರಂತೆ)

1. ಕೊಳವೆ ನೀರು ಸರಬರಾಜು ಯೋಜನೆ
2. ಕಿರು ನೀರು ಸರಬರಾಜು ಯೋಜನೆ
3. ಕೈಪಂಪು ಕೊಳವೆ ಬಾವಿ ಯೋಜನೆ
4. ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆಗಳು

ಗ್ರಾಮೀಣ ನೀರು ಸರಬರಾಜು ಯೋಜನೆಗಳನ್ನು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳ ಪಾರದರ್ಶಕತೆ ಕಾಯ್ದೆ ಮತ್ತು ನಿಯಮಗಳನ್ವಯ ಪಂಚಾಯತ್ ರಾಜ್ ಸಂಸ್ಥೆಗಳ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ. ನಿಗದಿತ ಪ್ರಮಾಣಕ್ಕಿಂತಲೂ ಕಡಿಮೆ ನೀರು ಪೂರೈಕೆಯಾಗುತ್ತಿರುವ ಹಾಗೂ ರಾಸಾಯನಿಕ ಅಂಶಗಳಿಂದ ಕಲುಷಿತಗೊಂಡಿರುವ ಜನವಸತಿಗಳನ್ನು ಸಮಸ್ಯಾತ್ಮಕ ಜನವಸತಿಗಳೆಂದು ಗುರುತಿಸಿ, ಸದರಿ ಜನವಸತಿಗಳಿಗೆ ಸಮರ್ಪಕ ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಲು ಆದ್ಯತೆ ನೀಡಲಾಗುತ್ತಿದೆ. ಗ್ರಾಮದಲ್ಲಿನ ಒಟ್ಟು ಜನಸಂಖ್ಯೆಗನುಗುಣವಾಗಿ ಕುಡಿಯುವ ನೀರಿನ ಯೋಜನೆಗಳನ್ನು ಅಳವಡಿಸಲಾಗುವುದು. ಸ್ಲಿಪಡ್ ಬ್ಯಾಕ್ ಜನವಸತಿಗಳು ಹಾಗೂ ನೀರಿನ ಗುಣಮಟ್ಟ ಭಾದಿತ ಸಮಸ್ಯೆಯಿರುವ ಜನವಸತಿಗಳಿಗೆ ಭೂ ಮೇಲ್ಮೈ ಜಲಮೂಲ ಆಧಾರಿತ ಬಹುಗ್ರಾಮ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮುಖೇನ ಸಮರ್ಪಕ ಮತ್ತು ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ.

ಭಾರತ ಸರ್ಕಾರದ ಪರಿಷ್ಕೃತ ಮಾರ್ಗಸೂಚಿಗಳು:

2013–14ನೇ ಸಾಲಿನಿಂದ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಕಾರ್ಯಕ್ರಮಗಳನ್ನು ಭಾರತ ಸರ್ಕಾರದ NRDWP (National Rural Drinking Water Programme) ಪರಿಷ್ಕೃತ ಮಾರ್ಗಸೂಚಿಗಳನ್ವಯ ಅನುಷ್ಠಾನಗೊಳಿಸಲಾಗುತ್ತಿದೆ.

NRDWP ಕಾರ್ಯಕ್ರಮವು ಗ್ರಾಮೀಣ ಜನವಸತಿಗಳಲ್ಲಿನ ಪ್ರತಿಯೊಬ್ಬರಿಗೆ ಸರ್ವಕಾಲದಲ್ಲೂ ನಿಗದಿತ ಪ್ರಮಾಣದಲ್ಲಿ ಶುದ್ಧ ಕುಡಿಯುವ ನೀರನ್ನು ನಿರಂತರವಾಗಿ ಒದಗಿಸುವ ಉದ್ದೇಶ ಹೊಂದಿದೆ. ಇದಕ್ಕಾಗಿ ಕೇಂದ್ರ ಸರ್ಕಾರವು ನಿರಂತರತೆ ಘಟಕದಡಿ (Sustainability), ಕುಡಿಯುವ ನೀರು ಯೋಜನೆ ಜಲಮೂಲಗಳ ನಿರಂತರತೆ ಕಾಪಾಡಲು ಜಲ ಸಂರಕ್ಷಣೆ ಮತ್ತು ಅಂತರ್ಜಲ ಸಂವರ್ಧನೆಗಾಗಿ, ವಾರ್ಷಿಕ ಅನುದಾನದ ಶೇ.10 ರಷ್ಟು ಅನುದಾನವನ್ನು ನಿಗದಿಪಡಿಸಿದೆ.

ಪರಿಷ್ಕೃತ ಮಾರ್ಗಸೂಚಿಗಳನ್ವಯ ರಾಜ್ಯ ಮಟ್ಟದಲ್ಲಿ SWSM (State Water & Sanitation Mission) ಮತ್ತು State Level Scheme Sanctioning Committee (SLSSC) ನ್ನು ರಚಿಸಿದೆ ಹಾಗೂ ಪ್ರತ್ಯೇಕ ಆಯುಕ್ತರನ್ನು ನೇಮಿಸಲಾಗಿದೆ. ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗುವ ಅನುದಾನ ಹಾಗೂ ರಾಜ್ಯ ಸರ್ಕಾರದ ಪಾಲಿನ ಅನುದಾನವನ್ನು **SWSM** ಬ್ಯಾಂಕ್ ಖಾತೆಯಿಂದಲೇ ನಿರ್ವಹಿಸಲಾಗುತ್ತಿದ್ದು, ಈ ಖಾತೆಯಿಂದಲೇ ಜಿಲ್ಲಾ ಪಂಚಾಯತ್‌ಗಳಿಗೆ ನೇರವಾಗಿ ಹಣ ಬಿಡುಗಡೆ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ. SLSSC ವಾರ್ಷಿಕ ಕುಡಿಯುವ ನೀರಿನ ಕ್ರಿಯಾ ಯೋಜನೆಗಳಿಗೆ ಮಂಜೂರಾತಿ ನೀಡುವುದಲ್ಲದೆ, ಕಾಲಕಾಲಕ್ಕೆ ಯೋಜನೆಗಳ ಉಸ್ತುವಾರಿ ಮತ್ತು ನೀತಿ–ನಿಯಮಗಳನ್ನು GoI ಮಾರ್ಗಸೂಚಿಗಳನ್ವಯ ಜಾರಿಗೊಳಿಸಲಾಗುತ್ತಿದೆ.

HRD/IEC ಚಟುವಟಿಕೆ ನಿರಂತರವಾಗಿ ನಡೆಸಲು ಭಾರತ ಸರ್ಕಾರದ **Support Activity** ಕಾರ್ಯಕ್ರಮದಡಿ ಅವಕಾಶ ಕಲ್ಪಿಸಲಾಗಿದೆ.

ಈ ಕಾರ್ಯಕ್ರಮದಡಿಯಲ್ಲಿ ಬರುವ ಪ್ರಮುಖ ಘಟಕಗಳು (Component) ಮತ್ತು ಅವುಗಳಿಗೆ ಒದಗಿಸಲಾಗುವ ಶೇಕಡಾವಾರು ಅನುದಾನದ ವಿವರಗಳು ಈ ಕೆಳಕಂಡಂತಿವೆ:

ಕ್ರ. ಸಂ	ಯೋಜನೆಗಳು (**Components**)	ಶೇಕಡಾವಾರು ವಾರ್ಷಿಕ ಅನುದಾನ	ಕೇಂದ್ರ ಮತ್ತು ರಾಜ್ಯದ ಪಾಲಿನ ಅನುಪಾತ
1	NRDWP- Coverage & Quality – including 5% earmarked fund for Quality (Chemical)	62%	50 : 50
2	D.D.P.	5%	60 : 40
3	Sustainability (ನಿರಂತರತೆ)	10%	60 :40
4	O & M	15%	50 : 50
5	Support Activities	5%	60 : 40
6	WQM&SP	3%	60 : 40
	Total	100%	

NRDWP ಮಾರ್ಗಸೂಚಿಯನ್ವಯ ಜನವಸತಿಗಳ ವರ್ಗೀಕರಣ ಕುರಿತು ಹಿಂದೆ ನಿಗದಿಪಡಿಸಲಾಗಿದ್ದ ಸಾಂಪ್ರದಾಯಿಕ LPCD (Litres per capita per day) ಬದಲಿಗೆ ಕುಡಿಯುವ ನೀರು ಸರಬರಾಜು ಯೋಜನೆಗಳಿಂದ ಆವರಿಸಲ್ಪಟ್ಟ ಶೇಕಡಾವಾರು ಜನಸಂಖ್ಯೆ ಆಧಾರದ ಮೇಲೆ ವರ್ಗೀಕರಣವನ್ನು ಪರಿಗಣಿಸಲಾಗುತ್ತಿದೆ. ಇದರ ಅನುಸಾರ ಪ್ರತಿ ಒಬ್ಬರಿಗೆ ದಿನ ಒಂದಕ್ಕೆ 55 ಲೀ. ನೀರು ಲಭ್ಯತೆಯನ್ನು ಶೇಕಡ 100ರಷ್ಟು ಆವರಿಸುವಿಕೆ ಎಂದು ಪರಿಗಣಿಸಲಾಗಿದೆ.

ದಿನಾಂಕ: 01.04.2017ರ ವಸ್ತುಸ್ಥಿತಿಯಂತೆ ಕುಡಿಯುವ ನೀರಿನ ವ್ಯವಸ್ಥೆಯಿಂದ ಆವರಿಸಲ್ಪಟ್ಟ ಜನವಸತಿಗಳ ವಿವರ ಕೆಳಕಂಡಂತಿರುತ್ತದೆ.

2017-18ನೇ ಸಾಲಿನ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಕಾರ್ಯಕ್ರಮದಡಿ (NRDWP) ಆವರಿಸಲಾದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಆವರಿಸಲಾದ ಜನವಸತಿವಾರು ವಿವರ. ಜಿಲ್ಲಾವಾರು ವಿವರಗಳನ್ನು ಅನುಬಂಧ-1ರಲ್ಲಿ ನೀಡಲಾಗಿದೆ

ಜನವಸತಿಗಳ ವಿವರ	ಜನವಸತಿಗಳು
ಒಟ್ಟು ಜನವಸತಿಗಳು	60,248
ಗುಣಮಟ್ಟ ಭಾಧಿತ ಜನವಸತಿಗಳು	433
MVS ಯೋಜನೆಯಡಿ ಆವರಿಸಲ್ಪಟ್ಟ ಜನವಸತಿಗಳು	923
ಒಟ್ಟು MVS ಯೋಜನೆಯಡಿ 2017-18 ನೇ ಸಾಲಿನಲ್ಲಿ ಗುರಿ ಹೊಂದಿರುವ ಜನವಸತಿಗಳು	1356

2017-18ನೇ ಸಾಲಿನ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಕಾರ್ಯಕ್ರಮದಡಿ (NRDWP) ಆವರಿಸಲಾದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಜನವಸತಿವಾರು ಪ್ರಗತಿ ವಿವರ.

ಜಿಲ್ಲಾವಾರು ಪ್ರಗತಿ ವಿವರಗಳನ್ನು ಅನುಬಂಧ-2ರಲ್ಲಿ ನೀಡಲಾಗಿದೆ.

ಜನವಸತಿಗಳ ವಿವರ	ಜನವಸತಿಗಳು (ಸಂಖ್ಯೆ)	ಸಾಧನೆ
MVS ಯೋಜನೆಯಡಿ ಆವರಿಸಲ್ಪಟ್ಟ ಜನವಸತಿಗಳು	923	815
ಗುಣಮಟ್ಟ ಭಾಧಿತ ಜನವಸತಿಗಳು	433	275

ಒಟ್ಟು MVS ಯೋಜನೆಯಡಿ 2017-18 ನೇ ಸಾಲಿನಲ್ಲಿ ಗುರಿ ಹೊಂದಿರುವ ಜನವಸತಿಗಳು	1356	1090

2017-18ನೇ ಸಾಲಿನ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಕಾರ್ಯಕ್ರಮದಡಿ (NRDWP) ನೀರಿನ ಗುಣಮಟ್ಟದ ಬಾಧೆಗೊಳಗಾದ ಜನವಸತಿಗಳಲ್ಲಿ ಸಾಧಿಸಲಾದ ಭೌತಿಕ ವಿವರ.

ಕ್ರ ಸಂ.	ಜನವಸತಿ ವರ್ಗೀಕರಣ	01.04.2017 ರಂತೆ ವಸ್ತುಸ್ಥಿತಿ	2017-18ರ ಭೌತಿಕ ಗುರಿ	ಸಾಧನೆ
1	ಆರ್ಸೆನಿಕ್‌ನಿಂದ ಬಾಧಿತ ಜನವಸತಿಗಳು	4	0	1
2	ಫ್ಲೋರೈಡ್‌ನಿಂದ ಬಾಧಿತ ಜನವಸತಿಗಳು	745	66	248
3	ಕಬ್ಬಿಣಾಂಶದಿಂದ ಬಾಧಿತ ಜನವಸತಿಗಳು	92	12	31
4	ಸವಳು ನೀರಿನಿಂದ ಬಾಧಿತ ಜನವಸತಿಗಳು	45	7	16
5	ನೈಟ್ರೇಟ್‌ನಿಂದ ಬಾಧಿತ ಜನವಸತಿಗಳು	378	21	97
6	ಹೆವಿ ಮೆಟಲ್	1	0	0
ಒಟ್ಟು		1265	106	393

ಜಿಲ್ಲಾವಾರು ವಿವರಗಳನ್ನು ಅನುಬಂಧ-3ರಲ್ಲಿ ನೀಡಲಾಗಿದೆ.

2017-18ನೇ ಸಾಲಿನ ರಾ.ಗ್ರಾ.ಕು.ನೀ. ಕಾರ್ಯಕ್ರಮದಡಿಯಲ್ಲಿನ (NRDWP) ಆರ್ಥಿಕ ಗುರಿ ಮತ್ತು ಸಾಧನೆ

(ರೂ. ಕೋಟಿಗಳಲ್ಲಿ)

ಕ್ರ ಸಂ	ವಲಯ/ಘಟಕ	ಆರಂಭಿಕ ಶಿಲ್ಕು	ಬಿಡುಗಡೆ	ಲಭ್ಯವಿರುವ ಅನುದಾನ	ಒಟ್ಟು ವೆಚ್ಚ
	ಕೇಂದ್ರ ಹಾಗೂ ರಾಜ್ಯ ಸರ್ಕಾರ				
1	NRDWP- ಕವರೇಜ್ ಮತ್ತು ಗುಣಮಟ್ಟ	605.80	2349.04	2954.84	2366.20
2	NRDWP - ನಿರಂತರತೆ	28.29	17.13	45.42	19.76
3	NRDWP - O & M	34.51	36.52	71.03	105.20
4	ಮರುಭೂಮಿ ಅಭಿವೃದ್ಧಿ ಕಾರ್ಯಕ್ರಮ	34.92	45.95	80.87	58.04
5	ನೀರಿನ ಗುಣಮಟ್ಟ ಕೇಂದ್ರಿತ ಅನುದಾನ (ರಾಸಾಯನಿಕ)	0.73	20.61	21.33	11.40
6	ವಿಪತ್ತು ಪರಿಹಾರ	1.29	0.00	1.29	0.22
7	ಸಹಾಯಕ ಚಟುವಟಿಕೆಗಳು (ಕೇಂದ್ರ ವಲಯ)	11.85	6.39	18.23	17.10
8	ನೀರಿನ ಗುಣಮಟ್ಟ ಮೇಲ್ವಿಚಾರಣೆ ಮತ್ತು ಸರ್ವೆಲೆನ್ಸ್ ಕಾರ್ಯಕ್ರಮ	13.35	2.20	15.55	3.08
9	NRDWP - ಕೇಂದ್ರ ವಲಯ (ಹೆಚ್ಚುವರಿ ನೀತಿ ಆಯೋಗ)	17.38	0.00	17.37	9.75

10	Water Quality Submission programme	16.56	0.00	16.56	4.38
	ಒಟ್ಟು	764.66	2477.84	3242.49	2595.13

ಜಿಲ್ಲಾವಾರು ವಿವರಗಳನ್ನು ಅನುಬಂಧ-4ರಲ್ಲಿ ನೀಡಲಾಗಿದೆ.

2017-18ನೇ ರಾಜ್ಯದಲ್ಲಿ ಒಟ್ಟಾರೆ ಸ್ಥಾಪಿಸಲಾಗಿರುವ ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಗಳ ವಿವರ.

ಕೈಪಂಪು ಕೊಳವೆ ಬಾವಿಗಳು (HP/BW)	2,25,640
ಕಿರು ನೀರು ಸರಬರಾಜು ಯೋಜನೆಗಳು (MWS)	51,582
ಕೊಳವೆ ನೀರು ಸರಬರಾಜು ಯೋಜನೆಗಳು (PWS)	39,081
ಒಟ್ಟು	3,16,303

2.1.1 ಕೈಪಂಪು ಕೊಳವೆ ಬಾವಿ ಕಾರ್ಯಕ್ರಮ:

ಕೈಪಂಪು ಅಳವಡಿಸಿದ ಕೊಳವೆ ಬಾವಿಗಳು ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಪ್ರಧಾನ ಮೂಲಗಳಾಗಿವೆ. ಪ್ರಾರಂಭದಿಂದ 2017-18ನೇ ಸಾಲಿನ ಅಂತ್ಯದವರೆಗೆ ಸುಮಾರು 2,25,640 ಕೊಳವೆಬಾವಿಗಳನ್ನು ಕೊರೆಯಲಾಗಿದೆ. ಕೈಪಂಪು ಕೊಳವೆ ಬಾವಿಗಳ ನಿರ್ವಹಣೆಯನ್ನು ಗ್ರಾಮ ಪಂಚಾಯತಿಗಳು ನಿರ್ವಹಿಸುತ್ತಿವೆ. ಇದಕ್ಕಾಗಿ ಪ್ರತಿ ಕೈಪಂಪು ಕೊಳವೆ ಬಾವಿ ನಿರ್ವಹಣೆಗೆ ಸಾಲಿಯಾನ ರೂ.1,000/- ಗಳನ್ನು ಸರ್ಕಾರ ಒದಗಿಸುತ್ತಿದೆ.

ಈ ಯೋಜನೆಯಡಿ ಸಾಧಿಸಿದ ಆರ್ಥಿಕ ಮತ್ತು ಭೌತಿಕ ಪ್ರಗತಿಯನ್ನು ಕೆಳಗಿನ ತಃಖ್ತೆಯಲ್ಲಿ ನೀಡಲಾಗಿದೆ.

ವರ್ಷ	ಆರ್ಥಿಕ (ರೂ. ಕೋಟಿಗಳಲ್ಲಿ)		ಭೌತಿಕ (ಸಂಖ್ಯೆ)	
	ಗುರಿ	ಸಾಧನೆ	ಗುರಿ	ಸಾಧನೆ
2010-11	7.04	5.00	938	667
2011-12	11.24	9.25	1014	900
2012-13	20.35	20.35	1755	1755
2013-14	16.66	21.50	1774	2035
2014-15	13.56	13.51	2141	2141
2015-16	41.81	47.23	2846	2699
2016-17	54.66	30.15	1822	1032

(ಮೇಲ್ಕಂಡ ಅಂಕಿ-ಅಂಶಗಳಲ್ಲಿ, ಟಾಸ್ಕ್‌ಫೋರ್ಸ್ ಯೋಜನೆಯಡಿ ಕೊರೆಯಲಾಗಿರುವ ಬೋರ್‌ವೆಲ್‌ಗಳು ಸೇರಿರುವುದಿಲ್ಲ.)

2.1.2 ಕಿರು ನೀರು ಸರಬರಾಜು ಯೋಜನೆ:

ಈ ಯೋಜನೆಯಲ್ಲಿ 3-4 ನಲ್ಲಿಗಳನ್ನು ಅಳವಡಿಸಿರುವ ಸಣ್ಣ ಟ್ಯಾಂಕಿಗೆ (ಆರ್.ಸಿ.ಸಿ ಫ್ಲ್ಯಾಂ ಪೈಪ್ ಸಿಸ್ಟಂಸ್) ಕೊಳವೆ ಬಾವಿಯಿಂದ ವಿದ್ಯುತ್ ಪಂಪಿನ ಸಹಾಯದಿಂದ ನೀರನ್ನು ತುಂಬಿ ಗ್ರಾಮೀಣ ಜನರು ಕುಡಿಯುವ ನೀರು ಪಡೆಯಲು ಸೌಕರ್ಯವನ್ನು ಕಲ್ಪಿಸಲಾಗುತ್ತಿದೆ. ಪ್ರಾರಂಭದಿಂದ 2017-18ನೇ ಸಾಲಿನ ಅಂತ್ಯಕ್ಕೆ ಒಟ್ಟು 51,582 ಕಿರು ನೀರು ಸರಬರಾಜು ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ. ಕಿರು ನೀರು ಸರಬರಾಜು ಯೋಜನೆಗಳ ನಿರ್ವಹಣೆಯನ್ನು ಗ್ರಾಮ ಪಂಚಾಯತಿಗಳು ನಿರ್ವಹಿಸುತ್ತಿವೆ. ಇದಕ್ಕಾಗಿ ಪ್ರತಿ ಕಿರು ನೀರು ಸರಬರಾಜು ಯೋಜನೆಯಡಿ ನಿರ್ವಹಣೆಗೆ ಸಾಲಿಯಾನ ರೂ.5,000/- ಗಳನ್ನು ಸರ್ಕಾರ ಒದಗಿಸುತ್ತಿದೆ.

ಈ ಯೋಜನೆಯಡಿ ಸಾಧಿಸಿದ ಆರ್ಥಿಕ ಮತ್ತು ಭೌತಿಕ ಪ್ರಗತಿಯನ್ನು ಕೆಳಗಿನ ತಖ್ತೆಯಲ್ಲಿ ನೀಡಲಾಗಿದೆ.

ವರ್ಷ	ಆರ್ಥಿಕ (ರೂ. ಕೋಟಿಗಳಲ್ಲಿ)		ಭೌತಿಕ (ಸಂಖ್ಯೆ)	
	ಗುರಿ	ಸಾಧನೆ	ಗುರಿ	ಸಾಧನೆ
2010–11	77.28	39.84	1288	664
2011–12	140.70	84.40	2814	1970
2012–13	221.30	177.44	5419	4345
2013–14	350.00	203.67	8774	4526
2014–15	208.00	167.35	2600	2105
2015–16	245.16	230.22	2883	2558
2016–17	48.60	69.12	405	648
2017–18	39.15	19.50	551	464

2.1.3 ಕೊಳವೆ ನೀರು ಸರಬರಾಜು ಯೋಜನೆ:

ಈ ಕಾರ್ಯಕ್ರಮದಲ್ಲಿ ಪ್ರಾರಂಭದಿಂದ ಕೇಂದ್ರ ಮತ್ತು ರಾಜ್ಯ ವಲಯದಡಿ 2017–18ನೇ ಸಾಲಿನವರೆಗೆ ಒಟ್ಟು 39,081 ಕೊಳವೆ ನೀರು ಸರಬರಾಜು ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ. ಈ ಯೋಜನೆಗಳನ್ನು ಗ್ರಾಮ ಪಂಚಾಯತಿಗಳು ನಿರ್ವಹಿಸುತ್ತಿದ್ದು, ಇದಕ್ಕೆ ಪ್ರತಿ ಕೊಳವೆ ನೀರು ಸರಬರಾಜು ಯೋಜನೆಗೆ ಸಾಲಿಯಾನ ರೂ.10,000/- ಗಳನ್ನು ಸರ್ಕಾರ ನಿರ್ವಹಣೆಗಾಗಿ ಒದಗಿಸುತ್ತಿದೆ.

ಈ ಯೋಜನೆಯಡಿ ಸಾಧಿಸಿದ ಆರ್ಥಿಕ ಮತ್ತು ಭೌತಿಕ ಪ್ರಗತಿಯನ್ನು ಕೆಳಗಿನ ತಃಖ್ತೆಯಲ್ಲಿ ನೀಡಲಾಗಿದೆ.

ವರ್ಷ	ಆರ್ಥಿಕ (ರೂ. ಕೋಟಿಗಳಲ್ಲಿ)		ಭೌತಿಕ (ಸಂಖ್ಯೆ)	
	ಗುರಿ	ಸಾಧನೆ	ಗುರಿ	ಸಾಧನೆ
2010–11	233.35	94.05	1489	627
2011–12	498.60	316.00	3324	1980
2012–13	388.50	233.08	5237	3142
2013–14	345.00	305.00	3465	3065
2014–15	307.50	263.08	2050	1126
2015–16	988.81	560.60	4534	2803
2016–17	191.75	141.38	767	804
2017–18	136.63	69.15	605	631

2.1.4 ಮರುಭೂಮಿ ಅಭಿವೃದ್ಧಿ ಯೋಜನೆ (ಡಿ.ಡಿ.ಪಿ):

ರಾಜ್ಯದ ಬಾಗಲಕೋಟೆ, ವಿಜಾಪುರ, ದಾವಣಗೆರೆ, ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳು ಸತತ ಬರ ಎದುರಿಸುತ್ತಿರುವ ಜಿಲ್ಲೆಗಳಾಗಿದ್ದು, ಈ ಜಿಲ್ಲೆಗಳಲ್ಲಿ ಜನ ಹಾಗೂ ಜಾನುವಾರುಗಳಿಗೆ ಸಮರ್ಪಕ ಕುಡಿಯುವ ನೀರಿನ (70 ಎಲ್.ಪಿ.ಸಿ.ಡಿ ಪ್ರಮಾಣದಲ್ಲಿ) ಪೂರೈಕೆ ಸಲುವಾಗಿ 1997–98ನೇ ಸಾಲಿನಿಂದ ಹೆಚ್ಚುವರಿಯಾಗಿ ಕುಡಿಯುವ ನೀರು ಸರಬರಾಜು ಯೋಜನೆಗಳನ್ನು ಮರುಭೂಮಿ ಅಭಿವೃದ್ಧಿ ಯೋಜನೆ (ಡಿ.ಡಿ.ಪಿ) ಯಡಿ ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆಯಡಿ, ಬಹುಗ್ರಾಮ ಕುಡಿಯುವ ನೀರು ಗ್ರಾಮೀಣ ಶಾಲೆ ಮತ್ತು ಅಂಗನವಾಡಿಗಳಿಗೂ ಸೇರಿದಂತೆ, ಕೈಪಂಪು ಕೊಳವೆ ಬಾವಿ, ಕೊಳವೆ ನೀರು ಸರಬರಾಜು ಮತ್ತು ಕಿರು ನೀರು ಸರಬರಾಜು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.

DDP ಯೋಜನೆಯಡಿ ಸಾಧಿಸಿದ ಆರ್ಥಿಕ ಮತ್ತು ಭೌತಿಕ ಪ್ರಗತಿಯ ವಿವರಗಳನ್ನು ಕೆಳಕಂಡ ತಃಖ್ತೆಯಲ್ಲಿ ನೀಡಲಾಗಿದೆ.

(ರೂ. ಕೋಟಿಗಳಲ್ಲಿ)		
ವರ್ಷ	ಆರ್ಥಿಕ	ಭೌತಿಕ (ಸಂಖ್ಯೆ)

	ಗುರಿ	ಸಾಧನೆ	ಗುರಿ	ಸಾಧನೆ
2010-11	68.60	48.60	562	354
2011-12	137.80	103.30	962	703
2012-13	268.11	211.64	1281	1036
2013-14	205.09	188.55	2088	1495
2014-15	481.43	451.80	1622	1100
2015-16	509.32	432.00	2069	1783
2016-17	151.29	116.37	523	437
2017-18	80.88	58.04	570	504


2.1.5 ಬಹು ಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಗಳು:

ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನಲ್ಲಿ ರಾಸಾಯನಿಕ ಕಲುಷಿತೆ ಹೊಂದಿರುವ ಜನವಸತಿಗಳಲ್ಲಿ ಭೂಮಿಯ ಮೇಲ್ಮೈ ನೀರಿನ ಜಲಮೂಲ ಆಧಾರಿತ ಯೋಜನೆಗಳನ್ನು ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಕಾರ್ಯಕ್ರಮದಡಿ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯಡಿಯಲ್ಲಿ ಕೈಗೊಳ್ಳಲಾಗುತ್ತಿದೆ. ಇದರಲ್ಲಿ ಭೂಮಿಯ ಮೇಲ್ಮೈ ನೀರನ್ನು ವಿವಿಧ ಜಲಮೂಲಗಳಿಂದ ಪಡೆದು ಶುದ್ಧೀಕರಿಸಿ ಅಧಿಕ ಫ್ಲೋರೈಡ್, ಸವಳು ಅಂಶ (ಟಿ.ಡಿ.ಎಸ್), ನೈಟ್ರೇಟ್ ಹಾಗೂ ಕಬ್ಬಿಣ ಅಂಶಗಳ ಬಾಧೆಗೊಳಗಾಗಿರುವ ಜನವಸತಿಗಳಿಗೆ ಸುರಕ್ಷಿತ ನೀರು ಪೂರೈಕೆ ಮಾಡಲು ಕ್ರಮ ವಹಿಸಲಾಗುತ್ತಿದೆ. ಈ ಸಬ್‌ಮಿಷನ್ ಕಾರ್ಯಕ್ರಮದಡಿ ಕುಡಿಯುವ ನೀರಿನ ಶಾಶ್ವತ ಪರಿಹಾರದ ಸಲುವಾಗಿ ನದಿ, ಕೆರೆ, ಕಾಲುವೆಯಂತಹ ಭೂಮಿಯ ಮೇಲ್ಮೈ ಜಲಮೂಲಗಳನ್ನು ಆಧರಿಸಿ ಯೋಜನೆಗಳನ್ನು ರೂಪಿಸಲಾಗಿದೆ.


- NRDWP ಯೋಜನೆ, 13ನೇ ಹಣಕಾಸು ಅನುದಾನದಡಿಯಲ್ಲಿ ಹಾಗೂ ಜಲನಿರ್ಮಲ ಯೋಜನೆಗಳ ಮಾರ್ಗಸೂಚಿಗಳು ಜಾರಿಯಾದ ನಂತರ ಇಲ್ಲಿಯವರೆಗೆ KUWSB ಸೇರಿದಂತೆ ರೂ.11286.95 ಕೋಟಿ ಅಂದಾಜು ಮೊತ್ತದ 555 ಬಹುಗ್ರಾಮ ಯೋಜನೆಗಳಿಗೆ, ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಇವುಗಳಲ್ಲಿ 427 ಯೋಜನೆಗಳನ್ನು ರೂ.3965.70 ಕೋಟಿ ವೆಚ್ಚದಲ್ಲಿ ಪೂರ್ಣಗೊಳಿಸಲಾಗಿದೆ ಹಾಗೂ ರೂ.1560.81 ಕೋಟಿ ವೆಚ್ಚದೊಂದಿಗೆ 93 ಕಾಮಗಾರಿಗಳ ಅನುಷ್ಠಾನ ಪ್ರಗತಿಯಲ್ಲಿರುತ್ತದೆ. 23 ಯೋಜನೆಗಳು ಟೆಂಡರ್ ಪ್ರಕ್ರಿಯೆ ಹಂತದಲ್ಲಿದ್ದು ಅಂದಾಜು ಮೊತ್ತ ರೂ. 3169.92 ಕೋಟಿ ಇರುತ್ತದೆ. ಹಾಗೂ 12 ತಾಂತ್ರಿಕ ಮಂಜೂರಾತಿ ಹಂತದಲ್ಲಿದ್ದು ಅಂದಾಜು ಮೊತ್ತ ರೂ.296.86 ಕೋಟಿ ಇರುತ್ತದೆ.

ಜಿಲ್ಲಾವಾರು ವಿವರಗಳನ್ನು ಅನುಬಂಧ-5ರಲ್ಲಿ ನೀಡಲಾಗಿದೆ.


ಬಹು ಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆ ಎರೇಟರ್ ಬಿಜಾಪುರ ಜಿಲ್ಲೆ




ಬಹು ಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆ ಬಿಜಾಪುರ ಜಿಲ್ಲೆ



ಪಿ.ಪಿ ಪಂಪ್ಸ್ ಗದಗ ಜಿಲ್ಲೆ ಪ್ಯಾಕೇಜ್ – 2



DBOT ಗದಗ ಜಿಲ್ಲೆ ಪ್ಯಾಕೇಜ್ – 2




2.1.6 ಶುದ್ಧ ಕುಡಿಯುವ ನೀರಿನ ಘಟಕಗಳು

- IS-10500:2012 specification ತಿಳಿಸಿರುವ ಯಾವುದೇ ಮಾನದಂಡಗಳಿಗೆ ಗುಣಮಟ್ಟ ಬಾಧಿತ ಜಲಮೂಲಗಳಿರುವ ಮತ್ತು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸೂಕ್ಷ್ಮಾಣು ಜೀವಿಗಳಿಂದ ಗುಣಮಟ್ಟ ಬಾಧೆಗೊಳಗಾಗಿರುವ ಜನವಸತಿಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಕೈಗೊಳ್ಳಲು ಕ್ರಮಜರುಗಿಸಲಾಗುತ್ತಿದೆ.
- 2012-13 ಸಾಲಿನ 13ನೇ ಹಣಕಾಸು ಆಯೋಗದಡಿಯಲ್ಲಿ 387 R.O ಘಟಕಗಳನ್ನು ಅಳವಡಿಸುವ ಕ್ರಿಯಾ ಯೋಜನೆಗೆ ಅನುಮೋದನೆ ದೊರೆತಿದ್ದು, 375 R.O ಘಟಕಗಳು ಅಳವಡಿಕೆಯಾಗಿದ್ದು ಕಾರ್ಯಾಚರಣೆಯಲ್ಲಿವೆ. **ಜಿಲ್ಲಾವಾರು ವಿವರಗಳನ್ನು ಅನುಬಂಧ-6ರಲ್ಲಿ ನೀಡಲಾಗಿದೆ.**
- 2011-12ನೇ ಸಾಲಿನಲ್ಲಿ ಕುಡಿಯುವ ನೀರಿನಲ್ಲಿ ಗುಣಮಟ್ಟದ ಸಮಸ್ಯೆ ಇರುವಂತಹ ಜನವಸತಿಗಳಿಗಾಗಿ ಸುರಕ್ಷಿತ ಕುಡಿಯುವ ನೀರಿನ ಯೋಜನೆಗಳನ್ನು ಎನ್.ಆರ್.ಡಿ.ಡಬ್ಲ್ಯೂ.ಪಿ. ಬಹು ಗ್ರಾಮ ಕಾರ್ಯಕ್ರಮದಡಿ ಭೂಮಿಯ ಮೇಲ್ಮೈ ಜಲಮೂಲ ಆಧರಿಸಿ ಯೋಜನೆಗಳನ್ನು ರೂಪಿಸುವುದಲ್ಲದೆ, ಪರ್ಯಾಯವಾಗಿ ಸುಮಾರು ರೂ.19.71 ಕೋಟಿಗಳ ಅಂದಾಜು ವೆಚ್ಚದಲ್ಲಿ (ಸರ್ಕಾರ ಹಾಗೂ ಅನುಮೋದಿತ ಸಂಸ್ಥೆಗಳು ಶೇ. 50% ರ ಅನುಪಾತದಲ್ಲಿ ವೆಚ್ಚ ಭರಿಸುವ ಆಧಾರದ ಮೇಲೆ) ರಿವರ್ಸ್ ಅಸ್ಮೋಸಿಸ್ ತಂತ್ರಜ್ಞಾನದ 300 ಡಿಫ್ಲೋರಿಡೇಷನ್ ಘಟಕಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗಿದ್ದು, ಎಲ್ಲಾ 300 ನೀರು ಶುದ್ಧೀಕರಣ ಘಟಕಗಳನ್ನು ಅನುಷ್ಠಾನಗೊಳಿಸಲಾಗಿದೆ. **ಜಿಲ್ಲಾವಾರು ವಿವರಗಳನ್ನು ಅನುಬಂಧ-7ರಲ್ಲಿ ನೀಡಲಾಗಿದೆ.**
- 2013-14 ಸಾಲಿನ ಆಯವ್ಯಯ ಘೋಷಣೆಯಂತೆ 1000 ಶುದ್ಧ ಕುಡಿಯುವ ನೀರಿನ ಘಟಕಗಳ ಅಳವಡಿಕೆ ಮತ್ತು ಸಂರಕ್ಷಣಾ ಕೊಠಡಿ ನಿರ್ಮಾಣಕ್ಕಾಗಿ ರೂ.179.79 ಕೋಟಿಗಳನ್ನು ಅಂದಾಜು ಮಾಡಲಾಗಿದೆ. ಇವುಗಳ ಪೈಕಿ 983 ನೀರು ಶುದ್ಧೀಕರಣ ಘಟಕಗಳನ್ನು ಅಳವಡಿಸಲಾಗಿದ್ದು ಕಾರ್ಯಾಚರಣೆಯಲ್ಲಿರುತ್ತವೆ. ಇದುವರೆವಿಗೂ ನೀರು ಶುದ್ಧೀಕರಣ ಘಟಕಗಳ ಅಳವಡಿಕೆಯ ವೆಚ್ಚ ರೂ.157.80ಕೋಟಿಯಾಗಿರುತ್ತದೆ. **ಜಿಲ್ಲಾವಾರು ವಿವರಗಳನ್ನು ಅನುಬಂಧ-8ರಲ್ಲಿ ನೀಡಲಾಗಿದೆ.**
- 2014-15 ಹಾಗೂ 2015-16 ಹಾಗು 2016-17ನೆ ಸಾಲಿನ. 4207 ನೀರು ಶುದ್ಧೀಕರಣ ಘಟಕಗಳನ್ನು ಅಳವಡಿಸಲು KRDIL ಸಂಸ್ಥೆಗೆ, 983 co-operative ಸೊಸೈಟಿಗೆ ವಹಿಸಲಾಗಿದೆ. ಇನ್ನುಳಿದ 2653 ನೀರು ಶುದ್ಧೀಕರಣ ಘಟಕಗಳನ್ನು ಗ್ರಾಮೀಣ ನೀರು ಸರಬರಾಜು ಇಲಾಖೆಯು ಟೆಂಡರ್ ಮುಖಾಂತರ ಅಳವಡಿಸಲಾಗುತ್ತಿದೆ. ದಿ:31.03.2018 ರಂತೆ 7,360 ಘಟಕಗಳು ಕಾರ್ಯಾಚರಣೆಗೊಂಡಿದ್ದು ಇತರೆ ಘಟಕಗಳ ಅಳವಡಿಕೆಯು ವಿವಿಧ ಹಂತದ ಪ್ರಗತಿಯಲ್ಲಿರುತ್ತದೆ **ಜಿಲ್ಲಾವಾರು ವಿವರಗಳನ್ನು ಅನುಬಂಧ-9 ರಲ್ಲಿ ನೀಡಲಾಗಿದೆ.**
- 2017-18ನೇ ಸಾಲಿನಲ್ಲಿ ರಾಜ್ಯದ ಗ್ರಾಮೀಣ ಜನವಸತಿಗಳಲ್ಲಿ ಮೊದಲ ಹಂತದಲ್ಲಿ 3000 ನೀರು ಶುದ್ಧೀಕರಣ ಘಟಕಗಳನ್ನು ಹಾಗೂ ಎರಡನೇ ಹಂತದಲ್ಲಿ SCP/TSP ಅನುದಾನದಲ್ಲಿ ರಾಜ್ಯದ ಗ್ರಾಮೀಣ ಜನವಸತಿಗಳಲ್ಲಿನ SC/ST colony ಗಳಲ್ಲಿ 1000 ನೀರು ಶುದ್ಧೀಕರಣ ಘಟಕಗಳನ್ನು

ಅಳವಡಿಸಲು ಗ್ರಾ.ಕು.ನೀ.&ನೈ. ಇಲಾಖೆಯ ಟೆಂಡರ್ ಮುಖೇನ ಅನುಮೋದನೆ ನೀಡಿದ್ದು, ಈ ಪೈಕಿ ದಿ:31.03.2018ರವರೆಗೆ 732 ನೀರು ಶುದ್ಧೀಕರಣ ಘಟಕಗಳು ಕಾರ್ಯಾಚರಣೆಗೊಂಡಿದ್ದು, ಇತರ ಘಟಕಗಳ ಅಳವಡಿಕೆಯ ಕಾಮಗಾರಿ ವಿವಿಧ ಹಂತದ ಪ್ರಗತಿಯಲ್ಲಿರುತ್ತದೆ. **ಜಿಲ್ಲಾವಾರು ವಿವರಗಳನ್ನು ಅನುಬಂಧ-10ರಲ್ಲಿ** ಕೊಡಲಾಗಿದೆ.

ನೀತಿ ಆಯೋಗದಡಿ ಸ್ಥಾಪಿಸಿರುವ ನೀರು ಶುದ್ಧೀಕರಣ ಘಟಕ ಹೆಮದೂರು ಸಿರಾ ತಾಲ್ಲೂಕು ತುಮಕೂರು ಜಿಲ್ಲೆ



ವರ್ಷಧಾರೆ:

1. 2017-18 ವರ್ಷದಲ್ಲಿ ರಾಜ್ಯದಲ್ಲಿ ಆಧರಿಸಿದ್ದ ಬರದ ಹಿನ್ನೆಲೆಯಲ್ಲಿ ಮುಂಗಾರು ಮಳೆಯ ಕೊರತೆ ಪ್ರಯುಕ್ತ ತುರ್ತಾಗಿ ಮೋಡ ಬಿತ್ತನೆ ಕಾರ್ಯಕ್ರಮವನ್ನು **ವರ್ಷಧಾರೆ-2017** ಎಂಬ ನಾಮಕರಣದೊಂದಿಗೆ 3 ಅತ್ಯಾಧುನಿಕ ರೆಡಾರ್‌ಗಳು (ಅ-ಬ್ಯಾಂಡ್) ಹಾಗೂ ವಿಶೇಷವಾಗಿ ಅತ್ಯಾಧುನಿಕತೆಯಿಂದ ನಿರ್ಮಿಸಿರುವ 2 ವಿಮಾನಗಳನ್ನು ಬಳಸುವ ಮೂಲಕ ಮೋಡಬಿತ್ತನೆ ಕಾರ್ಯಚರಣೆ ಮಾಡಲಾಗಿದೆ.

2. ರಾಜ್ಯದಲ್ಲಿ ಪ್ರಸ್ತಕ ಮೋಡ ಬಿತ್ತನೆ ಕಾರ್ಯಾಚರಣೆ ಕೈಗೊಳ್ಳುವ ಪೂರ್ವದಲ್ಲಿ ಕರ್ನಾಟಕ ಸರ್ಕಾರ ರಾಜ್ಯ ಮಟ್ಟದಲ್ಲಿ 2 ಉನ್ನತ ಸಮಿತಿಗಳನ್ನು ರಚಿಸಿದ್ದು, ತಜ್ಞರ ಸಲಹೆ ಮೇರೆಗೆ ಮೋಡ ಬಿತ್ತನೆ ಕಾರ್ಯಾಚರಣೆ-2017ರ ಯೋಜನೆ ಸಿದ್ದಪಡಿಸಲಾಗಿರುತ್ತದೆ. ಮೋಡ ಬಿತ್ತನೆ ಕಾರ್ಯಚರಣೆಯು ದಿನಾಂಕ:21.08.2017 ರಿಂದ ಪ್ರಾರಂಭಗೊಂಡಿದ್ದು, ದಿನಾಂಕ 10.11.2017 ರಂದು ಮುಕ್ತಾಯವಾಗಿರುತ್ತದೆ. ಸದರಿ ಕಾರ್ಯಚರಣೆಗೆ 2017-18ನೇ ಸಾಲಿನಲ್ಲಿ ರೂ.35.37 ಕೋಟಿಗಳ ಅನುದಾನ ನಿಗದಿಯಾಗಿತ್ತು ಹಾಗು ರೂ. 27.12 ಕೋಟಿ ವೆಚ್ಚವಾಗಿರುತ್ತದೆ.


3. ರೈತರಿಗೆ ನಿರೀಕ್ಷಿತ ಬೆಳೆಗಳಿಗೆ ಬೇಕಾಗುವ ಮಳೆ ಲಭ್ಯತೆ ವಿಫಲಗೊಂಡಿರುವ ಪ್ರಯುಕ್ತ, ಜಲಾಶಯಗಳಲ್ಲಿ ನಿರೀಕ್ಷಿತ ಜಲಮಟ್ಟ ಲಭ್ಯವಿಲ್ಲದ ಸಂದರ್ಭದಲ್ಲಿ ಹಾಗೂ ರಾಜ್ಯದ ಕೆಲವು ಭಾಗಗಳಲ್ಲಿ ನಿರಂತರವಾಗಿ ಸಾಮಾನ್ಯ ಮಳೆ ಪ್ರಮಾಣಕ್ಕಿಂತ ಕಡಿಮೆ ಮಳೆ ಬೀಳುವ ಪ್ರದೇಶಗಳನ್ನು ಆಧರಿಸಿ ಮುಂಬರುವ 2018-19ನೇ ಸಾಲಿನಲ್ಲಿ ಮೋಡ ಬಿತ್ತನೆ ಕಾರ್ಯಾಚರಣೆಯನ್ನು ಉದ್ದೇಶಿಸಲಾಗಿರುತ್ತದೆ.


2.1.7 ಸುಸ್ಥಿರತೆ (Sustainability):


ಕುಡಿಯುವ ನೀರಿನ ಯೋಜನೆಗಳ ಜಲಮೂಲಗಳ ನಿರಂತರತೆಯನ್ನು ಕಾಪಾಡಲು ಚೆಕ್ ಡ್ಯಾಂ, ಮೇಲ್ಛಾವಣಿ ಮಳೆ ನೀರು ಕೊಯ್ಲು, ಮಳೆ ನೀರು ಇಂಗು ಗುಂಡಿ, ಉರಾಣಿ, ಇತ್ಯಾದಿ ಕಾಮಗಾರಿಗಳನ್ನು **Sustainability** ಶೀರ್ಷಿಕೆಯಡಿ ಕೈಗೊಳ್ಳಲಾಗುತ್ತಿದೆ. **2017-18ನೇ ಸಾಲಿನಲ್ಲಿ** ಈ ಶೀರ್ಷಿಕೆಯಡಿ ರೂ 168.60ಕೋಟಿ ಅಂದಾಜು ಮೊತ್ತದಲ್ಲಿ 1001 ಕಾಮಗಾರಿಗಳನ್ನು NRDWP ಕ್ರಿಯಾ ಯೋಜನೆಯಡಿ ರೂ.

45.12 ಕೋಟಿ ಅನುದಾನಕ್ಕೆ ಅನುಮೋದನೆಗೊಂಡಿದ್ದು, 603 ಕಾಮಗಾರಿಗಳು ಪೂರ್ಣಗೊಂಡಿದ್ದು ರೂ.19.76 ಕೋಟಿ ವೆಚ್ಚವಾಗಿರುತ್ತವೆ. **ಜಿಲ್ಲಾವಾರು ವಿವರಗಳನ್ನು ಅನುಬಂಧ-11 ರಲ್ಲಿ ಕೊಡಲಾಗಿದೆ.**

ಚಿಕ್ಕಮಗಳೂರು ಜಿಲ್ಲೆಯಲ್ಲಿ ಬೋರ್‌ವೆಲ್ ರಿಚಾರ್ಜ್ ಕಾಮಗಾರಿಯ ಮಾದರಿ







2.1.8 **ಕುಡಿಯುವ ನೀರಿನ ಗುಣಮಟ್ಟ ಪರೀಕ್ಷೆ ಮತ್ತು ಉಸ್ತುವಾರಿ:**

ರಾಜ್ಯದ ಎಲ್ಲಾ 30 ಜಿಲ್ಲೆಗಳಲ್ಲಿ ಜಿಲ್ಲಾ ಪ್ರಯೋಗಾಲಯಗಳನ್ನು ಮತ್ತು ಒಟ್ಟು 176 ತಾಲ್ಲೂಕುಗಳ ಪೈಕಿ 100 ತಾಲ್ಲೂಕುಗಳಲ್ಲಿ ತಾಲ್ಲೂಕು ಮಟ್ಟದ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗಿದೆ. ಎಲ್ಲಾ ಕುಡಿಯುವ ನೀರಿನ ಜಲಮೂಲಗಳ ಮಾದರಿಗಳನ್ನು ಸಂಗ್ರಹಿಸಿ FTKಗಳ ಮುಖೇನ ಮತ್ತು ಜಿಲ್ಲಾ ಪ್ರಯೋಗಾಲಯಗಳಲ್ಲಿ ಪರೀಕ್ಷಿಸಲಾಗಿದೆ. ನೀರಿನ ಗುಣಮಟ್ಟ ಪರೀಕ್ಷೆಗೆ ಸಂಬಂಧಿಸಿದಂತೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಸಹಕಾರ ಪಡೆಯಲಾಗಿದೆ.

2.1.9 **ಸಮಗ್ರ ಮಾಹಿತಿ ನಿರ್ವಹಣಾ ಪದ್ಧತಿ**

ಸದರಿ ಕಾರ್ಯಕ್ರಮದಡಿ ಅನುಷ್ಠಾನಗೊಳಿಸಲಾಗುವ ಎಲ್ಲಾ ಯೋಜನೆ / ಕಾಮಗಾರಿಗಳ ವಿವರಗಳನ್ನು ಮತ್ತು ಮಾಸಿಕ ಪ್ರಗತಿ ವರದಿಗಳನ್ನು Online IMIS Website ನಲ್ಲಿ ಮತ್ತು ಗಾಂಧಿಸಾಕ್ಷಿ ಕಾಯಕ ತಂತ್ರಾಂಶದಲ್ಲಿ ದಾಖಲಿಸುವುದು ಕಡ್ಡಾಯವಿರುತ್ತದೆ. ಈ Website ನಲ್ಲಿ ವಾರ್ಷಿಕ ಕ್ರಿಯಾ ಯೋಜನೆ, ಪ್ರಗತಿಯಲ್ಲಿರುವ ಮತ್ತು ಪೂರ್ಣಗೊಂಡ ಯೋಜನೆಗಳ ವಿವರ, ಜನವಸತಿಗಳ ವಸ್ತುಸ್ಥಿತಿ ಇತ್ಯಾದಿಗಳ ವಿವರಗಳನ್ನು ಸಾರ್ವಜನಿಕರು ಸಹ ವೀಕ್ಷಿಸಲು ಅವಕಾಶವಿರುತ್ತದೆ.

ಈ ವ್ಯವಸ್ಥೆ ಗ್ರಾಮೀಣ ನೀರು ಪೂರೈಕೆ ಯೋಜನೆಗಳ ಅನುಷ್ಠಾನದ ಮಾಹಿತಿಗೆ ಸಂಬಂಧಿಸಿದಂತೆ ಪಾರದರ್ಶಕವಾಗಿದೆ.

IMIS Website- www.indiawater.gov.in/imisweb

NRDWP ಯ ಮಾರ್ಗಸೂಚಿ ಮತ್ತು ಗ್ರಾಮೀಣ ನೀರು ಸರಬರಾಜು ಕಾರ್ಯಕ್ರಮಗಳಿಗೆ ಸಂಬಂಧಿಸಿದ Website – www.mdws.nic.in

*****

3.1 ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ)

ಯೋಜನೆಯ ದೂರದೃಷ್ಟಿ, ನಿರ್ದಿಷ್ಟಪಡಿಸಿದ ಗುರಿ ಮತ್ತು ಉದ್ದೇಶಗಳು

ಸ್ವಚ್ಛ ಭಾರತ್ ಮಿಷನ್(ಗ್ರಾಮೀಣ) ಯೋಜನೆಯ ಗುರಿ: ಗ್ರಾಮೀಣ ಸ್ವಚ್ಛತೆಗೆ ವಿಶೇಷ ಒತ್ತು ನೀಡುವ ಹಿನ್ನೆಲೆಯಲ್ಲಿ ಕೇಂದ್ರ ಪುರಸ್ಕೃತ ಯೋಜನೆಯಾದ ಸಂಪೂರ್ಣ ಸ್ವಚ್ಛತಾ ಆಂದೋಲನವನ್ನು 2005 ರಿಂದ ಮಾರ್ಚ್ 2012 ರವರೆಗೆ ಹಾಗೂ ನಿರ್ಮಲ ಭಾರತ್ ಅಭಿಯಾನ ಕಾಯ

ರ್ಯಕ್ರಮವನ್ನು ಏಪ್ರಿಲ್ 2012 ರಿಂದ ಅಕ್ಟೋಬರ್-2, 2014 ರವರೆಗೆ ರಾಜ್ಯದ ಎಲ್ಲಾ 30 ಜಿಲ್ಲೆಗಳಲ್ಲಿ ತೀವ್ರವಾಗಿ ಅನುಷ್ಠಾನಗೊಳಿಸಲಾಯಿತು. ಪ್ರಸ್ತುತ ಕೇಂದ್ರ ಸರ್ಕಾರವು ಇದೇ ನಿರ್ಮಲ ಭಾರತ ಅಭಿಯಾನ ಕಾರ್ಯಕ್ರಮವನ್ನು ಪುನರ್ ನಾಮಕರಣ ಮಾಡಿ ಹೊಸ ರೂಪದೊಂದಿಗೆ ದಿನಾಂಕ 02.10.2014 ರಿಂದ ಸ್ವಚ್ಛ ಭಾರತ್ ಮಿಷನ್(ಗ್ರಾಮೀಣ) ಹೆಸರಿನಡಿ ಅನುಷ್ಠಾನ ಮಾಡಲಾಗುತ್ತಿದೆ.

ಗ್ರಾಮೀಣ ಪ್ರದೇಶಗಳ ಎಲ್ಲಾ ಕುಟುಂಬಗಳಲ್ಲಿ, ಶಾಲೆಗಳಲ್ಲಿ, ಅಂಗವಾಡಿಗಳಲ್ಲಿ ಶೌಚಾಲಯಗಳಿರಬೇಕು, ಮಲ-ಮೂತ್ರ ವಿಸರ್ಜನೆಗಳಿಗೆ ಶೌಚಾಲಯಗಳನ್ನೇ ಬಳಸಬೇಕು, ಉತ್ತಮ ನಿರ್ವಹಣೆ ಇರಬೇಕು, ಗ್ರಾಮದ ಬೀದಿಗಳು, ಓಣಿಗಳು ಶುಚಿಯಾಗಿರಬೇಕು, ಇದರ ಜೊತೆಗೆ ಮನೆಗಳ ಹಾಗೂ ಗ್ರಾಮದ ಕಸ, ಬಳಸಿದ ನೀರು ಮುಂತಾದವುಗಳನ್ನು ಉತ್ತಮವಾಗಿ ನಿರ್ವಹಿಸಬೇಕು. ಒಟ್ಟಾರೆ ರಾಜ್ಯದ ಎಲ್ಲಾ ಗ್ರಾಮಗಳ ಸಂಪೂರ್ಣ ಸ್ವಚ್ಛತೆಗೆ ಪೂರಕವಾದ ಚಟುವಟಿಕೆಗಳನ್ನು ಸ್ವಚ್ಛ ಭಾರತ್ ಮಿಷನ್(ಗ್ರಾಮೀಣ) ಅಡಿಯಲ್ಲಿ ಕೈಗೊಳ್ಳಲಾಗುತ್ತಿದೆ.

1) **ಯೋಜನಾ ಅವಧಿ:** 2005 **ರಿಂದ** 2022 **(ಟಿಎಸ್‌ಸಿ –** 2005 **ರಿಂದ** 2012, **ಎನ್‌ಬಿಎ –** 2012 **– ಸೆಪ್ಟೆಂಬರ್**–2014, **ಎಸ್‌ಬಿಎಂ(ಗ್ರಾ) : ಅಕ್ಟೋಬರ್** –2, 2014 **ರಿಂದ ಅಕ್ಟೋಬರ್**,2–2019**ರವರೆಗೆ)**
2) **ಯೋಜನಾ ಗಾತ್ರ : ರೂ.** 1680.26 **ಕೋಟಿಗಳು** (2017-18).

ಸ್ವಚ್ಛ ಭಾರತ್ ಮಿಷನ್(ಗ್ರಾಮೀಣ) ಯೋಜನೆಯ ಉದ್ದೇಶಗಳು: ಗ್ರಾಮೀಣ ಜನರಿಗೆ ಶುಚಿತ್ವದ ಬಗ್ಗೆ ಅರಿವು ಹಾಗೂ ಆರೋಗ್ಯ ಶಿಕ್ಷಣ ನೀಡುವ ಮೂಲಕ ನೈರ್ಮಲ್ಯದ ಅಗತ್ಯತೆಯನ್ನು ಮನವರಿಕೆ ಮಾಡಿಕೊಡುವುದು. ಸ್ವಚ್ಛ ಪರಿಸರಕ್ಕಾಗಿ ಜನರಿಂದಲೇ ಬೇಡಿಕೆ ಸೃಷ್ಟಿಸುವುದು. ಗ್ರಾಮೀಣ ಪ್ರದೇಶಗಳ ಎಲ್ಲಾ ಕು-ಟುಂಬಗಳೂ ಶೌಚಾಲಯಗಳನ್ನು ಹೊಂದುವಂತೆ ಹಾಗೂ ಬಳಸುವಂತೆ ಉತ್ತೇಜಿಸುವುದು. ವೈಯಕ್ತಿಕ ಸ್ವಚ್ಛತೆ, ಕುಟುಂಬದ ಸ್ವಚ್ಛತೆ ಹಾಗೂ ಸಮುದಾಯ ಸ್ವಚ್ಛತೆಯನ್ನು ಉತ್ತೇಜಿಸುವುದು ಮತ್ತು ಈ ಮೂಲಕ ಗ್ರಾಮೀಣ ಜನರ ಜೀವನ ಮಟ್ಟದಲ್ಲಿ ಸುಧಾರಣೆ ತರುವುದು. ಹಳ್ಳಿಗಳ ಎಲ್ಲಾ ಶಾಲೆಗಳು ಮತ್ತು ಅಂಗನವಾಡಿಗಳಲ್ಲಿ ನೈರ್ಮಲ್ಯದ ಸೌಲಭ್ಯಗಳನ್ನು ನಿರ್ಮಿಸುವುದು ಹಾಗೂ ಮಕ್ಕಳಲ್ಲಿ ನೈರ್ಮಲ್ಯದ ಅಭ್ಯಾಸಗಳನ್ನು ರೂಢಿಸುವುದು. ಗ್ರಾಮ ಹಾಗೂ ಸಮುದಾಯ ಮಟ್ಟದಲ್ಲಿಯೇ ತ್ಯಾಜ್ಯಗಳ ಸೂಕ್ತ ವಿಲೇವಾರಿ ಹಾಗೂ ಸಮರ್ಪಕ ನಿರ್ವಹಣೆಯನ್ನು ಅಭಿವೃದ್ಧಿಪಡಿಸುವ ಮೂಲಕ ಇಡೀ ಗ್ರಾಮೀಣ ಪರಿಸರದಲ್ಲಿ ಸಂಪೂರ್ಣ ನೈರ್ಮಲ್ಯವನ್ನು ಸಾಧಿಸುವುದು ಸ್ವಚ್ಛ ಭಾರತ್ ಮಿಷನ್(ಗ್ರಾಮೀಣ) ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿರುತ್ತದೆ.

ಪ್ರಮುಖ ಘಟಕಾಂಶಗಳು – ಗೃಹ ಶೌಚಾಲಯಗಳು: ಈ ಯೋಜನೆಯಡಿ ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಪ್ರತಿಯೊಂದು ಬಿಪಿಎಲ್ ಕುಟುಂಬಗಳು ಹಾಗೂ ನಿರ್ಬಂಧಿತ ಎಪಿಎಲ್ ವರ್ಗಕ್ಕೆ ಸೇರಿದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡ ಕುಟುಂಬಗಳು, ಸಣ್ಣ ಮತ್ತು ಅತಿಸಣ್ಣ ಕುಟುಂಬಗಳು, ಭೂರಹಿತ ಕುಟುಂಬಗಳಿಗೆ, ಅಂಗವಿಕಲರಿರುವ ಕುಟುಂಬಗಳಿಗೆ ಹಾಗೂ ಮಹಿಳಾ ಮುಖ್ಯಸ್ಥ ಕುಟುಂಬಗಳು ವೈಯಕ್ತಿಕ ಗೃಹ ಶೌಚಾಲಯವನ್ನು ಕಟ್ಟಿಕೊಂಡಲ್ಲಿ ಕೇಂದ್ರ ಸರ್ಕಾರ ರೂ.7200/- ರಾಜ್ಯ ಸರ್ಕಾರ ರೂ.4800/- ಒಟ್ಟು ರೂ.12000/- ಗಳು ಹಾಗೂ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡ ಕುಟುಂಬಗಳಿಗೆ ರೂ.15000/-ಗಳ (ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ ರೂ.3000/-ಗಳನ್ನು ಹಾಗೂ ಎಸ್‌ಸಿಪಿ/ಟಿಎಸ್‌ಪಿಯಡಿ ನೀಡಲಾಗುತ್ತಿದೆ) ಪ್ರೋತ್ಸಾಹಧನವಾಗಿ ನೀಡುತ್ತಿದೆ.

ಘನ ಮತ್ತು ದ್ರವತ್ಯಾಜ್ಯಗಳ ನಿರ್ವಹಣೆ: ಗ್ರಾಮೀಣ ಪ್ರದೇಶಗಳಲ್ಲಿನ ಸಂಪೂರ್ಣ ಸ್ವಚ್ಛತೆಯನ್ನು ಸಾಧಿಸುವ ಉದ್ದೇಶದೊಂದಿಗೆ ಘನ ಹಾಗೂ ದ್ರವ ತ್ಯಾಜ್ಯಗಳ ನಿರ್ವಹಣೆಗೆ ಹೆಚ್ಚಿನ ಮಹತ್ವ ನೀಡಲಾಗಿದ್ದು, ದಿನಾಂಕ 01.04.2012 ರಿಂದ ಅನ್ವಯವಾಗುವಂತೆ ಕೇಂದ್ರ ಸರ್ಕಾರವು ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣಾ

ಘಟಕಕ್ಕೆ ಕುಟುಂಬಗಳ ಆಧಾರದ ಮೇಲೆ ಪ್ರತೀ ಪಂಚಾಯತಿಗೆ ರೂ.20.00 ಲಕ್ಷದವರೆಗೆ 60:40 ವೆಚ್ಚ ಮಾಡಲು ಅವಕಾಶ ಕಲ್ಪಿಸಿದೆ.

ಅನುಷ್ಠಾನ ವಿಧಾನ: ಸ್ವಚ್ಛ ಭಾರತ್ ಮಿಷನ್ ಕಾರ್ಯಕ್ರಮವನ್ನು ಪಂಚಾಯತ್ ರಾಜ್ ಸಂಸ್ಥೆಗಳ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ. ಕ್ಷೇತ್ರಮಟ್ಟದಲ್ಲಿ ಆಂದೋಲನವನ್ನು ಅನುಷ್ಠಾನಗೊಳಿಸುವ ಹೊಣೆ ಸಂಪೂರ್ಣವಾಗಿ ಗ್ರಾಮ ಪಂಚಾಯತಿಯದಾಗಿರುತ್ತದೆ.

ಸ್ವಚ್ಛ ಭಾರತ್ ಮಿಷನ್‌ನ ಗುರಿ:

1. ಬಯಲು ಬಹಿರ್ದೆಸೆ ಮುಕ್ತ ಗ್ರಾಮವನ್ನಾಗಿ ಮಾಡಲು ಗ್ರಾಮೀಣ ಪ್ರದೇಶದ ಎಲ್ಲಾ ಶೌಚಾಲಯ ರಹಿತ ಕುಟುಂಬಗಳಿಗೆ ವೈಯಕ್ತಿಕ ಗೃಹ ಶೌಚಾಲಯಗಳನ್ನು ನಿರ್ಮಾಣ ಮಾಡುವುದು.
2. ಗ್ರಾಮೀಣ ಪ್ರದೇಶಗಳಲ್ಲಿ ಜನರ ಜೀವನಮಟ್ಟ ಹಾಗೂ ಆರೋಗ್ಯ ಸುಧಾರಣೆ
3. ಕಸದ ಹಾಗೂ ಬಳಸಿದ ಗಲೀಜು ನೀರಿನ ಸೂಕ್ತ ವಿಲೇವಾರಿ ಮಾಡುವುದು.
4. ವೈಯಕ್ತಿಕ ಗೃಹ ಶೌಚಾಲಯ ನಿಮಾಣಕ್ಕೆ ಸ್ಥಳಾವಕಾಶದ ಅಭಾವ ವಿರುವ ಗ್ರಾಮ/ಜನವಸತಿ ಪ್ರದೇಶಗಳಲ್ಲಿ ಸಮುದಾಯ ಶೌಚಾಲಯಗಳನ್ನು ನಿರ್ಮಾಣ ಮಾಡುವುದು
5. ಮಕ್ಕಳಲ್ಲಿ ಶುಚಿತ್ವ ಹಾಗೂ ಸ್ವಚ್ಛತೆಯ ವಿಷಯಗಳನ್ನು ರೂಢಿಸುವುದು.
6. ಗ್ರಾಮೀಣ ನೈರ್ಮಲ್ಯ ಮಳಿಗೆಗಳು ಅಥವಾ ಉತ್ಪಾದನಾ ಕೇಂದ್ರಗಳ ನಿರ್ವಹಣೆ.
7. ಸಮುದಾಯ ಶೌಚಾಲಯ, ನೀರಿನ ಮೂಲಗಳ ಸುತ್ತಲಿನ ಸ್ವಚ್ಛತೆ, ಚರಂಡಿಗಳು ಇತ್ಯಾದಿಗಳ ನಿರ್ವಹಣೆ ಮತ್ತು ಉಸ್ತುವಾರಿ ಮಾಡುವುದು.

ಸ್ವಚ್ಛ ಭಾರತ್ ಮಿಷನ್(ಗ್ರಾ) ಯೋಜನೆಯಡಿ ವಿವಿಧ ಕಾಮಗಾರಿಗಳಿಗೆ ಹಣ ಬಿಡುಗಡೆ ಯಾಗುವ ವಿವರಗಳನ್ನು ಅನುಬಂಧದಲ್ಲಿ ನೀಡಲಾಗಿದೆ.

ಕ್ರ. ಸಂ.	ಕಾಮಗಾರಿ	ಕಾಮಗಾರಿಗೆ ನಿಗದಿ ಪಡಿಸಿದ ವೆಚ್ಚದ ಮಿತಿ	ಶೇಕಡವಾರು ಹಣಕಾಸಿನ ಪಾಲು		
			ಕೇಂದ್ರ ಸರ್ಕಾರ	ರಾಜ್ಯ ಸರ್ಕಾರಿ	ಫಲಾನುಭವಿಗಳ ಪಾಲು
1	ಮಾಹಿತಿ, ಶಿಕ್ಷಣ, ಸಂವಹನ, ತರಬೇತಿ ಮತ್ತು ಅಭಿಯಾನದ ಪ್ರಾರಂಭದ ವೆಚ್ಚಗಳು	ಯೋಜನಾ ಗಾತ್ರದ ಒಟ್ಟು ಮೊತ್ತದಲ್ಲಿ ಶೇ. 8ರಷ್ಟು ಅನುದಾನ (ಇದರಲ್ಲಿ ಶೇ.3 ಕೇಂದ್ರ ಸರ್ಕಾರದ ಹಂತದಲ್ಲಿ ವೆಚ್ಚ ಮಾಡುವುದು ಹಾಗೂ ಇನ್ನುಳಿದ ಶೇ.5 ರಾಜ್ಯಗಳು ವೆಚ್ಚ ಮಾಡುವುದು)	60%	40%	-
2	ಆವರ್ತಕ ನಿಧಿ (Revolving fund)	ಶೇ.5 % ರಷ್ಟು ಅನುದಾನ(ಪ್ರತಿ ಜಿಲ್ಲೆಗೆ ರೂ. 50.00ಲಕ್ಷದವರೆಗೆ)	60%	40%	-
3	ವೈಯಕ್ತಿಕ ಗೃಹ ಶೌಚಾಲಯಗಳು		60% (ರೂ.7200 /-)	40% (ರೂ.4800 /-)	
	ಸಮುದಾಯ ಶೌಚಾಲಯ		60% (1.20 ಲಕ್ಷ)	30% (60000/-)	10% (20000/-)
4	ಆಡಳಿತಾತ್ಮಕ ವೆಚ್ಚ	ಯೋಜನಾ ಗಾತ್ರದ ಮೊತ್ತದಲ್ಲಿ ಶೇ.2% ರಷ್ಟು ಅನುದಾನ	60%	40%	
5	ಘನ /ದ್ರವ ತ್ಯಾಜ್ಯ ನಿರ್ವಹಣೆ	ಮಾರ್ಗ ಸೂಚಿಯಂತೆ ಒಂದು ಗ್ರಾಮ ಪಂಚಾಯಿತಿಯಲ್ಲಿ ಘನ /ದ್ರವ ತ್ಯಾಜ್ಯ ನಿರ್ವಹಣೆಗೆ ನಿಗಧಿಪಡಿಸಿದ ವಾಸ್ತವ ಮೊತ್ತ	60% (12.00 ಲಕ್ಷ)	40% (8.00 ಲಕ್ಷ)	

ರಾಜ್ಯದಲ್ಲಿ ಸ್ವಚ್ಛ ಭಾರತ್ ಮಿಷನ್(ಗ್ರಾ) (ನಿರ್ಮಲ ಭಾರತ್ ಅಭಿಯಾನ) ಕಾರ್ಯಕ್ರಮದಡಿಯಲ್ಲಿ 2014-15 ರಿಂದ 2017-18ನೇ ಸಾಲಿಗೆ ಸಾಧಿಸಿದ ಭೌತಿಕ ಪ್ರಗತಿ ವಿವರಗಳನ್ನು ಈ ಕೆಳಗಿನ ಕೋಷ್ಟಕದಲ್ಲಿ ನೀಡಲಾಗಿದೆ:

ಕೋಷ್ಟಕ -1

2013-14 ರಿಂದ 2017-18ನೇ ಸಾಲಿನ ಭೌತಿಕ ಪ್ರಗತಿ ಈ ಕೆಳಕಂಡಂತಿರುತ್ತದೆ

ಕ್ರ. ಸಂ.	ವರ್ಷ	ಭೌತಿಕ ಸಾಧನೆ				
		ವೈಯಕ್ತಿಕ ಶೌಚಾಲಯ	ಶಾಲೆ	ಅಂಗನವಾಡಿ	ಸಮುದಾಯ ಶೌಚಾಲಯ	ಘನ ಮತ್ತು ದ್ರವತ್ಯಾಜ್ಯ ನಿರ್ವಹಣೆ
1	2014-15	876919	1906	2766	95	60
2	2015-16	708309	-	-	63	109
3	2016-17	744519	-	-	171	60
4	2017-18	1423385	-	-	131	41
ಒಟ್ಟು		**3753132**	**1906**	**2766**	**460**	**270**

2017-18 ನೇ ಸಾಲಿನ ಭೌತಿಕ ಸಾಧನೆಯ ಜಿಲ್ಲಾವಾರು ವಿವರಗಳನ್ನು ಅನುಬಂಧದಲ್ಲಿ-12ರಲ್ಲಿ ನೀಡಿದೆ.

ರಾಜ್ಯದಲ್ಲಿ ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಕಾರ್ಯಕ್ರಮದಡಿಯಲ್ಲಿ 2014-15 ರಿಂದ 2017-18ನೇ ಸಾಲಿಗೆ ಸಾಧಿಸಿದ ಆರ್ಥಿಕ ಪ್ರಗತಿ ವಿವರಗಳನ್ನು ಈ ಕೆಳಗಿನ ಕೋಷ್ಟಕದಲ್ಲಿ ನೀಡಲಾಗಿದೆ:

ಕೋಷ್ಟಕ-2

(ರೂ.ಲಕ್ಷಗಳಲ್ಲಿ)

2014-15 ರಿಂದ 2017-18ನೇ ಸಾಲಿನ ಆರ್ಥಿಕ ಪ್ರಗತಿ ಈ ಕೆಳಕಂಡಂತಿರುತ್ತದೆ

ಕ್ರ. ಸಂ.	ವರ್ಷ	ಬಿಡುಗಡೆಯಾದ ಅನುದಾನ			ವೆಚ್ಚ		
		ಕೇಂದ್ರ	ರಾಜ್ಯ	ಒಟ್ಟು	ಕೇಂದ್ರ	ರಾಜ್ಯ	ಒಟ್ಟು
1	2014-15	35548.67	17105.67	52654.34	34386.89	11991.77	46378.66
2	2015-16	33545.40	21331.80	54877.20	39573.84	24704.14	64277.98
3	2016-17	43058.47	32729.75	75788.22	45948.13	32529.47	78477.60
4	2017-18	88537.34	67788.09	156325.43	83041.48	59578.48	142619.96
ಒಟ್ಟು		**200689.88**	**138955.31**	**339645.19**	**202950.34**	**128803.86**	**331754.20**

ಟಿಪ್ಪಣಿ:

1. 2014-15ನೇ ಸಾಲಿನಿಂದ 2016-17ನೇ ಸಾಲಿನವರೆಗೆ ಲೆಕ್ಕ ಪರಿಶೋಧನೆಯಲ್ಲಿರುವ ಅಂಕಿ ಅಂಶಗಳನ್ನು ಲೆಕ್ಕ ಸಮನ್ವಯಗೊಳಿಸಿ ಪರಿಗಣಿಸಿದೆ.
2. 2016-17ನೇ ಸಾಲಿನಲ್ಲಿ ರಾಜ್ಯ ಕಚೇರಿಯಲ್ಲಿ ಉಳಿದಿದ್ದ (OB) ರೂ 2172.81 ಲಕ್ಷ ಅನುದಾನವನ್ನು 2017-18ನೇ ಸಾಲಿನಲ್ಲಿ ಜಿಲ್ಲೆಗಳಿಗೆ ಬಿಡುಗಡೆ ಮಾಡಲಾಗಿದೆ.
3. 2016-17ನೇ ಸಾಲಿನ ಕೇಂದ್ರ ಹಾಗೂ ರಾಜ್ಯದ ಪಾಲಿನ 2ನೇ ಕಂತಿನ ಅನುದಾನ ರೂ.17381.00 ಲಕ್ಷಗಳನ್ನು 2017-18ನೇ ಸಾಲಿನಲ್ಲಿ ಜಿಲ್ಲೆಗಳಿಗೆ ಬಿಡುಗಡೆ ಮಾಡಲಾಗಿದೆ.
4. . ರೂ.4500.00 ಲಕ್ಷಗಳನ್ನು ಸಮುದಾಯ ಶೌಚಾಲಯ ಮತ್ತು ಸ್ನಾನಗೃಹ ನಿರ್ಮಾಣಕ್ಕಾಗಿ ಕೆ.ಆರ್.ಐ.ಡಿ.ಎಲ್ ಸಂಸ್ಥೆಗೆ ಬಿಡುಗಡೆ ಮಾಡಲಾಗಿದೆ.
5. 2017-18ನೇ ಸಾಲಿನ ಮಾರ್ಚ್-2018 ಮಾಹೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಬಿಡುಗಡೆ ಮಾಡಿದ ಅನುದಾನದಲ್ಲಿ ಕೇಂದ್ರ ಕಚೇರಿಯಲ್ಲಿ ರೂ.30238.38 (ಕೇಂದ್ರ ಹಾಗೂ ರಾಜ್ಯದ ಪಾಲಿನ ಅನುದಾನ ಸೇರಿ)- ಲಕ್ಷಗಳು ಉಳಿಕೆಯಾಗಿದ್ದು 2018-19ನೇ ಸಾಲಿನಲ್ಲಿ ಜಿಲ್ಲೆಗಳಿಗೆ ಬಿಡುಗಡೆಗೊಳಿಸಲು ಕ್ರಮವಹಿಸಲಾಗುವುದು.
6. 2017-18ನೇ ಸಾಲಿನ ಲೆಕ್ಕಪರಿಶೋಧನೆ ವರದಿ ನೀಡಿದ ನಂತರ ವೆಚ್ಚವನ್ನು ನಿಖರವಾಗಿ ಸಲ್ಲಿಸಲಾಗುವುದು.

(2017-18ನೇ ಸಾಲಿಗೆ ವೆಚ್ಚ ಭರಿಸಿರುವ ಕುರಿತು ಜಿಲ್ಲಾವಾರು ವಿವರಗಳನ್ನು **ಅನುಬಂಧ-13**ರಲ್ಲಿ ನೀಡಿದೆ)

2018-19ನೇ ಸಾಲಿನ ಕ್ರಿಯಾ ಯೋಜನೆ:

ಭೌತಿಕ ಗುರಿ:

ಕ್ರ.ಸಂ.	ವರ್ಷ	ಭೌತಿಕ ಗುರಿ		
		ವೈಯಕ್ತಿಕ ಶೌಚಾಲಯ	ಸಮುದಾಯ ಶೌಚಾಲಯ	ಘನ ಮತ್ತು ದ್ರವತ್ಯಾಜ್ಯ ನಿರ್ವಹಣೆ
1	2018-19	775511	3000	2150

ಆರ್ಥಿಕ ಗುರಿ:

ಕ್ರ.ಸಂ.	ವರ್ಷ	ಆರ್ಥಿಕ ಗುರಿ - ರೂ.ಲಕ್ಷಗಳಲ್ಲಿ		
		ಕೇಂದ್ರ	ರಾಜ್ಯ	ಒಟ್ಟು
1	2018-19	95422.01	85610.99	181033.00

ಗ್ರಾಮೀಣ ಗೌರವ ಯೋಜನೆ: ಗ್ರಾಮೀಣ ಪ್ರದೇಶದಲ್ಲಿ ಹಿಂದುಳಿದ ವರ್ಗಗಳಾಂದತಹ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕುಟುಂಬಗಳಿಗೆ ಸ್ನಾನಕ್ಕಾಗಿ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಲು ಎಸ್.ಸಿ.ಪಿ ಮತ್ತು ಟಿ.ಎಸ್.ಪಿ ಅನುದಾನದ ಸಹಯೋಗದೊಂದಿಗೆ, ಪ್ರತಿ ಘಟಕ ವೆಚ್ಚ ರೂ.20,000/-ಗಳಲ್ಲಿ ಶೌಚಾಲಯ ಜೊತೆಗೆ ಸ್ನಾಗೃಹಗಳನ್ನು ನಿರ್ಮಾಣ ಮಾಡುವಂತಹ "ಗ್ರಾಮೀಣ ಗೌರವ ಯೋಜನೆ"ಯನ್ನು ಜಾರಿಗೆ ತಂದು ಅನುಷ್ಠಾನ ಮಾಡಲಾಗುತ್ತಿದ್ದು ಸುಮಾರು 35,747 ಶೌಚಾಲಯ ಜೊತೆಗ ಸ್ನಾನಗೃಹ ಘಟಕಗಳು ಪ್ರಗತಿಯಲ್ಲಿವೆ.

ಸಮುದಾಯ ಶೌಚಾಲಯ ಜೊತೆಗೆ ಸ್ನಾನದ ಗೃಹ ಸಂಕೀರ್ಣ:

ಗ್ರಾಮೀಣ ಪ್ರದೇಶದಲ್ಲಿ ವೈಯುಕ್ತಿಕ ಗೃಹ ಶೌಚಾಲಯ ನಿರ್ಮಾಣ ಮಾಡಲು ಸ್ಥಳದ ಅಭಾವವಿರುವಂತಹ ಪ್ರದೇಶಗಳಲ್ಲಿ ಸಮುದಾಯ ಶೌಚಾಲಯದ ಜೊತೆಗೆ ಸ್ನಾನದ ಗೃಹ ಸಂಕೀರ್ಣಗಳನ್ನು, ಶೌಚಾಲಯ ಕೊಠಡಿಗಳು, ಬಟ್ಟೆ ತೊಳೆಯುವ ಕಟ್ಟೆಗಳು ಒಳಗೊಂಡಂತೆ, ದೈಹಿಕ ಅಂಗವಿಕಲರು ಹಾಗೂ ವೃದ್ಧರಿಗೆ ಅನುಕೂಲವಾಗುವಂತೆ ಕಾಮೋಡ್‌ಗಳ ಅಳವಡಿಕೆ, ನಿರಂತರ ಪ್ರತ್ಯೇಕ ನೀರಿನ ವ್ಯವಸ್ಥೆ, ವಿದ್ಯುತ್ ಸಂಪರ್ಕ, ಹೇರ್ ಡ್ರೈಯರ್, ಬಟ್ಟೆ ಬದಲಿಸುವ ಕೊಠಡಿಗಳನ್ನೊಳಗೊಂಡಂತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಶೇ.60%ಕ್ಕಿಂತ ಹೆಚ್ಚು ಜನಸಾಂದ್ರತೆಯಿರುವ ಪ್ರದೇಶಗಳಲ್ಲಿ ಪ್ರತೀ ಘಟಕಕ್ಕೆ ರೂ.30.00 ಲಕ್ಷಗಳ ವೆಚ್ಚದಲ್ಲಿ ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ. 202 ಘಟಕಗಳು ಪ್ರಗತಿಯಲ್ಲಿವೆ.

"ಬಯಲು ಬಹಿರ್ದೆಸೆ ಮುಕ್ತ" ಮಾಡಿರುವ ಜಿಲ್ಲೆಗಳು: ರಾಜ್ಯದ 30 ಜಿಲ್ಲೆಗಳಲ್ಲಿ 20 ಜಿಲ್ಲೆಗಳು, 115 ತಾಲ್ಲೂಕುಗಳು, 4028 ಗ್ರಾಮ ಪಂಚಾಯತಿಗಳು ಹಾಗೂ 19902 ಗ್ರಾಮಗಳು "ಬಯಲು ಬಹಿರ್ದೆಸೆ ಮುಕ್ತ" ಎಂದು IMIS ನಲ್ಲಿ ಘೋಷಿಸಲಾಗಿದೆ (ಮಾರ್ಚ್-2018ರ ಅಂತ್ಯಕ್ಕೆ).

ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಕೈಗೊಂಡಿರುವ ಕ್ರಮಗಳು ಮತ್ತು ಮೌಲ್ಯಮಾಪನ ಅಧ್ಯಯನ, ವರದಿ ಹಾಗೂ ತೆಗೆದುಕೊಂಡ ಕ್ರಮಗಳು:

1. ಶೌಚಾಲಯ ರಹಿತ ಹಾಗೂ ಶೌಚಾಲಯ ಹೊಂದಿರುವ ಕುಟುಂಬಗಳ ಬಗ್ಗೆ ಕುಟುಂಬವಾರು ಬೇಸ್‌ಲೈನ್ ಸಮೀಕ್ಷೆ ಮಾಡಿ ಫಲಾನುಭವಿವಾರು ವಿವರಗಳನ್ನು ಪಂಚತಂತ್ರ ತಂತ್ರಾಂಶದಲ್ಲಿ ಸಾರ್ವಜನಿಕರಿಗೆ ಮಾಹಿತಿ ಲಭ್ಯವಾಗುವಂತೆ ಅಳವಡಿಸಲಾಗಿದೆ.
2. ಶೌಚಾಲಯ ರಹಿತ ಕುಟುಂಬಗಳಿಗೆ ಶೌಚಾಲಯ ನಿರ್ಮಿಸಿಕೊಳ್ಳಲು ಕಾರ್ಯಾದೇಶಗಳನ್ನು ಪಂಚತಂತ್ರ ತಂತ್ರಾಂಶದಲ್ಲಿ ವಿತರಿಸುವ ಮೂಲಕ ಪಾರದರ್ಶಕತೆಯನ್ನು ಕಾಯ್ದುಕೊಳ್ಳಲು ಕ್ರಮವಹಿಸಿದೆ.
3. ಗ್ರಾಮ ಪಂಚಾಯಿತಿಗಳಿಗೆ ಗುರಿಯನ್ನು ನಿಗದಿಪಡಿಸಿ, ಗ್ರಾಮ ಸಭೆಯಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಿ ಕ್ರಿಯಾ ಯೋಜನೆ ತಯಾರಿಸಿ ಸಲ್ಲಿಸಲು ಸೂಚಿಸಲಾಗಿದ್ದು, ಅದರಂತೆ 2017-18ನೇ ಸಾಲಿನಲ್ಲಿ 16.28 ಲಕ್ಷ ವೈಯಕ್ತಿಕ ಗೃಹ ಶೌಚಾಲಯ ನಿರ್ಮಾಣದ ಗುರಿಯನ್ನು ಹೊಂದಲಾಗಿದೆ.

4. ಶೌಚಾಲಯ ನಿರ್ಮಿಸಿಕೊಂಡು ಪ್ರೋತ್ಸಾಹಧನ ಪಡೆದುಕೊಂಡಿರುವ ಫಲಾನುಭವಿಗಳ ವಿವರಗಳನ್ನು ಕೇಂದ್ರ ಸರ್ಕಾರದ IMIS ನಲ್ಲಿ ಸಾರ್ವಜನಿಕರಿಗೆ ಮಾಹಿತಿ ಲಭ್ಯವಾಗುವಂತೆ ಆರೋಹಿಸಲಾಗುತ್ತಿದೆ.
5. ಶೌಚಾಲಯಗಳನ್ನು ಪೂರ್ಣಗೊಳಿಸಿ ಬಳಸುತ್ತಿರುವುದನ್ನು ಖಾತ್ರಿ ಪಡಿಸಿಕೊಳ್ಳಲು ಸಾಮಾಜಿಕ ತಪಾಸಣೆಯನ್ನು ಮಾಡಲಾಗುತ್ತಿದೆ.
6. ಪ್ರತಿಮಾಹೆ ಸರ್ಕಾರದ ಉನ್ನತ ಅಧಿಕಾರಿಗಳಿಂದ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ Sat.Com/ ವಿಡೀಯೋ ಸಂವಾದದ (VC) ಮೂಲಕ ಅಧಿಕಾರಿಗಳಿಗೆ ಹಾಗೂ ಚುನಾಯಿತ ಪ್ರತಿನಿಧಿಗಳಿಗೆ ಪ್ರಗತಿ ಪರಿಶೀಲನೆ ಮಾಡುವ ಮೂಲಕ ಮಾಹಿತಿ ನೀಡಲಾಗುತ್ತಿದೆ.
7. ಸರ್ಕಾರದ ಪ್ರೋತ್ಸಾಹಧನ ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆ ಮಾಡಲು ವಿದ್ಯುನ್ಮಾನ ಹಣಕಾಸು ನಿರ್ವಹಣಾ ಪದ್ಧತಿ (e-FMS) ತಂತ್ರಾಂಶವನ್ನು ಅಭಿವೃದ್ಧಿಪಡಿಸಿ, ರಾಜ್ಯದ 30 ಜಿಲ್ಲೆಗಳಲ್ಲಿ ವೈಯುಕ್ತಿಕ ಗೃಹ ಶೌಚಾಲಯಗಳನ್ನು ನಿರ್ಮಾಣ ಮಾಡಿಕೊಂಡ ಅರ್ಹ ಫಲಾನುಭವಿಗಳಿಗೆ ನೇರವಾಗಿ ಅವರ ಬ್ಯಾಂಕ್ ಖಾತೆಗೆ e-FMS ಪದ್ದತಿಯಡಿಯಲ್ಲಿ ಪ್ರೋತ್ಸಾಹಧನವನ್ನು ಪಾವತಿ ಮಾಡಲಾಗುತ್ತಿದೆ.

ಮೌಲ್ಯಮಾಪನ: ಪ್ರಸಕ್ತ ಸಾಲಿನಲ್ಲಿ ನಿರ್ಮಿಸಲಾಗಿರುವ ವೈಯಕ್ತಿಕ ಗೃಹ ಶೌಚಾಲಯಗಳನ್ನು ಸಾಮಾಜಿಕ ಪರಿಶೋಧಕರಿಂದ ಹಾಗೂ ಅಂತರ್ ತಾಲ್ಲೂಕು/ಜಿಲ್ಲಾ ಅಧಿಕಾರಿಗಳಿಂದ ಪರಿಶೀಲನೆ ನಡೆಸಲಾಗುತ್ತಿದೆ.

******

4.1 ಗ್ರಾಮೀಣ ಇಂಧನ ಕಾರ್ಯಕ್ರಮಗಳು

ಕರ್ನಾಟಕ ರಾಜ್ಯವು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಗ್ರಾಮೀಣ ಇಂಧನ ಕಾರ್ಯಕ್ರಮದಡಿ ರಾಷ್ಟ್ರೀಯ ಜೈವಾನಿಲ ಮತ್ತು ಗೊಬ್ಬರ ನಿರ್ವಹಣೆ ಕಾರ್ಯಕ್ರಮ(ಓಃಒಏ) ಮತ್ತು ಸೌರ ಬೆಳಕು ಯೋಜನೆ ಎಂಬ 2 ಪ್ರಮುಖ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.

ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಹಾಗೂ ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆಗಳು ಸಹ ಗ್ರಾಮೀಣ ಇಂಧನ ಕಾರ್ಯಕ್ರಮದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.

4.1.1 ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಕಾರ್ಯಕ್ರಮ :

ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಕಾರ್ಯಕ್ರಮವು ಕೇಂದ್ರ ಪುರಸ್ಕೃತ ಕಾರ್ಯಕ್ರಮವಾಗಿದ್ದು, 1982–83ನೇ ಸಾಲಿನಿಂದ ಇದುವರೆವಿಗೂ ರಾಜ್ಯದಲ್ಲಿ ಅನುಷ್ಠಾನಗೊಳಿಸಲಾಗುತ್ತಿದ್ದು, ಶೇ.100 ಮಹಿಳೆಯರಿಗಾಗಿಯೇ ಇರುವ ಕಾರ್ಯಕ್ರಮವಾಗಿದೆ.

ಲೆಕ್ಕ ಶೀರ್ಷಿಕೆ:

I. 2810–00–101–0–01 (2810–60–196–6–01)

II. 2810–00–101–0–92 (2810–01–198–1–01)(ಅನಿಲ ಯೋಜನೆ)

ಕಾರ್ಯಕ್ರಮದ ಧ್ಯೇಯೋದ್ದೇಶಗಳು:

1. ರಾಜ್ಯದಲ್ಲಿ ಗ್ರಾಮೀಣ ಇಂಧನ ಕಾರ್ಯಕ್ರಮಗಳು ನವೀಕರಿಸಬಹುದಾದ ಶಕ್ತಿ ಮೂಲಗಳ ಗುಣಾತ್ಮಕ ಮತ್ತು ಪರಿಣಾಮಕಾರಿ ಬಳಕೆಯ ಮೂಲ ಉದ್ದೇಶವನ್ನು ಹೊಂದಿದೆ.
2. ಬದಲಾದ ಪರಿಸ್ಥಿತಿಯಲ್ಲಿ ಶತಮಾನಗಳಿಂದ ಉಪಯೋಗಿಸುತ್ತ ಬಂದಿರುವ ಸಂಪ್ರದಾಯಬದ್ಧ ಇಂಧನ ಶಕ್ತಿಗಳ ಕೊರತೆಯಿಂದ ವಿಫಲವಾಗಿ ದೊರೆಯುವ ಹಾಗೂ ನವೀಕರಿಸಬಹುದಾದ ಇಂಧನ ಮೂಲಗಳ ಉತ್ಪಾದನೆ ಕಡೆಗೆ ವಾಲುವುದು ಸಹಜ ಹಾಗೂ ಇದು ಗಾಳಿಯಲ್ಲಿ ಇಂಗಾಲಾಮ್ಲದ ಪ್ರಮಾಣ ಹೆಚ್ಚುವುದನ್ನು ತಡೆಗಟ್ಟುವಲ್ಲಿ ಹೆಚ್ಚು ಪರಿಣಾಮಕಾರಿಯಾಗುತ್ತದೆ.
3. ಜೈವಾನಿಲವು ಸ್ವಚ್ಛ, ಮಾಲಿನ್ಯ ಹೊಗೆರಹಿತ ಹಾಗೂ ಸ್ಫೋಟಗೊಳ್ಳದ ಅಪಾಯರಹಿತ ಇಂಧನ ತ್ಯಾಜ್ಯ ವಸ್ತುಗಳಾದ ಸಗಣಿ, ಪ್ರಾಣಿ ಮತ್ತು ಮಾನವ ಮಲಮೂತ್ರ ಮತ್ತು ಇತರೆ ಸಸ್ಯಜನ್ಯ ಪದಾರ್ಥಗಳನ್ನು ಆಮ್ಲಜನಕ ರಹಿತ ವಾತಾವರಣದಲ್ಲಿನ ಜೈವಿಕ ಕ್ರಿಯೆಯಿಂದ ದೊರೆಯುವ ಸಂಯುಕ್ತ ಅನಿಲವೇ ಜೈವಿಕ ಅನಿಲ. ಇದನ್ನು ಗ್ರಾಮೀಣ ಭಾಗದ ಮಹಿಳೆಯರು ಅಡುಗೆ ಮಾಡಲು ಬಳಸುತ್ತಾರೆ.
4. ಈ ಪ್ರಕ್ರಿಯೆಯಲ್ಲಿ ಜಾನುವಾರುಗಳ ಸಗಣಿ ಕ್ರೋಢೀಕರಿಸುವುದು, ಉತ್ಪಾದನೆ, ಸರಬರಾಜು ಮತ್ತು ಜೀರ್ಣವಾದ ಸಗಣಿಯ ಬಗ್ಗಡವನ್ನು ಕೃಷಿಗೆ ಉಪಯೋಗಿಸುವ ಅಂಶಗಳನ್ನು ಒಳಗೊಂಡಿರುತ್ತದೆ.

ಸಹಾಯಧನ :

ಪ್ರಸ್ತುತ ಜಾರಿಯಲ್ಲಿರುವ ಕೇಂದ್ರ ಹಾಗೂ ರಾಜ್ಯ ಸಹಾಯಧನದ ವಿವರಗಳು ಕೆಳಕಂಡಂತಿವೆ

ವಿವರಗಳು	ಸಹಾಯಧನ (ರೂ.ಗಳಲ್ಲಿ)	
	ಸಾಮಾನ್ಯ ವರ್ಗ	ಎಸ್‌ಸಿ&ಎಸ್‌ಟಿ ವರ್ಗ
ಕೇಂದ್ರ ಸಹಾಯಧನ	9000/–	11000/–
ಟರ್ನ್ ಕೀ ಫೀ	1500/–	1500/–
ಒಟ್ಟು ಕೇಂದ್ರ ಸಹಾಯಧನ	10500/–	12500/–
ರಾಜ್ಯ ಸಹಾಯಧನ	6000/–	6000/–
ಒಟ್ಟು ರಾಜ್ಯ ಮತ್ತು ಕೇಂದ್ರ ಸಹಾಯಧನ	16500/–	18500/–
ಶೌಚಾಲಯ ಸಂಪರ್ಕಿತ ಜೈವಾನಿಲ ಸ್ಥಾವರ (ಪ್ರೋತ್ಸಾಹ ಧನ)	1200/–	1200/–

ಅನುಷ್ಠಾನ :

ಕರ್ನಾಟಕ ರಾಜ್ಯದಲ್ಲಿ ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಯೋಜನೆಯಡಿ ಜಾನುವಾರುಗಳ ಸಂಖ್ಯೆ ಆಧರಿಸಿ 6.80ಲಕ್ಷ ಜೈವಾನಿಲ ಸ್ಥಾವರಗಳನ್ನು ನಿರ್ಮಿಸಬಹುದಾಗಿದ್ದು, ಮಾರ್ಚ್-2018ರ ಅಂತ್ಯಕ್ಕೆ 4.51ಲಕ್ಷ ಅನಿಲ ಸ್ಥಾವರಗಳನ್ನು ನಿರ್ಮಿಸಿದೆ.

ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಿ ಟರ್ನ್ ಕೀ ಏಜೆಂಟ್ಸ್‌ಗಳ ಮೂಲಕ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುತ್ತಿದೆ.

ಅನುದಾನ :

2017-18ನೇ ಸಾಲಿನ ಆಯವ್ಯಯದಡಿ ರೂ.1214.00ಲಕ್ಷಗಳನ್ನು(ಕೇಂದ್ರ+ರಾಜ್ಯ) ಒದಗಿಸಲಾಗಿದ್ದು, ಈ ಪೈಕಿ ರೂ.791.16ಲಕ್ಷಗಳನ್ನು ಬಿಡುಗಡೆ ಮಾಡಿದೆ. ಮಾರ್ಚ್-2018ರ ಅಂತ್ಯದವರೆಗೆ ರೂ.536.25ಲಕ್ಷಗಳ ಆರ್ಥಿಕ ಪ್ರಗತಿ ಸಾಧಿಸಿದೆ.

ಕಾರ್ಯಕ್ರಮದ ಆರ್ಥಿಕ ಮತ್ತು ಭೌತಿಕ ಪ್ರಗತಿ ವರದಿ :

ವರ್ಷ	ಭೌತಿಕ (ಸಂಖ್ಯೆಗಳಲ್ಲಿ)		ಆರ್ಥಿಕ (ರೂ.ಲಕ್ಷಗಳಲ್ಲಿ)	
	ಗುರಿ	ಸಾಧನೆ	ಗುರಿ	ಸಾಧನೆ
2013-14	10300	9700	1465.91	1300.62
2014-15	10500	8419	1139.24	1018.38
2015-16	16000	6444	1256.00	1341.13(*)
2016-17	10000	5294	1344.00	1090.26
2017-18(ಮಾರ್ಚ್ 2018ರ ಅಂತ್ಯದವರೆಗೆ)	8000	5423	1214.00	536.25

(*) 2015-16ನೇ ಸಾಲಿನಲ್ಲಿ ಆರಂಭಿಕ ಶಿಲ್ಕು ಒಳಗೊಂಡಂತೆ ರೂ.1341.13ಲಕ್ಷಗಳ ವೆಚ್ಚ ಭರಿಸಲಾಗಿದೆ.

2017-18ನೇ ಸಾಲಿನ ಮಾರ್ಚ್-2018ರ ಅಂತ್ಯದವರೆಗೆ ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಯೋಜನೆಯಡಿ ಆರ್ಥಿಕ ಹಾಗೂ ಭೌತಿಕ ಪ್ರಗತಿ ವಿವರ ಕೆಳಕಂಡಂತಿದೆ.

ಕ್ರ ಸಂ	ಜಿಲ್ಲೆ	ವಾರ್ಷಿಕ ಗುರಿ		ಸಾಧನೆ	
		ಆರ್ಥಿಕ	ಭೌತಿಕ	ಆರ್ಥಿಕ	ಭೌತಿಕ
1	2	3	4	5	6
1	ಬಾಗಲಕೋಟೆ	40.00	200	0.00	282
2	ಬೆಂಗಳೂರು (ಗ್ರಾ)	52.00	200	55.19	205
3	ಬೆಂಗಳೂರು (ನ)	20.00	100	1.77	27
4	ಬೆಳಗಾಂ	80.00	2000	195.79	1654
5	ಬಳ್ಳಾರಿ	48.00	100	0.00	16
6	ಬೀದರ್	60.00	500	0.00	450
7	ಚಾಮರಾಜನಗರ	10.52	100	0.00	13
8	ಚಿಕ್ಕಬಳ್ಳಾಪುರ	32.00	200	60.81	200
9	ಚಿಕ್ಕಮಗಳೂರು	40.00	200	0.00	41
10	ಚಿತ್ರದುರ್ಗ	28.00	150	12.85	123
11	ದಕ್ಷಿಣ ಕನ್ನಡ	120.00	1000	52.34	358
12	ದಾವಣಗೆರೆ	40.00	250	0.00	84
13	ಧಾರವಾಡ	20.00	100	3.88	20
14	ಗದಗ	20.00	100	20.96	10
15	ಹಾಸನ	32.00	200	14.80	80
16	ಹಾವೇರಿ	80.00	100	20.20	80
17	ಕಲಬುರಗಿ	20.00	500	0.00	500
18	ಕೊಡಗು	24.00	100	0.00	21

19	ಕೋಲಾರ	24.48	150	0.00	150
20	ಕೊಪ್ಪಳ	40.00	100	1.08	13
21	ಮಂಡ್ಯ	15.00	100	1.37	60
22	ಮೈಸೂರು	40.00	200	13.10	75
23	ರಾಯಚೂರು	40.00	100	0.00	0
24	ರಾಮನಗರ	16.00	100	0.00	61
25	ಶಿವಮೊಗ್ಗ	80.00	200	38.92	55
26	ತುಮಕೂರು	48.00	200	11.63	53
27	ಉತ್ತರ ಕನ್ನಡ	44.00	200	14.09	200
28	ಉಡುಪಿ	40.00	200	17.46	200
29	ವಿಜಯಪುರ	40.00	250	0.00	372
30	ಯಾದಗಿರಿ	20.00	100	0.00	20
ಒಟ್ಟು		1214.00	8000	536.22	5423

4.1.2 <u>ಸೌರಬೆಳಕು (ಗ್ರಾಮ ಪಂಚಾಯಿತಿಗಳಲ್ಲಿ ಸೌರ ಬೀದಿ ದೀಪಗಳ ಅಳವಡಿಕೆ)</u>

2009-10ನೇ ಸಾಲಿನಿಂದ ಸೌರಬೆಳಕು ಯೋಜನೆಯನ್ನು ರಾಜ್ಯ ಯೋಜನೆಯನ್ನಾಗಿ ಜಾರಿಗೊಳಿಸಿ, ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಗ್ರಾಮಗಳಲ್ಲಿ ಸೌರ ಬೀದಿ ದೀಪಗಳನ್ನು ಅಳವಡಿಸುವ ಉದ್ದೇಶವನ್ನು ಹೊಂದಿದೆ.

ಲೆಕ್ಕ ಶೀರ್ಷಿಕೆ : 2810-00-101-0-91(2810-01-198-1-01)

ಅನುಷ್ಠಾನ:

2017-18ನೇ ಸಾಲಿನಲ್ಲಿ ಬಾಗಲಕೋಟೆ, ಚಾಮರಾಜನಗರ, ಗದಗ, ಕಲಬುರಗಿ, ಧಾರವಾಡ, ರಾಮನಗರ ಮತ್ತು ತುಮಕೂರು ಜಿಲ್ಲೆಗಳನ್ನು ಪ್ರಾಯೋಗಿಕ ಜಿಲ್ಲೆಗಳನ್ನಾಗಿ ಆಯ್ಕೆ ಮಾಡಿ ಕಾರ್ಯಕ್ರಮವನ್ನು ಇ-ಪ್ರಕ್ಯೂರ್‌ಮೆಂಟ್‌ಯಡಿ ಅನುಷ್ಠಾನಗೊಳಿಸಲಾಗುತ್ತಿದೆ.

ಅನುದಾನ :

2017-18ನೇ ಸಾಲಿನ ರಾಜ್ಯ ಆಯವ್ಯಯದಡಿ **ರೂ.400.00**ಲಕ್ಷಗಳನ್ನು ಒದಗಿಸಿದೆ.

ಸೌರಬೆಳಕು ಯೋಜನೆಯ ಭೌತಿಕ ಹಾಗೂ ಆರ್ಥಿಕ ಪ್ರಗತಿ ವಿವರ (ರೂ.ಲಕ್ಷಗಳಲ್ಲಿ)

2017-18

ಕ್ರ.ಸಂ	ಪ್ರಾಯೋಗಿಕ ಜಿಲ್ಲೆ	ನಿಗದಿಪಡಿಸಲಾದ ಗುರಿ		ಸಾಧಿಸಿದ ಪ್ರಗತಿ	
		ಆರ್ಥಿಕ	ಭೌತಿಕ(ತಾತ್ಕಾಲಿಕ)	ಆರ್ಥಿಕ	ಭೌತಿಕ
1	ಗದಗ	250.00	885	250.00	877
2	ಬಾಗಲಕೋಟೆ	25.00	90	25.00	75
3	ಧಾರವಾಡ	25.00	90	25.00	72
4	ಕಲಬುರಗಿ	25.00	90	25.00	69
5	ತುಮಕೂರು	25.00	90	25.00	0
6	ರಾಮನಗರ	25.00	90	25.00	74
7	ಚಾಮರಾಜನಗರ	25.00	90	25.00	72
ಒಟ್ಟು		400.00	1425	400.00	1239

2016-17

ಕ್ರ.ಸಂ	ಪ್ರಾಯೋಗಿಕ ಜಿಲ್ಲೆ	ನಿಗದಿಪಡಿಸಲಾದ ಗುರಿ		ಸಾಧಿಸಿದ ಪ್ರಗತಿ	
		ಭೌತಿಕ	ಆರ್ಥಿಕ	ಭೌತಿಕ	ಆರ್ಥಿಕ
1	ಗದಗ	286	55.80	190	55.72
2	ಬಾಗಲಕೋಟೆ	286	55.70	195	55.73
3	ಕಲಬುರಗಿ	286	55.70	160	55.71
4	ಮೈಸೂರು	286	55.70	195	55.71

5	ರಾಮನಗರ	286	55.70	177	55.71
6	ಕೋಲಾರ	286	55.70	252	55.71
7	ಚಿಕ್ಕಬಳ್ಳಾಪುರ	286	55.70	195	55.71
8	ಬೆಳಗಾವಿ	45	10.00	45	10.00
ಒಟ್ಟು		2047	400.00	1409	400.00

2015–16

ಕ್ರ.ಸಂ	ಪ್ರಾಯೋಗಿಕ ಜಿಲ್ಲೆ	ನಿಗದಿಪಡಿಸಲಾದ ಗುರಿ		ಸಾಧಿಸಿದ ಪ್ರಗತಿ	
		ಭೌತಿಕ	ಆರ್ಥಿಕ	ಭೌತಿಕ	ಆರ್ಥಿಕ
1	ಬಾಗಲಕೋಟೆ	350	77.50	330	77.50
2	ಬಳ್ಳಾರಿ	350	77.50	325	77.50
3	ಗದಗ	350	77.50	220	77.50
4	ಮಂಡ್ಯ	350	77.50	360	77.50
ಒಟ್ಟು		1400	310.00	1235	310.00

2014–15

ಕ್ರ.ಸಂ	ಪ್ರಾಯೋಗಿಕ ಜಿಲ್ಲೆ	ನಿಗದಿಪಡಿಸಲಾದ ಗುರಿ		ಸಾಧಿಸಿದ ಪ್ರಗತಿ	
		ಭೌತಿಕ	ಆರ್ಥಿಕ	ಭೌತಿಕ	ಆರ್ಥಿಕ
1	ಮೈಸೂರು	315	71.25	315	71.25
2	ಗದಗ	315	71.25	240	71.25
3	ಹಾವೇರಿ	315	71.25	260	71.25
4	ಬಾಗಲಕೋಟೆ	315	81.15	375	81.15
5	ಗುಲ್ಬರ್ಗಾ	50	15.00	50	15.00
ಒಟ್ಟು		1310	310.00	1240	310.00

2013–14

ಕ್ರ.ಸಂ	ಪ್ರಾಯೋಗಿಕ ಜಿಲ್ಲೆ	ನಿಗದಿಪಡಿಸಲಾದ ಗುರಿ		ಸಾಧಿಸಿದ ಪ್ರಗತಿ	
		ಭೌತಿಕ	ಆರ್ಥಿಕ	ಭೌತಿಕ	ಆರ್ಥಿಕ
1	ಮಂಡ್ಯ	252	60.00	302	60.00
2	ಗದಗ	252	70.00	326	70.00
3	ಉತ್ತರ ಕನ್ನಡ	252	60.00	302	60.00
4	ಕೋಲಾರ	252	60.00	276	60.00
5	ಯಾದಗಿರಿ	252	60.00	329	60.00
ಒಟ್ಟು		1260	310.00	1535	310.00

4.1.3 ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ:

ರಾಜ್ಯದಲ್ಲಿ 2010–11ನೇ ಸಾಲಿನಲ್ಲಿ ಆರಂಭಗೊಂಡ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ರಾಜ್ಯದಲ್ಲಿ ಜೈವಿಕ ಇಂಧನ ಕುರಿತು ಯೋಜನೆ ರೂಪಿಸುವ ಹಾಗೂ ಅನುಷ್ಠಾನಗೊಳಿಸುವ ಜವಾಬ್ದಾರಿ ಹೊಂದಿದೆ. ಜೈವಿಕ ಇಂಧನ ಅಭಿವೃದ್ಧಿಗಾಗಿ ಮಂಡಳಿ ಕೆಳಗಿನ ಧ್ಯೇಯೋದ್ದೇಶ ಹೊಂದಿದೆ.

i. ಜೈವಿಕ ಇಂಧನ ಮೂಲಗಳ ಅಭಿವೃದ್ಧಿ ಹಾಗೂ ನಿರಂತರ ಪೂರೈಕೆಗೆ ಅಗತ್ಯವಿರುವ ಪರಿಸರ ನಿರ್ಮಾಣ ಮಾಡುವುದು.
ii. ರಾಜ್ಯ ಜೈವಿಕ ಇಂಧನ ನೀತಿಯ ಸಮರ್ಪಕ ಅನುಷ್ಠಾನ.
iii. ವಿವಿಧ ಪ್ರಾಂತ್ಯಗಳಿಗೆ ಸೂಕ್ತವಿರುವ ಜೈವಿಕ ಇಂಧನ ಬೆಳೆಗಳನ್ನು ಗುರುತಿಸಿ, ಭೂಮಿ ಪತ್ತೆ ಹಚ್ಚಿ, ನೆಡುತೋಪನ್ನು ಬೆಳೆಸುವುದು.
iv. ಆಹಾರ ಭದ್ರತೆಗೆ ಧಕ್ಕೆಯಾಗದಂತೆ ನಿಗಾವಹಿಸಿ, ಜೈವಿಕ ಇಂಧನ ಕ್ಷೇತ್ರ ಅಭಿವೃದ್ಧಿ ಪಡಿಸುವುದು.

v. ಜೈವಿಕ ಇಂಧನ ಬೆಳೆ ಬೆಳೆಯಲು ರೈತರಿಗೆ ಪ್ರೇರೇಪಿಸುವುದು. ಕೃಷಿಗೆ ಪೂರಕವಾದ ಕಾರ್ಯಕ್ರಮ ಅನುಷ್ಠಾನದಿಂದ ಗ್ರಾಮೀಣ ಪ್ರದೇಶದ ಜನತೆಗೆ ಅಧಿಕ ಉದ್ಯೋಗ ಸೃಷ್ಟಿಸುವುದು.

vi. ಮೌಲ್ಯವರ್ಧನೆ ಚಟುವಟಿಕೆ ಕೈಗೊಳ್ಳುವ ಮೂಲಕ ರೈತರ ಕೃಷಿ ಆದಾಯ ಹೆಚ್ಚಿಸುವುದು.

vii. ಜೈವಿಕ ಇಂಧನಕ್ಕೆ ಅಗತ್ಯವಿರುವ ಮಾರುಕಟ್ಟೆ ವ್ಯವಸ್ಥೆ ರೂಪಿಸುವುದು.

viii. ಸಂಶೋಧನೆಗೆ ಪ್ರೋತ್ಸಾಹ ನೀಡುವುದು.


ix. ಖಾಸಗಿ ಕಂಪನಿಗಳಿಂದ ಬಂಡವಾಳ ತೊಡಗಿಸುವಿಕೆ, ಸಹಭಾಗಿತ್ವಕ್ಕೆ ರೂಪುರೇಷೆ, ವ್ಯಾಪಾರ ವಹಿವಾಟಿಗೆ ಸಂಬಂಧಿಸಿದ ತೆರಿಗೆ, ಜೈವಿಕ ಎಥೆನಾಲ್ ಹಾಗೂ ಜೈವಿಕ ಡೀಸೆಲ್ ಮಿಶ್ರಿತ ಇಂಧನದ ಬಳಕೆಗೆ ಸಂಬಂಧಿಸಿದ ಸರಳ ಮಾರ್ಗಗಳನ್ನು ಜಾರಿಗೊಳಿಸಿಸುವುದು.

x. ಮಾಹಿತಿ ಹಾಗೂ ತಂತ್ರಜ್ಞಾನಗಳ ಕ್ಷೇತ್ರ ಅಭಿವೃದ್ಧಿಗೊಳಿಸುವುದು.

ಆಡಳಿತ ಮಂಡಳಿ

ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ, ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960ರಡಿ ನೊಂದಾಯಿಸಿದ್ದು, ಮಂಡಳಿಯ ಸರ್ವ ಸದಸ್ಯರ ಸಮಿತಿಗೆ ಸನ್ಮಾನ್ಯ ಮುಖ್ಯಮಂತ್ರಿಗಳು ಅಧ್ಯಕ್ಷರಾಗಿದ್ದು, ದಿನನಿತ್ಯದ ಚಟುವಟಿಕೆಗಳಿಗಾಗಿ ಕಾರ್ಯಕಾರಿ ಸಮಿತಿ ಹೊಂದಿರುತ್ತದೆ. ಕಾರ್ಯಕಾರಿ ಸಮಿತಿಯು ಆಡಳಿತ ಮಂಡಳಿಯಾಗಿದೆ. ಮಂಡಳಿಯ ಸಂಸ್ಥಾಪಟ

(Organization Chart).



ಆಯವ್ಯಯ:

2017-18ನೇ ಸಾಲಿನ ರಾಜ್ಯ ಆಯವ್ಯಯದಲ್ಲಿ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಗೆ ಒದಗಿಸಲಾದ ರೂ.681.00ಲಕ್ಷ (including Biofuel Laboratory) ಹಾಗೂ ಹೆಚ್ಚುವರಿಯಾಗಿ ರೂ.206.00ಲಕ್ಷ ಅಂದರೆ ಒಟ್ಟಾರೆ ರೂ.887.00ಲಕ್ಷಗಳನ್ನು ಮಂಡಳಿಗೆ ಬಿಡುಗಡೆ ಮಾಡಿದೆ.

ಜೈವಿಕ ಇಂಧನ ಚಟುವಟಿಕೆ ಕಳೆದ 5 ವರ್ಷಗಳಲ್ಲಿ ಒದಗಿಸಿದ ಆಯವ್ಯಯ, ಬಿಡುಗಡೆ ಮಾಡಿದ ಅನುದಾನ ಹಾಗೂ ವೆಚ್ಚದ ವಿವರಗಳು ಕೆಳಕಂಡಂತಿವೆ.

(ರೂ.ಲಕ್ಷಗಳಲ್ಲಿ)

ವರ್ಷ	ಆಯವ್ಯಯ+ ಪೂರಕ ಅಂದಾಜು	ಬಿಡುಗಡೆ ಮಾಡಿದ ಅನುದಾನ	ಆರಂಭದ ಶಿಲ್ಕು + ಬಿಡುಗಡೆ ಮಾಡಿದ ಅನುದಾನ	ವೆಚ್ಚ
2013-14	920.00	400.00	988.27	754.25
2014-15	130.00+200.00	330.00	564.02	355.05
2015-16	150.00+200.00	350.00	558.97	379.49
2016-17	181.00+206.00	387.00	585.60	415.75
2017-18(ಮಾರ್ಚ್ 2018 ರವರೆಗೆ)	681.00+206.00	887.00	1061.60	804.01

4.1.4 ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ

2017–18ನೇ ಸಾಲಿನಲ್ಲಿ ರೂ.202.00ಲಕ್ಷಗಳನ್ನು ಆಯವ್ಯಯದಡಿ ಒದಗಿಸಿದ್ದು, ಈ ಪೈಕಿ ರೂ.202.00ಲಕ್ಷಗಳನ್ನು ಬಿಡುಗಡೆ ಮಾಡಿದೆ.

2017–18ನೇ ಸಾಲಿನ ಆಯವ್ಯಯ ಘೋಷಣೆಯನ್ವಯ ಮಾದರಿ ಪಾರಂಪರಿಕ ಗ್ರಾಮ ಯೋಜನೆಗೆ ರೂ.300.00 ಹಾಗೂ ಏಖಃಆಃಯಿಂದ ವರ್ಗಾಯಿಸಲ್ಪಟ್ಟ ರೂ.113.00ಲಕ್ಷ ಒಟ್ಟಾರೆ ರೂ.413.00ಲಕ್ಷಗಳನ್ನು ಬಿಡುಗಡೆ ಮಾಡಿದೆ.

ಗ್ರಾಮೀಣ ಇಂಧನ, ಅಂತರ್ಜಲ ಸಂರಕ್ಷಣೆ, ನವೀಕರಿಸಬಹುದಾದ ಇಂಧನ, ಮಳೆ ನೀರು ಕೊಯ್ಲು ಹಾಗೂ ಪರಿಸರ ಸಂರಕ್ಷಣೆ ಕ್ಷೇತ್ರದಲ್ಲಿ ಅರಿವು ಮೂಡಿಸುವುದರ ಜೊತೆಗೆ ಈ ಕ್ಷೇತ್ರದಲ್ಲಿ ಆಗುವ ಹೊಸ ಅಭಿವೃದ್ಧಿಯನ್ನು ಪ್ರಸರಣ ಮಾಡುವುದು ಈ ಸಂಸ್ಥೆಯ ದೂರದೃಷ್ಟಿಯಾಗಿರುತ್ತದೆ.

ಈ ಧ್ಯೇಯೋದ್ದೇಶ ಸಾಧಿಸಲು ಕೆಳಕಾಣಿಸಿರುವ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಸಂಸ್ಥೆಯ ಬದ್ಧವಾಗಿರುತ್ತದೆ.

1. ಸಾಮರ್ಥ್ಯ ವರ್ಧನೆ.
2. ಗ್ರಾಮೀಣ ಹಾಗೂ ನವೀಕರಿಸುವ ಇಂಧನಗಳ / ಗ್ರಾಮೀಣ ಹಾಗೂ ನವೀಕರಿಸುವ ಇಂಧನಗಳ ತಾಂತ್ರಕತೆ ಪ್ರಾತ್ಯೆಕ್ಷಿಕೆ ಕೇಂದ್ರ.
3. ವಿಕೇಂದ್ರಿಕೃತ ಗ್ರಾಮೀಣ ಇಂಧನ ಆಧಾರಿತ ಕೈಗಾರಿಕೆ ಪ್ರಾತ್ಯಾಕ್ಷಿಕೆ ಕೇಂದ್ರ.
4. ಗ್ರಾಮೀಣ ಇಂಧನ ಅಭಿವೃದ್ಧಿ / ಮಳೆ ನೀರು ಕೊಯ್ಲು/ ಪರಿಸರ ಸಂರಕ್ಷಣೆ ಮಾಹಿತಿಯನ್ನು ದಾಖಲಿಸುವ ಹಾಗೂ ಪ್ರಚರಗೊಳಿಸುವ ಕೇಂದ್ರ.
5. ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ.
6. ಮಾಹಿತಿ ಹಾಗೂ ಸಲಹಾ ಸೇವೆಗಳನ್ನು ಒದಗಿಸುವ ಕೇಂದ್ರ, ಗ್ರಾಮೀಣ ಇಮಧನ ಅಭಿವೃದ್ಧಿ ಹಾಗೂ ಸಂಬಂಧಿತ ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮವನ್ನು ಅನುಷ್ಠಾನ ಮಾಡಲು ಗ್ರಾಮ ದತ್ತು ಪಡೆಯಲಾಗಿರುತ್ತದೆ.

*****

5.1 ಗ್ರಾಮೀಣ ಸಂಪರ್ಕ ರಸ್ತೆ ಮತ್ತು ಸೇತುವೆಗಳು

ರಾಜ್ಯದಲ್ಲಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿ ಹಾಗೂ ಉಸ್ತುವಾರಿ ಕಾರ್ಯವು 1999ರ ಅಂತ್ಯದವರೆಗೆ ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಯಲ್ಲಿತ್ತು. ದಿನಾಂಕ:01.01.2000 ರಿಂದ ಈ ರಸ್ತೆಗಳ ಅಭಿವೃದ್ಧಿ ತಾಂತ್ರಿಕ ಮೇಲ್ವಿಚಾರಣೆ ಹಾಗೂ ಉಸ್ತುವಾರಿ ಕಾರ್ಯದ ಜವಾಬ್ದಾರಿಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ವರ್ಗಾಯಿಸಲಾಗಿದೆ.

ಗ್ರಾಮೀಣ ರಸ್ತೆ ಸಂಪರ್ಕವು ಗ್ರಾಮೀಣ ಕ್ಷೇತ್ರದ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿ ಹೆಚ್ಚಿಸುವಲ್ಲಿ ಪ್ರಮುಖ ಅಂಶವೆಂಬುದು ಬಹಳ ಹಿಂದಿನಿಂದಲೂ ಗುರುತಿಸಲ್ಪಟ್ಟಿದ್ದರೂ ಸಹ ಅನೇಕ ವರ್ಷಗಳಿಂದ ಸಮರ್ಪಕವಾಗಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಸಾಕಷ್ಟು ಪ್ರಾಶಸ್ತ್ಯ ದೊರಕಿಸಲು ಸಾಧ್ಯವಾಗಿರುವುದಿಲ್ಲ. ಗ್ರಾಮೀಣ ರಸ್ತೆಗಳ ನಿರ್ವಹಣೆ ಮತ್ತು ಅಭಿವೃದ್ಧಿಗಾಗಿ ತುರ್ತಾಗಿ ಗಣನೀಯ ಪ್ರಮಾಣದ ಬಂಡವಾಳ ಹೂಡಬೇಕಾದ ಅಗತ್ಯತೆ ಇರುತ್ತದೆ. ಪ್ರಸ್ತುತ ಪ್ರಮುಖವಾಗಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ, ನಬಾರ್ಡ್ ಯೋಜನೆ, ಗ್ರಾಮೀಣ ಸಂಪರ್ಕ ಸಾಮಾನ್ಯ ಮತ್ತು ವಿಶೇಷ ಅಭಿವೃದ್ಧಿ ಯೋಜನೆ ಹಾಗೂ ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆಯಡಿಯಲ್ಲಿ ಗ್ರಾಮೀಣ ರಸ್ತೆಗಳನ್ನು ಅಭಿವೃದ್ಧಿ / ನಿರ್ವಹಣೆ ಮಾಡಲಾಗುತ್ತಿದೆ.

ಕರ್ನಾಟಕದಲ್ಲಿರುವ ಗ್ರಾಮೀಣ ರಸ್ತೆಗಳ ವಿವರಗಳು 31.03.2016ರಂತೆ ಈ ಕೆಳಕಂಡಂತಿದ್ದು, DRRP Survey ಪ್ರಕಾರ ರಸ್ತೆಗಳ ಉದ್ದ ಹೆಚ್ಚಾಗಿರುತ್ತದೆ:

ಕ್ರ.ಸಂ.	ವಿವರ	ರಸ್ತೆ ಉದ್ದ (ಕಿ.ಮೀ.ಗಳಲ್ಲಿ)
1	ಡಾಂಬರು ರಸ್ತೆಗಳು	63374.15
2	ಜಲ್ಲಿ ರಸ್ತೆಗಳು	23059.07
3	ಮಣ್ಣಿನ ರಸ್ತೆಗಳು	91109.08
	ಒಟ್ಟು	177542.30

5.1.1 ಪ್ರಧಾನ ಮಂತ್ರಿ ಗ್ರಾಮ್ ಸಡಕ್ ಯೋಜನೆ:

ಕೇಂದ್ರ ಸರ್ಕಾರವು, ಗ್ರಾಮೀಣಾಭಿವೃದ್ಧಿ ಮಂತ್ರಾಲಯವು ಜನವರಿ 2014ರಲ್ಲಿ ಎಂಪವರ್ಡ್ ಸಭೆಯಲ್ಲಿ ಈ ಕೆಳಕಂಡ ಯೋಜನೆಗಳನ್ನು ಜಾರಿಗೊಳಿಸಿದೆ.

ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ-I

1) ಸಾಮಾನ್ಯ ಪ್ರದೇಶಗಳಡಿ ಬಿಟ್ಟು ಹೋದ 12 ಜನವಸತಿಗಳಿಗೆ ಹೊಸ ಸಂಪರ್ಕ ಕಲ್ಪಿಸುವ ಸಲುವಾಗಿ ಹಾಗೂ 43.86 ಕಿ.ಮೀ ಉದ್ದದ ರಸ್ತೆಯನ್ನು ಅಭಿವೃದ್ಧಿಪಡಿಸಲು ಅಂದಾಜು ಮೊತ್ತ ರೂ.18.58 ಕೋಟಿಗಳು.

2) ಮರುಭೂಮಿ ಪ್ರದೇಶವನ್ನು ಅಭಿವೃದ್ಧಿಪಡಿಸುವ ಕಾರ್ಯಕ್ರಮದಡಿ ಬಿಟ್ಟುಹೋದ 16 ಜನವಸತಿಗಳಿಗೆ ಹೊಸ ಸಂಪರ್ಕ ಕಲ್ಪಿಸಲು ಮತ್ತು 48.38 ಕಿ.ಮೀ. ಉದ್ದದ ರಸ್ತೆಯನ್ನು ಅಭಿವೃದ್ಧಿಪಡಿಸಲು ಅಂದಾಜು ಮೊತ್ತ ರೂ. 21.71 ಕೋಟಿಗಳು.

3) ಬಿಟ್ಟು ಹೋದ 36 ಸಂಖ್ಯೆಯ ಅಡ್ಡಮೋರಿಗಳ ಅಂದಾಜು ಮೊತ್ತ ರೂ.31.53 ಕೋಟಿಗಳು.

ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ- II

1) 314 ಸಂಖ್ಯೆಯ 2241.17 ಕಿ.ಮೀ. ಉದ್ದದ ರಸ್ತೆಯನ್ನು ಮೇಲ್ದರ್ಜೆಗೇರಿಸಲು ರೂ.1029.39 ಕೋಟಿಗಳು.

2) 11 ಸಂಖ್ಯೆಯ ಉದ್ದದ ಸೇತುವೆಗಳ ಅಂದಾಜು ಮೊತ್ತ ರೂ.12.93 ಕೋಟಿಗಳು.

2017-18ನೇ ಸಾಲಿನಲ್ಲಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಸಾಧಿಸಿದ ಪ್ರಗತಿ ವಿವರ

(ರೂ.ಕೋಟಿಗಳಲ್ಲಿ)

ಪ್ರಾರಂಭಿಕ ಶಿಲ್ಕು	ಕೇಂದ್ರ ಅನುದಾನ	ರಾಜ್ಯ ಅನುದಾನ	ಒಟ್ಟು	ಆರ್ಥಿಕ ಪ್ರಗತಿ (ಮಾರ್ಚ್-2018 ರ ಅಂತ್ಯಕ್ಕೆ)	ಭೌತಿಕ ಪ್ರಗತಿ (ಕಿ.ಮೀ)
128.62	-	4.80	133.42	49.98	58.98

ಜಿಲ್ಲಾವಾರು ಮಾಹಿತಿಯನ್ನು ಅನುಬಂಧ - 14ರಲ್ಲಿ ನೀಡಲಾಗಿದೆ.

5.1.2 ನಮ್ಮ ಗ್ರಾಮ ನಮ್ಮ ರಸ್ತೆ:

ಕರ್ನಾಟಕ ರಾಜ್ಯದ ಗ್ರಾಮೀಣ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತಿ ವಿಧಾನ ಸಭಾ ಕ್ಷೇತ್ರಗಳಲ್ಲಿ 2010-11 ನೇ ಸಾಲಿನಿಂದ ಇಲ್ಲಿಯವರೆಗೆ ಒಟ್ಟಾರೆ 17875.51 ಕಿ.ಮೀ. ಉದ್ದದ ರಸ್ತೆಗಳನ್ನು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ಮಾರ್ಗಸೂಚಿಗಳನ್ನು ಅನುಸರಿಸಿ ಅನುಷ್ಠಾನಗೊಳಿಸಲು ಯೋಜನೆಯನ್ನು ನಾಲ್ಕು ಹಂತಗಳಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಮೊದಲನೇ ಹಂತದಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ತಲಾ 20 ಕಿ.ಮೀ. ನಂತೆ, ಎರಡನೇ ಹಂತದಲ್ಲಿ ತಲಾ 30 ಕಿ.ಮೀ. ಗಳಂತೆ, ಮೂರನೇ ಹಂತದಲ್ಲಿ ತಲಾ 20 ಕಿ.ಮೀ. ಗಳಂತೆ ರಸ್ತೆಗಳು ಹಾಗೂ ಹಾಗೂ 2017-18 ನೇ ಸಾಲಿನ ಗಾಂಧಿ ಪಥ ಗ್ರಾಮ ಪಥ (ನಮ್ಮ ಗ್ರಾಮ ನಮ್ಮ ರಸ್ತೆ) ಹಂತ-4ರಲ್ಲಿ ಒಟ್ಟು 4385.71 ಕಿ.ಮೀ.ಗಳಂತೆ ರಸ್ತೆಗಳ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ.

ಮೊದಲನೆ ಹಂತ:

ಮೊದಲನೇ ಹಂತದಲ್ಲಿ ರಾಜ್ಯದ 189 ಗ್ರಾಮೀಣ ಮತ ಕ್ಷೇತಗಳಲ್ಲಿ ವಿಧಾನಸಭಾ ಕ್ಷೇತದಲ್ಲಿ ತಲಾ 20 ಕಿ.ಮೀ. ನಂತೆ ಒಟ್ಟಾರೆ 3714.65 ಕಿ.ಮೀ. ಉದ್ದದ ಗ್ರಾಮೀಣ ರಸ್ತೆಗಳನ್ನು ಅಂದಾಜು ಮೊತ್ತ ರೂ.1066.75 ಕೋಟಿಗಳಲ್ಲಿ 2011-12 ನೇ ಸಾಲಿನಲ್ಲಿ ಕೈಗೊಳ್ಳಲಾಗಿದ್ದು, ಮಾರ್ಚ್ 2018 ರ ಅಂತ್ಯಕ್ಕೆ ರೂ.1104.6225 ಕೋಟಿ ವೆಚ್ಚದಲ್ಲಿ 3498.00 ಕಿ.ಮೀ. ರಸ್ತೆಯನ್ನು ಅಭಿವೃದ್ಧಿಪಡಿಸಲಾಗಿದೆ. ಎಲ್ಲಾ ಕಾಮಗಾರಿಗಳು ಪೂರ್ಣಗೊಂಡಿವೆ.

ಎರಡನೆ ಹಂತ:

ಎರಡನೇ ಹಂತದಲ್ಲಿ ಪ್ರತಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ತಲಾ 30 ಕಿ.ಮೀ. ವರೆಗೆ ಒಟ್ಟಾರೆ 5728 ಕಿ.ಮೀ. ಉದ್ದದ ಗ್ರಾಮೀಣ ರಸ್ತೆಯನ್ನು ರೂ.2466.69 ಕೋಟಿ ಮೊತ್ತದಲ್ಲಿ ಅಭಿವೃದ್ಧಿಪಡಿಸಲು 2013-14 ನೇ ಸಾಲಿನಲ್ಲಿ ಯೋಜನೆಯನ್ನು ಕೈಗೊಳ್ಳಲಾಗಿದೆ. ಮಾರ್ಚ್ 2018 ರ ಅಂತ್ಯಕ್ಕೆ ರೂ.2156.94 ಕೋಟಿ ವೆಚ್ಚದಲ್ಲಿ 5523.44 ಕಿ.ಮೀ. ರಸ್ತೆಯನ್ನು ಅಭಿವೃದ್ಧಿಪಡಿಸಲಾಗಿದ್ದು, ಕಾಮಗಾರಿಗಳು ವಿವಿಧ ಹಂತದಲ್ಲಿ ಪ್ರಗತಿಯಲ್ಲಿರುತ್ತವೆ.

ಮೂರನೇ ಹಂತ:

ಮೂರನೇ ಹಂತದಲ್ಲಿ ಪ್ರತಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ತಲಾ 20 ಕಿ.ಮೀ.ನಂತೆ ಒಟ್ಟಾರೆ 3855.23 ಕಿ.ಮೀ. ಉದ್ದದ ಗ್ರಾಮೀಣ ರಸ್ತೆಯನ್ನು ರೂ.2677.00 ಕೋಟಿ ಮೊತ್ತದಲ್ಲಿ ಅಭಿವೃದ್ಧಿಪಡಿಸಲು 2015-16 ನೇ ಸಾಲಿನಲ್ಲಿ ಯೋಜನೆಯನ್ನು ಕೈಗೊಳ್ಳಲಾಗಿದೆ. ಮಾರ್ಚ್ 2018 ಅಂತ್ಯಕ್ಕೆ ರೂ. 2047.06 ಕೋಟಿ ವೆಚ್ಚದಲ್ಲಿ 3624.69 ಕಿ.ಮೀ. ರಸ್ತೆಯನ್ನು ಅಭಿವೃದ್ಧಿಪಡಿಸಲಾಗಿದೆ.

ಮೀಸಲು ವಿಧಾನಸಭಾ ಕ್ಷೇತ್ರ (ಎಸ್.ಸಿ.ಪಿ./ಟಿ.ಎಸ್.ಪಿ.)

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟಾರೆ 104.15 ಕಿ.ಮೀ. ಉದ್ದದ ಗ್ರಾಮೀಣ ರಸ್ತೆಯನ್ನು ರೂ.79.55 ಕೋಟಿ ಮೊತ್ತದಲ್ಲಿ ಅಭಿವೃದ್ಧಿಪಡಿಸಲು 2016-17 ನೇ ಸಾಲಿನಲ್ಲಿ ಯೋಜನೆಯನ್ನು ಕೈಗೊಳ್ಳಲಾಗಿದ್ದು, ಮಾರ್ಚ್ 2018 ರ ಅಂತ್ಯಕ್ಕೆ ರೂ. 34.06 ಕೋಟಿ ವೆಚ್ಚದಲ್ಲಿ 66.40 ಕಿ.ಮೀ. ರಸ್ತೆಯನ್ನು ಅಭಿವೃದ್ಧಿಪಡಿಸಲಾಗಿದೆ.

ನಾಲ್ಕನೇ ಹಂತ:

ನಾಲ್ಕನೇ ಹಂತದಲ್ಲಿ ರಾಜ್ಯದ 189 ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟಾರೆ 4385.71 ಕಿ.ಮೀ. ಉದ್ದದ ಗ್ರಾಮೀಣ ರಸ್ತೆಯನ್ನು ರೂ.3982.50 ಕೋಟಿ ಮೊತ್ತದಲ್ಲಿ ಅಭಿವೃದ್ಧಿಪಡಿಸಲು ಸರ್ಕಾರದಿಂದ ಆದೇಶ ಸಂ.:ಆರ್‌ಡಿಪಿ:44:ಆರ್‌ಆರ್‌ಸಿ:2016:ಬೆಂಗಳೂರು, ದಿನಾಂಕ:12/02/2017 ರಲ್ಲಿ ಆಡಳಿತಾತ್ಮಕ ಅನುಮೋದನೆ ದೊರೆತಿರುತ್ತದೆ. ಮಾರ್ಚ್ 2018 ರ ಅಂತ್ಯಕ್ಕೆ ರೂ. 1012.17 ಕೋಟಿ ವೆಚ್ಚದಲ್ಲಿ 1499.20 ಕಿ.ಮೀ. ರಸ್ತೆಯನ್ನು ಅಭಿವೃದ್ಧಿಪಡಿಸಲಾಗಿದೆ.

2017-18ನೇ ಸಾಲಿನಲ್ಲಿ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ಸಾಧಿಸಿದ ಪ್ರಗತಿ ವಿವರ

(ರೂ.ಕೋಟಿಗಳಲ್ಲಿ)

ನಿಗದಿಪಡಿಸಿದ ಅನುದಾನ	ಬಿಡುಗಡೆಯಾದ ಅನುದಾನ	ಪ್ರಾರಂಭಿಕ ಶಿಲ್ಕು	ಒಟ್ಟು	ಆರ್ಥಿಕ ಪ್ರಗತಿ (ಮಾರ್ಚ್ -2018 ರ ಅಂತ್ಯಕ್ಕೆ)	ಭೌತಿಕ ಪ್ರಗತಿ (ಕಿ.ಮೀ)
1732.25	1455.46	460.63	1916.09	1316.09	2077.43

ಜಿಲ್ಲಾವಾರು ಮಾಹಿತಿಯನ್ನು **ಅನುಬಂಧ-15ರಲ್ಲಿ** ನೀಡಲಾಗಿದೆ.

5.1.3 ನಬಾರ್ಡ್ ನೆರವಿನ ಯೋಜನೆ:

❖ **ನಬಾರ್ಡ್-17ರ ಯೋಜನೆ:**

ನಬಾರ್ಡ್ ಸಂಸ್ಥೆಯ ಹಣಕಾಸು ನೆರವಿನಿಂದ ಆರ್ಐಡಿಎಫ್-17 ಯೋಜನೆಯಡಿಯಲ್ಲಿ 2017-18ನೇ ಸಾಲಿನ ಮಾರ್ಚ್-2018ರ ಮಾಹೆಯ ಅಂತ್ಯದವರೆಗೆ ಅನುಮೋದಿತ 599 ಕಾಮಗಾರಿಗಳ ಪೈಕಿ ಒಟ್ಟು 567 ರಸ್ತೆ ಕಾಮಗಾರಿಗಳು ಪೂರ್ಣಗೊಂಡಿರುತ್ತವೆ. 32 ಕಾಮಗಾರಿಗಳನ್ನು ಕೈಬಿಡಲಾಗಿರುತ್ತದೆ.

❖ **ನಬಾರ್ಡ್-18ರ ಯೋಜನೆ:**

ನಬಾರ್ಡ್ ಸಂಸ್ಥೆಯ ಹಣಕಾಸು ನೆರವಿನಿಂದ ಆರ್ಐಡಿಎಫ್-18 ಯೋಜನೆಯಡಿಯಲ್ಲಿ 2017-18ನೇ ಸಾಲಿನ ಮಾರ್ಚ್-2018ರ ಮಾಹೆಯ ಅಂತ್ಯದವರೆಗೆ ಅನುಮೋದಿತ 201 ಕಾಮಗಾರಿಗಳ ಪೈಕಿ 197 ಕಾಮಗಾರಿಗಳು ಪೂರ್ಣಗೊಂಡಿದ್ದು, 4 ಕಾಮಗಾರಿಗಳನ್ನು ಕೈಬಿಡಲಾಗಿದೆ.

❖ **ನಬಾರ್ಡ್-19ರ ಯೋಜನೆ:**

ನಬಾರ್ಡ್ ಸಂಸ್ಥೆಯ ಹಣಕಾಸು ನೆರವಿನಿಂದ ಆರ್ಐಡಿಎಫ್-19ರ ಯೋಜನೆಯಡಿಯಲ್ಲಿ 2017-18ನೇ ಸಾಲಿನ ಮಾರ್ಚ್-2018ರ ಮಾಹೆಯ ಅಂತ್ಯದವರೆಗೆ ಅನುಮೋದಿತ 391 ಕಾಮಗಾರಿಗಳ ಪೈಕಿ. 344 ಕಾಮಗಾರಿಗಳು ಪೂರ್ಣಗೊಂಡಿರುತ್ತವೆ. 2 ಕಾಮಗಾರಿಗಳು ಪ್ರಗತಿಯಲ್ಲಿದ್ದು, 45ಕಾಮಗಾರಿಗಳನ್ನು ಕೈಬಿಡಲಾಗಿದೆ.

❖ **ನಬಾರ್ಡ್-20ರ ಯೋಜನೆ:**

ನಬಾರ್ಡ್ ಸಂಸ್ಥೆಯ ಹಣಕಾಸು ನೆರವಿನಿಂದ ಆರ್ಐಡಿಎಫ್-20ರ ಯೋಜನೆಯಡಿಯಲ್ಲಿ ಒಟ್ಟಾರೆ 449 ರಸ್ತೆ ಮತ್ತು ಸೇತುವೆ ಕಾಮಗಾರಿಗಳು ಅನುಮೋದನೆಗೊಂಡಿದ್ದು, 2017-18ನೇ ಸಾಲಿನ ಮಾರ್ಚ್-2018ರ ಮಾಹೆಯ ಅಂತ್ಯದವರೆಗೆ 428 ಕಾಮಗಾರಿಗಳು ಪೂರ್ಣಗೊಂಡಿರುತ್ತವೆ. 1 ಕಾಮಗಾರಿ ಪ್ರಗತಿಯಲ್ಲಿದ್ದು, 20 ಕಾಮಗಾರಿಗಳನ್ನು ಕೈಬಿಡಲಾಗಿದೆ. 87 ಕೆರೆ ಅಭಿವೃದ್ಧಿ ಕಾಮಗಾರಿಗಳು ಅನುಮೋದನೆಯಾಗಿದ್ದು, 2017-18ನೇ ಸಾಲಿನ ಮಾರ್ಚ್-2018ರ ಮಾಹೆಯ ಅಂತ್ಯದವರೆಗೆ, 84 ಕಾಮಗಾರಿಗಳು ಪೂರ್ಣಗೊಂಡಿರುತ್ತವೆ ಮತ್ತು 3 ಕಾಮಗಾರಿಗಳನ್ನು ಕೈಬಿಡಲಾಗಿದೆ.

❖ **ನಬಾರ್ಡ್-21ರ ಯೋಜನೆ:**

ನಬಾರ್ಡ್ ಸಂಸ್ಥೆಯ ಹಣಕಾಸು ನೆರವಿನಿಂದ ಆರ್ಐಡಿಎಫ್-21ರ ಯೋಜನೆಯಡಿಯಲ್ಲಿ 2017-18ನೇ ಸಾಲಿನ ಮಾರ್ಚ್-2018ರ ಮಾಹೆಯ ಅಂತ್ಯದವರೆಗೆ ಅನುಮೋದಿತ 108 ಕಾಮಗಾರಿಗಳ ಪೈಕಿ. 99 ಕಾಮಗಾರಿಗಳು ಪೂರ್ಣಗೊಂಡಿರುತ್ತವೆ. 3 ಕಾಮಗಾರಿಗಳು ಪ್ರಗತಿಯಲ್ಲಿದ್ದು, 6 ಕಾಮಗಾರಿಗಳನ್ನು ಕೈಬಿಡಲಾಗಿದೆ.

❖ **ನಬಾರ್ಡ್-22ರ ಯೋಜನೆ:**

ನಬಾರ್ಡ್ ಸಂಸ್ಥೆಯ ಹಣಕಾಸು ನೆರವಿನಿಂದ ಆರ್ಐಡಿಎಫ್-22ರ ಯೋಜನೆಯಡಿಯಲ್ಲಿ ಒಟ್ಟಾರೆ 124 ರಸ್ತೆ ಮತ್ತು ಸೇತುವೆ ಕಾಮಗಾರಿಗಳು ಅನುಮೋದನೆಗೊಂಡಿದ್ದು, 2017-18ನೇ ಸಾಲಿನಲ್ಲಿ 117 ಕಾಮಗಾರಿಗಳು ಪೂರ್ಣಗೊಂಡಿರುತ್ತವೆ. 2 ಕಾಮಗಾರಿಗಳು ಪ್ರಗತಿಯಲ್ಲಿದ್ದು, 5 ಕಾಮಗಾರಿಗಳನ್ನು

ಕೈಬಿಡಲಾಗಿದೆ. 194 ಕೆರೆ ಅಭಿವೃದ್ಧಿ ಕಾಮಗಾರಿಗಳು ಅನುಮೋದನೆಯಾಗಿದ್ದು, 2017-18ನೇ ಸಾಲಿನ ಮಾರ್ಚ್-2018ರ ಮಾಹೆಯ ಅಂತ್ಯದವರೆಗೆ, 97 ಕಾಮಗಾರಿಗಳು ಪೂರ್ಣಗೊಂಡಿರುತ್ತವೆ. 87 ಕಾಮಗಾರಿಗಳು ಪ್ರಗತಿಯಲ್ಲಿವೆ, 7 ಕಾಮಗಾರಿಗಳನ್ನು ಪ್ರಾರಂಭಿಸಬೇಕಾಗಿದೆ ಹಾಗೂ 3 ಕಾಮಗಾರಿಗಳನ್ನು ಕೈಬಿಡಲಾಗಿದೆ.

❖ **ನಬಾರ್ಡ್-23ರ ಯೋಜನೆ:**

ನಬಾರ್ಡ್ ಸಂಸ್ಥೆಯ ಹಣಕಾಸು ನೆರವಿನಿಂದ ಆರ್‌ಐಡಿಎಫ್-23ರ ಯೋಜನೆಯಡಿಯಲ್ಲಿ 2017-18ನೇ ಸಾಲಿನ ಮಾರ್ಚ್-2018ರ ಮಾಹೆಯ ಅಂತ್ಯದವರೆಗೆ ಅನುಮೋದಿತ 121 ರಸ್ತೆ ಮತ್ತು ಸೇತುವೆ ಕಾಮಗಾರಿಗಳ ಪೈಕಿ, 8 ಕಾಮಗಾರಿಗಳು ಪೂರ್ಣಗೊಂಡಿರುತ್ತವೆ, 85 ಕಾಮಗಾರಿಗಳು ಪ್ರಗತಿಯಲ್ಲಿದ್ದು, 22 ಕಾಮಗಾರಿಗಳನ್ನು ಪ್ರಾರಂಭಿಸಬೇಕಾಗಿದೆ ಹಾಗೂ 6 ಕಾಮಗಾರಿಗಳನ್ನು ಕೈಬಿಡಲಾಗಿದೆ.

❖ 5054 **ನಬಾರ್ಡ್ ಆರ್.ಐ.ಡಿ.ಎಫ್ ಯೋಜನೆ:**

2017-18ನೇ ಸಾಲಿನಲ್ಲಿ ಒಟ್ಟು ರೂ.3372.00 ಲಕ್ಷಗಳನ್ನು ಗ್ರಾಮೀಣ ರಸ್ತೆಗಳ ಉದ್ದದ ಆಧಾರದ ಮೇಲೆ ಒದಗಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಮಾರ್ಚ್-2018ರ ಮಾಹೆಯ ಅಂತ್ಯಕ್ಕೆ ರೂ.3372.00 ಲಕ್ಷಗಳ ಅನುದಾನ ಬಿಡುಗಡೆ ಮಾಡಲಾಗಿದ್ದು, ರೂ.3024.56 ಲಕ್ಷಗಳ ವೆಚ್ಚದಲ್ಲಿ 141.61 ಕಿ.ಮೀ. ಉದ್ದದ ಗ್ರಾಮೀಣ ರಸ್ತೆಗಳನ್ನು ನಿರ್ಮಾಣ ಮಾಡಲಾಗಿದೆ.

ಜಿಲ್ಲಾವಾರು ವಿವರಗಳನ್ನು **ಅನುಬಂಧ- 16**ರಲ್ಲಿ ಲಗತ್ತಿಸಲಾಗಿದೆ.

❖ **ನಬಾರ್ಡ್ ವಿಶೇಷ ಅಭಿವೃದ್ಧಿ ಯೋಜನೆ:**

2017-18ನೇ ಸಾಲಿನಲ್ಲಿ ಒಟ್ಟು ರೂ.3632.76 ಲಕ್ಷಗಳನ್ನು ಗ್ರಾಮೀಣ ರಸ್ತೆಗಳನ್ನು ಉದ್ದದ ಆಧಾರದ ಮೇಲೆ ಒದಗಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಮಾರ್ಚ್-2018ರ ಮಾಹೆಯ ಅಂತ್ಯಕ್ಕೆ ರೂ.3632.76 ಲಕ್ಷಗಳ ಅನುದಾನ ಬಿಡುಗಡೆ ಮಾಡಲಾಗಿದ್ದು, ರೂ.3163.93 ಲಕ್ಷಗಳ ವೆಚ್ಚದಲ್ಲಿ 133.24 ಕಿ.ಮೀ. ಉದ್ದದ ಗ್ರಾಮೀಣ ರಸ್ತೆಗಳನ್ನು ನಿರ್ಮಾಣ ಮಾಡಲಾಗಿದೆ.

ಜಿಲ್ಲಾವಾರು ವಿವರಗಳನ್ನು **ಅನುಬಂಧ-17**ರಲ್ಲಿ ಲಗತ್ತಿಸಲಾಗಿದೆ.

5.1.4 ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆ:

2017-18 ನೇ ಸಾಲಿನಲ್ಲಿ ಒಟ್ಟು ರೂ.24,105.00 ಕೋಟಿಗಳನ್ನು ಗ್ರಾಮೀಣ ರಸ್ತೆಗಳ ಉದ್ದದ ಆಧಾರದ ಮೇಲೆ ಒದಗಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಮಾರ್ಚ್-2018ರ ಮಾಹೆಯ ಅಂತ್ಯಕ್ಕೆ ರೂ.47888.20 ಲಕ್ಷಗಳ ಅನುದಾನ ಬಿಡುಗಡೆ ಮಾಡಲಾಗಿದ್ದು, (ಪೂರಕ ಅಂದಾಜು ಸೇರಿ) ರೂ.47888.20 ಲಕ್ಷಗಳ ವೆಚ್ಚದಲ್ಲಿ 5006.75 ಕಿ.ಮೀ. ಉದ್ದದ ಗ್ರಾಮೀಣ ರಸ್ತೆಗಳನ್ನು ನಿರ್ವಹಣೆ ಮಾಡಲಾಗಿದೆ.

ಜಿಲ್ಲಾವಾರು ವಿವರಗಳನ್ನು **ಅನುಬಂಧ-18**ರಲ್ಲಿ ಲಗತ್ತಿಸಲಾಗಿದೆ.

5.1.5 ಕೆರೆ ಪುನರ್‌ಸ್ಥಿತಿ ಮತ್ತು ಪುನಶ್ಚೇತನ ಯೋಜನೆ: (4702-00-101-1-14-436)

2017-18ನೇ ಸಾಲಿನಲ್ಲಿ ಒಟ್ಟು ರೂ.4000.00 ಲಕ್ಷಗಳನ್ನು ಜಿಲ್ಲಾ ಪಂಚಾಯತ್ ಕೆರೆಗಳ ದುರಸ್ತಿ ಮತ್ತು ಪುನಶ್ಚೇತನಕ್ಕೆ ಒದಗಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಮಾರ್ಚ್-2018ರ ಮಾಹೆಯ ಅಂತ್ಯಕ್ಕೆ ರೂ.4000.00 ಲಕ್ಷಗಳ ಅನುದಾನ ಬಿಡುಗಡೆ ಮಾಡಲಾಗಿದ್ದು, ರೂ.3797.25 ಲಕ್ಷಗಳ ವೆಚ್ಚದಲ್ಲಿ 99 ಕೆರೆಗಳ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ.

ಜಿಲ್ಲಾವಾರು ವಿವರಗಳನ್ನು **ಅನುಬಂಧ-19**ರಲ್ಲಿ ಲಗತ್ತಿಸಲಾಗಿದೆ.

*****

3. ಸುವರ್ಣ ಗ್ರಾಮೋದಯ / ಗ್ರಾಮ ವಿಕಾಸ ಯೋಜನೆ / ಮುಖ್ಯ ಮಂತ್ರಿ ಗ್ರಾಮ ವಿಕಾಸ ಯೋಜನೆ

"ಹಂಗಿನ ಬದುಕಿನಿಂದ ಹಕ್ಕಿನ ಬದುಕಿನಡೆಗೆ"

ಗ್ರಾಮೀಣ ಕರ್ನಾಟಕದಲ್ಲಿ ಹಸನಾದ ಭರವಸೆದಾಯಕ ಗ್ರಾಮೀಣ ಬದುಕನ್ನು ಹಂಗಿನ ಬದುಕಿನಿಂದ ಹಕ್ಕಿನ ಬದುಕಿನಡೆಗೆ ಮಾಡುವಲ್ಲಿ ಸಮಗ್ರ ಕಾರ್ಯಕ್ರಮಗಳನ್ನು ಕಲ್ಪಿಸಿ, ರೂಪಿಸಿ ಅನುಷ್ಠಾನಗೊಳಿಸಲಾಗುತ್ತಿದೆ. ಕರ್ನಾಟಕದ ಪ್ರತಿಯೊಂದು ಹಳ್ಳಿಯನ್ನು ತ್ಯಾಜ್ಯ ಮುಕ್ತ, ವ್ಯಾಜ್ಯ ಮುಕ್ತ, ಋಣ ಮುಕ್ತ ಬಯಲು ಬಹಿರ್ದೆಸೆ ಮುಕ್ತ ಮತ್ತು ಭಯ ಮುಕ್ತ ರಾಜ್ಯವನ್ನಾಗಿ ಬದಲಾಯಿಸಿ ತನ್ಮೂಲಕ ಕರ್ನಾಟಕದ ನಾಗರೀಕರಿಗೆ ನಿರ್ದಿಷ್ಟ ಕಾಲಮಿತಿಯಲ್ಲಿ ವಿವಿಧ ಕಾರ್ಯಕ್ರಮಗಳ ಅನುಷ್ಠಾನವನ್ನು ಸುನಿಶ್ಚಿತಗೊಳಿಸಿದ ಪ್ರಥಮ ರಾಜ್ಯವೆಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ.

ಗ್ರಾಮೀಣ ಭಾಗದ ಜನತೆ ಗುಣಮಟ್ಟದ ಜೀವನ ನಡೆಸಲು ಸಹಾಯಕವಾಗುವಂತೆ ಅತ್ಯುತ್ತಮ ಸಾಮಾಜಿಕ ವ್ಯವಸ್ಥೆ ರೂಪಿಸಲು ಮತ್ತು ಭೌತಿಕ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಕ್ರಮಕೈಗೊಳ್ಳಲಾಗಿದೆ. ಗ್ರಾಮೀಣ ಕರ್ನಾಟಕದ ಪ್ರತಿಯೊಂದು ಮನೆಗೆ ಸುರಕ್ಷಿತ, ಸಮರ್ಪಕ ಮತ್ತು ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು, ವೈಯಕ್ತಿಕ ಮತ್ತು ಮನೆಗೊಂದು ಶೌಚಾಲಯ ನಿರ್ಮಿಸಿ ಉಪಯೋಗಿಸಲು, ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಹಾಗೂ ಸಾಮುದಾಯಿಕ ಶುಚಿ ವಾತಾವರಣ ರಕ್ಷಿಸಲು ಭರವಸೆದಾಯಕ ಕಾರ್ಯಕ್ರಮ ರೂಪಿಸಲಾಗಿದೆ.

ಗ್ರಾಮೀಣ ಕರ್ನಾಟಕದ ಬದುಕಿನಲ್ಲಿ ಹಾಸುಹೊಕ್ಕಾಗಿರುವ ಹಾಗೂ ಜೀವಾಳವೆನಿಸಿರುವ ದನ, ಕರು ಮತ್ತು ಇತರ ಪಶುಗಳಿಗೆ ವಾಸಿಸಲು ಸುರಕ್ಷಿತ ವ್ಯವಸ್ಥೆ ಇರಬೇಕೆಂಬ ಉದ್ದೇಶ ಸಕಾರಗೊಳಿಸಲು ಕುರಿ ಮತ್ತು ದನದ ದೊಡ್ಡಿಗಳ ನಿರ್ಮಾಣ ಕಾರ್ಯವನ್ನು ನರೇಗಾ ಅಡಿಯಲ್ಲಿ ಕೈಗೆತ್ತಿಕೊಂಡ ಮೊದಲ ರಾಜ್ಯ ಕರ್ನಾಟಕ. ಕೃಷಿ ಭೂಮಿಗೆ ಅಂದರೆ ನಮ್ಮ ಹೊಲಕ್ಕೆ/ಹಳ್ಳಿಗೆ ಹೋಗಲು ಮತ್ತು ಬರಲು ಸರ್ವಋತುಗಳ ಸಂಪರ್ಕ ವ್ಯವಸ್ಥೆಯನ್ನು ಕಲ್ಪಿಸಲು ಆದ್ಯತೆಯ ಕಾರ್ಯಕ್ರಮವನ್ನು ನಮ್ಮ ಹೊಲ ನಮ್ಮ ದಾರಿ ಯೋಜನೆಯನ್ವಯ ನರೇಗಾ ಅಡಿಯಲ್ಲಿ ಕೈಗೆತ್ತಿಕೊಳ್ಳಲಾಯಿತು. ರಸ್ತೆ ಸಂಪರ್ಕದ ಕೊರತೆ ಇರುವ ಗ್ರಾಮಗಳಿಗೆ ಗುಣಾತ್ಮಕ ರಸ್ತೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ.

ಸ್ವಚ್ಚ ಗ್ರಾಮ :
ರಾಜ್ಯದಲ್ಲಿ ಗ್ರಾಮಗಳ ಅಭಿವೃದ್ಧಿಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಹಿನ್ನೆಲೆಯಲ್ಲಿ 2000-01ರಲ್ಲಿ "ಸ್ವಚ್ಚ ಗ್ರಾಮ" ಯೋಜನೆಯನ್ನು ಜಾರಿಗೆ ತರಲಾಯಿತು. ಈ ಯೋಜನೆಯಡಿಯಲ್ಲಿ ಗ್ರಾಮೀಣ ಪ್ರದೇಶದ ಸಂಪೂರ್ಣ ನೈರ್ಮಲ್ಯೀಕರಣಕ್ಕಾಗಿ ಪಂಚಸೂತ್ರವನ್ನಾಧರಿಸಿ ಗ್ರಾಮದೊಳಗಿನ ರಸ್ತೆ, ಚರಂಡಿ ಶೌಚಾಲಯ, ಶಾಲಾ ಶೌಚಾಲಯ, ಅಸ್ತ್ರ ಒಲೆ ಹಾಗೂ ತಿಪ್ಪೆಗುಂಡಿಗಳನ್ನು ಸ್ಥಳಾಂತರಿಸುವ ಅಭಿವೃದ್ಧಿ ಕಾಮಗಾರಿಗಳನ್ನೊಳಗೊಂಡ ಸಮುದಾಯ ಸಹಭಾಗಿತ್ವದ ಯೋಜನೆಯನ್ನು (ಅಂದಾಜು ವೆಚ್ಚದ 10% ಮೊತ್ತವನ್ನು ಫಲಾನುಭವಿಗಳ ವಂತಿಗೆಯೊಂದಿಗೆ ಭರಿಸುವುದು) ಜಾರಿಗೆ ತರಲಾಗಿತ್ತು.

ಈ ಯೋಜನೆಯಡಿಯಲ್ಲಿ ಪ್ರತಿ ಗ್ರಾಮಕ್ಕೆ ರೂ.20.00 ಲಕ್ಷಗಳ ಅಂದಾಜಿನಲ್ಲಿ ಮೊದಲನೇ ಹಂತದಲ್ಲಿ 1300 ಗ್ರಾಮಗಳು, 2ನೇ ಹಂತದಲ್ಲಿ ಪ್ರತಿ ಗ್ರಾಮಕ್ಕೆ ರೂ.10.00 ಲಕ್ಷಗಳ ಅಂದಾಜಿನಲ್ಲಿ 1000 ಗ್ರಾಮಗಳು ಮತ್ತು 3ನೇ ಹಂತದಲ್ಲಿ ಪ್ರತಿ ಗ್ರಾಮಕ್ಕೆ ರೂ.10.00 ಲಕ್ಷಗಳ ಅಂದಾಜಿನಲ್ಲಿ 500 ಗ್ರಾಮಗಳು ಒಟ್ಟಾರೆ ಈ ಕಾರ್ಯಕ್ರಮದಡಿ 2800 ಗ್ರಾಮಗಳನ್ನು ಆಯ್ಕೆ ಮಾಡಿ ರೂ.360.00 ಕೋಟಿಗಳ ಅಂದಾಜು ಮೊತ್ತದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದು ಯೋಜನೆಯನ್ನು ಮುಕ್ತಾಯಗೊಳಿಸಲಾಗಿದೆ.

ಕುಗ್ರಾಮ-ಸುಗ್ರಾಮ :
ವಿಶಾಲ ಕರ್ನಾಟಕವು ರಚನೆಯಾದ ನಂತರ ಸುವರ್ಣ ಕರ್ನಾಟಕ ಆಚರಣೆಯ ಪ್ರಯುಕ್ತ ಹಮ್ಮಿಕೊಳ್ಳಲಾದ ಯೋಜನೆಗಳ ಪೈಕಿ "ಕುಗ್ರಾಮ-ಸುಗ್ರಾಮ" ಯೋಜನೆಯೂ ಒಂದು. ಈ ಯೋಜನೆಯಡಿ ರಾಜ್ಯದಲ್ಲಿ ಪ್ರತಿ ತಾಲ್ಲೂಕಿನ ಅತ್ಯಂತ ಹಿಂದುಳಿದ ಗ್ರಾಮವನ್ನು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಅಭಿವೃದ್ಧಿಗೊಳಿಸುವ ಉದ್ದೇಶವನ್ನು ಹೊಂದಲಾಗಿತ್ತು.

ಈ ಕಾರ್ಯಕ್ರಮದಡಿ 242 ಗ್ರಾಮಗಳನ್ನು ಆಯ್ಕೆ ಮಾಡಿ ಪ್ರತಿ ಗ್ರಾಮಕ್ಕೆ ರೂ.20.00 ಲಕ್ಷಗಳ ಅನುದಾನ ನಿಗಧಿಪಡಿಸಿ ರೂ.48.40 ಕೋಟಿಗಳ ಅಂದಾಜು ಮೊತ್ತದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಗಿದೆ.

ಸುವರ್ಣ ಗ್ರಾಮೋದಯ :

ರಾಜ್ಯವು ಸುವರ್ಣ ಮಹೋತ್ಸವದ ಆಚರಣೆಯ ಸುಸಂದರ್ಭದ ಮುಂದುವರೆದ ನೆನಪಿಗಾಗಿ ಗ್ರಾಮಗಳನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರವು ಹಿಂದಿನ ಯೋಜನೆಗಳನ್ನು ಪರಿಷ್ಕರಿಸಿ "ಸುವರ್ಣ ಗ್ರಾಮೋದಯ ಯೋಜನೆ"ಯನ್ನು 2006-07ನೇ ಸಾಲಿನಲ್ಲಿ ಆರಂಭಿಸಲಾಗಿತ್ತು. ಈ ಯೋಜನೆಯ ಅನುಷ್ಠಾನಕ್ಕಾಗಿ ಗ್ರಾಮದ ಪ್ರತಿ ವ್ಯಕ್ತಿಗೆ ರೂ.2500/- ತಲಾನುದಾನದಂತೆ 4000 ಜನಸಂಖ್ಯೆಯುಳ್ಳ ಒಂದು ಗ್ರಾಮಕ್ಕೆ ಗರಿಷ್ಠ ರೂ.1.00 ಕೋಟಿಯಂತೆ ಹಾಗೂ ಜನಸಂಖ್ಯೆಯು ಕಡಿಮೆ ಇದ್ದಾಗ ಅದಕ್ಕೆ ತಕ್ಕಂತೆ ಅನುದಾನವನ್ನು ನಿಗದಿಪಡಿಸಿದೆ. ಸುವರ್ಣ ಗ್ರಾಮೋದಯ ಯೋಜನೆಯ 5 ಹಂತಗಳಲ್ಲಿ ಬಹುತೇಕ ಗ್ರಾಮಗಳಲ್ಲಿ ಕಾಮಗಾರಿಗಳು ಮುಕ್ತಾಯಗೊಂಡು, ಪ್ರಸಕ್ತ ಸಾಲಿನಲ್ಲಿ ಯೋಜನೆಯನ್ನು ಮುಕ್ತಾಯಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. 2017-18ನೇ ಸಾಲಿನಲ್ಲಿ ಸಾಧಿಸಿದ ಪ್ರಗತಿ **ಅನುಬಂಧ-20ರಲ್ಲಿ** ನೀಡಲಾಗಿದೆ.

ಗ್ರಾಮವಿಕಾಸ ಯೋಜನೆ

ಗ್ರಾಮಗಳ ಅಭಿವೃದ್ಧಿಗಾಗಿ ಬೇಡಿಕೆಯನ್ನಾಧರಿಸಿ 1 ಗ್ರಾಮಕ್ಕೆ ರೂ.75.00 ಲಕ್ಷಗಳನ್ನು ನೀಡಿ 1000 ಗ್ರಾಮಗಳನ್ನು ರೂ.750.00 ಕೋಟಿಗಳ ಅನುದಾನದಲ್ಲಿ ಅಭಿವೃದ್ಧಿ ಪಡಿಸುವ ಗ್ರಾಮ ವಿಕಾಸ ಯೋಜನೆಯನ್ನು 2014-15ನೇ ಸಾಲಿನ ಆಯವ್ಯಯದಲ್ಲಿ ಘೋಷಣೆ ಮಾಡಲಾಗಿತ್ತು.

ರಾಜ್ಯದ 189 ಗ್ರಾಮೀಣ ಮತ ಕ್ಷೇತ್ರಗಳ ವ್ಯಾಪ್ತಿಯಲ್ಲಿ 939 ಗ್ರಾಮಗಳನ್ನು ಆಯ್ಕೆ ಮಾಡಿ ಇದುವರೆಗೆ ರೂ.678.85 ಕೋಟಿಗಳನ್ನು ಬಿಡುಗಡೆ ಮಾಡಿದ್ದು, ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿರುತ್ತವೆ. ಯೋಜನೆಯ ಬಹುತೇಕ ಗ್ರಾಮಗಳಲ್ಲಿ ಕಾಮಗಾರಿಗಳು ಮುಕ್ತಾಯಗೊಂಡು ಪ್ರಸಕ್ತ ಸಾಲಿನಲ್ಲಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. 2017-18ನೇ ಸಾಲಿನ ಮಾರ್ಚ್ ಅಂತ್ಯಕ್ಕೆ ರೂ.92.25ಕೋಟಿಗಳನ್ನು ಬಿಡುಗಡೆ ಮಾಡಿ ವೆಚ್ಚ ಮಾಡಲಾಗಿದೆ. ವಿವರಗಳನ್ನು **ಅನುಬಂಧ-21ರಲ್ಲಿ** ನೀಡಲಾಗಿದೆ.

ಹಿಂದಿನ ಸಾಲುಗಳಲ್ಲಿ ಆರಂಭಿಸಿದ ಸುವರ್ಣ ಗ್ರಾಮೋದಯ ಯೋಜನೆಯಡಿ ಆಯ್ಕೆಯಾಗಿದ್ದ ಗ್ರಾಮಗಳಲ್ಲಿ ಬಹುತೇಕ ಕಾಮಗಾರಿಗಳು ಅಪೂರ್ಣಗೊಂಡದವು. ಆದ್ದರಿಂದ, 2393 ಗ್ರಾಮಗಳಲ್ಲಿ ಅಪೂರ್ಣಗೊಂಡಿದ್ದ ಸುವರ್ಣ ಗ್ರಾಮೋದಯ ಯೋಜನೆಯ ಕಾಮಗಾರಿಗಳನ್ನು 2013-14ನೇ ಸಾಲಿನಿಂದ ಮುಂದುವರೆಸಿ ಅಭಿವೃದ್ಧಿ ಪಡಿಸಲಾಗಿರುತ್ತದೆ.

ವರ್ಷ	ಸುವರ್ಣ ಗ್ರಾಮೋದಯ ಯೋಜನೆಯ ಕಾಮಗಾರಿಗಳ ವಿವರ
2013-14 ರಿಂದ 2017-18 (ಮಾರ್ಚ್ – 2018ರ ಅಂತ್ಯಕ್ಕೆ)	• 4ನೇ ಮತ್ತು 5ನೇ ಹಂತದಡಿ ಆಯ್ಕೆಯಾದ ಗ್ರಾಮಗಳ ಸಂಖ್ಯೆ: 200 + 2193 • ಬೇಕಾಗಿದ್ದ ಅನುದಾನ ರೂ.1161.22ಕೋಟಿ • ಬಿಡುಗಡೆ : ರೂ.1066.41 + ರೂ.176.02 (ಆ.ಶಿ.) • ವೆಚ್ಚ: ರೂ.1242.43ಕೋಟಿ • ಕಾಮಗಾರಿಗಳು ಪೂರ್ಣಗೊಂಡ ಗ್ರಾಮಗಳ ಸಂಖ್ಯೆ: 2000

ವರ್ಷ	ಗ್ರಾಮವಿಕಾಸ ಯೋಜನೆಯ ಕಾಮಗಾರಿಗಳ ವಿವರ

2015-16 ರಿಂದ 2017-18 (ಮಾರ್ಚ್ – 2018ರ ಅಂತ್ಯಕ್ಕೆ)	• ಗ್ರಾಮವಿಕಾಸ ಯೋಜನೆಯಡಿ ಆಯ್ಕೆಯಾದ ಗ್ರಾಮಗಳ ಸಂಖ್ಯೆ: 939 • ಅನುದಾನ ಹಂಚಿಕೆ: ರೂ.750.00ಕೋಟಿ • ಬಿಡುಗಡೆ : ರೂ.678.85ಕೋಟಿ • ವೆಚ್ಚ: ರೂ.678.85ಕೋಟಿ (TNMC ವೆಚ್ಚ) • ಕಾಮಗಾರಿಗಳು ಪ್ರಗತಿಯಲ್ಲಿವೆ.

ಮುಖ್ಯಮಂತ್ರಿ ಗ್ರಾಮವಿಕಾಸ ಯೋಜನೆ

ಮಾನ್ಯ ಮುಖ್ಯ ಮಂತ್ರಿಗಳು 2017-18ರ ಅಯವ್ಯಯದಲ್ಲಿ ಘೋಷಣೆ ಮಾಡಿದಂತೆ **ಮುಖ್ಯ ಮಂತ್ರಿ ಗ್ರಾಮ ವಿಕಾಸ ಯೋಜನೆಯ**ನ್ನು ಪ್ರತಿ ಗ್ರಾಮಕ್ಕೆ ರೂ. 1.00 ಕೋಟಿಯಂತೆ ಒಟ್ಟು ರೂ.1000.00 ಕೋಟಿಗಳ ಅನುದಾನದಲ್ಲಿ 1000 ಗ್ರಾಮಗಳನ್ನು 2 ವರ್ಷಗಳ ಕಾಲಾವಧಿಯಲ್ಲಿ ಪೂರ್ಣಗೊಳಿಸಲು ರಾಜ್ಯಾದ್ಯಂತ ಯೋಜನೆಯನ್ನು 2017-18ನೇ ಸಾಲಿನಿಂದ ಜಾರಿಗೆ ತರಲು ಕ್ರಮ ವಹಿಸಲಾಗಿದೆ.

ಮುಖ್ಯ ಮಂತ್ರಿ ಗ್ರಾಮ ವಿಕಾಸ ಯೋಜನೆಯಡಿ 189 ಗ್ರಾಮೀಣ ವಿಧಾನಸಭಾ ಕ್ಷೇತ್ರದ ಸದಸ್ಯರುಗಳು ಮತ್ತು ರಾಜ್ಯದ ವಿಧಾನಪರಿಷತ್ ಸದಸ್ಯರು ಗ್ರಾಮಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಯೋಜನೆಯನ್ನು 2017-18 ನೇ ಸಾಲಿನಿಂದ ರಾಜ್ಯಾದ್ಯಂತ ಜಾರಿಗೊಳಿಸಿ 2 ವರ್ಷಗಳ ಕಾಲಾವಧಿಯಲ್ಲಿ ಪೂರ್ಣಗೊಳಿಸಲು ಸಮಗ್ರವಾದ ಯೋಜನೆಯ ಮಾರ್ಗಸೂಚಿ ಪುಸ್ತಕವನ್ನು ಹೊರತರಲಾಗಿದೆ.

ಅದರಂತೆ ಇದುವರೆಗೂ ವಿಧಾನ ಸಭಾ ಸದಸ್ಯರು ಹಾಗೂ ವಿಧಾನ ಪರಿಷತ್ ಸದಸ್ಯರು ಶಿಫಾರಸ್ಸು ಮಾಡಿದ ಗ್ರಾಮಗಳ ಆಯ್ಕೆ ಪಟ್ಟಿಗೆ 877 ಗ್ರಾಮಗಳಿಗೆ ಅನುಮೋದನೆ ನೀಡಲಾಗಿದೆ. 2017-18ನೇ ಸಾಲಿನಲ್ಲಿ ಯೋಜನೆಗೆ ರೂ.300.00 ಕೋಟಿಗಳನ್ನು ನಿಗಧಿಪಡಿಸಿದ್ದು, ಮಾರ್ಚ್-18 ರ ಅಂತ್ಯಕ್ಕೆ ರೂ.300.00 ಕೋಟಿಗಳನ್ನು ಜಿಲ್ಲಾವಾರು ಬಿಡುಗಡೆ ಮಾಡಲಾಗಿದ್ದು, ಮಾರ್ಚ್-2018 ರ ಅಂತ್ಯಕ್ಕೆ ರೂ.300.00 ಕೋಟಿಗಳನ್ನು ವೆಚ್ಚ ಮಾಡಲಾಗಿದೆ. ವಿವರಗಳನ್ನು **ಅನುಬಂಧ – 22**ರಲ್ಲಿ ನೀಡಲಾಗಿದೆ.

2017-18ನೇ ಸಾಲಿನ ಮಾರ್ಚ್-18ಕ್ಕೆ ಸಾಧಿಸಿದ ಪ್ರಗತಿಯ ವಿವರ

(ರೂ.ಕೋಟಿಗಳಲ್ಲಿ)

ಕ್ರ. ಸಂ.	ಯೋಜನೆ	ನಿಗಧಿಪಡಿಸಿದ ಅನುದಾನ	ಬಿಡುಗಡೆಯಾದ ಅನುದಾನ	ವೆಚ್ಚ
1	ಸುವರ್ಣ ಗ್ರಾಮೋದಯ	120.75	132.29	132.29
2	ಗ್ರಾಮವಿಕಾಸ	92.25	92.25	92.25
3	ಮುಖ್ಯಮಂತ್ರಿ ಗ್ರಾಮವಿಕಾಸ	300.00	300.00	300.00
ಒಟ್ಟು		513.00	524.54	524.54

*****

4. ಗ್ರಾಮ ಸ್ವರಾಜ್–ಕರ್ನಾಟಕ ಪಂಚಾಯತಿ ಸಬಲೀಕರಣ ಎರಡನೇ ಹಂತದ

ವಿಶ್ವಬ್ಯಾಂಕ್ ಆರ್ಥಿಕ ನೆರವಿನ ಯೋಜನೆ

ವಿಶ್ವ ಬ್ಯಾಂಕ್ ನೆರವಿನ–ಗ್ರಾಮ ಸ್ವರಾಜ್ ಯೋಜನೆ–ಕರ್ನಾಟಕ ಪಂಚಾಯತ್ ಸಬಲೀಕರಣ ಯೋಜನೆಯು ರೂ.600 ಕೋಟಿಗಳ ಮೊತ್ತದಲ್ಲಿ 2006–07 ರಿಂದ 2013–14ನೇ ಸಾಲಿನವರಗೆ ಅನುಷ್ಠಾನಗೊಳಿಸಲಾಗಿದೆ. ಈ ಯೋಜನೆಯ ಮುಖ್ಯ ಉದ್ದೇಶವು ಅತ್ಯಂತ ಹಿಂದುಳಿದ 39 ತಾಲ್ಲೂಕುಗಳ ಜನರ ಸ್ಥಿತಿಯನ್ನು ಸುಧಾರಿಸಲು ಅವಕಾಶವನ್ನು ಕಲ್ಪಿಸುವುದು. ವಿಶೇಷವಾಗಿ ಗ್ರಾಮೀಣ ಜನರು ನಿರ್ಧರಿಸುವ ಅದ್ಯತೆಗಳಿಗುಣವಾಗಿ ಅಗತ್ಯ ಸೇವೆಗಳನ್ನು ಒದಗಿಸುವುದು. ಇದಲ್ಲದೆ ಪಂಚಾಯತ್ ರಾಜ್ ಸಂಸ್ಥೆಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಅಗತ್ಯವಿರುವ ಸಾಮರ್ಥ್ಯ ಸೃಜಿಸುವ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗಿರುತ್ತದೆ.

ಮುಂದುವರೆದು, ವಿಶ್ವ ಬ್ಯಾಂಕ್ ನೆರವಿನ ಗ್ರಾಮ ಸ್ವರಾಜ್ ಯೋಜನೆ 2ನೇ ಹಂತ ಒಟ್ಟು ರೂ.2000.00 ಕೋಟಿಗಳಲ್ಲಿ ಪ್ರಾರಂಭಿಸಲು ನಿರ್ಧರಿಸಲಾಗಿದೆ. ಪೂರ್ವಭಾವಿ ಸಿದ್ದತಾ ಕಾರ್ಯಕ್ರಮಗಳು ಚಾಲನೆಯಲ್ಲಿದ್ದು, ಯೋಜನೆಗೆ ಅಗತ್ಯವಾದ ಕಾರ್ಯಚರಣೆ ಕೈಪಿಡಿ, ಸಾಮಾಜಿಕ ಹಾಗೂ ಪರಿಸರ ರಕ್ಷಣೆ ಅಗತ್ಯವಾದ ಅಧ್ಯಯನಗಳನ್ನು ಪೂರ್ಣಗೊಳಿಸಿ ಭಾರತ ಸರ್ಕಾರ ಹಾಗೂ ವಿಶ್ವ ಬ್ಯಾಂಕ್‌ನೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲು ಕ್ರಮ ವಹಿಸಿದೆ.

ವಿಕೇಂದ್ರೀಕರಣ ವಿಶ್ಲೇಷಣಾ ಕೋಶ

ವಿಕೇಂದ್ರೀಕರಣ ವಿಶ್ಲೇಷಣಾ ಕೋಶವು ಪಂಚಾಯತ್ ರಾಜ್ ಸಂಸ್ಥೆಗಳಿಗಾಗಿ ಸಂಶೋಧನಾ ಕೋಶವಾಗಿ ಮೊದಲನೇ ಹಂತದ ಗ್ರಾಮ ಸ್ವರಾಜ್ ಯೋಜನೆಯಡಿ ಆರ್ಥಿಕ ಇಲಾಖೆಯಲ್ಲಿ ದಿನಾಂಕ 30–09–2005 ರ ರಾಜ್ಯ ಸಚಿವ ಸಂಪುಟದ ಅನುಮೋದನೆಯಂತೆ ಸ್ಥಾಪಿಸಲಾಗಿತ್ತು. ಪ್ರಸ್ತುತ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಎಲ್ಲಾ ಕಾರ್ಯಚಟಿವಟಿಕೆಗಳಿಗೆ ಅನುಕೂಲವಾಗುವಂತೆ ಪಂಚಾಯತ್ ರಾಜ್ ಸಂಸ್ಥೆಗಳ ಹಣಕಾಸಿನ ಹರಿವಿನ ಉಸ್ತುವಾರಿ, ಸ್ವಂತ ಸಂಪನ್ಮೂಲ ಅದಾಯ ಹೆಚ್ಚಳವನ್ನು ಅಂದಾಜಿಸುವುದು, ಸೇವೆಗಳನ್ನು ಒದಗಿಸುವುದು, ಅಧ್ಯಯನಗಳನ್ನು ಕೈಗೊಳ್ಳುವುದು ಮತ್ತು ಅನುದಾನ ಹಂಚಿಕೆಯ ಸೂತ್ರಗಳನ್ನು ವಿನ್ಯಾಸಗೊಳಿಸುವುದು ಸೇರಿದಂತೆ ಕಾರ್ಯ ನೀತಿ ವಿಶ್ಲೇಷಣೆ, ವಿವಿಧ ನಿರ್ಬಂದಿ ಮತ್ತು ಮುಕ್ತ ಅನುದಾನದ ಸಾಮರ್ಥ್ಯ, ಪಂಚಾಯಿತಿಗೆ ಸಂಬಂಧಪಟ್ಟ ಹಣಕಾಸು ವಿಷಯಗಳ ಬಗ್ಗೆ ರಾಜ್ಯಕ್ಕೆ ಸಲಹೆ ಮತ್ತು ಇವುಗಳ ಚಾಲನೆಯಲ್ಲಿದ್ದಾಗ ರಾಜ್ಯದ ಹಣಕಾಸು ಅಯೋಗಕ್ಕೆ ಬೆಂಬಲ ನೀಡುವುದು ಇತ್ಯಾದಿಗಳ ಚಟುವಟಿಕೆಗಳ ಉಸ್ತುವಾರಿಯನ್ನು ಕೈಗೊಳ್ಳುತ್ತಿದೆ ಹಾಗೂ ಕರ್ನಾಟಕ ಪಂಚಾಯತ್ ರಾಜ್ ಸಂಸ್ಥೆಗಳ ಪರಿಸರ, ಹಿಂದುಳಿವಿಕೆ, ಹಣಕಾಸು ವಿಶ್ಲೇಷಣೆಗೆ ಸಂಬಂಧಿಸಿದಂತೆ ವಿವಿಧ ವರದಿ ಗಳನ್ನು ಈ ಕೋಶವು ಹೊರತರುತ್ತದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಎಲ್ಲಾ ಕಾರ್ಯಚಟುವಟಿಕೆಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸಲು ಸದರಿ ಕೋಶಕ್ಕೆ ಪ್ರಸ್ತುತ ಪಿ.ಎಂ.ಐ ನಿರ್ದೇಶಕರು (ಪ್ರಭಾರ) ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಮತ್ತು ಇವರಿಗೆ ಸಹಾಯಕರಾಗಿ ಮಾಹಿತಿ ಕ್ರೋಡಿಕರಿಸುವ ಮತ್ತು ಯೋಜನಾ ಫಲಿತಾಂಶಗಳಿಗೆ ಜವಾಬ್ದಾರರಾಗುವ ಒಬ್ಬ ಸಂಶೋಧನಾದಿಕಾರಿ ಕಾರ್ಯನಿರ್ವಹಿಸುತ್ತಿದ್ದಾರೆ.

ಸದರಿ ಕೋಶವು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಎಲ್ಲಾ ಕಾರ್ಯಚಟುವಟಿಕೆಗಳಿಗೆ ಅನುಕೂಲವಾಗುವುಂತೆ ಕಾರ್ಯನಿರ್ವಹಿಸುವುದು, ಅದರಂತೆ ಕೋಶವು ಸಾಧಿಸಿದ ಪ್ರಗತಿ ವಿವರ ಕೆಳಗಿನಂತಿದೆ.

1. ವಿಕೇಂದ್ರೀಕರಣ ವಿಶ್ಲೇಷಣಾ ಕೋಶದಿಂದ ಯೋಜನೆಗಳ ಪರಿಕಲ್ಪನಾ ಟಿಪ್ಪಣಿ, ಸಂಶೋಧನಾ ಅಧ್ಯಯನಗಳನ್ನು ಕೈಗೊಳ್ಳುವುದು, ಕರಾರು ವಿಷಯಗಳ ನಿರ್ವಹಣೆ, ಕಾರ್ಯಾಚರಣೆ ಕೈಪಿಡಿಗಳನ್ನು ತಯಾರಿಸುವುದು.
2. ನಮ್ಮ ಗ್ರಾಮ ನಮ್ಮ ಯೋಜನೆಗೆ ಅವಶ್ಯವಿರುವ ಗ್ರಾಮ ಪಂಚಾಯಿತಿಗಳ ಸಂಪನ್ಮೂಲ ಗುಚ್ಚವನ್ನು ತಯಾರಿಸುವುದು.
3. 4ನೇ ರಾಜ್ಯ ಹಣಕಾಸು ಹಾಗೂ 15 ನೇ ಕೇಂದ್ರ ಹಣಕಾಸು ಅಯೋಗಕ್ಕೆ ಪಂಚಾಯತ್ ರಾಜ್ ಸಂಸ್ಥೆಗಳ ಹಣಕಾಸು ಮಾಹಿತಿ, ಆಯೋಗ ವಿಕೇಂದ್ರೀಕರಣಕ್ಕೆ ಸಂಬಂಧಿಸದ ಪ್ರಶ್ನಾವಳಿಗೆ ಉತ್ತರ ಹಾಗೂ ಇತರೆ ಅಗತ್ಯ ಮಾಹಿತಿಗಳನ್ನು ಒದಗಿಸಲಾಗಿದೆ.

4. ಪಂಚಾಯತ್ ಮಂತ್ರಾಲಯವು 2017–18 ಸಾಲಿನಲ್ಲಿ ಪಂಚಾಯತ್ ಸಶಕ್ತೀಕರಣ ಪುರಸ್ಕಾರ ಮತ್ತು ಕೇಂದ್ರ ಸರ್ಕಾರವು ರಾಜ್ಯಗಳಿಗೆ ವಿಕೇಂದ್ರೀಕರಣ ಸೂಚ್ಯಂಕದಡಿ ನೀಡುವ ಅಗ್ರಮಾನ್ಯ ಪುರಸ್ಕಾರ ಪಡೆಯಲು ಮಾಹಿತಿಗಳನ್ನು ಒದಗಿಸುವುದು.
5. ಕೇಂದ್ರ ಸರ್ಕಾರದ ಮಿಷನ್ ಅಂತ್ಯೋದಯ ಯೋಜನೆಯಡಿಯಲ್ಲಿ ಗುರುತಿಸಿರುವ 1126 ಬಡತನ ಮುಕ್ತ ಗ್ರಾಮ ಪಂಚಾಯಿತಿಗಳ ಮಾಹಿತಿ ಕ್ರೋಢೀಕರಣ ಹಾಗೂ ಅದನ್ನು ಅನುಷ್ಠಾನಗೊಳಿಸುವ ಸಲುವಾಗಿ ಸಹಾಯ ಮಾಡುವ ಜವಾಬ್ದಾರಿಯನ್ನು ವಹಿಸಲಾಗಿದೆ.
6. ಎನ್.ಐ.ಆರ್.ಡಿ & ಪಿ.ಆರ್, ಹೈದರಾಬಾದ್ ಸಂಸ್ಥೆಯು ಹೊರತರುವ ಪಂಚಾಯತ್ ರಾಜ್ ಕೈಪಿಡಿಗೆ ಮಾಹಿತಿಯನ್ನು ಒದಗಿಸುವುದು.

*****

5. ಕರ್ನಾಟಕ ಪಂಚಾಯತ್ ರಾಜ್ ವ್ಯವಸ್ಥೆ

5.1 ಗ್ರಾಮ ಪಂಚಾಯತಿ ವಿಭಾಗ

ಗ್ರಾಮ ಪಂಚಾಯತ್ ಶಾಖೆಯ ಆಡಳಿತಾತ್ಮಕ ಸ್ವರೂಪ :

ನಿರ್ದೇಶಕರು (ಪಂ.ರಾಜ್-I)

↓

ಅಧೀನ ಕಾರ್ಯದರ್ಶಿ(ಗ್ರಾ.ಪಂ)

↓

ಪೀಠಾಧಿಕಾರಿ

↓

ಹಿರಿಯ ಸಹಾಯಕ/ಸಹಾಯಕ

↓

ಕಿರಿಯ ಸಹಾಯಕ

↓

ಬೆರಳಚ್ಚುಗಾರರು

↓

ವಾಹನ ಚಾಲಕರು

↓

ದಲಾಯತ್

5.1.1 ಶಾಸನಬದ್ಧ ಅನುದಾನ :

- ಗ್ರಾಮ ಪಂಚಾಯಿತಿಗಳು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ಹಾಗೂ ಜನರಿಗೆ ಸೇವೆ ಒದಗಿಸಲು ಅನುಕೂಲವಾಗುವಂತೆ 2017-18ನೇ ಸಾಲಿನಲ್ಲಿ ಲೆಕ್ಕ ಶೀರ್ಷಿಕೆ 2515-00-198-1-07 (ಯೋಜನೆ) ರಡಿ ಪ್ರತಿ ಗ್ರಾಮ ಪಂಚಾಯಿತಿಗೆ ಕನಿಷ್ಠ ರೂ.10.00 ಲಕ್ಷದಂತೆ 10,000ಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ಗ್ರಾಮ ಪಂಚಾಯಿತಿಗಳಿಗೆ ಪ್ರತಿ 1,000 ಜನಸಂಖ್ಯೆಗೆ ರೂ.1.00 ಲಕ್ಷದಂತೆ ಶಾಸನಬದ್ಧ ಅನುದಾನ ನೀಡಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ಈ ಬಾಬ್ತಿಗೆ ರೂ.639.29 ಕೋಟಿಗಳನ್ನು ಮೀಸಲಿರಿಸಿದ್ದು ನಾಲ್ಕು ತ್ರೈಮಾಸಿಕ ಕಂತುಗಳಲ್ಲಿ ರೂ.639.12 ಕೋಟಿಗಳನ್ನು 6024 ಗ್ರಾಮ ಪಂಚಾಯಿತಿಗಳಿಗೆ ಬಿಡುಗಡೆಗೊಳಿಸಲಾಗಿದೆ.

5.1.2 ಗಾಂಧಿ ಗ್ರಾಮ ಪುರಸ್ಕಾರ

- ಗ್ರಾಮ ಪಂಚಾಯಿತಿಗಳು ಸ್ಥಳೀಯ ಮಟ್ಟದಲ್ಲಿ ಸ್ವಯಂ ಆಡಳಿತ ಸಂಸ್ಥೆಗಳಾಗಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕೆಂಬ ಆಶಯವನ್ನು ಜಾರಿಗೊಳಿಸಿದ ಪಂಚಾಯಿತಿಗಳನ್ನು ಪ್ರೋತ್ಸಾಹಿಸಲು 2013-14ನೇ ಸಾಲಿನಿಂದ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿ ಸ್ಥಾಪಿಸಲಾಗಿದೆ. ಈ ಯೋಜನೆಯಡಿ ಪ್ರತಿ ತಾಲ್ಲೂಕಿನಲ್ಲಿ ಉತ್ತಮ ಸಾಧನೆ ಮಾಡಿರುವ ಒಂದು ಗ್ರಾಮ ಪಂಚಾಯತಿಯನ್ನು ಗುರುತಿಸಿ ತಲಾ 5.00 ಲಕ್ಷ ರೂಗಳ ನಗದು ಬಹುಮಾನ ನೀಡಲಾಗುವುದು. 2016-17ನೇ ಸಾಲಿನಲ್ಲಿ ಪ್ರಶಸ್ತಿ ಪಡೆದ 176 ಗ್ರಾಮ ಪಂಚಾಯತಿಗಳಿಗೆ ರಾಜ್ಯ ಮಟ್ಟದಲ್ಲಿ ಕಾರ್ಯಕ್ರಮ ಏರ್ಪಡಿಸಿ ಮಾನ್ಯ ಮುಖ್ಯ ಮಂತ್ರಿಗಳಿಂದ ಗಾಂಧಿ ಗ್ರಾಮ ಪುರಸ್ಕಾರ ವಿತರಿಸಲಾಗಿದೆ.

5.1.3 ಹಳ್ಳಿ ಸಂತೆ

- ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೃಷಿಕರು ತಮ್ಮ ಕೃಷಿ ಉತ್ಪನ್ನಗಳನ್ನು ಸ್ಥಳೀಯವಾಗಿ ಮಾರಾಟ ಮಾಡಲು ಹಾಗೂ ಗ್ರಾಮ ವಾಸಿಗಳು ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ನಿತ್ಯೋಪಯೋಗಿ ತರಕಾರಿ ಮತ್ತಿತರ ಸಾಮಗ್ರಿಗಳನ್ನು ಖರೀದಿಸಲು ಅನುವಾಗುವಂತೆ ಹಳ್ಳಿ ಸಂತೆ ವ್ಯವಸ್ಥೆ ಜಾರಿಗೆ ತರಲಾಗಿದೆ. ಈ ಯೋಜನೆಯಡಿ ಗ್ರಾಮಾಂತರ ಪ್ರದೇಶಗಳಲ್ಲಿ ನಡೆಯುವ ಸಂತೆಗಳಿಗೆ ಸುಸಜ್ಜಿತ ಮಾರುಕಟ್ಟೆ ಪ್ರಾಂಗಣವನ್ನು ರೂ.35.71ಲಕ್ಷ ಅಂದಾಜಿನಲ್ಲಿ ನಿರ್ಮಿಸಲಾಗುವುದು. 2017-18ನೇ

ಸಾಲಿನಲ್ಲಿ 55 ಸ್ಥಳಗಳಲ್ಲಿ ಈ ಯೋಜನೆ ಕೈಗೊಳ್ಳಲಾಗಿದೆ. ಪ್ರಸಕ್ತ ಸಾಲಿನಲ್ಲಿ ಈ ಯೋಜನೆಗೆ ರೂ.12.50 ಕೋಟಿಗಳನ್ನು ಮೀಸಲಿರಿಸಿದ್ದು ರೂ.12.50+5.00 ಕೋಟಿಗಳನ್ನು ಬಿಡುಗಡೆಗೊಳಿಸಲಾಗಿದೆ.

5.1.4 ಹೊಸದಾಗಿ ರಚಿಸಲಾದ 462 ಗ್ರಾಮ ಪಂಚಾಯಿತಿಗಳ ಮೂಲ ಸೌಕರ್ಯ

- ಗ್ರಾಮ ಪಂಚಾಯಿತಿ ಆಡಳಿತವನ್ನು ಪರಿಣಾಮಕಾರಿಗೊಳಿಸಲು ದೊಡ್ಡದಾಗಿದ್ದ ಗ್ರಾಮ ಪಂಚಾಯಿತಿಗಳನ್ನು ಪುರ್ನವಿಂಗಡಿಸಿ ಹೊಸದಾಗಿ 462 ಗ್ರಾಮ ಪಂಚಾಯಿತಿಗಳನ್ನು ರಚಿಸಲಾಗಿದೆ. ಈ ಗ್ರಾಮ ಪಂಚಾಯಿತಿಗಳಿಗೆ ಕಂಪ್ಯೂಟರ್, ಪೀಠೋಪಕರಣ ಮುಂತಾದ ಮೂಲ ಸೌಕರ್ಯಗಳೊಡನೆ ಹೊಸ ಕಟ್ಟಡಗಳನ್ನು ನಿರ್ಮಿಸಲು 40.00 ಲಕ್ಷ ರೂ ಅಂದಾಜು ವೆಚ್ಚದಲ್ಲಿ ಯೋಜನೆ ರೂಪಿಸಿ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ನಿರ್ಮಾಣ ಕಾರ್ಯ ಕೈಗೊಳ್ಳಲಾಗಿದೆ. ಪ್ರಸಕ್ತ ಸಾಲಿನಲ್ಲಿ ಈ ಬಾಬ್ತಿಗೆ ರೂ.20.00 ಕೋಟಿಗಳನ್ನು ಮೀಸಲಿರಿಸಿದ್ದು ರೂ.19.96 ಕೋಟಿಗಳನ್ನು ಬಿಡುಗಡೆಗೊಳಿಸಲಾಗಿದೆ.

5.2 ಜಿಲ್ಲಾ ಪಂಚಾಯತ್ ವಿಭಾಗ

ಜಿಲ್ಲಾ ಪಂಚಾಯತ್ ಶಾಖೆಯ ಆಡಳಿತಾತ್ಮಕ ಸ್ವರೂಪ :

ನಿರ್ದೇಶಕರು (ಪಂ.ರಾಜ್-II)

↓

ಅಧೀನ ಕಾರ್ಯದರ್ಶಿ(ಜಿ.ಪಂ)

↓

ಶಾಖಾಧಿಕಾರಿ

↓

ಹಿರಿಯ ಸಹಾಯಕ/ಸಹಾಯಕ

↓

ಶೀಘ್ರಲಿಪಿಗಾರ

↓

ಕಿರಿಯ ಸಹಾಯಕ

↓

ಬೆರಳಚ್ಚುಗಾರರು

↓

ವಾಹನ ಚಾಲಕರು

↓

ದಲಾಯತ್

5.2.1 ಪಂಚಾಯತ್ ರಾಜ್ ಚುನಾವಣೆ ಹಾಗೂ ಸದಸ್ಯರುಗಳು:-

ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ, 1993 ದಿನಾಂಕ:10-05-1993 ರಿಂದ ಜಾರಿಗೆ ಬಂದಿದ್ದು, ಅದರಂತೆ ರಾಜ್ಯದಲ್ಲಿ 3 ಹಂತದ ಪಂಚಾಯತ್ ರಾಜ್ ಸಂಸ್ಥೆಗಳಾದ ಜಿಲ್ಲಾ, ತಾಲ್ಲೂಕು ಮತ್ತು ಗ್ರಾಮ ಪಂಚಾಯತಿಗಳು ಕಾರ್ಯನಿರ್ವಹಿಸುತ್ತಿವೆ. ರಾಜ್ಯದಲ್ಲಿ ಈಗ ಒಟ್ಟು 6,024 ಗ್ರಾಮ ಪಂಚಾಯತಿಗಳು. 176 ತಾಲ್ಲೂಕು ಪಂಚಾಯತಿಗಳು ಮತ್ತು 30 ಜಿಲ್ಲಾ ಪಂಚಾಯತಿಗಳು ಅಸ್ತಿತ್ವದಲ್ಲಿವೆ. ಪಂಚಾಯತ್ ರಾಜ್ ಸಂಸ್ಥೆಗಳಿಗೆ ಪ್ರತಿ 5 ವರ್ಷಗಳಿಗೆ ಸಾರ್ವತ್ರಿಕ ಚುನಾವಣೆ ನಡೆಸುವ ಮೂಲಕ ಪಂಚಾಯತಿಗಳ ಸದಸ್ಯರುಗಳನ್ನು ನೇರವಾಗಿ ಚುನಾಯಿಸಲಾಗುತ್ತದೆ. ಪ್ರಸ್ತುತ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತಿಗಳಿಗೆ ಫೆಬ್ರವರಿ-2016 ರಲ್ಲಿ ಹಾಗೂ ಗ್ರಾಮ ಪಂಚಾಯತಿಗಳಿಗೆ ಮೇ ಮತ್ತು ಜೂನ್ 2015 ರಲ್ಲಿ ಸಾರ್ವತ್ರಿಕ ಚುನಾವಣೆ ನಡೆದಿದ್ದು ಪಂಚಾಯತಿಗಳು ಕಾರ್ಯನಿರ್ವಹಿಸುತ್ತಿವೆ.

ಗ್ರಾಮ ಪಂಚಾಯತಿಗಳಲ್ಲಿ ಒಟ್ಟು 96,968 ಸದಸ್ಯರುಗಳಿದ್ದು, 19,393 ಪರಿಶಿಷ್ಟ ಜಾತಿ ಸದಸ್ಯರು, 10,666 ಪರಿಶಿಷ್ಟ ಪಂಗಡದ ಸದಸ್ಯರು, 17,454 ಹಿಂದುಳಿದ-ಅ ವರ್ಗದ ಮತ್ತು ಹಿಂದುಳಿದ-ಬ ವರ್ಗದ ಸದಸ್ಯರು ಹಾಗೂ 49,455 ಸಾಮಾನ್ಯ ವರ್ಗದ ಸದಸ್ಯರುಗಳು ಇರುತ್ತಾರೆ.

ತಾಲ್ಲೂಕು ಪಂಚಾಯತಿಗಳಲ್ಲಿ ಒಟ್ಟು 3,903 ಸದಸ್ಯರುಗಳಿದ್ದು, 771 ಪರಿಶಿಷ್ಟ ಜಾತಿ ಸದಸ್ಯರು, 387 ಪರಿಶಿಷ್ಟ ಪಂಗಡದ ಸದಸ್ಯರು, 588 ಹಿಂದುಳಿದ-ಅ ವರ್ಗದ ಸದಸ್ಯರು, 156 ಹಿಂದುಳಿದ-ಬ ವರ್ಗದ ಸದಸ್ಯರು ಹಾಗೂ 2,001 ಸಾಮಾನ್ಯ ವರ್ಗದ ಸದಸ್ಯರುಗಳು ಇರುತ್ತಾರೆ.

ಜಿಲ್ಲಾ ಪಂಚಾಯತಿಯಲ್ಲಿ ಒಟ್ಟು 1,083 ಸದಸ್ಯರುಗಳಿದ್ದು, 212 ಪರಿಶಿಷ್ಟ ಜಾತಿ ಸದಸ್ಯರು, 95 ಪರಿಶಿಷ್ಟ ಪಂಗಡದ ಸದಸ್ಯರು 181 ಹಿಂದುಳಿದ-ಅ ವರ್ಗದ ಸದಸ್ಯರು, 42 ಹಿಂದುಳಿದ-ಬ ವರ್ಗದ ಸದಸ್ಯರು ಹಾಗೂ 553 ಸಾಮಾನ್ಯ ವರ್ಗದ ಸದಸ್ಯರುಗಳು ಇರುತ್ತಾರೆ.

5.2.2 ಜಿಲ್ಲಾ ಪಂಚಾಯತ್ ಶಾಖೆಯಿಂದ ಅನುಷ್ಠಾನಗೊಳಿಸಿದ ಯೋಜನೆಗಳ ವಿವರ:

1) UN Women
2) 14ನೇ ಹಣಕಾಸು ಆಯೋಗದ ಅನುದಾನ
3) ಜಿಲ್ಲಾ ಪಂಚಾಯತಿ ಶಾಸನಬದ್ಧ (ಅಭಿವೃದ್ಧಿ ಅನುದಾನ)
4) ತಾಲ್ಲೂಕು ಪಂಚಾಯತಿಗಳಿಗೆ ಅಭಿವೃದ್ಧಿ ಅನುದಾನ
5) ಪಂಚಾಯತ್ ಸಶಕ್ತೀಕರಣ ಅಭಿಯಾನ
6) ಜಿಲ್ಲಾ, ತಾಲ್ಲೂಕು ಮತ್ತು ಗ್ರಾಮ ಪಂಚಾಯತಿಗಳ ಚುನಾಯಿತ ಪ್ರತಿನಿಧಿಗಳಿಗೆ ಗೌರವಧನ
7) ನಮ್ಮ ಗ್ರಾಮ ನಮ್ಮ ಯೋಜನೆ - GPDP
8) ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯ
9) ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ, ಮೈಸೂರು.

UN Women

UN Women ಸಂಸ್ಥೆಯ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕರ್ನಾಟಕ ಸರ್ಕಾರದ ಮಧ್ಯೆ ಒಪ್ಪಂದವಾಗಿರುತ್ತದೆ. ಇದರ ಮುಖ್ಯ ಗುರಿ ಆಯಾ ಜಿಲ್ಲೆಗಳ ಕೆಲವು ಗ್ರಾಮ ಪಂಚಾಯತಿಗಳ ಮಹಿಳಾ ಚುನಾಯಿತ ಪ್ರತಿನಿಧಿಗಳ ಸಾಮರ್ಥ್ಯವನ್ನು ಅಭಿವೃದ್ಧಿಗೊಳಿಸಿ ಅವರುಗಳನ್ನು ಸಬಲೀಕರಣ ಮಾಡುವುದು ಇದಕ್ಕಾಗಿ ಕರ್ನಾಟಕ ರಾಜ್ಯದಲ್ಲಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳು ತಲಾ 2 ತಾಲ್ಲೂಕುಗಳಲ್ಲಿ ಪ್ರತಿ ತಾಲ್ಲೂಕಿಗೆ 25 ಗ್ರಾಮ ಪಂಚಾಯತಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಮೈಸೂರು ಜಿಲ್ಲೆಯಲ್ಲಿ ಟಿ.ನರಸೀಪುರ ಮತ್ತು ನಂಜನಗೂಡು ತಾಲ್ಲೂಕುಗಳನ್ನು ಹಾಗೂ ಚಾಮರಾಜನಗರ ಜಿಲ್ಲೆಯ ಚಾಮರಾಜನಗರ ಮತ್ತು ಯಳಂದೂರು ತಾಲ್ಲೂಕುಗಳನ್ನು ಆಯ್ಕೆ ಮಾಡಲಾಗಿದೆ. ಈ ತಾಲ್ಲೂಕುಗಳ ಗ್ರಾಮ ಪಂಚಾಯತಿ ವ್ಯಾಪ್ತಿಗಳಲ್ಲಿ ಬರುವ ಮಹಿಳಾ ಚುನಾಯಿತ ಪ್ರತಿನಿಧಿಗಳಿಗೆ ಮಾನವ ಅಭಿವೃದ್ಧಿ ಸೇರಿದಂತೆ ಗ್ರಾಮಗಳಲ್ಲಿನ ಸಮಸ್ಯೆಗಳನ್ನು ಪಟ್ಟಿ ಮಾಡಿ ಅದಕ್ಕಾಗಿ ಸೂಕ್ತ ಯೋಜನೆಗಳನ್ನು ಸಿದ್ದಪಡಿಸಬೇಕಾಗಿದೆ. ಈ ಗುರಿಗಳನ್ನು ತಲುಪಲು ಮಹಿಳಾ ಚುನಾಯಿತ ಪ್ರತಿನಿಧಿಗಳ ಸಾಮರ್ಥ್ಯವನ್ನು ಹೆಚ್ಚಿಸಲು ಸೂಕ್ತ ತರಬೇತಿ ಕಾರ್ಯಕ್ರಮಗಳನ್ನು ಎಸ್.ಐ.ಆರ್.ಡಿ ಸಂಸ್ಥೆಗಳ ಮೂಲಕ ತರಬೇತಿಗಳನ್ನು ಆಯೋಜಿಸಲಾಗಿದೆ.

ಈ ಯೋಜನೆಯನ್ನು ಅನುಷ್ಠಾನಗೊಳಿಸಲು **UN Women** ಸಂಸ್ಥೆ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಜೂನ್ 01, 2016 ರಂದು ಒಡಂಬಡಿಕೆ ಮಾಡಿಕೊಂಡಿದೆ. ಮುಂದುವರೆದು, **UN Women** ಸಂಸ್ಥೆ ಮತ್ತು ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯು ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲು ಆಗಸ್ಟ್ 19, 2016 ರಂದು ಒಪ್ಪಂದ ಮಾಡಿಕೊಂಡಿದೆ. ರಾಜ್ಯ ಸಂಯೋಜಕರನ್ನು **UN Women** ಸಂಸ್ಥೆಯು ನವೆಂಬರ್ 10, 2016 ರಂದು ನೇಮಕ ಮಾಡಿಕೊಂಡು ನವದೆಹಲಿಯಲ್ಲಿ ನವೆಂಬರ್ 16, 2016ರಂದು ಕಾರ್ಯಾಗಾರವನ್ನು ನಡೆಸಿ, ಯೋಜನೆಯ ರೂಪುರೇಷೆಗಳನ್ನು ಅಂತಿಮಗೊಳಿಸಿದೆ. ಈ ಯೋಜನೆಯಡಿ ಇತರೆ ಮಾನವ ಸಂಪನ್ಮೂಲಗಳನ್ನು ತೆಗೆದುಕೊಳ್ಳಲು ಡಿಸೆಂಬರ್ 09, 2016 ರಂದು ಪತ್ರಿಕಾ ಪ್ರಕಟಣೆಯ ಮೂಲಕ ಮಾನವ ಸಂಪನ್ಮೂಲ ಸೇವೆಗಳನ್ನು ಪಡೆದು ಕಾರ್ಯ ನಿರ್ವಹಿಸಲಾಗುತ್ತಿದೆ. **UN Women** ಸಂಸ್ಥೆಯು ಚಟುವಟಿಕೆಗಳನ್ನು ಜೂನ್ 2018ರ ವರೆಗೆ ವಿಸ್ತರಿಸಿದೆ.

5.2.3 ಸ್ಥಳಿಯ ಸಂಸ್ಥೆಗಳಿಗೆ 14ನೇ ಹಣಕಾಸು ಆಯೋಗದ ಅನುದಾನ:

14ನೇ ಹಣಕಾಸು ಆಯೋಗದ ಶಿಫಾರಸ್ಸಿನನ್ವಯ 2015-16 ನೇ ಸಾಲಿನಿಂದ 2019-20 ರ ಸಾಲಿನವರೆಗಿನ 5 ವರ್ಷದ ಅವಧಿಗೆ ಸಾಮಾನ್ಯ ಮೂಲ ಅನುದಾನ ರೂ.8359.80 ಕೋಟಿಗಳು ಹಾಗೂ 2016-17 ನೇ ಸಾಲಿನಿಂದ 2019-20 ನೇ ಸಾಲಿನವರೆಗಿನ 5 ವರ್ಷಗಳ ಅವಧಿಗೆ ಗ್ರಾಮ ಪಂಚಾಯತಿಗಳ ಕಾರ್ಯನಿರ್ವಹಣೆಯನ್ನಾಧರಿಸಿ ಸಾಮಾನ್ಯ ಕಾರ್ಯಕ್ಷಮತೆ ಅನುದಾನ ರೂ.928.87 ಕೋಟಿಗಳನ್ನು ಭಾರತ ಸರ್ಕಾರವು ನಿಗದಿಪಡಿಸಿರುತ್ತದೆ.

ಈ ಪೈಕಿ 2017-18ನೇ ಸಾಲಿನಲ್ಲಿ ರಾಜ್ಯಕ್ಕೆ ರೂ.1604.42 ಕೋಟಿಗಳ ಸಾಮಾನ್ಯ ಮೂಲ ಅನುದಾನವನ್ನು ನಿಗಧಿಪಡಿಸಿ, ಮೊದಲನೇ ಕಂತು ರೂ.765.64 ಕೋಟಿಗಳನ್ನು ಮತ್ತು 2ನೇ ಕಂತು ರೂ.789.95ಕೋಟಿಗಳನ್ನು ರಾಜ್ಯದ ಎಲ್ಲಾ 6024 ಗ್ರಾಮ ಪಂಚಾಯತಿಗಳಿಗೆ ಬಿಡುಗಡೆಗೊಳಿಸಿದೆ. ಸದರಿ ಸಾಮಾನ್ಯ ಮೂಲ ಅನುದಾನ ಹಾಗೂ ಕಾರ್ಯಕ್ಷಮತೆ ಅನುದಾನಗಳನ್ನು ಶೇ.90 ರಷ್ಟು ಜನಸಂಖ್ಯೆ ಹಾಗೂ ಶೇ.10 ರಷ್ಟು ಭೌಗೋಳಿಕ ಪ್ರದೇಶವನ್ನಾಧರಿಸಿ, ಹಂಚಿಕೆ ಮಾಡಬೇಕೆಂಬ ಷರತ್ತಿಗೆ ಒಳಪಟ್ಟು ಸಂಪೂರ್ಣವಾಗಿ ಗ್ರಾಮ ಪಂಚಾಯತಿಗಳಿಗೆ ಬಿಡುಗಡೆಗೊಳಿಸಲಾಗಿರುತ್ತದೆ.

ಲೆಕ್ಕ ಪರಿಶೋಧನೆಯಾಗಿರುವ ವಾರ್ಷಿಕ ಲೆಕ್ಕಗಳನ್ನು ಹಾಗೂ ಸ್ಥಳೀಯ ಸಂಸ್ಥೆಗಳ ಆದಾಯ ಹೆಚ್ಚಳವನ್ನು ಸಲ್ಲಿಸಿದ್ದಲ್ಲಿ ಮಾತ್ರ ಕೇಂದ್ರ ಸರ್ಕಾರದಿಂದ ಸಾಮಾನ್ಯ ಕಾರ್ಯಕ್ಷಮತೆ ಅನುದಾನವನ್ನು ಪಡೆಯಲು ಗ್ರಾಮ ಪಂಚಾಯತಿಗಳು ಅರ್ಹವಾಗಿರುತ್ತವೆ.

ಮುಂದುವರೆದು, ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಗಳ ಬೀದಿ ದೀಪಗಳು ಮತ್ತು ಕುಡಿಯುವ ನೀರಿನ ಸ್ಥಾವರಗಳ ಚಾಲ್ತಿ ತಿಂಗಳುಗಳ ವಿದ್ಯುತ್ ಬಿಲ್ ಪಾವತಿಸಲು 14ನೇ ಹಣಕಾಸು ಆಯೋಗದ ಅನುದಾನದಲ್ಲಿ ಗ್ರಾಮ ಪಂಚಾಯತಿಗಳಿಗೆ ಬಿಡುಗಡೆಗೊಳಿಸುವ ಅನುದಾನದಲ್ಲಿ ಶೇ.25 ರಷ್ಟು ಮೊತ್ತವನ್ನು ಪ್ರತಿ ಗ್ರಾಮ ಪಂಚಾಯತಿಯಲ್ಲಿ ತೆರೆಯಲಾಗಿರುವ ESCROW ಖಾತೆಗಳಿಗೆ ಬಿಡುಗಡೆ ಮಾಡಲಾಗಿರುತ್ತದೆ.

<u>2017-18ರಲ್ಲಿ ಕೆಳಕಂಡಂತೆ ಅನುದಾನ ಬಿಡುಗಡೆ ಮಾಡಲಾಗಿರುತ್ತದೆ</u>

(ರೂ. ಕೋಟಿಗಳಲ್ಲಿ)

ವರ್ಷ	14ನೇ ಹಣಕಾಸು ಆಯೋಗದ ಅನುದಾನದ ವಿವರ	ರಾಜ್ಯ ಸರ್ಕಾರಕ್ಕೆ ಹಂಚಿಕೆಯಾದ ಮೊತ್ತ	ಗ್ರಾಮ ಪಂಚಾಯತಿಗಳಿಗೆ ಬಿಡುಗಡೆಗೊಳಿಸಿದ ಅನುದಾನ (100%)
2017-18	ಸಾಮಾನ್ಯ ಮೂಲ ಅನುದಾನ	1604.42	765.64
2017-18	ಸಾಮಾನ್ಯ ಮೂಲ ಅನುದಾನ		789.95

(ರೂ.24,57,82,740/-ಗಳನ್ನು 2015-16ನೇ ಸಾಲಿನಲ್ಲಿ 57 ಗ್ರಾಮ ಪಂಚಾಯತಿಗಳು ನಗರ ಸ್ಥಳಿಯ ಸಂಸ್ಥೆಗಳಾಗಿರುವುದಕ್ಕೆ ಉನ್ನತ ಮಟ್ಟದ ಸಮಿತಿ ಸಭೆಯ ನಿರ್ಧಾರದಂತೆ ಆಧ್ಯರ್ಪಣೆಗೊಳಿಸಲಾಗಿದೆ)

ಸದರಿ ಮೇಲ್ದರ್ಜೆಗೊಂಡ ನಗರ ಸ್ಥಳೀಯ ಸಂಸ್ಥೆಗಳಿಗೆ ರೂ.24.57 ಕೋಟಿಗಳನ್ನು ಹಂಚಿಕೆ ಮಾಡಿ "2017-18ನೇ ಸಾಲಿನಲ್ಲಿ ರಾಜ್ಯ ಸರ್ಕಾರಕ್ಕೆ ಬಂದಿರುವ ಮೊದಲನೇ ಕಂತಿಗೆ ರೂ.790.22 ಕೋಟಿಗಳ ಸಾಮಾನ್ಯ ಮೂಲ ಅನುದಾನದಲ್ಲಿ ರೂ.24.57 ಕೋಟಿಗಳನ್ನು ಕಡಿತಗೊಳಿಸಿ ಬಾಕಿ ಉಳಿದ ರೂ.765.64 ಕೋಟಿಗಳ ಅನುದಾನವನ್ನು ರಾಜ್ಯದ ಗ್ರಾಮ ಪಂಚಾಯತಿಗಳಿಗೆ ಬಿಡುಗಡೆಗೊಳಿಸಲಾಗಿರುತ್ತದೆ.

ಸದರಿ ಅನುದಾನವನ್ನು ರಾಜ್ಯ ಹುಜೂರ್ ಖಜಾನೆಯಿಂದ ಸ್ವೀಕರಿಸಿದ ನಂತರ ಗ್ರಾಮ ಪಂಚಾಯತಿಗಳಿಗೆ ಹದಿನೈದು ದಿನಗಳೊಳಗಾಗಿ ವರ್ಗಾಯಿಸಬೇಕಾಗಿರುತ್ತದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಜಿ-ಸೇವಾ ಶಾಖೆ, ಈ ಅನುದಾನವನ್ನು ಆನ್‌ಲೈನ್ ಮುಖಾಂತರ ಗ್ರಾಮ ಪಂಚಾಯತಿಗಳಿಗೆ ವರ್ಗಾಯಿಸಲಾಗುತ್ತಿದೆ.

5.2.4 ಜಿಲ್ಲಾ ಪಂಚಾಯತಿ ಶಾಸನಬದ್ಧ (ಅಭಿವೃದ್ಧಿ ಅನುದಾನ):

ಜಿಲ್ಲಾ ಪಂಚಾಯಿತಿಗಳ ಅಭಿವೃದ್ಧಿಗಾಗಿ ಲೆಕ್ಕ ಶೀರ್ಷಿಕೆ:2515-00-196-1-22 (ಯೋಜನೆ) ರಡಿ ರೂ.12,000.00 ಲಕ್ಷಗಳ ಅನುದಾನವನ್ನು ಒದಗಿಸಲಾಗಿರುತ್ತದೆ. ಪ್ರತಿ ಜಿಲ್ಲಾ ಪಂಚಾಯತಿಯ ವ್ಯಾಪ್ತಿಯಲ್ಲಿ

ಅನುದಾನ ನಿಗದಿಪಡಿಸಿದ್ದು, ಒಟ್ಟು 30 ಜಿಲ್ಲಾ ಪಂಚಾಯತಿಗಳಿಗೆ 2017-18ನೇ ಸಾಲಿನಲ್ಲಿ ಮಾರ್ಚ್-2018 ಅಂತ್ಯದವರೆಗೆ ರೂ.12,000.00 ಲಕ್ಷಗಳನ್ನು 4 ಕಂತುಗಳಲ್ಲಿ ತ್ರೈಮಾಸಿಕ ಅನುದಾನ ಬಿಡುಗಡೆ ಮಾಡಲಾಗಿರುತ್ತದೆ. ಈ ಅನುದಾನವನ್ನು ಜಿಲ್ಲಾ ಪಂಚಾಯಿತಿಗಳ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಬಳಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

5.2.5 ತಾಲ್ಲೂಕು ಪಂಚಾಯತಿಗಳಿಗೆ ಅಭಿವೃದ್ಧಿ ಅನುದಾನ:

ತಾಲ್ಲೂಕು ಪಂಚಾಯಿತಿಗೆ ಲೆಕ್ಕ ಶೀರ್ಷಿಕೆ 2515-00-197-1-07 (ಯೋಜನೆ) ರಡಿ ರೂ.17,600.00 ಲಕ್ಷ ಅನುದಾನವನ್ನು ಒದಗಿಸಲಾಗಿದ್ದು, ಪ್ರತಿ ತಾಲ್ಲೂಕು ಪಂಚಾಯತಿಗೆ ರೂ.100.00 ಲಕ್ಷಗಳಂತೆ 176 ತಾಲ್ಲೂಕು ಪಂಚಾಯತಿಗಳಿಗೆ ರೂ.17,600.00 ಲಕ್ಷಗಳ ಅನುದಾನವನ್ನು ನಿಗಧಿಪಡಿಸಿದೆ. 2017-18ನೇ ಸಾಲಿನಲ್ಲಿ ಇಲ್ಲಿಯವರೆವಿಗೂ ರೂ.17,600.00 ಲಕ್ಷದ ಅನುದಾನವನ್ನು 2 ಕಂತುಗಳಲ್ಲಿ ಆರ್ಥಿಕ ಇಲಾಖೆಯಿಂದ ನೇರವಾಗಿ ತಾಲ್ಲೂಕು ಪಂಚಾಯತಿಗಳಿಗೆ ಬಿಡುಗಡೆಗೊಳಿಸಲಾಗಿದೆ. ಈ ಅನುದಾನವನ್ನು ತಾಲ್ಲೂಕು ಪಂಚಾಯಿತಿಗಳ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಬಳಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

5.2.6 ಪಂಚಾಯತಿ ಸಶಕ್ತೀಕರಣ ಅಭಿಯಾನ (PSA):

ಭಾರತ ಸರ್ಕಾರದ ಪಂಚಾಯತ್ ರಾಜ್ ಮಂತ್ರಾಲಯವು ಹಾಲಿ ರಾಷ್ಟ್ರದಾದ್ಯಂತ ಅನುಷ್ಠಾನಗೊಳಿಸುತ್ತಿರುವ e-PANCHAYAT, ಪಂಚಾಯತ್ ಎಂಪವರ್‌ಮೆಂಟ್ ಅಂಡ್ ಅಕೌಂಟಬಿಲಿಟಿ ಇನ್ಸೆಂಟಿವ್ ಸ್ಕೀಮ್ (PEAIS) ಹಾಗೂ ಪಂಚಾಯತ್ ಮಹಿಳಾ ಏವಂ ಯುವಶಕ್ತಿ ಅಭಿಯಾನ (PMEYSA) ಯೋಜನೆಯಲ್ಲಿನ ಸಾಮರ್ಥ್ಯಾಭಿವೃದ್ಧಿ ಚಟುವಟಿಕೆಗಳನ್ನು ಸೇರಿದಂತೆ ಎಲ್ಲಾ ಯೋಜನೆಗಳನ್ನು ಸಮ್ಮಿಳನಗೊಳಿಸಿ ರಾಜೀವ್ ಗಾಂಧಿ ಪಂಚಾಯತಿ ಸಶಕ್ತೀಕರಣ ಅಭಿಯಾನ ಯೋಜನೆ (RGPSA)ಯನ್ನು 2012-13ನೇ ಸಾಲಿನಿಂದ ಜಾರಿಗೊಳಿಸಲಾಗಿತ್ತು. ಸದರಿ ಯೋಜನೆಯನ್ನು 2016-17ನೇ ಸಾಲಿನಲ್ಲಿ **ಪಂಚಾಯತಿ ಸಶಕ್ತೀಕರಣ ಅಭಿಯಾನ (PSA)** ಎಂಬ ಹೆಸರಿನಿಂದ ಅನುಷ್ಠಾನಗೊಳಿಸಲಾಗುತ್ತಿದೆ.

2017-18ನೇ ಆರ್ಥಿಕ ಸಾಲಿನ ಅನುದಾನ ಕುರಿತು:

2017-18ನೇ ಸಾಲಿನ ಪಂಚಾಯತಿ ಸಶಕ್ತೀಕರಣ ಅಭಿಯಾನ ಯೋಜನೆಯಡಿ ರೂ.1839.53ಲಕ್ಷಗಳನ್ನು ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ, ಮೈಸೂರು ಇವರಿಗೆ ಭಾರತ ಸರ್ಕಾರದ ಪಂಚಾಯತ್ ರಾಜ್ ಮಂತ್ರಾಲಯವು ನೇರವಾಗಿ ತನ್ನ ಪಾಲಿನ ಅನುದಾನವನ್ನು ಬಿಡುಗಡೆಗೊಳಿಸಿರುತ್ತದೆ. ಈ ಮೊತ್ತಕ್ಕೆ ಸಂಬಂಧಿಸಿದಂತೆ ರಾಜ್ಯದ ಪಾಲಿನ ಅನುದಾನ ರೂ.613.17ಲಕ್ಷಗಳನ್ನು ಬಿಡುಗಡೆಗೊಳಿಸಲಾಗಿದೆ.

ಮುಂದುವರೆದು, ಸದರಿ ಯೋಜನೆಯಡಿ 2ನೇ ಕಂತಿನ ಅನುದಾನ ರೂ.2268.39ಲಕ್ಷಗಳನ್ನು ನೇರವಾಗಿ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ, ಮೈಸೂರು ಇವರಿಗೆ ದಿನಾಂಕ:12-01-2018 ರಂದು ಬಿಡುಗಡೆಗೊಳಿಸಿರುತ್ತಾರೆ. ಸದರಿ ಕೇಂದ್ರದ ಪಾಲಿನ ಅನುದಾನಕ್ಕೆ ಎದುರಾಗಿ ರಾಜ್ಯದ ಪಾಲಿನ ಶೇ.25ರಷ್ಟರ ಮೊತ್ತ ರೂ.756.13ಲಕ್ಷಗಳನ್ನು ಲೆಕ್ಕ ಶೀರ್ಷಿಕೆ:2515-00-101-0-31-059 (ಇತರೆ ಖರ್ಚುಗಳು)ರಡಿ ಬಿಡುಗಡೆಗೊಳಿಸುವಂತೆ ಆರ್ಥಿಕ ಇಲಾಖೆಯನ್ನು ಕೋರಲಾಗಿದೆ.

5.2.7 ಜಿಲ್ಲಾ, ತಾಲ್ಲೂಕು ಮತ್ತು ಗ್ರಾಮ ಪಂಚಾಯತಿಗಳ ಚುನಾಯಿತ ಪ್ರತಿನಿಧಿಗಳಿಗೆ ಗೌರವಧನ ಪಾವತಿಸುವ ಕುರಿತು:

ಮೂರು ಹಂತದ ಪಂಚಾಯತ್ ರಾಜ್ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳಿಗೆ ಏಪ್ರಿಲ್ 2017ರ ಮಾಹೆಯಿಂದ ಅನ್ವಯವಾಗುವಂತೆ ಗೌರವಧನವನ್ನು ಇಮ್ಮಡಿಗೊಳಿಸಿ ಸರ್ಕಾರದಿಂದ ಆದೇಶಿಸಲಾಗಿದೆ. ಸದರಿ ಆದೇಶದಂತೆ ದರಗಳು ಈ ಮುಂದಿನಂತಿವೆ. ಜಿಲ್ಲಾ ಪಂಚಾಯತಿ ಅಧ್ಯಕ್ಷರಿಗೆ ರೂ.35,000/-, ಉಪಾಧ್ಯಕ್ಷರಿಗೆ ರೂ.15,000/- ಮತ್ತು ಸದಸ್ಯರಿಗೆ ರೂ.5,000/- ಗಳು, ತಾಲ್ಲೂಕು ಪಂಚಾಯತಿ ಅಧ್ಯಕ್ಷರಿಗೆ ರೂ.6000/-,

ಉಪಾಧ್ಯಕ್ಷರಿಗೆ ರೂ.4,000/- ಮತ್ತು ಸದಸ್ಯರಿಗೆ ರೂ.3000/- ಗಳನ್ನು ಹಾಗೂ ಗ್ರಾಮ ಪಂಚಾಯತಿ ಅಧ್ಯಕ್ಷರಿಗೆ ರೂ.3,000/-, ಉಪಾಧ್ಯಕ್ಷರಿಗೆ ರೂ.2000/- ಮತ್ತು ಸದಸ್ಯರಿಗೆ ರೂ.1000/- ಗಳ ಪರಿಷ್ಕೃತ ಮಾಸಿಕ ಗೌರವಧನವನ್ನು ನೀಡಲಾಗುತ್ತಿದೆ.

2017-18ನೇ ಸಾಲಿನಲ್ಲಿ ಜಿಲ್ಲಾ ಪಂಚಾಯತಿಗೆ ಒಟ್ಟಾರೆ ರೂ.1712.07ಲಕ್ಷಗಳನ್ನು (ರೂ.756.07 ಲಕ್ಷಗಳನ್ನು + ರೂ.830.00ಲಕ್ಷಗಳನ್ನು + ರೂ.126.00ಲಕ್ಷಗಳನ್ನು - ಆರ್ಥಿಕ ಇಲಾಖೆಯಿಂದ ಪೂರಕ ಅಂದಾಜಿನಲಿ) ಬಿಡುಗಡೆಗೊಳಿಸಿದೆ, ತಾಲ್ಲೂಕು ಪಂಚಾಯತಿಗೆ ಒಟ್ಟಾರೆ ರೂ.1556.03ಲಕ್ಷಗಳನ್ನು (ರೂ.1489.40ಲಕ್ಷಗಳು ರೂ.66.63ಲಕ್ಷಗಳನ್ನು - ಆರ್ಥಿಕ ಇಲಾಖೆಯಿಂದ ಪೂರಕ ಅಂದಾಜಿನಲ್ಲಿ) ಬಿಡುಗಡೆಗೊಳಿಸಿದೆ ಹಾಗೂ ಗ್ರಾಮ ಪಂಚಾಯತಿಗೆ ಒಟ್ಟಾರೆ ರೂ.14340.43ಲಕ್ಷಗಳನ್ನು (ರೂ.13821.00ಲಕ್ಷಗಳನ್ನು ಆಯವ್ಯಯದಲ್ಲಿ ಒದಗಿಸಲಾಗಿದ್ದು ರೂ.518.94ಲಕ್ಷಗಳನ್ನು - ಆರ್ಥಿಕ ಇಲಾಖೆಯಿಂದ ಪೂರಕ ಅಂದಾಜಿನಲ್ಲಿ ಮತ್ತು ರೂ.1.00ಲಕ್ಷಗಳನ್ನು) ಬಿಡುಗಡೆಗೊಳಿಸಿದೆ. ಅದರಲ್ಲಿ ಜಿಲ್ಲಾ ಪಂಚಾಯತ್ ಚುನಾಯಿತ ಪ್ರತಿನಿಧಿಗಳಿಗೆ ರೂ.1512.63ಲಕ್ಷಗಳನ್ನು, ತಾಲ್ಲೂಕು ಪಂಚಾಯತ್‌ಗಳ ಚುನಾಯಿತ ಪ್ರತಿನಿಧಿಗಳಿಗೆ ರೂ.1556.02ಲಕ್ಷಗಳನ್ನು ಹಾಗೂ ಗ್ರಾಮ ಪಂಚಾಯತಿಗಳ ಚುನಾಯಿತ ಪ್ರತಿನಿಧಿಗಳಿಗೆ ರೂ.14,340.43ಲಕ್ಷಗಳನ್ನು ನಾಲ್ಕು ಕಂತಿನಲ್ಲಿ ಬಿಡುಗಡೆ ಮಾಡಲಾಗಿದೆ.

5.2.8 ನಮ್ಮ ಗ್ರಾಮ ನಮ್ಮ ಯೋಜನೆ - GPDP

ಗ್ರಾಮ ಪಂಚಾಯತ್‌ಗಳು ಸ್ಥಳೀಯ ಸರ್ಕಾರಗಳು ತನ್ನ ಅಗತ್ಯತೆಗಳ ಬೇಕು ಬೇಡಗಳನ್ನು ತಾನೇ ನಿರ್ಧರಿಸಿ ಸ್ವತಂತ್ರ್ಯವಾಗಿ ನಿರ್ಣಯಗಳನ್ನು ಕೈಗೊಂಡು ಅಭಿವೃದ್ಧಿ ಕಾರ್ಯಕ್ರಮಗಳನ್ನು ನಿರ್ವಹಿಸಿ ತನ್ನ ಗ್ರಾಮವನ್ನು ಸರ್ವತೋಮುಖ ಅಭಿವೃದ್ಧಿಗೊಳಿಸುವುದು ಪ್ರತೀ ಗ್ರಾಮ ಪಂಚಾಯತ್‌ನ ಮೂಲ ಧ್ಯೇಯೊದ್ದೇಶವಾಗಿದೆ.

ವಿಕೇಂದ್ರಿಕರಣ ತತ್ವದಡಿ ಅನುದಾನ, ಅಧಿಕಾರ ಹಾಗೂ ಅಗತ್ಯ ಅಧಿಕಾರಿ ವರ್ಗವನ್ನು ಮೂರು ಹಂತದ ಪಂಚಾಯತ್ ರಾಜ್ ವ್ಯವಸ್ಥೆಗೆ ಸರ್ಕಾರ ಕೊಡಮಾಡಿದೆ. ಅಂತೆಯೇ ಹೆಚ್ಚಿನ ಅನುದಾನ ವಿವಿಧ ಯೋಜನೆಯಡಿ ಗ್ರಾಮ ಪಂಚಾಯತ್‌ಗಳಿಗೆ ನೇರವಾಗಿ ಹರಿದು ಬರುತಿದ್ದು ಈ ಎಲ್ಲಾ ಅನುದಾನಗಳನ್ನು ಸಮರ್ಪಕ ಹಾಗೂ ಪರಿಣಾಮಕಾರಿಯಾಗಿ ಸದ್ಬಳಕೆ ಮಾಡಿಕೊಳ್ಳಬೇಕಾದ ಹೊಣೆಗಾರಿಕೆ ನಮ್ಮ ಗ್ರಾಮ ಪಂಚಾಯತ್‌ಗಳದ್ದಾಗಿದೆ.

ಈ ಹಿನ್ನಲೆಯಲ್ಲಿ ವಿವಿಧ ಯೋಜನೆಗಳು/ಕಾರ್ಯಕ್ರಮಗಳ ಮೂಲಕ ಪ್ರತಿ ಗ್ರಾಮ ಪಂಚಾಯತಿಗಳಿಗೆ ಲಭ್ಯವಾಗುವ ಅನುದಾನಗಳನ್ನು ಒಂದೆಡೆ ಲೆಕ್ಕಹಾಕಿ (ಸಂಪನ್ಮೂಲ ಗುಚ್ಛ- Resource Envelope ತಯಾರಿಸುವುದರ ಮೂಲಕ) ಅನುದಾನಗಳನ್ನು ವ್ಯವಸ್ಥಿತವಾಗಿ ವಿನಿಯೋಗಿಸಿ ಗ್ರಾಮಗಳ ಅಭಿವೃದ್ಧಿ ಪರಿಕಲ್ಪನೆಯನ್ನು ಈಡೇರಿಸುವಂತಾಗಲು ಪ್ರತಿ "ಗ್ರಾಮ ಪಂಚಾಯತಿ ಅಭಿವೃದ್ಧಿ ಯೋಜನೆ - Gram Panchayat Development Plan (GPDP)" ಯನ್ನು ತಯಾರಿಸಿ ಅನುಷ್ಠಾನಗೊಳಿಸಲು ಭಾರತ ಸರ್ಕಾರದ ರಾಜ್ಯ ಸರ್ಕಾರಗಳಿಗೆ ಅಗತ್ಯ ಸಲಹೆ ಸೂಚನೆಗಳೊಂದಿಗೆ ನಿರ್ದೇಶನಗಳನ್ನು ನೀಡಿದೆ. ಅಂತೆಯೇ "ನಮ್ಮ ಗ್ರಾಮ ನಮ್ಮ ಯೋಜನೆ" ಯನ್ನು ರೂಪಿಸಲಾಗಿದೆ. ಗ್ರಾಮ ಪಂಚಾಯತಿ ಅಭಿವೃದ್ಧಿ ಯೋಜನೆ" ತಯಾರಿಕೆ ಸಂಬಂಧ ಕರ್ನಾಟಕದಲ್ಲಿ ಇದುವರೆಗೆ ಸಾಕಷ್ಟು ಪ್ರಕ್ರಿಯೆಗಳನ್ನು ಅನುಸರಿಸಲಾಗಿದೆ.

ಯೋಜನಾ ತಯಾರಿಕಾ ಕೈಪಿಡಿಯ ಪ್ರಕಾರ ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ "ಗ್ರಾಮ ಪಂಚಾಯತಿ ಅಭಿವೃದ್ಧಿ ಯೋಜನೆ" ತಯಾರಿಸಲು ರಾಜ್ಯ, ಜಿಲ್ಲಾ, ತಾಲ್ಲೂಕು ಮತ್ತು ಗ್ರಾಮ ಪಂಚಾಯತ್ ಮಟ್ಟದಲ್ಲಿ ಕೋರ್ ಕಮಿಟಿಗಳನ್ನು ರಚಿಸಿ ಅಗತ್ಯ ನಿರ್ದೇಶನಗಳನ್ನು ನೀಡಿದೆ.

ಗ್ರಾಮ ಪಂಚಾಯತಿ ಅಭಿವೃದ್ಧಿ ಯೋಜನೆ ತಯಾರಿಸುವ ಸಂಬಂಧದ ಪ್ರಕ್ರಿಯೆಗಳನ್ನು ಮೇಲುಸ್ತುವಾರಿ ಮಾಡಲು ರಾಜ್ಯ ಮಟ್ಟದ ಅಧಿಕಾರಯುಕ್ತ ಸಮಿತಿಯನ್ನು ರಚಿಸಲಾಗಿದೆ.

ಗ್ರಾಮ ಪಂಚಾಯತಿ ಹಂತದಲ್ಲಿ ಅನುಷ್ಠಾನಗೊಳಿಸುವ ಎಲ್ಲಾ ಯೋಜನೆ/ಕಾರ್ಯಕ್ರಮಗಳನ್ನು ಒಗ್ಗೂಡಿಸಿಕೊಂಡು ರಾಜ್ಯದ ಪ್ರತಿ ಗ್ರಾಮ ಪಂಚಾಯತಿಯಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಯೋಜನೆ ತಯಾರಿಸುವಲ್ಲಿ ಅನುಸರಿಸಬೇಕಾದ ವಿಧಿವಿಧಾನಗಳ ಬಗ್ಗೆ ಟೂಲ್‌ಕಿಟ್‌ನ್ನು ಸಿದ್ಧಪಡಿಸಲಾಗಿದೆ.

ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಗಳಿಗೆ ಸದರಿ ಯೋಜನೆಯನ್ನು ಪಂಚತಂತ್ರ ತಂತ್ರಾಂಶದಲ್ಲಿ ಅಳವಡಿಸಲು ಸೂಚಿಸಲಾಗಿದ್ದು ಅದರಂತೆ, ಈಗಾಗಲೇ 5979 ಗ್ರಾಮ ಪಂಚಾಯತಿಗಳು ತಮ್ಮ ಜಿ.ಪಿ.ಡಿ.ಪಿ ಕ್ರಿಯಾ ಯೋಜನೆಯನ್ನು ತಂತ್ರಾಂಶದಲ್ಲಿ ಅಳವಡಿಸಿರುತ್ತಾರೆ.

2015-16ನೇ ಸಾಲಿನಲ್ಲಿ ಈ ಯೋಜನೆ ಜಾರಿಗೊಂಡ ನಂತರ 60,000 ವಾರ್ಡ್ ಸಭೆಗಳು ಮತ್ತು ಗ್ರಾಮ ಸಭೆಗಳು ಮಾಡಲಾಗಿದೆ ಮುಂಬರುವ 5 ವರ್ಷಗಳಿಗೆ 6022 ಗ್ರಾಮ ಪಂಚಾಯಿತಿಗಳಲ್ಲಿ 24 ಲಕ್ಷ ಕಾಮಗಾರಿಗಳನ್ನು ಮತ್ತು ಚಟುವಟಿಕೆಗಳನ್ನು ಗುರುತಿಸಲಾಗಿದೆ. ಈ ಕಾಮಗಾರಿಗಳಲ್ಲಿ 4 ಲಕ್ಷ ಚಟುವಟಿಕೆಗಳನ್ನು ಈ ಸಾಲಿನ ಕ್ರಿಯಾ ಯೋಜನೆಯಲ್ಲಿ ಅನುಷ್ಠಾನಗೊಳಿಸಲಾಗಿದೆ. ಸುಮಾರು ದುಡ್ಡಿಲ್ಲದೇ ಮಾಡಬಹುದಾದ 4 ಲಕ್ಷ ಚಟುವಟಟಿಕೆಗಳನ್ನು ಗುರುತಿಸಲಾಗಿದ್ದು, ರಾಷ್ಟ್ರಮಟ್ಟದಲ್ಲಿ ಈ ಬಗ್ಗೆ ಪ್ರಶಂಸೆಯನ್ನು ಪಡೆದಿರುತ್ತದೆ. ಕರ್ನಾಟಕ ಗ್ರಾಮ್ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆಯನ್ವಯ ಕರ್ನಾಟಕ ರಾಜ್ಯ ವಿಕೇಂದ್ರಿಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಈ ಕಾರ್ಯಕ್ರಮವನ್ನು ರಾಜ್ಯ ಮಟ್ಟದಲ್ಲಿ ಮೌಲ್ಯಮಾಪನ ಮಾಡುತ್ತಿದೆ. 2017-18ನೇ ಸಾಲಿಗೆ ನಮ್ಮ ಗ್ರಾಮ ನಮ್ಮ ಯೋಜನೆ ಅನುಷ್ಠಾನಕ್ಕಾಗಿ ರೂ.20.00ಕೋಟಿ ಗಳನ್ನು ಮೀಸಲಿಡಲಾಗಿದೆ.

ಪ್ರಸ್ತುತ ಸಾಲಿಗೆ ಕೆಳಕಂಡ ಕಾರ್ಯ ಚಟುವಟಿಕೆಗಳನ್ನು ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ.

1. ರಾಜ್ಯ ಮಟ್ಟದಲ್ಲಿ ರಾಜ್ಯ ವಿಕೇಂದ್ರಿಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯನ್ನು ಸದೃಡಗೊಳಿಸುವುದು- ಅಂದಾಜು ವೆಚ್ಚ ರೂ.5 ಕೋಟಿಗಳು.

2. ರಾಜ್ಯದಲ್ಲಿ ಉತ್ತಮ ರೀತಿಯ ಮಾದರಿ "ನಮ್ಮ ಗ್ರಾಮ ನಮ್ಮ ಯೋಜನೆ"ಯನ್ನು ಸಿದ್ಧಪಡಿಸುವ ಗ್ರಾಮ ಪಂಚಾಯತ್‌ಗಳಿಗೆ ತಲಾ ರೂ.10 ಲಕ್ಷಗಳ ಪ್ರೋತ್ಸಾಹ ಧನ ನೀಡುವುದು- ಅಂದಾಜು ವೆಚ್ಚ ರೂ.10 ಕೋಟಿ.

3. ಪ್ರಾಯೋಗಿಕವಾಗಿ ಮೈಸೂರು ಮತ್ತು ಗದಗ ಜಿಲ್ಲೆಯಲ್ಲಿ ವಿಕೇಂದ್ರಿಕರಣ ಯೋಜನಾ ಪ್ರಕ್ರಿಯೆಯನ್ನು ಸಶಕ್ತಗೊಳಿಸುವ ಕಾರ್ಯಕ್ರಮಗಳ - ತಲಾ ಅಂದಾಜು ವೆಚ್ಚ ರೂ.2.5 ಕೋಟಿಗಳು ಒಟ್ಟು ರೂ.5.00 ಕೋಟಿಗಳು.

5.2.9 ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯ

ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯಕ್ಕೆ 353 ಎಕರೆ ಭೂಮಿ ಖರೀದಿಸಲಾಗಿದ್ದು, ಈ ಶೈಕ್ಷಣಿಕ ವರ್ಷದಿಂದಲೇ ವಿಶ್ವವಿದ್ಯಾಲಯದ ಶೈಕ್ಷಣಿಕ ಚಟುವಟಿಕೆಗಳನ್ನು ಆರಂಭಿಸಲಾಗಿದೆ.

ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ವಿಶ್ವವಿದ್ಯಾನಿಲಯದ ಶೈಕ್ಷಣಿಕ ಕಾರ್ಯಚಟುವಟಿಕೆಗಳನ್ನು ಈ ಶೈಕ್ಷಣಿಕ ವರ್ಷದಿಂದಲೇ ಆರಂಭಿಸುವುದಕ್ಕೆ ಅನುವಾಗಿ ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿದೇಯಕ, 2016 ಉಭಯ ಸದನಗಳಿಂದ ಅಂಗೀಕೃತವಾಗಿ ಅಧಿನಿಯಮವಾಗಿ ಪ್ರಕಟಗೊಂಡಿರುತ್ತದೆ. ಸದರಿ ವಿಶ್ವವಿದ್ಯಾಲಯಕ್ಕೆ ಅಗತ್ಯವಾಗಿರುವ ಕುಲಪತಿಗಳು, ಕುಲಸಚಿವರು ಹಣಕಾಸು ಅಧಿಕಾರಿಯವರನ್ನು ಹಾಗೂ ವಿವಿಧ ವೃಂದದ 172 ಹುದ್ದೆಗಳನ್ನು ಸೃಜನೆ ಮಾಡಲಾಗಿದೆ. ಸದರಿ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ವಹಿಸಲಾಗುತ್ತಿದೆ ಹಾಗೂ ಶೈಕ್ಷಣಿಕ ಚಟುವಟಿಕೆಗಳನ್ನು ಪ್ರಾರಂಭಿಸಲಾಗಿದೆ.

ಪ್ರಸ್ತುತ ಗದಗದ ಐತಿಹಾಸಿಕ ರೈತಭವನದಲ್ಲಿ ವಿಶ್ವವಿದ್ಯಾಲಯದ ಪ್ರಧಾನ ಕಚೇರಿಯನ್ನು ಹೊಂದಿದ್ದು, ಬೆಂಗಳೂರಿನಲ್ಲಿ ಪ್ರಾದೇಶಿಕ ಕಚೇರಿಯನ್ನು ಹೊಂದಲಾಗಿದೆ. ಸರ್ಕಾರ ಮಂಜೂರು ಮಾಡಿರುವ 353 ಎಕರೆ ಜಾಗದಲ್ಲಿ ವಿಶ್ವವಿದ್ಯಾಲಯದ ಹೊಸ ಆವರಣವನ್ನು ಅಭಿವೃದ್ಧಿ ಪಡಿಸಲಾಗುವುದು.

2017-18 ನೇ ಶೈಕ್ಷಣಿಕ ಸಾಲಿನಲ್ಲಿ ಗ್ರಾಮೀಣಾಭಿವೃದ್ಧಿಗೆ ಪೂರಕವಾದ ಐದು ಸ್ನಾತಕೋತ್ತರ ಕೋರ್ಸ್‌ಗಳನ್ನು ಪ್ರಾರಂಭಿಸಲಾಗಿದೆ.

1 ಎಮ್.ಎ- ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್/ ಗ್ರಾಮೀಣಾಭಿವೃದ್ಧಿ ಮತ್ತು ಸಹಕಾರಿ ನಿರ್ವಹಣೆ

2 ಎಂ.ಎಸ್ಸಿ.-ಜಿಯೋಇನ್ಫಾರ್‌ಮೆಟಿಕ್ಸ್

3 ಎಂ.ಎಸ್.ಡಬ್ಲ್ಯೂ-ಗ್ರಾಮೀಣ ಪುನರ್ ನಿರ್ಮಾಣ

4 ಎಂ.ಬಿ.ಎ- ಗ್ರಾಮೀಣ ನಿರ್ವಹಣೆ (ಗ್ರಾಮೀಣ ಕೃಷಿ ವ್ಯವಹಾರ ನಿರ್ವಹಣೆ, ಗ್ರಾಮೀಣಾಭಿವೃದ್ಧಿ ಮತ್ತು ಉದ್ದಿಮೆಶೀಲತೆ ನಿರ್ವಹಣೆ ವಿಶೇಷತೆಯೊಂದಿಗೆ).

5 ಎಂ.ಕಾಂ- ಉದ್ಯಮಶೀಲತೆ / ಸಹಕಾರಿ ನಿರ್ವಹಣೆ

ಈ ಎಲ್ಲಾ ಕೋರ್ಸ್‌ಗಳಲ್ಲಿ ಕ್ಷೇತ್ರ ಕಾರ್ಯ, ಇಂಟರ್ನ್‌ಷಿಫ್ ಮತ್ತು ಯೋಜನಾವರದಿ ಸಲ್ಲಿಸುವಿಕೆಯನ್ನು ಕಡ್ಡಾಯವಾಗಿ ಅಳವಡಿಸಲಾಗಿದೆ.

ಮುಂದಿನ ಶೈಕ್ಷಣಿಕ ವರ್ಷದಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ವಿಷಯಕ್ಕೆ ಸಂಬಂಧಿಸಿದ ಇನ್ನೂ ಹಲವಾರು ಸ್ನಾತಕೋತ್ತರ ಕೋರ್ಸಗಳು, ಡಿಪ್ಲೋಮಾ ಕೋರ್ಸಗಳು, ಸ್ನಾತಕೋತ್ತರ ಡಿಪ್ಲೋಮಾ ಕೋರ್ಸಗಳು ಮತ್ತು ಸರ್ಟಿಫಿಕೇಟ್ ಕೋರ್ಸಗಳನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದೆ. ಇದರ ಜೊತೆಗೆ ಗ್ರಾಮೀಣಾಭಿವೃದ್ಧಿಗೆ ಸಂಬಂಧಪಟ್ಟ ಸಂಶೋಧನೆಗೆ ಹೆಚ್ಚು ಒತ್ತು ಕೊಡಲಾಗುವುದು.

2016–17ನೇ ಸಾಲಿನಲ್ಲಿ ಆಯವ್ಯದಲ್ಲಿ ವಿಶ್ವವಿದ್ಯಾಲಯಕ್ಕೆ ರೂ.15.00ಕೋಟಿಗಳನ್ನು ಒದಗಿಸಲಾಗಿದ್ದು, ಸದರಿ ಅನುದಾನದಲ್ಲಿ ವಿಶ್ವವಿದ್ಯಾಲಯದ ಸ್ಥಾಪನೆಗೆ ಅಗತ್ಯವಿರುವ ಜಮೀನು ಖರೀದಿಸುವ ಸಂಬಂಧ ಅಂತಿಮ ಅನುದಾನವಾಗಿ ರೂ.7.52 ಕೋಟಿಗಳನ್ನು ಸರ್ಕಾರದ ಆದೇಶ ಸಂಖ್ಯೆ: ಗ್ರಾಅಪ 44 ಜಿಪಸ (ಪಿ–2) ದಿನಾಂಕ: 27–07–2016ರನ್ವಯ ಬಿಡುಗಡೆ ಮಾಡಲಾಗಿದ್ದು, ವಿಶ್ವವಿದ್ಯಾಲಯದ ಅಧಿಕಾರಿಗಳ ವೇತನ, ಇತರೆ ಭತ್ಯೆಗಳು ಹಾಗೂ ವಾಹನ ಖರೀದಿಸಲು ರೂ.2.40 ಕೋಟಿಗಳನ್ನು ದಿನಾಂಕ:06–03–2017 ರಂದು ಬಿಡುಗಡೆ ಮಾಡಲಾಗಿದೆ ಹಾಗೂ ವಿಶ್ವವಿದ್ಯಾಲಯದ ಮೂಲಭೂತ ಸೌಕರ್ಯಗಳಿಗಾಗಿ ರೂ.5.00 ಕೋಟಿಗಳ ಅನುದಾನವನ್ನು ದಿನಾಂಕ:14–03–2017 ರಂದು ಬಿಡುಗಡೆಗೊಳಿಸಲಾಗಿದೆ. 2017–18ನೇ ಸಾಲಿನಲ್ಲಿ ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯ ಗದಗ ಮತ್ತು ಬೆಂಗಳೂರು ಕಛೇರಿಯ ಅಧಿಕಾರಿ/ಸಿಬ್ಬಂದಿಯ ವೇತನ ಹಾಗು ಭತ್ಯಗಳಿಗಾಗಿ ಲೆಕ್ಕ ಶೀರ್ಷಿಕೆ:2515–00–102–0–13(101–ಸಹಾಯಧನ–ವೇತನ)(ಯೋಜನೆ) ರಡಿಯಲ್ಲಿ ಮೊದಲ ಕಂತಿನಲ್ಲಿ ರೂ.33.00ಲಕ್ಷಗಳನ್ನು, ಎರಡನೇ ಕಂತಿನಲ್ಲಿ ರೂ.33.50ಲಕ್ಷಗಳನ್ನು, ಮೂರನೇ ಕಂತಿನಲ್ಲಿ ರೂ.33.00ಲಕ್ಷಗಳನ್ನು ಮತ್ತು 4ನೇ ಕಂತಿನಲ್ಲಿ ರೂ.33.50ಲಕ್ಷಗಳನ್ನು ಒಟ್ಟಾರೆ ರೂ.133.00ಲಕ್ಷಗಳನ್ನು ಬಿಡುಗಡೆಗೊಳಿಸಿದೆ ಮತ್ತು ಲೆಕ್ಕ ಶೀರ್ಷಿಕೆ:2515–00–102–0–13(103–ಸಹಾಯಧನ–ಸಾಮಾನ್ಯ)(ಯೋಜನೆ) ರಡಿಯಲ್ಲಿ ಮೊದಲ ಕಂತಿನಲ್ಲಿ ರೂ.381.00ಲಕ್ಷಗಳನ್ನು, ಎರಡನೇ ಕಂತಿನಲ್ಲಿ ರೂ.382.00 ಲಕ್ಷಗಳನ್ನು, ಮೂರನೇ ಕಂತಿನಲ್ಲಿ ರೂ.381 ಲಕ್ಷಗಳನ್ನು ಹಾಗೂ ನಾಲ್ಕನೇ ಕಂತಿನಲ್ಲಿ ರೂ.382.00ಲಕ್ಷಗಳನ್ನು ದಿನಾಂಕ: 12–06–2017, 28–08–2017, 28–10–2017 ಮತ್ತು ದಿನಾಂಕ:07–02–2018ರಲ್ಲಿ ಬಿಡುಗಡೆ ಮಾಡಲಾಗಿದೆ.

5.3 ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ:

ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕರ್ನಾಟಕ ಸರ್ಕಾರದ ತರಬೇತಿಯ ಅಂಗ ಸಂಸ್ಥೆಯಾಗಿ 1989ರಲ್ಲಿ ಪ್ರಾರಂಭಗೊಂಡು, ಭಾರತ ಸರ್ಕಾರದ ಗ್ರಾಮೀಣಾಭಿವೃದ್ಧಿ ಮಂತ್ರಾಲಯ ಹಾಗೂ ರಾಜ್ಯ ಸರ್ಕಾರದ ಅನುದಾನದಿಂದ ತರಬೇತಿ ಕಾರ್ಯಚಟುವಟಿಕೆಗಳನ್ನು ನಡೆಸುತ್ತಾ ಬಂದಿದೆ. ಸಂಸ್ಥೆಯಲ್ಲಿ ಜಿಲ್ಲಾ, ತಾಲ್ಲೂಕು ಮತ್ತು ಗ್ರಾಮ ಪಂಚಾಯತ್‌ಗಳ ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿ/ ನೌಕರರುಗಳಿಗೆ ಸರ್ಕಾರದ ವಿವಿಧ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಹಾಗೂ ಸಾಮರ್ಥ್ಯಾಭಿವೃದ್ಧಿಗೆ ಸಂಬಧಿಸಿದಂತೆ ತರಬೇತಿ ನೀಡುವ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಗುತ್ತಿದೆ.

ಕರ್ನಾಟಕ ಸರ್ಕಾರವು "ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ"ಯನ್ನು ಸರ್ಕಾರದ ಆದೇಶ ಸಂಖ್ಯೆ : ಗ್ರಾಅಪ/22/ಶಾಪಸ 2013, ಬೆಂಗಳೂರು ದಿನಾಂಕ: 10.06.2015ರಂತೆ ಸ್ವಾಯತ್ತ ಸಂಸ್ಥೆಯನ್ನಾಗಿ ಮಾರ್ಪಡಿಸಿ ಆದೇಶಿಸಿದೆ. ಸದರಿ ಆದೇಶದಂತೆ, ಸಂಸ್ಥೆಯನ್ನು ದಿನಾಂಕ: 04.07.2016ರಂದು ಕರ್ನಾಟಕ ಸಂಘಗಳ ನೊಂದಣಿ ಕಾಯ್ದೆ 1960 ರನ್ವಯ (1960ನೇ ಇಸ್ವಿ 17ನೇ ಕ್ರಮಾಂಕದ ಕರ್ನಾಟಕ ಅಧಿನಿಯಮ) ಸಹಕಾರ ಸಂಘಗಳ ಉಪನಿಬಂಧಕರು ಹಾಗೂ ಸಂಘಗಳ ಜಿಲ್ಲಾನೊಂದಾಣಾಧಿಕಾರಿಗಳ ಕಛೇರಿ, ಮೈಸೂರು ಇಲ್ಲಿ ಸಂಸ್ಥೆಯನ್ನು ನೋಂದಾಯಿಸಲಾಗಿರುತ್ತದೆ.

ಪ್ರಸ್ತುತ ಸಂಸ್ಥೆಯ ಆಡಳಿತ ಮಂಡಳಿಯನ್ನು ಕರ್ನಾಟಕ ಸರ್ಕಾರದ ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳನ್ನೊಳಗೊಂಡಂತೆ ಆಯ್ದ ಇತರೆ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು, ಎನ್.ಐ.ಆರ್.ಡಿ. ಪ್ರತಿನಿಧಿ, ಸಂಶೋಧನಾ ಸಂಸ್ಥೆಯ ಪ್ರತಿನಿಧಿ, ಮೂರು ಹಂತದ ಪಂಚಾಯತ್ ರಾಜ್ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಪರಿಣಿತರು ಇದರ ಸದಸ್ಯರಾಗಿರುತ್ತಾರೆ. ಸಂಸ್ಥೆಯ ದೈನಂದಿನ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸಲು ಕಾರ್ಯಕಾರಿ ಸಮಿತಿಯನ್ನು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದೆ.

ಸಾಮರ್ಥ್ಯಾಭಿವೃದ್ಧಿ ತರಬೇತಿ:

ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯು ಜಿಲ್ಲಾ, ತಾಲೂಕು ಮತ್ತು ಗ್ರಾಮ ಪಂಚಾಯತ್‌ಗಳ ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿ/ ನೌಕರರುಗಳಿಗೆ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಹಾಗೂ ಸಾಮರ್ಥ್ಯಾಭಿವೃದ್ಧಿ ತರಬೇತಿ ನೀಡುವ ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿದೆ. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ-1993, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳೂ ಸೇರಿದಂತೆ ಮಾಹಿತಿ ಹಕ್ಕು, ಸಕಾಲ, ಮಹಿಳಾ ಸಬಲೀಕರಣ ಹಾಗೂ ಗ್ರಾಮ ಪಂಚಾಯತಿಯ ಲೆಕ್ಕಪತ್ರಗಳು ಮತ್ತು ಬಜೆಟ್ ಅಡಿಯಲ್ಲಿ ಜೋಡಿ ನಮೂದು ಲೆಕ್ಕ ಪದ್ಧತಿ ಬಗ್ಗೆ ಮೂರು ಹಂತದ ಪಂಚಾಯತ್ ರಾಜ್ ಸಂಸ್ಥೆಗಳ ಭಾಗಿದಾರರುಗಳಿಗೆ ನೀಡಲಾಗುತ್ತಿದೆ.

1989ರಲ್ಲಿ ಸ್ಥಾಪನೆಗೊಂಡಿರುವ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯು ಅಧಿಕಾರ ವಿಕೇಂದ್ರಿಕರಣವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಹಲವಾರು ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪಂಚಾಯತ್ ರಾಜ್ ಸಂಸ್ಥೆಗಳ ಸಬಲೀಕರಣ ಕಾರ್ಯದಲ್ಲಿ ವಿಶಿಷ್ಟವಾದ ಸಾಧನೆ ಮಾಡಿದೆ. ಸಂಸ್ಥೆಯು ಪ್ರತಿ ವರ್ಷ 200 ರಿಂದ 250 ತರಬೇತಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ಪ್ರತಿ ತರಬೇತಿ ಕಾರ್ಯಕ್ರಮದಲ್ಲಿ 40-50 ಜನ ಭಾಗವಹಿಸುತ್ತಾರೆ.

ಉಪಗ್ರಹ ತರಬೇತಿ ಕೇಂದ್ರ:

ಭಾರತ ಸರ್ಕಾರದ ಬಾಹ್ಯಾಕಾಶ ಇಲಾಖೆ ಹಾಗೂ ಇಸ್ರೋ ಸಂಸ್ಥೆಯ ತಾಂತ್ರಿಕ ಬೆಂಬಲದಿಂದ ನಿರ್ಮಾಣಗೊಂಡಿರುವ ಸ್ಯಾಟ್‌ಕಾಂ ಕೇಂದ್ರವು ಭೂಕೇಂದ್ರ (Earth Station) ಹಾಗೂ ಜಿ-ಸ್ಯಾಟ್ 12 ಉಪಗ್ರಹದ ವಿಸ್ತರಿಸಲ್ಪಟ್ಟ ಸಿ-ಬ್ಯಾಂಡ್ ಪರಿವರ್ತಕವನ್ನು ಹೊಂದಿದ್ದು ಏಕಮುಖ ದೃಶ್ಯ ಮಾಧ್ಯಮ ಮತ್ತು ದ್ವಿಮುಖ ಶ್ರವಣ ಮಾಧ್ಯಮ ಸಂಪರ್ಕವಿರುವ ಸ್ಟುಡಿಯೋವನ್ನು ಒಳಗೊಂಡಿರುತ್ತದೆ. ರಾಜ್ಯದ 176 ತಾಲ್ಲೂಕಗಳ ಪೈಕಿ ಬೆಂಗಳೂರು ಪೂರ್ವ ತಾಲ್ಲೂಕು ಹೊರತುಪಡಿಸಿ ಉಳಿದ ಎಲ್ಲಾ ತಾಲ್ಲೂಕುಗಳ ಸಾಮರ್ಥ್ಯಸೌಧಗಳಲ್ಲಿ ಅಳವಡಿಸಲಾಗಿರುವ ಸ್ವೀಕೃತಿ ಕೇಂದ್ರಗಳ ಮೂಲಕ ಬಹು ಹೆಚ್ಚಿನ ಪ್ರಮಾಣದಲ್ಲಿ ತರಬೇತಿಯನ್ನು ಏಕ ಕಾಲದಲ್ಲಿ ನೀಡಲು ಸಂಸ್ಥೆಗೆ ಸಾಧ್ಯವಾಗಿದೆ. ಈ ಸೌಲಭ್ಯವನ್ನು ಉಪಯೋಗಿಸಿಕೊಂಡು ಸಂಸ್ಥೆಯು ತನ್ನ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸುತ್ತಿರುವುದಲ್ಲದೆ, ಸರ್ಕಾರದ ಹಲವು ಇಲಾಖೆಗಳು, ಸಂಸ್ಥೆಗಳೂ ಸಹ ಅವರವರ ತರಬೇತಿ ಕಾರ್ಯಕ್ರಮಗಳನ್ನು ನಡೆಸಲು ಈ ಸೌಲಭ್ಯವನ್ನು ಕನಿಷ್ಠ ಉಪಯೋಗಿ ಶುಲ್ಕ ವಿಧಿಸುವ ಮೂಲಕ ಒದಗಿಸಲಾಗುತ್ತಿದ್ದು, ವಿವರಗಳು ಈ ಕೆಳಕಂಡಂತಿವೆ.

1. ಈ ಕೇಂದ್ರ ಸ್ಥಾಪನೆಗೆ ನೆರವಾಗಿರುವ ಇಲಾಖೆಗಳಾದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ, ಕೃಷಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳಿಗೆ ಗಂಟೆಗೆ ರೂ. 5000.00.
2. ವಂತಿಗೆ ನೀಡದಿರುವ ಸರ್ಕಾರಿ ಇಲಾಖೆಗಳು/ ಸಂಸ್ಥೆಗಳಿಗೆ ಗಂಟೆಗೆ ರೂ. 7500.00.
3. ಮಂಡಳಿಗಳು, ನಿಗಮಗಳು, ಬಾಹ್ಯ ಅನುದಾನಿತ ಯೋಜನೆಗಳು ಗಂಟೆಗೆ ರೂ. 10000.00 ದರದಂತೆ.

2002-03ನೇ ಸಾಲಿನಲ್ಲಿ ಸಂಸ್ಥೆಯ ಅತ್ಯಾಧುನಿಕ ಸ್ಯಾಟ್‌ಕಾಂ ಪ್ರಸರಣ ಕೇಂದ್ರ ಪ್ರಾರಂಭಗೊಂಡ ಮೇಲೆ ಸಂಸ್ಥೆಯು ತರಬೇತಿ ವ್ಯವಸ್ಥೆ, ಕಲಿಕಾ ಕ್ರಮ ಇವುಗಳಲ್ಲಿ ವ್ಯಾಪಕ ಬದಲಾವಣೆ ತಂದುಕೊಂಡಿದೆ. ತರಬೇತಿಯನ್ನು ಉಪಗ್ರಹ ಆಧಾರಿತವಾಗಿ ನಡೆಸುವುದರ ಜೊತೆ ಜೊತೆಗೆ ಮುಖಾಮುಖಿ ತರಬೇತಿಗಳನ್ನೂ ಸಂಸ್ಥೆ ನಡೆಸಿಕೊಂಡು ಬರುತ್ತಿದೆ. ಈ ತರಬೇತಿಗಳಿಗಾಗಿ 36ಕ್ಕೂ ಹೆಚ್ಚು ತರಬೇತಿ ವಿನ್ಯಾಸ (Training Module) ಗಳನ್ನು ಸಿದ್ದಪಡಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ 5 ಸ್ಯಾಟ್‌ಕಾಂ ಸಬ್-ಸ್ಟುಡಿಯೋಗಳನ್ನು ಬೆಂಗಳೂರು, ದಾವಣಗೆರೆ, ದಕ್ಷಿಣ ಕನ್ನಡ, ಧಾರವಾಡ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಆರಂಭಿಸಲಾಗಿದೆ.

ಪ್ರಾದೇಶಿಕ ತರಬೇತಿ ಕೇಂದ್ರ ಮತ್ತು ರಾಜ್ಯ ಪಂಚಾಯತ್ ಸಂಪನ್ಮೂಲ ಕೇಂದ್ರ:

ಧಾರವಾಡ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಪ್ರಾದೇಶಿಕ ತರಬೇತಿ ಕೇಂದ್ರಗಳನ್ನು ಹಾಗೂ ಬೆಂಗಳೂರಿನಲ್ಲಿ ರಾಜ್ಯ ಸಂಪನ್ಮೂಲ ಕೇಂದ್ರವನ್ನು ಪ್ರಾರಂಭಿಸಲಾಗಿದ್ದು, ವಿವಿಧ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

2017-18 ನೇ ಸಾಲಿನ ಭೌತಿಕ ಸಾಧನೆಗಳು

ಕ್ರ.ಸಂ.	ಯೋಜನೆ	ಒಟ್ಟು ತರಬೇತಿ ಕಾರ್ಯಕ್ರಮಗಳು	ಶಿಬಿರಾರ್ಥಿಗಳು		
			ಪುರಷ	ಮಹಿಳೆ	ಒಟ್ಟು
1	ಆರ್.ಜಿ.ಎಸ್.ಎ.	89	76528	123110	199638
2	ಮಹಾತ್ಮ ಗಾಂಧಿ ಎನ್.ಆರ್.ಇ.ಜಿ.ಎಸ್.	36	82795	40006	122801
3	ಆರ್.ಜಿ.ಎಸ್.ವೈ.	9	60	41	101
4	ಸಂಜೀವಿನಿ – ಎನ್.ಆರ್.ಎಲ್.ಎಂ.	6	58	2371	2429
5	ಎನ್.ಆರ್.ಡಿ.ಡಬ್ಲ್ಯೂ.ಪಿ.	14	565	13165	13730
6	ಆವರ್ತಕ	4	72	24	96
7	ಪ್ರಾಯೋಜಿತ ಇಲಾಖೆಗಳು	38	40182	102743	142925
	ಒಟ್ಟು	196	200260	281460	481720

2017-18 ನೇ ಸಾಲಿನ ಆರ್ಥಿಕ ಸಾಧನೆಗಳು

ಕ್ರ.ಸಂ.	ವಿವರ	ಬಿಡುಗಡೆಯಾದ ಅನುದಾನ ರೂ. ಲಕ್ಷಗಳಲ್ಲಿ	ಖರ್ಚಾದ ಅನುದಾನ ರೂ. ಲಕ್ಷಗಳಲ್ಲಿ
1.	ಆರ್.ಜಿ.ಎಸ್.ಎ	4107.92	2024.49
2.	ಮಹಾತ್ಮ ಗಾಂಧಿ ಎನ್‌ಆರ್‌ಇಜಿಎ *	207.43	319.50
3.	ಆರ್.ಜಿ.ಎಸ್.ವೈ. (ಗಣಕಯಂತ್ರ)*	0.00	1.83
4.	ಎನ್.ಆರ್.ಎಲ್.ಎಂ.	111.53	51.22
5.	ಕುಡಿಯುವ ನೀರು ಪೂರೈಕೆ	60.97	54.99
6.	ಆವರ್ತಕ ನಿಧಿ	370.00	335.68
7.	ಎನ್.ಐ.ಆರ್.ಡಿ.*	10.05	11.24
8.	ಯು.ಎನ್.ವುಮೆನ್ *	16.16	30.35

*****

5.4 ಇ-ಆಡಳಿತ ಶಾಖೆ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖಾ ಗಣಕೀಕರಣ

ಜಿಲ್ಲಾ ಪಂಚಾಯತ್/ತಾಲ್ಲೂಕು ಪಂಚಾಯತ್‌ಗಳ ಲೆಕ್ಕ ಗಣಕೀಕರಣ ಕಾರ್ಯಕ್ರಮವನ್ನು ಆರ್ಥಿಕ ಇಲಾಖೆಯ ಉಸ್ತುವಾರಿಯಲ್ಲಿ 2008-09 ನೇ ಸಾಲಿನಿಂದ ಆರಂಭಿಸಲಾಗಿದೆ. ಆರ್ಥಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳವರ ಅಧ್ಯಕ್ಷತೆಯಲ್ಲಿ ದಿನಾಂಕ:17.04.2008 ರಂದು ನಡೆದ Steering committee ಸಭೆಯ ತೀರ್ಮಾನದನ್ವಯ ಜಿಲ್ಲಾ ಪಂಚಾಯತ್‌ಗಳ ಲೆಕ್ಕಗಳ ಗಣಕೀಕರಣದ ಕಾರ್ಯಕ್ರಮವನ್ನು ದಿನಾಂಕ:01.04.2009 ರಿಂದ ಆರ್ಥಿಕ ಇಲಾಖೆಯಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ವಹಿಸಿಕೊಡಲಾಗಿದೆ.

ಈ ಕಾರ್ಯಕ್ಕಾಗಿ 2017-18ನೇ ಸಾಲಿನಲ್ಲಿ ಲಭ್ಯವಿದ್ದ `1825.00 ಲಕ್ಷಗಳಲ್ಲಿ ದಿನಾಂಕ:31.03.2018 ರವರೆಗೆ ಒಟ್ಟು `1636.47 ಲಕ್ಷ ವೆಚ್ಚ ಭರಿಸಲಾಗಿದೆ.

ಈ ತಂತ್ರಾಂಶವನ್ನು ಎಲ್ಲಾ 30 ಜಿಲ್ಲಾ ಪಂಚಾಯತ್‌ಗಳಲ್ಲಿ ಅಳವಡಿಸಲಾಗಿದೆ. ಪ್ರಸ್ತುತ ಸದರಿ ತಂತ್ರಾಂಶವನ್ನು ಇಲಾಖೆಯಿಂದಲೇ ನಿರ್ವಹಿಸಲಾಗುತ್ತಿದ್ದು ಎಲ್ಲಾ ಜಿಲ್ಲಾ ಪಂಚಾಯತ್‌ಗಳು ಮಾಸಿಕ ಲೆಕ್ಕ ಪತ್ರಗಳನ್ನು ಸದರಿ ತಂತ್ರಾಂಶದಿಂದ ಸಿದ್ಧಪಡಿಸುತ್ತಿವೆ. 2008-09, 2009-10, 2010-11, 2011-12, 2012-13, 2013-14, 2014-15, 2015-16 ಮತ್ತು 2016-17 ನೇ ಸಾಲಿನ ವಾರ್ಷಿಕ ಲೆಕ್ಕಪತ್ರಗಳನ್ನೂ ಸಹ ಈ ತಂತ್ರಾಂಶದಿಂದ ಸಿದ್ಧಪಡಿಸಲಾಗುತ್ತಿದೆ. ಇದರಿಂದಾಗಿ ಜಿಲ್ಲಾ/ತಾಲ್ಲೂಕು ಪಂಚಾಯತ್‌ಗಳಿಂದ ಸರ್ಕಾರಕ್ಕೆ ಮತ್ತು ಮಹಾಲೇಖಪಾಲರಿಗೆ ಮಾಸಿಕ/ವಾರ್ಷಿಕ ಲೆಕ್ಕಪತ್ರವನ್ನು ಸಲ್ಲಿಸಲು ಆಗುತ್ತಿದ್ದ ವಿಳಂಬವನ್ನು ತಪ್ಪಿಸಲಾಗಿದೆ.

ಈ ತಂತ್ರಾಂಶವನ್ನು ತಾಲ್ಲೂಕು ಪಂಚಾಯತ್‌ಗಳ ಲೆಕ್ಕಗಳ ಗಣಕೀಕರಣಕ್ಕಾಗಿ ಹಂತ ಹಂತವಾಗಿ ಉಪಯೋಗಿಸಲು ಕ್ರಮ ವಹಿಸಲಾಗಿರುತ್ತದೆ.

ಪಂಚತಂತ್ರ ತಂತ್ರಾಂಶ – Panchatantra

ರಾಜ್ಯದಲ್ಲಿ ಗ್ರಾಮೀಣ ಜನರಿಗೆ ಇ-ಆಡಳಿತದ ಮೂಲಕ ಹೊಸ ಆಯಾಮವನ್ನು ಒದಗಿಸಲು ಗ್ರಾಮ ಪಂಚಾಯತಿ, ತಾಲ್ಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿಗಳ ಮೂಲಕ ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಗ್ರಾಮೀಣ ಜನತೆಯ ಆಶೋತ್ತರಗಳನ್ನು ಈಡೇರಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯತಿಗೆ ಬಹು ಪ್ರಮುಖವಾದ ಸ್ಥಾನವಿದೆ. ವಾರ್ಡ್‌ಸಭೆ, ಗ್ರಾಮ ಸಭೆಗಳ ಮೂಲಕ ಕಾರ್ಯಕ್ರಮಗಳ ನಿರೂಪಣೆ, ಯೋಜನೆ, ಫಲಾನುಭವಿಗಳ ಆಯ್ಕೆ, ಕಾರ್ಯಕ್ರಮಗಳ ಅನುಷ್ಠಾನದ ಪರಿಶೀಲನೆ ಮತ್ತು ಪರಿಶೋಧನೆಯಂತಹ ಮಹತ್ವದ ಕಾರ್ಯಚಟುವಟಿಕೆಗಳು ಜರುಗುತ್ತವೆ. ಈ ಎಲ್ಲಾ ಚಟುವಟಿಕೆಗಳನ್ನು ಕ್ರೋಢೀಕರಿಸಿ ಅಭಿವೃದ್ಧಿಗೆ ಪೂರಕವಾಗಿ ಬಳಸಿಕೊಳ್ಳಬೇಕಾದುದು ಇಂದಿನ ಅಗತ್ಯ. ಈ ಹಿನ್ನಲೆಯಲ್ಲಿ ಗ್ರಾಮ ಪಂಚಾಯತಿಯ ಎಲ್ಲಾ ಚಟುವಟಿಕೆಗಳನ್ನು, ಆಡಳಿತಾತ್ಮಕ ವಿಷಯಗಳನ್ನು ಮತ್ತು ಹಣಕಾಸಿನ ವ್ಯವಹಾರಗಳನ್ನು ಗಣಕೀಕರಣಗೊಳಿಸಬೇಕು ಮತ್ತು ಆ ಮೂಲಕ ದಾಖಲಾತಿಗಳ ನಿರ್ವಹಣೆಯಲ್ಲಿ ಶಿಸ್ತು ತರಲು ಹಾಗು ಈ ಎಲ್ಲಾ ವ್ಯವಹಾರಗಳನ್ನು ಸಾರ್ವಜನಿಕರಿಗೆ ಮುಕ್ತವಾಗಿ ನೀಡಬೇಕೆನ್ನುವ ನಿಟ್ಟಿನಲ್ಲಿ **"ಪಂಚತಂತ್ರ"** ಎಂಬ ದ್ವಿ ನಮೂದು ಲೆಕ್ಕ ಪದ್ಧತಿಯ ತಂತ್ರಾಂಶವನ್ನು ರಾಷ್ಟ್ರೀಯ ಮಾಹಿತಿ ಕೇಂದ್ರ (NIC) ದ ಸಹಯೋಗದೊಂದಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಅಭಿವೃದ್ಧಿಪಡಿಸಿ ಅಳವಡಿಸಲಾಗಿದೆ. ಮೂಲತ: ಪಂಚತಂತ್ರ ತಂತ್ರಾಂಶವನ್ನು ಜೋಡಿ ನಮೂದು ಲೆಕ್ಕ ಪದ್ದತಿಯ ನಿರ್ವಹಣೆಗೆ ಅಭಿವೃದ್ಧಿ ಪಡಿಸಲಾಗಿದ್ದರೂ ನಂತರದ ದಿನಗಳಲ್ಲಿ ಗ್ರಾಮ ಪಂಚಾಯತಿಯ ಇತರೆ ಕಾರ್ಯಗಳಿಗೂ ಸಹಾಯವಾಗುವಂತಹ ಮಾಡ್ಯೂಲ್‌ಗಳನ್ನು ಅಳವಡಿಸಿ ಅಭಿವೃದ್ಧಿಪಡಿಸಲಾಗಿದೆ. ಇವುಗಳಲ್ಲಿ ಇ-ಹಾಜರಾತಿ ಪ್ರಮುಖವಾದುದ್ದು, ಇದಲ್ಲದೇ ಗ್ರಾಮ ಪಂಚಾಯತಿಯ ಎಲ್ಲಾ ಆಸ್ತಿಗಳ ವಿವರಗಳನ್ನು, ಖಾತೆಯ ವಿವರಗಳನ್ನು, ಚುನಾಯಿತ ಪ್ರತಿನಿಧಿಗಳ ಹಾಗೂ ಸಿಬ್ಬಂದಿಗಳ ವಿವರಗಳನ್ನು, ಸಕಾಲ ಸೇವೆಗಳ ನಿರ್ವಹಣೆ, ಸಾಮಾನ್ಯ ಮಾಹಿತಿ, ವಾರ್ಡ್ ಸಭೆ ಮತ್ತು ಗ್ರಾಮ ಸಭೆಗಳ ಸಂಪೂರ್ಣ ಮಾಹಿತಿ ಹಾಗೂ ಜಮಾಬಂದಿಯ ವಿವರಗಳನ್ನು ಸದರಿ ತಂತ್ರಾಂಶದಲ್ಲಿ ಅಳವಡಿಸಲಾಗಿದೆ.

ಲೆಕ್ಕ ನಿರ್ವಹಣಾ ತಂತ್ರಾಂಶ

ಗ್ರಾಮ ಪಂಚಾಯತಿ ಲೆಕ್ಕಗಳನ್ನು ದಿನಾಂಕ: 01.04.2007 ರಿಂದ ಜಾರಿಗೆ ಬರುವಂತೆ ದ್ವಿ ನಮೂದು ಪದ್ಧತಿಯಡಿಯಲ್ಲಿ ನಿರ್ವಹಿಸಲು ತೀರ್ಮಾನಿಸಿ ಕರ್ನಾಟಕ ಪಂಚಾಯತ್ ರಾಜ್ (ಗ್ರಾಮ ಪಂಚಾಯತಿ ಆಯವ್ಯಯ ಮತ್ತು ಲೆಕ್ಕಪತ್ರಗಳು) ನಿಯಮಗಳು, 2006ನ್ನು ಹೊರಡಿಸಲಾಗಿತ್ತು. ಈ ಕಾರ್ಯವನ್ನು ಸರಳ ಮತ್ತು ಸುಲಲಿತವಾಗಿಸಿದ್ದು **ಪಂಚತಂತ್ರ ತಂತ್ರಾಂಶ.**

ಏಕೆಂದರೆ, ಪಂಚತಂತ್ರ ತಂತ್ರಾಂಶದ ಬಹುಮೂಲ್ಯ ಲಕ್ಷಣವೆಂದರೆ ಗ್ರಾಮ ಪಂಚಾಯತಿ ಲೆಕ್ಕ ಪತ್ರಗಳನ್ನು ದ್ವಿ ನಮೂದು ಪದ್ಧತಿಯಡಿ ಸಂಚಯನ ವಿಧಾನದಲ್ಲಿ ಲೆಕ್ಕ ಪತ್ರಗಳನ್ನು ನಿರ್ವಹಿಸಲು ಮತ್ತು ಸೃಜಿಸಲು ಅನುವಾಗುವಂತೆ ಅಭಿವೃದ್ಧಿಪಡಿಸಿರುವುದು. ಜೋಡಿ ನಮೂದು ಪದ್ಧತಿಯ ಎಲ್ಲಾ ನಿಯಮಗಳನ್ನು ಇದರಲ್ಲಿ ಅಂತರ್ಗತಗೊಳಿಸಿರುವುದರಿಂದ ತಂತ್ರಾಂಶ ಬಳಕೆದಾರರು ಹಣಕಾಸಿನ ವ್ಯವಹಾರಗಳನ್ನು ನಮೂದಿಸುತ್ತಿದ್ದಂತೆ ತಂತ್ರಾಂಶವು ಸ್ವಯಂ ಆಗಿ ವಹಿವಾಟುಗಳನ್ನು ದ್ವಿ ನಮೂದು ಪದ್ಧತಿಯಡಿ ಪ್ರಸ್ತುತ ಪಡಿಸುವುದು ಇದರ ವಿಶೇಷ.

ಪ್ರಮುಖ ಲಕ್ಷಣಗಳು

ತಂತ್ರಾಂಶದ ಪ್ರಮುಖ ಲಕ್ಷಣಗಳನ್ನು ಈ ಕೆಳಗಿನಂತೆ ಪಟ್ಟಿ ಮಾಡಬಹುದು.

- ಹಣಕಾಸು ವಹಿವಾಟುಗಳ ಎರಡು ಆಯಾಮಗಳನ್ನು ದಾಖಲಿಸುವುದು ಮತ್ತು ಲೆಕ್ಕಗಳನ್ನು ಸಂಚಯನ ವಿಧಾನದಲ್ಲಿ ನಿರ್ವಹಿಸಿ ದ್ವಿ ನಮೂದು ಪದ್ಧತಿಯಲ್ಲಿ ಪ್ರಸ್ತುತಪಡಿಸುವುದು.
- ಗ್ರಾಮ ಪಂಚಾಯತಿ ಆಯವ್ಯಯ ಮತ್ತು ಲೆಕ್ಕಪತ್ರಗಳ ನಿಯಮಗಳ ಅನುಸಾರ 65 ಕ್ಕಿಂತಲೂ ಹೆಚ್ಚಿನ ಸಾಮಾನ್ಯ ಲೆಡ್ಜರುಗಳನ್ನು ನಿರ್ವಹಿಸುವುದರೊಂದಿಗೆ ಲೆಕ್ಕಪತ್ರಗಳ ಎಲ್ಲಾ ನಮೂನೆಗಳನ್ನು ಸೃಜಿಸುವುದು.
- ಸಂಚಯನ ಲೆಕ್ಕ ವಿಧಾನದ ಆಯಾಮಗಳು ತಂತ್ರಾಂಶದಲ್ಲಿ ಅಂತರ್ಗತವಾಗಿರುವುದರಿಂದ ಆದಾಯದ ಹಕ್ಕು ಸ್ಥಾಪಿತವಾದಾಗ ಮತ್ತು ವೆಚ್ಚದ ಬದ್ಧತೆ ಉಂಟಾದ ಕೂಡಲೇ ವಹಿವಾಟನ್ನು ಲೆಕ್ಕಗಳಲ್ಲಿ ದಾಖಲಿಸುವುದು.
- ಜೋಡಿ ನಮೂದು ಪ್ರಮುಖ ದಾಖಲೆಗಳಾದ ಪ್ರಾಯೋಗಿಕ ಆರ್ಥಿಕ ಸ್ಥಿತಿ ಪಟ್ಟಿ (Trial Balance). ಸ್ವೀಕೃತಿ ಮತ್ತು ಪಾವತಿ ಲೆಕ್ಕ, ಆದಾಯ ಮತ್ತು ವೆಚ್ಚದ ಲೆಕ್ಕ ಮತ್ತು ಸಮತೋಲನಾ ಪಟ್ಟಿಯನ್ನು ಸ್ವಯಂ ಆಗಿ ಸೃಜಿಸುವುದು.
- ಹಣಕಾಸು ವಹಿವಾಟು ದಾಖಲೆಯಾದೊಡನೆ ಗ್ರಾಮ ಪಂಚಾಯತಿ ಆಸ್ತಿ ಮತ್ತು ಋಣಗಳ ಪಟ್ಟಿಗೆ ಆಸ್ತಿ ಮತ್ತು ಋಣಗಳು ಸೇರ್ಪಡೆಯಾಗುವುದು.
- ಗ್ರಾಮ ಪಂಚಾಯತಿಯ ಸಾಮಾನ್ಯ ವಿವರಗಳನ್ನು Master ಗಳಲ್ಲಿ ಅಳವಡಿಸುವುದರಿಂದ ಅವುಗಳ ವಿವರಗಳನ್ನು ಮತ್ತೆ ಮತ್ತೆ ನಮೂದು ಮಾಡಬೇಕಾಗಿರುವುದಿಲ್ಲ. ಲೆಕ್ಕಗಳನ್ನು ವಾರ್ಷಿಕವಾಗಿ ಅಂತ್ಯಗೊಳಿಸುವಾಗ ಅಂತರ್ಗತವಾಗಿ ಮುಂದುವರೆಯುತ್ತವೆ. ಕಾಲಕಾಲಕ್ಕೆ ಸ್ವೀಕೃತಿ ಮತ್ತು ಪಾವತಿಗಳನ್ನು ಅಳವಡಿಸುವುದು ಮಾತ್ರ ಸಾಕಾಗುತ್ತದೆ.

ತಂತ್ರಾಂಶದ ಅನುಕೂಲತೆಗಳು

ತಂತ್ರಾಂಶದ ಅನುಕೂಲಗಳು ಹಲವಾರು ಅವುಗಳಲ್ಲಿ ಕೆಲವನ್ನು ಈ ಕೆಳಗಿನಂತೆ ಪಟ್ಟಿ ಮಾಡಬಹುದು:

- ಇದು ಅಂತರ್ಜಾಲ ಆಧಾರಿತವಾಗಿದ್ದು ಅಳವಡಿಸಲಾಗುವ ಎಲ್ಲಾ ವಹಿವಾಟುಗಳು ಮತ್ತು ಸೃಜನೆಯಾಗುವ ಲೆಕ್ಕಪತ್ರಗಳು ಕ್ಷಣಕ್ಷಣಕ್ಕೂ ಅಂತರ್ಜಾಲದಲ್ಲಿ ಸಾರ್ವಜನಿಕ ವೀಕ್ಷಣೆಗೆ ಲಭ್ಯವಿದೆ.
- ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಎಲ್ಲಾ ನೋಂದಾಯಿತ ಆಸ್ತಿಗಳ ಬೇಡಿಕೆ, ವಸೂಲಾತಿ ಮತ್ತು ಬಾಕಿ ವಿವರಗಳು ಎಲ್ಲರಿಗೂ ಲಭ್ಯವಾಗುತ್ತವೆ.
- ಗ್ರಾಮ ಪಂಚಾಯತಿಯ ದಿನನಿತ್ಯದ ವ್ಯವಹಾರಗಳನ್ನು ರಾಜ್ಯ, ಜಿಲ್ಲೆ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನೆ ಮತ್ತು ಮೇಲುಸ್ತುವಾರಿಗೆ ಅನುಕೂಲವಾಗಿದೆ.
- ತೆಗೆದುಕೊಂಡ ಪ್ರತಿ ಕಾಮಗಾರಿ, ಪಾವತಿಸಿದ ಮೊತ್ತ ಮತ್ತು ಅದರ ಸ್ಥಿತಿ ಗತಿ ವಿವರಗಳು ಸಾರ್ವಜನಿಕವಾಗಿ ಲಭ್ಯವಾಗುವುದರಿಂದ ಪಂಚಾಯತ್ ರಾಜ್ ಸಂಸ್ಥೆಗಳ ವಿಶ್ವಾಸಾರ್ಹತೆಯನ್ನು ಹೆಚ್ಚಿಸಲು ಸಾಧ್ಯವಾಗಿದೆ.
- ಎಲ್ಲಾ ಕಾರ್ಯಚಟುವಟಿಕೆಗಳಿಗೆ ಹಣಕಾಸು ಮೂಲವಾಗಿರುವುದರಿಂದ ಮತ್ತು ಅವು ಮುಕ್ತವಾಗಿ ಲಭ್ಯವಾಗುವುದರಿಂದ ಸಂಸ್ಥೆಯ ಕಾರ್ಯ ಯೋಜನೆಗಳನ್ನು ರೂಪಿಸಲು, ಅನುಷ್ಠಾನಗೊಳಿಸಲು, ಪಾವತಿಗಳನ್ನು ಮಾಡಲು ಮತ್ತು ನಿಗಾವಹಿಸಲು ಹಾಗೂ ಅಗತ್ಯವಿರುವೆಡೆ ಅನುದಾನವನ್ನು ಕೂಡಲೇ ಬಿಡುಗಡೆ ಮಾಡಲು ಸಹಾಯಕವಾಗುತ್ತಿದೆ.

- ತಂತ್ರಾಂಶವು ಕೈ ಬರಹದ ದಾಖಲೀಕರಣವನ್ನು ಕಡಿಮೆಗೊಳಿಸುತ್ತದೆ ಹಾಗೂ ಆ ಮೂಲಕ ಗ್ರಾಮ ಪಂಚಾಯತಿಯ ಲೆಕ್ಕಪತ್ರಗಳಲ್ಲಿ ನಿಖರತೆಯನ್ನು ತರುತ್ತದೆ.
- ಅನುದಾನದ ಸಮರ್ಥ ಬಳಕೆ ಸಾಧ್ಯವಾಗುತ್ತದೆ ಮತ್ತು ನಿಧಿಯ ದುರ್ವಿನಿಯೋಗ ತಡೆಯಲು ಸಹಾಯಕವಾಗುತ್ತದೆ.
- ಲೆಕ್ಕಗಳ ಪರಿಶೋಧನೆಗೆ ದಾಖಲೆಗಳನ್ನು ಒದಗಿಸುವಲ್ಲಿ ಮತ್ತು ಲೆಕ್ಕ ಪರಿಶೋಧನೆ ಮಾಡಲು ಸಹಾಯಕವಾಗುತ್ತದೆ.
- ಸದರಿ ತಂತ್ರಾಂಶವು ಬಳಕೆದಾರ ಸ್ನೇಹಿಯಾಗಿದ್ದು, ಕನಿಷ್ಟ ಗಣಕ ಯಂತ್ರದ ಜ್ಞಾನದಿಂದ ತಂತ್ರಾಂಶವನ್ನು ನಿರ್ವಹಿಸಬಹುದು.
- ವಿವಿಧ ಹಂತಗಳಲ್ಲಿ ಅಗತ್ಯವಿರುವ ಮಾಹಿತಿಯನ್ನು ಸದರಿ ಅಂತರ್ಜಾಲ ತಾಣವನ್ನು ಉಪಯೋಗಿಸಿ ಪಡೆದುಕೊಳ್ಳಬಹುದಾಗಿದೆ.

ಪಂಚತಂತ್ರ ತಂತ್ರಾಂಶದಲ್ಲಿ ಲಭ್ಯವಾಗುವ ಮಾಹಿತಿಗಳು:

1. ಗ್ರಾಮ ಪಂಚಾಯತಿಗಳಲ್ಲಿರುವ ಎಲ್ಲಾ ಆಸ್ತಿಗಳು.
2. ಗ್ರಾಮ ಪಂಚಾಯತಿಗಳು ನಿರ್ವಹಿಸುವ ಎಲ್ಲಾ ಖಾತೆಗಳ ವಿವರ
3. ಗ್ರಾಮ ಪಂಚಾಯತಿ ಅಧಿಕಾರಿ, ಸಿಬ್ಬಂದಿ ಮತ್ತು ಚುನಾಯಿತ ಪ್ರತಿನಿಧಿಗಳ ವಿವರ
4. ಬೇಡಿಕೆ, ಸಂಗ್ರಹ ಮತ್ತು ಬಾಕಿಗಳ ವರದಿ. [Demand, Collection, Balance Reports (DCB)].
5. ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ದೊರಕುವ ಸೌಲಭ್ಯಗಳ ವಿವರಗಳು.
6. ಬಾಕಿ ತ:ಖ್ತೆ, ಆದಾಯ ಮತು ವೆಚ್ಚ ವರದಿಗಳು.
7. ಸಾಮಾನ್ಯ ಮಾಹಿತಿ.
8. ಸಕಾಲ ಸೇವೆಗಳ ನಿರ್ವಹಣೆ
9. ವಾರ್ಡ್‌ಸಭೆ ಮತ್ತು ಗ್ರಾಮ ಸಭೆಗಳ ಸಂಪೂರ್ಣ ಮಾಹಿತಿ.
10. ಜಮಾಬಂದಿಯ ವಿವರಗಳು

ಪಂಚತಂತ್ರ ತಂತ್ರಾಂಶದ ಮೂಲಕ ಈ ಕೆಳಗಿನ ಚಟುವಟಿಕೆಗಳನ್ನು ನಿರ್ವಹಿಸಲಾಗುತ್ತಿದೆ:

1. ಗ್ರಾಮ ಪಂಚಾಯತಿಗಳ ಸಂಪೂರ್ಣ ಚಟುವಟಿಕೆಗಳು ಸಾರ್ವಜನಿಕರ ವೀಕ್ಷಣೆಗೆ ಒದಗಿಸಿರುವುದರಿಂದ ಪಾರದರ್ಶಕತೆಯನ್ನು ತರಲಾಗಿದೆ.

2. ಪಂಚಾಯತ್ ರಾಜ್ ಸಂಸ್ಥೆಯಲ್ಲಿ 3 ಹಂತಗಳಲ್ಲಿ (ಜಿ.ಪಂ, ತಾ.ಪಂ, ಗ್ರಾ.ಪಂ) ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಸಿಬ್ಬಂದಿಗಳಿಗೆ ಪಂಚತಂತ್ರ ತಂತ್ರಾಂಶದ ಮೂಲಕ ಇ-ಹಾಜರಾತಿಯನ್ನು ಅಳವಡಿಸಲಾಗಿದೆ.

3. ಪಂಚತಂತ್ರ ತಂತ್ರಾಂಶದ ಮೂಲಕ 14 ನೇ ಹಣಕಾಸು ಆಯೋಗದ ಅನುದಾನ ಮತ್ತು ಶಾಸನ ಬದ್ಧ ಅನುದಾನವನ್ನು ಬಿಡುಗಡೆ ಮಾಡಲಾಗುತ್ತಿದೆ.

4. ಗ್ರಾಮ ಪಂಚಾಯತಿಗಳ 1.98 ಲಕ್ಷ ಆಸ್ತಿಗಳ GPS Co-Ordinates ಗಳನ್ನು Mobile application ಮೂಲಕ ಸೆರೆ ಹಿಡಿಯಲಾಗಿದೆ. (ಎಂ.ಜಿ.ಎನ್.ಆರ್.ಇ.ಜಿ.ಎ, ಸ್ವಚ್ಛ ಭಾರತ ಮಿಷನ್ ಮತ್ತು ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಯೋಜನೆ ಆಸ್ತಿಗಳನ್ನು ಹೊರತು ಪಡಿಸಿ).

ಗಾಂಧಿ ಸಾಕ್ಷಿ ಕಾಯಕ ತಂತ್ರಾಂಶ – **Gandhi Sakhshi Kayaka**

ಕಾಮಗಾರಿಗಳ ಅನುಷ್ಠಾನದಲ್ಲಿ ಪಾರದರ್ಶಕತೆ, ಬದ್ಧತೆ ಮತ್ತು ಸಾರ್ವಜನಿಕರ ಸಹಭಾಗಿತ್ವವನ್ನು ತರಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಗಾಂಧಿ ಸಾಕ್ಷಿ ಕಾಯಕ ಎಂಬ ತಂತ್ರಾಂಶವನ್ನು ರಾಷ್ಟ್ರೀಯ ಮಾಹಿತಿ ಕೇಂದ್ರ (NIC) ದ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿ ಅಕ್ಟೋಬರ್ 2, 2013 ಜಾರಿಗೊಳಿಸಲಾಗಿದೆ. ರಾಜ್ಯದಲ್ಲಿ ಜಿಲ್ಲಾ, ತಾಲ್ಲೂಕು ಮತ್ತು ಗ್ರಾಮ ಪಂಚಾಯತಿ ಕಾರ್ಯಕ್ರಮಗಳಡಿ ಹಾಗೂ ರಾಜ್ಯವಲಯದಡಿ ವಾರ್ಷಿಕ ಅಂದಾಜು ಒಂದು ಲಕ್ಷಕ್ಕಿಂತಲೂ ಅಧಿಕ ಕಾಮಗಾರಿಗಳನ್ನು ಅನುಷ್ಠಾನ ಮಾಡಲಾಗುತ್ತದೆ. ಇವುಗಳ ಅಗಾಧತೆ, ಪ್ರಾದೇಶಿಕ ಭಿನ್ನತೆ ಹಾಗೂ ಸರಿಯಾದ ಮಾಹಿತಿ ಸಂವಹನ ಕೊರತೆಯಿಂದಾಗಿ ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ಅವುಗಳ ಪರಿಶೀಲನೆ ಮತ್ತು ಮೇಲ್ವಿಚಾರಣೆ ಮಾಡುವುದು ಒಂದು ದೊಡ್ಡ ಸವಾಲಾಗಿತ್ತು. ಈ ನಿಟ್ಟಿನಲ್ಲಿ ಗಾಂಧಿ ಸಾಕ್ಷಿ ಕಾಯಕ ತಂತ್ರಾಂಶ ಒಂದು ಉಪಯುಕ್ತ ಸಾಧನವಾಗಿದೆ.

ತಂತ್ರಾಂಶದ ಪ್ರಮುಖ ಲಕ್ಷಣಗಳು ಮತ್ತು ಅವುಗಳ ಅನುಕೂಲತೆಗಳು:

ತಂತ್ರಾಂಶದ ಪ್ರಮುಖ ಲಕ್ಷಣಗಳು ಮತ್ತು ಅವುಗಳಿಂದಾಗುವ ಅನುಕೂಲಗಳನ್ನು ಈ ಕೆಳಗಿನಂತೆ ಪಟ್ಟಿ ಮಾಡಬಹುದು.

1. **ಕಾಮಗಾರಿಗಳ ಅನುಷ್ಠಾನದ ವಿವರಗಳನ್ನು ಅಳವಡಿಕೆ ಮತ್ತು ಅವುಗಳ ಮೇಲ್ವಿಚಾರಣೆಯನ್ನು ಆನ್‌ಲೈನ್ ಮೂಲಕ ಮಾಡಬಹುದು:**

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕಾಮಗಾರಿಗಳನ್ನು, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಕರ್ನಾಟಕ ರೂರಲ್ ಇನ್‌ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ನಿಗಮ ನಿಯಮಿತ ಮತ್ತು ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಇವುಗಳಿಂದ ಅನುಷ್ಠಾನಗೊಳಿಸಲಾಗುತ್ತದೆ. ಈ ಎಲ್ಲಾ ಸಂಸ್ಥೆಗಳು ಅವು ಅನುಷ್ಠಾನ ಮಾಡುವ ಕಾಮಗಾರಿಗಳ ವಿವರಗಳನ್ನು ತಮ್ಮ ಹಂತದಲ್ಲಿಯೇ ನೇರವಾಗಿ ತಂತ್ರಾಂಶದಲ್ಲಿ ಅಳವಡಿಸಲು ಹಾಗೂ ಮೇಲ್ವಿಚಾರಣೆಯನ್ನು ಆನ್‌ಲೈನ್‌ನಲ್ಲಿ ಮಾಡಲು ಅನುಕೂಲವಾಗುವಂತೆ ತಂತ್ರಾಂಶವನ್ನು ರೂಪಿಸಲಾಗಿದೆ.

2. **ಕಾಮಗಾರಿಗಳ ಎಲ್ಲಾ ಹಂತದ ಮಾಹಿತಿಯ ಅಳವಡಿಕೆ:**

ಕಾಮಗಾರಿ ಆರಂಭವಾದಾಗಿನಿಂದ ಬಿಲ್ಲು ಪಾವತಿವರೆಗಿನ ಎಲ್ಲಾ ಹಂತಗಳನ್ನು ತಂತ್ರಾಂಶದಲ್ಲಿ ಅಳವಡಿಸಲು ಕ್ರಮವಹಿಸಲಾಗಿದೆ. ಕಾಮಗಾರಿಗಳ ಕ್ರಿಯಾಯೋಜನೆ, ಆಡಳಿತಾತ್ಮಕ ಹಾಗೂ ತಾಂತ್ರಿಕ ಮಂಜೂರಾತಿ, ವಿವಿಧ ಹಂತದ ಛಾಯಾಚಿತ್ರಗಳು, ಅಳತೆ ಪುಸ್ತಕದ ವಿವರಗಳು ಹಾಗೂ ಬಿಲ್ಲು ಪಾವತಿಯ ವಿವರಗಳನ್ನು ಅಳವಡಿಸಲಾಗುತ್ತಿದೆ. ಅಕ್ಟೋಬರ್ 3, 2013 ರಿಂದ ತಂತ್ರಾಂಶದಿಂದ ಸೃಜಿಸಿದ ಬಿಲ್ಲು ಪಾವತಿ ಆದೇಶವಿಲ್ಲದೆ ಬಿಲ್ಲು ಪಾವತಿ ಮಾಡುವುದನ್ನು ನಿಷೇಧಿಸಲಾಗಿದೆ.

3. **ಅಕ್ಷಾಂಶ ಮತ್ತು ರೇಖಾಂಶದ ಸಂಯೋಜನೆಯ ಛಾಯಾಚಿತ್ರಗಳು:**

ಕಾಮಗಾರಿಯ ವಿವಿಧ ಹಂತದ ಛಾಯಾಚಿತ್ರಗಳನ್ನು ಅಕ್ಷಾಂಶ ಮತ್ತು ರೇಖಾಂಶದ ಸಂಯೋಜನೆಯೊಂದಿಗೆ ಅಳವಡಿಸಬಹುದಾಗಿದೆ. ಇದರಿಂದ ಕಾಮಗಾರಿಯನ್ನು ಯಾವ ಸ್ಥಳದಲ್ಲಿ ಅನುಷ್ಠಾನ ಮಾಡಲಾಗಿದೆ ಎಂಬುದನ್ನು ಗೂಗಲ್ ಮ್ಯಾಪ್‌ನಲ್ಲಿ ಪರಿಶೀಲಿಸಬಹುದಾಗಿದೆ.

4. **ಅನುಷ್ಠಾನಾಧಿಕಾರಿಗಳಿಗೆ ಪ್ರತ್ಯೇಕ ಬಳಕೆ ಸಂಕೇತ (User name) ಮತ್ತು (Pass word):** ಈ ಮೇಲಿನಂತೆ ದತ್ತಾಂಶ ಅಳವಡಿಕೆ, ನಿಯಂತ್ರಣ ಮತ್ತು ಮೇಲ್ವಿಚಾರಣೆಯನ್ನು online ಮೂಲಕ ಕೈಗೊಳ್ಳಲು ಅವಕಾಶ ಕಲ್ಪಿಸಿರುವುದರಿಂದ ದತ್ತಾಂಶ ಅಳವಡಿಕೆಯಲ್ಲಿ ಉತ್ತರದಾಯಿತ್ವ ಮತ್ತು ಹೊಣೆಗಾರಿಕೆಯನ್ನು ತರಲು ಆಯಾ ಅನುಷ್ಠಾನಾಧಿಕಾರಿಗಳಿಗೆ ಬಳಕೆ ಸಂಕೇತ User name & Pass word ಗಳನ್ನು ಮೊಬೈಲ್ ಮೂಲಕ ಕಳುಹಿಸಲಾಗುತ್ತದೆ ಹಾಗೂ ತಂತ್ರಾಂಶದಲ್ಲಿ Login ಆಗಲು Biometric ನ್ನು ಅನುಷ್ಠಾನಗೊಳಿಸಲಾಗಿದೆ.

5. **ಕಾಮಗಾರಿಗಳ ಛಾಯಾಚಿತ್ರ ಮತ್ತು ಇತರೆ ದಾಖಲೆಗಳನ್ನು ಆಡಿಟ್ ಮಾಡುವ ಪ್ರಕ್ರಿಯೆ:–** ಗಾಂಧಿ ಸಾಕ್ಷಿ ಕಾಯಕ ತಂತ್ರಾಂಶದಲ್ಲಿ ಕಾಮಗಾರಿಯ ಸರಿಯಾದ ಛಾಯಾಚಿತ್ರ ಮತ್ತು ಇತರೆ ದಾಖಲೆಗಳನ್ನು ಆರೋಹಿಸಿರುವ ಬಗ್ಗೆ ಪರಿಶೀಲನೆ ಮಾಡಲು ಪ್ರತಿ ಜಿಲ್ಲಾ ಪಂಚಾಯತ್‌ನಲ್ಲಿ ಅಧಿಕಾರಿ/ಸಿಬ್ಬಂದಿಗಳ ತಂಡ ರಚಿಸಿ, ಸದರಿಯವರು ಛಾಯಾಚಿತ್ರ ಮತ್ತು ಸೂಕ್ತ ದಾಖಲೆಗಳ ಆರೋಹಣವನ್ನು ಪರಿಶೀಲಿಸಿದ ನಂತರವೇ ಪಾವತಿ ಆದೇಶ ಸೃಜನೆಗೆ ಅವಕಾಶ ಕಲ್ಪಿಸುವಂತಹ ವ್ಯವಸ್ಥೆಯು ಜಾರಿಯಲ್ಲಿದೆ.

6. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಅನುಷ್ಠಾನಗೊಳಿಸಲಾಗುತ್ತಿರುವ ಅನುಮೋದನೆಗೊಂಡ ಕ್ರಿಯಾ ಯೋಜನೆಯಲ್ಲಿರುವ ಯೋಜನೆಗಳ ಎಲ್ಲಾ ಕಾಮಗಾರಿಗಳ ವಿವರಗಳನ್ನು ಗಾಂಧಿ

ಸಾಕ್ಷಿ ಕಾಯಕ ತಂತ್ರಾಂಶದಲ್ಲಿ ಅಳವಡಿಸಿ ಪಾವತಿ ಆದೇಶವನ್ನು ಸೃಜಿಸಿದ್ದಲ್ಲಿ ಮಾತ್ರ ಹಣ ಪಾವತಿಯನ್ನು ಕಡ್ಡಾಯವಾಗಿ ಮಾಡುವಂತೆ ಖಜಾನೆಗಳಿಗೆ ಮತ್ತು ಬ್ಯಾಂಕ್‌ಗಳಿಗೆ ನಿರ್ದೇಶನವನ್ನು ನೀಡಲಾಗಿದೆ.

7. **ಪಾರದರ್ಶಕತೆ :** ತಂತ್ರಾಂಶದ ಪ್ರಮುಖ ಆಯಾಮವಿರುವುದು ಅದರ ಸಾರ್ವಜನಿಕ ವೀಕ್ಷಣೆ ಮತ್ತು ಪರಿವೀಕ್ಷಣೆಯಲ್ಲಿ ತಂತ್ರಾಂಶದಲ್ಲಿ ಅಳವಡಿಸಿದ ಎಲ್ಲಾ ಕಾಮಗಾರಿಗಳ ಎಲ್ಲಾ ಹಂತದ ವಿವರಗಳು ತಕ್ಷಣಕ್ಕೆ ಸಾರ್ವಜನಿಕರಿಗೆ ಪ್ರತ್ಯೇಕ ವೆಬ್‌ಸೈಟ್ **www.gsk.kar.nic.in** ನಲ್ಲಿ ಲಭ್ಯವಾಗುವಂತೆ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದೆ.

8. **ಸಾರ್ವಜನಿಕ ಸಹಭಾಗಿತ್ವ :** ಕಾಮಗಾರಿಯ ಎಲ್ಲಾ ಮಾಹಿತಿಗಳನ್ನು ಆನ್‌ಲೈನ್‌ನಲ್ಲಿ ಸಾರ್ವಜನಿಕರ ಮಾಹಿತಿಗಾಗಿ ನೀಡುವುದರ ಜೊತೆಗೆ ಕಾಮಗಾರಿ ಕುರಿತಾಗಿ ಅವರ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ ಕಾಮಗಾರಿಯ ನೈಜ ಅನುಷ್ಠಾನ, ಅವುಗಳ ಗುಣಮಟ್ಟ ಮತ್ತು ಉಪಯೋಗದ ಕುರಿತಾದ ಚಿತ್ರಣ ಮೇಲಾಧಿಕಾರಿಗಳು ಮತ್ತು ಸಾರ್ವಜನಿಕರಿಗೆ ಲಭ್ಯವಾಗುತ್ತದೆ.

9. **ಬಳಕೆದಾರ ಸ್ನೇಹಿ :** ಮಾಹಿತಿಯ ಅಳವಡಿಕೆ ಮತ್ತು ಅದರ ವೀಕ್ಷಣೆಯನ್ನು ನಾಡಭಾಷೆ ಕನ್ನಡದಲ್ಲಿ ಲಭ್ಯವಾಗುವಂತೆ ರೂಪಿಸಲಾಗಿದೆ. ಹೀಗಾಗಿ ಇದು ಅತ್ಯಂತ ಸರಳ ಮತ್ತು ಬಳಕೆದಾರರ ಸ್ನೇಹಿಯಾಗಿರುತ್ತದೆ.

10. **ಅನುದಾನ ಬಿಡುಗಡೆ ನಿಯಂತ್ರಣ:** ರಾಜ್ಯ, ಜಿಲ್ಲೆ ಮತ್ತು ತಾಲ್ಲೂಕುಗಳ ವಿವಿಧ ನಿಯಂತ್ರಣಾಧಿಕಾರಿಗಳಿಂದ ಮಾಡಲಾಗುವ ಅನುದಾನ ಬಿಡುಗಡೆಯನ್ನು online ಮೂಲಕ ನಿಯಂತ್ರಿಸಲು ವ್ಯವಸ್ಥೆ ಕಲ್ಪಿಸಲಾಗಿದೆ.

11. **ಸಿಸ್ಟಂ ಕಂಟ್ರೋಲ್ಸ್:** ಮಾಹಿತಿಯ ಅಳವಡಿಕೆಯೊಂದಿಗೆ ಹಲವಾರು ಅಂಶಗಳನ್ನು ಸ್ವಯಂ ಆಗಿ ಸೃಜನೆಯಾಗುವಂತೆ ಅಂತರ್ಗತ ವ್ಯವಸ್ಥೆ ಮಾಡಲಾಗಿದೆ. ಇದರಿಂದಾಗಿ ಕಾಮಗಾರಿಗಳ ಸಮರ್ಥ ವಿಶ್ಲೇಷಣೆ ಸಾಧ್ಯವಾಗುತ್ತದೆ.

12. ಅಗತ್ಯ **ಯೋಜನೆ ರೂಪಿಸಲು ಸಹಾಯಕಾರಿ:** ರಾಜ್ಯದಲ್ಲಿ ಅನುಷ್ಠಾನಗೊಳ್ಳುತ್ತಿರುವ ಎಲ್ಲಾ ಕಾಮಗಾರಿಗಳ ಮಾಹಿತಿಯು ಅವುಗಳ ಇತ್ತೀಚಿನ ಸ್ಥಿತಿಗತಿಗಳೊಂದಿಗೆ ಅಂತರ್ಜಾಲದಲ್ಲಿ ಲಭ್ಯವಾಗುವುದರಿಂದ ಮತ್ತು ಅವುಗಳ ತಿದ್ದುಪಡಿ, ಅನುಕೂಲಕರ ಮಾರ್ಪಾಡಿನಲ್ಲಿ ಯಾವುದೇ ಹಸ್ತಕ್ಷೇಪ ಸಾಧ್ಯವಿಲ್ಲದಿರುವುದರಿದ ಮುಂಬರುವ ಯೋಜನೆಗಳ ರೂಪಣೆಗೆ ಮೇಲಾಧಿಕಾರಿಗಳಿಗೆ ಸಹಾಯಕವಾಗುತ್ತದೆ.

13. **2017-18 ನೇ ಸಾಲಿನಲ್ಲಿ ಸುಮಾರು 1,22,795 ಅಭಿವೃದ್ಧಿ ಕಾಮಗಾರಿಗಳನ್ನು ಗಾಂಧಿಸಾಕ್ಷಿ ಕಾಯಕ ತಂತ್ರಾಂಶದಲ್ಲಿ ಅಳವಡಿಸಲಾಗಿದೆ.**

ಗಾಂಧಿ ಸಾಕ್ಷಿ ಕಾಯಕ ಮೊಬೈಲ್ ಆಪ್ – Gandhi Sakhshi Kayaka App

ಅಭಿವೃದ್ಧಿ ಕಾಮಗಾರಿಗಳ GPS Co-Ordinates ಮತ್ತು ವಿವಿಧ ಹಂತಗಳ ಛಾಯಾಚಿತ್ರಗಳನ್ನು ಸೆರೆಹಿಡಿಯಲು ಗಾಂಧಿ ಸಾಕ್ಷಿ ಕಾಯಕ Mobile App ನ ಬಳಕೆಯನ್ನು ದಿ:02.10.2016 ರಿಂದ ಕಡ್ಡಾಯಗೊಳಿಸಲಾಗಿದೆ.

ಇ-ಪಾವತಿ – e-Pavathi:

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯಿಂದ ಗ್ರಾಮ ಪಂಚಾಯತಿಗಳಲ್ಲಿ ಕರ ವಸೂಲಾತಿ ಮಾಡಲು Andriod based ಅನುಕೂಲವಾಗುವಂತೆ ಇ-ಪಾವತಿ Mobile Application ನ್ನು ದಿನಾಂಕ : 02.10.2016 ರಿಂದ ಅನುಷ್ಠಾನಗೊಳಿಸಲಾಗಿದೆ.

ಪಂಚಮಿತ್ರ – Panchamitra

ಎಲ್ಲಾ ಗ್ರಾಮ ಪಂಚಾಯತಿಗಳಿಗೆ ಪ್ರತ್ಯೇಕವಾಗಿ web portal ನ್ನು ಪಂಚಮಿತ್ರ ತಂತ್ರಾಂಶದ ಮೂಲಕ ಸೃಜಿಸಲಾಗಿದೆ. ಈ web portal ನಲ್ಲಿ ಗ್ರಾಮ ಪಂಚಾಯತಿಗೆ ಸಂಬಂಧಿಸಿದ ಆಸ್ತಿಗಳ ವಿವರಗಳು, ಸಾಮಾನ್ಯ ಮಾಹಿತಿ, ಆಸ್ತಿ ತೆರಿಗೆಗಳ ವಿವರಗಳು, Balance Sheet, ಹೊಣೆಗಾರಿಕೆಗಳ ವಿವರಗಳು, ಫಲಾನುಭವಿಗಳು, ಪ್ರೋಚರ್ ವರದಿಗಳು, ಸದಸ್ಯರ ಮತ್ತು ಅಧಿಕಾರಿಗಳ ಮಾಹಿತಿಗಳು ಲಭ್ಯವಿದೆ.

ಜಿಲ್ಲಾ ಪಂಚಾಯತಿ ಪೋರ್ಟ್‌ಲ್ – Zilla Panchayat Portal

ಎಲ್ಲಾ ಜಿಲ್ಲಾ ಪಂಚಾಯತಿಗಳಿಗೆ ಪ್ರತ್ಯೇಕವಾಗಿ web portal ನ್ನು ಸೃಜಿಸಲಾಗಿದೆ. ಈ ಎಲ್ಲಾ web portal ನಲ್ಲಿ ಜಿಲ್ಲಾ ಪಂಚಾಯತಿಗೆ ಸಂಬಂಧಿಸಿದ ಸುತ್ತೋಲೆಗಳ, ಸಭಾ ನಡವಳಿಕೆಗಳ, ಪ್ರಗತಿ ಕಾಮಗಾರಿಗಳ, ಆಯವ್ಯಯ ಪಟ್ಟಿ, ಕ್ರಿಯಾ ಯೋಜನೆ, ಪ್ರಗತಿ ವಿವರಗಳು, ಟೆಂಡರ್, ಸದಸ್ಯರ ಮತ್ತು ಅಧಿಕಾರಿಗಳ ಮಾಹಿತಿ ದೊರಕುತ್ತದೆ.

ತಾಲ್ಲೂಕು ಪಂಚಾಯತಿ ಪೋರ್ಟ್‌ಲ್ – Taluk Panchayat Portal

ಎಲ್ಲಾ ತಾಲ್ಲೂಕು ಪಂಚಾಯತಿಗಳಿಗೆ ಪ್ರತ್ಯೇಕವಾಗಿ web portal ನ್ನು ಸೃಜಿಸಲಾಗಿದೆ. ಈ ಎಲ್ಲಾ web portal ನಲ್ಲಿ ತಾಲ್ಲೂಕು ಪಂಚಾಯತಿಗೆ ಸಂಬಂಧಿಸಿದ ಸುತ್ತೋಲೆಗಳ, ಸಭಾ ನಡವಳಿಕೆಗಳ, ಪ್ರಗತಿ ಕಾಮಗಾರಿಗಳ, ಆಯವ್ಯಯ ಪಟ್ಟಿ, ಕ್ರಿಯಾ ಯೋಜನೆ, ಪ್ರಗತಿ ವಿವರಗಳು, ಟೆಂಡರ್, ಸದಸ್ಯರ ಮತ್ತು ಅಧಿಕಾರಿಗಳ ಮಾಹಿತಿ ದೊರಕುತ್ತದೆ.

ಪಂಚಾಯತ್ 100-ಬಾಪೂಜಿ ಸೇವಾ ಕೇಂದ್ರ

ಗ್ರಾಮೀಣ ಜನತೆಗೆ ತಮ್ಮ ಸಾಮಾಜಿಕ, ಶೈಕ್ಷಣಿಕ, ವಾಣಿಜ್ಯ ಹಾಗೂ ಕೃಷಿ ಚಟುವಟಿಕೆಗಳಿಗಾಗಿ ಅವಶ್ಯವಿರುವ ವಿವಿಧ ಇಲಾಖೆಗಳ ದಾಖಲೆಗಳನ್ನು ತ್ವರಿತ ಗತಿಯಲ್ಲಿ ಪಡೆದುಕೊಳ್ಳುವ ಸಲುವಾಗಿ ಕಂದಾಯ ಇಲಾಖೆಯೊಂದಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯನ್ನು ಒಗ್ಗೂಡಿಸಿ ಸಾರ್ವಜನಿಕ ಸೇವೆಗಳನ್ನು ಗ್ರಾಮ ಪಂಚಾಯತಿಗಳಲ್ಲಿಯೇ ಆನ್‌ಲೈನ್ ಮುಖಾಂತರ ಒದಗಿಸುವ ಮೂಲ ಉದ್ದೇಶದಿಂದ ಗ್ರಾಮ ಪಂಚಾಯತಿಗಳಲ್ಲಿ "ಪಂಚಾಯತ್ 100-ಬಾಪೂಜಿ ಸೇವಾ ಕೇಂದ್ರ" ಗಳನ್ನು ಸ್ಥಾಪಿಸಲಾಗಿದೆ. ಇದು ಸರ್ಕಾರದ ಹೆಮ್ಮೆಯ ಜನಸ್ನೇಹಿ ಕಾರ್ಯಕ್ರಮವಾಗಿದೆ.

ಸನ್ಮಾನ್ಯ ಮುಖ್ಯ ಮಂತ್ರಿಗಳು ಪಂಚಾಯತ್ 100-ಬಾಪೂಜಿ ಸೇವಾ ಕೇಂದ್ರ ದಿನಾಂಕ: 01.07.2016 ರಂದು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಕಾಕೋಳ ಗ್ರಾಮ ಪಂಚಾಯತಿಯಲ್ಲಿ ಲೋಕಾರ್ಪಣೆ ಮಾಡಿದರು.

ಈ ಸೇವಾ ಕೇಂದ್ರಗಳಲ್ಲಿ ಗ್ರಾಅಪ ಇಲಾಖೆಯ 43 ಸೇವೆಗಳು, ಕಂದಾಯ ಇಲಾಖೆಯ 40 ಸೇವೆಗಳು ಹಾಗೂ ಸರ್ಕಾರದ ಅಂಗ ಸಂಸ್ಥೆಯ ವಿವಿಧ ಇಲಾಖೆಗಳ 17 ಸೇವೆಗಳು ಸೇರಿದಂತೆ ಒಟ್ಟು 100 ಸೇವೆಗಳು ಸಾರ್ವಜನಿಕರಿಗೆ ಲಭ್ಯವಾಗಲಿವೆ.

ಗ್ರಾಮ ಪಂಚಾಯತಿ ವ್ಯಾಪ್ತಿಗಳಲ್ಲಿ ಗ್ರಾಮ ಮಟ್ಟದಲ್ಲೇ ಸಕಾಲದಲ್ಲೇ ಸೇವೆಗಳು ಲಭ್ಯವಾಗುವಂತೆ ಒಂದೇ ಸೂರಿನಡಿ ಸೇವೆಗಳನ್ನು ಒದಗಿಸಲು "ಪಂಚಾಯತ್ 100-ಬಾಪೂಜಿ ಸೇವಾ ಕೇಂದ್ರ" ಗಳನ್ನು ಸ್ಥಾಪಿಸಿರುವುದರಿಂದ ಸಾರ್ವಜನಿಕರು ತಾಲ್ಲೂಕು ಕೇಂದ್ರಕ್ಕೆ ಅಲೆಯುವ ಬದಲು ಆನ್‌ಲೈನ್ ಮುಖಾಂತರ ವಿವಿಧ ಸೇವೆಗಳನ್ನು ತ್ವರಿತವಾಗಿ ಪಡೆಯಬಹುದಾಗಿದೆ.

ಗ್ರಾಮ ಪಂಚಾಯತಿಗಳ ಆಯ್ಕೆ:

ರಾಜ್ಯದಲ್ಲಿನ ಒಟ್ಟು 6024 ಗ್ರಾಮ ಪಂಚಾಯತಿಗಳ ಪೈಕಿ ಉತ್ತಮ ಬ್ರಾಡ್‌ಬ್ಯಾಂಡ್ ಸಂಪರ್ಕ ಹೊಂದಿರುವ, ನಾಡ ಕಛೇರಿ ಕೇಂದ್ರ ಇಲ್ಲದೇ ಇರುವ 2000 ಗ್ರಾಮ ಪಂಚಾಯತಿಗಳನ್ನು ಮೊದಲ ಹಂತದಲ್ಲಿ ಆಯ್ಕೆ ಮಾಡಿದ್ದು, ಜುಲೈ 01, 2016 ರಂದು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಕಾಕೋಳ ಗ್ರಾಮದಲ್ಲಿ ಸನ್ಮಾನ್ಯ ಮುಖ್ಯ ಮಂತ್ರಿಗಳು ಹಾಗೂ ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು "ಪಂಚಾಯತ್ 100-ಬಾಪೂಜಿ ಸೇವಾ ಕೇಂದ್ರ" ಗಳಿಗೆ ವಿದ್ಯುಕ್ತವಾಗಿ ಚಾಲನೆ ನೀಡಿದರು. ಪ್ರಸ್ತುತ ರಾಜ್ಯದಲ್ಲಿ ಒಟ್ಟು 5676 ಗ್ರಾಮ ಪಂಚಾಯತಿಗಳಲ್ಲಿ "ಪಂಚಾಯತ್ 100-ಬಾಪೂಜಿ ಸೇವಾ ಕೇಂದ್ರ" ಗಳು ಕಾರ್ಯನಿರ್ವಹಿಸುತ್ತಿವೆ.

ಅನುಷ್ಠಾನ / ಕಾರ್ಯವಿಧಾನ:

ಗ್ರಾಮ ಪಂಚಾಯತಿಯ ಪಂಚತಂತ್ರ ತಂತ್ರಾಂಶದೊಂದಿಗೆ ನಾಡ ಕಛೇರಿ ತಂತ್ರಾಂಶ ಮತ್ತು ಭೂಮಿ ತಂತ್ರಾಂಶವನ್ನು ಸಮಗ್ರೀಕರಣಗೊಳಿಸಲಾಗಿದೆ. ಇದರಿಂದಾಗಿ ಅಟಲ್‌ಜಿ ಜನಸ್ನೇಹಿ ಕೇಂದ್ರದಡಿ ನಾಡಕಛೇರಿಯ ಮುಖಾಂತರ ವಿತರಿಸುತ್ತಿರುವ ಕಂದಾಯ ಇಲಾಖೆಯ ಸೇವೆಗಳನ್ನು ಗ್ರಾಮ ಪಂಚಾಯತಿಗಳ ಪಂಚತಂತ್ರ ತಂತ್ರಾಂಶದಲ್ಲಿ ಲಭ್ಯವಾಗುವಂತೆ ವ್ಯವಸ್ಥೆಗೊಳಿಸಲಾಗಿದೆ. ಸಾರ್ವಜನಿಕರು ತಮ್ಮ ಕೋರಿಕೆಯನ್ನು ಗ್ರಾಮ ಪಂಚಾಯತಿಗಳಲ್ಲಿ ಸಲ್ಲಿಸಬಹುದು. ಈ ಕೋರಿಕೆಯನ್ನು ನಾಡ ಕಛೇರಿಯ ತಂತ್ರಾಂಶಕ್ಕೆ ವರ್ಗಾಯಿಸಲಾಗುವುದು. ಸದರಿ ಕೋರಿಕೆಯನ್ನು ನಾಡ ಕಛೇರಿಯು ಪರಿಶೀಲಿಸಿ, ದೃಢೀಕರಿಸಿದ ದಾಖಲೆಯನ್ನು ಪಂಚತಂತ್ರ ತಂತ್ರಾಂಶಕ್ಕೆ ವರ್ಗಾಯಿಸುತ್ತಾರೆ. ತದನಂತರ ಕೋರಿದ ದಾಖಲೆಯನ್ನು "ಪಂಚಾಯತ್ 100-ಬಾಪೂಜಿ ಸೇವಾ ಕೇಂದ್ರ" ಗಳ ಮೂಲಕ ಸಾರ್ವಜನಿಕರಿಗೆ ವಿತರಿಸುವ ವ್ಯವಸ್ಥೆಯನ್ನು ರೂಪುಗೊಳಿಸಲಾಗಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸೇವೆಗಳಿಗೆ ಆನ್‌ಲೈನ್‌ನಲ್ಲಿ ಸಲ್ಲಿಸಿದ ಅರ್ಜಿಯನ್ನು ಗ್ರಾಮ ಪಂಚಾಯತಿಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ ನಿಯಮಾನುಸಾರ ಕ್ರಮಕೈಗೊಂಡು ಅರ್ಜಿಯ ವಸ್ತು ಸ್ಥಿತಿಯನ್ನು ಅರ್ಜಿದಾರರಿಗೆ ಎಸ್.ಎಂ.ಎಸ್ ಮುಖಾಂತರ ತಿಳಿಸಲಾಗುತ್ತದೆ ಹಾಗೂ ಕೋರಿದ ದಾಖಲೆಯನ್ನು ಆನ್‌ಲೈನ್‌ನಲ್ಲಿ ಒದಗಿಸಲಾಗುವುದು.

ಬಾಪೂಜಿ ಸೇವಾ ಕೇಂದ್ರದಲ್ಲಿ ಪ್ರಸ್ತುತ ನೀಡುತ್ತಿರುವ ಸೇವೆಗಳ ವಿವರ:

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸೇವೆಗಳು

1. ಕಟ್ಟಡ ಅನುಮತಿ ವಿತರಣೆ-ವಸತಿ (ಹೊಸ/ಹೆಚ್ಚುವರಿ/ಬದಲಾವಣೆ)
2. ಕಟ್ಟಡ ಅನುಮತಿ ವಿತರಣೆ-ವಾಣಿಜ್ಯ (ಹೊಸ/ಹೆಚ್ಚುವರಿ/ಬದಲಾವಣೆ)
3. ತೆರಿಗೆ ನಿರ್ಧಾರಣಾ ಪಟ್ಟಿ ವಿತರಣೆ
4. ಬೇಡಿಕೆ/ಕಂದಾಯ ನಕಲು ಪಟ್ಟಿ
5. ಆಸ್ತಿ ತೆರಿಗೆ ಮನ್ನಾ ಅರ್ಜಿ
6. ಕಟ್ಟಡ ಕಾಮಗಾರಿಯ ಮುಕ್ತಾಯ ಪ್ರಮಾಣ ಪತ್ರ ವಿತರಣೆ
7. ಹೊಸ ನೀರಿನ ಸಂಪರ್ಕಕ್ಕಾಗಿ ಅರ್ಜಿ
8. ನೀರಿನ ಸಂಪರ್ಕ ಕಡಿತ
9. ಕೊಳವೆ ಬಾವಿ ನಿರ್ಮಾಣದ ವಿವರ ತಿಳಿಸುವುದು
10. ಕೊಳವೆ ಬಾವಿ ನಿರ್ಮಾಣ ಮುಕ್ತಾಯ
11. ESCOMS ಆಕ್ಷೇಪಣೆ ರಹಿತ ಪತ್ರ ವಿತರಣೆ
12. ಹೊಲಿಗೆ ಯಂತ್ರಗಳು ಇತ್ಯಾದಿ ರೀತಿಯ ಕೌಶಲ್ಯ ಆಧಾರಿತ ಉಪಕರಣಗಳಿಗೆ ಮನವಿ
13. ಎಸ್.ಸಿ.ಪಿ ಯೋಜನೆಗಳ ಅರ್ಜಿ (ಜಾನುವಾರು ಆಹಾರ ಸಬ್ಸಿಡಿ, ಜಾನುವಾರು)
14. ವಸತಿ ಯೋಜನೆ ಪಡೆಯಲು ಅರ್ಜಿ
15. ಉಚಿತ ನಿವೇಶನ ಪಡೆಯಲು ಅರ್ಜಿ
16. ಸ್ವಚ್ಛ ಭಾರತ್ ಮಿಷನ್ ಕಾರ್ಯಕ್ರಮ ಅರ್ಜಿ
17. ಜೈವಿಕ ಅನಿಲ ಅರ್ಜಿ
18. ಗ್ರಾಮ ಪಂಚಾಯತಿಗಳಿಂದ NDC
19. ರಾಜೀವ್ ಗಾಂಧಿ ಉದ್ಯೋಗ ಯೋಜನೆ ಅರ್ಜಿ
20. ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಕೌಶಲ್ಯ ರಹಿತ ಕೆಲಸಗಾರರಿಗೆ ಉದ್ಯೋಗ ಒದಗಿಸುವುದು.
21. ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಕೌಶಲ್ಯ ರಹಿತ ಕೆಲಸಗಾರರಿಗೆ ಜಾಬ್ ಕಾರ್ಡ್ ವಿತರಣೆ
22. ವಸತಿ ಆಸ್ತಿ ತೆರಿಗೆ ಪಾವತಿ
23. ವಾಣಿಜ್ಯ ಆಸ್ತಿ ತೆರಿಗೆ ಪಾವತಿ
24. ನೀರಿನ ಶುಲ್ಕ ಪಾವತಿ
25. ಅಸ್ತಿತ್ವದಲ್ಲಿರುವ ಮಾರ್ಗಗಳಲ್ಲಿ ಹೊಸ ಬೀದಿ ದೀಪಗಳಿಗೆ ಅರ್ಜಿ
26. ಭೂ ಪರಿವರ್ತನೆಗೆ ನಿರಾಪೇಕ್ಷಣ ಪತ್ರ ವಿತರಣೆ
27. ಗ್ರಾಮ ಪಂಚಾಯತಿ ಆಸ್ತಿಗಳ ಬಾಡಿಗೆ ಪಾವತಿ
28. ಇತರೆ ಇಲಾಖೆಗಳಿಗೆ ನಿರಾಪೇಕ್ಷಣ ಪ್ರಮಾಣಪತ್ರ ವಿತರಣೆ
29. ಅಭಿವೃದ್ಧಿ ಯೋಜನೆಗಳ ಅಡಿಯಲ್ಲಿ ಕಾರ್ಯಗತಗೊಳಿಸಿದ ಕೆಲಸಕ್ಕೆ ಇ-ಪಾವತಿ
30. ವ್ಯಾಪಾರ ಪರವಾನಗಿ ವಿತರಣೆ (ಹೊಟೇಲ್ ಮತ್ತು ಅಂಗಡಿ)
31. ಕಾರ್ಖಾನೆಗಳಿಗೆ ನಿರಾಪೇಕ್ಷಣಾ ಪತ್ರ ವಿತರಣೆ
32. ಜಾಹೀರಾತು ಪರವಾನಗಿ ವಿತರಣೆ
33. ಮನರಂಜನಾ ಕಾರ್ಯಕ್ರಮಗಳಿಗೆ ನಿರಾಪೇಕ್ಷಣಾ ಪತ್ರ
34. ವ್ಯಾಪಾರ ಪರವಾನಗಿ ನವೀಕರಣ (ಹೊಟೇಲ್ ಮತ್ತು ಅಂಗಡಿ)
35. 25% ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿ ಕಲ್ಯಾಣ ನಿಧಿ ಅಡಿಯಲ್ಲಿ ಸೇವೆಗಳ ಅರ್ಜಿ
36. ಜಾಹೀರಾತು ಪರವಾನಗಿ ನವೀಕರಣ
37. 3% ಅಂಗವಿಕಲರ ಕಲ್ಯಾಣ ನಿಧಿ ಅಡಿಯಲ್ಲಿ ಸೇವೆಗಳ ಅರ್ಜಿ
38. ಕುಡಿಯುವ ನೀರಿನ ನಿರ್ವಹಣೆ
39. ಬೀದಿ ದೀಪಗಳ ನಿರ್ವಹಣೆ (ಸಣ್ಣ ರಿಪೇರಿ)

40. ಗ್ರಾಮ ನೈರ್ಮಲ್ಯ ನಿರ್ವಹಣೆ
41. ದಾಖಲೆಗಳ ವಿತರಣೆ (ಜನಸಂಖ್ಯೆ, ಬೆಳೆ, ಜಾನುವಾರು ಗಣತಿ, ಬಿಪಿಎಲ್ ಪಟ್ಟಿ)
42. 2% ಕ್ರೀಡೆ ಕಲ್ಯಾಣ ನಿಧಿ ಅಡಿಯಲ್ಲಿ ಸೇವೆಗಳ ಅರ್ಜಿ
43. ವಿದ್ಯಾರ್ಥಿ/ಇತರರಿಗೆ ದೂರ ಪ್ರಮಾಣ ಪತ್ರ ವಿತರಣೆ

ಕಂದಾಯ ಇಲಾಖೆಯ ನಾಡ ಕಛೇರಿ ಸೇವೆಗಳು

1. ಜನಸಂಖ್ಯೆ ದೃಢೀಕರಣ ಪತ್ರ
2. ಜಾತಿ ಮತ್ತು ಆದಾಯ ದೃಢೀಕರಣ ಪತ್ರ
3. ಹಿಂದುಳಿದ ವರ್ಗಗಳ ಪ್ರಮಾಣ ಪತ್ರ (ಪ್ರವರ್ಗ-1)
4. ಅನುಸೂಚಿತ ಜಾತಿ ಅಥವಾ ಅನುಸೂಚಿತ ಪಂಗಡಗಳ ಪ್ರಮಾಣ ಪತ್ರ (ಪ.ಜಾ/ಪ.ಪಂ)
5. ಇತರೆ ಹಿಂದುಳಿದ ವರ್ಗಗಳ ದೃಢೀಕರಣ ಪತ್ರ (ಕೇಂದ್ರ)
6. ವಾಸಸ್ಥಳ ದೃಢೀಕರಣ ಪತ್ರ
7. ಆದಾಯ ದೃಢೀಕರಣ ಪತ್ರ
8. ಗೇಣಿ ರಹಿತ ದೃಢೀಕರಣ ಪತ್ರ
9. ವಿಧವಾ ದೃಢೀಕರಣ ಪತ್ರ
10. ಜೀವಂತ ದೃಢೀಕರಣ ಪತ್ರ
11. ವ್ಯವಸಾಯಗಾರರ ಕುಟುಂಬದ ಸದಸ್ಯ ದೃಢೀಕರಣ ಪತ್ರ
12. ಮರು ವಿವಾಹವಾಗದಿರುವ ದೃಢೀಕರಣ ಪತ್ರ
13. ಜಮೀನು ಇಲ್ಲದಿರುವ ದೃಢೀಕರಣ ಪತ್ರ
14. ಮೃತರ ಕುಟುಂಬದ ಜೀವಂತ ಸದಸ್ಯರ ದೃಢೀಕರಣ ಪತ್ರ
15. ನಿರುದ್ಯೋಗಿ ದೃಢೀಕರಣ ಪತ್ರ
16. ಸರ್ಕಾರಿ ನೌಕರಿಯಲ್ಲಿ ಇಲ್ಲದಿರುವ ದೃಢೀಕರಣ ಪತ್ರ
17. ವ್ಯವಸಾಯಗಾರರ ದೃಢೀಕರಣ ಪತ್ರ
18. ಸಣ್ಣ/ಅತಿ ಸಣ್ಣ ಹಿಡುವಳಿದಾರರ ದೃಢೀಕರಣ ಪತ್ರ
19. ಕೃಷಿ ಕಾರ್ಮಿಕ ದೃಢೀಕರಣ ಪತ್ರ
20. ಮೇಲುಸ್ತರಕ್ಕೆ ಸೇರಿಲ್ಲವೆಂಬ ದೃಢೀಕರಣ ಪತ್ರ
21. ಭೂ ಹಿಡುವಳಿ ಪ್ರಮಾಣ ಪತ್ರ
22. ಬೋನಫೈಡ್ ದೃಢೀಕರಣ ಪತ್ರ
23. ಸಾಲ ತೀರಿಸುವ ಶಕ್ತಿ ದೃಢೀಕರಣ ಪತ್ರ
24. ವಸತಿ ದೃಢೀಕರಣ ಪತ್ರ
25. ಉದ್ಯೋಗದ ಉದ್ದೇಶಕ್ಕೆ ಆದಾಯ ದೃಢೀಕರಣ ಪತ್ರ
26. ಅನುಕಂಪದ ಆಧಾರದದ ನೇಮಕಾತಿಗೆ ಆದಾಯ ದೃಢೀಕರಣ ಪತ್ರ
27. ವಂಶವೃಕ್ಷದ ದೃಢೀಕರಣ ಪತ್ರ
28. ಹೈದ್ರಾಬಾದ್ ಕರ್ನಾಟಕ ಪ್ರದೇಶದ ವಸತಿ & ಅರ್ಹತಾ ದೃಢೀಕರಣ ಪತ್ರ
29. ಬೆಳೆ ದೃಢೀಕರಣ ಪತ್ರ
30. ಅಂಗವಿಕಲರ ವೇತನ
31. ವಿಧವಾ ವೇತನ
32. ಸಂಧ್ಯಾ ಸುರಕ್ಷಾ
33. ರಾಷ್ಟ್ರೀಯ ಸಾಮಾಜಿಕ ಭದ್ರತಾ ಯೋಜನೆ
34. ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ
35. ಮೈತ್ರಿ

36. ಮನಸ್ವಿನಿ
37. ಅಂತ್ಯ ಸಂಸ್ಕಾರ ಯೋಜನೆ
38. ಆಸಿಡ್ ದಾಳಿಗೊಳಗಾದವರಿಗೆ ಪಿಂಚಣಿ
39. ರೈತರ ವಿಧವೆಯರ ಪಿಂಚಣಿ

ಕಂದಾಯ ಇಲಾಖೆಯ ಭೂಮಿ ತಂತ್ರಾಂಶ

40. ಪಹಣಿ ಪ್ರತಿ

ಇತರೆ ವಾಣಿಜ್ಯ ಸೇವೆಗಳು

1. ವಿದ್ಯುತ್ ಬಿಲ್
2. ದೂರವಾಣಿ ಬಿಲ್
3. ಜೀವ ವಿಮೆ
4. ವಾಹನ ವಿಮೆ
5. ಮೊಬೈಲ್ ರೀಚಾರ್ಜ್
6. ಡಿಟಿಎಚ್ ರೀಚಾರ್ಜ್
7. ಡೇಟಾ ಕಾರ್ಡ್ ರೀಚಾರ್ಜ್
8. ಬಸ್ ಟಿಕೆಟ್ ಬುಕಿಂಗ್
9. ರೈಲ್ವೆ ಟಿಕೆಟ್ ಬುಕಿಂಗ್
10. ಏರ್ ಟಿಕೆಟ್ ಬುಕಿಂಗ್
11. ಆಧಾರ್ (ವೀಕ್ಷಣೆ / ಮಾರ್ಪಾಡು)
12. ಮತದಾರರ ಗುರುತಿನ ಚೀಟಿ (ವೀಕ್ಷಣೆ /ಮಾರ್ಪಾಡು)
13. ಪಡಿತರ ಚೀಟಿ (ಅಪ್ಲಿಕೇಶನ್)
14. ಜಾಬ್ ಮಾಹಿತಿ (ಅಪ್ಲಿಕೇಶನ್)
15. ಹಣ ವರ್ಗಾವಣೆ
16. ವಿದ್ಯಾರ್ಥಿವೇತನ
17. ಪರವಾನಗಿಯ ಶುಲ್ಕ

ಫಲಶ್ರುತಿ:

- "ಪಂಚಾಯತ್ 100-ಬಾಪೂಜಿ ಸೇವಾ ಕೇಂದ್ರ" ಯೋಜನೆಯು ನಾಗರೀಕ ಕೇಂದ್ರಿತ ಸೇವೆಗಳ ನೀಡುವಿಕೆಯಲ್ಲಿ ಒಂದು ವಿನೂತನ ಯೋಜನೆಯಾಗಿರುತ್ತದೆ.
- ಗ್ರಾಮೀಣ ಜನರ ಸಬಲೀಕರಣಕ್ಕೆ ಹಾಗೂ ತಂತ್ರಜ್ಞಾನದ ಸದುಪಯೋಗಕ್ಕೆ "ಪಂಚಾಯತ್ 100-ಬಾಪೂಜಿ ಸೇವಾ ಕೇಂದ್ರ" ಯೋಜನೆಯು ಕೈಗನ್ನಡಿಯಂತಿದೆ.
- "ಪಂಚಾಯತ್ 100-ಬಾಪೂಜಿ ಸೇವಾ ಕೇಂದ್ರ" ಗಳಲ್ಲಿ ಗ್ರಾಅಪ ಇಲಾಖೆಯ ಸೇವೆಗಳ ಜೊತೆಗೆ ಕಂದಾಯ ಇಲಾಖೆಯ ಪಹಣಿ ಪತ್ರ ಒಳಗೊಂಡಂತೆ ಇತರೆ ಸೇವೆಗಳು ಸೇರಿದಂತೆ ಒಟ್ಟು 100 ಸೇವೆಗಳನ್ನು ಒಂದೇ ಸೂರಿನಡಿ ಒದಗಿಸಲಾಗುತ್ತಿರುವುದರಿಂದ ಈ ಕೇಂದ್ರಗಳು ಸಾರ್ವಜನಿಕರಿಗೆ ಏಕಗವಾಕ್ಷಿ ಹಾಗೂ ಜನಸ್ನೇಹಿ ಕೇಂದ್ರಗಳಾಗಿರುತ್ತವೆ.
- ಜುಲೈ 01, 2016 ರಿಂದ ಚಾಲನೆಗೊಂಡಿರುವ "ಪಂಚಾಯತ್ 100-ಬಾಪೂಜಿ ಸೇವಾ ಕೇಂದ್ರ" ಗಳಲ್ಲಿ ಈವರೆವಿಗೆ ಒಟ್ಟು 52,13,815 ಅರ್ಜಿಗಳು ಸ್ವೀಕೃತವಾಗಿದ್ದು, ಈ ಪೈಕಿ 49,32,565 ಸೇವೆಗಳನ್ನು ನೀಡಲಾಗಿದೆ. ಇವುಗಳಲ್ಲಿ ಹೆಚ್ಚಿನ ಸೇವೆ ಪಹಣಿ ಪತ್ರಿಕೆಗಳಾಗಿರುತ್ತದೆ.

ಇ-ಪುರಸ್ಕಾರ 2017 ಪ್ರಶಸ್ತಿ

ಪಂಚಾಯತ್ ರಾಜ್ ಮಂತ್ರಾಲಯ, ಭಾರತ ಸರ್ಕಾರವು ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯ 2016-17ನೇ ಸಾಲಿನ ಕಾರ್ಯಕ್ಷಮತೆಯ ಮೌಲ್ಯಮಾಪನದನ್ವಯ ICT tools ಗಳನ್ನು ಉಪಯೋಗಿಸಿ ಪಂಚಾಯತ್ ರಾಜ್ ಸಂಸ್ಥೆಗಳನ್ನು ಸಶಕ್ತಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯದ ಅತ್ಯುನ್ನತ ಪ್ರದರ್ಶನಕ್ಕಾಗಿ ಇ-ಪುರಸ್ಕಾರ ವರ್ಗ-2 (ಬಿ) ರಡಿ ಪ್ರಥಮ ಪ್ರಶಸ್ತಿಯನ್ನು ನೀಡಿರುತ್ತದೆ. ಸದರಿ ಪ್ರಶಸ್ತಿಯು ಸತತವಾಗಿ ಕರ್ನಾಟಕ ಸರ್ಕಾರಕ್ಕೆ 3 ನೇ ಬಾರಿ ಪ್ರಥಮ ಪ್ರಶಸ್ತಿ ದೊರಕಿರುತ್ತವೆ. ಈ ಪ್ರಶಸ್ತಿಯು ರಾಜ್ಯ ಸರ್ಕಾರವು ಗ್ರಾಮ ಪಂಚಾಯತಿಗಳನ್ನು ಸಶಕ್ತಗೊಳಿಸುತ್ತಿದೆ ಎಂದು ತಿಳಿಸುತ್ತಿದೆ.

*****

5.5 ಕರ್ನಾಟಕ ವಿಕಾಸ ಮಾಸ ಪತ್ರಿಕೆ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು "ಕರ್ನಾಟಕ ವಿಕಾಸ" ಕನ್ನಡ ಮಾಸ ಪತ್ರಿಕೆಯನ್ನು ಕಳೆದ 58 ವರ್ಷಗಳಿಂದಲೂ ನಿರಂತರವಾಗಿ ಪ್ರಕಟಿಸುತ್ತಾ ಬರಲಾಗುತ್ತಿದೆ. ಪತ್ರಿಕೆಯಲ್ಲಿ ಪ್ರಮುಖವಾಗಿ ಗ್ರಾಮೀಣ ಅಭಿವೃದ್ಧಿಗೆ ಪೂರಕವಾದ ಲೇಖನಗಳನ್ನು ಪ್ರಕಟಿಸಲಾಗುತ್ತಿದೆ. ಗ್ರಾಮೀಣಾಭಿವೃದ್ಧಿಯಲ್ಲಿ ವಿಕೇಂದ್ರಿಕರಣ ತತ್ವಗಳು ಮತ್ತು ಪಂಚಾಯತ್ ರಾಜ್ ಸಂಸ್ಥೆಗಳು, ಆಹಾರ, ಕೃಷಿ, ಕುಟುಂಬ ಯೋಜನೆ, ಶಿಕ್ಷಣ, ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ, ಸ್ವಯಂ ಉದ್ಯೋಗದ ಬಗ್ಗೆ ತಿಳುವಳಿಕೆ, ಜೀತ ಮುಕ್ತ ಪುನರ್ವಸತಿ ಕಾರ್ಯಕ್ರಮ, ಅತ್ಯುತ್ತಮ ಗ್ರಾಮ ಪಂಚಾಯಿತಿಗಳ, ತಾಲ್ಲೂಕು ಪಂಚಾಯಿತಿಗಳ ಹಾಗೂ ಜಿಲ್ಲಾ ಪಂಚಾಯಿತಿಗಳ ಕಾರ್ಯ ವಿಧಾನದ ಬಗ್ಗೆ ಪರಿಚಯ, ಇತ್ಯಾದಿ ವಿಷಯಗಳಿಗೆ ಸಂಬಂಧಪಟ್ಟಂತೆ ಲೇಖನಗಳನ್ನು ಹಾಗೂ ಯಶೋಗಾಥೆಗಳನ್ನು ಪ್ರಕಟಿಸಲಾಗುತ್ತಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಕಾಲಕಾಲಕ್ಕೆ ಹೊರಡಿಸುವ ಸುತ್ತೋಲೆ ಮತ್ತು ಆದೇಶಗಳ ಸಂಕ್ಷಿಪ್ತ ರೂಪವನ್ನು ಗ್ರಾಮೀಣ ಮಟ್ಟದವರೆಗೂ ತಲುಪಿಸುವ ಉದ್ದೇಶದಿಂದ ಪತ್ರಿಕೆಯಲ್ಲಿ ಪ್ರಕಟಿಸಲಾಗುತ್ತಿದೆ.

ಕರ್ನಾಟಕ ವಿಕಾಸ ಪತ್ರಿಕೆ ಹೆಚ್ಚಾಗಿ ಗ್ರಾಮೀಣ ಪ್ರದೇಶದಲ್ಲಿ ವಿತರಣೆಯಾಗುತ್ತಿದ್ದು, ಗ್ರಾಮ ಪಂಚಾಯಿತಿ ಅಸ್ತಿತ್ವಕ್ಕೆ ಬಂದ ನಂತರ ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಕಾರ್ಯದರ್ಶಿಗಳಿಗೆ, ಎಲ್ಲಾ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಕಾರ್ಯನಿರ್ವಹಣಾಧಿಕಾರಿಗಳು, ಎಲ್ಲಾ ಜಿಲ್ಲಾ ಪಂಚಾಯಿತಿಗಳ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ರಾಜ್ಯ ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ಪಂಚಾಯತ್ ಇಲಾಖೆಯ ಅಧೀನ ಸಂಸ್ಥೆಗಳ ಅಧಿಕಾರಿಗಳಿಗೆ ಹಾಗೂ ಸರ್ಕಾರದ ಪ್ರಮುಖ ಇಲಾಖೆಯ ಮುಖ್ಯಸ್ಥರಿಗೆ ಮತ್ತು ಗ್ರಾಮ ಪಂಚಾಯಿತಿ ಗ್ರಂಥಾಲಯಗಳಿಗೆ ತಲಾ ಒಂದು ಪ್ರತಿಯಂತೆ ರವಾನಿಸಲಾಗುತ್ತಿದೆ. ರಾಜ್ಯದ ಲೋಕಸಭಾ ಸದಸ್ಯರು, ರಾಜ್ಯ ಸಭಾ ಸದಸ್ಯರು, ವಿಧಾನ ಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರು, ಗೌರವ ಪ್ರತಿಗಳೂ ಹಾಗೂ ಚಂದಾದಾರರಿಗೆ ವಿತರಿಸಲು ಒಟ್ಟು 26000 ಪ್ರತಿಗಳನ್ನು ಪ್ರತಿ ಮಾಹೆ ಮುದ್ರಿಸಿ ರವಾನಿಸಲಾಗುತ್ತಿದೆ.

ಇದರಿಂದ ಸರ್ಕಾರದ ನೀತಿ-ನಿರ್ಧಾರಗಳು, ಸುತ್ತೋಲೆಗಳು, ವಿವಿಧ ಇಲಾಖೆಗಳ ಅಭಿವೃದ್ಧಿಗೆ ಸಂಬಂಧಿಸಿದ ವಿಚಾರಗಳು ಗ್ರಾಮೀಣ ಜನತೆಗೆ ತಲುಪಿ ಒಟ್ಟಾರೆ ಇಲಾಖೆಯ ಆಶಯದಂತೆ ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಅಭಿವೃದ್ಧಿಯ ಪ್ರಗತಿಯನ್ನು ಸಾಧಿಸಲು ಪತ್ರಿಕೆಯು ನೆರವಾಗಲು ಕಾರಣವಾಗುತ್ತದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕರ್ನಾಟಕ ವಿಕಾಸ ಮಾಸ ಪತ್ರಿಕೆಗೆ ಸಂಬಂಧಿಸಿದಂತೆ

ಐದು ವರ್ಷಗಳ ಆರ್ಥಿಕ ಮತ್ತು ಭೌತಿಕ ಗುರಿ ಮತ್ತು ಸಾಧನೆಗಳ ವಿವರ.

ವಿವರ	2013-14		2014-15		2015-16		2016-17		2017-18	
	ಗುರಿ	ಸಾಧನೆ	ಗುರಿ	ಸಾಧನೆ	ಗುರಿ	ಸಾಧನೆ	ಗುರಿ	ಸಾಧನೆ	ಗುರಿ	ಸಾಧನೆ
ಆರ್ಥಿಕ (ರೂ.ಲಕ್ಷಗಳಲ್ಲಿ)	48.36	42.14	50.00	44.03	52.00	34.37	54.00	42.46	35.00	33.22
ಭೌತಿಕ (ಸಂಖ್ಯೆಯಲ್ಲಿ ಪ್ರತಿಗಳು)	312000	312000	312000	312000	312000	312000	312000	312000	312000	312000

*****

ಅನುಬಂಧ – 15					
2017–18ನೇ ಸಾಲಿನ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ಜಿಲ್ಲಾ ಮಟ್ಟದಲ್ಲಿ ಸಾಧನೆ ಮಾಡಿದ ವಿವರ					
ಕ್ರಮ ಸಂಖ್ಯೆ	ಜಿಲ್ಲೆ	ಭೌತಿಕ ಗುರಿ (ಉದ್ದ ಕಿ.ಮೀಗಳಲ್ಲಿ)		ಆರ್ಥಿಕ ಗುರಿ (ರೂ.ಲಕ್ಷಗಳಲ್ಲಿ)	
		2017–18ನೇ ಸಾಲಿಗೆ ನಿಗಧಿಪಡಿಸಲಾದ ಗುರಿ	ಸಾಧನೆ (ಮಾರ್ಚ್ – 2018ರ ಅಂತ್ಯಕ್ಕೆ)	2017–18ನೇ ಸಾಲಿಗೆ ನಿಗಧಿಪಡಿಸಲಾದ ಗುರಿ	ಸಾಧನೆ (ಮಾರ್ಚ್ – 2018ರ ಅಂತ್ಯಕ್ಕೆ)
1	ಬಾಗಲಕೋಟೆ	23.27	70.33	2138.70	4616.31
2	ಬೆಂಗಳೂರು (ಗ್ರಾ)	52.46	59.49	3930.77	2855.51
3	ಬೆಂಗಳೂರು (ನಗರ)	49.09	52.89	2477.33	3044.60
4	ಬೆಳಗಾವಿ	128.94	157.95	11359.95	11416.50
5	ಬಳ್ಳಾರಿ	56.52	58.53	4118.99	2592.70
6	ಬೀದರ	61.85	33.27	7830.03	2877.32
7	ವಿಜಯಪುರ	87.81	102.61	6024.98	3438.19
8	ಚಾಮರಾಜನಗರ	93.87	49.56	7801.78	2951.07
9	ಚಿಕ್ಕಬಳ್ಳಾಪುರ	65.91	84.61	5244.78	3748.32
10	ಚಿಕ್ಕಮಗಳೂರು	48.83	42.28	4614.09	3792.94
11	ಚಿತ್ರದುರ್ಗ	93.85	119.44	8595.81	5384.49
12	ದಕ್ಷಿಣ ಕನ್ನಡ	46.34	106.02	6911.30	6650.47
13	ದಾವಣಗೆರೆ	61.61	157.88	6291.08	8348.02
14	ಧಾರವಾಡ	42.20	85.23	4105.66	5434.97
15	ಗದಗ	43.48	47.68	4837.93	3846.22
16	ಕಲಬುರಗಿ	130.45	70.00	12526.66	3502.62
17	ಹಾಸನ	102.26	80.78	9471.98	6384.97
18	ಹಾವೇರಿ	44.83	109.02	5975.88	5548.81
19	ಕೊಡಗು	30.72	27.14	3466.16	1574.65
20	ಕೋಲಾರ	19.31	18.86	3597.33	2093.83
21	ಕೊಪ್ಪಳ	82.16	35.25	7111.43	2322.97
22	ಮಂಡ್ಯ	130.33	30.99	7873.17	3378.32
23	ಮೈಸೂರು	107.34	59.97	7547.11	6876.65
24	ರಾಯಚೂರು	69.09	24.50	8029.00	1628.89
25	ರಾಮನಗರ	45.35	37.37	3906.12	1786.61
26	ಶಿವಮೊಗ್ಗ	27.24	43.62	6531.07	4072.35
27	ತುಮಕೂರು	129.02	52.75	12022.89	5431.21
28	ಉಡುಪಿ	23.64	89.53	5189.48	7947.00
29	ಉತ್ತರ ಕನ್ನಡ	46.99	100.18	6680.33	5287.48
30	ಯಾದಗಿರಿ	55.24	69.70	5397.71	2775.07
	ಒಟ್ಟು	2000.00	2077.43	191609.50	131609.05

ಕರ್ನಾಟಕ ಸರ್ಕಾರ

ಸಂಖ್ಯೆ: ಆಕುಕ 66 SMM 2018

ಕರ್ನಾಟಕ ಸರ್ಕಾರದ ಸಚಿವಾಲಯ
ಸುವರ್ಣ ಸೌಧ,
ಬೆಳಗಾವಿ, ದಿನಾಂಕ: 13-12-2018

07 JS 13/12/18

ಇವರಿಂದ:
ಸರ್ಕಾರದ ಪ್ರಧಾನ ಕಾರ್ಯದರ್ಶಿ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,
ಸುವರ್ಣ ಸೌಧ, ಬೆಳಗಾವಿ.

ಇವರಿಗೆ:
ಕಾರ್ಯದರ್ಶಿ,
ಕರ್ನಾಟಕ ವಿಧಾನ ಸಭೆ,
ಸುವರ್ಣ ಸೌಧ, ಬೆಳಗಾವಿ.

ಮಾನ್ಯರೆ,

ವಿಷಯ:- ಮಾನ್ಯ ಕರ್ನಾಟಕ ವಿಧಾನ ಸಭಾ ಸದಸ್ಯರಾದ ಶ್ರೀ ಆನಂದ್ ಸಿದ್ದು ನ್ಯಾಮಗೌಡ ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 974 ಕ್ಕೆ ಉತ್ತರಿಸುವ ಬಗ್ಗೆ.

*****

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ಕರ್ನಾಟಕ ವಿಧಾನ ಸಭಾ ಸದಸ್ಯರಾದ ಶ್ರೀ ಆನಂದ್ ಸಿದ್ದು ನ್ಯಾಮಗೌಡ ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 974 ಕ್ಕೆ ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ದಿನಾಂಕ: 13-12-2018 ರಂದು ಸದನದಲ್ಲಿ ಉತ್ತರಿಸಬೇಕಾಗಿದ್ದು, ಸದರಿ ಪ್ರಶ್ನೆಗೆ ಉತ್ತರದ 350 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಲು ನಿರ್ದೇಶಿತನಾಗಿದ್ದೇನೆ.

ತಮ್ಮ ನಂಬುಗೆಯ,

(ಕೆ. ನಾರಾಯಣ) 13/12/2018
ಸರ್ಕಾರದ ಉಪ ಕಾರ್ಯದರ್ಶಿ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

ಕರ್ನಾಟಕ ವಿಧಾನ ಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:	974
ಮಾನ್ಯ ಸದಸ್ಯರ ಹೆಸರು	ಶ್ರೀ ಆಚಾರ್ ಹಾಲಪ್ಪ ಬಸಪ್ಪ (ಯಲಬುರ್ಗ)
ಉತ್ತರಿಸ ಬೇಕಾದ ದಿನಾಂಕ	13.12.2018.
ಉತ್ತರಿಸುವ ಸಚಿವರು	ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು

ಕ್ರ.ಸಂ	ಪ್ರಶ್ನೆ	ಉತ್ತರ
ಅ.	ಕೊಪ್ಪಳ ಜಿಲ್ಲೆಯಲ್ಲಿ ಯಲಬುರ್ಗಾ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯನ್ನು ಯಾವಾಗ ಮೇಲ್ದರ್ಜೆಗೇರಿಸಲಾಯಿತು; (ವಿವರ ಒದಗಿಸುವುದು)	ಸರ್ಕಾರದ ಆದೇಶ ಸಂ: ಆಕುಕ 160 ಸಿಜಿಎಂ 2005, ಬೆಂಗಳೂರು ದಿನಾಂಕ: 09-01-2006 ರನ್ವಯ ಮೇಲ್ದರ್ಜೆಗೇರಿಸಲಾಗಿದೆ. (ಸರ್ಕಾರದ ಆದೇಶದ ಪ್ರತಿಯನ್ನು ಅನುಬಂಧ-1 ರಲ್ಲಿ ಲಗತ್ತಿಸಿದೆ)
ಆ.	ಈ 100 ಹಾಸಿಗೆ ಸಾಮರ್ಥ್ಯದ ಸಾರ್ವಜನಿಕ ಆಸ್ಪತ್ರೆ ಕಟ್ಟಡವನ್ನು ಯಾವಾಗ ನಿರ್ಮಾಣ ಮಾಡಲಾಗಿದೆ; (ಮಂಜೂರಾತಿ ಆದೇಶ, ಕಟ್ಟಡ ಅಂದಾಜು ವೆಚ್ಚ ಒಳಗೊಂಡ ಪೂರ್ಣ ವಿವರ ಒದಗಿಸುವುದು);	ಕೊಪ್ಪಳ ಜಿಲ್ಲೆಯಲ್ಲಿ ಯಲಬುರ್ಗಾ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ರೂ.450.00 ಲಕ್ಷಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು 2006-07 ಸಾಲಿನಲ್ಲಿ ಲೆಕ್ಕಶೀರ್ಷಿಕೆ: 4210-01-110-1-01-139 ಅಡಿಯಲ್ಲಿ ಆಡಳಿತಾತ್ಮಕ ಅನುಮೋದನೆಯನ್ನು ಆದೇಶ ಸಂಖ್ಯೆ: ಆಕುಕ/1200/ಸಿಜಿಎಂ/2006 ದಿನಾಂಕ: 14.12.2006 ರಲ್ಲಿ ನೀಡಲಾಗಿರುತ್ತದೆ. 100 ಹಾಸಿಗೆ ಸಾಮರ್ಥ್ಯದ ಸಾರ್ವಜನಿಕ ಆಸ್ಪತ್ರೆ ಕಟ್ಟಡ ಕಾಮಗಾರಿಯ ಅಂದಾಜು ಮೊತ್ತ ರೂ.450.00ಲಕ್ಷ ಆಗಿದ್ದು, ಸದರಿ ಕಾಮಗಾರಿಯ ನಿರ್ಮಾಣವನ್ನು 2012-13 ರಲ್ಲಿ ಪ್ರಾರಂಭಿಸಿ ದಿನಾಂಕ: 17.07.2013 ರಂದು ರೂ.571.33 ಲಕ್ಷಗಳ ವೆಚ್ಚದಲ್ಲಿ ಪೂರ್ಣಗೊಳಿಸಲಾಗಿರುತ್ತದೆ. ದಿನಾಂಕ: 26-08-2018 ರಂದು ವೈದ್ಯಾಧಿಕಾರಿಗಳು, ಯಲಬುರ್ಗಾ ಸಾರ್ವಜನಿಕ ಆಸ್ಪತ್ರೆ ಇವರಿಗೆ ಹಸ್ತಾಂತರಿಸಲಾಗಿದೆ.
ಇ.	ಸದರಿ ಆಸ್ಪತ್ರೆಗೆ 100 ಹಾಸಿಗೆ ಸಾಮರ್ಥ್ಯದನ್ವಯ ಮಂಜೂರಾದ ಹುದ್ದೆಗಳು ಎಷ್ಟು; ಭರ್ತಿಯಾದ ಹುದ್ದೆಗಳು ಎಷ್ಟು; ಸರಕಾರಿ ಆದೇಶ ಒದಗಿಸುವುದು;	100 ಹಾಸಿಗೆಯ ಸಾಮರ್ಥ್ಯದ ಮಂಜೂರಾದ ಹುದ್ದೆಗಳ ವಿವರಗಳು ಈ ಕೆಳಕಂಡಂತಿದೆ. ಹುದ್ದೆಗಳ ಆದೇಶ ಪ್ರತಿ ಅನುಬಂಧ-2 ರಲ್ಲಿ ನೀಡಲಾಗಿದೆ. ಮಂಜೂರು: 55 / ಕಾರ್ಯನಿರತ: 30 / ಖಾಲಿ: 25
ಈ.	ಈ ಆಸ್ಪತ್ರೆಯನ್ನು ರಾಜ್ಯ ವಲಯಕ್ಕೆ ಯಾವಾಗ ಸೇರ್ಪಡೆಗೊಳಿಸಲಾಗುವುದು (ವಿವರ ಒದಗಿಸುವುದು)?	ಸರ್ಕಾರದ ಆದೇಶ ಸಂಖ್ಯೆ: ಆಕುಕ/723/ಸಿಜಿಎಂ/ 2009, ದಿನಾಂಕ: 17-09-2011 ರಂತೆ ಸೇರ್ಪಡೆಗೊಳಿಸಲಾಗಿದೆ.

ಮಂಜೂರು	ಕಾರ್ಯನಿರತ	ಖಾಲಿ
55	30	25

ಸಂಖ್ಯೆ: ಆಕುಕ 66 ಎಸ್‌ಎಂಎಂ 2018

(ಶಿವಾನಂದ ಎಸ್. ಪಾಟೀಲ್)
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು

ಅನುಬಂಧ-1

ಕರ್ನಾಟಕ ಸರ್ಕಾರದ ನಡವಳಿಗಳು

ವಿಷಯ: ಗುಲ್ಬರ್ಗಾ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಯಡ್ರಾಮಿ ಪ್ರಾಥಮಿಕ ಆರೋಗ್ಯ ಕೇಂದ್ರ, ಕೋಡಿದರ್ಗಾ ಪ್ರಾಥಮಿಕ ಆರೋಗ್ಯ ಘಟಕ, ಗಂವಾರ ಪ್ರಾಥಮಿಕ ಆರೋಗ್ಯ ಘಟಕ, ಜೇರಟಗಿ ಪ್ರಾಥಮಿಕ ಆರೋಗ್ಯ ಘಟಕ, ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆ, ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ಸಾರ್ವಜನಿಕ ಆಸ್ಪತ್ರೆ ಮತ್ತು ತೋರಣಗಲ್ಲು ಪ್ರಾಥಮಿಕ ಆರೋಗ್ಯ ಕೇಂದ್ರ ಇವುಗಳನ್ನು ಮೇಲ್ದರ್ಜೆಗೇರಿಸುವ ಬಗ್ಗೆ.

ಓದಲಾಗಿದೆ:
1) ನಿರ್ದೇಶಕರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು, ಬೆಂಗಳೂರು, ಇವರ ಪತ್ರ ಸಂಖ್ಯೆ:ಹೆಚ್‌ಎಸ್‌ಪಿ(3)2005-06 ದಿನಾಂಕ: 28-10-05
2) ನಿರ್ದೇಶಕರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು, ಬೆಂಗಳೂರು, ಇವರ ಪತ್ರಸಂಖ್ಯೆ:ಹೆಚ್‌ಎಸ್‌ಪಿ(3)20/2005-06 ದಿನಾಂಕ:03-06-05
3) ನಿರ್ದೇಶಕರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು, ಬೆಂಗಳೂರು, ಇವರ ಪತ್ರಸಂಖ್ಯೆ:ಹೆಚ್‌ಎಸ್‌ಪಿ(2)74/2005-06 ದಿನಾಂಕ: 09-01-06
4) ದಿನಾಂಕ:29-12-05ರಂದು ಅಪರ ಮುಖ್ಯ ಕಾರ್ಯದರ್ಶಿಗಳು ಹಾಗೂ ಅಭಿವೃದ್ಧಿ ಆಯುಕ್ತರು ಇವರ ಅಧ್ಯಕ್ಷತೆಯಲ್ಲಿ ನಡೆದ ಅಧಿಕಾರಯುಕ್ತ ಸಮಿತಿಯ ಸಭೆಯ ನಡವಳಿಗಳು.

* * *

ಪ್ರಸ್ತಾವನೆ:

ನಿರ್ದೇಶಕರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಇವರು ಮೇಲೆ ಓದಲಾದ ಕ್ರಮಸಂಖ್ಯೆ (1)ರಲ್ಲಿನ ಪತ್ರದಲ್ಲಿ ಗುಲ್ಬರ್ಗಾ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ವ್ಯಾಪ್ತಿಗೆ ಬರುವ ಗ್ರಾಮಗಳಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಅವಶ್ಯಕವಾಗಿದ್ದು ಈ ಬಗ್ಗೆ ಸಾರ್ವಜನಿಕರಿಂದ ಬೇಡಿಕೆ ಇರುವುದರಿಂದ ಕೋಡಿದರ್ಗಾ, ಗಂವಾರ ಮತ್ತು ಜೇರಟಗಿ ಪ್ರಾಥಮಿಕ ಆರೋಗ್ಯ ಘಟಕಗಳನ್ನು ಆವಶ್ಯಕ ಹೆಚ್ಚುವರಿ ಸಿಬ್ಬಂದಿಯೊಂದಿಗೆ ಮೇಲ್ದರ್ಜೆಗೇರಿಸಿ ಆದೇಶ ಹೊರಡಿಸುವಂತೆ ಕೋರಿರುತ್ತಾರೆ.

ನಿರ್ದೇಶಕರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಇವರು [illegible] ಓದಲಾದ ಕ್ರಮಸಂಖ್ಯೆ (2)ರಲ್ಲಿನ ಪತ್ರದಲ್ಲಿ [illegible] ಶಾಸಕರಾದ [illegible] ಅವರು ಮಾನ್ಯ ಮುಖ್ಯ ಮಂತ್ರಿ[illegible] [illegible] ಮಾನ್ಯ ಮುಖ್ಯ ಮಂತ್ರಿಯವರು ಯಲಬುರ್ಗಾ ತಾಲ್ಲೂಕಿನ [illegible] ತಾಲ್ಲೂಕಾದ ಶ್ರೀ ನಂಜುಂಡಪ್ಪ ವರದಿಯ ಪ್ರಕಾರ ಗುರು[illegible] ಆಸ್ಪತ್ರೆಯನ್ನು 2005-06ನೇ ಸಾಲಿನಲ್ಲಿ 100 [illegible] ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸುವಂತೆ ಸೂಚಿಸಿರುವ ಹಿನ್ನಲೆಯಲ್ಲಿ ಇದನ್ನು [illegible] ಆವಶ್ಯಕ ಹೆಚ್ಚುವರಿ ಹುದ್ದೆಗಳೊಂದಿಗೆ ಮೇಲ್ದರ್ಜೆಗೇರಿಸಿ ಆದೇ[illegible] ಕೋರಿರುತ್ತಾರೆ.

4076
30-1-06

ನಿರ್ದೇಶಕರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಇವರು ಮೇಲೆ ಓದಲಾದ ಕ್ರಮಸಂಖ್ಯೆ (3)ರಲ್ಲಿನ ಪತ್ರದಲ್ಲಿ ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ಸಾರ್ವಜನಿಕ ಆಸ್ಪತ್ರೆಯನ್ನು 50 ಹಾಸಿಗೆಗಳಿಂದ 100 ಹಾಸಿಗೆಗಳಿಗೆ ಹಾಗೂ ಸಂಡೂರು ತಾಲ್ಲೂಕು ತೋರಣಗಲ್ಲು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಅಗತ್ಯ ಹೆಚ್ಚುವರಿ ಸಿಬ್ಬಂದಿಯೊಂದಿಗೆ 30 ಹಾಸಿಗೆಗಳಿಗೆ ಮೇಲ್ದರ್ಜೆಗೇರಿಸಿ ಆದೇಶ ಹೊರಡಿಸುವಂತೆ ಕೋರಿರುತ್ತಾರೆ.

ಮೇಲೆ ಓದಲಾದ ಕ್ರಮಸಂಖ್ಯೆ (4)ರಲ್ಲಿನ ಅಧಿಕಾರಯುಕ್ತ ಸಮಿತಿ ಸಭೆಯ ತೀರ್ಮಾನದಂತೆ ಮೇಲೆ ವಿವರಿಸಲಾದ ಆಸ್ಪತ್ರೆಗಳನ್ನು ಅವಶ್ಯಕ ಹೆಚ್ಚುವರಿ ಹುದ್ದೆಗಳೊಂದಿಗೆ ಮೇಲ್ದರ್ಜೆಗೇರಿಸಲು ಸರ್ಕಾರವು ತೀರ್ಮಾನಿಸಿ ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ಆಕುಕ 160 ಸಿಜಿಎಂ 2005, ಬೆಂಗಳೂರು ದಿನಾಂಕ: 09-01-2006

ಪ್ರಸ್ತಾವನೆಯಲ್ಲಿ ವಿವರಿಸಿರುವ ಕಾರಣಗಳ ಹಿನ್ನೆಲೆಯಲ್ಲಿ ಈ ಕೆಳಕಂಡ ಆಸ್ಪತ್ರೆಗಳನ್ನು ಈ ಆದೇಶದೊಂದಿಗೆ ಲಗತ್ತಿಸಿರುವ ಅನುಬಂಧದಲ್ಲಿ ವಿವರಿಸಿರುವ ಅವಶ್ಯ ಹೆಚ್ಚುವರಿ ಸಿಬ್ಬಂದಿಯೊಂದಿಗೆ ಮೇಲ್ದರ್ಜೆಗೇರಿಸಲು ಸರ್ಕಾರವು ಆದೇಶಿಸಿದೆ.

(ಅ) ಮುಸ್ತಾಪಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಹೆಚ್ಚುವರಿ ಸಿಬ್ಬಂದಿ ಸಮೇತವಾಗಿ ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸುವುದು.

(ಆ) ಕಡಿದಗಾ ಪ್ರಾಥಮಿಕ ಆರೋಗ್ಯ ಘಟಕವನ್ನು ಹೆಚ್ಚುವರಿ ಸಿಬ್ಬಂದಿ ಸಮೇತವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸುವುದು.

(ಇ) ಗೋವಾರ ಪ್ರಾಥಮಿಕ ಆರೋಗ್ಯ ಘಟಕವನ್ನು ಹೆಚ್ಚುವರಿ ಸಿಬ್ಬಂದಿ ಸಮೇತವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸುವುದು.

(ಈ) ಜೇವರಗಿ ಪ್ರಾಥಮಿಕ ಆರೋಗ್ಯ ಘಟಕವನ್ನು ಹೆಚ್ಚುವರಿ ಸಿಬ್ಬಂದಿ ಸಮೇತವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸುವುದು.

(ಉ) ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ 30 ಹಾಸಿಗೆಗಳ ಸಾಮರ್ಥ್ಯದ ಸಾರ್ವಜನಿಕ ಆಸ್ಪತ್ರೆಯನ್ನು ಅವಶ್ಯಕ ಹೆಚ್ಚುವರಿ ಸಿಬ್ಬಂದಿ ಸಮೇತ 100 ಹಾಸಿಗೆಗಳಿಗೆ ಮೇಲ್ದರ್ಜೆಗೇರಿಸುವುದು.

(ಊ) ಸಾರ್ವಜನಿಕ ಆಸ್ಪತ್ರೆ, ಹೂವಿನಹಡಗಲಿ, ಹಡಗಲಿ ಟೌನ್, ಹಡಗಲಿ ತಾಲ್ಲೂಕು, ಬಳ್ಳಾರಿ ಜಿಲ್ಲೆ ಇದನ್ನು ಹೆಚ್ಚುವರಿ ಸಿಬ್ಬಂದಿ ಸಮೇತವಾಗಿ 100 ಹಾಸಿಗೆಗಳಿಗೆ ಮೇಲ್ದರ್ಜೆಗೇರಿಸುವುದು.

(ಋ) ಪ್ರಾಥಮಿಕ ಆರೋಗ್ಯ ಕೇಂದ್ರ, ತೋರಣಗಲ್ಲು, ಸಂಡೂರು ತಾಲ್ಲೂಕು ಬಳ್ಳಾರಿ ಜಿಲ್ಲೆ ಇದನ್ನು ಹೆಚ್ಚುವರಿ ಸಿಬ್ಬಂದಿ ಸಮೇತವಾಗಿ 30 ಹಾಸಿಗೆಗಳಿಗೆ ಮೇಲ್ದರ್ಜೆಗೇರಿಸುವುದು.

-3-

ಮೇಲೆ ವಿವರಿಸಿದ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲು ಬೇಕಾಗುವ ವೆಚ್ಚವನ್ನು 2005-06ನೇ ಸಾಲಿನ ಲೆಕ್ಕಶೀರ್ಷಿಕೆ 2210-03-110-0-73 (ಯೋಜನೆ) ಅಡಿಯಲ್ಲಿ ಉಳಿತಾಯವಾಗುವ ಆಯವ್ಯಯದಲ್ಲಿ ಹಾಗೂ ಬಾಕಿ ವೆಚ್ಚವನ್ನು 2006-07ನೇ ಸಾಲಿನ ಹಂಚಿಕೆಯಾಗುವ ಆಯವ್ಯಯದಲ್ಲಿ ಭರಿಸುವುದು;

ಮೇಲ್ದರ್ಜೆಗೇರಿಸಲಾದ ಎಲ್ಲಾ ಆಸ್ಪತ್ರೆಗಳನ್ನು ಸುವರ್ಣ ಕರ್ನಾಟಕ ಯೋಜನೆಯೆಂದು ಹೆಸರಿಸಲಾಗಿದೆ.

ಸದರಿ ಆದೇಶವನ್ನು ದಿನಾಂಕ:29-12-2005ರಂದು ನಡೆದ ಆಧಿಕಾಯುಕ್ತ ಸಮಿತಿ ಸಭೆಯ ತೀರ್ಮಾನದಂತೆ ಹೊರಡಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ
ಮತ್ತು ಅವರ ಹೆಸರಿನಲ್ಲಿ,

ಎಸ್.ಆರ್.ಶಂಕರ್

(ಎಸ್.ಆರ್.ಶಂಕರ್),
ಸರ್ಕಾರದ ಅಧೀನ ಕಾರ್ಯದರ್ಶಿ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ.

ಗೆ:

1. ಮಹಾಲೇಖಪಾಲರು, ಕರ್ನಾಟಕ, ಬೆಂಗಳೂರು.
2. ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು, ಬೆಂಗಳೂರು.
3. ನಿರ್ದೇಶಕರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು, ಬೆಂಗಳೂರು.
4. ಅಧೀಕ್ಷಕ ಇಂಜಿನಿಯರ್, ಕೆ.ಹೆಚ್.ಎಸ್.ಡಿ.ಪಿ., ಶೇಷಾದ್ರಿ ರಸ್ತೆ, ಬೆಂಗಳೂರು.
5. ಉಪ ನಿರ್ದೇಶಕರು ಟಿ.ಎನ್.ಎಂ.ಸಿ., ಖನಿಜ ಭವನ, ರೇಸ್ ಕೋರ್ಸ್ ರಸ್ತೆ, ಬೆಂಗಳೂರು.
6. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು, ಗುಲ್ಬರ್ಗಾ/ಬಳ್ಳಾರಿ/ಕೊಪ್ಪಳ ಜಿಲ್ಲೆ.
7. ವೈದ್ಯಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರ, ಯಡ್ರಾಮಿ, ಜೇವರ್ಗಿ ತಾಲ್ಲೂಕು ಗುಲ್ಬರ್ಗಾ ಜಿಲ್ಲೆ
8. ವೈದ್ಯಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಘಟಕ, ಕೂಡಿದರ್ಗಾ/ಜೇರಟಗಿ/ಗಂವ್ಹಾರ.
9. ವೈದ್ಯಾಧಿಕಾರಿಗಳು, ಸಾರ್ವಜನಿಕ ಆಸ್ಪತ್ರೆ, ಯಲಬುರ್ಗಾ, ಕೊಪ್ಪಳ ಜಿಲ್ಲೆ
10. ವೈದ್ಯಾಧಿಕಾರಿಗಳು, ಸಾರ್ವಜನಿಕ ಆಸ್ಪತ್ರೆ, ಹೂವಿನ ಹಡಗಲಿ, ಬಳ್ಳಾರಿ ಜಿಲ್ಲೆ.
11. ವೈದ್ಯಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರ, ಕೋರಣಗಲ್ಲು, ಬಳ್ಳಾರಿ ಜಿಲ್ಲೆ.
12. ಶಾಖಾ ರಕ್ಷಾ ಕಡತ/ಹೆಚ್ಚುವರಿ ಪ್ರತಿಗಳು.

ಅನುಬಂಧ

ಯಡ್ರಾಮಿ ಸಮುದಾಯ ಆರೋಗ್ಯ ಕೇಂದ್ರ, ಗುಲ್ಬರ್ಗಾ ಜಿಲ್ಲೆ ಇದಕ್ಕೆ ಬೇಕಾಗುವ ಹೆಚ್ಚುವರಿ ಹುದ್ದೆಗಳು

ಕ್ರ.ಸಂ	ಪದನಾಮ	ಹೆಚ್ಚುವರಿ ಹುದ್ದೆಗಳ ಸಂಖ್ಯೆ
1	ವೈದ್ಯಾಧಿಕಾರಿ	2
2	ಸಹಾಯಕ ದಂತ ಶಸ್ತ್ರ ಚಿಕಿತ್ಸಕರು	1
3	ಶುಶ್ರೂಷಕಿಯರು	5
4	ಕಿರಿಯ ಪ್ರಯೋಗಶಾಲಾ ತಂತ್ರಜ್ಞ	1
5	ಫಾರ್ಮಸಿಸ್ಟ್	1
6	ಪ್ರಥಮ ದರ್ಜೆ ಸಹಾಯಕ	1
7	ದ್ವಿತೀಯ ದರ್ಜೆ ಸಹಾಯಕ	1
8	ವಾಹನ ಚಾಲಕ	1
9	ಗ್ರೂಪ್-ಡಿ	10
	ಒಟ್ಟು	23

ಕೂಡಿದರ್ಗಾ, ಗಂವಾರ, ಜೇರಟಗಿ ಪ್ರಾಥಮಿಕ ಆರೋಗ್ಯ ಕೇಂದ್ರ, ಗುಲ್ಬರ್ಗಾ ಜಿಲ್ಲೆ ಇದಕ್ಕೆ ಬೇಕಾಗುವ ಹೆಚ್ಚುವರಿ ಹುದ್ದೆಗಳು

ಕ್ರ.ಸಂ	ಪದನಾಮ	ಹೆಚ್ಚುವರಿ ಹುದ್ದೆಗಳ ಸಂಖ್ಯೆ
1	ಶುಶ್ರೂಷಕಿಯರು	1
2	ಗ್ರೂಪ್-ಡಿ	1
	ಒಟ್ಟು	2

ಸಾರ್ವಜನಿಕ ಆಸ್ಪತ್ರೆ, ಯಲಬುರ್ಗಾ, ಕೊಪ್ಪಳ ಜಿಲ್ಲೆ ಇದಕ್ಕೆ ಬೇಕಾಗುವ ಹೆಚ್ಚುವರಿ ಹುದ್ದೆಗಳು (30 ರಿಂದ 100)

ಕ್ರ.ಸಂ	ಪದನಾಮ	ಹೆಚ್ಚುವರಿ ಹುದ್ದೆಗಳ ಸಂಖ್ಯೆ
1	ವೈದ್ಯಾಧಿಕಾರಿ	5
2	ಶುಶ್ರೂಷಕ ಅಧೀಕ್ಷಕರು ದರ್ಜೆ-II	1
3	ಪತ್ರಾಂಕಿತ ಸಹಾಯಕರು	1
4	ಶುಶ್ರೂಷಕರು	8
5	ರಿಫ್ರಾಕ್ಷನಿಸ್ಟ್	1
6	ವಾಹನ ಚಾಲಕರು	1
7	ಗ್ರೂಪ್-ಡಿ	4
	ಒಟ್ಟು	21

ಸಾರ್ವಜನಿಕ ಆಸ್ಪತ್ರೆ, ಹೂವಿನಹಡಗಲಿ, ಬಳ್ಳಾರಿ ಜಿಲ್ಲೆ ಇದಕ್ಕೆ
ಬೇಕಾಗುವ ಹೆಚ್ಚುವರಿ ಹುದ್ದೆಗಳು (50 ರಿಂದ 100)

ಕ್ರ.ಸಂ	ಪದನಾಮ	ಹೆಚ್ಚುವರಿ ಹುದ್ದೆಗಳ ಸಂಖ್ಯೆ
1	ವೈದ್ಯಾಧಿಕಾರಿ (ಹಿರಿಯ ತಜ್ಞರು)	5
2	ಶುಶ್ರೂಷಕ ಅಧೀಕ್ಷಕರು ದರ್ಜೆ-II	1
3	ಶುಶ್ರೂಷಕರು	7
4	ವಾಹನ ಚಾಲಕ	1
5	ಗ್ರೂಪ್-ಡಿ	14
	ಒಟ್ಟು	28

ಕೋರಣಗಲ್ಲು ಸಮುದಾಯ ಆರೋಗ್ಯ ಕೇಂದ್ರ, ಬಳ್ಳಾರಿ ಜಿಲ್ಲೆ ಇದಕ್ಕೆ
ಬೇಕಾಗುವ ಹೆಚ್ಚುವರಿ ಹುದ್ದೆಗಳು (10 ರಿಂದ 30)

ಕ್ರ.ಸಂ	ಪದನಾಮ	ಹೆಚ್ಚುವರಿ ಹುದ್ದೆಗಳ ಸಂಖ್ಯೆ
1	ವೈದ್ಯಾಧಿಕಾರಿ	3
2	ದಂತ ವೈದ್ಯರು	1
3	ಫಾರ್ಮಸಿಸ್ಟ್	1
4	ಶುಶ್ರೂಷಕರು	5
5	ಪ್ರಯೋಗ ಶಾಲಾ ತಂತ್ರಜ್ಞ	1
6	ಕ್ಷ-ಕಿರಣ ತಂತ್ರಜ್ಞ	1
7	ಕಚೇರಿ ಅಧೀಕ್ಷಕರು	1
8	ದ್ವಿತೀಯ ದರ್ಜೆ ಸಹಾಯಕ	1
9	ಕ್ಲರ್ಕ್ ಕಮ್ ಟೈಪಿಸ್ಟ್	1
10	ವಾಹನ ಚಾಲಕ	1
11	ಗ್ರೂಪ್-ಡಿ	7
	ಒಟ್ಟು	23

ಅನುಬಂಧ -2

ಕೊಪ್ಪಳ ಜಿಲ್ಲೆಯ ಯಲಬುರ್ಗಾ ಸಾರ್ವಜನಿಕ ಆಸ್ಪತ್ರೆಯ ಹುದ್ದೆಗಳ ವಿವರ

ಕ್ರ.ಸಂ	ತಾಲೂಕಾ	ಸಂಸ್ಥೆಯ ಹೆಸರು	ಪದನಾಮ	S	W	V	ಷರಾ
1	2	3	4	5	6	7	8
1	ಯಲಬುರ್ಗಾ	ಸಾರ್ವಜನಿಕ ಆಸ್ಪತ್ರೆ ಯಲಬುರ್ಗಾ	CMO	1	0	1	
2	ಯಲಬುರ್ಗಾ	ಸಾರ್ವಜನಿಕ ಆಸ್ಪತ್ರೆ ಯಲಬುರ್ಗಾ	Skin	1	0	1	
3	ಯಲಬುರ್ಗಾ	ಸಾರ್ವಜನಿಕ ಆಸ್ಪತ್ರೆ ಯಲಬುರ್ಗಾ	Physician	1	1	0	
4	ಯಲಬುರ್ಗಾ	ಸಾರ್ವಜನಿಕ ಆಸ್ಪತ್ರೆ ಯಲಬುರ್ಗಾ	Orthopedic	1	1	0	
5	ಯಲಬುರ್ಗಾ	ಸಾರ್ವಜನಿಕ ಆಸ್ಪತ್ರೆ ಯಲಬುರ್ಗಾ	Gynacologist	1	1	0	
6	ಯಲಬುರ್ಗಾ	ಸಾರ್ವಜನಿಕ ಆಸ್ಪತ್ರೆ ಯಲಬುರ್ಗಾ	Anaesthetists	1	0	1	
7	ಯಲಬುರ್ಗಾ	ಸಾರ್ವಜನಿಕ ಆಸ್ಪತ್ರೆ ಯಲಬುರ್ಗಾ	Paediatrician	1	1	0	
8	ಯಲಬುರ್ಗಾ	ಸಾರ್ವಜನಿಕ ಆಸ್ಪತ್ರೆ ಯಲಬುರ್ಗಾ	Optholmagist	1	0	1	
9	ಯಲಬುರ್ಗಾ	ಸಾರ್ವಜನಿಕ ಆಸ್ಪತ್ರೆ ಯಲಬುರ್ಗಾ	ENT	1	0	1	
10	ಯಲಬುರ್ಗಾ	ಸಾರ್ವಜನಿಕ ಆಸ್ಪತ್ರೆ ಯಲಬುರ್ಗಾ	GS	1	1	0	
11	ಯಲಬುರ್ಗಾ	ಸಾರ್ವಜನಿಕ ಆಸ್ಪತ್ರೆ ಯಲಬುರ್ಗಾ	Dental Officer	1	1	0	
12	ಯಲಬುರ್ಗಾ	ಸಾರ್ವಜನಿಕ ಆಸ್ಪತ್ರೆ ಯಲಬುರ್ಗಾ	ಕಿ.ಆ.ಸ. (ಮ)	2	1	1	
13	ಯಲಬುರ್ಗಾ	ಸಾರ್ವಜನಿಕ ಆಸ್ಪತ್ರೆ ಯಲಬುರ್ಗಾ	ಕಿ.ಆ.ಸ. (ಪು)	2	0	2	
14	ಯಲಬುರ್ಗಾ	ಸಾರ್ವಜನಿಕ ಆಸ್ಪತ್ರೆ ಯಲಬುರ್ಗಾ	ಹಿರಿಯ ಫಾರ್ಮಾಸಿಸ್ಟ್	1	0	1	
15	ಯಲಬುರ್ಗಾ	ಸಾರ್ವಜನಿಕ ಆಸ್ಪತ್ರೆ ಯಲಬುರ್ಗಾ	ಫಾರ್ಮಾಸಿಸ್ಟ್	2	2	0	
16	ಯಲಬುರ್ಗಾ	ಸಾರ್ವಜನಿಕ ಆಸ್ಪತ್ರೆ ಯಲಬುರ್ಗಾ	ಶುಶ್ರೂಷಕರು	11	8	3	
17	ಯಲಬುರ್ಗಾ	ಸಾರ್ವಜನಿಕ ಆಸ್ಪತ್ರೆ ಯಲಬುರ್ಗಾ	ಕಛೇರಿ ಅಧೀಕ್ಷಕರು	1	0	1	
18	ಯಲಬುರ್ಗಾ	ಸಾರ್ವಜನಿಕ ಆಸ್ಪತ್ರೆ ಯಲಬುರ್ಗಾ	ಪ್ರ.ದ.ಸ.	1	0	1	
19	ಯಲಬುರ್ಗಾ	ಸಾರ್ವಜನಿಕ ಆಸ್ಪತ್ರೆ ಯಲಬುರ್ಗಾ	ದ್ವಿ.ದ.ಸ.	5	0	5	
20	ಯಲಬುರ್ಗಾ	ಸಾರ್ವಜನಿಕ ಆಸ್ಪತ್ರೆ ಯಲಬುರ್ಗಾ	ಕಿ.ವೈ.ಪ್ರ.ಶಾ.ತಂ.	1	1	0	
21	ಯಲಬುರ್ಗಾ	ಸಾರ್ವಜನಿಕ ಆಸ್ಪತ್ರೆ ಯಲಬುರ್ಗಾ	ಹಿ.ವೈ.ಪ್ರ.ಶಾ.ತಂ.	1	1	0	
22	ಯಲಬುರ್ಗಾ	ಸಾರ್ವಜನಿಕ ಆಸ್ಪತ್ರೆ ಯಲಬುರ್ಗಾ	ಕ್ಷ-ಕಿರಣ ತಂತ್ರಜ್ಞರು	1	1	0	
23	ಯಲಬುರ್ಗಾ	ಸಾರ್ವಜನಿಕ ಆಸ್ಪತ್ರೆ ಯಲಬುರ್ಗಾ	ನೇತ್ರ ಅಧಿಕಾರಿಗಳು	1	1	0	
24	ಯಲಬುರ್ಗಾ	ಸಾರ್ವಜನಿಕ ಆಸ್ಪತ್ರೆ ಯಲಬುರ್ಗಾ	ಬೆರಳಚ್ಚುಗಾರರು	1	0	1	
25	ಯಲಬುರ್ಗಾ	ಸಾರ್ವಜನಿಕ ಆಸ್ಪತ್ರೆ ಯಲಬುರ್ಗಾ	ವಾಹನ ಚಾಲಕರು	1	1	0	
26	ಯಲಬುರ್ಗಾ	ಸಾರ್ವಜನಿಕ ಆಸ್ಪತ್ರೆ ಯಲಬುರ್ಗಾ	ಡಿ ಗ್ರೂಪ್	13	8	5	
		ಒಟ್ಟು		55	30	25	

ಜಿಲ್ಲಾ ಆರೋಗ್ಯ ಮತ್ತು ಕುಟುಂಬ
ಕಲ್ಯಾಣ ಅಧಿಕಾರಿಗಳು, ಕೊಪ್ಪಳ

ಕರ್ನಾಟಕ ಸರ್ಕಾರ

ಸಂಖ್ಯೆ: ಆಕುಕ 52 519 18

ಕರ್ನಾಟಕ ಸರ್ಕಾರದ ಸಚಿವಾಲಯ
ಸುವರ್ಣ ಸೌಧ,
ಬೆಳಗಾವಿ, ದಿನಾಂಕ: 12-12-2018

219
U/S
13/12/18

ಇವರಿಂದ:
ಸರ್ಕಾರದ ಪ್ರಧಾನ ಕಾರ್ಯದರ್ಶಿ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,
ಸುವರ್ಣ ಸೌಧ, ಬೆಳಗಾವಿ.

ಇವರಿಗೆ:
ಕಾರ್ಯದರ್ಶಿ,
ಕರ್ನಾಟಕ ವಿಧಾನ ಸಭೆ,
ಸುವರ್ಣ ಸೌಧ, ಬೆಳಗಾವಿ.

ಮಾನ್ಯರೆ,

ವಿಷಯ:- ಮಾನ್ಯ ಕರ್ನಾಟಕ ವಿಧಾನ ಸಭಾ ಸದಸ್ಯರಾದ ಶ್ರೀ ವಿ. ಸುನೀಲ ಕುಮಾರ್ ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: ೨೩೪ ಕ್ಕೆ ಉತ್ತರಿಸುವ ಬಗ್ಗೆ.

*****

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ಕರ್ನಾಟಕ ವಿಧಾನ ಸಭಾ ಸದಸ್ಯರಾದ ಶ್ರೀ ವಿ. ಸುನೀಲ ಕುಮಾರ್ ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: ೨೩೪ ಕ್ಕೆ ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ದಿನಾಂಕ: 13-12-2018 ರಂದು ಸದನದಲ್ಲಿ ಉತ್ತರಿಸಬೇಕಾಗಿದ್ದು, ಸದರಿ ಪ್ರಶ್ನೆಗೆ ಉತ್ತರದ 350 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಲು ನಿರ್ದೇಶಿತನಾಗಿದ್ದೇನೆ.

ತಮ್ಮ ನಂಬುಗೆಯ,

(ಕೆ. ನಾರಾಯಣ) 12/12/2018
ಸರ್ಕಾರದ ಉಪ ಕಾರ್ಯದರ್ಶಿ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

ಕರ್ನಾಟಕ ವಿಧಾನಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	234
ಮಾನ್ಯ ಸದಸ್ಯರ ಹೆಸರು	ಶ್ರೀ ವಿ. ಸುನೀಲ್ ಕುಮಾರ್ (ಕಾರ್ಕಳ)
ಉತ್ತರಿಸಬೇಕಾದ ದಿನಾಂಕ	13-12-2018
ಉತ್ತರಿಸಬೇಕಾದ ಸಚಿವರು	ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು

ಕ್ರ. ಸಂ.	ಪ್ರಶ್ನೆಗಳು	ಉತ್ತರಗಳು
ಅ)	ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ನವಜಾತ ಶಿಶುಗಳ ಮತ್ತು ಗರ್ಭಿಣಿಯರ ಮರಣ ಹೆಚ್ಚಾಗುತ್ತಿರುವ ಬಗ್ಗೆ ವರದಿಗಳು ಬಂದಿದ್ದು, ಈ ಬಗ್ಗೆ ಸರ್ಕಾರಿ ನಿರ್ಲಕ್ಷ ವಹಿಸಲು ಕಾರಣಗಳೇನು;	ಸರ್ಕಾರಿ ಆಸ್ಪತ್ರೆಗಳಲ್ಲಿ ನವಜಾತ ಶಿಶು ಮರಣಗಳು ಕಡಿಮೆಯಾಗುತ್ತ ಬಂದಿರುತ್ತದೆ. ಕರ್ನಾಟಕ ರಾಜ್ಯದ ಶಿಶು ಮರಣದರದಲ್ಲಿನ ಗಮನಾರ್ಹ ಇಳಿಕೆಯನ್ನು ಗಮನಿಸಿ ಕೇಂದ್ರ ಸರ್ಕಾರ ದೇಶದಲ್ಲಿಯೇ ಮೂರನೇ ಸ್ಥಾನವನ್ನು ನೀಡಿದೆ. ನವಜಾತ ಶಿಶು ಆರೈಕೆಯಲ್ಲಿ ಸರ್ಕಾರ ನಿರ್ಲಕ್ಷ್ಯ ತೋರದೇ ನವಜಾತ ಶಿಶುಮರಣದರವನ್ನು ಕಡಿಮೆ ಮಾಡು ಸಲುವಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ, 40 ವಿಶೇಷ ನವಜಾತ ಶಿಶು ಆರೈಕೆ ಘಟಕ, 165 ನವಜಾತ ಶಿಶು ಸ್ಥಿರೀಕರಣ ಘಟಕ, ಮತ್ತು 1070 ನವಜಾತ ಶಿಶು ಆರೈಕೆ ಕೇಂದ್ರಗಳನ್ನು ತೆರೆದು ಚಿಕಿತ್ಸೆ ನೀಡಲಾಗುತ್ತಿದೆ. ಗರ್ಭಿಣಿಯರ ಮರಣವನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಕೈಗೊಂಡಿರುವ ಕ್ರಮಗಳ ಮಾಹಿತಿಯನ್ನು ಅನುಬಂಧ-1 ರಲ್ಲಿ ನೀಡಲಾಗಿದೆ. ಇತ್ತೀಚಿನ ಎಸ್.ಆರ್.ಎಸ್ 2014-16 ನೇ ಸಾಲಿನ ವರದಿಯಲ್ಲಿ ಕರ್ನಾಟಕದಲ್ಲಿ ತಾಯಿ ಮರಣ ದರವು ಪ್ರತಿ 1 ಲಕ್ಷಕ್ಕೆ 133 ರಿಂದ 108 ಕ್ಕೆ ಇಳಿದಿದೆ ಎಂದು ವರದಿ ಮಾಡಿದೆ.
ಆ)	ಕಳೆದ 3 ವರ್ಷಗಳಲ್ಲಿ ಎಷ್ಟು ಮಂದಿ ಗರ್ಭಿಣಿಯರು ಮತ್ತು ನವಜಾತ ಶಿಶುಗಳು ಮೃತ ಪಟ್ಟಿರುವ ಬಗ್ಗೆ ವರದಿಯಾಗಿದೆ (ಜಿಲ್ಲಾವಾರು ಸಂಪೂರ್ಣ ವಿವರಗಳನ್ನು ಒದಗಿಸುವುದು);	ಕಳೆದ 3 ವರ್ಷದಿಂದ ರಾಜ್ಯದಲ್ಲಿನ ಶಿಶು ಮರಣದ ಜಿಲ್ಲಾವಾರು ಮಾಹಿತಿಯನ್ನು ಅನುಬಂಧ-2ರಲ್ಲಿ ನೀಡಲಾಗಿದೆ. 2015-16 :- 11438 : 13 ದರ 2016-17 :- 11212 : 13 ದರ 2017-18 :- 10742 : 13 ದರ (ಶಿಶು ಮರಣಗಳ ಸಂಖ್ಯೆ ಶಿಶು ಮರಣಗಳನ್ನು ಶಿಶುಮರಣದ ದರದ ಮೇಲೆ ವಿಶ್ಲೇಷಿಸ ಬೇಕು, ಸಾವಿರ ಜೀವಂತ ಜನನಗಳಿಗೆ ಶಿಶು ಮರಣ ದರ ವನ್ನು ಕಂಡು ಹಿಡಿಯಲಾಗುತ್ತದೆ. ಶಿಶು ಮರಣ ದರವು ವರ್ಷದಿಂದ ವರ್ಷಕ್ಕೆ ಇಳಿಮುಖವಾಗುತ್ತಿದೆ.) ಕಳೆದ 3 ವರ್ಷದಿಂದ ರಾಜ್ಯದಲ್ಲಿ ಮೃತ ಪಟ್ಟಿರುವ ಗರ್ಭಿಣಿಯರ ಸಂಖ್ಯೆ: 2015-16:- 612 2016-17:- 648 2017-18:- 739 ಜಿಲ್ಲಾವಾರು ಮಾಹಿತಿಯನ್ನುಅನುಬಂಧ-3ರಲ್ಲಿ ನೀಡಲಾಗಿದೆ.
ಇ)	ಗರ್ಭಿಣಿಯರು ಮತ್ತು ನವಜಾತ ಶಿಶುಗಳ ಸಾವಿಗೆ ಕಾರಣಗಳೇನು; ಇದನ್ನು ತಡೆಗಟ್ಟುವಲ್ಲಿ ಸರ್ಕಾರ ಹಾಕಿಕೊಂಡ ಕಾರ್ಯಕ್ರಮಗಳೇನು?	<u>ಗರ್ಭಿಣಿಯವರ ಸಾವಿಗೆ ಕಾರಣಗಳು:</u> **Cause of Death (Indirect)** 1. Heart Diseases complications 2. Anemia 3. Endocrine disorder 4. Infectious diseases

5. Liver disorders
6. Renal Conditions
7. Other conditions

Cause of Death (Direct)

1. Abortion
2. APH
3. Obstructed Labour
4. Primary PPH (>48 hrs)
5. Secondary PPH (48 hrs to 6 weeks)
6. Hypertensive disorder of Pregnancy
7. Sepsis
8. Complication of Anesthesia
9. Surgical Complication
10. Transfusion Reaction
11. Sudden deaths
12. Other Conditions

ಗರ್ಭಿಣಿಯರು ಸಾವನ್ನು ತಡೆಗಟ್ಟುವಲ್ಲಿ ಸರ್ಕಾರ ಹಾಕಿಕೊಂಡ ಕಾರ್ಯಕ್ರಮಗಳ ಮತ್ತು ಕ್ರಮಗಳ ಮಾಹಿತಿ ಅನುಬಂಧ-1 ರಲ್ಲಿ ನೀಡಲಾಗಿದೆ.

ಶಿಶುಮರಣಕ್ಕೆ ಪ್ರಮುಖ ಕಾರಣಗಳು:

- ಅವಧಿಪೂರ್ವ ಜನನ – Preterm Birth
- ಸೋಂಕು – Sepsis
- ಹುಟ್ಟು ಕಡಿಮೆ ತೂಕ – Low Birth Weight
- ಜನನ ಸಮಯದ ಉಸಿರುಗಟ್ಟುವಿಕೆ– Birth Asphyxia
- ಹೃದಯ ಸಂಬಂಧಿ ಹಾಗೂ ಇತರೆ ತೊಂದರೆಗಳು– Congenital Heart Disease & etc.

ಶಿಶು ಮರಣವನ್ನು ಕಡಿಮೆ ಮಾಡಲು ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಅನುಬಂಧ-4 ರಲ್ಲಿ ಲಗತ್ತಿಸಿದೆ.

ಆಕುಕ 52 ಎಸ್‌ಟಿಕ್ಯೂ 2018

(ಶಿವಾನಂದ ಎಸ್. ಪಾಟೀಲ)
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು

ಅನುಬಂಧ-3

ತಾಯಿ ಮರಣ ಪ್ರಮಾಣವನ್ನು ಕಡಿಮೆ ಮಾಡಲು ಈ ಕೆಳಕಂಡ ಕ್ರಮಗಳನ್ನು ರಾಜ್ಯ ಸರ್ಕಾರ ಕೈಗೊಂಡಿದೆ.

ವಿವಿಧ ಹಂತಗಳಲ್ಲಿ ಸಮಿತಿ ರಚನೆ.

I. ರಾಜ್ಯ ತಾಯಿ ಮರಣ ಮತ್ತು ಮಕ್ಕಳ ಮರಣ ಪರಿಶೀಲನಾ ಟಾಸ್ಕ್ ಫೋರ್ಸ್ ಸಮಿತಿ:

1. ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಅಧ್ಯಕ್ಷರು)
2. ಆಯುಕ್ತರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಆಯುಷ್ ಸೇವೆಗಳು, ಬೆಂಗಳೂರು – 09
3. ಅಭಿಯಾನ ನಿರ್ದೇಶಕರು, ರಾಷ್ಟ್ರೀಯ ಆರೋಗ್ಯ ಅಭಿಯಾನ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ ಬೆಂ-09
4. ನಿರ್ದೇಶಕರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ ಬೆಂ-09
5. ಯೋಜನಾ ನಿರ್ದೇಶಕರು, ಆರ್.ಸಿ.ಹೆಚ್. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ ಬೆಂ-09
6. ನಿರ್ದೇಶಕರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ತರಭೇತಿ ಸಂಸ್ಥೆ, ಬೆಂಗಳೂರು.
7. ನಿರ್ದೇಶಕರು, ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ, ಬೆಂಗಳೂರು -09
8. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕರು, ಬೆಂಗಳೂರು, ಕರ್ನಾಟಕ.
9. ಸಹ ನಿರ್ದೇಶಕರು, ಕರ್ನಾಟಕ ಡ್ರಗ್ಸ್ ಅಂಡ್ ಲಾಜಿಸ್ಟಿಕ್ ವೇರ್‌ಹೌಸ್ ಸೋಸೈಟಿ, ಬೆಂಗಳೂರು.
10. ಹಿರಿಯ ಪ್ರಾದೇಶಿಕ ನಿರ್ದೇಶಕರು, ಪ್ರಾದೇಶಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಭಾರತ ಸರ್ಕಾರ.
11. ಜಂಟಿ ಯೋಜನಾ ನಿರ್ದೇಶಕರು, ಆರ್.ಸಿ.ಹೆಚ್.
12. ರಾಜ್ಯ ಕಾರ್ಯಕ್ರಮ ವ್ಯವಸ್ಥಾಪಕರು,
13. ಮುಖ್ಯ ಸಲಹೆಗಾರರು, ತಾಯಿ,ಮಕ್ಕಳ, ಲಸಿಕೆ ವಿಭಾಗ.
14. ಸಲಹೆಗಾರರು, ಮಕ್ಕಳ ಆರೋಗ್ಯ
15. ಯುನಿಸೆಫ್ ಪ್ರತಿನಿಧಿಗಳು
16. ಜಿಲ್ಲಾ ನೋಡೆಲ್ ಅಧಿಕಾರಿಗಳು (2)
17. ವಿಭಾಗ ಮುಖ್ಯಸ್ಥರು, (ಪ್ರಸೂತಿ ರೋಗ, ಮಕ್ಕಳ ವಿಭಾಗ, ಅರವಳಿಕೆ ವಿಭಾಗಗಳಿಂದ ನಾಮ ನಿರ್ದೇಶಿತಗೊಂಡ)/ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಿಂದ)
18. ಸಮುದಾಯ ಆರೋಗ್ಯ ಶಾಸ್ತ್ರದ ಪ್ರತಿನಿಧಿ
19. ಪ್ರಸೂತಿ ರೋಗ ತಜ್ಞರ ಸಂಘ, ಮಕ್ಕಳ ತಜ್ಞರ ಸಂಘ ಮತ್ತು ನವಜಾತ ಶಿಶು ಸಂಘದಿಂದಿ ಪ್ರತಿನಿಧಿಗಳನ್ನು ಆಹ್ವಾನಿಸಲಾಗುತ್ತದೆ.
20. ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು, ಇ.ಎಂ.ಆರ್.ಐ.
21. ಮುಖ್ಯ ಆರೋಗ್ಯ ಅಧಿಕಾರಿಗಳು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ
22. ತಾಯಿ ಮತ್ತು ಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿದಂತೆ ಸೇವೆಗಳಲ್ಲಿ ತೊಡಗಿಸಿಕೊಂಡಿರುವ ಸರ್ಕಾರೇತರ ಸಂಸ್ಥೆಗಳ (ಎನ್.ಜಿ.ಓ) ಪ್ರತಿನಿಧಿಗಳು.
23. ಉಪ ನಿರ್ದೇಶಕರು, ರಾಷ್ಟ್ರೀಯ ಬಾಲಾ ಸ್ವಾಸ್ಥ್ಯ ಕಾರ್ಯಕ್ರಮ/ ಇ.ಎಂ.ಆರ್.ಐ.
24. ಅಧ್ಯಕ್ಷರ ಸೂಚನೆಯ ಮೇರೆಗೆ ಇತರೆ ಆಹ್ವಾನಿತರು

IIಸೌಲಭ್ಯ ಆಧಾರಿತ ತಾಯಿ ಮರಣ ಪರಿಶೀಲನಾ ಸಮಿತಿ (Facility Based Maternal Death Review Committee):

ಸೌಲಭ್ಯ ಆಧಾರಿತ ತಾಯಿ ಮರಣ ಪರಿಶೀಲನಾ ಸಮಿತಿಯು ವೈದ್ಯಕೀಯ ಕಾಲೇಜುಗಳ ಅಧೀನದಲ್ಲಿರುವ ಆಸ್ಪತ್ರೆಗಳಲ್ಲಿ ಸೌಲಭ್ಯ ಆಧಾರಿತ ತಾಯಿ ಮರಣ ಪರಿಶೀಲನಾ ಸಮಿತಿಯನ್ನು ರಚಿಸಲಾಗಿರುತ್ತದೆ. ಈ ಸಮಿತಿಯಲ್ಲಿ ಈ ಕೆಳಕಂಡ ಸಮಿತಿ ಸದಸ್ಯರು ಇರುತ್ತಾರೆ.

1. ಜಿಲ್ಲಾ ಶಸ್ತ್ರ ಚಿಕಿತ್ಸಕರು / ವೈದ್ಯಕೀಯ ಅಧೀಕ್ಷಕರು (ಅಧ್ಯಕ್ಷರು)

2. ವಿಭಾಗ ಮುಖ್ಯಸ್ಥರು, (ಪ್ರಸೂತಿ ರೋಗ, ಮಕ್ಕಳ ವಿಭಾಗ, ಅರವಳಿಕೆ ವಿಭಾಗ)
3. ಸೌಲಭ್ಯ ಆಧಾರಿತ ನೋಡಲ್ ಅಧಿಕಾರಿ (ವೈದ್ಯಕೀಯ ಮಹಾ ವಿದ್ಯಾಲಯ ವಾದಲ್ಲಿ ಪ್ರಸೂತಿ ತಜ್ಞ ವಿಭಾಗದ ಮುಖ್ಯಸ್ಥರು ಜಿಲ್ಲಾ ಆಸ್ಪತ್ರೆ ಆದಲ್ಲಿ ಹಿರಿಯ ಪ್ರಸೂತಿ ತಜ್ಞರು)
4. ರಕ್ತ ನಿಧಿ ನೋಡೆಲ್ ಅಧಿಕಾರಿ (ಸಾಮಾನ್ಯವಾಗಿ ಪೆಥಾಲಜಿ ವಿಭಾಗದ ವೈದ್ಯರು)
5. ಶುಶ್ರೂಷಕ ವಿಭಾಗದ ಮುಖ್ಯಸ್ಥರು,
6. ಜನರಲ್ ಫಿಜಿಷನ್
7. ಸಮೂದಾಯ ಆರೋಗ್ಯ ಶಾಸ್ತ್ರದ ಪ್ರತಿನಿಧಿ
8. ಅಧ್ಯಕ್ಷರ ಸೂಚನೆಯ ಮೇರೆಗೆ ಇತರೆ ಆಹ್ವಾನಿತರು
9. ಪ್ರಸೂತಿ ರೋಗ ತಜ್ಞರ ಸಂಘ, ಮಕ್ಕಳ ತಜ್ಞರ ಸಂಘ ಮತ್ತು ನವಜಾತ ಶಿಶು ಸಂಘದಿಂದಿ ಪ್ರತಿನಿಧಿಗಳನ್ನು ಆಹ್ವಾನಿಸಲಾಗುತ್ತದೆ.

ಸಮಿತಿಯು ಪ್ರತಿ ಮಾಹೆ ಸಭೆ ಸೇರಿ ತಾಯಿ ಮರಣಕ್ಕೆ ಕಾರಣಗಳನ್ನು ವಿಶ್ಲೇಷಿಸುತ್ತಾರೆ. ಮತ್ತು ಸುಧಾರಣ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.

III ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಅಧ್ಯಕ್ಷತೆಯಲ್ಲಿನ ಸಮಿತಿಯಲ್ಲಿ ಈ ಕೆಳಕಂಡ ಸದಸ್ಯರಿರುತ್ತಾರೆ.

1. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು (ಅಧ್ಯಕ್ಷರು)
2. ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿಗಳು (ಜಿಲ್ಲಾ ನೋಡೆಲ್ ಅಧಿಕಾರಿ–ತಾಯಿ ಮರಣ ತನಿಖೆಗಾಗೆ)
3. ಜಿಲ್ಲಾ ಶುಶ್ರೂಷಕ ಅಧಿಕಾರಿ
4. ಆಯಾಯ ತಾಲ್ಲೂಕು ಆಸ್ಪತ್ರೆಯ ಮುಖ್ಯಸ್ಥರು
5. ವಿಭಾಗ ಮುಖ್ಯಸ್ಥರು, (ಪ್ರಸೂತಿ ರೋಗ, ಮಕ್ಕಳ ವಿಭಾಗ, ಅರವಳಿಕೆ ವಿಭಾಗ)
6. ಸೌಲಭ್ಯ ಆಧಾರಿತ ನೋಡಲ್ ಅಧಿಕಾರಿ (ವೈದ್ಯಕೀಯ ಮಹಾ ವಿದ್ಯಾಲಯ ವಾದಲ್ಲಿ ಪ್ರಸೂತಿ ತಜ್ಞ ವಿಭಾಗದ ಮುಖ್ಯಸ್ಥರು ಜಿಲ್ಲಾ ಆಸ್ಪತ್ರೆ ಆದಲ್ಲಿ ಹಿರಿಯ ಪ್ರಸೂತಿ ತಜ್ಞರು)
7. ರಕ್ತ ನಿಧಿ ನೋಡೆಲ್ ಅಧಿಕಾರಿ (ಸಾಮಾನ್ಯವಾಗಿ ಪೆಥಾಲಜಿ ವಿಭಾಗದ ವೈದ್ಯರು)
8. ಶುಶ್ರೂಷಕ ವಿಭಾಗದ ಮುಖ್ಯಸ್ಥರು,
9. ಜನರಲ್ ಫಿಜಿಷನ್
10. ಸಮೂದಾಯ ಆರೋಗ್ಯ ಶಾಸ್ತ್ರದ ಪ್ರತಿನಿಧಿ
11. ಅಧ್ಯಕ್ಷರ ಸೂಚನೆಯ ಮೇರೆಗೆ ಇತರೆ ಆಹ್ವಾನಿತರು
12. ಪ್ರಸೂತಿ ರೋಗ ತಜ್ಞರ ಸಂಘ, ಮಕ್ಕಳ ತಜ್ಞರ ಸಂಘ ಮತ್ತು ನವಜಾತ ಶಿಶು ಸಂಘದಿಂದಿ ಪ್ರತಿನಿಧಿಗಳನ್ನು ಆಹ್ವಾನಿಸಲಾಗುತ್ತದೆ.

IV ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿನ ಸಮಿತಿಯಲ್ಲಿ ಈ ಕೆಳಕಂಡ ಸಮಿತಿ ಸದಸ್ಯರಿರುತ್ತಾರೆ.

1. ಜಿಲ್ಲಾಧಿಕಾರಿಗಳು (ಅಧ್ಯಕ್ಷರು)
2. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು (ಸಂಪರ್ಕಾಧಿಕಾರಿ)
3. ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿಗಳು (ಜಿಲ್ಲಾ ನೋಡೆಲ್ ಅಧಿಕಾರಿ–ತಾಯಿ ಮರಣ ತನಿಖೆಗಾಗೆ)
4. ಜಿಲ್ಲಾ ಶುಶ್ರೂಷಕ ಅಧಿಕಾರಿ
5. ಸೌಲಭ್ಯ ಆಧಾರಿತ ನೋಡಲ್ ಅಧಿಕಾರಿ (ವೈದ್ಯಕೀಯ ಮಹಾ ವಿದ್ಯಾಲಯ ವಾದಲ್ಲಿ ಪ್ರಸೂತಿ ತಜ್ಞ ವಿಭಾಗದ ಮುಖ್ಯಸ್ಥರು ಜಿಲ್ಲಾ ಆಸ್ಪತ್ರೆ ಆದಲ್ಲಿ ಹಿರಿಯ ಪ್ರಸೂತಿ ತಜ್ಞರು)
6. ಸಮೂದಾಯ ಆರೋಗ್ಯ ಶಾಸ್ತ್ರದ ಪ್ರತಿನಿಧಿ
7. ಭಾರತೀಯ ವೈದ್ಯಕೀಯ ಸಂಘ, ಪ್ರಸೂತಿ ರೋಗ ತಜ್ಞರ ಸಂಘ, ಮಕ್ಕಳ ತಜ್ಞರ ಸಂಘ ಮತ್ತು ನವಜಾತ ಶಿಶು ಸಂಘದಿಂದಿ ಪ್ರತಿನಿಧಿಗಳನ್ನು ಆಹ್ವಾನಿಸಲಾಗುತ್ತದೆ.
8. ಅಧ್ಯಕ್ಷರ ಸೂಚನೆಯ ಮೇರೆಗೆ ಇತರೆ ಆಹ್ವಾನಿತರು
9. **ಮರಣವನ್ನಪ್ಪಿರುವ ತಾಯಿಯ ಸಂಬಂಧಿಕರು (ಜಿಲಾಧಿಕಾರಿಗಳಿಂದ ಆಯ್ಕೆಗೊಂಡ).**

ತಾಯಿ ಮರಣದ ಕಾರಣಗಳನ್ನು ಆಯಾಯ ಸಮಿತಿಗಳಲ್ಲಿ ವಿಶ್ಲೇಷಿಸಿ ಕಾರಣಗಳನ್ನು ಕಂಡು ಹಿಡಿಯಲಾಗುತ್ತದೆ. ಸರಿಪಡಿಸಲಾಗುವ ನ್ಯೂನತೆಗಳನ್ನು ಸರಿಪಡಿಸಲು ಅನುದಾನ, ಮೂಲಭೂತ ಸೌಲಭ್ಯಗಳ ಸುಧಾರಣೆ, ಮಾನವ ಸಂಪನ್ಮೂಲ ನಿಯೋಜನೆ, ಮಾನವ ಸಂಪನ್ಮೂಲಕ್ಕೆ ಕೌಶಲ್ಯಾಧಾರಿತ

ತರಬೇತಿ, ಇತರೆ ಇಲಾಖೆಗಳೊಡನೆ ಸಮನ್ವಯ ಸಾಧನೆ, ಮತ್ತು ಸಂವಹನ ಕ್ರಿಯೆಯನ್ನು ಉತ್ತಮಗೊಳಿಸುವಿಕೆ ಮೂಲಕ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ.

ತಾಯಿ ಮರಣವನ್ನು ವರದಿಮಾಡಲು ಆಶಾ ಕಾರ್ಯಕರ್ತೆಗೆ ಗೌರವಧನವನ್ನು ನೀಡಲಾಗುತ್ತದೆ. ಮತ್ತು ವಿಶ್ಲೇಷಣಾ ಸಭೆಗೆ ಹಾಜಾರಾಗುವ ಸಂಬಂಧಿಕರಿಗೆ ಪ್ರಯಾಣ ಭತ್ಯೆ ನೀಡಲಾಗುತ್ತದೆ.

ನಿವಾರಣೆಗೆ ಸರ್ಕಾರ ಕೈಗೊಂಡ ಕ್ರಮಗಳು:

- ಶೇ 46 ರಷ್ಟು ತಾಯಿ ಮರಣಗಳು 24 ಗಂಟೆಗಳೊಳಗೆ ಸಂಭವಿಸುತ್ತಿರುತ್ತವೆ, ಆದಕಾರಣ ಪೂರೈಕೆದಾರರ ಕೌಶಲ್ಯಗಳನ್ನು ಸುಧಾರಿಸಲು ರಾಷ್ಟ್ರೀಯ ಮಟ್ಟದಲ್ಲಿ ಲಕ್ಷ್ಯ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಸದರಿ ಕಾರ್ಯಕ್ರಮವು ಆಸ್ಪತ್ರೆಗಳಲ್ಲಿನ ಪ್ರಸವ ಪೂರ್ವ ಮತ್ತು ಪ್ರಸವದ ನಂತರ ಸೇವೆಗಳನ್ನು ಸುಧಾರಿಸುವ ಗುರಿಯನ್ನು ಹೊಂದಿರುತ್ತದೆ. ಮುಂದಿನ 1 ವರ್ಷದಲ್ಲಿ ಲಕ್ಷ್ಯ ಕಾರ್ಯಕ್ರಮದಡಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ಒಟ್ಟು 123 ಆರೋಗ್ಯ ಕೇಂದ್ರಗಳಲ್ಲಿಹೆರಿಗೆ ಸೌಲಭ್ಯಗಳನ್ನು ಸುಧಾರಿಸಿ ಉತ್ತಮಗೊಳಿಸಲಾಗುವುದು.
- ಎಲ್ಲಾ ಗರ್ಭಿಣಿಯರಿಗೆ ಪ್ರಸವ ಪೂರ್ವ ಆರೈಕೆಯ ಗುಣ ಮಟ್ಟವನ್ನು ಸುಧಾರಿಸಲು, ಪ್ರತಿ ತಿಂಗಳು 9 ನೇ ತಾರೀಖಿನಂದು ಎಲ್ಲಾ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಖಾಸಗಿ ತಜ್ಞವೈದ್ಯರ ಸಹಬಾಗಿತ್ವದೊಂದಿಗೆ ಪ್ರಧಾನ ಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನ ಕಾರ್ಯಕ್ರಮವನ್ನು ನಡೆಸಲಾಗುತ್ತಿದ್ದು, ಸದರಿ ದಿನಾಂಕದಂದು ಎಲ್ಲ ಗಂಡಾಂತರ ಗರ್ಬಿಣಿಯರನ್ನು ತಜ್ಞವೈದ್ಯರಿಂದ ತಪಾಸಣೆ ಮಾಡಿ ಚಿಕಿತ್ಸೆಗಳನ್ನು ನೀಡಲಾಗುತ್ತಿದೆ. ಖಾಸಗಿ ಸಹಭಾಗಿತ್ವದಲ್ಲಿ 363 ಖಾಸಗಿ ತಜ್ಞವೈದ್ಯರು ನೊಂದಾಯಿತರಾಗಿರುತ್ತಾರೆ.
- ಎಲ್ಲಾ ಗಂಡಾಂತರ ಗರ್ಬಿಣಿಯರನ್ನು ಆಶಾ, ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಹಾಗೂ ಮುಂಚೂಣಿ ಆರೋಗ್ಯ ಕಾರ್ಯಕರ್ತರ ಸಹಾಯದಿಂದ ಗುರುತಿಸಲಾಗುತ್ತಿದೆ.
- ಗರ್ಭಿಣಿಯರನ್ನು ಆರಂಭಿಕ ನೋಂದಣಿ ಮಾಡಲಾಗುತ್ತಿದೆ. (12 ವಾರದೊಳಗೆ)
- ರಕ್ತಹೀನತೆಯಿಂದ ಬಳಲುತ್ತಿರುವ ಗರ್ಭಿಣಿ ಮಹಿಳೆಯರಿಗೆ ಉಚಿತ ಐರನ್ ಸುಕ್ರೋಸ್ ಇಂಜೆಕ್ಷನ್, ಐರನ್ ಫೋಲಿಕ್ ಆಸಿಡ್ ಮತ್ತು ಕ್ಯಾಲ್ಸಿಯಂ ಮಾತ್ರೆಗಳನ್ನು ಪೂರೈಕೆ ಮಾಡಲಾಗುತ್ತಿದೆ.
- ಎಲ್ಲಾ ಗರ್ಭಿಣಿಯರಿಗೆ 14–16 ವಾರಗಳ ಗರ್ಭಾವಸ್ಥೆಯಲ್ಲಿ ಆಲ್ಬೆಂಡಜೋಲ್ ಮಾತ್ರೆಗಳನ್ನು ನೀಡಲಾಗುತ್ತಿದೆ.
- ಎಲ್ಲಾ ಗರ್ಭಿಣಿ ಮಹಿಳೆಯರನ್ನು ಉತ್ತಮ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಒದಗಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಐ.ಟಿ ಸೇವೆಗಳ ಏಕೀಕರಣದೊಂದಿಗೆ ಯೋಜನೆ ರೂಪಿಸಲಾಗಿದೆ.
- ರಾಜ್ಯಾದ್ಯಂತ ಎಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಗಳನ್ನು ಕಾರ್ಯಗತಗೊಳಿಸಲಾಗುತ್ತಿದೆ.
- ರಾಜ್ಯಾದ್ಯಂತ ಎಲ್ಲಾ ತಾಲ್ಲೂಕು ಆಸ್ಪತ್ರೆಗಳನ್ನು ಕಾರ್ಯಗತಗೊಳಿಸಲಾಗುತ್ತಿದೆ.
- ತಾಯಿ ಮತ್ತು ಮಕ್ಕಳ ಕಾರ್ಯಕ್ರಮಕ್ಕೆ ಸಂಬಂಧಿಸಿದ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರು, ಮಕ್ಕಳ ತಜ್ಞರು ಹಾಗೂ ಅರವಳಿಕೆ ತಜ್ಞರ ನೇಮಕಾತಿ ಪ್ರಕ್ರಿಯೆ ಚಾಲ್ತಿಯಲ್ಲಿರುತ್ತದೆ.
- ಅಂಗನವಾಡಿ ಕೇಂದ್ರಗಳಲ್ಲಿ ಸರ್ಕಾರದಿಂದ ಗರ್ಭಿಣಿಯರಿಗೆ ಮದ್ಯಾಹ್ನದ ಆಹಾರವನ್ನು ನೀಡಲಾಗುತ್ತಿದೆ.
- ಬಿ.ಪಿ.ಎಲ್, ಎಸ್.ಸಿ, ಎಸ್.ಟಿ ತಾಯಂದರಿಗೆ ಗ್ರಾಮೀಣ ಪ್ರದೇಶದ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಆದ ನಂತರ ರೂ.700/– ನಗರ ಪ್ರದೇಶದ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಆದ ನಂತರ ರೂ.600/–ಗಳ ಹೆರಿಗೆ ಭತ್ಯೆಯನ್ನು ನೀಡಲಾಗುತ್ತಿದೆ. ಈ ಸೌಲಭ್ಯವು 28 ಜಿಲ್ಲೆಗಳಲ್ಲಿ ಇರುತ್ತದೆ.
- 9 ತಿಂಗಳ ಗರ್ಭಾವಸ್ಥೆಯಲ್ಲಿ ಕನಿಷ್ಠ ಪಕ್ಷ ನಾಲ್ಕುಬಾರಿ ತಪಾಸಣೆ ಮಾಡಿಸಲು ಉತ್ತೇಜಿಸಲಾಗುತ್ತಿದ್ದು, ಆರೋಗ್ಯ ಇಲಾಖೆಯ ಮುಂಚೂಣಿ ಕಾರ್ಯಕರ್ತೆಯರಾದ, ಆಶಾ ಮತ್ತು ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು ಕಾರ್ಯನಿರ್ವಹಿಸುತ್ತಿದ್ದಾರೆ.

- ಗರ್ಭಿಣಿಯರಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಲು ಇಲಾಖೆಯಲ್ಲಿ ಮನೆಯಿಂದ ಆಸ್ಪತ್ರೆಗೆ 108 ಆಂಬ್ಯೂಲೆನ್ಸ್ ವ್ಯವಸ್ಥೆ, ಆಸ್ಪತ್ರೆಯಿಂದ ಮನೆಗೆ ತೆರಳಲು ನಗು ಮಗು ಮತ್ತು ಜೆಎಸ್‌ವಿ ಆಂಬ್ಯೂಲೆನ್ಸ್ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಒಂದು ವೇಳೆ ಈ ಮೂರು ವ್ಯವಸ್ಥೆಗಳು ಇಲ್ಲದೆ ಇದ್ದ ಪಕ್ಷದಲ್ಲಿ ಸ್ಥಳಿಯ ಮಟ್ಟದಲ್ಲಿ ಸ್ಥಳಿಯ ಖಾಸಗಿ ಸಾರಿಗೆಯವರೊಂದಿಗೆ ಒಡಂಬಡಿಕೆಯನ್ನು ಮಾಡಿಕೊಂಡು ವ್ಯವಸ್ಥೆ ಕಲ್ಪಿಸಲು ಕ್ರಮ ವಹಿಸಲಾಗುತ್ತಿದೆ.
- ಸಿಬ್ಬಂದಿ ವರ್ಗದವರಿಗೆ ಕೌಶ್ಯಲ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮಗಳನ್ನು ಕೈಗೋಳ್ಳಲಾಗುತ್ತಿದೆ.
- ರಕ್ತದ ಕೊರತೆಯನ್ನು ನೀಗಿಸಲು ಪ್ರತಿಯೊಂದು ತಾಲ್ಲೂಕು ಆಸ್ಪತ್ರೆಗಳಲ್ಲಿ ರಕ್ತನಿಧಿ ಘಟಕಗಳನ್ನು ಸ್ಥಾಪಿಸಲಾಗಿದೆ ಹಾಗೂ ಅಭಿವೃದ್ಧಿ ಪಡಿಸಲಾಗುತ್ತಿದೆ.
- ಎಲ್ಲಾ ಗರ್ಭಿಣಿ ಮಹಿಳೆಯರನ್ನು ಕನಿಷ್ಠ 4 ಬಾರಿ ತಪಾಸಣೆಗಾಗಿ ಮತ್ತು ಗಂಡಾಂತರ ಗರ್ಭಿಣಿಯರ ಆರೈಕೆಗಾಗಿ ಪ್ರಧಾನಮಂತ್ರಿ ಸುಕ್ಷಿತ್ ಮಾತೃತ್ವ ಅಭಿಯಾನ ಕಾರ್ಯಕ್ರಮವನ್ನು ಆಗಸ್ಟ್ 9 ರಿಂದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಅನುಷ್ಠಾನಗೊಳಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಖಾಸಗಿ ತಜ್ಞರನ್ನು ಮತ್ತು ವೈದ್ಯಾಧಿಕಾರಿಗಳನ್ನು ಬಳಸಿಕೊಳ್ಳಲಾಗುತ್ತಿದೆ.

ತಜ್ಞರ ಕೊರತೆಯನ್ನು ನೀಗಿಸುವ ದೃಷ್ಟಿಯಿಂದ ಖಾಲಿ ಇರುವ ಆಸ್ಪತ್ರೆಗಳಲ್ಲಿ ಕರೆ ಆಧಾರದ ಮೇಲೆ ಖಾಸಗಿ ತಜ್ಞವೈದ್ಯರು ಬಂದು ಸಿಜೇರಿಯನ್ ಮಾಡಲು ಯೋಜನೆಯನ್ನು ರೂಪಿಸಿ ಅನುಷ್ಠಾನಗೊಳಿಸಲಾಗಿದೆ.

ತಾಯಂದಿರ ಸಾವನ್ನು ತಡೆಗಟ್ಟಲು ಸರ್ಕಾರವು ಈ ಕೆಳಗಿನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುತ್ತದೆ.

1. ಜನನಿ ಶಿಶು ಸುರಕ್ಷಾ ಕಾರ್ಯಕ್ರಮ
2. ಜನನಿ ಸುರಕ್ಷಾ ಯೋಜನೆ
3. ಪ್ರಧಾನ ಮಂತ್ರಿ ಸುರಕ್ಷೀತ್ ಮಾತೃತ್ವ ಅಭಿಯಾನ
4. ಲಕ್ಷ್ಯ ಕಾರ್ಯಕ್ರಮ

❖ **ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ನಡೆಸಲಾಗುತ್ತಿರುವ ಕಾರ್ಯಕ್ರಮಗಳು.**

1. ಮಾತೃಪೂರ್ಣ ಯೋಜನೆ:
2. ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆ

ಸದರಿ ಮೇಲಿನ ಎಲ್ಲಾ ಕಾರ್ಯಕ್ರಮಗಳಲ್ಲಿ ಬಿ.ಪಿ.ಎಲ್./ಎಸ್.ಸಿ./ಎಸ್.ಟಿ. ಗರ್ಭಿಣಿಯರಿಗೆ ಪೌಷ್ಠಿಕ ಆಹಾರದ ವ್ಯವಸ್ಥೆ ಹೆರಿಗೆಯ ಸಂದರ್ಭದಲ್ಲಿ ಮನೆಯಿಂದ ಆಸ್ಪತ್ರೆ ಹಾಗೂ ಆಸ್ಪತ್ರೆಯಿಂದ ಮನೆಗೆ ತೆರಳಲು ಉಚಿತವಾಗಿ ಸಾರಿಗೆ ಸೌಲಭ್ಯ ಕಲ್ಪಿಸಿ ಕೊಡಲಾಗಿರುತ್ತದೆ.

ತಾಯಿ ಮರಣವನ್ನು ತಡೆಗಟ್ಟಲು ಎಲ್ಲಾ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು, ತಾಲ್ಲೂಕು ಆರೋಗ್ಯ ಅಧಿಕಾರಿಗಳು ಮತ್ತು ಇನ್ನಿತರ ಸಿಬ್ಬಂದಿಗಳಲ್ಲಿ ಅರಿವು ಮೂಡಿಸಲಾಗಿದೆ.

ಅನುಬಂಧ-2

ಜಿಲ್ಲಾವಾರು ಶಿಶು ಮರಣ ವಿವರ (ಹೆಚ್.ಎಂ.ಐ.ಎಸ್. ವರದಿ)

ಕ್ರ. ಸಂ.	ಜಿಲ್ಲೆಯ ಹೆಸರು	2015-16		2016-17		2017-18	
		ಸಂಖ್ಯೆ	ದರ	ಸಂಖ್ಯೆ	ದರ	ಸಂಖ್ಯೆ	ದರ
1	ಬಾಗಲಕೋಟೆ	252	7	233	5	231	6
2	ಬೆಂಗಳೂರು ನಗರ	105	1	84	10	122	2
3	ಬೆಂಗಳೂರು ಗ್ರಾಮೀಣ	56	12	84	2	38	4
4	ಬೆಳಗಾವಿ	1163	13	1049	14	816	11
5	ಬಳ್ಳಾರಿ	627	14	392	9	472	11
6	ಬೀದರ್	465	15	468	14	433	12
7	ವಿಜಯಪುರ	815	17	726	18	503	15
8	ಚಾಮರಾಜನಗರ	75	7	80	7	95	9
9	ಚಿಕ್ಕಬಳ್ಳಾಪುರ	304	20	217	16	240	15
10	ಚಿಕ್ಕಮಗಳೂರು	137	10	103	8	93	7
11	ಚಿತ್ರದುರ್ಗ	449	19	431	20	310	15
12	ದಕ್ಷಿಣಕನ್ನಡ	291	11	278	10	386	13
13	ದಾವಣಗೆರೆ	277	9	706	18	725	28
14	ದಾರವಾಢ	588	16	682	19	700	21
15	ಗದಗ	215	13	267	15	166	9
16	ಕಲಬುರ್ಗಿ	745	15	817	17	883	17
17	ಹಾಸನ	394	16	400	18	446	22
18	ಹಾವೇರಿ	330	14	314	19	209	10
19	ಕೊಡಗು	93	14	85	12	155	15
20	ಕೋಲಾರ	221	10	271	13	268	13
21	ಕೊಪ್ಪಳ	518	18	440	15	418	14
22	ಮಂಡ್ಯ	292	15	270	15	334	19
23	ಮೈಸೂರು	508	14	427	10	459	11
24	ರಾಯಚೂರು	741	18	701	19	693	16
25	ರಾಮನಗರ	103	11	158	17	167	15
26	ಶಿವಮೊಗ್ಗ	505	18	501	18	441	17
27	ತುಮಕೂರು	436	13	446	14	441	14
28	ಉಡುಪಿ	147	10	110	8	135	9
29	ಉತ್ತರಕನ್ನಡ	186	10	181	8	177	9
30	ಯಾದಗಿರಿ	400	13	291	11	186	9
	ಒಟ್ಟು	11438	13	11212	13	10742	13

ವಿ.ಸೂ.: ಶಿಶು ಮರಣಗಳ ಸಂಖ್ಯೆ ಶಿಶು ಮರಣಗಳನ್ನು ಶಿಶುಮರಣದ ದರದ ಮೇಲೆ ವಿಶ್ಲೇಷಿಸ ಬೇಕು, ಸಾವಿರ ಜೀವಂತ ಜನನಗಳಿಗೆ ಶಿಶು ಮರಣ ದರ ವನ್ನುಕಂಡು ಹಿಡಿಯಲಾಗುತ್ತದೆ. ಶಿಶು ಮರಣ ದರವು ವರ್ಷದಿಂದ ವರ್ಷಕ್ಕೆ ಇಳಿಮುಖವಾಗುತ್ತಿದೆ.

ANNEXURE - 2				
Maternal Deaths Details in Karnataka (Source HMIS)				
Sl No	DISTRICT	2015-16	2016-17	2017-18
1	Bagalkot	11	75	15
2	Bangalore (R)	4	61	6
3	Bangalore (U)	80	25	77
4	BBMP	0	0	0
5	Belgaum	55	28	50
6	Bellary	60	7	67
7	Bidar	23	20	17
8	Bijapur	38	8	19
9	Chamarajnagar	8	19	6
10	Chikkaballapura	17	34	10
11	Chikkamagalur	3	12	6
12	Chitradurga	14	26	18
13	Dakshina Kannada	18	35	19
14	Davanagere	5	15	23
15	Dharwad	28	72	70
16	Gadag	14	21	8
17	Gulbarga	35	16	91
18	Hassan	10	14	10
19	Haveri	19	44	15
20	Kodagu	5	17	5
21	Kolar	10	7	10
22	Koppal	19	9	17
23	Mandya	4	20	11
24	Mysore	29	13	29
25	Raichur	30	7	60
26	Ramanagara	6	4	3
27	Shimoga	26	19	24
28	Tumkur	19	7	22
29	Udupi	6	4	10
30	Uttara Kannada	3	2	10
31	Yadagiri	13	7	11
Total		612	648	739

ಅನುಬಂಧ-4

ಮಕ್ಕಳ ಆರೋಗ್ಯ ಕಾರ್ಯಕ್ರಮಗಳು:

ಸಾಂಸ್ಥಿಕ ಆಧಾರಿತ ನವಜಾತ ಶಿಶು ಆರೈಕೆ ಕಾರ್ಯಕ್ರಮಗಳು:

ನವಜಾತ ಶಿಶುಗಳಿಗೆ ಶೀಘ್ರವಾಗಿ ಚಿಕಿತ್ಸೆಯನ್ನು ನೀಡಲು ರಾಜ್ಯದಲ್ಲಿ ಒಟ್ಟು 40 ವಿಶೇಷ ನವಜಾತ ಶಿಶು ಆರೈಕೆ ಘಟಕಗಳು, 165 ನವಜಾತ ಶಿಶು ಸ್ಥಿರೀಕರಣ ಘಟಕಗಳು, ಮತ್ತು 1070 ನವಜಾತ ಶಿಶು ಆರೈಕೆ ಕೇಂದ್ರಗಳನ್ನು ತೆರೆಯುವುದರ ಮೂಲಕ ಕಾರ್ಯ ನಿರ್ವಹಿಸತ್ತಿವೆ.

- **ನವಜಾತ ಶಿಶು ಆರೈಕೆ ಕೇಂದ್ರ-ಎನ್.ಬಿ.ಸಿ.ಸಿ:**
  1070 ನವಜಾತ ಸಿಶು ಆರೈಕೆ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲ್ಲೂಕು ಮಟ್ಟದ ಆಸ್ಪತ್ರೆಗಳು ಹಾಗೂ ಜಿಲ್ಲಾ ಮಟ್ಟದ ಆಸ್ಪತ್ರೆಗಳಲ್ಲಿ ನವಜಾತ ಶಿಶು ಆರೈಕೆಗಾಗಿ ಹೆರಿಗೆ ಕೊಠಡಿಯಲ್ಲಿ ಪ್ರತ್ಯೇಕ ಸ್ಥಳದಲ್ಲಿ ಮಗುವನ್ನು ಬೆಚ್ಚಗಿಡಲು ರೇಡಿಯಂಟ್ ವಾರ್ಮರ್ ಸೌಲಭ್ಯ ಒದಗಿಸಲಾಗಿದೆ ಹಾಗೂ ಪ್ರಸವ ಸಮಯದಲ್ಲಿ ಉಸಿರುಗಟ್ಟುವಿಕೆಯಾದಲ್ಲಿ ಚಿಕಿತ್ಸೆ ನೀಡಲು ಅಗತ್ಯ ಉಪಕರಣ ಹಾಗೂ ಆಕ್ಸಿಜನ್ ಸೌಲಭ್ಯವನ್ನು ನೀಡಲಾಗಿರುತ್ತದೆ.ಈ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸಿತ್ತಿರುವ ವೈದ್ಯಾಧಿಕಾರಿಗಳು ಮತ್ತು ಶುಶ್ರೂಷಕರುಗಳಿಗೆ ನವಜಾತ ಶಿಶು ಸುರಕ್ಷಾ ಕಾರ್ಯಕ್ರಮದಡಿ ತರಬೇತಿಯನ್ನು ನೀಡುವುದರ ಮೂಲಕ ಅವರ ಕಾರ್ಯ ದಕ್ಷತೆಯನ್ನು ಹೆಚ್ಚಿಸುವುದರ ಮೂಲಕ ಉತ್ತಮ ಸೇವೆಯನ್ನು ಒದಗಿಸಲಾಗುತಿದೆ.
- **ನವಜಾತ ಶಿಶು ಸ್ಥಿರೀಕರಣ ಘಟಕ:**
  ರಾಜ್ಯದಲ್ಲಿ ಪ್ರಸ್ತುತ 165 ನವಜಾತ ಶಿಶು ಸ್ಥಿರೀಕರಣ ಘಟಕಗಳು (ಎನ್.ಬಿ.ಎಸ್.ಯು) ಕಾರ್ಯನಿರ್ವಹಿಸುತ್ತಿವೆ. ನವಜಾತ ಶಿಶು ಸ್ಥಿರೀಕರಣ ಘಟಕಗಳನ್ನು ಸಮುದಾಯ ಆರೋಗ್ಯ ಕೇಂದ್ರ/ಎಫ್.ಆರ್.ಯು ಹಾಗೂ ತಾಲ್ಲೂಕ ಮಟ್ಟದ ಆಸ್ಪತ್ರೆಗಳಲ್ಲಿ ತೆರೆಯಲಾಗಿರುತ್ತದೆ. ಜನನ ಸಮಯದಲ್ಲಿ ತೊಂದರೆಗೊಳಗಾಗುವ ನವಜಾತ ಶಿಶುಗಳಿಗೆ ಅಗತ್ಯ ತುರ್ತು ಚಿಕಿತ್ಸೆ ನೀಡಲಾಗುವುದು. ಇದಲ್ಲದೇ ನವಜಾತ ಶಿಶುವಿನಲ್ಲಿ ಕಂಡುಬರುವ ಜಾಂಡೀಸ್ ಖಾಯಿಲೆಗೆ ಅಗತ್ಯವಿರುವ ಫೋಟೋಥೆರಪಿ ಚಿಕಿತ್ಸೆಯನ್ನು ನೀಡಲು ಉಪಕರಣಗಳನ್ನು ಒದಗಿಸಲಾಗಿದೆ. ಹಾಗೂ ನವಜಾತ ಶಿಶುಗಳಲ್ಲಿ/ ಮಕ್ಕಳಲ್ಲಿ ಕಂಡುಬರುವ ವಾಂತಿ,ಬೇದಿ ಇತ್ಯಾದಿ ತೊಂಡರೆಗಳಿಗೂ ಸಹ ಚಿಕಿತ್ಸೆಯನ್ನು ನೀಡಲಾಗುವುದ. ನವಜಾತ ಶಿಶು ಸ್ಥಿರೀಕರಣ ಘಟಕಗಳಲ್ಲಿ ಇಬ್ಬರು ತರಬೇತಿಹೊಂದಿದ ಶುಶ್ರೂಷಕರುಗಳನ್ನು ನಿಯೋಜಿಸುವದರ ಮೂಲಕ ಚಿಕಿತ್ಸೆಯನ್ನು ನೀಡುವುದರ ಮೂಲಕ ನವಜಾತ ಶಿಶುಗಳ ಆರೋಗ್ಯವನ್ನು ಪುನಶ್ಚೇತನ ಗೊಳಿಸಲಾಗುತ್ತಿದೆ.
- **ವಿಶೇಷ ನವಜಾತ ಶಿಶು ಆರೈಕೆ ಘಟಕಗಳು:**

  ವಾರ್ಷಿಕ ಮೂರು ಸಾವಿರ ಹೆರಿಗೆಗಳು ಸಂಭವಿಸುವ ಆಸ್ಪತ್ರೆಗಳಲ್ಲಿ 12 ಹಾಸಿಗೆಗಳುಳ್ಳ ವಿಶೇಷ ನವಜಾತ ಶಿಶು ಆರೈಕೆಘಟಕಗಳನ್ನು ತೆರೆಯುವುದರ ಮೂಲಕ ರೋಗಗ್ರಸ್ತ ಶಿಶುಗಳಿಗೆ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಪ್ರಸ್ತುತರಾಜ್ಯದಲ್ಲಿಒಟ್ಟು 40 ವಿಶೇಷ ನವಜಾತ ಶಿಶು ಆರೈಕೆ ಘಟಕಗಳು ಕಾರ್ಯ ನಿರ್ವಹಿಸುತ್ತಿದ್ದು, ಇವುಗಳನ್ನು ಜಿಲ್ಲಾಆಸ್ಪತ್ರೆ/ ಜಿಲ್ಲಾ ಮಟ್ಟದಆಸ್ಪತ್ರೆ, ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ, ಹಾಗೂ ತಾಲ್ಲೂಕು(ಸಿರಸಿ, ಉತ್ತರಕನ್ನಡ)ಆಸ್ಪತ್ರೆಗಳಲ್ಲಿ ಸ್ಥಾಪಿಸಲಾಗಿರುತ್ತದೆ.

  14 ವಿಶೇಷ ನವಜಾತ ಶಿಶು ಆರೈಕೆ ಘಟಕಗಳು ವೈದ್ಯಕೀಯ ಮಹಾವಿದ್ಯಾಲಯಗಳ ಅಧೀನದಲ್ಲಿ, 5 ವಿಶೇಷ ನವಜಾತ ಶಿಶು ಆರೈಕೆ ಘಟಕಗಳು ಜಿಲ್ಲಾ ಆಸ್ಪತ್ರೆಗಳ ಅಧೀನದಲ್ಲಿ ಕರ್ತವ್ಯ ನಿರ್ವಹಿಸುತ್ತಿವೆ. ಪ್ರಸ್ತುತ ಒಟ್ಟಾರೆ 792 ಹಾಸಿಗೆಗಳ ಸೌಲಭ್ಯವಿದ್ದು, ವಾರ್ಷಿಕ 56000 ಶಿಶುಗಳು ಚಿಕಿತ್ಸೆಗಾಗಿ ದಾಖಲಾಗುತ್ತಿರುತ್ತವೆ.

  ಮುಂದಿನ ದಿನಗಳಲ್ಲಿ ಐದು ತಾಲ್ಲೂಕು ಆಸ್ಪತ್ರೆಗಳಲ್ಲಿ ಹೊಸಪೇಟೆ, ಬಳ್ಳಾರಿ ಜಿಲ್ಲೆ, ಹುಮನಾಬಾದ್, ಬೀದರ್‌ಜಿಲ್ಲೆ, ಕುಂದಾಪುರ, ಉಡುಪಿ ಜಿಲ್ಲೆ, ಗಂಗಾವತಿ, ಕೊಪ್ಪಳ ಜಿಲ್ಲೆ

ಮತ್ತು ಸಿ.ವಿ.ರಾಮನ್ ಆಸ್ಪತ್ರೆ, ಬೆಂಗಳೂರು ನಗರಇಲ್ಲಿ ಹೊಸದಾಗಿ ವಿಶೇಷ ನವಜಾತ ಶಿಶು ಆರೈಕೆ ಘಟಕಗಳನ್ನು ತೆರೆಯಲಾಗಿದೆ.

ವಿಶೇಷ ನವಜಾತ ಶಿಶು ಆರೈಕೆ ಘಟಕಗಳಲ್ಲಿ ನೀಡುತ್ತಿರುವ ಸೇವೆಗಳು:

1. ಕಡಿಮೆ ಜನನ ತೂಕವುಳ್ಳ ಶಿಶುಗಳ ಆರೈಕೆ
2. ತಾಯಿ ಎದೆ ಹಾಲುಣಿಸಲು ಸಲಹೆ ನೀಡುವುದು.
3. ರೋಗಗ್ರಸ್ತ ಶಿಶುಗಳ ಆರೈಕೆ
4. CPAP and ventilation ಸೇವೆ ನೀಡುವುದು.
5. ಎಸ್.ಎನ್.ಸಿ.ಯು.ಗಳಿಂದ ಬಿಡುಗಡೆಯಾದ ಶಿಶುಗಳ ಆರೋಗ್ಯದ ಬಗ್ಗೆ ಅನುಸರಣೆ ಮಾಡುವುದು.
6. ಲಸಿಕಾ ಸೇವೆ
7. ಹೆಚ್ಚಿನ ಚಿಕಿತ್ಸೆಗೆ ನಿರ್ದೇಶಿಸುವುದು.

- **ಕಾಂಗರೂ ಮದರ್‌ಕೇರ್ ಮತ್ತುತಾಯಿಎದೆಹ್ಹಾಲುಣಿಸುವಕೇಂದ್ರ:**

  ನವಜಾತ ಶಿಶುವಿನ ಆರೈಕೆಯನ್ನು ಬಲಪಡಿಸುವ ನಿಟ್ಟಿನಲ್ಲಿಎಲ್ಲಾಜಿಲ್ಲಾ ಆಸ್ಪತ್ರೆಗಳಲ್ಲಿ ವಿಶೇಷ ನವಜಾತ ಶಿಶು ಆರೈಕೆ ಘಟಕಗಳಿಗೆ ಹೊಂದಿಕೊಂಡಂತೆ, ಕಾಂಗರೂ ಮದರ್‌ಕೇರ್ ವಾರ್ಡ್ ಮತ್ತುತಾಯಿಎದೆಹಾಲುಣಿಸುವ ಕೇಂದ್ರಗಳನ್ನು ತೆರೆಯಲಾಗಿರುತ್ತದೆ.

  2500 ಗ್ರಾಂ.ಗಿಂತಕಡಿಮೆ ಹುಟ್ಟು ತೂಕವುಳ್ಳ ನವಜಾತ ಶಿಶುಗಳಿಗೆ ಆರೈಕೆ ನೀಡಲು ವಿಶೇಷ ನವಜಾತ ಶಿಶು ಆರೈಕೆ ಘಟಕಗಳನ್ನು ಹೊಂದಿರುವಎಲ್ಲಾ ಆಸ್ಪತ್ರೆಗಳಲ್ಲಿ ಕಾಂಗರೂ ಮದರ್‌ಕೇರ್ ವಾರ್ಡ್‌ಗಳನ್ನು ತೆರೆಯಲಾಗುತ್ತಿದೆ.ಈ ಕೇಂದ್ರಗಳಲ್ಲಿ ತರಬೇತಿ ಹೊಂದಿದ ಶುಶ್ರೂಷಕಿಯರುಗಳನ್ನು ನೇಮಿಸುವುದರ ಮೂಲಕ ಸೂಕ್ತ ಆರೈಕೆಯನ್ನು ನವಜಾತ ಶಿಶುಗಳಿಗೆ ನೀಡಲಾಗುವುದು.ಈ ರೀತಿಕಾಂಗರೂ ಮದರ್‌ಆರೈಕೆ ನೀಡುವುದುರಿಂದ ಶಿಶುಗಳ ತೂಕವನ್ನು ಹೆಚ್ಚಿಸ ಬಹುದಾಗಿದೆ.

- **ತಾಯಿ ಎದೆಹಾಳುಣಿಸುವ ಕೇಂದ್ರಗಳು:**
  ನವಜಾತ ಶಿಶುಗಳಿಗೆ ಹುಟ್ಟಿದಒಂದು ಗಂಟೆಯೊಳಗೆ ತಾಯಿ ಎದೆ ಹಾಲುಣಿಸಲು ಪ್ರೋತ್ಸಾಹಿಸುವ ದೃಷ್ಠಿಯಿಂದ ವಿಶೇಷ ನವಜಾತ ಶಿಶು ಆರೈಕೆ ಘಟಗಳು ಇರುವಆಸ್ಪತ್ರೆಗಳಲ್ಲಿ ತಾಯಿ ಎದೆ ಹಾಲುಣಿಸುವ ಕೇಂದ್ರಗಳನ್ನು ತೆರೆಯಲು 2017-18ನೇ ಸಾಲಿನಲ್ಲಿ ತೆರೆಯಲು ಅನುಮೋದನೆ
  ನೀಡಲಾಗಿದ್ದು, ಕೇಂದ್ರಗಳನ್ನು ತೆರೆಯಲಾಗುತ್ತಿದೆ. ನಂತರದ ದಿನಗಳಲ್ಲಿ ಎಲ್ಲಾ ಹೆರಿಗೆ ಕೇಂದ್ರಗಳಲ್ಲಿ ಎದೆ ಹಾಲುಣಿಸುವ ಕೇಂದ್ರಗಳನ್ನು ತೆರೆಯಲು ಕ್ರಮ ವಹಿಸಲಾಗುವುದು.

- **ನವಜಾತ ಶಿಶು ಸಾಗಾಣೆ:**
  ರೋಗಗ್ರಸ್ಥ ನವಜಾತಶಿಶುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಹೆಚ್ಚಿನ ಸೌಲಭ್ಯವುಳ್ಳ ಆಸ್ಪತ್ರೆಗಳಿಗೆ ಸಾಗಿಸಲು 2017-18ನೇ ಸಾಲಿನಲ್ಲಿ ಪ್ರಾಯೋಗಾರ್ಥವಾಗಿ ಜಾರಿಗೊಳಿಸಲು ನಾಲ್ಕು ವಿಭಾಗಗಳಿಗೆ ತಲಾ ಒಂದರಂತೆ 4 ಆಂಬುಲೆನ್ಸ್‌ಗಳನ್ನು ಖರೀದಿಸಿದ್ದು, ಶೀಘ್ರದಲ್ಲೆ ಕಾರ್ಯಾರಂಭ ಮಾಡಲಿವೆ.

➢ **ನವಜಾತ ಮತ್ತು ಮಕ್ಕಳ ಖಾಯಿಲೆಗಳ ಸಮಗ್ರ ನಿರ್ವಹಣಾಕಾರ್ಯಕ್ರಮ:**

ನವಜಾತ ಶಿಶು ಹಾಗೂ ಮಕ್ಕಳಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಕಾಯಿಲೆಗಳಾದ ನ್ಯುಮೋನಿಯಾ, ವಾಂತಿಭೇದಿ, ಸೋಂಕು, ಅಪೌಷ್ಠಿಕತೆ ಇತ್ಯಾದಿಗಳಿಗೆ ಸೂಕ್ತ ಚಿಕಿತ್ಸೆಯನ್ನು ನೀಡುವ ಸಲುವಾಗಿ ನವಜಾತ ಮತ್ತು ಮಕ್ಕಳ ಖಾಯಿಲೆಗಳ ಸಮಗ್ರ ನಿರ್ವಹಣಾ ಕಾರ್ಯ ಕ್ರಮವನ್ನು ಜಾರಿಗೆ ತರಲಾಗಿದೆ.ಈ ಕಾರ್ಯಕ್ರಮದ ಮೂಲಕ ಶಿಶುಗಳಿಗೆ ಅಗತ್ಯ ಚಿಕಿತ್ಸೆಯನ್ನು ನೀಡುವುದು ಹಾಗೂ ಹೆಚ್ಚಿನ ಚಿಕಿತ್ಸೆಯ ಅವಶ್ಯ ವಿದ್ದಲ್ಲಿ ಹೆಚ್ಚಿನ ಆವಶ್ಯ ಸೌಲಭ್ಯವುಳ್ಳ ಆಸ್ಪತ್ರೆಗಳಿಗೆ ನಿರ್ದೇಶಿಸಲಾಗುವುದು. ಈ ಕಾರ್ಯಕ್ರಮವನ್ನು ಮೊದಲ ಬಾರಿಗೆ

2005ರಲ್ಲಿ ರಾಯಚೂರು ಜಿಲ್ಲೆಯಲ್ಲಿ ಪ್ರಾರಂಭಿಸಿ, ನಂತರಎಲ್ಲಾ ಜಿಲ್ಲೆಗಳಲ್ಲಿ ಅನುಷ್ಠಾನ ಗೊಳಿಸಲಾಗಿದೆ.

2011 ರಲ್ಲಿಎಫ್.ಆರ್.ಯು. ಮತ್ತು ನವಜಾತ ಶಿಶು ಸ್ಥಿರೀಕರಣ ಘಟಕಗಳನ್ನು ನವಜಾತ ಶಿಶು ಮತ್ತು ಮಕ್ಕಳ ಖಾಯಿಲೆಗಳ ಸಮಗ್ರ ನಿರ್ವಹಣೆಯ ಕಾರ್ಯಕ್ರಮ ದಕಲ್ಪನೆಯಲ್ಲಿಯೇ ಸ್ಥಾಪಿಸಲಾಗಿರುತ್ತದೆ. ಈ ಕೇಂದ್ರಗಳಲ್ಲಿ ವೈದ್ಯಾಧಿಕಾರಿಗಳು ಮತ್ತು ಶುಶ್ರೂಷಕರುಗಳನ್ನು ನೇಮಿಸುವುದರ ಮೂಲಕ ಅವರಿಗೆ ಸೂಕ್ತ ತರಬೇತಿಯನ್ನು ನೀಡುವುದರ ಮೂಲಕ ಉತ್ತಮ ಚಿಕಿತ್ಸೆಯನ್ನು ನೀಡಲಾಗುತ್ತಿದೆ.

2014 ರಿಂದ 10 ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯದ ಸಮುದಾಯ ಆರೋಗ್ಯ ವಿಭಾಗವು ಸಹಕಾರ ಮತ್ತು ಮೇಲ್ವಿಚಾರಣೆಯನ್ನು ನಡೆಸುತ್ತಿವೆ.

- **ಗೃಹ ಆಧಾರಿತ ನವಜಾತ ಶಿಶು ಆರೈಕೆ:**

ಹೆರಿಗೆ ನಂತರ ಹಾಗೂ ಚಿಕಿತ್ಸೆಯ ನಂತರ ವಿಶೇಷ ನವಜಾತ ಶಿಶು ಆರೈಕೆ ಘಟಕದಿಂದ ಬಿಡುಗಡೆ ಹೊಂದಿದ ನವಜಾತ ಶಿಶುಗಳ ಆರೋಗ್ಯದ ಮೇಲೆ ನಿಗಾ ಇಡುವ ದೃಷ್ಠಿಯಿಂದ ಆಶಾ ಕಾರ್ಯಕರ್ತೆಯರು ನವಜಾತ ಶಿಶು ಇರುವ ಮನೆಗಳಿಗೆ 42 ದಿನಗಳ ಒಳಗೆ ಕನಿಷ್ಠ ಆರು ಬಾರಿಯಾದರೂ ಬೇಟಿ ನೀಡಿ ಶಿಶುವಿನ ಆರೋಗ್ಯದ ಬಗ್ಗೆ ಮಾಹಿತಿ ಸಂಗ್ರಹಿಸಿ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದಲ್ಲಿ ಆರೋಗ್ಯ ಕೇಂದ್ರಕ್ಕೆ ಕರೆತಂದು ಚಿಕಿತ್ಸೆಯನ್ನು ಕೊಡಿಸುತ್ತಾರೆ.

ರಾಜ್ಯದಲ್ಲಿ ಸುಮಾರು 37000 ಆಶಾ ಕಾರ್ಯಕರ್ತೆಯರು ಕಾರ್ಯ ನಿರ್ವಹಿಸುತ್ತಿದ್ದು, ಪ್ರತಿ ಬೇಟಿಯಲ್ಲಿ ಮಗುವಿನ ತೂಕ ಮಾಡುವುದು ಕೈಗಳನ್ನು ಸ್ವಚ್ಛವಾಗಿಟ್ಟು ಕೊಳ್ಳುವ ಬಗ್ಗೆ (ಕೈ ತೊಳೆಯುವ ಬಗ್ಗೆ) ತಾಯಂದಿರಿಗೆ ತಿಳಿಸುವುದು ಎದೆ ಹಾಲಿನ ಬಗ್ಗೆ ತಾಯಂದಿರೊಂದಿಗೆ ಸಮಾಲೋಚನೆ ನಡೆಸುವುದು. ನವಜಾತ ಶಿಶುವಿನ ದೇಹದ ಉಷ್ಣತೆಯನ್ನು ಪರೀಕ್ಷಿಸಿ ದಾಖಲಿಸುವುದು. ಬಾಣಂತಿಯರ ವೈಯುಕ್ತಿಕ ಸ್ವಚ್ಛತೆಯ ಬಗ್ಗೆ ತಿಳಿಸುವುದು. ನವಜಾತ ಶಿಶುವನ್ನು ಬೆಚ್ಚಗಿರಿಸುವ ಬಗ್ಗೆ ಬಾಣಂತಿಯರಿಗೆ ತಿಳಿಸುವುದು. ನವಜಾತ ಶಿಶುವಿನ ಆರೋಗ್ಯದಲ್ಲಿ ನ್ಯೂನತೆ ಕಾಣಿಸಿದಲ್ಲಿ ಆ ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸುವುದು, ಇತ್ಯಾದಿ ಕರ್ತವ್ಯ ನಿರ್ವಹಿಸುತ್ತಾರೆ. ಇವರಿಗೆ ಪ್ರತಿ ಮನೆ ಬೇಟಿಗೆ ರೂ.50/- ಗಳನ್ನು ನೀಡಲಾಗುತ್ತದೆ. ಆಶಾ ಕಾರ್ಯಕರ್ತೆಯರಿಗೆ ಎಲ್ಲಾ ಆರೋಗ್ಯ ಕಾರ್ಯಕ್ರಮಗಳ ಜೊತೆಗೆ RMNCH+A ಕೌಶಲ್ಯಗಳ ಕುರಿತು ತರಬೇತಿಯನ್ನು ಸಾಟ್‌ಕಾಮ್ ಮೂಲಕ ನೀಡಲಾಗುತ್ತೆ.

- **ಜನನಿ ಶಿಶು ಸುರಕ್ಷಾಕಾರ್ಯಕ್ರಮ (ಜೆ.ಎಸ್.ಎಸ್.ಕೆ):**

ಜನನಿ ಶಿಶು ಸುರಕ್ಷಾ ಕಾರ್ಯಕ್ರಮವನ್ನು 2012 ಜಾರಿಗೆ ತರಲಾಗಿದ್ದು, ರೋಗಗ್ರಸ್ತ ನವಜಾತ ಶಿಶುವಿಗೆ ನೀಡಲಾಗುವ ಚಿಕಿತ್ಸೆಯಚಿಕಿತ್ಸಾ ವೆಚ್ಚವನ್ನು ತಗ್ಗಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಜಾರಿಗೆ ತರಲಾಯಿತು. ಈ ಕಾರ್ಯಕ್ರಮದ ಮೂಲಕ ಶಿಶುವಿನ ಚಿಕಿತ್ಸೆಗೆ ತಗಲುವ ವೆಚ್ಚವನ್ನು ಸರ್ಕಾರದಿಂದಲೇ ಭರಿಸಲಾಗುವುದು. ಪ್ರಯೋಗಾಲಯ ಸೇವೆಗಳಿಗೆ ರೂ. 100.00 ಔಷದೋಪಚಾರಕ್ಕೆರೂ. 200.00 ಮತ್ತುರೂ. 300.00 ಗಳನ್ನು ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಹಾಗೂ ಮನೆಗೆ ಸಾಗಿಸಲು ಸಾರಿಗೆ ವೆಚ್ಚಕ್ಕಾಗಿ ನಿಗಧಿಪಡಿಸಲಾಗಿರುತ್ತದೆ. ಆದರೆ ಮಗುವಿಗೆ ಹೆಚ್ಚಿನ ಚಿಕಿತ್ಸಾ ಸೌಲಭ್ಯಗಳ ಅವಶ್ಯಕತೆ ಇದ್ದಲ್ಲಿ ಅವಶ್ಯಕತೆಗೆ ಅನುಗುಣವಾಗಿ ಅನುದಾನವನ್ನು ಬಳಕೆ ಮಾಡಬಹುದಾಗಿದೆ.

- **ಶಿಶು ಮರಣ ಪರಿಶೀಲನೆ:**

ಶಿಶು ಮರಣ ಪರಿಶೀಲನೆಯನ್ನು 2010-11ನೇ ಸಾಲಿನಲ್ಲಿ ರಾಯಚೂರು ಮತ್ತು ದಕ್ಷಿಣ ಕನ್ನಡಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಜಾರಿಗೆತರಲಾಯಿತು. ನಂತರ 2012-13ನೇ ಸಾಲಿನಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಈ ಕಾರ್ಯಕ್ರಮವನ್ನು ವಿಸ್ತರಿಸಲಾಯಿತು. 2014ರ ಭಾರತ

ಸರ್ಕಾರದ ಮಾರ್ಗಸೂಚಿಯನ್ವಯ ಶಿಶುಮರಣ ಪರಿಶೀಲನೆಯನ್ನು 5 ವರ್ಷದ ವರೆಗಿನ ಶಿಶುಮರಣದ ಪರಿಶೀಲನೆಯನ್ನು ನಡೆಸಲು ಜಾರಿಗೆ ತರಲಾಯಿತು. ಈ ಬಗ್ಗೆ ಅಕ್ಟೋಬರ್ 2015ರಲ್ಲಿ ತರಬೇತಿಯನ್ನು ನೀಡಲಾಯಿತು. ಶಿಶು ಮರಣ ಪರಿಶೀಲನೆ ನಡೆಸಲು ಜಿಲ್ಲಾಮಟ್ಟದಲ್ಲಿ ಸಾಂಸ್ಥಿಕ ಆಧಾರಿತ ಶಿಶುಮರಣ ಪರಿಶೀಲನೆ ಮತ್ತು ಸಮುದಾಯ ಆಧಾರಿತ ಶಿಶುಮರಣ ಪರಿಶೀಲನಾ ಸಮಿತಿಯನ್ನು ರಚಿಸುವುದರ ಮೂಲಕ ಶಿಶುಮರಣ ಪರಿಶೀಲನೆಯನ್ನು ನಡೆಸಿ ಕಾರಣವಾದ ಅಂಶವನ್ನು ಗುರುತಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ನವಜಾತ ಶಿಶುಮರಣ ಪರಿಶೀಲನೆಗೆ ಮಹತ್ವವನ್ನು ನೀಡಲಾಗಿದ್ದು, ಶಿಶುಮರಣ ಪರಿಶೀಲನೆಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಪರಿಶೀಲಿಸಿದ ವರದಿಗಳಲ್ಲಿ ಆಯ್ದ 4 ಪ್ರಕರಣಗಳ ಬಗ್ಗೆ ಜಿಲ್ಲೆಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆಯನ್ನು ನಡೆಸಿ, ಶಿಶುಮರಣಕ್ಕೆ ಕಾರಣವಾದ ಅಂಶಗಳನ್ನು ಗುರುತಿಸಿ, ಮುನ್ನೆಚ್ಚರಿಕೆಯ ಕ್ರಮಗಳನ್ನು ಅನುಸರಿಸಿರುವುದರ ಬಗ್ಗೆ ಚರ್ಚಿಸಿ, ಕ್ರಮಕೈಗೊಳ್ಳಲಾಗುವುದು. ಮುಂದುವರೆದು ಜನನ ಪೂರ್ವ ನವಜಾತ ಶಿಶುಮರಣದ ಪರಿಶೀಲನೆಯನ್ನು ಸಹ ನಡೆಸಲಾಗುತ್ತಿದೆ.

ಈ ಶಿಶುಮರಣ ಪರಿಶೀಲನೆಯಿಂದ ಶಿಶುಮರಣಕ್ಕೆ ಕಾರಣವಾಗುವ ಅಂಶಗಳನ್ನು ಗುರುತಿಸಿ ಅವುಗಳಿಗೆ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಹಾಗೂ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸುವುದರ ಮೂಲಕ ನವಜಾತ ಶಿಶುಗಳ ಆರೈಕೆಯಲ್ಲಿ ಗುಣಮಟ್ಟ ಸಾಧಿಸಲಾಗಿದ್ದು, 2016ರ ಎಸ್.ಆರ್.ಎಸ್. ಮಾಹಿತಿಯಂತೆ 5 ವರ್ಷದೊಳಗಿನ ಶಿಶುಮರಣ ದರವನ್ನು ಕಡಿಮೆ ಮಾಡಲಾಗಿದೆ.

- **ಅತಿಸಾರಭೇದಿ ನಿಯಂತ್ರಣ ಪಾಕ್ಷಿಕ :**

ಭಾರತದಲ್ಲಿ 0-5 ವರ್ಷದ ಮಕ್ಕಳ ಮರಣ ದರ ಪ್ರತಿ ಸಾವಿರಕ್ಕೆ 39 ಹಾಗೂ ಕರ್ನಾಟಕ ರಾಜ್ಯದಲ್ಲಿ 29 ಆಗಿರುತ್ತದೆ. (2016 ರ ಎಸ್.ಆರ್.ಎಸ್. (Sample Registration System-SRS) ಸರ್ವೇ ಪ್ರಕಾರ ಈ ಮರಣ ಪ್ರಮಾಣಕ್ಕೆ ಅತಿಸಾರ ಭೇದಿಯು ಮುಖ್ಯ ಕಾರಣಗಳಲ್ಲೊಂದಾಗಿದ್ದು, ಶೇಕಡ 10 ರಷ್ಟು 0-5 ವರ್ಷ ವಯಸ್ಸಿನ ಮಕ್ಕಳು ಅತಿಸಾರ ಭೇದಿಯಿಂದ ಮರಣ ಹೊಂದುತ್ತಾರೆ. ಆದರೆ, ಅತಿಸಾರ ಭೇದಿಯನ್ನು ಬಹು ಸುಲಭವಾಗಿ ನಿಯಂತ್ರಿಸಿ ಮರಣವನ್ನು ತಡೆಗಟ್ಟಬಹುದಾಗಿದ್ದು, ರಾಜ್ಯದಲ್ಲಿ ತೀವ್ರತರ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕವನ್ನು 2014-15 ನೇ ಸಾಲಿನಿಂದ "ತೀವ್ರತರ ಅತಿಸಾರ ಭೇದಿಯಿಂದ ಶೂನ್ಯ ಮಕ್ಕಳ ಮರಣ" ಎಂಬ ಧ್ಯೇಯವಾಕ್ಯದೊಂದಿಗೆ ಆಚರಿಸಲಾಗುತ್ತಿದೆ.

ಮಾನ್‌ಸೂನ್ ಮಾರುತಗಳನ್ನು ಗಮನದಲ್ಲಿರಿಸಿಕೊಂಡು ಮೇ, ಜೂನ್ ಮತ್ತು ಜುಲೈ ಮಾಹೆಯ ಅವಧಿಯಲ್ಲಿ ಅತಿಸಾರಭೇದಿ ನಿಯಂತ್ರಣ ಪಾಕ್ಷಿಕವನ್ನು ಆಚರಿಸಲಾಗುತ್ತಿದೆ. ಈ ಸಮಯದಲ್ಲಿ ಓ.ಆರ್.ಎಸ್. ಮತ್ತು ಝಿಂಕ್ ಔಷಧಿಗಳ ವಿತರಣೆ ಹಾಗೂ ಚಿಕಿತ್ಸೆ ನೀಡುವುದು. ಪಾಕ್ಷಿಕ ಆಚರಣೆಯಲ್ಲಿ ಗ್ರಾಮಮಟ್ಟದಲ್ಲಿನ ಮುಂಚೂಣಿ ನೌಕರರುಗಳಾದ ಆಶಾಕಾರ್ಯಕರ್ತೆಯರು, ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು, ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸುತ್ತಾರೆ. ಆಶಾ ಕಾರ್ಯಕರ್ತೆಯರು 5 ವರ್ಷದೊಳಗಿನ ಮಗು ಇರುವ ಎಲ್ಲಾ ಮನೆಗಳಿಗೂ ಭೇಟಿ ನೀಡಿ, ಓ.ಆರ್.ಎಸ್. ಅನ್ನು ನೀಡಿ, ದ್ರಾವಣ ತಯಾರಿಸುವ ವಿಧಾನ, ಅತಿಸಾರಭೇದಿಯ ಸಂದರ್ಭದಲ್ಲಿ ಮಗುವಿನ ಆಹಾರ ಸೇವನೆ ಮತ್ತು ಶೌಚಾಲಯ ಬಳಕೆ, ಶುಚಿತ್ವ ಕಾಪಾಡುವುದು ಇತ್ಯಾದಿಗಳ ಬಗ್ಗೆ ತಾಯಂದಿರಿಗೆ ದೀರ್ಘವಾದ ತಿಳುವಳಿಕೆಯನ್ನು ನೀಡುತ್ತಾರೆ. ಈ ಕುರಿತಂತೆ ಪಾಕ್ಷಿಕದಲ್ಲಿ ಜನ ಸಾಮಾನ್ಯರಲ್ಲಿ ಮುಖ್ಯವಾಗಿ ಪೋಷಕರು ಮತ್ತು ಮಕ್ಕಳಲ್ಲಿ ಪರಿಸರ ನೈರ್ಮಲ್ಯ, ಕೈತೊಳೆಯುವ ವಿಧಾನ ವೈಯ್ಯಕ್ತಿಕ ಶುಚಿತ್ವದ ಬಗ್ಗೆ ಹಾಗೂ ಅತಿಸಾರ ಭೇದಿಗೆ ಒಳಗಾದ ಮಕ್ಕಳಿಗೆ ಆರೈಕೆ ಮತ್ತು ಚಿಕಿತ್ಸೆಯನ್ನು ನೀಡುವ ವಿಧಾನದ ಅರಿವು ಮೂಡಿಸಲಾಗುತ್ತಿದೆ.

ನವಜಾತ ಶಿಶುವಾರ :

ನವಜಾತ ಶಿಶುಮರಣವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ನವಜಾತ ಶಿಶುವಾರವನ್ನು 2016ರಿಂದ ಆಚರಿಸಲಾಗುತ್ತಿದೆ. ನವಜಾತ ಶಿಶುವಾರ ಕಾರ್ಯಕ್ರಮಕ್ಕೆ ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರ ಮಹತ್ವವನ್ನು ನೀಡುವುದರ ಮೂಲಕ ನವಜಾತ ಶಿಶು ಆರೈಕೆಯಲ್ಲಿ ಗುಣಮಟ್ಟ ಕಾಪಾಡಿಕೊಳ್ಳಲಾಗುತ್ತಿದೆ. ಪ್ರತಿ ವರ್ಷದ ನವೆಂಬರ್ 2ನೇ ವಾರವನ್ನು ನವಜಾತ ಶಿಶುವಾರವೆಂದು ಪರಿಗಣಿಸಿ ರಾಜ್ಯದಾದ್ಯಂತ ಎಲ್ಲಾ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಆಚರಿಸಲಾಗುತ್ತಿದೆ. ಈ ಸಮಯದಲ್ಲಿ ನವಜಾತ ಶಿಶು ಆರೈಕೆ ಲಸಿಕೆ ನೀಡುವುದು, ಎದೆ ಹಾಲುಣಿಸುವುದು ಇತ್ಯಾದಿಗಳ ಬಗ್ಗೆ ತಾಯಂದಿರಿಗೆ ಮಾಹಿತಿಯನ್ನು ನೀಡುವುದರ ಮೂಲಕ ತಿಳುವಳಿಕೆಯನ್ನು ನೀಡಲಾಗುತ್ತದೆ.

ಮೇಲಿನ ಕಾರ್ಯಕ್ರಮಗಳ ಜೊತೆಗೆ ಈ ಕೆಳಕಂಡ ಕಾರ್ಯಕ್ರಮಗಳನ್ನು 2018-19ನೇ ಸಾಲಿನಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ :

1. ವಿಶೇಷ ನವಜಾತ ಶಿಶು ಆರೈಕೆ ಘಟಕಗಳ ಮೇಲ್ವಿಚಾರಣೆ ಮತ್ತು ಬಲವರ್ಧನೆ
2. ಅತಿ ಹೆಚ್ಚು ಹೆರಿಗೆಗಳು ಸಂಭವಿಸುವ ನವಜಾತ ಶಿಶು ಸ್ಥಿರೀಕರಣ ಘಟಕಗಳ ಬಲಪಡಿಸುವಿಕೆ
3. ನವಜಾತ ಶಿಶು ಆರೈಕೆಗೆ ರಾಜ್ಯ ಮೂಲ ಸೌಕರ್ಯ ಕೇಂದ್ರ ಸ್ಥಾಪನೆ
4. ನವಜಾತ ಶಿಶು ಕ್ರಿಯಾ ಯೋಜನೆ

ಹೀಗೆ ನವಜಾತ ಶಿಶುಗಳಿಗೆ ಸೂಕ್ತ ಚಿಕಿತ್ಸೆ ಮತ್ತು ಆರೈಕೆಗಾಗಿ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡು ಅನುಷ್ಠಾನಗೊಳಿಸಲಾಗುತ್ತಿದೆ.

ಕರ್ನಾಟಕ ಸರ್ಕಾರ

ಸಂಖ್ಯೆ: ಆಕುಕ 48 STQ 18

ಕರ್ನಾಟಕ ಸರ್ಕಾರದ ಸಚಿವಾಲಯ
ಸುವರ್ಣ ಸೌಧ,
ಬೆಳಗಾವಿ, ದಿನಾಂಕ: 12-12-2018

140 U/S 13/12/18

ಇವರಿಂದ:
ಸರ್ಕಾರದ ಪ್ರಧಾನ ಕಾರ್ಯದರ್ಶಿ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,
ಸುವರ್ಣ ಸೌಧ, ಬೆಳಗಾವಿ.

ಇವರಿಗೆ:
ಕಾರ್ಯದರ್ಶಿ,
ಕರ್ನಾಟಕ ವಿಧಾನ ಸಭೆ,
ಸುವರ್ಣ ಸೌಧ, ಬೆಳಗಾವಿ.

ಮಾನ್ಯರೆ,

ವಿಷಯ:- ಮಾನ್ಯ ಕರ್ನಾಟಕ ವಿಧಾನ ಸಭಾ ಸದಸ್ಯರಾದ ಶ್ರೀ N.A. ಹ್ಯಾರಿಸ್ ಇವರ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ: 924 ಕ್ಕೆ ಉತ್ತರಿಸುವ ಬಗ್ಗೆ.

*****

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ಕರ್ನಾಟಕ ವಿಧಾನ ಸಭಾ ಸದಸ್ಯರಾದ ಶ್ರೀ ಎನ್.ಎ. ಹ್ಯಾರಿಸ್ ಇವರ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ: 924 ಕ್ಕೆ ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ದಿನಾಂಕ: 13-12-2018 ರಂದು ಸದನದಲ್ಲಿ ಉತ್ತರಿಸಬೇಕಾಗಿದ್ದು, ಸದರಿ ಪ್ರಶ್ನೆಗೆ ಉತ್ತರದ 350 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಲು ನಿರ್ದೇಶಿತನಾಗಿದ್ದೇನೆ.

ತಮ್ಮ ನಂಬುಗೆಯ,

12/12/2018
(ಕೆ. ನಾರಾಯಣ)
ಸರ್ಕಾರದ ಉಪ ಕಾರ್ಯದರ್ಶಿ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

ಕರ್ನಾಟಕ ವಿಧಾನ ಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:	924
ಮಾನ್ಯ ಸದಸ್ಯರ ಹೆಸರು	ಶ್ರೀ ಎನ್.ಎ.ಹ್ಯಾರಿಸ್(ಶಾಂತಿನಗರ)
ಉತ್ತರಿಸಬೇಕಾದ ದಿನಾಂಕ	13.12.2018
ಉತ್ತರಿಸುವ ಸಚಿವರು	ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು

ಕ್ರ. ಸಂ	ಪ್ರಶ್ನೆ	ಉತ್ತರ
ಅ)	ರಾಜ್ಯದಲ್ಲಿ ಮಿಷನ್ ಇಂದ್ರಧನುಷ್ ಯೋಜನೆಯ ಅನುಷ್ಠಾನಗಳೇನು (ವಿವರ ನೀಡುವುದು).	**I. ಮೊದಲನೇ ಹಂತ(ಏಪ್ರಿಲ್, ಮೇ, ಜೂನ್ ಮತ್ತು ಜುಲೈ 2015)** 1. ಬೆಂಗಳೂರು ನಗರ + ಬಿಬಿಎಂಪಿ 2. ಬಳ್ಳಾರಿ 3. ಕಲ್ಬುರ್ಗಿ 4. ಕೊಪ್ಪಳ 5. ರಾಯಚೂರು 6. ಯಾದಗಿರಿ **II. ವಿಶೇಷ ಲಸಿಕಾ ಸಪ್ತಾಹ (ಆಗಸ್ಟ್, ಸೆಪ್ಟಂಬರ್ ಮತ್ತು ಅಕ್ಟೋಬರ್ 2015)** 1. ಬೆಂಗಳೂರು ನಗರ + ಬಿಬಿಎಂಪಿ 2. ಬಳ್ಳಾರಿ 7. ಕಲ್ಬುರ್ಗಿ 3. ಕೊಪ್ಪಳ 4. ರಾಯಚೂರು 5. ಯಾದಗಿರಿ **III. ಎರಡನೇ ಹಂತ (ಅಕ್ಟೋಬರ್, ನವೆಂಬರ್, ಡಿಸೆಂಬರ್ 2015 ಮತ್ತು ಜನವರಿ 2016)** 1. ಬಾಗಲಕೋಟೆ 2. ಬೆಳಗಾವಿ 3. ಬೀದರ್ 4. ವಿಜಯಪುರ 5. ಚಿಕ್ಕಬಳ್ಳಾಪುರ 6. ಚಿತ್ರದುರ್ಗ 7. ದಕ್ಷಿಣ ಕನ್ನಡ 8. ದಾವಣಗೆರೆ 9. ಧಾರವಾಡ 10. ಗದಗ 11. ಹಾವೇರಿ 12. ಕೋಲಾರ 13. ಮೈಸೂರು 14. ರಾಮನಗರ 15. ತುಮಕೂರು 16. ಉಡುಪಿ 17. ಉತ್ತರಕನ್ನಡ 18. ಯಾದಗಿರಿ **IV. ಮೂರನೇ ಹಂತ (ಏಪ್ರಿಲ್, ಮೇ, ಜೂನ್ ಮತ್ತು ಜುಲೈ 2016)** 1. ಬೆಂಗಳೂರು ನಗರ + ಬಿಬಿಎಂಪಿ 2. ಬಳ್ಳಾರಿ 3. ಕಲ್ಬುರ್ಗಿ 4. ಕೊಪ್ಪಳ 5. ರಾಯಚೂರು 6. ಯಾದಗಿರಿ

V. ನಾಲ್ಕನೇ ಹಂತ (ಮೇ, ಜೂನ್, ಜುಲೈ ಮತ್ತು ಆಗಸ್ಟ್ 2017)

1. ಬೆಂಗಳೂರು ನಗರ + ಬಿಬಿಎಂಪಿ
2. ಬೆಳಗಾವಿ
3. ಕಲ್ಬುರ್ಗಿ
4. ವಿಜಯಪುರ
5. ಮೈಸೂರು
6. ತುಮಕೂರು

VI. ತೀವ್ರತರನಾದ ಲಸಿಕಾ ಅಭಿಯಾನ(ಅಕ್ಟೋಬರ್, ನವೆಂಬರ್, ಡಿಸೆಂಬರ್ 2017 ಮತ್ತು ಜನವರಿ 2018)**(Intensified Mission Indradhanush Programme(October, November, December 2017 January 2018)**

1. ಬೆಂಗಳೂರು ನಗರ + ಬಿಬಿಎಂಪಿ
2. ಬೆಳಗಾವಿ ನಗರ ಪ್ರದೇಶ
3. ಕಲ್ಬುರ್ಗಿ
4. ಬಾಗಲಕೋಟೆ
5. ಯಾದಗಿರಿ

VII. ಗ್ರಾಮ ಸ್ವರಾಜ್ ಅಭಿಯಾನದಡಿ ತೀವ್ರತರನಾದ ಇಂದ್ರಧನುಷ್ ಲಸಿಕಾ ಅಭಿಯಾನ(ಮೇ, ಜೂನ್ & ಜುಲೈ 2018)

ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳನ್ನು ಹೊರತುಪಡಿಸಿ ರಾಜ್ಯದ ಉಳಿದ 28 ಜಿಲ್ಲೆಗಳಲ್ಲಿ.

VIII. ಮುಂದುವರೆದ ಗ್ರಾಮ ಸ್ವರಾಜ್ ಅಭಿಯಾನದಡಿ ಇಂದ್ರಧನುಷ್ ಅಭಿಯಾನ ಮಹತ್ವಾಕಾಂಕ್ಷೆಯ ಜಿಲ್ಲೆಗಳ ಜೊತೆಗೆ 11 ನಗರ ಪಾಲಿಕೆ ಜಿಲ್ಲೆಗಳಲ್ಲಿ (ಜುಲೈ, ಆಗಸ್ಟ್ ಮತ್ತು ಸೆಪ್ಟಂಬರ್ 2018)

ಭಾರತ ಸರ್ಕಾರದ ನೀತಿ ಆಯೋಗ ಗುರುತಿಸಿರುವ ಮಹತ್ವಾಕಾಂಕ್ಷೆಯ ಜಿಲ್ಲೆಗಳು:

1. ರಾಯಚೂರು
2. ಯಾದಗಿರಿ

ರಾಜ್ಯದ ಮಹಾನಗರ ಪಾಲಿಕೆ ಜಿಲ್ಲೆಗಳು

1. ಬೆಂಗಳೂರು ನಗರ + ಬಿಬಿಎಂಪಿ
2. ಬೆಳಗಾವಿ
3. ಕಲ್ಬುರ್ಗಿ
4. ವಿಜಯಪುರ
5. ಬಳ್ಳಾರಿ
6. ದಾವಣಗೆರೆ
7. ಧಾರವಾಡ
8. ಮೈಸೂರು
9. ತುಮಕೂರು
10. ಮಂಗಳೂರು
11. ಶಿವಮೊಗ್ಗ

IX. ಮುಂದುವರೆದ ಗ್ರಾಮ ಸ್ವರಾಜ್ ಅಭಿಯಾನದಡಿ ಇಂದ್ರಧನುಷ್ ಅಭಿಯಾನ (ಆಗಸ್ಟ್, ಸೆಪ್ಟಂಬರ್ ಮತ್ತು ಅಕ್ಟೋಬರ್ 2018):

ರಾಜ್ಯದ 28 ಜಿಲ್ಲೆಗಳಲ್ಲಿ (ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳನ್ನು ಹೊರತುಪಡಿಸಿ)

X. ಇಂದ್ರಧನಷ್ ಅಭಿಯಾನ(ಅಕ್ಟೋಬರ್, ನವೆಂಬರ್ ಮತ್ತು ಡಿಸೆಂಬರ್ 2018)

1. ಚಿತ್ರದುರ್ಗ
2. ಚಿಕ್ಕಮಗಳೂರು
3. ಗದಗ
4. ಮೈಸೂರು
5. ಶಿವಮೊಗ್ಗ

ಆ)	ಉಪಯುಕ್ತ ಯೋಜನೆಯ ಪೂರ್ಣ ಪ್ರಮಾಣದ ಅನುಷ್ಠಾನಕ್ಕಾಗಿ ಸರ್ಕಾರದ ಮಾದರಿ ಕ್ರಮಗಳೇನು:	• ಮೊದಲನೇ ಹಂತದ ಮುಂದುವರೆದ ಭಾಗವಾಗಿ ರಾಜ್ಯದಿಂದ ಬೆಂಗಳೂರು ನಗರ, ಬಿಬಿಎಂಪಿ, ಬಳ್ಳಾರಿ, ಕಲ್ಬುರ್ಗಿ, ಕೊಪ್ಪಳ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಆಗಸ್ಟ್, ಸೆಪ್ಟಂಬರ್ ಮತ್ತು ಅಕ್ಟೋಬರ್ 2015 ರಲ್ಲಿ ರಾಜ್ಯ ವಿಷೇಶ ಲಸಿಕಾ ಸಪ್ತಾಹವನ್ನು ನಡೆಸಲಾಯಿತು. • ಎರಡನೇ ಹಂತದ ಇಂದ್ರಧನುಷ್ ಅಭಿಯಾನವನ್ನು ಭಾರತ ಸರ್ಕಾರವು ಗುರುತಿಸಿರುವ 11 Medium Focus ಜಿಲ್ಲೆಗಳಾದ ಬೀದರ್, ಬಾಗಲಕೋಟೆ, ವಿಜಯಪುರ, ಗದಗ, ಬೆಳಗಾವಿ, ಧಾರವಾಡ, ಹಾವೇರಿ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ರಾಮನಗರ ಮತ್ತು ಉಡುಪಿ ಜಿಲ್ಲೆಗಳ ಜೊತೆಗೆ ರಾಜ್ಯದಿಂದ ಉತ್ತರ ಕನ್ನಡ, ಕೋಲಾರ, ತುಮಕೂರು, ದಾವಣಗೆರೆ, ಮೈಸೂರು, ದಕ್ಷಿಣ ಕನ್ನಡ ಮತ್ತು ಯಾದಗಿರಿ ಜಿಲ್ಲೆಗಳನ್ನು ಸೇರಿಸಿ ಅಕ್ಟೋಬರ್, ನವೆಂಬರ್, ಡಿಸೆಂಬರ್ 2015 ಮತ್ತು ಜನವರಿ 2016ರಲ್ಲಿ ಅಭಿಯಾನ ನಡೆಸಲಾಯಿತು. • ತೀವ್ರತರನಾದ ಇಂದ್ರಧನುಷ್ ಲಸಿಕಾ ಅಭಿಯಾನವನ್ನು ಭಾರತ ಸರ್ಕಾರ ಗುರುತಿಸಿರುವ ಬೆಂಗಳೂರು ನಗರ, ಬಿಬಿಎಂಪಿ, ಬೆಳಗಾವಿ ನಗರ ಪ್ರದೇಶ ಮತ್ತು ಯಾದಗಿರಿ ಜಿಲ್ಲೆಗಳ ಜೊತೆಗೆ ರಾಜ್ಯದಿಂದ ಕಲ್ಬುರ್ಗಿ ಮತ್ತು ಬಾಗಲಕೋಟೆ ಜಿಲ್ಲೆಗಳನ್ನು ಸೇರಿಸಿ ಅಕ್ಟೋಬರ್, ನವೆಂಬರ್. ಡಿಸೆಂಬರ್ 2017 ಮತ್ತು ಜನವರಿ 2018ರಲ್ಲಿ ಅಭಿಯಾನವನ್ನು ನಡೆಸಲಾಯಿತು. • ಮುಂದುವರೆದ ಗ್ರಾಮ ಸ್ವರಾಜ್ ಅಭಿಯಾನದಡಿ ಭಾರತ ಸರ್ಕಾರದ ನೀತಿ ಆಯೋಗ ಗುರುತಿಸಿರುವ ಮಹತ್ವಾಕಾಂಕ್ಷೆಯ ಜಿಲ್ಲೆಗಳಾದ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ಜೊತೆಗೆ ರಾಜ್ಯದಿಂದ 11 ನಗರ ಪಾಲಿಕೆ ಜಿಲ್ಲೆಗಳಾದ ಬೆಂಗಳೂರು ನಗರ, ಬೆಳಗಾವಿ, ಕಲ್ಬುರ್ಗಿ, ವಿಜಯಪುರ, ಬಳ್ಳಾರಿ, ದಾವಣಗೆರೆ, ಧಾರವಾಡ, ಮೈಸೂರು, ತುಮಕೂರು ಮಂಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ನಗರ ಪ್ರದೇಶಗಳಲ್ಲಿ ಜುಲೈ, ಆಗಸ್ಟ್ ಮತ್ತು ಸೆಪ್ಟಂಬರ್ 2018ರಲ್ಲಿ ಕಾರ್ಯಕ್ರಮ ನಡೆಸಲಾಯಿತು. • ಆಗಸ್ಟ್, ಸೆಪ್ಟಂಬರ್ ಮತ್ತು ಅಕ್ಟೋಬರ್ 2018 ರಲ್ಲಿ ರಾಜ್ಯದ 28 ಜಿಲ್ಲೆಗಳಲ್ಲಿ(ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳನ್ನು ಹೊರತುಪಡಿಸಿ) ಮುಂದುವರೆದ ಗ್ರಾಮ ಸ್ವರಾಜ್ ಅಭಿಯಾನವನ್ನು ರಾಜ್ಯದಿಂದ ನಡೆಸಲಾಯಿತು. ಮೇಲೆ ತಿಳಿಸಿರುವ ಇಂದ್ರಧನುಷ್ ಅಭಿಯಾನಕ್ಕೆ ಈ ಕೆಳಕಂಡ ಕ್ರಮಗಳನ್ನು ಕೈಗೊಂಡು ಅಭಿಯಾನವನ್ನು ಯಶಸ್ವಿಯಾಗಿ ನಡೆಸಲಾಗುತ್ತಿದೆ: 1. ಮಾನ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಕರ್ನಾಟಕ ಸರ್ಕಾರ ರವರ ಅಧ್ಯಕ್ಷತೆಯಲ್ಲಿ ಚಾಲನಾ ಸಮಿತಿ ಸಭೆಗಳನ್ನು ನಡೆಸಲಾಯಿತು. 2. ರಾಜ್ಯ ಮಟ್ಟದಲ್ಲಿ ಮಾನ್ಯ ಪ್ರಧಾನ ಕಾರ್ಯದರ್ಶಿಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬೆಂಗಳೂರು ರವರ ಅಧ್ಯಕ್ಷತೆಯಲ್ಲಿ ರಾಜ್ಯ ಮಟ್ಟದ ಲಸಿಕಾ ಟಾಸ್ಕ್ ಫೋರ್ಸ್ ಸಮಿತಿ ಸಭೆಗಳು ಮತ್ತು ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಲಸಿಕಾ ಟಾಸ್ಕ್ ಫೋರ್ಸ್ ಸಮಿತಿ ಸಭೆಗಳನ್ನು ನಡೆಸಲಾಗಿದೆ. 3. ವೈದ್ಯಕೀಯ ಮತ್ತು ಅರೆವೈದ್ಯಕೀಯ ಸಿಬ್ಬಂದಿಗಳಿಗೆ ಅಭಿಯಾನದ ಬಗ್ಗೆ ತರಬೇತಿಯನ್ನು ನೀಡಲಾಗಿದೆ. 4. ಅಭಿಯಾನ ನಿರ್ದೇಶಕರು(ಎನ್‌ಹೆಚ್‌ಎಂ), ಬೆಂಗಳೂರು ರವರ ಅಧ್ಯಕ್ಷತೆಯಲ್ಲಿ ಪ್ರತಿ ಸುತ್ತಿನಲ್ಲೂ ಜಿಲ್ಲೆಗಳಿಗೆ ವೀಡಿಯೋ ಸಂವಾದ ನಡೆಸಲಾಗುತ್ತಿದೆ. 5. ಅಭಿಯಾನದ ಪ್ರಚಾರಕ್ಕಾಗಿ ಪರಿಣಾಮಕಾರಿಯಾಗಿ ಐಇಸಿ ಕಾರ್ಯಕ್ರಮವನ್ನು ನಡೆಸಲಾಗಿದೆ. 6. ಪ್ರತಿ ಸುತ್ತಿನಲ್ಲೂ ಅಭಿಯಾನವನ್ನು ಮೇಲ್ವಿಚಾರಣೆ ಮಾಡಲು ಜಿಲ್ಲಾ ನೋಡಲ್ ಅಧಿಕಾರಿಗಳನ್ನು ನೇಮಿಸಿ ಮೇಲ್ವಿಚಾರಣೆ ನಡೆಸಲಾಗುತ್ತಿದೆ.
ಇ)	ಸದರಿ ಯೋಜನಾನುಷ್ಠಾನದ ಸೌಲಭ್ಯವನ್ನು ಪಡೆದಿರುವ ಗರ್ಭಿಣಿಯರು ಮತ್ತು ಮಕ್ಕಳ ಸಂಖ್ಯೆ ಎಷ್ಟು;	260307 ರಷ್ಟು ಗರ್ಭಿಣಿಯರಿಗೆ ಮತ್ತು 1292388 ರಷ್ಟು 0-2 ವರ್ಷದ ಮಕ್ಕಳಿಗೆ ಲಸಿಕೆ ನೀಡಲಾಗಿದೆ.

ಈ) ಕೇಂದ್ರ ಸರ್ಕಾರದ ಈ ಯೋಜನಾನುಷ್ಠಾನಕ್ಕೆ ಗುರಿ ಸಾಧನೆಗಳ ಕುರಿತಾದ ವಿವರಗಳು ಯಾವುದು?

	ಗುರಿ	ಸಾಧನೆ
ಗರ್ಭಿಣಿಯರು	299727	260307(86.85%)
ಮಕ್ಕಳು	1599091	1292388 (80.82%)

ಹಂತವಾರು ಪ್ರಗತಿಯ ವಿವರ ಈ ಕೆಳಕಂಡಂತಿದೆ:

ಇಂದ್ರಧನುಷ್ ಅಭಿಯಾನ	ಅವಧಿ	ಗರ್ಭಿಣಿಯರು		ಮಕ್ಕಳು (0–2 ವರ್ಷ)	
		ಗುರಿ	ಸಾಧನೆ	ಗುರಿ	ಸಾಧನೆ
ಮೊದಲನೇ ಹಂತ (7 ಜಿಲ್ಲೆಗಳು)	ಏಪ್ರಿಲ್ – ಜುಲೈ 2015	40821	29133 (71.37%)	185084	135832 (73.39%)
ಮುಂದುವರೆದ ಮೊದಲನೇ ಹಂತ (7 ಜಿಲ್ಲೆಗಳು)	ಆಗಸ್ಟ್ – ಅಕ್ಟೋಬರ್ 2015	9542	9710 (101.76%)	56714	51081 (90.07%)
ಎರಡನೇ ಹಂತ (18 ಜಿಲ್ಲೆಗಳು)	ಅಕ್ಟೋಬರ್ 2015 – ಜನವರಿ 2016	99843	77940 (78.06%)	484966	346906 (71.53%)
ಮೂರನೇ ಹಂತ (7 ಜಿಲ್ಲೆಗಳು)	ಏಪ್ರಿಲ್ – ಜುಲೈ 2016	24275	25679 (105.78%)	141957	128723 (90.68%)
ನಾಲ್ಕನೇ ಹಂತ (7 ಜಿಲ್ಲೆಗಳು)	ಮೇ – ಆಗಸ್ಟ್ 2017	31508	29283 (92.94%)	247993	196318 (79.16%)
ತೀವ್ರತರವಾದ ಇಂದ್ರಧನುಷ್ ಅಭಿಯಾನ(ಐಎಂಐ) (6 ಜಿಲ್ಲೆಗಳು)	ಅಕ್ಟೋಬರ್ 2016 – ಜನವರಿ 2017	13084	13336 (96.61 %)	75559	70389 (93.16%)
ಗ್ರಾಮಸ್ವರಾಜ್ ಅಭಿಯಾನದಡಿ ಐಎಂಐ (ರಾಜ್ಯದ 28 ಜಿಲ್ಲೆಗಳಲ್ಲಿ 625 ಹಳ್ಳಿಗಳು)	ಮೇ – ಜುಲೈ 2018	2076	1989 (95.81%)	23064	19484 (84.48%)
ಮುಂದುವರೆದ ಗ್ರಾಮಸ್ವರಾಜ್ ಅಭಿಯಾನದಡಿ ಇಂದ್ರಧನುಷ್ ಅಭಿಯಾನ (2 ಮಹತ್ವಾಕಾಂಕ್ಷೆಯ ಜಿಲ್ಲೆಗಳು)	ಜುಲೈ – ಸೆಪ್ಟಂಬರ್ 2018	1630	1716 (105.28%)	19311	17924 (92.82%)
ಮುಂದುವರೆದ ಗ್ರಾಮಸ್ವರಾಜ್ ಅಭಿಯಾನದಡಿ ಇಂದ್ರಧನುಷ್ ಅಭಿಯಾನ (11 ನಗರ ಪಾಲಿಕೆ ಜಿಲ್ಲೆಗಳ ನಗರ ಪ್ರದೇಶ + ಬಿಬಿಎಂಪಿ)	ಜುಲೈ – ಸೆಪ್ಟಂಬರ್ 2018	13600	13802 (101.49%)	66305	60695 (91.54%)
ಮುಂದುವರೆದ ಗ್ರಾಮಸ್ವರಾಜ್ ಅಭಿಯಾನದಡಿ ಇಂದ್ರಧನುಷ್ ಅಭಿಯಾನ (28 ಜಿಲ್ಲೆಗಳು)	ಆಗಸ್ಟ್ – ಅಕ್ಟೋಬರ್ 2018	62628	57719 (92.16%)	298138	265036 (88.90%)
ಒಟ್ಟು		**299727**	**260307 (86.85%)**	**1599091**	**1292388 (80.82%)**

ಕಡತ ಸಂಖ್ಯೆ: ಆಕುಕ 48 ಎಸ್‌ಟಿಕ್ಯೂ 2018

(ಶಿವಾನಂದ ಎಸ್. ಪಾಟೀಲ್)
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು

ಕರ್ನಾಟಕ ಸರ್ಕಾರ

ಸಂಖ್ಯೆ: ಆಕುಕ 41 HSD 2018

ಕರ್ನಾಟಕ ಸರ್ಕಾರದ ಸಚಿವಾಲಯ
ಸುವರ್ಣ ಸೌಧ,
ಬೆಳಗಾವಿ, ದಿನಾಂಕ: 12-12-2018

114 U/S 13/12/18

ಇವರಿಂದ:
ಸರ್ಕಾರದ ಪ್ರಧಾನ ಕಾರ್ಯದರ್ಶಿ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,
ಸುವರ್ಣ ಸೌಧ, ಬೆಳಗಾವಿ.

ಇವರಿಗೆ:
ಕಾರ್ಯದರ್ಶಿ,
ಕರ್ನಾಟಕ ವಿಧಾನ ಸಭೆ,
ಸುವರ್ಣ ಸೌಧ, ಬೆಳಗಾವಿ.

ಮಾನ್ಯರೆ,

ವಿಷಯ:- ಮಾನ್ಯ ಕರ್ನಾಟಕ ವಿಧಾನ ಸಭಾ ಸದಸ್ಯರಾದ ಶ್ರೀ ಜೆ. ಸಿ. ಮಾಧುಸ್ವಾಮಿ ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 231 ಕ್ಕೆ ಉತ್ತರಿಸುವ ಬಗ್ಗೆ.

*****

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ಕರ್ನಾಟಕ ವಿಧಾನ ಸಭಾ ಸದಸ್ಯರಾದ ಶ್ರೀ ಜೆ. ಸಿ. ಮಾಧುಸ್ವಾಮಿ ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 231 ಕ್ಕೆ ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ದಿನಾಂಕ: 13-12-2018 ರಂದು ಸದನದಲ್ಲಿ ಉತ್ತರಿಸಬೇಕಾಗಿದ್ದು, ಸದರಿ ಪ್ರಶ್ನೆಗೆ ಉತ್ತರದ 350 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಲು ನಿರ್ದೇಶಿತನಾಗಿದ್ದೇನೆ.

ತಮ್ಮ ನಂಬುಗೆಯ,

12/12/2018
(ಕೆ. ನಾರಾಯಣ)
ಸರ್ಕಾರದ ಉಪ ಕಾರ್ಯದರ್ಶಿ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

ಕರ್ನಾಟಕ ವಿಧಾನಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	231
ಮಾನ್ಯ ಸದಸ್ಯರ ಹೆಸರು	ಶ್ರೀ ಜೆ.ಸಿ. ಮಾಧುಸ್ವಾಮಿ (ಚಿಕ್ಕನಾಯಕನಹಳ್ಳಿ)
ಉತ್ತರಿಸಬೇಕಾದ ದಿನಾಂಕ	13-12-2018
ಉತ್ತರಿಸಬೇಕಾದ ಸಚಿವರು	ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು

ಕ್ರ ಸಂ.	ಪ್ರಶ್ನೆಗಳು	ಉತ್ತರಗಳು
ಅ)	ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರು ಸುಮಾರು ಇಪ್ಪತ್ತು ಸಾವಿರ ಜನ ಸಂಖ್ಯೆ ಹೊಂದಿದ್ದು ಇಲ್ಲಿರುವ ಪ್ರಾಥಮಿಕ ಕೇಂದ್ರದಲ್ಲಿ ಒಬ್ಬರೇ ವೈದ್ಯಾಧಿಕಾರಿ ಕರ್ತವ್ಯ ನಿರ್ವಹಿಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ;	ಬಂದಿದೆ
ಆ)	ಇಷ್ಟೊಂದು ಜನ ಸಂಖ್ಯೆ ಇರುವ ಪ್ರದೇಶಕ್ಕೆ ಜನ ಸಂಖ್ಯೆ ಆಧಾರಿತ ವೈದ್ಯಾಧಿಕಾರಿಗಳು ಇರುವ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾಪವಿದೆಯೇ;	ಇದೆ
ಇ)	ಹಾಗಿದ್ದಲ್ಲಿ, ಅಲ್ಲಿನ ಜನ ಸಂಖ್ಯೆ ಮತ್ತು ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆಗೆ ಅನುಗುಣವಾಗಿ ಈಗಿರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಿ ಕನಿಷ್ಠ ಐವತ್ತು ಹಾಸಿಗೆಗಳ ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗುವುದೇ;	ಪರಿಶೀಲನಾ ಹಂತದಲ್ಲಿದೆ
ಈ)	ಹಾಗಿದ್ದಲ್ಲಿ ಯಾವಾಗ ಮೇಲ್ದರ್ಜೆಗೆ ಏರಿಸಲಾಗುವುದು?	

ಸಂಖ್ಯೆ: ಆಕುಕ 41 ಹೆಚ್ಎಸ್‌ಡಿ 2018

(ಶಿವಾನಂದ ಎಸ್ ಪಾಟೀಲ್)
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು

ಕರ್ನಾಟಕ ಸರ್ಕಾರ

ಸಂಖ್ಯೆ: ಆಕುಕ 47 PSD 2018

ಕರ್ನಾಟಕ ಸರ್ಕಾರದ ಸಚಿವಾಲಯ
ಸುವರ್ಣ ಸೌಧ,
ಬೆಳಗಾವಿ, ದಿನಾಂಕ: 12-12-2018

ಇವರಿಂದ:
ಸರ್ಕಾರದ ಪ್ರಧಾನ ಕಾರ್ಯದರ್ಶಿ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,
ಸುವರ್ಣ ಸೌಧ, ಬೆಳಗಾವಿ.

ಇವರಿಗೆ:
ಕಾರ್ಯದರ್ಶಿ,
ಕರ್ನಾಟಕ ವಿಧಾನ ಸಭೆ,
ಸುವರ್ಣ ಸೌಧ, ಬೆಳಗಾವಿ.

ಮಾನ್ಯರೆ,

ವಿಷಯ:- ಮಾನ್ಯ ಕರ್ನಾಟಕ ವಿಧಾನ ಸಭಾ ಸದಸ್ಯರಾದ ಶ್ರೀ ಆನಂದ್ ಸಿದ್ದು ನ್ಯಾಮಗೌಡ ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 1399 ಕ್ಕೆ ಉತ್ತರಿಸುವ ಬಗ್ಗೆ.

*****

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ಕರ್ನಾಟಕ ವಿಧಾನ ಸಭಾ ಸದಸ್ಯರಾದ ಶ್ರೀ ಆನಂದ್ ಸಿದ್ದು ನ್ಯಾಮಗೌಡ ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 1399 ಕ್ಕೆ ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ದಿನಾಂಕ: 13-12-2018 ರಂದು ಸದನದಲ್ಲಿ ಉತ್ತರಿಸಬೇಕಾಗಿದ್ದು, ಸದರಿ ಪ್ರಶ್ನೆಗೆ ಉತ್ತರದ 350 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಲು ನಿರ್ದೇಶಿತನಾಗಿದ್ದೇನೆ.

ತಮ್ಮ ನಂಬುಗೆಯ,

(ಕೆ. ನಾರಾಯಣ) 12/12/2018
ಸರ್ಕಾರದ ಉಪ ಕಾರ್ಯದರ್ಶಿ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

ಕರ್ನಾಟಕ ವಿಧಾನ ಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	1399
ಮಾನ್ಯ ಸದಸ್ಯರ ಹೆಸರು	ಶ್ರೀ ಅನಂದ್ ಸಿದ್ದು ನ್ಯಾಮಗೌಡ
ಉತ್ತರಿಸುವ ದಿನಾಂಕ	13-12-2018
ಉತ್ತರಿಸಬೇಕಾದ ಸಚಿವರು	ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು

ಕ್ರ.ಸಂ	ಪ್ರಶ್ನೆ	ಉತ್ತರ
ಅ)	ಜಮಖಂಡಿ ತಾಲ್ಲೂಕಿನಲ್ಲಿರುವ ಸರ್ಕಾರಿ ಆಸ್ಪತ್ರೆಗಳಿಗೆ ಮಂಜೂರಾಗಿರುವ ವೈದ್ಯರ ಸಂಖ್ಯೆ ಎಷ್ಟು;	ಜಮಖಂಡಿ ತಾಲ್ಲೂಕಿನಲ್ಲಿರುವ ಸರ್ಕಾರಿ ಆಸ್ಪತ್ರೆಗಳಿಗೆ ಮಂಜೂರಾಗಿರುವ ತಜ್ಞ ವೈದ್ಯರ ಸಂಖ್ಯೆ 13.
ಆ)	ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರ ಸಂಖ್ಯೆ ಎಷ್ಟು;	ಕರ್ತವ್ಯ ನಿರ್ವಹಿಸುತ್ತಿರುವ ತಜ್ಞ ವೈದ್ಯರ ಸಂಖ್ಯೆ: 10
ಇ)	ಸದರಿ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆಯಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ;	ಬಂದಿದೆ.
ಈ)	ಜಮಖಂಡಿ ಮತಕ್ಷೇತ್ರದ ಸಾವಳಗಿ ಸರ್ಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಪ್ರಸ್ತಾವನೆ ಸರ್ಕಾರದ ಮುಂದಿದೆಯೇ;	ಪರಿಶೀಲನಾ ಹಂತದಲ್ಲಿದೆ.
ಉ)	ಹಾಗಿದ್ದಲ್ಲಿ, ಯಾವಾಗ ಮೇಲ್ದರ್ಜೆಗೇರಿಸಲಾಗುವುದು?	

ಸಂಖ್ಯೆ: ಆಕುಕ 47 ಹೆಚ್‌ಎಸ್‌ಡಿ 2018

(ಶಿವಾನಂದ ಎಸ್. ಪಾಟೀಲ್)
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು

ಕರ್ನಾಟಕ ಸರ್ಕಾರ

ಸಂಖ್ಯೆ: ಆಕುಕ 144 HSD 18

ಕರ್ನಾಟಕ ಸರ್ಕಾರದ ಸಚಿವಾಲಯ
ಸುವರ್ಣ ಸೌಧ,
ಬೆಳಗಾವಿ, ದಿನಾಂಕ: 13-12-2018

(113) U/S 13/12/18

ಇವರಿಂದ:
ಸರ್ಕಾರದ ಪ್ರಧಾನ ಕಾರ್ಯದರ್ಶಿ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,
ಸುವರ್ಣ ಸೌಧ, ಬೆಳಗಾವಿ.

ಇವರಿಗೆ:
ಕಾರ್ಯದರ್ಶಿ,
ಕರ್ನಾಟಕ ವಿಧಾನ ಸಭೆ,
ಸುವರ್ಣ ಸೌಧ, ಬೆಳಗಾವಿ.

ಮಾನ್ಯರೆ,

ವಿಷಯ:- ಮಾನ್ಯ ಕರ್ನಾಟಕ ವಿಧಾನ ಸಭಾ ಸದಸ್ಯರಾದ ಶ್ರೀ ಕೆ.ಪಿ. ಬಚ್ಚೇಗೌಡ ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:230 ಕ್ಕೆ ಉತ್ತರಿಸುವ ಬಗ್ಗೆ.

*****

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ಕರ್ನಾಟಕ ವಿಧಾನ ಸಭಾ ಸದಸ್ಯರಾದ ಶ್ರೀ ಕೆ.ಪಿ. ಬಚ್ಚೇಗೌಡ ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 230 ಕ್ಕೆ ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ದಿನಾಂಕ: 13-12-2018 ರಂದು ಸದನದಲ್ಲಿ ಉತ್ತರಿಸಬೇಕಾಗಿದ್ದು, ಸದರಿ ಪ್ರಶ್ನೆಗೆ ಉತ್ತರದ 350 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಲು ನಿರ್ದೇಶಿತನಾಗಿದ್ದೇನೆ.

ತಮ್ಮ ನಂಬುಗೆಯ,

ಸಹಿ/- 13/12/2018
(ಕೆ. ನಾರಾಯಣ)
ಸರ್ಕಾರದ ಉಪ ಕಾರ್ಯದರ್ಶಿ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

ಕರ್ನಾಟಕ ವಿಧಾನಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:	230
ಮಾನ್ಯ ಸದಸ್ಯರ ಹೆಸರು	ಶ್ರೀ ಜೆ.ಸಿ. ಮಾಧುಸ್ವಾಮಿ (ಚಿಕ್ಕನಾಯಕನಹಳ್ಳಿ)
ಉತ್ತರಿಸಬೇಕಾದ ದಿನಾಂಕ	13-12-2018
ಉತ್ತರಿಸಬೇಕಾದ ಸಚಿವರು	ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು

<table>
<tr><th>ಕ್ರ. ಸಂ.</th><th>ಪ್ರಶ್ನೆಗಳು</th><th>ಉತ್ತರಗಳು</th></tr>
<tr><td>ಅ)</td><td>ರಾಜ್ಯದ ತಾಲ್ಲೂಕು ಮಟ್ಟದ ಹಾಗೂ ಗ್ರಾಮೀಣ ಮಟ್ಟದ ಸಾರ್ವಜನಿಕ ಆರೋಗ್ಯ ಕೇಂದ್ರಗಳಲ್ಲಿ ಖಾಲಿ ಇರುವ ವೈದ್ಯರುಗಳ ಸಂಖ್ಯೆ ಎಷ್ಟು;</td><td>
<table>
<tr><th rowspan="2">ಕ್ರಮ ಸಂಖ್ಯೆ</th><th rowspan="2">ಹುದ್ದೆ</th><th rowspan="2">ಮಂಜೂರು</th><th colspan="2">ಕಾರ್ಯನಿರತ</th><th rowspan="2">ಖಾಲಿ</th></tr>
<tr><th>ಖಾಯಂ</th><th>ಗುತ್ತಿಗೆ</th></tr>
<tr><td>1</td><td>ತಜ್ಞ ವೈದ್ಯರು</td><td>3435</td><td>2275</td><td>24</td><td>1136</td></tr>
<tr><td>2</td><td>ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳು</td><td>2586</td><td>1837</td><td>615</td><td>134</td></tr>
<tr><td>3</td><td>ದಂತ ವೈದ್ಯರು</td><td>425</td><td>337</td><td>34</td><td>54</td></tr>
</table>
</td></tr>
<tr><td>ಆ)</td><td>ಯಾವ ಯಾವ ವಿಭಾಗ (Specialisation) ದಲ್ಲಿ ಹುದ್ದೆಗಳು ಖಾಲಿ ಇವೆ;</td><td>Specialisation ವಿಭಾಗದ ಖಾಲಿ ಇರುವ ಹುದ್ದೆಗಳ ವಿವರಗಳನ್ನು ಅನುಬಂಧ-1ರಲ್ಲಿ ನೀಡಲಾಗಿದೆ.</td></tr>
<tr><td>ಇ)</td><td>ಸದರಿ ಖಾಲಿ ಹುದ್ದೆಗಳನ್ನು ತುಂಬಲು ಸರ್ಕಾರ ಕೈಗೊಂಡಿರುವ ಕ್ರಮಗಳೇನು ಮತ್ತು ಉಳಿದ ಹುದ್ದೆಗಳನ್ನು ಯಾವಾಗ ಭರ್ತಿ ಮಾಡಲಾಗುವುದು; ಆದ್ಯತೆಯ ಮೇಲೆ ಗ್ರಾಮೀಣ ಪ್ರದೇಶಕ್ಕೆ ವೈದ್ಯಾಧಿಕಾರಿಗಳನ್ನು ನೇಮಿಸುವುದೇ?</td><td>ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ತೆಗೆದುಕೊಂಡ ಕ್ರಮದ ಬಗ್ಗೆ ಅನುಬಂಧ-2ರಲ್ಲಿ ನೀಡಲಾಗಿದೆ.</td></tr>
</table>

ಆಕುಕ 44 ಹೆಚ್ಎಸ್‌ಡಿ 2018

(ಶಿವಾನಂದ ಎಸ್. ಪಾಟೀಲ)
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು

ಅನುಬಂಧ-1

ಕ್ರ ಸಂ	ಜಿಲ್ಲೆಯ ಹೆಸರು	GM	GS	OBG	PAED	ANAE	OPTHO	ORTHO	ENT	SKIN	RADIO	SMO	CMO	DCMO	PATHO/BB	PSY	FM	NEPHRO/ URO	TB	MICRO	BIO CHEM	CARDIO	NEURO	PLASTIC SUR	GS BURN WARD	OTHERS		TOTAL
		V	V	V	V	V	V	V	V	V	V	V	V	V	V	V	V	V	V	V	V	V	V	V	V	V	DC ಗುತ್ತಿಗೆ	V
1	ಬೆಂಗಳೂರು ನಗರ	0	0	2	0	3	0	0	0	0	0	6	0	0														11
2	ಬೆಂಗಳೂರು (ಗ್ರಾ)	0	0	0	0	2	0	0	0	0	1	0	1	0														4
3	ರಾಮನಗರ	1	0	3	1	3	1	0	0	0		0	0	0				1										10
4	ಕೋಲಾರ	5	1	0	1	2	0	3	0	0		1	0	0				1						2				16
5	ಚಿಕ್ಕಬಳ್ಳಾಪುರ	1	0	0	0	0	1	0	1	0	2	5	0	3							1						1	14
6	ತುಮಕೂರು	1	1	4	5	4	1	2	1	0	2	1	5	1													1	28
7	ಚಿತ್ರದುರ್ಗ	4	1	8	12	11	1	0		2	1	9	3													2	2	54
8	ದಾವಣಗೆರೆ	2	1	5	5	4	2	1				4	2															26
9	ಶಿವಮೊಗ್ಗ	4	4	7	7	8	1	2		2	1	11	2					1										50
10	ಮೈಸೂರು	1	0	3	3	3	1	0			2	2	1															16
11	ಮಂಡ್ಯ	1	0	2	5	8	0	0				1	0										1					18
12	ಚಾಮರಾಜ ನಗರ	1	0	4	4	4	1	0			1	1	0	1				2			1							20
13	ಕೊಡಗು/ ಮಡಿಕೇರಿ	5	5	6	8	9	2	1		2	3	3	0	3					1			1						49
14	ಹಾಸನ	5	0	11	13	15	2				3	12	4														1	65
15	ಚಿಕ್ಕಮಗಳೂರು	2	0	2	10	6		2			5	3	2	3				2				1						38
16	ಉಡುಪಿ	2	0	6	3	3					1	2	1															18
17	ದಕ್ಷಿಣ ಕನ್ನಡ	3	1	7	7	6					1	3	2	1					1			1						33
18	ಬೆಳಗಾವಿ	5	3	14	19	15	2	3	5	4		14	6	1														91
19	ಕಾರವಾರ(ಉ.ಕ)	8	5	4	7	8	2	3	1	8	2	5	1	4	1			2	1	1	1			2			1	66
20	ಧಾರವಾಡ	1	2	0	2	1	0	0	2	0	3		2															13
21	ಗದಗ	3	0	5	2	4	2	0	1	4	1	7	0	1													4	30

22	ಹಾವೇರಿ	5	4	6	8	10	3	1	2	2		3	5															49
23	ವಿಜಯಪುರ	2	1	9	9	7	1	2	4	4		5	1	4				1									1	50
24	ಬಾಗಲಕೋಟೆ	2	1	6	10	9	3	2	3	4		5	1			1		2							1	1		51
25	ಕಲಬುರಗಿ	8	3	18	16	22	3	5	2	6		6	3	2				2				1	1		1	15	9	114
26	ಯಾದಗಿರಿ	1	0	8	5	7	1	0	2	2		2	0	2														30
27	ಬೀದರ್	0	0	10	8	8	1	2	1	1	2	4	1	0													3	38
28	ರಾಯಚೂರು	0	1	6	7	6	3	2	2	1	1	4	3	0													1	36
29	ಬಳ್ಳಾರಿ	0	0	12	16	9	5	1	3	5		8	5	0				1										65
30	ಕೊಪ್ಪಳ	1	0	4	7	6	2		1	3		5	1	3														33
	ಒಟ್ಟು	74	34	172	200	203	41	32	31	50	32	132	52	29	1	1	0	15	3	1	3	4	2	4	2	18	24	1136
																												1136

ಅನುಬಂಧ-2

ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಈ ಕೆಳಕಂಡಂತೆ ಕ್ರಮ ಕೈಗೊಳ್ಳಲಾಗಿದೆ.

- ಇಲಾಖೆಯಲ್ಲಿ ಖಾಲಿ ಇರುವ 365+111=476 (ಈ ಪೈಕಿ 111-ಹೈ-ಕರ್ನಾಟಕ) ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳನ್ನು ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ಭರ್ತಿ ಮಾಡಲು ಕೋರಲಾಗಿತ್ತು, ಆದರೆ 457 ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳ ಅಂತಿಮ ಪಟ್ಟಿ ಪ್ರಕಟಣೆಗೊಂಡಿದ್ದು, ಆದರಲ್ಲಿ 260 ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳು ಕೌನ್ಸಿಲಿಂಗ್‌ಗೆ ಹಾಜರಾಗಿದ್ದು, ಈ ಪೈಕಿ 255 ವೈದ್ಯರು ನೇಮಕಾತಿ ಆದೇಶ ಪಡೆದು, ದಿನಾಂಕ: 04-09-2018 ರಿಂದ 230 ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳು ಪ್ರಸುತ ಕಾರ್ಯನಿರ್ವಹಿಸುತ್ತಿದ್ದಾರೆ.

- ಇಲಾಖೆಯಲ್ಲಿ ಖಾಲಿ ಇರುವ 1065 ತಜ್ಞ ವೈದ್ಯರನ್ನು ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ಭರ್ತಿ ಮಾಡಲು ಕೋರಲಾಗಿತ್ತು, ಆದರೆ 382 ತಜ್ಞ ವೈದ್ಯರ ಅಂತಿಮ ಪಟ್ಟಿ ಪ್ರಕಟಣೆಗೊಂಡಿದ್ದು, ಆದರಲ್ಲಿ 265 ತಜ್ಞ ವೈದ್ಯರು ಕೌನ್ಸಿಲಿಂಗ್‌ಗೆ ಹಾಜರಾಗಿದ್ದು, ಈ ಪೈಕಿ 255 ತಜ್ಞ ವೈದ್ಯರು ನೇಮಕಾತಿ ಆದೇಶ ಪಡೆದು, ದಿನಾಂಕ: 16-07-2018 ರಿಂದ 156 ತಜ್ಞ ವೈದ್ಯರು ಪ್ರಸುತ ಕಾರ್ಯನಿರ್ವಹಿಸುತ್ತಿದ್ದಾರೆ.

- ವೈದ್ಯರ ನೇಮಕಾತಿ ಸಮಲೋಚನೆ ನಂತರ ಹೆಚ್ಚಿನ ವೈದ್ಯರು ಕರ್ತವ್ಯಕ್ಕೆ ವರದಿ ಮಾಡಿಕೊಳ್ಳದೆ ಇರುವ ತಜ್ಞರು ಮತ್ತು ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳ ಹುದ್ದೆಗಳನ್ನು ಭರ್ತಿ ಮಾಡುವಂತೆ ಕರ್ನಾಟಕ ಲೋಕಸೇವಾ ಅಯೋಗಕ್ಕೆ ಪ್ರಸ್ತಾವನೆ ಸಲ್ಲಿಸಲು ಕ್ರಮವಹಿಸಲಾಗಿದೆ.

- ವೈದ್ಯರ ನೇಮಕಾತಿ ಸಮಾಲೋಚನೆ ನಂತರ ಹೆಚ್ಚಿನ ವೈದ್ಯರು ಕರ್ತವ್ಯಕ್ಕೆ ವರದಿ ಮಾಡಿಕೊಳ್ಳದೆ ಇರುವುದರಿಂದ ಕೆಪಿಎಸ್‌ಸಿ ಯಿಂದ ತಜ್ಞ ವೈದ್ಯರು ಮತ್ತು ಸಾ.ಕ.ವೈದ್ಯಾಧಿಕಾರಿಗಳ ಹೆಚ್ಚುವರಿ ಪಟ್ಟಿಯನ್ನು ಕಳುಹಿಸಿಕೊಡುವಂತೆ ಕರ್ನಾಟಕ ಲೋಕಸೇವಾ ಆಯೋಗಕ್ಕೆ ದಿ:01.12.2018 ರಂದು ಪತ್ರ ಬರೆಯಲಾಗಿದೆ.

- ಇಲಾಖೆಯಲ್ಲಿ ತಜ್ಞರು ಹಾಗೂ ವೈದ್ಯಾಧಿಕಾರಿಗಳ ಕೊರತೆ ಇರುವುದರಿಂದ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡಲು ಸಾಧ್ಯವಾಗಿರುವುದಿಲ್ಲ. ಖಾಲಿ ಇರುವ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಕಾಲಕಾಲಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ.

- ಖಾಲಿ ಇರುವ ತಜ್ಞ ವೈದ್ಯರನ್ನು ಎನ್.ಹೆಚ್.ಎಂ ಅಡಿಯಲ್ಲಿ ಬಿಡ್ ಮೂಲಕ ನೇಮಕಗೊಳಿಸಲು ಕ್ರಮಕೈಗೊಳ್ಳಲಾಗುತ್ತಿದೆ. ಜೊತೆಗೆ, ಗುತ್ತಿಗೆ ಆಧಾರದಲ್ಲಿ ಹಾಗೂ ಕರೆ ಆಧಾರದಲ್ಲಿ (on call basis) ಸಹ ನೇಮಕಾತಿ ಮಾಡಲು ಅವಕಾಶ ಕಲ್ಪಿಸಿದೆ.

- ಹಾಗೆಯೇ, ವಯೋನಿವೃತ್ತಿ ಹೊಂದಿದ ತಜ್ಞರು ಹಾಗೂ ವೈದ್ಯರನ್ನು 65 ವರ್ಷ ವಯಸ್ಸಿನವರೆಗೆ ಪ್ರತೀ ವರ್ಷ ನವೀಕರಿಸುವ ಷರತ್ತಿಗೊಳಪಟ್ಟು ಗುತ್ತಿಗೆ ಆಧಾರದಲ್ಲಿ ಮರು ನೇಮಕಾತಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದೆ.

- ವೈದ್ಯರ ಪದವಿಯನ್ನು ಸರ್ಕಾರಿ ಕೋಟಾದಲ್ಲಿ ಪೂರ್ಣಗೊಳಿಸಿದ ವೈದ್ಯರುಗಳನ್ನು 1 ವರ್ಷ ಕಡ್ಡಾಯ ಗ್ರಾಮೀಣ ಸೇವೆಯಡಿಯಲ್ಲಿ ವೈದ್ಯರುಗಳನ್ನು ಖಾಲಿ ಹುದ್ದೆಗೆ ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲಾಗುತ್ತಿದೆ.

- ರಾಷ್ಟ್ರೀಯ ಆರೋಗ್ಯ ಅಭಿಯಾನ ವೈದ್ಯರನ್ನು ಬಿಡ್ಡಿಂಗ್/ಗುತ್ತಿಗೆ ಎಂಬಿಬಿಎಸ್ ವೈದ್ಯರನ್ನು ಮತ್ತು ಆಯುಷ್ ವೈದ್ಯರನ್ನು ಗುತ್ತಿಗೆ ಆಧಾರದ ಮೇಲೆ ತಾತ್ಕಾಲಿಕವಾಗಿ ನೇಮಿಸಿಕೊಳ್ಳಲಾಗಿದೆ.

ಕರ್ನಾಟಕ ಸರ್ಕಾರ

ಸಂಖ್ಯೆ: ಆಕುಕ 93 SBV 2018

ಕರ್ನಾಟಕ ಸರ್ಕಾರದ ಸಚಿವಾಲಯ
ಸುವರ್ಣ ಸೌಧ,
ಬೆಳಗಾವಿ, ದಿನಾಂಕ: 12-12-2018

ಇವರಿಂದ:
ಸರ್ಕಾರದ ಪ್ರಧಾನ ಕಾರ್ಯದರ್ಶಿ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,
ಸುವರ್ಣ ಸೌಧ, ಬೆಳಗಾವಿ.

ಇವರಿಗೆ:
ಕಾರ್ಯದರ್ಶಿ,
ಕರ್ನಾಟಕ ವಿಧಾನ ಸಭೆ,
ಸುವರ್ಣ ಸೌಧ, ಬೆಳಗಾವಿ.

ಮಾನ್ಯರೆ,

ವಿಷಯ:- ಮಾನ್ಯ ಕರ್ನಾಟಕ ವಿಧಾನ ಸಭಾ ಸದಸ್ಯರಾದ ಶ್ರೀ ಬಾಲಚಂದ್ರ ಲಕ್ಷ್ಮಣ ಜಾರಕಿಹೊಳಿ ಇವರ ಚುಕ್ಕೆ ಗುರುತಿಲ್ಲ ಪ್ರಶ್ನೆ ಸಂಖ್ಯೆ: 914 ಕ್ಕೆ ಉತ್ತರಿಸುವ ಬಗ್ಗೆ.

*****

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ಕರ್ನಾಟಕ ವಿಧಾನ ಸಭಾ ಸದಸ್ಯರಾದ ಶ್ರೀ ಬಾಲಚಂದ್ರ ಲಕ್ಷ್ಮಣ ಜಾರಕಿಹೊಳಿ ಇವರ ಚುಕ್ಕೆ ಗುರುತಿಲ್ಲ ಪ್ರಶ್ನೆ ಸಂಖ್ಯೆ: 914 ಕ್ಕೆ ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ದಿನಾಂಕ: 13-12-2018 ರಂದು ಸದನದಲ್ಲಿ ಉತ್ತರಿಸಬೇಕಾಗಿದ್ದು, ಸದರಿ ಪ್ರಶ್ನೆಗೆ ಉತ್ತರದ 350 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಲು ನಿರ್ದೇಶಿತನಾಗಿದ್ದೇನೆ.

ತಮ್ಮ ನಂಬುಗೆಯ,

12/12/2018
(ಕೆ. ನಾರಾಯಣ)
ಸರ್ಕಾರದ ಉಪ ಕಾರ್ಯದರ್ಶಿ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

ಕರ್ನಾಟಕ ವಿಧಾನ ಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:	914
ಮಾನ್ಯ ಸದಸ್ಯರ ಹೆಸರು	ಶ್ರೀ ಬಾಲಚಂದ್ರ ಲಕ್ಷ್ಮಣರಾವ್ ಜಾರಕಿಹೊಳಿ (ಅರಭಾವಿ)
ಉತ್ತರಿಸಬೇಕಾದ ದಿನಾಂಕ	13.12.2018.
ಉತ್ತರಿಸಬೇಕಾದ ಸಚಿವರು	ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು

ಕ್ರ.ಸಂ	ಪ್ರಶ್ನೆ	ಉತ್ತರ
(ಅ)	ಬೆಳಗಾವಿ ಜಿಲ್ಲೆ, ಮೂಡಲಗಿ ತಾಲ್ಲೂಕು ಹೊಸದಾಗಿ ರಚನೆಗೊಂಡಿರುವುದರಿಂದ ತಾಲ್ಲೂಕು ಕೇಂದ್ರದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು 100 ಹಾಸಿಗೆಗಳ ಸಾರ್ವಜನಿಕ ತಾಲ್ಲೂಕು ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾವನೆ ಸರ್ಕಾರದ ಮುಂದಿದೆಯೇ:	ಹೌದು.
(ಆ)	ಹಾಗಿದ್ದಲ್ಲಿ, ಸರ್ಕಾರವು ಮೂಡಲಗಿ ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು 100 ಹಾಸಿಗೆಗಳ ಸಾರ್ವಜನಿಕ ತಾಲ್ಲೂಕು ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲು ಅನುದಾನವನ್ನೇನಾದರು ಮೀಸಲಿಟ್ಟಿದೆಯೇ (ಸಂಪೂರ್ಣ ಮಾಹಿತಿ ನೀಡುವುದು)	ಪರಿಶೀಲನಾ ಹಂತದಲ್ಲಿದೆ.
(ಇ)	ಹಾಗಿದ್ದಲ್ಲಿ, ಈ ಬಗ್ಗೆ ಸರ್ಕಾರ ಯಾವ ಕ್ರಮಕೈಗೊಂಡಿದೆ?(ಮಾಹಿತಿ ನೀಡುವುದು)	

ಸಂಖ್ಯೆ: ಆಕುಕ 93 ಎಸ್‌ಬಿವಿ 2018

(ಶಿವಾನಂದ ಎಸ್. ಪಾಟೀಲ್)
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು

ಕರ್ನಾಟಕ ಸರ್ಕಾರ

ಸಂಖ್ಯೆ: ಆಕುಕ 65 SMM 2018

ಕರ್ನಾಟಕ ಸರ್ಕಾರದ ಸಚಿವಾಲಯ
ಸುವರ್ಣ ಸೌಧ,
ಬೆಳಗಾವಿ, ದಿನಾಂಕ: 12-12-2018

162 U/S 13/12/18

ಇವರಿಂದ:
ಸರ್ಕಾರದ ಪ್ರಧಾನ ಕಾರ್ಯದರ್ಶಿ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,
ಸುವರ್ಣ ಸೌಧ, ಬೆಳಗಾವಿ.

ಇವರಿಗೆ:
ಕಾರ್ಯದರ್ಶಿ,
ಕರ್ನಾಟಕ ವಿಧಾನ ಸಭೆ,
ಸುವರ್ಣ ಸೌಧ, ಬೆಳಗಾವಿ.

ಮಾನ್ಯರೆ,

ವಿಷಯ:- ಮಾನ್ಯ ಕರ್ನಾಟಕ ವಿಧಾನ ಸಭಾ ಸದಸ್ಯರಾದ ಶ್ರೀ ಪರಣ್ಣ ಈಶ್ವರಪ್ಪ ಮುನವಳ್ಳಿ ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 1373 ಕ್ಕೆ ಉತ್ತರಿಸುವ ಬಗ್ಗೆ.

*****

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ಕರ್ನಾಟಕ ವಿಧಾನ ಸಭಾ ಸದಸ್ಯರಾದ ಶ್ರೀ ಪರಣ್ಣ ಈಶ್ವರಪ್ಪ ಮುನವಳ್ಳಿ ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 1373 ಕ್ಕೆ ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ದಿನಾಂಕ: 13-12-2018 ರಂದು ಸದನದಲ್ಲಿ ಉತ್ತರಿಸಬೇಕಾಗಿದ್ದು, ಸದರಿ ಪ್ರಶ್ನೆಗೆ ಉತ್ತರದ 350 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಲು ನಿರ್ದೇಶಿತನಾಗಿದ್ದೇನೆ.

ತಮ್ಮ ನಂಬುಗೆಯ,

12/12/2018
(ಕೆ. ನಾರಾಯಣ)
ಸರ್ಕಾರದ ಉಪ ಕಾರ್ಯದರ್ಶಿ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

ಕರ್ನಾಟಕ ವಿಧಾನ ಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	1373
ಮಾನ್ಯ ಸದಸ್ಯರ ಹೆಸರು	ಶ್ರೀ ಪರಣ್ಣ ಈಶ್ವರಪ್ಪ ಮುನವಳ್ಳಿ (ಗಂಗಾವತಿ)
ಉತ್ತರಿಸುವ ಸಚಿವರು	ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು
ಉತ್ತರಿಸ ಬೇಕಾದ ದಿನಾಂಕ	13.12.2018.

ಕ್ರ.ಸಂ	ಪ್ರಶ್ನೆ	ಉತ್ತರ
(ಅ)	ಗಂಗಾವತಿ ವಿಧಾನ ಸಭಾ ಕ್ಷೇತ್ರದ ವೆಂಕಟಗಿರಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು 30 ಹಾಸಿಗೆಯ ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಉನ್ನತೀಕರಿಸಲು ಮನವಿ ಸಲ್ಲಿಸಿದ್ದು, ಯಾವ ಹಂತದಲ್ಲಿದೆ? (ವಿವರ ಒದಗಿಸುವುದು).	ನಿರ್ದೇಶಕರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು, ಬೆಂಗಳೂರು ಇವರ ಹಂತದಲ್ಲಿ ಪ್ರಸ್ತಾವನೆಯು ಪರಿಶೀಲನೆಯಲ್ಲಿದೆ.

ಪತ್ರ ಸಂಖ್ಯೆ: ಆಕುಕ 65 ಎಸ್‌ಎಂಎಂ 2018

(ಶಿವಾನಂದ ಎಸ್. ಪಾಟೀಲ್)
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು

ಕರ್ನಾಟಕ ಸರ್ಕಾರ

ಸಂಖ್ಯೆ: ಆಕುಕ 68 S7Φ/18

ಕರ್ನಾಟಕ ಸರ್ಕಾರದ ಸಚಿವಾಲಯ
ಸುವರ್ಣ ಸೌಧ,
ಬೆಳಗಾವಿ, ದಿನಾಂಕ: 13-12-2018

189 US 13/12/18

ಇವರಿಂದ:
ಸರ್ಕಾರದ ಪ್ರಧಾನ ಕಾರ್ಯದರ್ಶಿ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,
ಸುವರ್ಣ ಸೌಧ, ಬೆಳಗಾವಿ.

ಇವರಿಗೆ:
ಕಾರ್ಯದರ್ಶಿ,
ಕರ್ನಾಟಕ ವಿಧಾನ ಸಭೆ,
ಸುವರ್ಣ ಸೌಧ, ಬೆಳಗಾವಿ.

ಮಾನ್ಯರೆ,

ವಿಷಯ:- ಮಾನ್ಯ ಕರ್ನಾಟಕ ವಿಧಾನ ಸಭಾ ಸದಸ್ಯರಾದ ಶ್ರೀ S.T. ಸೋಮಶೇಖರ್ ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 438 ಕ್ಕೆ ಉತ್ತರಿಸುವ ಬಗ್ಗೆ.

*****

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ಕರ್ನಾಟಕ ವಿಧಾನ ಸಭಾ ಸದಸ್ಯರಾದ ಶ್ರೀ S.T. ಸೋಮಶೇಖರ್ ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 438 ಕ್ಕೆ ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ದಿನಾಂಕ: 13-12-2018 ರಂದು ಸದನದಲ್ಲಿ ಉತ್ತರಿಸಬೇಕಾಗಿದ್ದು, ಸದರಿ ಪ್ರಶ್ನೆಗೆ ಉತ್ತರದ 350 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಲು ನಿರ್ದೇಶಿತನಾಗಿದ್ದೇನೆ.

ತಮ್ಮ ನಂಬುಗೆಯ,

13/12/2018
(ಕೆ. ನಾರಾಯಣ)
ಸರ್ಕಾರದ ಉಪ ಕಾರ್ಯದರ್ಶಿ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

ಕರ್ನಾಟಕ ವಿಧಾನ ಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:	438
ಮಾನ್ಯ ಸದಸ್ಯರ ಹೆಸರು	ಶ್ರೀ ಎಸ್.ಟಿ.ಸೋಮಶೇಖರ್
ಉತ್ತರಿಸಬೇಕಾದ ದಿನಾಂಕ	13.12.2018.
ಉತ್ತರಿಸಬೇಕಾದ ಸಚಿವರು	ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು

ಕ್ರ.ಸಂ	ಪ್ರಶ್ನೆ	ಉತ್ತರ
(ಅ)	ಯಶವಂತಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಆರೋಗ್ಯ ಕೇಂದ್ರಗಳೆಷ್ಟು; (ಸಂಪೂರ್ಣ ವಿವರ ನೀಡುವುದು)	ಯಶವಂತಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 11 ಪ್ರಾಥಮಿಕ, 3 ಸಮುದಾಯ ಆರೋಗ್ಯ ಕೇಂದ್ರಗಳು ಇರುತ್ತವೆ. ಸಂಪೂರ್ಣ ವಿವರವನ್ನು ಪ್ರತ್ಯೇಕವಾಗಿ ಅನುಬಂಧ-1ರಲ್ಲಿ ನೀಡಲಾಗಿದೆ.
(ಆ)	ಕಾರ್ಯನಿರ್ವಹಿಸುತ್ತಿರುವ ಆರೋಗ್ಯ ಕೇಂದ್ರಗಳನ್ನು ಯಾವ ವರ್ಷದಲ್ಲಿ ನಿರ್ಮಿಸಲಾಗಿದೆ;	1. ಸ.ಆ.ಕೇಂದ್ರ, ಕಗ್ಗಲೀಪುರ –2014. 2. ಸ.ಆ.ಕೇಂದ್ರ, ಚಂದ್ರಪ್ಪ ಸರ್ಕಲ್–2012. 3. ಸ.ಆ.ಕೇಂದ್ರ, ಕೆಂಗೇರಿ – 2015. 1. ಬೋಳಾರೆ ಪ್ರಾ.ಆ.ಕೇಂದ್ರ–2008. 2. ಪ್ರಾ.ಆ.ಕೇಂದ್ರ, ಕೆ. ಗೊಲ್ಲಹಳ್ಳಿ–1998. 3. ಪ್ರಾ.ಆ.ಕೇಂದ್ರ, ಕುಂಬಳಗೋಡು– 2018. 4. ಪ್ರಾ.ಆ.ಕೇಂದ್ರ, ತಾವರೆಕೆರೆ–1972. 5. ಪ್ರಾ.ಆ.ಕೇಂದ್ರ, ಸೂಲಿಕೆರೆ– 2006. 6. ಪ್ರಾ.ಆ.ಕೇಂದ್ರ, ಕೆಂಗೇರಿ ಉಪನಗರ–1993. 7. ಪ್ರಾ.ಆ.ಕೇಂದ್ರ ತಿಪ್ಪೇನಹಳ್ಳಿ – 8. ಪ್ರಾ.ಆ.ಕೇಂದ್ರ ಹೆರೋಹಳ್ಳಿ. 9. ಪ್ರಾ.ಆ.ಕೇಂದ್ರ ಉಳ್ಳಾಲು 10. ಪ್ರಾ.ಆ.ಕೇಂದ್ರ ಭೀಕ್ಷುಕರ ನಿರಾಶ್ರೀತರ ಕೇಂದ್ರ. 11. ಪ್ರಾ.ಆ.ಕೇಂದ್ರ ಕನ್ನಳ್ಳಿ. 5 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಾಪನೆಯಾದ ವರ್ಷ ಲಭ್ಯವಿರುವುದಿಲ್ಲ.
(ಇ)	ಕಟ್ಟಡ ನಿರ್ಮಾಣಕ್ಕಾಗಿ ಕಳೆದ 3 ವರ್ಷಗಳಲ್ಲಿ ಬಿಡುಗಡೆಯಾದ ಅನುದಾವನವೆಷ್ಟು?	2016-17ನೇ ಸಾಲಿನಲ್ಲಿ ನಬಾರ್ಡ್-19 ಯೋಜನೆಯಲ್ಲಿ ಬೆಂಗಳೂರು ನಗರ ಜಿಲ್ಲೆ ದಕ್ಷಿಣ ತಾಲ್ಲೂಕಿನ ವ್ಯಾಪ್ತಿಯಲ್ಲಿ ಕುಂಬಳಗೋಡು ನೂತನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ರೂ.145.83 ವೆಚ್ಚದಲ್ಲಿ ಮುಖ್ಯ ಅಭಿಯಂತರರು, ಆರೋಗ್ಯ ಇಲಾಖೆ ಇಂಜಿನಿಯರಿಂಗ್ ವಿಭಾಗದ ವತಿಯಿಂದ ನಿರ್ಮಿಸಿ ಇಲಾಖೆಗೆ ಹಸ್ತಾಂತರಿಸಲಾಗಿದೆ. ಹಾಗೂ ಸಾರ್ವಜನಿಕ ಉಪಯೋಗಕ್ಕಾಗಿ ತೆರವುಗೊಳಿಸಲಾಗಿದೆ.

ಸಂಖ್ಯೆ: ಆಕುಕ 68 ಎಸ್‌ಎಂಎಂ 2018

(ಶಿವಾನಂದ ಎಸ್. ಪಾಟೀಲ್)
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 438 ಕ್ಕೆ ಅನುಬಂಧ

ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ವ್ಯಾಪ್ತಿಯಲ್ಲಿ ಬರುವ ಯಶವಂತಪುರ ಕ್ಷೇತ್ರದ ಪ್ರಾಥಮಿಕ/ಸಮುದಾಯ ಆರೋಗ್ಯ ಕೇಂದ್ರಗಳ ವಿವರ.

ಕ್ರ.ಸಂ	ಕ್ಷೇತ್ರದ ಸಂಖ್ಯೆ	ವಿಧಾನಸಭಾ ಕ್ಷೇತ್ರದ ಹೆಸರು	ತಾಲ್ಲೂಕು	ಆರೋಗ್ಯ ಸಂಸ್ಥೆಗಳ ಹೆಸರು	ಷರಾ
01				ಪ್ರಾಥಮಿಕ ಆರೋಗ್ಯ ಕೇಂದ್ರ ತಿಪ್ಪೇನಹಳ್ಳಿ	
02				ಪ್ರಾಥಮಿಕ ಆರೋಗ್ಯ ಕೇಂದ್ರ ಹೇರೋಹಳ್ಳಿ	
03			ಬೆಂಗಳೂರು ಉತ್ತರ ತಾಲ್ಲೂಕು	ಪ್ರಾಥಮಿಕ ಆರೋಗ್ಯ ಕೇಂದ್ರ ಉಲ್ಲಾಳು	
04				ಪ್ರಾಥಮಿಕ ಆರೋಗ್ಯ ಕೇಂದ್ರ ನಿರಾಶ್ರಿತರ ಪರಿಹಾರ ಕೇಂದ್ರ	
05				ಪ್ರಾಥಮಿಕ ಆರೋಗ್ಯ ಕೇಂದ್ರ ಕನ್ನಳ್ಳಿ (ಗ್ರಾ)	
06				ಸಮುದಾಯ ಆರೋಗ್ಯ ಕೇಂದ್ರ ಕಗ್ಗಲೀಪುರ(CHC)(ಗ್ರಾ)	
07	153	ಯಶವಂತಪುರ		ಸಮುದಾಯ ಆರೋಗ್ಯ ಕೇಂದ್ರ ಕೆಂಗೇರಿ (CHC)	
08				ಸಮುದಾಯ ಆರೋಗ್ಯ ಕೇಂದ್ರ ಚಂದ್ರಪ್ಪ ವೃತ್ತ (CHC)	
09			ಬೆಂಗಳೂರು ದಕ್ಷಿಣ ತಾಲ್ಲೂಕು	ಪ್ರಾಥಮಿಕ ಆರೋಗ್ಯ ಕೇಂದ್ರ ಕೆಂಗೇರಿ ಉಪನಗರ	
10				ಪ್ರಾಥಮಿಕ ಆರೋಗ್ಯ ಕೇಂದ್ರ ತಾವರೆಕೆರೆ (ಗ್ರಾ)	
11				ಪ್ರಾಥಮಿಕ ಆರೋಗ್ಯ ಕೇಂದ್ರ ಸೂಲಿಕೆರೆ (ಗ್ರಾ)	
12				ಪ್ರಾಥಮಿಕ ಆರೋಗ್ಯ ಕೇಂದ್ರ ಕುಂಬಳಗೋಡು (ಗ್ರಾ)	
13				ಪ್ರಾಥಮಿಕ ಆರೋಗ್ಯ ಕೇಂದ್ರ ಕೆ. ಗೊಲ್ಲಹಳ್ಳಿ (ಗ್ರಾ)	
14				ಪ್ರಾಥಮಿಕ ಆರೋಗ್ಯ ಕೇಂದ್ರ ಬೋಳಾರೆ (ಗ್ರಾ)	

ಕರ್ನಾಟಕ ಸರ್ಕಾರ

ಸಂಖ್ಯೆ: ಆಕುಕ 45 SSP/18

ಕರ್ನಾಟಕ ಸರ್ಕಾರದ ಸಚಿವಾಲಯ
ಸುವರ್ಣ ಸೌಧ,
ಬೆಳಗಾವಿ, ದಿನಾಂಕ: 12-12-2018

31 O/S 13/12/18

ಇವರಿಂದ:
ಸರ್ಕಾರದ ಪ್ರಧಾನ ಕಾರ್ಯದರ್ಶಿ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,
ಸುವರ್ಣ ಸೌಧ, ಬೆಳಗಾವಿ.

ಇವರಿಗೆ:
ಕಾರ್ಯದರ್ಶಿ,
ಕರ್ನಾಟಕ ವಿಧಾನ ಸಭೆ,
ಸುವರ್ಣ ಸೌಧ, ಬೆಳಗಾವಿ.

ಮಾನ್ಯರೆ,

ವಿಷಯ:- ಮಾನ್ಯ ಕರ್ನಾಟಕ ವಿಧಾನ ಸಭಾ ಸದಸ್ಯರಾದ ಶ್ರೀ ಬಿ. ಶ್ರೀರಾಮುಲು ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: ೩೨೯ ಕ್ಕೆ ಉತ್ತರಿಸುವ ಬಗ್ಗೆ.

*****

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ಕರ್ನಾಟಕ ವಿಧಾನ ಸಭಾ ಸದಸ್ಯರಾದ ಶ್ರೀ ಬಿ. ಶ್ರೀರಾಮುಲು ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: ೩೨೯ ಕ್ಕೆ ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ದಿನಾಂಕ: 13-12-2018 ರಂದು ಸದನದಲ್ಲಿ ಉತ್ತರಿಸಬೇಕಾಗಿದ್ದು, ಸದರಿ ಪ್ರಶ್ನೆಗೆ ಉತ್ತರದ 350 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಲು ನಿರ್ದೇಶಿತನಾಗಿದ್ದೇನೆ.

ತಮ್ಮ ನಂಬುಗೆಯ,

12/12/2018
(ಕೆ. ನಾರಾಯಣ)
ಸರ್ಕಾರದ ಉಪ ಕಾರ್ಯದರ್ಶಿ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

ಕರ್ನಾಟಕ ವಿಧಾನ ಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:	929
ಮಾನ್ಯ ಸದಸ್ಯರ ಹೆಸರು	ಶ್ರೀ ಬಿ. ಶ್ರೀರಾಮುಲು (ಮೊಳಕಾಲ್ಮೂರು)
ಉತ್ತರಿಸಬೇಕಾದ ದಿನಾಂಕ	13-12-2018
ಉತ್ತರಿಸುವ ಸಚಿವರು	ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು

ಕ್ರ.ಸಂ.	ಪ್ರಶ್ನೆ	ಉತ್ತರ
ಅ	ಮೊಳಕಾಲ್ಮೂರು ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆ ಮೊಳಕಾಲ್ಮೂರು ಹಾಗೂ ಬಿ.ಜಿ.ಕೆರೆ ಮತ್ತು ಹಿರೇಕೆರೆಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕಾಗಿ ವೈದ್ಯಕೀಯ ಸಲಕರಣೆ (Complete blood cell counter) ಮಂಜೂರು ಮಾಡುವ ಪ್ರಸ್ತಾವನೆ ಸರ್ಕಾರದ ಗಮನಕ್ಕೆ ಬಿಂದಿದೆಯೇ;	ಬಂದಿದೆ. ಮೊಳಕಾಲ್ಮೂರು ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆ ಮೊಳಕಾಲ್ಮೂರು ಇಲ್ಲಿಗೆ Fully automated hematology cell counter ಉಪಕರಣವನ್ನು ಈಗಾಗಲೇ ಮಂಜೂರು ಮಾಡಿದ್ದು, ಟೆಂಡರ್ ಪ್ರಕ್ರಿಯೆ ಕರ್ನಾಟಕ ಸ್ಟೇಟ್ಸ್ ಡ್ರಗ್ಸ್ ಲಾಜಿಸ್ಟಿಕ್ಸ್ ಮತ್ತು ವೇರ್ ಹೌಸಿಂಗ್ ಸೊಸೈಟಿ (KSDLWS) ಯಿಂದ ಪ್ರಗತಿಯಲ್ಲಿದೆ. ಬಿ.ಜಿ. ಕೆರೆ ಮತ್ತು ಹೀರೇಕೆರಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಈ ಉಪಕರಣಗಳಿಗೆ ಮಂಜೂರಾತಿ ಇರುವುದಿಲ್ಲ.
ಆ	ಹಾಗಿದ್ದಲ್ಲಿ, ಸದರಿ ಆಸ್ಪತ್ರೆಗಳಲ್ಲಿ ಈ ಮೇಲಿನ ವೈದ್ಯಕೀಯ ಸಲಕರಣೆಗಳನ್ನು ಮಂಜೂರು ಮಾಡಲು ಇದುವರೆಗೆ ಯಾವ ಕ್ರಮಕೈಗೊಳ್ಳಲಾಗಿದೆ (ವಿವರ ನೀಡುವುದು)?	

ಸಂಖ್ಯೆ: ಆಕುಕ 45 ಎಸ್‌ಟಿಕ್ಯೂ 2018

(ಶಿವಾನಂದ ಎಸ್ ಪಾಟೀಲ್)
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು

ಕರ್ನಾಟಕ ಸರ್ಕಾರ

ಸಂಖ್ಯೆ: ಆಕುಕ 54 STQ 18

ಕರ್ನಾಟಕ ಸರ್ಕಾರದ ಸಚಿವಾಲಯ
ಸುವರ್ಣ ಸೌಧ,
ಬೆಳಗಾವಿ, ದಿನಾಂಕ: 12-12-2018

221
U/S
13/12/18

ಇವರಿಂದ:
ಸರ್ಕಾರದ ಪ್ರಧಾನ ಕಾರ್ಯದರ್ಶಿ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,
ಸುವರ್ಣ ಸೌಧ, ಬೆಳಗಾವಿ.

ಇವರಿಗೆ:
ಕಾರ್ಯದರ್ಶಿ,
ಕರ್ನಾಟಕ ವಿಧಾನ ಸಭೆ,
ಸುವರ್ಣ ಸೌಧ, ಬೆಳಗಾವಿ.

ಮಾನ್ಯರೆ,

ವಿಷಯ:- ಮಾನ್ಯ ಕರ್ನಾಟಕ ವಿಧಾನ ಸಭಾ ಸದಸ್ಯರಾದ ಶ್ರೀ V. ಸುನೀಲ್ ಕುಮಾರ್ ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 236 ಕ್ಕೆ ಉತ್ತರಿಸುವ ಬಗ್ಗೆ.

*****

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ಕರ್ನಾಟಕ ವಿಧಾನ ಸಭಾ ಸದಸ್ಯರಾದ ಶ್ರೀ V. ಸುನೀಲ್ ಕುಮಾರ್ ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 236 ಕ್ಕೆ ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ದಿನಾಂಕ: 13-12-2018 ರಂದು ಸದನದಲ್ಲಿ ಉತ್ತರಿಸಬೇಕಾಗಿದ್ದು, ಸದರಿ ಪ್ರಶ್ನೆಗೆ ಉತ್ತರದ 350 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಲು ನಿರ್ದೇಶಿತನಾಗಿದ್ದೇನೆ.

ತಮ್ಮ ನಂಬುಗೆಯ,

12/12/2018
(ಕೆ. ನಾರಾಯಣ)
ಸರ್ಕಾರದ ಉಪ ಕಾರ್ಯದರ್ಶಿ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

ಕರ್ನಾಟಕ ವಿಧಾನಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	236
ಮಾನ್ಯ ಸದಸ್ಯರ ಹೆಸರು	ಶ್ರೀ ವಿ. ಸುನೀಲ್ ಕುಮಾರ್ (ಕಾರ್ಕಳ)
ಉತ್ತರಿಸಬೇಕಾದ ದಿನಾಂಕ	13-12-2018
ಉತ್ತರಿಸಬೇಕಾದ ಸಚಿವರು	ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು

<table>
<tr><th>ಕ್ರ ಸಂ</th><th>ಪ್ರಶ್ನೆ</th><th>ಉತ್ತರ</th></tr>
<tr><td>ಅ)</td><td>ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗಳಲ್ಲಿ ವಿವಿಧ ವಿಭಾಗಗಳಿಗೆ ಯೋಜನೇತರ ವೆಚ್ಚಗಳಿಗಾಗಿ ನೀಡುತ್ತಿದ್ದ ಅನುದಾನ ಸೂಕ್ತ ಸಮಯದಲ್ಲಿ ಒದಗಿಸದಿರುವುದರಿಂದ ಆಸ್ಪತ್ರೆಗಳಲ್ಲಿ ಬಡರೋಗಿಗಳಿಗೆ ಸರಿಯಾದ ಸೇವೆ ನೀಡಲಾಗಿದೆ ಸಮಸ್ಯೆಗಳು ಉಂಟಾಗಿದ್ದರೂ ಸರ್ಕಾರ ಗಂಭೀರವಾಗಿ ಪರಿಗಣಿಸದೆ ಇರಲು ಕಾರಣಗಳೇನು;</td><td>ರಾಜ್ಯವಲಯದ ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳಿಗೆ 2018-19ನೇ ಸಾಲಿನಲ್ಲಿ ಲೆಕ್ಕಶೀರ್ಷಿಕೆ 2210-110-01-1-22ರ ಅಡಿಯಲ್ಲಿ ಸರ್ಕಾರವು ವೇತನ ಮತ್ತು ವೇತನೇತರ ವೆಚ್ಚಕ್ಕಾಗಿ ತ್ರೈಮಾಸಿಕವಾರು ಬಿಡುಗಡೆ ಮಾಡಿರುವ ಅನುದಾನವನ್ನು ಆಯಾ ತ್ರೈಮಾಸಿಕದಲ್ಲಿಯೇ ಲಭ್ಯವಿರುವ ಅನುದಾನದನ್ವಯ ಯಾವುದೇ ವಿಳಂಬವಿಲ್ಲದೇ ಬಿಡುಗಡೆ ಮಾಡಲಾಗಿರುತ್ತದೆ.
<table>
<tr><th>ಕ್ರ ಸಂ</th><th>ಪ್ರಥಮ ತ್ರೈಮಾಸಿಕ</th><th>ದ್ವಿತಿಯ ತ್ರೈಮಾಸಿಕ</th><th>ತೃತ್ತಿಯ ತ್ರೈಮಾಸಿಕ</th><th>ಒಟ್ಟು ಲಕ್ಷಗಳಲ್ಲಿ</th></tr>
<tr><td>1</td><td>19456.0</td><td>18816.0</td><td>17498.75</td><td>55770.75</td></tr>
</table>

ಸರ್ಕಾರದ ಆದೇಶ ಸಂಖ್ಯೆ: ಆಕುಕ 49 ಸಿಜಿಎಂ 2018, ದಿನಾಂಕ: 25/10/2018 ರಲ್ಲಿ ಲೆಕ್ಕ ಶೀರ್ಷಿಕೆ 2210-110-01-1-22 ರಲ್ಲಿ ಮೂರು ತ್ರೈಮಾಸಿಕ ಕಂತಿನಲ್ಲಿ ಬಿಡುಗಡೆಯಾಗಿರುವ ಒಟ್ಟು ಅನುದಾನ ರೂ.19456.00 ಲಕ್ಷಗಳಲ್ಲಿ ಉಪ ಲೆಕ್ಕ ಶೀರ್ಷಿಕೆ 059,180.200 ಮತ್ತು 230 ರಲ್ಲಿ ಒಟ್ಟು ರೂ.1772.25 ಲಕ್ಷಗಳು ಖಜಾನೆ ಮೇಲ್ವಿಚಾರಣೆ ತಂತ್ರಾಶ ಕೋಶದಿಂದ ಬಿಡುಗಡೆಗೊಂಡಿರುವುದಿಲ್ಲ.
ಈಗಾಗಲೇ ಬಿಡುಗಡೆಗೊಂಡಿರುವ ಮೊದಲ ಮತ್ತು ಎರಡನೇ ತ್ರೈಮಾಸಿಕ ಅನುದಾನದಲ್ಲಿ ಈ ನಾಲ್ಕು ಲೆಕ್ಕ ಶೀರ್ಷಿಕೆಗಳಲ್ಲಿ ಶೇ.75 ರಷ್ಟು ವೆಚ್ಚವಾಗದ ಕಾರಣ ಖಜಾನೆ ಮೇಲ್ವಿಚಾರಣೆ ತಂತ್ರಾಶ ಕೋಶದಿಂದ ತಡೆಹಿಡಿಯಲಾಗಿರುತ್ತದೆ.
ಸದರಿ ತಡೆಹಿಡಿಯಲಾಗಿರುವ ಅನುದಾನವನ್ನು ಬಿಡುಗಡೆಗೆ ಕ್ರಮವಹಿಸಲಾಗುವುದು.
</td></tr>
<tr><td>ಆ)</td><td>ರಾಜ್ಯದಲ್ಲಿ ಎಷ್ಟು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗಳಿಗೆ ಯೋಜನೇತರ ವೆಚ್ಚಗಳಿಗಾಗಿ ನೀಡುತ್ತಿದ್ದ ಅನುದಾನದ ಕೊರತೆಯಿಂದ ಆಡಳಿತಾತ್ಮಕ ಸಮಸ್ಯೆ ಉಂಟಾಗಿರುವ ಬಗ್ಗೆ ವರದಿಯಾಗಿದೆ (ತಾಲ್ಲೂಕುವಾರು ಸಂಪೂರ್ಣ ವಿವರಗಳನ್ನು ಒದಗಿಸುವುದು);</td><td>ಆಯಾ ತ್ರೈಮಾಸಿಕವಾರು ಲಭ್ಯವಿರುವ ಅನುದಾನವನ್ನು ಯಾವುದೇ ವಿಳಂಬಕ್ಕೆ ಆಸ್ಪದ ಇಲ್ಲದಂತೆ ಆಸ್ಪತ್ರೆಗಳಿಗೆ ಬಿಡುಗಡೆ ಮಾಡಲಾಗುತ್ತಿದೆ.</td></tr>
</table>

....2

ಕರ್ನಾಟಕ ಸರ್ಕಾರ

ಸಂಖ್ಯೆ: ಆಕುಕ 83 SBV/18

ಕರ್ನಾಟಕ ಸರ್ಕಾರದ ಸಚಿವಾಲಯ
ಸುವರ್ಣ ಸೌಧ,
ಬೆಳಗಾವಿ, ದಿನಾಂಕ: 12-12-2018

ಇವರಿಂದ:
ಸರ್ಕಾರದ ಪ್ರಧಾನ ಕಾರ್ಯದರ್ಶಿ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,
ಸುವರ್ಣ ಸೌಧ, ಬೆಳಗಾವಿ.

ಇವರಿಗೆ:
ಕಾರ್ಯದರ್ಶಿ,
ಕರ್ನಾಟಕ ವಿಧಾನ ಸಭೆ,
ಸುವರ್ಣ ಸೌಧ, ಬೆಳಗಾವಿ.

ಮಾನ್ಯರೆ,

ವಿಷಯ:- ಮಾನ್ಯ ಕರ್ನಾಟಕ ವಿಧಾನ ಸಭಾ ಸದಸ್ಯರಾದ ಶ್ರೀ ದಿನಕರ್ ಕೇಶವ ಶೆಟ್ಟಿ ಇವರ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ: 184 ಕ್ಕೆ ಉತ್ತರಿಸುವ ಬಗ್ಗೆ.

*****

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ಕರ್ನಾಟಕ ವಿಧಾನ ಸಭಾ ಸದಸ್ಯರಾದ ಶ್ರೀ ದಿನಕರ್ ಕೇಶವ ಶೆಟ್ಟಿ ಇವರ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ: 184 ಕ್ಕೆ ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ದಿನಾಂಕ: 13-12-2018 ರಂದು ಸದನದಲ್ಲಿ ಉತ್ತರಿಸಬೇಕಾಗಿದ್ದು, ಸದರಿ ಪ್ರಶ್ನೆಗೆ ಉತ್ತರದ 350 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಲು ನಿರ್ದೇಶಿತನಾಗಿದ್ದೇನೆ.

ತಮ್ಮ ನಂಬುಗೆಯ,

(ಕೆ. ನಾರಾಯಣ) 12/12/2018
ಸರ್ಕಾರದ ಉಪ ಕಾರ್ಯದರ್ಶಿ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

ಕರ್ನಾಟಕ ವಿಧಾನಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:	184
ಮಾನ್ಯ ಸದಸ್ಯರ ಹೆಸರು	ಶ್ರೀ ದಿನಕರ್ ಕೇಶವ್ ಶೆಟ್ಟಿ (ಕುಮಟ)
ಉತ್ತರಿಸಬೇಕಾದ ದಿನಾಂಕ	13-12-2018
ಉತ್ತರಿಸಬೇಕಾದ ಸಚಿವರು	ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು

ಕ್ರ ಸಂ.	ಪ್ರಶ್ನೆಗಳು	ಉತ್ತರಗಳು
ಅ)	ಕುಮಟಾ ತಾಲ್ಲೂಕು, ಗೋಕರ್ಣ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾವನೆ ಸರ್ಕಾರದ ಮುಂದಿದೆಯೇ;	ಇಲ್ಲ
ಆ)	ಗೋಕರ್ಣ ಪ್ರಸಿದ್ದ ಪ್ರವಾಸಿ ಕೇಂದ್ರ ಹಾಗೂ ಯಾತ್ರಾ ಸ್ಥಳವಾಗಿದ್ದು, ಪ್ರತಿನಿತ್ಯ ಸಾವಿರಾರು ಯಾತ್ರಿಕರು ಬರುತ್ತಿದ್ದು, ಅಪಘಾತ ಅನಾರೋಗ್ಯ ಸಂದರ್ಭದಲ್ಲಿ ಉಪಚರಿಸಲು ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಬೇಕಾಗಿರುವುದರಿಂದ, ಸರ್ಕಾರ ಯಾವ ಕ್ರಮಕೈಗೊಳ್ಳಲಿದೆ; (ಸಂಪೂರ್ಣ ವಿವರ ನೀಡುವುದು)	ಉದ್ಭವಿಸುವುದಿಲ್ಲ.
ಇ)	ಉತ್ತರ ಕನ್ನಡ ಜಿಲ್ಲೆ, ಹೊನ್ನಾವರ ತಾಲ್ಲೂಕು ಆಸ್ಪತ್ರೆಗಳಲ್ಲಿ ರೋಗಿಗಳನ್ನು ಸಾಗಿಸಲು ಆಂಬುಲೆನ್ಸ್ ವ್ಯವಸ್ಥೆ ಇಲ್ಲದೇ ಇರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಬಂದಿದ್ದಲ್ಲಿ ಸರ್ಕಾರ ಯಾವ ಕ್ರಮಕೈಗೊಂಡಿದೆ;(ವಿವರ ನೀಡುವುದು)	ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕು ಆಸ್ಪತ್ರೆಯ ಆಂಬುಲೆನ್ಸ್ ದಿನಾಂಕ.31-08-2017 ರಂದು ಅಪಘಾತದಲ್ಲಿ ಪೂರ್ಣ ಜಖಂಗೊಂಡಿರುತ್ತದೆ. ಸದರಿ ಆಸ್ಪತ್ರೆಯಲ್ಲಿ ಇರುವ ನಗು-ಮಗು ಆಂಬುಲೆನ್ಸ್‌ನ್ನು ತುರ್ತು ಸೇವೆಗೆ ಬಳಸಲಾಗುತ್ತಿದೆ. ಹೊನ್ನಾವರ ತಾಲ್ಲೂಕಿನಲ್ಲಿ ಎರಡು ಆರೋಗ್ಯ ಕವಚದ 108 ಆಂಬುಲೆನ್ಸ್‌ಗಳ ಸೇವೆ ಲಭ್ಯವಿದ್ದು, ವ್ಯತ್ಯಯವಾಗದಂತೆ ನೋಡಿಕೊಳ್ಳಲಾಗುತ್ತಿದೆ.
ಈ)	ಹೊನ್ನಾವರ ತಾಲ್ಲೂಕಿಗೆ ಹೊಸದಾಗಿ ಆಂಬುಲೆನ್ಸ್ ನೀಡುವ ಪ್ರಸ್ತಾವನೆ ಸರ್ಕಾರದ ಮುಂದಿದೆಯೇ; ಹಾಗಿದ್ದಲ್ಲಿ ಆಂಬುಲೆನ್ಸ್ ನೀಡುವ ಪ್ರಕ್ರಿಯೆ ಯಾವ ಹಂತದಲ್ಲಿದೆ? (ವಿವರ ನೀಡುವುದು)	ಹೊಸದಾಗಿ ಆಂಬುಲೆನ್ಸ್ ನೀಡುವ ಪ್ರಸ್ತಾವನೆ ಪರಿಶೀಲನೆಯಲ್ಲಿದೆ. ಶೀಘ್ರವಾಗಿ ಆಂಬುಲೆನ್ಸ್‌ನ್ನು ಒದಗಿಸಲಾಗುವುದು.

ಆಕುಕ 83 ಎಸ್‌ಬಿವಿ 2018

(ಶಿವಾನಂದ ಎಸ್ ಪಾಟೀಲ್)
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು

ಕರ್ನಾಟಕ ಸರ್ಕಾರ

ಸಂಖ್ಯೆ:ಜಸಂಇ 200 ಸಿಎಂ 2018

ಕರ್ನಾಟಕ ಸರ್ಕಾರದ ಸಚಿವಾಲಯ,
ವಿಕಾಸ ಸೌಧ,
ಬೆಂಗಳೂರು, ದಿನಾಂಕ:13/12/2018

ಇಂದ:

ಸರ್ಕಾರದ ಕಾರ್ಯದರ್ಶಿಗಳು,
ಜಲಸಂಪನ್ಮೂಲ ಇಲಾಖೆ,
ಬೆಂಗಳೂರು.

ಇವರಿಗೆ:

ಕಾರ್ಯದರ್ಶಿಗಳು,
ಕರ್ನಾಟಕ ವಿಧಾನಸಭೆ
ಸುವರ್ಣಸೌಧ, ಬೆಳಗಾವಿ.

ಮಾನ್ಯರೆ,

ವಿಷಯ:- ಕರ್ನಾಟಕ ವಿಧಾನ ಸಭೆಯ ಸದಸ್ಯರಾದ ಶ್ರೀ ಆನಂದ್ ಸಿದ್ದು ನ್ಯಾಮಗೌಡ (ಜಮಖಂಡಿ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:1398ಕ್ಕೆ ಉತ್ತರ ನೀಡುವ ಬಗ್ಗೆ.

***

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಕರ್ನಾಟಕ ವಿಧಾನ ಸಭೆಯ ಸದಸ್ಯರಾದ ಶ್ರೀ ಆನಂದ್ ಸಿದ್ದು ನ್ಯಾಮಗೌಡ (ಜಮಖಂಡಿ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:1398ಕ್ಕೆ ಮಾನ್ಯ ಜಲಸಂಪನ್ಮೂಲ ಸಚಿವರು ದಿನಾಂಕ:13/12/2018ರಂದು ಉತ್ತರಿಸಬೇಕಾಗಿದ್ದು, ಸದರಿ ಪ್ರಶ್ನೆಗೆ ಉತ್ತರಗಳ 350 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಿಕೊಡಲಾಗಿದೆ.

ತಮ್ಮ ವಿಶ್ವಾಸಿ,

13/12/18

(ಬಿ. ಹರಿನಾರಾಯಣ)
ಸರ್ಕಾರದ ಅಧೀನ ಕಾರ್ಯದರ್ಶಿ(ತಾಂತ್ರಿಕ-5)
ಜಲ ಸಂಪನ್ಮೂಲ ಇಲಾಖೆ

ಕರ್ನಾಟಕ ವಿಧಾನ ಸಭೆ

1	ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	:	1398
2	ಸದಸ್ಯರ ಹೆಸರು	:	ಶ್ರೀ ಆನಂದ್ ಸಿದ್ದು ನ್ಯಾಮಗೌಡ (ಜಮಖಂಡಿ)
3	ಉತ್ತರಿಸುವ ಸಚಿವರು	:	ಜಲ ಸಂಪನ್ಮೂಲ ಸಚಿವರು
4	ಉತ್ತರಿಸಬೇಕಾದ ದಿನಾಂಕ	:	13-12-2018

ಕ್ರ ಸಂ	ಪ್ರಶ್ನೆಗಳು	ಉತ್ತರಗಳು
ಅ)	ಜಮಖಂಡಿ ಮತಕ್ಷೇತ್ರದ ಹಲವಾರು ಗ್ರಾಮಗಳ ಸವಳು ಮತ್ತು ಜವಳು ಜಮೀನುಗಳಿಗೆ ಚರಂಡಿ ಮತ್ತು ಜಮೀನಿನಲ್ಲಿ ಪೈಪ್ ಅಳವಡಿಸುವ ಮತ್ತು ಜಮೀನನ್ನು ಶುದ್ಧೀಕರಣ ಮಾಡುವ ಕಾರ್ಯ ಸರ್ಕಾರದ ಗಮನಕ್ಕೆ ಬಂದಿದೆಯೇ	ಹೌದು
ಆ)	ಹಾಗಿದ್ದಲ್ಲಿ, ಈ ಕಾರ್ಯವನ್ನು ಯಾವಾಗ ಪ್ರಾರಂಭ ಮಾಡಲಾಗುವುದು; ಇದಕ್ಕಾಗಿ ಯಾವಾಗ ಅನುದಾನವನ್ನು ಬಿಡುಗಡೆ ಮಾಡಲಾಗುವುದು; ಇದಕ್ಕೆ ಖರ್ಚಾಗುವ ಅನುದಾನ ಎಷ್ಟು;	ಇದುವರೆಗೂ ಜಮಖಂಡಿ ವಿಧಾನಸಭಾ ಕ್ಷೇತ್ರದಲ್ಲಿ ಬರುವ ಒಟ್ಟಾರೆ 3688 ಹೆಕ್ಟೇರ್ ಬಾದಿತ ಭೂಮಿಯನ್ನು ಸುಧಾರಣೆಗೊಳಿಸಲಾಗಿದೆ. ಅಲ್ಲದೆ, ಈ ಸಾಲಿನಲ್ಲಿ 606 ಹೆಕ್ಟೇರ್ ಪ್ರದೇಶದ ಕಾಮಗಾರಿ ಪ್ರಗತಿಯಲ್ಲಿದ್ದು ಪೂರ್ಣಗೊಳಿಸಲು ಕ್ರಮವಹಿಸಲಾಗಿದೆ. ಉಳಿದಂತೆ 883 ಹೆಕ್ಟೇರ್ ಪ್ರದೇಶದ ಕಾಮಗಾರಿಯನ್ನು ಪ್ರಸಕ್ತ ಸಾಲಿನಲ್ಲಿ ರೂ. 175.98 ಲಕ್ಷ ಮೊತ್ತದಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದೆ. ಇದಲ್ಲದೆ 1320 ಹೆಕ್ಟೇರ್ ಕ್ಷೇತ್ರದ ಜೌಗು, ಸವಳು-ಜವಳು ಬಾದಿತ ಭೂಮಿ ಸುದಾರಣೆ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದ್ದು, ಅನುದಾನದ ಲಭ್ಯತೆ ಮೇರೆಗೆ ಕಾಮಗಾರಿ ಕೈಗೊಳ್ಳಲಾಗುವುದು.
ಇ)	ಹಲವಾರು ಗ್ರಾಮಗಳ ರೈತರು ಬೆಳೆಗಳನ್ನು ಬೆಳೆಯಲು ಅನಾನೂಕೂಲವಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಹಾಗಿದ್ದಲ್ಲಿ, ಈ ಕಾರ್ಯವನ್ನು ಯಾವಾಗ ಪೂರ್ಣಗೊಳಿಸಲಾಗುವುದು.	

ಜಸಂಇ 200 ಸಿಎಎಂ 2018

(ಡಿ.ಕೆ. ಶಿವಕುಮಾರ್)
ಜಲಸಂಪನ್ಮೂಲ ಸಚಿವರು

ಕರ್ನಾಟಕ ಸರ್ಕಾರ

ಸಂಖ್ಯೆ: ಆಕುಕ 53 HFD 18

ಕರ್ನಾಟಕ ಸರ್ಕಾರದ ಸಚಿವಾಲಯ
ಸುವರ್ಣ ಸೌಧ,
ಬೆಳಗಾವಿ, ದಿನಾಂಕ: 13-12-2018

33
U/S
13/12/18

ಇವರಿಂದ:
ಸರ್ಕಾರದ ಪ್ರಧಾನ ಕಾರ್ಯದರ್ಶಿ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,
ಸುವರ್ಣ ಸೌಧ, ಬೆಳಗಾವಿ.

ಇವರಿಗೆ:
ಕಾರ್ಯದರ್ಶಿ,
ಕರ್ನಾಟಕ ವಿಧಾನ ಸಭೆ,
ಸುವರ್ಣ ಸೌಧ, ಬೆಳಗಾವಿ.

ಮಾನ್ಯರೆ,

ವಿಷಯ:- ಮಾನ್ಯ ಕರ್ನಾಟಕ ವಿಧಾನ ಸಭಾ ಸದಸ್ಯರಾದ ಶ್ರೀ [illegible] ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 931ಕ್ಕೆ ಉತ್ತರಿಸುವ ಬಗ್ಗೆ.

*****

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ಕರ್ನಾಟಕ ವಿಧಾನ ಸಭಾ ಸದಸ್ಯರಾದ ಶ್ರೀ [illegible] ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 931 ಕ್ಕೆ ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ದಿನಾಂಕ: 13-12-2018 ರಂದು ಸದನದಲ್ಲಿ ಉತ್ತರಿಸಬೇಕಾಗಿದ್ದು, ಸದರಿ ಪ್ರಶ್ನೆಗೆ ಉತ್ತರದ 350 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಲು ನಿರ್ದೇಶಿತನಾಗಿದ್ದೇನೆ.

ತಮ್ಮ ನಂಬುಗೆಯ,

(ಕೆ. ನಾರಾಯಣ) 13/12/2018
ಸರ್ಕಾರದ ಉಪ ಕಾರ್ಯದರ್ಶಿ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

ಕರ್ನಾಟಕ ವಿಧಾನ ಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:	931
ಮಾನ್ಯ ಸದಸ್ಯರ ಹೆಸರು	ಶ್ರೀ ಬಿ. ರಾಮುಲು (ಮೊಳಕಾಲ್ಮೂರು)
ಉತ್ತರಿಸಬೇಕಾದ ದಿನಾಂಕ	13-12-2018
ಉತ್ತರಿಸುವ ಸಚಿವರು	ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು

ಕ್ರ.ಸಂ.	ಪ್ರಶ್ನೆ	ಉತ್ತರ
ಅ	ರಾಜ್ಯದಲ್ಲಿ ಬರುವ ಜಿಲ್ಲಾ ಆಸ್ಪತ್ರೆ, ತಾಲ್ಲೂಕು ಆಸ್ಪತ್ರೆ, ಸಮುದಾಯ ಆಸ್ಪತ್ರೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಮಂಜೂರಾದ ಹುದ್ದೆಗಳೆಷ್ಟು; ಹಾಗೂ ಖಾಲಿಯಿರುವ ಹುದ್ದೆಗಳೆಷ್ಟು; (ತಾಲ್ಲೂಕುವಾರು ವಿವರ ನೀಡುವುದು)	ರಾಜ್ಯದಲ್ಲಿ ಬರುವ ಜಿಲ್ಲಾ ಆಸ್ಪತ್ರೆ, ತಾಲ್ಲೂಕು ಆಸ್ಪತ್ರೆ, ಸಮುದಾಯ ಆಸ್ಪತ್ರೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಮಂಜೂರಾದ ಹಾಗೂ ಖಾಲಿಯಿರುವ ಹುದ್ದೆಗಳ ತಾಲ್ಲೂಕುವಾರು ವಿವರಗಳನ್ನು ಅನುಬಂಧ-1 ರಲ್ಲಿ ನೀಡಲಾಗಿದೆ.
ಆ	ಮೊಳಕಾಲ್ಮೂರು ತಾಲ್ಲೂಕಿನಲ್ಲಿ ಬರುವ ಆಸ್ಪತ್ರೆಗಳಲ್ಲಿ ವೈದ್ಯರು ಮತ್ತು ವೈದ್ಯಕೀಯೇತರ ಹುದ್ದೆಗಳು ಖಾಲಿಯಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಬಂದಿದ್ದಲ್ಲಿ, ತಾತ್ಕಾಲಿಕವಾಗಿ ಯಾವ ಕ್ರಮ ಕೈಗೊಳ್ಳಲಾಗಿದೆ;	ಬಂದಿದೆ. ಖಾಲಿ ಇರುವ ವೈದ್ಯರ ಹುದ್ದೆಗಳಿಗೆ ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಂಡು ಸಾರ್ವಜನಿಕರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಇ	ರಾಜ್ಯದಲ್ಲಿ ಸರ್ಕಾರಿ ಆಸ್ಪತ್ರೆಗಳಿಗೆ ಅದರಲ್ಲೂ ಹಳ್ಳಿಗಳಿಗೆ ವೈದ್ಯರು ಕೆಲಸ ಮಾಡಲು ಬರುವುದಕ್ಕೆ ಸರ್ಕಾರ ಇದುವರೆವಿಗೂ ಯಾವ ಕ್ರಮ ಕೈಗೊಳ್ಳಲಾಗಿದೆ; ಹಾಗಿದ್ದಲ್ಲಿ, ವಿವರ ನೀಡುವುದು;	ವೈದ್ಯರ ನೇಮಕಾತಿ ಸಮಾಲೋಚನೆ ನಂತರ ಹೆಚ್ಚಿನ ವೈದ್ಯರು ಕರ್ತವ್ಯಕ್ಕೆ ವರದಿ ಮಾಡಿಕೊಳ್ಳದೆ ಇರುವುದರಿಂದ ಕೆಪಿಎಸ್‌ಸಿ ಯಿಂದ ತಜ್ಞ ವೈದ್ಯರು ಮತ್ತು ಸಾ.ಕ.ವೈದ್ಯಾಧಿಕಾರಿಗಳ ಹೆಚ್ಚುವರಿ ಪಟ್ಟಿಯನ್ನು ಕಳುಹಿಸಿಕೊಡುವಂತೆ ಕರ್ನಾಟಕ ಲೋಕಸೇವಾ ಆಯೋಗಕ್ಕೆ ದಿ:01.12.2018 ರಂದು ಪತ್ರ ಬರೆಯಲಾಗಿದೆ. ಹಾಗೆಯೇ, ವಯೋನಿವೃತ್ತಿ ಹೊಂದಿದ ತಜ್ಞರು ಹಾಗೂ ವೈದ್ಯರನ್ನು 65 ವರ್ಷ ವಯಸ್ಸಿನವರೆಗೆ ಪ್ರತೀ ವರ್ಷ ನವೀಕರಿಸುವ ಷರತ್ತಿಗೊಳಪಟ್ಟು ಗುತ್ತಿಗೆ ಆಧಾರದಲ್ಲಿ ಮರು ನೇಮಕಾತಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದೆ. ಎಂ.ಬಿ.ಬಿ.ಎಸ್. ಪದವಿಯನ್ನು ಸರ್ಕಾರಿ ಕೋಟಾದಲ್ಲಿ ಪೂರ್ಣಗೊಳಿಸಿದ ವೈದ್ಯರುಗಳನ್ನು ಒಂದು ವರ್ಷ ಕಡ್ಡಾಯ ಗ್ರಾಮೀಣ ಸೇವೆಯಡಿಯಲ್ಲಿ ಸೇವೆ ಸಲ್ಲಿಸಲು ನೇಮಿಸಲಾಗುತ್ತಿದೆ ಹಾಗೂ ವೈದ್ಯರುಗಳನ್ನು ಖಾಲಿ ಹುದ್ದೆಗೆ ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲಾಗುತ್ತಿದೆ.
ಈ	ಮೊಳಕಾಲ್ಮೂರು ತಾಲ್ಲೂಕಿನಲ್ಲಿ ಆಸ್ಪತ್ರೆಗಳಲ್ಲಿರುವ ವೈದ್ಯರ ಕೊರತೆಯನ್ನು ನೀಗಿಸಲು ಸರ್ಕಾರ ಯಾವ ಕ್ರಮ ಕೈಗೊಳ್ಳಲಾಗಿದೆ?	

ಪತ್ರ ಸಂಖ್ಯೆ: ಆಕುಕ 53 ಹೆಚ್‌ಎಸ್‌ಡಿ 2018

(ಶಿವಾನಂದ ಎಸ್. ಪಾಟೀಲ್)
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು

Taluk wise Sanction, Working & Vacancy Position of Specialist, SMO / DCMO/CMO & Dental in the Dept of Health and F W Services

					Specialist				DENTAL			
Sl No	Taluk	Sl No	Type	Name of Hospital	Sanctioned	Working	Contract	Vacant	Sanctioned	Working	Contract	Vacant
1	2	3	4	5	6	7	8	9	10	11	12	13
1 BENGALURU URBAN												
1	Anekal	1	GH	Anekal	9	9		0	1	1		
2	Bengaluru North	2	GH	Yelahanka	10	10		0	1	1		
		3	CHC	Kadugondana Halli	4	4		0	1	1		
3	Bengaluru East	4	GH	Krishnarajapuram	10	10		0	1	1	0	0
			CHC	Avalahalli	4	4		0	1	1		
4	Bengaluru South	5	CHC	Chandrappa Circle	4	4		0	1	1		
		6	CHC	Kaggalipura	4	4		0	1	1		
		7	CHC	Kengeri	4	4		0	1	1		
5		8	HOSP	K C General Hospital, Malleshwaram,	47	46		1	2	2	0	0
6		9	HOSP	General Hospital, Jayanagara, Bangalore	46	46		0	2	2		
				W & C H (100Beds)	2	2		0	0	0		
7		10	GH	Sir C.V.Raman, Gen. Hosp. Indiranagar,	50	40		10	1	1		
10		13	HOSP	Leprosy Hospital, Bangalore	6	6		0	0	0		
13		16	GMS	GMS, Bangalore office	2	2		0	0	0	0	0
14		17	PHI	PHI, Bangalore office	3	3		0	0	0		0
15		18		LH Dispensery, Bangalore	4	4		0	0	0		0
16		19	LTC	Bangalore	2	2		0		0		0
18		20	DHS	SSPL (Leprosy)	1	1		0		0		0

					Specialist				DENTAL			
Sl No	Taluk	Sl No	Type	Name of Hospital	Sanctioned	Working	Contract	Vacant	Sanctioned	Working	Contract	Vacant
1	2	3	4	5	6	7	8	9	10	11	12	13
21		21	DHS	Dispensery	1	1		0		0		0
				TOTAL	**213**	**202**		**11**	**13**	**13**	**0**	**0**
2 BENGALURU RURAL												
1	Devanahalli	1	GH	Devanahalli	8	6		2	1	1	0	0
		2	CHC	Vijayapura, Devanahalli Tq	4	3		1	1	1		0
2	Doddaballapura	3	GH	Doddaballapura	8	7		1	1	1		0
				W &CH Doddaballapura	3	3		0	0	0	0	0
3	Hoskote	4	GH	Hosakote	10	10		0	1	1		0
4	Nelamangala	5	GH	Nelamangala	10	10		0	1	1		0
		6	CHC	Thyamagonglu, Nelamangala Tq	4	4		0	1	1		0
				TOTAL	**47**	**43**		**4**	**6**	**6**		**0**
3 RAMANAGAR												
1	Ramnagara	1	DH	Ramanagara	18	14		4	2	2		0
		2	CHC	Bidadi, Ramanagara Tq	4	4		0	1	1		0
2	Channapatna	3	GH	Channapatna	14	13		1	1	1		0
3	Kanakapura	4	GH	Kanakapura	12	11		1	1	1		0
		5	CHC	Harohalli, Kanakapura Tq	4	4		0	1	1		0
		6	CHC	Sathanoor, Kanakapura Tq	4	3		1	1	1		0
4	Magadi	7	GH	Magadi	10	8		2	2	2		0
		8	CHC	Solur , Magadi Tq	4	3		1	1	1		0
				TOTAL	**70**	**60**		**10**	**10**	**10**		**0**
4 KOLAR												

					Specialist				DENTAL			
Sl No	Taluk	Sl No	Type	Name of Hospital	Sanctioned	Working	Contract	Vacant	Sanctioned	Working	Contract	Vacant
1	2	3	4	5	6	7	8	9	10	11	12	13
1	Kolar	1	GH	K G F Kolar	9	9		0	0	0	0	0
		2		Women and Children KGF	4	4		0	0	0	0	0
				KGF ED HOSPITAL	1	1		0	0	0	0	0
		3	DH	S N R Hospital Kolar	30	25		5	2	2		0
2	Bangarpet	4	GH	Bangarpet	10	7		3	1	1		0
		5	CHC	Bethamangala, Bangarpet Tq	4	2		2	1	1		0
3	Malur	6	GH	Malur	10	8		2	1	1		0
4	Mulabagal	7	GH	Mulabagilu	10	9		1	1	1		0
5	Srinivaspura	8	GH	Srinivasapura	10	8		2	1	1		0
		9	CHC	Gownapalli, Srinivaspura Tq	4	3		1	1	1		0
				TOTAL	**92**	**76**		**16**	**8**	**8**		**0**
5 CHIKKABALLAPUR												
1	Chikkaballapura	1	DH	Chikkaballapur	32	28		4	1	1		0
2	Bagepalli	2	GH	Bagepalli	8	5		3	1	1		0
		3	CHC	Guluru, Bagepalli Tq	4	3		1	1	1		0
3	Chintamani	4	GH	Chintamani	10	10		0	1	0		1
				W& CH Chintamani	2	2		0		0		0
		5	CHC	Batlahalli	4	1		3	1	1		0
4	Gowribidanur	6	GH	Gowribidanur	9	8		1	1	1		0
				W&CH Gowribidanur	2	2		0	0	0		0

					Specialist				DENTAL			
Sl No	Taluk	Sl No	Type	Name of Hospital	Sanctioned	Working	Contract	Vacant	Sanctioned	Working	Contract	Vacant
1	2	3	4	5	6	7	8	9	10	11	12	13
5	Gudibande	7	GH	Gudibande	4	2	1	1	1	1		0
6	Sidlagatta	8	GH	Shidlagatta	8	7		1	1	1		0
				TOTAL	**83**	**68**	**1**	**14**	**8**	**7**		**1**
6 TUMKUR												
1	Tumkur	1	DH	Tumkur	37	36		1	3	3		0
2	Chikkanayakanahalli	2	GH	Chikkanayakanahalli	10	7		3	1	0	1	0
3	Gubbi	3	GH	Gubbi	11	10		1	1	1		0
		4	CHC	M N Kote, Gubbi Tq	4	4		0	1	1	0	0
4	Koratagere	5	GH	Koratagere	12	11		1	1	1		0
5	Kunigal	6	GH	Kunigal	12	10		2	1	1		0
		7	CHC	Amruturu, Kunigal Tq	4	3		1	1	1		0
6	Madhugiri	8	GH	Madhugiri	11	10	1	0	1	1		0
7	Pavagada	9	GH	Pavagada	11	9		2	1	0	1	0
		10	CHC	Y N Hoskote, Pavagada Tq	4	1		3	1	1		0
		11	CHC	Tirumani, Pavagada Tq	4	1		3	1	1		0
8	Sira	12	GH	Sira	17	14		3	2	2		0
9	Tiptur	13	GH	Tiptur	11	9		2	1	0	1	0
				W & C H (60Beds)	6	4		2		0		0
10	Turuvekere	14	GH	Turuvekere	11	7		4	1	1		0
				TOTAL	**165**	**136**	**1**	**28**	**17**	**14**	**3**	**0**
7 CHITRADURGA												

					Specialist				DENTAL			
Sl No	Taluk	Sl No	Type	Name of Hospital	Sanctioned	Working	Contract	Vacant	Sanctioned	Working	Contract	Vacant
1	2	3	4	5	6	7	8	9	10	11	12	13
1	Chitradurga	1	DH	Chitradurga	33	31		2	2	1		1
				Trama care centre, Chitradurga	6	4		2	0	0		0
		2	CHC	Sirigere	4	2		2	1	0	1	0
		3	CHC	Bharama Sagara	4	0		4	1	1		0
2	Challakere	4	GH	Challakere	10	9	1	1	1	1		0
		5	CHC	Nayakanahatti	4	1		3	1	1		0
		6	CHC	Parashuramapura	4	0		4	1	0	0	1
3	Hiriyur	7	GH	Hiriyur	10	8		2	1	1		0
		8	CHC	Maradihalli, Hiriyur Tq	4	3		1	1	1		0
		9	CHC	Dharmapura, Hiriyur Tq	4	0		4	1	1		0
4	Holalkere	10	GH	Holalkere	10	9		1	1	1		0
		11	CHC	B Durga, Holalkere Tq	4	0		4	1	1		0
5	Hosadurga	12	GH	Hosadurga	10	6	1	3	1	1		0
		13	CHC	Belaguru, Hosadurga Tq	4	1		3	1	1		0
		14	CHC	K Kenchanapura, Hosadurga Tq	4	1		3	1	1		0
		15	CHC	Srirampura, Hosadurga Tq	4	1		3	1	0	0	1
6	Molakalmuru	16	GH	Molakalmuru	10	3		7	1	0	1	0
		17	CHC	Rampura, Molakalmuru Tq	4	0		4	1	1		0
				TOTAL	133	79	2	53	18	13	2	3

8 DAVANAGERE

					Specialist				DENTAL			
Sl No	Taluk	Sl No	Type	Name of Hospital	Sanctioned	Working	Contract	Vacant	Sanctioned	Working	Contract	Vacant
1	2	3	4	5	6	7	8	9	10	11	12	13
1	Davanagere	1	DH	Chigateri General Hospital	42	40		2	2	1		1
		2	HOSP	Davanagere W&C	5	5		0	0	0		0
2	Channagiri	3	GH	Channagiri	10	9		1	1	1		0
		4	CHC	Santhebennur, Channagiri Tq	4	0		4	1	1		0
		5	CHC	Kerebilachi	4	1		3	1	1		0
3	Honnali	6	GH	Honnali	10	9		1	1	1		0
			CHC	Nyamathi	4	2		2	1	1		0
4	Harihara	7	GH	Harihara	10	9		1	1	1		0
		8	CHC	Malebennur, Harihara Tq	4	2		2	1	1		0
5	Harapanahalli	9	GH	Harapanahalli	10	8		2	1	1		0
		10	CHC	Telagi, Harapaanahalli Tq	4	1		3	1	1		0
		11	CHC	Arasikere, Harappanahalli Tq	4	2		2	1	1		0
6	Jagaluru	12	GH	Jagalur	10	7		3	1	1		0
				TOTAL	**121**	**95**		**26**	**13**	**12**		**1**
9	**SHIMOGA**											
1	Shimoga	1	CHC	Ayanur, Shimoga Tq	4	2		2	1	1		0
			CHC	Holaluru, Shimoga Tq.	4	3		1	1	1		0
2	Bhadravathi	2	GH	Bhadravathi	14	13		1	1	1		0
		3	CHC	Holehonnur, Bhadravati Tq	4	4		0	1	1		0
3	Hosanagara	4	GH	Hosanagaar	10	4		6	1	0	1	0

					Specialist				DENTAL			
Sl No	Taluk	Sl No	Type	Name of Hospital	Sanctioned	Working	Contract	Vacant	Sanctioned	Working	Contract	Vacant
1	2	3	4	5	6	7	8	9	10	11	12	13
4	Sagar	5	GH	Sagar	14	8		6	1	1		0
				W & C H (60 Beds)	8	5		3	0	0		0
		6	CHC	Anandapuram	4	0		4	1	1		0
5	Shikaripura	6	GH	Shikaripura	29	21		8	2	2		0
		7	CHC	Shiralkoppa	4	0		4	1	1		0
6	Soraba	8	GH	Soraba	10	2		8	1	0		1
		9	CHC	Anavatti	4	2		2	1	0	1	0
7	Thirthahalli	10	GH	Thirthahalli	10	7		3	1	1		0
		11	CHC	Kannangi, Thirthahalli	4	2		2	1	1		0
				TOTAL	**123**	**73**		**50**	**14**	**11**	**2**	**1**
10	**MYSORE**											
1	Mysore	1	HOSP	E D Hospital Mysore	5	5		0	0	0		0
		2	HFWT	HFWTC, Mysore	1	1		0	0	0		0
		3	HOSP	SMT Dispensary	3	3		0	0	0		0
		4	HOSP	V V Puram Dispensary	2	2		0	0	0		0
		5	CHC	Jayanagara, Mysore	4	4			1	1		
		6	CHC	Jayaprua, Mysore	4	4		0	1	1		0
		7	HOSP	N P C Dispensary	1	1		0	0	0		0
2	Heggadadevanakote	8	GH	Heggadadevanakote	13	13		0	1	1		0
		9	CHC	Saraguru, H D Kote Tq	4	2		2	1	1		0

					Specialist				DENTAL			
Sl No	Taluk	Sl No	Type	Name of Hospital	Sanctioned	Working	Contract	Vacant	Sanctioned	Working	Contract	Vacant
1	2	3	4	5	6	7	8	9	10	11	12	13
3	Hunsur	10	GH	Hunsur	9	9		0	1	1		0
4	Krishnarajanagar	11	GH	K R Nagar	12	12		0	2	2		0
				W& CH K R Nagar	3	3		0	0	0		0
		12	CHC	Saligrama, K R Nagara	4	4		0	1	1		0
5	Nanjanagudu	13	GH	Nanjanagudu	10	7		3	2	1		1
				W& CH Nanjanagudu	3	3		0	0	0		0
		14	CHC	Hullahalli, Nanjanagud Tq	4	4		0	1	1		0
		15	CHC	Tagadur, Nanjanagudu Tq	4	2		2	1	1		0
6	Piriyapatna	16	GH	Piriyapatna	13	11		2	2	2		0
7	T Narasipura	17	GH	T Narasipura	14	13		1	1	1		0
		18	CHC	Bannur	4	3		1	1	1		0
		19	CHC	Talkad	4	-1		5	1	1		0
		20	CHC	Mugur	4	4		0	1	1		0
				TOTAL	**125**	**109**		**16**	**18**	**17**		**1**
11	**MANDYA**											
1	Mandya	1	CHC	Shivalli	4	1		3	1	1		0
		2	CHC	Kilara	4	3		1	1	1		0
2	Krishnarajapete	3	GH	Krishnarajapete	12	11		1	2	1		1
		4	CHC	Bookanakere	4	2		2	1	1		0
		5	CHC	Kikkeri	4	2		2	1	1		0

					Specialist				DENTAL			
Sl No	Taluk	Sl No	Type	Name of Hospital	Sanctioned	Working	Contract	Vacant	Sanctioned	Working	Contract	Vacant
1	2	3	4	5	6	7	8	9	10	11	12	13
3	Maddur	6	GH	Maddur	12	10		2	1	1		0
		7	CHC	K M Doddi (Bharathinagara)	4	4		0	1	1		0
4	Malavalli	8	GH	Malavalli	11	11		0	1	1		0
		9	CHC	Kirugavalu	4	2		2	1	1		0
5	Nagamangala	10	GH	Nagamangala	12	11		1	2	2		0
		11	CHC	Belluru	5	5		0	1	1		0
		12	CHC	Bindiganavile, Nagamangala Tq	4	3		1	1	1		0
6	Pandavapura	13	GH	Pandavapura	12	11		1	2	1		1
		14	CHC	Chinakurali, Pandavapura Tq	4	3		1	1	1		0
7	Sri Rangapatna	15	GH	Srirangapatna	10	9		1	1	1		0
		16	CHC	Arakere, Srirangapatna Tq	4	4		0	1	1		0
				TOTAL	**110**	**92**		**18**	**19**	**17**		**2**
12	**CHAMARAJANAGARA**											
1	Chamaraja-nagara	1	DH	Chamarajanagara	23	17		6	2	2		0
		2		W & C H (60 Beds)	6	0		6		0		0
		3	CHC	Santhemarahalli, Chamarajanagara Tq	4	2		2	1	1		0
				W& GH Santhemarahalli,	4	4		0		0		0
2	Gundlupet	3	GH	Gundlupete	9	7		2	1	1		0
				W& CH Gundlupete	3	3		0		0		0
		4	CHC	Kabballi	4	2		2	1	1		0

					Specialist				DENTAL			
Sl No	Taluk	Sl No	Type	Name of Hospital	Sanction ed	Working	Contract	Vacant	Sanctioned	Working	Contract	Vacant
1	2	3	4	5	6	7	8	9	10	11	12	13
		5	CHC	Beguru	4	3		1	1	1		0
3	Kollegala	6	GH	Kollegala	12	11		1	1	1		0
4	Yelandur	7	GH (CHC)	Yalandur	4	4		0	1	1		0
				TOTAL	**73**	**53**		**20**	**8**	**8**		**0**
13	**KODAGU**											
1	Madikeri	1	DH	Madikeri	34	15		19	1	1		0
		2	CHC	Napoklu, Madikere Tq	4	3		1	1	1		0
2	Somwarpet	3	GH	Somwarpet	10	3		7	1	0	1	0
		4	CHC	kushalnagar	6	4		2	1	1		0
		5	CHC	Shanivarsanthe, Somwarpet Tq	4	1		3	1	1		0
3	Virajpet	6	GH	Virajpet	13	7		6	1	1		0
		7	CHC	Gonikoppa	5	5		0	1	1		0
		8	CHC	Siddapura, Virajpet Tq	4	0		4	1	1		0
		9	CHC	Polibetta	6	3		3	1	1		0
		10	CHC	Kutta	4	0		4	1	0	1	0
				TOTAL	**90**	**41**		**49**	**10**	**8**	**2**	**0**
14	**HASSAN**											
1	Alur	1	GH	Alur	11	10		1	1	1		0
2	Arkalgudu	2	GH	Arkalgudu	15	7		8	2	2		0
		3	CHC	Konanur, Arakalagudu Tq	4	0		4	1	1		0
3	Arasikere	4	GH	Arasikere	9	6	1	2	1	1		0

					Specialist				DENTAL			
Sl No	Taluk	Sl No	Type	Name of Hospital	Sanctioned	Working	Contract	Vacant	Sanctioned	Working	Contract	Vacant
1	2	3	4	5	6	7	8	9	10	11	12	13
				TOTAL	**149**	**83**	**1**	**65**	**23**	**23**		**0**
15	**CHIKKMAGALUR**											
1	Chikkamagalur	1	DH	Chikkamagaluru	27	20		7	2	2		0
		2	DH	Chikkamagalur (W&C)	5	4		1		0		0
2	Kadur	3	GH	Kadur	11	9		2	2	2		0
		4	GH	Birur	6	4		2	1	1		0
		5	CHC	Panchanahalli, Kadur Tq	4	1		3	1	0		1
3	Koppa	6	GH	Koppa	11	7		4	2	2		0
4	Mudigere	7	GH	Mudigere	15	9		6	1	1		0
		8	CHC	Kalasa, Mudigere Tq	4	0		4	1	1		0
5	Narasimharajapura	9	GH	Narasimharajapura	11	9		2	2	2		0
6	Sringeri	10	GH	Sringeri	4	2		2	1	1		0
7	Tarikere	11	GH	Tarikere	11	9		2	1	1		0
		12	CHC	Ajjampura, Tarikere Tq	4	1		3	1	1		0
				TOTAL	**113**	**75**		**38**	**15**	**14**		**1**
16	**UDUPI**											
1	Udupi	1	DH	Udupi	22	20		2	1	1		0
		2	HOSP	Udupi (W&C)	6	6		0		0		0
		3	CHC	Brahmavara, Udupi Tq	4	3		1	1	1		0
		4	CHC	Shirva, Udupi Tq	4	1		3	1	1		0
		5	CHC	Kota, Udupi tq	4	4		0	1	1		0

					Specialist				DENTAL			
Sl No	Taluk	Sl No	Type	Name of Hospital	Sanctioned	Working	Contract	Vacant	Sanctioned	Working	Contract	Vacant
1	2	3	4	5	6	7	8	9	10	11	12	13
2	Karkala	6	GH	Karkala	12	8		4	1	1		0
		7	CHC	Hebri, Karkala Tq	4	1		3	1	1		0
		8	CHC	Nitte, Karkala Tq	4	0		4	1	1		0
3	Kundapur	9	GH	Kundapur	10	10		0	1	1		0
		10	CHC	Bainduru, Kundapura Tq	4	3		1	1	1		0
				TOTAL	**74**	**56**		**18**	**9**	**9**		**0**
17	**DAKSHINA KANNADA**											
1	Mangalore	1	DH	Wenlock Hospital, Mangalore	33	23		10	2	1		1
		2	HOSP	T B Hospital, Mudushedde,	3	3		0		0		0
		3	HOSP	Lady Goshen Hospital, Mangalore	4	3		1		0		0
		4		Urban Welfare Centre, Kadri, Mangalore (PHC)	1	1		0		0		0
		5	CHC	Mudubidare, Mangalore	5	3		2	1	1		0
		6	CHC	Mulki, Mangalore	5	5		0	1	1		0
2	Bantwala	7	GH	Bantwala	9	7		2	2	2		0
		8	CHC	Vamanapaduvu, Bantwal Tq	4	1		3	1	1		0
		9	CHC	Vitla, Bantwal Tq	4	2		2	1	1		0
3	Belthangadi	10	GH	Belthangadi	10	7		3	2	2		0
4	Puttur	11	GH	Puttur	13	6		7	2	2		0
5	Sulya	12	GH	Sulya	8	5		3	2	2		0
				TOTAL	**99**	**66**		**33**	**14**	**13**		**1**

					Specialist				DENTAL			
Sl No	Taluk	Sl No	Type	Name of Hospital	Sanctioned	Working	Contract	Vacant	Sanctioned	Working	Contract	Vacant
1	2	3	4	5	6	7	8	9	10	11	12	13
18 BELGAUM												
1	Athani	1	GH	Athani	14	9		5	2	1		1
		2	CHC	Kagawad, Athani Tq	5	5		0	1	1		0
2	Belgaum	3	CHC	Hirebagewadi, Belgaum Tq	5	3		2	1	1		0
3	Chikkodi	4	GH	Chikkodi	14	8		6	2	2		0
		5	CHC	Nippani Chikkodi Tq	5	5		0	1	1		0
		6	CHC	Examba, Chikkodi Tq	6	2		4	1	1		0
		7	CHC	Kabburu, Chikkodi Tq	5	3		2	1	1		0
4	Gokak	8	GH	Gokak	17	12		5	2	1		1
			GH	W & C H (100Beds)	8	2		6	0	0		0
		9	CHC	Mudalagi, Gogak Tq	5	2		3	1	0		1
5	Hukkeri	10	GH	Hukkeri	11	10		1	1	1		0
		11	CHC	Ammanagi (Nidasosi), Hukkeri Tq	5	3		2	1	1		0
		12	CHC	Sankeshwar, Hukkeri Tq	7	6		1	1	1		0
6	Khanapur	13	GH	Khanapur	11	7		4	1	1		0
		14	CHC	Nandagada, Khanapur Tq	5	1		4	1	1		0
7	Bailhongala	15	GH	Bailhongala	13	10		3	2	2		0
		16	CHC	Naganur, Bailhongal Tq	5	2		3	1	1		0
		17	CHC	Kithur, Bailhongala Tq	5	4		1	1	1		0
			CHC	Belawadi, Bailhongala	5	1		4	1	0		1

					Specialist				DENTAL			
Sl No	Taluk	Sl No	Type	Name of Hospital	Sanctioned	Working	Contract	Vacant	Sanctioned	Working	Contract	Vacant
1	2	3	4	5	6	7	8	9	10	11	12	13
				Tq								
8	Ramadurga	18	GH	Ramadurga	13	8		5	2	0		2
		19	CHC	Hosakoti, Ramdurg Tq	5	2		3	1	0	1	0
9	Raybag	20	GH	Raybag	11	9		2	1	1		0
		21	CHC	Kuduchi, Raybag Tq	5	2		3	1	1		0
		22	CHC	Mugalkhed, Raybag Tq	5	3		2	1	0		1
10	Soundatti	23	GH	Soundathi	18	13		5	2	1		1
		24	CHC	Yeragatti, Sounadatti Tq	5	3		2	1	1		0
				TOTAL	**213**	**135**		**78**	**31**	**22**	**1**	**8**
19 UTTARA KANNADA (Karwara)												
1	Karwar	1	DH	Karwar	16	0		16	2	0	1	1
2	Ankola	2	GH	Ankola	8	2	1	5	2	2		0
3	Bhatkal	3	GH	Bhatkal	8	1		7	1	1		0
		4	CHC	Shirali	4	4		0	1	1		0
4	Haliyal	5	GH	Haliyal	7	2		5	1	0	1	0
		6	GH	Dandeli, Haliyal Tq	5	1		4	1	0	1	0
				W& CH Dandeli,	4	2		2		0		0
5	Hoonnavar	7	GH	Honnavara	8	1		7	1	1		0
6	Kumta	8	GH	Kumta	8	7		1	1	1		0
7	Mundgod	9	GH	Mundgod	8	2		6	1	1		0
		10	CHC	Pala	4	0		4	1	0	1	0

					Specialist				DENTAL			
Sl No	Taluk	Sl No	Type	Name of Hospital	Sanctioned	Working	Contract	Vacant	Sanctioned	Working	Contract	Vacant
1	2	3	4	5	6	7	8	9	10	11	12	13
8	Siddapura	11	GH	Siddapura	10	5		5	1	1	0	0
9	Sirsi	12	GH	Sirsi	9	7		2	1	0	1	0
10	Supa (Joida)	13	GH	Supa (Joida)	10	2		8	1	0	1	0
11	Yellapura	14	GH	Yellapura	9	2		7	1	1		0
				TOTAL	**118**	**38**	**1**	**79**	**16**	**9**	**6**	**1**
20	**DHARWAD**											
1	Dharwad	1	DH	Dharwad	25	22		3	1	1		0
2	Hubli	2	HFWT	HFWTC, Hubli	2	0		2	0	0		0
		3	SSAU	Hubli	1	1		0	0	0		0
3	Kalaghatagi	4	GH	Kalaghatagi	10	9		1	1	1		0
4	Kundgol	5	GH	Kundgol	10	8		2	1	1		0
5	Navalgund	6	GH	Navalgund	10	5		5	1	1		0
				TOTAL	**58**	**45**		**13**	**4**	**4**		**0**
21	**GADAG**											
1	Gadag	1	DH	Gadag	15	6		9	2	0		2
				W& CH Gadag	4	4		0		0		0
2	Mundargi	3	GH	Mundargi	10	5	1	4	1	1		0
3	Nargund	4	GH	Nargund	10	5	1	4	1	1		0
4	Rona	5	GH	Rona	10	5		5	1	1		0
		6	CHC	Gajendragad, Ron Tq	4	0	1	3	1	1		0
5	Shirahatti	7	GH	Shirahatti	9	5	1	3	1	1		0

					Specialist				DENTAL			
Sl No	Taluk	Sl No	Type	Name of Hospital	Sanctioned	Working	Contract	Vacant	Sanctioned	Working	Contract	Vacant
1	2	3	4	5	6	7	8	9	10	11	12	13
		8	CHC	Lakshmeshwar, Shirahatti Tq	4	2		2	1	1		0
				TOTAL	**66**	**32**		**30**	**8**	**6**		**2**
22	**HAVERI**											
1	Haveri	1	DH	Haveri	57	39		18	3	1	0	2
				W & C H (30 Beds)	5	1		4		0		0
		2	CHC	Guttala, Haveri Tq	4	1		3	1	1		0
2	Byadgi	3	GH	Byadgi	10	8		2	1	1		0
3	Hanagal	4	GH	Hanagal	10	8		2	1	1		0
		5	CHC	Akki Alur, Hangal Tq	5	2		3	1	0		1
4	Hirekerur	6	GH	Hirekerur	12	7		5	1	1		0
		7	CHC	Masur, Hirekerur Tq	4	4		0	1	1		0
		8	CHC	Rattihalli, Hirekerur Tq	4	1		3	1	1		0
5	Ranibennur	9	GH	Ranibennur	10	10		0	1	1		0
6	Savanur	10	GH	Savanur	10	5		5	1	1	0	0
7	Shiggaon	11	GH	Shiggaon	10	8		2	1	1		0
		12	CHC	Bankapura, Shiggaon Tq	4	2		2	1	0		1
				TOTAL	**145**	**96**	**4**	**49**	**14**	**10**		**4**
23	**VIJAYAPURA**											
1	Basavana Bagewadi	1	GH	B-Bagewadi	10	6		4	1	1		0
		2	CHC	Nidagundi, B Bagewadi Tq	4	1		3	1	0		1
2	Vijayapura	3	DH	Vijayapura	33	28		5	3	3		0

					Specialist				DENTAL			
Sl No	Taluk	Sl No	Type	Name of Hospital	Sanctioned	Working	Contract	Vacant	Sanctioned	Working	Contract	Vacant
1	2	3	4	5	6	7	8	9	10	11	12	13
				W & CHVijayapura	4	4		0				
3	Indi	4	GH	Indi	10	8	1	1	1	1		0
		5	CHC	Tadawalaga, Indi Tq	4	3		1	1	1		0
		6	CHC	Chadachan, Indi Tq	4	1		3	1	0		1
4	Muddebihal	7	GH	Muddebihal	10	3		7	1	0	1	0
		8	CHC	Talikote, Muddebihal Tq	4	1		3	1	0	1	0
		9	CHC	Kalgi, Muddebihal Tq	4	2		2	1	0		1
		10	CHC	Nalattawada, Muddebihal Tq	4	1		3	1	0	1	0
5	Sindagi	11	GH	Sindagi	10	3		7	1	0	1	0
		12	CHC	Almelu, Sindagi Tq	4	0		4	1	0		1
		13	CHC	Kalkeri, Sindagi Tq	4	0		4	1	0		1
		14	CHC	Moratagi, Sindagi Tq	4	1		3	1	0	1	0
				TOTAL	**113**	**62**	**1**	**50**	**16**	**6**	**5**	**5**
24	**BAGALKOTE**											
1	Bagalkote	1	DH	Bagalkote	29	23		6	1	1	0	0
				W & CH Bagalkote	5	5		0		0		0
		2	GH	50 Beded Old Hospital, Bagalkote	4	3		1	1	1		0
2	Badami	3	GH	Badami	10	9		1	1	1		0
		4	CHC	Guledgudda, Badami Tq	4	1		3	1	0	1	0
		5	CHC	Keruru, Badami Tq	4	1		3	1	0		1
3	Bilagi	6	GH	Bilagi	10	8		2	1	1		0

					Specialist				DENTAL			
Sl No	Taluk	Sl No	Type	Name of Hospital	Sanctioned	Working	Contract	Vacant	Sanctioned	Working	Contract	Vacant
1	2	3	4	5	6	7	8	9	10	11	12	13
		6	GH	Bilagi	10	6		2	1	1		0
		7	CHC	Girisagara, Bilagi Tq	4	0		4	1	0		1
4	Hunugund	8	GH	Hunugund	11	4		7	1	1		0
		9	CHC	Kudala Sangama, Hungunda Tq	4	1		3	1	1		0
		10	GH	Ilkal	6	4		2	1	0	1	0
				W & C H (30 Beds)	7	1		6				
5	Jamakhandi	11	GH	Jamakhandi	12	9		3	1	0		1
		12	CHC	Rabkavi Banahatti, Jamakhandi Tq	4	3		1	1	1		0
6	Mudhol	13	GH	Mudhol	12	8		4	1	1		0
		14	CHC	Mahalingapur, Mudhol Tq	5	0		5	1	1		0
				TOTAL	**131**	**80**	**0**	**51**	**14**	**9**	**2**	**3**
25	**KALBURGI**											
1	Kalburgi	1	DH	Kalburgi	96	46		50	2	2	0	0
		2	RFWTC	Kalburgi	2	2		0		0		0
		3	SSAU	Kalburgi	2	2		0				0
		4	LTC	Kalburgi	2	2		0		0		0
2	Afzalpur	5	GH	Afzalpura	14	7	2	5	1	1		0
		6	CHC	D Ganagapura, Afzalpura Tq	4	1		3	1	1		0
		7	CHC	S Ganagapura, Afzalpura Tq	4	1		3	1	1		0
3	Aland	8	GH	Aland	13	5		8	2	1		1
		9	CHC	Madanahipparagi, Aland Tq	4	0		4	1	1		0
		10	CHC	Nimbarga, Aland Tq	5	3		2	1	1		0

					Specialist				DENTAL			
Sl No	Taluk	Sl No	Type	Name of Hospital	Sanctioned	Working	Contract	Vacant	Sanctioned	Working	Contract	Vacant
1	2	3	4	5	6	7	8	9	10	11	12	13
		11	CHC	Narona, Aland Tq	5	1		4	1	0		1
4	Chincholi	12	GH	Chincholi	12	6	1	5	2	1		1
		13	CHC	Gadikeshwar, Chincholi Tq	4	1		3	1	1		0
		14	CHC	Kunchavaram, Chincholi Tq	4	1		3	1	1		0
5	Chittapur	15	GH	Chittapur	9	4	2	2	1	1		0
		16	CHC	Shahbad, Chittapur Tq	4	3		1	1	1		0
		17	CHC	Wadi, Chittapur Tq	4	2		2	1	1		0
		18	CHC	Gundugurthi, Chittapur Tq	4	1		3	1	1		0
		19	CHC	Hebbal, Chittapura Tq	4	2		2	1	1		0
		20	CHC	Kalgi, Chittapura Tq	4	1		3	1	1		0
6	Jevargi	21	GH	Jevargi	11	7	3	1	1	1		0
		22	CHC	Nelogi, Jevargi Tq	4	2		2	1	1		0
		23	CHC	Yadrami, Jevargi Tq	4	1		3	1	1		0
7	Sedum	24	GH	Sedum	12	7	1	4	2	2		0
		25	CHC	Malkhed, Sedum Tq	4	3		1	1	1		0
		26	CHC	Mudhol, Sedum Tq	4	3		1	1	1		0
				TOTAL	**239**	**114**	**9**	**115**	**27**	**24**	**0**	**3**
26	**YADAGIRI**											
1	Shahpur	1	GH	Shahapur	11	9		2	1	0	1	0
		2	CHC	Wodagera, Shahapur Tq	4	2		2	0	0		0

					Specialist				DENTAL			
Sl No	Taluk	Sl No	Type	Name of Hospital	Sanctioned	Working	Contract	Vacant	Sanctioned	Working	Contract	Vacant
1	2	3	4	5	6	7	8	9	10	11	12	13
		3	CHC	Doranahalli , Shapur TQ.	4	3		1	1	0	1	0
2	Shorapur (Surapur)	4	GH	Shorapur (Surapur)	10	4		6	1	1		0
		5	CHC	Hunasagi, Surpur Tq	4	0		4	1	0		1
3	Yadgir	6	DH	Yadgir	15	10		5	2	0	1	1
				W& CH Yadgir	3	3						
		7	CHC	Gurumitkal, Yadgiri Tq	4	1		3	1	1		0
		8	CHC	Sydapura, Yadgir Tq	4	1		3	1	1		0
		9	CHC	Arekera B, Yadgir Tq	4	0		4	1	1		0
				TOTAL	**63**	**33**	**0**	**30**	**9**	**4**	**3**	**2**
27 BIDAR												
1	Aurad	1	GH	Aurad	17	11	1	5	2	2		0
		2	CHC	Santapur, Aurad Tq	4	3		1	1	1		0
		3	CHC	Kamalanagar, Aurad Tq	4	0		4	1	1		0
2	Basavakalyana	4	GH	Basavakalyana	17	15	1	1	2	1	0	1
				W & C H (30 Beds)	9	2		7				
		5	CHC	Rajeshwar, Basavakalyan Tq	4	2		2	1	1		0
		6	CHC	Hulsoor, Basavakalyana Tq,	4	1		3	1	1		0
3	Bhalki	7	GH	Bhalki	15	12		3	2	1	0	1
		8	CHC	Nitturu, Bhalki Tq	4	3		1	1	1		0
4	Bidar	9	MW	Old Met Ward	8	8		0		0		0
5	Humnabad	9	GH	Humnabad	17	10	1	6	2	1	0	1

					Specialist				DENTAL			
Sl No	Taluk	Sl No	Type	Name of Hospital	Sanctioned	Working	Contract	Vacant	Sanctioned	Working	Contract	Vacant
1	2	3	4	5	6	7	8	9	10	11	12	13
		10	CHC	Chitaguppa, Humnabad Tq	4	1		3	1	1		0
		11	CHC	Hallikhed-B, Humnabad Tq	4	4		0	1	1		0
		12	CHC	Mannekhalli, Humnabad Tq	5	3		2	1	1		0
				TOTAL	**116**	**75**	**3**	**38**	**16**	**13**	**0**	**3**
28	**RAICHUR**											
1	Raichur	1	CHC	J Mallapura, Raichur Tq	4	2		2	1	1		0
2	Devadurga	2	GH	Devadurga	11	7	1	3	2	2	0	0
		3	CHC	Arakere, Devadurga Tq	4	1		3	1	1		0
		4	CHC	Jalahalli, Devadurga Tq	4	0		4	1	1		0
3	Lingasugur	5	GH	Lingasugur	13	10		3	1	1		0
		6	CHC	Mudgal, Lingasugur Tq	4	0		4	1	0	1	0
		7	CHC	Anehosuru,	4	0		4	1	0		1
4	Manvi	8	GH	Manvi	13	8		5	2	2		0
		9	CHC	Kavital, Manvi Tq	4	0		4	1	1		0
5	Sindhanoor	10	GH	Sindhanoor	11	7		4	2	2		0
				TOTAL	**72**	**35**	**1**	**36**	**13**	**11**	**1**	**1**
29	**BELLARY**											
1	Bellary	1	DH	Bellary	27	20		7	2	1		1
		2	CHC	Roopanagudi, Ballarii Tq	4	3		1	1	0		1
		3	CHC	Moka, Ballarii Tq	4	4		0	1	1		0

					Specialist				DENTAL			
Sl No	Taluk	Sl No	Type	Name of Hospital	Sanctioned	Working	Contract	Vacant	Sanctioned	Working	Contract	Vacant
1	2	3	4	5	6	7	8	9	10	11	12	13
		4	CHC	Kurugodu, Ballarii Tq	4	0		4	1	0	1	0
2	Hadagali	5	GH	Hadagali	9	6		3	1	1		0
		6	CHC	Itagi, Hadagali Tq	4	3		1	1	1		0
3	Hagaribommanahalli	7	GH	Hagaribommanahalli	11	7		4	1	1		0
		8	CHC	Hampasagar, H B Halli Tq	4	0		4	1	0	1	0
4	Hospet	9	GH	Hospet	12	11		1	1	1		0
		10	CHC	Kampli, Hospete Tq	4	2		2	1	1		0
5	Kudligi	11	GH	Kudligi	11	4		7	1	0	0	1
		12	CHC	Kottur, Kudlagi Tq	4	1		3	1	1		0
		13	GH	Chikkajogihalli, Kudlagi Tq	6	1		5	1	0	1	0
		14	CHC	Ujjani, Kudlgi Tq	4	0		4	1	0	1	0
6	Sandur	15	GH	Sandur	12	5		7	2	0	1	1
		16	CHC	Toranagal, Sandur Tq	4	0		4	1	1		0

					Specialist				DENTAL			
Sl No	Taluk	Sl No	Type	Name of Hospital	Sanctioned	Working	Contract	Vacant	Sanctioned	Working	Contract	Vacant
1	**2**	**3**	**4**	**5**	**6**	**7**	**8**	**9**	**10**	**11**	**12**	**13**
7	Siruguppa	17	GH	Siruguppa	12	8		4	2	1		1
		18	CHC	Tekkalkote, Siraguppa Tq	4	0		4	1	1		0
				TOTAL	**140**	**75**		**65**	**21**	**11**	**5**	**5**
30 KOPPAL												
1	Koppal	5	DH	Koppal	13	8		**5**	2	0		**2**
		6	MH	Talkal, Koppal	2	1		**1**				
		7	CHC	Hiresindagi, Koppal Tq	4	1		**3**	1	0		**1**
		8	CHC	Munirabad, Koppal Tq	4	3		**1**	1	0		**1**
2	Gangavathi	1	GH	Gangavathi	10	9		**1**	1	1		**0**
		2	CHC	Kanakagiri, Gangavathi Tq	4	2		**2**	1	0		**1**
		3	CHC	Karatagi, Gangavathi Tq	4	3		**1**	1	1		**0**
		4	CHC	Sri Ramnagara, Gangawathi Tq	4	3		**1**	0	0		**0**
3	Kushtagi	9	GH	Kushtagi	10	8		**2**	1	1		**0**
		10	CHC	Tavaragera, Kushtagi Tq	4	1		**3**	1	1		**0**
4	Yelburga	11	GH	Yelburga	10	6		**4**	1	0	1	**0**
		12	CHC	H Vankalakunte, Yalburga Tq	4	0		**4**	1	0	1	**0**
		13	CHC	Kukanoor, Yelburga Tq	4	3		**1**	1	1		**0**
		14	CHC	Mangalore, Yelburga Tq	4	0		**4**	1	0		**1**
				TOTAL	**81**	**48**		**33**	**13**	**5**	**2**	**6**
				GRAND TOTAL	3435	2275	24	1136	425	337	34	54
	ಸೂಚನೆ:	ಈ ಪಟ್ಟಿಯಲ್ಲಿನ ಖಾಲಿ ಹುದ್ದೆಗಳು ತಾತ್ಕಾಲಿಕವಾಗಿದ್ದು ಬದಲಾವಣೆಗೆ ಒಳಪಟ್ಟಿರುತ್ತವೆ.										

Talukwise Sanction, Working & Vacancy Position of GDMO in the Dept of Health and F W Services

Sl	Name of the Institution	S	W	MBBS	AYUSH	V
1	2	3	4	5	6	7
1	**BANGLORE URBAN DISTRICT**					
	PHC, Anekal Taluk	18	18			0
	Bangalore East Taluk	27	27			0
	Bangalore South Taluk	25	24			1
	Bangalore North Taluk	47	47			0
	TOTAL	**117**	**116**			**1**
2	**BANGLORE RURAL DISTRICT**					
	Devanahalli Taluk	10	10			0
	Doddaballapura Taluk	18	17			1
	Nelamangala Taluk	10	9			1
	Hosakote Taluk	10	10			0
	TOTAL	**48**	**46**			**2**
3	**RAMANAGAR DISTRICT**					
	Ramanagara Taluk	15	15			
	Channapattana Taluk	15	12	3		
	Magadi Taluk	13	11	1		1
	Kanakapura Taluk	18	15	3		0
	TOTAL	**61**	**53**	**7**	**0**	**1**
4	**CHITRADURGA**		0			
	Chitradurga Taluk	15	7	7		1
	Challakere Taluk	16	10	2	4	
	Hiriyuru Taluk	18	5	6	7	
	Holalkere Taluk	9	2	5	2	
	Hosadurga Taluk	9	5	3	1	
	Molakalmur Taluk	6	3	2	1	
	TOTAL	**73**	**32**	**25**	**15**	**1**
5	**CHIKKABALLAPURA**					
	Chikkaballapura Tq	6	6			
	Chintamani Taluk	9	8	1		
	Shidlaghatta Taluk	11	8	3		
	Gowribidanur Taluk	23	15	5	3	
	Gudibande Taluk	3	2	1		
	Bagepalli Taluk	10	7	3		0
	TOTAL	**62**	**46**	**13**	**3**	**0**
6	**SHIMOGA**		0			
	Shimoga Taluk	18	17	1		
	Bhadravathi Taluk	14	13	1		
	Thirtahalli Taluk	16	8	6		2
	Hosanagara Taluk	12	5		3	4
	Sagara Taluk	20	11	3	4	2
	Soraba Taluk	17	6	3	5	3
	Shikaripura Taluk	19	9	8		2

Sl	Name of the Institution	S	W	MBBS	AYUSH	V
1	2	3	4	5	6	7
	Total	**116**	**69**	**22**	**12**	**13**
7	**Tumkur**		0			
	Tumkur Taluk	22	19	3		
	Gubbi Taluk	21	11	10		
	Kunigal Taluk	20	16	4		
	Chikkanayakanahalli Taluk	16	11	2		3
	Turuvekere Taluk	11	4	4		3
	Thiptur Taluk	12	8	4		
	Sira Taluk	22	16	5	1	
	Madhugiri Taluk	19	11	8		
	Pavagada Taluk	9	5	3		1
	Koratagere Taluk	14	12	2		
	Total	**166**	**113**	**45**	**1**	**7**
8	**Dhavanagere**					
	Davanagere Taluk	34	33			1
	Harihara Taluk	11	9	2		
	Jagaluru Taluk	11	5	4		2
	Harapanahalli Taluk	22	19	3		
	Channagiri Taluk	25	17	6		2
	Honnali Taluk	11	10	1		
	TOTAL	**114**	**93**	**16**	**0**	**5**
9	Kolar District					
	Kolar Taluk	15	13	1		1
	Bangarapete Taluk	9	8	1		
	Srinivasapura Taluk	14	11	2	1	
	Maluru Taluk	10	9	1		
	Mulabagalu Taluk	18	14	4		
	Total	**66**	**55**	**9**	**1**	**1**
10	MYSORE DISTRICT					
	Mysore Rural Taluk	22	22	0		
	Mysore Taluk,	16	15	1		
	Nanjanagudu Taluk	24	24			
	T.Narasipura Taluk	16	16			
	H.D.Kote Taluk	18	16	2		
	Hunasuru Taluk	22	21			1
	Piriya Pattana Taluk	23	21	2		
	K.R. Nagara Taluk	19	15	3		1
	Total	**160**	**150**	**8**	**0**	**2**
11	CHAMARAJANAGAR DISTRICT					
	Chamarajanagara Tq	22	14	3	5	
	Kollegala Taluk	24	17	3	4	
	Gundlupete Taluk	22	17	2	3	

Sl	Name of the Institution	S	W	MBBS	AYUSH	V
1	2	3	4	5	6	7
	Yalanduru Taluk	4	3	1		
	Total	72	51	9	12	0
12	MANDYA DISTRICT					
	Mandya Taluk	40	39			1
	Maddur Taluk	30	27	3		
	Malavalli Taluk	24	19	5		
	Pandavapura Taluk,	9	9			
	Srirangapattana Taluk,	13	13			
	K.R.Pete Taluk,	22	15	6	1	
	Nagamangala Taluk,	14	12	2		
	Total	**152**	**134**	**16**	**1**	**1**
13	KODAGU DISTRICT					
	Madikeri Taluk,	5	1		2	2
	Virajpete Taluk,	12	5		6	1
	Somavarapete Taluk,	17	9	3	5	
	Total	**34**	**15**	**3**	**13**	**3**
14	CHIKKAMAGALORE DISTRICT					
	Chikkamagalore Tq	20	9	4	7	
	Mudigere Taluk	20	11	2	6	1
	Koppa Taluk	11	5	5	1	
	Sringeri Taluk	2	0		2	
	N.R.Pura Taluk	5	2		3	
	Tarikere Taluk	18	11	3	4	
	Kaduru Taluk	15	5	4	4	2
	Total	**91**	**43**	**18**	**27**	**3**
15	D.kannada Mangalore Taluk	22	16	5		1
	Bantwala Taluk	19	7	2	6	4
	Putturu Taluk	11	3	3	5	
	Beltangadi Taluk	15	6	3	5	1
	Sulya Taluk	7	4		3	
	TOTAL	**74**	**36**	**13**	**19**	**6**
16	HASSAN DISTRICT					
	Hassan Taluk	25	17	5	2	1
	Aluru Taluk	6	3	2		1
	Arasikere Taluk	20	11	4	2	3
	Arakalagudu Taluk	18	11	5	2	
	Beluru Taluk	11	8	2	1	
	Channarayapattana Taluk	26	18	4	3	1
	Holenarasipura Taluk	20	9	5	5	1
	Sakaleshpura Taluk	8	0		4	4
	Total	**134**	**77**	**27**	**19**	**11**
17	UDUPI DISTRICT					

Sl	Name of the Institution	S	W	MBBS	AYUSH	V
1	2	3	4	5	6	7
	Udupi Taluk	23	21	1		1
	Kundapura Taluk	28	27	1		
	Karkala Taluk	16	14	1		1
	TOTAL	**67**	**62**	**3**	**0**	**2**
18	**BAGALKOTE DISTRICT**					
	Bagalkote Taluk	8	7		1	
	Badami Taluk	12	9		1	2
	Bilagi Taluk	3	1			2
	Mudhol Taluk,	10	7	2		1
	Hunagunda Taluk	14	3		4	7
	Jamakandi Taluk	13	6	2	2	3
	Total	**60**	**33**	**4**	**8**	**15**
19	**GADAG DISTRICT**					
	GADAG Taluk	15	13	1	1	
	Mundaragi Taluk	7	3	2	2	
	Rona Taluk	15	12	3		
	Shirahatti Taluk	7	3	2	2	
	Naragunda Taluk	3	0	0	3	
	Total	**47**	**31**	**8**	**8**	**0**
20	**BELAGAVI DISTRICT**					
	Belgaum Taluk	20	18	2		
	Bylahongala Taluk	14	9	4		1
	Khanapura Taluk	9	4	4		1
	Ramadurga Taluk	6	4			2
	Savadatti Taluk	17	13	1	1	2
	Chikkodi taluk	19	11	1	5	2
	Athani Taluk	19	10	3	2	4
	Gokak Taluk	20	11	7	2	
	Hukkeri Taluk	16	9	5	1	1
	Raibag Taluk	7	4	1	2	
		147	**93**	**28**	**13**	**13**
21	**DHARWAD DISTRICT**					
	Dharwad Taluk	14	14			
	Hubbli Taluk	14	14			
	Kundagola Taluk	6	3	1	1	1
	Kalagatagi Taluk	9	2	2	2	3
	Navalagunda Taluk	7	4	3		
	Total	**50**	**37**	**6**	**3**	**4**
22	**HAVERI DISTRICT**					
	Haveri Taluk	18	13	1	4	
	Hangal Taluk	15	6	2	6	1
	Savanur Taluk	8	4		4	
	Shiggaon Taluk	7	4	1	2	
	Hirekerura Taluk	13	5	3	5	0
	Ranebennura Taluk	17	12	5		

Sl	Name of the Institution	S	W	MBBS	AYUSH	V
1	2	3	4	5	6	7
	Byadagi Taluk	5	2	3		
	Total	**83**	**46**	**15**	**21**	**1**
23	KARWARA DISTRICT					
	Karwara Taluk	18	4	6	6	2
	Ankola Taluk	10	3		3	4
	Kumata Taluk	15	9	4	2	
	Honnavara Taluk	12	9		3	
	Bhatkal Taluk	4	0	2	2	
	Sirsi Taluk	16	9		7	
	Yallapura Taluk	11	4		7	
	Siddapura Taluk	9	-4	4	4	5
	Haliyala Taluk	12	3	4	5	
	Mundagoda Taluk	5	4			1
	Joyida Taluk	9	4		5	
	Total	**121**	**45**	**20**	**44**	**12**
24	VIJAYAPURA DISTRICT					
	Bijapura Taluk	20	18	2		
	B.Bagewadi Taluk	15	12	2		1
	Muddebihala Taluk	11	6	4	1	
	Indi Taluk	14	11	3		
	Sindagi Taluk	9	8		0	1
	Total	**69**	**55**	**11**	**1**	**2**
25	BIDAR DISTRICT					
	Bidar Taluk	15	12	3		
	Humnabad Taluk	12	10	2		
	Bhalki Taluk	12	10	2		
	Aurad Taluk	10	8	2		
	Basavakalyan Taluk	14	8	6		
	Total	**63**	**48**	**15**	**0**	**0**
26	KOPPAL DISTRICT					
	KOPPAL TALUK	14	5	4	2	3
	GANGAVATHI TALUK	10	7	3		
	YALBURGA TALUK	14	7	4		3
	KUSHTAGI TALUK	9	6	1		2
	Total	**47**	**25**	**12**	**2**	**8**
27	RAICHUR DISTRICT					
	Raichur Taluk	17	14	2	0	1
	Devadurga Taluk	6	3	2		1
	Manvi Taluk	9	3	3	0	3
	Lingasaguru Taluk	11	9	2		
	Sindhanuru Taluk	9	4	2	0	3
	Total	**52**	**33**	**11**	**0**	**8**
28	BELLARY DISTRICT					
	Bellary Taluk	28	26	2		

Sl	Name of the Institution	S	W	MBBS	AYUSH	V
1	2	3	4	5	6	7
	H.B Halli Taluk	9	6			3
	HOSPET TALUK	14	12	2		
	Siraguppa Taluk	9	9			
	Sandooru, Taluk	7	5		1	1
	HIREHADAGALI	14	5	5	1	3
	Kudligi Taluk	9	6	3		
	TOTAL	**90**	**69**	**12**	**2**	**7**
29	**YADAGIRI DISTRICT**					
	Yadagiri Taluk	18	16	1	1	
	Shahapura Taluk	13	12			1
	Surpura Taluk	18	13	1	1	3
	Total	**49**	**41**	**2**	**2**	**4**
30	**KALURGI DISTRICT**					
	KALURGI TALUKA	24	24			
	AFZALPUR TALUKA	11	9	2		
	ALAND TALUKA	17	13	4		
	CHINCHOLI DISTRICT	11	11			
	CHITAPUR TALUKA	18	18			
	JEWARGI TALUKA	11	7	3		1
	SEDAM TALUKA	9	8	1		
	Total	**101**	**90**	**10**	**0**	**1**
	GRAND TOTAL	2586	1837	388	227	134

ಕರ್ನಾಟಕ ಸರ್ಕಾರ

ಸಂಖ್ಯೆ: ಆಕುಕ ೯೫ ಎಸ್‌ಬಿವಿ ೧೮

ಕರ್ನಾಟಕ ಸರ್ಕಾರದ ಸಚಿವಾಲಯ
ಸುವರ್ಣ ಸೌಧ,
ಬೆಳಗಾವಿ, ದಿನಾಂಕ: 12–12–2018

ಇವರಿಂದ:
ಸರ್ಕಾರದ ಪ್ರಧಾನ ಕಾರ್ಯದರ್ಶಿ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,
ಸುವರ್ಣ ಸೌಧ, ಬೆಳಗಾವಿ.

ಇವರಿಗೆ:
ಕಾರ್ಯದರ್ಶಿ,
ಕರ್ನಾಟಕ ವಿಧಾನ ಸಭೆ,
ಸುವರ್ಣ ಸೌಧ, ಬೆಳಗಾವಿ.

ಮಾನ್ಯರೆ,

ವಿಷಯ:– ಮಾನ್ಯ ಕರ್ನಾಟಕ ವಿಧಾನ ಸಭಾ ಸದಸ್ಯರಾದ ಶ್ರೀಮತಿ ಲಕ್ಷ್ಮೀ ಆರ್. ಹೆಬ್ಬಾಳ್ಕರ ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: ೧೪೫ ಕ್ಕೆ ಉತ್ತರಿಸುವ ಬಗ್ಗೆ.

*****

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ಕರ್ನಾಟಕ ವಿಧಾನ ಸಭಾ ಸದಸ್ಯರಾದ ಶ್ರೀಮತಿ ಲಕ್ಷ್ಮೀ ಆರ್. ಹೆಬ್ಬಾಳ್ಕರ ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: ೧೪೫ ಕ್ಕೆ ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ದಿನಾಂಕ: 13–12–2018 ರಂದು ಸದನದಲ್ಲಿ ಉತ್ತರಿಸಬೇಕಾಗಿದ್ದು, ಸದರಿ ಪ್ರಶ್ನೆಗೆ ಉತ್ತರದ 350 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಲು ನಿರ್ದೇಶಿತನಾಗಿದ್ದೇನೆ.

ತಮ್ಮ ನಂಬುಗೆಯ,

(ಕೆ. ನಾರಾಯಣ) 12/12/2018
ಸರ್ಕಾರದ ಉಪ ಕಾರ್ಯದರ್ಶಿ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

ಕರ್ನಾಟಕ ವಿಧಾನ ಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:	945
ಮಾನ್ಯ ಸದಸ್ಯರ ಹೆಸರು	ಶ್ರೀಮತಿ ಲಕ್ಷ್ಮೀ ಆರ್. ಹೆಬ್ಬಾಳ್ಕರ್ (ಬೆಳಗಾಂ ಗ್ರಾಮಾಂತರ)
ಉತ್ತರಿಸ ಬೇಕಾದ ದಿನಾಂಕ	13.12.2018.
ಉತ್ತರಿಸುವ ಸಚಿವರು	ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು

ಕ್ರ. ಸಂ	ಪ್ರಶ್ನೆ	ಉತ್ತರ
ಅ	ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಹೆರಿಗೆ ಆಸ್ಪತ್ರೆಗಳ ಮಂಜೂರಾತಿ ಪ್ರಸ್ತಾವನೆ ಸರ್ಕಾರದ ಮುಂದಿದೆಯೇ:	ಹೌದು
ಆ	ಇದ್ದಲ್ಲಿ ಕೈಗೊಂಡ ಕ್ರಮಗಳೇನು:	ಬೆಳಗಾವಿ ಗ್ರಾಮಿಣ ಪ್ರದೇಶದ ಮುತಗಾ ಆಸ್ಪತ್ರೆಯನ್ನು ಗುರುತಿಸಿ 30 ಹಾಸಿಗೆ ಸಾಮರ್ಥ್ಯದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ವಿಭಾಗವನ್ನು ಸ್ಥಾಪಿಸಲು ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ 2018-19ನೇ ಸಾಲಿನ ಪೂರಕ ಪ್ರಸ್ತಾವನೆಯಲ್ಲಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ.
ಇ	ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯ ಹಾಗೂ ವೈದ್ಯರ ಕೊರತೆ ಇರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ: ಹಾಗಿದ್ದಲ್ಲಿ ಈ ಕುರಿತು ಕೈಗೊಂಡ ಕ್ರಮಗಳೇನು?	ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅಗತ್ಯೆಗೆ ತಕ್ಕಂತೆ ಮೂಲಭೂತ ಸೌಕರ್ಯ ಒದಗಿಸಲಾಗಿದೆ.

ಸಂಖ್ಯೆ: ಆಕುಕ 95 ಎಸ್‌ಬಿವಿ 2018

(ಶಿವಾನಂದ ಎಸ್. ಪಾಟೀಲ್)
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು

ಕರ್ನಾಟಕ ಸರ್ಕಾರ

ಸಂಖ್ಯೆ: ಆಕುಕ 459/18

ಕರ್ನಾಟಕ ಸರ್ಕಾರದ ಸಚಿವಾಲಯ
ಸುವರ್ಣ ಸೌಧ,
ಬೆಳಗಾವಿ, ದಿನಾಂಕ: 12-12-2018

ಇವರಿಂದ:
ಸರ್ಕಾರದ ಪ್ರಧಾನ ಕಾರ್ಯದರ್ಶಿ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,
ಸುವರ್ಣ ಸೌಧ, ಬೆಳಗಾವಿ.

ಇವರಿಗೆ:
ಕಾರ್ಯದರ್ಶಿ,
ಕರ್ನಾಟಕ ವಿಧಾನ ಸಭೆ,
ಸುವರ್ಣ ಸೌಧ, ಬೆಳಗಾವಿ.

ಮಾನ್ಯರೆ,

ವಿಷಯ:- ಮಾನ್ಯ ಕರ್ನಾಟಕ ವಿಧಾನ ಸಭಾ ಸದಸ್ಯರಾದ ಶ್ರೀ ಸಿದ್ದು ಸವದಿ ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 459 ಕ್ಕೆ ಉತ್ತರಿಸುವ ಬಗ್ಗೆ.

*****

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ಕರ್ನಾಟಕ ವಿಧಾನ ಸಭಾ ಸದಸ್ಯರಾದ ಶ್ರೀ ಸಿದ್ದು ಸವದಿ ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 459 ಕ್ಕೆ ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ದಿನಾಂಕ: 13-12-2018 ರಂದು ಸದನದಲ್ಲಿ ಉತ್ತರಿಸಬೇಕಾಗಿದ್ದು, ಸದರಿ ಪ್ರಶ್ನೆಗೆ ಉತ್ತರದ 350 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಲು ನಿರ್ದೇಶಿತನಾಗಿದ್ದೇನೆ.

ತಮ್ಮ ನಂಬುಗೆಯ,

(ಕೆ. ನಾರಾಯಣ) 12/12/2018
ಸರ್ಕಾರದ ಉಪ ಕಾರ್ಯದರ್ಶಿ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

ಕರ್ನಾಟಕ ವಿಧಾನ ಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	459
ಮಾನ್ಯ ಸದಸ್ಯರ ಹೆಸರು	ಶ್ರೀ ಸಿದ್ದು ಸವದಿ (ತೇರದಾಳ)
ಉತ್ತರಿಸಬೇಕಾದ ದಿನಾಂಕ	13.12.2018.
ಉತ್ತರಿಸಬೇಕಾದ ಸಚಿವರು	ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು

ಕ್ರ.ಸಂ	ಪ್ರಶ್ನೆ	ಉತ್ತರ
(ಅ)	ತೇರದಾಳ ಮತ್ತು ಕ್ಷೇತ್ರದಲ್ಲಿ ಇರುವ ಸರ್ಕಾರಿ ಆಸ್ಪತ್ರೆಗಳು ಎಷ್ಟು: ಈ ಆಸ್ಪತ್ರೆಗಳಿಗೆ ಮಂಜೂರಾದ ವೈದ್ಯರ ಸಂಖ್ಯೆ ಎಷ್ಟು: ಖಾಲಿ ಇರುವ ಹುದ್ದೆಗಳ ಸಂಖ್ಯೆ ಎಷ್ಟು: ಖಾಲಿ ಇರುವ ಹುದ್ದೆಗಳನ್ನು ಯಾವಾಗ ಭರ್ತಿ ಮಾಡಲಾಗುವುದು:	ತೇರದಾಳ ಮತಕ್ಷೇತ್ರದ ವ್ಯಾಪ್ತಿಗೆ ನಾಲ್ಕು ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಎರಡು ಸಮುದಾಯ ಆರೋಗ್ಯ ಕೇಂದ್ರಗಳು ಬರುತ್ತವೆ. ಪ್ರಾ.ಆ.ಕೇಂದ್ರ ತೇರದಾಳ — ಬಿಎಎಂಎಸ್ ವೈದ್ಯರು ಎಂಬಿಬಿಎಸ್ ಎದುರು ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರಾ.ಆ.ಕೇಂದ್ರ ಹಿಪ್ಪರಗಿ — ಬಿಎಎಂಎಸ್ ವೈದ್ಯರು ಎಂಬಿಬಿಎಸ್ ಎದುರು ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರಾ.ಆ.ಕೇಂದ್ರ ಚಿಮ್ಮಢ — ಎಂಬಿಬಿಎಸ್ ವೈದ್ಯರ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಪ್ರಾ.ಆ.ಕೇಂದ್ರ ನಾವಲಗಿ — ಎಂಬಿಬಿಎಸ್ ವೈದ್ಯರ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಸ.ಆ.ಕೇಂದ್ರ ಬನಹಟ್ಟಿ — 5 ಮಂಜೂರಾದ ಹುದ್ದೆಯಲ್ಲಿ 04 ಜನ ವೈದ್ಯರು ಕರ್ತವ್ಯ ನಿರ್ವಹಿಸುತ್ತೀದ್ದಾರೆ. ಸ.ಆ.ಕೇಂದ್ರ ಮಹಾಲಿಂಗಪೂರ — 5 ಮಂಜೂರಾದ ಹುದ್ದೆಯಲ್ಲಿ 03 ಜನ NHM ವೈದ್ಯರು ಕರ್ತವ್ಯ ನಿರ್ವಹಿಸುತ್ತೀದ್ದಾರೆ. ಖಾಲಿ ಇರುವ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಜಿಲ್ಲಾ ಆಕುಕ ಅಧಿಕಾರಿಗಳು/ ಜಿಲ್ಲಾಧಿಕಾರಿರವರಿಗೆ ಆದೇಶ ನೀಡಲಾಗಿದೆ.
(ಆ)	ಬಡ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ಪಡೆಯಲು ಇರುವ ಯೋಜನೆಗಳು ಯಾವುವು: ಯಾವ ಯಾವ ತರಹದ ರೋಗಕ್ಕೆ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು (ಸಂಪೂರ್ಣ ಮಾಹಿತಿ ಒದಗಿಸುವುದು):	ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾ ವ್ಯಾಪ್ತಿಗೊಳಪಟ್ಟ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಸಾರ್ವಜನಿಕರಿಗೆ ಸಾಮಾನ್ಯ ಖಾಯಿಲೆಗಳಾದ ಜ್ವರ, ನೆಗಡಿ, ಕೆಮ್ಮು, ಕೀಲು ನೋವು, ಹಾವು ಕಡಿತ, ನಾಯಿ ಕಡಿತದ ಪ್ರಕರಣ, ತಾಯಿ ಮತ್ತು ಮಕ್ಕಳ ಆರೋಗ್ಯ, ಹೆರಿಗೆ, ಶಿಶು ಆರೈಕೆ ಹಾಗೂ ಡಯಾಲಿಸಿಸ್, ಐ.ಸಿಯು, ತುರ್ತು ಅಪಘಾತ ಚಿಕಿತ್ಸೆ ಮುಂತಾದ ಇನ್ನೂ ಹಲವಾರು ಪ್ರಥಮ ಹಾಗೂ ದ್ವಿತೀಯ ಹಂತದ ಚಿಕಿತ್ಸೆಗಳನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಒದಗಿಸಲಾಗುತ್ತಿದೆ. ಈ ಸೇವೆಗಳನ್ನು ಸಾರ್ವಜನಿಕರು ಸರ್ಕಾರಿ ಆಸ್ಪತ್ರೆಗಳಲ್ಲಿ ನೊಂದಣಿ ಸಲಹೆ ಚೀಟಿ ಪಡೆದು ವೈದ್ಯರ ಸಲಹೆ ಮೇರೆಗೆ ಆಯಾ ಹಂತದ ಚಿಕಿತ್ಸೆಯನ್ನು ಪಡೆಯಬಹುದು.
(ಇ)	ರಬಕವಿ –ಬನಹಟ್ಟಿ ಹೊಸ ತಾಲ್ಲೂಕು ಕೇಂದ್ರ ಸ್ಥಾನವಾಗಿದ್ದು ಪ್ರಸ್ತುತ ಅಸ್ತಿತ್ವದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಲಾಗುವುದೇ: ಇಲ್ಲವಾದಲ್ಲಿ ಕಾರಣಗಳೇನು: ಎಲ್ಲಾ ತಾಲ್ಲೂಕಾ ಆಸ್ಪತ್ರೆಗಳನ್ನು 100 ಬೆಡ್ ಆಸ್ಪತ್ರೆಯಾಗಬೇಕು ಸರ್ಕಾರದ ನಿಯಮಾವಳಿಗಳಿಲ್ಲವೇ:	ಪ್ರಸ್ತಾವನೆ ಸರ್ಕಾರದ ಪರಿಶೀಲನೆಯಲ್ಲಿದೆ.

(ಈ)	ಸದರಿ ಆಸ್ಪತ್ರೆಗಳ ದುರಸ್ತಿ ಹಾಗೂ ಹೊಸ ಕಟ್ಟಡಗಳಿಗಾಗಿ ಬೇಡಿಕೆ ಇದ್ದು ಯಾವಾಗ ಮಂಜೂರು ಮಾಡಲಾಗುವುದು?	ಅನುದಾನ ಲಭ್ಯತೆಗನುಗುಣವಾಗಿ ನಿರ್ಮಾಣ ಮತ್ತು ದುರಸ್ತಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು

ಕಡತ ಸಂಖ್ಯೆ: ಆಕುಕ 459 ಚು.ರ. 2018

(ಶಿವಾನಂದ ಎಸ್. ಪಾಟೀಲ್)
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು

ಕರ್ನಾಟಕ ಸರ್ಕಾರ

ಸಂಖ್ಯೆ:ಜಸಂಇ 71 ಡಬ್ಲ್ಯೂಬಿಎಂ 2018

ಕರ್ನಾಟಕ ಸರ್ಕಾರದ ಸಚಿವಾಲಯ,
ವಿಕಾಸ ಸೌಧ,
ಬೆಂಗಳೂರು, ದಿನಾಂಕ:12/12/2018

ಇಂದ:

ಸರ್ಕಾರದ ಕಾರ್ಯದರ್ಶಿಗಳು,
ಜಲಸಂಪನ್ಮೂಲ ಇಲಾಖೆ,
ಬೆಂಗಳೂರು.

ಇವರಿಗೆ:

ಕಾರ್ಯದರ್ಶಿಗಳು,
ಕರ್ನಾಟಕ ವಿಧಾನಸಭೆ
ಸುವರ್ಣಸೌಧ, ಬೆಳಗಾವಿ.

ಮಾನ್ಯರೆ,

ವಿಷಯ:- ಕರ್ನಾಟಕ ವಿಧಾನ ಸಭೆ ಸದಸ್ಯರಾದ ಶ್ರೀ ದೊಡ್ಡನಗೌಡ ಜಿ.ಪಾಟೀಲ್ (ಹುನಗುಂದ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 968ಕ್ಕೆ ಉತ್ತರ ನೀಡುವ ಬಗ್ಗೆ.

***

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಕರ್ನಾಟಕ ವಿಧಾನ ಸಭೆ ಸದಸ್ಯರಾದ ಶ್ರೀ ದೊಡ್ಡನಗೌಡ ಜಿ.ಪಾಟೀಲ್ (ಹುನಗುಂದ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 968ಕ್ಕೆ ದಿನಾಂಕ:13.12.2018 ರಂದು ಮಾನ್ಯ ಜಲಸಂಪನ್ಮೂಲ ಸಚಿವರು ಉತ್ತರಿಸಬೇಕಾಗಿದ್ದು, ಸದರಿ ಪ್ರಶ್ನೆಗೆ ಉತ್ತರಗಳನ್ನು ಸಿದ್ಧಪಡಿಸಿ 350 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಿಕೊಡಲಾಗಿದೆ.

ತಮ್ಮ ವಿಶ್ವಾಸಿ,

(ಶ್ರೀಹರಿ ಎಸ್.ಆರ್.)
ಸರ್ಕಾರದ ಅಧೀನ ಕಾರ್ಯದರ್ಶಿ(ತಾಂತ್ರಿಕ-1)
ಜಲ ಸಂಪನ್ಮೂಲ ಇಲಾಖೆ

ಕರ್ನಾಟಕ ವಿಧಾನ ಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	: 968
ಸದಸ್ಯರ ಹೆಸರು	: ಶ್ರೀ ದೊಡ್ಡನಗೌಡ ಜಿ.ಪಾಟೀಲ್ (ಹುನಗುಂದ)
ಉತ್ತರಿಸುವ ದಿನಾಂಕ	: 13.12.2018
ಉತ್ತರಿಸುವ ಸಚಿವರು	: ಜಲ ಸಂಪನ್ಮೂಲ ಸಚಿವರು

ಕ್ರ ಸಂ.	ಪ್ರಶ್ನೆ	ಉತ್ತರ
ಅ)	ಹುನಗುಂದ ಬ್ರಾಂಚ್ ಕೆನಾಲ್ ನಿರ್ಮಾಣ ಮಾಡುವುದು ತಡವಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ;	ಬಂದಿದೆ.
ಆ)	ಕೊಪ್ಪಳ ಏತ ನೀರಾವರಿ ಯೋಜನೆಯ ಹುನಗುಂದ ಬ್ರಾಂಚ್ ಕೆನಾಲ್‌ನ್ನು ಯಾವಾಗ ಪ್ರಾರಂಭಿಸಲಾಗುವುದು? (ಸಂಪೂರ್ಣ ವಿವರ ನೀಡುವುದು)	ಕೃ.ಮೇ.ಯೋ ಹಂತ-3 ರಡಿ ಹಂಚಿಕೆಯಾದ ನೀರಿನ ಬಳಕೆಯು ಕೃಷ್ಣಾ ನ್ಯಾಯಾಧೀಕರಣ-2ರ ಅಂತಿಮ ತೀರ್ಪು ಕೇಂದ್ರ ಸರ್ಕಾರದಿಂದ ಗೆಜೆಟ್ ಅಧಿಸೂಚನೆ ಪ್ರಕಟಗೊಂಡ ನಂತರ ಜಾರಿಗೆ ಬರುವುದು. ಕೃ.ಮೇ.ಯೋ ಹಂತ-3 ರಡಿ ಬರುವ ಕೊಪ್ಪಳ ಏತ ನೀರಾವರಿ ಯೋಜನೆಯಡಿ ಹನಿ ನೀರಾವರಿ ಸೌಲಭ್ಯ ಕಲ್ಪಿಸಲು ಯೋಜಿಸಲಾಗಿದ್ದು ಸದರಿ ಯೋಜನೆಯಡಿಯ ಹುನಗುಂದ ಬ್ರಾಂಚ್‌ನಡಿ 8,800 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶಕ್ಕೆ ಹನಿ ನೀರಾವರಿ ಅಳವಡಿಸುವ ಕಾಮಗಾರಿಯ ರೂ.429.65 ಕೋಟಿ ಅಂದಾಜು ಪ್ರಸ್ತಾವನೆ ತಯಾರಿಸಲಾಗಿರುತ್ತದೆ. ಸದರಿ ಅಂದಾಜಿಗೆ ಅನುಮೋದನೆ ನೀಡುವ ಪ್ರಕ್ರಿಯೆ ನಿಗಮದ ಹಂತದಲ್ಲಿ ಜಾರಿಯಲ್ಲಿದೆ.

ಸಂಖ್ಯೆ: ಜಸಂಇ 71 ಡಬ್ಲ್ಯೂಬಿಎಂ 2018

(ಡಿ.ಕೆ.ಶಿವಕುಮಾರ್)
ಜಲಸಂಪನ್ಮೂಲ ಸಚಿವರು.

ಕರ್ನಾಟಕ ಸರ್ಕಾರ

ಸಂಖ್ಯೆ:ಜಸಂಇ 58 ಡಬ್ಲ್ಯೂಬಿಎಂ 2018

ಕರ್ನಾಟಕ ಸರ್ಕಾರದ ಸಚಿವಾಲಯ,
ವಿಕಾಸ ಸೌಧ,
ಬೆಂಗಳೂರು, ದಿನಾಂಕ:12/12/2018

ಇಂದ:

ಸರ್ಕಾರದ ಕಾರ್ಯದರ್ಶಿಗಳು,
ಜಲಸಂಪನ್ಮೂಲ ಇಲಾಖೆ,
ಬೆಂಗಳೂರು.

ಇವರಿಗೆ:

ಕಾರ್ಯದರ್ಶಿಗಳು,
ಕರ್ನಾಟಕ ವಿಧಾನಸಭೆ
ಸುವರ್ಣಸೌಧ, ಬೆಳಗಾವಿ.

ಮಾನ್ಯರೆ,

ವಿಷಯ:- ಕರ್ನಾಟಕ ವಿಧಾನ ಸಭೆ ಸದಸ್ಯರಾದ ಶ್ರೀ ಕೌಜಲಗಿ ಮಹಾಂತೇಶ್ ಶಿವಾನಂದ್ (ಬೈಲಹೊಂಗಲ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 948ಕ್ಕೆ ಉತ್ತರ ನೀಡುವ ಬಗ್ಗೆ.

***

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಕರ್ನಾಟಕ ವಿಧಾನ ಸಭೆ ಸದಸ್ಯರಾದ ಶ್ರೀ ಕೌಜಲಗಿ ಮಹಾಂತೇಶ್ ಶಿವಾನಂದ್ (ಬೈಲಹೊಂಗಲ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 948ಕ್ಕೆ ದಿನಾಂಕ:13.12.2018 ರಂದು ಮಾನ್ಯ ಜಲಸಂಪನ್ಮೂಲ ಸಚಿವರು ಉತ್ತರಿಸಬೇಕಾಗಿದ್ದು, ಸದರಿ ಪ್ರಶ್ನೆಗೆ ಉತ್ತರಗಳನ್ನು ಸಿದ್ದಪಡಿಸಿ 350 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಿಕೊಡಲಾಗಿದೆ.

ತಮ್ಮ ವಿಶ್ವಾಸಿ,

(ಶ್ರೀಹರಿ ಎಸ್.ಆರ್.)
ಸರ್ಕಾರದ ಅಧೀನ ಕಾರ್ಯದರ್ಶಿ(ತಾಂತ್ರಿಕ-1)
ಜಲ ಸಂಪನ್ಮೂಲ ಇಲಾಖೆ

ಕರ್ನಾಟಕ ವಿಧಾನ ಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	: 948
ಸದಸ್ಯರ ಹೆಸರು	: ಶ್ರೀ ಕೌಜಲಗಿ ಮಹಾಂತೇಶ್ ಶಿವಾನಂದ್ (ಬೈಲಹೊಂಗಲ)
ಉತ್ತರಿಸುವ ದಿನಾಂಕ	: 13.12.2018
ಉತ್ತರಿಸುವ ಸಚಿವರು	: ಜಲ ಸಂಪನ್ಮೂಲ ಸಚಿವರು

ಕ್ರಮ ಸಂಖ್ಯೆ:	ಪ್ರಶ್ನೆ	ಉತ್ತರ
ಅ)	ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಮತ್ತು ಸವದತ್ತಿ ತಾಲ್ಲೂಕುಗಳ ಎಷ್ಟು ಹಳ್ಳಿಗಳು ಮಲಪ್ರಭಾ ಯೋಜನೆಯಲ್ಲಿ ಮುಳಗಡೆ ಹೊಂದಿರುತ್ತವೆ;	ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ 13 ಹಳ್ಳಿಗಳು ಹಾಗೂ ಸವದತ್ತಿ ತಾಲೂಕಿನ 13 ಹಳ್ಳಿಗಳು ಮುಳುಗಡೆ ಹೊಂದಿರುತ್ತವೆ.
ಆ)	ಮುಳಗಡೆಯಾದ ಹಳ್ಳಿಗಳನ್ನು ಬೇರೆ ಕಡೆ ನಿರ್ಮಿಸಿದ ಸಂದರ್ಭದಲ್ಲಿ ಅಲ್ಲಿ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಸರ್ಕಾರ ಒದಗಿಸದೆ ಇರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ;	ಮುಳುಗಡೆಯಾದ ಹಳ್ಳಿಗಳನ್ನು ಈಗಾಗಲೇ ಸ್ಥಳಾಂತರಿಸಿ ಪುನರ್ವಸತಿ ಕಲ್ಪಿಸಲಾಗಿದೆ. ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಸಂಬಂಧಪಟ್ಟ ಪಂಚಾಯತಿಗಳಿಗೆ ಹಸ್ತಾಂತರಿಸಲಾಗಿದೆ.
ಇ)	ಬೈಲಹೊಂಗಲ ಮತಕ್ಷೇತ್ರದ ಈ ಎಲ್ಲಾ ಹಳ್ಳಿಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ಸರ್ಕಾರದ ಮುಂದೆ ಪ್ರಸ್ತಾವನೆ ಇದೆಯೇ;	ಸದರಿ ಹಳ್ಳಿಗಳನ್ನು ಸುಮಾರು 40 ವರ್ಷಗಳ ಹಿಂದೆ ಸ್ಥಳಾಂತರಿಸಿ ಪುನರ್ವಸತಿ ಕಲ್ಪಿಸಲಾಗಿದೆ. ಈಗ ಸದರಿ ಗ್ರಾಮಗಳ ರಸ್ತೆಗಳು ಹಾಗೂ ಗಟಾರುಗಳು ನಿರ್ವಹಣೆ ಇಲ್ಲದೆ ಹಾಳಾಗಿದ್ದರಿಂದ, ಪುನರ್ ನಿರ್ಮಾಣಕ್ಕಾಗಿ ರೂ.124.60 ಕೋಟಿಗಳ ಪ್ರಸ್ತಾವನೆಯು ನಿಗಮದ ಪರಿಶೀಲನೆಯಲ್ಲಿದೆ.
ಈ)	ಹಾಗಿದ್ದಲ್ಲಿ, ಯಾವಾಗ ಕ್ರಮ ಕೈಗೊಳ್ಳಲಾಗುವುದು?	

ಸಂಖ್ಯೆ: ಜಸಂಇ 58 ಡಬ್ಲ್ಯೂಬಿಎಂ 2018

(ಡಿ.ಕೆ. ಶಿವಕುಮಾರ್)
ಜಲ ಸಂಪನ್ಮೂಲ ಸಚಿವರು

ಕರ್ನಾಟಕ ಸರ್ಕಾರ
ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ

ಸಂಖ್ಯೆ: ಸನೀಇ 129 ವಿಸವಿ 2018

ಕರ್ನಾಟಕ ಸರ್ಕಾರದ ಸಚಿವಾಲಯ
ಸುವರ್ಣ ವಿಧಾನಸೌಧ,
ಬೆಳಗಾವಿ, ದಿನಾಂಕ:12.12.2018

ಇಂದ:
ಸರ್ಕಾರದ ಕಾರ್ಯದರ್ಶಿ
ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ
ಸುವರ್ಣ ವಿಧಾನಸೌಧ,
ಬೆಳಗಾವಿ

ಇವರಿಗೆ
ಕಾರ್ಯದರ್ಶಿಗಳು,
ಕರ್ನಾಟಕ ವಿಧಾನ ಸಭೆ ಸಚಿವಾಲಯ
ಸುವರ್ಣ ವಿಧಾನಸೌಧ,
ಬೆಳಗಾವಿ.

ಮಾನ್ಯರೆ

ವಿಷಯ: ಶ್ರೀ ಬಸವನಗೌಡ ದದ್ದಲ್, ಮಾನ್ಯ ವಿಧಾನ ಸಭೆ ಸದಸ್ಯರು ಮಂಡಿಸಿರುವ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:1385ಕ್ಕೆ ಉತ್ತರಿಸುವ ಕುರಿತು.

****

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಶ್ರೀ ಬಸವನಗೌಡ ದದ್ದಲ್, ಮಾನ್ಯ ವಿಧಾನ ಸಭೆ ಸದಸ್ಯರು ಮಂಡಿಸಿರುವ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:1385ರ ಉತ್ತರದ 350 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಿಕೊಡಲು ನಿರ್ದೇಶಿತನಾಗಿದ್ದೇನೆ.

ತಮ್ಮ ವಿಶ್ವಾಸಿ

(ಬಿ. ಬಾಲಸುಬ್ರಮಣ್ಯ) 12/12/18
ಪದನಿಮಿತ್ತ ಸರ್ಕಾರದ ಅಧೀನ ಕಾರ್ಯದರ್ಶಿ
ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ

ಕರ್ನಾಟಕ ವಿಧಾನ ಸಭೆ

1. ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 1385
2. ಸದಸ್ಯರ ಹೆಸರು : ಶ್ರೀ ಬಸನಗೌಡ ದದ್ದಲ್
3. ಉತ್ತರಿಸಬೇಕಾದ ದಿನಾಂಕ : 13-12-2018
4. ಉತ್ತರಿಸಬೇಕಾದ ಸಚಿವರು : ಮಾನ್ಯ ಸಣ್ಣ ನೀರಾವರಿ ಸಚಿವರು.

ಕ್ರ. ಸಂ	ಪ್ರಶ್ನೆಗಳು	ಉತ್ತರಗಳು
ಅ	ರಾಯಚೂರು ಗ್ರಾಮೀಣ ಮತಕ್ಷೇತ್ರದಲ್ಲಿರುವ 100ಕ್ಕೂ ಹೆಚ್ಚು ಕೆರೆಗಳನ್ನು ತುಂಬಿಸುವ ವಿಚಾರ ಸರ್ಕಾರಕ್ಕಿದೆಯೇ; ಇದ್ದರೆ ಸರ್ಕಾರ ಕೈಗೊಂಡ ಕ್ರಮಗಳೇನು;	ರಾಯಚೂರು ಗ್ರಾಮೀಣ ಮತಕ್ಷೇತ್ರದಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಡಿ ಇಂಥ ಯಾವುದೇ ಪ್ರಸ್ತಾವನೆ ಇರುವುದಿಲ್ಲ.
ಆ	ಕೆರೆಗೆ ನೀರು ತುಂಬಿಸುವ ಮಹತ್ವಾಕಾಂಕ್ಷಿ ಯೋಜನೆಯಡಿ ರಾಯಚೂರು ಗ್ರಾಮೀಣ ಕ್ಷೇತ್ರದ ಎಷ್ಟು ಕೆರೆಗಳಿಗೆ ನೀರು ತುಂಬಿಸಲಾಗಿದೆ; (ಮಾಹಿತಿ ಒದಗಿಸುವುದು.)	ಪ್ರಶ್ನೆ ಉದ್ಭವಿಸುವುದಿಲ್ಲ
ಇ	ರಾಯಚೂರು ಜಿಲ್ಲೆಯ ಎಷ್ಟು ಕೆರೆಗಳಿಗೆ ಕೃಷ್ಣ ಮತ್ತು ತುಂಗಭದ್ರಾ ನದಿಯಿಂದ ನೀರು ತುಂಬಿಸಲಾಗಿದೆ; ಇದಕ್ಕಾಗಿ ಎಷ್ಟು ಅನುದಾನ ಖರ್ಚಾಗಿದೆ? (ಮತಕ್ಷೇತ್ರವಾರು ಮಾಹಿತಿ ಒದಗಿಸುವುದು)	ಪ್ರಶ್ನೆ ಉದ್ಭವಿಸುವುದಿಲ್ಲ

ಸಂಖ್ಯೆ:ಸನೀಇ 129 ವಿಸವಿ 2018

(ಸಿ.ಎಸ್.ಪುಟ್ಟರಾಜು)
ಸಣ್ಣ ನೀರಾವರಿ ಸಚಿವರು

ಕರ್ನಾಟಕ ಸರ್ಕಾರ
ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ

ಸಂಖ್ಯೆ: ಸನೀಇ 121 ವಿಸವಿ 2018

ಕರ್ನಾಟಕ ಸರ್ಕಾರದ ಸಚಿವಾಲಯ
ಸುವರ್ಣ ವಿಧಾನಸೌಧ,
ಬೆಳಗಾವಿ, ದಿನಾಂಕ:12.12.2018

ಇಂದ:
ಸರ್ಕಾರದ ಕಾರ್ಯದರ್ಶಿ
ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ
ಸುವರ್ಣ ವಿಧಾನಸೌಧ,
ಬೆಳಗಾವಿ

ಇವರಿಗೆ
ಕಾರ್ಯದರ್ಶಿಗಳು,
ಕರ್ನಾಟಕ ವಿಧಾನ ಸಭೆ ಸಚಿವಾಲಯ
ಸುವರ್ಣ ವಿಧಾನಸೌಧ,
ಬೆಳಗಾವಿ.

ಮಾನ್ಯರೆ

ವಿಷಯ: ಶ್ರೀ ಬಾಲಚಂದ್ರ ಲಕ್ಷ್ಮಣರಾವ್ ಜಾರಕಿಹೊಳಿ ಮಾನ್ಯ ವಿಧಾನ ಸಭೆ ಸದಸ್ಯರು ಮಂಡಿಸಿರುವ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:912ಕ್ಕೆ ಉತ್ತರಿಸುವ ಕುರಿತು.

****

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಶ್ರೀ ಬಾಲಚಂದ್ರ ಲಕ್ಷ್ಮಣರಾವ್ ಜಾರಕಿಹೊಳಿ ಮಾನ್ಯ ವಿಧಾನ ಸಭೆ ಸದಸ್ಯರು ಮಂಡಿಸಿರುವ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:912ರ ಉತ್ತರದ 350 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಿಕೊಡಲು ನಿರ್ದೇಶಿತನಾಗಿದ್ದೇನೆ.

ತಮ್ಮ ವಿಶ್ವಾಸಿ

(ಬಿ. ಬಾಲಸುಬ್ರಮಣ್ಯ) 12/12/18
ಪದನಿಮಿತ್ತ ಸರ್ಕಾರದ ಅಧೀನ ಕಾರ್ಯದರ್ಶಿ
ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ

ಕರ್ನಾಟಕ ವಿಧಾನ ಸಭೆ

1.	ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	: 912
2.	ಸದಸ್ಯರ ಹೆಸರು	: ಶ್ರೀ ಬಾಲಚಂದ್ರ ಲಕ್ಷ್ಮಣರಾವ್ ಜಾರಕಿಹೊಳಿ
3.	ಉತ್ತರಿಸಬೇಕಾದ ದಿನಾಂಕ	: 13.12.2018
4.	ಉತ್ತರಿಸುವ ಸಚಿವರು	: ಮಾನ್ಯ ಸಣ್ಣ ನೀರಾವರಿ ಸಚಿವರು.

ಕ್ರ.ಸಂ	ಪ್ರಶ್ನೆಗಳು:	ಉತ್ತರಗಳು:
ಅ	ಬೆಳಗಾವಿ ಜಿಲ್ಲೆ ಅರಭಾವಿ ಮತಕ್ಷೇತ್ರಕ್ಕೆ ಸಣ್ಣ ನೀರಾವರಿ ಇಲಾಖೆಯಿಂದ ಎಸ್.ಸಿ.ಪಿ / ಟಿ.ಎಸ್.ಪಿ ಯೋಜನೆಯಡಿ ಮಂಜೂರಾದ ಅನುದಾನವೆಷ್ಟು; ಕೈಗೊಳ್ಳಲಾಗಿರುವ ಕಾಮಗಾರಿಗಳಾವುವು; ಈ ಕಾಮಗಾರಿಗಳಗೆ ಸರ್ಕಾರವು ಇದುವರೆಗೂ ಬಿಡುಗಡೆ ಮಾಡಲಾದ ಅನುದಾನವೆಷ್ಟು; ಖರ್ಚು ಮಾಡಲಾದ ಹಣವೆಷ್ಟು; ಈ ಕಾಮಗಾರಿಗಳು ಪ್ರಸಕ್ತ ಯಾವ ಹಂತದಲ್ಲಿವೆ; (ಸಂಪೂರ್ಣ ಮಾಹಿತಿ ನೀಡುವುದು)	ಬೆಳಗಾವಿ ಜಿಲ್ಲೆ, ಅರಭಾವಿ ಮತಕ್ಷೇತ್ರದಲ್ಲಿ ಸಣ್ಣ ನೀರಾವರಿ ಮತ್ತ ಅಂತರ್ಜಲ ಅಭಿವೃದ್ಧಿ ಇಲಾಖೆಯಿಂದ ಎಸ್.ಸಿ.ಪಿ ಯೋಜನೆಯಡಿ 2009-10 ರಿಂದ 2017-18 ನೇ ಸಾಲಿನವರೆಗೆ ರೂ.962.35 ಲಕ್ಷ ಅಂದಾಜು ಮೊತ್ತದಲ್ಲಿ ಒಟ್ಟು 54 ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ಇದುವರೆಗೆ ರೂ.852.74 ಲಕ್ಷ ವೆಚ್ಚ ಮಾಡಲಾಗಿದೆ. ಅವುಗಳಲ್ಲಿ 48 ಕಾಮಗಾರಿಗಳು ಪೂರ್ಣಗೊಂಡಿವೆ. ಇನ್ನುಳಿದ 5 ಕಾಮಗಾರಿಗಳಗೆ ಕಾರ್ಯಾದೇಶ ನೀಡಲಾಗಿದೆ ಹಾಗೂ 1 ಕಾಮಗಾರಿಗೆ ಹೆಚ್ಚಿನ ಅನುದಾನ ಕೋರಿರುವ ಪ್ರಸ್ತಾವನೆ ಪರಿಶೀಲನೆಯಲ್ಲಿದೆ. ಟಿ.ಎಸ್.ಪಿ ಯೋಜನೆಯಡಿ 2009-10 ರಿಂದ 2016-17 ನೇ ಸಾಲಿನವರೆಗೆ ರೂ.550.00 ಲಕ್ಷ ಅಂದಾಜು ಮೊತ್ತದಲ್ಲಿ ಒಟ್ಟು 29 ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ಇದುವರೆಗೆ ರೂ.198.30 ಲಕ್ಷ ವೆಚ್ಚ ಮಾಡಲಾಗಿದೆ. ಅವುಗಳಲ್ಲಿ 12 ಕಾಮಗಾರಿಗಳು ಪೂರ್ಣಗೊಂಡಿವೆ, 1 ಕಾಮಗಾರಿ ಪ್ರಗತಿಯಲ್ಲಿದೆ, 15 ಕಾಮಗಾರಿಗಳಗೆ ಕಾರ್ಯಾದೇಶ ನೀಡಲಾಗಿದೆ, ಹಾಗೂ 1 ಕಾಮಗಾರಿಗೆ ಹೆಚ್ಚಿನ ಅನುದಾನ ಕೋರಿರುವ ಪ್ರಸ್ತಾವನೆಯ ಕಾಮಗಾರಿಯನ್ನು 2018-19ನೇ ಸಾಲಿನ ಕ್ರಿಯಾ ಯೋಜನೆಯಲ್ಲಿ ಪ್ರಸ್ತಾಪಿಸುವಂತೆ ಆದೇಶಿಸಲಾಗಿದೆ. ವಿವರಗಳನ್ನು ಅನುಬಂಧದಲ್ಲಿ ನೀಡಲಾಗಿದೆ.
ಆ	ಈ ಯೋಜನೆಯಡಿ ಪ್ರಾರಂಭಗೊಂಡಿರುವ ಕಾಮಗಾರಿಗಳು ಅನುದಾನದ ಕೊರತೆಯಿಂದ ಸ್ಥಗಿತಗೊಂಡಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ;	ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಿಂದ ಎಸ್.ಸಿ.ಪಿ / ಟಿ.ಎಸ್.ಪಿ ಯೋಜನೆಯಡಿ ಮಂಜೂರಾದ ಯಾವುದೇ ಕಾಮಗಾರಿಗಳು ಅನುದಾನದ ಕೊರತೆಯಿಂದ ಸ್ಥಗಿತಗೊಂಡಿರುವುದಿಲ್ಲ. ಪೂರ್ಣಗೊಂಡಿರುವ ಹಾಗೂ ಬಾಕಿ ಇರುವ ಕಾಮಗಾರಿಗಳ ವಿವರಗಳನ್ನು ಅನುಬಂಧದಲ್ಲಿ ನೀಡಲಾಗಿದೆ.
ಇ	ಹಾಗಿದ್ದಲ್ಲಿ, ಇದುವರೆಗೂ ಪೂರ್ಣಗೊಂಡಿರುವ ಹಾಗೂ ಬಾಕಿ ಇರುವ ಕಾಮಗಾರಿಗಳಾವುವು; (ವಿವರ ನೀಡುವುದು)	
ಈ	ಹಾಗಿದ್ದಲ್ಲಿ, ಯಾವಾಗ ಹಣ ಬಿಡುಗಡೆ ಮಾಡಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು? (ಸಂಪೂರ್ಣ ವಿವರ ನೀಡುವುದು)	

ಕಡತ ಸಂಖ್ಯೆ: ಸನೀಇ 121 ವಿಸವಿ 2018

(ಸಿ.ಎಸ್. ಪುಟ್ಟರಾಜು)
ಸಣ್ಣ ನೀರಾವರಿ ಸಚಿವರು.

ವಿಧಾನ ಸಭೆಯ ಸದಸ್ಯರಾದ ಮಾನ್ಯ ಶ್ರೀ ಬಾಲಚಂದ್ರ ಲಕ್ಷ್ಮಣರಾವ್ ಜಾರಕಿಹೊಳಿ (ಅರಭಾವಿ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 912ಕ್ಕೆ ಅನುಬಂಧ

ಬೆಳಗಾವಿ ಜಿಲ್ಲೆಯ ಅರಭಾವಿ ಮತಕ್ಷೇತ್ರದಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಿಂದ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆಯಡಿ ಕೈಗೆತ್ತಿಕೊಂಡ ಕಾಮಗಾರಿಗಳ ವಿವರ.

(ರೂ.ಲಕ್ಷಗಳಲ್ಲಿ)

ಕ್ರ. ಸಂ.	ತಾಲ್ಲೂಕು	ಲೆಕ್ಕ ಶೀರ್ಷಿಕೆ	ಕಾಮಗಾರಿ ಹೆಸರು	ಅಂದಾಜು ಮೊತ್ತ/ಪರಿಷ್ಕೃತ ಮೊತ್ತ	ಇದುವರೆಗಿನ ವೆಚ್ಚ	ಕಾಮಗಾರಿಯ ಹಂತ: ಪೂರ್ಣಗೊಂಡಿದೆ	ಕಾಮಗಾರಿಯ ಹಂತ: ಪ್ರಗತಿಯಲ್ಲಿದೆ	ಕಾಮಗಾರಿ ಸ್ಥಗಿತಗೊಂಡಿದ್ದಲ್ಲಿ ಕಾರಣಗಳು	ಕಾಮಗಾರಿ ಪೂರ್ಣಗೊಳಿಸುವ ಸಂಭವನೀಯ ದಿನಾಂಕ	ಷರಾ
1	2	3	4	5	6	7	8	9	10	11
2009-10 ನೇ ಸಾಲಿನ ಎಸ್.ಸಿ.ಪಿ. ಯೋಜನೆಯಡಿಯಲ್ಲಿನ ಕಾಮಗಾರಿಗಳು.										
1	ಗೋಕಾಕ	ಎಸ್.ಸಿ.ಪಿ.	ಬೆಳಗಾವಿ ಜಿಲ್ಲೆ ಗೋಕಾಕ ತಾ. ತಳಕಟನಾಳ ಹತ್ತಿರ ಯಾತ ನೀರಾವರಿ ಯೋಜನೆ.	40.00	33.46	ಪೂರ್ಣಗೊಂಡಿದೆ	--	--	--	
1			ಒಟ್ಟು	**40.00**	**33.46**					
2010-11 ನೇ ಸಾಲಿನ ಎಸ್.ಸಿ.ಪಿ. ಯೋಜನೆಯಡಿಯಲ್ಲಿನ ಕಾಮಗಾರಿಗಳು.										
1	ಗೋಕಾಕ	ಎಸ್.ಸಿ.ಪಿ.	ಮೂಡಲಗಿ ಗ್ರಾಮದ ಫಾಲರಾಜ ಭಾಸ್ಕರ ಮೂಡಲಗಿ ಹಾಗೂ ಇತರರು ಜಮೀನುಗಳಿಗೆ ಗಂಗಾ ಕಲ್ಯಾಣ ನೀರಾವರಿ ಯೋಜನೆ.	4.00		ಪೂರ್ಣಗೊಂಡಿದೆ	--	--	--	ಪ್ಯಾಕೇಜ ಕಾಮಗಾರಿ
2	ಗೋಕಾಕ	ಎಸ್.ಸಿ.ಪಿ.	ಕಾಮನಕಟ್ಟಿ ಗ್ರಾಮದ ಮುತ್ತವ್ವ ತಾ: ದುರಗವ್ವ ಮಾದರ ಹಾಗೂ ಇತರರು ಜಮೀನುಗಳಿಗೆ ಗಂಗಾ ಕಲ್ಯಾಣ ನೀರಾವರಿ ಯೋಜನೆ.	4.00			--	--	--	
3	ಗೋಕಾಕ	ಎಸ್.ಸಿ.ಪಿ.	ಜಗರನಾಳ ಗ್ರಾಮದ ಜಗದೀಶ ತಾ: ಯಲ್ಲವ್ವ ಹರಿಜನ ಹಾಗೂ ಇತರರು ಜಮೀನುಗಳಿಗೆ ಗಂಗಾ ಕಲ್ಯಾಣ ನೀರಾವರಿ ಯೋಜನೆ.	4.00			--	--	--	
4	ಗೋಕಾಕ	ಎಸ್.ಸಿ.ಪಿ.	ಹಳ್ಳೂರ ಗ್ರಾಮದ ಅಶೋಕ ಭೀಮಪ್ಪ ಕದಂ. ಹಾಗೂ ಇತರರು ಜಮೀನುಗಳಿಗೆ ಗಂಗಾ ಕಲ್ಯಾಣ ನೀರಾವರಿ ಯೋಜನೆ.	5.00			--	--	--	
5	ಗೋಕಾಕ	ಎಸ್.ಸಿ.ಪಿ.	ಅರಭಾಂವಿ ಗ್ರಾಮದ ಸುಭಾಷ ಬಾಬು ಚಂಡುಗೋಳ ಹಾಗೂ ಇತರರು ಜಮೀನುಗಳಿಗೆ ಗಂಗಾ ಕಲ್ಯಾಣ ನೀರಾವರಿ ಯೋಜನೆ.	5.00			--	--	--	
6	ಗೋಕಾಕ	ಎಸ್.ಸಿ.ಪಿ.	ಯಾದವಾಡ ಗ್ರಾಮದ ಹೂವಪ್ಪ ರಾಮಪ್ಪ ಹೋಳ ಹಾಗೂ ಇತರರು ಜಮೀನುಗಳಿಗೆ ಗಂಗಾ ಕಲ್ಯಾಣ ನೀರಾವರಿ ಯೋಜನೆ.	5.00			--	--	--	

ಕ್ರ. ಸಂ.	ತಾಲ್ಲೂಕು	ಲೆಕ್ಕ ಶೀರ್ಷಿಕೆ	ಕಾಮಗಾರಿ ಹೆಸರು	ಅಂದಾಜು ಮೊತ್ತ/ಪರಿಷ್ಕೃತ ಮೊತ್ತ	ಇದುವರೆಗಿನ ವೆಚ್ಚ	ಕಾಮಗಾರಿಯ ಹಂತ		ಕಾಮಗಾರಿ ಸ್ಥಗೀತಗೊಂಡಿದ್ದಲ್ಲಿ ಕಾರಣಗಳು	ಕಾಮಗಾರಿ ಪೂರ್ಣಗೊಳಿಸುವ ಸಂಭವನೀಯ ದಿನಾಂಕ	ಷರಾ
						ಪೂರ್ಣಗೊಂಡಿದೆ	ಪ್ರಗತಿಯಲ್ಲಿದೆ			
1	2	3	4	5	6	7	8	9	10	11
7	ಗೋಕಾಕ	ಎಸ್.ಸಿ.ಪಿ.	ಕೌಜಲಗಿ ಗ್ರಾಮದ ಯಲ್ಲವ್ವ ಕೃಷ್ಣಪ್ಪ ಸಂಸುದ್ದಿ ಹಾಗೂ ಇತರರು ಜಮೀನುಗಳಿಗೆ ಗಂಗಾ ಕಲ್ಯಾಣ ನೀರಾವರಿ ಯೋಜನೆ.	4.00	49.59		--	--	--	
8	ಗೋಕಾಕ	ಎಸ್.ಸಿ.ಪಿ.	ಶಿವಾಪೂರ (ಹ) ಗ್ರಾಮದ ಯಲ್ಲಪ್ಪ ಶಿವಪ್ಪ ಹಣಮಪ್ಪಗೋಳ ಹಾಗೂ ಇತರರು ಜಮೀನುಗಳಿಗೆ ಗಂಗಾ ಕಲ್ಯಾಣ ನೀರಾವರಿ ಯೋಜನೆ.	4.00			--	--	--	
9	ಗೋಕಾಕ	ಎಸ್.ಸಿ.ಪಿ.	ಧರ್ಮಟ್ಟಿ ಗ್ರಾಮದ ಜಯವಂತ ಯಮನಪ್ಪ ಕುಲಗೋಡ ಹಾಗೂ ಇತರರು ಜಮೀನುಗಳಿಗೆ ಗಂಗಾ ಕಲ್ಯಾಣ ನೀರಾವರಿ ಯೋಜನೆ.	4.00			--	--	--	
10	ಗೋಕಾಕ	ಎಸ್.ಸಿ.ಪಿ.	ಬಡಿಗವಾಡ ಗ್ರಾಮದ ಮಾರುತಿ ಮಚ್ಚೇಂದ್ರ ಕೂಡತಿ ಹಾಗೂ ಇತರರು ಜಮೀನುಗಳಿಗೆ ಗಂಗಾ ಕಲ್ಯಾಣ ನೀರಾವರಿ ಯೋಜನೆ.	4.00			--	--	--	
11	ಗೋಕಾಕ	ಎಸ್.ಸಿ.ಪಿ.	ದುರದುಂಡಿ ಗ್ರಾಮದ ಸಂತ್ರಾಮ ತಾ:ತಾಯವ್ವ ತಳವಾರ ಹಾಗೂ ಇತರರು ಜಮೀನುಗಳಿಗೆ ಗಂಗಾ ಕಲ್ಯಾಣ ನೀರಾವರಿ ಯೋಜನೆ.	4.00			--	--	--	
12	ಗೋಕಾಕ	ಎಸ್.ಸಿ.ಪಿ.	ಮೂಡಲಗಿ ಗ್ರಾಮದ ಸುರೇಂದ್ರ ದಾವಿದಪ್ಪ ಸಣ್ಣಕ್ಕಿ ಹಾಗೂ ಇತರರು ಜಮೀನುಗಳಿಗೆ ಗಂಗಾ ಕಲ್ಯಾಣ ನೀರಾವರಿ ಯೋಜನೆ.	4.00			--	--	--	
12			ಒಟ್ಟು	**51.00**	**49.59**					
2011-12 ನೇ ಸಾಲಿನ ಎಸ್.ಸಿ.ಪಿ. ಯೋಜನೆಯಡಿಯಲ್ಲಿನ ಕಾಮಗಾರಿಗಳು.										
1	ಗೋಕಾಕ	ಎಸ್.ಸಿ.ಪಿ.	ಅರಭಾಂವಿ ಗ್ರಾಮದ ಶ್ರೀ ಮತಿ.ಜಮಖಿಂಡಿ ಚಂದ್ರಲೀಲಾ ಕೋಂ ರಾಮಪ್ಪ ಮತ್ತು ಇತರರಿಗೆ ಗಂಗಾ ಕಲ್ಯಾಣ ನೀರಾವರಿ ಯೋಜನೆ.	8.00	8.30	ಪೂರ್ಣಗೊಂಡಿದೆ	--	--	--	
2	ಗೋಕಾಕ	ಎಸ್.ಸಿ.ಪಿ.	ಕೆಮ್ಮನಕೋಲ ಗ್ರಾಮದ ಶ್ರೀ.ಲಕ್ಷ್ಮಣ ಬಾಬು ಪಾತ್ರೋಟ ಮತ್ತು ಇತರರಿಗೆ ಗಂಗಾ ಕಲ್ಯಾಣ ನೀರಾವರಿ ಯೋಜನೆ.	7.00	6.95	ಪೂರ್ಣಗೊಂಡಿದೆ	--	--	--	

ಕ್ರ. ಸಂ.	ತಾಲ್ಲೂಕು	ಲೆಕ್ಕ ಶೀರ್ಷಿಕೆ	ಕಾಮಗಾರಿ ಹೆಸರು	ಅಂದಾಜು ಮೊತ್ತ/ಪರಿಷ್ಕೃತ ಮೊತ್ತ	ಇದುವರೆಗಿನ ವೆಚ್ಚ	ಕಾಮಗಾರಿಯ ಹಂತ		ಕಾಮಗಾರಿ ಸ್ಥಗಿತಗೊಂಡಿದ್ದಲ್ಲಿ ಕಾರಣಗಳು	ಕಾಮಗಾರಿ ಪೂರ್ಣಗೊಳಿಸುವ ಸಂಭವನೀಯ ದಿನಾಂಕ	ಷರಾ
						ಪೂರ್ಣಗೊಂಡಿದೆ	ಪ್ರಗತಿಯಲ್ಲಿದೆ			
1	2	3	4	5	6	7	8	9	10	11
3	ಗೋಕಾಕ	ಎಸ್.ಸಿ.ಪಿ.	ಯಾದವಾಡ ಗ್ರಾಮದ ಶ್ರೀ.ಲಕ್ಷ್ಮಣ ಭರಮಣ್ಣಾ ಬೆಳಗಲಿ ಮತ್ತು ಇತರರಿಗೆ (ಸ.ನಂ. 239/1ಅ) ಗಂಗಾ ಕಲ್ಯಾಣ ನೀರಾವರಿ ಯೋಜನೆ.	20.00	17.03	ಪೂರ್ಣಗೊಂಡಿದೆ	--	--	--	
3			ಒಟ್ಟು	**35.00**	**32.28**					
2012-13 ನೇ ಸಾಲಿನ ಎಸ್.ಸಿ.ಪಿ. ಯೋಜನೆಯಡಿಯಲ್ಲಿನ ಕಾಮಗಾರಿಗಳು.										
1	ಗೋಕಾಕ	ಎಸ್.ಸಿ.ಪಿ.	ಯಾದವಾಡ ಗ್ರಾಮದ ಆಶಾ ರಾಣಪ್ಪ ಮಾದರ ಮತ್ತು ಇತರರಿಗೆ ಗಂಗಾ ಕಲ್ಯಾಣ ನೀರಾವರಿ ಯೋಜನೆ.	34.00	33.41	ಪೂರ್ಣಗೊಂಡಿದೆ	--	--	--	
2	ಗೋಕಾಕ	ಎಸ್.ಸಿ.ಪಿ.	ಕೊಪದಟ್ಟಿ ಗ್ರಾಮದ ಮಹಾದೇವಿ ತಾಯಿ: ಯಲ್ಲವ್ವ ಮಾದರ ಮತ್ತು ಇತರರಿಗೆ (ಸ.ನಂ. 239/1ಅ) ಗಂಗಾ ಕಲ್ಯಾಣ ನೀರಾವರಿ ಯೋಜನೆ.	25.00	24.44	ಪೂರ್ಣಗೊಂಡಿದೆ	--	--	--	
3	ಗೋಕಾಕ	ಎಸ್.ಸಿ.ಪಿ.	ಹೊಸ ಯರಗುದ್ದಿ ಗ್ರಾಮದ ಶೆಟ್ಟಪ್ಪಾ ಭೀಮಪ್ಪಾ ಕೊಳ್ಳಿ ಮತ್ತು ಇತರರಿಗೆ ಗಂಗಾ ಕಲ್ಯಾಣ ನೀರಾವರಿ ಯೋಜನೆ.	10.00	10.29	ಪೂರ್ಣಗೊಂಡಿದೆ	--	--	--	
4	ಗೋಕಾಕ	ಎಸ್.ಸಿ.ಪಿ.	ವಡೇರಟ್ಟಿ ಗ್ರಾಮದ ಹತ್ತಿರ ಸಾಮೂಹಿಕ ಯಾತ ನೀರಾವರಿ ಯೋಜನೆ.	28.85	31.02	ಪೂರ್ಣಗೊಂಡಿದೆ	--	--	--	
5	ಗೋಕಾಕ	ಎಸ್.ಸಿ.ಪಿ.	ಶಿವಾಪೂರ (ಹ) ಗ್ರಾಮದ ಹತ್ತಿರ ಸಾಮೂಹಿಕ ಯಾತ ನೀರಾವರಿ ಯೋಜನೆ.	17.50	17.36	ಪೂರ್ಣಗೊಂಡಿದೆ	--	--	--	
6	ಗೋಕಾಕ	ಎಸ್.ಸಿ.ಪಿ.	ಕೌಜಲಗಿ ಗ್ರಾಮದ ಮಹಾಲಿಂಗವ್ವ ರಾಮಪ್ಪ ಹರಿಜನ ಮತ್ತು ಇತರರಿಗೆ ಗಂಗಾ ಕಲ್ಯಾಣ ನೀರಾವರಿ ಯೋಜನೆ.	15.00	15.03	ಪೂರ್ಣಗೊಂಡಿದೆ	--	--	--	
7	ಗೋಕಾಕ	ಎಸ್.ಸಿ.ಪಿ.	ಬಿಲಕುಂದಿ ಗ್ರಾಮದ ಶ್ರೀಮತಿ ಶೋಭಾ ಮಾರುತಿ ಹೊಸಮನಿ ಮತ್ತು ಇತರರಿಗೆ ಗಂಗಾ ಕಲ್ಯಾಣ ನೀರಾವರಿ ಯೋಜನೆ.	10.00	9.43	ಪೂರ್ಣಗೊಂಡಿದೆ	--	--	--	
8	ಗೋಕಾಕ	ಎಸ್.ಸಿ.ಪಿ.	ಕುಲಗೋಡ ಗ್ರಾಮದ ಶ್ರೀ.ಪಾಂಡಪ್ಪಾ ರಾಮಪ್ಪಾ ದಾಸರ ಮತ್ತು ಇತರರಿಗೆ ಗಂಗಾ ಕಲ್ಯಾಣ ನೀರಾವರಿ ಯೋಜನೆ.	5.00						

ಕ್ರ. ಸಂ.	ತಾಲ್ಲೂಕು	ಲೆಕ್ಕ ಶೀರ್ಷಿಕೆ	ಕಾಮಗಾರಿ ಹೆಸರು	ಅಂದಾಜು ಮೊತ್ತ/ಪರಿಷ್ಕೃತ ಮೊತ್ತ	ಇದುವರೆಗಿನ ವೆಚ್ಚ	ಕಾಮಗಾರಿಯ ಹಂತ		ಕಾಮಗಾರಿ ಸ್ಥಗಿತಗೊಂಡಿದ್ದಲ್ಲಿ ಕಾರಣಗಳು	ಕಾಮಗಾರಿ ಪೂರ್ಣಗೊಳಿಸುವ ಸಂಭವನೀಯ ದಿನಾಂಕ	ಷರಾ
						ಪೂರ್ಣಗೊಂಡಿದೆ	ಪ್ರಗತಿಯಲ್ಲಿದೆ			
1	2	3	4	5	6	7	8	9	10	11
9	ಗೋಕಾಕ	ಎಸ್.ಸಿ.ಪಿ.	ಕುಲಗೋಡ ಗ್ರಾಮದ ಶ್ರೀ.ಬಾಳಪ್ಪಾ ರಂಗಪ್ಪಾ ಹಿರೇಮೇತ್ರಿ ಮತ್ತು ಇತರರಿಗೆ ಗಂಗಾ ಕಲ್ಯಾಣ ನೀರಾವರಿ ಯೋಜನೆ.	5.00	15.44	ಪೂರ್ಣಗೊಂಡಿದೆ	--	--	--	ಪ್ಯಾಕೇಜ ಕಾಮಗಾರಿ
10	ಗೋಕಾಕ	ಎಸ್.ಸಿ.ಪಿ.	ಕುಲಗೋಡ ಗ್ರಾಮದ ಶ್ರೀ.ಕಲ್ಲಪ್ಪ ಗಂಗಪ್ಪಾ ಸಮಗಾರ ಮತ್ತು ಇತರರಿಗೆ ಗಂಗಾ ಕಲ್ಯಾಣ ನೀರಾವರಿ ಯೋಜನೆ.	5.00						
11	ಗೋಕಾಕ	ಎಸ್.ಸಿ.ಪಿ.	ಮಣಧೋಳಿ ಗ್ರಾಮದ ಶ್ರೀ.ದುರಗಪ್ಪಾ ಯು ಮಾದರ, ಬಾಬು ಯು. ಮಾದರ, ಜಗದೀಶ ಯು. ಮಾದರ, ಬಸುರಾಜ ಪುಂ ಮಾದರ, ಸಿದ್ದಾರೂಢ ಪುಂ ಮಾದರ ಇವರ ಜಮೀನುಗಳಿಗೆ ಹೊಳೆಯಿಂದ ಪೈಪಲೈನ ಮೂಲಕ ಗಂಗಾ ಕಲ್ಯಾಣ ನೀರಾವರಿ ಯೋಜನೆ.	20.00	19.63	ಪೂರ್ಣಗೊಂಡಿದೆ	--	--	--	
12	ಗೋಕಾಕ	ಎಸ್.ಸಿ.ಪಿ.	ಯಾದವಾಡ ಗ್ರಾಮದ ಶ್ರೀ.ರಮೇಶ ರೇವಪ್ಪ ಮೇತ್ರಿ ಮತ್ತು ಇತರರಿಗೆ ಗಂಗಾ ಕಲ್ಯಾಣ ನೀರಾವರಿ ಯೋಜನೆ.	10.00	9.10	ಪೂರ್ಣಗೊಂಡಿದೆ	--	--	--	
13	ಗೋಕಾಕ	ಎಸ್.ಸಿ.ಪಿ.	ಅರಭಾಂವಿ ಗ್ರಾಮದ ಶ್ರೀ.ಬಾಬಾ ಬಾಳಾಸಾಬ ಜಮಖಂಡಿ ಮತ್ತು ಇತರರಿಗೆ ಗಂಗಾ ಕಲ್ಯಾಣ ನೀರಾವರಿ ಯೋಜನೆ.	5.00	5.20	ಪೂರ್ಣಗೊಂಡಿದೆ	--	--	--	
13			ಒಟ್ಟು	**190.35**	**190.35**					
2013-14 ನೇ ಸಾಲಿನ ಎಸ್.ಸಿ.ಪಿ. ಯೋಜನೆಯಡಿಯಲ್ಲಿನ ಕಾಮಗಾರಿಗಳು.										
1	ಗೋಕಾಕ	ಎಸ್.ಸಿ.ಪಿ.	ಕೌಜಲಗಿ ಗ್ರಾಮದ ಶ್ರೀಮತಿ ಅಲ್ಲವ್ವ ಬಾಳಪ್ಪ ಹೊಸಮನಿ @ ಸಮಗಾರ ಮತ್ತು ಇತರರಿಗೆ ಗಂಗಾ ಕಲ್ಯಾಣ ನೀರಾವರಿ ಯೋಜನೆ.	20.00	19.53	ಪೂರ್ಣಗೊಂಡಿದೆ	--	--	--	
2	ಗೋಕಾಕ	ಎಸ್.ಸಿ.ಪಿ.	ಧರ್ಮಟ್ಟಿ ಗ್ರಾಮದ ಶ್ರೀ.ಭೀಮಪ್ಪ ಹಣಮಂತ ತಳಗಡ ಹಾಗೂ ಇತರರಿಗೆ ಗಂಗಾ ಕಲ್ಯಾಣ ನೀರಾವರಿ ಯೋಜನೆ.	26.00	26.81	ಪೂರ್ಣಗೊಂಡಿದೆ	--	--	--	

ಕ್ರ. ಸಂ.	ತಾಲ್ಲೂಕು	ಲೆಕ್ಕ ಶೀರ್ಷಿಕೆ	ಕಾಮಗಾರಿ ಹೆಸರು	ಅಂದಾಜು ಮೊತ್ತ/ಪರಿಷ್ಕೃತ ಮೊತ್ತ	ಇದುವರೆಗಿನ ವೆಚ್ಚ	ಕಾಮಗಾರಿಯ ಹಂತ		ಕಾಮಗಾರಿ ಸ್ಥಗಿತಗೊಂಡಿದ್ದಲ್ಲಿ ಕಾರಣಗಳು	ಕಾಮಗಾರಿ ಪೂರ್ಣಗೊಳಿಸುವ ಸಂಭವನೀಯ ದಿನಾಂಕ	ಷರಾ
						ಪೂರ್ಣಗೊಂಡಿದೆ	ಪ್ರಗತಿಯಲ್ಲಿದೆ			
1	2	3	4	5	6	7	8	9	10	11
3	ಗೋಕಾಕ	ಎಸ್.ಸಿ.ಪಿ.	ಅರಭಾಂವಿ ಗ್ರಾಮದ ಚಂದು ಬಾಳಾಸಾಹೇಬ ಜಮಖಂಡಿ, ಅಪ್ಪಾಸಾಬ ಬಾಳಾಸಾಹೇಬ ಜಮಖಂಡಿ, ರಾಜು ಬಾಳಾಸಾಹೇಬ ಜಮಖಂಡಿ ಇವರ ಸರ್ವೆ ನಂ. 520 ಮತ್ತು 521ರ ಜಮೀನಿನಲ್ಲಿ ಕೊಳವೆ ಬಾವಿ ಕೊರೆದು ನೀರಾವರಿ ಸೌಲಭ್ಯ ಒದಗಿಸುವುದು.	10.00	10.45	ಪೂರ್ಣಗೊಂಡಿದೆ	--	--	--	
4	ಗೋಕಾಕ	ಎಸ್.ಸಿ.ಪಿ.	ಅರಭಾಂವಿ ಗ್ರಾಮದ ಸುನೀಲ ರಾಮಪ್ಪ ಜಮಖಂಡಿ, ಹಾಗೂ ಇತರರ ಜಮೀನಿನಲ್ಲಿ ಕೊಳವೆ ಬಾವಿ ಕೊರೆದು ನೀರಾವರಿ ಸೌಲಭ್ಯ ಒದಗಿಸುವುದು.	8.00	8.25	ಪೂರ್ಣಗೊಂಡಿದೆ	--	--	--	
4			ಒಟ್ಟು	**64.00**	**65.04**					
2016–17 ನೇ ಸಾಲಿನ ಎಸ್.ಸಿ.ಪಿ. ಯೋಜನೆಯಡಿಯಲ್ಲಿನ ಕಾಮಗಾರಿಗಳು.										
1	ಗೋಕಾಕ	ಎಸ್.ಸಿ.ಪಿ.	ಬೆಳಗಾವಿ ಜಿಲ್ಲೆ ಗೋಕಾಕ ತಾಲ್ಲೂಕಿನ ಅವರಾದಿ (ಹಳೆಯರಗುದ್ರಿ) ಗ್ರಾಮದ ಯಮನಪ್ಪ ಕಾಶಪ್ಪ ಹರಿಜನ ಹಾಗೂ ಇತರರು ಜಮೀನುಗಳಿಗೆ ಘಟಪ್ರಭಾ ನದಿಯಿಂದ ನೀರಾವರಿ ಸೌಲಭ್ಯ ಕಲ್ಪಿಸುವುದು.	24.00	25.07	ಪೂರ್ಣಗೊಂಡಿದೆ	--	--	--	
2	ಗೋಕಾಕ	ಎಸ್.ಸಿ.ಪಿ.	ಬೆಳಗಾವಿ ಜಿಲ್ಲೆ ಗೋಕಾಕ ತಾಲ್ಲೂಕಿನ ರಂಗಾಪೂರ ಗ್ರಾಮದ ವೀರಭದ್ರಪ್ಪ ತಾ.ಕಮಲವ್ವ ಡೊಂಬರ ಹಾಗೂ ಇತರರು ಜಮೀನುಗಳಿಗೆ ಘಟಪ್ರಭಾ ನದಿಯಿಂದ ನೀರಾವರಿ ಸೌಲಭ್ಯ ಕಲ್ಪಿಸುವುದು.	15.00	15.55	ಪೂರ್ಣಗೊಂಡಿದೆ	--	--	--	
3	ಗೋಕಾಕ	ಎಸ್.ಸಿ.ಪಿ.	ಬೆಳಗಾವಿ ಜಿಲ್ಲೆ ಗೋಕಾಕ ತಾಲ್ಲೂಕಿನ ಹುಣಶ್ಯಾಳ ಪಿಜಿ ಗ್ರಾಮದ ಬಾಳಪ್ಪ ಯಲ್ಲಪ್ಪ ಮ್ಯಾಗಡಿ ಹಾಗೂ ಇತರರ ಜಮೀನುಗಳಿಗೆ ಘಟಪ್ರಭಾ ನದಿಯಿಂದ ನೀರಾವರಿ ಸೌಲಭ್ಯ ಕಲ್ಪಿಸುವುದು	13.00	12.72	ಪೂರ್ಣಗೊಂಡಿದೆ	--	--	--	

ಕ್ರ. ಸಂ	ತಾಲ್ಲೂಕು	ಲೆಕ್ಕ ಶೀರ್ಷಿಕೆ	ಕಾಮಗಾರಿ ಹೆಸರು	ಅಂದಾಜು ಮೊತ್ತ/ಪರಿಷ್ಕೃತ ಮೊತ್ತ	ಇದುವರೆಗಿನ ವೆಚ್ಚ	ಕಾಮಗಾರಿಯ ಹಂತ		ಕಾಮಗಾರಿ ಸ್ಥಗಿತಗೊಂಡಿದ್ದಲ್ಲಿ ಕಾರಣಗಳು	ಕಾಮಗಾರಿ ಪೂರ್ಣಗೊಳಿಸುವ ಸಂಭವನೀಯ ದಿನಾಂಕ	ಷರಾ
						ಪೂರ್ಣಗೊಂಡಿದೆ	ಪ್ರಗತಿಯಲ್ಲಿದೆ			
1	2	3	4	5	6	7	8	9	10	11
5	ಗೋಕಾಕ	ಎಸ್.ಸಿ.ಪಿ.	ಬೆಳಗಾವಿ ಜಿಲ್ಲೆ ಗೋಕಾಕ ತಾಲ್ಲೂಕಿನ ಧವಳೇಶ್ವರ ಗ್ರಾಮದ ಸದಾಶಿವ ಮೇತ್ರಿ, ಸದಾಶಿವ ತಾಯಿ ರೇಣಕವ್ವಾ ಮೇಂತ್ರಿ. ಗೌರವ್ವಾ ತಿಮ್ಮಣ್ಣ ಮೇತ್ರಿ ಹಾಗೂ ಇತರರು, ಜಮೀನುಗಳಿಗೆ ಘಟಪ್ರಭಾ ನದಿಯಿಂದ ನೀರಾವರಿ ಸೌಲಭ್ಯ ಕಲ್ಪಿಸುವುದು.	40.00	41.63	ಪೂರ್ಣಗೊಂಡಿದೆ	--	--	--	
6	ಗೋಕಾಕ	ಎಸ್.ಸಿ.ಪಿ.	ಬೆಳಗಾವಿ ಜಿಲ್ಲೆ ಗೋಕಾಕ ತಾಲ್ಲೂಕಿನ ತಳಕಟನಾಳ ಗ್ರಾಮದ ದುರ್ಗವ್ವ ಲಕ್ಷ್ಮಣ ಮಾದರ @ ಹೊಲೇರ ಹಾಗೂ ಇತರರು ಜಮೀನುಗಳಿಗೆ ಘಟಪ್ರಭಾ ನದಿಯಿಂದ ನೀರಾವರಿ ಸೌಲಭ್ಯ ಕಲ್ಪಿಸುವುದು.	20.00	20.35	ಪೂರ್ಣಗೊಂಡಿದೆ	--	--	--	
7	ಗೋಕಾಕ	ಎಸ್.ಸಿ.ಪಿ.	ಬೆಳಗಾವಿ ಜಿಲ್ಲೆ ಗೋಕಾಕ ತಾಲ್ಲೂಕಿನ ಉದಗಟ್ಟಿ ಗ್ರಾಮದ ಚನಬಸಪ್ಪ ಹಣಮಂತಪ್ಪ ಗುಡದಾರ ಹಾಗೂ ಇತರರ ಜಮೀನುಗಳಿಗೆ ಘಟಪ್ರಭಾ ನದಿಯಿಂದ ನೀರಾವರಿ ಸೌಲಭ್ಯ ಕಲ್ಪಿಸುವುದು	20.00	20.65	ಪೂರ್ಣಗೊಂಡಿದೆ	--	--	--	
8	ಗೋಕಾಕ	ಎಸ್.ಸಿ.ಪಿ.	ಬೆಳಗಾವಿ ಜಿಲ್ಲೆ ಗೋಕಾಕ ತಾಲ್ಲೂಕಿನ ಅಡಿಬಟ್ಟಿ ಗ್ರಾಮದ ಮನ್ನಪ್ಪ ಸಿದ್ದಪ್ಪ ಮೇತ್ರಿ ಹಾಗೂ ಇತರರ ಜಮೀನುಗಳಿಗೆ ಘಟಪ್ರಭಾ ನದಿಯಿಂದ ನೀರಾವರಿ ಸೌಲಭ್ಯ ಕಲ್ಪಿಸುವುದು	20.00	21.02	ಪೂರ್ಣಗೊಂಡಿದೆ	--	--	--	
9	ಗೋಕಾಕ	ಎಸ್.ಸಿ.ಪಿ.	ಬೆಳಗಾವಿ ಜಿಲ್ಲೆ ಗೋಕಾಕ ತಾಲ್ಲೂಕಿನ ಬೀಸನಕೊಪ್ಪ ಗ್ರಾಮದ ಅರ್ಜುನ ವೆಂಕಪ್ಪ ವೆಂಕಟಾಪೂರ ಹಾಗೂ ಇತರರ ಜಮೀನುಗಳಿಗೆ ಘಟಪ್ರಭಾ ನದಿಯಿಂದ ನೀರಾವರಿ ಸೌಲಭ್ಯ ಕಲ್ಪಿಸುವುದು	20.00	20.93	ಪೂರ್ಣಗೊಂಡಿದೆ	--	--	--	
10	ಗೋಕಾಕ	ಎಸ್.ಸಿ.ಪಿ.	ಬೆಳಗಾವಿ ಜಿಲ್ಲೆ ಗೋಕಾಕ ತಾಲ್ಲೂಕಿನ ಹುಣಶ್ಯಾಳ ಪಿವಾಯ್ ಗ್ರಾಮದ ಹಣಮಂತ ಭೀಮಪ್ಪ ಬನಾನಿ ಹಾಗೂ ಇತರರ ಜಮೀನುಗಳಿಗೆ ಘಟಪ್ರಭಾ ನದಿಯಿಂದ ನೀರಾವರಿ ಸೌಲಭ್ಯ ಕಲ್ಪಿಸುವುದು	20.00	20.83	ಪೂರ್ಣಗೊಂಡಿದೆ	--	--	--	

ಕ್ರ. ಸಂ	ತಾಲ್ಲೂಕು	ಲೆಕ್ಕ ಶೀರ್ಷಿಕೆ	ಕಾಮಗಾರಿ ಹೆಸರು	ಅಂದಾಜು ಮೊತ್ತ/ಪರಿಷ್ಕೃತ ಮೊತ್ತ	ಇದುವರೆಗಿನ ವೆಚ್ಚ	ಕಾಮಗಾರಿಯ ಹಂತ		ಕಾಮಗಾರಿ ಸ್ಥಗಿತಗೊಂಡಿದ್ದಲ್ಲಿ ಕಾರಣಗಳು	ಕಾಮಗಾರಿ ಪೂರ್ಣಗೊಳಿಸುವ ಸಂಭವನೀಯ ದಿನಾಂಕ	ಷರಾ
						ಪೂರ್ಣಗೊಂಡಿದೆ	ಪ್ರಗತಿಯಲ್ಲಿದೆ			
1	2	3	4	5	6	7	8	9	10	11
11	ಗೋಕಾಕ	ಎಸ್.ಸಿ.ಪಿ.	ಬೆಳಗಾವಿ ಜಿಲ್ಲ ಗೋಕಾಕ ತಾಲ್ಲೂಕಿನ ಬಸಳಗುಂದಿ ಗ್ರಾಮದ ಹಣಮಂತ ವಿಠ್ಠಲ ಪವಾರ ಹಾಗೂ ಇತರರ ಜಮೀನುಗಳಿಗೆ ಘಟಪ್ರಭಾ ನದಿಯಿಂದ ನೀರಾವರಿ ಸೌಲಭ್ಯ ಕಲ್ಪಿಸುವುದು	20.00	20.53	ಪೂರ್ಣಗೊಂಡಿದೆ	--	--	--	
12	ಗೋಕಾಕ	ಎಸ್.ಸಿ.ಪಿ.	ಅರಭಾವಿ ಗ್ರಾಮದ ಶ್ರೀಮತಿ ದೇವಕ್ಕಾ ಬಾಬು ಚಂದುಗೋಳರವರ ಜಮೀನಿಗೆ ಕೊಳವ ಬಾವಿ ಮೂಲಕ ನೀರಾವರಿ ಸೌಲಭ್ಯ ಒದಗಿಸುವುದು.	10.00	8.62	ಪೂರ್ಣಗೊಂಡಿದೆ	--	--	--	
13	ಗೋಕಾಕ	ಎಸ್.ಸಿ.ಪಿ.	ಬೆಳಗಾವಿ ಜಿಲ್ಲ ಗೋಕಾಕ ತಾಲ್ಲೂಕಿನ ಬೀಸನಕೊಪ್ಪ & ಕರ್ಜಗೇರಿ ಗ್ರಾಮದ ಹತ್ತಿರದ ಜಮೀನುಗಳಿಗೆ ಚೆಕ್ ಡ್ಯಾಂ ನಿರ್ಮಾಣ	10.00	10.38	ಪೂರ್ಣಗೊಂಡಿದೆ	--	--	--	
14	ಗೋಕಾಕ	ಎಸ್.ಸಿ.ಪಿ.	ಗೋಕಾಕ್ ತಾಲ್ಲೂಕು ಅರಳಿಮಟ್ಟಿ ಗ್ರಾಮದ ಎಸ್.ಸಿ ಜಮೀನುಗಳ ಹತ್ತಿರ ಘಟ ಪ್ರಭಾ ನದಿಗೆ ಬ್ಯಾರೇಜ್ ನಿರ್ಮಿಸುವುದು.	160.00	160.12	ಪೂರ್ಣಗೊಂಡಿದೆ	--	--	--	
15	ಗೋಕಾಕ	ಎಸ್.ಸಿ.ಪಿ.	ಗೋಕಾಕ್ ತಾಲ್ಲೂಕು ಕಳ್ಳಿಗುದ್ದಿ ಗ್ರಾಮದ ಹತ್ತಿರ ಎಸ್.ಸಿ ಜನರ ಸರ್ವೆ ನಂ. 20 ರಿಂದ 36ರ ಜಮೀನುಗಳ ಹತ್ತಿರ ಹಳ್ಳಕ್ಕೆ ಬ್ಯಾರೇಜ್ ನಿರ್ಮಿಸುವುದು.	80.00	83.62	ಪೂರ್ಣಗೊಂಡಿದೆ	--	--	--	
15			ಒಟ್ಟು	**472.00**	**482.02**					
2017-18 ನೇ ಸಾಲಿನ ಎಸ್.ಸಿ.ಪಿ. ಯೋಜನೆಯಡಿಯಲ್ಲಿನ ಕಾಮಗಾರಿಗಳು.										
1	ಗೋಕಾಕ	ಎಸ್.ಸಿ.ಪಿ.	ಗೋಕಾಕ ತಾಲೂಕಿನ ಜೋಕಾನಟ್ಟಿ ಗ್ರಾಮದ ಶ್ರೀ.ರಾಮಚಂದ್ರ ಸತ್ತೆಪ್ಪ ಹೊಲೇರ ಹಾಗೂ ಇತರರ ಜಮೀನಿಗಳಿಗೆ ಘಟಪ್ರಭಾ ನದಿಯಿಂದ ನೀರಾವರಿ ಸೌಲಭ್ಯ ಒದಗಿಸುವುದು.	20.00	0.00		--	--	--	ಹೆಚ್ಚಿನ ಅನುದಾನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
2	ಗೋಕಾಕ	ಎಸ್.ಸಿ.ಪಿ.	ಗೋಕಾಕ ತಾಲೂಕಿನ ತಳಕಟನಾಳ ಗ್ರಾಮದ ಶ್ರೀ.ಯಶವಂತ ಭೀಮಪ್ಪ ಮಾದರ @ ಹೊಲೇರ ಹಾಗೂ ಇತರರ ಜಮೀನಿಗಳಿಗೆ ಘಟಪ್ರಭಾ ನದಿಯಿಂದ ನೀರಾವರಿ ಸೌಲಭ್ಯ ಒದಗಿಸುವುದು.	20.00	0.00		--	--	03/2019	ಕಾರ್ಯಾದೇಶ ನೀಡಲಾಗಿದೆ.

ಕ್ರ. ಸಂ.	ತಾಲ್ಲೂಕು	ಲೆಕ್ಕ ಶೀರ್ಷಿಕೆ	ಕಾಮಗಾರಿ ಹೆಸರು	ಅಂದಾಜು ಮೊತ್ತ/ಪರಿಷ್ಕೃತ ಮೊತ್ತ	ಇದುವರೆಗಿನ ವೆಚ್ಚ	ಕಾಮಗಾರಿಯ ಹಂತ		ಕಾಮಗಾರಿ ಸ್ಥಗಿತಗೊಂಡಿದ್ದಲ್ಲಿ ಕಾರಣಗಳು	ಕಾಮಗಾರಿ ಪೂರ್ಣಗೊಳಿಸುವ ಸಂಭವನೀಯ ದಿನಾಂಕ	ಷರಾ
						ಪೂರ್ಣಗೊಂಡಿದೆ	ಪ್ರಗತಿಯಲ್ಲಿದೆ			
1	2	3	4	5	6	7	8	9	10	11
3	ಗೋಕಾಕ	ಎಸ್.ಸಿ.ಪಿ.	ಗೋಕಾಕ ತಾಲೂಕಿನ ತಳಕಟನಾಳ ಗ್ರಾಮದ ಶ್ರೀ.ಕೆಂಪಣ್ಣಾ ಬಸಪ್ಪ ಮಾದರ @ ಹೊಲೇರ ಹಾಗೂ ಇತರರ ಜಮೀನಿಗಳಿಗೆ ಘಟಪ್ರಭಾ ನದಿಯಿಂದ ನೀರಾವರಿ ಸೌಲಭ್ಯ ಒದಗಿಸುವುದು.	20.00	0.00		--	--	03/2019	ಕಾರ್ಯಾದೇಶ ನೀಡಲಾಗಿದೆ.
4	ಗೋಕಾಕ	ಎಸ್.ಸಿ.ಪಿ.	ಗೋಕಾಕ ತಾಲೂಕಿನ ತಳಕಟನಾಳ ಗ್ರಾಮದ ಶ್ರೀ.ಹಣಮಂತ ಯಮನಪ್ಪ ಮಾದರ ಹಾಗೂ ಇತರರ ಜಮೀನಿಗಳಿಗೆ ಘಟಪ್ರಭಾ ನದಿಯಿಂದ ನೀರಾವರಿ ಸೌಲಭ್ಯ ಒದಗಿಸುವುದು.	20.00	0.00		--	--	03/2019	ಕಾರ್ಯಾದೇಶ ನೀಡಲಾಗಿದೆ.
5	ಗೋಕಾಕ	ಎಸ್.ಸಿ.ಪಿ.	ಗೋಕಾಕ ತಾಲೂಕಿನ ಧವಳೇಶ್ವರ ಗ್ರಾಮದ ಶ್ರೀಮತಿ.ಹಣಮವ್ವ ಹಣಮಂತ ಮ್ಯಾಗಾಡಿ ಹಾಗೂ ಇತರರ ಜಮೀನಿಗಳಿಗೆ ಘಟಪ್ರಭಾ ನದಿಯಿಂದ ನೀರಾವರಿ ಸೌಲಭ್ಯ ಒದಗಿಸುವುದು.	10.00	0.00		--	--	03/2019	ಕಾರ್ಯಾದೇಶ ನೀಡಲಾಗಿದೆ.
6	ಗೋಕಾಕ	ಎಸ್.ಸಿ.ಪಿ.	ಗೋಕಾಕ ತಾಲೂಕಿನ ಬಸಳಿಗುಂದಿ ಗ್ರಾಮದ ಶ್ರೀಮತಿ.ನೀಲವ್ವಾ ಭೀಮಪ್ಪಾ ಪತ್ರೋಟ ಹಾಗೂ ಇತರರ ಜಮೀನಿಗಳಿಗೆ ಘಟಪ್ರಭಾ ನದಿಯಿಂದ ನೀರಾವರಿ ಸೌಲಭ್ಯ ಒದಗಿಸುವುದು.	20.00	0.00		--	--	03/2019	ಕಾರ್ಯಾದೇಶ ನೀಡಲಾಗಿದೆ.
6			ಒಟ್ಟು	**110.00**	**0.00**					
54			ಒಟ್ಟಾರೆ	**962.35**	**852.74**					

ವಿಧಾನ ಸಭೆಯ ಸದಸ್ಯರಾದ ಮಾನ್ಯ ಶ್ರೀ ಬಾಲಚಂದ್ರ ಲಕ್ಷ್ಮಣರಾವ್ ಜಾರಕಿಹೊಳಿ (ಅರಭಾವಿ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 912ಕ್ಕೆ ಅನುಬಂಧ

ಬೆಳಗಾವಿ ಜಿಲ್ಲೆಯ ಅರಭಾವಿ ಮತಕ್ಷೇತ್ರಕ್ಕೆ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಿಂದ ವಿಶೇಷ ಘಟಕ ಯೋಜನೆ/ಗಿರಿಜನ ಉಪಯೋಜನೆಯಡಿ ಕೈಗೆತ್ತಿಕೊಂಡ ಕಾಮಗಾರಿಗಳ ವಿವರ.

(ರೂ.ಲಕ್ಷಗಳಲ್ಲಿ)

ಕ್ರ. ಸಂ.	ತಾಲ್ಲೂಕು	ಲೆಕ್ಕ ಶೀರ್ಷಿಕೆ	ಕಾಮಗಾರಿ ಹೆಸರು	ಅಂದಾಜು ಮೊತ್ತ/ಪರಿಷ್ಕೃತ ಮೊತ್ತ	ಇದುವರೆಗಿನ ವೆಚ್ಚ	ಕಾಮಗಾರಿಯ ಹಂತ		ಕಾಮಗಾರಿ ಸ್ಥಗಿತಗೊಂಡಿದ್ದಲ್ಲಿ ಕಾರಣಗಳು	ಕಾಮಗಾರಿ ಪೂರ್ಣಗೊಳಿಸುವ ಸಂಭವನೀಯ ದಿನಾಂಕ	ಷರಾ
						ಪೂರ್ಣಗೊಂಡಿದೆ	ಪ್ರಗತಿಯಲ್ಲಿದೆ			
1	2	3	4	5	6	7	8	9	10	11
2009-10 ನೇ ಸಾಲಿನ ಟಿ.ಎಸ್.ಪಿ. ಯೋಜನೆಯಡಿಯಲ್ಲಿನ ಕಾಮಗಾರಿಗಳು.										
1	ಗೋಕಾಕ	ಟಿ.ಎಸ್.ಪಿ.	ಬೆಳಗಾವಿ ಜಿಲ್ಲೆ ಗೋಕಾಕ ತಾ. ವಡೇರಟ್ಟಿ ಹತ್ತಿರ ಬ್ಯಾರೇಜ ನಿರ್ಮಾಣ.	30.00	32.36	ಪೂರ್ಣಗೊಂಡಿದೆ	--	--	--	
2	ಗೋಕಾಕ	ಟಿ.ಎಸ್.ಪಿ.	ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಕೆಮ್ಮನಕೋಲು ಹತ್ತಿರ ಗಿರಿಜನ ಏತ ನೀರಾವರಿ ಯೋಜನೆ.	50.00	47.95	ಪೂರ್ಣಗೊಂಡಿದೆ	--	--	--	
2			ಒಟ್ಟು	**80.00**	**80.31**					
2010-11 ನೇ ಸಾಲಿನ ಟಿ.ಎಸ್.ಪಿ. ಯೋಜನೆಯಡಿಯಲ್ಲಿನ ಕಾಮಗಾರಿಗಳು.										
1	ಗೋಕಾಕ	ಟಿ.ಎಸ್.ಪಿ.	ವಡೇರಹಟ್ಟಿ ಗ್ರಾಮದ ಪ್ರೇಮಾ ಚಂದ್ರಕಾಂತ ಮೋಟೆಪ್ಪಗೋಳ ಹಾಗೂ ಇತರರು ಜಮೀನುಗಳಿಗೆ ಗಂಗಾ ಕಲ್ಯಾಣ ನೀ. ಯೋಜನೆ.	4.00	23.60	ಪೂರ್ಣಗೊಂಡಿದೆ	--	--	--	ಪ್ಯಾಕೇಜ ಕಾಮಗಾರಿ
2	ಗೋಕಾಕ	ಟಿ.ಎಸ್.ಪಿ.	ಕಲ್ಲೋಳ್ಳಿ ಗ್ರಾಮದ ಧರ್ಮಣ್ಣ ಸಿದ್ದಪ್ಪ ನಂದಿ ಹಾಗೂ ಇತರರು ಜಮೀನುಗಳಿಗೆ ಗಂಗಾ ಕಲ್ಯಾಣ ನೀರಾವರಿ ಯೋಜನೆ.	4.00			--	--	--	
3	ಗೋಕಾಕ	ಟಿ.ಎಸ್.ಪಿ.	ಗುಜನಟ್ಟಿ ಗ್ರಾಮದ ಅಶೋಕ ಮಹಾದೇವ ದಂಡಿನವರ ಹಾಗೂ ಇತರರು ಜಮೀನುಗಳಿಗೆ ಗಂಗಾ ಕಲ್ಯಾಣ ನೀರಾವರಿ ಯೋಜನೆ.	4.00			--	--	--	
4	ಗೋಕಾಕ	ಟಿ.ಎಸ್.ಪಿ.	ತಳಕಟ್ನಾಳ ಗ್ರಾಮದ ಲಕ್ಷ್ಮಣ ಯಲ್ಲಪ್ಪ ದೊಡಮನಿ ಹಾಗೂ ಇತರರು ಜಮೀನುಗಳಿಗೆ ಗಂಗಾ ಕಲ್ಯಾಣ ನೀರಾವರಿ ಯೋಜನೆ.	4.00			--	--	--	
5	ಗೋಕಾಕ	ಟಿ.ಎಸ್.ಪಿ.	ಘುಲಗಡ್ಡಿ ಗ್ರಾಮದ ಉದ್ದಪ್ಪ ಲಕ್ಷ್ಮಣ ನಂದಿ ಹಾಗೂ ಇತರರು ಜಮೀನುಗಳಿಗೆ ಗಂಗಾ ಕಲ್ಯಾಣ ನೀರಾವರಿ ಯೋಜನೆ.	4.00			--	--	--	

ಕ್ರ. ಸಂ.	ತಾಲ್ಲೂಕು	ಲೆಕ್ಕ ಶೀರ್ಷಿಕೆ	ಕಾಮಗಾರಿ ಹೆಸರು	ಅಂದಾಜು ಮೊತ್ತ/ಪರಿಷ್ಕೃತ ಮೊತ್ತ	ಇದುವರೆಗಿನ ವೆಚ್ಚ	ಕಾಮಗಾರಿಯ ಹಂತ		ಕಾಮಗಾರಿ ಸ್ಥಗಿತಗೊಂಡಿದ್ದಲ್ಲಿ ಕಾರಣಗಳು	ಕಾಮಗಾರಿ ಪೂರ್ಣಗೊಳಿಸುವ ಸಂಭವನೀಯ ದಿನಾಂಕ	ಷರಾ
						ಪೂರ್ಣಗೊಂಡಿದೆ	ಪ್ರಗತಿಯಲ್ಲಿದೆ			
1	2	3	4	5	6	7	8	9	10	11
6	ಗೋಕಾಕ	ಟಿ.ಎಸ್.ಪಿ.	ತಳಕಟ್ನಾಳ ಗ್ರಾಮದ ಮಂಡಲೀಕ ಲಕ್ಷ್ಮಣ ಹುಚನಟ್ಟಿ ಹಾಗೂ ಇತರರು ಜಮೀನುಗಳಿಗೆ ಗಂಗಾ ಕಲ್ಯಾಣ ನೀರಾವರಿ ಯೋಜನೆ.	5.00			--	--	--	
6			ಒಟ್ಟು	25.00	23.60					
2013-14 ನೇ ಸಾಲಿನ ಟಿ.ಎಸ್.ಪಿ. ಯೋಜನೆಯಡಿಯಲ್ಲಿನ ಕಾಮಗಾರಿಗಳು.										
1	ಗೋಕಾಕ	ಟಿ.ಎಸ್.ಪಿ.	ಕೆಮ್ಮನಕೋಲ ಗ್ರಾಮದ ಶ್ರೀಮತಿ ರುಕ್ಮವ್ವ ಮಾರುತಿ ಅರಬನ್ನವರ ಮತ್ತು ಇತರರಿಗೆ ಗಂಗಾ ಕಲ್ಯಾಣ ನೀರಾವರಿ ಯೋಜನೆ.	9.00	17.12	ಪೂರ್ಣಗೊಂಡಿದೆ	--	--	--	ಪ್ಯಾಕೇಜ ಕಾಮಗಾರಿ
2	ಗೋಕಾಕ	ಟಿ.ಎಸ್.ಪಿ.	ಕೆಮ್ಮನಕೋಲ ಗ್ರಾಮದ ಶ್ರೀ.ಮಾರುತಿ ರಾಮಚಂದ್ರ ಸಾಯನ್ನವರ ಮತ್ತು ಇತರರಿಗೆ ಗಂಗಾ ಕಲ್ಯಾಣ ನೀರಾವರಿ ಯೋಜನೆ.	9.00						
3	ಗೋಕಾಕ	ಟಿ.ಎಸ್.ಪಿ.	ಕೆಮ್ಮನಕೋಲ ಗ್ರಾಮದ ಶ್ರೀ.ಶಿದ್ಲಿಂಗಪ್ಪ ಶಿವರಾಯ ಸಾಯನ್ನವರ ಮತ್ತು ಇತರರಿಗೆ ಗಂಗಾ ಕಲ್ಯಾಣ ನೀರಾವರಿ ಯೋಜನೆ.	12.00	11.29	ಪೂರ್ಣಗೊಂಡಿದೆ	--	--	--	
3			ಒಟ್ಟು	30.00	28.41					
2016-17 ನೇ ಸಾಲಿನ ಟಿ.ಎಸ್.ಪಿ. ಯೋಜನೆಯಡಿಯಲ್ಲಿನ ಕಾಮಗಾರಿಗಳು.										
1	ಗೋಕಾಕ	ಟಿ.ಎಸ್.ಪಿ.	ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ತಳಕಟ್ನಾಳ ಗ್ರಾಮದ ಲಕ್ಕಪ್ಪ ನಾಯ್ಕಪ್ಪ ನಾಯ್ಕ ಹಾಗೂ ಇತರರು ಜಮೀನುಗಳಿಗೆ ಘಟಪ್ರಭಾ ನದಿಯಿಂದ ನೀರಾವರಿ ಸೌಲಭ್ಯ ಕಲ್ಪಿಸುವುದು	50.00	54.55	ಪೂರ್ಣಗೊಂಡಿದೆ	--	--	--	
1			ಒಟ್ಟು	50.00	54.55					
2017-18 ನೇ ಸಾಲಿನ ಟಿ.ಎಸ್.ಪಿ. ಯೋಜನೆಯಡಿಯಲ್ಲಿನ ಕಾಮಗಾರಿಗಳು.										
1	ಗೋಕಾಕ	ಟಿ.ಎಸ್.ಪಿ.	ಗೋಕಾಕ ತಾಲೂಕಿನ ತಳಕಟನಾಳ ಗ್ರಾಮದ ಶ್ರೀ.ಲಕ್ಕಪ್ಪ ಬಸಪ್ಪ ಸೊಗಲದ ಹಾಗೂ ಇತರರ ಜಮೀನಿಗಳಿಗೆ ಘಟಪ್ರಭಾ ನದಿಯಿಂದ ನೀರಾವರಿ ಸೌಲಭ್ಯ ಒದಗಿಸುವುದು.	20.00	0.00	-	-	-	03/2019	ಕಾರ್ಯಾದೇಶ ನೀಡಲಾಗಿದೆ.

ಕ್ರ. ಸಂ	ತಾಲ್ಲೂಕು	ಲೆಕ್ಕ ಶೀರ್ಷಿಕೆ	ಕಾಮಗಾರಿ ಹೆಸರು	ಅಂದಾಜು ಮೊತ್ತ/ಪರಿಷ್ಕೃತ ಮೊತ್ತ	ಇದುವರೆಗಿನ ವೆಚ್ಚ	ಕಾಮಗಾರಿಯ ಹಂತ		ಕಾಮಗಾರಿ ಸ್ಥಗೀತಗೊಂಡಿದ್ದಲ್ಲಿ ಕಾರಣಗಳು	ಕಾಮಗಾರಿ ಪೂರ್ಣಗೊಳಿಸುವ ಸಂಭವನೀಯ ದಿನಾಂಕ	ಷರಾ
						ಪೂರ್ಣಗೊಂಡಿದೆ	ಪ್ರಗತಿಯಲ್ಲಿದೆ			
1	2	3	4	5	6	7	8	9	10	11
2	ಗೋಕಾಕ	ಟಿ.ಎಸ್.ಪಿ.	ಗೋಕಾಕ ತಾಲೂಕಿನ ತಳಕಟನಾಳ ಗ್ರಾಮದ ಶ್ರೀ.ಹಣಮಂತ ಲಗ್ಗಮಣ್ಣ ಕನೀಲದ ಹಾಗೂ ಇತರರ ಜಮೀನಿಗಳಿಗೆ ಘಟಪ್ರಭಾ ನದಿಯಿಂದ ನೀರಾವರಿ ಸೌಲಭ್ಯ ಒದಗಿಸುವುದು.	20.00	0.00	–	–	–	03/2019	ಕಾರ್ಯಾದೇಶ ನೀಡಲಾಗಿದೆ.
3	ಗೋಕಾಕ	ಟಿ.ಎಸ್.ಪಿ.	ಗೋಕಾಕ ತಾಲೂಕಿನ ತಳಕಟನಾಳ ಗ್ರಾಮದ ಶ್ರೀ.ಉದ್ದಪ್ಪ ಲಗಮಪ್ಪ ದೊಡಮನಿ ಹಾಗೂ ಇತರರ ಜಮೀನಿಗಳಿಗೆ ಘಟಪ್ರಭಾ ನದಿಯಿಂದ ನೀರಾವರಿ ಸೌಲಭ್ಯ ಒದಗಿಸುವುದು.	20.00	0.00	–	–	–	03/2019	ಕಾರ್ಯಾದೇಶ ನೀಡಲಾಗಿದೆ.
4	ಗೋಕಾಕ	ಟಿ.ಎಸ್.ಪಿ.	ಗೋಕಾಕ ತಾಲೂಕಿನ ತಳಕಟನಾಳ ಗ್ರಾಮದ ಶ್ರೀ.ಯಲ್ಲಪ್ಪ ನಿಂಗಪ್ಪ ಗುಡದರಿ ಹಾಗೂ ಇತರರ ಜಮೀನಿಗಳಿಗೆ ಘಟಪ್ರಭಾ ನದಿಯಿಂದ ನೀರಾವರಿ ಸೌಲಭ್ಯ ಒದಗಿಸುವುದು.	30.00	0.00	–	–	–	03/2019	ಕಾರ್ಯಾದೇಶ ನೀಡಲಾಗಿದೆ.
5	ಗೋಕಾಕ	ಟಿ.ಎಸ್.ಪಿ.	ಗೋಕಾಕ ತಾಲೂಕಿನ ತಳಕಟನಾಳ ಗ್ರಾಮದ ಶ್ರೀ.ಲಕ್ಕಪ್ಪ ಭೀಮಪ್ಪ ಗಂಗಾಣಿ ಹಾಗೂ ಇತರರ ಜಮೀನಿಗಳಿಗೆ ಘಟಪ್ರಭಾ ನದಿಯಿಂದ ನೀರಾವರಿ ಸೌಲಭ್ಯ ಒದಗಿಸುವುದು.	20.00	0.00	–	–	–	03/2019	ಕಾರ್ಯಾದೇಶ ನೀಡಲಾಗಿದೆ.
6	ಗೋಕಾಕ	ಟಿ.ಎಸ್.ಪಿ.	ಗೋಕಾಕ ತಾಲೂಕಿನ ತಳಕಟನಾಳ ಗ್ರಾಮದ ಶ್ರೀ.ವಿಠ್ಠಲ ತಮ್ಮಣ್ಣಾ ವಾಳದ ಹಾಗೂ ಇತರರ ಜಮೀನಿಗಳಿಗೆ ಘಟಪ್ರಭಾ ನದಿಯಿಂದ ನೀರಾವರಿ ಸೌಲಭ್ಯ ಒದಗಿಸುವುದು.	35.00	0.00	–	–	–	03/2019	ಕಾರ್ಯಾದೇಶ ನೀಡಲಾಗಿದೆ.
7	ಗೋಕಾಕ	ಟಿ.ಎಸ್.ಪಿ.	ಗೋಕಾಕ ತಾಲೂಕಿನ ತಳಕಟನಾಳ ಗ್ರಾಮದ ಶ್ರೀ.ತುಕಾರಾಮ ವೆಂಕಪ್ಪ ವಾಲೀಕಾರ ಹಾಗೂ ಇತರರ ಜಮೀನಿಗಳಿಗೆ ಘಟಪ್ರಭಾ ನದಿಯಿಂದ ನೀರಾವರಿ ಸೌಲಭ್ಯ ಒದಗಿಸುವುದು.	20.00	0.00	–	–	–	–	ಹೆಚ್ಚಿನ ಅನುದಾನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಕ್ರ. ಸಂ	ತಾಲ್ಲೂಕು	ಲೆಕ್ಕ ಶೀರ್ಷಿಕೆ	ಕಾಮಗಾರಿ ಹೆಸರು	ಅಂದಾಜು ಮೊತ್ತ/ಪರಿಷ್ಕೃತ ಮೊತ್ತ	ಇದುವರೆಗಿನ ವೆಚ್ಚ	ಕಾಮಗಾರಿಯ ಹಂತ		ಕಾಮಗಾರಿ ಸ್ಥಗಿತಗೊಂಡಿದ್ದಲ್ಲಿ ಕಾರಣಗಳು	ಕಾಮಗಾರಿ ಪೂರ್ಣಗೊಳಿಸುವ ಸಂಭವನೀಯ ದಿನಾಂಕ	ಷರಾ
						ಪೂರ್ಣಗೊಂಡಿದೆ	ಪ್ರಗತಿಯಲ್ಲಿದೆ			
1	2	3	4	5	6	7	8	9	10	11
8	ಗೋಕಾಕ	ಟಿ.ಎಸ್.ಪಿ.	ಗೋಕಾಕ ತಾಲೂಕಿನ ಉದಗಟ್ಟಿ ಗ್ರಾಮದ ಶ್ರೀ.ಉದ್ದಪ್ಪ ಲಕ್ಷ್ಮಣ ಮುಧೋಳ ಹಾಗೂ ಇತರರ ಜಮೀನಿಗಳಿಗೆ ಘಟಪ್ರಭಾ ನದಿಯಿಂದ ನೀರಾವರಿ ಸೌಲಭ್ಯ ಒದಗಿಸುವುದು.	20.00	0.00	–	–	–	03/2019	ಕಾರ್ಯಾದೇಶ ನೀಡಲಾಗಿದೆ.
9	ಗೋಕಾಕ	ಟಿ.ಎಸ್.ಪಿ.	ಗೋಕಾಕ ತಾಲೂಕಿನ ತಳಕಟನಾಳ ಗ್ರಾಮದ ಶ್ರೀ.ದುಂಡಪ್ಪ ಲಕ್ಷ್ಮಣ ಗಂಗಾಣಿ ಹಾಗೂ ಇತರರ ಜಮೀನಿಗಳಿಗೆ ಘಟಪ್ರಭಾ ನದಿಯಿಂದ ನೀರಾವರಿ ಸೌಲಭ್ಯ ಒದಗಿಸುವುದು.	20.00	0.00	–	–	–	03/2019	ಕಾರ್ಯಾದೇಶ ನೀಡಲಾಗಿದೆ.
10	ಗೋಕಾಕ	ಟಿ.ಎಸ್.ಪಿ.	ಗೋಕಾಕ ತಾಲೂಕಿನ ಉದಗಟ್ಟಿ ಗ್ರಾಮದ ಶ್ರೀ.ಧೂತಪ್ಪ ತಮ್ಮಣ್ಣಾ ಗೊಡೇರ ಹಾಗೂ ಇತರರ ಜಮೀನಿಗಳಿಗೆ ಘಟಪ್ರಭಾ ನದಿಯಿಂದ ನೀರಾವರಿ ಸೌಲಭ್ಯ ಒದಗಿಸುವುದು.	20.00	0.00	–	–	–	03/2019	ಕಾರ್ಯಾದೇಶ ನೀಡಲಾಗಿದೆ.
11	ಗೋಕಾಕ	ಟಿ.ಎಸ್.ಪಿ.	ಗೋಕಾಕ ತಾಲೂಕಿನ ಉದಗಟ್ಟಿ ಗ್ರಾಮದ ಶ್ರೀ.ಅಪ್ಪಯ್ಯಾ ಉದ್ದಪ್ಪ ಸನದಿ @ ಕಿಲ್ಲೇದಾರ ಹಾಗೂ ಇತರರ ಜಮೀನಿಗಳಿಗೆ ಘಟಪ್ರಭಾ ನದಿಯಿಂದ ನೀರಾವರಿ ಸೌಲಭ್ಯ ಒದಗಿಸುವುದು.	20.00	0.00	–	–	–	03/2019	ಕಾರ್ಯಾದೇಶ ನೀಡಲಾಗಿದೆ.
12	ಗೋಕಾಕ	ಟಿ.ಎಸ್.ಪಿ.	ಗೋಕಾಕ ತಾಲೂಕಿನ ವಡೇರಟ್ಟಿ ಗ್ರಾಮದ ಶ್ರೀ.ಮಾರುತಿ ಅಪ್ಪಣ್ಣಾ ಪೂಜೇರಿ' ಹಾಗೂ ಇತರರ ಜಮೀನಿಗಳಿಗೆ ಘಟಪ್ರಭಾ ನದಿಯಿಂದ ನೀರಾವರಿ ಸೌಲಭ್ಯ ಒದಗಿಸುವುದು.	20.00	0.00	–	–	–	03/2019	ಕಾರ್ಯಾದೇಶ ನೀಡಲಾಗಿದೆ.
13	ಗೋಕಾಕ	ಟಿ.ಎಸ್.ಪಿ.	ಗೋಕಾಕ ತಾಲೂಕಿನ ತಪಸಿ (ಸಜ್ಜಿಹಾಳ) ಗ್ರಾಮದ ಶ್ರೀ.ರಾಮಪ್ಪ ಶಿವರಾಯಪ್ಪ ಕುದರಿ ಹಾಗೂ ಇತರರ ಜಮೀನಿಗಳಿಗೆ ಘಟಪ್ರಭಾ ನದಿಯಿಂದ ನೀರಾವರಿ ಸೌಲಭ್ಯ ಒದಗಿಸುವುದು.	20.00	0.00	–	–	–	03/2019	ಕಾರ್ಯಾದೇಶ ನೀಡಲಾಗಿದೆ.

ಕ್ರ. ಸಂ	ತಾಲ್ಲೂಕು	ಲೆಕ್ಕ ಶೀರ್ಷಿಕೆ	ಕಾಮಗಾರಿ ಹೆಸರು	ಅಂದಾಜು ಮೊತ್ತ/ಪರಿಷ್ಕೃತ ಮೊತ್ತ	ಇದುವರೆಗಿನ ವೆಚ್ಚ	ಕಾಮಗಾರಿಯ ಹಂತ		ಕಾಮಗಾರಿ ಸ್ಥಗೀತಗೊಂಡಿದ್ದಲ್ಲಿ ಕಾರಣಗಳು	ಕಾಮಗಾರಿ ಪೂರ್ಣಗೊಳಿಸುವ ಸಂಭವನೀಯ ದಿನಾಂಕ	ಷರಾ
						ಪೂರ್ಣಗೊಂಡಿದೆ	ಪ್ರಗತಿಯಲ್ಲಿದೆ			
1	2	3	4	5	6	7	8	9	10	11
14	ಗೋಕಾಕ	ಟಿ.ಎಸ್.ಪಿ.	ಗೋಕಾಕ ತಾಲೂಕಿನ ಜೋಕಾನಟ್ಟಿ ಗ್ರಾಮದ ಶ್ರೀ.ತಮ್ಮಣ್ಣಾ ಅಶೆಪ್ಪ ನಂದಿ ಹಾಗೂ ಇತರರ ಜಮೀನಿಗಳಿಗೆ ಘಟಪ್ರಭಾ ನದಿಯಿಂದ ನೀರಾವರಿ ಸೌಲಭ್ಯ ಒದಗಿಸುವುದು.	25.00	0.00	–	–	–	03/2019	ಕಾರ್ಯಾದೇಶ ನೀಡಲಾಗಿದೆ.
15	ಗೋಕಾಕ	ಟಿ.ಎಸ್.ಪಿ.	ಗೋಕಾಕ ತಾಲೂಕಿನ ಗುಜನಟ್ಟಿ ಗ್ರಾಮದ ಶ್ರೀ.ಸಿದ್ರಾಯ ಯಮನಪ್ಪ ಗುಮಚನಮರಡಿ ಹಾಗೂ ಇತರರ ಜಮೀನಿಗಳಿಗೆ ಘಟಪ್ರಭಾ ನದಿಯಿಂದ ನೀರಾವರಿ ಸೌಲಭ್ಯ ಒದಗಿಸುವುದು.	20.00	0.00	–	–	–	03/2019	ಕಾರ್ಯಾದೇಶ ನೀಡಲಾಗಿದೆ.
16	ಗೋಕಾಕ	ಟಿ.ಎಸ್.ಪಿ.	ಗೋಕಾಕ ತಾಲೂಕಿನ ಕಮ್ಮನಕೋಲ ಗ್ರಾಮದ ಶ್ರೀ.ಮಹಾಲಿಂಗಪ್ಪ ಬಾಳಪ್ಪ ಸಾಯನ್ನವರ ಹಾಗೂ ಇತರರ ಜಮೀನಿಗಳಿಗೆ ಘಟಪ್ರಭಾ ನದಿಯಿಂದ ನೀರಾವರಿ ಸೌಲಭ್ಯ ಒದಗಿಸುವುದು.	15.00	11.43	--	ಪ್ರಗತಿಯಲ್ಲಿದೆ.	--	12/20/2018	
17	ಗೋಕಾಕ	ಟಿ.ಎಸ್.ಪಿ.	ಗೋಕಾಕ ತಾಲೂಕಿನ ತಳಕಟನಾಳ ಗ್ರಾಮದ ಶ್ರೀ.ನಿಂಗಪ್ಪ ಲಕ್ಷ್ಮಣ ದೊಡಮನಿ ಹಾಗೂ ಇತರರ ಜಮೀನಿಗಳಿಗೆ ಘಟಪ್ರಭಾ ನದಿಯಿಂದ ನೀರಾವರಿ ಸೌಲಭ್ಯ ಒದಗಿಸುವುದು.	20.00	0.00	–	–	–	03/2019	ಕಾರ್ಯಾದೇಶ ನೀಡಲಾಗಿದೆ.
17			ಒಟ್ಟು	365.00	11.43					
29			ಒಟ್ಟಾರೆ	550.00	198.30					

ಕರ್ನಾಟಕ ಸರ್ಕಾರ
ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ

ಸಂಖ್ಯೆ: ಸನೀಇ 109 ವಿಸವಿ 2018

ಕರ್ನಾಟಕ ಸರ್ಕಾರದ ಸಚಿವಾಲಯ
ಸುವರ್ಣ ವಿಧಾನಸೌಧ,
ಬೆಳಗಾವಿ, ದಿನಾಂಕ:12.12.2018

ಇಂದ:
ಸರ್ಕಾರದ ಕಾರ್ಯದರ್ಶಿ
ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ
ಸುವರ್ಣ ವಿಧಾನಸೌಧ,
ಬೆಳಗಾವಿ

ಇವರಿಗೆ
ಕಾರ್ಯದರ್ಶಿಗಳು,
ಕರ್ನಾಟಕ ವಿಧಾನ ಸಭೆ ಸಚಿವಾಲಯ
ಸುವರ್ಣ ವಿಧಾನಸೌಧ,
ಬೆಳಗಾವಿ.

ಮಾನ್ಯರೆ

ವಿಷಯ: ಶ್ರೀ ಅಮೀನಪ್ಪಗೌಡ ಎಸ್ ಪಾಟೀಲ್, ಮಾನ್ಯ ವಿಧಾನ ಸಭೆ ಸದಸ್ಯರು ಮಂಡಿಸಿರುವ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:179ಕ್ಕೆ ಉತ್ತರಿಸುವ ಕುರಿತು.

****

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಶ್ರೀ ಅಮೀನಪ್ಪಗೌಡ ಎಸ್ ಪಾಟೀಲ್, ಮಾನ್ಯ ವಿಧಾನ ಸಭೆ ಸದಸ್ಯರು ಮಂಡಿಸಿರುವ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:179ರ ಉತ್ತರದ 350 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಿಕೊಡಲು ನಿರ್ದೇಶಿತನಾಗಿದ್ದೇನೆ.

ತಮ್ಮ ವಿಶ್ವಾಸಿ

12/12/18
(ಬಿ. ಬಾಲಸುಬ್ರಮಣ್ಯ)
ಪದನಿಮಿತ್ತ ಸರ್ಕಾರದ ಅಧೀನ ಕಾರ್ಯದರ್ಶಿ
ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ

ಕರ್ನಾಟಕ ವಿಧಾನ ಸಭೆ

1. ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 179
2. ಸದಸ್ಯರ ಹೆಸರು : ಶ್ರೀ ಅಮೀನಪ್ಪಗೌಡ ಎಸ್. ಪಾಟೀಲ್
3. ಉತ್ತರಿಸಬೇಕಾದ ದಿನಾಂಕ : 13-12-2018
4. ಉತ್ತರಿಸಬೇಕಾದ ಸಚಿವರು : ಮಾನ್ಯ ಸಣ್ಣ ನೀರಾವರಿ ಸಚಿವರು.

ಕ್ರ. ಸಂ	ಪ್ರಶ್ನೆಗಳು	ಉತ್ತರಗಳು
ಅ	ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಎಷ್ಟು ಕೆರೆಗಳು ಇವೆ; ಅವು ಯಾವುವು ಮತ್ತು ಅವುಗಳ ವಿಸ್ತೀರ್ಣವೆಷ್ಟು;	ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ 21 ಕೆರೆಗಳಿವೆ. ಅವುಗಳ ವಿಸ್ತೀರ್ಣ 922.76 ಹೆಕ್ಟರ್. ವಿವರಗಳನ್ನು ಅನುಬಂಧ-1 ರಲ್ಲಿ ನೀಡಲಾಗಿದೆ.
ಆ	ಈ ಕ್ಷೇತ್ರ ವ್ಯಾಪ್ತಿಯಲ್ಲಿನ ಸಣ್ಣ ನೀರಾವರಿ ಕೆರೆಗಳ ಪುನರುಜ್ಜೀವನ ಸುಧಾರಣೆ, ದುರಸ್ಥಿ, ಹೊಸ ಕೆರೆಗಳ ನಿರ್ಮಾಣ ಮುಂತಾದ ಕಾಮಗಾರಿಗಳಿಗೆ ಸಮರ್ಪಕ ವಾಗಿ ಅನುದಾನ ನೀಡದಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ;	ಸಣ್ಣ ನೀರಾವರಿ ಯೋಜನೆಗಳ ತಾಂತ್ರಿಕ ಹಾಗೂ ಆರ್ಥಿಕ ಶಕ್ಯತೆಗೆ ಅನುಗುಣವಾಗಿ ಪ್ರತಿ ವರ್ಷ ವಿವಿಧ ಲೆಕ್ಕ ಶೀರ್ಷಿಕೆಗಳಡಿ ಇಲಾಖೆಗೆ ಒದಗಿಸಲಾಗುವ ಅನುದಾನವನ್ನು ಆಧರಿಸಿ ಕಾಮಗಾರಿಗಳನ್ನು ಪ್ರಸ್ತಾಪಿಸಿ ಕೈಗೊಳ್ಳಲಾಗುತ್ತಿದೆ.
ಇ	ಬಂದಿದ್ದಲ್ಲಿ, ಈ ಕುರಿತು ಕೈಗೊಂಡ ಕ್ರಮವೇನು;	ಪ್ರಶ್ನೆ ಉದ್ಭವಿಸುವುದಿಲ್ಲ.
ಈ	ಕಳೆದ 2017-18 ಮತ್ತು 2018-19ನೇ ಸಾಲಿನ ನವೆಂಬರ್‌ವರೆಗೆ ಈ ಕ್ಷೇತ್ರ ವ್ಯಾಪ್ತಿಯಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಯೋಜನೆ/ಯೋಜನೇತರ/ ನಬಾರ್ಡ್/ಜೈಕಾ/ಎಸ್.ಸಿ.ಪಿ./ಟಿ.ಎಸ್.ಪಿ./ ಎ.ಐ.ಬಿ.ಪಿ/ಇತರೆ ಯೋಜನೆಗಳ ಅಡಿಯಲ್ಲಿ ನೀಡಿರುವ ಅನುದಾನವೆಷ್ಟು? (ಕಾಮಗಾರಿಗಳ ಹೆಸರು ಸಮೇತ ಅಂಕಿ ಅಂಶದೊಂದಿಗೆ ವೈಯಕ್ತಿಕ ಫಲಾನುಭವಿ ಗಳಿದ್ದಲ್ಲಿ ಫಲಾನುಭವಿಗಳ ಹೆಸರಿನೊಂದಿಗೆ ಸಂಪೂರ್ಣ ವಿವರ ನೀಡುವುದು).	ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2017-18 ರಿಂದ 2018-19ನೇ ಸಾಲಿನ ನವೆಂಬರ್ ಅಂತ್ಯದವರೆಗೆ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಿಂದ ಎಲ್ಲಾ ಲೆಕ್ಕ ಶೀರ್ಷಿಕೆಗಳಡಿ ರೂ.444.79 ಲಕ್ಷ ಅನುದಾನ ಒದಗಿಸಲಾಗಿದೆ. ಕಾಮಗಾರಿಗಳ ವಿವರಗಳನ್ನು ಅನುಬಂಧ-2ರಲ್ಲಿ ನೀಡಲಾಗಿದೆ.

ಸಂಖ್ಯೆ:ಸನೀಇ 109 ವಿಸವಿ 2018

(ಸಿ.ಎಸ್.ಪುಟ್ಟರಾಜು)
ಸಣ್ಣ ನೀರಾವರಿ ಸಚಿವರು

ವಿಧಾನ ಸಭೆಯ ಸದಸ್ಯರಾದ ಮಾನ್ಯ ಶ್ರೀ ಅಮೀನಪ್ಪಗೌಡ ಎಸ್.ಪಾಟೀಲ್ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 179 ಕ್ಕೆ ಅನುಬಂಧ –1

ಮುದ್ದೇಬಿಹಾಳ ವಿಧಾನ ಸಭಾ ಕ್ಷೇತ್ರದಲ್ಲಿ ಅಸ್ತಿತ್ವದಲ್ಲಿರುವ ಕೆರೆಗಳ ವಿವರ.

ಕ್ರ. ಸಂ.	ಕೆರೆಯ ಹೆಸರು	ಅಚ್ಚುಕಟ್ಟು (ಹೆ.ಗಳಲ್ಲಿ)	ಕೆರೆ ಅಂಗಳದ ವಿಸ್ತೀರ್ಣ (ಹೆ.ಗಳಲ್ಲಿ)
1	2	3	4
1	ಹೊಕ್ರಾಣಿ ಕೆರೆ	235.00	48.27
2	ಇಂಗಳಗೇರಿ ಗುಡ್ನಾಳ ಕೆರೆ	248.00	49.49
3	ಮಡಿಕೆ ಶಿರೂರ ಕೆರೆ	943.00	153.82
4	ಅಡವಿ ಹುಲಗಬಾಳ ಕೆರೆ	405.00	104.82
5	ಮದಿನಾಳ ಕೆರೆ	211.00	19.43
6	ಬಸರಕೋಡ ಕೆರೆ	166.00	63.00
7	ಅಲಕೊಪ್ಪರ ಕೆರೆ	84.00	12.36
8	ಗುಂಡಕರ್ಜಗಿ (ರೂಡಗಿ) ಕೆರೆ	126.00	47.38
9	ಮುದ್ನಾಳ ಕೆರೆ	108.00	93.20
10	ಗೆದ್ದಲ ಮರಿ ಕೆರೆ	172.00	29.97
11	ಅಗಸಬಾಳ ಕೆರೆ	112.00	10.85
12	ಮಲಕಾಪೂರ ಕೆರೆ	116.00	45.80
13	ಹಗರಗೊಂಡ ಕೆರೆ	149.00	87.80
14	ತಾರನಾಳ ಕೆರೆ	65.00	20.85
15	ಹಿರೂರತಮದಡ್ಡಿ (ಡಬ್ಲ್ಯೂಬಿಎ)ಕೆರೆ	114.00	32.40
16	ಅರಸನಾಳ (ಡಬ್ಲ್ಯೂಬಿಎ) ಕೆರೆ	58.00	16.00
17	ಜಲಪೂರ ಇಂಗು ಕೆರೆ	110.00	18.00
18	ವನಹಳ್ಳಿ ಪಿ.ಟಿ.	40.00	6.45
19	ಬಳಗಾನೂರ ಪಿ.ಟಿ	120.00	46.00
20	ಕೋಳೂರ ಪಿ.ಟಿ	49.00	10.52
21	ಮಲಗಲದಿನ್ನಿ (ಪಿ.ಟಿ)	121.00	6.35
	ಒಟ್ಟು	**3752.00**	**922.76**

ವಿಧಾನ ಸಭೆಯ ಸದಸ್ಯರಾದ ಮಾನ್ಯ ಶ್ರೀ ಅಮೀನಪ್ಪಗೌಡ ಎಸ್.ಪಾಟೀಲ್(ನಡಹಳ್ಳಿ)(ಮುದ್ದೇಬಿಹಾಳ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 179ಕ್ಕೆ ಅನುಬಂಧ-2

2017-18 ಮತ್ತು 2018-19ನೇ ಸಾಲಿನ ನವೆಂಬರ್‌ವರೆಗೆ ಮುದ್ದೇಬಿಹಾಳ ಮತಕ್ಷೇತ್ರ ವ್ಯಾಪ್ತಿಯಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಿಂದ ಯೋಜನೆ/ಯೋಜನೇತರ ಲೆಕ್ಕ ಶೀರ್ಷಿಕೆಗಳಡಿ ನೀಡಿರುವ ಅನುದಾನದ ವಿವರ.

(ರೂ. ಲಕ್ಷಗಳಲ್ಲಿ)

ಕ್ರ.ಸಂ.	ತಾಲ್ಲೂಕು	ಲೆಕ್ಕ ಶೀರ್ಷಿಕೆ	ಕಾಮಗಾರಿಯ ಹೆಸರು	ಅಂದಾಜು ಮೊತ್ತ /ಪರಿಷ್ಕೃತ ಮೊತ್ತ	2016-17 ನೇ ಸಾಲಿನವರೆಗಿನ ವೆಚ್ಚ	ಬಾಕಿ	ವೆಚ್ಚ		ಒಟ್ಟು (6+8+9)	ಕಾಮಗಾರಿಯ ಹಂತ		ವೈಯಕ್ತಿಕ ಫಲಾನುಭವಿಗಳಿದ್ದಲ್ಲಿ ಹೆಸರು ಮತ್ತು ವಿಳಾಸ	ಷರಾ
							2017-18	2018-19 (ನವೆಂಬರ್-2018 ರ ವರೆಗೆ)		ಪೂರ್ಣಗೊಂಡಿದೆ	ಪ್ರಗತಿಯಲ್ಲಿದೆ.		
1	2	3	4	5	6	7	8	9	10	11	12	13	14
	2017-18ನೇ ಸಾಲಿನ ಮುಂದುವರೆದ ಕಾಮಗಾರಿಗಳು												
1	ಮುದ್ದೇಬಿಹಾಳ	ನಬಾರ್ಡ	ಹೊಕ್ರಾಣಿ ಕೆರೆ ಅಭಿವೃದ್ಧಿ ಕಾಮಗಾರಿ	75.00	25.10	49.90	14.46	0.00	39.56	ಪೂರ್ಣಗೊಂಡಿದೆ			
2	ಮುದ್ದೇಬಿಹಾಳ	ನಬಾರ್ಡ	ಚವನಬಾವಿ ಸೈಟ-2 ಗ್ರಾಮದ ಹತ್ತಿರ ಬಂದಾರ ನಿರ್ಮಾಣ	75.00	20.15	54.85	30.64	0.00	50.79	ಪೂರ್ಣಗೊಂಡಿದೆ			
			ನಬಾರ್ಡ ಒಟ್ಟು:	**150.00**	**45.25**	**104.75**	**45.10**	**0.00**	**90.35**				
3	ಮುದ್ದೇಬಿಹಾಳ	ಪ್ರಧಾನ ಕಾಮಗಾರಿಗಳು	ಮಾದಿನಾಳ ಗ್ರಾಮದ ಸಣ್ಣ ನೀರಾವರಿ ಕೆರೆ ಸುಧಾರಣೆ ಕಾಮಗಾರಿ.	100.00	0.00	100.00	67.65	0.00	67.65	ಪೂರ್ಣಗೊಂಡಿದೆ			
4	ಮುದ್ದೇಬಿಹಾಳ	ಪ್ರಧಾನ ಕಾಮಗಾರಿಗಳು	ಮಲಕಾಪೂರ ಗ್ರಾಮದ ಸಣ್ಣ ನೀರಾವರಿ ಕೆರೆ ಸುಧಾರಣೆ ಕಾಮಗಾರಿ.	100.00	0.00	100.00	0.00	30.37	30.37	ಪೂರ್ಣಗೊಂಡಿದೆ			
5	ಮುದ್ದೇಬಿಹಾಳ	ಪ್ರಧಾನ ಕಾಮಗಾರಿಗಳು	ಗೆದ್ದಲ ಮರಿ ಕೆರೆ	3.09	0.00	3.09	0.00	0.00	0.00		ಪ್ರಗತಿಯಲ್ಲಿದೆ.		
6	ಮುದ್ದೇಬಿಹಾಳ	ಪ್ರಧಾನ ಕಾಮಗಾರಿಗಳು	ತಾರನಾಳ ಕೆರೆ	2.20	0.00	2.20	0.00	0.00	0.00		ಪ್ರಗತಿಯಲ್ಲಿದೆ.		
7	ಮುದ್ದೇಬಿಹಾಳ	ಪ್ರಧಾನ ಕಾಮಗಾರಿಗಳು	ಅಗಸಬಾಳ ಕೆರೆ	2.83	0.00	2.83	0.00	0.00	0.00		ಪ್ರಗತಿಯಲ್ಲಿದೆ.		
8	ಮುದ್ದೇಬಿಹಾಳ	ಪ್ರಧಾನ ಕಾಮಗಾರಿಗಳು	ಮಡಿಕೆ ಶಿರೂರ ಕೆರೆ	12.98	1.97	11.01	0.00	0.00	1.97	ಪೂರ್ಣಗೊಂಡಿದೆ			
9	ಮುದ್ದೇಬಿಹಾಳ	ಪ್ರಧಾನ ಕಾಮಗಾರಿಗಳು	ಅಡವಿ ಹುಲಗಬಾಳ ಕೆರೆ	9.31	0.00	9.31	0.00	0.00	0.00	ಪೂರ್ಣಗೊಂಡಿದೆ			
10	ಮುದ್ದೇಬಿಹಾಳ	ಪ್ರಧಾನ ಕಾಮಗಾರಿಗಳು	ಮುದ್ನಾಳ ಕೆರೆ	7.75	0.00	7.75	0.00	0.00	0.00	ಪೂರ್ಣಗೊಂಡಿದೆ			
11	ಮುದ್ದೇಬಿಹಾಳ	ಪ್ರಧಾನ ಕಾಮಗಾರಿಗಳು	ಬಸರಕೋಡ ಕೆರೆ	5.64	0.00	5.64	0.00	0.00	0.00	ಪೂರ್ಣಗೊಂಡಿದೆ			
12	ಮುದ್ದೇಬಿಹಾಳ	ಪ್ರಧಾನ ಕಾಮಗಾರಿಗಳು	ಹಗರಗೊಂಡ ಕೆರೆ	8.37	0.00	8.37	0.00	0.00	0.00	ಪೂರ್ಣಗೊಂಡಿದೆ			
13	ಮುದ್ದೇಬಿಹಾಳ	ಪ್ರಧಾನ ಕಾಮಗಾರಿಗಳು	ಅಲಕೊಪ್ಪರ ಕೆರೆ	1.36	1.22	0.14	0.00	0.00	1.22		ಪ್ರಗತಿಯಲ್ಲಿದೆ.		
14	ಮುದ್ದೇಬಿಹಾಳ	ಪ್ರಧಾನ ಕಾಮಗಾರಿಗಳು	ಅರಸನಾಳ (ಡಬ್ಲ್ಯೂಬಿಎ) ಕೆರೆ	1.62	1.60	0.02	0.00	0.00	1.60		ಪ್ರಗತಿಯಲ್ಲಿದೆ.		
15	ಮುದ್ದೇಬಿಹಾಳ	ಪ್ರಧಾನ ಕಾಮಗಾರಿಗಳು	ಜಲಪೂರ ಇಂಗು ಕೆರೆ	2.01	1.87	0.14	0.00	0.00	1.87		ಪ್ರಗತಿಯಲ್ಲಿದೆ.		

ಕ್ರ.ಸಂ.	ತಾಲ್ಲೂಕು	ಲೆಕ್ಕ ಶೀರ್ಷಿಕೆ	ಕಾಮಗಾರಿಯ ಹೆಸರು	ಅಂದಾಜು ಮೊತ್ತ /ಪರಿಷ್ಕೃತ ಮೊತ್ತ	2016-17 ನೇ ಸಾಲಿನವರೆಗಿನ ವೆಚ್ಚ	ಬಾಕಿ	ವೆಚ್ಚ		ಒಟ್ಟು (6+8+9)	ಕಾಮಗಾರಿಯ ಹಂತ		ವೈಯಕ್ತಿಕ ಫಲಾನುಭವಿಗಳಿದ್ದಲ್ಲಿ ಹೆಸರು ಮತ್ತು ವಿಳಾಸ	ಷರಾ
							2017-18	2018-19 (ನವೆಂಬರ್-2018 ರ ವರೆಗೆ)		ಪೂರ್ಣಗೊಂಡಿದೆ	ಪ್ರಗತಿಯಲ್ಲಿದೆ.		
1	2	3	4	5	6	7	8	9	10	11	12	13	14
16	ಮುದ್ದೇಬಿಹಾಳ	ಪ್ರಧಾನ ಕಾಮಗಾರಿಗಳು	ಕೋಳೂರ ಜಿನುಗು ಕೆರೆ	1.23	0.80	0.43	0.00	0.00	0.80		ಪ್ರಗತಿಯಲ್ಲಿದೆ.		
17	ಮುದ್ದೇಬಿಹಾಳ	ಪ್ರಧಾನ ಕಾಮಗಾರಿಗಳು	ಮಲಗಲದಿನ್ನಿ ಜಿನುಗು ಕೆರೆ	1.32	0.81	0.51	0.00	0.00	0.81		ಪ್ರಗತಿಯಲ್ಲಿದೆ.		
18	ಮುದ್ದೇಬಿಹಾಳ	ಪ್ರಧಾನ ಕಾಮಗಾರಿಗಳು	ಮದಿನಾಳ ಕೆರೆ	2.10	0.00	2.10	0.00	0.00	0.00		ಪ್ರಗತಿಯಲ್ಲಿದೆ.		
19	ಮುದ್ದೇಬಿಹಾಳ	ಪ್ರಧಾನ ಕಾಮಗಾರಿಗಳು	ಮಲಕಾಪೂರ ಕೆರೆ	4.44	4.37	0.07	0.00	0.00	4.37		ಪ್ರಗತಿಯಲ್ಲಿದೆ.		
20	ಮುದ್ದೇಬಿಹಾಳ	ಪ್ರಧಾನ ಕಾಮಗಾರಿಗಳು	ಹಿರೂರತಮದಡ್ಡಿ (ಡಬ್ಲ್ಯೂಬಿಎ)ಕೆರೆ	3.51	3.39	0.12	0.00	0.00	3.39		ಪ್ರಗತಿಯಲ್ಲಿದೆ.		
21	ಮುದ್ದೇಬಿಹಾಳ	ಪ್ರಧಾನ ಕಾಮಗಾರಿಗಳು	ಹೊಕ್ರಾಣಿ ಕೆರೆ	4.62	3.86	0.76	0.00	0.00	3.86		ಪ್ರಗತಿಯಲ್ಲಿದೆ.		
22	ಮುದ್ದೇಬಿಹಾಳ	ಪ್ರಧಾನ ಕಾಮಗಾರಿಗಳು	ಇಂಗಳಗೇರಿ ಗುಡ್ನಾಳ ಕೆರೆ	4.70	4.59	0.11	0.00	0.00	4.59		ಪ್ರಗತಿಯಲ್ಲಿದೆ.		
23	ಮುದ್ದೇಬಿಹಾಳ	ಪ್ರಧಾನ ಕಾಮಗಾರಿಗಳು	ಗುಂಡಕರ್ಜಗಿ (ರೂಡಗಿ) ಕೆರೆ	4.55	4.44	0.11	0.00	0.00	4.44		ಪ್ರಗತಿಯಲ್ಲಿದೆ.		
24	ಮುದ್ದೇಬಿಹಾಳ	ಪ್ರಧಾನ ಕಾಮಗಾರಿಗಳು	ಬಳಗಾನೂರ ಜಿನುಗು ಕೆರೆ	4.46	4.37	0.09	0.00	0.00	4.37		ಪ್ರಗತಿಯಲ್ಲಿದೆ.		
25	ಮುದ್ದೇಬಿಹಾಳ	ಪ್ರಧಾನ ಕಾಮಗಾರಿಗಳು	ವನಹಳ್ಳಿ ಪಿ.ಟಿ.	0.70	0.00	0.70	0.00	0.00	0.00		ಪ್ರಗತಿಯಲ್ಲಿದೆ.		
26	ಮುದ್ದೇಬಿಹಾಳ	ಪ್ರಧಾನ ಕಾಮಗಾರಿಗಳು	ವನಹಳ್ಳಿ ಹತ್ತಿರ ಬೆಳ್ಳಿ ಹಳ್ಳಕ್ಕೆ ಬ್ಯಾರೇಜ್ ನಿರ್ಮಾಣ ಕಾಮಗಾರಿ.	75.00	74.09	0.91	0.00	0.00	74.09	ಪೂರ್ಣಗೊಂಡಿದೆ			
27	ಮುದ್ದೇಬಿಹಾಳ	ಪ್ರಧಾನ ಕಾಮಗಾರಿಗಳು	ಮುದ್ದೇಬಿಹಾಳ ತಾಲೂಕಿನ ತಾಳಿಕೋಟೆ ಹೊಬಳಿಯ ಪೀರಾಪುರ ಬಾಂದಾರು ನಿರ್ಮಾಣ	80.00	57.90	22.10	7.04	0.00	64.94	ಪೂರ್ಣಗೊಂಡಿದೆ			
28	ಮುದ್ದೇಬಿಹಾಳ	ಪ್ರಧಾನ ಕಾಮಗಾರಿಗಳು	ವನಹಳ್ಳಿ-ನಡಹಳ್ಳಿ ಗ್ರಾಮಗಳಿಗೆ ಅಡ್ಡಲಾಗಿ ಇರುವ ಸೊಗಲಿ ಹಳ್ಳಕ್ಕೆ ಬಿ.ಸಿ.ಬಿ. ನಿರ್ಮಾಣ	200.00	108.12	91.88	40.88	0.00	149.00	ಪೂರ್ಣಗೊಂಡಿದೆ			
29	ಮುದ್ದೇಬಿಹಾಳ	ಪ್ರಧಾನ ಕಾಮಗಾರಿಗಳು	ದಾಳಪೂಜೆ-ಟಕ್ಕಳಕಿ ನಡುವೆ ಹಳ್ಳಕ್ಕೆ ಬಿ.ಸಿ.ಬಿ ನಿರ್ಮಾಣ	200.00	0.00	200.00	0.00	0.00	0.00		ಪ್ರಗತಿಯಲ್ಲಿದೆ.		
			ಪ್ರಧಾನ ಕಾಮಗಾರಿಗಳು ಒಟ್ಟು:	**843.81**	**273.40**	**570.41**	**115.57**	**30.37**	**419.34**				
30	ಮುದ್ದೇಬಿಹಾಳ	ವಿಶೇಷ ಅಭಿವೃದ್ಧಿ ಯೋಜನೆ	ವಣಕಿಹಾಳ ಜಕ್ಕರಾಳ ರಸ್ತೆ ಹತ್ತಿರ ನಾಲಾಗೆ ಅಡ್ಡಲಾಗಿ ಬಿಸಿಬಿ ನಿರ್ಮಾಣ	200.00	99.29	100.71	0.00	0.00	99.29	ಪೂರ್ಣಗೊಂಡಿದೆ			
31	ಮುದ್ದೇಬಿಹಾಳ	ವಿಶೇಷ ಅಭಿವೃದ್ಧಿ ಯೋಜನೆ	ಬಿಜಾಪುರ ಜಿಲ್ಲೆ ಮುದ್ದೇಬಿಹಾಳ ತಾಲ್ಲೂಕು ಗಾಳಪೂಜಿ ಹಳ್ಳಕ್ಕೆ ಬ್ರಿಡ್ಜ್ ಕಂ ಬಾಂದರ್ ನಿರ್ಮಾಣ ಕಾಮಗಾರಿ	177.70	177.70	0.00	0.00	0.00	177.70	ಪೂರ್ಣಗೊಂಡಿದೆ			

ಕ್ರಸಂ.	ತಾಲ್ಲೂಕು	ಲೆಕ್ಕ ಶೀರ್ಷಿಕೆ	ಕಾಮಗಾರಿಯ ಹೆಸರು	ಅಂದಾಜು ಮೊತ್ತ /ಪರಿಷ್ಕೃತ ಮೊತ್ತ	2016-17 ನೇ ಸಾಲಿನವರೆಗಿನ ವೆಚ್ಚ	ಬಾಕಿ	ವೆಚ್ಚ 2017-18	ವೆಚ್ಚ 2018-19 (ನವೆಂಬರ್-2018 ರ ವರೆಗೆ)	ಒಟ್ಟು (6+8+9)	ಕಾಮಗಾರಿಯ ಹಂತ ಪೂರ್ಣಗೊಂಡಿದೆ	ಕಾಮಗಾರಿಯ ಹಂತ ಪ್ರಗತಿಯಲ್ಲಿದೆ.	ವೈಯಕ್ತಿಕ ಫಲಾನುಭವಿಗಳಿದ್ದಲ್ಲಿ ಹೆಸರು ಮತ್ತು ವಿಳಾಸ	ಷರಾ
1	2	3	4	5	6	7	8	9	10	11	12	13	14
32	ಮುದ್ದೇಬಿಹಾಳ	ವಿಶೇಷ ಅಭಿವೃದ್ಧಿ ಯೋಜನೆ	ಕಿಲ್ಲಾರಹಟ್ಟಿ ಹತ್ತಿರ ಇರುವ ಹಳ್ಳಕ್ಕೆ ಅಡ್ಡಲಾಗಿ ಬಿ.ಸಿ.ಬಿ. ನಿರ್ಮಾಣ	138.85	138.85	0.00	0.00	0.00	138.85	ಪೂರ್ಣಗೊಂಡಿದೆ			
33	ಮುದ್ದೇಬಿಹಾಳ	ವಿಶೇಷ ಅಭಿವೃದ್ಧಿ ಯೋಜನೆ	ಅಡವಿಹುಲಗಬಾಳ ಕೆರೆ ಸುಧಾರಣೆ ಕಾಮಗಾರಿ	50.00	38.36	11.64	0.00	0.00	38.36	ಪೂರ್ಣಗೊಂಡಿದೆ			
34	ಮುದ್ದೇಬಿಹಾಳ	ವಿಶೇಷ ಅಭಿವೃದ್ಧಿ ಯೋಜನೆ	ಹಂದ್ರಾಳದಿಂದ ವನಹಳ್ಳಿ ಕೂಡು ರಸ್ತೆಗೆ ಅಡ್ಡಲಾಗಿ ಬಿ.ಸಿ.ಬಿ. ನಿರ್ಮಾಣ ಕಾಮಗಾರಿ.	200.00	0.00	200.00	0.00	0.00	0.00	ಪೂರ್ಣಗೊಂಡಿದೆ			
			ವಿಶೇಷ ಅಭಿವೃದ್ಧಿ ಯೋಜನೆ ಒಟ್ಟು:	**766.55**	**454.20**	**312.35**	**0.00**	**0.00**	**454.20**				
35	ಮುದ್ದೇಬಿಹಾಳ	ವಿಶೇಷ ಘಟಕ ಯೋಜನೆ	ಮುದ್ದೇಬಿಹಾಳ ತಾಲೂಕಿನ ರೂಡಗಿ ಗ್ರಾಮದ ಸರ್ವೆ ನಂ:85/1/1, 85/1/2, ಈರಪ್ಪ ಬಸಪ್ಪ ಹೋಲೇರ, ಬಸಪ್ಪ ಮರಿಯಪ್ಪ ಹೊಲೇರ ಹಾಗೂ ಇತರರ ಹೊಲಗಳಿಗೆ ಬೋರವೆಲ್ ಮೂಲಕ ನೀರಾವರಿ ಸೌಲಭ್ಯ ಒದಗಿಸುವುದು.	25.00	14.04	10.96	0.00	0.00	14.04	ಪೂರ್ಣಗೊಂಡಿದೆ		1)ಈರಪ್ಪ ಬಸಪ್ಪ ಹೊಲೇರ 2)ಮರೆಪ್ಪ ಬಸಪ್ಪ ಹೊಲೇರ	
36	ಮುದ್ದೇಬಿಹಾಳ	ವಿಶೇಷ ಘಟಕ ಯೋಜನೆ	ಮುದ್ದೇಬಿಹಾಳ ತಾಲೂಕಿನ ಬಸರಕೋಡ ಗ್ರಾಮದ ಸರ್ವೆ ನಂ:56, 160 ಯಮನಪ್ಪ ಶಿವಪ್ಪ ಮಾದರ ಹಾಗೂ ಇತರರ ಜಮೀನುಗಳಿಗೆ ಬೊರವೆಲ್ ಮೂಲಕ ಏತ ನೀರಾವರಿ ಯೋಜನೆ ಸೌಲಭ್ಯ ಒದಗಿಸುವುದು.	15.00	5.95	9.05	0.00	0.00	5.95	ಪೂರ್ಣಗೊಂಡಿದೆ		1)ಯಮನಪ್ಪ ಶಿವಪ್ಪ ಮಾದರ ಸಾ:ಬಸರಕೋಡ	
37	ಮುದ್ದೇಬಿಹಾಳ	ವಿಶೇಷ ಘಟಕ ಯೋಜನೆ	ಮುದ್ದೇಬಿಹಾಳ ತಾಲೂಕಿನ ಗೂಡಿಹಾಳ ಗ್ರಾಮದ ಸರ್ವೆ ನಂ:77/1/2 ಅರವಿಂದ ಬಿ. ವಡ್ಡರ ಹಾಗೂ ಇತರರ ಹೊಲಗಳಿಗೆ ಬೋರವೆಲ್ ಮೂಲಕ ನೀರಾವರಿ ಯೋಜನೆ ಸೌಲಭ್ಯ ಒದಗಿಸುವುದು.	14.15	14.13	0.02	0.00	0.00	14.13	ಪೂರ್ಣಗೊಂಡಿದೆ		1)ಅರವಿಂದ ಬಿ. ವಡ್ಡರ ಸಾ:ಗೂಡಿಹಾಳ	
38	ಮುದ್ದೇಬಿಹಾಳ	ವಿಶೇಷ ಘಟಕ ಯೋಜನೆ	ಮುದ್ದೇಬಿಹಾಳ ತಾಲ್ಲೂಕಿನ ಅಗಸವಾಳ ಗ್ರಾಮದ ಸರ್ವೆ ನಂ. 51/1, 1ಬ/3, 51/1ಬ2, ಅವ್ವಮ್ಮ ಅವ್ವಪ್ಪ ಚಲವಾದಿ ಹಾಗೂ ಇನ್ನಿತರೆ ಜಮೀನುಗಳಿಗೆ ಕೊಳವೆ ಬಾವಿ ಮೂಲಕ ನೀರಾವರಿ ಸೌಲಭ್ಯ ಒದಗಿಸುವುದು.	11.50	11.48	0.02	0.00	0.00	11.48	ಪೂರ್ಣಗೊಂಡಿದೆ		1)ಅವಮ್ಮ ಅವಪ್ಪ ಚಲವಾದಿ ಸಾ:ಅಗಸವಾಳ	
39	ಮುದ್ದೇಬಿಹಾಳ	ವಿಶೇಷ ಘಟಕ ಯೋಜನೆ	ಮುದ್ದೇಬಿಹಾಳ ತಾಲೂಕಿನ ರೂಡಗಿ ಗ್ರಾಮದ ಸರ್ವೆ ನಂ:72/1, 51 ಹಣಮಂತ ಹುಸನಪ್ಪ ಚಲವಾದಿ, ನಾನಪ್ಪ ಮರಪ್ಪ ಲಮಾಣಿ ಹಾಗೂ ಇತರರ ಹೊಲಗಳಿಗೆ ಬೋರವೆಲ್ ಮೂಲಕ ನೀರಾವರಿ ಸೌಲಭ್ಯ ಒದಗಿಸುವುದು.	26.00	23.29	2.71	0.00	0.00	23.29	ಪೂರ್ಣಗೊಂಡಿದೆ		1)ಹಣಮಂತ ಹುಸನಪ್ಪ ಚಲವಾದಿ 2)ನಾನಪ್ಪ ಮರಪ್ಪ ಲಮಾಣಿ ಸಾ:ರೂಡಗಿ	

ಕ್ರ.ಸಂ.	ತಾಲ್ಲೂಕು	ಲೆಕ್ಕ ಶೀರ್ಷಿಕೆ	ಕಾಮಗಾರಿಯ ಹೆಸರು	ಅಂದಾಜು ಮೊತ್ತ /ಪರಿಷ್ಕೃತ ಮೊತ್ತ	2016-17 ನೇ ಸಾಲಿನವರೆಗಿನ ವೆಚ್ಚ	ಬಾಕಿ	ವೆಚ್ಚ 2017-18	ವೆಚ್ಚ 2018-19 (ನವೆಂಬರ್-2018 ರ ವರೆಗೆ)	ಒಟ್ಟು (6+8+9)	ಕಾಮಗಾರಿಯ ಹಂತ ಪೂರ್ಣಗೊಂಡಿದೆ	ಕಾಮಗಾರಿಯ ಹಂತ ಪ್ರಗತಿಯಲ್ಲಿದೆ.	ವೈಯಕ್ತಿಕ ಫಲಾನುಭವಿಗಳಿದ್ದಲ್ಲಿ ಹೆಸರು ಮತ್ತು ವಿಳಾಸ	ಷರಾ
1	2	3	4	5	6	7	8	9	10	11	12	13	14
40	ಮುದ್ದೇಬಿಹಾಳ	ವಿಶೇಷ ಘಟಕ ಯೋಜನೆ	ಮುದ್ದೇಬಿಹಾಳ ತಾಲೂಕಿನ ಚೊಂಡಿ ಗ್ರಾಮದ ಸೋಮಪ್ಪ ಮರಿಯಪ್ಪ ಚಲವಾದಿ ಹಾಗೂ ಇತರರ ಜಮೀನುಗಳಿಗೆ ಬೊರವೆಲ್ ಮೂಲಕ ಏತ ನೀರಾವರಿ ಯೋಜನೆ ಸೌಲಭ್ಯ ಒದಗಿಸುವುದು.	10.00	9.96	0.04	0.00	0.00	9.96	ಪೂರ್ಣಗೊಂಡಿದೆ		1)ಸೋಮಪ್ಪ ಮರಿಯಪ್ಪ ಚಲವಾದಿ ಸಾ:ಚೊಂಡಿ	
41	ಮುದ್ದೇಬಿಹಾಳ	ವಿಶೇಷ ಘಟಕ ಯೋಜನೆ	ಮೂಕಿಹಾಳ (ಬದಲಾವಣೆ)(ಮುದ್ದೇಬಿಹಾಳ ತಾಲೂಕಿನ ಕಲ್ಲದೇವನಹಳ್ಳಿ ಗ್ರಾಮದ ಸರ್ವೆ ನಂ.35 ಶ್ರೀಮತಿ:ಶಿವಲಿಂಗವ್ವ ಬಸಪ್ಪ ಮಾದರ ಹಾಗೂ ಇತರರ ಜಮೀನುಗಳಿಗೆ ಬೋರವೆಲ್ ಮೂಲಕ ಏತ ನೀರಾವರಿ ಸೌಲಭ್ಯ ಒದಗಿಸುವದು.)	5.00	2.65	2.35	0.00	0.00	2.65	ಪೂರ್ಣಗೊಂಡಿದೆ		1.ಶಿವಲಿಂಗಪ್ಪ ಬಸಪ್ಪ ಮಾದರ 2.ಮುತ್ತಪ್ಪ ಚನ್ನಪ್ಪ ಹೋಲೇರ ಸಾ:ಕಲ್ಲದೇವನಹಳ್ಳಿ	
42	ಮುದ್ದೇಬಿಹಾಳ	ವಿಶೇಷ ಘಟಕ ಯೋಜನೆ	ಮುದ್ದೇಬಿಹಾಳ ತಾಲೂಕಿನ ಶಿವಪೂರ ಗ್ರಾಮದ ಸರ್ವೆ ನಂ:129/2, 129/4, 36/4 ಹಾಗೂ ಇತರರ ಜಮೀನುಗಳಿಗೆ ಬೋರವೆಲ್ ಮೂಲಕ ಏತ ನೀರಾವರಿ ಸೌಲಭ್ಯ ಒದಗಿಸುವದು.	35.25	35.21	0.04	0.00	0.00	35.21	ಪೂರ್ಣಗೊಂಡಿದೆ		1)ರವೀಂದ್ರ ಯ ಕಟ್ಟಿಮನಿ 2)ರೇಣುಕಾ ಯಲ್ಲಪ್ಪ ಕಟ್ಟಿಮನಿ 3)ಯಲ್ಲಪ್ಪ ಲ. ತಳವಾರ ಸಾ:ಶಿವಪೂರ	
43	ಮುದ್ದೇಬಿಹಾಳ	ವಿಶೇಷ ಘಟಕ ಯೋಜನೆ	ಮುದ್ದೇಬಿಹಾಳ ತಾಲೂಕಿನ ಗುಂಡಕರ್ಜಗಿ ಗ್ರಾಮದ ಸರ್ವೆ ನಂ.230/ಬ, 230/ಸಿ ಶ್ರೀ.ಪೀರಪ್ಪ ಯಲ್ಲಪ್ಪ ಹೊಲೇರ ಹಾಗೂ ಇತರರ ಜಮೀನುಗಳಿಗೆ ಏತ ನೀರಾವರಿ ಯೋಜನೆ ಸೌಲಭ್ಯ ಒದಗಿಸುವುದು.	10.00	7.97	2.03	0.00	0.00	7.97	ಪೂರ್ಣಗೊಂಡಿದೆ		1)ಪೀರಪ್ಪ.ಯ.ಹೊಲೇರ 2)ಸೋಮಶೇಖರ.ಪಿ.ಹೊಲೇರ ಸಾ:ಗುಂಡಕರ್ಜಗಿ	
44	ಮುದ್ದೇಬಿಹಾಳ	ವಿಶೇಷ ಘಟಕ ಯೋಜನೆ	ಮುದ್ದೇಬಿಹಾಳ ತಾಲೂಕಿನ ಗುಡದಿನ್ನಿ ಗ್ರಾಮದ ಸರ್ವೆ ನಂ.25/3, 22/1ಬಿ 23/2ಬಿ ಶ್ರೀ.ಜಟ್ಟೆಪ್ಪ ಪವಾಡೆಪ್ಪ ಹೊಲೇರ ಹಾಗೂ ಇತರರ ಜಮೀನುಗಳಿಗೆ ಏತ ನೀರಾವರಿ ಯೋಜನೆ ಸೌಲಭ್ಯ ಒದಗಿಸುವುದು.	10.00	7.09	2.91	0.00	0.00	7.09	ಪೂರ್ಣಗೊಂಡಿದೆ		1)ಜಟ್ಟೆಪ್ಪ.ಪ.ಹೊಲೇರ 2)ಸಣ್ಣಪ್ಪ.ಗೋಲಚಲವಾದಿ 3)ಶಿವಮ್ಮ.ಮ.ಚಲವಾದಿ ಸಾ:ಗುಡದಿನ್ನಿ	
45	ಮುದ್ದೇಬಿಹಾಳ	ವಿಶೇಷ ಘಟಕ ಯೋಜನೆ	ಮುದ್ದೇಬಿಹಾಳ ತಾಲೂಕಿನ ಹಳ್ಳೂರ ಗ್ರಾಮದ ಸರ್ವೆ ನಂ.171/ಬಿ1, 171/ಬಿ2 ಶ್ರೀ.ಯಲ್ಲಪ್ಪ ಚಂದ್ರಾಮಪ್ಪ ಚಲವಾದಿ ಹಾಗೂ ಇತರರ ಜಮೀನುಗಳಿಗೆ ಏತ ನೀರಾವರಿ ಯೋಜನೆ ಸೌಲಭ್ಯ ಒದಗಿಸುವುದು.	10.00	2.81	7.19	0.00	0.00	2.81	ಪೂರ್ಣಗೊಂಡಿದೆ		1)ಯಲ್ಲಪ್ಪ.ಚಂ.ಚಲವಾದಿ 2)ಅವ್ವಮ್ಮ.ಅ.ಚಲವಾದಿ ಸಾ:ಹಳ್ಳೂರ	
46	ಮುದ್ದೇಬಿಹಾಳ	ವಿಶೇಷ ಘಟಕ ಯೋಜನೆ	ಮುದ್ದೇಬಿಹಾಳ ತಾಲೂಕಿನ ಜಟ್ಟಗಿ ಗ್ರಾಮದ ಸರ್ವೆ ನಂ.30/1 ಲಿಂಗಪ್ಪ ಬಸಪ್ಪ ತಳವಾರ ಹಾಗೂ ಇತರರ ಜಮೀನುಗಳಿಗೆ ಬೋರವೆಲ್ ಮೂಲಕ ಏತ ನೀರಾವರಿ ಸೌಲಭ್ಯ ಒದಗಿಸುವದು.	14.00	13.26	0.74	0.00	0.00	13.26	ಪೂರ್ಣಗೊಂಡಿದೆ		1.ಲಿಂಗಪ್ಪ ಬಸಪ್ಪ ತಳವಾರ, 2.ಶಿವಪ್ಪ ಹಣಮಪ್ಪ ಮಾದರ ಸಾ:ಜಟ್ಟಗಿ	
47	ಮುದ್ದೇಬಿಹಾಳ	ವಿಶೇಷ ಘಟಕ ಯೋಜನೆ	ಸರೂರು ಗ್ರಾಮದ ಶ್ರೀ ಮಾನಸಿಂಗ ಜಾದವ ಹಾಗೂ ಇತರರು ಇವರ ಸ.ನಂ 215/216 ರ ಜಮೀನಿಗೆ ಸಾಮೂಹಿಕ ಏತ ನೀರಾವರಿ ಸೌಲಭ್ಯ	11.60	11.52	0.08	0.00	0.00	11.52	ಪೂರ್ಣಗೊಂಡಿದೆ		1.ಮಾನಸಿಂಗ ಭೀಮಸಿಂಗ ಜಾಧವ 2.ಲಕ್ಷ್ಮೀಬಾಯಿ ಮಾನಸಿಂಗ ಜಾಧವ ಸಾ:ಸರೂರು	

ಕ್ರ.ಸಂ.	ತಾಲ್ಲೂಕು	ಲೆಕ್ಕ ಶೀರ್ಷಿಕೆ	ಕಾಮಗಾರಿಯ ಹೆಸರು	ಅಂದಾಜು ಮೊತ್ತ /ಪರಿಷ್ಕೃತ ಮೊತ್ತ	2016-17 ನೇ ಸಾಲಿನವರೆಗಿನ ವೆಚ್ಚ	ಬಾಕಿ	ವೆಚ್ಚ 2017-18	ವೆಚ್ಚ 2018-19 (ನವೆಂಬರ್-2018 ರ ವರೆಗೆ)	ಒಟ್ಟು (6+8+9)	ಕಾಮಗಾರಿಯ ಹಂತ ಪೂರ್ಣಗೊಂಡಿದೆ	ಕಾಮಗಾರಿಯ ಹಂತ ಪ್ರಗತಿಯಲ್ಲಿದೆ.	ವೈಯಕ್ತಿಕ ಫಲಾನುಭವಿಗಳಿದ್ದಲ್ಲಿ ಹೆಸರು ಮತ್ತು ವಿಳಾಸ	ಷರಾ
1	2	3	4	5	6	7	8	9	10	11	12	13	14
48	ಮುದ್ದೇಬಿಹಾಳ	ವಿಶೇಷ ಘಟಕ ಯೋಜನೆ	ಮುದ್ದೇಬಿಹಾಳ ತಾಲೂಕಿನ ತಂಗಡಗಿ(ಕುಂಚಗನೂರ) ಗ್ರಾಮದ ಸರ್ವೆ ನಂ.37, 36/1 ಶ್ರೀಮತಿ.ಬಾಲವ್ವ ಹುಲಗ್ಗಿವ್ವ ಮಾದರ ಹಾಗೂ ಇತರರ ಜಮೀನುಗಳಿಗೆ ಏತ ನೀರಾವರಿ ಯೋಜನೆ ಸೌಲಭ್ಯ ಒದಗಿಸುವುದು.	30.00	18.39	11.61	0.00	0.00	18.39	ಪೂರ್ಣಗೊಂಡಿದೆ		1)ಬಾಲಪ್ಪ.ಹೂಲಗೆಪ್ಪ.ಮಾದರ 2)ಯಮನಪ್ಪ.ಹೂಲಗೆಪ್ಪ.ಮಾದರ ಸಾ:ತಂಗಡಗಿ	
49	ಮುದ್ದೇಬಿಹಾಳ	ವಿಶೇಷ ಘಟಕ ಯೋಜನೆ	ಮುದ್ದೇಬಿಹಾಳ ತಾಲೂಕಿನ ನೇಬಗೇರಿ ಗೋರಿಮಟ್ಟಿ ತಾಂಡಾದ ಹತ್ತಿರ ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿ.	50.00	0.00	50.00	45.61	0.00	45.61	ಪೂರ್ಣಗೊಂಡಿದೆ		1)ಮಾನಸಿಂಗ ಮುಗಳೆಪ್ಪ ಲಮಾಣಿ, 2)ಮಾನಸಿಂಗ ಮಂಗಳೇಪ್ಪ ಲಮಾಣಿ, 3)ಶಂಕರ, 4)ಸೋಮಪ್ಪ, 5)ತುಕ್ಕಪ್ಪ ಮುಗಳೆಪ್ಪ, 6)ರಮಣಾಬಾಯಿ ಮಂಗಳೆಪ್ಪ ಲಮಾಣಿ, 7)ಶಿವಪ್ಪ ಮಂಗಳೇಪ್ಪ ಲಮಾಣಿ, 8)ಶ್ರೀಕಾಂತ ಮಾನಸಿಂಗ ಲಮಾಣಿ, 9)ಸುರೇಶ ಮಾನಸಿಂಗ ಲಮಾಣಿ, 10)ಶಾಂತಾಬಾಯಿ ವಂಜಪ್ಪ ಲಮಾಣಿ, 11)ಜಾನಕಾಬಾಯಿ ಮೋತಿಲಾಲ ಲಮಾಣಿ, 12)ಲಕ್ಷ್ಮೀಂಬಾಯಿ ಲಕ್ಷ್ಮಣ ಲಮಾಣಿ, 13)ಅನಕಾಬಾಯಿ ಬಾಬು ಲಮಾಣಿ, 14)ಅಣ್ಣಪ್ಪ(ಅಪ್ಪಾಜಿ) ಮಾನಸಿಂಗ ಲಮಾಣಿ, 15)ವಿಜಯಕಾಂತ ಮಾನಸಿಂಗ ಲಮಾಣಿ, 16)ಶಂಕರ ರೂಪಚಂದ ಲಮಾಣಿ, 17)ರಾಮು ರೂಪಚಂದ ಲಮಾಣಿ, 18)ಸುಬ್ಬಾ ರೂಪಚಂದ ಲಮಾಣಿ, 19)ದೇವಲಾ ರೂಪಚಂದ ಲಮಾಣಿ, 20)ಥಾವರು ಸುಭಾಸ ಲಮಾಣಿ, 21)ಮೇಘು ಸುಭಾಸ	

ಕ್ರ.ಸಂ.	ತಾಲ್ಲೂಕು	ಲೆಕ್ಕ ಶೀರ್ಷಿಕೆ	ಕಾಮಗಾರಿಯ ಹೆಸರು	ಅಂದಾಜು ಮೊತ್ತ /ಪರಿಷ್ಕೃತ ಮೊತ್ತ	2016-17 ನೇ ಸಾಲಿನವರೆಗಿನ ವೆಚ್ಚ	ಬಾಕಿ	ವೆಚ್ಚ 2017-18	ವೆಚ್ಚ 2018-19 (ನವೆಂಬರ್-2018 ರ ವರೆಗೆ)	ಒಟ್ಟು (6+8+9)	ಕಾಮಗಾರಿಯ ಹಂತ ಪೂರ್ಣಗೊಂಡಿದೆ	ಕಾಮಗಾರಿಯ ಹಂತ ಪ್ರಗತಿಯಲ್ಲಿದೆ.	ವೈಯಕ್ತಿಕ ಫಲಾನುಭವಿಗಳಿದ್ದಲ್ಲಿ ಹೆಸರು ಮತ್ತು ವಿಳಾಸ	ಷರಾ
1	2	3	4	5	6	7	8	9	10	11	12	13	14
50	ಮುದ್ದೇಬಿಹಾಳ	ವಿಶೇಷ ಘಟಕ ಯೋಜನೆ	ಮುದ್ದೇಬಿಹಾಳ ತಾಲೂಕಿನ ಬಿಜ್ಜೂರ ಗ್ರಾಮದ ಹತ್ತಿರ ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿ.	50.00	0.00	50.00	34.95	0.00	34.95	ಪೂರ್ಣಗೊಂಡಿದೆ		1)ಶಿವಪ್ಪ ಯಲ್ಲಪ್ಪ ಮೇಲಸಿಮ, 2)ಶಾಂತಪ್ಪ ಹುಲಗಪ್ಪ ಗುರಿಕಾರ, 3)ಶ್ರೀಶೈಲ ಶಿವಪ್ಪ ಮಲಗಾವಿ, 4)ಸೋಮಪ್ಪ ಹಣಮಪ್ಪ ಹರಿಜನ, 5)ಲಕ್ಷ್ಮವ್ವ ಸೋಮಪ್ಪ ಹರಿಜನ, 6)ಪವಾಡೆಪ್ಪ ಸೋಮಪ್ಪ ಹರಿಜನ, 7)ಯಮನಪ್ಪ ಸೋಮಪ್ಪ ಹರಿಜನ, 8)ಮಲ್ಲಪ್ಪ ಸೋಮಪ್ಪ ಹರಿಜನ, 9)ಯಮನವ್ವ ನಿಂಗಪ್ಪ ಚಳ್ಳಗಿ, 10)ಹಣಮಂತ ಸೋಮಪ್ಪ ಹರಿಜನ, 11)ಸಂಗಮೇಶ ಸೋಮಪ್ಪ ಹರಿಜನ, 12)ಶಾಂತಮ್ಮ ಪರಸಪ್ಪ ಚಲವಾದಿ, 13)ಶಿವಾನಂದ ಸೋಮಪ್ಪ ಹರಿಜನ, 14)ಸಂಗಮೇಶ ಸೋಮಪ್ಪ ಹರಿಜನ, 15)ಆನಂದ ಸೋಮಪ್ಪ ಹರಿಜನ. ಸಾ:ಬಿಜ್ಜೂರ	
51	ಮುದ್ದೇಬಿಹಾಳ	ವಿಶೇಷ ಘಟಕ ಯೋಜನೆ	ಮುದ್ದೇಬಿಹಾಳ ತಾಲೂಕಿನ ಬಲದಿನ್ನಿ ಗ್ರಾಮದ ಹತ್ತಿರ ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿ.	50.00	0.00	50.00	34.25	0.00	34.25	ಪೂರ್ಣಗೊಂಡಿದೆ		1)ಬಸಪ್ಪ ದುರಗಪ್ಪ ಮುಂದಿನಮನಿ, 2)ನೀಲವ್ವ ಯಮನಪ್ಪ ಮಾದರ, 3)ಬಸವ್ವ ಮಹಾಂತಪ್ಪ ಮಾದರ. ಸಾ:ಬಲದಿನ್ನಿ	
52	ಮುದ್ದೇಬಿಹಾಳ	ವಿಶೇಷ ಘಟಕ ಯೋಜನೆ	ನಾಲತವಾಡ ಗ್ರಾಮದ ರಿ.ಸ.ನಂ.427ರ ಹತ್ತಿರ ಬೈಲಪ್ಪನ ಹಳ್ಳಕ್ಕೆ ಬಾಂದಾರ ನಿರ್ಮಾಣ	150.00	0.00	150.00	30.94	60.70	91.64	ಪೂರ್ಣಗೊಂಡಿದೆ		1)ಹಣಮಪ್ಪ ಯಮನಪ್ಪ ಭೋವಿ, 2)ಯಲ್ಲಪ್ಪ ಯಂಕಪ್ಪ ಭೋವಿ, 3)ಬಸಪ್ಪ ಮಲ್ಲಪ್ಪ ಭೋವಿ, 4)ಜಟ್ಟೆಪ್ಪ ಮಲ್ಲಪ್ಪ, 5)ಸಿದ್ದಪ್ಪ ಹುಸನಪ್ಪ ಭೋವಿ.	
			ವಿಶೇಷ ಘಟಕ ಯೋಜನೆ ಒಟ್ಟು:	527.50	177.75	349.75	145.75	60.70	384.20				
53	ಮುದ್ದೇಬಿಹಾಳ	ಗಿರಿಜನ ಉಪ ಯೋಜನೆ	ಮುದ್ದೇಬಿಹಾಳ ತಾಲೂಕಿನ ಜಮ್ಮಲದಿನ್ನಿ ಗ್ರಾಮದ ಸಾಬಣ್ಣ ಬಸಪ್ಪ ತಳವಾರ ಸರ್ವೆ ನಂ.102/4 ಹಾಗೂ ಇತರರ ಜಮೀನುಗಳಿಗೆ ಬೋರವೆಲ್ ಮೂಲಕ ಏತ ನೀರಾವರಿ ಯೋಜನೆ ಒದಗಿಸುವುದು.	10.00	9.68	0.32	0.00	0.00	9.68	ಪೂರ್ಣಗೊಂಡಿದೆ		1)ಸಾಬಣ್ಣ ಬಸಪ್ಪ ತಳವಾರ ಸಾ:ಜಮ್ಮಲದಿನ್ನಿ	

ಕ್ರ.ಸಂ.	ತಾಲ್ಲೂಕು	ಲೆಕ್ಕ ಶೀರ್ಷಿಕೆ	ಕಾಮಗಾರಿಯ ಹೆಸರು	ಅಂದಾಜು ಮೊತ್ತ /ಪರಿಷ್ಕೃತ ಮೊತ್ತ	2016-17 ನೇ ಸಾಲಿನವರೆಗಿನ ವೆಚ್ಚ	ಬಾಕಿ	ವೆಚ್ಚ 2017-18	ವೆಚ್ಚ 2018-19 (ನವೆಂಬರ್-2018 ರ ವರೆಗೆ)	ಒಟ್ಟು (6+8+9)	ಕಾಮಗಾರಿಯ ಹಂತ ಪೂರ್ಣಗೊಂಡಿದೆ	ಕಾಮಗಾರಿಯ ಹಂತ ಪ್ರಗತಿಯಲ್ಲಿದೆ.	ವೈಯಕ್ತಿಕ ಫಲಾನುಭವಿಗಳಿದ್ದಲ್ಲಿ ಹೆಸರು ಮತ್ತು ವಿಳಾಸ	ಷರಾ
1	2	3	4	5	6	7	8	9	10	11	12	13	14
54	ಮುದ್ದೇಬಿಹಾಳ	ಗಿರಿಜನ ಉಪ ಯೋಜನೆ	ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಗ್ರಾಮದ ರೇಣುಕಾ ಹಣಮಂತ ನಾಯಕ ಮಕ್ಕಳು ಸರ್ವೆ ನಂ.354 ಹಾಗೂ ಇತರರ ಜಮೀನುಗಳಿಗೆ ಬೋರವೆಲ್ ಮೂಲಕ ಏತ ನೀರಾವರಿ ಯೋಜನೆ ಒದಗಿಸುವುದು.	5.00	4.50	0.50	0.00	0.00	4.50	ಪೂರ್ಣಗೊಂಡಿದೆ		1)ರೇಣುಕಾ ಹಣಮಂತ ನಾಯಕ ಸಾ:ಕುಂಟೋಜಿ	
55	ಮುದ್ದೇಬಿಹಾಳ	ಗಿರಿಜನ ಉಪ ಯೋಜನೆ	ಮುದ್ದೇಬಿಹಾಳ ತಾಲೂಕಿನ ಧವಳಗಿ ಗ್ರಾಮದ ಸರ್ವೆ ನಂ.24/1, 24/2 ಬಸವರಾಜ ಮಡಿವಾಳಪ್ಪ ನಾಯಕ ಹಾಗೂ ಇತರರ ಜಮೀನುಗಳಿಗೆ ಬೋರವೆಲ್ ಮೂಲಕ ಏತ ನೀರಾವರಿ ಸೌಲಭ್ಯ ಒದಗಿಸುವದು.	18.50	18.22	0.28	0.00	0.00	18.22	ಪೂರ್ಣಗೊಂಡಿದೆ		1)ಬಸವರಾಜ ಮಡಿವಾಳಪ್ಪ ನಾಯಕ ಸಾ:ಧವಳಗಿ	
56	ಮುದ್ದೇಬಿಹಾಳ	ಗಿರಿಜನ ಉಪ ಯೋಜನೆ	ಮುದ್ದೇಬಿಹಾಳ ತಾಲೂಕಿನ ಬಸರಕೋಡ ಗ್ರಾಮದ ಸರ್ವೆ ನಂ:271 ಪಾವಡೆಪ್ಪ ಚಂದಪ್ಪ ತಳವಾರ, ನಾಗಪ್ಪ ಬಸಪ್ಪ ತಳವಾರ ಹಾಗೂ ಇತರರ ಜಮೀನುಗಳಿಗೆ ಬೋರವೆಲ್ ಮೂಲಕ ಏತ ನೀರಾವರಿ ಯೋಜನೆ ಒದಗಿಸುವುದು.)	10.00	7.62	2.38	0.00	0.00	7.62	ಪೂರ್ಣಗೊಂಡಿದೆ		1)ಪಾವಡೆಪ್ಪ ಚಂದಪ್ಪ ತಳವಾರ 2)ನಾಗಪ್ಪ ಬಸಪ್ಪ ತಳವಾಂ ಸಾ:ಬಸರಕೋಡ	
57	ಮುದ್ದೇಬಿಹಾಳ	ಗಿರಿಜನ ಉಪ ಯೋಜನೆ	ಮುದ್ದೇಬಿಹಾಳ ತಾಲೂಕಿನ ಡವಳಗಿ ಗ್ರಾಮದ ಸರ್ವೆ ನಂ:51/2ಅ, 51/2ಬ, 51/1ಸಿ ಗೋಪಾಲಪ್ಪ ಪರಮಪ್ಪ ಮಾಳನೂರ (ಎಸ್.ಟಿ) ಹಾಗೂ ಇತರರ ಜಮೀನುಗಳಿಗೆ ಬೋರವೆಲ್ ಮೂಲಕ ಏತ ನೀರಾವರಿ ಯೋಜನೆ	15.00	14.66	0.34	0.00	0.00	14.66	ಪೂರ್ಣಗೊಂಡಿದೆ		1)ಗೋಪಾಲಪ್ಪ ಪರಮಪ್ಪ ಮಾಳನೂರ ಸಾ:ಡವಳಗಿ	
58	ಮುದ್ದೇಬಿಹಾಳ	ಗಿರಿಜನ ಉಪ ಯೋಜನೆ	ಮುದ್ದೇಬಿಹಾಳ ತಾಲೂಕಿನ ದೇವರಹುಲಗಬಾಳ ಗ್ರಾಮದ (1) ಭೀಮಪ್ಪ ಗೌಡಪ್ಪ ಹಳ್ಳಿ, (2)ಹಣಮಂತ ಯಲ್ಲಪ್ಪ ಹಳ್ಳಿ ಸರ್ವೆ ನಂ.133, 45, 45/1, 45/2, 45/3 ಹಾಗೂ ಇತರರ ಜಮೀನುಗಳಿಗೆ ಬೋರವೆಲ್ ಮೂಲಕ ಏತ ನೀರಾವರಿ ಯೋಜನೆ ಒದಗಿಸುವುದು.	25.00	18.65	6.35	0.00	0.00	18.65	ಪೂರ್ಣಗೊಂಡಿದೆ		1) ಭೀಮಪ್ಪ ಗೌಡಪ್ಪ ಹಳ್ಳಿ, 2)ಹಣಮಂತ ಯಲ್ಲಪ್ಪ ಹಳ್ಳಿ ಸಾ:ದೇವರಹುಲಗಬಾಳ	
59	ಮುದ್ದೇಬಿಹಾಳ	ಗಿರಿಜನ ಉಪ ಯೋಜನೆ	ಮುದ್ದೇಬಿಹಾಳ ತಾಲೂಕಿನ ಜಕ್ಕೇರಾಳ ಗ್ರಾಮದ ಸರ್ವೆ ನಂ.36/1ಬ, 36/1ಅ, 67/4, 33/2/2, 43 ಸಿದ್ದಣ್ಣ.ಭೀಮಪ್ಪ.ಇಂಗಳಗೇರಿ ಹಾಗೂ ಇತರರ ಜಮೀನುಗಳಿಗೆ ಬೋರವೆಲ್ ಮೂಲಕ ಏತ ನೀರಾವರಿ ಸೌಲಭ್ಯ ಒದಗಿಸುವದು.	40.30	40.24	0.06	0.00	0.00	40.24	ಪೂರ್ಣಗೊಂಡಿದೆ		1.ಭೀಮಣ್ಣಾ ಗಢೆಪ್ಪಾ ಹಳ್ಳಿ 2.ಸಿದ್ಧಪ್ಪಾ ಭೀಮಪ್ಪಾ ಇಂಗಳಗೇರಿ 3.ಭೀಮಣ್ಣಾ ಕರಬಸಪ್ಪಾ ಗಡಿ 4. ನಿಂಗಣ್ಣಾ ಕರಬಸಪ್ಪಾ ಗಡಿ 5.ಸಿದ್ದಣ್ಣಾ ತಿಮ್ಮಣ್ಣಾ ವಾಲಿಕಾರ ಸಾ:ಜಕ್ಕೇರಾಳ	

ಕ್ರ.ಸಂ.	ತಾಲ್ಲೂಕು	ಲೆಕ್ಕ ಶೀರ್ಷಿಕೆ	ಕಾಮಗಾರಿಯ ಹೆಸರು	ಅಂದಾಜು ಮೊತ್ತ /ಪರಿಷ್ಕೃತ ಮೊತ್ತ	2016-17 ನೇ ಸಾಲಿನವರೆಗಿನ ವೆಚ್ಚ	ಬಾಕಿ	ವೆಚ್ಚ 2017-18	ವೆಚ್ಚ 2018-19 (ನವೆಂಬರ್-2018 ರ ವರೆಗೆ)	ಒಟ್ಟು (6+8+9)	ಕಾಮಗಾರಿಯ ಹಂತ ಪೂರ್ಣಗೊಂಡಿದೆ	ಕಾಮಗಾರಿಯ ಹಂತ ಪ್ರಗತಿಯಲ್ಲಿದೆ.	ವೈಯಕ್ತಿಕ ಫಲಾನುಭವಿಗಳಿದ್ದಲ್ಲಿ ಹೆಸರು ಮತ್ತು ವಿಳಾಸ	ಷರಾ
1	2	3	4	5	6	7	8	9	10	11	12	13	14
60	ಮುದ್ದೇಬಿಹಾಳ	ಗಿರಿಜನ ಉಪ ಯೋಜನೆ	ಮುದ್ದೇಬಿಹಾಳ ತಾಲೂಕಿನ ಹಗರಗೊಂಡ ಗ್ರಾಮದ ಸರ್ವೆ ನಂ.122/5, 121/1ಅ, ಮಹಾದೇವಿ.ದುರಗಪ್ಪ.ಮುದ್ದೇಬಿಹಾಳ ಹಾಗೂ ಇತರರ ಜಮೀನುಗಳಿಗೆ ಬೋರವೆಲ್ ಮೂಲಕ ಏತ ನೀರಾವರಿ ಸೌಲಭ್ಯ ಒದಗಿಸುವದು.	20.00	19.17	0.83	0.00	0.00	19.17	ಪೂರ್ಣಗೊಂಡಿದೆ		1.ಭೀಮಪ್ಪಾ ಪರಪ್ಪಾ ಇಂಗಳಗೇರಿ 2. ಮಹಾದೇವಿ ದುರಗಪ್ಪಾ ಮುದ್ದೇಬಿಹಾಳ ಸಾ:ಹಗರಗೊಂಡ	
61	ಮುದ್ದೇಬಿಹಾಳ	ಗಿರಿಜನ ಉಪ ಯೋಜನೆ	ಮುದ್ದೇಬಿಹಾಳ ತಾಲೂಕಿನ ಗೂನಾಳ ಗ್ರಾಮದ ಹನುಮಪ್ಪ ದುಂಡಪ್ಪ ಸಿದ್ದಾನಾಥ ಮತ್ತು ಯಮನೂರು ತಳವಾರ ಸರ್ವೆ ನಂ. ಹಾಗೂ ಇತರರ ಜಮೀನುಗಳಿಗೆ ಬೋರವೆಲ್ ಮೂಲಕ ಏತ ನೀರಾವರಿ ಯೋಜನೆ ಒದಗಿಸುವುದು.	20.00	15.56	4.44	0.00	0.00	15.56	ಪೂರ್ಣಗೊಂಡಿದೆ		1)ಹನುಮಪ್ಪ ದುಂಡಪ್ಪ ಸಿದ್ದಾನಾಥ 2)ಯಮನೂರು ತಳವಾರ ಸಾ:ಗೂನಾಳ	
62	ಮುದ್ದೇಬಿಹಾಳ	ಗಿರಿಜನ ಉಪ ಯೋಜನೆ	ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಗ್ರಾಮದ ಬಸವರಾಜ ಹಣಮಪ್ಪ ಯರಗಲ್ ಸರ್ವೆ ನಂ.182/1, 396/5 ಹಾಗೂ ಇತರರ ಜಮೀನುಗಳಿಗೆ ಬೋರವೆಲ್ ಮೂಲಕ ಏತ ನೀರಾವರಿ ಯೋಜನೆ ಒದಗಿಸುವುದು.	12.00	9.03	2.97	0.00	0.00	9.03	ಪೂರ್ಣಗೊಂಡಿದೆ		1.ಬಸವರಾಜ ಹಣಮಪ್ಪಾ ಯರಗಲ್ 2.ಹನುಮಪ್ಪಾ ಹು. ಬಿರಾದಾರ ಸಾ:ಕುಂಟೋಜಿ	
63	ಮುದ್ದೇಬಿಹಾಳ	ಗಿರಿಜನ ಉಪ ಯೋಜನೆ	ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಗ್ರಾಮದ ಈಶ್ವರಪ್ಪ ಸಂಕಪ್ಪ ಯರಗಲ್ ಸರ್ವೆ ನಂ.181/1, 184/ಅ, 184/ಬ, 184/ಕ, 185, 185/ಬ, 186/ಅ ಹಾಗೂ ಇತರರ ಜಮೀನುಗಳಿಗೆ ಬೋರವೆಲ್ ಮೂಲಕ ಏತ ನೀರಾವರಿ ಯೋಜನೆ ಒದಗಿಸುವುದು.	35.00	14.15	20.85	0.00	0.00	14.15	ಪೂರ್ಣಗೊಂಡಿದೆ		1.ಈಶ್ವರಪ್ಪಾ ಸಂಕಪ್ಪಾ ಯರಗಲ್ 2. ಸಾಯಬಣ್ಣ ಹನುಮಂತಪ್ಪಾ ಗೌಡರ 3.ಅವ್ವಪ್ಪಾ ಗೌಡರ 4.ಸೋಮಲಿಂಗಪ್ಪಾ ಹನುಮಂತಪ್ಪ ಗೌಡರ 5.ಅವಪ್ಪಾ ಬಸಪ್ಪಾ ಹೊಸಮನಿ 6.ಫಕೀರಪ್ಪಾ ಬಸಪ್ಪಾ ಹೊಸಮನಿ 7.ಸೋಮಶೇಖರ ಪಕೀರಪ್ಪಾ ಹೊಸಮನಿ ಸಾ:ಕುಂಟೋಜಿ	
64	ಮುದ್ದೇಬಿಹಾಳ	ಗಿರಿಜನ ಉಪ ಯೋಜನೆ	ಮುದ್ದೇಬಿಹಾಳ ತಾಲೂಕಿನ ರೂಡಗಿ ಗ್ರಾಮದ ಯಮನಪ್ಪ ಬಾಲಪ್ಪ ರೂಡಗಿ ಹಾಗೂ ಇತರರ ಜಮೀನುಗಳಿಗೆ ಬೋರವೆಲ್ ಮೂಲಕ ಏತ ನೀರಾವರಿ ಯೋಜನೆ ಒದಗಿಸುವುದು.	10.00	8.74	1.26	0.00	0.00	8.74	ಪೂರ್ಣಗೊಂಡಿದೆ		1)ಯಮನಪ್ಪ ಬಾಲಪ್ಪ ರೂಡಗಿ ಸಾ:ರೂಡಗಿ	
65	ಮುದ್ದೇಬಿಹಾಳ	ಗಿರಿಜನ ಉಪ ಯೋಜನೆ	ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಗ್ರಾಮದ ಅವಪ್ಪ ಬಸಪ್ಪ ಗಸ್ತಿಗಾರ ಸರ್ವೆ ನಂ.26/2ಬ, 26/2ಅ 26/1ಎ/1 ಹಾಗೂ ಇತರರ ಜಮೀನುಗಳಿಗೆ ಬೋರವೆಲ್ ಮೂಲಕ ಏತ ನೀರಾವರಿ ಯೋಜನೆ ಒದಗಿಸುವುದು.	16.00	15.35	0.65	0.00	0.00	15.35	ಪೂರ್ಣಗೊಂಡಿದೆ		1.ಅವಪ್ಪಾ ಬಸಪ್ಪಾ ಗಸ್ತಿಗಾರ 2.ನಾಗಪ್ಪಾ ಬಸಪ್ಪಾ ಗಸ್ತಿಗಾರ ಸಾ:ಕುಂಟೋಜಿ	

ಕ್ರ.ಸಂ.	ತಾಲ್ಲೂಕು	ಲೆಕ್ಕ ಶೀರ್ಷಿಕೆ	ಕಾಮಗಾರಿಯ ಹೆಸರು	ಅಂದಾಜು ಮೊತ್ತ /ಪರಿಷ್ಕೃತ ಮೊತ್ತ	2016-17 ನೇ ಸಾಲಿನವರೆಗಿನ ವೆಚ್ಚ	ಬಾಕಿ	ವೆಚ್ಚ 2017-18	ವೆಚ್ಚ 2018-19 (ನವೆಂಬರ್-2018 ರ ವರೆಗೆ)	ಒಟ್ಟು (6+8+9)	ಕಾಮಗಾರಿಯ ಹಂತ: ಪೂರ್ಣಗೊಂಡಿದೆ	ಕಾಮಗಾರಿಯ ಹಂತ: ಪ್ರಗತಿಯಲ್ಲಿದೆ.	ವೈಯಕ್ತಿಕ ಫಲಾನುಭವಿಗಳಿದ್ದಲ್ಲಿ ಹೆಸರು ಮತ್ತು ವಿಳಾಸ	ಷರಾ
1	2	3	4	5	6	7	8	9	10	11	12	13	14
66	ಮುದ್ದೇಬಿಹಾಳ	ಗಿರಿಜನ ಉಪ ಯೋಜನೆ	ಮುದ್ದೇಬಿಹಾಳ ತಾಲೂಕಿನ ಕಪನೂರ ಗ್ರಾಮದ ಹತ್ತಿರ ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿ.	40.00	0.00	40.00	37.72	0.00	37.72	ಪೂರ್ಣಗೊಂಡಿದೆ		1)ಸಾತಪ್ಪ ಹಣಮಪ್ಪ ತಳವಾರ 2)ಯಮನಪ್ಪ ಭೀಮಪ್ಪ ತಳವಾರ ಸಾ:ಕಪನೂರ	
			ಗಿರಿಜನ ಉಪ ಯೋಜನೆ ಒಟ್ಟು:	**276.80**	**195.57**	**81.23**	**37.72**	**0.00**	**233.29**				
			ಮುಂದುವರೆದ ಕಾಮಗಾರಿಗಳ ಒಟ್ಟು:	**2564.66**	**1146.17**	**1418.49**	**344.14**	**91.07**	**1581.38**				
	2017-18ನೇ ಸಾಲಿನ ಹೊಸ ಕಾಮಗಾರಿಗಳು												
1	ಮುದ್ದೇಬಿಹಾಳ	ನಬಾರ್ಡ	ಹಡಲಗೇರಿ ಗ್ರಾಮದ ಹತ್ತಿರ ನಾಲಾಕ್ಕೆ ಅಡ್ಡಲಾಗಿ ಬಂದಾರ ನಿರ್ಮಾಣ.	100.00	0.00	100.00	0.00	0.00	0.00				ಕರಾರು ಪತ್ರ ಮಾಡಿಕೊಳ್ಳಬೇಕಾಗಿದೆ.
2	ಮುದ್ದೇಬಿಹಾಳ	ನಬಾರ್ಡ	ನಾಲತವಾಡ ಗ್ರಾಮದ ಹತ್ತಿರ ಹಳ್ಳಕ್ಕೆ ಅಡ್ಡಲಾಗಿ ಬಂದಾರ ನಿರ್ಮಾಣ.	95.00	0.00	95.00	0.00	0.00	0.00				ಟೆಂಡರ ಪ್ರಕ್ರೀಯೇಯಲ್ಲಿದೆ.
			ನಬಾರ್ಡ ಒಟ್ಟು:	**195.00**	**0.00**	**195.00**	**0.00**	**0.00**	**0.00**				
3	ಮುದ್ದೇಬಿಹಾಳ	ವಿಶೇಷ ಘಟಕ ಯೋಜನೆ	ವಿಜಯಪೂರ ಜಿಲ್ಲೆ, ಮುದ್ದೇಬಿಹಾಳ ತಾಲ್ಲೂಕಿನ ಯಲಗೂರು ಗ್ರಾಮದ ಸರ್ವೆ ನಂ. 13/3, 14/1 ಹಾಗೂ ಇತರರ ಜಮೀನುಗಳಿಗೆ ಶ್ರೀ ಶ್ಯಾಮ ಸಿ ಪಾತರದ ಹಾಗೂ ಇತರರ ಜಮೀನುಗಳಿಗೆ ಕೃಷ್ಣಾ ನದಿಯಿಂದ ಏತ ನೀರಾವರಿ ಯೋಜನೆ ಮೂಲಕ ನೀರಾವರಿ ಸೌಲಭ್ಯ ಒದಗಿಸುವ ಕಾಮಗಾರಿ.	50.00	0.00	50.00	0.00	0.00	0.00				ಟೆಂಡರ ಪ್ರಕ್ರೀಯೇಯಲ್ಲಿದೆ.
4	ಮುದ್ದೇಬಿಹಾಳ	ವಿಶೇಷ ಘಟಕ ಯೋಜನೆ	ಮುದ್ದೇಬಿಹಾಳ ತಾಲೂಕು ದೇವೂರ ಗ್ರಾಮದ ಸ.ನಂ:83, 87/1ಅ, 87/1ಬ, 68 ಶ್ರೀ.ಥಾರಾನಾಥ ಮಂಗಳಪ್ಪ ಸೀತಿಮನಿ ಹಾಗೂ ಇತರರ ಜಮೀನುಗಳಿಗೆ ಕೃಷ್ಣಾ ನದಿಯಿಂದ ಏತ ನೀರಾವರಿ ಯೋಜನೆ ಮೂಲಕ ನೀರಾವರಿ ಸೌಲಭ್ಯ.	50.00	0.00	50.00	0.00	0.00	0.00				ಟೆಂಡರ ಪ್ರಕ್ರೀಯೇಯಲ್ಲಿದೆ.
			ವಿಶೇಷ ಘಟಕ ಯೋಜನೆ ಒಟ್ಟು:	**100.00**	**0.00**	**100.00**	**0.00**	**0.00**	**0.00**				
5	ಮುದ್ದೇಬಿಹಾಳ	ಕೆರೆ ಸಂಜೀವಿನಿ	ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಗುಂಡಕರ್ಜಗಿ ಕೆರೆ ಹೂಳೆತ್ತುವ ಕಾಮಗಾರಿ.	4.00	0.00	4.00	0.00	0.00	0.00				ರೈತರ ಜಮೀನುಗಳಲ್ಲಿ ಬೆಳೆಯಿದ್ದ ಪ್ರಯುಕ್ತ ಹೂಳು ತೆಗೆದುಕೊಳ್ಳಲು ಮುಂದೆ ಬರುತ್ತಿಲ್ಲ.

ಕ್ರ.ಸಂ.	ತಾಲ್ಲೂಕು	ಲೆಕ್ಕ ಶೀರ್ಷಿಕೆ	ಕಾಮಗಾರಿಯ ಹೆಸರು	ಅಂದಾಜು ಮೊತ್ತ /ಪರಿಷ್ಕೃತ ಮೊತ್ತ	2016-17 ನೇ ಸಾಲಿನವರೆಗಿನ ವೆಚ್ಚ	ಬಾಕಿ	ವೆಚ್ಚ 2017-18	ವೆಚ್ಚ 2018-19 (ನವೆಂಬರ್-2018 ರ ವರೆಗೆ)	ಒಟ್ಟು (6+8+9)	ಕಾಮಗಾರಿಯ ಹಂತ ಪೂರ್ಣಗೊಂಡಿದೆ	ಕಾಮಗಾರಿಯ ಹಂತ ಪ್ರಗತಿಯಲ್ಲಿದೆ.	ವೈಯಕ್ತಿಕ ಫಲಾನುಭವಿಗಳಿದ್ದಲ್ಲಿ ಹೆಸರು ಮತ್ತು ವಿಳಾಸ	ಷರಾ
1	2	3	4	5	6	7	8	9	10	11	12	13	14
6	ಮುದ್ದೇಬಿಹಾಳ	ಕೆರೆ ಸಂಜೀವಿನಿ	ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ತಾರನಾಳ ಕೆರೆ ಹೂಳೆತ್ತುವ ಕಾಮಗಾರಿ.	4.00	0.00	4.00	0.00	0.00	0.00				ರೈತರ ಜಮೀನುಗಳಲ್ಲಿ ಬೆಳೆಯಿದ್ದ ಪ್ರಯುಕ್ತ ಹೂಳು ತೆಗೆದುಕೊಳ್ಳಲು ಮುಂದೆ ಬರುತ್ತಿಲ್ಲ.
7	ಮುದ್ದೇಬಿಹಾಳ	ಕೆರೆ ಸಂಜೀವಿನಿ	ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕೋಳುರ ಕೆರೆ ಹೂಳೆತ್ತುವ ಕಾಮಗಾರಿ.	4.00	0.00	4.00	0.00	0.00	0.00				ರೈತರ ಜಮೀನುಗಳಲ್ಲಿ ಬೆಳೆಯಿದ್ದ ಪ್ರಯುಕ್ತ ಹೂಳು ತೆಗೆದುಕೊಳ್ಳಲು ಮುಂದೆ ಬರುತ್ತಿಲ್ಲ.
8	ಮುದ್ದೇಬಿಹಾಳ	ಕೆರೆ ಸಂಜೀವಿನಿ	ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಆಲಕೊಪ್ಪರ ಕೆರೆ ಹೂಳೆತ್ತುವ ಕಾಮಗಾರಿ.	4.00	0.00	4.00	0.00	0.00	0.00				ರೈತರ ಜಮೀನುಗಳಲ್ಲಿ ಬೆಳೆಯಿದ್ದ ಪ್ರಯುಕ್ತ ಹೂಳು ತೆಗೆದುಕೊಳ್ಳಲು ಮುಂದೆ ಬರುತ್ತಿಲ್ಲ.
9	ಮುದ್ದೇಬಿಹಾಳ	ಕೆರೆ ಸಂಜೀವಿನಿ	ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ತಮದಡ್ಡಿ ಕೆರೆ ಹೂಳೆತ್ತುವ ಕಾಮಗಾರಿ.	4.00	0.00	4.00	0.00	0.00	0.00				ಜೆ.ಎಸ್.ವಾಯ್.ಎಸ್. ವತಿಯಿಂದ ಕೈಗೆತ್ತಿಕೊಳ್ಳಲಾಗುತ್ತಿದೆ.
10	ಮುದ್ದೇಬಿಹಾಳ	ಕೆರೆ ಸಂಜೀವಿನಿ	ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಅರಸನಾಳ ಕೆರೆ ಹೂಳೆತ್ತುವ ಕಾಮಗಾರಿ.	4.00	0.00	4.00	0.00	0.00	0.00				ಜೆ.ಎಸ್.ವಾಯ್.ಎಸ್. ವತಿಯಿಂದ ಕೈಗೆತ್ತಿಕೊಳ್ಳಲಾಗುತ್ತಿದೆ.
			ಕೆರೆ ಸಂಜೀವಿನ ಒಟ್ಟು:	24.00	0.00	24.00	0.00	0.00	0.00				
			ಹೊಸ ಕಾಮಗಾರಿಗಳು ಒಟ್ಟು	319.00	0.00	319.00	0.00	0.00	0.00				
			ಯೋಜನೆಗಳು ಒಟ್ಟು	2883.66	1146.17	1737.49	344.14	91.07	1581.38				
11	ಮುದ್ದೇಬಿಹಾಳ	2702 ಎಂ&ಆರ್	ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲುಕಿನ ಡೊಂಕಮಡು, ಹೀರೆಮುರಾಳ, ಕೂಂಟೋಜಿ, ಕವಡಿಮಟ್ಟಿ, ರಕ್ಕಸಗಿ-ಬಲದಿನ್ನಿ, ಲಿಂಗದಳ್ಳಿ, ಹಳ್ಳೂರ ಬಾಂದಾರ, ಜಂಗಮುರಾಳ, ಸಿದ್ದಾಪುರ, ಚವನಭಾವಿ ಸೈಟ(1), ಚವನಭಾವಿ ಸೈಟ(2), ನೆರಬೆಂಚಿ, ಮೈಲೇಶ್ವರ ಬಾಂಧಾರಗಳ ಗೇಟಗಳನ್ನು ಅಳವಡಿಸುವುದು ಹಾಗೂ ವಾರ್ಷಿಕ ನಿರ್ವಹಣೆ ಮತ್ತು ದುರಸ್ತಿ ಕಾಮಗಾರಿ.	3.60	0.00	3.60	0.00	3.58	3.58	ಪೂರ್ಣಗೊಂಡಿದೆ			

ಕ್ರ.ಸಂ.	ತಾಲ್ಲೂಕು	ಲೆಕ್ಕ ಶೀರ್ಷಿಕೆ	ಕಾಮಗಾರಿಯ ಹೆಸರು	ಅಂದಾಜು ಮೊತ್ತ /ಪರಿಷ್ಕೃತ ಮೊತ್ತ	2016-17 ನೇ ಸಾಲಿನವರೆಗಿನ ವೆಚ್ಚ	ಬಾಕಿ	ವೆಚ್ಚ 2017-18	ವೆಚ್ಚ 2018-19 (ನವೆಂಬರ್-2018 ರ ವರೆಗೆ)	ಒಟ್ಟು (6+8+9)	ಕಾಮಗಾರಿಯ ಹಂತ ಪೂರ್ಣಗೊಂಡಿದೆ	ಕಾಮಗಾರಿಯ ಹಂತ ಪ್ರಗತಿಯಲ್ಲಿದೆ.	ವೈಯಕ್ತಿಕ ಫಲಾನುಭವಿಗಳಿದ್ದಲ್ಲಿ ಹೆಸರು ಮತ್ತು ವಿಳಾಸ	ಷರಾ
1	2	3	4	5	6	7	8	9	10	11	12	13	14
12	ಮುದ್ದೇಬಿಹಾಳ	2702 ಎಂ&ಆರ್	ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲುಕಿನ ಯರಗಲ, ಕಪನೂರ ಬ್ಯಾರೇಜ, ಸೂಗಲಿ, ವನಕಿಹಾಳ-ಜಕ್ಕೆರಾಳ ಬಿಸಿಬಿಗಳ ಗೇಟಗಳನ್ನು ಅಳವಡಿಸುವುದು ಹಾಗೂ ವಾರ್ಷಿಕ ನಿರ್ವಹಣೆ ಮತ್ತು ದುರಸ್ತಿ ಕಾಮಗಾರಿ.	4.00	0.00	4.00	0.00	3.98	3.98	ಪೂರ್ಣಗೊಂಡಿದೆ			
13	ಮುದ್ದೇಬಿಹಾಳ	2702 ಎಂ&ಆರ್	ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲುಕಿನ ಮಡಿಕೆಶಿರೂರ, ಅಡವಿ-ಹುಲಗಬಾಳ ಕೆರೆ, ಜಲಪೂರ ಪಿಟಿ, ಕೋಳುರ ಪಿಟಿ, ವನಹಳ್ಳಿ ಪಿಟಿ, ಬಸರಕೋಡ ಪಿಟಿ, ಕೆರೆಗಳ ವಾರ್ಷಿಕ ನಿರ್ವಹಣೆ ಮತ್ತು ದುರಸ್ತಿ ಕಾಮಗಾರಿ.	3.00	0.00	3.00	2.02	0.00	2.02	ಪೂರ್ಣಗೊಂಡಿದೆ			
14	ಮುದ್ದೇಬಿಹಾಳ	2702 ಎಂ&ಆರ್	ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಮಲಗಲದಿನ್ನಿ ಗ್ರಾಮದ ಹತ್ತಿರ ಇರುವ ಜಿನುಗುಕೆರೆಯ ದುರಸ್ತಿ ಕಾಮಗಾರಿ.	75.00	0.00	75.00	0.00	0.00	0.00				ಕೆಲಸ ಪ್ರಾರಂಭ ಮಾಡಬೇಕಾಗಿದೆ.
			2702 ಯೋಜನೇತರ ಒಟ್ಟು:	85.60	0.00	85.60	2.02	7.56	9.58				
			ಮುದ್ದೇಬಿಹಾಳ ಮತಕ್ಷೇತ್ರದ ಒಟ್ಟು:	**2969.26**	**1146.17**	**1823.09**	**346.16**	**98.63**	**1590.96**				

346.16
98.63
444.79

ಕರ್ನಾಟಕ ಸರ್ಕಾರ

ಸಂಖ್ಯೆ:ಜಸಂಇ 65 ಡಬ್ಲ್ಯೂಬಿಎಂ 2018

ಕರ್ನಾಟಕ ಸರ್ಕಾರದ ಸಚಿವಾಲಯ,
ವಿಕಾಸ ಸೌಧ,
ಬೆಂಗಳೂರು, ದಿನಾಂಕ:12/12/2018

ಇಂದ:

ಸರ್ಕಾರದ ಕಾರ್ಯದರ್ಶಿಗಳು,
ಜಲಸಂಪನ್ಮೂಲ ಇಲಾಖೆ,
ಬೆಂಗಳೂರು.

ಇವರಿಗೆ:

ಕಾರ್ಯದರ್ಶಿಗಳು,
ಕರ್ನಾಟಕ ವಿಧಾನಸಭೆ
ಸುವರ್ಣಸೌಧ, ಬೆಳಗಾವಿ.

ಮಾನ್ಯರೆ,

ವಿಷಯ:- ಕರ್ನಾಟಕ ವಿಧಾನ ಸಭೆ ಸದಸ್ಯರಾದ ಶ್ರೀ ವಿಶ್ವನಾಥ್ ಚಂದ್ರಶೇಖರ್ ಮಾಮನಿ (ಸವದತ್ತಿ ಯಲ್ಲಮ್ಮ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 982ಕ್ಕೆ ಉತ್ತರ ನೀಡುವ ಬಗ್ಗೆ.

***

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಕರ್ನಾಟಕ ವಿಧಾನ ಸಭೆ ಸದಸ್ಯರಾದ ಶ್ರೀ ವಿಶ್ವನಾಥ್ ಚಂದ್ರಶೇಖರ್ ಮಾಮನಿ (ಸವದತ್ತಿ ಯಲ್ಲಮ್ಮ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 982ಕ್ಕೆ ದಿನಾಂಕ:13.12.2018ರಂದು ಮಾನ್ಯ ಜಲಸಂಪನ್ಮೂಲ ಸಚಿವರು ಉತ್ತರಿಸಬೇಕಾಗಿದ್ದು, ಸದರಿ ಪ್ರಶ್ನೆಗೆ ಉತ್ತರಗಳನ್ನು ಸಿದ್ದಪಡಿಸಿ 350 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಿಕೊಡಲಾಗಿದೆ.

ತಮ್ಮ ವಿಶ್ವಾಸಿ,
12/12/18
(ಬಿ. ಹರಿನಾರಾಯಣ)
ಸರ್ಕಾರದ ಅಧೀನ ಕಾರ್ಯದರ್ಶಿ(ತಾಂತ್ರಿಕ-5)
ಜಲ ಸಂಪನ್ಮೂಲ ಇಲಾಖೆ

ಕರ್ನಾಟಕ ವಿಧಾನ ಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 982
ಸದಸ್ಯರ ಹೆಸರು : ಶ್ರೀ ವಿಶ್ವನಾಥ್ ಚಂದ್ರಶೇಖರ್ ಮಾಮನಿ (ಸವದತ್ತಿ ಯಲ್ಲಮ್ಮ)
ಉತ್ತರಿಸುವ ದಿನಾಂಕ : 13.12.2018
ಉತ್ತರಿಸುವ ಸಚಿವರು : ಜಲ ಸಂಪನ್ಮೂಲ ಸಚಿವರು

ಕ್ರಮ ಸಂಖ್ಯೆ:	ಪ್ರಶ್ನೆ	ಉತ್ತರ
ಅ)	ಸತ್ತಗೇರಿ ಏತ ನೀರಾವರಿ ಯೋಜನೆಯಡಿಯಲ್ಲಿ ಸವದತ್ತಿ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ 22,277 ಹೆ. ಜಮೀನಿಗೆ ನೀರೊದಗಿಸುವ ಬಗ್ಗೆ ಸರ್ಕಾರವು ಇಲ್ಲಿಯವರೆಗೆ ಯಾವುದೇ ಕ್ರಮವನ್ನು ಕೈಗೊಂಡಿಲ್ಲದರಲು ಕಾರಣವೇನು; (ವಿವರ ನೀಡುವುದು)	ಸವದತ್ತಿ ತಾಲ್ಲೂಕಿನ 06 ಗ್ರಾಮಗಳು ಹಾಗೂ ರಾಮದುರ್ಗ ತಾಲ್ಲೂಕಿನ 11 ಗ್ರಾಮಗಳು ಒಟ್ಟಾರೆ 17 ಗ್ರಾಮಗಳ ಸುಮಾರು 13500 ಹೇ. ಜಮೀನುಗಳಿಗೆ ನೀರೊದಗಿಸುವ ಸತ್ತಿಗೇರಿ ಏತ ನೀರಾವರಿ ಯೋಜನೆಗೆ ಅವಶ್ಯವಿರುವ 1.90 ಟಿ.ಎಂ.ಸಿ. ನೀರಿನ ಲಭ್ಯತೆ ಮತ್ತು ತಾಂತ್ರಿಕ ಸಾಧಕ-ಬಾಧಕಗಳ ಬಗ್ಗೆ ನಿಗಮದ ಹಂತದಲ್ಲಿ ಪರಿಶೀಲಿಸಲಾಗುತ್ತಿದೆ.
ಆ)	ಈ ಬಗ್ಗೆ ಸರ್ಕಾರ ಜರೂರು ಕ್ರಮಕೈಗೊಳ್ಳಲಾಗುವುದೇ?	

ಸಂಖ್ಯೆ: ಜಸಂಇ 65 ಡಬ್ಲ್ಯೂಬಿಎಂ 2018

(ಡಿ.ಕೆ. ಶಿವಕುಮಾರ್)
ಜಲ ಸಂಪನ್ಮೂಲ ಸಚಿವರು

ಕರ್ನಾಟಕ ಸರ್ಕಾರ

ಸಂಖ್ಯೆ:ಜಸಂಇ 61 ಎನ್‌ಎಲ್‌ಎ 2018

ಕರ್ನಾಟಕ ಸರ್ಕಾರದ ಸಚಿವಾಲಯ,
ವಿಕಾಸ ಸೌಧ,
ಬೆಂಗಳೂರು, ದಿನಾಂಕ:12/12/2018

ಇಂದ:

ಸರ್ಕಾರದ ಕಾರ್ಯದರ್ಶಿಗಳು,
ಜಲಸಂಪನ್ಮೂಲ ಇಲಾಖೆ,
ಬೆಂಗಳೂರು.

ಇವರಿಗೆ:

ಕಾರ್ಯದರ್ಶಿಗಳು,
ಕರ್ನಾಟಕ ವಿಧಾನಸಭೆ
ಸುವರ್ಣಸೌಧ, ಬೆಳಗಾವಿ.

ಮಾನ್ಯರೆ,

ವಿಷಯ:- ಕರ್ನಾಟಕ ವಿಧಾನ ಸಭೆ ಸದಸ್ಯರಾದ ಡಾ:ಕೆ. ಶ್ರೀನಿವಾಸ ಮೂರ್ತಿ ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 1417ಕ್ಕೆ ಉತ್ತರ ನೀಡುವ ಬಗ್ಗೆ.

***

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಕರ್ನಾಟಕ ವಿಧಾನ ಸಭೆ ಸದಸ್ಯರಾದ ಡಾ:ಕೆ. ಶ್ರೀನಿವಾಸ ಮೂರ್ತಿ ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 1417ಕ್ಕೆ ದಿನಾಂಕ:13.12.2018 ರಂದು ಮಾನ್ಯ ಜಲಸಂಪನ್ಮೂಲ ಸಚಿವರು ಉತ್ತರಿಸಬೇಕಾಗಿದ್ದು, ಸದರಿ ಪ್ರಶ್ನೆಗೆ ಉತ್ತರಗಳನ್ನು ಸಿದ್ದಪಡಿಸಿ 350 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಿಕೊಡಲಾಗಿದೆ.

ತಮ್ಮ ವಿಶ್ವಾಸಿ,
12/12/18
(ಬಿ. ಹರಿನಾರಾಯಣ)
ಸರ್ಕಾರದ ಅಧೀನ ಕಾರ್ಯದರ್ಶಿ(ತಾಂತ್ರಿಕ-5)
ಜಲ ಸಂಪನ್ಮೂಲ ಇಲಾಖೆ

ಕರ್ನಾಟಕ ವಿಧಾನ ಸಭೆ

1. ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 1417
2. ಸದಸ್ಯರ ಹೆಸರು : ಡಾ॥ ಕೆ. ಶ್ರೀನಿವಾಸಮೂರ್ತಿ
3. ಉತ್ತರಿಸಬೇಕಾದ ದಿನಾಂಕ : 13-12-2018
4. ಉತ್ತರಿಸುವ ಸಚಿವರು : ಜಲಸಂಪನ್ಮೂಲ ಸಚಿವರು

ಕ್ರ ಸಂ	ಪ್ರಶ್ನೆಗಳು	ಉತ್ತರಗಳು
ಅ	ನೆಲಮಂಗಲ ವಿಧಾನ ಸಭಾ ಕ್ಷೇತ್ರದ ಡಾಬಾಸ್‌ಪೇಟೆ ಕೈಗಾರಿಕಾ ಪ್ರದೇಶಕ್ಕೆ ಹೇಮಾವತಿ ನದಿಯಿಂದ ನೀರು ಹರಿಸುವ ವಿಷಯ ಸರ್ಕಾರದ ಗಮನಕ್ಕೆ ಬಂದಿದೆಯೇ;	ಡಾಬಾಸ್‌ಪೇಟೆ ಕೈಗಾರಿಕಾ ಪ್ರದೇಶಕ್ಕೆ 192 ಎಂ.ಸಿ,ಎಫ್.ಟಿ. ನೀರನ್ನು ಒದಗಿಸಲು ಸರ್ಕಾರದ ಆದೇಶ ಸಂಖ್ಯೆ:ಜಸಂಇ 4 ಎನ್‌ಹೆಚ್‌ಪಿ 2009, ದಿನಾಂಕ:28-01-2009 ರನ್ವಯ ನೀರು ಹಂಚಿಕೆ ಮಾಡಲಾಗಿರುತ್ತದೆ. ಬುಗುಡನಹಳ್ಳಿ ಕೆರೆಯಿಂದ ಮೈದಾಳ ಕೆರೆಗೆ ನೀರು ಹರಿಸಿ ಮೈದಾಳ ಕೆರೆಯಿಂದ ಡಾಬಾಸ್‌ಪೇಟೆ ಪ್ರದೇಶಕ್ಕೆ ನೀರು ಒದಗಿಸುವ ಯೋಜನೆಯಾಗಿರುತ್ತದೆ. ಸದರಿ ಯೋಜನೆಯನ್ನು ಕೆ.ಐ.ಎ.ಡಿ.ಬಿ ರವರ ಮುಖಾಂತರ ನಿರ್ವಹಿಸಲಾಗುತ್ತಿದೆ.
ಆ	ಬಂದಿದ್ದಲ್ಲಿ ಯಾವ ಹಂತದಲ್ಲಿದೆ?	
ಇ	ಈವರೆಗೂ ನೀರು ಹರಿಸದೇ ಇರುವುದಕ್ಕೆ ಕಾರಣವೇನು;	
ಈ	ಯಾವ ಕಾಲಮಿತಿಯೊಳಗೆ ಕೈಗಾರಿಕಾ ಪ್ರದೇಶಕ್ಕೆ ನೀರನ್ನು ಹರಿಸಲಾಗುವುದು (ವಿವರ ನೀಡುವುದು)	

ಸಂಖ್ಯೆ:ಜಸಂಇ 61 ಎನ್‌ಎಲ್‌ಎ 2018

(ಡಿ.ಕೆ.ಶಿವಕುಮಾರ್)
ಜಲ ಸಂಪನ್ಮೂಲ ಸಚಿವರು

ಕರ್ನಾಟಕ ಸರ್ಕಾರ

ಸಂ:ಸಾರಿಇ 144 ಸಾಸಂಪ್ರ 2018

ಕರ್ನಾಟಕ ಸರ್ಕಾರದ ಸಚಿವಾಲಯ,
ಬಹುಮಹಡಿ ಕಟ್ಟಡ,
ಬೆಂಗಳೂರು, ದಿನಾಂಕ: 12-12-2018.

ಇವರಿಂದ
ಸರ್ಕಾರದ ಪ್ರಧಾನ ಕಾರ್ಯದರ್ಶಿ,
ಸಾರಿಗೆ ಇಲಾಖೆ,
ಬೆಂಗಳೂರು.

ಇವರಿಗೆ:
ಕಾರ್ಯದರ್ಶಿ,
ಕರ್ನಾಟಕ ವಿಧಾನ ಸಭೆ,
ಸುವರ್ಣ ವಿಧಾನಸೌಧ,
ಬೆಳಗಾವಿ.

ಮಾನ್ಯರೆ,

ವಿಷಯ: ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 947 ಕ್ಕೆ ದಿನಾಂಕ:13-12-2018 ರಂದು ಸದನದಲ್ಲಿ ಉತ್ತರ ನೀಡುವ ಬಗ್ಗೆ.

* * * *

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಕೌಜಲಗಿ ಮಹಾಂತೇಶ್ ಶಿವಾಂದ್ ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 947ಕ್ಕೆ ದಿನಾಂಕ:13-12-2018 ರಂದು ಸದನದಲ್ಲಿ ಉತ್ತರ ನೀಡುವ ಸಂಬಂಧವಾಗಿ ಉತ್ತರದ 350 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ, ಕಳುಹಿಸಲು ನಿರ್ದೇಶಿತನಾಗಿದ್ದೇನೆ.

ತಮ್ಮ ನಂಬುಗೆಯ,
(ನಂದಕುಮಾರ್ ಬಿ.)
ಪೀಠಾಧಿಕಾರಿ, ಸಾರಿಗೆ-2,
ಸಾರಿಗೆ ಇಲಾಖೆ.

ಕರ್ನಾಟಕ ವಿಧಾನ ಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	: 947
ಸದಸ್ಯರ ಹೆಸರು	: ಶ್ರೀ ಕೌಜಲಗಿ ಮಹಾಂತೇಶ್ ಶಿವಾನಂದ್
ಉತ್ತರಿಸುವ ಸಚಿವರು	: ಸಾರಿಗೆ ಸಚಿವರು
ಉತ್ತರಿಸುವ ದಿನಾಂಕ	: 13.12.2018

ಕ್ರ ಸಂ	ಪ್ರಶ್ನೆ	ಉತ್ತರ
ಅ)	ಬೆಳಗಾವಿ ಜಿಲ್ಲೆ, ಬೈಲಹೊಂಗಲ ನಗರದ ಬಸ್ ನಿಲ್ದಾಣವನ್ನು ನವೀಕರಿಸುವುದು ಅತೀ ಅವಶ್ಯಕವಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ;	ಹೌದು, ಸರ್ಕಾರದ ಗಮನಕ್ಕೆ ಬಂದಿರುತ್ತದೆ.
ಆ)	ನವೀಕರಿಸಲು ಒಟ್ಟು ಬೇಕಾಗುವ ಹಣವೆಷ್ಟು;	ಸದರಿ ಬಸ್ ನಿಲ್ದಾಣದ ನವೀಕರಣ ಕಾರ್ಯಕ್ಕಾಗಿ ರೂ.500.00 ಲಕ್ಷಗಳ ಅನುದಾನದ ಅವಶ್ಯಕತೆಯಿದ್ದು, 2019-20ನೇ ಸಾಲಿನ ಕ್ರಿಯಾ ಯೋಜನೆಯಲ್ಲಿ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಪರಿಶೀಲಿಸಲಾಗುವುದು.
ಇ)	ಹಾಗಿದ್ದಲ್ಲಿ ಯಾವಾಗ ಕಾಮಗಾರಿ ಪ್ರಾರಂಭಿಸಲಾಗುವುದು ಮತ್ತು ಯಾವಾಗ ಮುಕ್ತಾಯಗೊಳಿಸುವುದು;	
ಈ)	ಕೂಡಲೇ ಮಂಜೂರಾತಿ ಕೊಟ್ಟು ಕಾಮಗಾರಿಯನ್ನು ಪ್ರಾರಂಭಿಸಲು ಕ್ರಮಕೈಗೊಳ್ಳಲಾಗುವುದೇ?	

ಸಾರಿಇ 144 ಸಾಸಂಪ್ರ 2018

(ಡಿ.ಸಿ.ತಮ್ಮಣ್ಣ)
ಸಾರಿಗೆ ಸಚಿವರು

<u>ಕರ್ನಾಟಕ ಸರ್ಕಾರ</u>

ಸಂ: ಗ್ರಾಅಪ/323/ಪಬವ/2018

ಕರ್ನಾಟಕ ಸರ್ಕಾರದ ಸಚಿವಾಲಯ
ಸುವರ್ಣ ಸೌಧ,
ಬೆಳಗಾವಿ, ದಿನಾಂಕ: 10.12.2018.

ಇಂದ,
ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ

ಇವರಿಗೆ,
ಕಾರ್ಯದರ್ಶಿಗಳು,
ಕರ್ನಾಟಕ ವಿಧಾನ [redacted] ಸಭೆ
ಸುವರ್ಣ ಸೌಧ ಬೆಳಗಾವಿ.

ವಿಷಯ: ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಸಿ ಎಂ ನಿಂಬಣ್ಣನವರ್ (ಕಲಘಟಗಿ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂ: 301 ಕ್ಕೆ ಉತ್ತರವನ್ನು ಒದಗಿಸುವ ಕುರಿತು.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಸಿ ಎಂ ನಿಂಬಣ್ಣನವರ್ (ಕಲಘಟಗಿ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂ: 301 ಕ್ಕೆ ಉತ್ತರಗಳನ್ನು (350 ಪ್ರತಿಗಳನ್ನು) ಇದರೊಂದಿಗೆ ಲಗತ್ತಿಸಿ ತಮಗೆ ಕಳುಹಿಸಲು ನಿರ್ದೇಶಿತನಾಗಿರುತ್ತೇನೆ.

ತಮ್ಮ ವಿಶ್ವಾಸಿ,
10/12/18
(ಡಿ.ಎಸ್.ವಿಜಯ್)
ಸರ್ಕಾರದ ಅಧೀನ ಕಾರ್ಯದರ್ಶಿ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ
(ಸೇವೆಗಳು ಬಿ & ಸಿ)

ಪ್ರತಿಯನ್ನು ಇವರಿಗೆ ಮಾಹಿತಿಗಾಗಿ ಕಳುಹಿಸಿದೆ.

1) ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರ ಆಪ್ತ ಕಾರ್ಯದರ್ಶಿಗಳು
2) ಸರ್ಕಾರದ ಪ್ರಧಾನ ಕಾರ್ಯದರ್ಶಿ ಗ್ರಾಮೀಣಾವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಇವರ ಆಪ್ತ ಕಾರ್ಯದರ್ಶಿ
3) ಸರ್ಕಾರದ ಅಧೀನ ಕಾರ್ಯದರ್ಶಿ ಸೇವೆಗಳು ಎ ಹಾಗೂ ಸಮನ್ವಯ ಶಾಖೆ.

ಕರ್ನಾಟಕ ವಿಧಾನಸಭೆ

1) ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 301.
2) ವಿಧಾನಸಭೆಯ ಸದಸ್ಯರ ಹೆಸರು : ಶ್ರೀ ಸಿ ಎಂ ನಿಂಬಣ್ಣನವರ್ (ಕಲಘಟಗಿ).
3) ಉತ್ತರಿಸಬೇಕಾದ ದಿನಾಂಕ : 13-12-2018.
4) ಉತ್ತರಿಸುವ ಸಚಿವರು : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವರು.

ಕ್ರಸಂ	ಪ್ರಶ್ನೆ	ಉತ್ತರ
1	ಕಲಘಟಗಿ ಮತಕ್ಷೇತ್ರದ ಕಂದಾಯ ತಾಲೂಕಿನ ತಾಲೂಕು ಪಂಚಾಯತಿಗೆ ಸುಮಾರು 1 ವರ್ಷದಿಂದ ಶಾಶ್ವತ ಕಾರ್ಯನಿರ್ವಹಣಾಧಿಕಾರಿ ಇಲ್ಲದಿರುವುದರಿಂದ ಸಾರ್ವಜನಿಕ ಕೆಲಸಗಳಿಗೆ ತೊಂದರೆಯಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ?	ಕಲಘಟಗಿ ತಾಲೂಕು ಪಂಚಾಯತ್‌ನಲ್ಲಿ ಶ್ರೀ ಎಸ್ ಎಂ. ಕಾಂಬ್ಳೆರವರು ದಿನಾಂಕ: 20-06-2018 ರ ವರೆಗೆ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಯಲ್ಲಿ ಖಾಯಂ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸದರಿ ಅಧಿಕಾರಿಯನ್ನು ದಿನಾಂಕ: 20-06-2018 ರಿಂದ ಅನ್ವಯವಾಗುವಂತೆ ಸರ್ಕಾರದ ಆದೇಶ ದಿನಾಂಕ: 17-09-2018ರಲ್ಲಿ ಅಮಾನತ್ತುಗೊಳಿಸಿದ್ದರನ್ವಯ ಸದರಿ ಹುದ್ದೆಯಲ್ಲಿ ದಿನಾಂಕ: 29-06-2018 ರಿಂದ 16-08-2018ರ ವರೆಗೆ ಸಹಾಯಕ ಕಾರ್ಯಪಾಲಕ ಅಭಿಯಂತರರು, ಪಿ.ಆರ್.ಇ.ಡಿ. ಉಪ ವಿಭಾಗ ಕಲಘಟಗಿ ರವರನ್ನು ಪ್ರಭಾರದಲ್ಲಿಡಲಾಗಿತ್ತು. ದಿನಾಂಕ: 16-08-2018 ರಿಂದ 22-09-2018ರ ವರೆಗೆ ಶ್ರೀ ಬಾಬು ರಾಠೋಡರವರು ಕಾರ್ಯನಿರ್ವಾಹಕ ಅಧಿಕಾರಿಯಾಗಿ ಖಾಯಂ ಆಗಿ ಕರ್ತವ್ಯ ಕಾರ್ಯನಿರ್ವಹಿಸಿರುತ್ತಾರೆ. ಸದರಿಯವರ ವರ್ಗಾವಣೆಯ ನಂತರ ದಿನಾಂಕ: 22-09-2018 ರಿಂದ 03-12-2018ರ ವರೆಗಿನ ಅವಧಿಯಲ್ಲಿ ಸಹಾಯಕ ಕಾರ್ಯಪಾಲಕ ಇಂಜನೀಯರ್ ಪಿ.ಆರ್.ಇ.ಡಿ. ಉಪವಿಭಾಗ ಕಲಘಟಗಿ ಹಾಗೂ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ಇವರುಗಳನ್ನು ಅಧಿಕ ಪ್ರಭಾರದಲ್ಲಿ ಇರಿಸುವ ಮೂಲಕ ದೈನಂದಿನ ಕೆಲಸ ಕಾರ್ಯಗಳಿಗೆ ತೊಂದರೆಯಾಗದ ರೀತಿಯಲ್ಲಿ ನೋಡಿಕೊಳ್ಳಲಾಗಿದೆ. ಮುಂದುವರೆದು, ಕೆ.ಎ.ಎಸ್. (ಕಿರಿಯ ಶ್ರೇಣಿ) ಅಧಿಕಾರಿಯಾದ ಶ್ರೀ ಬಲರಾಮ್ ಲಮಾಣಿ ಇವರು ದಿನಾಂಕ: 04-12-2018 ರಿಂದ ಸದರಿ ಹುದ್ದೆಯಲ್ಲಿ ಖಾಯಂ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
2	ಅಲಮೂಲ ಹೆಚ್ಚಿಸಲು ಚೆಕ್ ಡ್ಯಾಂ ಮತ್ತು ಬಾಂದರುಗಳು ನಿರ್ಮಾಣ ಮಾಡುವ ಅವಶ್ಯಕತ ಇದ್ದು, ಕ್ಷೇತ್ರದಲ್ಲಿರುವ 18 ಸಾವಿರ ನೀರಾವರಿ ಕೊಳವ ಭಾವಿಗಳು ರೀಚಾರ್ಜ ಆಗುವ ಸಂಭವವಿರುವುದರ ಬಗ್ಗೆ ಸರ್ಕಾರಕ್ಕೆ ಮಾಹಿತಿ ಇದೆಯೇ; ಇದ್ದರೆ ಸರ್ಕಾರ ತೆಗೆದುಕೊಂಡಿರುವ ಕ್ರಮಗಳೇನು?	ಪ್ರಸಕ್ತ ಸಾಲಿನಲ್ಲಿ ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಅಂತರ್ಜಲ ಹೆಚ್ಚಿಸುವ ಕಾಮಗಾರಿಗಳಿಗೆ ಹೆಚ್ಚು ಒತ್ತನ್ನು ಕೊಡಲಾಗಿದ್ದು, ಧಾರವಾಡ ಜಿಲ್ಲೆಯ ಲ್ಲಾ ತಾಲೂಕುಗಳಲ್ಲಿ ಚೆಕ್ ಡ್ಯಾಂಗಳನ್ನು ನಿರ್ಮಾಣ ಮಾಡಲು ಕ್ರಮಕೈಗೊಳ್ಳಲಾಗಿದೆ. ಪ್ರಸಕ್ತ ರಾಜ್ಯದಲ್ಲಿ ಬರಪರಿಸ್ಥಿತಿ ಇರುವುದರಿಂದ, ಜನರಿಗೆ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಿದ್ದು, ಕುಡಿಯುವ ನೀರನ್ನು ಒದಗಿಸುವುದು ಅವಶ್ಯವಾಗಿರುತ್ತದೆ. ಮಹಾತ್ಮಾ ಗಾಂಧಿ ನರಗಾ ಯೋಜನೆಯಡಿ ಕಲಘಟಗಿ ತಾಲೂಕಿನ ಒಟ್ಟು 319 ಕಾಮಗಾರಿಗಳಿಗೆ ರೂ. 229.68/- ಲಕ್ಷಗಳ ಅನುದಾನದ ಕ್ರಿಯಾ ಯೋಜನೆ ಅಳವಡಿಸಿಕೊಂಡು ಕೊಳವೆ ಬಾವಿಗಳ ರೀಚಾರ್ಜ ಕಾಮಗಾರಿಗಳನ್ನು ಕೈಗತ್ತಿಕೊಂಡು ಅನುಷ್ಠಾನಗೊಳಿಸಲಾಗುತ್ತಿದೆ.

3	ಚೆಕ್ ಡ್ಯಾಂ ಮತ್ತು ಬಾಂದರುಗಳ ನಿರ್ಮಾಣ ಮಾಡಲು ನಿಗದಿಪಡಿಸಿದ ಅನುದಾನವೆಷ್ಟು, ಬಿಡುಗಡೆಯಾದ ಅನುದಾನವೆಷ್ಟು, (ವಿವರ ನೀಡುವುದು)	ಕಲಘಟಗಿ ತಾಲೂಕಿನಲ್ಲಿ ಬಹುಕಮಾನು ಚೆಕ್ ಡ್ಯಾಂ ಗಳನ್ನು ನಿರ್ಮಾಣ ಮಾಡಲು ಒಟ್ಟು 23 ಕಾಮಗಾರಿಗಳಿಗೆ ರೂ.77.51 ಲಕ್ಷಗಳ ಕ್ರಿಯಾ ಯೋಜನೆಯನ್ನು ನಿಯಮಾನುಸಾರ ಅನುಮೋದಿಸಿ ಅನುಷ್ಠಾನಗೊಳಿಸಲು ಜಿಲ್ಲಾ ಮಟ್ಟದಲ್ಲಿ ಕ್ರಮವಹಿಸಲಾಗಿರುತ್ತದೆ.

ಸಂಖ್ಯೆ: ಗ್ರಾಅಪ:323:ಪಬವ/2018

(ಕೃಷ್ಣ ಬೈರೇಗೌಡ)
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್
ಸಚಿವರು

ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ

ಕರ್ನಾಟಕ ಅರಣ್ಯ ಇಲಾಖೆ ಧಾರವಾಡ ವಿಭಾಗ (ಪ್ರಾದೇಶಿಕ)

2018-19 ನೇ ಸಾಲಿನ ವಾರ್ಷಿಕ ಕ್ರಿಯಾಯೋಜನೆ ತಾಲ್ಲೂಕ ಪಂಚಾಯತ ಧಾರವಾಡ. ಜಿಲ್ಲಾ ಪಂಚಾಯತಿ ಧಾರವಾಡ.

ಕ್ರ.ಸಂ.	ವಿಭಾಗ	ವಲಯ	ಪಂಚಾಯತಿ ಹೆಸರು	ಕಾಮಗಾರಿ ಹೆಸರು, ಸ್ಥಳ ವಿಳಾಸ	ಕಾಮಗಾರಿ ವಿಧ	ಸ್ಥಳದ ಜಿ.ಪಿ.ಎಸ್. ವಿವರ (Lattitude & Logitude	ಸಂಖ್ಯೆ: ಪ್ರಮಾಣ		ಅಂದಾಜು ಮೊತ್ತ ಲಕ್ಷ ರೂ ಗಳಲ್ಲಿ	ಬಳಸುವ ಇಲಾಖೆ ಅನುದಾನ	ಉದ್ಯೋಗ ಖಾತರಿ ಯೋಜನೆ ಅಡಿ ಬಳಸುವ ಅನುದಾನ					ಉದ್ಯೋಗ ಖಾತರಿ ಯೋಜನೆ ಸೃಜಿಸಲಾಗುವ ಮಾನವ ದಿನಗಳು	ದಿನವೊಂದಕ್ಕೆ ಗರಿಷ್ಠ ಕೂಲಿಕಾರರ ಸಂಖ್ಯೆ	ಕನಿಷ್ಠ ಕೆಲಸದ ದಿನಗಳು	End 2 End work Id
											ಕೂಲಿ ವೆಚ್ಚ		ಸಾಮಗ್ರಿ ವೆಚ್ಚ		ಒಟ್ಟು ಮೊತ್ತ (ಲಕ್ಷಗಳಲ್ಲಿ)				
1				2	3	4	5		6	7	8(ಎ)	ಶೇ:	8(ಬಿ)	ಶೇ:	9(ಸಿ)	9	10	11	12
1	ಕಲಘಟಗಿ	ಕಲಘಟಗಿ	ಮನಗುಂಡಿ	ಮನಗುಂಡಿ ಅರಣ್ಯ ಸರ್ವೆ.ನಂ-312(ಬೆಮ್ಮನ ಮಟ್ಟಿ) ದಲ್ಲಿ ಕಾಂಟೂರ್ ಟ್ರಂಚ್‌ಗಳನ್ನು ತೆಗೆಯುವದು & ಟ್ರಂಚ್ ನಲ್ಲಿ ಬೀಜ ಬಿತ್ತನೆ ಮಾಡುವುದು..	I	–	5000	CUM	21.0	-	19.0	90.4761905	2.0	9.52	21.00	7068.0	200	35	KN-WK 7001059
2				ಮನಗುಂಡಿ ಅರಣ್ಯ ಸರ್ವೆ.ನಂ-312(ಬೆಮ್ಮನ ಮಟ್ಟಿ) ದಲ್ಲಿ ಕಾಂಟೂರ್ ಟ್ರಂಚ್‌ಗಳನ್ನು ತೆಗೆಯುವದು & ಟ್ರಂಚ್ ನಲ್ಲಿ ಬೀಜ ಬಿತ್ತನೆ ಮಾಡುವುದು..	I	–	2000	CUM	9.0	-	8.0	88.8888889	1.0	11.11	9.00	2912.0	100	29	KN-WK 7001060
				ಒಟ್ಟು					30.0		27.0	179.365079	3.0	20.63	30.00	9980	300	64	
3			ಹಳ್ಳಿಗೇರಿ	ಮಾವಿನಕೊಪ್ಪ ಬೀಟ್ ಚಬ್ಬಿನಕೊಳ್ಳ ಹಳ್ಳದಲ್ಲಿ ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿ	III	N=15° 22' 18.8" E=74° 49' 52.3"	1		3.37	-	0.674	20	2.696	80	3.37	271	15	18	KN-WK 7000586
4				ಮಾವಿನಕೊಪ್ಪ ಬೀಟ್ ಚಬ್ಬಿನಕೊಳ್ಳ ಹಳ್ಳದಲ್ಲಿ ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿ	III	N=15° 21' 57.5" E=74° 49' 45.4"	1		3.37	-	0.674	20	2.696	80	3.37	271	15	18	KN-WK 7000599
5				ಬಗಿಕಲ್ಲಾಪೂರ ಬೀಟ್ ಕಲ್ಲಳ್ಳದಲ್ಲಿ ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿ	III	N=15° 19' 27.2" E=74° 53' 13.1"	1		5.60	-	1.12	20	4.48	80	5.60	450	20	22	KN-WK 7000608
6				ಬಾಡದೂರ ಬೀಟ್ ಕೋಣನಸರೂದಲ್ಲ ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿ	III	N=15° 21' 18.1" E=74° 52' 58.0"	1		3.37	-	0.674	20	2.696	80	3.37	271	15	18	KN-WK 7000613
7				ಹೊಲ್ತಿಕೋಟಿ ಬೀಟ್ ಕಳ್ಳಿಕೊಪ್ಪ ಹಳ್ಳದಲ್ಲಿ ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿ	III	N=15° 21' 58.0" E=74° 51' 30.2"	1		3.37	-	0.674	20	2.696	80	3.37	271	15	18	KN-WK 7000717
8				ಹೊಲ್ತಿಕೋಟಿ ಬೀಟ್ ಡೊಂಕಹಳ್ಳದಲ್ಲಿ ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿ	III	N=15° 21' 32.1" E=74° 51' 51.6"	1		5.60	-	1.12	20	4.48	80	5.60	450	20	22	KN-WK 7000825
				ಒಟ್ಟು					24.68		4.94		19.74		24.68	1982	100	117	
9			ಕಲಕೇರಿ	ಲಾಳಗಟ್ಟಿ ಬೀಟ್ ಹುಣಸಿಕುಮರಿ ಹಳ್ಳದಲ್ಲಿ ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿ	III	N=15° 22' 55.0" E=74° 51' 48.0"	1		3.37	-	0.674	20	2.696	80	3.37	271	15	18	KN-WK 7001057
10				ಕಲಕೇರಿ ಬೀಟ್ ಬಾಂಗಡಿ ಹಳ್ಳದಲ್ಲಿ ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿ	III	N=15° 24' 34.0" E=74° 55' 28.0"	1		3.37	-	0.674	20	2.696	80	3.37	271	15	18	KN-WK 7001058
				ಒಟ್ಟು					6.74		1.348		5.392		6.74	541	30	36	

11	[illegible]	ರಾಮಾಪುರ ಬೀಟ್ ನೀರಲಗಿ ಹಳ್ಳದಲ್ಲಿ ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿ	III	N=15° 26' 36.0" E=74° 51' 48.0"	1		3.37	-	0.674	20	2.696	80	3.37	271	15	[illegible]	KN-WK 7000582
		ಒಟ್ಟು					3.37		0.674		2.696		3.37	271	15	18	
12	ಮುಂಡಿಹಾಳ	ಮುಂಡಿಹಾಳ ಬೀಟ್ ಸ್ಟೇಶನ್ ನಾಗಲಾವಿ ನಾಲಾ ಅರಣ್ಯ ಸ.ನಂ: 89 ಹಳ್ಳದಲ್ಲಿ ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿ	III	N=15° 28' 29.0" E=74° 51' 56.0"	1		3.37	-	0.674	20	2.696	80	3.37	271	15	18	KN-WK 7000569
13		ಮುಂಡಿಹಾಳ ಬೀಟ್ ಸ್ಟೇಶನ್ ನಾಗಲಾವಿ ನಾಲಾ ಅರಣ್ಯ ಸ.ನಂ: 92 ಹಳ್ಳದಲ್ಲಿ ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿ	III	N=15° 28' 0.00" E=74° 52' 17.0"	1		3.37	-	0.674	20	2.696	80	3.37	271	15	18	KN-WK 7000571
		ಒಟ್ಟು					6.74		1.348		5.392		6.74	541	30	36	
14	ಅರವಟಗಿ	ಕಂಬಾರಗಣವಿ ಬೀಟ್ ಅರಣ್ಯ ಸ.ನಂ : 22 ರ ನಾಲದಲ್ಲಿ ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿ	III	N=15° 28' 26.6" E=74° 48' 19.7"	1		3.37	-	0.674	20	2.696	80	3.37	271	15	18	KN-WK 7000493
15		ಕಂಬಾರಗಣವಿ ಬೀಟ್ ಅರಣ್ಯ ಸ.ನಂ : 65 ರ ನಾಲದಲ್ಲಿ ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿ	III	N=15° 28' 23.1" E=74° 48' 24.3"	1		3.37	-	0.674	20	2.696	80	3.37	271	15	18	KN-WK 7000495
16		ಕಂಬಾರಗಣವಿ ಬೀಟ್ ಅರಣ್ಯ ಸ.ನಂ : 26 ರ ನಾಲದಲ್ಲಿ ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿ	III	N=15° 28' 42.1" E=74° 48' 25.7"	1		5.60	-	1.12	20	4.48	80	5.60	450	20	22	KN-WK 7000503
17		ಕಂಬಾರಗಣವಿ ಬೀಟ್ ಅರಣ್ಯ ಸ.ನಂ : 38 ರ ನಾಲದಲ್ಲಿ ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿ	III	N=15° 29' 02.1" E=74° 48' 20.9"	1		3.37	-	0.674	20	2.696	80	3.37	271	15	18	KN-WK 7000509
18		ಕಂಬಾರಗಣವಿ ಬೀಟ್ ಅರಣ್ಯ ಸ.ನಂ : 47 ರ ನಾಲದಲ್ಲಿ ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿ	III	N=15° 29' 19.1" E=74° 48' 00.9"	1		3.37	-	0.674	20	2.696	80	3.37	271	15	18	KN-WK 7000510
		ಒಟ್ಟು					19.08		3.816	100	15.264	400	19.08	1533	80	95	
19	ಕೋಟೂರ	ಕೋಟೂರ ಬೀಟ್ ಅರಣ್ಯ ಸ.ನಂ: 726 ಕೋಟೂರ ನಾಲಾದಲ್ಲಿ ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿ	III	N=15° 31' 19.75" E=74° 53' 8.15"	1		3.37	-	0.674	20	2.696	80	3.37	271	15	18	KN-WK 7000467
		ಒಟ್ಟು					3.37		0.674	20	2.696	80	3.37	271	15	18	
20	ತೇಗೂರ	ಕೋಟೂರ ಬೀಟ್ ವೆಂಕಟಾಪುರ ಅರಣ್ಯ ಸ.ನಂ: 42 ರ ನಾಲಾದಲ್ಲಿ ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿ	III	N=15° 32' 4.54" E=74° 52' 14.50"	1		3.37	-	0.674	20	2.696	80	3.37	271	15	18	KN-WK 7000488
		ಒಟ್ಟು					3.37		0.7	20	2.7	80.0	3.4	271	15	18	
		ವಲಯದ ಒಟ್ಟು					97.2	0.0	40.3	319.4	56.9	580.6	97.2	15390	585	402	
21	ಸುಳಿಕಟ್ಟಿ	ಸುಳಿಕಟ್ಟಿ ಅರಣ್ಯ ಸರ್ವೆ.ನಂ-74 & 48 ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿ	I	N=15° 10' 0.1" E=74° 50' .58"	1000	CUM	5.0	-	4.0	80	1.0	20.00	5.00	1606.0	50	32	KN-WK-6873404
22	ಬೇಗೂರ	ತುಮರಿಕೊಪ್ಪ ಅರಣ್ಯ ಸರ್ವೆ.ನಂ-101+16ಎ ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿ	I	N=15° 12' 48.7" E=74° 56' 46.3"	1000	CUM	5.0	-	4.0	80	1.0	20.00	5.00	1606.0	50	32	KN-WK-6873411
23	ನೀರಸಾಗರ	ಬೆಂಡಲಗಟ್ಟಿ ಅರಣ್ಯ ಸರ್ವೆ.ನಂ-84ಎ ರಲ್ಲಿಚೆಕ್ ಡ್ಯಾಂ ನಿರ್ಮಾಣ ಕಾಮಗಾರಿ	I	N=15° 05' 01.3" E=75° 04' 17.5"	2000	CUM	10.0	-	9.0	90	1.0	10.00	10.00	3615.0	50	72	KN-WK-6873412
		ಧಾರವಾಡ ವಲಯದ ಒಟ್ಟು					20.0	0.0	17.0	260.0	3.0	60.0	20.0	6827.0	150.0	136.5	
		ವಲಯದ ಒಟ್ಟು					117.2	0.0	67.3	589.4	59.9	630.6	117.2	22218.8	735.0	538.5	

ಕರ್ನಾಟಕ ಸರ್ಕಾರ
ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ

ಸಂಖ್ಯೆ: ಸನೀಇ 112 ವಿಸವಿ 2018

ಕರ್ನಾಟಕ ಸರ್ಕಾರದ ಸಚಿವಾಲಯ
ಸುವರ್ಣ ವಿಧಾನಸೌಧ,
ಬೆಳಗಾವಿ, ದಿನಾಂಕ:12.12.2018

ಇಂದ:
ಸರ್ಕಾರದ ಕಾರ್ಯದರ್ಶಿ
ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ
ಸುವರ್ಣ ವಿಧಾನಸೌಧ,
ಬೆಳಗಾವಿ

ಇವರಿಗೆ
ಕಾರ್ಯದರ್ಶಿಗಳು,
ಕರ್ನಾಟಕ ವಿಧಾನ ಸಭೆ ಸಚಿವಾಲಯ
ಸುವರ್ಣ ವಿಧಾನಸೌಧ,
ಬೆಳಗಾವಿ.

ಮಾನ್ಯರೆ

ವಿಷಯ: ಶ್ರೀ ನಾರಾಯಣಸ್ವಾಮಿ ಎಲ್ ಎನ್. ವಿಧಾನಸಭೆ ಸದಸ್ಯರು ಮಂಡಿಸಿರುವ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:295ಕ್ಕೆ ಉತ್ತರಿಸುವ ಕುರಿತು.

****

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಶ್ರೀ ನಾರಾಯಣಸ್ವಾಮಿ ಎಲ್ ಎನ್. ವಿಧಾನಸಭೆ ಸದಸ್ಯರು ಮಂಡಿಸಿರುವ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:295ರ ಉತ್ತರದ 250 ಪ್ರತಿಗಳನ್ನು ಇದರೊಂದಿಗೆ ಕಳುಹಿಸಿಕೊಡಲು ನಿರ್ದೇಶಿತನಾಗಿದ್ದೇನೆ.

ತಮ್ಮ ವಿಶ್ವಾಸಿ

(ಬಿ. ಬಾಲಸುಬ್ರಮಣ್ಯ) 12/12
ಪದನಿಮಿತ್ತ ಸರ್ಕಾರದ ಅಧೀನ ಕಾರ್ಯದರ್ಶಿ
ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ

ಕರ್ನಾಟಕ ವಿಧಾನ ಸಭೆ

1. ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 295
2. ಸದಸ್ಯರ ಹೆಸರು : ಶ್ರೀ ನಾರಾಯಣಸ್ವಾಮಿ, ಎಲ್.ಎನ್.
3. ಉತ್ತರಿಸಬೇಕಾದ ದಿನಾಂಕ : 13/12/2018
4. ಉತ್ತರಿಸುವ ಸಚಿವರು : ಮಾನ್ಯ ಸಣ್ಣ ನೀರಾವರಿ ಸಚಿವರು.

ಕ್ರ. ಸಂ.	ಪ್ರಶ್ನೆಗಳು	ಉತ್ತರಗಳು
ಅ	ದೇವನಹಳ್ಳಿ ವಿಧಾನ ಸಭಾ ಕ್ಷೇತ್ರದ ಯಾವ ಯಾವ ಕೆರೆಗಳಿಗೆ ಹೆಚ್.ಎನ್ ವ್ಯಾಲಿಯಿಂದ ನೀರು ಹರಿಸಲು ಕ್ರಮ ವಹಿಸಲಾಗಿದೆ; (ವಿವರ ನೀಡುವುದು)	ಹೆಚ್.ಎನ್ ವ್ಯಾಲಿ ಯೋಜನೆಯಡಿಯಲ್ಲಿ ದೇವನಹಳ್ಳಿ ವಿಧಾನ ಸಭಾ ಕ್ಷೇತ್ರದ ಒಟ್ಟು 9 ಕೆರೆಗಳಿಗೆ ನೀರನ್ನು ಹರಿಸಲು ಉದ್ದೇಶಿಸಲಾಗಿರುತ್ತದೆ. ಕೆರೆಗಳ ವಿವರ ಈ ಕೆಳಕಂಡಂತೆ ಇರುತ್ತವೆ. 1) ಆವತಿ ಕೆರೆ 2) ವೆಂಕಟಗಿರಿಕೋಟೆ ಕೆರೆ, 3) ದಂಡಿಗಾನಹಳ್ಳಿ ಕೆರೆ 4) ವಿಜಯಪುರ ಅಮಾನಿ ಕೆರೆ 5) ಕೊಡಗನಗುರ್ಕಿ ಕೆರೆ 6) ದೇವಸ್ಥಾನಿ ಅಮಾನಿ ಕೆರೆ 7) ದೇವನಹಳ್ಳಿ ಹಿರೇಅಮಾನಿ ಕೆರೆ 8) ದೇವನಹಳ್ಳಿ ಚಿಕ್ಕ ಅಮಾನಿಕೆರೆ 9) ಬೆಟ್ಟಕೋಟೆ ಕೆರೆ.
ಆ	ಹಾಗಿದ್ದಲ್ಲಿ, ಈ ಪ್ರಸ್ತಾವನೆಯ ಸರ್ಕಾರದ ಯಾವ ಹಂತದಲ್ಲಿದೆ ಮತ್ತು ಯಾವ ಕಾಲಮಿತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು; (ವಿವರ ನೀಡುವುದು)	ಹೆಚ್.ಎನ್ ವ್ಯಾಲಿ ಯೋಜನೆಯ ಕಾಮಗಾರಿಯು ಪ್ರಗತಿಯಲ್ಲಿದೆ. ಸದರಿ ಯೋಜನೆಯಲ್ಲಿ ಒಟ್ಟು 5 ಪಂಪ್ ಹೌಸ್‌ಗಳಿದ್ದು 2 ಪಂಪ್ ಹೌಸ್‌ಗಳ ಕಾರ್ಯ ಪೂರ್ಣಗೊಳ್ಳುವ ಹಂತದಲ್ಲಿದೆ. ಹಾಗೂ ಉಳಿಕೆ 3 ಪಂಪ್ ಹೌಸ್‌ಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಯೋಜನೆಗೆ ಸಂಬಂಧಿಸಿದ ಪಂಪು ಮತ್ತು ಮೋಟಾರುಗಳ ಪೂರೈಕೆ ಕಾರ್ಯ ಪ್ರಗತಿಯಲ್ಲಿದೆ. ಯೋಜನೆಯ ಪೈಪ್ ಲೈನ್ ಉದ್ದ 114.209 ಕಿ.ಮೀ, ಈ ಪೈಕಿ 108.248 ಕಿ.ಮೀ ಪೈಪ್‌ಗಳನ್ನು ಪೂರೈಕೆ ಮಾಡಲಾಗಿದ್ದು, ಪೂರೈಕೆ ಮಾಡಲಾದ ಪೈಪುಗಳಲ್ಲಿ 68.77 ಕೀ.ಮಿ ಪೈಪುಗಳನ್ನು ಅಳವಡಿಸಲಾಗಿದೆ. ಸದರಿ ಕಾಮಗಾರಿಯನ್ನು ಮಾರ್ಚ್-2019ರ ಒಳಗೆ ಪೂರ್ಣಗೊಳಸಲು ಉದ್ದೇಶಿಸಲಾಗಿದೆ.
ಇ	ಹೆಚ್.ಎನ್ ವ್ಯಾಲಿಯಿಂದ ಹರಿಸುವ ನೀರು 2 ನೇ ಹಂತದ ಶುದ್ಧೀಕರಿಸಿದ ನೀರಾದರೆ, ಅದರ ಶುದ್ಧತೆಯ ಬಗ್ಗೆ ಈಗಾಗಲೇ ಸಂಶಯವಿರುವುದರಿಂದ 3ನೇ ಹಂತದ ಶುದ್ಧೀಕರಿಸಿದ ನೀರು ಹರಿಸುವ ಬಗ್ಗೆ ಸರ್ಕಾರದ ಕೈಗೊಂಡಿರುವ ಕ್ರಮಗಳೇ.ನು?	ಹೆಚ್.ಎನ್.ವ್ಯಾಲಿ ಯೋಜನೆಗೆ ಹೆಬ್ಬಾಳ-ನಾಗವಾರ ಹಳ್ಳದಲ್ಲಿ ಬಿ.ಡಬ್ಲ್ಯೂ.ಎಸ್.ಎಸ್.ಬಿ. ಸಂಸ್ಥೆಯು 2ನೇ ಹಂತಕ್ಕೆ ಶುದ್ಧೀಕರಿಸಿ ಒದಗಿಸಲಾಗುತ್ತಿರುವ ನೀರನ್ನು ಕೆರೆಗಳಿಗೆ ತುಂಬಿಸಲು ಯೋಜಿಸಲಾಗಿದೆ. ಶುದ್ಧೀಕರಿಸುವ ಯಾವುದೇ ಪ್ರಸ್ತಾವನೆ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲ. ನೀರನ್ನು ಶುದ್ಧೀಕರಿಸಬೇಕಾದ ಸಂಸ್ಥೆಯಾದ ಬಿ.ಡಬ್ಲ್ಯೂ.ಎಸ್.ಎಸ್.ಬಿ. ಯವರು 3ನೇ ಹಂತದಲ್ಲಿ ಶುದ್ಧೀಕರಿಸಿದ ನೀರನ್ನು ಒದಗಿಸಿದಲ್ಲಿ ಆ ನೀರನ್ನು ಹರಿಸುವ ಬಗ್ಗೆ ಸಣ್ಣ ನೀರಾವರಿ ಇಲಾಖೆಯು ಕ್ರಮ ಕೈಗೊಳ್ಳಲಿದೆ.

ಸಂಖ್ಯೆ:ಸನೀಇ 112 ವಿಸವಿ 2018.

(ಸಿ.ಎಸ್. ಪುಟ್ಟರಾಜು)
ಸಣ್ಣ ನೀರಾವರಿ ಸಚಿವರು.

ಕರ್ನಾಟಕ ಸರ್ಕಾರ

ಸಂಖ್ಯೆ:ಜಸಂಇ 51 ಎಂಎಲ್ಎ 2018

ಕರ್ನಾಟಕ ಸರ್ಕಾರದ ಸಚಿವಾಲಯ,
ವಿಕಾಸ ಸೌಧ,
ಬೆಂಗಳೂರು, ದಿನಾಂಕ:12/12/2018

ಇಂದ:

ಸರ್ಕಾರದ ಕಾರ್ಯದರ್ಶಿಗಳು,
ಜಲಸಂಪನ್ಮೂಲ ಇಲಾಖೆ,
ಬೆಂಗಳೂರು.

ಇವರಿಗೆ:

ಕಾರ್ಯದರ್ಶಿಗಳು,
ಕರ್ನಾಟಕ ವಿಧಾನಸಭೆ
ಸುವರ್ಣಸೌಧ, ಬೆಳಗಾವಿ.

ಮಾನ್ಯರೆ,

ವಿಷಯ:- ಕರ್ನಾಟಕ ವಿಧಾನ ಸಭೆ ಸದಸ್ಯರಾದ ಶ್ರೀ ಪರಮಣ್ಣ ಈಶ್ವರಪ್ಪ ಮುನವಳ್ಳಿ (ಗಂಗಾವತಿ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 1370ಕ್ಕೆ ಉತ್ತರ ನೀಡುವ ಬಗ್ಗೆ.

***

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಕರ್ನಾಟಕ ವಿಧಾನ ಸಭೆ ಸದಸ್ಯರಾದ ಶ್ರೀ ಪರಮಣ್ಣ ಈಶ್ವರಪ್ಪ ಮುನವಳ್ಳಿ (ಗಂಗಾವತಿ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 1370ಕ್ಕೆ ದಿನಾಂಕ:13.12.2018ರಂದು ಮಾನ್ಯ ಜಲಸಂಪನ್ಮೂಲ ಸಚಿವರು ಉತ್ತರಿಸಬೇಕಾಗಿದ್ದು, ಸದರಿ ಪ್ರಶ್ನೆಗೆ ಉತ್ತರಗಳನ್ನು ಸಿದ್ಧಪಡಿಸಿ 350 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಿಕೊಡಲಾಗಿದೆ.

ತಮ್ಮ ವಿಶ್ವಾಸಿ,

(ಬಿ. ಹರಿನಾರಾಯಣ)
ಸರ್ಕಾರದ ಅಧೀನ ಕಾರ್ಯದರ್ಶಿ(ತಾಂತ್ರಿಕ-5)
ಜಲ ಸಂಪನ್ಮೂಲ ಇಲಾಖೆ

ಕರ್ನಾಟಕ ವಿಧಾನಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	:	1370
ಸದಸ್ಯರ ಹೆಸರು	:	ಶ್ರೀ ಪರಮಣ್ಣ ಈಶ್ವರಪ್ಪ ಮುನವಳ್ಳಿ (ಗಂಗಾವತಿ)
ಉತ್ತರಿಸುವ ದಿನಾಂಕ	:	13.12.2018
ಉತ್ತರಿಸುವ ಸಚಿವರು	:	ಮಾನ್ಯ ಜಲಸಂಪನ್ಮೂಲ ಸಚಿವರು

ಕ್ರಮ ಸಂಖ್ಯೆ	ಪ್ರಶ್ನೆ	ಉತ್ತರ
ಅ	ತುಂಗಭದ್ರಾ ಜಲಾಶಯದ ವಿಜಯನಗರ ಕಾಲುವೆಗಳ ಶಾಶ್ವತ ದುರಸ್ಥಿಗೆ ಎಷ್ಟು ಅನುದಾನ ನೀಡಿದೆ.	ಎ.ಡಿ.ಬಿ. ಧನಸಹಾಯದಡಿ ವಿಜಯನಗರ ಕಾಲುವೆಯ ಆಧುನೀಕರಣ ಕಾಮಗಾರಿಗೆ ಸರ್ಕಾರದ ಆದೇಶ ಸಂಖ್ಯೆ:ಡಬ್ಲ್ಯೂಆರ್‌ಡಿ 31 ಎಂಟಿಪಿ, ದಿನಾಂಕ:24.06.2016 ರಲ್ಲಿ ರೂ..432.55 ಕೋಟಿಗಳ ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ಸದರಿ ಯೋಜನೆಗೆ ರೂ.40.00 ಕೋಟಿಗಳ ಅನುದಾನದ ಪ್ರಾವಿಧಾನ್ಯತೆಯನ್ನು ಮಾಡಲಾಗಿರುತ್ತದೆ.
ಆ	ಯಾವಾಗ ಕೆಲಸ ಪ್ರಾರಂಭವಾಗುತ್ತದೆ?	ವಿಜಯನಗರ ಕಾಲುವೆ ಆಧುನೀಕರಣದ ಟೆಂಡರ್ ಪ್ರಕ್ರಿಯೆ ಜಾರಿಯಲ್ಲಿದ್ದು, ಸಧ್ಯ ಆರ್ಥಿಕ ಬಿಡ್‌ನ್ನು ಅನುಮೋದಿಸುವ ಹಂತದಲ್ಲಿದೆ. ಆರ್ಥಿಕ ಬಿಡ್‌ನ್ನು ಅನುಮೋದಿಸಿ ಕಾಮಗಾರಿಯನ್ನು ಶೀಘ್ರದಲ್ಲಿ ಕೈಗೆತ್ತಿಕೊಳ್ಳಲಾಗುವುದು.

ಜಸಂಇ 51 ಎಂ.ಎಲ್.ಎ 2018

(ಡಿ.ಕೆ.ಶಿವಕುಮಾರ್)
ಜಲಸಂಪನ್ಮೂಲ ಸಚಿವರು

ಕರ್ನಾಟಕ ಸರ್ಕಾರ

ಸಂಖ್ಯೆ:ಜಸಂಇ 54 ಎಂಎಲ್ಎ 2018

ಕರ್ನಾಟಕ ಸರ್ಕಾರದ ಸಚಿವಾಲಯ,
ವಿಕಾಸ ಸೌಧ,
ಬೆಂಗಳೂರು, ದಿನಾಂಕ:12/12/2018

ಇಂದ:

ಸರ್ಕಾರದ ಕಾರ್ಯದರ್ಶಿಗಳು,
ಜಲಸಂಪನ್ಮೂಲ ಇಲಾಖೆ,
ಬೆಂಗಳೂರು.

ಇವರಿಗೆ:

ಕಾರ್ಯದರ್ಶಿಗಳು,
ಕರ್ನಾಟಕ ವಿಧಾನಸಭೆ
ಸುವರ್ಣಸೌಧ, ಬೆಳಗಾವಿ.

ಮಾನ್ಯರೆ,

ವಿಷಯ:- ಕರ್ನಾಟಕ ವಿಧಾನ ಸಭೆ ಸದಸ್ಯರಾದ ಶ್ರೀ ಎಸ್.ಕುಮಾರ್ ಬಂಗಾರಪ್ಪ (ಸೊರಬ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 989ಕ್ಕೆ ಉತ್ತರ ನೀಡುವ ಬಗ್ಗೆ.

***

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಕರ್ನಾಟಕ ವಿಧಾನ ಸಭೆ ಸದಸ್ಯರಾದ ಶ್ರೀ ಎಸ್.ಕುಮಾರ್ ಬಂಗಾರಪ್ಪ (ಸೊರಬ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:989ಕ್ಕೆ ದಿನಾಂಕ:13.12.2018ರಂದು ಮಾನ್ಯ ಜಲಸಂಪನ್ಮೂಲ ಸಚಿವರು ಉತ್ತರಿಸಬೇಕಾಗಿದ್ದು, ಸದರಿ ಪ್ರಶ್ನೆಗೆ ಉತ್ತರಗಳನ್ನು ಸಿದ್ದಪಡಿಸಿ 350 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಿಕೊಡಲಾಗಿದೆ.

ತಮ್ಮ ವಿಶ್ವಾಸಿ,

(ಬಿ. ಹರಿನಾರಾಯಣ)
ಸರ್ಕಾರದ ಅಧೀನ ಕಾರ್ಯದರ್ಶಿ(ತಾಂತ್ರಿಕ-5)
ಜಲ ಸಂಪನ್ಮೂಲ ಇಲಾಖೆ

ಕರ್ನಾಟಕ ವಿಧಾನ ಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	:	989
ಸದಸ್ಯರ ಹೆಸರು	:	ಶ್ರೀ ಎಸ್.ಕುಮಾರ್ ಬಂಗಾರಪ್ಪ (ಸೊರಬ)
ಉತ್ತರಿಸುವ ದಿನಾಂಕ	:	13.12.2018.
ಉತ್ತರಿಸುವ ಸಚಿವರು	:	ಮಾನ್ಯ ಜಲಸಂಪನ್ಮೂಲ ಸಚಿವರು (ಭಾರೀ ಮತ್ತು ಮಧ್ಯಮ ನೀರಾವರಿ)

ಕ್ರ ಸಂ.	ಪ್ರಶ್ನೆಗಳು	ಉತ್ತರಗಳು
ಅ)	ಸೊರಬ ತಾಲ್ಲೂಕಿನ ಮೂಡಿ–ಮೂಗೂರು ಏತ ನೀರಾವರಿ ಯೋಜನೆಗಳ ಸರ್ವೇ ಕಾರ್ಯ ಮುಕ್ತಾಯವಾಗಿದೆಯೇ.	ಸೊರಬ ತಾಲ್ಲೂಕಿನ ಮೂಡಿ ಏತ ನೀರಾವರಿ ಯೋಜನೆಯ ಕಾರ್ಯಾಸಾಧ್ಯತಾ ವರದಿಗೆ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆಯಾಗಿರುತ್ತದೆ. ಅದರಂತೆ ಮೂಡಿ ಏತ ನೀರಾವರಿ ಯೋಜನೆಯ ವಿಸ್ತೃತ ಯೋಜನಾ ವರದಿ ತಯಾರಿಸಲು ಕ್ರಮ ಜರುಗಿಸಲಾಗುತ್ತಿದೆ.
ಆ)	ಹಾಗಿದ್ದಲ್ಲಿ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಯಾವಾಗ ಪ್ರಾರಂಭವಾಗುವುದು?	ಸೊರಬ ತಾಲ್ಲೂಕಿನ ಮೂಗೂರು ಏತ ನೀರಾವರಿ ಯೋಜನೆ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿರುತ್ತದೆ.

ಸಂಖ್ಯೆ: ಜಸಂಇ 54 ಎಂಎಲ್ಎ 2018

[ಡಿ.ಕೆ.ಶಿವಕುಮಾರ್]
ಜಲಸಂಪನ್ಮೂಲ ಸಚಿವರು.

ಕರ್ನಾಟಕ ಸರ್ಕಾರ

ಸಂಖ್ಯೆ:ಜಸಂಇ 56 ಡಬ್ಲ್ಯೂಬಿಎಂ 2018

ಕರ್ನಾಟಕ ಸರ್ಕಾರದ ಸಚಿವಾಲಯ,
ವಿಕಾಸ ಸೌಧ,
ಬೆಂಗಳೂರು, ದಿನಾಂಕ:12/12/2018

ಇಂದ:

ಸರ್ಕಾರದ ಕಾರ್ಯದರ್ಶಿಗಳು,
ಜಲಸಂಪನ್ಮೂಲ ಇಲಾಖೆ,
ಬೆಂಗಳೂರು.

ಇವರಿಗೆ:

ಕಾರ್ಯದರ್ಶಿಗಳು,
ಕರ್ನಾಟಕ ವಿಧಾನಸಭೆ
ಸುವರ್ಣಸೌಧ, ಬೆಳಗಾವಿ.

ಮಾನ್ಯರೆ,

ವಿಷಯ:- ಕರ್ನಾಟಕ ವಿಧಾನ ಸಭೆ ಸದಸ್ಯರಾದ ಶ್ರೀ ಯಶವಂತರಾಯಗೌಡ ವಿಠ್ಠಲಗೌಡ ಪಾಟೀಲ್ (ಇಂಡಿ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 933ಕ್ಕೆ ಉತ್ತರ ನೀಡುವ ಬಗ್ಗೆ.

***

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಕರ್ನಾಟಕ ವಿಧಾನ ಸಭೆ ಸದಸ್ಯರಾದ ಶ್ರೀ ಯಶವಂತರಾಯಗೌಡ ವಿಠ್ಠಲಗೌಡ ಪಾಟೀಲ್ (ಇಂಡಿ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 933ಕ್ಕೆ ದಿನಾಂಕ:13.12.2018ರಂದು ಮಾನ್ಯ ಜಲಸಂಪನ್ಮೂಲ ಸಚಿವರು ಉತ್ತರಿಸಬೇಕಾಗಿದ್ದು, ಸದರಿ ಪ್ರಶ್ನೆಗೆ ಉತ್ತರಗಳನ್ನು ಸಿದ್ದಪಡಿಸಿ 350 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಿಕೊಡಲಾಗಿದೆ.

ತಮ್ಮ ವಿಶ್ವಾಸಿ,
12/12/18
(ಬಿ. ಹರಿನಾರಾಯಣ)
ಸರ್ಕಾರದ ಅಧೀನ ಕಾರ್ಯದರ್ಶಿ(ತಾಂತ್ರಿಕ-5)
ಜಲ ಸಂಪನ್ಮೂಲ ಇಲಾಖೆ

ಕರ್ನಾಟಕ ವಿಧಾನ ಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	: 933
ಸದಸ್ಯರ ಹೆಸರು	: ಶ್ರೀ ಯಶವಂತರಾಯಗೌಡ ವಿಠ್ಠಲಗೌಡ ಪಾಟೀಲ್ (ಇಂಡಿ)
ಉತ್ತರಿಸುವ ದಿನಾಂಕ	: 13.12.2018
ಉತ್ತರಿಸುವ ಸಚಿವರು	: ಜಲ ಸಂಪನ್ಮೂಲ ಸಚಿವರು

ಕ್ರ.ಸಂ.	ಪ್ರಶ್ನೆ	ಉತ್ತರ
ಅ)	ಅಣಚಿ ಮತ್ತು ಭುಯ್ಯಾರ ಕೆರೆ ತುಂಬುವ ಯೋಜನೆಯಡಿ ಇಂಡಿ ತಾಲ್ಲೂಕಿನ ಎಷ್ಟು ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ; ಅವು ಯಾವುವು; ಅದರ ರೂಪು ರೇಷೆಗಳೇನು; (ವಿವರ ನೀಡುವುದು)	ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ 9 ಸಣ್ಣ ನೀರಾವರಿ ಕೆರೆಗಳಿಗೆ "ಅಣಚಿ ಲಿಫ್ಟ್" ಮುಖಾಂತರ 1) ಅರ್ಜನಾಳ, 2)ಗುಂದವನ-2, 3)ನಂದರಗಿ, 4)ಗುಂದವನ-1, 5)ಹಡಲಸಂಗ, 6)ಹೊರ್ತಿ, 7)ದೇಗಿನಾಳ 8)ಸಾವಲಸಂಗ, 9)ಕೋಳುರಗಿ ಕೆರೆಗಳಿಗೆ ನೀರು ತುಂಬಿಸಲು ಯೋಜನೆಯನ್ನು ರೂಪಿಸಲಾಗಿರುತ್ತದೆ. ಹಾಗೂ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ 8 ಸಣ್ಣ ನೀರಾವರಿ ಕೆರೆಗಳಿಗೆ "ಭುಯ್ಯಾರ್ ಲಿಫ್ಟ್" ಮುಖಾಂತರ 1) ಇಂಡಿ -1 2)ಇಂಡಿ-2, 3)ಹಂಜಗಿ, 4)ಬಬಲಾದ, 5)ತಡವಲಗ, 6)ನಿಂಬಾಳ, 7)ರಾಜನಾಳ, 8)ಕೊತ್ತನಾಳ ಕೆರೆಗಳಿಗೆ ನೀರು ತುಂಬಿಸಲು ಯೋಜನೆಯನ್ನು ರೂಪಿಸಲಾಗಿದೆ. ಸದರಿ ಯೋಜನೆಗಳ ಸಂಕ್ಷಿಪ್ತ ರೂಪು ರೇಷೆಗಳ ವಿವರಗಳನ್ನು ಅನುಬಂಧದಲ್ಲಿ ಲಗತ್ತಿಸಿದೆ.
ಆ)	ಇವುಗಳಲ್ಲಿ ಎಷ್ಟು ಕೆರೆಗಳಿಗೆ ಸಮರ್ಪಕವಾಗಿ ನೀರು ಪೂರೈಸಲಾಗುತ್ತಿದೆ;	ಅಣಚಿ ಮತ್ತು ಭುಯ್ಯಾರ್ ಲಿಫ್ಟ್ ಕೆರೆ ತುಂಬುವ ಯೋಜನೆಗಳಡಿ ಭೀಮಾ ನದಿ ಪಾತ್ರದಿಂದ ನೀರನ್ನು ಎತ್ತಿ ಯೋಜನೆಗಳಡಿ ಇಂಡಿ ತಾಲ್ಲೂಕಿನಡಿಯ ಕ್ರಮವಾಗಿ 9 ಮತ್ತು 8 ಸಣ್ಣ ನೀರಾವರಿ ಕೆರೆಗಳು ತುಂಬಿಸುವ ಯೋಜನೆಗಳನ್ನು 2017-18ರಲ್ಲಿ ಪೂರ್ಣಗೊಳಿಸಿ ಕಾರ್ಯಾರಂಭಗೊಳಿಸಲಾಗಿದೆ.
ಇ)	ಕೆಲವೊಂದು ಕೆರೆಗಳಾದ ದೇಗಿನಾಳ, ಸಾವಳಸಂಗ, ಕೋಳುರಗಿ, ಹೋರ್ತಿ, ರಾಜನಾಳೋ (ಅಥರ್ಗಾ), ನಿಂಬಾಳ, ಕೋಟ್ಯಾಳ ಹಾಗೂ ಬಬಲಾದ ಈ 8 ಗ್ರಾಮಗಳ ಕೆರೆಗಳಿಗೆ ಸಮರ್ಪಕವಾಗಿ ನೀರು ಪೂರೈಸದಿರಲು ಕಾರಣಗಳೇನು;	ಸದರಿ ಕೆರೆ ತುಂಬುವ ಯೋಜನೆಗಳಡಿ ಬರುವ ದೇಗಿನಾಳ, ಸಾವಳಸಂಗ, ಕೋಳುರಗಿ, ಹೋರ್ತಿ, ರಾಜನಾಳ (ಅಥರ್ಗಾ), ನಿಂಬಾಳ, ಕೋಟ್ಯಾಳ ಹಾಗೂ ಬಬಲಾದ ಕೆರೆಗಳಿಗೆ ನೀರು ಸರಬರಾಜು ಮಾಡುವ ಪೈಪಲೈನಗಳಿಗೆ ಅಳವಡಿಸಿರುವ ಏರ್ ವಾಲ್ವ್‌ಗಳನ್ನು ಕೆಲ ಕಿಡಿಗೇಡಿಗಳು ಧ್ವಂಸ ಮಾಡಿ ಏರ್ ವಾಲ್ವ್‌ಗಳ ಮುಖಾಂತರ ಅನಧಿಕೃತ ನೀರಾವರಿ ಚಟುವಟಿಕೆಗಳನ್ನು ನಡೆಸಿರುತ್ತಾರೆ. ಆದುದರಿಂದ ಸದರಿ ಕೆರೆಗಳಿಗೆ ಸಮರ್ಪಕವಾಗಿ ನೀರನ್ನು ಪೂರೈಸಲು ಸಾಧ್ಯವಾಗಿರುವುದಿಲ್ಲ.
ಈ)	ಈ ಕೆರೆಗಳಿಗೆ ಸಮರ್ಪಕವಾಗಿ ನೀರು ಪೂರೈಸಲು ಸರ್ಕಾರ ಆಸಕ್ತಿ ಹೊಂದಿದೆಯೇ; ಹೊಂದಿದ್ದಲ್ಲಿ ಸರ್ಕಾರ ಕೈಗೊಳ್ಳುವ ಕ್ರಮಗಳೇನು;	ಮೇಲಿನ ಅಕ್ರಮಗಳ ಬಗ್ಗೆ ಸಂಬಂಧಿಸಿದ ಸ್ಥಳೀಯ ಪೋಲಿಸ್ ಠಾಣೆಗೆ ದೂರುಗಳನ್ನು ಸಲ್ಲಿಸಲಾಗಿರುತ್ತದೆ. ಸದರಿ ಕೆರೆಗಳಿಗೆ ಸಮರ್ಪಕವಾಗಿ ನೀರು ಪೂರೈಸಲು ಅರಕ್ಷಕ ಸಿಬ್ಬಂದಿಗಳ ಸಹಾಯ ಮತ್ತು ಸಹಕಾರದೊಂದಿಗೆ ನೀರು ಪೂರೈಸಲು ಕ್ರಮ ಜರುಗಿಸಲಾಗುತ್ತಿದೆ.
ಉ)	ಈ ಯೋಜನೆಯಡಿ ಕೈಬಿಟ್ಟು ಹೋಗಿರುವ ಹಿರೇಬೇವನೂರು, ಮಾವಿನಹಳ್ಳಿ, ಶಿರಕನಹಳ್ಳಿ, ಕೂಡಗಿ ಗ್ರಾಮಗಳ ಕೆರೆಗಳನ್ನು ಕೆರೆ ತುಂಬುವ ಯೋಜನೆಯಡಿ ಅಥವಾ ಯಾವುದಾದರೂ ಒಂದು ಯೋಜನೆಯಲ್ಲಿ ಸೇರ್ಪಡೆ ಮಾಡಲು ಸರ್ಕಾರ ಆಸಕ್ತಿ ಹೊಂದಿದೆಯೇ?	ಹಿರೇಬೆವನೂರು, ಮಾವಿನಹಳ್ಳಿ, ಶಿರಕನಹಳ್ಳಿ, ಕೂಡಗಿ ಗ್ರಾಮಗಳ ಕೆರೆಗಳನ್ನು ಅಣಚಿ ಮತ್ತು ಭುಯ್ಯಾರ್ ಲಿಫ್ಟ್ ಯೋಜನೆಗಳಲ್ಲಿ ಸೇರ್ಪಡೆ ಮಾಡಲು ಅವಕಾಶವಿರುವುದಿಲ್ಲ,
ಊ)	ಹೊಂದಿದ್ದಲ್ಲಿ, ಈ ಕೆರೆಗಳಿಗೆ ನೀರು ತುಂಬಿಸಲು ಸರ್ಕಾರವು ಕೈಗೊಳ್ಳುವ ಕ್ರಮಗಳೇನು; (ವಿವರ ನೀಡುವುದು)?	

ಸಂಖ್ಯೆ: ಜಸಂಇ 56 ಡಬ್ಲ್ಯೂಬಿಎಂ 2018

(ಡಿ.ಕೆ.ಶಿವಕುಮಾರ್)
ಜಲಸಂಪನ್ಮೂಲ ಸಚಿವರು.

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 933ಕ್ಕೆ ಅನುಬಂಧ

ಅಣಚಿ ಲಿಫ್ಟ್:

ಕ್ರ ಸಂ.	ರೂಪು ರೇಷೆಗಳು	ವಿವರ
1.	ನೀರೆತ್ತುವ ಸ್ಥಳ	ಮರಗೂರ ಗ್ರಾಮದ ಹತ್ತಿರ
2.	ಇನಟೇಕ್ ಕಾಲುವೆ ಉದ್ದ	180 ಮೀ.
3.	ಜಾಕವೆಲ್ ಸಂ.& ನಿರ್ಮಾಣ ಸ್ಥಳ	2 ಸಂಖ್ಯೆ ಜಾಕವೆಲ್ -1 : ಮರಗೂರ ಗ್ರಾಮ ಹತ್ತಿರ ಜಾಕವೆಲ್ -2 : ನಂದರಗಿ ಗ್ರಾಮ ಹತ್ತಿರ
4.	ಎಂ.ಎಸ್. ರೈಸಿಂಗ್ ಮೇನ ಉದ್ದ	ಒಟ್ಟು 30.64 ಕಿ.ಮೀ. ಉದ್ದ
5.	ಫೀಡರ ಪೈಪ್ ಲೈನ್ ಒಟ್ಟು ಉದ್ದ (ಎಚ್.ಡಿ.ಪಿ.ಇ. & ಡಿ.ಆಯ್ ಪೈಪ್)	20.34 ಕಿ.ಮೀ
6.	ಪಂಪುಗಳ ಸಂ.& ಸಾಮರ್ಥ್ಯ	2+1 ಸಂಖ್ಯೆ -580 ಹೆಚ್. ಪಿ 2+1 ಸಂಖ್ಯೆ -180 ಹೆಚ್. ಪಿ
7.	ಒಟ್ಟು ನೀರೆತ್ತುವ ಎತ್ತರ	2 ಲಿಫ್ಟ್ – ಆರ್.ಎಲ್.407.00ಮೀ ರಿಂದ 585.00 ಮೀ. (178.50 ಮೀ)
8.	ಒಟ್ಟು ನೀರಿನ ಬಳಕೆ	0.284 ಟಿ.ಎಂ.ಸಿ
9.	ತುಂಬಲಿರುವ ಕೆರೆಗಳ ಹೆಸರು	ಗುಂದವಾನ-1, ಗುಂದವಾನ-2, ಅರ್ಜನಾಳ, ನಂದರಗಿ, ಹಡಲಸಂಗ, ಹೊರ್ತಿ, ದೇಗಿನಾಳ, ಸಾವಳಸಂಗ ಮತ್ತು ಕೋಳುರಗಿ
10.	ಕೆರೆಗಳಡಿಯ ಅಚ್ಚುಕಟ್ಟು ಕ್ಷೇತ್ರ	5,243 ಎಕರೆ
11.	ಯೋಜನೆ ಅನುಷ್ಠಾನದ ಮೊತ್ತ	ರೂ.38.36 ಕೋಟಿ
12.	ಯೋಜನೆ ಪ್ರಸ್ತುತ ಹಂತ	ಕಾಮಗಾರಿ ಪೂರ್ಣಗೊಂಡಿರುತ್ತದೆ.

ಭುಯ್ಯಾರ್ ಲಿಫ್ಟ್:

ಕ್ರ ಸಂ.	ರೂಪು ರೇಷೆಗಳು	ವಿವರ
1.	ನೀರೆತ್ತುವ ಸ್ಥಳ	ಭುಯ್ಯಾರ ಗ್ರಾಮದ ಹತ್ತಿರ
2.	ಇನಟೇಕ್ ಕಾಲುವೆ ಉದ್ದ	162.50ಮೀ.
3.	ಜಾಕವೆಲ್ ಸಂ.& ನಿರ್ಮಾಣ ಸ್ಥಳ	2 ಸಂಖ್ಯೆ ಜಾಕವೆಲ್ -1 : ಭುಯ್ಯಾರ ಗ್ರಾಮ ಹತ್ತಿರ ಜಾಕವೆಲ್-2 : ಕೆಸರಾಳ ತಾಂಡಾದ ಹತ್ತಿರ
4.	ಎಂ.ಎಸ್. ರೈಸಿಂಗ್ ಮೇನ ಉದ್ದ	575 ಮೀ.ಮೀ. ಹಾಗೂ ಕಡಿಮೆ ವ್ಯಾಸದ ಒಟ್ಟು ಕಿ.ಮೀ. 39.61 ಉದ್ದ
5.	ಫೀಡರ ಪೈಪ್ ಲೈನ್ ಒಟ್ಟು ಉದ್ದ (ಎಚ್.ಡಿ.ಪಿ.ಇ. &ಡಿ.ಆಯ್‌ಪೈಪ್)	18.120 ಕಿ.ಮೀ
6.	ಪಂಪುಗಳ ಸಂ.&ಸಾಮರ್ಥ್ಯ	2+1 ಸಂಖ್ಯೆ -335 ಹೆಚ್. ಪಿ 2+1 ಸಂಖ್ಯೆ -270 ಹೆಚ್. ಪಿ
7.	ಒಟ್ಟು ನೀರೆತ್ತುವ ಎತ್ತರ	ಆರ್.ಎಲ್.397.80ಮೀ ರಿಂದ 562.08ಮೀ. (164.28 ಮೀ)
8.	ಒಟ್ಟು ನೀರಿನ ಬಳಕೆ	0.192 ಟಿ.ಎಂ.ಸಿ
9.	ತುಂಬಲಿರುವ ಕೆರೆಗಳ ಹೆಸರು	ಇಂಡಿ-1, ಇಂಡಿ-2, ಹಂಜಗಿ, ಬಬಲಾದ, ತಡವಲಗ, ನಿಂಬಾಳ, ರಾಜನಾಳ ಮತ್ತು ಕೊತ್ತನಾಳ
10.	ಕೆರೆಗಳಡಿಯ ಅಚ್ಚುಕಟ್ಟು ಕ್ಷೇತ್ರ	2,966 ಎಕರೆ
11.	ಯೋಜನೆ ಅನುಷ್ಠಾನದ ಮೊತ್ತ	ರೂ.60.13 ಕೋಟಿ
12.	ಯೋಜನೆ ಪ್ರಸ್ತುತ ಹಂತ	ಕಾಮಗಾರಿ ಪೂರ್ಣಗೊಂಡಿರುತ್ತದೆ.

ಕರ್ನಾಟಕ ಸರ್ಕಾರ

ಸಂಖ್ಯೆ:ಜಸಂಇ 68 ಎನ್‌ಎಲ್‌ಎ 2018

ಕರ್ನಾಟಕ ಸರ್ಕಾರದ ಸಚಿವಾಲಯ,
ವಿಕಾಸ ಸೌಧ,
ಬೆಂಗಳೂರು, ದಿನಾಂಕ:14/12/2018

ಇಂದ:

ಸರ್ಕಾರದ ಕಾರ್ಯದರ್ಶಿಗಳು,
ಜಲಸಂಪನ್ಮೂಲ ಇಲಾಖೆ,
ಬೆಂಗಳೂರು.

ಇವರಿಗೆ:

ಕಾರ್ಯದರ್ಶಿಗಳು,
ಕರ್ನಾಟಕ ವಿಧಾನಸಭೆ
ಸುವರ್ಣಸೌಧ, ಬೆಳಗಾವಿ.

ಮಾನ್ಯರೆ,

ವಿಷಯ:- ಕರ್ನಾಟಕ ವಿಧಾನ ಸಭೆಯ ಸದಸ್ಯರಾದ ಡಾ:ಕೆ.ಅನ್ನದಾನಿ (ಮಳವಳ್ಳಿ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:979ಕ್ಕೆ ಉತ್ತರ ನೀಡುವ ಬಗ್ಗೆ.

***

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಕರ್ನಾಟಕ ವಿಧಾನ ಸಭೆಯ ಸದಸ್ಯರಾದ ಡಾ:ಕೆ.ಅನ್ನದಾನಿ (ಮಳವಳ್ಳಿ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:979ಕ್ಕೆ ಮಾನ್ಯ ಜಲಸಂಪನ್ಮೂಲ ಸಚಿವರು ದಿನಾಂಕ:13/12/2018ರಂದು ಉತ್ತರಿಸಬೇಕಾಗಿದ್ದು, ಸದರಿ ಪ್ರಶ್ನೆಗೆ ಉತ್ತರಗಳ 350 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಿಕೊಡಲಾಗಿದೆ.

ತಮ್ಮ ವಿಶ್ವಾಸಿ,

(ಶ್ರೀಹರಿ ಎಸ್.ಆರ್.)
ಸರ್ಕಾರದ ಅಧೀನ ಕಾರ್ಯದರ್ಶಿ(ತಾಂತ್ರಿಕ-1)
ಜಲ ಸಂಪನ್ಮೂಲ ಇಲಾಖೆ

ಕರ್ನಾಟಕ ವಿಧಾನ ಸಭೆ

1. ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 979
2. ಸದಸ್ಯರ ಹೆಸರು : ಡಾ॥ ಕೆ.ಅನ್ನದಾನಿ
3. ಉತ್ತರಿಸಬೇಕಾದ ದಿನಾಂಕ : 13-12-2018
4. ಉತ್ತರಿಸುವ ಸಚಿವರು : ಜಲಸಂಪನ್ಮೂಲ ಸಚಿವರು

ಕ್ರ ಸಂ	ಪ್ರಶ್ನೆಗಳು	ಉತ್ತರಗಳು
ಅ	ಮಳವಳ್ಳಿ ತಾ॥ ಹೊಸಹಳ್ಳಿ ಗ್ರಾಮದ ಭಾಗದಲ್ಲಿ ಹರಿದು ಹೋಗಿರುವ ಮಾಧವಮಂತ್ರಿ ನಾಲೆಯ ಅಗಲ ತೀರ ಚಿಕ್ಕದಾಗಿದ್ದು, ಇದನ್ನು ಅಗಲಗೊಳಿಸಿ ನಾಲೆಯ ನೀರನ್ನು ಕೊನೆಯ ಭಾಗದವರೆಗೆ ನೀರು ಹರಿಸುವ ಪ್ರಸ್ತಾವನೆ ಸರ್ಕಾರದ ಮುಂದೆ ಇದೆಯೇ;	ಹೌದು. ಮಾಧವಮಂತ್ರಿ ನಾಲೆಯ ಆಧುನೀಕರಣ ಕಾಮಗಾರಿಯನ್ನು 21ನೇ ಕಿ.ಮೀ ವರೆಗೆ ಈಗಾಗಲೇ ನಿರ್ವಹಿಸಲಾಗಿದೆ. ಉಳಿದಂತೆ ಬಾಕಿ ಇರುವ ಸರಪಳಿ 21.00 ಕಿ.ಮೀ ರಿಂದ 29.20 ಕಿ.ಮೀ ಉದ್ದದ ನಾಲೆಯ ಆಧುನೀಕರಣ ಕಾಮಗಾರಿಯನ್ನು ರೂ.8.70 ಕೋಟಿ ಮೊತ್ತಗಳಲ್ಲಿ ಕೈಗೆತ್ತಿಕೊಳ್ಳಲು ಕಾವೇರಿ ನೀರಾವರಿ ನಿಗಮದ ವತಿಯಿಂದ ಟೆಂಡರ್ ಪ್ರಕ್ರಿಯೆ ಜಾರಿಯಲ್ಲಿದ್ದು ಆದ್ಯತೆಯ ಮೇರೆಗೆ ತುದಿ ಹಂತದ ಅಚ್ಚುಕಟ್ಟು ಪ್ರದೇಶಕ್ಕೆ ಸಮರ್ಪಕವಾಗಿ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು.
ಆ	ಹಾಗಿದ್ದಲ್ಲಿ, ಎಷ್ಟು ಕಾಲ ಮಿತಿಯೊಳಗೆ ನಾಲೆಯನ್ನು ಅಗಲಗೊಳಿಸಿ ನಾಲೆಯ ಕೊನೆಯ ಭಾಗದವರೆಗೆ ನೀರು ಹರಿಸಲಾಗುತ್ತದೆ?	

ಸಂಖ್ಯೆ:ಜಸಂಇ 65 ಎನ್‌ಎಲ್‌ಎ 2018

(ಡಿ.ಕೆ.ಶಿವಕುಮಾರ್)
ಜಲ ಸಂಪನ್ಮೂಲ ಸಚಿವರು

ಕರ್ನಾಟಕ ಸರ್ಕಾರ

ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ

ಸಂಖ್ಯೆ: ಸನೀಇ 119 ವಿಸವಿ 2018

ಕರ್ನಾಟಕ ಸರ್ಕಾರದ ಸಚಿವಾಲಯ
ಸುವರ್ಣ ವಿಧಾನಸೌಧ,
ಬೆಳಗಾವಿ, ದಿನಾಂಕ:12.12.2018

ಇಂದ:
ಸರ್ಕಾರದ ಕಾರ್ಯದರ್ಶಿ
ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ
ಸುವರ್ಣ ವಿಧಾನಸೌಧ,
ಬೆಳಗಾವಿ

ಇವರಿಗೆ
ಕಾರ್ಯದರ್ಶಿಗಳು,
ಕರ್ನಾಟಕ ವಿಧಾನ ಸಭೆ ಸಚಿವಾಲಯ
ಸುವರ್ಣ ವಿಧಾನಸೌಧ,
ಬೆಳಗಾವಿ.

ಮಾನ್ಯರೆ

ವಿಷಯ: ಶ್ರೀ ದೊಡ್ಡಗೌಡರ ಮಹಾಂತೇಶ್ ಬಸವಂತರಾಯ, ಮಾನ್ಯ ವಿಧಾನಸಭೆ ಸದಸ್ಯರು ಮಂಡಿಸಿರುವ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:828ಕ್ಕೆ ಉತ್ತರಿಸುವ ಕುರಿತು.

****

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಶ್ರೀ ದೊಡ್ಡಗೌಡರ ಮಹಾಂತೇಶ್ ಬಸವಂತರಾಯ, ಮಾನ್ಯ ವಿಧಾನಸಭೆ ಸದಸ್ಯರು ಮಂಡಿಸಿರುವ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:828ರ ಉತ್ತರದ 250 ಪ್ರತಿಗಳನ್ನು ಇದರೊಂದಿಗೆ ಕಳುಹಿಸಿಕೊಡಲು ನಿರ್ದೇಶಿತನಾಗಿದ್ದೇನೆ.

ತಮ್ಮ ವಿಶ್ವಾಸಿ

(ಬಿ. ಬಾಲಸುಬ್ರಮಣ್ಯ) 12/12
ಪದನಿಮಿತ್ತ ಸರ್ಕಾರದ ಅಧೀನ ಕಾರ್ಯದರ್ಶಿ
ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ